



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಸೋಮವಾರ, ಅಕ್ಟೋಬರ್ ೧೫, ೨೦೧೮ (ಆಶ್ವಯುಜ ೨೩, ಶಕ ವರ್ಷ ೧೯೪೦)	ನಂ. ೧೪೧೧
Part-I	Bengaluru, Monday, October 15, 2018 (Ashwayuja 23, Shaka Varsha 1940)	No. 1411

PROCEEDINGS OF THE GOVERNMENT OF KARNATAKA HOUSING SECRETARIAT

Subject: Constitution of Selection Committees as envisaged by the Real Estate (Regulation and Development) Act, 2016 and the Karnataka Real Estate (Regulation and Development) Rules, 2017 – Regarding

READ:

- 1) Real Estate (Regulation and Development) Act, 2016
- 2) Karnataka Real Estate (Regulation and Development) Rules, 2017
- 3) GO No. DOH 157 KHB 2017, dated 14/7/2017
- 4) GO No. DOH 158 KHB 2017, dated 16/12/2017
- 5) Letter No. PRS 18/2018, dated 19/9/2018 from the Registrar General, High Court of Karnataka

PREAMBLE:

Government of India has enacted the Real Estate (Regulation and Development) Act, 2016 on 26/3/2016 (hereinafter referred to as the 'Act'). Government of Karnataka has notified the Karnataka Real Estate (Regulation and Development) Rules-2017 in the State Gazette on 11/7/2017 (hereinafter referred to as the 'Rules').

2) As per Section 20 of the Act, the appropriate Government shall, by notification, establish an Authority to be known as the Real Estate Regulatory Authority to exercise the powers conferred on it and to perform the functions assigned to it under the Act. It is also provided that until the establishment of a Regulatory Authority, the appropriate Government shall, by order, designate any Regulatory Authority or any officer preferably the Secretary of the department dealing with Housing, as the Regulatory Authority for the purposes under the Act. Accordingly, Principal Secretary to Government, Housing Department is appointed as the Karnataka Interim Real Estate Regulatory Authority vide GO dated 14/7/2017 read at (3) above.

3) As per Section 43 of the Act, the appropriate Government shall, within a period of one year from the date of coming into force of this Act, by notification, establish an Appellate Tribunal to be known as the Karnataka Real Estate Appellate Tribunal. It is also provided that, until the establishment of an Appellate Tribunal, the appropriate Government shall designate, by order, any Appellate Tribunal functioning under any law for the time being in force, to be the Appellate Tribunal to hear appeals under the Act. Accordingly, the Karnataka Appellate Tribunal has been designated as 'The Karnataka Interim Real Estate Appellate Tribunal' vide GO dated 16/12/2017 read at (4) above.

4) As per Section 21 of the Act, the Real Estate Regulatory Authority shall consist of a Chairperson and not less than two whole time Members to be appointed by the appropriate Government. Section 22 of the Act envisages that the Chairperson and other Members of the Authority shall be appointed by the appropriate Government on the recommendations of a Selection Committee consisting of the Chief Justice of the High Court or his nominee, the Secretary of the Department dealing with Housing and the Law Secretary.

5) With regard to Karnataka Real Estate Appellate Tribunal, Section 46 states as follows:

Sub-section (2): The Chairperson of the Appellate Tribunal shall be appointed by the appropriate Government in consultation with the Chief Justice of High Court or his nominee.

Sub-section (3): The Judicial Members and Technical or Administrative Members of the Appellate Tribunal shall be appointed by the appropriate Government on the recommendations of a Selection Committee consisting of the Chief Justice of the High Court or his nominee, the Secretary of the Department handling Housing and the Law Secretary and in such manner as may be prescribed.

6) As provided under rule 18(2) of the said Rules, with regard to filling the vacancies of Chairperson and Members of the Karnataka Real Estate Regulatory Authority, the State Government shall expeditiously constitute a selection committee, as often as may be required, to select persons for appointment as Chairperson and Members.

7) As provided under rules 31(3) the said Rules, with regard to filling the vacancies of the members of the Karnataka Real Estate Appellate Tribunal, the State Government shall expeditiously constitute a selection committee to select persons for appointment as Members of the Tribunal.

8) Vide letter dated 19/9/2018, read at (5) above, the State Government has received the consent of the Hon'ble Chief Justice of the High Court of Karnataka for the formation of the Selection Committees, as envisaged by the Real Estate (Regulation and Development) Act, 2016 and the Karnataka Real Estate (Regulation and Development) Rules, 2017 under section 22 of the Act read with Rule 18(2) of the Rules and under section 46(2) of the Act read with Rule 31(3) of the Rules.

9) After considering the above, the Government makes the following orders.

GOVERNMENT ORDER NO. DOH 24 RERA 2017

BENGALURU, DATED 10TH OCTOBER 2018

In view of the circumstances stated above and as envisaged by the Real Estate (Regulation and Development) Act, 2016 and the Karnataka Real Estate (Regulation and Development) Rules, 2017, the Government is pleased to constitute the following:

- (1) Selection Committee to select persons for appointment as Chairperson and Members of the Karnataka Real Estate Regulatory Authority, under section 22 of the Real Estate (Regulation and Development) Act, 2016 read with Section 18(2) of the Karnataka Real Estate (Regulation and Development) Rules, 2017. This Selection Committee comprises the following:

a) Hon'ble Chief Justice of the High Court of Karnataka or his nominee	Chairperson
b) ACS / Principal Secretary / Secretary to Government, Law Department, Government of Karnataka	Member
c) ACS / Principal Secretary / Secretary to Government, Housing Department, Government of Karnataka	Member Secretary

- (2) Selection Committee to select persons for appointment of Members of the Karnataka Real Estate Appellate Tribunal under section 46(3) of the Real Estate (Regulation and Development) Act, 2016 read with Section 31(3) of the Karnataka Real Estate (Regulation and Development) Rules, 2017. This Selection Committee comprises the following:

a) Hon'ble Chief Justice of the High Court of Karnataka or his nominee	Chairperson
b) ACS / Principal Secretary / Secretary to Government, Law Department, Government of Karnataka	Member
1.	
c) ACS / Principal Secretary / Secretary to Government, Housing Department, Government of Karnataka	Member Secretary

2) The above Selection Committees shall make appropriate recommendations to the State Government in this regard, in accordance with the said 'Act' and the 'Rules'.

3) This order is issued under the provisions of the Real Estate (Regulation and Development) Act, 2016 and the Karnataka Real Estate (Regulation and Development) Rules, 2017.

By order and in the name of the Governor of Karnataka,

E. SHIVARUDRAPPA

Under Secretary to Government
Housing Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಸೋಮವಾರ, ಅಕ್ಟೋಬರ್ ೧೫, ೨೦೧೮ (ಆಶ್ವಯುಜ ೨೩, ಶಕ ವರ್ಷ ೧೯೪೦)	ನಂ. ೧೪೧೨
Part-I	Bengaluru, Monday, October 15, 2018 (Ashwayuja 23, Shaka Varsha 1940)	No. 1412

ಪೊಲೀಸ್ ಆಯುಕ್ತರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರವರ ನಡವಳಿಕೆಗಳು

ಉಪಸ್ಥಿತರು: ಟಿ. ಸುನೀಲ್‌ಕುಮಾರ್, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ.

ವಿಷಯ : ದಿನಾಂಕ: 19.10.2018 ರಂದು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಜೆ.ಸಿ.ನಗರ, ಆರ್.ಟಿ.ನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ದಸರಾ ಮಹೋತ್ಸವದ ಮೆರವಣಿಗೆ ಪ್ರಯುಕ್ತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ.

ಉಲ್ಲೇಖ : ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗವರ ಕಛೇರಿಯ ಪತ್ರ ಸಂಖ್ಯೆ: 35/ಎಸ್‌ಬಿ/ಬಿಬಿ/ಡಿಸಿಪಿ/ಉ/2018, ದಿನಾಂಕ: 10.10.2018.

ಪ್ರಸ್ತಾವನೆ:

ದಿನಾಂಕ: 19.10.2018 ರಂದು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಜೆ.ಸಿ.ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ದಸರಾ ಮಹೋತ್ಸವ ಸಮಿತಿ ವತಿಯಿಂದ ದಸರಾ ಹಬ್ಬದ ಅಂಗವಾಗಿ ಸುಮಾರು 100 ಪಲ್ಲಕ್ಕಿಗಳು ತಮ್ಮತಮ್ಮ ಸ್ವಸ್ಥಾನಗಳಿಂದ ಮೆರವಣಿಗೆ ಮುಖೇನ ಪಿ.ಜಿ.ರಸ್ತೆ, ಮುನಿಸ್ವಾಮಪ್ಪ ರಸ್ತೆ, ಶಿವಣ್ಣ ಸರ್ಕಲ್, ಜೆ.ಸಿ.ನಗರ ಮುಖ್ಯರಸ್ತೆಯಲ್ಲಿ ಸಾಗಿ ಪಿ.ಆರ್.ಟಿ.ಸಿ. ಜಂಕ್ಷನ್ ವರೆಗೂ ಹೋಗಿ ಅಲ್ಲಿ ಮೆರವಣಿಗೆ ಮುಕ್ತಾಯ ಮಾಡಿ ತಮ್ಮತಮ್ಮ ಸ್ವಸ್ಥಾನಗಳಿಗೆ ತೆರಳುತ್ತಾರೆ. ಈ ಮೆರವಣಿಗೆಯಲ್ಲಿ ಸುಮಾರು 8000 ರಿಂದ 10000 ಜನ ಭಾಗವಹಿಸುವ ನಿರೀಕ್ಷೆ ಇರುತ್ತದೆ. ಈ ಮೆರವಣಿಗೆಯು ಸಂಚರಿಸುವ ಮಾರ್ಗದಲ್ಲಿ ಮಸೀದಿ ಮತ್ತು ಚರ್ಚ್‌ಗಳು ಇದ್ದು, ವಿವಿಧ ಧಾರ್ಮಿಕ ಸಮುದಾಯದ ಜನರು ವಾಸವಾಗಿರುತ್ತಾರೆ. ಈ ಮೆರವಣಿಗೆಯ ಮಾರ್ಗವು ಕೆಲವು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಈ ಕಾರಣಗಳಿಂದಾಗಿ ಹಬ್ಬದ ಆಚರಣೆ ಹಾಗೂ ಮೆರವಣಿಗೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ, ಸಂಜಯನಗರ ಹಾಗೂ ಜೆ.ಸಿ.ನಗರ ಪೊಲೀಸ್ ಠಾಣೆಯ ಅಕ್ಕಪಕ್ಕದ ಪೊಲೀಸ್ ಠಾಣೆಗಳಾದ ಭಾರತೀನಗರ, ಪುಲಿಕೇಶಿನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರ ಹಾಗೂ ಹೈಗ್ರೇಂಡ್ಸ್ ಮತ್ತು ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಉಲ್ಲೇಖಿತ ಪತ್ರದಲ್ಲಿ ಉಪ ಪೊಲೀಸ್ ಆಯುಕ್ತರು ಉತ್ತರ ವಿಭಾಗವರು ಕೋರಿರುತ್ತಾರೆ.

ಮೇಲ್ಕಂಡ ಮಾಹಿತಿಯ ಬಗ್ಗೆ ನಾನು ಸ್ವತಃ ಪರಿಶೀಲಿಸಲಾಗಿ ಹಾಗೂ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ಸಾಕಷ್ಟು ಸತ್ಯಾಂಶವಿದೆ ಎಂದು ತಿಳಿದು ಬಂದಿರುತ್ತದೆ. ನಾಡಹಬ್ಬ ದಸರ ಉತ್ಸವ ದೇವರ ಪಲ್ಲಕ್ಕಿ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಹಾಗೂ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗವುಂಟಾಗದಂತೆ

ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಮೇಲಿನ ಮೆರವಣಿಗೆಯ ಮಾರ್ಗದಲ್ಲಿ ಮದ್ಯಪಾನ ಮಾರಾಟವನ್ನು ನಿಷೇದಿಸುವುದು ಸೂಕ್ತವೆಂದು ಮನಗಂಡಿರುತ್ತೇನೆ. ಆದ್ದರಿಂದ ಈ ಆದೇಶ-

ಆದೇಶ ಸಂಖ್ಯೆ ಗು.ವಾ/ಎಸ್.ಬಿ./ಮದ್ಯ ಮಾರಾಟ ನಿಷೇಧಾಜ್ಞೆ/44/2018 ದಿನಾಂಕ : 15-10-2018

ಈ ದೆಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ. 144 ರ ಉಪ ಕಲಂ (1) ಮತ್ತು (3)ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿಕೊಂಡು ಟಿ.ಸುನೀಲ್‌ಕುಮಾರ್, ಭಾ.ಪೊ.ಸೇ. ಪೊಲೀಸ್ ಕಮೀಷನರ್, ಬೆಂಗಳೂರು ನಗರ ಆದ ನಾನು ದಿನಾಂಕ: 19.10.2018ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ:20.10.2018 ರ ಬೆಳಿಗ್ಗೆ 06.00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉತ್ತರ ವಿಭಾಗದ ಜೆ.ಸಿ.ನಗರ, ಆರ್.ಟಿ.ನಗರ, ಸಂಜಯ ನಗರ, ಹೆಬ್ಬಾಳ, ಪೂರ್ವ ವಿಭಾಗದ ಭಾರತೀನಗರ, ಪುಲಿಕೇಶಿನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರ ಹಾಗೂ ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಮತ್ತು ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ರೀತಿಯ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ.

ಮೇಲ್ಕಂಡ ಆಜ್ಞೆಯನ್ನು ನನ್ನ ಸಹಿ ಮತ್ತು ನನ್ನ ಕಛೇರಿಯ ಮೊಹರಿನಲ್ಲಿ 2018ರ ಅಕ್ಟೋಬರ್ ಮಾಹೆಯ ದಿನಾಂಕ 15ರಂದು ಹೊರಡಿಸಿರುತ್ತೇನೆ.

ಟಿ.ಸುನೀಲ್‌ಕುಮಾರ್, ಐ.ಪಿ.ಎಸ್.
ಪೊಲೀಸ್‌ಆಯುಕ್ತರು ಹಾಗೂ
ಅಪರಜಿಲ್ಲಾ ದಂಡಾಧಿಕಾರಿಗಳು,
ಬೆಂಗಳೂರು ನಗರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೨೬, ೨೦೧೮ (ಕಾರ್ತಿಕ ೪, ಶಕ ವರ್ಷ ೧೯೪೦)	ನಂ. ೧೪೨೨
Part-I	Bengaluru Friday, October 26, 2018 (Karthika 4, Shaka Varsha 1940)	No. 1422

ಕರ್ನಾಟಕ ಸರ್ಕಾರದ ನಡವಳಿಕೆಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಳಿಸಲಾದ ನೌಕರರನ್ನು ನಿರ್ದಿಷ್ಟವಾಗಿ ಯಾವುದೇ ಇಲಾಖೆಯ ಸೇವೆಗೆ ಮರುವಿನ್ಯಾಸಗೊಳಿಸದೇ ಸಂಖ್ಯಾತಿರಿಕ್ತ ಹುದ್ದೆಯಲ್ಲಿ ಮುಂದುವರಿಸಿದ್ದಲ್ಲಿ ಅಂತಹ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸುವ ಕುರಿತು.

ಓದಲಾಗಿದೆ :

- 1) ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 2 ಎಸ್‌ಎಲ್‌ಸಿ 90, ದಿನಾಂಕ: 06/08/1990.
- 2) ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 2 ಎಸ್‌ಎಲ್‌ಸಿ 95, ದಿನಾಂಕ: 23/11/1995.
- 3) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 71 ಸೆನೆನಿ 94, ದಿನಾಂಕ: 19/04/1996.
- 4) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಸ್ಥ 98, ದಿನಾಂಕ: 22/09/1998.

ಪ್ರಸ್ತಾವನೆ:

(1) ಮೇಲೆ (1)ರಲ್ಲಿ ಓದಲಾದ ದಿನಾಂಕ: 06/08/1990ರ ಆದೇಶದಲ್ಲಿ, ದಿನಾಂಕ: 01/07/1984ರಂದು ಮತ್ತು ಅದಕ್ಕೆ ಮುಂಚೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಹೊಂದಿರುವ ಸಾಂದರ್ಭಿಕ ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.

(2) ಮೇಲೆ (2)ರಲ್ಲಿ ಓದಲಾದ ದಿನಾಂಕ: 23/11/1995ರ ಆದೇಶದಲ್ಲಿ ದಿನಾಂಕ: 06/08/1990ರ ಸರ್ಕಾರದ ಆದೇಶದನ್ವಯ ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಳಿಸುವ ಸಂದರ್ಭದಲ್ಲಿ ಸೂಕ್ತ ಖಾಲಿ ಹುದ್ದೆಗಳು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ, ಸಂಬಂಧಿಸಿದ ಇಲಾಖಾ ಕಾರ್ಯದರ್ಶಿಗಳು “ಮೂರು ತಿಂಗಳ” ಅವಧಿಗೆ ಮಾತ್ರ ಸಂಖ್ಯಾತಿರಿಕ್ತ ಹುದ್ದೆಗಳನ್ನು ಸೃಜಿಸಿ, ನೇಮಕ ಮಾಡಲು ಸೂಚನೆಗಳನ್ನು ನೀಡಲಾಗಿದೆ.

(3) ಮೇಲೆ (3)ರಲ್ಲಿ ಓದಲಾದ ದಿನಾಂಕ: 19/04/1996ರ ಆದೇಶದಲ್ಲಿ ಸರ್ಕಾರಿ ಸೇವೆಯಲ್ಲಿ ವಿಲೀನಗೊಂಡ ದಿನಗೂಲಿ ನೌಕರರು ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಕಾಲಾವಧಿಯೊಳಗೆ ಹಾಗೂ ಈ ಆದೇಶದ ನಂತರ ಸರ್ಕಾರಿ ಸೇವೆಯಲ್ಲಿ ವಿಲೀನಗೊಳ್ಳುವ ದಿನಗೂಲಿ ನೌಕರರು, ವಿಲೀನಗೊಂಡ ದಿನಾಂಕದಿಂದ ಮೂರು ವರ್ಷಗಳ ಕಾಲಾವಧಿಯೊಳಗೆ ಕರ್ನಾಟಕ ನಾಗರಿಕ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974ರನ್ವಯ ಕನ್ನಡ ಭಾಷಾ ಪರೀಕ್ಷೆ ಮತ್ತು ನಿಗದಿತ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆ ಹೊಂದುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.

(4) ಮೇಲೆ (4)ರಲ್ಲಿ ಓದಲಾದ ದಿನಾಂಕ: 22/09/1998ರ ಆದೇಶದಲ್ಲಿ ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಳಿಸಲು ಸೂಕ್ತ ಖಾಲಿ ಹುದ್ದೆಗಳು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ, ಸಂಬಂಧಿಸಿದ ಇಲಾಖಾ ಕಾರ್ಯದರ್ಶಿಗಳು “ಒಂದು ವರ್ಷದ ಅವಧಿಗೆ ಮಾತ್ರ” ಸಂಖ್ಯಾತಿರಿಕ್ತ ಹುದ್ದೆಗಳನ್ನು ಸೃಜಿಸಲು ಸೂಚನೆಗಳನ್ನು ನೀಡಲಾಗಿದೆ.

(5) ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಂಡ ಬಹಳಷ್ಟು ನೌಕರರನ್ನು ಖಾಲಿ ಹುದ್ದೆಗಳು ಲಭ್ಯವಿಲ್ಲದ ಕಾರಣಕ್ಕಾಗಿ ಸಂಖ್ಯಾತಿರಿಕ್ತ ಹುದ್ದೆಗಳನ್ನು ಸೃಜಿಸಿ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸಲಾಗಿರುತ್ತದೆ. ಆದರೆ, ಸಂಖ್ಯಾತಿರಿಕ್ತ ಹುದ್ದೆಯಲ್ಲಿದ್ದ ಬಹಳಷ್ಟು ನೌಕರರನ್ನು ಇದುವರೆವಿಗೂ ನಿರ್ದಿಷ್ಟವಾಗಿ ಯಾವುದೇ ಇಲಾಖೆಯ ಸೇವೆಯಲ್ಲಿ ವಿಲೀನಗೊಳಿಸಿರುವುದಿಲ್ಲ.

(6) ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡ ಕೆಲವು ನೌಕರರು ನಿರ್ದಿಷ್ಟವಾಗಿ ಒಂದು ಇಲಾಖೆಯ ಸೇವೆಯಲ್ಲಿ ವಿಲೀನಗೊಳ್ಳದೇ ಹತ್ತು, ಹದಿನೈದು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿಯೇ ಮುಂದುವರೆದು ಕಾರ್ಯ ನಿರ್ವಹಿಸುತ್ತಾ ಕಾಲಬದ್ಧ ವೇತನ ಬಡ್ತಿ, ಹಿರಿಯ ವೇತನ ಶ್ರೇಣಿ ಸೇರಿದಂತೆ ಹೆಚ್ಚುವರಿ ವೇತನ ಬಡ್ತಿಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ. ಆದರೆ, ದಿನಾಂಕ: 22/09/1998ರ ಆದೇಶದಲ್ಲಿ 'ಒಂದು ವರ್ಷದ ಕಾಲಾವಧಿಗೆ ಮಾತ್ರ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಿ ನೇಮಕ ಮಾಡಲು' ಸ್ಪಷ್ಟಪಡಿಸಿದ್ದಾಗ್ಯೂ ಸಂಖ್ಯಾತಿರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಮರುವಿನ್ಯಾಸಗೊಳಿಸದೇ ಹತ್ತು, ಹದಿನೈದು ವರ್ಷಗಳಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿಯೇ ಮುಂದುವರೆಸಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 3 ಸೆಸೆನಿ 2017, ಬೆಂಗಳೂರು, ದಿನಾಂಕ: 26/10/2018

(7) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ: 06/08/1990ರ ಆದೇಶದನ್ವಯ ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡು ಪ್ರಸ್ತುತದವರೆವಿಗೂ ಸಂಖ್ಯಾತಿರಿಕ್ತ ಹುದ್ದೆಗಳಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಈ ಆದೇಶದ ದಿನಾಂಕದಿಂದ ಮೂರು (3) ತಿಂಗಳೊಳಗಾಗಿ ಖಾಲಿ ಇರುವ ತತ್ಸಮಾನ ಹುದ್ದೆಗಳಿಗೆ ಅಥವಾ ಖಾಲಿ ಹುದ್ದೆಗಳು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ದಿನಾಂಕ: 06/08/1990ರ ಆದೇಶದಲ್ಲಿ ನಿರ್ದೇಶಿಸಿರುವಂತೆ ಜಿಲ್ಲಾಧಿಕಾರಿಗಳ ಮೂಲಕ ಇತರೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮರುವಿನ್ಯಾಸಗೊಳಿಸತಕ್ಕದ್ದು.

(8) ಒಂದು ವೇಳೆ ಮೇಲೆ ತಿಳಿಸಿರುವ ಮೂರು ತಿಂಗಳ ಕಾಲಾವಕಾಶದೊಳಗೆ ಸಂಖ್ಯಾತಿರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಮರುವಿನ್ಯಾಸಗೊಳಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುವುದು.

(9) ಕಾರಣಾಂತರಗಳಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಮರುವಿನ್ಯಾಸಗೊಳಿಸಲು ವಿಳಂಬವಾದರೂ ಸಹ ಈ ನೌಕರರು ಕಡ್ಡಾಯವಾಗಿ ಇಂದಿನಿಂದ ಎರಡು ವರ್ಷಗಳೊಳಗಾಗಿ, ಮರುವಿನ್ಯಾಸಗೊಂಡ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳನ್ನು ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ (ವೇತನ ಪಡೆಯುತ್ತಿರುವ) ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಹಾಗೂ ಕನ್ನಡ ಭಾಷಾ ಪರೀಕ್ಷೆಯನ್ನು ಕಡ್ಡಾಯವಾಗಿ ತೇರ್ಗಡೆ ಹೊಂದತಕ್ಕದ್ದು. ಇಲ್ಲವಾದಲ್ಲಿ ಅಂತಹ ನೌಕರರನ್ನು ಕರ್ನಾಟಕ ನಾಗರಿಕ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974ರಲ್ಲಿ ಕಾಣಿಸಿರುವ ಪರಿಣಾಮಗಳಿಗೆ ಒಳಪಡಿಸಲು ಸಕ್ರಮ ಪ್ರಾಧಿಕಾರಗಳು ಕ್ರಮವಹಿಸುವುದು.

(10) ದಿನಾಂಕ: 06/08/1990ರ ಆದೇಶದನ್ವಯ ಸೃಜಿಸಲಾದ ಸಂಖ್ಯಾತಿರಿಕ್ತ ಹುದ್ದೆಗಳು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಮಂಜೂರಾದ ಹುದ್ದೆಗಳಾಗಿರುವುದಿಲ್ಲ. ಈ ಕಾರಣಕ್ಕಾಗಿ ಸಂಖ್ಯಾತಿರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಯಾವುದೇ ಒಂದು ಇಲಾಖೆಯ ಸೇವೆಗೆ ಮರುವಿನ್ಯಾಸಗೊಳಿಸುವವರೆಗೂ ಅವರಿಗೆ ಕಾಲಬದ್ಧ ವೇತನ ಬಡ್ತಿಯನ್ನಾಗಲೀ, ಸ್ವಯಂಚಾಲಿತ ವೇತನ ಬಡ್ತಿಯನ್ನಾಗಲೀ ಮತ್ತು ಹೆಚ್ಚುವರಿ ವೇತನ ಬಡ್ತಿಯನ್ನಾಗಲೀ ಮಂಜೂರು ಮಾಡತಕ್ಕದ್ದಲ್ಲ.

(11) ಮೇಲ್ಕಂಡ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರದ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಅಪರ ಮುಖ್ಯ ಕಾರ್ಯದರ್ಶಿಗಳು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦) Bengaluru, Tuesday, October 9, 2018 (Ashwayuja 17, Shaka Varsha 1940)	ಸಂ. ೧೪೦೧ No. 1401
---------------------	---	----------------------

**URBAN DEVELOPMENT SECRETARIAT
NOTIFICATION**

NO. UDD 82 MLR 2018, BENGALURU, DATED: 9-10-2018

The below mentioned notifications regarding reservation for the offices of the President and Vice President for the Urban Local Bodies, is hereby withdrawn with immediate effect.

Sl. No.	Notification
1	UDD 82 MLR 2018(1), dated: 06.09.2018
2	UDD 82 MLR 2018(2), dated: 06.09.2018
3	UDD 82 MLR 2018(3), dated: 06.09.2018

By Order and in the name of the Governor of Karnataka

Pampanagouda Melseeme
Under Secretary to Government
Urban Development Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೧೨, ೨೦೧೮ (ಆಶ್ವಯುಜ ೨೦, ಶಕ ವರ್ಷ ೧೯೪೦) Bengaluru, Friday, October 12, 2018 (Ashwayuja 20, Shaka Varsha 1940)	ನಂ. ೧೪೦೯ No. 1409
---------------------	---	----------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಚುನಾ/ಸಿಆರ್/03/2018-19, ದಿನಾಂಕ: 13-10-2018

ಪ್ರಪತ್ರ-1

12ನೇ ನಿಯಮವನ್ನು ನೋಡಿ

(ಜಿಲ್ಲಾ ಪಂಚಾಯಿತಿ ಉಪ ಚುನಾವಣೆಗಳ ಸಂದರ್ಭದಲ್ಲಿ ಉಪಯೋಗಕ್ಕಾಗಿ)

- (1) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಉಪಬಂಧಗಳ ಮೇರೆಗೆ ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ, ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿಯ ಸದಸ್ಯ ಸ್ಥಾನವನ್ನು ತುಂಬಲು;
- (2) ಬೆಂಗಳೂರು ಜಿಲ್ಲೆಯ, ಬೆಂಗಳೂರು ಪೂರ್ವ ತಾಲ್ಲೂಕಿನ 21-ಆವಲಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನವನ್ನು ತುಂಬಲು ಚುನಾವಣೆ ನಡೆಸಬೇಕಾಗಿರುತ್ತದೆ.

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮದ ಅನುಸಾರ ದತ್ತವಾದ ಅಧಿಕಾರದ ಮೇರೆಗೆ ಬಿ.ಎಂ. ವಿಜಯಶಂಕರ್, ಭಾ.ಆ.ಸೇ., ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಆದ ನಾನು, ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸುತ್ತೇನೆ.

1)	ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಮತ್ತು ದಿನ	ದಿನಾಂಕ: 13-10-2018 (ಶನಿವಾರ)
2)	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	ದಿನಾಂಕ: 16-10-2018 (ಮಂಗಳವಾರ)
3)	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ (ಬೆಳಿಗ್ಗೆ 11.00 ಗಂಟೆಗೆ)	ದಿನಾಂಕ: 17-10-2018 (ಬುಧವಾರ)
4)	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ (ಮಧ್ಯಾಹ್ನ 3.00 ಗಂಟೆವರೆಗೆ)	ದಿನಾಂಕ: 20-10-2018 (ಶನಿವಾರ)

5)	ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	ದಿನಾಂಕ: 28-10-2018 (ಭಾನುವಾರ)
6)	ಮರು ಮತದಾನ ಅವಶ್ಯವಿದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	ದಿನಾಂಕ: 30-10-2018 (ಮಂಗಳವಾರ)
7)	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)	ದಿನಾಂಕ: 31-10-2018 (ಬುಧವಾರ)
8)	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	ದಿನಾಂಕ: 31-10-2018 (ಬುಧವಾರ)

ಬಿ.ಎಂ. ವಿಜಯ್‌ಶಂಕರ್
ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು
ಬೆಂಗಳೂರು ಜಿಲ್ಲೆ, ಬೆಂಗಳೂರು.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಸೋಮವಾರ, ಅಕ್ಟೋಬರ್ ೧೫, ೨೦೧೮ (ಆಶ್ವಯುಜ ೨೩, ಶಕ ವರ್ಷ ೧೯೪೦) Bengaluru, Monday, October 15, 2018 (Ashwayuja 23, Shaka Varsha 1940)	ನಂ. ೧೪೧೦ No. 1410
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 103 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ: 15-10-2018

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಗಳು 1979ರ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ದಿನಾಂಕ:28.09.2018 ರಂದು ನಡೆದ 19ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಹಾಗೂ ಉಪ ಮೇಯರ್ ಆಗಿ ಈ ಕೆಳಕಂಡ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸದರಿ ಅಭ್ಯರ್ಥಿಗಳ ಹೆಸರನ್ನು ಈ ಮೂಲಕ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕ್ರ ಸಂ	ಆಯ್ಕೆಯಾದ ಅಭ್ಯರ್ಥಿಯ ಹೆಸರು ಮತ್ತು ವಿಳಾಸ
	ಮಹಾಪೌರ ಸ್ಥಾನಕ್ಕೆ
1	ಶ್ರೀಮತಿ ಗಂಗಾಂಬಿಕೆ ಮಹಾನಗರಪಾಲಿಕೆ ಸದಸ್ಯರು, ವಾರ್ಡ್ ನಂ.153, ನಂ.210/9, 7ನೇ ಮುಖ್ಯರಸ್ತೆ, ಭೈರಸಂದ್ರ, ಜಯನಗರ, ಬೆಂಗಳೂರು-11.
	ಉಪ ಮಹಾಪೌರ ಸ್ಥಾನಕ್ಕೆ
2	ಶ್ರೀಮತಿ ಆರ್.ರಮಿಳ ಉಮಾಶಂಕರ್, ಮಹಾನಗರಪಾಲಿಕೆ ಸದಸ್ಯರು, ವಾರ್ಡ್ ನಂ.103, #1389/53, 24ನೇ ಅಡ್ಡರಸ್ತೆ, ಎಂ.ಆರ್.ಸಿ.ಆರ್. ಎಕ್ಸ್‌ಟೆನ್ಷನ್, ಕೆ.ಹೆಚ್.ಬಿ.ಕಾಲೋನಿ, ಬೆಂಗಳೂರು-79.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೧೬, ೨೦೧೮ (ಅಶ್ವಯುಜ ೨೪, ಶಕ ವರ್ಷ ೧೯೪೦) Bengaluru, Tuesday, October 16, 2018 (Ashwayuja 24, Shaka Varsha 1940)	ನಂ. ೧೪೧೪ No. 1414
---------------------	---	----------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ

ಅಧಿಸೂಚನೆ

ಸಂ: ರಾಜಕಾ/ಚುಶಾ/ಸಿಆರ್ 09/2018-19, ದಿನಾಂಕ: 13-10-2018

ಪ್ರಪತ್ರ-1

[12(2)ನೇ ನಿಯಮವನ್ನು ನೋಡಿ]

(ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಂದರ್ಭದಲ್ಲಿ ಉಪಯೋಗಿಸುವುದಕ್ಕಾಗಿ)

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ, ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ, ಶ್ರೀ. ಎ.ಮಂಜುನಾಥ್ ರವರ ರಾಜೀನಾಮೆಯಿಂದಾಗಿ 14-ಕುದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರ ಸದಸ್ಯ ಸ್ಥಾನವು ಖಾಲಿಯಾಗಿರುವುದರಿಂದ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993 ರ 12(2)ನೇ ನಿಯಮಕ್ಕೆ ಅನುಸಾರವಾಗಿ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಐಎಎಸ್., ಎಂಬ ಹೆಸರಿನ ನಾನು, ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸುತ್ತೇನೆ.

ಚುನಾವಣಾ ವೇಳಾ ಪಟ್ಟಿ

1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	16-10-2018 (ಮಂಗಳವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	17-10-2018 (ಬುಧವಾರ)
3	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	20-10-2018 (ಶನಿವಾರ)
4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	28-10-2018 (ಭಾನುವಾರ)
5	ಮರು ಮತದಾನ ಅವಶ್ಯವಿದ್ದಲ್ಲಿ, ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	30-10-2018 (ಮಂಗಳವಾರ)
6	ಮತಗಳ ಎಣಿಕೆ ದಿನಾಂಕ (ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ಬೆಳಿಗ್ಗೆ 8.00 ಘಂಟೆಯಿಂದ)	31-10-2018 (ಬುಧವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31-10-2018 (ಬುಧವಾರ)

ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಐಎಎಸ್
ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೩, ೨೦೧೮ (ಕಾರ್ತಿಕ ೧, ಶಕ ವರ್ಷ ೧೯೪೦)	ನಂ. ೧೪೧೭
Part-III	Bengaluru Tuesday, October 23, 2018 (Karthika 1, Shaka Varsha 1940)	No. 1417

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 136 ಎಂಎಲ್‌ಆರ್ 2016, ಬೆಂಗಳೂರು, ದಿನಾಂಕ: 23.10.2018

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3 ನೇ ಪ್ರಕರಣದೊಂದಿಗೆ ಓದಿಕೊಂಡ 9, 349, 351 ಮತ್ತು 355(ಬಿ) ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:-

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕುನೂರು ಕಡಿಮೆಯಿಲ್ಲದ ಹೊರತು;
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ ರಲ್ಲಿನ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಾಳಗಿ ಗ್ರಾಮ ಪಂಚಾಯಿತಿಯು ಕಾಳಗಿ ಗ್ರಾಮ, ಲಕ್ಷ್ಮಣ ನಾಯಕ ತಾಂಡಾ, ಕಿಂಡಿ ತಾಂಡಾ, ನಾಮು ನಾಯಕ ತಾಂಡಾ, ಕರಿಕಲ್ಲ ತಾಂಡಾ ಮತ್ತು ದೇವಿಕಲ್ಲ ತಾಂಡಾ ಪ್ರದೇಶಗಳು ಸೇರಿದಂತೆ 'ಗ್ರಾಮ ಪಂಚಾಯತಿ ಪ್ರದೇಶ' ವನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಕಾಳಗಿ 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ಕಾಳಗಿ ಪಟ್ಟಣ ಪಂಚಾಯತಿ' ಯ ಪ್ರದೇಶವೆಂದು ಸಹ ಪದನಾಮೀಕರಿಸಿರುತ್ತಾರೆ. ಸದರಿ ಪರಿವರ್ತನಾ ಪ್ರದೇಶಕ್ಕೆ "ಪಟ್ಟಣ ಪಂಚಾಯತಿ"ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು. ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಂಪನಗೌಡ ಮೇಲ್ಗೇಮೆ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ಶೆಡ್ಯೂಲ್ - ಎ

ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯಿತಿ ಹೆಸರು	ಗ್ರಾಮಗಳ ವಿವರ	ಮೇಲ್ದರ್ಜೆಗೇರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಎರಿಯಾ) (ಚ.ಕಿ.ಮೀ.)
ಕಲಬುರಗಿ	ಚಿತ್ತಾಪುರ	ಕಾಳಗಿ	ಕಾಳಗಿ ಗ್ರಾಮ ಪಂಚಾಯಿತಿಯು ಕಾಳಗಿ ಗ್ರಾಮ, ಲಕ್ಷ್ಮಣ ನಾಯಕ ತಾಂಡಾ, ಕಿಂಡಿ ತಾಂಡಾ, ನಾಮು ನಾಯಕ ತಾಂಡಾ, ಕರಿಕಲ್ಲ ತಾಂಡಾ ಮತ್ತು ದೇವಿಕಲ್ಲ ತಾಂಡಾ ಪ್ರದೇಶಗಳನ್ನು ಒಳಗೊಂಡು	17.43 ಚ.ಕಿ.ಮೀ.

ಶೆಡ್ಯೂಲ್ - ಬಿ

- ಉತ್ತರ :** ಕಾಳಗಿ ಗ್ರಾಮದ ಸರಹದ್ದಿನ ಸ.ನಂ.175/10 ದಿಂದ ಪ್ರಾರಂಭಗೊಂಡು ದಕ್ಷಿಣ ಮುಖವಾಗಿ ಹೊರಟು ಸ.ನಂ. 219, 220, 240, 242, 253, 232/4 ಕ್ಕೆ ಅಂತ್ಯಗೊಂಡಿರುತ್ತದೆ.
- ಪೂರ್ವ:** ಕಾಳಗಿ ಗ್ರಾಮದ ಸ.ನಂ.277, 276, 275, 271 ಪ್ರಾರಂಭವಾಗಿ ಕಾಳಗಿ ಗ್ರಾಮದ ನದಿಗೆ ಹೊಂದಿಕೊಂಡಿರುವ ಸ.ನಂ.778, 777, 776, 321, 769, 750, 537, 571, 573, 703 ರ ಸ.ನಂ. ಗೆ ಅಂತ್ಯಗೊಳ್ಳುತ್ತದೆ.
- ದಕ್ಷಿಣ:** ಸ.ನಂ. 712, 735, 736, 737, 738, 739, 740/2, ಕಾಳಗಿಯಿಂದ ಗೊಟೂರ ಗ್ರಾಮಕ್ಕೆ ಹೋಗುವ ಅಡ್ಡ ರಸ್ತೆಗೆ ಉತ್ತರ ಅಭಿಮುಖವಾಗಿ ಹೊರಟು ಸ.ನಂ.29, 30, 31 ಕಲಬುರಗಿಯಿಂದ ಚಿಂಚೋಳಿ ಮುಖ್ಯ ರಸ್ತೆಗೆ ಹಾದು ಹೋಗುತ್ತದೆ ಮತ್ತು ಮುಂದೆ ಸಾಗಿದಾಗ ಸ.ನಂ.41 ರಿಂದ ಪ್ರಾರಂಭಗೊಂಡು ಸ.ನಂ.42, 44, 65, 66, 67, 68, 69, 70, 73, 74, 75 ಕ್ಕೆ ಅಂತ್ಯಗೊಂಡಿರುತ್ತದೆ.
- ಪಶ್ಚಿಮ:** ಕಾಳಗಿ ಗ್ರಾಮದ ದೇವಿಕಲ್ಲ ತಾಂಡದ ಮೂಲೆಯಿಂದ ಹೊಂದಿಕೊಂಡಿರುವ ಸ.ನಂ.175/1 ರಿಂದ ಪ್ರಾರಂಭಗೊಂಡು 175/15, 175/14, 175/5, 175/7, 175/8, 175/9, 177, 175/1, 183 ಈಶಾನ್ಯ ಅಭಿಮುಖವಾಗಿ ಲಕ್ಷ್ಮಣ ನಾಯಕ ತಾಂಡದ ಪಕ್ಕದಲ್ಲಿರುವ ಸ.ನಂ.185ಕ್ಕೆ ಗಡಿ ರೇಖೆಗೆ ಅಂತ್ಯಗೊಳ್ಳುತ್ತದೆ.

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.

**URBAN DEVELOPMENT SECRETARIAT
NOTIFICATION**

NO: UDD 136 MLR 2016, Bengaluru, Dated:23.10.2018

In exercise of the powers conferred by the Section 3 read with Section 9, 349, 351 and 355(B) of the Karnataka Municipalities Act, 1964, the 'Grama Panchayat Area' of **Kalagi including Laxmana Nayak Thanda, Kindi Thanda, Naamu Nayaka Thanda, Karikalla Thanda & Devikalla Thanda area** as Transitional area of Kalagi, Kalaburgi District mentioned in the Schedule "A" along with boundaries mentioned in Schedule "B" is hereby declared as the "Transitional Area" of Kalagi and further such area is specified as "Town Panchayat Area" of Kalagi with effect from the date of publishing this Notification in the Official Gazette by the Governor of Karnataka having regard to:

- i. The population of such area is not less than ten thousand and not more than Twenty thousand;
- ii. The density of population in such area is not less than four hundred inhabitants to one square kilometer of area;
- iii. The percentage of employment in non-agricultural activities is not less than fifty per cent of the total employment;

The notification is hereby published for the information of the Public. All the persons, who would like to file objections/suggestions to this Notification are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bangalore within 30 days from publication of this Notification in the Official Gazette. Further, Notification will be taken up for final consideration after the said 30 days period.

By Order and in the name of the Governor of Karnataka,

PAMPANAGOUDA MELSEEME
Under Secretary to Government,
Urban Development Department.

Schedule – A

District	Taluk	Name of Grama Panchayat	Proposed villages to be included (details)	Total Upgraded Area (Square kilometer)
Kalaburgi	Chittapura	Kalagi Gram Panchayat	Laxmana Nayaka Tanda, Kindi Tanda, Naamu Nayaka Tanda, Karikalla Tanda and Devikalla Tanda	17.43Sq.KM

Schedule - B

- North:** In the Kalagi Village Divikal Tanda, which adjoin survey no. 175/1, to start from survey no. 175/15, 175/14, 175/5, 175/7, 175/8, 175/8, 175/9, 177, 175/1, 183, it goes toward north west site via Laxman Naik Tanda to end point sy.no.185.
- East:** Kalgi Village, Boundary line start from 175/10 goes throught south via survey no.219, 220, 2440, 242, 282/4 upto end point.
- South:** Kalgi Village Sy.No. 277, 276, 275, 271, upti Start and the Kalagi Village adjoin river survey No.778, 777, 776, 321, 769, 750, 537, 571, 573, 703, upto end point.
- West:** Kalagi to Gotur Village adjoin road Survey No.712, 735, 736, 737, 738, 739, 740/2, from here it goes throught north from Survey No.29, 30, 31, and pawan Kalaburagi to Chincholi Main Road, point it and it where throught the continue survey no. 41 another survey no.42, 44, 65, 66, 67, 68, 69, 70, 73, 74, 75 end the point.

PAMPANAGOUDA MELSEEME
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಕೆ

ಭಾಗ-III Part-III	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೯, ೨೦೧೮ (ಕಾರ್ತಿಕ ೭, ಶಕ ವರ್ಷ ೧೯೪೦) Bengaluru Monday, October 29, 2018 (Karthika 7, Shaka Varsha 1940)	ನಂ. ೧೪೨೮ No. 1428
---------------------	---	----------------------

ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ನಅಇ 81 ಎಂಎಲ್‌ಆರ್ 2017, ಬೆಂಗಳೂರು, ದಿನಾಂಕ:29.10.2018

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4 ಮತ್ತು 9ನೇ ಪ್ರಕರಣದಲ್ಲಿ ಸ್ಪಷ್ಟಪಡಿಸಿದಂತೆ ಅತ್ತಿಬೆಲೆ ಪುರಸಭೆಯ ವ್ಯಾಪ್ತಿಗೆ ಹೊಂದಿಕೊಂಡಿರುವಂತಹ ಶೆಡ್ಯೂಲ್ 'ಎ' ಮತ್ತು ಶೆಡ್ಯೂಲ್ 'ಬಿ' ಯಲ್ಲಿ ನಿರ್ದಿಷ್ಟಪಡಿಸಲಾದಂತೆ "ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 44, 39, 40, 37, 30, 29, 23, 24, 25, 43, 36, 35, 42, 41 ಹಾಗೂ ಯಡವನಹಳ್ಳಿ ಗ್ರಾಮದ ಕೆಲವು ಸರ್ವೆ ನಂ.23, 24, 45, 48, 49, 50/4 ಮತ್ತು 158 ಗಳಲ್ಲಿ ಬರುವಂತಹ ಹೋಟೆಲ್ ಲಾ ಕ್ಲಾಸಿಕ್, ಎಸ್.ಕೆ. ಗಾರ್ಡನ್ ಆಂಜನೇಯ ಸ್ವಾಮಿ ದೇವಸ್ಥಾನದ ಗಡಿಯವರೆಗೆ" ಪ್ರದೇಶಗಳನ್ನು ಅತ್ತಿಬೆಲೆ ಪುರಸಭೆ ಸೇರ್ಪಡೆ ಮಾಡಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ:ನಅಇ 81 ಎಂಎಲ್‌ಆರ್ 2017, ದಿನಾಂಕ:04.07.2018 ರನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3ರ ಸಂಖ್ಯೆ:928ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ;

ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು /ಸಲಹೆಗಳು ಸ್ವೀಕೃತವಾಗಿರುವುದಿಲ್ಲ.

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4 ಮತ್ತು 9ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗೌರವಾನ್ವಿತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, ಶೆಡ್ಯೂಲ್ 'ಎ' ಮತ್ತು ಶೆಡ್ಯೂಲ್ 'ಬಿ' ಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಅತ್ತಿಬೆಲೆ ಪುರಸಭೆಯ ವ್ಯಾಪ್ತಿಗೆ ಹೊಂದಿಕೊಂಡಿರುವಂತಹ "ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 44, 39, 40, 37, 30, 29, 23, 24, 25, 43, 36, 35, 42, 41 ಹಾಗೂ ಯಡವನಹಳ್ಳಿ ಗ್ರಾಮದ ಕೆಲವು ಸರ್ವೆ ನಂ.23, 24, 45, 48, 49, 50/4 ಮತ್ತು 158 ಗಳಲ್ಲಿ ಬರುವಂತಹ ಹೋಟೆಲ್ ಲಾ ಕ್ಲಾಸಿಕ್, ಎಸ್.ಕೆ. ಗಾರ್ಡನ್ ಆಂಜನೇಯ ಸ್ವಾಮಿ ದೇವಸ್ಥಾನದ ಗಡಿಯವರೆಗೆ" ಪ್ರದೇಶಗಳನ್ನು "ಅತ್ತಿಬೆಲೆ ಪುರಸಭೆ" ಗೆ ಸೇರಿಸಿ "ಅತ್ತಿಬೆಲೆ ಪುರಸಭೆ" ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಮೂರು ಲಕ್ಷಕ್ಕಿಂತ ಹೆಚ್ಚಿಲ್ಲದ ಹೊರತು;

2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;

ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಶೆಡ್ಯೂಲ್ - ಎ

ಜಿಲ್ಲೆಯ ಹೆಸರು	ತಾಲ್ಲೂಕು	ನಗರ ಸ್ಥಳೀಯ ಸಂಸ್ಥೆ ಹೆಸರು	ಹಾಲಿ ಇರುವ ಅತ್ತಿಬೆಲೆ ಪುರಸಭೆಗೆ ಸೇರ್ಪಡೆಯಾಗುವ ಗ್ರಾಮಗಳ ವಿವರ	ಮೇಲ್ದರ್ಜೆಗೇರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಏರಿಯಾ) (ಚ.ಕಿ.ಮೀ.)
ಬೆಂಗಳೂರು ನಗರ	ಆನೇಕಲ್	ಅತ್ತಿಬೆಲೆ ಪುರಸಭೆ	1) ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 44, 39, 40, 37, 30, 29, 23, 24, 25, 43, 36, 35, 42, 41 2) ಯಡವನಹಳ್ಳಿ ಗ್ರಾಮದ ಕೆಲವು ಸರ್ವೆ ನಂ.23, 24, 45, 48, 49, 50/4 ಮತ್ತು 158 ಗಳಲ್ಲಿ ಬರುವಂತಹ ಹೋಟೆಲ್ ಲಾ ಕ್ಲಾಸಿಕ್, ಎಸ್.ಕೆ. ಗಾರ್ಡನ್ ಆಂಜನೇಯ ಸ್ವಾಮಿ ದೇವಸ್ಥಾನದ ಗಡಿಯವರೆಗೆ	9.36 ಚ.ಕಿ.ಮೀ.

ಶೆಡ್ಯೂಲ್ - ಬಿ

ಉತ್ತರ: ಇಂಡ್ಲೆಬೆಲೆ ಮತ್ತು ಚಿಕ್ಕನಹಳ್ಳಿ ಗ್ರಾಮದ ಗಡಿಗಳು.

ಪೂರ್ವ: ತಮಿಳು ನಾಡು ಗಡಿ.

ದಕ್ಷಿಣ: ಅರೇಹಳ್ಳಿ ಮತ್ತು ಬಳ್ಳೂರು ಗ್ರಾಮದ ಗಡಿ.

ಪಶ್ಚಿಮ: ಯಡವನಹಳ್ಳಿ ಗ್ರಾಮದ ಗಡಿ.

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

NOTIFICATION**No.UDD 81 MLR 2017, Bengaluru, Dated:29.10.2018.**

Whereas the notification of **includes the area of Survey Nos. 44, 39, 40, 37, 30, 29, 23, 24, 25, 43, 36, 35, 42, 41 of Giddenahalli village and sy.no. 23, 24, 45, 48, 49, 50/4 & 158 (including Hotel La-Classic, S.K. Garden upto Anjaneya Swamy Temple) of Yadavanahalli village** into Attibele Town Municipal Council of Bengaluru Urban District mentioned in the Schedule "A" along with boundaries mentioned in Schedule "B" was published as required by section 3, 4 and 9 of the Karnataka Municipalities Act 1964, vide 'Government Notification No:UDD 81 MLR 2017, dated:04.07.2018' by providing thirty days time and was published in part- III, No.928 Karnataka Gazette Extraordinary, dated:04.07.2018 inviting objections from all persons likely to be affected thereby on or before thirty days from the date of publication of the above notification.

And whereas the notification was made available to the public on the day of publication;

And whereas no objections/suggestions were received within the stipulated time ;

Now, therefore, in exercise of the powers conferred by section 3, 4 and 9 of the Karnataka Municipalities Act, 1964, the Hon'ble Governor, hereby notify to **includes the area of Survey Nos. 44, 39, 40, 37, 30, 29, 23, 24, 25, 43, 36, 35, 42, 41 of Giddenahalli village and sy.no. 23, 24, 45, 48, 49, 50/4 & 158 (including Hotel La-Classic, S.K. Garden upto Anjaneya Swamy Temple) of Yadavanahalli village** into the existing boundary of Attibele Town Municipal Council of Bengaluru Urban District mentioned in the Schedule "A" along with boundaries mentioned in Schedule "B" and further specifying such area to be the "Town Municipal Council" area of **Attibele**, Bengaluru Urban District, having regard to-

- 1) The population of such area is not less than twenty thousand and not more than three lakhs;
- 2) The density of population in such area is not less than one thousand five hundred inhabitants to one square kilometer of area;
- 3) The revenue generated for local administration from such area from tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty five per capita per annum, whichever is higher;
- 4) The percentage of employment in non-agricultural activities is not less than fifty per cent of the total employment.

By Order and in the name of the Governor of Karnataka,

PAMPANAGOUDA MELSEEME
Under Secretary to Government,
Urban Development Department.

Schedule – A

District	Taluk	Name of ULB	Proposed villages to be included (details)	Total Upgraded Area (Square kilometer)
Bengaluru Urban	Anekal Taluk	Attibele Town Municipal Council	1) Sy.No. 44, 39, 40, 37, 30, 29, 23, 24, 25, 43, 36, 35, 42, 41 of Giddenahalli village 2) Sy.no. 23, 24, 45, 48, 49, 50/4 & 158 (includes Hotel La-Classic, S.K. Garden upto Anjaneya Swamy Temple) of Yadavanahalli village	9.36 sq.k.m

Schedule – B

North: Indlabele and Chikkanahalli Village Border

East: Tamil Nadu State Border

South: Arehalli and Ballaur Village Border

West: Yadavanahalli Village Border

PAMPANAGOUDA MELSEEME
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಬುಧವಾರ, ಅಕ್ಟೋಬರ್ ೧೦, ೨೦೧೮ (ಆಶ್ವಯುಜ ೧೮, ಶಕ ವರ್ಷ ೧೯೪೦) Bengaluru, Wednesday, October 10, 2018 (Ashwayuja 18, Shaka Varsha 1940)	ನಂ. ೧೪೦೬ No. 1406
-------------------	--	----------------------

ELECTION COMMISSION OF INDIA
Nirvachan Sadan, Ashoka Road, New Delhi-110001

Dated: the 6th October, 2018
14 Asvina 1940 (Saka)

NOTIFICATION

No. 434/KT/2018(2) :- In exercise of powers conferred by sub-section (1) of Section 22 of the Representation of the People Act, 1951 (43 of 1951), the Election Commission of India, hereby makes the following further amendment in its notification No. 434/KT/2008(2), dated 29th August, 2008 as amended from time to time, relating to the appointment of Assistant Returning Officers for Parliamentary constituencies in the State of Karnataka, namely:-

In column 2 of the Table appended to the said notification, in respect of Parliamentary Constitution shown in column (1) of the said table, for the existing entries against Sl. Nos. 4 & 6, the following corresponding entries shall respectively be substituted:-

Returning officer of Parliamentary Constituency	Assistant Returning Officer
1	2
14-Shimoga	4. District Officer, Backward Classes Department, Shimoga 6. Joint Director, Agriculture Department, Shimoga.

By Order,

(B.C. PATRA)
SECRETARY

S.N. RAMAKRISHNA
ASSISTANT CHIEF ELECTORAL OFFICER &
EX-OFFICIO UNDER SECRETARY TO GOVT.,
D.P.A.R (ELECTIONS)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೧೨, ೨೦೧೮ (ಆಶ್ವಯುಜ ೨೦, ಶಕ ವರ್ಷ ೧೯೪೦) Bengaluru, Friday, October 12, 2018 (Ashwayuja 20, Shaka Varsha 1940)	ನಂ. ೧೪೦೮ No. 1408
-------------------	---	----------------------

ELECTION COMMISSION OF INDIA

Nirvachan Sadan, Ashoka Road, New Delhi-110001

Dated: the 10th October, 2018
18 Asvina 1940 (Saka)

NOTIFICATION

No. 434/KT/2018(2) :- In exercise of the powers conferred by Sub-Section (1) of the Section 22 of the Representation of the People Act, 1951 (43 of 1951), the Election Commission hereby, makes the following further amendment in its notification No. 434/KT/2008 (2) dated 29th August, 2008 as amended from time to time relating to the appointment of Assistant Returning Officers for Parliamentary Constituencies in the State of Karnataka, namely:-

In column (2) of the Table appended to the said notification, in respect of Parliamentary Constituencies shown in column (1) of the said table, for the existing entries, following corresponding entries shall respectively be substituted:-

Returning officer of Parliamentary Constituency	Assistant Returning Officer
(1)	(2)
09-Bellary (ST)	1. Joint Director, Agriculture Department, Bellary. 2. Commissioner, Bellary Urban Development Authority, Bellary. 4. Joint Director, Food & Civil Supplies & Consumer Affairs Department, Bellary. 7. Deputy Director, Minorities Welfare Dept., Bellary. 8. Deputy Director, Tourism Department, Bellary.
14-Shimoga	1. Deputy Register, Co-operative Society, Shimoga 4. Deputy Director, Social Welfare Department, Shimoga. 8. Deputy Director of Land Records, Udipi.
20-Mandya	1. Special Land Acquisition Officer, NH-209, Malavalli. 2. Commissioner, Mandya Urban Development Authority, Mandya. 5. Deputy Secretary-2 (Devp), Zilla Panchayat, Mandya. 6. Deputy Secretary-1 (Admin), Zilla Panchayat, Mandya. 8. Assistant Commissioner, Hunusur Sub-Division.

By Order,

(B.C. PATRA)
SECRETARY

S.N. RAMAKRISHNA
ASSISTANT CHIEF ELECTORAL OFFICER &
EX-OFFICIO UNDER SECRETARY TO GOVT.,
D.P.A.R (ELECTIONS)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧೫, ೨೦೧೮ (ಆಶ್ವಯುಜ ೨೩, ಶಕ ವರ್ಷ ೧೯೪೦) Bengaluru, Monday, October 15, 2018 (Ashwayuja 23, Shaka Varsha 1940)	ನಂ. ೧೪೧೩ No. 1413
-------------------	---	----------------------

CABINET AFFAIRS AND PERSONNEL AND ADMINISTRATIVE REFORMS SECRETARIAT

NOTIFICATION

No. GS 41 GOB 2018, Bengaluru DATED: 15-10-2018

Sri H.D. Kumaraswamy, Chief Minister of Karnataka vide his letter No. PSCM/729/2018, dated 14-10-2018 has forwarded the letter of resignation of Shri N. Mahesh, Minister for Primary & Secondary Education from the Council of Ministers with the recommendation for its acceptance.

I have accepted the recommendation of the Chief Minister and in exercise of the powers vested in me under Article 164 (1) of the Constitution of India, I, VAJUBHAI VALA, Governor of Karnataka, hereby accept the resignation of Shri N. Mahesh, Minister for Primary & Secondary Education from the Council of Ministers with immediate effect.

VAJUBHAI VALA

Governor of Karnataka

By order and in the name of the Governor of Karnataka

Vijayamahantesh B. Danammanavar

Deputy Secretary to Government

D.C.A. & D.P.A.R. (State Protocol)

No. DCA 65 GAM 2018

Dated: 15th October, 2018



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೨, ೨೦೧೮ (ಆಶ್ವಯುಜ ೩೦, ಶಕ ವರ್ಷ ೧೯೪೦) Bengaluru, Monday, October 22, 2018 (Ashwayuja 30, Shaka Varsha 1940)	ನಂ. ೧೪೧೫ No. 1415
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 248 CHUVISA 2018, Bengaluru, Dated: 22nd October, 2018.



In pursuance of Rule 10 (1) of the Conduct of Election Rules, 1961, the list of Contesting Candidates in Form-7A of 21-Jamkhandi and 183-Ramanagara Legislative Assembly Constituencies in the State concerning the Bye Election to the Karnataka Legislative Assembly, 2018 is published herewith for information of the general public.






ನಮೂನೆ 7ಎ

ಕಲಂ 10(1)ನ್ನು ನೋಡಿ

ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ

21-ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಜ್ಯ ವಿಧಾನಸಭೆಗೆ ಉಪ ಚುನಾವಣೆ-2018

ಅ.ನಂ	ಅಭ್ಯರ್ಥಿಯ ಹೆಸರು	ಅಭ್ಯರ್ಥಿಯ ವಿಳಾಸ	ಯಾವ ಪಕ್ಷಕ್ಕೆ ಸೇರಿದವರು.	ಹಂಚಿಕೆ ಮಾಡಲಾದ ಚಿಹ್ನೆ	
1	2	4	5	6	
(i) ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು					
1	ಆನಂದ ಸಿದ್ದು ನ್ಯಾಮಗೌಡ		# 205, ಎ.ಪಿ.ಎಂ.ಸಿ. ಯಾರ್ಡ್, ಜಮಖಂಡಿ-587301, ಜಿಲ್ಲಾ:ಬಾಗಲಕೋಟೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್	ಕೈ
2	ಕುಲಕರ್ಣಿ ಶ್ರೀಕಾಂತ ಸುಭಾವ		# 6, ಸುಬ್ರಹ್ಮಣ್ಯ ನಿವಾಸ, ಎಸ್.ಬಿ.ಐ. ಕಾಲನಿ, ಜಮಖಂಡಿ.	ಭಾರತೀಯ ಜನತಾ ಪಾರ್ಟಿ	ಕಮಲ

(ii) ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ)					
3	ಪರಶುರಾಮ ಮಹಾರಾಜನವರ		ಸೆಕ್ಟರ್ ನಂ.12, ಪ್ಲಾಟ್ ನಂ.12ಸಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಹತ್ತಿರ, ನವನಗರ, ಬಾಗಲಕೋಟೆ.	ಪ್ರಜಾ ಪರಿವರ್ತನ ಪಾರ್ಟಿ	ಅನಾನಸ್
4	ಯಮನಪ್ಪ ಗುಣದಾಳ		ಮು.ಪೊ. ರುದ್ರಸ್ವಾಮಿ ಪೇಟೆ, ಜಮಖಂಡಿ.	ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ)	ಟೈಪ್‌ರೈಟರ್
(iii) ಇತರೆ ಅಭ್ಯರ್ಥಿಗಳು					
5	ಅಂಬ್ರೋಸ್ ಡಿ'ಮಲ್ಲೋ		# 16, 1ನೇ ಕ್ರಾಸ್, ಜೆ.ಸಿ.ರೋಡ್, ನ್ಯೂ ಮಿಷನ್ ರೋಡ್, ಬೆಂಗಳೂರು-560027.	ಪಕ್ಷೇತರ	ಚಪ್ಪಲಿ
6	ರವಿ ಶಿವಪ್ಪ ಪಡಸಲಗಿ		196, 5ನೇ ಮೇನ್, 2ನೇ ಕ್ರಾಸ್, ಎಂ.ಎಸ್. ಪಾಳ್ಯಾ ಆರ್‌ಡಿ ಸಿಂಗಾಪೂರ ಪ್ಯಾರಾಡೈಸ್, ವಿದ್ಯಾರಣ್ಯಪೂರ ಪೋಸ್ಟ್, ಬೆಂಗಳೂರು-560097	ಪಕ್ಷೇತರ	ಪ್ರೆಷರ್ ಕುಕ್ಕರ್
7	ಸಂಗಮೇಶ ಚಿಕ್ಕನರಗುಂದ		ಮು/ಪೊ. ಲಖನಾಯಕನಕೊಪ್ಪ ತಾ:ರಾಮದುರ್ಗ, ಜಿಲ್ಲಾ ಬೆಳಗಾವಿ.	ಪಕ್ಷೇತರ	ಸ್ಫೂಲು

ಸ್ಥಳ: ಜಮಖಂಡಿ.

ದಿನಾಂಕ: 20-10-2018

ಮೊಹಮ್ಮದ ಇಕ್ರಮುಲ್ಲಾ ಶರೀಫ್

ಚುನಾವಣಾಧಿಕಾರಿ







21-ಜಮಖಂಡಿ ವಿಧಾನಸಭಾ ಕ್ಷೇತ್ರ


ಹಾಗೂ ಉಪವಿಭಾಗಾಧಿಕಾರಿ, ಜಮಖಂಡಿ

ಉಪವಿಭಾಗ ಜಮಖಂಡಿ

FORM 7A
[See Rule 10(1)]
LIST OF CONTESTING CANDIDATES

BYE ELECTION TO THE KARNATAKA STATE LEGISLATIVE ASSEMBLY FROM THE
 21-JAMKHANDI ASSEMBLY CONSTITUENCY-2018

Sl No	Name of the Candidate		Address of Candidate	Party Affiliation	Symbol Allotted
1	2		3	4	5
(i) Candidates of recognised National and State Political Parties					
1	Anand Siddu Nyamagouda		# 205, A.P.M.C. Yard, Jamkhandi-587301, Dist: Bagalkot	Indian National Congress	Hand
2	Kulkarni Shrikant Subrao		#6, Subhramanya Nivas, SBI Colony, Jamkhandi.	Bharatiya Janata Party	Lotus
(ii) Candidates of registered Political Parties (other than recognised National and State Political Parties)					
3	Parashuram Maharajanavar		Sector No.12, Plot No.12C, Near District Govt Hospital, Navanagar, Bagalkot.	Praja Parivartan Party	Pineapple
4	Yamanappa Gunadal		At/Post: Rudrswami Peth, Jamkhandi.	Republican Party of India (Karnataka)	Typewriter
(iii) Other Candidates					
5	Ambrose D`Mello		#16, 1st Cross, J.C. Road, New Mission Road, Bangalore-560027	Independent	Chappals
6	Ravi Shivappa Padasalagi		196, 5th Main, 2nd Cross, M.S. Palya, RD Singapura Paradise, Vidyaranyaपुरa Post, Bengaluru-560097	Independent	Pressure Cooker

7	Sangamesh Chikkanaragund		At/post Lakhanayakanakoppa Tq: Ramadurg Dist: Belagavi.	Independent	Stool
---	-----------------------------	---	--	-------------	-------

Place: Jamkhandi.

Date: 20-10-2018




Mohammed Ikramulla Shariff
Returning Officer
21-Jamakhandi Assembly Constituency
and Assistant Commissioner, Jamakhandi
Sub-Division Jamakhandi





ನಮೂನೆ-7ಎ

[ನಿಯಮ-10(1)ನ್ನು ನೋಡಿ]

ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ

183-ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಜ್ಯ ವಿಧಾನಸಭೆಗೆ ಉಪಚುನಾವಣೆ-2018

ಕ್ರಮ ಸಂಖ್ಯೆ	ಅಭ್ಯರ್ಥಿಯ ಹೆಸರು	ಅಭ್ಯರ್ಥಿಯ ವಿಳಾಸ	ಯಾವ ಪಕ್ಷಕ್ಕೆ ಸೇರಿದವರು	ಹಂಚಿಕೆ ಮಾಡಲಾದ ಚಿಹ್ನೆ
1	2	3	4	5
(i) ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು.				
1	ಅನಿತಾ ಕುಮಾರಸ್ವಾಮಿ	 <p>ನಂ.286, 3ನೇ ಮುಖ್ಯರಸ್ತೆ 3ನೇ ಹಂತ ಜಿ.ಪಿ.ನಗರ ಬೆಂಗಳೂರು 560 078</p>	ಜನತಾದಳ (ಜಾತ್ಯತೀತ)	ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ
2	ಎಲ್. ಚಂದ್ರಶೇಖರ್	 <p>ಮನೆ ನಂ.74, ಇಟ್ಟಮಡು ಗ್ರಾಮ, ಇಟ್ಟಮಡು ಅಂಚೆ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು.</p>	ಭಾರತೀಯ ಜನತಾ ಪಾರ್ಟಿ	ಕಮಲ
(ii)ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ).				
3	ಹೆಚ್.ಡಿ. ರೇವಣ್ಣ	 <p>ಕೆಂಪನಹಳ್ಳಿ ಜ್ಯೋತಿನಗರ ಅಂಚೆ ಕಸಬಾ (ಹೋ) ಚಿಕ್ಕಮಗಳೂರು (ತಾ)</p>	ಪೂರ್ವಾಂಚ ಲ್ ಮಹಾಪಂಚಾ ಯತ್	ಬ್ಯಾಟ್‌ಮನ್

(iii)ಇತರ ಅಭ್ಯರ್ಥಿಗಳು.					
4	ಕುಮಾರನಾಯ್ಕ		ಅಚ್ಚಲದೊಡ್ಡಿ ಗ್ರಾಮ, ಕೆ.ಪಿ. ದೊಡ್ಡಿ ಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು.	ಪಕ್ಷೇತರ	ದೂರದರ್ಶನ
5	ಡಿ.ಎಂ. ಮಾದೇಗೌಡ		ದೊಡ್ಡಗಂಗವಾಡಿ ಗ್ರಾಮ ಮತ್ತು ಅಂಚೆ ಕೂಟಗಲ್ ಹೋಬಳಿ ರಾಮನಗರ ತಾ ಜಿಲ್ಲೆ.	ಪಕ್ಷೇತರ	ವಜ್ರ
6	ಮುನಿಯಪ್ಪ		ಬಸನವಕೋಡಿ ಮೇದರಹಳ್ಳಿ ಈಶ್ವರಹಳ್ಳಿ ಅಂಚೆ ಲಕ್ಕಾ (ಹೋ) ಚಿಕ್ಕಮಗಳೂರು (ತಾ)	ಪಕ್ಷೇತರ	ಟ್ರಾಕ್ಟರ್ ಓಡಿಸುತ್ತಿರುವ ರೈತ
7	ಸುರೇಂದ್ರ ರಾಮನಗರ		ಕಾವೇರಿ ನಿಲಯ, ಡಿ.ಜಿ. ದೊಡ್ಡಿ ರಸ್ತೆ, ಅರ್ಕಾವತಿ ಬಡಾವಣೆ, ರಾಮನಗರ.	ಪಕ್ಷೇತರ	ಹವಾನಿಯಂತ್ರಕ

ಸ್ಥಳ: ರಾಮನಗರ

ದಿನಾಂಕ:20/10/2018


ಟಿ.ಎನ್. ಕೃಷ್ಣಮೂರ್ತಿ
ಚುನಾವಣಾಧಿಕಾರಿ,
183-ರಾಮನಗರ ವಿಧಾನಸಭಾ ಕ್ಷೇತ್ರ
ಮತ್ತು ಉಪವಿಭಾಗಾಧಿಕಾರಿ,
ರಾಮನಗರ ಉಪವಿಭಾಗ, ರಾಮನಗರ.







FORM 7A

[See Rule 10(1)]

LIST OF CONTESTING CANDIDATES

BYE ELECTION TO THE KARNATAKA STATE LEGISLATIVE ASSEMBLY FROM THE
183-RAMANAGARA LEGISLATIVE ASSEMBLY CONSTITUENCY-2018

Sl No	Name of the Candidate	Address of Candidate	Party Affiliation	Symbol Allotted
1	2	3	4	5
(i) Candidates of recognised National and State Political Parties				
1	ANITHA KUMARASWAMY	 NO.286, III MAIN ROAD III PHASE J.P. NAGAR BANGALORE -560 078	JANATA DAL (SECULAR)	A LADY FARMER CARRYING PADDY ON HER HEAD

2	L. CHANDRASHEKAR		HOUSE NO.74, ITTAMADU VILLAGE, ITTAMADU POST, BIDADI HOBLI, RAMANAGARA TALUK.	BHARATIYA JANATA PARTY	LOTUS
(ii) Candidates of registered Political Parties (other than recognised National and State Political Parties)					
3	H.D. REVANNA		KEMPANAHALLI, JYOTHINAGARA POST, KASABA (HO) CHIKMAGALUR (TQ)	PURVANCHAL MAHA PANCHAYAT	BATSMAN
(III) OTHER CANDIDATES.					
4	KUMARA NAIK		ACCHALUDODDI VILLAGE, K.P. DODDI POST, KAILANCHA HOBLI, RAMANAGARA TALUK	INDEPENDENT	TELEVISION
5	D.M. MADEGOWDA		DODDAGANGAVADI VILLAGE AND POST KUTAGAL HOBLI RAMANAGARA TQ DISTRICT.	INDEPENDENT	DIAMOND
6	MUNYAPPA		BASAVANAKODI MEDARAHALLI ESHWARAHALLI POST LAKYA (HO) CHIKMAGALUR (TQ)	INDEPENDENT	TRACTOR CHALATA KISSAN
7	SURENDRA RAMANAGARA		KAVERI NILAYA, D.G. DODDI ROAD, ARKAVATHI BADAVANE, RAMANAGARA.	INDEPENDENT	AIR CONDITIONER

PLACE: RAMANAGARA.
DATE:20/10/2018.

T.N. KRISHNAMURTHY
RETURNING OFFICER
183-RAMANAGARA LEGISLATIVE ASSEMBLY
CONSTITUENCY AND
ASSISTANT COMMISSIONER,
RAMANAGARA SUB-DIVISION, RAMANAGARA.

ಎಸ್.ಎನ್. ರಾಮಕೃಷ್ಣ
ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಿಆಸುಇ (ಚುನಾವಣೆಗಳು)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಗುರುವಾರ, ಅಕ್ಟೋಬರ್ ೨೫, ೨೦೧೮ (ಕಾರ್ತಿಕ ೩, ಶಕ ವರ್ಷ ೧೯೪೦) Bengaluru Thursday, October 25, 2018 (Karthika 3, Shaka Varsha 1940)	ನಂ. ೧೪೧೮ No. 1418
-------------------	--	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 76 CHUCHIHA 2018, Bengaluru, Dated: 22nd October, 2018.

The following Notification No. 56/2018(II)/PPS-III, dated: 15.10.2018 of the Election Commission of India is republished hereunder for general information:

ELECTION COMMISSION OF INDIA

Nirvachan Sadan,
Ashoka Road,
New Delhi-110001

Dated: 15th October, 2018
23 Asvina, 1940 (Saka).

NOTIFICATION

No. 56/2018 (II)/PPS-III- In pursuance of sub-paragraph (2) of paragraph 17 of the Election Symbols (Reservation & Allotment) Order, 1968, the Election Commission of India hereby makes the following further amendments to its Notification No. 56/2018/PPS-III, dated 13th April, 2018, as amended from time to time, namely: -

1. In Table III (Registered un-recognised parties), appended to the said Notification-

(i) After the existing entries at Sl. No.2069, the following entries shall be inserted under Column Nos. 1, 2 & 3, respectively: -

Sl. No.	Name of the Registered Unrecognised Political Party	Headquarters Address
1.	2.	3.
2070	Bharat Vahini Party	Matrimandir, Plot No. E-185, Ram Path, Shyam Nagar, Jaipur, Rajasthan- 302019.
2071	Makkal Needhi Maiaam	New # 4 Old# 172, Eldams Road, Alwarpet, Chennai, Tamil Nadu- 600018

Sl. No.	Name of the Registered Unrecognised Political Party	Headquarters Address
1.	2.	3.
2072	Nava Samaj Party	House No. 5-7, Buddham Village, Gopalpet Mondal, Wanaprathy District, Telangana- State.
2073	Sarvshakti Dal	D-60, Dev Nagar, Murlipura, Sikar Road, Jaipur, Rajasthan- 302039.
2074	Loktanter Suraksha Party	Khasra No. 21/9/1 and 10/2, Mangolpuri Industrial Area, Phase- I, Opp. TVS Agency, Near IBP Petrol Pump, Mangolpuri, New Delhi- 110083
2075	New Mother Land Party	F-111, South City, Rai Bareilly Road, Lucknow, Uttar Pradesh- 226025
2076	Bhartiya Jan Satta Party	House No. 11, Mukhya Gram + P.O - Bhaadvaasi, Via Katrathal, District- Sikar, Rajasthan-332024
2077	Aadarsh Sangram Party	D/S- 1252, Sector- D, L.D.A Colony, Kanpur Road, Lucknow, Uttar Pradesh- 226012.
2078	Kalyana Kranthi Party	#57, 2 nd Floor, 3 rd Main Adithyanagar, 8 th Phase, JP Nagar, Bengaluru, Karnataka-560062
2079	Loktantrik Janta Dal	H.No. 861 P, Sector- 15, Part –II, Gurugram, Haryana- 122001
2080	Aapki Apni Party (Peoples)	Khasra No. 19/26, Near Amrit Vihar, Main Road Burari, Burari, New Delhi- 110084
2081	All India Makkal Nalvalvu Katchi	No. 2/259, Ondibadanayakanpatti, Palakkanuthu Post, Dindigul District, Tamil Nadu- 624619
2082	All Indians Party	Door No. 30-3-11, Assam Gardens, Visakhapatnam, Andhra Pradesh- 530020
2083	Mazdoor Kirayedar Vikas Party	Plot No. 116, Municipal No. 500/3E/4, Block No.30, Gali No. 6, Vishwas Nagar, Shahdra, Delhi- 110032
2084	My India Party	No. 447/265, 2 nd floor, Poonamallee High Road, Amnjikarai, Chennai, Tamil Nadu- 600029
2085	Vikassheel Insaan Party	Ghar Apna Apartment, Ward No. 38, Flat No. 604, Phase-03, Abhiyanta Nagar, Ranjan Path, P.O.-Danapur Cantt, P.S- Rupaspur, District Patna, Bihar-801503
2086	Lokjagar Party	Plot No.17, Mehfil, Sanmarg Nagar, Hudkeshwar Road, District- Nagpur, Maharashtra- 440034
2087	Abhinav Rajasthan Party	C-14, Gandhi Nagar, Merta City, District- Nagaur, Rajasthan-341510
2088	Panch Party	Kailash Chandra Meena House at Khodki Dhani, Village & Post- Raisana, Tehsil- Nadoti, District- Karuli, Rajasthan-322215
2089	Bhartiya Anarakshit Party	House No.08, Anandvan, NH-2, Nawada, Post- Aurangabad, District- Mathura, Uttar Pradesh- 281006
2090	Peoples Representation for Identity and Status of Mizoram (PRISM) Party	A-16, Upper Republic, Aizawal, Mizoram- 796001

Sl. No.	Name of the Registered Unrecognised Political Party	Headquarters Address
1.	2.	3.
2091	Rashtriya Janraj Party	28-A, Vishal Kunj, Dehtora Road, Bodla, Agra, Uttar Pradesh - 282007.
2092	Garib Berozgar Vikas Party	Village- Champatpur, P.O- Ballia, Tehsil- Aawla, Vikas Khand- Alampur Jafarabad, District- Bareilly, Uttar Pradesh - 243402
2093	Saaf Party	547/229, Jalalpur, Rajaji Puram, Lucknow, Uttar Pradesh - 226017
2094	Rajasthan Janta Party	Village- Naithla, Post-Neethari, Tehsil- Malakhera, District- Alwar, Rajasthan- 301001
2095	Rashtriya Sahyog Party	F-130/4, Ground floor, Gautam Nagar, New Delhi- 110049
2096	Jago Hindustan Party	H. No. 368, Mohalla- Kalyani Devi Civil Lines, District- Unnao, Uttar Pradesh-209801
2097	New India United Party	No. 4, Second Floor, Second Cross, D.R.Bendre Layout, Gubbi Cross, 350/1/4, Kothanur, Bangalore, Karnataka-560077
2098	Jai Swaraj Party	10-105/1/B/2, First Floor, Road No.- 2, New Gaddiannaram Colony, Dilsukh Nagar, Hyderabad, Telangana - 500060
2099	Khushhal Kisan Party	House No.- 125, Anaj Mandi ke Paas, Nagar Road Deeg, Tehsil- Deeg, District- Bharatpur, Rajasthan- 321203
2100	Bahujana Left Party	H.No. 6-73, SC Wada, Peddalingapur Village, Mandal Illanthakunta, District-Rajanna Sircilla, Telangana State- 505405
2101	Aam Nagrik Yuva Party	Village- Nalhad, Post office- Nalhad, Tehsil and District- Nuh, Haryana- 122107
2102	Ambedkar Samaj Vikas Party	H.No.- 49, Mohalla- Tilak Nagar, Yamuna Nagar, Tehsil- Jagadhri, District- Yamuna Nagar, Haryana- 135003
2103	Jana Jagruti Party	D.No. 78-12-2, Flat No. 101-102, Shanti Residency, Syamala Nagar, Rajahmundry, East Godavari District, Andhra Pradesh- 533103
2104	Navsarjan Bharat Party	House No.- 492, Fal Faliya, Opp. Krishna Petrol Pump, Vaghadhra Road, Dadra, Dadra & Nagar Haveli- 396193
2105	Bhartiya Veer Dal	Khewat/Khasra No.- 39/56, Mustil No.- 14, Moja- Ghurason, Post- Tigaon, Ballabgarh, Faridabad, Haryana- 121101
2106	Hindustan Tehreek-E-Insaaf	H.No. 1-12-386, Rajahawdi, Patvadi Naka Bahar Bhuj, Tahsil- Bhuj, District- Kachchh, Gujarat – 370001
2107	Raita Bharat Party	Sector No. 31, Plot No. 31/A, Navanagar, Bagalkot, Karnataka-587101
2108	Karnataka Karmikara Paksha	No. 120, 1 st Floor, St. Johns Church Road, Near Coles Park, Bangalore, Karnataka-560005
2109	Naam Indiar Party	73F/1A, Polepettai, Thoothukudi, Tamil Nadu- 628002

Sl. No.	Name of the Registered Unrecognised Political Party	Headquarters Address
1.	2.	3.
2110	All India MGR Makkal Munnetra Kazhagam	Flat No.- A-4, Srinivas Arcade, No. 1/2, Arunachalam Road, Chennai, Tamil Nadu- 600093
2111	All India Praja Party	H.No.- 5-1-240, 2 nd floor, Jambagh, Street No.- 17, Near Flower Market, Hyderabad, Telangana- 500095
2112	Sanjhi Virasat Party	506, Chanderlok colony, Street No.- 3, Mandoli Road, Shahdra, Delhi- 110093
2113	Bhartiya Janata Vikas Party	D-4/2, Sector- 20, Rohini, Delhi- 110086
2114	Rashtriya Atulya Yuva Party	Plot No. 291, Flat No. 301, Shiv Nagar-1, Murlipura, Jaipur, Rajasthan-303328
2115	Hamdard Party	Mohalla - Sayyadvada, Post- Satti Masjid, City – Ghazipur, District- Ghazipur, Uttar Pradesh- 233001
2116	All Indian Rajiv Congress Party	41/238, Alapur House, Radhakrishna Mandir Lane, Narhi, Hazratganj, Lucknow, Uttar Pradesh- 226001
2117	Jantantrik Vikas Party	201, P.Mall, Second Floor, Exhibition Road, District- Patna, Bihar-800001
2118	Youth India Peace Party	Assessment No.- 18, Village- Katha No.- 215, Yeshwanthpur Hobli, BangaloreNorth Taluk, Bangalore, Karnataka- 560022
2119	Marumalarchi Janatha Katchi	62/5, Pillayar Kovil Street, Pappireddipatti- PO &TK, Dharmapuri- District, Tamil Nadu- 636905
2120	Bhartiya Apna Adhikar Party	Near Kirar Hostel, Rampuri Aou Khana Kala Shabad, Pratap Aashram, Gwalior, Madhya Pradesh - 474012
2121	Green Party of India	36-C, Govindpuri, Ramnagar, Sodala, Jaipur, Rajasthan-302006
2122	Rashtriya Mahajan Shakti Party	H.No. 843/39, Shiv Utsav Vatika, New Railway Station Marg, Ater Road, Bhind, Madhya Pradesh- 477001
2123	India Praja Bandhu Party	H. No. 18-1-317/A/68/1, Shivaji Nagar, Uppuguda, Hyderabad, Telangana- 500053
2124	Adarsh Nyay Rakshak Party	Village and Post- Matool, Tehsil- Khargapur, District- Tikamgarh, Madhya Pradesh-472115
2125	All India Jananayaka Makkal Kazhagam	No. 137, Kesava Garden, 3 rd Block, Demellous Road, Channai, Tamil Nadu- 600012
2126	Telangana Jaghir Party	H.No. 4-32/1, Munuganoor Village, Abdullapurmet Mandal, Ranga Reddy District, Telangana State- 501511
2127	All India Jaihind Party	D.No. 22-77, Bhagat Singh Nagar, 6 th Line, Yanamalakuduru, Vijaywada, Andhra Pradesh- 520007
2128	Swadesh Jan Sewak Party	J.P.Nagar, NaiBasti, Premchak Urf Umarganj, Ballia, Uttar Pradesh- 277001

Sl. No.	Name of the Registered Unrecognised Political Party	Headquarters Address
1.	2.	3.
2129	Social Justice Party of India	H. No. 2-97, Chinaravirala- Village, Hayathnagar Mondal, Ranga Reddy- District, Telangana State- 501505
2130	Kanshiram Bahujan Dal	Khata No. 208, Ka Araj No. 159M/0.0810, Village- Ali Khanpur, P.S.- Line Bazar, Tehsil- Sadar, Pargana- Haveli, District- Jaunpur, Uttar Pradesh- 222132
2131	Nai Kranti Party	Baba Mritunjaynath Mandir, Kumharan Tola First, Gola Gokarannath, Distric- Likhampur- Kheri, Uttar Pradesh-262802
2132	Telangana Prajala Party	H.No.12-13-830/15, Gokulnagar, Street No. 1, Tarnaka, Secunderabad, Telangana- 500017
2133	Bhartiya Amrit Party	Khasra No. 661/3, Kachhariya, Bhopal road Biaora, District- Raigarh, Madhya Pradesh- 465674
2134	Annan Tamilaga Rising Kazhagam	223, GST Road, Chromepet, Chennai, Tamil Nadu-600044
2135	Bhartiya Dharmanirpeksha Party	H.No. 146, Village- Kharagpur, Post- Chaubepur, Thana- Chaubepur, District- Kanpur Nagar, Uttar Pradesh-209203
2136	Chhattisgarh Ekta Party	H.No. 182/2, Ward No. 08, Bade Padarmooda Road, Jamgahan, Tehsil- Malkharoda, District- Janjgir Champa, Chhattisgarh- 495691
2137	Navarang Congress Party	D.No. 866/1, Pedavadlapudi Village, Mangalagiri Mandal, Guntur District, Andhra Pradesh- 522302
2138	Janta Dal Hindustani	Khata No. 64 (Old), Plot No. 370 (Old), New Plot No. 838, 839, 744, 745, Thana No. 314, Village- Aabgila, Thana- Mufsil, Anchal- Manpur, District- Gaya, Bihar-823003
2139	All India Samata Party	H.No. 23-8/3, Millennium Township Shadnagar, Farooqonagar Mandal, Ranga Reddy District, Telangana State- 509216
2140	Rajnaitik Kranti Dal	House No. 55, Baduzai-2, Near Old Over Bridge, District- Shahjahanpur, Uttar Pradesh- 242001
2141	Vishwa Adarsh Bharat Party	House No. 251, Mega Pathology, Behind of Court , Sookh Vilas Colony, Badwani, Tehsil- Badwani, District- Badwani, Madhya Pradesh- 451551
2142	Sarvadharam Party (Madhya Pradesh)	120/1, Ashoka Garden, Tahasil – Nazul, Distt.- Bhopal - 462023, Madhya Pradesh
2143	Bundelkhand Vikas Dal	C/o Shiv Narayan Khare (Advocate), 116/3 Shivalaya Kishor Ganj, Town Area, Kulpahar, District - Mahoba, Uttar Pradesh-210426

- (ii) Against Sl. No.25, in respect of ‘Aap Sabki Apni Party’, the existing entries under column 3 shall be substituted by the entries ‘Vinayaka Height at Main Road, Tarbahar, Ward No.15, Bilaspur, Chhattisgarh – 495001’.

- (iii) Against Sl. No.93, in respect of 'Akhil Bharatiya Jan Sangh', the existing entries under column 3 shall be substituted by the entries 'T-14, Okhla Industrial Area Phase-II, New Delhi-110020'.
- (iv) Against Sl. No.1043, in respect of 'Labour Party of India (V.V. Prasad)', the existing entries under column 3 shall be substituted by the entries 'A-160, 2nd Floor, Vikas Marg, Shakarpur, Near Metro Pillar No.42, Delhi – 110092'.
- (v) Against Sl. No.1396, in respect of 'Proutist Bloc, India', the existing entries under column 3 shall be substituted by the entries 'C/o Shri Ramesh Kumar, H.N.A-37 (Khasra No.2167/845), Harshroop Colony, Fatehpur Beri, New Delhi – 110074'.
- (vi) Against Sl. No.2043, in respect of 'Yuva Telangana Party', the existing entries under column 3 shall be substituted by the entries 'Plot No. 143&144, Rock Town Colony, Alkapuri, Mansoorabad, LB Nagar, Hyderabad- 500068'.
- (vii) Against Sl. No.549, the existing entry under column 2 in respect of 'Bhartiya Sarvjan Hitey Samaj Party' shall be substituted by the entry 'Bhartiya Sarvjan Hitay Samaj Party'.

2. In Table IV (List of Free Symbols), appended to the said Notification-

- (i) After the existing entries at Sl. No. 161, the following entries shall be inserted: -

“162. Key

(In all States and Union Territories except in the States of Arunachal Pradesh, Assam, Manipur, Meghalaya, Mizoram, Nagaland, Sikkim, Tripura and West Bengal)”

By order,

(N.T. BHUTIA)
SECRETARY
ELECTION COMMISSION OF INDIA

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೯, ೨೦೧೮ (ಕಾರ್ತಿಕ ೭, ಶಕ ವರ್ಷ ೧೯೪೦) Bengaluru Monday, October 29, 2018 (Karthika 7, Shaka Varsha 1940)	ನಂ. ೧೪೨೬ No. 1426
-------------------	---	----------------------

**PERSONNEL AND ADMINISTRATIVE REFORMS SECRETARIAT (ELECTIONS)
NOTIFICATION**

No. DPAR 148 CHUSAVI 2018, Bengaluru, Dated: 29-10-2018

The accompanying direction No. 576/3/EVM/ECI/LET/FUNC/JUD/SDR/Vol.I/2018/893, dated: 26-10-2018 of the Election Commission of India is published for general information.

By order and in the name of the Governor of Karnataka

S.N. RAMAKRISHNA

Assistant Chief Electoral Officer and
Ex-officio Under Secretary to Government,
DPAR (Elections).

ELECTION COMMISSION OF INDIA
Nirvachan Sadan, Ashoka Road, New Delhi – 110001.

Dated: 26th October, 2018

DIRECTION

No.576/3/EVM/ECI/LET/FUNC/JUD/SDR/Vol.I/2018:- Whereas, Section 61A of the Representation of the People Act, 1951, provides that the giving and recording of votes by Voting Machines in such manner as may be prescribed, may be adopted in such constituency or constituencies as the Election Commission of India may, having regard to the circumstances of each case, specify; and

2. Whereas, as per the proviso to rule 49A of the Conduct of Elections Rules, 1961, a Printer with a drop box of such design, as may be approved by the Election Commission of India, may also be attached to voting machine for printing a paper trail of the vote, in such constituency or constituencies or parts thereof as the Election Commission of India may direct; and

3. Whereas, the Commission has considered the circumstances in **14-Shimoga Parliamentary Constituency, 09-Bellary(ST) Parliament Constituency & 20-Mandya Parliament Constituency and 183-Ramanagaram Assembly Constituency & 21-Jamkhandi Assembly Constituency in Karnataka** in which bye-elections are currently in progress, and is satisfied that sufficient number of Electronic Voting Machines and Printers for Paper Trail are available for taking the poll in the abovementioned Parliamentary and Assembly Constituencies, the polling personnel are well trained in efficient handling of the Electronic Voting Machines and Printer for Paper Trail (VVPATs) and the electors are also fully conversant with the operation of the Electronic Voting Machines and the VVPATs;

4. Now, therefore, the Election Commission of India, in exercise of its powers under the said Section 61A of the Representation of the People Act, 1951, and rule 49A of the Conduct of Elections Rules, 1961, hereby specifies **14-Shimoga Parliamentary Constituency, 09-Bellary(ST) Parliament Constituency & 20-Mandya Parliament Constituency and 183-Ramanagaram Assembly Constituency & 21-Jamkhandi Assembly Constituency in Karnataka** as the constituencies in which the votes at the current bye-elections to the House of the People and State Legislative Assemblies of **14-Shimoga Parliamentary Constituency, 09-Bellary(ST) Parliament Constituency & 20-Mandya Parliament Constituency and 183-Ramanagaram Assembly Constituency & 21-Jamkhandi Assembly Constituency in Karnataka** from the said constituencies, notified on **09.10.2018**, shall be given and recorded by means of Electronic Voting Machines and Printers for Paper Trail (VVPATs) in the manner prescribed, under the Conduct of Elections Rules, 1961, and the supplementary instructions issued by the Commission from time to time on the subject.

5. The Commission also hereby approves the design of the Electronic Voting Machine and the VVPATs as developed by the Bharat Electronics Ltd., Bangalore and Electronics Corporation of India Ltd., Hyderabad, which shall be attached to the said voting machines, to be used for the giving and recording of votes in the above said Parliamentary and Assembly Constituencies.

By Order,



(N.T.BHUTIA)
SECRETARY



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೩೦, ೨೦೧೮ (ಕಾರ್ತಿಕ ೮, ಶಕ ವರ್ಷ ೧೯೪೦) Bengaluru, Tuesday, October 30, 2018 (Karthika 8, Shaka Varsha 1940)	ನಂ. ೧೪೨೯ No. 1429
-------------------	--	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 266 CHUVISA 2018, Bengaluru, Dated: 27th October, 2018

The following Order No. 3/4/ID/ECI/LET/FUNC/JUD/SDR/VOL.I/2018/, dated: 26th October, 2018, of the Election Commission of India is republished hereunder for information of the general public and electors:

ELECTION COMMISSION OF INDIA Nirvachan Sadan, Ashoka Road, New Delhi-110001

No. 3/4/ID/ECI/LET/FUNC/JUD/SDR/VOL.I/2018/

Dated : 26th October, 2018

ORDER

- Whereas, Section 61 of the Representation of the People Act, 1951 provides that with a view to preventing impersonation of electors, so as to make the right of genuine electors to vote under Section 62 of that Act more effective, provisions may be made by rules under that Act for use of Electors Photo Identity Card for electors as the means of establishing their identity at the time of polling; and
- Whereas, Rule 28 of the Registration of Electors Rules, 1960, empowers the Election Commission to direct, with a view to preventing impersonation of electors and facilitating their identification at the time of poll, the issue of Electors Photo Identity Card to electors bearing their photographs at State cost; and
- Whereas, Rules 49H(3) and 49K (2) (b) of the Conduct of Elections Rules, 1961, stipulate that where the electors of a constituency have been supplied with Electors Photo Identity Card under the said provisions of Rule 28 of the Registration of Electors Rules, 1960, the electors shall produce their Electors Photo Identity Card at the polling station and failure or refusal on their part to produce those Electors Photo Identity Card may result in the denial of permission to vote; and
- Whereas, a combined and harmonious reading of the aforesaid provisions of the said Act and the Rules, makes it clear that although the right to vote arises by the existence of the name in the electoral roll, it is also dependent upon the use of the Electors Photo Identity Card, where provided by the Election Commission at State cost, as the means of establishing their identity at the time of polling and that both are to be used together; and
- Whereas, the Election Commission made an Order on the 28th August, 1993, directing the issue of Electors Photo Identity Card (EPIC) to all electors, according to a time bound programme; and

6. Whereas, Electors Photo Identity Card have been issued to a substantially large number of electors in the State of **Karnataka**; and

7. Whereas, in addition the Commission has directed that '**Authenticated Photo Voters Slip**' shall be distributed to the electors before the date of poll for the current bye Elections;

8. Now, therefore, after taking into account all relevant factors and the legal and factual position, the Election Commission hereby directs that for current **bye-elections from 14-Shimoga, 9-Bellary (ST), 20-Mandya Parliamentary Constituencies and 183-Ramanagaram & 21-Jamkhandi Assembly Constituencies in Karnataka** which have been notified on 09-10-2018 all electors who have been issued EPIC shall produce the EPIC for their identification at the polling station before casting their votes. Those electors who are not able to produce the EPIC shall produce one of the following alternative photo identity documents for establishing their identity:-

- (i) Passport;
- (ii) Driving License;
- (iii) Service Identity Cards with photograph issued to employees by Central/State Govt. PSUs/Public Limited Companies;
- (iv) Passbooks with photograph issued by Bank/Post Office;
- (v) Pan Card;
- (vi) Smart Card issued by RGI under NPR;
- (vii) MNREGA Job Card;
- (viii) Health Insurance Smart Card issued under the scheme of Ministry of Labour;
- (ix) Pension document with photograph;
- (x) Authenticated Photo Voter Slip issued by the election machinery; and
- (xi) Official identity cards issued to MPs/MLAs/MLCs
- (xii) Aadhaar card.

9. In the case of EPIC, clerical errors, spelling mistakes, etc. should be ignored provided the identity of the elector can be established by the EPIC. If an elector produces an Electors Photo Identity Card, which has been issued by the Electoral Registration Office of another Assembly Constituency, such EPICs shall also be accepted for identification provided the name of that elector finds place in the electoral roll pertaining to the polling station where the elector has turned up for voting. If it is not possible to establish the identity of the elector on account of mismatch of photograph, etc., the elector shall have to produce one of the alternative photo documents mentioned in Para 8 above.

10. Notwithstanding anything in Para 8 above, overseas electors who are registered in the electoral rolls under Section 20A of the Representation of the People Act, 1950, based on the particulars in their Passport, shall be identified on the basis of their original passport only (and no other identity document) in the polling station.

By Order,

(N.T. BHUTIA)
SECRETARY.

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೩೦, ೨೦೧೮ (ಕಾರ್ತಿಕ ೮, ಶಕ ವರ್ಷ ೧೯೪೦) Bengaluru, Tuesday, October 30, 2018 (Karthika 8, Shaka Varsha 1940)	ನಂ. ೧೪೩೫ No. 1435
-------------------	--	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 01 CHULOSA(1) 2018, Bengaluru, Dated: 29th October, 2018.

The following Notification No. 100/KT-HP/1/2018, dated: 26th October, 2018, of the Election Commission of India is republished hereunder for information of the general public and electors:

ELECTION COMMISSION OF INDIA

NirvachanSadan, Ashoka Road, New Delhi-110001.

Dated: 26th October, 2018

4 Kartika, 1940(Saka)

NOTIFICATION


No. 100/KT-HP/1/2018:- In pursuance of sub-rule (2) of rule 11 of the Conduct of Election Rules, 1961, the following is published for general information:-




FORM 7A

LIST OF CONTESTING CANDIDATES

(See rule 10 (1) of The Conduct of Election Rules, 1961)

Bye-election to the House of the People form **09-Bellary (ST)** Parliamentary Constituency in the State of Karnataka

Serial No.	Name of Candidate	Address of Candidate	Party Affiliation	Symbol Allotted
1	2	3	4	5
(i) Candidates of recognized National and State Political Parties.				
1	V.S.UGRAPPA	 #1093, 3RD SECTOR, HSR LAYOUT, BENGALURU - 560102	INDIAN NATIONAL CONGRESS	HAND

2	J. SHANTHA		HOUSE NO. 133, 2ND CROSS, DEVINAGAR, BALLARI - 583103	BHARATIYA JANATA PARTY	LOTUS
(ii) Candidates of registered political parties (other than recognized National and State Political Parties)					
-----NIL-----					
(iii) Other Candidates.					
3	Y.PAMPAPATHI		#1925D, PAVANA NILAYA, 3RD CROSS, 9TH WARD, S L CHOWKI, HOSAPETE (TQ) BALLARI (DT)	INDEPENDENT	WHISTLE
4	DR.SRINIVAS.T.R		D.NO. 13/3, WARD NO.14, S.G. COLLEGE ROAD, NEAR DURGAMMA TEMPLE, PARVATHI NAGAR, BALLARI.	INDEPENDENT	TRACTOR CHALATA KISAN

Sd/-
(Dr. Ram Prasath Manohar)
Returning Officer & Deputy Commissioner
9-Bellary (ST) Lok Sabha Constituency
Bellary District

By order,

(B.C. PATRA)
SECRETARY

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ 30, 2018 (ಕಾರ್ತಿಕ 8, ಶಕ ವರ್ಷ 1940) Bengaluru, Tuesday, October 30, 2018 (Karthika 8, Shaka Varsha 1940)	ನಂ. ೧೪೩೬ No. 1436
-------------------	--	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 01 CHULOSA(2) 2018, Bengaluru, Dated: 29th October, 2018

The following Notification No. 100/KT-HP/2/2018, dated: 26th October, 2018, of the Election Commission of India is republished hereunder for information of the general public and electors:

ELECTION COMMISSION OF INDIA

NirvachanSadan, Ashoka Road, New Delhi-110001.

Dated: 26th October, 2018
4 Kartika, 1940(Saka)

NOTIFICATION


No. 100/KT-HP/2/2018:- In pursuance of sub-rule (2) of rule 11 of the Conduct of Election Rules, 1961, the following is published for general information:-


FORM 7A

LIST OF CONTESTING CANDIDATES

(See rule 10 (1) of The Conduct of Election Rules, 1961)

Bye-election to the House of the People form **14-Shimoga** Parliamentary Constituency in the State of Karnataka

SL. No.	Name of Candidate	Address of Candidate	* Party affiliation	Symbol allotted
1	2	3	4	5
(i) Candidates of recognised National and State Political Parties.				
1	S. MADHUBANGARAPPA	 <p>KUBATURU VILLAGE, KUBATURU POST, ANAVATTI HOBALI, SORAB TALUK, SHIMOGA DISTRICT</p>	JANATA DAL (SECULAR)	A LADY FARMER CARRYING PADDY ON HER HEAD

2	B.Y.RAGHAVENDRA		13/2, MALERAKERI, SHIKARIPUR 577427 SHIMOGA DISTRICT	BHARATIYA JANATA PARTY	LOTUS
(ii) Candidates of registered political parties (other than recognised National and State Political Parties).					
3	MAHIMA.J.PATEL		LOHIYA BHAVAN, NEAR LIC OFFICE, CHANNAGIRI- 577213, DAVANAGERE DISTRICT	JANATA DAL (UNITED)	ARROW
(iii) Other Candidates.					
4	SHASHIKUMAR.S. GOWDA		FILTER SHED, JANNAPURA, BHADRAVATHI, SHIMOGA DISTRICT	INDEPENDENT	BATSMAN

Sd/-
(K. A. Dayanand)
Returning Officer
14-Shimoga Lok Sabha Constituency
& Deputy Commissioner
Shimoga District

By order,

(B.C. PATRA)
SECRETARY

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ 30, 2018 (ಕಾರ್ತಿಕ 8, ಶಕ ವರ್ಷ 1940) Bengaluru, Tuesday, October 30, 2018 (Karthika 8, Shaka Varsha 1940)	ನಂ. ೧೪೩೭ No. 1437
-------------------	--	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 01 CHULOSA(3) 2018, Bengaluru, Dated: 29th October, 2018

The following Notification No. 100/KT-HP/3/2018, dated: 26th October, 2018, of the Election Commission of India is republished hereunder for information of the general public and electors:

ELECTION COMMISSION OF INDIA

NirvachanSadan, Ashoka Road, New Delhi-110001.

Dated: 26th October, 2018

4 Kartika, 1940(Saka)

NOTIFICATION


No. 100/KT-HP/3/2018:- In pursuance of sub-rule (2) of rule 11 of the Conduct of Election Rules, 1961, the following is published for general information:-








FORM 7A


LIST OF CONTESTING CANDIDATES

(See rule 10 (1) of The Conduct of Election Rules, 1961)

Bye-election to the House of the People form 20-Mandaya Parliamentary Constituency in the State of Karnataka

Sl. No.	Name of Candidate	Address of Candidate	Party affiliation	Symbol allotted
1	2	3	4	5
(I) Candidates of recognised National and State Political Parties.				
1	L.R. SHIVARAMEGOWDA		NO.339/1, T.B. EXTENSION, NAGAMANGALA, MANDYA DISTRICT- 571432	JANATA DAL (SECULAR)
				A LADY FARMER CARRYING PADDY ON HER HEAD

2	DR SIDDARAMAIAH		YATHAGADAHALLI VILLAGE, KOTHATHI HOBLI, MANDYA TALUK, MANDYA DISTRICT-571403	BHARATIYA JANATA PARTY	LOTUS
(II) Candidates of registered Political Parties (other than recognised National and State Political Parties)					
-NONE-					
(III) Other Candidates					
3	KOWDLE CHANNAPPA		KOWDLE VILLAGE & POST, KOPPA HOBLI, MADDUR TALUK, MANDYA DISTRICT.	INDEPENDENT	TRACTOR CHALATA KISAN
4	B.S.GOWDA		NO.170, CHANDANA EXTENSION, SUNKADAKATTE, MAGADI ROAD, BENGALURU - 560091	INDEPENDENT	PRESSURE COOKER
5	NAVEEN KUMAR G.B.		B.GOWDAGERE VILLAGE & POST, KASABA HOBLI, MANDYA TALUK, MANDYA DISTRICT.	INDEPENDENT	FARMER PLOUGHING WITHIN SQUARE
6	NANDISH		NO.22, KUNTANAHALLI VILLAGE, KOPPA HOBLI, MADDUR TALUK, MANDYA DISTRICT-571419	INDEPENDENT	MIKE
7	K.S.RAJANNA		NO.3/124, 1 ST CROSS, HENNURU MAIN ROAD, LINGARAJAPURA, BENGALURU-560084	INDEPENDENT	COCONUT FARM
8	SHAMBULINGEGOWDA (GANDHIVADHI)		NO.219, V.V.NAGAR, 9 TH CROSS, SHIVANANDAGOWDA COMPOUND, MANDYA	INDEPENDENT	SEWING MACHINE

9	M.HONNEGOWDA		NO.10, KORAMEGOWDANA KOPPALU VILLAGE, ARAKERE HOBLI, SRIRANGAPATNA TALUK, MANDYA DISTRICT.	INDEPENDENT	AUTO RICKSHA W
---	--------------	---	--	-------------	----------------------

Sd/-
(N. Manjushree)
Returning Officer
20-Mandya Parliamentary Constituency
& Deputy Commissioner
Mandaya District

By order,

(B.C. PATRA)
SECRETARY

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಬುಧವಾರ, ಅಕ್ಟೋಬರ್ 31, 2018 (ಕಾರ್ತಿಕ 9, ಶಕ ವರ್ಷ 1940) Bengaluru, Wednesday, October 31, 2018 (Karthika 9, Shaka Varsha 1940)	ನಂ. ೧೪೩೯ No. 1439
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 269 CHUVISA 2018, Bengaluru, Dated: 30th October, 2018.

The following Notification No. 576/EXIT/ECI/LET/FUNC/JUD/SDR/Vol.I/ 2018, dated: 26th October, 2018, of the Election Commission of India is republished hereunder for information of the general public and electors:

ELECTION COMMISSION OF INDIA

Nirvachan Sadan, Ashoka Road, New Delhi-110001

No. 576/EXIT/ECI/LET/FUNC/JUD/SDR/Vol.I/2018

Dated: 26th October, 2018

NOTIFICATION

Whereas, the schedule for the Bye-Elections to the House of the People and State Legislative Assembly of Karnataka, has been announced by the Commission vide Press Note No. ECI/PN/67/2018, dated 6th October, 2018.

2. Whereas, as per the schedule so announced by the Commission, poll for the bye-elections in the State of Karnataka is to be taken on **03.11.2018**; and

3. Whereas, as per the provisions of Section 126A of the R.P. Act, 1951, there shall be restrictions on conduct of any exit poll and publication and dissemination of result of such exit poll during such period as may be notified by the Election Commission in this regard;

4. Now, therefore, in exercise of the powers under sub-Section (1) of section 126A of the R.P. Act, 1951, the Election Commission, having regard to the provisions of Sub-Section (2)(b) of the said Section, hereby notifies the period between **7.00 A.M.** and **6.30 P.M.** on **03-11-2018 (Saturday)**, as the period during which conducting any exit poll and publishing or publicizing by means of the print or electronic media or dissemination in any other manner whatsoever, the result of any Exit Poll in connection with the said bye-elections announced vide the Commission's Press Note No.

ECI/PN/67/2018, dated 6th October, 2018 from **14-Shimoga Parliamentary Constituency, 09-Bellary (ST) Parliament Constituency & 20-Mandya Parliament Constituency and 183-Ramanagaram Assembly Constituency & 21-Jamkhandi Assembly Constituency in Karnataka**, shall be prohibited.

5. It is further clarified that under Section 126(1)(b) of the R.P. Act, 1951, displaying any election matter including results of any opinion poll or any other poll survey, in any electronic media, would be prohibited during the period of 48 hours ending with the hour fixed for conclusion of poll for the aforesaid bye-elections.

By order,

(N.T.BHUTIA)
SECRETARY

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಬುಧವಾರ, ಅಕ್ಟೋಬರ್ ೩೧, ೨೦೧೮ (ಕಾರ್ತಿಕ ೯, ಶಕ ವರ್ಷ ೧೯೪೦) Bengaluru, Wednesday, October 31, 2018 (Karthika 9, Shaka Varsha 1940)	ನಂ. ೧೪೪೦ No. 1440
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 141 CHUVISA 2018, Bengaluru: 30th October, 2018.

ELECTION COMMISSION OF INDIA

Nirvachan Sadan, Ashoka Road, New Delhi-110001

Dated : 29th October, 2018
07 Kartika 1940 (Saka).

NOTIFICATION

No. 434/KT/2018(2) :- In exercise of the power conferred by sub-section (1) of Section 22 of the Representation of the People Act, 1951 (43 of 1951), the Election Commission hereby appoints each of the officer of the Government of Karnataka as specified in column 2 of the Table below as Assistant Returning Officer to assist the Returning Officer of the Parliamentary Constituency specified in column 1 of the said Table against such officer in the performance of the functions of counting of votes only for the bye-elections from these constituencies.

TABLE

Returning Officer of Parliamentary Constituency	Assistant Returning Officer for Counting of votes
1	2
14-Shimoga	1. Tahsildar, Shimoga 2. Tahsildar, Bhadravati 3. Deputy Commissioner (Admn), Shimoga City Corporation, Shimoga. 4. Tahsildar, Thirthahalli. 5. Tahsildar, Shikaripura. 6. Tahsildar, Soraba. 7. Tahsildar, Sagar. 8. Tahsildar, Byndoor.

Returning Officer of Parliamentary Constituency	Assistant Returning Officer for Counting of votes
1	2
20 – Mandya	<ol style="list-style-type: none"> 1. Assistant Director of Land Records, Mandya. 2. Joint Director, Agriculture Department, Mandya. 3. Sr. Assistant Director, Horticulture Department, Nagamangala. 4. Principal, DIET, Mandya. 5. Deputy Director of Land Records, Mandya. 6. Deputy Director, Department of Textiles and Handlooms, Mandya. 7. Assistant Commissioner (Probationer), Mandya District. 8. Assistant Commissioner, Hunsur Sub-Division.

The above officers shall cease to function as Assistant returning Officers immediately after the completion of the process of counting votes in the current bye-elections from the above said parliamentary Constituencies.

By order,

Sd/-
(B.C. PATRA)
Secretary

Election Commission of India

S.N. Ramakrishna
Assistant Chief Electoral Officer and
Ex-Officio Under Secretary to Govt.,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦)	ನಂ. ೧೪೦೩
Part-IVA	Bengaluru, Tuesday, October 9, 2018 (Ashwayuja 17, Shaka Varsha 1940)	No. 1403

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂ. ಸಾರಿಇ 242 ಸಾಇಪ 2018, ಬೆಂಗಳೂರು, ದಿನಾಂಕ: 09-10-2018

ಕರ್ನಾಟಕ ಸರ್ಕಾರವು, ಮೋಟಾರು ವಾಹನಗಳ ಅಧಿನಿಯಮ 1988ರ (1988ರ ಕೇಂದ್ರ ಅಧಿನಿಯಮ ಸಂಖ್ಯೆ 59) 212ನೇ ಪ್ರಕರಣದೊಂದಿಗೆ ಓದಲಾದ 111ನೇ ಪ್ರಕರಣದ ಮೂಲಕ ಪದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ಕ್ಕೆ ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಮುಂದಿನ ನಿಯಮಗಳ ಕರಡನ್ನು ಸದರಿ ಅಧಿನಿಯಮದ 212ನೇ ಪ್ರಕರಣದ ಉಪ-ಪ್ರಕರಣ (1)ರ ಮೇರೆಗೆ ಅಗತ್ಯ ಪಡಿಸಲಾದಂತೆ, ಇದು ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಥವಾ ಅದಕ್ಕೂ ಮುಂಚೆ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಸದರಿ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಮೋಟಾರು ವಾಹನಗಳ (ತಿದ್ದುಪಡಿ) ನಿಯಮಗಳು 2018 ಎಂದು ಕರೆಯತಕ್ಕದ್ದು.
(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. 130ಎ ನಿಯಮದ ಸೇರ್ಪಡೆ :- ಕರ್ನಾಟಕ ಮೋಟಾರು ವಾಹನಗಳ ನಿಯಮಗಳು, 1989ರಲ್ಲಿ 130ನೇ ನಿಯಮದ ತರುವಾಯ, ಈ ಕೆಳಕಂಡಂತೆ ಸೇರ್ಪಡೆ ಮಾಡತಕ್ಕದ್ದು.

“130ಎ. - ಮೋಟಾರ್ ಕ್ಯಾಬ್‌ಗಳಲ್ಲಿ Child Lock ವ್ಯವಸ್ಥೆ ನಿಷ್ಕ್ರಿಯಗೊಳಿಸುವಿಕೆ”

ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 2(25)ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್ ಕ್ಯಾಬ್ (ಟ್ಯಾಕ್ಸಿ) ವಾಹನಗಳಲ್ಲಿ Child Lock ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸತಕ್ಕದ್ದು. ತಪ್ಪಿದಲ್ಲಿ, ಅಂತಹ ವಾಹನಗಳಿಗೆ ರಹದಾರಿ ನೀಡುವ / ನವೀಕರಿಸುವ ಮತ್ತು ಅರ್ಹತಾಪತ್ರ ನೀಡುವ/ ನವೀಕರಣ ಮಂಜೂರು ಮಾಡುವಂತಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ಸತ್ಯವತಿ

ಸರ್ಕಾರದ ಅಧೀನ ಕಾರ್ಯದರ್ಶಿ,
ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦)	ನಂ. ೧೪೦೪
Part-IVA	Bengaluru, Tuesday, October 9, 2018 (Ashwayuja 17, Shaka Varsha 1940)	No. 1404

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂ. ಸಂವ್ಯತಾ 25 ರಾಶಾಪ್ರ 2018, ಬೆಂಗಳೂರು, ದಿನಾಂಕ: 09-10-2018

Translation of the Karnataka Motor Vehicles Taxation Act, 1957 (Karnataka Act 35 of 1957) ಇದರ ಅಧಿಕೃತ ಕನ್ನಡ ಭಾಷಾಂತರವನ್ನು the Karnataka Official Language Act, 1963 ಪ್ರಕರಣ 5A ಅಡಿಯಲ್ಲಿ ರಾಜ್ಯಪಾಲರ ಅಧಿಕಾರದ ಮೇರೆಗೆ ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಮರು ಪ್ರಕಟಿಸಲು ಆದೇಶಿಸಲಾಗಿದೆ.

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957

ಪ್ರಕರಣಗಳ ಅನುಕ್ರಮಣಿಕೆ

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಗಳು

ಪ್ರಕರಣಗಳು

ಅಧ್ಯಾಯ-I

ಪ್ರಾರಂಭಿಕ

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
2. ಪರಿಭಾಷೆಗಳು

ಅಧ್ಯಾಯ-II

ತೆರಿಗೆ ನಿರ್ಧರಣೆ

3. ತೆರಿಗೆ ವಿಧಿಸುವಿಕೆ
- 3ಎ. ಉಪಕರ ವಿಧಿಸುವಿಕೆ
- 3ಬಿ. ಬಿಟ್ಟುಬಿಡಲಾಗಿದೆ
- 3ಸಿ. ಬಿಟ್ಟುಬಿಡಲಾಗಿದೆ
4. ತೆರಿಗೆ ಸಂದಾಯ
- 4ಎ. ತೆರಿಗೆ ಮುಂತಾದವನ್ನು ಪೂರ್ಣಾಂಕಕ್ಕೆ ತರುವುದು
5. ತೆರಿಗೆ ನಿರ್ಧರಣೆ ಕಾರ್ಡನ್ನು ಕೊಡುವುದು
6. ವಾಹನದ ಒಡೆಯ ಅಥವಾ ಅದರ ಸ್ವಾಧೀನ ಹೊಂದಿರುವ ವ್ಯಕ್ತಿಯಿಂದ ಘೋಷಣೆ
7. ತೆರಿಗೆಯ ಮರುಪಾವತಿ
8. ಹೆಚ್ಚಿನ ತೆರಿಗೆ ಸಂದಾಯ
- 8ಎ. ಸಂದಾಯ ತಪ್ಪಿಹೋಗಿರುವ ತೆರಿಗೆ ಸಂಗ್ರಹಣೆ
- 8ಬಿ. ಮೋಟಾರು ವಾಹನಗಳ ದುರುಪಯೋಗಕ್ಕಾಗಿ ಮತ್ತಷ್ಟು ಹೆಚ್ಚಿನತೆರಿಗೆ
9. ತೆರಿಗೆಯ ಬಾಕಿಗಳನ್ನು ಸಂದಾಯ ಮಾಡಲು ಹೊಣೆಗಾರಿಕೆ

10. ವಾಹನ ತಂಡದ ಒಡೆಯನ ಸಂದರ್ಭದಲ್ಲಿ ತೆರಿಗೆಯನ್ನು ವಿಧಿಸುವುದು ಇತ್ಯಾದಿ
- 10ಎ. ತಂಡದ ಒಡೆಯನ ಸಂದರ್ಭದಲ್ಲಿ ಉಪಕರ ವಿಧಿಸುವಿಕೆ
- 10ಎಎ. ತೆರಿಗೆ ಮುಕ್ತ ತೆರಿಗೆ ನಿರ್ಧರಣೆ ಕಾರ್ಡ್
11. ಪೊಲೀಸು ಅಥವಾ ಮೋಟಾರು ವಾಹನಗಳ ಇಲಾಖೆಯ ಅಧಿಕಾರಿಯು ಮೋಟಾರು ನಿಲ್ಲಿಸಲು ಅಧಿಕಾರ
- 11ಎ. ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲು, ತಡೆಹಿಡಿದಿರಿಸಲು ಮತ್ತು ಮಾರಾಟ ಮಾಡಲು ಅಧಿಕಾರ
12. ದಂಡನೆಗಳು
- 12ಎ. ಅಪರಾಧಗಳ ವಿಚಾರಣೆ
- 12ಬಿ. ಅಪರಾಧಗಳ ರಾಜಿ
13. ತೆರಿಗೆಯನ್ನು ಭೂಕಂದಾಯದ ಬಾಕಿಯಂತೆ ವಿಧಿಸುವುದು
14. ತೆರಿಗೆ ಸಂದಾಯ ಮಾಡದಿದ್ದರೆ ಸಾರಿಗೆ ವಾಹನದ ಪರ್ಮಿಟ್ ಪರಿಣಾಮಕಾರಿಯಾಗತಕ್ಕದ್ದಲ್ಲ.
15. ಅಪೀಲುಗಳು
- 15ಎ. ಪುನರ್-ಪರಿಷ್ಕರಣೆ
16. ತೆರಿಗೆಯಿಂದ ವಿನಾಯಿತಿ ಅಥವಾ ಅದರ ಕಡಿತ
- 16ಎ. ತೆರಿಗೆಯರಾಜಿ

ಅಧ್ಯಾಯ-III ಸಂಕೀರ್ಣ

17. ತೆರಿಗೆಗಳ ಉತ್ಪತ್ತಿಗಳ ಜಮೆ
- 17ಎ. ಬಿಟ್ಟುಬಿಡಲಾಗಿದೆ
18. ತೆರಿಗೆಗಳ ಉತ್ಪತ್ತಿಗಳ ಉಪಯೋಗ
19. ಸ್ಥಳೀಯ ಪ್ರಾಧಿಕಾರಗಳು ತೆರಿಗೆ ಅಥವಾ ದಾರಿ ಸುಂಕಗಳನ್ನು ವಿಧಿಸದಿರುವುದು
20. ತೆರಿಗೆ ಉತ್ಪತ್ತಿಗಳನ್ನು ವಹಿಸಿಕೊಡುವಿಕೆ
21. ಸದ್ಭಾವನಾ ಕೃತ್ಯಗಳಿಗೆ ಸಂದಕ್ಷಣೆ
22. ನಿಯಮ ರಚನಾಧಿಕಾರ
23. ನಿರಸನ ಮತ್ತು ಉಳಿಸುವಿಕೆ
ಅನುಸೂಚಿ

ಉದ್ದೇಶ ಮತ್ತು ಕಾರಣಗಳ ಹೇಳಿಕೆ

I

1957ರ ಅಧಿನಿಯಮ 35.-1956ರ ನವೆಂಬರ್ 1ರಂದು ರಾಜ್ಯಗಳು ಪುನರ್ ಸಂಘಟನೆಯಾದಾಗ, ಸಂಯೋಜನೆಗೊಳ್ಳುವ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ, ಮೋಟಾರು ವಾಹನಗಳ ಮೇಲಿನ ತೆರಿಗೆಗಳನ್ನು ಮತ್ತು ಸುಂಕಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳು ಮುಂದುವರಿಯುತ್ತಿವೆ. ಪ್ರಸಕ್ತ ವಿಧೇಯಕವು, ಹೊಸ ಮೈಸೂರು ರಾಜ್ಯದಾದ್ಯಂತ ಏಕರೂಪದ ದರವನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ. ಸಂಯೋಜನೆಗೊಂಡ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಆಯಾ ಕಾನೂನುಗಳಲ್ಲಿ ಒಳಗೊಂಡಿರುವ ಸುಸಂಗತ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಧೇಯಕವನ್ನು ಸಿದ್ಧಪಡಿಸಲಾಗಿದೆ. ಈ ವಿಧೇಯಕದ ಪ್ರಮುಖ ಅಂಶಗಳು ಇಂತಿವೆ:

1. ದಾರಿ ಸುಂಕಗಳನ್ನು ರದ್ದುಪಡಿಸುವುದು.
2. ಕೃಷಿ ಉದ್ದೇಶಗಳಿಗಾಗಿ ಮಾತ್ರವೇ ಬಳಸುವ ಮೋಟಾರು ವಾಹನಗಳಿಗೆ ತೆರಿಗೆ ಸಂದಾಯದಿಂದ ಪೂರ್ತಿ ವಿನಾಯಿತಿ.
3. ಸ್ಥಳೀಯ ಸಂಸ್ಥೆಗಳು ಮೋಟಾರು ವಾಹನಗಳ ಮೇಲೆ ತೆರಿಗೆಗಳನ್ನು ಅಥವಾ ದಾರಿ ಸುಂಕಗಳನ್ನು ವಿಧಿಸುವುದನ್ನು ನಿಷೇಧಿಸುವುದು ಮತ್ತು ಅಂಥ ಆದಾಯ ನಷ್ಟವಾದುದಕ್ಕಾಗಿ ನಷ್ಟ ಪರಿಹಾರವನ್ನು ಸಂದಾಯ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು.

(ವಿ.ಸ. ವಿಧೇಯಕ ಸಂಖ್ಯೆ 5489, ದಿನಾಂಕ 17-6-1957ರಿಂದ ಪಡೆಯಲಾಗಿದೆ)

II

1958ರ ತಿದ್ದುಪಡಿ ಮಾಡುವ ಅಧಿನಿಯಮ 29.- ಲಭ್ಯವಿರುವುದಿಲ್ಲ

III

1962ರ ತಿದ್ದುಪಡಿ ಮಾಡುವ ಅಧಿನಿಯಮ 34.- ವಾಹನಗಳ ಮೇಲಿನ ಈಗಿರುವ ತೆರಿಗೆ ದರಗಳನ್ನು 1957ನೇ ಸಾಲಿನಲ್ಲಿ ನಿಗದಿಪಡಿಸಲಾಗಿತ್ತು. ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚದಲ್ಲಿ ಹಾಗೂ ಆಡಳಿತಾತ್ಮಕ ವೆಚ್ಚದಲ್ಲಿ ಈಗ ಗಮನಾರ್ಹ ಏರಿಕೆಯಾಗಿದೆ. ಅಲ್ಲದೆ, ಮೂರನೇ ಪಂಚ ವಾರ್ಷಿಕ ಯೋಜನೆಯು ವೇಗದಿಂದ ಸಾಗುತ್ತಿರುವುದರಿಂದಾಗಿ, ಯೋಜನೆಯಲ್ಲಿ ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ಈಡೇರಿಸಲು ಹೆಚ್ಚಿನ ವೆಚ್ಚವನ್ನು ಭರಿಸುವುದಕ್ಕಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಕಂಡುಕೊಳ್ಳಬೇಕಾಗಿದೆ. ಆದ್ದರಿಂದ, ನೆರೆಹೊರೆಯ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ದರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮದ ಅಡಿಯಲ್ಲಿ ತೆರಿಗೆ ದರವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗ IV-2ಎ, ದಿನಾಂಕ 4-12-1962, ಸಂಖ್ಯೆ 242 ಎಂದು ಪುಟ 9ರಲ್ಲಿ ಪ್ರಕಟಿಸಲಾಗಿದೆ)

IV

1965ರ ತಿದ್ದುಪಡಿ ಮಾಡುವ ಅಧಿನಿಯಮ 23.- 1. ನಾಲ್ಕನೆಯ ಪಂಚ ವಾರ್ಷಿಕ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ಪೂರ್ಣವಾಗಿ ಈಡೇರಿಸಲು ವಹಿಸಬೇಕಾಗಿರುವ ಹೆಚ್ಚುವರಿ ವೆಚ್ಚವನ್ನು ಭರಿಸಲು ಹೆಚ್ಚುವರಿ ಸಂಪನ್ಮೂಲಗಳಿಗೆ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯವೆಂದು ಪರಿಗಣಿಸಲಾಗಿದೆ ಮತ್ತು ಅದಕ್ಕಾಗಿ ಸರಕು ವಾಹನಗಳಿಗೆ ಹೆಚ್ಚಿಸಿದ ತೆರಿಗೆ ದರಗಳನ್ನು ವಿಧಿಸುವುದು ಅನಿವಾರ್ಯವಾಗಿದೆ.

2. ಹೇರು ಭಾರದ ಕೆಲವು ಸರಕು ವಾಹನಗಳಿಗೆ ಸಂಬಂಧಿಸಿದಂತೆ, ಮದ್ರಾಸು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೋಟಾರು ವಾಹನಗಳ ಮೇಲೆ ತೆರಿಗೆಗಳನ್ನು ವಿಧಿಸಿರುವ ದರಗಳು ಮೈಸೂರು ರಾಜ್ಯದಲ್ಲಿ ಚಾಲ್ತಿಯಲ್ಲಿರುವವುಗಳಿಗಿಂತ ಸ್ವಲ್ಪ ಹೆಚ್ಚಾಗಿವೆ. ಮದ್ರಾಸು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತೆರಿಗೆಗಳ ದರಗಳಿಗೆ ಅನುಗುಣವಾಗಿ ಈಗ ಸರಕು ವಾಹನಗಳ ಮೇಲೆ ತೆರಿಗೆ ದರಗಳನ್ನು ಹೆಚ್ಚಿಸಲು ಬಯಸಲಾಗಿದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು, ಕೆಲವು ವಾಹನಗಳ ಹೆಚ್ಚಿನ ಹೇರು ಭಾರಕ್ಕೆ ಸಂಬಂಧಪಟ್ಟಂತೆ ತೆರಿಗೆ ದರಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಹೆಚ್ಚಳದಿಂದ ಅಂದಾಜು ಹೆಚ್ಚುವರಿ ಆದಾಯವು ಪ್ರತಿ ವರ್ಷಕ್ಕೆ 23 ಲಕ್ಷಗಳಷ್ಟಾಗಲಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 16-10-1965, ಸಂಖ್ಯೆ 201 ಎಂದು ಪುಟ 6ರಲ್ಲಿ ಪ್ರಕಟಿಸಲಾಗಿದೆ)

V

1966ರ ತಿದ್ದುಪಡಿ ಮಾಡುವ ಅಧಿನಿಯಮ 33.- ನಾಲ್ಕನೆಯ ಪಂಚವಾರ್ಷಿಕ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಆದಾಯವನ್ನು ಸಂಗ್ರಹಿಸುವ ಸಲುವಾಗಿ, ಸರಕು ವಾಹನಗಳ ಮತ್ತು ಮೋಟಾರು ವಾಹನಗಳ ಮೇಲೆ ವಿಧಿಸಿದ್ದ ತೆರಿಗೆ ದರಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

ಈ ಹೆಚ್ಚಳದಿಂದ ಅಂದಾಜು ಹೆಚ್ಚುವರಿ ಆದಾಯವು ಪ್ರತಿ ವರ್ಷಕ್ಕೆ 18 ಲಕ್ಷ ರೂಪಾಯಿಗಳಿಗೇರಬಹುದು.

(1966ರ ವಿ.ಸ. ವಿಧೇಯಕದ ಸಂಖ್ಯೆ 38ರ ಪುಟ 4ರಿಂದ ಪಡೆಯಲಾಗಿದೆ.)

VI

1971ರ ತಿದ್ದುಪಡಿ ಮಾಡುವ ಅಧಿನಿಯಮ 16.- 1. ಬಾಂಗ್ಲಾದೇಶದ ನಿರಾಶ್ರಿತರ ಪರಿಹಾರಕ್ಕಾಗಿ ಮಾತ್ರವೇ ಬಳಸಲು ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಲುವಾಗಿ, ಮೈಸೂರು ಸರ್ಕಾರವು ಮೈಸೂರು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ ಮೇರೆಗೆ, ಬಾಡಿಗೆ ಮೇಲೆ ನಡೆಸುತ್ತಿರುವ ಪ್ರಯಾಣಿಕರ ವಾಹನಗಳಲ್ಲದ ಎಲ್ಲಾ ಮೋಟಾರು ವಾಹನಗಳಿಗೆ ಮತ್ತು ಸರಕು ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬಹುದಾದ ಈಗಿನ ತೆರಿಗೆ ದರವನ್ನು ಶೇ ಹತ್ತರಷ್ಟು ಹೆಚ್ಚಿಸಲು ಉದ್ದೇಶಿಸಿದೆ. ಸದರಿ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಈ ತಿದ್ದುಪಡಿ ಅಧಿನಿಯಮವನ್ನು ಅಧಿನಿಯಮಿತಿಗೊಳಿಸಲಾಗುತ್ತಿದೆ.

2. ಮೈಸೂರು ರಾಜ್ಯ ವಿಧಾನಮಂಡಲದ (ಅಧಿಕಾರಗಳ ಪ್ರತ್ಯಾಯೋಜನೆ) ಅಧಿನಿಯಮ, 1971 (1971ರ 23) ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಪರಂತುಕದ ಮೇರೆಗೆ ರಚಿಸಿದ ಸಮಿತಿಯು, ಇದು ರಾಷ್ಟ್ರಪತಿಯವರ ಅಧಿನಿಯಮದಂತೆಯೇ ಈ ತಿದ್ದುಪಡಿ ಅಧಿನಿಯಮವನ್ನು ಅಧಿನಿಯಮಿಸುವುದಕ್ಕೂ ಮುಂಚೆ ಸಮಾಲೋಚಿಸಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 30-11-1971, ಪುಟ 5ರಲ್ಲಿ ಪ್ರಕಟಿಸಲಾಗಿದೆ)

VII

1972ರ ತಿದ್ದುಪಡಿ ಮಾಡುವ ಅಧಿನಿಯಮ 6.- ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಲುವಾಗಿ, ಕರಾರು ವಾಹನದ ಪರ್ಮಿಟ್‌ಗಳನ್ನು ನೀಡಲಾಗಿರುವ ಮತ್ತು ಐದಕ್ಕಿಂತ ಹೆಚ್ಚಿನ ಜನರನ್ನು ಸಾಗಿಸುವುದಕ್ಕೆ ಅನುಮತಿಸಲಾದಂಥ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ತೆರಿಗೆ ದರವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 20-7-1972, ಸಂಖ್ಯೆ 288 ಎಂದು ಪುಟ 63ರಲ್ಲಿ ಪ್ರಕಟಿಸಲಾಗಿದೆ)

VIII

1974ರ ತಿದ್ದುಪಡಿ ಮಾಡುವ ಅಧಿನಿಯಮ 16.- ರಾಜ್ಯದ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಬಾಡಿಗೆಗಾಗಿ ಓಡಿಸುವ ಮತ್ತು ಪ್ರಯಾಣಿಕರನ್ನು ಸಾಗಿಸಲು ಬಳಸುವವುಗಳನ್ನು ಹೊರತುಪಡಿಸಿ, ಮೋಟಾರು ಸೈಕಲ್‌ಗಳ (ಮೋಟಾರು ಸ್ಕೂಟರುಗಳನ್ನು ಒಳಗೊಂಡು) ಮತ್ತು ಮೋಟಾರು ವಾಹನಗಳ ಮತ್ತು ಮೋಟಾರು ಕಾರುಗಳ ಮೇಲೆ ತೆರಿಗೆ ನಿರ್ಧರಣೆ ದರಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 21-3-1974, ಸಂಖ್ಯೆ 564 ಎಂದು ಪುಟ 3ರಲ್ಲಿ ಪ್ರಕಟಿಸಲಾಗಿದೆ)

IX

1975ರ ತಿದ್ದುಪಡಿ ಮಾಡುವ ಅಧಿನಿಯಮ 14.- ಕರ್ನಾಟಕ ರಾಜ್ಯದಲ್ಲಿರುವ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಉತ್ತಮಪಡಿಸುವ ಮತ್ತು ಅಭಿವೃದ್ಧಿಪಡಿಸುವ ಸಲುವಾಗಿ, ರಾಜ್ಯದಲ್ಲಿ ಬಳಕೆಗಾಗಿ ಇರುವ ಎಲ್ಲಾ ಮೋಟಾರು ವಾಹನಗಳ ಮೇಲೆ ಮೆಲ್ತೆರಿಗೆಯನ್ನು ವಿಧಿಸುವ ಮೂಲಕ ನಿಧಿಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 29-3-1975, ಸಂಖ್ಯೆ 868 ಎಂದು ಪುಟ 4ರಲ್ಲಿ ಪ್ರಕಟಿಸಲಾಗಿದೆ)

X

1976ರ ತಿದ್ದುಪಡಿ ಮಾಡುವ ಅಧಿನಿಯಮ 38.- 1. ಈಗ ಮೋಟಾರು ವಾಹನಗಳಿಂದ ಎರಡು ಬಗೆಯ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿದೆ. ಒಂದನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ ಉಪಬಂಧಗಳ ಮೇರೆಗೆ ಮತ್ತು ಇನ್ನೊಂದನ್ನು ಕರ್ನಾಟಕ ಮೋಟಾರು ವಾಹನಗಳ (ಪ್ರಯಾಣಿಕರು ಮತ್ತು ಸರಕುಗಳ ತೆರಿಗೆ ನಿರ್ಧರಣೆ) ಅಧಿನಿಯಮ, 1961ರ ಉಪಬಂಧಗಳ ಮೇರೆಗೆ ಸಂಗ್ರಹಿಸಲಾಗುತ್ತಿದೆ. 1961ರ ಅಧಿನಿಯಮದಲ್ಲಿ ತೆರಿಗೆ ನಿರ್ಧರಣೆ ವಿಧಾನ ಯಾವುದೆಂದರೆ, ಆಪರೇಟರುಗಳಿಂದ ವಿವರ ಪಟ್ಟಿಕೆಗಳನ್ನು ಪಡೆಯುವುದು ಹಾಗೂ ತೆರಿಗೆ ನಿರ್ಧರಣೆ ಮಾಡುವುದು ಅಥವಾ ಅಧಿನಿಯಮದ ಅನುಸೂಚಿಯ ಮೇರೆಗೆ ಉಪಬಂಧಿಸಿದ ರಾಜಿ ದರಗಳಲ್ಲಿ ತೆರಿಗೆ ಸಂಗ್ರಹಿಸುವುದು ವಿಧಾನ.

2. ಆಪರೇಟರುಗಳು ಅನೇಕ ಸಂದರ್ಭಗಳಲ್ಲಿ ತಪ್ಪು ವಿವರಪಟ್ಟಿಕೆಗಳನ್ನು ಸಲ್ಲಿಸಿರುವುದರಿಂದ ಅಥವಾ ತೆರಿಗೆಯನ್ನು ರಾಜಿ ಮಾಡಿಕೊಳ್ಳಲು ಮತ್ತು ಅದನ್ನು ಸಂದಾಯ ಮಾಡಲು ವಿಫಲರಾಗಿರುವುದರಿಂದ ಪ್ರಯಾಣಿಕರುಗಳ ಮತ್ತು ಸರಕುಗಳ ಮೇಲಿನ ತೆರಿಗೆ ಮೂಲಕ ಬರುವ ಆದಾಯದಲ್ಲಿ ಸಾಕಷ್ಟು ಸೋರಿಕೆಯಾಗಿರುವುದು ಅನುಭವದಿಂದ ಕಂಡುಬಂದಿದೆ. ತೆರಿಗೆ ನಿರ್ಧರಣೆ ವಿಧಾನ ಕೂಡಾ ತೊಡಕಿನದಾಗಿದೆ ಹಾಗೂ ಅನಗತ್ಯ ಹೆಚ್ಚುವರಿಯಾಗಿ ಪರಿಣಮಿಸಿದೆ.

3. ಆದ್ದರಿಂದ, ತೆರಿಗೆ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಉತ್ತಮಪಡಿಸಲು ಒಂದೇ ಅಧಿನಿಯಮವನ್ನು ಹೊಂದುವುದು ಅವಶ್ಯವೆಂದು ಪರಿಗಣಿಸಲಾಗಿದೆ.

4. ಈಗಿರುವ ಅಧಿನಿಯಮದಲ್ಲಿ ಕಂಡುಬರುವ "ಕರ್ನಾಟಕ ರಾಜ್ಯದಲ್ಲಿರುವ" ಎಂಬ ಪದಾವಳಿಯಿಂದ, ಇತರ ರಾಜ್ಯಗಳಲ್ಲಿ ನೋಂದಾಯಿತವಾಗಿರುವ ಮತ್ತು ಕರ್ನಾಟಕ ರಾಜ್ಯದ ಮೂಲಕ ಇತರ ರಾಜ್ಯಗಳಿಗೆ ಹಾದುಹೋಗುವ ಮೋಟಾರು ವಾಹನಗಳಿಂದ ತೆರಿಗೆ ಸಂಗ್ರಹಣೆಗೆ ತೊಂದರೆಯಾಗುತ್ತಿದೆ. ಅಂಥ ಮೋಟಾರು ವಾಹನಗಳನ್ನು ಕರ್ನಾಟಕ ರಾಜ್ಯದಲ್ಲಿ ಬಳಸುವುದಕ್ಕೆ ಇಟ್ಟುಕೊಳ್ಳಲಾಗಿದೆ ಎಂದು ನ್ಯಾಯಾಲಯದಲ್ಲಿ ಸಿದ್ಧಪಡಿಸುವುದು ಕಷ್ಟವಾಗಿದೆ. ಇದನ್ನು ನಿವಾರಿಸಲು ಪ್ರಸ್ತಾವಿಸಲಾಗಿದೆ.

5. ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ಮುಂದಿನ ಉಪಬಂಧಗಳನ್ನು ಪ್ರಸ್ತಾವಿಸಲಾಗಿದೆ.

(i) ತೆರಿಗೆ ನಿರ್ಧರಣೆ ಕಾರ್ಡುಗಳ ಮೂಲಕ ತೆರಿಗೆ ಲೈಸೆನ್ಸುಗಳನ್ನು ಬದಲಿಸುವುದು;

- (ii) ವಾಹನಗಳ ಸಮೂಹದ ಒಡೆಯರುಗಳಿಗೆ ಸಂಬಂಧಿಸಿದಂತೆ 'ವರ್ಷ' ಎಂಬುದನ್ನು ಹಣಕಾಸು ವರ್ಷವೆಂದು ಮರುವ್ಯಾಖ್ಯಾನಿಸುವುದು ಮತ್ತು ಇತರ ಸಂದರ್ಭಗಳಲ್ಲಿ, ಹನ್ನೆರಡು ತಿಂಗಳುಗಳ ಅವಧಿಯು, ಮೋಟಾರು ವಾಹನವು ನೋಂದಣಿಯಾದ ತಿಂಗಳ ಮೊದಲನೇ ದಿನದಿಂದ ಅಥವಾ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ, 1939ರ ಮೇರೆಗೆ ಹೊಸ ನೋಂದಣಿ ಗುರುತನ್ನು ನಿರ್ಧರಿಸಿದಂದಿನಿಂದ ಪ್ರಾರಂಭವಾಗುವುದು;
- (iii) ಲೈಸೆನ್ಸ್ ನೀಡಿಕೆ ಪ್ರಾಧಿಕಾರವನ್ನು ತೆರಿಗೆ ನಿರ್ಧರಣೆ ಪ್ರಾಧಿಕಾರವೆಂದು ಮರುನಾಮಕರಣ ಮಾಡುವುದು;
- (iv) ಒಟ್ಟು ತೆರಿಗೆಯು ಪ್ರತಿವರ್ಷಕ್ಕೆ ಮೂರು ನೂರು ರೂಪಾಯಿಗಳನ್ನು ಮೀರದಿರುವ ಮೋಟಾರು ವಾಹನಗಳ ಸಂದರ್ಭದಲ್ಲಿ ವಾರ್ಷಿಕ ತೆರಿಗೆಯನ್ನು ಸಂದಾಯ ಮಾಡಲು ಉಪಬಂಧಿಸುವುದು;
- (v) ಎಲ್ಲಾ ವಾಹನಗಳಿಗೆ ಸಂಬಂಧಿಸಿದಂತೆ ತೆರಿಗೆ ಸಂದಾಯಕ್ಕಾಗಿ 10 ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ಈ ಅಧಿನಿಯಮದಲ್ಲಿ ನಿರ್ದಿಷ್ಟಪಡಿಸುವುದು; ಮತ್ತು
- (vi) ಇತರ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡುವುದು;

6. ಅಲ್ಲದೆ, ಇದರಿಂದ ತೆರಿಗೆ ಸಂಗ್ರಹಣಾ ಕಾಲಾವಧಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹೆಚ್ಚಿನ ಜನದಟ್ಟಣೆ ಇರುವುದರಿಂದ ಸಾರ್ವಜನಿಕರು ಅನುಭವಿಸುವ ಹೆಚ್ಚಿನ ಅನಾನುಕೂಲಕ್ಕೆ ಇದು ನಿವಾರಣೆಯಾಗುತ್ತದೆ.

7. ಈ ಮುಂದೆ ಹೇಳಿರುವವುಗಾಗಿ ಎಂದರೆ, -

- (i) ಸಂದಾಯ ಮಾಡದೆ ತಪ್ಪಿಸಿರುವ ತೆರಿಗೆ ಸಂಗ್ರಹಣೆಗಾಗಿ;
- (ii) ವಾಹನಗಳ ಸಮೂಹದ ಒಡೆಯರಿಂದ ಕಂತುಗಳಲ್ಲಿ ತೆರಿಗೆ ಸಂದಾಯಕ್ಕಾಗಿ;
- (iii) ತೆರಿಗೆ ಸಂದಾಯದಿಂದ ವಿನಾಯಿತಿ ಪಡೆದ ವಾಹನಗಳು ತೆರಿಗೆ ಮತ್ತು ತೆರಿಗೆ ನಿರ್ಧರಣೆ ಕಾರ್ಡನ್ನು ಒಯ್ಯುವುದಕ್ಕಾಗಿ;
- (iv) ತೆರಿಗೆಗಳನ್ನು ಸಂದಾಯ ಮಾಡದೆ ಓಡಿಸುತ್ತಿರುವ ಮೋಟಾರು ವಾಹನಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ತಡೆಹಿಡಿದಿಟ್ಟುಕೊಳ್ಳುವುದಕ್ಕಾಗಿ;
- (v) ಅಪರಾಧಗಳ ರಾಜಿಗಾಗಿ ಪ್ರತ್ಯೇಕ ಉಪಬಂಧಕ್ಕಾಗಿ;
- (vi) ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ನ ಶ್ರೇಣಿಗಿಂತ ಕಡಿಮೆ ಶ್ರೇಣಿಯಲ್ಲದ ಮ್ಯಾಜಿಸ್ಟ್ರೇಟ್‌ನಿಂದ ಅಧಿನಿಯಮದ ಮೇರೆಗೆ ಅಪರಾಧಗಳ ವಿಚಾರಣೆಗಾಗಿ;
- (vii) ಕೆಲವು ಸಂದರ್ಭಗಳಲ್ಲಿ ಸಾರಿಗೆ ಆಯುಕ್ತರಿಂದ ಪುನರೀಕ್ಷಣಾ ಅಧಿಕಾರಗಳ ಚಲಾವಣೆಗಾಗಿ, - ಉಪಬಂಧ ಕಲ್ಪಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 24-3-1976, ಸಂಖ್ಯೆ 1615 ಎಂದು ಪುಟ 20-21ರಲ್ಲಿ ಪ್ರಕಟಿಸಲಾಗಿದೆ)

XI

1978ರ ತಿದ್ದುಪಡಿ ಮಾಡುವ ಅಧಿನಿಯಮ 19.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮವನ್ನು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1972 (1972ರ ಕರ್ನಾಟಕ ಅಧಿನಿಯಮ ಸಂಖ್ಯೆ 6) ರ ಮೂಲಕ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯ ಮೂಲಕ ಕರಾರು ವಾಹನಗಳು ಸಂದಾಯ ಮಾಡಬೇಕಾದ ತೆರಿಗೆಯನ್ನು 1ನೇ ಜುಲೈ 1972ರಿಂದ ಜಾರಿಗೆ ಬರುವಂತೆ ಪ್ರತಿ ಆಸನಕ್ಕೆ ಪ್ರತಿ ಮೂರು ತಿಂಗಳಿಗೆ 35 ರೂಪಾಯಿಗಳಿಂದ 100 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ಬಾಧಿತರಾದ ಕೈಗಾರಿಕೆ ಉದ್ಯಮಗಳಾದ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್, ಭಾರತೀಯ ದೂರವಾಣಿ ಕೈಗಾರಿಕೆ ಸಂಸ್ಥೆ ಮತ್ತು ಹಿಂದೂಸ್ಥಾನ ಮೆಷಿನ್ ಟೂಲ್ಸ್ ಸಂಸ್ಥೆ ಇವು, ನೌಕರರನ್ನು ಕಾರ್ಖಾನೆಯಿಂದ ಅವರವರ ಸ್ಥಳಗಳಿಗೆ/ ಮನೆಗಳಿಗೆ ಅವರವರ ಮನೆಗಳಿಂದ/ಸ್ಥಳಗಳಿಂದ ಸಾಗಿಸಲು ಬಳಸುವ ವಾಹನಗಳನ್ನು ಕರಾರು ವಾಹನಗಳೆಂದು ವರ್ಗೀಕರಿಸಿರುವುದರ ಮತ್ತು ಅಂಥ ವರ್ಗೀಕರಣದ ಆಧಾರದ ಮೇಲೆ ತೆರಿಗೆ ವಿಧಿಸುವುದರ ಸಿಂಧುತ್ವವನ್ನು ಪ್ರಶ್ನಿಸಿವೆ. ಉಚ್ಚ ನ್ಯಾಯಾಲಯವು ಅವರ ರಿಟ್ ಅಪೀಲುಗಳನ್ನು ಅಂಗೀಕರಿಸಿದೆ ಮತ್ತು ಅವರು ನೌಕರರನ್ನು ಸಾಗಿಸಲು ಬಳಸುವ ಕೈಗಾರಿಕೆ ಉದ್ಯಮದ ವಾಹನಗಳು ಮೋಟಾರು ವಾಹನಗಳ ಅಧಿನಿಯಮ, 1939ರ ಉಪಬಂಧದ ಅರ್ಥವ್ಯಾಪ್ತಿಯಲ್ಲಿ ಕರಾರು ವಾಹನಗಳಲ್ಲವೆಂದು ಹೇಳಿದೆ ಹಾಗೂ ರಾಜ್ಯ ಸರ್ಕಾರವು, ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯು 14ನೇ ಏಪ್ರಿಲ್ 1976ರಂದು ತಿರಸ್ಕೃತವಾಗಿದೆ. ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮೇಲಿನ ಮೂರು ಕೈಗಾರಿಕಾ ಉದ್ಯಮಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕರಾರು ವಾಹನಗಳೆಂದು ವರ್ಗೀಕರಿಸಿದ ಅವರ ವಾಹನಗಳ ಮೇಲೆ ಪ್ರತಿ ತ್ರೈಮಾಸಿಕಕ್ಕೆ 35 ರೂಪಾಯಿಗಳನ್ನು ಪ್ರತಿ ಆಸನಕ್ಕೆ ವಿಧಿಸಲು

ಮತ್ತು ಅವರ ವಾಹನಗಳಿಂದ ಸಂಗ್ರಹಿಸಿದ ಹೆಚ್ಚಿನ ತೆರಿಗೆಯನ್ನು ಮರುಪಾವತಿಸಲು ಮನವಿ ಮಾಡಿವೆ. ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ ಕ್ಲೇಮು 35,40,430 ರೂಪಾಯಿಗಳಷ್ಟಾಗುತ್ತದೆ. ಅಷ್ಟೇ ಮೊತ್ತವನ್ನು ಭಾರತೀಯ ದೂರವಾಣಿ ಕೈಗಾರಿಕೆ ಸಂಸ್ಥೆಗೆ ಮತ್ತು ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಸಂಸ್ಥೆಗೂ ಮರುಸಂದಾಯ ಮಾಡಬೇಕಾಗುತ್ತದೆ ಹಾಗೂ ಯಾವುದೇ ಇತರ ಕೈಗಾರಿಕಾ ಉದ್ಯಮಗಳು ಮುಂದೆ ಅಂಥ ಕ್ಲೇಮುಗಳನ್ನು ಮಾಡಿದಾಗಲೂ ಅಷ್ಟೇ ಮೊತ್ತವನ್ನು ಸಂದಾಯ ಮಾಡಬೇಕಾಗುತ್ತದೆ. ಹಾಗೆ ಮರುಪಾವತಿಗಳನ್ನು ಮಾಡುತ್ತಿದ್ದರೆ, ರಾಜ್ಯದ ಸರ್ಕಾರದ ಸಂಪನ್ಮೂಲಗಳ ಪರಿಸ್ಥಿತಿ ಹದಗೆಡುತ್ತದೆ ಹಾಗೂ ರಾಜ್ಯದ ರಾಜಸ್ವದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ, ಅಂಥ ಗಣನೀಯ ಮೊತ್ತದ ಹಣವನ್ನು ಮರುಪಾವತಿ ಮಾಡದಂತೆ ತಡೆಯಲು, ಉಚ್ಚ ನ್ಯಾಯಾಲಯದ ತೀರ್ಪಿನಿಂದ ಉಂಟಾದ ಪರಿಸ್ಥಿತಿಯಿಂದ ಹೊರಬರಲು ಕಾನೂನು ರೂಪಿಸುವುದು ಅಗತ್ಯವಾಗಿದೆ.

ಆದ್ದರಿಂದ ಈ ವಿಧೇಯಕ.

(ಕಡತ ಸಂಖ್ಯೆ ಕಾನೂನು 62, ಎಲ್‌ಜಿಎನ್ 78ರಿಂದ ಪಡೆಯಲಾಗಿದೆ)

XII

1979ರ ತಿದ್ದುಪಡಿ ಮಾಡುವ ಅಧಿನಿಯಮ 7.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ 4ನೇ ಪ್ರಕರಣದ ಪ್ರಕಾರ, ಮೋಟಾರು ವಾಹನಗಳಿಗೆ ಸಂಬಂಧಿಸಿದ ತೆರಿಗೆಯು ಪ್ರತಿ ವರ್ಷಕ್ಕೆ 300 ರೂಪಾಯಿಗಳನ್ನು ಮೀರದಿದ್ದರೆ, ಅದನ್ನು ವರ್ಷದಲ್ಲಿ ಒಮ್ಮೆ ಇಡಿಗಂಟಾಗಿ ಸಂದಾಯ ಮಾಡಬೇಕಾಗುತ್ತದೆ. ಆಟೋರಿಕ್ಷಾಗಳು ಸಂದಾಯ ಮಾಡಬೇಕಾದ ತೆರಿಗೆಯು ಪ್ರತಿ ವರ್ಷಕ್ಕೆ 176 ರೂಪಾಯಿಗಳು. ಮಾಲೀಕನೇ ನಡೆಸುವ ಆಟೋ ರಿಕ್ಷಾಗಳ ಸಂಬಂಧದಲ್ಲಿ ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕದ ಆಧಾರದ ಮೇಲೆ ತೆರಿಗೆ ಸಂದಾಯವನ್ನು ಮಾಲೀಕನು ಆಯ್ಕೆ ಮಾಡಿಕೊಂಡರೆ ಹಾಗೆ ತೆರಿಗೆ ಸಂದಾಯಕ್ಕೆ ಅನುಮತಿ ನೀಡಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 3-2-1979, ಸಂಖ್ಯೆ 115 ಎಂದು ಪುಟ 2-3ರಲ್ಲಿ ಪ್ರಕಟಿಸಲಾಗಿದೆ)

XIII

1979ರ ತಿದ್ದುಪಡಿ ಮಾಡುವ ಅಧಿನಿಯಮ 21.- ರಾಜ್ಯದ ರಾಜಸ್ವವನ್ನು ಹೆಚ್ಚಿಸುವ ಸಲುವಾಗಿ ತೆರಿಗೆ ನಿರ್ಧರಣೆ ಮತ್ತು ಇತರೆ ಕಾನೂನುಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ, ಕೆಲವು ಇತರೆ ತಿದ್ದುಪಡಿಗಳನ್ನು ಸಹ ಮಾಡುವ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 27-3-1979, ಸಂಖ್ಯೆ 259 ಎಂದು ಪುಟ 43ರಲ್ಲಿ ಪ್ರಕಟಿಸಲಾಗಿದೆ)

XIV

1979ರ ತಿದ್ದುಪಡಿ ಮಾಡುವ ಅಧಿನಿಯಮ 24.- ಸರ್ಕಾರವು ಆಕ್ಟಾಯನ್ನು ರದ್ದುಗೊಳಿಸುವ ನಿರ್ಣಯವನ್ನು ಪ್ರಕಟಿಸಿದೆ. ಆಕ್ಟಾಯ್ ತೆರಿಗೆಯನ್ನು ರದ್ದು ಮಾಡಿದ ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳಿಗೆ ಆದ ರಾಜಸ್ವದ ನಷ್ಟವನ್ನು ಸರಿದೂಗಿಸಲು ಮತ್ತು ಸಾಮಾನ್ಯವಾಗಿ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಉಪಬಂಧ ಕಲ್ಪಿಸಲು, ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮದ ಮೇರೆಗೆ ಇರುವ ಕೆಲವು ತೆರಿಗೆಗಳ ದರಗಳನ್ನು ಪರಿಷ್ಕರಿಸುವ ಮೂಲಕ ಸಂಪನ್ಮೂಲಗಳನ್ನು ವಿಸ್ತರಿಸಲು ಉದ್ದೇಶಿಸಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗ IV-2ಎ, ದಿನಾಂಕ 11-4-1977, ಸಂಖ್ಯೆ 328 ಎಂದು ಪುಟ 67ರಲ್ಲಿ ಪ್ರಕಟಿಸಲಾಗಿದೆ)

XV

1980ರ ತಿದ್ದುಪಡಿ ಮಾಡುವ ಅಧಿನಿಯಮ 9.- ರಾಜ್ಯದಲ್ಲಿ ಆಕ್ಟಾಯನ್ನು ರದ್ದು ಮಾಡಿರುವುದರಿಂದಾಗಿ, ಸರ್ಕಾರವು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 1979ರ ಮೂಲಕ ಸರಕು ವಾಹನಗಳಿಗೆ ಸಂಬಂಧಿಸಿದಂತೆ, ಮೋಟಾರು ವಾಹನಗಳ ತೆರಿಗೆಯನ್ನು ಹೆಚ್ಚಿಸಿದೆ. ಈ ಹೆಚ್ಚಳದಿಂದ ಬಾಧಿತರಾದ ರಾಜ್ಯದಲ್ಲಿನ ಲಾರಿ ಮಾಲೀಕರು ಮೋಟಾರು ವಾಹನಗಳ ತೆರಿಗೆಯ ಹೆಚ್ಚಳವನ್ನು ವಿರೋಧಿಸಿ 27ನೇ ಸೆಪ್ಟೆಂಬರ್, 1979ರಂದು ಹೋರಾಟಕ್ಕಿಳಿದರು. ವಿವಾದಾಂಶವನ್ನು ಪುನರ್-ಪರಿಶೀಲಿಸಲಾಗಿದೆ ಹಾಗೂ ಮೇಲಿನ ಅಧಿನಿಯಮದ ಮೇರೆಗೆ 1ನೇ ಅಕ್ಟೋಬರ್ 1979ರಿಂದ 31ನೇ ಮಾರ್ಚ್ 1980ರವರೆಗೆ ಜಾರಿಗೆ ಬರುವಂತೆ ಹಿಂದಿನ ಮಟ್ಟಕ್ಕೆ ತೆರಿಗೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 5-3-1980, ಸಂಖ್ಯೆ 167 ಎಂದು ಪುಟ 5ರಲ್ಲಿ ಪ್ರಕಟಿಸಲಾಗಿದೆ)

XVI

1980ರ ತಿದ್ದುಪಡಿ ಮಾಡುವ ಅಧಿನಿಯಮ 10.- ಸರಕು ವಾಹನಗಳ ಮೇಲೆ ವಿಧಿಸಬಹುದಾದ ಮೋಟಾರು ವಾಹನಗಳ ತೆರಿಗೆ ದರಗಳನ್ನು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧ್ಯಾದೇಶ, 1979ರ ಮೂಲಕ, 1ನೇ ಅಕ್ಟೋಬರ್ 1979ರಿಂದ 31ನೇ ಮಾರ್ಚ್ 1980ರ 6 ತಿಂಗಳ ಅವಧಿಗಾಗಿ ಕಡಿತಗೊಳಿಸಲಾಗಿದೆ.

ಸಾಗಣೆ ವಾಹನಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನಗಳ ತೆರಿಗೆಯನ್ನು ತ್ರೈಮಾಸಿಕವಾಗಿ ಸಂದಾಯ ಮಾಡಲಾಗುತ್ತದೆ. ಸರಕು ವಾಹನಗಳ ಆಪರೇಟರುಗಳು ಫೆಬ್ರವರಿ 1 ರಂದು ಸಂದಾಯ ಮಾಡಬೇಕಾಗುತ್ತದೆ ಅಥವಾ ಮಾರ್ಚ್ 10ರಂದು ತೆರಿಗೆಯನ್ನು ಸಂದಾಯ ಮಾಡಲೇಬೇಕಾಗುತ್ತದೆ. ಈಗಿನ ನಿರ್ಧಾರದಂತೆ 1980 ಮಾರ್ಚ್ 31ರವರೆಗಿನ ತಿಂಗಳುಗಳಿಗಾಗಿ ಅಧ್ಯಾದೇಶದ ಪ್ರಕಾರ ತೆರಿಗೆಯನ್ನು ಸಂದಾಯ ಮಾಡಬೇಕಾಗುತ್ತದೆ ಮತ್ತು ತರುವಾಯದ ತಿಂಗಳುಗಳಿಗಾಗಿ ಅಧ್ಯಾದೇಶವನ್ನು ಜಾರಿಗೊಳಿಸುವುದಕ್ಕೂ ಮುಂಚೆ ಚಾಲ್ತಿಯಲ್ಲಿರುವ ದರಗಳಲ್ಲಿ ತೆರಿಗೆಗಳನ್ನು ಸಂದಾಯ ಮಾಡಬೇಕಾಗುತ್ತದೆ. ಹೀಗಾಗಿ, 1979ರ ಸೆಪ್ಟೆಂಬರ್‌ನಲ್ಲಿ ಜಾರಿಯಲ್ಲಿದ್ದವುಗಳಿಗಿಂತಲೂ ಮೊದಲಿದ್ದ ದರಗಳಲ್ಲಿ 1980ರ ಏಪ್ರಿಲ್ 1 ರಂದು ಅಥವಾ ಆ ತರುವಾಯ, ಲಾರಿ ಆಪರೇಟರುಗಳು ಪುನಃ ತೆರಿಗೆಗಳನ್ನು ಸಂದಾಯ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ, 1980ರ ಮಾರ್ಚ್ 31ರ ತರುವಾಯದ ಅವಧಿಗಾಗಿ ತೆರಿಗೆ ದರಗಳನ್ನು ನಿರ್ದಿಷ್ಟಪಡಿಸಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ಕ್ಕೆ ಯುಕ್ತ ತಿದ್ದುಪಡಿಗಳನ್ನು ತರುವುದು ಅಗತ್ಯವಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 12-3-1980, ಸಂಖ್ಯೆ 179 ಎಂದು ಪುಟ 5ರಲ್ಲಿ ಪ್ರಕಟಿಸಲಾಗಿದೆ)

XVII

1981ರ ತಿದ್ದುಪಡಿ ಮಾಡುವ ಅಧಿನಿಯಮ 39.- ಯೋಗ್ಯತಾ ಪ್ರಮಾಣಪತ್ರದ ಅವಧಿಯು ಮುಕ್ತಾಯವಾದ ಕಾರಣದಿಂದ ಸಾಗಣೆ ವಾಹನದ ನೋಂದಣಿ ಪ್ರಮಾಣಪತ್ರವು ಚಾಲ್ತಿಯಲ್ಲಿರದಿರುವಾಗ ರಸ್ತೆಯ ಮೇಲೆ ವಾಹನದ ಬಳಕೆಯ ಯುಕ್ತತೆಯ ಪೂರ್ವಭಾವನೆ ಉದ್ಭವಿಸುವುದಿಲ್ಲವೆಂದು ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಯೋಗ್ಯತಾ ಪ್ರಮಾಣಪತ್ರದ ಅವಧಿ ಮುಗಿದಾದ ಮೇಲೆ ಮೋಟಾರು ವಾಹನದ ತೆರಿಗೆ ಸಂದಾಯ ಮಾಡುವುದನ್ನು ತಪ್ಪಿಸಿಕೊಳ್ಳಲು ಕೆಲವು ಸಾರಿಗೆ ಆಪರೇಟರುಗಳು ಈ ಸಂದರ್ಭದ ಪ್ರಯೋಜನ ಪಡೆಯುತ್ತಿದ್ದಾರೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ 3ನೇ ಪ್ರಕರಣವು, ರಾಜ್ಯದ ರಾಜಸ್ವದ ನಷ್ಟವನ್ನು ತಪ್ಪಿಸುವ ಈ ಪದ್ಧತಿಯನ್ನು ತೆಗೆದುಹಾಕಲು ತಿದ್ದುಪಡಿ ತರಲು ಉದ್ದೇಶಿಸಿದೆ.

ತೆರಿಗೆ ಸಂದಾಯ ಮಾಡುವುದಕ್ಕಾಗಿ ಈಗಿರುವ ರಿಯಾಯಿತಿ ಅವಧಿ ಹತ್ತು ದಿನಗಳು. ಅಧಿನಿಯಮದ 4ನೇ ಪ್ರಕರಣವನ್ನು ತಿದ್ದುಪಡಿ ಮಾಡುವ ಮೂಲಕ ಈ ಅವಧಿಯನ್ನು ಹದಿನೈದು ದಿನಗಳಿಗೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ.

1976ರಲ್ಲಿ ಬಿಟ್ಟುಬಿಡಲಾದ ಅಧಿನಿಯಮದ 10 (ಎಫ್) ಪ್ರಕರಣದ ಪರಂತುಕದ ಮೇರೆಗೆ, ಒಂದು ಕ್ಯಾಲೆಂಡರ್ ತಿಂಗಳಲ್ಲಿ ಅಥವಾ ಹೆಚ್ಚಿನ ಅವಧಿಯಲ್ಲಿ ಬಳಸಿಲ್ಲವೆಂದು ಪ್ರಮಾಣೀಕರಿಸಿದ ಪ್ಲೀಟ್ ವಾಹನಗಳ ಮಾಲೀಕರು, ತೆರಿಗೆಯಲ್ಲಿ ಪ್ರಮಾಣಾನುಸಾರ ಕಡಿತಕ್ಕೆ ಹಕ್ಕುಳ್ಳವರಾಗಿದ್ದರು. ಪರಂತುಕವನ್ನು ತೆಗೆದುಹಾಕಿರುವುದರಿಂದಾಗಿ, ಈಗ ಬಿಡಿ ವಾಹನಗಳನ್ನು ಬಳಕೆ ಮಾಡದಿದ್ದರೂ ಕೂಡ ಅವರು ತೆರಿಗೆಯನ್ನು ಸಂದಾಯ ಮಾಡಬೇಕಾಗುತ್ತದೆ. ಅಧಿನಿಯಮದ 10ನೇ ಪ್ರಕರಣವನ್ನು ತಿದ್ದುಪಡಿ ಮಾಡುವ ಮೂಲಕ, ಮೊದಲಿದ್ದ ಸ್ಥಿತಿಯನ್ನು ತರಲು ಉದ್ದೇಶಿಸಿದೆ.

ಪರಸ್ಪರ ಒಪ್ಪಂದಗಳ ಮೇರೆಗೆ ಓಡಿಸುವ ವಾಹನಗಳ ಮೇಲೆ ತೆರಿಗೆ ನಿರ್ಧರಣೆ ಕಾರ್ಡನ್ನು ನೀಡುವುದರ ಮೇಲಿನ ಶುಲ್ಕ ಸಂಗ್ರಹಣೆಯಲ್ಲಿ ಪ್ರಾಯೋಗಿಕ ತೊಂದರೆಗಳು ಕಂಡುಬಂದಿವೆ. ಅಂಥ ಸಂಗ್ರಹಣೆಯನ್ನು ಬಿಟ್ಟುಬಿಡಲು 10ಎ ಪ್ರಕರಣವನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ.

ಸಾರಿಗೆ ಉಪ ಆಯುಕ್ತರು ಈಗ ಅಪೀಲು ಅಧಿಕಾರವನ್ನು ಚಲಾಯಿಸಬಹುದಾಗಿರುವುದರಿಂದ ಇನ್ನು ಮುಂದೆ 15ಎ ಪ್ರಕರಣದ ಮೇರೆಗೆ ಪುನರೀಕ್ಷಣೆ ಅಧಿಕಾರಗಳನ್ನು, ತಾವಾಗಿಯೇ ಚಲಾಯಿಸಬಹುದಾಗಿದೆ. ಆದ್ದರಿಂದ 15ಎ ಪ್ರಕರಣವನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

- (ಎ) ಅಖಿಲ ಭಾರತ ಪ್ರವಾಸಿ ಅನುಮತಿ ಪಡೆದುಕೊಂಡಿರುವ ವಾಹನಗಳು ಮಜಲು ವಾಹನಗಳೆಂಬ ಸ್ವರೂಪದಲ್ಲಿ ಸಂಚರಿಸುವುದನ್ನು ತಡೆಯುವುದು; ಮತ್ತು
- (ಬಿ) ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1967ರ ಮೇರೆಗೆ ತೆರಿಗೆಗಳ ಕೆಲವು ಈಗಿನ ದರಗಳನ್ನು ಪರಿಷ್ಕರಿಸಿ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಮೂಲಕ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಉಪಬಂಧಿಸಲು

- ಕರ್ನಾಟಕ ಮೋಟಾರು ವಾಹನಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾವಿಸಲಾಗಿದೆ.
ಅಧ್ಯಾದೇಶದ ಬದಲಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗ IV-2ಎ, ದಿನಾಂಕ 24-6-1981, ಸಂಖ್ಯೆ 475 ಎಂದು ಪುಟ 6ರಲ್ಲಿ ಪ್ರಕಟಿಸಲಾಗಿದೆ)

XVIII

1982ರ ತಿದ್ದುಪಡಿ ಮಾಡುವ ಅಧಿನಿಯಮ 19.- 1982-83ನೇ ಸಾಲಿನ ಬಜೆಟ್ ಭಾಷಣದಲ್ಲಿ, ಸನ್ಮಾನ್ಯ ಹಣಕಾಸು ಮತ್ತು ಪ್ರವಾಸೋದ್ಯಮ ಮಂತ್ರಿಗಳು ರಾಜ್ಯದ ರಾಜಸ್ವವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಪ್ರಸ್ತಾವಗಳನ್ನು ಸೂಚಿಸಿದ್ದಾರೆ. ಕೆಲವು ಇತರೆ ಚಿಕ್ಕಪುಟ್ಟ ತಿದ್ದುಪಡಿಗಳನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸುವ ಮೂಲಕ ಸದರಿ ಪ್ರಸ್ತಾವಗಳನ್ನು ಕಾರ್ಯರೂಪಕ್ಕೆ ತರಲು ಈ ವಿಧೇಯಕವನ್ನು ಮಂಡಿಸಲಾಗಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 27-3-1982, ಸಂಖ್ಯೆ 223 ಎಂದು ಪುಟ 42ರಲ್ಲಿ ಪ್ರಕಟಿಸಲಾಗಿದೆ)

XIX

1983ರ ತಿದ್ದುಪಡಿ ಮಾಡುವ ಅಧಿನಿಯಮ 8.- ಖಾಸಗಿ ಸೇವಾ ವಾಹನಗಳ ಮೇಲೆ ತೆರಿಗೆ ವಿಧಿಸುವುದಕ್ಕಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ, 1957ರಲ್ಲಿ ಈಗ ಯಾವುದೇ ಉಪಬಂಧವಿರುವುದಿಲ್ಲ. ಆದ್ದರಿಂದ ಬಸ್ಸುಗಳಿಗೆ ಸಂಬಂಧಿಸಿದ ತೆರಿಗೆ ನಿರ್ಧರಣೆಯನ್ನು ಸದರಿ ಅಧಿನಿಯಮದಲ್ಲಿ ಪ್ರತ್ಯೇಕ ಪ್ರವರ್ಗವಾಗಿ ವರ್ಗೀಕರಿಸಲಾಗಿದ್ದು, ಸದರಿ ಅಧಿನಿಯಮವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು, ರಿಟ್ ಅಪೀಲು ಸಂಖ್ಯೆಗಳು 413, 414 ಮತ್ತು 417-74ರಲ್ಲಿ, ಕೈಗಾರಿಕಾ ಉದ್ಯಮಗಳಿಗೆ ಸೇರಿದ ವಾಹನಗಳಿಗೆ ಕರಾರು ವ್ಯವಸ್ಥೆ ಮಾಡಿಕೊಳ್ಳುವ ಪರವಾನಗಿಗಳನ್ನು ನೀಡಬಾರದೆಂದು ಅಭಿಪ್ರಾಯಪಟ್ಟಿದೆ ಮತ್ತು ಈ ವಾಹನಗಳಿಗಾಗಿ ಪರ್ಮಿಟ್‌ಗಳ ಪ್ರತ್ಯೇಕ ವರ್ಗಕ್ಕಾಗಿ ಉಪಬಂಧಿಸಲು ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿಗಳನ್ನು ತರಲು ನ್ಯಾಯಾಲಯ ಸಲಹೆ ನೀಡಿದೆ. ಈ ಖಾಸಗಿ ಸೇವಾ ವಾಹನಗಳಿಗೆ ತ್ರೈಮಾಸಿಕವಾಗಿ ಪ್ರತಿಶತ 100 ರೂ.ಗಳ ದರದಲ್ಲಿ ಆದ್ದರಿಂದ ಬಸ್ಸುಗಳ ತೆರಿಗೆ ವಿಧಿಸಲಾಗುತ್ತಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 16-8-1983, ಸಂಖ್ಯೆ 727 ಎಂದು ಪುಟ 4ರಲ್ಲಿ ಪ್ರಕಟಿಸಲಾಗಿದೆ)

XX

1984ರ ತಿದ್ದುಪಡಿ ಮಾಡುವ ಅಧಿನಿಯಮ 12.- 1984-85ನೇ ಸಾಲಿನ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು, ಮೋಟಾರು ವಾಹನಗಳ ತೆರಿಗೆಯ ಮೂಲ ದರದ ಮೇಲೆ ಶೇಕಡಾ ಹತ್ತರಷ್ಟನ್ನು ಗ್ರಾಮೀಣ ಅಭಿವೃದ್ಧಿ ಉಪಕರವಾಗಿ ವಿಧಿಸಲು ಪ್ರಸ್ತಾವಿಸಿದ್ದಾರೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗ IV-2ಎ, ದಿನಾಂಕ 6-4-1984ರಲ್ಲಿ ಸಂಖ್ಯೆ 212 ಎಂದು ಪ್ರಕಟಿಸಲಾಗಿದೆ)

XXI

1984ರ ತಿದ್ದುಪಡಿ ಮಾಡುವ ಅಧಿನಿಯಮ 28.- ಪ್ರಸ್ತುತ ಖಾಸಗಿ ಸೇವಾ ವಾಹನಗಳ ಮೇಲೆ ತೆರಿಗೆ ವಿಧಿಸುವುದಕ್ಕಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರಲ್ಲಿ ಈಗ ಯಾವುದೇ ಉಪಬಂಧವಿರುವುದಿಲ್ಲ. ಆದ್ದರಿಂದ ಬಸ್ಸುಗಳಿಗೆ ಸಂಬಂಧಿಸಿದ ತೆರಿಗೆ ನಿರ್ಧರಣೆಯನ್ನು ಸದರಿ ಅಧಿನಿಯಮದಲ್ಲಿ ಪ್ರತ್ಯೇಕ ಪ್ರವರ್ಗವಾಗಿ ವರ್ಗೀಕರಿಸಲಾಗಿದ್ದು, ಸದರಿ ಅಧಿನಿಯಮವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು, ರಿಟ್ ಅಪೀಲು ಸಂಖ್ಯೆಗಳು 413, 414 ಮತ್ತು 417-74ರಲ್ಲಿ, ಕೈಗಾರಿಕಾ ಉದ್ಯಮಗಳಿಗೆ ಸೇರಿದ ವಾಹನಗಳಿಗೆ ಕರಾರು ವ್ಯವಸ್ಥೆ ಮಾಡಿಕೊಳ್ಳುವ ಪರವಾನಗಿಗಳನ್ನು ನೀಡಬಾರದೆಂದು ಅಭಿಪ್ರಾಯಪಟ್ಟಿದೆ ಮತ್ತು ಈ ವಾಹನಗಳಿಗಾಗಿ ಪರ್ಮಿಟ್‌ಗಳ ಪ್ರತ್ಯೇಕ ವರ್ಗಕ್ಕಾಗಿ ಉಪಬಂಧಿಸಲು ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿಗಳನ್ನು ತರಲು ನ್ಯಾಯಾಲಯ ಸಲಹೆ ನೀಡಿದೆ. ಈ ಖಾಸಗಿ ಸೇವಾ ವಾಹನಗಳಿಗೆ ತ್ರೈಮಾಸಿಕವಾಗಿ ಪ್ರತಿಶತ 100 ರೂ.ಗಳ ದರದಲ್ಲಿ ಆದ್ದರಿಂದ ಬಸ್ಸುಗಳ ತೆರಿಗೆ ವಿಧಿಸಲಾಗುತ್ತಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 16-8-1983, ಸಂಖ್ಯೆ 727 ಎಂದು ಪುಟ 4ರಲ್ಲಿ ಪ್ರಕಟಿಸಲಾಗಿದೆ)

XXII

1985ರ ತಿದ್ದುಪಡಿ ಮಾಡುವ ಅಧಿನಿಯಮ 30.- 1985ರ ಜುಲೈ 19 ರಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಮಾಡಿದ ಘೋಷಣೆಗಳನ್ನು ಅನುಷ್ಠಾನಗೊಳಿಸಲು ಈ ವಿಧೇಯಕವನ್ನು ತರಲಾಗಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ ಅನುಸೂಚಿಗೆ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 31-7-1985, ಸಂಖ್ಯೆ 410 ಎಂದು ಪುಟ 17ರಲ್ಲಿ ಪ್ರಕಟಿಸಲಾಗಿದೆ)

XXIII

1986ರ ತಿದ್ದುಪಡಿ ಮಾಡುವ ಅಧಿನಿಯಮ 8.- 1986ರ ಫೆಬ್ರವರಿ 20ರಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು, ಕೆಲವು ಬಗೆಯ ವಾಹನಗಳ ಮೇಲೆ ಮೋಟಾರು ವಾಹನಗಳ ತೆರಿಗೆಯನ್ನು ವಿಧಿಸಲು ಪ್ರಸ್ತಾವಿಸಿದ್ದಾರೆ ಮತ್ತು ಕೆಲವು ವರ್ಗದ ವಾಹನಗಳಿಗೆ ಸಂಬಂಧಿಸಿದಂತೆ ತೆರಿಗೆ ದರದಲ್ಲಿ ರಿಯಾಯಿತಿಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತಾವಗಳು ಮುಂದಿನವುಗಳನ್ನು ಒಳಗೊಂಡಿವೆ:-

- (ಎ) ದ್ವಿಚಕ್ರ ವಾಹನಗಳಿಗೆ ಸಂಬಂಧಪಟ್ಟಂತೆ ಮೋಟಾರು ವಾಹನಗಳ ತೆರಿಗೆಯನ್ನು ಇಡಿಗಂಟಿನಲ್ಲಿ ಸಂದಾಯ ಮಾಡುವುದು;
- (ಬಿ) ಶಿಕ್ಷಣ ಸಂಸ್ಥೆಗಳು ಒಡೆತನ ಹೊಂದಿರುವ ಆಮ್ನಿ ಬಸ್ಸುಗಳ ಮೇಲಿನ ತೆರಿಗೆಯನ್ನು ಸುವ್ಯವಸ್ಥಿತಗೊಳಿಸುವುದು;
- (ಸಿ) ಕೆಲವು ವರ್ಗದ ವಾಹನಗಳ ಮೇಲೆ ಮೋಟಾರು ವಾಹನಗಳ ತೆರಿಗೆಯನ್ನು ಹೆಚ್ಚಿಸುವುದು;
- (ಡಿ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ರೆವೆನ್ಯೂ ಸಂಗ್ರಹಣೆಗಳ ಶೇಕಡ ಪ್ರಮಾಣದ ಆಧಾರದ ಮೇಲೆ ಮೋಟಾರು ವಾಹನಗಳ ತೆರಿಗೆಯನ್ನು ಸಂದಾಯ ಮಾಡಲು ಅನುಮತಿಸುವುದು;
- (ಇ) ಆಡಳಿತಾತ್ಮಕ ಕಾರಣಗಳಿಗಾಗಿ ಕೆಲವು ಇತರೆ ತಿದ್ದುಪಡಿಗಳನ್ನು ಮಾಡಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 14-3-1986, ಸಂಖ್ಯೆ 198 ಎಂದು ಪುಟ 20-21ರಲ್ಲಿ ಪ್ರಕಟಿಸಲಾಗಿದೆ)

XXIV

1987ರ ತಿದ್ದುಪಡಿ ಮಾಡುವ ಅಧಿನಿಯಮ 8.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ಕ್ಕೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಪ್ರಸ್ತಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 27-3-1987, ಸಂಖ್ಯೆ 250 ಎಂದು ಪುಟ 51ರಲ್ಲಿ ಪ್ರಕಟಿಸಲಾಗಿದೆ)

XXV

1987ರ ತಿದ್ದುಪಡಿ ಮಾಡುವ ಅಧಿನಿಯಮ 32.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ 11ಎ ಪ್ರಕರಣವು, ಯಾವ ಮೋಟಾರು ವಾಹನಗಳಿಗೆ ಸಂಬಂಧಪಟ್ಟಂತೆ ತೆರಿಗೆ ಬಾಕಿ ಇರುವುದೋ ಆ ಮೋಟಾರು ವಾಹನಗಳನ್ನು ವಶಪಡಿಸಿಕೊಳ್ಳಲು ಮತ್ತು ತಡೆಹಿಡಿದಿಟ್ಟುಕೊಳ್ಳಲು ಉಪಬಂಧ ಕಲ್ಪಿಸುತ್ತದೆ. ಹಾಗೆ ಅಭಿಗ್ರಹಿಸಿದ ಹಾಗೂ ತಡೆಹಿಡಿದ ವಾಹನಗಳನ್ನು ಬಾಕಿ ಇರುವ ತೆರಿಗೆಯನ್ನು ತ್ವರಿತವಾಗಿ ವಸೂಲಿ ಮಾಡುವುದಕ್ಕಾಗಿ ಮಾರಾಟ ಮಾಡಲು ಉಪಬಂಧ ಕಲ್ಪಿಸುವ ಸಲುವಾಗಿ ಸದರಿ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ.

22ನೇ ಪ್ರಕರಣದ ತಿದ್ದುಪಡಿಯು ಪ್ರಾಸಂಗಿಕವಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 2-9-1987, ಸಂಖ್ಯೆ 575 ಎಂದು ಪುಟ 60ರಲ್ಲಿ ಪ್ರಕಟಿಸಲಾಗಿದೆ)

XXVI

1989ರ ತಿದ್ದುಪಡಿ ಮಾಡುವ ಅಧಿನಿಯಮ 1.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 1980ರ ಮೂಲಕ 1980ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸರಕು ವಾಹನಗಳ ಮೇಲಿನ ಮೋಟಾರು ವಾಹನಗಳ ತೆರಿಗೆಯನ್ನು ಹೆಚ್ಚಿಸಲಾಗಿದೆ. ರಾಜ್ಯದ ಲಾರಿ ಮಾಲೀಕರು ಹೊಸ ತೆರಿಗೆ ದರಗಳು ಹೆಚ್ಚಾಗಿವೆ ಎಂದು ಮನವಿ ಸಲ್ಲಿಸಿದ್ದಾರೆ ಮತ್ತು ತೆರಿಗೆಯನ್ನು ಕಡಿತಗೊಳಿಸಲು ಸರ್ಕಾರವನ್ನು ಕೋರಿದ್ದಾರೆ. ಸರ್ಕಾರವು, ಅವರ ಕೋರಿಕೆಯನ್ನು ಮನ್ನಿಸಿದೆ ಮತ್ತು 1980ರ ಏಪ್ರಿಲ್ 1ನೇ ದಿನಾಂಕಕ್ಕೂ ಮುಂಚೆ ಇದ್ದ ದರಗಳಲ್ಲಿ ಲಾರಿಗಳ ಮೇಲಿನ ತೆರಿಗೆಯನ್ನು ಸಂಗ್ರಹಿಸಲು ಆಡಳಿತಾತ್ಮಕ ಸೂಚನೆ ನೀಡಿದೆ ಮತ್ತು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 1980ನ್ನು ಜಾರಿಗೆ ಕೊಟ್ಟಿರುವುದಿಲ್ಲ. ಆದ್ದರಿಂದ, ಮೋಟಾರು ವಾಹನಗಳ ತೆರಿಗೆಯನ್ನು ಹಳೆಯ ದರದಲ್ಲಿ ಸಂಗ್ರಹಿಸಲು ಸಾರಿಗೆ ಆಯುಕ್ತರಿಗೆ ಆಡಳಿತಾತ್ಮಕ ಸೂಚನೆಗಳನ್ನು ನೀಡುವುದಕ್ಕೆ ಸರ್ಕಾರವು ತೆಗೆದುಕೊಂಡ ಕ್ರಮವನ್ನು ಸ್ಥಿರೀಕರಿಸುವುದು ಅವಶ್ಯವಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ), ಭಾಗIV-2ಎ, ದಿನಾಂಕ 23-1-1988, ಸಂಖ್ಯೆ 55 ಎಂದು ಪುಟ 27ರಲ್ಲಿ ಪ್ರಕಟಿಸಲಾಗಿದೆ)

XXVII

1989ರ ತಿದ್ದುಪಡಿ ಮಾಡುವ ಅಧಿನಿಯಮ 2.- ಮೋಟಾರು ವಾಹನಗಳ ತೆರಿಗೆಗೆ ಸಂಬಂಧಿಸಿದಂತೆ, 1988-89ನೇ ಸಾಲಿನ ಬಜೆಟ್ ಪ್ರಸ್ತಾವಗಳನ್ನು ಜಾರಿಗೆ ತರಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯಕವಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 2-4-1988, ಸಂಖ್ಯೆ 200 ಎಂದು ಪುಟ 49ರಲ್ಲಿ ಪ್ರಕಟಿತವಾಗಿದೆ.)

XXVIII

1989ರ ತಿದ್ದುಪಡಿ ಮಾಡುವ ಅಧಿನಿಯಮ 14.- 1989-90ನೇ ಸಾಲಿನ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ. ಅಧಿನಿಯಮದ ಕೆಲವು ಉಪಬಂಧಗಳನ್ನು ಸಮಂಜಸಗೊಳಿಸಲು ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 27-3-1989, ಸಂಖ್ಯೆ 155 ಎಂದು ಪುಟ 5ರಲ್ಲಿ ಪ್ರಕಟಿತವಾಗಿದೆ.)

XXIX

1990ರ ತಿದ್ದುಪಡಿ ಮಾಡುವ ಅಧಿನಿಯಮ 12.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಸದರಿ ಅಧಿನಿಯಮದ ಇತರೆ ಕೆಲವು ಉಪಬಂಧಗಳನ್ನು ಸಮಂಜಸಗೊಳಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 29-3-1990, ಸಂಖ್ಯೆ 156 ಎಂದು ಪುಟ 156ರಲ್ಲಿ ಪ್ರಕಟಿತವಾಗಿದೆ.)

XXX

1991ರ ತಿದ್ದುಪಡಿ ಮಾಡುವ ಅಧಿನಿಯಮ 10.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಸದರಿ ಅಧಿನಿಯಮಕ್ಕೆ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 21-3-1991, ಸಂಖ್ಯೆ 125 ಎಂದು ಪುಟ 305ರಲ್ಲಿ ಪ್ರಕಟಿತವಾಗಿದೆ.)

XXXI

1992ರ ತಿದ್ದುಪಡಿ ಮಾಡುವ ಅಧಿನಿಯಮ 7.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 28-3-1992, ಸಂಖ್ಯೆ 186 ಎಂದು ಪುಟ 20ರಲ್ಲಿ ಪ್ರಕಟಿತವಾಗಿದೆ.)

XXXII

1993ರ ತಿದ್ದುಪಡಿ ಮಾಡುವ ಅಧಿನಿಯಮ 12.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲು ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(1993ರ ವಿ.ಸ. ವಿಧೇಯಕ ಸಂಖ್ಯೆ 14ರಿಂದ ಪಡೆಯಲಾಗಿದೆ).

XXXIII

1994ರ ತಿದ್ದುಪಡಿ ಮಾಡುವ ಅಧಿನಿಯಮ 20.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(ಕಡತ ಸಂಖ್ಯೆ ಕಾನೂನು 25 ಎಲ್‌ಜಿಎನ್ 94ರಿಂದ ಪಡೆಯಲಾಗಿದೆ).

XXXIV

1995ರ ತಿದ್ದುಪಡಿ ಮಾಡುವ ಅಧಿನಿಯಮ 7.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಸದರಿ ಅಧಿನಿಯಮಕ್ಕೆ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಸಹ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ

(ಕಾನೂನು 103 ಎಲ್‌ಜಿಎನ್ 58ರಿಂದ ಪಡೆಯಲಾಗಿದೆ).

XXXV

1997ರ ತಿದ್ದುಪಡಿ ಮಾಡುವ ಅಧಿನಿಯಮ 8.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಸದರಿ ಅಧಿನಿಯಮಕ್ಕೆ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಸಹ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಾಗಿದೆ.

ಆದ್ದರಿಂದ ಈ ವಿಧೇಯಕ

(1997ರ ವಿ.ಸ. ವಿಧೇಯಕ ಸಂಖ್ಯೆ 14ರಿಂದ ಪಡೆಯಲಾಗಿದೆ).

XXXVI

1997ರ ತಿದ್ದುಪಡಿ ಮಾಡುವ ಅಧಿನಿಯಮ 13.- 3ನೇ ಮತ್ತು 4ನೇ ಪ್ರಕರಣದ ಕೆಲವು ಸಂದಿಗ್ಧತೆಯನ್ನು ನಿವಾರಿಸುವ ದೃಷ್ಟಿಯಿಂದ ಮತ್ತು 1997-98ನೇ ಬಜೆಟ್ ಭಾಷಣದ ಸ್ಪಷ್ಟ ಉದ್ದೇಶವನ್ನು ಸಾಧಿಸುವ ಸಲುವಾಗಿ, ಕರ್ನಾಟಕ ಮೋಟಾರು

ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧ್ಯಾದೇಶ, 1997 (1997ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 2) ಎಂದು ಕರೆಯುವ ಒಂದು ಅಧ್ಯಾದೇಶವನ್ನು 1997ರ ಮೇ 7ರಂದು ಜಾರಿಗೊಳಿಸಲಾಗಿತ್ತು.

ಸದರಿ ಅಧ್ಯಾದೇಶದ ಬದಲಿಗೆ ಈ ವಿಧೇಯಕವನ್ನು ತರಲು ಮಂಡಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(1997ರ ವಿ.ಸ. ವಿಧೇಯಕ ಸಂಖ್ಯೆ 22ರಿಂದ ಪಡೆಯಲಾಗಿದೆ).

XXXVII

1998ರ ತಿದ್ದುಪಡಿ ಮಾಡುವ ಅಧಿನಿಯಮ 4.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 26-3-1998, ಸಂಖ್ಯೆ 348ಎಂದು ಪುಟ 2ರಲ್ಲಿ ಪ್ರಕಟಿತವಾಗಿದೆ.)

XXXVIII

1999ರ ತಿದ್ದುಪಡಿ ಮಾಡುವ ಅಧಿನಿಯಮ 5.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV -2ಎ, ದಿನಾಂಕ 30-3-1999ರಲ್ಲಿ ಪ್ರಕಟಿತವಾಗಿದೆ).

(ಅಧಿಸೂಚನೆ ಸಂಖ್ಯೆ ಎಲ್‌ಜಿಎ/ಬಿಎಲ್‌ಎ/21/1999, ದಿನಾಂಕ 30-3-1999)

XXXIX

2000ರ ತಿದ್ದುಪಡಿ ಮಾಡುವ ಅಧಿನಿಯಮ 6.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2000ರ ವಿ.ಸ. ವಿಧೇಯಕ ಸಂಖ್ಯೆ 7ರಿಂದ ಪಡೆಯಲಾಗಿದೆ).

XL

2000ರ ತಿದ್ದುಪಡಿ ಮಾಡುವ ಅಧಿನಿಯಮ 32.- ಬೆಂಗಳೂರು ಸಮೂಹ ಕ್ಷಿಪ್ರ ಸಾರಿಗೆ ಸಂಸ್ಥೆಯಲ್ಲಿ ಬಂಡವಾಳ ಹೂಡುವ ಉದ್ದೇಶಕ್ಕಾಗಿ ಮೋಟಾರು ವಾಹನಗಳ ತೆರಿಗೆ ಮೇಲೆ ಶೇಕಡಾ ಐದರ ದರದಲ್ಲಿ ಉಪಕರವನ್ನು ವಿಧಿಸುವುದಕ್ಕಾಗಿ 3ಎ ಪ್ರಕರಣವನ್ನು ಸೇರಿಸುವ ಮೂಲಕ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡಲಾಗಿದೆ. 3ಎ ಪ್ರಕರಣವನ್ನು 1-4-1998ರಿಂದ ಜಾರಿಗೆ ಬರುವಂತೆ ಪುನಃ ತಿದ್ದುಪಡಿ ಮಾಡಲಾಗಿದೆ ಹಾಗಾಗಿ ಆ ದಿನಾಂಕದ ತರುವಾಯ ಹಾಗೆ ಸಂಗ್ರಹಿಸಿದ ಉಪಕರವನ್ನು ಪಡೆಯಲು ಬಿಎಂಆರ್‌ಟಿ ಸಂಸ್ಥೆಯು ಅನರ್ಹವಾಗಿರುವ ಕಾರಣ "ಬೆಂಗಳೂರು ಸಮೂಹ ಕ್ಷಿಪ್ರ ಸಾರಿಗೆ ಸಂಸ್ಥೆ" ಎಂಬ ಪದಗಳ ಬದಲಾಗಿ "ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ" ಎಂಬ ಪದಗಳನ್ನು ಪ್ರತಿಯೋಜಿಸಲಾಗಿದೆ. 67:33ರ ಅನುಪಾತದಲ್ಲಿ ವಿಧಿಸಿದ ಎರಡೂ ಸಂಸ್ಥೆಗಳು ಉಪಕರವನ್ನು ಪಡೆಯುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ವಿಧೇಯಕ.

(2000ರ ವಿ.ಸ. ವಿಧೇಯಕ ಸಂಖ್ಯೆ 40ರಿಂದ ಪಡೆಯಲಾಗಿದೆ)

XLI

2001ರ ತಿದ್ದುಪಡಿ ಮಾಡುವ ಅಧಿನಿಯಮ 7.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2001ರ ವಿ.ಸ. ವಿಧೇಯಕ ಸಂಖ್ಯೆ 5 ಕಡತ ಸಂಖ್ಯೆ ಡಿಪಿಎಎಲ್ 11 ಶಾಸನ 2001ನ್ನು ನೋಡಿ)

XLII

2001ರ ತಿದ್ದುಪಡಿ ಮಾಡುವ ಅಧಿನಿಯಮ 23.- ಬೆಂಗಳೂರು ನಗರದಲ್ಲಿ ಸಾರಿಗೆ ಸೌಕರ್ಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವ ಸಲುವಾಗಿ, ಸಾರಿಗೆ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿರುವುದರಿಂದ, ಗುತ್ತಿಗೆ ಆಧಾರದ ಮೇಲೆ ಖಾಸಗಿ ಬಸ್ಸುಗಳನ್ನು ಪಡೆದು ಅವುಗಳನ್ನು ಓಡಿಸಲಾಗುತ್ತಿದೆ. ಸಂಸ್ಥೆಯು ಖಾಸಗಿ ಬಸ್ ಮಾಲೀಕರೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಅನುಸಾರವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮತ್ತು ಇತರ ಸಾರಿಗೆ ಉದ್ಯಮಗಳು ಪ್ಲೀಟ್ ಮಾಲೀಕರಾಗಿ 10ನೇ ಪ್ರಕರಣದ ಮೇರೆಗೆ, ತಮ್ಮ ಮಾಲೀಕತ್ವದ ವಾಹನಗಳ ಪ್ರಯಾಣ ದರಗಳಿಂದ ಮತ್ತು ಸಾಗಣೆ ಬಾಡಿಗೆಗಳಿಂದ ಸಂಗ್ರಹವಾಗುವ ಒಟ್ಟು ಆದಾಯದ ಮೇಲೆ ಕರ್ನಾಟಕ ಮೋಟಾರು ವಾಹನಗಳ ತೆರಿಗೆಯನ್ನು ಸಂದಾಯ ಮಾಡಬೇಕಿದೆ. ಖಾಸಗಿ ಬಸ್‌ಗಳ ಮಾಲೀಕರು 3ನೇ ಪ್ರಕರಣದ ಮೇರೆಗೆ ವಿಧಿಸುವ ತೆರಿಗೆಗೆ ಗುರಿಯಾಗುವುದರಿಂದ ಖಾಸಗಿ ಬಸ್ ಮಾಲೀಕರಿಂದ ಬಾಡಿಗೆಗೆ ಪಡೆದ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ಈ ರಿಯಾಯಿತಿ ಲಭ್ಯವಿರುವುದಿಲ್ಲ. ಆದ್ದರಿಂದ, ಖಾಸಗಿ ಬಸ್ ಮಾಲೀಕರಿಂದ ಬಾಡಿಗೆ ಪಡೆದ ವಾಹನಗಳಿಗೆ ಸಂಬಂಧಿಸಿದಂತೆಯೂ ಸಹ ರಾಜ್ಯ ಸಾರಿಗೆ ಉದ್ಯಮಗಳನ್ನು ಪ್ಲೀಟ್ ಮಾಲೀಕರೆಂದು ಅರ್ಥೈಸಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ.

ಕೆಲವು ಪ್ರಾಸಂಗಿಕ ಬದಲಾವಣೆಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

(2001ರ ವಿ.ಸ. ವಿಧೇಯಕ ಸಂಖ್ಯೆ 14, ಕಡತ ಸಂಖ್ಯೆ ಸಂವ್ಯಶಾಇ 24 ಶಾಸನ 2001 ನೋಡಿ)

XLIII

2002ರ ತಿದ್ದುಪಡಿ ಮಾಡುವ ಅಧಿನಿಯಮ 4.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2002ರ ವಿ.ಸ. ವಿಧೇಯಕ ಸಂಖ್ಯೆ 10)

XLIV

2002ರ ತಿದ್ದುಪಡಿ ಮಾಡುವ ಅಧಿನಿಯಮ 12.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತು ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ, 1957ನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2002ರ ವಿ.ಸ. ವಿಧೇಯಕ ಸಂಖ್ಯೆ 25).

XLV

2003ರ ತಿದ್ದುಪಡಿ ಮಾಡುವ ಅಧಿನಿಯಮ 9.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಜಾರಿಗೆ ತರಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಮತ್ತು 1976ರ ಕರ್ನಾಟಕ ಕರಾರು ವಾಹನಗಳ (ಆರ್ಜನೆ) ಅಧಿನಿಯಮವನ್ನು (1976ರ ಕರ್ನಾಟಕ ಅಧಿನಿಯಮ 21) ನಿರಸನಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

(ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ 11ರ ನಮೂದು 57)

XLVI

2004ರ ತಿದ್ದುಪಡಿ ಮಾಡುವ ಅಧಿನಿಯಮ 2.- 2003-04ರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮ, 1957. ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ ಮತ್ತು 1957ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(2004ರ ವಿ.ಸ. ವಿಧೇಯಕ ಸಂಖ್ಯೆ 7)

(ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ 11ರ 54, 57 ಮತ್ತು 63ನೇ ನಮೂದುಗಳು)

XLVII

2004ರ ತಿದ್ದುಪಡಿ ಮಾಡುವ ಅಧಿನಿಯಮ 6.- ಭಾಗ ೨ರ ಮೇರೆಗೆ ಮೋಟಾರು ವಾಹನಗಳು ಸಂದಾಯ ಮಾಡಬೇಕಾದ ಪೂರ್ಣಾವಧಿ ತೆರಿಗೆಯನ್ನು,-

- (i) 1-4-2003ಕ್ಕೂ ಮುಂಚೆ ಬೇರೆ ರಾಜ್ಯಗಳಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಕರ್ನಾಟಕ ರಾಜ್ಯಕ್ಕೆ ಸ್ಥಾನಾಂತರಗೊಂಡ ವಾಹನಗಳು;
 - (ii) 1-4-2003ಕ್ಕೂ ಮುಂಚೆ ತೆರಿಗೆ ಸಂದಾಯ ಮಾಡದ ವಾಹನಗಳು;
 - (iii) 1-4-2003ರಂದು ಅಥವಾ ಆ ತರುವಾಯ ತೆರಿಗೆ ಸಂದಾಯ ಮಾಡಬೇಕಾದ ವಾಹನಗಳು
- ಸಂದಾಯ ಮಾಡುವುದನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.
- ಈ ವಿಷಯವು ತುರ್ತಿನದ್ದಾಗಿದ್ದರಿಂದ ಮತ್ತು ರಾಜ್ಯ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿಲ್ಲದಿರುವುದರಿಂದ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧ್ಯಾದೇಶ 2003ನ್ನು (2003ರ ಕರ್ನಾಟಕ ಅಧ್ಯಾದೇಶ 7) ಮೇಲಿನ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಜಾರಿಗೊಳಿಸಲಾಗಿದೆ.
- ಈ ವಿಧೇಯಕವನ್ನು ಸದರಿ ಅಧ್ಯಾದೇಶಕ್ಕೆ ಬದಲಾಗಿ ಮಂಡಿಸಲಾಗಿದೆ.
- ಆದ್ದರಿಂದ ವಿಧೇಯಕ.
- (2004ರ ವಿ.ಸ. ವಿಧೇಯಕ ಸಂಖ್ಯೆ 3)
- (ಭಾರತ ಸಂವಿಧಾನದ ಏಳನೆಯ ಅನುಸೂಚಿಯ ಪಟ್ಟಿ IIರ ನಮೂದು 57)

XLVIII

2004ರ ತಿದ್ದುಪಡಿ ಮಾಡುವ ಅಧಿನಿಯಮ 28.- 2004-05ರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

(2004ರ ವಿ.ಸ. ವಿಧೇಯಕ ಸಂಖ್ಯೆ 20)

(ಭಾರತ ಸಂವಿಧಾನದ ಏಳನೆಯ ಅನುಸೂಚಿಯ ಪಟ್ಟಿ IIರ ನಮೂದು 57)

XLIX

2005ರ ತಿದ್ದುಪಡಿ ಮಾಡುವ ಅಧಿನಿಯಮ 12.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2005ರ ವಿ.ಸ. ವಿಧೇಯಕ ಸಂಖ್ಯೆ 11)

L

2006ರ ತಿದ್ದುಪಡಿ ಮಾಡುವ ಅಧಿನಿಯಮ 6.- ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ ಸಂಖ್ಯೆ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2006ರ ವಿ.ಸ. ವಿಧೇಯಕ ಸಂಖ್ಯೆ 11)

LI

2007ರ ತಿದ್ದುಪಡಿ ಮಾಡುವ ಅಧಿನಿಯಮ 8.- 2007-2008ರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ ಸಂಖ್ಯೆ 35) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2007ರ ವಿ.ಸ. ವಿಧೇಯಕ ಸಂಖ್ಯೆ 18)

(ಭಾರತ ಸಂವಿಧಾನದ ಏಳನೆಯ ಅನುಸೂಚಿಯ ಪಟ್ಟಿ IIರ ನಮೂದು 57)

LII

2007ರ ತಿದ್ದುಪಡಿ ಮಾಡುವ ಅಧಿನಿಯಮ 10.- 1991ರ ಮಾರ್ಚ್‌ನಿಂದ ಏಪ್ರಿಲ್ 2000ರ ಅವಧಿಯಲ್ಲಿ, ಕೆಲವು ಸಾರಿಗೆ ಆಪರೇಟರ್‌ಗಳು, ಕರಾರು ವಾಹನಗಳಿಗೆ, ಅನ್ವಯವಾಗುವ ಹೆಚ್ಚಿನ ದರದ ತೆರಿಗೆ ಸಂದಾಯ ಮಾಡಬೇಕಿದ್ದರೂ, ಇತರ ಕೆಲವು ಕಂಪನಿಗಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡು, ತಮ್ಮ ವಾಹನಗಳಿಗೆ ಕಡಿಮೆ ದರದ ತೆರಿಗೆಯನ್ನು ಸಂದಾಯ ಮಾಡಿರುತ್ತಾರೆ. ಈ ಸಂಬಂಧದಲ್ಲಿ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯವು, ರಿಟ್ ಅಪೀಲು ಸಂಖ್ಯೆ 2327-28/00 ಮತ್ತು ಸಂಬಂಧಪಟ್ಟ ಇತರೆ ವಿಷಯಗಳನ್ನು ವಿಲೇ ಮಾಡುವಾಗ 25.5.2005 ರಂದು ಈ ಮುಂದಿನಂತೆ ಅಭಿಪ್ರಾಯಪಟ್ಟಿದೆ:-

"ತೆರಿಗೆ ನಿರ್ಧರಣೆ ಅಧಿನಿಯಮದಲ್ಲಿ ನ್ಯೂನತೆ ಇದ್ದುದರಿಂದಾಗಿ ಕಂಪನಿಯು ಮತ್ತು ಕರಾರುದಾರರು ಇದರ ಲಾಭ ಪಡೆದುಕೊಂಡು ಯಾವ ಕಾನೂನನ್ನು ಉಲ್ಲಂಘಿಸದೆಯೇ ಕಡಿಮೆ ದರದಲ್ಲಿ ತೆರಿಗೆ ಸಂದಾಯ ಮಾಡುವ ದೃಷ್ಟಿಯಿಂದ ಮೇಲೆ ಹೇಳಿದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂದು ಹೇಳಬಹುದಾಗಿದೆ".

ತೆರಿಗೆ ನಿರ್ಧರಣೆ ಅಧಿನಿಯಮದಲ್ಲಿ ಸ್ಪಷ್ಟವಾಗಿ ಕಂಡುಬಂದಿರುವ ನ್ಯೂನತೆಯನ್ನು ನಿವಾರಿಸುವುದಕ್ಕಾಗಿ ಮತ್ತು ಆ ವಾಹನಗಳನ್ನು ತೆರಿಗೆ ನಿರ್ಧರಣೆ ಅಧಿನಿಯಮದ ಅನುಸೂಚಿಯ ಸೂಕ್ತ ನಮೂದುಗಳ ವ್ಯಾಪ್ತಿಗೆ ಬರುವಂತೆ ಮಾಡುವುದಕ್ಕಾಗಿ ಕರ್ನಾಟಕ ಮೋಟಾರು ವಾಹನ ತೆರಿಗೆ ಅಧಿನಿಯಮ, 1957ಕ್ಕೆ ಪ್ರಸ್ತಾವಿಸಿರುವಂತೆ ತಿದ್ದುಪಡಿ ಮಾಡುವುದು ವಿಹಿತವಾಗಿದೆ.

ಆದ್ದರಿಂದ ಈ ವಿಧೇಯಕ.

(2007ರ ವಿ.ಸ. ವಿಧೇಯಕ ಸಂಖ್ಯೆ 23)

(ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ 11ರ ನಮೂದು 57)

LIII

2008ರ ತಿದ್ದುಪಡಿ ಮಾಡುವ ಅಧಿನಿಯಮ 7.- 2008-2009ನೇ ಸಾಲಿನ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ ಸಂ. 35) ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಪ್ರಸ್ತಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ

(2008ರ ವಿ.ಸ. ವಿಧೇಯಕ ಸಂ. 4 ಕಡತ ಸಂ. ಸಂವ್ಯಾಖ್ಯೆ 9 ಶಾಸನ 2008)

(ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ 11ರ ನಮೂದು 57)

LIV

2009ರ ತಿದ್ದುಪಡಿ ಮಾಡುವ ಅಧಿನಿಯಮ 8.- 2009-2010ನೇ ವರ್ಷದ ಬಜೆಟ್ ಭಾಷಣವನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ, 1957ನ್ನು ತಿದ್ದುಪಡಿ ಮಾಡಲು ಪ್ರಸ್ತಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(2009ರ ವಿಧಾನಸಭೆ ವಿಧೇಯಕ ಸಂಖ್ಯೆ 23, ಕಡತ ಸಂಖ್ಯೆ. ಡಿಪಿಎಎಲ್ 15 ಶಾಸನ 2009)

(ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ ನಮೂದು 57)

LV

2010ರ ತಿದ್ದುಪಡಿ ಮಾಡುವ ಅಧಿನಿಯಮ 7.- 2010-2011ರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ ಹಾಗೂ ಆ ನಿಟ್ಟಿನಲ್ಲಿ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಸಹ ಪ್ರಸ್ತಾವಿಸಲಾಗಿದೆ.

ಅಲ್ಲದೆ, 2007ರ 8ನೇ ಅಧಿನಿಯಮದ ಮೂಲಕ ಅಧಿನಿಯಮದ 15ನೇ ಪ್ರಕರಣವನ್ನು ಪ್ರತಿಯೋಜಿಸಲಾಗಿದೆ ಮತ್ತು ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶದ ಅನುಸಾರವಾಗಿ ಅಪೀಲಿನಲ್ಲಿ ಪ್ರಶ್ನಿಸಿರುವ ವಿವಾದಿತ ಮೊಬಲಗನ್ನು ಸಂದಾಯ ಮಾಡತಕ್ಕದ್ದೆಂದು ಪ್ರತಿಯೋಜಿಸಲಾದ ಪ್ರಕರಣವು ಆಜ್ಞಾಪಿಸುತ್ತದೆ, ಅಪೀಲಿನ ಜತೆ ಅಂಥ ಸಂದಾಯದ ರುಜುವಾತು ಇರತಕ್ಕದ್ದೆಂದು ಈ ಪ್ರಕರಣವು ಸ್ಪಷ್ಟವಾಗಿ ಹೇಳುವುದಿಲ್ಲವಾದರೂ, ಸೂಚ್ಯವಾಗಿ ಅದೇ ಅರ್ಥವನ್ನು ತಿಳಿಸುತ್ತದೆ. ಈ ಕಾರಣದಿಂದಾಗಿ, ಅಪೀಲುದಾರರು, ವಿವಾದಿತ ಮೊಬಲಗನ್ನು ಸಂದಾಯ ಮಾಡದೆ ಅಪೀಲುಗಳನ್ನು ಸಲ್ಲಿಸಿರುವುದರಿಂದ ಅಧಿನಿಯಮದ 15ನೇ ಪ್ರತಿಯೋಜಿತ ಪ್ರಕರಣದ ಮೂಲಕ ಸಾಧಿಸಬೇಕಾದ ಉದ್ದೇಶ ಈಡೇರಿಲ್ಲ. ಆದ್ದರಿಂದ ವಿವಾದವು ಅಂತಿಮವಾಗಿ ಇತ್ಯರ್ಥವಾಗುವವರೆಗೆ ಸರ್ಕಾರಕ್ಕೆ ಬರಬೇಕಾದ ರಾಜಸ್ವವು ವಿವಾದದಲ್ಲಿಯೇ ಸಿಲುಕಿರುತ್ತದೆ, ಅಂತಿಮ ಇತ್ಯರ್ಥಕ್ಕೆ ಹಲವಾರು ವರ್ಷಗಳೇ ಬೇಕಾಗಬಹುದು, ಸರ್ಕಾರಿ ರಾಜಸ್ವವನ್ನು ರಕ್ಷಿಸುವ ದೃಷ್ಟಿಯಿಂದ, ಅಧಿನಿಯಮದ 15ನೇ ಪ್ರಕರಣವನ್ನು ತಿದ್ದುಪಡಿ ಮಾಡುವುದು ವಿಹಿತವಾಗಿದೆ, ಇಂಥ ಉಪಬಂಧಗಳು ಇತರ ತೆರಿಗೆ ನಿರ್ಧರಣಾ ಕಾನೂನುಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿವೆ.

ಆದ್ದರಿಂದ ಈ ವಿಧೇಯಕ.

[2010ರ ವಿ.ಸ ವಿಧೇಯಕ ಸಂ. 12, ಕಡತ ಸಂಖ್ಯೆ ಡಿಪಿಎಎಲ್ 14 ಶಾಸನ 2010]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LVI

2010ರ ತಿದ್ದುಪಡಿ ಮಾಡುವ ಅಧಿನಿಯಮ 38.- ಏರ್ ಕಂಪ್ರೆಷರ್‌ಗಳು ಮತ್ತು ಜನರೇಟರುಗಳನ್ನು ಅಳವಡಿಸಲಾಗಿರುವ ನಿರ್ಮಾಣ ಸಾಧನ ಸಾಮಗ್ರಿ ವಾಹನಗಳ ಸಂದರ್ಭದಲ್ಲಿ ಪೂರ್ಣಾವಧಿ ತೆರಿಗೆಯನ್ನು ಈಗಿರುವ ವಾಹನದ ಬೆಲೆಯ ಶೇಕಡಾ ಹತ್ತರಿಂದ ವಾಹನದ ಬೆಲೆಯ ಶೇಕಡಾ ಆರಕ್ಕೆ ಇಳಿಸುವುದು ಮತ್ತು ಈ ವಾಹನಗಳ ಪೂರ್ಣಾವಧಿ ತೆರಿಗೆಯನ್ನು ಎರಡು ಸಮಾನ ಕಂತುಗಳಲ್ಲಿ ಸಂದಾಯ ಮಾಡಲು ಅವಕಾಶ ಕಲ್ಪಿಸುವುದು ಮತ್ತು ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2010ರ ವಿ.ಸ ವಿಧೇಯಕ ಸಂ. 24, ಕಡತ ಸಂಖ್ಯೆ ಡಿಪಿಎಎಲ್ 31 ಶಾಸನ 2010]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LVII

2011ರ ತಿದ್ದುಪಡಿ ಮಾಡುವ ಅಧಿನಿಯಮ 17.- 2011-12ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2011ರ ವಿ.ಸ. ವಿಧೇಯಕ ಸಂ. 15, ಕಡತ ಸಂಖ್ಯೆ ಸಂವ್ಯಶಾಇ 16 ಶಾಸನ 2011]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LVIII

2011ರ ತಿದ್ದುಪಡಿ ಮಾಡುವ ಅಧಿನಿಯಮ 37.- ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಯಾದುದರಿಂದಾಗಿ ತಮ್ಮ ಜೊತೆಗೆ ತಮ್ಮ ವಾಹನಗಳನ್ನು ತಂದಿರುವ ಕೇಂದ್ರ ಸರ್ಕಾರದ ನೌಕರರು, ರಕ್ಷಣಾ ಸಿಬ್ಬಂದಿ, ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಕೇಂದ್ರ ಸರ್ಕಾರದ ಉದ್ಯಮಗಳ ನೌಕರರು ಈಗಾಗಲೇ ಆ ವಾಹನಗಳ ಮೇಲೆ ಪೂರ್ಣಾವಧಿ ತೆರಿಗೆಯನ್ನು ಅಥವಾ ತ್ರೈಮಾಸಿಕ ಅಥವಾ ಸಂದರ್ಭಾನುಸಾರ ವಾರ್ಷಿಕ ತೆರಿಗೆಯನ್ನು, ಇತರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂದಾಯ ಮಾಡಿದ್ದರೆ, ಅವರಿಗೆ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ವಿಸ್ತರಿಸಲು ಅವಕಾಶ ಕಲ್ಪಿಸುವುದಕ್ಕಾಗಿ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ಕ್ಕೆ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2011ರ ವಿ.ಸ. ವಿಧೇಯಕ ಸಂ. 39, ಕಡತ ಸಂಖ್ಯೆ ಸಂವ್ಯಶಾಇ 46 ಶಾಸನ 2011]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-IIರ ನಮೂದು 57]

LIX

2012ರ ತಿದ್ದುಪಡಿ ಮಾಡುವ ಅಧಿನಿಯಮ 14.- 2012-2013ನೇ ಸಾಲಿನ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2012ರ ವಿ.ಸ. ವಿಧೇಯಕ ಸಂ. 12, ಕಡತ ಸಂಖ್ಯೆ ಸಂವ್ಯಶಾಇ 22 ಶಾಸನ 2012]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LX

2012ರ ತಿದ್ದುಪಡಿ ಮಾಡುವ ಅಧಿನಿಯಮ 29.- ಮೋಟಾರು ಕ್ಯಾಬ್‌ಗಳಿಗೆ ಸಂಬಂಧಿಸಿದಂತೆ ವಾಹನದ ಬೆಲೆಯು ಹತ್ತು ಲಕ್ಷ ರೂಪಾಯಿಗಳಿಗೆ ಮೀರಿರುವ ಕಡೆಗಳಲ್ಲಿ ಪೂರ್ಣಾವಧಿ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಹದಿನೈದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಮೋಟಾರು ಕ್ಯಾಬ್‌ಗಳ ಮಾಲೀಕರಿಗೆ ಪರಿಹಾರ ನೀಡಲು ವಾಹನದ ಬೆಲೆಯನ್ನು ಹತ್ತು ಲಕ್ಷ ರೂಪಾಯಿಗಳಿಂದ ಹದಿನೈದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2012ರ ವಿಧಾನಸಭೆಯ ವಿಧೇಯಕ ಸಂ. 29, ಕಡತ ಸಂಖ್ಯೆ ಸಂವ್ಯಶಾಇ 56 ಶಾಸನ 2012]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LXI

2013ರ ತಿದ್ದುಪಡಿ ಮಾಡುವ ಅಧಿನಿಯಮ 30.- 2013-2014ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2013ರ ವಿಧಾನಸಭೆಯ ವಿಧೇಯಕ ಸಂ. 13, ಕಡತ ಸಂಖ್ಯೆ ಸಂವ್ಯಶಾಇ 20 ಶಾಸನ 2013]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LXII

2014ರ ತಿದ್ದುಪಡಿ ಅಧಿನಿಯಮ 18.- 2014-2015ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2014ರ ವಿಧಾನಸಭೆಯ ವಿಧೇಯಕ ಸಂ. 35, ಕಡತ ಸಂಖ್ಯೆ ಸಂವ್ಯಶಾಇ 13 ಶಾಸನ 2014]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LXIII

2016ರ ತಿದ್ದುಪಡಿ ಮಾಡುವ ಅಧಿನಿಯಮ 08.- 2016-2017ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2016ರ ವಿಧಾನಸಭೆಯ ವಿಧೇಯಕ ಸಂ. 13, ಕಡತ ಸಂಖ್ಯೆ ಸಂವ್ಯಶಾಇ 17 ಶಾಸನ 2016]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LXIV

2017ರ ತಿದ್ದುಪಡಿ ಮಾಡುವ ಅಧಿನಿಯಮ 16.- 2017-2018ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2017ರ ವಿಧಾನಸಭೆಯ ವಿಧೇಯಕ ಸಂ. 12, ಕಡತ ಸಂಖ್ಯೆ ಸಂವ್ಯಶಾಇ 20 ಶಾಸನ 2017]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

LXV

2018ರ ತಿದ್ದುಪಡಿ ಮಾಡುವ ಅಧಿನಿಯಮ 25.- 2018-2019ರ ಬಜೆಟ್ ಭಾಷಣದಲ್ಲಿ ಮಾಡಲಾದ ಪ್ರಸ್ತಾವಗಳನ್ನು ಜಾರಿಗೆ ತರಲು, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ ಸಂ. 35)ಕ್ಕೆ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2018ರ ವಿಧಾನಸಭೆಯ ವಿಧೇಯಕ ಸಂ. 04, ಕಡತ ಸಂಖ್ಯೆ ಸಂವ್ಯಶಾಇ 16 ಶಾಸನ 2018]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-II ರ ನಮೂದು 57]

1957ರ '[ಕರ್ನಾಟಕ]' ಅಧಿನಿಯಮ ಸಂಖ್ಯೆ 35

(1957ನೇ ಡಿಸೆಂಬರ್ ಐದನೆಯ ದಿವಸದಂದು '[ಕರ್ನಾಟಕ ರಾಜ್ಯಪತ್ರ]'ದಲ್ಲಿ ಮೊದಲ ಪ್ರಕಟವಾಗಿದೆ)

'[ಕರ್ನಾಟಕ]' ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957

(1957ನೇ ನವೆಂಬರ್ ಮೂವತ್ತನೆಯ ದಿವಸದಂದು ರಾಷ್ಟ್ರಪತಿಯ ಅನುಮೋದನೆಯನ್ನು ಪಡೆಯಿತು)

(1958ರ 29, 1962ರ 34, 1965ರ 23, 1966ರ 33, 1971ರ 16, 1972ರ 6, 1974 ರ 16, 1975 ರ 14, 1976 ರ 38, 1978 ರ 19, 1979 ರ 7, 1979 ರ 21, 1979 ರ 24, 1980 ರ 9, 1980 ರ 10, 1981 ರ 39, 1982 ರ 19, 1983 ರ 8, 1984 ರ 12, 1984 ರ 28, 1985 ರ 30, 1986 ರ 8, 1987 ರ 8, 1987 ರ 32, 1989 ರ 1, 1989 ರ 2, 1989 ರ 14, 1990 ರ 12, 1991ರ 10, 1992ರ 7, 1993ರ 12, 1994ರ 20, 1995ರ 7, 1997 ರ 8, 1997 ರ 13, 1998ರ 4, 1999ರ 5, 2000ರ 6, 2000ರ 32, 2001ರ 7, 2001 ರ 23, 2002 ರ 4, 2002ರ 12, 2003ರ 9, 2004ರ 2, 2004ರ 6, 2004ರ 28, 2005 ರ 12, 2006ರ 6, 2007ರ 8, 2007ರ 10, 2008ರ 7, 2009ರ 8, 2010ರ 7, 2010ರ 38, 2011ರ 17, 2011ರ 37, 2012ರ 14, 2012ರ 29, 2013ರ 30, 2014ರ 18, 2016ರ 08, 2017ರ 16 ಮತ್ತು 2018ರ 25 ಈ ಕರ್ನಾಟಕ ಅಧಿನಿಯಮಗಳ ಮೂಲಕ ತಿದ್ದುಪಡಿಯಾದಂತೆ)

'[ಕರ್ನಾಟಕ ರಾಜ್ಯ]'ದಲ್ಲಿ ಮೋಟಾರು ವಾಹನಗಳ ಮೇಲೆ ತೆರಿಗೆಯನ್ನು ವಿಧಿಸುವುದಕ್ಕೆ ಸಂಬಂಧಪಟ್ಟ ಕಾನೂನನ್ನು ಕ್ರೋಢೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ.

'[ಕರ್ನಾಟಕ ರಾಜ್ಯ]'ದಲ್ಲಿ ಮೋಟಾರು ವಾಹನಗಳ ಮೇಲೆ ತೆರಿಗೆಯನ್ನು ವಿಧಿಸುವುದಕ್ಕೆ ಸಂಬಂಧಪಟ್ಟ ಕಾನೂನನ್ನು ಕ್ರೋಢೀಕರಿಸುವುದು ಮತ್ತು ತಿದ್ದುಪಡಿ ಮಾಡುವುದು ವಿಹಿತವಾಗಿರುವುದರಿಂದ;

ಭಾರತ ಗಣರಾಜ್ಯದ ಎಂಟನೇ ವರ್ಷದಲ್ಲಿ '[ಕರ್ನಾಟಕ]' ರಾಜ್ಯ ವಿಧಾನಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಅಧ್ಯಾಯ-I

ಪ್ರಾರಂಭಿಕ

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು '[ಕರ್ನಾಟಕ]' ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 ಎಂದು ಕರೆಯತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) ಇದು ಇಡೀ '[ಕರ್ನಾಟಕ ರಾಜ್ಯ]'ಕ್ಕೆ ವ್ಯಾಪ್ತವಾಗುತ್ತದೆ.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(3) ಇದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ '[ದಿನಾಂಕ]' ದಂದು ಜಾರಿಗೆ ಬರತಕ್ಕದ್ದು.

1. ಈ ಅಧಿನಿಯಮವು ಅಧಿಸೂಚನೆಯ ಮೂಲಕ 1-I-1958ರಂದು ಜಾರಿಗೆ ಬಂದಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.

2. ಪರಿಭಾಷೆಗಳು.- (1) ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

'[(ಎ) 'ಕ್ಲಾಸಿಕ್ ಕಾರು' ಎಂದರೆ 1940ರ ಮತ್ತು 1949ರ ಮಧ್ಯಾವಧಿಯಲ್ಲಿ ತಯಾರಿಸಲಾದ ಮತ್ತು ಮೋಟಾರು ವಾಹನಗಳ ಅಧಿನಿಯಮ, 1988ರ (1988ರ ಕೇಂದ್ರ ಅಧಿನಿಯಮ 59) 39ನೇ ಪ್ರಕರಣದ ಮೇರೆಗೆ '[xxx]'² ನೋಂದಾಯಿತವಾದ ಮೋಟಾರು ಕಾರು;]

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1983ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

'[(ಎಎ)] 'ಪ್ಲೀಟ್ ಮಾಲೀಕ' ಎಂದರೆ '[ಐದು ನೂರು ಅಥವಾ ಹೆಚ್ಚಿನ ಸಾರ್ವಜನಿಕ ಸೇವಾ ವಾಹನಗಳ]' ಪ್ಲೀಟ್‌ನ ನೋಂದಾಯಿತ ವಾಹನಗಳ ಮಾಲೀಕನಾಗಿರುವ ವ್ಯಕ್ತಿ;

³[ವಿವರಣೆ:- ಈ ಖಂಡದ ಉದ್ದೇಶಕ್ಕಾಗಿ, ರಾಜ್ಯ ಸಾರಿಗೆ ಉದ್ಯಮವನ್ನು, 1988ರ ಮೋಟಾರು ವಾಹನಗಳ ಅಧಿನಿಯಮದ (1988ರ ಕೇಂದ್ರ ಅಧಿನಿಯಮ 59) 103ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಅಂಥ ಉದ್ಯಮಕ್ಕೆ ನೀಡಲಾದ ಯಾವುದೇ ಪರ್ಮಿಟ್‌ನ ಮೇರೆಗೆ ಮಜಲು ವಾಹನವೆಂದು ಯಾವುದೇ ಮಾರ್ಗದಲ್ಲಿ ಓಡಿಸುವುದಕ್ಕೆ ಉದ್ಯಮವು ಅಂಥ ವಾಹನಗಳನ್ನು ಬಳಸುವುದಕ್ಕೆ, ಅಂಥ ಮಾಲೀಕನ ಮತ್ತು ಉದ್ಯಮದ ನಡುವೆ ಆಗಿರುವ ಯಾವುದೇ ಒಪ್ಪಂದದ ಅಡಿಯಲ್ಲಿ ನೋಂದಾಯಿತ ಮಾಲೀಕನು, ಅಂಥ ಉದ್ಯಮದ ವಶದಲ್ಲಿ ಮತ್ತು ನಿಯಂತ್ರಣದಲ್ಲಿ ಇರಿಸಿದ ವಾಹನಗಳಿಗೆ ಸಂಬಂಧಪಟ್ಟಂತೆ ಪ್ಲೀಟ್ ಮಾಲೀಕನೆಂದು ಭಾವಿಸತಕ್ಕದ್ದು].

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಮರು ಅರ್ಥ ಕೊಡಲಾಗಿದೆ.

2. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

3. 2001ರ ಅಧಿನಿಯಮ 23ರ ಮೂಲಕ 25.8.2001ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[(ಬಿ) 'ತೆರಿಗೆ ನಿರ್ಧರಣೆ ಪ್ರಾಧಿಕಾರ' ಎಂದರೆ,-

(i) ಪ್ಲೀಟ್ ಮಾಲೀಕನ ಸಂದರ್ಭದಲ್ಲಿ, ಸಾರಿಗೆ ಕಮೀಷನರ್ ಅಥವಾ ಈ ಬಗ್ಗೆ ರಾಜ್ಯ ಸರ್ಕಾರವು ನೇಮಕ ಮಾಡಿದ ಯಾರೇ ಇತರ ಅಧಿಕಾರಿ; ಮತ್ತು

(ii) ಇತರ ಸಂದರ್ಭದಲ್ಲಿ ಈ ಅಧಿನಿಯಮದ ಮೇರೆಗೆ ತೆರಿಗೆ ನಿರ್ಧರಣೆ ಪ್ರಾಧಿಕಾರಿಯ ಅಧಿಕಾರಗಳನ್ನು ಚಲಾಯಿಸಲು ಮತ್ತು ಪ್ರಕಾರ್ಯಗಳನ್ನು ನೆರವೇರಿಸುವುದಕ್ಕೆ ರಾಜ್ಯ ಸರ್ಕಾರವು ನೇಮಕ ಮಾಡಬಹುದಾದಂಥ ಅಧಿಕಾರಿ;¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಪ್ರತಿಯೋಜಿಸಲಾಗಿದೆ. ಅಧಿಸೂಚನೆಯ ಮೂಲ ಪಾಠವು ಅಧಿನಿಯಮದ ಕೊನೆಯಲ್ಲಿದೆ.

(ಸಿ) 'ಸ್ಥಳೀಯ ಪ್ರಾಧಿಕಾರ' ಎಂಬುದು ದಂಡು ಪ್ರದೇಶಗಳ ಅಧಿನಿಯಮ, 1924ರ (1924ರ ಕೇಂದ್ರ ಅಧಿನಿಯಮ, 11) ಅರ್ಥವ್ಯಾಪ್ತಿಯೊಳಗೆ ದಂಡು ಪ್ರದೇಶದ ಪ್ರಾಧಿಕಾರವನ್ನು ಒಳಗೊಳ್ಳುತ್ತದೆ.

(ಡಿ) 'ಅಧಿಸೂಚನೆ' ಎಂದರೆ, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆ.

(ಇ) 'ನಿಯಮಿಸಿದ' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ ನಿಯಮಿಸಲಾದುದು.

¹[(ಇಇ) 'ಖಾಸಗಿ ಸೇವಾ ವಾಹನ' ಎಂದರೆ, (ಚಾಲಕನನ್ನು ಹೊರತುಪಡಿಸಿ) ಒಂಭತ್ತಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಸಾಗಿಸಲು ನಿರ್ಮಿತವಾದ ಅಥವಾ ಅಳವಡಿಸಲಾದ ಮತ್ತು ಅಂಥ ವಾಹನದ ಮಾಲೀಕನು ಅಥವಾ ಮಾಲೀಕನ ಪರವಾಗಿ ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಅಲ್ಲದೆ, ಆ ಮಾಲೀಕನ ವ್ಯಾಪಾರಕ್ಕಾಗಿ ಅಥವಾ ವ್ಯವಹಾರಕ್ಕಾಗಿ ಅಥವಾ ಅದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಗಳನ್ನು ಒಯ್ಯುವ ಉದ್ದೇಶಕ್ಕಾಗಿ ಬಳಸಲಾಗುವ ಆಮ್ಮಿ ಬಸ್'¹.

1. 1984ರ ಅಧಿನಿಯಮ 28ರ ಮೂಲಕ 5-5-1984ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಎಫ್) 'ನೋಂದಾಯಿತ ಮಾಲೀಕ' ಎಂದರೆ 1939ರ ಮೋಟಾರು ವಾಹನಗಳ ಅಧಿನಿಯಮದ (1939ರ ಕೇಂದ್ರ ಅಧಿನಿಯಮ IV) ಮೇರೆಗೆ ಯಾರ ಹೆಸರಿನಲ್ಲಿ ಮೋಟಾರು ವಾಹನವನ್ನು ನೋಂದಾಯಿಸಲಾಗಿದೆಯೋ ಆ ವ್ಯಕ್ತಿ;

(ಜೆ) 'ಅನುಸೂಚಿ' ಎಂದರೆ ಈ ಅಧಿನಿಯಮಕ್ಕೆ ಅನುಬಂಧಿಸಿದ ಅನುಸೂಚಿ.

¹[(ಹೆಚ್) 'ತೆರಿಗೆ ನಿರ್ಧರಣೆ ಕಾರ್ಡ್' ಎಂದರೆ 5ನೇ ಪ್ರಕರಣದ ಮೇರೆಗೆ ನೀಡಿದ ತೆರಿಗೆ ನಿರ್ಧರಣೆ ಕಾರ್ಡ್ ಮತ್ತು ಇದು 6ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗೆ ಮೂಲ ತೆರಿಗೆ ನಿರ್ಧರಣೆ ಕಾರ್ಡಿಗೆ ಬದಲಾಗಿ ನೀಡಿದ ಹೊಸ ತೆರಿಗೆ ನಿರ್ಧರಣೆ ಕಾರ್ಡನ್ನು ಒಳಗೊಳ್ಳುತ್ತದೆ;¹.

1. 976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಪ್ರತಿಯೋಜಿಸಲಾಗಿದೆ. ಅಧಿಸೂಚನೆಯ ಮೂಲಕ ಪಾಠವು ಅಧಿನಿಯಮದ ಕೊನೆಯಲ್ಲಿದೆ.

¹[(ಹೆಚ್‌ಹೆಚ್) 'ವಿಂಟೇಜ್ ಕಾರು' ಎಂದರೆ 1939ನೇ ವರ್ಷದ ಅವಧಿಯಲ್ಲಿ ಮತ್ತು ಅದಕ್ಕೂ ಮುಂಚೆ ತಯಾರಿಸಲಾದ ಮತ್ತು ಮೋಟಾರು ವಾಹನಗಳ ಅಧಿನಿಯಮ, 1988ರ (1988ರ ಕೇಂದ್ರ ಅಧಿನಿಯಮ 59) 39ನೇ ಪ್ರಕರಣದ ಮೇರೆಗೆ ²[xxx]² ಯುಕ್ತವಾಗಿ ನೋಂದಾಯಿತವಾದ ಮೋಟಾರು ಕಾರು]¹.

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[(ಐ) 'ವರ್ಷ' ಎಂದರೆ,-

(i) ವಾಹನ ಸಮೂಹದ ಒಡೆಯನಿಗೆ ಸಂಬಂಧಪಟ್ಟಂತೆ ಹಣಕಾಸಿನ ವರ್ಷ; ಮತ್ತು

(ii) ಇತರ ಸಂದರ್ಭಗಳಲ್ಲಿ 1939ರ ಮೋಟಾರು ವಾಹನಗಳ ಅಧಿನಿಯಮದ (1939ರ ಕೇಂದ್ರ ಅಧಿನಿಯಮ IV) ಅಡಿಯಲ್ಲಿ ಸಂಬಂಧಪಟ್ಟ ಮೋಟಾರು ವಾಹನವನ್ನು ನೋಂದಾಯಿಸಿದಂಥ ಅಥವಾ ಅದಕ್ಕೆ ಹೊಸ ನೋಂದಣಿ ಗುರುತನ್ನು ಕೊಟ್ಟ ತಿಂಗಳಿನ ಮೊದಲನೇ ದಿವಸದಿಂದ ಪ್ರಾರಂಭಿಸಲಾಗುವ ಹನ್ನೆರಡು ಕ್ಯಾಲೆಂಡರ್ ತಿಂಗಳುಗಳ ಅವಧಿ. 'ಅರ್ಧ ವರ್ಷ' ಎಂದರೆ ಅಂಥ ವರ್ಷದ ಅಥವಾ ಸದರಿ ಹನ್ನೆರಡು ಕ್ಯಾಲೆಂಡರ್ ತಿಂಗಳುಗಳ ಮೊದಲ ಆರು ತಿಂಗಳುಗಳು ಅಥವಾ ತರುವಾಯದ ಆರು ತಿಂಗಳುಗಳು ಮತ್ತು ತ್ರೈಮಾಸಿಕ ಎಂದರೆ ಅರ್ಧ ವರ್ಷದ ಮೊದಲ ಮೂರು ತಿಂಗಳುಗಳು ಅಥವಾ ತರುವಾಯದ ಮೂರು ತಿಂಗಳುಗಳು]¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಜೆ) ಈ ಅಧಿನಿಯಮದಲ್ಲಿ ಬಳಸಿದ ಆದರೆ ಪರಿಭಾಷಿಸದೇ ಇರುವ ಪದಗಳಿಗೆ ಮತ್ತು ಪದಾವಳಿಗಳಿಗೆ, 1939ರ ಮೋಟಾರು ವಾಹನಗಳ ಅಧಿನಿಯಮದಲ್ಲಿ (1939ರ ಕೇಂದ್ರ ಅಧಿನಿಯಮ IV) ಅವುಗಳಿಗೆ ಕೊಟ್ಟ ಅರ್ಥವೇ ಇರತಕ್ಕದ್ದು.

(2) '[ಕರ್ನಾಟಕ]¹ ಸಾಮಾನ್ಯ ಖಂಡಗಳ ಅಧಿನಿಯಮ, 1899 '[¹(ಕರ್ನಾಟಕ)¹ ಅಧಿನಿಯಮ, 1899ರ III), ಇದು, ಈ ಅಧಿನಿಯಮದ ಅರ್ಥ ವಿವರಣೆಗೆ '[ಕರ್ನಾಟಕ ಅಧಿನಿಯಮ]¹ದ ಅರ್ಥ ವಿವರಣೆಗಳಿಗೆ ಅನ್ವಯವಾಗುತ್ತದ್ದು. ಹಾಗೆಯೇ ಅನ್ವಯವಾಗತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಅಧ್ಯಾಯ-II ತೆರಿಗೆ ನಿರ್ಧರಣೆ

3. ತೆರಿಗೆ ವಿಧಿಸುವಿಕೆ.- (1) ರಸ್ತೆಗಳ ಮೇಲೆ ಬಳಸಲು ಸೂಕ್ತವಾದ ಎಲ್ಲಾ ಮೋಟಾರು ವಾಹನಗಳ ಮೇಲೆ ಅನುಸೂಚಿಯ ಭಾಗ 'ಎ'ದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ, ತೆರಿಗೆಯನ್ನು ವಿಧಿಸತಕ್ಕದ್ದು ¹[XXX]¹

¹[ಪರಂತುಕ XXX]¹

²[ಪರಂತು, ಮೋಟಾರು ಸೈಕಲ್‌ನ ಸಂದರ್ಭದಲ್ಲಿ (ಯಂತ್ರ ಚಾಲಿತ ಮೋಟಾರು ಸ್ಕೂಟರು ಮತ್ತು ಸೈಕಲ್ ಸೇರಿದಂತೆ) ³[ಕೇಂದ್ರ ಸರ್ಕಾರದ ನೌಕರರು ಅಥವಾ ರಕ್ಷಣಾ ಸಿಬ್ಬಂದಿ]³ ⁴[ಅಥವಾ ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಭಾರತ ಸರ್ಕಾರದ ಒಡೆತನದಲ್ಲಿರುವ ಸಾರ್ವಜನಿಕ ವಲಯ ಉದ್ಯಮಗಳ ನೌಕರರು ಒಡೆತನ ಹೊಂದಿರುವ ಮತ್ತು ⁶[ಪೂರ್ಣಾವಧಿ ತೆರಿಗೆ ಅಥವಾ ತ್ರೈಮಾಸಿಕ ಅಥವಾ ಸಂದರ್ಭಾನುಸಾರ ವಾರ್ಷಿಕ ತೆರಿಗೆಯನ್ನು ಇತರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಸಂದಾಯ ಮಾಡಿದ್ದು, ವರ್ಗಾವಣೆ ಮೇಲೆ ಕರ್ನಾಟಕ ರಾಜ್ಯಕ್ಕೆ ಅವುಗಳನ್ನು ಅವರ ಜೊತೆಗೆ ತಂದಿರುವಂಥವುಗಳನ್ನು]⁶ ಹೊರತುಪಡಿಸಿ]⁴ ತೆರಿಗೆಯನ್ನು ಅನುಸೂಚಿಯ ಭಾಗ '[ಎ1]⁵ ರಲ್ಲಿ ನಿರ್ದಿಷ್ಟಪಡಿಸಲಾದ ದರಗಳಲ್ಲಿ ವಿಧಿಸತಕ್ಕದ್ದು:²

1. 1976ರ ಅಧಿನಿಯಮ 38ರ ಮೂಲಕ 1.7.1976ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಬಿಟ್ಟುಬಿಡಲಾಗಿದೆ, ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.
2. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
3. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
4. 2006ರ ಅಧಿನಿಯಮ 6ರ ಮೂಲಕ 1.4.2006ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
5. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
6. 2011ರ ಅಧಿನಿಯಮ 37ರ ಮೂಲಕ 29.12.2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[ಮತ್ತೂ ಪರಂತು,-

(ಎ) ಕೃಷಿಕರು ಒಡೆತನ ಹೊಂದಿರುವ ಮತ್ತು ಕೃಷಿಯು ಅವರ ಆದಾಯದ ಮೂಲವಾಗಿರುವ;

(ಬಿ) ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ರೈತ ಸೇವಾ ಸಹಕಾರ ಸಂಘ ನಿಯಮಿತ, ರೇಷ್ಮೆ ಹಾಗೂ ರೈತರ ಸಹಕಾರ ಸಂಘಗಳು, ದೊಡ್ಡ ಪ್ರಮಾಣದ ಸಹಕಾರ ಸಂಘಗಳು, ಸಹಕಾರ ಕೃಷಿ ಬ್ಯಾಂಕುಗಳು, ಸಣ್ಣ ಪ್ರಮಾಣದ ಸಹಕಾರ ಸಂಘಗಳು, ಕೃಷಿ ಸಾಲ ನೀಡಿಕೆ ಸಂಘಗಳು, ವಿವಿಧೋದ್ದೇಶ ಸಾಲ ನೀಡಿಕೆ ಸಹಕಾರ ಸಂಘಗಳು, ದೊಡ್ಡ ಪ್ರಮಾಣದ ಪ್ರಾಥಮಿಕ ಸಾಲ ನೀಡಿಕೆ ಸಹಕಾರ ಸಂಘ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು ಮತ್ತು ಸೇವಾ ಸಹಕಾರ ಸಂಘಗಳು ಸೇರಿದಂತೆ ಕೃಷಿ ಸಹಕಾರ ಸಂಘಗಳು ಒಡೆತನ ಹೊಂದಿರುವ; ಮತ್ತು

(ಸಿ) ಮೇಲಿನ (ಎ) ಮತ್ತು (ಬಿ) ಖಂಡಗಳ ಅಡಿಯಲ್ಲಿ ಬರದಿರುವ ಆದರೆ, ನಿಗದಿಪಡಿಸಬಹುದಾದಂಥ ಕೃಷಿ ಕಾರ್ಯವನ್ನು ನಡೆಸುವುದಕ್ಕಾಗಿ ಪ್ರತ್ಯೇಕವಾಗಿ ಬಳಸುವ,

- ಟ್ರಾಕ್ಟರುಗಳು, ಟ್ರೈಲರುಗಳು ಮತ್ತು ಪವರ್ ಟಿಲ್ಲರ್ ಟ್ರೇಲರುಗಳ ಸಂದರ್ಭದಲ್ಲಿ, ಅನುಸೂಚಿ ²[ಎ2]² ಭಾಗದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು¹.

1. 1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಮತ್ತೂ ಪರಂತು, ವಿಂಟೇಜ್ ಕಾರು ಮತ್ತು ಕ್ಲಾಸಿಕ್ ಕಾರಿನ ಸಂದರ್ಭದಲ್ಲಿ, ಅನುಸೂಚಿಯ ²[ಎ3]² ಭಾಗದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು¹.

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಮತ್ತೂ ಪರಂತು,-

²[(ಎ) ಹೇರು ಭಾರವು ³[1500 ಕಿ.ಗ್ರಾಂ.ಗಳನ್ನು]³ ಮೀರದಿರುವ ಸರಕುಗಳನ್ನು ಸಾಗಿಸುವುದಕ್ಕಾಗಿ ಬಳಸುವ ಆಟೋ ರಿಕ್ಷಾಗಳು ಒಳಗೊಂಡಂತೆ ತ್ರಿಚಕ್ರ ವಾಹನಗಳ ಸಂದರ್ಭದಲ್ಲಿ ಮತ್ತು ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಬಳಸುವ ಅಥವಾ ಬಳಸದಿರುವ, ಮೂರು ಪ್ರಯಾಣಿಕರನ್ನು (ಚಾಲಕನನ್ನು ಹೊರತುಪಡಿಸಿ) ಒಯ್ಯುವುದಕ್ಕೆ ಅನುಮತಿಸಿದ ವಾಹನಗಳ ಸಂದರ್ಭದಲ್ಲಿ, ಅನುಸೂಚಿಯ 'ಎ4' ಭಾಗದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು.

⁴[(ಎಎ) ಭಾರ ಹೇರಿದಾಗ 1,500 ಕಿ.ಗ್ರಾಂ. ಮೀರಿದ ಆದರೆ ⁵[5,500]⁵ ಕಿ.ಗ್ರಾಂ. ಮೀರದ ಒಟ್ಟು ವಾಹನ ತೂಕವನ್ನು ಹೊಂದಿರುವ ಸರಕು ವಾಹನಗಳ ಸಂದರ್ಭದಲ್ಲಿ, ಅವುಗಳನ್ನು ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಬಳಸಲಿ ಅಥವಾ ಬಳಸದಿರಲಿ, ಅನುಸೂಚಿಯ ಭಾಗ-ಎ6ರಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು¹].⁴

⁶[(ಬಿ) ಜೀಪುಗಳು ಒಳಗೊಂಡಂತೆ ಮೋಟಾರು ಕಾರುಗಳ ಸಂದರ್ಭದಲ್ಲಿ ⁷[(ಕಂಪನಿಗಳು, ಕೇಂದ್ರ ಸರ್ಕಾರದ ನೌಕರರು ಅಥವಾ ರಕ್ಷಣಾ ಸಿಬ್ಬಂದಿ]⁷ ⁸[ಅಥವಾ ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಭಾರತ ಸರ್ಕಾರದ ಒಡೆತನದಲ್ಲಿರುವ ಸಾರ್ವಜನಿಕ ವಲಯ ಉದ್ಯಮಗಳ ನೌಕರರು ಒಡೆತನದಲ್ಲಿರುವ]⁸ ⁹[ಪೂರ್ಣಕಾಲಿಕ ತೆರಿಗೆಯನ್ನು ಅಥವಾ ತ್ರೈಮಾಸಿಕ ಅಥವಾ ಸಂದರ್ಭಾನುಸಾರ ವಾರ್ಷಿಕ ತೆರಿಗೆಯನ್ನು ಇತರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಸಂದಾಯ ಮಾಡಿದ್ದು ವರ್ಗಾವಣೆ ಮೇಲೆ ಕರ್ನಾಟಕ ರಾಜ್ಯಕ್ಕೆ ಅವರ ಜೊತೆ ತಂದಿರುವಂಥವುಗಳನ್ನು ಹೊರತುಪಡಿಸಿ)]⁹ ಮತ್ತು ¹⁰[ಐದು

ಚದರ ಮೀಟರು]¹⁰ಗಳನ್ನು ಮೀರದ ವಿಸ್ತೀರ್ಣವನ್ನು ಹೊಂದಿರುವ ಆಮ್ಲಿ ಬಸ್ಸುಗಳು ಹಾಗೂ ಖಾಸಗಿ ಸೇವಾ ವಾಹನಗಳ ಸಂದರ್ಭದಲ್ಲಿ, ಅನುಸೂಚಿ ಎ5 ಭಾಗದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು¹¹].¹

¹¹[XXX].

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
5. 2010ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
6. 1997ರ ಅಧಿನಿಯಮ 13ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
7. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
8. 2006ರ ಅಧಿನಿಯಮ 6ರ ಮೂಲಕ 1.4.2006ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
9. 2011ರ ಅಧಿನಿಯಮ 37ರ ಮೂಲಕ 29.12.2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
10. 2000ರ ಅಧಿನಿಯಮ 6ರ ಮೂಲಕ 1.4.2000ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
11. 2007ರ ಅಧಿನಿಯಮ 10ರ ಮೂಲಕ 1.3.1991ರಿಂದ ಜಾರಿಗೆ ಬರುವಂತೆ ಪರಂತುಕವನ್ನು ಸೇರಿಸಲಾಗಿದೆಯೆಂದು ಭಾವಿಸಲಾಗಿದೆ ಮತ್ತು 1.4.2000ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆಯೆಂದು ಭಾವಿಸಲಾಗಿದೆ.

¹[ವಿವರಣೆ:-1]¹ ಯಾವ ಮೋಟಾರು ವಾಹನದ ನೋಂದಣಿ ಪ್ರಮಾಣ ಪತ್ರವು ಚಾಲ್ತಿಯಲ್ಲಿರುವುದೋ ಆ ಮೋಟಾರು ವಾಹನವನ್ನು ಈ ಅಧಿನಿಯಮದ ಉದ್ದೇಶಗಳಿಗಾಗಿ ರಸ್ತೆಗಳ ಮೇಲಿನ ಬಳಕೆಗಾಗಿ ಸೂಕ್ತವಾದ ವಾಹನವೆಂದು ಭಾವಿಸತಕ್ಕದ್ದು.

¹[ವಿವರಣೆ- 2:- ಕರ್ನಾಟಕ ರಾಜ್ಯದ ಹೊರಗೆ ನೋಂದಾಯಿತವಾದ ಹಾಗೂ ಮೂವತ್ತು ದಿನಗಳಿಗೂ ಮೀರಿದ ಅವಧಿವರೆಗೆ ರಾಜ್ಯದಲ್ಲಿರುವಂಥ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ, ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59)ರ ಉಪಬಂಧಗಳಲ್ಲಿ ಹಾಗೂ ಯಾವುದೇ ನ್ಯಾಯಾಲಯದ ಯಾವುದೇ ತೀರ್ಪಿನಲ್ಲಿ ಅಥವಾ ಆದೇಶದಲ್ಲಿ ಒಳಗೊಂಡ ಯಾವುದೇ ಆದೇಶದಲ್ಲಿ ಅಥವಾ ನಿರ್ದೇಶನದಲ್ಲಿ ಏನೇ ಒಳಗೊಂಡಿದ್ದರೂ, ಸಂದರ್ಭಾನುಸಾರ, ಎ1, ಎ2, ಎ4, ಎ5, ಎ6, ಎ7 ಮತ್ತು ಎ8 ಭಾಗಗಳಲ್ಲಿ ಗೊತ್ತುಪಡಿಸಲಾದಂಥ ತೆರಿಗೆಯನ್ನು ವಿಧಿಸತಕ್ಕದ್ದು].¹

²[ಟಿಪ್ಪಣಿ:- ಮೇಲ್ಕಂಡ ವಿವರಣೆಯ ಉದ್ದೇಶಕ್ಕಾಗಿ ನೋಂದಣಿ ಪ್ರಮಾಣ ಪತ್ರವು, ಮೋಟಾರು ವಾಹನಗಳ ಅಧಿನಿಯಮ, 1939ರ 38ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಅರ್ಹತಾ ಪ್ರಮಾಣ ಪತ್ರವು ಚಾಲ್ತಿಯಲ್ಲಿದ್ದಿದ್ದರೂ ಆದರೆ, ಅಂಥ ಅರ್ಹತಾ ಪ್ರಮಾಣಪತ್ರವನ್ನು ರದ್ದುಗೊಳಿಸಿಲ್ಲದಿದ್ದರೆ, ಚಾಲ್ತಿಯಲ್ಲಿರುವುದಾಗಿ ಭಾವಿಸತಕ್ಕದ್ದು].²

1. 2014ರ ಅಧಿನಿಯಮದ 18ರ ಮೂಲಕ 1.3.2014 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1981ರ ಅಧಿನಿಯಮ 39ರ ಮೂಲಕ 1.1.1958ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[(ಸಿ) ನಿರ್ಮಾಣ ಸಾಧನ ಸಾಮಗ್ರಿ ವಾಹನಗಳ ಸಂದರ್ಭದಲ್ಲಿ (ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 2ನೇ ನಿಯಮದ (ಸಿಎ) ಖಂಡದಲ್ಲಿ ಪರಿಭಾಷಿಸಲಾದಂತೆ) ಮತ್ತು ಏರ್ ಕಂಪ್ರೆಸರ್ ಮತ್ತು ಜನರೇಟರುಗಳನ್ನು ಜೋಡಿಸಿದ ವಾಹನಗಳ ಸಂದರ್ಭದಲ್ಲಿ ತೆರಿಗೆಯನ್ನು, ಅನುಸೂಚಿಯ ಭಾಗ ಎ-7 ರಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ವಿಧಿಸತಕ್ಕದ್ದು].¹

1. 2010ರ ಅಧಿನಿಯಮದ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[(ಡಿ) ²ರಾಜ್ಯದ ಹೊರಗೆ ನೋಂದಾಯಿತವಾಗಿರುವ ಮತ್ತು ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59) ರ 88ನೇ ಪ್ರಕರಣದ (9)ನೇ ಉಪ ಪ್ರಕರಣದ ಮೇರೆಗೆ ನೀಡಲಾದ ಪರ್ಮಿಟ್‌ನ್ನು ಹೊಂದಿರುವವುಗಳನ್ನು ಹೊರತುಪಡಿಸಿ]², ³[ಹದಿನೈದು ಲಕ್ಷ]³ ರೂಪಾಯಿ ಮೀರುವ ಬೆಲೆಯ ಯಾವುದೇ ಮೋಟಾರು ಕ್ಯಾಬ್‌ಗಳ ಸಂದರ್ಭದಲ್ಲಿ ತೆರಿಗೆಯನ್ನು ಅನುಸೂಚಿಯ ಭಾಗ-ಎ8 ರಲ್ಲಿ ನಿರ್ದಿಷ್ಟಪಡಿಸಲಾದ ದರಗಳಲ್ಲಿ ವಿಧಿಸತಕ್ಕದ್ದು].¹

1. 2012ರ ಅಧಿನಿಯಮ 14ರ ಮೂಲಕ 1.4.2012 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 2014ರ ಅಧಿನಿಯಮ 18ರ ಮೂಲಕ 1.3.2014 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
3. 2012ರ ಅಧಿನಿಯಮ 29ರ ಮೂಲಕ 1.4.2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) (1)ನೇ ಉಪ ಪ್ರಕರಣದಲ್ಲಿ ಅಥವಾ ¹[4ನೇ ಪ್ರಕರಣ]ದಲ್ಲಿ ಏನೇ ಒಳಗೊಂಡಿದ್ದರೂ, ²ರಾಜ್ಯದಲ್ಲಿ ಇರುವಂಥ ರಸ್ತೆಗಳ ಮೇಲಿನ ಬಳಕೆಗಾಗಿ ಸೂಕ್ತವಾದ]² ಮೋಟಾರು ವಾಹನಗಳ ಮೇಲೆ ಅನುಸೂಚಿಯ ಭಾಗ-ಬಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ, ತ್ರೈಮಾಸಿಕ ಅವಧಿಗಿಂತ ಕಡಿಮೆ ಅವಧಿಗಳಿಗಾಗಿ ಆದರೆ ಮೂವತ್ತು ದಿವಸಗಳಿಗೆ ಮೀರದಂತೆ ತೆರಿಗೆಗಳನ್ನು ವಿಧಿಸತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.7.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1976ರ ಅಧಿನಿಯಮ 38ರ ಮೂಲಕ 1.7.1976ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ಯಾವ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ¹[ಕರ್ನಾಟಕ ಸರ್ಕಾರದ]¹ ಮತ್ತು ಯಾವುದೇ ಇತರ ರಾಜ್ಯ ಸರ್ಕಾರದ ನಡುವೆ ತೆರಿಗೆ ನಿರ್ಧರಣೆಗೆ ಸಂಬಂಧಪಟ್ಟಂತೆ ಯಾವುದೇ ಪರಸ್ಪರ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆಯೋ ಆ ಮೋಟಾರು ವಾಹನದ ಸಂದರ್ಭದಲ್ಲಿ, ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ತೆರಿಗೆ ವಿಧಿಸುವಿಕೆಯು, ಅಂಥ ಪರಸ್ಪರ ವ್ಯವಸ್ಥೆಯ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗನುಸಾರವಾಗಿ ಇರತಕ್ಕದ್ದು:

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಪರಂತು, ಅಂಥ ಯಾವುದೇ ವ್ಯವಸ್ಥೆಯ ಮೇರೆಗೆ ವಿಧಿಸಬಹುದಾದ ತೆರಿಗೆಯು, ಅನುಸೂಚಿಯ ಮೇರೆಗೆ ವಿಧಿಸಬಹುದಾದ ತೆರಿಗೆಯನ್ನು ಮೀರತಕ್ಕದ್ದಲ್ಲ;

ಮತ್ತು ಪರಂತು, ಅಂಥ ಪ್ರತಿಯೊಂದು ಪರಸ್ಪರ ವ್ಯವಸ್ಥೆಯ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ರಾಜ್ಯ ವಿಧಾನಸಭೆಯ ಮುಂದೆ ಮಂಡಿಸತಕ್ಕದ್ದು.

¹[4. xxxx]¹

1. 2008ರ ಅಧಿನಿಯಮ 7ರ ಮೂಲಕ 1.8.2008ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[(5) (1)ರಿಂದ (4)ನೇ ಉಪ-ಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, ಅನುಸೂಚಿಯ 'ಇ' ಭಾಗದಲ್ಲಿ ನಿರ್ದಿಷ್ಟಪಡಿಸಲಾದ ದರದಲ್ಲಿ ತೆರಿಗೆಯನ್ನು, ಚಾಸೀಗಳೂ ಸೇರಿದಂತೆ ತಾತ್ಕಾಲಿಕ ನೋಂದಣಿಯ ಅಗತ್ಯವಿರುವ ಎಲ್ಲಾ ಮೋಟಾರು ವಾಹನಗಳ ಮೇಲೆ ವಿಧಿಸತಕ್ಕದ್ದು.]¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[3ಎ. ಉಪಕರವನ್ನು ವಿಧಿಸುವುದು.- ¹[(1) ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59)ರ ಅಡಿಯಲ್ಲಿ ನೋಂದಾಯಿತವಾದ ಮೋಟಾರು ವಾಹನಗಳ ಮೇಲೆ 3ನೇ ಪ್ರಕರಣದ ಅಡಿಯಲ್ಲಿ ವಿಧಿಸಲಾದ ತೆರಿಗೆಯ ಮೇಲೆ ಶೇಕಡಾ ಹನ್ನೊಂದರ ದರದಲ್ಲಿ ಉಪಕರ ವಿಧಿಸಿ ವಸೂಲು ಮಾಡತಕ್ಕದ್ದು ಮತ್ತು ಆ ಪೈಕಿ ಶೇಕಡಾ 10 ರಷ್ಟು ಹಣವನ್ನು, ಅನುಕ್ರಮವಾಗಿ 57:28:15ರ ಪ್ರಮಾಣದಲ್ಲಿ ರಾಜ್ಯದ ಎಲ್ಲೆಡೆ ವಿವಿಧ ಮೂಲ ಸೌಕರ್ಯ ಯೋಜನೆಗಳ ಉದ್ದೇಶಕ್ಕಾಗಿ, ಬೆಂಗಳೂರು ಕ್ಷಿಪ್ರ ಸಾರಿಗೆ ಸಮೂಹ ನಿಯಮಿತದಲ್ಲಿ ಈಕ್ವಿಟಿ ಷೇರು ಹೂಡಿಕೆಗಾಗಿ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯ ಸ್ಥಾಪನೆಗಾಗಿ ಮತ್ತು ಉಳಿದ ಶೇಕಡಾ 1ರಷ್ಟು ನಗರಸಾರಿಗೆ ನಿಧಿ ಉದ್ದೇಶಕ್ಕಾಗಿ ಗೊತ್ತುಪಡಿಸತಕ್ಕದ್ದು.]¹

1. 2011ರ ಅಧಿನಿಯಮ 17ರ ಮೂಲಕ 1.4.2011ರಿಂದ ಜಾರಿಗೆ ಬರುವಂತೆ ಉಪ-ಪ್ರಕರಣ (1)ನ್ನು ಪ್ರತಿಯೋಜಿಸಲಾಗಿದೆ.

(2) (1)ನೇ ಉಪ-ಪ್ರಕರಣದ ಮೇರೆಗೆ ವಿಧಿಸಿದ ಉಪಕರವು, 3ನೇ ಪ್ರಕರಣದ ಮೇರೆಗೆ ವಿಧಿಸಿದ ಯಾವುದೇ ತೆರಿಗೆಗೆ ಹೆಚ್ಚಿಗೆಯಾಗಿರತಕ್ಕದ್ದು.

(3) ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಉಪಬಂಧಗಳು ತೆರಿಗೆಯ ಮರು ಪಾವತಿಗೆ ಅಥವಾ ತೆರಿಗೆಗೆ ವಿನಾಯಿತಿ ಪಡೆಯುವುದಕ್ಕೆ ಸಂಬಂಧಿಸಿರುವುದು ಒಳಗೊಂಡಂತೆ ಕಾರ್ಯಸಾಧ್ಯವಾಗಬಹುದಾದಷ್ಟುಮಟ್ಟಿಗೆ, ಈ ಅಧಿನಿಯಮದ ಮೇರೆಗೆ ಮೋಟಾರು ವಾಹನಗಳ ಮೇಲೆ ತೆರಿಗೆ ವಿಧಿಸುವಿಕೆಗೆ, ತೆರಿಗೆ ನಿರ್ಧರಣೆಗೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂತೆ ಅವು ಅನ್ವಯವಾಗುವಂತೆಯೇ (1)ನೇ ಉಪ ಪ್ರಕರಣದ ಮೇರೆಗೆ ಸಂದಾಯ ಮಾಡಬಹುದಾದ ಉಪಕರ ವಿಧಿಸುವಿಕೆಗೂ, ನಿರ್ಧರಣೆಗೂ ಮತ್ತು ಸಂಗ್ರಹಣೆಗೂ ಅನ್ವಯವಾಗತಕ್ಕದ್ದು.

²[ವಿವರಣೆ:- xxx]²¹

1. 3ಎ ಪ್ರಕರಣವನ್ನು 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1998ರ ಅಧಿನಿಯಮ 4ರ ಮೂಲಕ 1.4.1998ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[3ಬಿ ಮತ್ತು 3ಸಿ xxx]¹

3. 1985ರ ಅಧಿನಿಯಮ 30ರ ಮೂಲಕ 1.8.1985ರಿಂದ ಜಾರಿಗೆ ಬರುವಂತೆ 3ಬಿ ಮತ್ತು 3ಸಿ ಪ್ರಕರಣಗಳನ್ನು ಬಿಟ್ಟುಬಿಡಲಾಗಿದೆ.

¹[3ಬಿ. ಹಸಿರು ತೆರಿಗೆಯನ್ನು ವಿಧಿಸುವುದು.- (1) ವಾಯು ಮಾಲಿನ್ಯವನ್ನು ನಿಯಂತ್ರಿಸಲು ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶಕ್ಕಾಗಿ, ಕೆಳಗಿನ ಕೋಷ್ಟಕದ (3)ನೇ ಅಂಕದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಆ ಕೋಷ್ಟಕದ (2)ನೇ ಅಂಕದಲ್ಲಿ ನಿರ್ದಿಷ್ಟಪಡಿಸಲಾದಂತೆ ರಸ್ತೆಯನ್ನು ಬಳಸುವುದಕ್ಕೆ ಯೋಗ್ಯವಾದ ಮೋಟಾರು ವಾಹನಗಳ ಮೇಲೆ ಅಧಿನಿಯಮದ ಅಡಿಯಲ್ಲಿ ವಿಧಿಸುವ ತೆರಿಗೆಗೆ ಹೆಚ್ಚುವರಿಯಾಗಿ 'ಹಸಿರು ತೆರಿಗೆ' ಎಂದು ಕರೆಯುವ ಉಪಕರವನ್ನು ವಿಧಿಸತಕ್ಕದ್ದು ಮತ್ತು ಸಂಗ್ರಹಿಸತಕ್ಕದ್ದು.

ಕೋಷ್ಟಕ

ಕ್ರಮ ಸಂಖ್ಯೆ	ವಾಹನದ ವರ್ಗ ಮತ್ತು ಅವಧಿ	ಉಪಕರದ ದರ ರೂಪಾಯಿಗಳಲ್ಲಿ
1	2	3
1.	1988ರ ಮೋಟಾರು ವಾಹನಗಳ ಅಧಿನಿಯಮದ 41ನೇ ಪ್ರಕರಣದ (10)ನೇ ಉಪ-ಪ್ರಕರಣದ ಪ್ರಕಾರ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸುವ ಸಮಯದಲ್ಲಿ ಅದರ ನೋಂದಣಿ ದಿನಾಂಕದಿಂದ 15 ವರ್ಷಗಳನ್ನು ಪೂರ್ಣಗೊಳಿಸಿದ ಸಾರಿಗೆತರ ವಾಹನ,- (ಎ) ದ್ವಿಚಕ್ರ ವಾಹನಗಳು (ಬಿ) ದ್ವಿಚಕ್ರ ವಾಹನಗಳಲ್ಲದವುಗಳು	250-00 500-00
2.	ಮೋಟಾರು ವಾಹನಗಳ ಅಧಿನಿಯಮ, 1988ರ 56ನೇ ಪ್ರಕರಣದ ಪ್ರಕಾರ ಯೋಗ್ಯತಾ ಪ್ರಮಾಣ ಪತ್ರದ ನವೀಕರಣದ ಸಮಯದಲ್ಲಿ ನೋಂದಣಿಯ ದಿನಾಂಕದಿಂದ 7 ವರ್ಷಗಳನ್ನು ಪೂರ್ಣಗೊಳಿಸಿದ ಸಾರಿಗೆ ವಾಹನ	200-00 ಪ್ರತಿ ವರ್ಷಕ್ಕೆ

(2) ಅಧಿನಿಯಮದ ಮತ್ತು ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಉಪಬಂಧಗಳು, ತೆರಿಗೆ ಮರುಪಾವತಿಗೆ ಸಂಬಂಧಿಸಿದವುಗಳನ್ನು ಹೊರತುಪಡಿಸಿ, ಕಾರ್ಯಸಾಧ್ಯವಾಗಬಹುದಾದಷ್ಟರಮಟ್ಟಿಗೆ, ಈ ಅಧಿನಿಯಮದ ಅಡಿಯಲ್ಲಿ ಮೋಟಾರು ವಾಹನಗಳ ತೆರಿಗೆ ವಿಧಿಸುವಿಕೆಗೆ, ನಿರ್ಧರಣೆಗೆ ಮತ್ತು ಸಂಗ್ರಹಣೆಗೆ ಸಂಬಂಧಪಟ್ಟಂತೆ ಅವು ಅನ್ವಯವಾಗುವಂತೆಯೇ, (1)ನೇ ಉಪ ಪ್ರಕರಣದ ಅಡಿಯಲ್ಲಿ ಸಂದಾಯ ಮಾಡಬೇಕಾದ ಉಪಕರ ವಿಧಿಸುವಿಕೆಗೂ, ನಿರ್ಧರಣೆಗೂ ಮತ್ತು ಸಂಗ್ರಹಣೆಗೂ ಸಂಬಂಧಿಸಿದಂತೆ ಅನ್ವಯವಾಗತಕ್ಕದ್ದು¹.

1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

4. ತೆರಿಗೆ ಸಂದಾಯ.- (1) 3ನೇ ಪ್ರಕರಣದ ಮೇರೆಗೆ ವಿಧಿಸಿದ ತೆರಿಗೆಯನ್ನು, ಮೋಟಾರು ವಾಹನದ ನೋಂದಾಯಿತ ಒಡೆಯನು ಅಥವಾ ಅದರ ಸ್ವಾಧೀನತೆಯನ್ನು ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು, ತನ್ನ ಆಯ್ಕೆಗನುಸಾರವಾಗಿ ತ್ರೈಮಾಸಿಕಕ್ಕೆ, ಅರ್ಧ ವರ್ಷಕ್ಕೆ ಅಥವಾ ವರ್ಷಕ್ಕೆ, '[ಸಂದರ್ಭಾನುಸಾರ ಅಂಥ ತ್ರೈಮಾಸಿಕದ, ಅರ್ಧ ವರ್ಷದ ಅಥವಾ ವರ್ಷದ ಪ್ರಾರಂಭದಿಂದ ²[ಹದಿನೈದು ದಿವಸ]²ಗಳೊಳಗೆ]' ಮುಂಗಡವಾಗಿ ಸಂದಾಯ ಮಾಡತಕ್ಕದ್ದು:

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1981ರ ಅಧಿನಿಯಮ 39ರ ಮೂಲಕ 12.8.1981ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

'[ಪರಂತು, ಅನುಸೂಚಿಯ ಎ ಭಾಗದ 1ರಲ್ಲಿ ಮತ್ತು 14(2)ನೇ ಬಾಬಿನಲ್ಲಿ ನಿರ್ದಿಷ್ಟಪಡಿಸಿದ ವಾಹನಗಳಿಗೆ ಸಂಬಂಧಿಸಿದಂತೆ, ತೆರಿಗೆಯನ್ನು ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು ವಾರ್ಷಿಕವಾಗಿ ಸಂದಾಯ ಮಾಡತಕ್ಕದ್ದು]¹.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಮತ್ತು 1997ರ ಅಧಿನಿಯಮ 8ರ ಮೂಲಕ 1.4.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

'[ಪರಂತುಕ XXX]¹

1. 1979ರ ಅಧಿನಿಯಮ 7ರ ಮೂಲಕ 22.2.1979ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಮತ್ತು 1997ರ ಅಧಿನಿಯಮ 8ರ ಮೂಲಕ 4.1997ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

'[ಮತ್ತೂ ಪರಂತು, ಈ ಉಪ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಅಂಥ ತೆರಿಗೆಯನ್ನು, ಐದು ವರ್ಷಗಳು ಅಥವಾ ಹತ್ತು ವರ್ಷಗಳ ಅವಧಿಗೆ ಆ ಐದು ವರ್ಷಗಳ ಅಥವಾ ಹತ್ತು ವರ್ಷಗಳ ಅವಧಿಯ ಮೊದಲ ವರ್ಷದ ಅವಧಿಯ ಪ್ರಾರಂಭದಿಂದ ಹದಿನೈದು ದಿನಗಳ ಒಳಗಾಗಿ ಅಂಥ ಮಾಲೀಕನು ಅಥವಾ ತಾನು ಆಯ್ಕೆ ಮಾಡಿಕೊಂಡ ವ್ಯಕ್ತಿಯು ಒಂದೇ ಮೊತ್ತದಲ್ಲಿ ಮುಂಗಡವಾಗಿ ಸಂದಾಯ ಮಾಡಬಹುದು]¹.

1. 1983ರ ಅಧಿನಿಯಮ 8ರ ಮೂಲಕ 1.4.1983ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

'[ಮತ್ತೂ ಪರಂತು, ಹೇರು ಭಾರವು ¹[1500 ಕಿ.ಗ್ರಾಂ.ಗಳನ್ನು ಮೀರದ ಸರಕುಗಳ ಸಾಗಣೆಗಾಗಿ ಬಳಸುವ ಆಟೋರಿಕ್ಷಾಗಳೂ ಒಳಗೊಂಡಂತೆ ತ್ರಿಚಕ್ರ ವಾಹನಗಳ ಮೇಲೆ ಮತ್ತು ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಅಥವಾ ಅದಿಲ್ಲದೆಯೂ (ಚಾಲಕನನ್ನು ಹೊರತುಪಡಿಸಿ) ಮೂವರು ಪ್ರಯಾಣಿಕರನ್ನು ಒಯ್ಯಲು ಅನುಮತಿಸಿದ ಮೋಟಾರು ವಾಹನಗಳ ಮೇಲೆ, (ಯಾಂತ್ರಿಕ ಶಕ್ತಿಯ ಮೂಲಕ ಅದನ್ನು ಎಳೆದೊಯ್ಯಲು ಜೋಡಿಸಿರುವ ಮೋಟಾರು ಸ್ಕೂಟರ್ ಮತ್ತು ಸೈಕಲ್ ಒಳಗೊಂಡಂತೆ) ಮೋಟಾರ್ ಸೈಕಲ್ ಮತ್ತು ಕೇಂದ್ರ ಸರ್ಕಾರದ ನೌಕರರು, ರಕ್ಷಣಾ ಸಿಬ್ಬಂದಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳು ಒಳಗೊಂಡಂತೆ ಭಾರತ ಸರ್ಕಾರದ ಒಡೆತನದ ಸಾರ್ವಜನಿಕ ವಲಯದ ಉದ್ಯಮಗಳ ನೌಕರರು ಒಡೆತನ ಹೊಂದಿರುವ ಮತ್ತು ವರ್ಗಾವಣೆಗಳ ಮೇಲೆ ಅವುಗಳನ್ನು ಕರ್ನಾಟಕ ರಾಜ್ಯಕ್ಕೆ ತಂದಿರುವ ಮತ್ತು ಅವುಗಳಿಗೆ ಸಂಬಂಧಿಸಿದ ಪೂರ್ಣಕಾಲಿಕ ತೆರಿಗೆಯನ್ನು ಅಥವಾ ತ್ರೈಮಾಸಿಕ ಅಥವಾ ಸಂದರ್ಭಾನುಸಾರ ವಾರ್ಷಿಕ ತೆರಿಗೆಯನ್ನು ಇತರೆ ರಾಜ್ಯಗಳಲ್ಲಿ, ²[ಒಕ್ಕೂಟದ ರಾಜ್ಯ ಕ್ಷೇತ್ರಗಳಲ್ಲಿ]² ಈಗಾಗಲೇ ಸಂದಾಯ ಮಾಡಿರುವಂಥವುಗಳಲ್ಲದ, ಜೀಪುಗಳು ಒಳಗೊಂಡಂತೆ ಮೋಟಾರು ಕಾರುಗಳ ಮೇಲೆ, ಮತ್ತು 1997ರ ಏಪ್ರಿಲ್ ಮೊದಲನೇ ದಿನಕ್ಕೆ ಮುಂಚೆ ಅಥವಾ ಸಂದರ್ಭಾನುಸಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2011ರ ಜಾರಿಗೆ ಮುಂಚೆ ತೆರಿಗೆ ಸಂದಾಯ ಮಾಡಿರುವ, 3ನೇ ಪ್ರಕರಣದ (1)ನೇ ಉಪ ಪ್ರಕರಣದ ನಾಲ್ಕನೆಯ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಐದು ಚದರ ಮೀಟರುಗಳನ್ನು ಮೀರದ ನೆಲ ವಿಸ್ತೀರ್ಣವನ್ನು ಹೊಂದಿರುವ ಆಮ್ಮಿ ಬಸ್‌ಗಳ ಮತ್ತು ಖಾಸಗಿ ಸೇವಾ ವಾಹನಗಳ ³[ಮತ್ತು ⁴[ಹದಿನೈದು ಲಕ್ಷರೂಗಳ ಬೆಲೆಯನ್ನು]⁴ ಮೀರಿದ ಮೋಟಾರು ಕ್ಯಾಬ್‌ಗಳ]³ ಮೇಲೆ ಸಂದರ್ಭಾನುಸಾರ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೊದಲನೇ ಪರಂತುಕದಲ್ಲಿ ಅಥವಾ ನಾಲ್ಕನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ತೆರಿಗೆಯನ್ನು, (1)ನೇ ಉಪ-ಪ್ರಕರಣದ ಅಡಿಯಲ್ಲಿ ಸಂದಾಯ ಮಾಡಿದ ತೆರಿಗೆಯ ಅವಧಿಯು ಮುಕ್ತಾಯವಾದ ತರುವಾಯ ವಿಧಿಸತಕ್ಕದ್ದು ಮತ್ತು ಆ ತೆರಿಗೆಯನ್ನು ಸದರಿ ಅವಧಿಯು ಮುಕ್ತಾಯವಾದ ದಿನಾಂಕದಿಂದ ಒಂದು ತಿಂಗಳೊಳಗೆ ಸಂದಾಯ ಮಾಡತಕ್ಕದ್ದು]¹.

1. 2011ರ ಅಧಿನಿಯಮ 37ರ ಮೂಲಕ 29.12.2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2012ರ ಅಧಿನಿಯಮ 14ರ ಮೂಲಕ 01.4.2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

3. 2012ರ ಅಧಿನಿಯಮ 14ರ ಮೂಲಕ 01.4.2012 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

4. 2012ರ ಅಧಿನಿಯಮ 29ರ ಮೂಲಕ 01.4.2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಮತ್ತು ಪರಂತು, ಭಾರ ಹೇರಿದಾಗ 1500 ಕಿ.ಗ್ರಾಂ. ತೂಕವನ್ನು ಮೀರುವ ಆದರೆ, 3000 ಕಿ.ಗ್ರಾಂ ಮೀರದ ಒಟ್ಟು ವಾಹನ ತೂಕವನ್ನು ಹೊಂದಿರುವ ಮತ್ತು 2007ರ ಏಪ್ರಿಲ್ 1ನೇ ದಿನಾಂಕಕ್ಕೆ ಮುಂಚೆ ಈಗಾಗಲೇ ತೆರಿಗೆಯನ್ನು ಸಂದಾಯ ಮಾಡಿರುವ ಸರಕು ವಾಹನಗಳ ಸಂದರ್ಭದಲ್ಲಿ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ನಾಲ್ಕನೇ ಪರಂತುಕದ (ಎಎ) ಖಂಡದಲ್ಲಿ ನಿರ್ದಿಷ್ಟಪಡಿಸಿದ ತೆರಿಗೆಯನ್ನು, (1)ನೇ ಉಪ-ಪ್ರಕರಣದ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಿದ ಅವಧಿಯು ಮುಕ್ತಾಯವಾದ ತರುವಾಯ ವಿಧಿಸತಕ್ಕದ್ದು ಮತ್ತು ಅಂಥ ತೆರಿಗೆಯನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ಅಧಿನಿಯಮ, 2007ರ ಪ್ರಾರಂಭದ ದಿನಾಂಕದಿಂದ ಒಂದು ತಿಂಗಳೊಳಗೆ ಸಂದಾಯ ಮಾಡತಕ್ಕದ್ದು]¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[ಮತ್ತು ಪರಂತು, 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂರನೆಯ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ವಿಂಟೇಜ್ ಕಾರು ಮತ್ತು ಕ್ಲಾಸಿಕ್ ಕಾರಿಗೆ ಸಂಬಂಧಿಸಿದಂತೆ, 1991ನೇ ಏಪ್ರಿಲ್ 1ನೇ ದಿನಾಂಕಕ್ಕೆ ಮುಂಚೆ ಈಗಾಗಲೇ ತೆರಿಗೆ ಸಂದಾಯ ಮಾಡಿದ್ದರೆ, 3ನೇ ಪ್ರಕರಣದ 1ನೇ ಉಪ ಪ್ರಕರಣದ ಮೂರನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ತೆರಿಗೆಯನ್ನು, (1) ನೇ ಉಪ-ಪ್ರಕರಣದ ಮೇರೆಗೆ ಸಂದಾಯ ಮಾಡಲಾದ ತೆರಿಗೆಯ ಅವಧಿಯು ಮುಕ್ತಾಯವಾದ ತರುವಾಯ ವಿಧಿಸತಕ್ಕದ್ದು ಮತ್ತು ಅಂಥ ತೆರಿಗೆಯನ್ನು ಸದರಿ ಅವಧಿಯ ಮುಕ್ತಾಯದ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗಾಗಿ ಸಂದಾಯ ಮಾಡತಕ್ಕದ್ದು]¹.

²[ವಿವರಣೆ:- ಅರ್ಧ ವರ್ಷದ ತೆರಿಗೆಯು ತ್ರೈಮಾಸಿಕ ವರ್ಷದ ತೆರಿಗೆಯ ಎರಡರಷ್ಟಿರತಕ್ಕದ್ದು ಮತ್ತು ವರ್ಷದ ತೆರಿಗೆಯು ತ್ರೈಮಾಸಿಕ ವರ್ಷದ ತೆರಿಗೆಯ ನಾಲ್ಕರಷ್ಟಿರತಕ್ಕದ್ದು]².

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1976ರ ಅಧಿನಿಯಮ 38ರ ಮೂಲಕ 1.1.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಅರ್ಧ ವಾರ್ಷಿಕ ಮತ್ತು ವಾರ್ಷಿಕ '[ಸಂದಾಯಗಳ]', '[ಅಥವಾ ಐದು ವರ್ಷಗಳ ಅಥವಾ ಹತ್ತು ವರ್ಷಗಳ ಅವಧಿಯ ಸಂದಾಯಗಳ]' ಸಂದರ್ಭದಲ್ಲಿ, ತೆರಿಗೆಗೆ ಸಂಬಂಧಿಸಿದಂತೆ ನಿಯಮಿಸಬಹುದಾದಂಥ ಸೋಡಿಯನ್ನು ನೀಡಬಹುದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1983ರ ಅಧಿನಿಯಮ 8ರ ಮೂಲಕ 1.4.1983ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[(3) ಹಿಂದಿನ ಉಪ-ಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, 3ನೇ ಪ್ರಕರಣದ (1)ನೇ ಉಪ ಪ್ರಕರಣದ ²[ಪರಂತುಕದ ಅಡಿಯಲ್ಲಿ ವಿಧಿಸಿದ ತೆರಿಗೆಯನ್ನು]², ಮೋಟಾರು ವಾಹನದ ನೋಂದಾಯಿತ ಮಾಲೀಕನು ಅಥವಾ ಅದರ ಸ್ವಾಧೀನತೆ ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು ಒಂದೇ ಮೊತ್ತದಲ್ಲಿ ಮುಂಗಡವಾಗಿ ಸಂದಾಯ ಮಾಡತಕ್ಕದ್ದು ಮತ್ತು ಹಾಗೆ ಸಂದಾಯ ಮಾಡಿದ ತೆರಿಗೆಯು ವಾಹನದ ಪೂರ್ಣಾವಧಿಗಾಗಿ ಸಂದಾಯ ಮಾಡಿದುದಾಗಿರತಕ್ಕದ್ದು:

ಪರಂತು, 1986ರ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ 3ನೇ ಪ್ರಕರಣದ 1ನೇ ಉಪ-ಪ್ರಕರಣದ ಅಡಿಯಲ್ಲಿ ತೆರಿಗೆಯನ್ನು ಈಗಾಗಲೇ ಸಂದಾಯ ಮಾಡಲಾಗಿರುವ ಮೋಟಾರು ಸೈಕಲ್‌ಗೆ ಸಂಬಂಧಿಸಿದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೊದಲನೆಯ ಪರಂತುಕದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ತೆರಿಗೆಯನ್ನು ಯಾವ ಅವಧಿಗಾಗಿ (1)ನೇ ಉಪ-ಪ್ರಕರಣದ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲಾಗಿದೆಯೋ ಆ ಅವಧಿಯ ಮುಕ್ತಾಯದ ತರುವಾಯ ವಿಧಿಸತಕ್ಕದ್ದು ಮತ್ತು ಅಂಥ ತೆರಿಗೆಯನ್ನು ಸದರಿ ಅವಧಿಯ ಮುಕ್ತಾಯದ ದಿನಾಂಕದಿಂದ ಒಂದು ತಿಂಗಳೊಳಗೆ ಸಂದಾಯ ಮಾಡತಕ್ಕದ್ದು]¹.

1. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಮತ್ತು ಪರಂತು, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಎರಡನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಟ್ರಾಕ್ಟರುಗಳ, ಟ್ರೈಲರ್‌ಗಳ ಮತ್ತು ಪವರ್ ಟ್ರೈಲರ್ ಟ್ರೈಲರ್‌ಗಳ ಸಂಬಂಧದಲ್ಲಿ, 1990ರ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ ಆ ಉಪ-ಪ್ರಕರಣದ ಮೇರೆಗೆ ಈಗಾಗಲೇ ತೆರಿಗೆ ಸಂದಾಯ ಮಾಡಿದ್ದರೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಎರಡನೇ ಪರಂತುಕದ ಮೇರೆಗೆ ನಿರ್ದಿಷ್ಟಪಡಿಸಿದ ತೆರಿಗೆಯನ್ನು, (1)ನೇ ಉಪ-ಪ್ರಕರಣದ ಮೇರೆಗೆ ಯಾವ ಅವಧಿಗೆ ತೆರಿಗೆ ಸಂದಾಯ ಮಾಡಿದೆಯೋ ಅ ಅವಧಿಯು ಮುಕ್ತಾಯವಾದ ತರುವಾಯ ವಿಧಿಸತಕ್ಕದ್ದು ಮತ್ತು ಅಂಥ ತೆರಿಗೆಯನ್ನು ಸದರಿ ಅವಧಿಯ ಮುಕ್ತಾಯವಾದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡತಕ್ಕದ್ದು]¹.

1. 1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

²['[xxx]']²

1. 2010ರ ಅಧಿನಿಯಮ 38ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸಲಾಗಿದೆ.

2. 2013ರ ಅಧಿನಿಯಮ 30ರ ಮೂಲಕ 1.4.2013ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

[4] ತೆರಿಗೆಯನ್ನು ಪರಿಷ್ಕರಿಸಿದಾಗಲೆಲ್ಲಾ, ತಿಂಗಳು ಅಥವಾ ಅದರ ಭಾಗಕ್ಕಾಗಿ ತೆರಿಗೆಯ ವ್ಯತ್ಯಾಸವನ್ನು ತ್ರೈಮಾಸಿಕ ತೆರಿಗೆಯ 1/3 ರ ದರದಲ್ಲಿ ಸಂದಾಯ ಮಾಡತಕ್ಕದ್ದು ಅಥವಾ ಮುಂದಿನ ತ್ರೈಮಾಸಿಕ ಅವಧಿಗಾಗಿ ಅಥವಾ ಸಂದರ್ಭಾನುಸಾರ ವರ್ಷಕ್ಕಾಗಿ ತೆರಿಗೆಯನ್ನು ಸಂದಾಯ ಮಾಡುವುದಕ್ಕಾಗಿ (1)ನೇ ಉಪ-ಪ್ರಕರಣದ ಅಡಿಯಲ್ಲಿ ಗೊತ್ತುಪಡಿಸಿದ ಕೊನೆಯ ದಿನಾಂಕದಂದು ಅಥವಾ ಮುಂಚೆ ಸಂದಾಯ ಮಾಡಬಹುದಾದ ವಾರ್ಷಿಕ ತೆರಿಗೆಯ 1/12 ರಷ್ಟು ಸಂದಾಯ ಮಾಡತಕ್ಕದ್ದು¹.

1. 1992ರ ಅಧಿನಿಯಮ 7ರ ಮೂಲಕ 1.4.1992ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

[4ಎ. ತೆರಿಗೆ, ಮುಂತಾದವುಗಳನ್ನು ಪೂರ್ಣಾಂಕಕ್ಕೆ ತರುವುದು.- ತೆರಿಗೆಯ ಮೊತ್ತವನ್ನು (ಮುಂಗಡವಾಗಿ ಸಂದಾಯ ಮಾಡಬಹುದಾದ ತೆರಿಗೆಯನ್ನು ಒಳಗೊಂಡು) ಸಂದಾಯ ಮಾಡಬಹುದಾದ ದಂಡವನ್ನು ಅಥವಾ ಯಾವುದೇ ಇತರ ಮೊತ್ತವನ್ನು ಮತ್ತು ಈ ಅಧಿನಿಯಮದ ಮೇರೆಗೆ ಮರುಪಾವತಿಸಬೇಕಾದ ಬಾಕಿ ಮೊತ್ತವನ್ನು ರೂಪಾಯಿಯ ಹತ್ತಿರದ ಪೂರ್ಣಾಂಕಕ್ಕೆ ತರತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ ಅಂಥ ಮೊತ್ತವು, ಪೈಸೆಯನ್ನು ಒಳಗೊಂಡಂತೆ ರೂಪಾಯಿಯ ಒಂದು ಭಾಗವಾಗಿದ್ದರೆ, ಅಂಥ ಭಾಗವು ಐವತ್ತು ಪೈಸೆ ಅಥವಾ ಅದಕ್ಕೂ ಹೆಚ್ಚಾಗಿದ್ದರೆ ಅದನ್ನು ಒಂದು ರೂಪಾಯಿಗೆ ಹೆಚ್ಚಿಸತಕ್ಕದ್ದು ಮತ್ತು ಅಂಥ ಭಾಗವು ಐವತ್ತು ಪೈಸೆಗಿಂತ ಕಡಿಮೆ ಇದ್ದರೆ, ಅದನ್ನು ಬಿಟ್ಟುಬಿಡತಕ್ಕದ್ದು¹.

1. 1989ರ ಅಧಿನಿಯಮ 14ರ ಮೂಲಕ 1.4.1989ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

[5. ತೆರಿಗೆ ನಿರ್ಧರಣೆ ಕಾರ್ಡನ್ನು ಕೊಡುವುದು.- (1) ಮೋಟಾರು ವಾಹನದ ಸಂಬಂಧದಲ್ಲಿ 3ನೇ ಪ್ರಕರಣದ ಮೇರೆಗೆ ವಿಧಿಸಿದ ತೆರಿಗೆಯನ್ನು ಸಂದಾಯ ಮಾಡಿದಾಗ, ತೆರಿಗೆ ನಿರ್ಧರಣಾ ಪ್ರಾಧಿಕಾರಿಯು,-

(ಎ) ಸಂದಾಯ ಮಾಡಿದ ತೆರಿಗೆಯ ಮೊಬಲಗನ್ನು ಸೂಚಿಸಿ ನಿಯಮಿಸಿದ ನಮೂನೆಯಲ್ಲಿ ರಸೀತಿಯನ್ನು,

(ಬಿ) ವಿಧಿಸಬಹುದಾದಂಥ ತೆರಿಗೆಯ ದರವನ್ನು ಮತ್ತು ತೆರಿಗೆಯನ್ನು ಸಂದಾಯ ಮಾಡಿರುವಂಥ ಅವಧಿಯನ್ನು ಸೂಚಿಸಿ ನಿಯಮಿಸಿದ ನಮೂನೆಯಲ್ಲಿ ತೆರಿಗೆ ನಿರ್ಧರಣೆ ಕಾರ್ಡನ್ನು
- ತೆರಿಗೆಯನ್ನು ಸಂದಾಯ ಮಾಡುವ ವ್ಯಕ್ತಿಗೆ ಕೊಡತಕ್ಕದ್ದು:

ಪರಂತು, ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ, ಈಗಾಗಲೇ ತೆರಿಗೆ ನಿರ್ಧರಣೆ ಕಾರ್ಡನ್ನು ಕೊಟ್ಟಿದ್ದರೆ ತೆರಿಗೆ ನಿರ್ಧರಣೆ ಪ್ರಾಧಿಕಾರಿಯು, ಮೇಲೆ ಹೇಳಿದಂತೆ ತೆರಿಗೆಯನ್ನು ಸಂದಾಯ ಮಾಡಿದ ಮೇಲೆ, ತೆರಿಗೆ ನಿರ್ಧರಣೆ ಕಾರ್ಡಿನಲ್ಲಿ, ಅಂಥ ಸಂದಾಯದ ಮತ್ತು ಅದು ಸಂಬಂಧಪಡುವಂಥ ಅವಧಿಯ ನಮೂದನ್ನು ಮಾಡಿಸತಕ್ಕದ್ದು.

(2) 3ನೇ ಪ್ರಕರಣದ ಮೇರೆಗೆ ತೆರಿಗೆಗೆ ಗುರಿಯಾಗುವ ಯಾವುದೇ ಮೋಟಾರು ವಾಹನವನ್ನು, ಯಾರೇ ವ್ಯಕ್ತಿಯು ಅಂಥ ವಾಹನದ ನೋಂದಾಯಿತ ಮಾಲೀಕನು ಅಥವಾ ಅದರ ಸ್ವಾಧೀನವನ್ನು ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು, ಆ ವಾಹನಕ್ಕೆ ಸಂಬಂಧಿಸಿದಂತೆ (1)ನೇ ಉಪ ಪ್ರಕರಣದ ಮೇರೆಗೆ ತೆರಿಗೆ ನಿರ್ಧರಣೆ ಕಾರ್ಡನ್ನು ಪಡೆದುಕೊಂಡಿದ್ದ ಹೊರತು ಅಭಿರಕ್ಷೆಯಲ್ಲಿ ಇಟ್ಟುಕೊಳ್ಳತಕ್ಕದ್ದಲ್ಲ.

(3) 3ನೇ ಪ್ರಕರಣದ ಮೇರೆಗೆ ತೆರಿಗೆಗೆ ಗುರಿಯಾಗುವ ಯಾವುದೇ ಮೋಟಾರು ವಾಹನವನ್ನು, (1)ನೇ ಉಪ-ಪ್ರಕರಣದ ಮೇರೆಗೆ ಸಿಂಧುವಾದ ತೆರಿಗೆ ನಿರ್ಧರಣೆ ಕಾರ್ಡನ್ನು ಆ ವಾಹನದ ಜೊತೆಗೆ ಇಟ್ಟುಕೊಂಡಿರುವ ಹೊರತು ರಸ್ತೆಯ ಮೇಲೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಬಳಸತಕ್ಕದ್ದಲ್ಲ¹.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

6. ವಾಹನದ ಮಾಲೀಕನಿಂದ ಅಥವಾ ಅದರ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಯಿಂದ ಘೋಷಣೆ.- (1) ಈ ಅಧಿನಿಯಮದ ಮೇರೆಗೆ ತೆರಿಗೆಗೆ ಗುರಿಯಾಗುವ ಮೋಟಾರು ವಾಹನದ ಪ್ರತಿಯೊಬ್ಬ ನೋಂದಾಯಿತ ಮಾಲೀಕನು ಅಥವಾ ಅದರ ಸ್ವಾಧೀನತೆ ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು ನಿಯಮಿಸಿದ ನಮೂನೆಯಲ್ಲಿ ನಿಯಮಿಸಿದ ವಿವರಗಳನ್ನು ಕೊಟ್ಟು ಘೋಷಣೆಯನ್ನು ಭರ್ತಿ ಮಾಡತಕ್ಕದ್ದು ಮತ್ತು ಅದಕ್ಕೆ ರುಜು ಮಾಡತಕ್ಕದ್ದು ಮತ್ತು ನಿಯಮಿಸಿದ ಕಾಲದೊಳಗೆ ಘೋಷಣೆಯನ್ನು '[ತೆರಿಗೆ ನಿರ್ಧರಣೆ ಪ್ರಾಧಿಕಾರಿ]'ಗೆ ಒಪ್ಪಿಸತಕ್ಕದ್ದು ಮತ್ತು '[ಸದರಿ ಪ್ರಾಧಿಕಾರಿ]' ಅಂಥ ವಾಹನಕ್ಕೆ ಸಂಬಂಧಿಸಿದಂತೆ ಅವನು ಸಂದಾಯ ಮಾಡಲು ಹೊಣೆಯಾಗಿರುವ ತೆರಿಗೆಯನ್ನು ಸಂದಾಯ ಮಾಡತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಈ ಅಧಿನಿಯಮದ ಮೇರೆಗೆ ತೆರಿಗೆಗೆ ಗುರಿಯಾಗುವ ಮೋಟಾರು ವಾಹನವನ್ನು, ಅಂಥ ವಾಹನದ ನೋಂದಾಯಿತ ಮಾಲೀಕನು ಅಥವಾ ಅದರ ಸ್ವಾಧೀನತೆ ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು, 8ನೇ ಪ್ರಕರಣದ ಮೇರೆಗಿನ ಹೆಚ್ಚಿನ ತೆರಿಗೆಯ ಸಂದಾಯಕ್ಕೆ ಅಂಥ ವಾಹನವು ಗುರಿಯಾಗುವ ಹಾಗೆ ಮಾರ್ಪಾಟುಗೊಳಿಸಿದಾಗ, ಸಂದರ್ಭಾನುಸಾರ ಅಂಥ ನೋಂದಾಯಿತ ಮಾಲೀಕನು ಅಥವಾ ವ್ಯಕ್ತಿಯು, ನಿಯಮಿಸಿದ ನಮೂನೆಯಲ್ಲಿ, ಮಾಡಿದ ಮಾರ್ಪಾಟಿನ ಸ್ವರೂಪವನ್ನು ತೋರಿಸುವ ಮತ್ತು ನಿಯಮಿಸಿದ ವಿವರಗಳನ್ನು ಒಳಗೊಂಡಿರುವ ಹೆಚ್ಚಿನ ಘೋಷಣೆಯನ್ನು ಭರ್ತಿ ಮಾಡತಕ್ಕದ್ದು ಮತ್ತು ಅದಕ್ಕೆ ರುಜು ಹಾಕತಕ್ಕದ್ದು ಹಾಗೂ ಆ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ '[ತೆರಿಗೆ ನಿರ್ಧರಣೆ ಕಾರ್ಡಿನೊಂದಿಗೆ]' '[ತೆರಿಗೆ ನಿರ್ಧರಣೆ ಪ್ರಾಧಿಕಾರಿ]'ಗೆ ಒಪ್ಪಿಸತಕ್ಕದ್ದು ಮತ್ತು 8ನೇ ಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ಹೆಚ್ಚಿನ ತೆರಿಗೆಯನ್ನು '[ತೆರಿಗೆ ನಿರ್ಧರಣೆ ಪ್ರಾಧಿಕಾರಿ]' ಸಂದಾಯ ಮಾಡತಕ್ಕದ್ದು. ಅಂಥ ಹೆಚ್ಚಿನ ತೆರಿಗೆಯನ್ನು ಸ್ವೀಕರಿಸಿದ ಮೇಲೆ '[ತೆರಿಗೆ ನಿರ್ಧರಣೆ ಪ್ರಾಧಿಕಾರಿಯು]' ಅಂಥ ಮಾಲೀಕನಿಗೆ ಅಥವಾ ವ್ಯಕ್ತಿಗೆ '[ತೆರಿಗೆ ಮೂಲ ನಿರ್ಧರಣೆ ಕಾರ್ಡಿಗೆ]' ಬದಲಾಗಿ ಹೊಸ '[ತೆರಿಗೆ ನಿರ್ಧರಣೆ ಕಾರ್ಡನ್ನು]' ಕೊಡತಕ್ಕದ್ದು ಮತ್ತು '[ತೆರಿಗೆ ನಿರ್ಧರಣೆ ಕಾರ್ಡಿನಲ್ಲಿ]' ಅಂಥ ಸಂದಾಯ ಬಗ್ಗೆ ಮಾಡಬೇಕಾದ ನಮೂದನ್ನು ಮಾಡಿಸತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ಅಂಥ ಮಾಲೀಕನು ಅಥವಾ ವ್ಯಕ್ತಿಯು, (1)ನೇ ಉಪ ಪ್ರಕರಣದ ಮೇರೆಗಿನ ತೆರಿಗೆಯನ್ನು ಅಥವಾ (2)ನೇ ಉಪ-ಪ್ರಕರಣದ ಮೇರೆಗಿನ ಹೆಚ್ಚಿನ ತೆರಿಗೆಯನ್ನು ಸಂದಾಯ ಮಾಡುವ ಸಮಯದಲ್ಲಿ '[ತೆರಿಗೆ ನಿರ್ಧರಣೆ ಪ್ರಾಧಿಕಾರಿಯ]¹ ಮುಂದೆ, ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಮೋಟಾರು ವಾಹನಗಳ ಅಧಿನಿಯಮ, 1939ರ VIIIನೇ ಅಧ್ಯಾಯದ ಅಗತ್ಯತೆಗಳನ್ನು ಪಾಲಿಸಲು ಸಿಂಧುವಾದ ವಿಮೆಯ ಪ್ರಮಾಣಪತ್ರವನ್ನು ಹಾಜರುಪಡಿಸತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

7. ತೆರಿಗೆಯ ಮರುಪಾವತಿ.- (1) ಯಾವುದೇ ಮೋಟಾರು ವಾಹನದ ಮೇಲೆ ಯಾವುದೇ ಅವಧಿಗಾಗಿ ತೆರಿಗೆಯನ್ನು ಸಂದಾಯ ಮಾಡಿದ್ದರೆ ಮತ್ತು ಆ ಅವಧಿಯಲ್ಲಿ ಪೂರ್ಣವಾಗಿ ಅಥವಾ ಒಂದು ಕ್ಯಾಲೆಂಡರ್ ತಿಂಗಳಿಗೆ ಕಡಿಮೆ ಇಲ್ಲದಂತೆ ಅದರ ನಿರಂತರ ಭಾಗದ ಅವಧಿಯಲ್ಲಿ ಆ ವಾಹನವನ್ನು ಬಳಸಿಲ್ಲವೆಂದು ನಿಯಮಿಸಿದ ಪ್ರಾಧಿಕಾರಿಗೆ ಮನದಟ್ಟಾಗುವಂತೆ ರುಜುವಾತುಪಡಿಸಿದಲ್ಲಿ, ನಿಯಮಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು ತೆರಿಗೆಯ ಅಂಥ ಭಾಗವನ್ನು ಮರುಪಾವತಿ ಮಾಡತಕ್ಕದ್ದು.

(2) ಯಾವ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಸಂದಾಯ ಮಾಡಲಾಗಿದೆಯೋ ಆ ಮೋಟಾರು ವಾಹನವನ್ನು, ಯಾವ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಕಡಿಮೆ ದರದಲ್ಲಿ ತೆರಿಗೆಯನ್ನು ವಿಧಿಸಬಹುದಾಗಿದೆಯೋ ಆ ಮೋಟಾರು ವಾಹನವಾಗುವ ಹಾಗೆ ಅಂಥ ರೀತಿಯಲ್ಲಿ ಮಾರ್ಪಾಟುಗೊಳಿಸಿದಾಗ, ಅಂಥ ತೆರಿಗೆಯನ್ನು ಸಂದಾಯ ಮಾಡಿರುವ ವ್ಯಕ್ತಿಯು, ಆ ವಾಹನವನ್ನು ಹಾಗೆ ಮಾರ್ಪಾಟುಗೊಳಿಸಲಾಗಿದೆಯೆಂದು ನಿರೂಪಿಸಿ, ನೋಂದಣಿ ಪ್ರಾಧಿಕಾರಿಯು ರುಜು ಮಾಡಿದ ಪ್ರಮಾಣ ಪತ್ರವನ್ನು ಹಾಜರುಪಡಿಸಿದ ಮೇಲೆ '[ತೆರಿಗೆ ನಿರ್ಧರಣೆ ಕಾರ್ಡನ್ನು]¹ ಒಪ್ಪಿಸಿದ ಮೇಲೆ, (1)ನೇ ಉಪ-ಪ್ರಕರಣದ ಉಪಬಂಧಗಳಿಗನುಸಾರವಾಗಿ ಅವನಿಗೆ ಮರುಪಾವತಿಯಾಗಬಹುದಾದಂಥ ಮೊಬಲಗು ಮತ್ತು ಕಡಿಮೆ ದರದಲ್ಲಿ ಅಂಥ ವಾಹನದ ಮೇಲೆ ವಿಧಿಸಬಹುದಾದಂಥ ಮೊಬಲಗು ಇವುಗಳ ನಡುವಣ ವ್ಯತ್ಯಾಸಕ್ಕೆ ಸಮನಾದ ಮೊತ್ತದ ಮರುಪಾವತಿಗೆ ಹಕ್ಕುಳ್ಳವನಾಗಿರತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[(3) (1) ಮತ್ತು (2)ನೇ ಉಪ ಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, 4ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ ತೆರಿಗೆಯನ್ನು ಸಂದಾಯ ಮಾಡಿದ್ದರೆ, ಅಂಥ ತೆರಿಗೆಯನ್ನು ಸಂದಾಯ ಮಾಡಿರುವ ನೋಂದಾಯಿತ ಮಾಲೀಕನು,-

(i) ಮಾಲೀಕತ್ವದ ವರ್ಗಾವಣೆ ಮಾಡಿ ಅಥವಾ ವಿಳಾಸದ ಬದಲಾವಣೆ ಮಾಡಿ ಯಾವುದೇ ಇತರ ರಾಜ್ಯಕ್ಕೆ ವಾಹನವನ್ನು ಸ್ಥಳಾಂತರಿಸುವ; ಅಥವಾ

(ii) ಅಪಘಾತಗಳು ಅಥವಾ ಇತರ ಕಾರಣಗಳಿಂದ ಅಂಥ ವಾಹನವು ನಿರುಪಯುಕ್ತವಾದ ಕಾರಣ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ,-

- ಅನುಸೂಚಿಯು 'ಸಿ ಭಾಗದಲ್ಲಿ, 'ಭಾಗ ಸಿಸಿ, ಭಾಗ ಸಿ1, ಭಾಗ ಸಿ2 ಮತ್ತು ಭಾಗ ಸಿ3, ಭಾಗ-ಸಿ4'³ ಮತ್ತು ಸಂದರ್ಭಾನುಸಾರ ಭಾಗ ಸಿ5ರಲ್ಲಿ² ನಿರ್ದಿಷ್ಟಪಡಿಸಿದ ದರದಲ್ಲಿ ತೆರಿಗೆಯ ಮರುಪಾವತಿಗೆ ಹಕ್ಕುಳ್ಳವನಾಗಿರತಕ್ಕದ್ದು:

ಪರಂತು, ಮಾಲೀಕತ್ವದ ವರ್ಗಾವಣೆ ಮಾಡಿ ಅಥವಾ ವಿಳಾಸದ ಬದಲಾವಣೆ ಮಾಡಿ ಕರ್ನಾಟಕ ರಾಜ್ಯದ ಹೊರಗೆ ವಾಹನವನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ತೆರಿಗೆಯ ಮರುಪಾವತಿ ಮಾಡುವುದನ್ನು ಮಾಲೀಕತ್ವದ ವರ್ಗಾವಣೆ ಅಥವಾ ವಿಳಾಸದ ಬದಲಾವಣೆ ಮಾಡಿರುವುದರ ಬಗ್ಗೆ ರುಜುವಾತನ್ನು ಪಡೆದ ತರುವಾಯ ಮಾತ್ರವೇ ಪರಿಶೀಲಿಸಲಾಗುವುದು.

⁴[ಮತ್ತು ಪರಂತು, 4ನೇ ಪ್ರಕರಣದ (3)ನೇ ಉಪ ಪ್ರಕರಣದ ಮೂರನೇ ಪರಂತುಕದ (i)ನೇ ಖಂಡದ ಮೇರೆಗೆ ಭಾಗಶಃ ತೆರಿಗೆಯನ್ನು ಸಂದಾಯ ಮಾಡಿರುವ ನೋಂದಾಯಿತ ಮಾಲೀಕನು, ಪೂರ್ಣ ತೆರಿಗೆಯನ್ನು ಸಂದಾಯ ಮಾಡದ ಹೊರತು, ತೆರಿಗೆಯ ಮರುಪಾವತಿಗೆ ಹಕ್ಕುಳ್ಳವನಾಗಿರತಕ್ಕದ್ದು]⁴

(4) ಯಾವುದೇ ಮೋಟಾರು ವಾಹನದ ಮೇಲಿನ ತೆರಿಗೆಯನ್ನು ಸಂದಾಯ ಮಾಡಬೇಕಾದ ತೆರಿಗೆಗಿಂತಲೂ ಹೆಚ್ಚು ಸಂದಾಯ ಮಾಡಿದ್ದರೆ, ಹಾಗೆ ಸಂದಾಯ ಮಾಡಿದ ಹೆಚ್ಚಿನ ತೆರಿಗೆಯನ್ನು, ಯಾವ ತರುವಾಯದ ಅವಧಿಗಳಿಗೆ ಸಂಬಂಧಿಸಿದಂತೆ ತೆರಿಗೆಯಲ್ಲಿ ಬಾಕಿಯಿರುವುದೋ ಆ ಯಾವುದೇ ತರುವಾಯದ ಅವಧಿಗಳ ಬಗ್ಗೆ ಸರಿಹೊಂದಾಣಿಕೆಗೊಳಿಸತಕ್ಕದ್ದು¹.

1. (3)ನೇ ಮತ್ತು (4)ನೇ ಉಪ-ಪ್ರಕರಣಗಳನ್ನು 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2005ರ ಅಧಿನಿಯಮ 12ರ ಮೂಲಕ 1.4.2005ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

3. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

4. 2010ರ ಅಧಿನಿಯಮ 38ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸಲಾಗಿದೆ.

¹[(5) ಈ ಅಧಿನಿಯಮದ ಮತ್ತು ಅದರ ಮೇರೆಗೆ ಮಾಡಿದ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ವಾಹನಗಳನ್ನು ವಿಂಟೇಜ್ ಅಥವಾ ಕ್ಲಾಸಿಕ್ ಕಾರುಗಳೆಂದು ವರ್ಗೀಕರಿಸಿದ್ದರೆ, ಅವುಗಳಿಗೆ ಅಧಿನಿಯಮದ 3ನೇ ಪ್ರಕರಣದ

(1)ನೇ ಉಪ-ಪ್ರಕರಣದ ಪ್ರಕಾರ ವಾಹನದ ಪೂರ್ಣಾವಧಿಗೆ ತೆರಿಗೆಯನ್ನು ಸಂದಾಯ ಮಾಡಿದ್ದರೆ, ಮಾಲೀಕತ್ವದ ವರ್ಗಾವಣೆ ಮಾಡಿ ಅಥವಾ ವಿಳಾಸ ಬದಲಾವಣೆ ಮಾಡಿ ಮೇಲೆ ಯಾವುದೇ ಇತರ ರಾಜ್ಯಕ್ಕೆ ವಾಹನದ ವರ್ಗಾವಣೆಯಾದಾಗ ಅಥವಾ ನೋಂದಣಿ ರದ್ದಿಯಾತಿಯಾದಾಗ ತೆರಿಗೆಯ ಮರುಪಾವತಿಗೆ ಅನುಮತಿಸತಕ್ಕದ್ದಲ್ಲ¹.

²[(6)ಯಾವುದೇ ನ್ಯಾಯಾಲಯದ, ನ್ಯಾಯಾಧಿಕರಣದ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪಿನಲ್ಲಿ, ಡಿಕ್ರಿಯಲ್ಲಿ ಅಥವಾ ಆದೇಶದಲ್ಲಿ ಒಳಗೊಂಡಿರುವ ಯಾವುದೇ ಆದೇಶದಲ್ಲಿ ಅಥವಾ ನಿರ್ದೇಶನ ಏನೇ ಇದ್ದರೂ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2007 ಜಾರಿಗೆ ಬರುವುದಕ್ಕೂ ಮುಂಚೆ ಮೂಲ ಅಧಿನಿಯಮದ 3ನೇ ಪ್ರಕರಣದ ಐದನೇ ಪರಂತುಕದ ಮೇರೆಗೆ ತೆರಿಗೆ ವಿಧಿಸಲಾದ ಅಥವಾ ವಿಧಿಸಲಾಗಿದೆ ಮತ್ತು ಸಂಗ್ರಹಿಸಲಾಗಿದೆಯೆಂದು ಭಾವಿಸಲಾಗಿರುವ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ತೆರಿಗೆಯ ಮರುಪಾವತಿಗೆ ಅನುಮತಿಸತಕ್ಕದ್ದಲ್ಲ²].

³[ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ, ತೆರಿಗೆಯು 3ಎ ಮತ್ತು 3ಬಿ ಪ್ರಕರಣಗಳ ಮೇರೆಗೆ ಸಂದಾಯವಾಗಬಹುದಾದ ಅಧಿಕರ ಮತ್ತು ಹೆಚ್ಚುವರಿ ಅಧಿಕರವನ್ನು ಒಳಗೊಳ್ಳುತ್ತದೆ³

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 2007ರ ಅಧಿನಿಯಮ 10ರ ಮೂಲಕ 1.3.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸಲಾಗಿದೆ.
3. 1984ರ ಅಧಿನಿಯಮ 28ರ ಮೂಲಕ 5.5.1984ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

8. ಹೆಚ್ಚಿನ ತೆರಿಗೆಯ ಸಂದಾಯ.- ಯಾವ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಸಂದಾಯ ಮಾಡಲಾಗಿದೆಯೋ ಆ ಮೋಟಾರು ವಾಹನವನ್ನು, ಯಾವ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದರದಲ್ಲಿ ತೆರಿಗೆಯನ್ನು ಸಂದಾಯ ಮಾಡಬೇಕಾಗಿದೆಯೋ ಆ ಯಾವುದೇ ಮೋಟಾರು ವಾಹನವಾಗುವ ಹಾಗೆ ಅಂಥ ರೀತಿಯಲ್ಲಿ ಮಾರ್ಪಾಟುಗೊಳಿಸಿದಾಗ ಅಥವಾ ಬಳಸಲು ಉದ್ದೇಶಿಸಿದಾಗ, ಅಂಥ ವಾಹನದ ನೋಂದಾಯಿತ ಮಾಲೀಕನು ಅಥವಾ ಅದರ ಸ್ವಾಧೀನತೆಯನ್ನು ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು, ಈಗಾಗಲೇ ಸಂದಾಯ ಮಾಡಿದ ತೆರಿಗೆ ಮತ್ತು ಅಂಥ ವಾಹನಕ್ಕೆ ಸಂಬಂಧಿಸಿದಂತೆ, ಮಾರ್ಪಾಟುಗೊಳಿಸಿದ ಅಥವಾ ಹಾಗೆ ಬಳಸಲು ಉದ್ದೇಶಿಸಿದ ಪರಿಣಾಮವಾಗಿ ಯಾವ ಅವಧಿಗಾಗಿ ತೆರಿಗೆಯನ್ನು ಹೆಚ್ಚಿನ ದರದಲ್ಲಿ ಸಂದಾಯ ಮಾಡಬೇಕಾಗಿದೆಯೋ ಆ ಅವಧಿಗಾಗಿ ಸಂದಾಯ ಮಾಡಬೇಕಾದಂಥ ತೆರಿಗೆ ಇವೆರಡರ ನಡುವಣ ವ್ಯತ್ಯಾಸಕ್ಕೆ ಸಮವಾದಂಥ ಮೊತ್ತದ ಹೆಚ್ಚಿನ ತೆರಿಗೆಯನ್ನು ಸಂದಾಯ ಮಾಡತಕ್ಕದ್ದು ಮತ್ತು ಹಾಗೆ ಮಾರ್ಪಾಟುಗೊಳಿಸಿದ ಅಥವಾ ಹಾಗೆ ಬಳಸಲು ಉದ್ದೇಶಿಸಿದ ಅಂಥ ವಾಹನಕ್ಕೆ ಸಂಬಂಧಿಸಿದಂತೆ ತೆರಿಗೆಯ ಅಂಥ ಮೊಬಲಗನ್ನು ಸಂದಾಯ ಮಾಡುವವರೆಗೆ, '[ತೆರಿಗೆ ನಿರ್ಧರಣಾ ಪ್ರಾಧಿಕಾರಿಯು]¹ ಹೊಸ '[ತೆರಿಗೆ ನಿರ್ಧರಣಾ ಕಾರ್ಡನ್ನು]¹ ಕೊಡತಕ್ಕದ್ದಲ್ಲ.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

[8ಎ. ಸಂದಾಯ ಮಾಡಲು ತಪ್ಪಿಸಿಕೊಂಡಿರುವುದಕ್ಕೆ ತೆರಿಗೆಯ ಸಂಗ್ರಹಣೆ.- ಯಾವುದೇ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ಅವಧಿಗಾಗಿ ಸಂದಾಯ ಮಾಡಿದ ತೆರಿಗೆಯ ಮೊಬಲಗು ಈ ಅಧಿನಿಯಮದ ಮೇರೆಗೆ ಸಂದಾಯವಾಗಬೇಕಾದ ತೆರಿಗೆಗಿಂತ ಕಡಿಮೆಯಾಗಿರುವುದಾಗಿ ಯಾವುದೇ ಕಾಲದಲ್ಲಿ ಕಂಡುಬಂದರೆ, ಆಗ ಅಂಥ ವಾಹನಕ್ಕೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ತೆರಿಗೆಗೆ ಸಂಬಂಧಿಸಿದ ಮೋಟಾರು ವಾಹನಕ್ಕೆ ಸಂಬಂಧಪಟ್ಟಂತೆ ಅಥವಾ ತೆರಿಗೆ ನಿರ್ಧರಣಾ ಕಾರ್ಡನ್ನು ಕೊಡುವುದಕ್ಕೆ ಸಂಬಂಧಿಸಿದಂತೆ ನೋಂದಣಿ ಪ್ರಮಾಣಪತ್ರದಲ್ಲಿ ಯಾವುದೇ ತಪ್ಪು ನಮೂದು ಅಥವಾ ಯಾವುದೇ ನಮೂದು ಇಲ್ಲದೆ ಇದ್ದರೂ ಅಥವಾ ಅಂಥ ಅವಧಿಗೆ ತೆರಿಗೆ ಸಂದಾಯದ ಅಂಥ ತೆರಿಗೆ ನಿರ್ಧರಣೆ ಕಾರ್ಡಿನಲ್ಲಿ ನಮೂದನ್ನು ಮಾಡಿದ್ದರೂ ತೆರಿಗೆ ನಿರ್ಧರಣೆ ಪ್ರಾಧಿಕಾರಿಯು, ಮೋಟಾರು ವಾಹನದ ನೋಂದಾಯಿತ ಮಾಲೀಕನಿಗೆ ಅಥವಾ ಅದರ ಸ್ವಾಧೀನತೆಯನ್ನು ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಗೆ ನೋಟೀಸನ್ನು ಕೊಟ್ಟು ಮತ್ತು ಅವನಿಗೆ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟು ತರುವಾಯ, ಹಾಗೆ ಸಂದಾಯ ಮಾಡಿದ ತೆರಿಗೆ ಮತ್ತು ಅಂಥ ಮಾಲೀಕನು ಅಥವಾ ವ್ಯಕ್ತಿಯು ಸಂದಾಯ ಮಾಡಬೇಕಾದ ತೆರಿಗೆ- ಇವೆರಡರ ನಡುವಣ ವ್ಯತ್ಯಾಸದ ಮೊತ್ತವನ್ನು ವಸೂಲು ಮಾಡಬಹುದು¹.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

[8ಬಿ. ಮೋಟಾರು ವಾಹನಗಳ ದುರುಪಯೋಗಕ್ಕಾಗಿ ಹೆಚ್ಚಿನ ತೆರಿಗೆ.- ಯಾವ ಮೋಟಾರು ವಾಹನದ ಸಂಬಂಧದಲ್ಲಿ ತೆರಿಗೆಯನ್ನು ಸಂದಾಯ ಮಾಡಲಾಗಿದೆಯೋ ಆ ವಾಹನವನ್ನು ದುರುಪಯೋಗಪಡಿಸಿಕೊಂಡಾಗ ಅಥವಾ ಯಾವ ಉದ್ದೇಶಕ್ಕಾಗಿ ನೋಂದಾಯಿತವಾಗಿದೆಯೋ ಅಥವಾ ಪರ್ಮಿಟ್‌ನ್ನು ಆ ಉದ್ದೇಶಕ್ಕೆ ಅನುಸಾರವಾಗಿ ಉಪಯೋಗಿಸದಿರುವಾಗ ಅಥವಾ ಯಾವ ವಾಹನದ ಸಂಬಂಧದಲ್ಲಿ ಹೆಚ್ಚು ದರದ ತೆರಿಗೆಯನ್ನು ಸಂದಾಯ ಮಾಡಬಹುದಾಗಿದೆಯೋ ಆ ವಾಹನವಾಗಿ ಕಂಡುಬರುವಂಥ ರೀತಿಯಲ್ಲಿ ಉಪಯೋಗಿಸಿದಾಗ, ಅಂಥ ವಾಹನದ ನೋಂದಾಯಿತ ಒಡೆಯ ಅಥವಾ ಅದರ ಸ್ವಾಧೀನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ವ್ಯಕ್ತಿಯು, 3ನೇ ಪ್ರಕರಣದ (4)ನೇ ಉಪ-ಪ್ರಕರಣದ ಮೇರೆಗಿನದಲ್ಲದ ಅಂಥ ದುರುಪಯೋಗಕ್ಕಾಗಿ, ಈಗಾಗಲೇ ಸಂದಾಯ ಮಾಡಿದ ತೆರಿಗೆ ಮತ್ತು ಆ ವಾಹನವನ್ನು ದುರುಪಯೋಗಪಡಿಸಿಕೊಂಡಿರುವ ಅಥವಾ ವಾಹನವನ್ನು ಯಾವ ಉದ್ದೇಶಕ್ಕಾಗಿ ನೋಂದಣಿ ಮಾಡಲಾಗಿದೆಯೋ ಅಥವಾ ಪರ್ಮಿಟ್ ನೀಡಲಾಗಿದೆಯೋ, ಆ ಉದ್ದೇಶಕ್ಕೆ ಅನುಸಾರವಾಗಿ ಉಪಯೋಗಿಸಿರದ ಪರಿಣಾಮವಾಗಿ ಹೆಚ್ಚಿನ ದರದ ತೆರಿಗೆ ಸಂದಾಯ ಮಾಡಬಹುದಾದ ಅವಧಿಗೆ, ಆ ವಾಹನದ ಸಂಬಂಧದಲ್ಲಿ ಈಗಾಗಲೇ ಸಂದಾಯ ಮಾಡಿದ ತೆರಿಗೆ ಮತ್ತು

ಸಂದಾಯ ಮಾಡತಕ್ಕ ತೆರಿಗೆ, ಇವುಗಳ ನಡುವಿನ ವ್ಯತ್ಯಾಸ ಮೊತ್ತದ ಎರಡುಪಟ್ಟು ಮೊತ್ತಕ್ಕೆ ಸಮನಾದ ಮೊತ್ತದ ಹೆಚ್ಚುವರಿ ತೆರಿಗೆಯನ್ನು ಸಂದಾಯ ಮಾಡತಕ್ಕದ್ದು¹.

1. 1989ರ ಅಧಿನಿಯಮ 14ರ ಮೂಲಕ 1.4.1989ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

9. ತೆರಿಗೆಯ ಬಾಕಿಗಳನ್ನು ಸಂದಾಯ ಮಾಡಲು ಹೊಣೆಗಾರಿಕೆ.- (1) ಯಾವುದೇ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ವಿಧಿಸಬಹುದಾದ ತೆರಿಗೆಯನ್ನು, ಸಂದಾಯ ಮಾಡುವುದಕ್ಕೆ ಹೊಣೆಯಾಗಿರುವ ಯಾರೇ ವ್ಯಕ್ತಿಯಿಂದ ತೆರಿಗೆಯು ಸಂದಾಯವಾಗದೆ ಉಳಿದರೆ ಮತ್ತು ಅಂಥ ವ್ಯಕ್ತಿಯು ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಮುಂಚೆ ಅಂಥ ವಾಹನದ ಒಡೆತನವನ್ನು ವರ್ಗಾಯಿಸಿದ್ದರೆ ಅಥವಾ ಅವನು ಅಂಥ ವಾಹನದ ಸ್ವಾಧೀನತೆ ಅಥವಾ ನಿಯಂತ್ರಣ ಹೊಂದಿರುವುದು ನಿಂತುಹೋಗಿದ್ದರೆ, ವಾಹನದ ಒಡೆತನವನ್ನು ಯಾರಿಗೆ ವರ್ಗಾಯಿಸಲಾಗಿದೆಯೋ ಆ ವ್ಯಕ್ತಿಯು ಅಥವಾ ಅಂಥ ವಾಹನದ ಸ್ವಾಧೀನತೆ ಅಥವಾ ನಿಯಂತ್ರಣವನ್ನು ಹೊಂದಿರುವ ವ್ಯಕ್ತಿಯು, '[ತೆರಿಗೆ ನಿರ್ಧರಣಾ ಪ್ರಾಧಿಕಾರಿಗೆ]' ಸದರಿ ತೆರಿಗೆಯನ್ನು ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಈ ಪ್ರಕರಣದಲ್ಲಿ ಅಡಕವಾಗಿರುವುದು ಯಾವುದೂ ವಾಹನದ ಒಡೆತನವನ್ನು ವರ್ಗಾಯಿಸಿರುವ ಅಥವಾ ವಾಹನದ ಸ್ವಾಧೀನತೆ ಅಥವಾ ನಿಯಂತ್ರಣ ಹೊಂದಿರುವುದು ನಿಂತು ಹೋಗಿರುವಂಥ ವ್ಯಕ್ತಿಯು ಸದರಿ ತೆರಿಗೆಯನ್ನು ಸಂದಾಯ ಮಾಡುವ ಆತನ ಹೊಣೆಗಾರಿಕೆಯನ್ನು ಬಾಧಿಸುವುದೆಂದು ಭಾವಿಸತಕ್ಕದ್ದಲ್ಲ.

10. ಪ್ಲೀಟ್ ಮಾಲೀಕನ ಸಂದರ್ಭದಲ್ಲಿ ತೆರಿಗೆಯನ್ನು ವಿಧಿಸುವುದು, ಇತ್ಯಾದಿ.- '[3, 6 ಮತ್ತು 7ನೇ ಪ್ರಕರಣಗಳಲ್ಲಿ ಏನೇ ಅಡಕವಾಗಿದ್ದಾಗ್ಯೂ, '[ಪ್ಲೀಟ್ ಮಾಲೀಕನ ಒಡೆತನದಲ್ಲಿರುವ ಸಾರ್ವಜನಿಕ ಸೇವಾ ವಾಹನಗಳ ಸಂಬಂಧದಲ್ಲಿ ಪ್ರಯಾಣದರ ಮತ್ತು ಸಾಗಣೆ ಬಾಡಿಗೆಗಳಿಂದ ಬಂದ ಒಟ್ಟು ಆದಾಯದ ಮೇಲೆ]²,-

(i) ನಗರದ ಪರಿಮಿತಿಯೊಳಗೆ ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976 (1976ರ ಕರ್ನಾಟಕ ಅಧಿನಿಯಮ 14) ರ 2ನೇ ಪ್ರಕರಣದ (4)ನೇ ಖಂಡದಲ್ಲಿ ಪರಿಭಾಷಿಸಿದಂತೆ ನಗರ ಪರಿಮಿತಿಯಿಂದ ಇಪ್ಪತ್ತೈದು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಪ್ರವರ್ತಿಸುತ್ತಿರುವ '[2ನೇ ಪ್ರಕರಣದ (1)ನೇ ಉಪ-ಪ್ರಕರಣದ (ಎಎ) ಖಂಡದ ವಿವರಣೆಯಲ್ಲಿ ಉಲ್ಲೇಖಿಸಿದ]' ಸಾರ್ವಜನಿಕ ಸೇವಾ ವಾಹನಗಳಿಗೆ ಸಂಬಂಧಿಸಿದಂತೆ '[ಶೇಕಡಾ 5ರ]³ ದರದಲ್ಲಿ; ಮತ್ತು

(ii) ಇತರ ಪ್ರಕರಣಗಳಲ್ಲಿ '[ಶೇಕಡಾ 5ರ]⁴ ದರದಲ್ಲಿ ತೆರಿಗೆ ವಿಧಿಸತಕ್ಕದ್ದು⁵]

1. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2003ರ ಅಧಿನಿಯಮ 9ರ ಮೂಲಕ 1.4.2003ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2008ರ ಅಧಿನಿಯಮ 7ರ ಮೂಲಕ 1.8.2008ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎ) ಯಾವುದೇ ವರ್ಷದಲ್ಲಿ, ಅಂಥ ವರ್ಷ ಪ್ರಾರಂಭವಾಗುವುದಕ್ಕೆ ಮುಂಚೆ, ಪ್ಲೀಟ್ ಮಾಲೀಕನು ಸಂದಾಯ ಮಾಡಬೇಕಾದ ತೆರಿಗೆಯ ಮೊಬಲಗನ್ನು ನಿರ್ಧರಿಸುವ ಸಂಬಂಧದಲ್ಲಿ, ಪ್ಲೀಟ್ ಮಾಲೀಕನು ನಿಯಮಿಸಿದ ನಮೂನೆಯಲ್ಲಿ, ಯಾವ ವರ್ಷದ ನಿಕಟಪೂರ್ವದ ವರ್ಷಕ್ಕಾಗಿ ಘೋಷಣೆಯನ್ನು ಮಾಡಲಾಗಿದೆಯೋ ಆ ವರ್ಷದ '[ಜನವರಿಯ ಕೊನೆಯ ದಿವಸದಂದು]' ಅವನ ಬಳಿಯಿದ್ದ ಮತ್ತು ಈ ಅಧಿನಿಯಮದ ಮೇರೆಗೆ ತೆರಿಗೆಗೆ ಗುರಿಯಾಗುವ ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ '[ಪ್ರಯಾಣ ದರಗಳಿಂದ ಮತ್ತು ಸಾಗಣೆ ಬಾಡಿಗೆಗಳಿಂದ ದೊರೆಯುವುದೆಂದು ಅಂದಾಜು ಮಾಡಿದ ಒಟ್ಟು ಆದಾಯವನ್ನು]² ತೋರಿಸುವ ಒಂದು ಪ್ರಾರಂಭಿಕ ಘೋಷಣೆಯನ್ನು ಮೊದಲು ಮಾಡತಕ್ಕದ್ದು ಮತ್ತು ಅದನ್ನು '[ತೆರಿಗೆ ನಿರ್ಧರಣಾ ಪ್ರಾಧಿಕಾರಿಗೆ]' ಒಪ್ಪಿಸಿಕೊಡತಕ್ಕದ್ದು. ಅಂಥ ಘೋಷಣೆಯು, ಅಂಥ ಹಿಂದಿನ ವರ್ಷಕ್ಕೆ '[ತೆರಿಗೆ ನಿರ್ಧರಣಾ ಪ್ರಾಧಿಕಾರಿಯು]' ಕೊಟ್ಟ ತೆರಿಗೆಯ ಅಂತಿಮ ನಿರ್ಧರಣೆಯ ಪ್ರಮಾಣಪತ್ರ ಯಾವುದಾದರೂ ಇದ್ದರೆ, ಅದನ್ನು ಮತ್ತು ನಿಯಮಿಸಬಹುದಾದಂಥ ಇತರ ದಸ್ತಾವೇಜುಗಳನ್ನು ಒಳಗೊಂಡಿರತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

[(ಬಿ) ಅಂಥ ಪ್ರಾರಂಭಿಕ ಘೋಷಣೆಯನ್ನು ಸ್ವೀಕರಿಸಿದ ತರುವಾಯ ಆದಷ್ಟು ಬೇಗನೆ ತೆರಿಗೆ ನಿರ್ಧರಣಾ ಪ್ರಾಧಿಕಾರಿಯು, ಅಂಥ ಘೋಷಣೆಯ ಆಧಾರದ ಮೇಲೆ, ಈ ಪ್ರಕರಣದ (ಎ) ಖಂಡದ ಮೇರೆಗೆ ಸದರಿ ವರ್ಷಕ್ಕಾಗಿ ಘೋಷಿಸಿದ ಪ್ರಯಾಣ ದರಗಳು ಮತ್ತು ಸಾಗಣೆ ಬಾಡಿಗೆಗಳ ರೂಪದಲ್ಲಿ ದೊರೆಯುವ ಅಂದಾಜು ಆದಾಯದ '[ಸಂದರ್ಭಾನುಸಾರ ಶೇಕಡಾ ಐದರಷ್ಟನ್ನು ಅಥವಾ ಶೇಕಡಾ ಏಳರಷ್ಟನ್ನು]² ಅಂಥ ಪ್ಲೀಟ್ ಮಾಲೀಕನು ಸಂದಾಯ ಮಾಡತಕ್ಕ ತೆರಿಗೆಯ ಮೊಬಲಗನ್ನು ನಿರ್ಧರಿಸತಕ್ಕದ್ದು ಮತ್ತು ಆ ಬಗ್ಗೆ ಪ್ಲೀಟ್ ಮಾಲೀಕನಿಗೆ ನಿಯಮಿಸಬಹುದಾದಂಥ ನಮೂನೆಯಲ್ಲಿ ಆ ವರ್ಷಕ್ಕಾಗಿನ ತಾತ್ಕಾಲಿಕ ತೆರಿಗೆ ನಿರ್ಧರಣೆಯ ಪ್ರಮಾಣ ಪತ್ರವನ್ನು ನೀಡಿ ತಿಳಿಸತಕ್ಕದ್ದು¹.

1. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1999ರ ಅಧಿನಿಯಮ 5ರ ಮೂಲಕ 1.4.1999ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2003ರ ಅಧಿನಿಯಮ 9ರ ಮೂಲಕ 1.4.2003ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.

¹[(ಸಿ) ಖಂಡ (ಬಿ) ಯ ಮೇರೆಗೆ ತಾತ್ಕಾಲಿಕವಾಗಿ ನಿರ್ಧರಿಸಿದ ತೆರಿಗೆಯ ಮೊಬಲಗನ್ನು, ತಾತ್ಕಾಲಿಕ ತೆರಿಗೆ ನಿರ್ಧರಣೆ ಪ್ರಮಾಣಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ, ತೆರಿಗೆ ನಿರ್ಧರಣಾ ಪ್ರಾಧಿಕಾರಿಯು ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಮತ್ತು ಹನ್ನೆರಡಕ್ಕೆ ಮೀರದಂಥ ಕಂತುಗಳಲ್ಲಿ ವಾಹನಗಳ ಸಮೂಹದ ಒಡೆಯನು ಸಂದಾಯ ಮಾಡತಕ್ಕದ್ದು]¹.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಡಿ) '[ಫ್ಲೀಟ್ ಮಾಲೀಕನು ವರ್ಷದ ಮುಕ್ತಾಯದ ತರುವಾಯ]¹, ನಿಯಮಿಸಿದ ನಮೂನೆಯಲ್ಲಿರುವ ಅಂತಿಮ ಘೋಷಣಾ ಪತ್ರವನ್ನು ಭರ್ತಿಮಾಡತಕ್ಕದ್ದು ಮತ್ತು ಅದಕ್ಕೆ ಸಹಿ ಹಾಕತಕ್ಕದ್ದು. '[ಆ ವರ್ಷದಲ್ಲಿ]' ಆತನ ಬಳಿ ಇರುವ ಮತ್ತು ಈ ಅಧಿನಿಯಮದ ಮೇರೆಗೆ ತೆರಿಗೆಗೆ ಗುರಿಯಾಗುವ ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ '[ಆ ವರ್ಷದ ಅವಧಿಯಲ್ಲಿ ಸಂಗ್ರಹಿಸಿದ ಪ್ರಯಾಣ ದರಗಳ ಮತ್ತು ಸಾಗಣೆ ಬಾಡಿಗೆಗಳ ಪರಿಶೋಧಿತ ಲೆಕ್ಕಗಳ ಪ್ರಮಾಣಿತ ಪ್ರತಿಯೊಂದಿಗೆ]² ಮತ್ತು ಹಾಗೆ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಅಂತಿಮ ಘೋಷಣಾ ಪತ್ರವನ್ನು ನಿಯಮಿಸಿದ ಕಾಲದೊಳಗೆ '[ತೆರಿಗೆ ನಿರ್ಧರಣಾ ಪ್ರಾಧಿಕಾರಿಯು]' ವಶಕ್ಕೆ ಒಪ್ಪಿಸತಕ್ಕದ್ದು ಮತ್ತು ಅಂಥ ಘೋಷಣೆಯು, ಆ ವರ್ಷಕ್ಕಾಗಿ '[ತೆರಿಗೆ ನಿರ್ಧರಣಾ ಪ್ರಾಧಿಕಾರಿಯು]' ಕೊಟ್ಟ ತೆರಿಗೆಯ ತಾತ್ಕಾಲಿಕ ನಿರ್ಧರಣಾ ಪ್ರಮಾಣಪತ್ರ ಮತ್ತು ನಿಯಮಿಸಬಹುದಾದಂಥ ಇತರ ದಸ್ತಾವೇಜುಗಳನ್ನು ಒಳಗೊಂಡಿರತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1986ರ ಅಧಿನಿಯಮ 8ರ ಮೂಲಕ 1.4.1986ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[(ಇ) ಆ ವರ್ಷದ ಅವಧಿಯಲ್ಲಿ ಸಂಗ್ರಹಿಸಿದ ಪ್ರಯಾಣ ದರಗಳ ಮತ್ತು ಬಾಡಿಗೆ ಸಾಗಣೆಗಳ ಪರಿಶೋಧಿತ ಲೆಕ್ಕಪತ್ರಗಳ ಪ್ರಮಾಣಿತ ಪ್ರತಿಯೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ಅಂಥ ಅಂತಿಮ ಘೋಷಣೆಯನ್ನು ಮತ್ತು ಅವಶ್ಯವೆಂದು ಭಾವಿಸಬಹುದಾದಂಥ ಇತರ ವಿವರಗಳನ್ನು ಸ್ವೀಕರಿಸಿದ ಮೇಲೆ, ತೆರಿಗೆ ನಿರ್ಧರಣಾ ಪ್ರಾಧಿಕಾರವು, ಅಂಥ ಫ್ಲೀಟ್ ಮಾಲೀಕನ ಸಾರ್ವಜನಿಕ ಸೇವಾ ವಾಹನದ ಮೇಲೆ, ಈ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದ ದರದಲ್ಲಿ ವಿಧಿಸಬಹುದಾದ ತೆರಿಗೆಯ ಮೊತ್ತವನ್ನು ಅಂತಿಮವಾಗಿ ನಿರ್ಧರಿಸತಕ್ಕದ್ದು ಮತ್ತು ನಿಗದಿಪಡಿಸಬಹುದಾದಂಥ ನಮೂನೆಯಲ್ಲಿ ಆ ವರ್ಷದ ಅಂತಿಮ ತೆರಿಗೆ ನಿರ್ಧರಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು]¹.

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎಫ್) ಖಂಡ (ಸಿ) ಮೇರೆಗೆ ಫ್ಲೀಟ್ ಮಾಲೀಕನು ಸಂದಾಯ ಮಾಡಿದ ಮೊಬಲಗನ್ನು ಗಣನೆಗೆ ತೆಗೆದುಕೊಂಡು (ಇ) ಖಂಡದ ಮೇರೆಗೆ ತೆರಿಗೆಯ ಮೊಬಲಗನ್ನು ಅಂತಿಮವಾಗಿ ನಿರ್ಧರಿಸಿದಾಗ, ಬಾಕಿ ಉಳಿಯಬಹುದಾದ ವ್ಯತ್ಯಾಸದ ಮೊತ್ತವನ್ನು ನಿಯಮಿಸಬಹುದಾದಂಥ ರೀತಿಯಲ್ಲಿ ಮತ್ತು ಕಾಲದೊಳಗೆ ಫ್ಲೀಟ್ ಮಾಲೀಕನು ಸಂದಾಯ ಮಾಡತಕ್ಕದ್ದು ಅಥವಾ ಅವನಿಗೆ ಮರುಪಾವತಿ ಮಾಡತಕ್ಕದ್ದು;

¹[ಪರಂತುಕ XXX]¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[ಪರಂತು ಫ್ಲೀಟ್ ಮಾಲೀಕನು, ಒಂದು ಕ್ಯಾಲೆಂಡರ್ ತಿಂಗಳು ಅಥವಾ ಹೆಚ್ಚಿನ ಅವಧಿಗಾಗಿ ಯಾವ ಮೋಟಾರು ವಾಹನವನ್ನು ಉಪಯೋಗಿಸಿಲ್ಲವೆಂದು ಸಾರಿಗೆ ಕಮೀಷನರನು ಪ್ರಮಾಣೀಕರಿಸುವರೋ ಆ ಯಾವುದೇ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ, ಫ್ಲೀಟ್ ಮಾಲೀಕನ, ಮೋಟಾರು ವಾಹನವನ್ನು ಉಪಯೋಗಿಸದಿರುವ ಸಂಗತಿಯನ್ನು, ಉಪಯೋಗಿಸದಿರುವ ಅವಧಿಯ ಪ್ರಾರಂಭದ ದಿನಾಂಕದಿಂದ ಏಳು ದಿವಸಗಳೊಳಗೆ ಸಾರಿಗೆ ಕಮೀಷನರನಿಗೆ ತಿಳಿಸಿರುವನು ಎಂಬ ಷರತ್ತಿಗೊಳಪಟ್ಟು, ಅಂತಿಮವಾಗಿ ನಿರ್ಧರಿಸಿದ ತೆರಿಗೆಯ ಮೊಬಲಗಿನಲ್ಲಿ ಪ್ರಮಾಣಾನುಸಾರವಾಗಿ ಕಡಿತಕ್ಕೆ ಹಕ್ಕುಳ್ಳವನಾಗಿರತಕ್ಕದ್ದು]¹.

1. 1981ರ ಅಧಿನಿಯಮ 39ರ ಮೂಲಕ 12.8.1981ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಜಿ) ಫ್ಲೀಟ್ ಮಾಲೀಕನು, ಆತನ ಯಾವುದೇ ಸಾರಿಗೆ ವಾಹನದ ಒಡೆತನವನ್ನು ವರ್ಗಾವಣೆ ಮಾಡಿದ ಮೂವತ್ತು ದಿವಸಗಳೊಳಗೆ '[ತೆರಿಗೆ ನಿರ್ಧರಣಾ ಪ್ರಾಧಿಕಾರಿಗೆ]' ಆ ವರ್ಗಾವಣೆ ಕುರಿತು ವರದಿ ಮಾಡತಕ್ಕದ್ದು.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಹೆಚ್) '[ತೆರಿಗೆ ನಿರ್ಧರಣಾ ಪ್ರಾಧಿಕಾರಿಯು]' ಈ ಪ್ರಕರಣದ ಉದ್ದೇಶಗಳಿಗಾಗಿ, ಫ್ಲೀಟ್ ಮಾಲೀಕನನ್ನು, ತನ್ನ ಮುಂದೆ, ಯಾವುದೇ ಸಾರಿಗೆ ವಾಹನ ಅಥವಾ ಯಾವುದೇ ಲೆಕ್ಕಪತ್ರಗಳನ್ನು, ರಿಜಿಸ್ಟರುಗಳನ್ನು, ದಾಖಲೆಗಳನ್ನು ಅಥವಾ ಇತರ ದಸ್ತಾವೇಜುಗಳನ್ನು ಹಾಜರುಪಡಿಸಬೇಕೆಂದು ಅಥವಾ ಯಾವುದೇ ಮಾಹಿತಿಯನ್ನು ಒದಗಿಸಬೇಕೆಂದು ಅಗತ್ಯಪಡಿಸಬಹುದು ಅಥವಾ ಅವನು ವಾಹನಗಳನ್ನು ಅಥವಾ ಲೆಕ್ಕಪತ್ರಗಳನ್ನು, ರಿಜಿಸ್ಟರುಗಳನ್ನು ದಾಖಲೆಗಳನ್ನು ಅಥವಾ ಇತರ ದಸ್ತಾವೇಜುಗಳನ್ನು ಪರೀಕ್ಷಿಸಬಹುದು ಮತ್ತು ಫ್ಲೀಟ್ ಮಾಲೀಕನು ಅವನಿಗೆ ಅಗತ್ಯಪಡಿಸಿದ ಅಂಥ ಯಾವುದೇ ಅಗತ್ಯತೆಗಳನ್ನು ಪಾಲಿಸತಕ್ಕದ್ದು.

²[ವಿವರಣೆ: ಈ ಪ್ರಕರಣದ ಉದ್ದೇಶಕ್ಕಾಗಿ, ಪ್ರಯಾಣದರ ಮತ್ತು ಸಾಗಣೆ ಬಾಡಿಗೆಗಳಿಂದ ದೊರೆತ ಒಟ್ಟು ಆದಾಯದಲ್ಲಿ, ಫ್ಲೀಟ್ ಮಾಲೀಕನು ನೀಡಿದ ರಿಯಾಯಿತಿ ಪಾಸ್‌ಗಳ ಸಂಬಂಧದಲ್ಲಿ ಸರ್ಕಾರವು ಮರು ಸಂದಾಯ ಮಾಡಿದ ಮೊಬಲಗು ಒಳಗೊಳ್ಳುವುದಿಲ್ಲ]².

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[10ಎ. ಫ್ಲೀಟ್ ಮಾಲೀಕನ ಸಂದರ್ಭದಲ್ಲಿ ಉಪಕರ ವಿಧಿಸುವುದು.- ²[(1) ಫ್ಲೀಟ್ ಮಾಲೀಕನು ಒಡೆತನ ಹೊಂದಿರುವ ಸಾರ್ವಜನಿಕ ಸೇವಾ ವಾಹನಗಳ ಮೇಲೆ 10ನೇ ಪ್ರಕರಣದ ಮೇರೆಗೆ ವಿಧಿಸಿದ ತೆರಿಗೆಯ ಮೇಲೆ ಶೇಕಡಾ

ಹನ್ನೊಂದರ ದರದಲ್ಲಿ ತೆರಿಗೆಯನ್ನು ಉಪಕರದ ಮೂಲಕ ವಿಧಿಸತಕ್ಕದ್ದು ಮತ್ತು ಸಂಗ್ರಹಿಸತಕ್ಕದ್ದು ಮತ್ತು ಆ ಮೊತ್ತದಲ್ಲಿ ಶೇಕಡಾ 10 ರಷ್ಟನ್ನು ರಾಜ್ಯದ ಎಲ್ಲೆಡೆ ವಿವಿಧ ಮೂಲಸೌಕರ್ಯ ಯೋಜನೆಗಳ ಉದ್ದೇಶಕ್ಕಾಗಿ, ಬೆಂಗಳೂರು ತ್ವರಿತ ಸಮೂಹ ಸಾರಿಗೆ ನಿಯಮಿತದಲ್ಲಿ ಈಕ್ವಿಟಿ ಹೂಡಲು ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲು ಅನುಕ್ರಮವಾಗಿ 57:28:15ರ ಅನುಪಾತದಲ್ಲಿ ವಿನಿಯೋಗಿಸತಕ್ಕದ್ದು.]²

(2) ಉಪ-ಪ್ರಕರಣ (1) ರ ಮೇರೆಗೆ ವಿಧಿಸಿದ ಉಪಕರವು, 10ನೇ ಪ್ರಕರಣದ ಅಡಿಯಲ್ಲಿ ವಿಧಿಸಿದ ಯಾವುದೇ ತೆರಿಗೆಗೆ ಹೆಚ್ಚುವರಿಯಾಗಿರತಕ್ಕದ್ದು.

(3) ತೆರಿಗೆ ಮರು ಪಾವತಿ ಅಥವಾ ತೆರಿಗೆಯಿಂದ ವಿನಾಯಿತಿ ಪಡೆಯುವುದೂ ಒಳಗೊಂಡಂತೆ, ಅಧಿನಿಯಮದ ಮತ್ತು ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಉಪಬಂಧಗಳು, 10ನೇ ಪ್ರಕರಣದ ಅಡಿಯಲ್ಲಿ ಮೋಟಾರು ವಾಹನಗಳ ಮೇಲೆ ತೆರಿಗೆ ವಿಧಿಸುವಿಕೆ, ತೆರಿಗೆ ನಿರ್ಧರಣೆ ಮತ್ತು ತೆರಿಗೆ ಸಂಗ್ರಹಣೆ ಸಂಬಂಧದಲ್ಲಿ ಅವು ಅನ್ವಯವಾಗುವಂತೆ, (1)ನೇ ಉಪ-ಪ್ರಕರಣದ ಅಡಿಯಲ್ಲಿ ಸಂದಾಯ ಮಾಡಬೇಕಾದ ಉಪಕರ ವಿಧಿಸುವಿಕೆ, ತೆರಿಗೆ ನಿರ್ಧರಣೆ ಮತ್ತು ಸಂಗ್ರಹಣೆಯ ಸಂಬಂಧದಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಅನ್ವಯವಾಗತಕ್ಕದ್ದು].¹

1. 2004ರ ಅಧಿನಿಯಮ 2ರ ಮೂಲಕ 1.2.2004ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2011ರ ಅಧಿನಿಯಮ 17ರ ಮೂಲಕ 1.4.2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[10ಎಎ] ತೆರಿಗೆ ಮುಕ್ತ ತೆರಿಗೆ ನಿರ್ಧರಣೆ ಕಾರ್ಡ್.- ಹಿಂದಿನ ಪ್ರಕರಣಗಳಲ್ಲಿ ಏನೇ ಅಡಕವಾಗಿದ್ದಾಗ್ಯೂ,

16ನೇ ಪ್ರಕರಣದ ಮೇರೆಗೆ ²[XXX]² ತೆರಿಗೆಯಿಂದ ವಿನಾಯಿತಿ ಪಡೆದ ಮೋಟಾರು ವಾಹನದ ಸಂಬಂಧದಲ್ಲಿ ನಿಯಮಿಸಿದ ಫೀಜನ್ನು ಸಂದಾಯ ಮಾಡಿದ ಮೇಲೆ ತೆರಿಗೆ ನಿರ್ಧರಣೆ ಪ್ರಾಧಿಕಾರಿಯಿಂದ ಪಡೆದ ತೆರಿಗೆ ಮುಕ್ತ ತೆರಿಗೆ ನಿರ್ಧರಣೆ ಕಾರ್ಡ್‌ನ್ನು ಆ ವಾಹನದಲ್ಲಿ ಒಯ್ಯತಕ್ಕದ್ದು].¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1981ರ ಅಧಿನಿಯಮ 39ರ ಮೂಲಕ 12.8.1981ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

3. 2004ರ ಅಧಿನಿಯಮ 2ರ ಮೂಲಕ 1.2.2004ರಿಂದ ಜಾರಿಗೆ ಬರುವಂತೆ ಮರು ಸಂಖ್ಯೆ ಕೊಡಲಾಗಿದೆ.

11. ಪೊಲೀಸ್ ಅಥವಾ ಮೋಟಾರು ವಾಹನಗಳ ಇಲಾಖೆಯ ಅಧಿಕಾರಿಗೆ ಮೋಟಾರು ವಾಹನವನ್ನು ನಿಲ್ಲಿಸುವ ಅಧಿಕಾರ.- ಈ ಸಂಬಂಧದಲ್ಲಿ, ರಾಜ್ಯ ಸರ್ಕಾರವು ನಿಯಮಿಸಬಹುದಾದಂಥ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ ಸಮವಸ್ತ್ರ ಧರಿಸಿರುವ ಯಾರೇ ಪೊಲೀಸ್ ಅಧಿಕಾರಿಯು ಅಥವಾ ಮೋಟಾರು ವಾಹನಗಳ ಇಲಾಖೆಯ ಅಧಿಕಾರಿಯು, ಯಾವುದೇ ಸಾರ್ವಜನಿಕ ಸ್ಥಳದಲ್ಲಿ, ಯಾವುದೇ ಮೋಟಾರು ವಾಹನದ ಚಾಲಕನನ್ನು, ಅಂಥ ವಾಹನವನ್ನು ನಿಲ್ಲಿಸುವಂತೆ ಅಗತ್ಯಪಡಿಸಬಹುದು ಮತ್ತು ಅಂಥ ವಾಹನಕ್ಕೆ ಸಂಬಂಧಿಸಿದಂತೆ ಈ ಅಧಿನಿಯಮದ ಉಪಬಂಧಗಳಿಗನುಸಾರವಾಗಿ ಬಾಕಿ ಇರುವ ತೆರಿಗೆಯ ಮೊಬಲಗನ್ನು ಸಂದಾಯ ಮಾಡಲಾಗಿದೆ ಎಂಬುದನ್ನು ಸ್ವತಃ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಯುಕ್ತವಾಗಿ ಅವಶ್ಯಕವಾಗಬಹುದಾದಷ್ಟು ಕಾಲ ನಿಲ್ಲಿಸುವಂತೆ ಮಾಡಬಹುದು.

¹[11ಎ. ವಾಹನಗಳನ್ನು ²[ವಶಕ್ಕೆ ತೆಗೆದುಕೊಳ್ಳಲು, ತಡೆಹಿಡಿದಿರಿಸಲು ಮತ್ತು ಮಾರಾಟ ಮಾಡಲು]² ಅಧಿಕಾರ:-

³[(1)]³ 13 ಮತ್ತು 14ನೇ ಪ್ರಕರಣದ ಉಪಬಂಧಗಳಿಗೆ ಬಾಧಕವಾಗದಂತೆ, ಯಾವುದೇ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಬಾಕಿಯಿರುವ ಯಾವುದೇ ತೆರಿಗೆಯನ್ನು 4ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸಂದಾಯ ಮಾಡಿಲ್ಲದಿರುವಲ್ಲಿ,-

(i) ಮೋಟಾರು ವಾಹನಗಳ ಇನ್ಸ್‌ಪೆಕ್ಷರನ ದರ್ಜೆಗೆ ಕಡಿಮೆ ದರ್ಜೆಯವರಲ್ಲದ ಮೋಟಾರು ವಾಹನಗಳ ಇಲಾಖೆಯ ಅಧಿಕಾರಿಯು; ಅಥವಾ

(ii) ಈ ಬಗ್ಗೆ ರಾಜ್ಯ ಸರ್ಕಾರವು ಶಕ್ತಗೊಳಿಸಬಹುದಾದಂಥ ಪೊಲೀಸ್ ಇಲಾಖೆಯ ಪೊಲೀಸ್ ಇನ್ಸ್‌ಪೆಕ್ಷರನ ದರ್ಜೆಗೆ ಕಡಿಮೆ ದರ್ಜೆಯವರಲ್ಲದ ಅಧಿಕಾರಿಯು, ನಿಯಮಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು, ಅಂಥ ವಾಹನವನ್ನು ಅಭಿಗ್ರಹಿಸಬಹುದು ಮತ್ತು ತಡೆಹಿಡಿದಿಟ್ಟುಕೊಳ್ಳಬಹುದು ಮತ್ತು ಈ ಉದ್ದೇಶಕ್ಕಾಗಿ, ಆ ವಾಹನಕ್ಕೆ ಸಂಬಂಧಿಸಿದಂತೆ ಬಾಕಿಯಿರುವ ತೆರಿಗೆಯನ್ನು ಸಂದಾಯ ಮಾಡುವವರೆಗೆ ಆ ವಾಹನದ ಸುರಕ್ಷಿತ ಅಭಿರಕ್ಷೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳುವಂತೆ ಮಾಡಬಹುದು].¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1987ರ ಅಧಿನಿಯಮ 32ರ ಮೂಲಕ 13.11.1987ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

3. 1987ರ ಅಧಿನಿಯಮ 32ರ ಮೂಲಕ 13.11.1987ರಿಂದ ಜಾರಿಗೆ ಬರುವಂತೆ ಮರು ಸಂಖ್ಯೆ ಕೊಡಲಾಗಿದೆ.

¹[(2) (1)ನೇ ಉಪ-ಪ್ರಕರಣದ ಮೇರೆಗೆ ವಶಕ್ಕೆ ತೆಗೆದುಕೊಂಡ ಮತ್ತು ತಡೆಹಿಡಿಯಲಾದ ವಾಹನದ ಸಂಬಂಧದಲ್ಲಿ ಬಾಕಿ ಇರುವ ತೆರಿಗೆಯನ್ನು ಅಂಥ ವಶಕ್ಕೆ ತೆಗೆದುಕೊಂಡ ಮತ್ತು ತಡೆ ಹಿಡಿಯಲಾದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಮತ್ತು ಸಂದಾಯ ಮಾಡದಿದ್ದರೆ, ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದಿರುವ ಅಧಿಕಾರಿಯು, ವಾಹನದ ನೋಂದಾಯಿತ ಒಡೆಯನಿಗೆ ಅಂಥ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಮತ್ತು ತಡೆಹಿಡಿಯುವುದಕ್ಕೆ ನಿಕಟಪೂರ್ವದಲ್ಲಿ ವಾಹನದ ಸ್ವಾಧೀನತೆ ಅಥವಾ ನಿಯಂತ್ರಣ ಹೊಂದಿದ್ದ ವ್ಯಕ್ತಿಗೆ ಲಿಖಿತದಲ್ಲಿ ನೋಟೀಸನ್ನು ಕೊಟ್ಟ ತರುವಾಯ ಅವರ ಆಕ್ಷೇಪಗಳೇನಾದರೂ

ಇದ್ದರೆ ಅವುಗಳನ್ನು ಪರಿಗಣಿಸಿದ ತರುವಾಯ, ನಿಗದಿಪಡಿಸಿದ ರೀತಿಯಲ್ಲಿ ಅಂಥ ವಾಹನವನ್ನು ಮಾರಾಟ ಮಾಡಿ ತೆರಿಗೆ ಬಾಕಿಯನ್ನು ವಸೂಲಿ ಮಾಡಬಹುದು;

ಪರಂತು, ಬಾಕಿಯಿರುವ ತೆರಿಗೆಯನ್ನು ಮಾರಾಟ ಮಾಡುವ ಮುಂಚೆ ಯಾವುದೇ ಸಮಯದಲ್ಲಿ ಸಂದಾಯ ಮಾಡಿದ್ದರೆ, ವಾಹನವನ್ನು ಮಾರಾಟ ಮಾಡತಕ್ಕದ್ದಲ್ಲ¹.

1. 1987ರ ಅಧಿನಿಯಮ 32ರ ಮೂಲಕ 13.11.1987ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

12. ದಂಡನೆಗಳು.- (1) ಯಾರೇ ಆಗಲಿ,-

(ಎ) ಈ ಅಧಿನಿಯಮದ ಮೇರೆಗೆ ತೆರಿಗೆಗೆ ಗುರಿಯಾಗುವ ಯಾವುದೇ ಮೋಟಾರು ವಾಹನದ ನೋಂದಾಯಿತ ಒಡೆಯನಾಗಿ ಅಥವಾ ಅನ್ಯಥಾ ಅಂಥ ವಾಹನಕ್ಕೆ ಸಂಬಂಧಿಸಿದಂತೆ ಈ ಅಧಿನಿಯಮದ ಉಪಬಂಧಗಳಿಗನುಸಾರವಾಗಿ ಬಾಕಿ ಇರುವ ತೆರಿಗೆಯ ಅಥವಾ ಹೆಚ್ಚಿನ ತೆರಿಗೆಯ ಮೊಬಲಗನ್ನು ಸಂದಾಯ ಮಾಡದೆ ಅದರ ಸ್ವಾಧೀನ ಅಥವಾ ನಿಯಂತ್ರಣ ಹೊಂದಿದ್ದರೆ; ಅಥವಾ

(ಬಿ) ಘೋಷಣೆ ಅಥವಾ ಹೆಚ್ಚಿನ ಘೋಷಣೆಯನ್ನು, ಈ ಅಧಿನಿಯಮದ ಮೂಲಕ ಅಥವಾ ಅಡಿಯಲ್ಲಿ, ಅದರಲ್ಲಿ ತಿಳಿಸಬೇಕಾದ ವಿವರಗಳನ್ನು ಪೂರ್ಣವಾಗಿ ಮತ್ತು ಸತ್ಯವಾಗಿ ನಿರೂಪಿಸದೇ ವಶಕ್ಕೆ ಒಪ್ಪಿಸಿದರೆ,

- ಅವನು, ಅಪರಾಧ ನಿರ್ಣಯವಾದ ಮೇಲೆ ಅಂಥ ವಾಹನಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ತ್ರೈಮಾಸಿಕ ತೆರಿಗೆಗೆ ಸಮಾನವಾದ ಮೊತ್ತಕ್ಕಿಂತ ಕಡಿಮೆಯಲ್ಲದ ದಂಡದೊಂದಿಗೆ ದಂಡಿತನಾಗತಕ್ಕದ್ದು ಮತ್ತು ಆ ಮೊತ್ತವನ್ನು ಅಂಥ ವಾಹನದ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ವಾರ್ಷಿಕ ತೆರಿಗೆಗೆ ಸಮಾನವಾದ ಮೊತ್ತಕ್ಕೆ ವಿಸ್ತರಿಸಬಹುದಾಗಿದೆ ಮತ್ತು ಅಂಥ ವ್ಯಕ್ತಿಯು, ಅಂಥ ವಾಹನಕ್ಕೆ ಸಂಬಂಧಿಸಿದಂತೆ ಎರಡು ತ್ರೈಮಾಸಿಕಗಳಿಗೆ ಸಂದಾಯವಾಗಬೇಕಾದ ತೆರಿಗೆಗೆ ಸಮಾನವಾದ ಮೊತ್ತಕ್ಕೆ ಕಡಿಮೆ ಇಲ್ಲದಂಥ ಮತ್ತು ಅದನ್ನು ಅಂಥ ವಾಹನಕ್ಕೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ವಾರ್ಷಿಕ ತೆರಿಗೆಯ ಎರಡರಷ್ಟಕ್ಕೆ ವಿಸ್ತರಿಸಬಹುದಾದ ಮೊತ್ತದ ಜುಲ್ಮಾನೆಯೊಂದಿಗೆ, ಈ ಪ್ರಕರಣದ ಅಡಿಯಲ್ಲಿ ಅಪರಾಧಕ್ಕಾಗಿ ಈ ಹಿಂದೆ ಅಪರಾಧಿಯೆಂದು ನಿರ್ಣೀತನಾಗಿದ್ದ ಸಂದರ್ಭದಲ್ಲಿ, ಬಾಕಿಯಿರುವ ಯಾವುದೇ ತೆರಿಗೆಯ ಮೊಬಲಗನ್ನು ಅದು ಜುಲ್ಮಾನೆಯಾಗಿದ್ದರೆ ಹೇಗೋ ಹಾಗೆ ವಸೂಲು ಮಾಡತಕ್ಕದ್ದು.

¹[(2) xxx]¹.

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

(3) ಯಾರೇ ಆಗಲಿ,-

(ಎ) 5ನೇ ಪ್ರಕರಣದ (3)ನೇ ಉಪ-ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿದರೆ; ಅಥವಾ

(ಬಿ) 11ನೇ ಪ್ರಕರಣದ ಮೇರೆಗೆ ಯಾರೇ ಅಧಿಕಾರಿಯು ಮೋಟಾರು ವಾಹನವನ್ನು ನಿಲ್ಲಿಸುವಂತೆ ಅಗತ್ಯಪಡಿಸಿದಾಗ ಹಾಗೆ ಮಾಡಲು ತಪ್ಪಿದರೆ,

- ಅವನು ಅಪರಾಧ ನಿರ್ಣಯವಾದ ಮೇಲೆ ಐವತ್ತು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

(4) ಉಪ-ಪ್ರಕರಣ (1) ಮತ್ತು (3) ರ ಮೇರೆಗೆ ದಂಡನೆ ವಿಧಿಸುವುದಕ್ಕೆ ಸಂಬಂಧಿಸಿದ ಉಪಬಂಧಗಳನ್ನು ಹೊರತುಪಡಿಸಿ, ಈ ಅಧಿನಿಯಮದ ಯಾವುದೇ ಉಪಬಂಧವನ್ನು ಉಲ್ಲಂಘಿಸುವ ಯಾರೇ ಆಗಲಿ, ಅಪರಾಧ ನಿರ್ಣಯವಾದ ಮೇಲೆ ಒಂದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

¹[12ಎ. ಅಪರಾಧಗಳ ಅಧಿವಿಚಾರಣೆ.- ಮಹಾನಗರಗಳ ಮ್ಯಾಜಿಸ್ಟ್ರೇಟ್ ಅಥವಾ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕಿಂತ ಕೆಳ ದರ್ಜೆಯ ಯಾವುದೇ ನ್ಯಾಯಾಲಯವು, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿದ ಯಾವುದೇ ನಿಯಮಗಳ ಮೇರೆಗೆ ದಂಡನೀಯ ಅಪರಾಧದ ಅಧಿವಿಚಾರಣೆಯನ್ನು ಮಾಡತಕ್ಕದ್ದಲ್ಲ.

12ಬಿ. ಅಪರಾಧಗಳ ರಾಜಿ.-12ನೇ ಪ್ರಕರಣದ (1) ಮತ್ತು (3)ನೇ ಉಪ-ಪ್ರಕರಣಗಳ ಮೇರೆಗೆ ದಂಡನೀಯವಾದ ಅಪರಾಧವನ್ನು ಮಾಡಿದ ಅಥವಾ ಮಾಡಿರುವುದಾಗಿ ಯುಕ್ತವಾಗಿ ಶಂಕಿಸಲಾದ ಯಾರೇ ವ್ಯಕ್ತಿಯಿಂದ, ನಿಯಮಿಸಿದ ಅಧಿಕಾರಿಯು, ನಿಯಮಿಸಿದ ರೀತಿಯಲ್ಲಿ, ನಿಯಮಿಸಬಹುದಾದಂಥ ಹಣದ ಮೊತ್ತವನ್ನು, ಅಂಥ ವ್ಯಕ್ತಿಯು ಮಾಡಿದ ಅಥವಾ ಮಾಡಿರುವನೆಂದು ಯುಕ್ತವಾಗಿ ಶಂಕಿಸಲಾದಂಥ ಅಪರಾಧದ ರಾಜಿಯ ರೂಪದಲ್ಲಿ ಅಂಗೀಕರಿಸಬಹುದು ಮತ್ತು ನಿಯಮಿಸಿದ ಅಧಿಕಾರಿಗೆ ಅಂಥ ಹಣದ ಮೊತ್ತವನ್ನು ಸಂದಾಯ ಮಾಡಿದ ಮೇಲೆ ಅಂಥ ವ್ಯಕ್ತಿಯು ಅಭಿರಕ್ಷೆಯಲ್ಲಿದ್ದರೆ ಅವನನ್ನು ಮುಕ್ತಗೊಳಿಸಬಹುದು ಮತ್ತು ಅದೇ ಕೃತ್ಯಕ್ಕೆ ಸಂಬಂಧಪಟ್ಟಂತೆ ಅಂಥ ವ್ಯಕ್ತಿಯ ವಿರುದ್ಧ ಯಾವುದೇ ಹೆಚ್ಚಿನ ವ್ಯವಹಾರಗಳನ್ನು ಕೈಗೊಳ್ಳತಕ್ಕದ್ದಲ್ಲ¹.

1. 1976ರ ಅಧಿನಿಯಮ 38ರ ಮೂಲಕ 12ಎ ಮತ್ತು 12ಬಿ ಪ್ರಕರಣಗಳನ್ನು 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

13. ತೆರಿಗೆಯನ್ನು ಭೂ ಕಂದಾಯದ ಬಾಕಿಯಂತೆ ವಿಧಿಸಿ ಸಂಗ್ರಹಿಸುವುದು.- ಈ ಅಧಿನಿಯಮದ ಮೇರೆಗೆ ಬಾಕಿಯಿರುವ ಯಾವುದೇ ತೆರಿಗೆಯನ್ನು ಭೂ ಕಂದಾಯದ ಬಾಕಿಯಂತೆ ವಿಧಿಸತಕ್ಕದ್ದು. ಯಾವ ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ತೆರಿಗೆ ಬಾಕಿಯಿದೆಯೋ ಆ ಮೋಟಾರು ವಾಹನವನ್ನು ಅಥವಾ ಅದರ ಉಪ ಸಾಧನಗಳನ್ನು, ಆ ತೆರಿಗೆಯನ್ನು ಸಂದಾಯ ಮಾಡಲು ಹೊಣೆಯಾಗಿರುವ ವ್ಯಕ್ತಿಯ ಸ್ವಾಧೀನದಲ್ಲಿ ಅಥವಾ ನಿಯಂತ್ರಣದಲ್ಲಿ ಅಂಥ ವಾಹನ ಅಥವಾ ಉಪಸಾಧನಗಳು ಇರಲಿ ಅಥವಾ ಇಲ್ಲದಿರಲಿ, ಜಪ್ತಿ ಮಾಡಬಹುದು ಅಥವಾ ಮಾರಾಟ ಮಾಡಬಹುದು.

14. ತೆರಿಗೆ ಸಂದಾಯ ಮಾಡದಿದ್ದರೆ ಸಾರಿಗೆ ವಾಹನದ ಪರ್ಮಿಟ್ ಪರಿಣಾಮಕಾರಿಯಾಗಿರತಕ್ಕದ್ದಲ್ಲ.— ಮೋಟಾರು ವಾಹನಗಳ ಅಧಿನಿಯಮ, 1939ರ (1939ರ ಕೇಂದ್ರ ಅಧಿನಿಯಮ IV) ಉಪಬಂಧಗಳು ಏನೇ ಇದ್ದಾಗ್ಯೂ, ಸಾರಿಗೆ ವಾಹನಕ್ಕೆ ಸಂಬಂಧಿಸಿದಂತೆ ಬಾಕಿಯಿರುವ ತೆರಿಗೆ ಅಥವಾ ಕಂತನ್ನು ನಿಯಮಿಸಿದ ಅವಧಿಯೊಳಗೆ ಸಂದಾಯ ಮಾಡದಿದ್ದರೆ, ವಾಹನದ ಪರ್ಮಿಟ್‌ನ ಸಿಂಧುತ್ವವು, ಸದರಿ ಅವಧಿ ಮುಕ್ತಾಯವಾದ ದಿನಾಂಕದಿಂದ ತೆರಿಗೆಯನ್ನು ವಾಸ್ತವವಾಗಿ ಸಂದಾಯ ಮಾಡುವಂಥ ಕಾಲದವರೆಗೆ ಪರಿಣಾಮಕಾರಿಯಾಗಿರತಕ್ಕದ್ದಲ್ಲ.

¹[**15. ಅಪೀಲುಗಳು.**— (1) ಈ ಅಧಿನಿಯಮದ ಮೇರೆಗೆ ತೆರಿಗೆ ಪ್ರಾಧಿಕಾರವು ಮಾಡಿದ ಯಾವುದೇ ಆದೇಶದಿಂದ ಬಾಧಿತನಾದ ಯಾವೊಬ್ಬ ವ್ಯಕ್ತಿಯು, ನಿಯಮಿಸಲಾದ ಸಮಯದೊಳಗೆ ಮತ್ತು ನಿಯಮಿಸಲಾದ ರೀತಿಯಲ್ಲಿ ನಿಯಮಿಸಲಾದ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬಹುದು.

(2) (ಎ) ಯಾವುದೇ ಅಪೀಲನ್ನು, ಅಪೀಲಿನಲ್ಲಿ ವಿವಾದಿತ ತೆರಿಗೆಯ ಸಂದಾಯದ ಬಗ್ಗೆ ತೃಪ್ತಿಕರ ರುಜುವಾತನ್ನು ಅದು ಒಳಗೊಂಡಿದ್ದ ಹೊರತು ಅಪೀಲು ಪ್ರಾಧಿಕಾರವು ಪುರಸ್ಕರಿಸತಕ್ಕದ್ದಲ್ಲ.

(ಬಿ) (1)ನೇ ಉಪ ಪ್ರಕರಣದ ಮೇರೆಗೆ ಒಂದು ಅಪೀಲನ್ನು ಸಲ್ಲಿಸಲಾಗಿದ್ದರೂ, ಯಾವ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಆದೇಶಕ್ಕನುಸಾರವಾಗಿ ತೆರಿಗೆ ಅಥವಾ ಇತರೆ ಮೊಬಲಗನ್ನು ಸಂದಾಯ ಮಾಡತಕ್ಕದ್ದು ಮತ್ತು ²[ಅಂಥ ಅಪೀಲು ಅಂಥ ಮೊಬಲಗನ್ನು ಸಂದಾಯ ಮಾಡಿದ ಬಗ್ಗೆ ರುಜುವಾತನ್ನು ಒಳಗೊಂಡಿರತಕ್ಕದ್ದು]²

ಪರಂತು, ಅಪೀಲು ಪ್ರಾಧಿಕಾರವು, ನಿಯಮಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ರೀತಿಯಲ್ಲಿ ತನಗೆ ತೃಪ್ತಿಕರವಾಗುವಂತೆ ಸಾಕಷ್ಟು ಭದ್ರತೆಯನ್ನು ಅರ್ಜಿದಾರನು ಒದಗಿಸಿದ್ದಲ್ಲಿ ತನ್ನ ವಿವೇಚನಾನುಸಾರ, (ಬಿ) ಖಂಡದ ಮೇರೆಗೆ ಸಂದಾಯ ಮಾಡತಕ್ಕ ತೆರಿಗೆ ಅಥವಾ ಇತರೆ ಮೊಬಲಗಿನ ಸಂದಾಯದ ಸಂಬಂಧದಲ್ಲಿ ತಾನು ಸೂಕ್ತವೆಂದು ಭಾವಿಸಬಹುದಾದ ನಿರ್ದೇಶನಗಳನ್ನು ನೀಡಬಹುದು.

(3) ನಿಯಮಿಸಲಾದ ಅವಧಿಯ ತರುವಾಯ ಸಲ್ಲಿಸಿದ ಯಾವುದೇ ಅಪೀಲನ್ನು ವಜಾ ಮಾಡತಕ್ಕದ್ದು.¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2010ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[**15ಎ. ಪುನರೀಕ್ಷಣೆ.**— ಸಾರಿಗೆ ಕಮೀಷನರನು, ²[XXX]² ಈ ಅಧಿನಿಯಮದ ಮೇರೆಗಿನ ಯಾವುದೇ ವ್ಯವಹರಣೆಗಳ ದಾಖಲೆಗಳನ್ನು, ಅಂಥ ವ್ಯವಹರಣೆಗಳ ಸರಿತನ, ಕಾನೂನು ಸಮ್ಮತ ಅಥವಾ ಔಚಿತ್ಯದ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ, ತನಗೆ ಅಧೀನನಾದ ಯಾರೇ ಪ್ರಾಧಿಕಾರಿಯಿಂದ ತರಿಸಿಕೊಳ್ಳಬಹುದು ಮತ್ತು ಪರೀಕ್ಷಿಸಬಹುದು ಮತ್ತು ಅಂಥ ಆದೇಶವನ್ನು ರದ್ದುಗೊಳಿಸಬಹುದು, ವಿಪರ್ಯಯಗೊಳಿಸಬಹುದು, ಮಾರ್ಪಾಟು ಮಾಡಬಹುದು ಅಥವಾ ಸ್ಥಿರೀಕರಿಸಬಹುದು ಅಥವಾ ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡಬಹುದು:

ಪರಂತು, ಯಾವುದೇ ಆದೇಶವನ್ನು, ಆ ಆದೇಶದಿಂದ ಬಾಧಿತನಾದ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ಕೊಟ್ಟು ತರುವಾಯದ ಹೊರತು ರದ್ದುಗೊಳಿಸತಕ್ಕದ್ದಲ್ಲ, ವಿಪರ್ಯಯಗೊಳಿಸತಕ್ಕದ್ದಲ್ಲ ಅಥವಾ ಮಾರ್ಪಾಟು ಮಾಡತಕ್ಕದ್ದಲ್ಲ.¹

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1981ರ ಅಧಿನಿಯಮ 39ರ ಮೂಲಕ 12.8.1981ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

16. ತೆರಿಗೆಯಿಂದ ವಿನಾಯಿತಿ ಅಥವಾ ಅದರ ಕಡಿತ.— (1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ¹[ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು],—

²[(ಎ) (i) ಮೋಟಾರು ವಾಹನಗಳ ಯಾವುದೇ ವರ್ಗ; ಅಥವಾ

(ii) ರಸ್ತೆಗಳ ಮೇಲೆ ಉಪಯೋಗಿಸಿದ ಮೋಟಾರು ವಾಹನಗಳಿಗೆ,

— ಸಂಬಂಧಿಸಿದಂತೆ ಸಂದಾಯವಾಗಬೇಕಾದ ತೆರಿಗೆಯನ್ನು ಉತ್ತರಾನ್ವಯವಾಗಿ ಆಗಲಿ ಅಥವಾ ಪೂರ್ವಾನ್ವಯವಾಗಿ ಆಗಲಿ ವಿನಾಯಿತಿಗೊಳಿಸಬಹುದು ಅಥವಾ ಕಡಿಮೆ ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯಕವೆಂದು ಅಭಿಪ್ರಾಯಪಟ್ಟರೆ ಹಾಗೆ ಮಾಡಬಹುದು]².

1. 1958ರ ಅಧಿನಿಯಮ 29ರ ಮೂಲಕ 1.1.1958ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1958ರ ಅಧಿನಿಯಮ 29ರ ಮೂಲಕ 1.1.1958ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಬಿ) ಅಧಿಸೂಚನೆಯಲ್ಲಿ, ನಿರ್ದಿಷ್ಟಪಡಿಸಿದ ಯಾವುದೇ ಮಾರ್ಗ ಅಥವಾ ಮಾರ್ಗಗಳ ಮೇಲೆ ಓಡಾಡುವ ಮೋಟಾರು ವಾಹನಗಳ ಯಾವುದೇ ವರ್ಗಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ತೆರಿಗೆಯ ದರವನ್ನು ಕಡಿಮೆ ಮಾಡಬಹುದು.

(2) ಉಪ-ಪ್ರಕರಣ (1) ರ ಅಡಿಯಲ್ಲಿನ ಪ್ರತಿಯೊಂದು ಅಧಿಸೂಚನೆಯನ್ನು, ಅದನ್ನು ಹೊರಡಿಸಿದ ತರುವಾಯ ಆದಷ್ಟು ಬೇಗನೇ ರಾಜ್ಯ ವಿಧಾನಸಭೆಯ ಮುಂದೆ ಅದು ಅಧಿವೇಶನದಲ್ಲಿರುವಾಗ ಒಂದು ಅಥವಾ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಒಟ್ಟು ಮೂವತ್ತು ದಿವಸಗಳ ಅವಧಿಯವರೆಗೆ ಮಂಡಿಸತಕ್ಕದ್ದು ಆ ಮತ್ತು

ಅವಧಿಯು ಮುಗಿಯುವುದಕ್ಕೆ ಮುಂಚೆ ರಾಜ್ಯ ವಿಧಾನಸಭೆಯು, ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟನ್ನು ಮಾಡಿದರೆ ಅಥವಾ ಅಧಿಸೂಚನೆಯ ಪರಿಣಾಮಕಾರಿಯಾಗತಕ್ಕದ್ದಲ್ಲವೆಂದು ನಿರ್ದೇಶಿಸಿದರೆ ಆ ಅಧಿಸೂಚನೆಯು ಆ ತರುವಾಯ ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ.

¹[(3) XXX]

1. 1987ರ ಅಧಿನಿಯಮ 8ರ ಮೂಲಕ 1.4.1987ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[16ಎ. ತೆರಿಗೆ ರಾಜಿ.- (1) ಪ್ರಕರಣ 3ರಲ್ಲಿ ಏನೇ ಅಡಕವಾಗಿದ್ದಾಗ್ಯೂ, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಮೋಟಾರು ವಾಹನದ ಮೇಲಿನ ತೆರಿಗೆಯನ್ನು ಸಂದಾಯ ಮಾಡಲು ಹೊಣೆಗಾರನಾದ ಯಾರೇ ವ್ಯಕ್ತಿಯು, ಆತನ ಆಯ್ಕೆಯನುಸಾರ, ಸದರಿ ಪ್ರಕರಣದ ಅಡಿಯಲ್ಲಿ ತೆರಿಗೆಯ ಸಂದಾಯ ಮಾಡುವುದಕ್ಕೆ ಬದಲಾಗಿ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂತೆ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಷರತ್ತುಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟು, ಮೋಟಾರು ವಾಹನಗಳ ಅಂಥ ವರ್ಗದ ಅಥವಾ ವರ್ಗಗಳ ಸಂಬಂಧದಲ್ಲಿ, ಅಂಥ ತೆರಿಗೆಯನ್ನು, ರಾಜಿ ಮೊತ್ತವಾಗಿ ಸಂದಾಯ ಮಾಡಬಹುದು.

(2) ಉಪ-ಪ್ರಕರಣ (1)ರ ಮೇರೆಗೆ ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು, 16ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು¹.

1. 1994ರ ಅಧಿನಿಯಮ 20ರ ಮೂಲಕ 1.4.1994ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಅಧ್ಯಾಯ-III

ಸಂಕೀರ್ಣ

17. ತೆರಿಗೆಗಳ ಉತ್ಪತ್ತಿಗಳನ್ನು ಜಮೆ ಮಾಡುವುದು.- ಈ ಅಧಿನಿಯಮದ ಮೇರೆಗೆ ಸಂಗ್ರಹಿಸಿದ ಎಲ್ಲ ತೆರಿಗೆಗಳನ್ನು, ರಾಜ್ಯ ಸರ್ಕಾರವು, ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ರಾಜ್ಯ ಲೆಕ್ಕಪತ್ರಗಳಲ್ಲಿ ಅಂಥ ಶೀರ್ಷಿಕೆಗೆ ಜಮೆ ಮಾಡತಕ್ಕದ್ದು.

¹[17ಎ. XXX]

1. 1975ರ ಅಧಿನಿಯಮ 14ರ ಮೂಲಕ 1.4.1975ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಮತ್ತು 1989ರ ಅಧಿನಿಯಮ 14ರ ಮೂಲಕ 1.4.1989ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

18. ತೆರಿಗೆಗಳ ಉತ್ಪತ್ತಿಗಳನ್ನು ಬಳಸಿಕೊಳ್ಳುವುದು.- 17ನೇ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದ ರಾಜ್ಯ ಲೆಕ್ಕಪತ್ರಗಳ ಶೀರ್ಷಿಕೆಗೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಈ ಕೆಳಕಂಡ ವೆಚ್ಚಗಳಿಗಾಗಿ, ಎಂದರೆ,-

(i) ಸರ್ಕಾರವು, ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೆ ತರುವುದಕ್ಕಾಗಿ ವೆಚ್ಚಗಳ ನಿಮಿತ್ತವಾಗಿ ಆದೇಶದ ಮೂಲಕ ನಿರ್ಧರಿಸಬಹುದಾದಂಥ ಮೊಬಲಗನ್ನು;

(ii) 20ನೇ ಪ್ರಕರಣದ ಮೇರೆಗೆ ಸ್ಥಳೀಯ ಪ್ರಾಧಿಕಾರಗಳಿಗೆ ಮಾಡಿದ ಸಂದಾಯಗಳನ್ನು; ಮತ್ತು

(iii) ಈ ಅಧಿನಿಯಮದ ಇನ್ನೂ ಹೆಚ್ಚಿನ ದಕ್ಷ ನಿರ್ವಹಣೆಗಾಗಿ ಸುಸಂಗತ ಅಥವಾ ಅವಶ್ಯಕವಾಗಬಹುದಾದಂಥ ಇತರ ಉದ್ದೇಶಗಳಿಗಾಗಿ ಸರ್ಕಾರವು ಮಾಡಿದ ಹಂಚಿಕೆಗಳನ್ನು.

- ಖರ್ಚು ಹಾಕತಕ್ಕದ್ದು,

19. ಸ್ಥಳೀಯ ಪ್ರಾಧಿಕಾರಗಳು, ತೆರಿಗೆಯನ್ನು ಅಥವಾ ದಾರಿ ಸುಂಕಗಳನ್ನು ವಿಧಿಸದಿರುವುದು.-ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಯಾವುದೇ ಸ್ಥಳೀಯ ಪ್ರಾಧಿಕಾರವು ¹[ಕರ್ನಾಟಕ ರಾಜ್ಯದಲ್ಲಿ] ಅಥವಾ ಭಾರತದ ಯಾವುದೇ ಇತರ ರಾಜ್ಯದಲ್ಲಿ ಅಥವಾ ಭಾರತದ ಯಾವುದೇ ಒಕ್ಕೂಟ ರಾಜ್ಯ ಕ್ಷೇತ್ರದಲ್ಲಿ ನೋಂದಣಿಯಾದ ಯಾವುದೇ ಮೋಟಾರು ವಾಹನದ ಮೇಲೆ ತೆರಿಗೆಯನ್ನು ಅಥವಾ ದಾರಿ ಸುಂಕವನ್ನು ವಿಧಿಸತಕ್ಕದ್ದಲ್ಲ ²[ಮತ್ತು ಯಾವುದೇ ಅಂಥ ವಿಧಿಸುವಿಕೆಯನ್ನು ಅಧಿಕೃತಗೊಳಿಸುವ ಯಾವುದೇ ಕಾನೂನು ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು]².

¹[ಏವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ 'ತೆರಿಗೆ' ಎಂದರೆ ಭಾರತದ ಸಂವಿಧಾನದ ಏಳನೆಯ ಅನುಸೂಚಿಯ II ನೇ ಪಟ್ಟಿಯ 52 ಮತ್ತು 57ನೇ ನಮೂದುಗಳಲ್ಲಿ ಉಲ್ಲೇಖಿಸಿದ ತೆರಿಗೆ]².

1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

2. 1958ರ ಅಧಿನಿಯಮ 29ರ ಮೂಲಕ 1.1.1959ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

20. ತೆರಿಗೆಯ ಉತ್ಪತ್ತಿಗಳನ್ನು ವಹಿಸಿಕೊಡುವುದು.- (1) ಈ ಅಧಿನಿಯಮದ ಮೇರೆಗೆ ಪ್ರತಿ ವರ್ಷ ಸಂಗ್ರಹಿಸಿದ ತೆರಿಗೆಯ ಉತ್ಪತ್ತಿಗಳಿಂದ, ರಾಜ್ಯ ಸರ್ಕಾರವು, ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು,-

(i) ಮೈಸೂರು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಮತ್ತು ದಾರಿ ಸುಂಕಗಳ ಅಧಿನಿಯಮ, 1951ರ 22ನೇ ಪ್ರಕರಣದ ಅಥವಾ ಮುಂಬಯಿ ಮೋಟಾರು ವಾಹನಗಳ ತೆರಿಗೆ ಅಧಿನಿಯಮ, 1935ರ 9ನೇ ಪ್ರಕರಣ ಅಥವಾ ತಮಿಳುನಾಡು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1931ರ 10ನೇ ಪ್ರಕರಣ ಅಥವಾ ಕೊಡಗು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1932ರ 10ನೇ ಪ್ರಕರಣದ ಮೇರೆಗೆ ಈ ಅಧಿನಿಯಮದ ಪ್ರಾರಂಭಕ್ಕೆ ಪೂರ್ವದಲ್ಲಿ ಯಾವ

ಸ್ಥಳೀಯ ಪ್ರಾಧಿಕಾರಕ್ಕೆ ಯಾವ ಮೊಬಲಗನ್ನು ಸಂದಾಯ ಮಾಡಲಾಗುತ್ತಿತ್ತೋ ಆ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರಕ್ಕೆ ಪ್ರತಿವರ್ಷ, ಸದರಿ ಮೊಬಲಗಿಗೆ ಸಮನಾದ ಮೊತ್ತವನ್ನು ಸಂದಾಯ ಮಾಡತಕ್ಕದ್ದು.

(ii) ಈ ಅಧಿನಿಯಮದ ಪ್ರಾರಂಭದ ಪೂರ್ವದಲ್ಲಿ ಯಾವ ಸ್ಥಳೀಯ ಪ್ರಾಧಿಕಾರವು ಮೋಟಾರು ವಾಹನಗಳ ಮೇಲೆ ಯಾವುದೇ ಕಾನೂನಿನ ಮೇರೆಗೆ ತೆರಿಗೆಯನ್ನು ಅಥವಾ ಸುಂಕವನ್ನು ಅಥವಾ ಅವೆರಡನ್ನು ವಿಧಿಸುತ್ತಿತ್ತೋ, ಆ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರಕ್ಕೆ ಸಂದರ್ಭಾನುಸಾರ ಅಂಥ ತೆರಿಗೆಯಿಂದ ಅಥವಾ ಸುಂಕದಿಂದ ಅಥವಾ ಅವೆರಡರಿಂದಲೂ 1957ರ ಮಾರ್ಚ್ ತಿಂಗಳ 31ನೇ ದಿವಸದಂದು ಕೊನೆಗೊಳ್ಳುವ ಮೂರು ವರ್ಷಗಳ ಅವಧಿಯಲ್ಲಿ, ಅಂಥ ಸ್ಥಳೀಯ ಪ್ರಾಧಿಕಾರವು ಪಡೆದ ವಾರ್ಷಿಕ ಆದಾಯದ ಸರಾಸರಿಗೆ ಸಮನಾದ ಮೊತ್ತವನ್ನು, ವಾರ್ಷಿಕವಾಗಿ ಸಂದಾಯ ಮಾಡತಕ್ಕದ್ದು.

(2) ಈ ಪ್ರಕರಣದ ಮೇರೆಗೆ ಸ್ಥಳೀಯ ಪ್ರಾಧಿಕಾರಗಳಿಗೆ ಸಂದಾಯವಾಗಬೇಕಾದ ಎಲ್ಲ ಮೊತ್ತಗಳನ್ನು ರಾಜ್ಯದ ಸಂಚಿತ ನಿಧಿಗೆ ಖರ್ಚು ಹಾಕತಕ್ಕದ್ದು.

21. ಸದ್ಭಾವನೆಯಿಂದ ಮಾಡಿದ ಕೃತ್ಯಗಳಿಗೆ ಸಂರಕ್ಷಣೆ.— ಈ ಅಧಿನಿಯಮದ ಮೇರೆಗೆ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕೃತ್ಯಕ್ಕಾಗಿ ಯಾರೇ ವ್ಯಕ್ತಿಯ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ ಕಾನೂನು ವ್ಯವಹರಣೆಯನ್ನು ಹೂಡತಕ್ಕದ್ದಲ್ಲ.

22. ನಿಯಮ ರಚನಾಧಿಕಾರ.— (1) ರಾಜ್ಯ ಸರ್ಕಾರವು, ಪೂರ್ವ ಪ್ರಕಟಣೆಯ ಷರತ್ತಿಗೆ ಒಳಪಟ್ಟು, ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹುದು.

(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ ರಾಜ್ಯ ಸರ್ಕಾರವು ಈ ಕೆಳಕಂಡ ಎಲ್ಲ ಅಥವಾ ಯಾವುದೇ ಉದ್ದೇಶಕ್ಕಾಗಿ, ಎಂದರೆ,—

(ಎ) ತೆರಿಗೆಯನ್ನು ಸಂದಾಯ ಮಾಡತಕ್ಕಂಥ ರೀತಿಯನ್ನು ನಿಯಮಿಸಲು;

(ಬಿ) ಯಾವುದೇ 'ತೆರಿಗೆ ನಿರ್ಧರಣೆ ಕಾರ್ಡಿನ'¹ ನಮೂನೆಯನ್ನು ನಿಯಮಿಸಲು;

1. 1976ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[(ಬಿಬಿ). 11ಎ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗೆ ತೆರಿಗೆಯನ್ನು ವಸೂಲು ಮಾಡುವುದಕ್ಕಾಗಿ ವಾಹನವನ್ನು ಮಾರಾಟ ಮಾಡುವ ಸಂಬಂಧದಲ್ಲಿನ ವಿಧಾನ ಮತ್ತು ಕಾರ್ಯವಿಧಾನವನ್ನು ನಿಯಮಿಸಲು]¹

1. 1987ರ ಅಧಿನಿಯಮ 32ರ ಮೂಲಕ 13.11.1987ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಸಿ) 15ನೇ ಪ್ರಕರಣದ ಅಡಿಯಲ್ಲಿ ಯಾವ ಪ್ರಾಧಿಕಾರಿಗೆ ಅಪೀಲನ್ನು ಸಲ್ಲಿಸಬಹುದೋ ಆ ಪ್ರಾಧಿಕಾರಿ, ಯಾವ ಕಾಲದೊಳಗೆ ಮತ್ತು ಯಾವ ರೀತಿಯಲ್ಲಿ ಅದನ್ನು ಸಲ್ಲಿಸಬಹುದೋ ಆ ಕಾಲ ಮತ್ತು ರೀತಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜುಗಳು ಮತ್ತು ಅಂಥ ಅಪೀಲನ್ನು ನಡೆಸುವುದು ಮತ್ತು ವಿಚಾರಣೆ ಮಾಡುವುದನ್ನು ನಿಯಮಿಸಲು;

(ಡಿ) ಯಾವ ಷರತ್ತುಗಳ ಮೇಲೆ 'ತೆರಿಗೆ ನಿರ್ಧರಣೆ ಕಾರ್ಡಿನ'¹ ದ್ವಿಪ್ರತಿಗಳನ್ನು ಕೊಡಬಹುದೋ, ಆ ಷರತ್ತುಗಳನ್ನು ಮತ್ತು ಹಾಗೆ ಕೊಡುವುದಕ್ಕಾಗಿ ಸಂದಾಯ ಮಾಡಬೇಕಾದ ಫೀಜನ್ನು ನಿಯಮಿಸಲು;

— ನಿಯಮಗಳನ್ನು ರಚಿಸಬಹುದು.

1. 1977ರ ಅಧಿನಿಯಮ 38ರ ಮೂಲಕ 1.1.1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ಈ ಪ್ರಕರಣದ ಮೇರೆಗೆ ರಚಿಸಿದ ಯಾವುದೇ ನಿಯಮವು, ಅದರ ಉಲ್ಲಂಘನೆಗಾಗಿ, ಅಪರಾಧ ನಿರ್ಣಯವಾದ ಮೇಲೆ ಐವತ್ತು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯ ದಂಡನೆ ವಿಧಿಸುವುದಕ್ಕೆ ಉಪಬಂಧ ಕಲ್ಪಿಸಬಹುದು.

(4) ಈ ಅಧಿನಿಯಮದ ಮೇರೆಗೆ ರಚಿಸಿದ ಎಲ್ಲ ನಿಯಮಗಳನ್ನು, ಅವುಗಳನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನಸಭೆಯ ಮುಂದೆ, ಅದು ಅಧಿವೇಶನದಲ್ಲಿರುವಾಗ ಒಂದು ಅಥವಾ ಎರಡು ಅಥವಾ ಹೆಚ್ಚಿನ ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಒಟ್ಟು ಮೂವತ್ತು ದಿವಸಗಳ ಅವಧಿಯವರೆಗೆ ಮಂಡಿಸತಕ್ಕದ್ದು ಮತ್ತು ಸದರಿ ಅವಧಿಯು ಮುಗಿಯುವುದಕ್ಕೆ ಮುಂಚೆ ರಾಜ್ಯ ವಿಧಾನಸಭೆಯು, ನಿಯಮಗಳಲ್ಲಿ ಯಾವುದೇ ಮಾರ್ಪಾಟನ್ನು ಮಾಡಿದರೆ ಅಥವಾ ಯಾವುದೇ ನಿಯಮವು ಪರಿಣಾಮವುಳ್ಳದ್ದಾಗಿರತಕ್ಕದ್ದಲ್ಲವೆಂದು ನಿರ್ದೇಶಿಸಿದರೆ, ಆ ನಿಯಮಗಳು ಆ ತರುವಾಯ ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರವಾಗಿ ಪರಿಣಾಮಕಾರಿಯಾಗಿರತಕ್ಕದ್ದಲ್ಲ.

23. ನಿರಸನ ಮತ್ತು ಉಳಿಸುವಿಕೆ.— ಮೈಸೂರು ಪ್ರದೇಶದಲ್ಲಿ ಜಾರಿಯಲ್ಲಿರುವ ಮೈಸೂರು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಮತ್ತು ಸುಂಕಗಳ ಅಧಿನಿಯಮ, 1951 (1951ರ '[ಕರ್ನಾಟಕ]' ಅಧಿನಿಯಮ XII); '[ಮಂಗಳೂರು ಮತ್ತು ಕೊಳ್ಳೆಗಾಲ ಪ್ರದೇಶದಲ್ಲಿ]' ಜಾರಿಯಲ್ಲಿರುವ ಮದ್ರಾಸು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1931 (1931ರ ಮದ್ರಾಸು ಅಧಿನಿಯಮ III); '[ಬೆಳಗಾವಿ ಪ್ರದೇಶದಲ್ಲಿ]' ಜಾರಿಯಲ್ಲಿರುವ ಮುಂಬಯಿ ಮೋಟಾರು ವಾಹನಗಳ ತೆರಿಗೆ ಅಧಿನಿಯಮ, 1935 (1935ರ ಮುಂಬಯಿ ಅಧಿನಿಯಮ XXXIV) '[ಗುಲ್ಬರ್ಗಾ ಪ್ರದೇಶದಲ್ಲಿ]' ಜಾರಿಯಲ್ಲಿರುವ

ಹೈದರಾಬಾದ್ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1955 (1955ರ ಹೈದರಾಬಾದ್ ಅಧಿನಿಯಮ VI), ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೊಡಗು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1932 (1932ರ ಕೊಡಗು ಅಧಿನಿಯಮ I), '[ಮಂಗಳೂರು ಮತ್ತು ಕೊಳ್ಳೆಗಾಲ ಪ್ರದೇಶದಲ್ಲಿ]' ಜಾರಿಯಲ್ಲಿರುವ ಮದ್ರಾಸು ಮೋಟಾರು ವಾಹನಗಳ, ಪ್ರಯಾಣಿಕರ ಮತ್ತು ಸರಕುಗಳ ತೆರಿಗೆ ನಿರ್ಧರಣೆ ಅಧಿನಿಯಮ, 1952 (1952ರ ಮದ್ರಾಸು ಅಧಿನಿಯಮ XVI) ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಮದ್ರಾಸು ಮೋಟಾರು ವಾಹನಗಳ, ಪ್ರಯಾಣಿಕರ ಮತ್ತು ಸರಕುಗಳ ತೆರಿಗೆ ನಿರ್ಧರಣೆ ಅಧಿನಿಯಮ, 1952 (1952ರ ಮದ್ರಾಸು ಅಧಿನಿಯಮ XVI) - ಇವುಗಳನ್ನು ಈ ಮೂಲಕ ನಿರಸನಗೊಳಿಸಲಾಗಿದೆ:

ಪರಂತು, ಅಂಥ ನಿರಸನವು,-

(ಎ) ಸದರಿ ಅಧಿನಿಯಮಿತಿಗಳ ಪೂರ್ವದಲ್ಲಿ ಮಾಡಿದ ಕಾರ್ಯಾಚರಣೆ ಅಥವಾ ಅವುಗಳ ಮೇರೆಗೆ ಕ್ರಮಬದ್ಧವಾಗಿ ಮಾಡಿದ ಅಥವಾ ಗುರಿಯಾದ ಯಾವುದನ್ನೂ; ಅಥವಾ

(ಬಿ) ಸದರಿ ಅಧಿನಿಯಮಿತಿಗಳ ಅಡಿಯಲ್ಲಿ ಆರ್ಜಿಸಿದ, ಒದಗಿಬಂದ ಅಥವಾ ವಹಿಸಿದ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾಧ್ಯತೆ ಅಥವಾ ಹೊಣೆಗಾರಿಕೆಯನ್ನು; ಅಥವಾ

(ಸಿ) ಸದರಿ ಅಧಿನಿಯಮಿತಿಗಳ ವಿರುದ್ಧವಾಗಿ ಎಸಗಿದ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ವಿಧಿಸಿದ ಯಾವುದೇ ದಂಡನೆಯನ್ನು, ಮುಟ್ಟುಗೋಲನ್ನು ಅಥವಾ ಶಿಕ್ಷೆಯನ್ನು, ಅಥವಾ

(ಡಿ) ಮೇಲೆ ಹೇಳಿದ ಯಾವುದೇ ಅಂಥ ಹಕ್ಕಿಗೆ, ವಿಶೇಷಾಧಿಕಾರಕ್ಕೆ, ಬಾಧ್ಯತೆಗೆ, ಹೊಣೆಗಾರಿಕೆಗೆ, ಮುಟ್ಟುಗೋಲಿಗೆ ಅಥವಾ ಶಿಕ್ಷೆಗೆ ಸಂಬಂಧಿಸಿದಂತೆ ಯಾವುದೇ ತನಿಖೆ, ಕಾನೂನು ವ್ಯವಹರಣೆ ಅಥವಾ ಪರಿಹಾರೋಪಾಯವನ್ನು

- ಬಾಧಿಸತಕ್ಕದ್ದಲ್ಲ.

ಮತ್ತು ಅಂಥ ಯಾವುದೇ ತನಿಖೆ, ಕಾನೂನು ವ್ಯವಹರಣೆ, ಪರಿಹಾರೋಪಾಯವನ್ನು ಈ ಅಧಿನಿಯಮವನ್ನು ಅಂಗೀಕರಿಸಿಲ್ಲದಿದ್ದರೆ ಹೇಗೆ ಹೂಡಬಹುದಾಗಿತ್ತೋ, ಮುಂದುವರಿಸಬಹುದಾಗಿತ್ತೋ ಅಥವಾ ಜಾರಿಗೊಳಿಸಬಹುದಾಗಿತ್ತೋ ಮತ್ತು ಅಂಥ ಯಾವುದೇ ದಂಡನೆ, ಮುಟ್ಟುಗೋಲು ಅಥವಾ ಶಿಕ್ಷೆಯನ್ನು ವಿಧಿಸಬಹುದಾಗಿತ್ತೋ ಹಾಗೆಯೇ ಹೂಡಬಹುದು, ಮುಂದುವರಿಸಬಹುದು ಅಥವಾ ಜಾರಿಗೊಳಿಸಬಹುದು ಮತ್ತು ವಿಧಿಸಬಹುದು:

ಮತ್ತೂ ಪರಂತು, ನಿರಸಿತವಾದ ಯಾವುದೇ ಅಧಿನಿಯಮಿತಿಯ ಮೇರೆಗೆ ನೀಡಿದ ಯಾವುದೇ ತೆರಿಗೆ ಟೋಕನ್ ಅಥವಾ ತೆರಿಗೆ ಲೈಸೆನ್ಸ್, ಯಾವ ಅವಧಿಗಾಗಿ ಅಂಥ ಟೋಕನ್ ಅಥವಾ ಲೈಸೆನ್ಸ್‌ನ್ನು ನೀಡಲಾಗಿದೆಯೋ ಆ ಅವಧಿಗಾಗಿ, ಈ ಅಧಿನಿಯಮದ ಮೇರೆಗೆ ನೀಡಿದ ತೆರಿಗೆ ಲೈಸೆನ್ಸ್ ಆಗಿದ್ದರೆ ಹೇಗೆ ಸಿಂಧುವಾಗಿರುವುದು ಮುಂದುವರಿಯುತ್ತಿತ್ತೋ ಹಾಗೆ ಮುಂದುವರಿಯತಕ್ಕದ್ದು.

1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

¹[ಅನುಸೂಚಿ

1. 1996ರ ಅಧಿನಿಯಮ 8ರ ಮೂಲಕ 1.4.1986 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಭಾಗ-ಎ

[3(1)ನೇ ಪ್ರಕರಣವನ್ನು ನೋಡಿ]

ಬಾಬು ಸಂಖ್ಯೆ	ವಾಹನಗಳ ವರ್ಗ	ಗಾಳಿ ತುಂಬಿದ ಟೈರುಗಳನ್ನು ಜೋಡಿಸಿರುವ ವಾಹನಗಳಿಗಾಗಿ ತ್ರೈಮಾಸಿಕ ತೆರಿಗೆ
1	2	3
[1.ಕೇಂದ್ರ ಸರ್ಕಾರದ ನೌಕರರು ಅಥವಾ ರಕ್ಷಣಾ ಸಿಬ್ಬಂದಿಯು '[ಅಥವಾ ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಭಾರತ ಸರ್ಕಾರದ ಸ್ವಾಮ್ಯದಲ್ಲಿರುವ ಸಾರ್ವಜನಿಕ ವಲಯ ಉದ್ಯಮಗಳ ನೌಕರರ]' ಒಡತನದಲ್ಲಿರುವ, '[ವರ್ಗಾವಣೆ ಮೇಲೆ ಕರ್ನಾಟಕ ರಾಜ್ಯಕ್ಕೆ ಅವರು ತಮ್ಮೊಂದಿಗೆ ತಂದಿರುವ, ಅವುಗಳಿಗೆ ಸಂದರ್ಭಾನುಸಾರ, ಈಗಾಗಲೇ ಪೂರ್ಣಾವಧಿ ತೆರಿಗೆ ಅಥವಾ ತ್ರೈಮಾಸಿಕ ಅಥವಾ ವಾರ್ಷಿಕ ತೆರಿಗೆಯನ್ನು ಇತರ ರಾಜ್ಯಗಳಲ್ಲಿ ಅಥವಾ ಒಕ್ಕೂಟ ರಾಜ್ಯ ಕ್ಷೇತ್ರಗಳಲ್ಲಿ ಸಂದಾಯ ಮಾಡಿರುವ]' ಮೋಟಾರು ಸೈಕಲ್‌ಗಳು (ಯಾಂತ್ರಿಕ ಶಕ್ತಿಯ ಮೂಲಕ ಅವುಗಳನ್ನು ಎಳೆದೊಯ್ಯಲು ಜೋಡಿಸುವ ಮೋಟಾರು ಸ್ಕೂಟರುಗಳು ಮತ್ತು ಸೈಕಲ್‌ಗಳನ್ನು ಸೇರಿದಂತೆ)		ರೂ. ಪೈ ³ [125.00] ³] ¹
<p>1. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>2. 2006ರ ಅಧಿನಿಯಮ 6ರ ಮೂಲಕ 1.4.2006ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.</p> <p>3. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>4. 2011ರ ಅಧಿನಿಯಮ 37ರ ಮೂಲಕ 29.11.2011ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.</p>		

2. ಅಮಾನ್ಯಗೊಂಡ ಕ್ಯಾರೆಜ್‌ಗಳು		10.00
[3. 'ಸಂಚಾರಿ ಕ್ಯಾಂಟೀನು, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಾಗಾರ, ಸಂಚಾರಿ ಕ್ಲಿನಿಕ್, ಎಕ್ಸ್‌ರೇ ವಾಹನ, ಕ್ಯಾಷ್ ವಾಹನವನ್ನು ಒಳಗೊಂಡ ಸರಕು ವಾಹನಗಳು		
(1)	ವಾಹನಗಳ ಹೇರು ಭಾರವು:	
	(ಎ) $^2[xxx]^2$	
	(ಬಿ) $^3[xxx]^3$	
	(ಸಿ) 5500 ಕೆಜಿಗೆ ಮೀರಿದ ಆದರೆ 12000 ಕೆಜಿಗಳನ್ನು ಮೀರದ	1800-00
	(ಡಿ) 12000 ಕೆಜಿಗೆ ಮೀರಿದ ಆದರೆ 15000 ಕೆಜಿಗಳನ್ನು ಮೀರದ	2200-00
	(ಇ) 15000 ಕೆಜಿಗೆ ಮೀರಿದ	2200-00
		ಜೊತೆಗೆ 15000 ಕೆಜಿಗಳಿಗೆ ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 75-00 ರೂ.ಗಳು] ¹
1. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ. 3. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.		
[2) ಟ್ರೈಲರುಗಳನ್ನು ಎಳೆಯುವುದಕ್ಕಾಗಿ ಉಪಯೋಗಿಸುವ, (1)ನೇ ಪ್ಯಾರಾದಲ್ಲಿ ನಿರ್ದಿಷ್ಟಪಡಿಸಿದ ಸರಕು ವಾಹನಗಳಿಗೆ ಸಂದಾಯ ಮಾಡಬೇಕಾದ ಹೆಚ್ಚಿನ ತೆರಿಗೆಯು, ಅದರ ಹೇರು ಭಾರದ ಪ್ರತಿಯೊಂದು ಟ್ರೈಲರಿಗಾಗಿ -		
ಪ್ರತಿ 1000 ಕೆಜಿಗಳಿಗೆ ಅಥವಾ ಅದರ ಭಾಗಕ್ಕೆ		100-00 ರೂ.ಗಳು
ಪರಂತು, ಎರಡು ಅಥವಾ ಹೆಚ್ಚು ಸರಕು ವಾಹನಗಳಿಗೆ ಅದೇ ಟ್ರೈಲರಿಗೆ ಸಂಬಂಧಿಸಿದಂತೆ, ಈ ಬಾಬಿನ ಅಡಿಯಲ್ಲಿ ತೆರಿಗೆ ವಿಧಿಸತಕ್ಕದ್ದಲ್ಲ] ¹ .		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
[3ಎ. 15000 ಕೆಜಿಗಳನ್ನು ಮೀರಿದ ಹೇರು ಭಾರಕ್ಕೆ ಅವಕಾಶ ಇರುವ, ಬಾಬು ಸಂಖ್ಯೆ 10ರ ಮೇರೆಗೆ ತೆರಿಗೆಯನ್ನು ವಿಧಿಸಿದ, ಆರ್ಟಿಕ್ಯುಲೇಟೆಡ್ ವಾಹನಗಳನ್ನು ಹೊರತುಪಡಿಸಿ, ಮಲ್ಟಿ ಆಕ್ಸೆಲ್ಡ್ ಸರಕು ವಾಹನಗಳು		[ರೂ. 2200 ಜೊತೆಗೆ 15000 ಕೆಜಿಗಳನ್ನು ಮೀರಿದ ಪ್ರತಿ 250 ಕೆಜಿಗಳಿಗೆ ಅಥವಾ ಅದರ ಭಾಗಕ್ಕೆ 75-00 ರೂ.ಗಳು] ^{2]} ¹
1. 1993ರ ಅಧಿನಿಯಮ 12ರ ಮೂಲಕ ಬಾಬು 3ಎಯನ್ನು 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. 2. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2005ರ ಅಧಿನಿಯಮ 12ರ ಮೂಲಕ 1.4.2005ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
4. ಬಾಡಿಗೆಗಾಗಿ ಓಡಿಸುವ ಮತ್ತು ಪ್ರಯಾಣಿಕರ ಸಾಗಣೆಗಾಗಿ ಉಪಯೋಗಿಸುವ 5, 6, 7, 8 ಮತ್ತು 9ನೇ ಬಾಬುಗಳಲ್ಲಿ ನಮೂದಿಸಿದವುಗಳನ್ನು ಹೊರತುಪಡಿಸಿ, ಇತರ ಮೋಟಾರು ವಾಹನಗಳು		
[1) ಚಾಲಕನನ್ನು ಹೊರತುಪಡಿಸಿ ಸಾಗಿಸಲು ಅನುಮತಿಸಿದ ವಾಹನಗಳು,-		
² [(ಎ) $xxx]^2$		

<p>¹[(ಬಿ) ಖಂಡದಲ್ಲಿ ತೆರಿಗೆ ವಿಧಿಸುವುದಕ್ಕೆ ಗುರಿಯಾಗಿರುವವುಗಳನ್ನು ಹೊರತುಪಡಿಸಿ, ಮೋಟಾರು ಕ್ಯಾಬ್‌ಗಳು, - ಪ್ರತಿ ಪ್ರಯಾಣಿಕರಿಗೆ</p>	100-00] ³ ⁴
<p>¹[(ಸಿ) ರಾಜ್ಯದ ಹೊರಗೆ ನೋಂದಾಯಿತವಾದ ಹಾಗೂ ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59) 88ನೇ ಪ್ರಕರಣದ (9)ನೇ ಉಪ ಪ್ರಕರಣದ ಮೇರೆಗೆ ನೀಡಿರುವ ಅನುಮತಿ ಪತ್ರವನ್ನು ಹೊಂದಿರುವ ಮೋಟಾರು ಕ್ಯಾಬ್‌ಗಳು, - ಪ್ರತಿ ಪ್ರಯಾಣಿಕರಿಗೆ</p> <p>²[(ಡಿ) xxx</p> <p>(ಇ) xxx]²¹</p>	500.00] ⁵
<p>1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>2. 1995ರ ಅಧಿನಿಯಮ 7ರ ಮೂಲಕ ಉಪ-ಬಾಬುಗಳು (ಎ), (ಡಿ) ಮತ್ತು (ಇ)ಯನ್ನು 1.4.1995 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.</p> <p>3. 2000ರ ಅಧಿನಿಯಮ 6ರ ಮೂಲಕ (ಬಿ) ಮತ್ತು (ಸಿ) ಖಂಡವನ್ನು 1.4.2000ದಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>4. 2014ರ ಅಧಿನಿಯಮ 18ರ ಮೂಲಕ 1.3.2014 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>5. 2014ರ ಅಧಿನಿಯಮ 18ರ ಮೂಲಕ 1.3.2014 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.</p>	
<p>¹[(2(ಎ))² 12ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು (ಚಾಲಕ ಮತ್ತು ನಿರ್ವಾಹಕರನ್ನು ಹೊರತುಪಡಿಸಿ) ಮತ್ತು ಸರ್ಕಾರವು ಅಧಿಸೂಚಿಸಿದ ನಗರಗಳ ಮತ್ತು ಪಟ್ಟಣಗಳ ಎಲ್ಲೆಗಳೊಳಗಿನ ಮಾರ್ಗಗಳಲ್ಲಿ ಮಾತ್ರ</p> <p>ಓಡಾಡಲು ಅನುಮತಿಸಿದ ವಾಹನಗಳು, - ಸಾಗಿಸಲು ಅನುಮತಿಸಿದಂಥ ವಾಹನದ ಪ್ರತಿ ಪ್ರಯಾಣಿಕನಿಗೆ</p>	³ [² [450.00] ¹] ³
<p>1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಮತ್ತು 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ (ಎ) ಖಂಡವೆಂದು ಮರುಸಂಖ್ಯೆ ನೀಡಲಾಗಿದೆ.</p> <p>2. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>3. 2016ರ ಅಧಿನಿಯಮ 8ರ ಮೂಲಕ 1.4.2016 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ</p>	
<p>¹[(ಬಿ) ಯಾವ ವಾಹನದಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗಲು ಅನುಮತಿಸಲಾಗಿದೆಯೋ ಆ ವಾಹನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೆ</p>	100-00ರೂ.ಗಳು] ¹
<p>1. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.</p>	
<p>¹[(3) 12ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿದ ವಾಹನಗಳು (ಚಾಲಕ ಮತ್ತು ನಿರ್ವಾಹಕರನ್ನು ಹೊರತುಪಡಿಸಿ)</p>	
<p>(ಎ) ಯಾವ ವಾಹನದಲ್ಲಿ, ಆಸನದಲ್ಲಿ ಕುಳಿತು ಪ್ರಯಾಣಿಸಲು ಅನುಮತಿಸಲಾಗಿದೆಯೋ, ಆ ವಾಹನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೆ</p>	³ [⁴ [900-00] ⁴] ³
<p>(ಬಿ) ಯಾವ ವಾಹನದಲ್ಲಿ ಪ್ರಯಾಣಿಕರು ನಿಂತು ಕೊಂಡು ಹೋಗಲು ಅನುಮತಿಸಲಾಗಿದೆಯೋ ಆ ವಾಹನದಲ್ಲಿ ನಿಂತು ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೆ</p>	100-00] ¹
<p>1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>2. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ ಮತ್ತು 2010 ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.</p> <p>3. 2016ರ ಅಧಿನಿಯಮ 18ರ ಮೂಲಕ 1.4.2016 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p>	
<p>¹[(3ಎ) xxx]¹</p>	
<p>1. 1987ರ ಅಧಿನಿಯಮ 8ರ ಮೂಲಕ ಸೇರಿಸಲಾಗಿದೆ ಮತ್ತು 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.</p>	
<p>⁴[(4) ಮ್ಯಾಕ್ಸಿಕ್ಯಾಬ್‌ಗಳು]⁴</p>	
<p>(ಎ) ಆರು ಚದರ ಮೀಟರುಗಳನ್ನು ಮೀರದ ಫ್ಲೋರ್ ವಿಸ್ತೀರ್ಣ ಹೊಂದಿರುವಲ್ಲಿ ಪ್ರತಿ ಚದರ ಮೀಟರ್‌ಗೆ</p>	³ [750-00] ³

(ಬಿ) ಆರು ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣವನ್ನು ಹೊಂದಿರುವಲ್ಲಿ ಪ್ರತಿ ಚದರ ಮೀಟರ್‌ಗೆ	² [700-00] ² ¹	
<p>1. 1995ರ ಅಧಿನಿಯಮ 7ರ ಮೂಲಕ ಉಪ-ಬಾಬು (4)ನ್ನು 1.4.1995ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.</p> <p>2. 1995ರ ಅಧಿನಿಯಮ 5ರ ಮೂಲಕ 1.4.1999 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2002ರ ಅಧಿನಿಯಮ 4ರ ಮೂಲಕ 1.4.2002 ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.</p> <p>3. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>4. 2014ರ ಅಧಿನಿಯಮ 18ರ ಮೂಲಕ 2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p>		
[5 ⁴ [(ಎ)]] ²	<p>(i) ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಓಡಿಸುವ ಮತ್ತು 12ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ನಿರ್ಮಿಸಿದ ಅಥವಾ ಅವಕಾಶ ಇರುವ (ಚಾಲಕ ಮತ್ತು ನಿರ್ವಾಹಕ/ ಪರಿಚಾರಕನನ್ನು ಹೊರತುಪಡಿಸಿ) ⁵[xxx]⁵ ಮತ್ತು 1989ರ ಕರ್ನಾಟಕ ಮೋಟಾರು ವಾಹನಗಳ ನಿಯಮಗಳ 151 (2)ನೇ ನಿಯಮವನ್ನು ಪಾಲಿಸುವ ಮೋಟಾರು ವಾಹನಗಳು (ಕರಾರು ವಾಹನಗಳು), ಪ್ರತಿ ಪ್ರಯಾಣಿಕನಿಗೆ</p> <p>1. 2007ರ ಅಧಿನಿಯಮ 8ರ ಮೂಲಕ 1.1.1958ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ ಎಂದು ಯಾವಾಗಲೂ ಭಾವಿಸತಕ್ಕದ್ದು.</p> <p>2. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>3. 2016ರ ಅಧಿನಿಯಮ 8ರ ಮೂಲಕ 1.4.2016ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p>	³ [² [1500-00] ²] ³
	<p>(ii) ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಓಡಿಸುವ ಮತ್ತು 12ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ನಿರ್ಮಿಸಿದ ಅಥವಾ ಅವಕಾಶ ಇರುವ (ಚಾಲಕ ಮತ್ತು ನಿರ್ವಾಹಕ/ ಪರಿಚಾರಕನನ್ನು ಹೊರತುಪಡಿಸಿ) ¹[ಬಾಬು 5(ಎ) (i)ರ ಮೇರೆಗೆ ತೆರಿಗೆಗೆ ಗುರಿಯಾಗತಕ್ಕವುಗಳನ್ನು ಹೊರತುಪಡಿಸಿ ಇತರೆ]¹ ಮೋಟಾರು ವಾಹನಗಳು (ಕರಾರು ವಾಹನಗಳು), ಪ್ರತಿ ಪ್ರಯಾಣಿಕನಿಗೆ</p> <p>1. 2007ರ ಅಧಿನಿಯಮ 8ರ ಮೂಲಕ 1.1.1958ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>2. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p>	² [2500-00] ² ¹
1. 2003ರ ಅಧಿನಿಯಮ 9ರ ಮೂಲಕ 1.4.2003ರಿಂದ ಜಾರಿಗೆ ಬರುವಂತೆ ಉಪ ಬಾಬು (ಎ) ಅನ್ನು ಪ್ರತಿಯೋಜಿಸಲಾಗಿದೆ.		
(ಬಿ)	<p>ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಓಡಿಸುವ ಮತ್ತು 12ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ನಿರ್ಮಿಸಿದ ಅಥವಾ ಅವಕಾಶ ಇರುವ (ಚಾಲಕ ಮತ್ತು ನಿರ್ವಾಹಕ/ ಪರಿಚಾರಕನನ್ನು ಹೊರತುಪಡಿಸಿ) ಮತ್ತು 1989ರ ಮೋಟಾರು ವಾಹನಗಳ 151 (2)ನೇ ನಿಯಮವನ್ನು ಪಾಲಿಸುವ ಹಾಗೂ ಮೋಟಾರು ವಾಹನಗಳ ಅಧಿನಿಯಮದ 88 (8)ನೇ ಪ್ರಕರಣದ ಮೇರೆಗೆ ನೀಡಿದ ವಿಶೇಷ ಅನುಮತಿ (ಪರ್ಮಿಟ್) ವ್ಯಾಪ್ತಿಗೆ ಒಳಪಡುವ ಮೋಟಾರು ವಾಹನಗಳು</p>	³ [² [1500-00] ¹] ² ³
<p>1. 1997ರ ಅಧಿನಿಯಮ 8ರ ಮೂಲಕ ಉಪ-ಬಾಬು (5)ನ್ನು 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p> <p>2. 2007ರ ಅಧಿನಿಯಮ, 8ರ ಮೂಲಕ 1.4.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2010ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.</p> <p>3. 2016ರ ಅಧಿನಿಯಮ 8ರ ಮೂಲಕ 1.4.2016ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.</p>		
[6. ³ [(ಎ)]] ²	<p>ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಓಡಿಸುವ, ಹನ್ನೆರಡಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ನಿರ್ಮಿಸಿದ ಅಥವಾ ಅವಕಾಶ ಇರುವ (ಚಾಲಕ ಮತ್ತು ನಿರ್ವಾಹಕ/ ಪರಿಚಾರಕನನ್ನು ಹೊರತುಪಡಿಸಿ) ಮತ್ತು 1989ರ ಕೇಂದ್ರ ಮೋಟಾರು ವಾಹನಗಳ ನಿಯಮಗಳ 128ನೇ ನಿಯಮವನ್ನು ಪಾಲಿಸುವ ಮೋಟಾರು ವಾಹನಗಳು (ಐಷಾರಾಮಿ ಬಸ್ಸುಗಳು) ಅಥವಾ ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಹನ್ನೆರಡಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು (ಚಾಲಕ ಮತ್ತು ನಿರ್ವಾಹಕ ಅಥವಾ ಪರಿಚಾರಕನನ್ನು ಹೊರತುಪಡಿಸಿ) ಅನುಮತಿಸಿದ, ಮೋಟಾರು ವಾಹನಗಳ (ಪ್ರವಾಸಿ-ಸಾರಿಗೆ ಆಪರೇಟರ್‌ಗಳಿಗಾಗಿ ಅಖಿಲ ಭಾರತ ಪರ್ಮಿಟ್) ನಿಯಮಗಳು, 1993ರ ಮೇರೆಗೆ ಅನುಮತಿ ನೀಡಿದ ಮೋಟಾರು ವಾಹನಗಳು, ಪ್ರತಿ ಪ್ರಯಾಣಿಕನಿಗಾಗಿ</p>	⁴ [³ [3500.00] ¹] ³ ⁴

1. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2005ರ ಅಧಿನಿಯಮ 12ರ ಮೂಲಕ 1.4.2005ರಿಂದ ಜಾರಿಗೆ ಬರುವಂತೆ ಮರುಸಂಖ್ಯೆ ನೀಡಲಾಗಿದೆ.
3. 2002ರ ಅಧಿನಿಯಮ 4ರ ಮೂಲಕ ಪ್ರತಿಯೋಜಿಸಲಾಗಿದೆ ಮತ್ತು 2003ರ ಅಧಿನಿಯಮ 9ರ ಮೂಲಕ 1.4.2003ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ ಮತ್ತು 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ ಮತ್ತು 2010 ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.
4. 2016ರ ಅಧಿನಿಯಮ 8ರ ಮೂಲಕ 1.4.2016 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

1. [(ಬಿ) xxx] ¹		
1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ		
1. [(ಬಿ) (ಎ) ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸುವ ಕ್ಯಾಂಪರ್ ವ್ಯಾನ್‌ಗೆ, ಫ್ಲೋರ್ ವಿಸ್ತೀರ್ಣ ಆಧರಿಸಿ ಪ್ರತಿ ಚದರ ಮೀಟರಿಗೆ		4700.00
(ಬಿ) ಸ್ವೀಪರ್ ಕೋಚ್‌ಗಳೆಂದು ನೋಂದಣಿಯಾದ ಮತ್ತು 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿ ಪಡೆದಿರುವ (ಚಾಲಕ ಮತ್ತು ನಿರ್ವಾಹಕ ಅಥವಾ ಅಟೆಂಡರ್ ಹೊರತುಪಡಿಸಿ) ಮೋಟಾರು ವಾಹನಗಳು, ವಾಹನದಲ್ಲಿ ಸಾಗಿಸಲು ಅನುಮತಿಸಿದ ಪ್ರತಿ ಸ್ವೀಪರ್‌ಗೆ		3000.00] ¹
1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ 7ನೇ ಬಾಬನ್ನು ಪ್ರತಿಯೋಜಿಸಲಾಗಿದೆ.		
1. [(ಬಿ) ಆಮ್ನಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು:-		
(ಎ) 1. [(xxx)] ¹		
1. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.		
1. [(ಬಿ) 5 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಹೊಂದಿರುವ, ಆದರೆ 6 ಚದರ ಮೀಟರುಗಳನ್ನು ಮೀರದ ಸಂದರ್ಭದಲ್ಲಿ ಪ್ರತಿ ಚದರ ಮೀಟರಿಗೆ		1. [(800-00)] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
(ಸಿ) 6 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಹೊಂದಿರುವ ಆದರೆ 9 ಚದರ ಮೀಟರುಗಳನ್ನು ಮೀರದ ಸಂದರ್ಭದಲ್ಲಿ ಪ್ರತಿ ಚದರ ಮೀಟರಿಗೆ		1. [(850-00)] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
(ಡಿ) 9 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಹೊಂದಿರುವ ಆದರೆ 12ಚದರ ಮೀಟರುಗಳನ್ನು ಮೀರದ ಸಂದರ್ಭದಲ್ಲಿ ಪ್ರತಿ ಚದರ ಮೀಟರಿಗೆ		1. [(950-00)] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
(ಇ) 12 ಚದರ ಮೀಟರುಗಳನ್ನು ಮೀರುವ ಫ್ಲೋರ್ ವಿಸ್ತೀರ್ಣ ಹೊಂದಿರುವಲ್ಲಿ ಪ್ರತಿ ಚದರ ಮೀಟರಿಗೆ		1. [(1100-00)] ¹
1. 2000ರ ಅಧಿನಿಯಮ 6ರ ಮೂಲಕ 1.4.2000ರಿಂದ ಜಾರಿಗೆ ಬರುವಂತೆ (ಬಿ) ಯಿಂದ (ಇ)ವರೆಗಿನ ಖಂಡಗಳನ್ನು ಪ್ರತಿಯೋಜಿಸಲಾಗಿದೆ.		
2. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
(ಎಫ್)	(i)	ಶಾಲೆಗಳ ಒಡೆತನದಲ್ಲಿರುವ ಮತ್ತು ಅಂಥ ಶಾಲೆಯ ಶಾಲಾ ಮಕ್ಕಳನ್ನು ಹಾಗೂ ಸಿಬ್ಬಂದಿಯನ್ನು ಸಾಗಿಸುವುದಕ್ಕಾಗಿ ಮಾತ್ರ ಉಪಯೋಗಿಸುತ್ತಿದ್ದರೆ ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ
		20-00

	(ii)	ಇತರ ಶಿಕ್ಷಣ ಸಂಸ್ಥೆಗಳು ಒಡತನದಲ್ಲಿರುವ ಹೊಂದಿರುವ ಮತ್ತು ಅಂಥ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಸಾಗಿಸುವ ಸಲುವಾಗಿ ಮಾತ್ರ ಉಪಯೋಗಿಸುತ್ತಿದ್ದರೆ, ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ	80-00
	(iii)	ಚಾಲನಾ ತರಬೇತಿ ಶಾಲೆಗಳು ಒಡತನದಲ್ಲಿರುವ ಮತ್ತು ಚಾಲನಾ ತರಬೇತಿ ಸಲುವಾಗಿ ಮಾತ್ರ ಉಪಯೋಗಿಸುತ್ತಿದ್ದರೆ, ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ	¹ [200-00] ¹
	(iv)	ನೈತಿಕ, ಅಧ್ಯಾತ್ಮಿಕ ಶಿಕ್ಷಣ ಕೊಡುವುದಕ್ಕಾಗಿ ಅಥವಾ ಧರ್ಮಾರ್ಥ ಉದ್ದೇಶಕ್ಕಾಗಿ ಉಪಯೋಗಿಸುವ ಮತ್ತು ಹಾಗೆ ದತ್ತಿ ಕಮೀಷನರ್ ಅಥವಾ ಚಾರಿಟಿ ಕಮೀಷನರ್‌ರಿಂದ ಹಾಗೆಂದು ನೋಂದಾಯಿತವಾದ ಮತ್ತು ಮನ್ನಣೆ ಪಡೆದ ಅಥವಾ ಕರ್ನಾಟಕ ಸರ್ಕಾರದಿಂದ ಅನುಮೋದಿತವಾದ, ಧಾರ್ಮಿಕ ಅಥವಾ ಧರ್ಮಾದಾಯ ಸಂಸ್ಥೆಗಳು ಒಡತನದಲ್ಲಿರುವ ಆದ್ದು ಬಸ್ಸುಗಳು, ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ.	150-00] ²
¹ [8ಎ		ಕೈಗಾರಿಕಾ ಉದ್ಯಮಗಳು ಅಥವಾ ಕಂಪನಿಗಳು, ತಮ್ಮ ನೌಕರರಿಗೆ, ಅವರು ಮನೆಯಿಂದ ಕಾರ್ಖಾನೆಗೆ/ ಕಂಪನಿಗಳಿಗೆ ಮತ್ತು ಕಾರ್ಖಾನೆ/ ಕಂಪನಿಗಳಿಂದ ಮನೆಗೆ ಹೋಗಿಬರುವುದಕ್ಕೆ ಸಾರಿಗೆ ಸೌಲಭ್ಯವನ್ನು ಒದಗಿಸುವ ಉದ್ದೇಶಕ್ಕಾಗಿ, ಗುತ್ತಿಗೆ ಆಧಾರದ ಮೇರೆಗೆ ಆದ್ದು ಬಸ್ಸುಗಳನ್ನು ಮತ್ತು ಖಾಸಗಿ ಸೇವಾ ವಾಹನಗಳನ್ನು, ಇಟ್ಟುಕೊಂಡಿರುವುದು ಮತ್ತು ಅಂಥ ಕೈಗಾರಿಕಾ ಉದ್ಯಮಗಳು ಅಥವಾ ಕಂಪನಿಗಳು ಅಂಥ ವಾಹನಗಳ ಪರ್ಮಿಟ್ ಹೊಂದಿರುವುದು.	
	(ಎ)	5 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಇರುವ ಆದರೆ 6 ಚದರ ಮೀಟರುಗಳನ್ನು ಮೀರದಿದ್ದರೆ, ಪ್ರತಿ ಚದರ ಮೀಟರಿಗೆ	¹ [² [1650-00] ²] ¹
1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2018ರ ಅಧಿನಿಯಮ 25ರ ಮೂಲಕ 1.8.2018ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
	(ಬಿ)	6 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣವನ್ನು ಹೊಂದಿರುವ ಆದರೆ 9 ಚದರ ಮೀಟರುಗಳನ್ನು ಮೀರದಿದ್ದರೆ, ಪ್ರತಿ ಚದರ ಮೀಟರಿಗೆ	¹ [² [1800-00] ²] ¹
1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2018ರ ಅಧಿನಿಯಮ 25ರ ಮೂಲಕ 1.8.2018ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
	(ಸಿ)	9 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಇರುವ ಆದರೆ 12 ಚದರ ಮೀಟರುಗಳನ್ನು ಮೀರದಿದ್ದರೆ, ಪ್ರತಿ ಚದರ ಮೀಟರಿಗೆ	¹ [² [1950-00] ²] ¹
1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2018ರ ಅಧಿನಿಯಮ 25ರ ಮೂಲಕ 1.8.2018ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			

	(ಡಿ)	12 ಚದರ ಮೀಟರುಗಳನ್ನು ಮೀರಿದ ಫ್ಲೋರ್ ವಿಸ್ತೀರ್ಣ ಇದ್ದರೆ, ಪ್ರತಿ ಚದರ ಮೀಟರಿಗೆ	¹ [2250-00] ² ¹
1. 2000ರ ಅಧಿನಿಯಮ 6ರ ಮೂಲಕ 1.4.2000ರಿಂದ ಜಾರಿಗೆ ಬರುವಂತೆ 8ಎ ಜಾಬನ್ನು ಸೇರಿಸಲಾಗಿದೆ. 2. 2018ರ ಅಧಿನಿಯಮ 25ರ ಮೂಲಕ 1.8.2018ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
9.		ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸುವ ಆಂಬುಲೆನ್ಸ್ ಅಥವಾ ಶವವಾಹಕ ವಾಹನ	250-00] ¹
1. 1983ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.			
10.		ಯಾವುದೇ ಹೇರನ್ನು (ನೀರು, ಉರುವಲು, ಸಂಚಿತ ಸಾಧನಗಳ ಮತ್ತು ಚಾಲನೆಯ ಉದ್ದೇಶಕ್ಕಾಗಿ ಉಪಯೋಗಿಸುವ ಇತರ ಸಾಧನಸಾಮಗ್ರಿ, ಬಿಡಿ ಉಪಕರಣಗಳನ್ನು ಮತ್ತು ಬಿಡಿ ಸಾಧನ ಸಾಮಗ್ರಿ - ಇವುಗಳನ್ನು ಹೊರತುಪಡಿಸಿ) ಸಾಗಿಸಲು ನಿರ್ಮಿಸಿದ, ಸರಕು ಸಾಗಣೆಗಾಗಿ ಮಾತ್ರವೇ ಉಪಯೋಗಿಸುವ ಮತ್ತು ಭಾರ ಹೇರಿ ಎಳೆಯಲು ಉದ್ದೇಶಿಸಿದ ಅತಿ ಹೆಚ್ಚು ಸಂಖ್ಯೆಯ ಟ್ರೇಲರುಗಳಿರುವ ಮೋಟಾರು ವಾಹನಗಳಲ್ಲಿರುವ ಹೇರು ಭಾರವು,-	
	(ಎ)	3000 ಕೆಜಿಗಳನ್ನು ಮೀರದಿದ್ದರೆ	195-00
	(ಬಿ)	3000 ಕೆಜಿಗಳನ್ನು ಮೀರಿದ, ಆದರೆ 5000 ಕೆಜಿಗಳನ್ನು ಮೀರದಿದ್ದರೆ	360-00
	(ಸಿ)	5000 ಕೆಜಿಗಳನ್ನು ಮೀರಿದ, ಆದರೆ 7000 ಕೆಜಿಗಳನ್ನು ಮೀರದಿದ್ದರೆ	780-00
	(ಡಿ)	7000 ಕೆಜಿಗಳನ್ನು ಮೀರಿದ, ಆದರೆ 9000 ಕೆಜಿಗಳನ್ನು ಮೀರದಿದ್ದರೆ	1365-00
	(ಇ)	9000 ಕೆಜಿಗಳನ್ನು ಮೀರಿದ, ಆದರೆ 12000 ಕೆಜಿಗಳನ್ನು ಮೀರದಿದ್ದರೆ	1625-00
	[(ಎಫ್)]	12000 ಕೆಜಿಗಳನ್ನು ಮೀರಿದ, ಆದರೆ 15000 ಕೆಜಿಗಳನ್ನು ಮೀರದಿದ್ದರೆ	1785-00
	(ಜಿ)	1500 ಕೆಜಿಗಳನ್ನು ಮೀರಿದ್ದರೆ,	¹ [2300-00
			ಜೊತೆಗೆ 15000 ಕೆಜಿಗಳನ್ನು ಮೀರುವ ಪ್ರತಿ 250 ಕೆಜಿ ಅಥವಾ ಅದರ ಭಾಗಕ್ಕೆ 75 ರೂಪಾಯಿ] ² ¹
1. 1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 1992ರ ಅಧಿನಿಯಮ 7ರ ಮೂಲಕ 1.4.1992ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ ಮತ್ತು 2005ರ ಅಧಿನಿಯಮ 12ರ ಮೂಲಕ 1.4.2005ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ. ಮತ್ತು 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ. 3. 2006ರ ಅಧಿನಿಯಮ 6ರ ಮೂಲಕ 1.4.2006 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.			
11.		¹ [xxx] ¹	
1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
12.		ಪೈರ್‌ಇಂಜಿನ್‌ಗಳು, ಪೈರ್ ಟೆಂಡರುಗಳು ಮತ್ತು ರಸ್ತೆ ನೀರು ಸಿಂಪರಣಗಳು,- ಇವುಗಳಲ್ಲಿ ಹೇರು ಭಾರವು	
	[(1)	ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	100-00] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
	[(2)	ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	30-00] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
13.		ಡ್ರಿಲ್ಲಿಂಗ್ ರಿಗ್‌ಗಳೊಂದಿಗೆ ಜೋಡಿಸಿದ ಅಥವಾ ಡ್ರಿಲ್ಲಿಂಗ್ ರಿಗ್‌ಗಳ ಘಟಕದ ಜೊತೆಗೆ ಏರ್ ಕಂಪ್ರೆಸರ್‌ನ್ನು ಜೋಡಿಸಿದ ಮೋಟಾರು ವಾಹನಗಳು	² [3000-00] ² ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			

¹ [14]	(1)	(xxx)] ¹	
1.	2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಉಪ-ಬಾಬು (1)ನ್ನು ಬಿಟ್ಟುಬಿಡಲಾಗಿದೆ.		
	(2)	ಕೇಂದ್ರ ಸರ್ಕಾರದ ನೌಕರರು ಅಥವಾ ರಕ್ಷಣಾ ಸಿಬ್ಬಂದಿಯ '[ಅಥವಾ ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಭಾರತ ಸರ್ಕಾರದ ಒಡೆತನದಲ್ಲಿರುವ ಸಾರ್ವಜನಿಕ ವಲಯ ಉದ್ಯಮಗಳ ನೌಕರರು] ¹ ಒಡೆತನದಲ್ಲಿರುವ ಜೀಪುಗಳು ಒಳಗೊಂಡಂತೆ, ಮೋಟಾರು ಕಾರುಗಳನ್ನು ³ [ಅವರು ವರ್ಗಾವಣೆಗೊಂಡ ಮೇಲೆ ಕರ್ನಾಟಕ ರಾಜ್ಯಕ್ಕೆ ತಮ್ಮ ಜೊತೆಗೆ ತಂದಿರುವ ಮತ್ತು ಅವುಗಳಿಗಾಗಿ ಪೂರ್ಣಾವಧಿ ತೆರಿಗೆ ಅಥವಾ ತ್ರೈಮಾಸಿಕ ಅಥವಾ ಸಂದರ್ಭಾನುಸಾರ ತೆರಿಗೆಯನ್ನು ಈಗಾಗಲೇ ಇತರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂದಾಯ ಮಾಡಿದ್ದರೆ] ³	² [500.0] ²
1.	2006ರ ಅಧಿನಿಯಮ 6ರ ಮೂಲಕ 1.4.2006ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ		
2.	2010ರ ಅಧಿನಿಯಮ 7ರ ಮೂಲಕ 1.4.2010ರ ಮೂಲಕ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
3.	2011ರ ಅಧಿನಿಯಮ 37ರ ಮೂಲಕ 29.12.2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.		
		¹ [¹ [15.(xxx)] ¹	
1.	2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.		
15ಎ.		ಭಾರತದ ಹೊರಗಡೆ ತಯಾರಿಸಿದ ಅಥವಾ ಜೋಡಣೆಯಾದ, 1981ನೇ ವರ್ಷದ ಹಾಗೂ ತರುವಾಯದ ಮಾದರಿಯ ಮತ್ತು ಕಂಪನಿಗಳಲ್ಲದ ವ್ಯಕ್ತಿಗಳ ಒಡೆತನದಲ್ಲಿರುವ ಆಮದು ಮಾಡಿಕೊಂಡ ಕಾರುಗಳ ಭಾರ ಹೇರದಿದ್ದಾಗ ತೂಕವು,-	
	(ಎ)	1500 ಕೆಜಿಗಳನ್ನು ಮೀರದಿರುವಲ್ಲಿ	1000-00
	(ಬಿ)	1500 ಕೆಜಿಗಳನ್ನು ಮೀರಿದ, ಆದರೆ 2000 ಕೆಜಿಗಳನ್ನು ಮೀರದಿದ್ದರೆ	1060-00
	(ಸಿ)	2000 ಕೆಜಿಗಳನ್ನು ಮೀರಿದ, ಆದರೆ 3000 ಕೆಜಿಗಳನ್ನು ಮೀರದಿದ್ದರೆ	1220-00
	(ಡಿ)	3000 ಕೆಜಿಗಳನ್ನು ಮೀರಿದ, ಆದರೆ 4000 ಕೆಜಿಗಳನ್ನು ಮೀರದಿದ್ದರೆ	1420-00
	(ಇ)	4000 ಕೆಜಿಗಳನ್ನು ಮೀರಿದ, ಆದರೆ 5000 ಕೆಜಿಗಳನ್ನು ಮೀರದಿದ್ದರೆ	1620-00
	(ಎಫ್)	5000 ಕೆಜಿಗಳನ್ನು ಮೀರಿದ್ದರೆ,	1820-00
	(ಜಿ)	ಟ್ರೈಲರ್‌ಗಳನ್ನು ಎಳೆಯುವುದಕ್ಕಾಗಿ ಉಪಯೋಗಿಸುವಂಥ ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆ	50-00] ¹
1.	1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಬಾಬುಗಳು 15 ಮತ್ತು 15ಎಯನ್ನು ಪ್ರತಿಯೋಜಿಸಲಾಗಿದೆ.		
¹ [16.	² [(i)	³ [xxx] ³ ⁴ [ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸಿದಿರುವ ಕ್ಯಾಂಪರ್ಸ್ ವ್ಯಾನ್‌ಗಳು ಮತ್ತು ಹಿಂದೆ ಹೇಳಿದಂತೆ ಅನುಸೂಚಿಯ ಉಪಬಂಧಗಳ ಮೇರೆಗೆ ತೆರಿಗೆಗೆ ಹೊಣೆಯಾಗಿರುವವುಗಳ ಹೊರತಾಗಿ, ಮೋಟಾರು ವಾಹನಗಳು; ಭಾರ ಹೇರದಿದ್ದಾಗ ತೂಕ,-] ⁴	
	(ಎ)	1500 ಕೆಜಿಗಳನ್ನು ಮೀರದಿದ್ದರೆ	150-00
	(ಬಿ)	1500 ಕೆಜಿಗಳನ್ನು ಮೀರಿದ, ಆದರೆ 2000 ಕೆಜಿಗಳನ್ನು ಮೀರದಿದ್ದರೆ	175-00
	(ಸಿ)	2000 ಕೆಜಿಗಳನ್ನು ಮೀರಿದ, ಆದರೆ 3000 ಕೆಜಿಗಳನ್ನು ಮೀರದಿದ್ದರೆ	275-00
	(ಡಿ)	3000 ಕೆಜಿಗಳನ್ನು ಮೀರಿದ, ಆದರೆ 4000 ಕೆಜಿಗಳನ್ನು ಮೀರದಿದ್ದರೆ	375-00
	(ಇ)	4000 ಕೆಜಿಗಳನ್ನು ಮೀರಿದ, ಆದರೆ 5000 ಕೆಜಿಗಳನ್ನು ಮೀರದಿದ್ದರೆ	515-00
	(ಎಫ್)	5000 ಕೆಜಿಗಳನ್ನು ಮೀರಿದ, ಆದರೆ 6000 ಕೆಜಿಗಳನ್ನು ಮೀರದಿದ್ದರೆ	875-00
	(ಜಿ)	6000 ಕೆಜಿಗಳನ್ನು ಮೀರಿದ ಆದರೆ 7000 ಕೆಜಿಗಳನ್ನು ಮೀರದಿದ್ದರೆ	975-00
	(ಹೆಚ್)	7000 ಕೆಜಿಗೆ ಮೀರಿದ್ದರೆ	1075-00] ⁴
	(ii)	ಟ್ರೈಲರುಗಳನ್ನು ಎಳೆಯುವುದಕ್ಕೆ ಉಪಯೋಗಿಸುವ ಕ್ಯಾಂಪರ್ಸ್ ವ್ಯಾನ್‌ಗಳಲ್ಲದಂಥ ಇತರೆ ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆಯು,-	

	(ಎ)	1000 ಕೆಜಿಗೆ ಮೀರದ ಪ್ರತಿ ಟ್ರೇಲರಿಗೆ	30-00
	(ಬಿ)	1000 ಕೆಜಿಗೆ ಮೀರಿದ ಪ್ರತಿ ಟ್ರೇಲರಿಗೆ	40-00
	(iii)	ಕ್ಯಾಂಪರ್ಸ್ ಟ್ರೇಲರುಗಳನ್ನು ಎಳೆಯುವುದಕ್ಕೆ ಉಪಯೋಗಿಸುವಂಥ ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆಯು,-	
	(ಎ)	1000 ಕೆಜಿಗೆ ಮೀರದ ಪ್ರತಿ ಟ್ರೇಲರಿಗೆ	100-00
	(ಬಿ)	1000 ಕೆಜಿಗೆ ಮೀರಿದ ಆದರೆ 2000 ಕೆಜಿಗಳನ್ನು ಮೀರದ ಪ್ರತಿ ಟ್ರೇಲರಿಗೆ	200-00
	(ಸಿ)	2000 ಕೆಜಿಗೆ ಮೀರಿದ ಆದರೆ 3000 ಕೆಜಿಗಳನ್ನು ಮೀರದ ಪ್ರತಿ ಟ್ರೇಲರಿಗೆ	300-00
	(ಡಿ)	3000 ಕೆಜಿಗೆ ಮೀರಿದ ಆದರೆ 4000 ಕೆಜಿಗಳನ್ನು ಮೀರದ ಪ್ರತಿ ಟ್ರೇಲರಿಗೆ	400-00
	(ಇ)	4000 ಕೆಜಿಗೆ ಮೀರಿದ ಆದರೆ 5000 ಕೆಜಿಗಳನ್ನು ಮೀರದ ಪ್ರತಿ ಟ್ರೇಲರಿಗೆ	500-00
	(ಎಫ್)	5000 ಕೆಜಿಗೆ ಮೀರಿದ ಆದರೆ 6000 ಕೆಜಿಗಳನ್ನು ಮೀರದ ಪ್ರತಿ ಟ್ರೇಲರಿಗೆ	600-00
	(ಜಿ)	6000 ಕೆಜಿಗೆ ಮೀರಿದ್ದರೆ	700-00 ¹
1.	1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
2.	1994ರ ಅಧಿನಿಯಮ 20ರ ಮೂಲಕ 1.4.1994ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		
3.	1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.		
4.	2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.		

¹[²ಭಾಗ ಎ1
[3(1)ನೇ ಪ್ರಕರಣ ನೋಡಿ]
ದ್ವಿಚಕ್ರ ವಾಹನಗಳಿಗೆ ಆಜೀವ ತೆರಿಗೆ

ಕ್ರಮ ಸಂಖ್ಯೆ	ವಾಹನಗಳ ವರ್ಗ	ರೂ.50,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ.50,000ಕ್ಕೆ ಮೀರಿದ ಆದರೆ ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ವಿದ್ಯುಚ್ಛಕ್ತಿ ಚಾಲಿತ ಮೋಟಾರು ಸೈಕಲ್‌ಗಳು
1	2	3	4	5	6
ಎ.	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	ವಾಹನದ ಬೆಲೆಯ ಶೇಕಡ 10	ವಾಹನದ ಬೆಲೆಯ ಶೇಕಡ 12	ವಾಹನದ ಬೆಲೆಯ ಶೇಕಡ 18	ವಾಹನದ ಬೆಲೆಯ ಶೇಕಡ 4
ಬಿ.	ವಾಹನವು ಈಗಾಗಲೇ ನೋಂದಣಿ ಯಾಗಿದ್ದು ಮತ್ತು ನೋಂದಣಿಯ ತಿಂಗಳಿನಿಂದ ಅದರ ವಯಸ್ಸು	ಎ ಖಂಡದ ಅಡಿಯಲ್ಲಿ ವಿಧಿಸುವ ಶೇಕಡಾವಾರು ಆಜೀವ ತೆರಿಗೆ	ಎ ಖಂಡದ ಅಡಿಯಲ್ಲಿ ವಿಧಿಸುವ ಶೇಕಡಾವಾರು ಆಜೀವ ತೆರಿಗೆ	ಎ ಖಂಡದ ಅಡಿಯಲ್ಲಿ ವಿಧಿಸುವ ಶೇಕಡಾ ವಾರು ಆಜೀವ ತೆರಿಗೆ	ಎ ಖಂಡದ ಅಡಿಯಲ್ಲಿ ವಿಧಿಸುವ ಶೇಕಡಾ ವಾರು ಆಜೀವ ತೆರಿಗೆ
1.	2 ವರ್ಷಗಳು ಮೀರದಿದ್ದಲ್ಲಿ	93%	93%	93%	93%
2.	2 ವರ್ಷಗಳು ಮೀರಿದ್ದು ಆದರೆ 3 ವರ್ಷಗಳು ಮೀರದಿದ್ದಲ್ಲಿ	87%	87%	87%	87%
3.	3 ವರ್ಷಗಳು ಮೀರಿದ್ದು ಆದರೆ 4 ವರ್ಷಗಳು ಮೀರದಿದ್ದಲ್ಲಿ	81%	81%	81%	81%

ಕ್ರಮ ಸಂಖ್ಯೆ	ವಾಹನಗಳ ವರ್ಗ	ರೂ.50,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ.50,000ಕ್ಕೆ ಮೀರಿದ ಆದರೆ ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ವಿದ್ಯುಚ್ಛಕ್ತಿ ಚಾಲಿತ ಮೋಟಾರು ಸೈಕಲ್‌ಗಳು
1	2	3	4	5	6
4.	4 ವರ್ಷಗಳು ಮೀರಿದ್ದು ಆದರೆ 5 ವರ್ಷಗಳು ಮೀರದಿದ್ದಲ್ಲಿ	75%	75%	75%	75%
5.	5 ವರ್ಷಗಳು ಮೀರಿದ್ದು ಆದರೆ 6 ವರ್ಷಗಳನ್ನು ಮೀರದಿದ್ದಲ್ಲಿ	69%	69%	69%	69%
6.	6 ವರ್ಷಗಳನ್ನು ಮೀರಿದ್ದು ಆದರೆ 7 ವರ್ಷಗಳು ಮೀರದಿದ್ದಲ್ಲಿ	64%	64%	64%	64%
7.	7 ವರ್ಷಗಳು ಮೀರಿದ್ದು ಆದರೆ 8 ವರ್ಷಗಳು ಮೀರದಿದ್ದಲ್ಲಿ	59%	59%	59%	59%
8.	8 ವರ್ಷಗಳು ಮೀರಿದ್ದು ಆದರೆ 9 ವರ್ಷಗಳು ಮೀರದಿದ್ದಲ್ಲಿ	54%	54%	54%	54%
9.	9 ವರ್ಷಗಳು ಮೀರಿದ್ದು ಆದರೆ 10 ವರ್ಷಗಳು ಮೀರದಿದ್ದಲ್ಲಿ	49%	49%	49%	49%
10.	10 ವರ್ಷಗಳು ಮೀರಿದ್ದು ಆದರೆ 11 ವರ್ಷಗಳು ಮೀರದಿದ್ದಲ್ಲಿ	45%	45%	45%	45%
11.	11 ವರ್ಷಗಳನ್ನು ಮೀರಿದ್ದು ಆದರೆ 12 ವರ್ಷಗಳನ್ನು ಮೀರದಿದ್ದಲ್ಲಿ	41%	41%	41%	41%
12.	12 ವರ್ಷಗಳನ್ನು ಮೀರಿದ್ದು ಆದರೆ 13 ವರ್ಷಗಳನ್ನು ಮೀರದಿದ್ದಲ್ಲಿ	37%	37%	37%	37%
13.	13 ವರ್ಷಗಳನ್ನು ಮೀರಿದ್ದು ಆದರೆ 14 ವರ್ಷಗಳನ್ನು ಮೀರದಿದ್ದಲ್ಲಿ	33%	33%	33%	33%

ಕ್ರಮ ಸಂಖ್ಯೆ	ವಾಹನಗಳ ವರ್ಗ	ರೂ.50,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ.50,000ಕ್ಕೆ ಮೀರಿದ ಆದರೆ ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ರೂ. 1,00,000ಕ್ಕೆ ಮೀರಿದ ಬೆಲೆಯ ಮೋಟಾರು ಸೈಕಲ್‌ಗಳು	ವಿದ್ಯುಚ್ಛಕ್ತಿ ಚಾಲಿತ ಮೋಟಾರು ಸೈಕಲ್‌ಗಳು
1	2	3	4	5	6
14.	14 ವರ್ಷಗಳು ಮೀರಿದ್ದು ಆದರೆ 15 ವರ್ಷಗಳನ್ನು ಮೀರದಿದ್ದಲ್ಲಿ	29%	29%	29%	29%
15.	15 ವರ್ಷಗಳನ್ನು ಮೀರಿದ್ದಲ್ಲಿ	25%	25%	25%	25%

ಟಿಪ್ಪಣಿಗಳು:

1. 2017ನೇ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ಆಜೀವ ತೆರಿಗೆಯು ಬಾಕಿಯಿದ್ದು, ಆದರೆ ಅದನ್ನು ಸಂದಾಯ ಮಾಡದಿದ್ದ ವಾಹನಗಳ ಸಂಬಂಧದಲ್ಲಿ, ಅಂಥ ತೆರಿಗೆಯನ್ನು, ಯಾವುದಾದರೂ ದಂಡವು ಬಾಕಿಯಿದ್ದರೆ, ಅದರ ಸಮೇತವಾಗಿ, ಅಂಥ ದಿನದ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ದರಗಳಲ್ಲಿ ಸಂಗ್ರಹಿಸತಕ್ಕದ್ದು.
2. 2007ರ ಏಪ್ರಿಲ್ 1ನೇ ದಿನಾಂಕದಂದು ಅಥವಾ ಆ ತರುವಾಯ ನೋಂದಣಿಯಾದ ವಾಹನಗಳ ಸಂಬಂಧದಲ್ಲಿ ಖರೀದಿ ಇನ್‌ವಾಯ್ಸ್‌ನ್ನು ಮಂಡಿಸತಕ್ಕದ್ದು.
3. ಒಂದು ಮೋಟಾರು ವಾಹನದ ಸಂಬಂಧದಲ್ಲಿ ವಾಹನದ ಬೆಲೆ ಎಂದರೆ:-

(ಎ) ಭಾರತದಲ್ಲಿ ತಯಾರಾದ ವಾಹನದ ಸಂಬಂಧದಲ್ಲಿ ವಾಹನದ ತಯಾರಕನಿಂದಾಗಲೀ ಅಥವಾ ವ್ಯಾಪಾರಿಯು ನೀಡಿದ, ಖರೀದಿ ಬೆಲೆ ಪಟ್ಟಿಯನ್ವಯ ಕರ್ನಾಟಕ ರಾಜ್ಯದಲ್ಲಿ ಸಂದಾಯ ಮಾಡತಕ್ಕ ಅಬಕಾರಿ ಸುಂಕ, ಮಾರಾಟ ತೆರಿಗೆ, ಅಧಿಕರ ಅಥವಾ ಉಪಕರ, ಪ್ರವೇಶ ತೆರಿಗೆ ಇತ್ಯಾದಿಗಳನ್ನು ಒಳಗೊಂಡ ವಾಹನದ ಬೆಲೆ; ಮತ್ತು

(ಬಿ) ಆಮದಾದ ಮೋಟಾರು ವಾಹನದ ಸಂಬಂಧದಲ್ಲಿ, ತಯಾರಾದ ಸ್ಥಳವನ್ನು ಗಣನೆಗೆ ತೆಗೆದುಕೊಳ್ಳದೇ, ಮೋಟಾರನ್ನು ಆಮದು ಮಾಡಿಕೊಳ್ಳುವಾಗ ಆಗುವ ಒಟ್ಟು ಬೆಲೆ, ಎಂದರೆ, ಆಮದು ರಫ್ತು ಸರಕುಗಳ ವಿವರಪಟ್ಟಿ ಅಥವಾ ಅಂಥ ಇತರ ದಾಖಲೆಯಲ್ಲಿ ಹಿಂಬರಹ ಮಾಡಿದಂತೆ ಮತ್ತು ಸೀಮಾ ಸುಂಕಗಳ ಅಧಿನಿಯಮ, 1962ರಡಿಯಲ್ಲಿ ಹಾಗೆ ಕರನಿರ್ಧರಣೆ ಮಾಡಲಾದ, ವಿಧಿಸಿದ ಸೀಮಾಸುಂಕ, ಮಾಡಿದ ಸಾಗಣೆ ಬಾಡಿಗೆಯ ವೆಚ್ಚಗಳು ಮತ್ತು ಸೀಮಾ ಸುಂಕಗಳ ಇಲಾಖೆಯು ಅಥವಾ ಯಾವುದೇ ಇತರ ಇಲಾಖೆಯು ವಿಧಿಸಿದ ಹೆಚ್ಚುವರಿ ಸುಂಕ/ದಂಡವು ಇದ್ದಲ್ಲಿ ಅವುಗಳನ್ನು ಒಳಗೊಂಡಂತೆ ವಿಧಿಸಿದ ಇತರ ತೆರಿಗೆಗಳ ಜೊತೆ, ಮೋಟಾರು ವಾಹನದ ಮೌಲ್ಯ.]¹²

1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2017ರ ಅಧಿನಿಯಮ 16ರ ಮೂಲಕ 1.4.2017ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

[ಭಾಗ-ಎ2]¹

[3(1)ನೇ ಪ್ರಕರಣ ನೋಡಿ]

ಬಾಬು ಸಂಖ್ಯೆ	ವಾಹನಗಳ ವರ್ಗ	ಟ್ರಾಕ್ಟರ್‌ಗಳು	ಟ್ರೈಲರ್‌ಗಳು	ಪವರ್ ಟ್ರೈಲರ್‌ಗಳು
1	2	3	4	5
		ರೂ. ಪೈ.	ರೂ. ಪೈ.	ರೂ. ಪೈ.
	3ನೇ ಪ್ರಕರಣದ (1)ನೇ ಉಪ-ಪ್ರಕರಣದ ಎರಡನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಟ್ರಾಕ್ಟರುಗಳು, ಟ್ರೈಲರ್‌ಗಳು ಮತ್ತು ಪವರ್ ಟ್ರೈಲರ್‌ಗಳು			
(ಎ)	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	1,500-00	500-00	500-00
(ಬಿ)	ವಾಹನವು ಈಗಾಗಲೇ ನೋಂದಾಯಿತವಾಗಿದ್ದರೆ, ನೋಂದಣಿಯ ತಿಂಗಳಿಂದ ಅದರ ಅವಧಿ:-			
1.	ಎರಡು ವರ್ಷಗಳನ್ನು ಮೀರದಿರುವಲ್ಲಿ	1,400-00	470-00	470-00

2.	2 ವರ್ಷಗಳಿಗೆ ಮೀರಿರುವ ಆದರೆ 3 ವರ್ಷಗಳನ್ನು ಮೀರದಿರುವಲ್ಲಿ	1,300-00	440-00	440-00
3.	3 ವರ್ಷಗಳಿಗೆ ಮೀರಿರುವ ಆದರೆ 4 ವರ್ಷಗಳನ್ನು ಮೀರದಿರುವಲ್ಲಿ	1,200-00	410-00	410-00
4.	4 ವರ್ಷಗಳಿಗೆ ಮೀರಿರುವ ಆದರೆ 5 ವರ್ಷಗಳನ್ನು ಮೀರದಿರುವಲ್ಲಿ	1,100-00	380-00	380-00
5.	5 ವರ್ಷಗಳಿಗೆ ಮೀರಿರುವ ಆದರೆ 6 ವರ್ಷಗಳನ್ನು ಮೀರದಿರುವಲ್ಲಿ	1000-00	350-00	350-00
6.	6 ವರ್ಷಗಳಿಗೆ ಮೀರಿರುವ ಆದರೆ 7 ವರ್ಷಗಳನ್ನು ಮೀರದಿರುವಲ್ಲಿ	900-00	320-00	320-00
7.	7 ವರ್ಷಗಳಿಗೆ ಮೀರಿರುವ ಆದರೆ 8 ವರ್ಷಗಳನ್ನು ಮೀರದಿರುವಲ್ಲಿ	800-00	290-00	290-00
8.	8 ವರ್ಷಗಳಿಗೆ ಮೀರಿರುವ ಆದರೆ 9 ವರ್ಷಗಳನ್ನು ಮೀರದಿರುವಲ್ಲಿ	700-00	260-00	260-00
9.	9 ವರ್ಷಗಳಿಗೆ ಮೀರಿರುವ ಆದರೆ 10 ವರ್ಷಗಳನ್ನು ಮೀರದಿರುವಲ್ಲಿ	600-00	230-00	230-00
10.	10 ವರ್ಷಗಳಿಗೆ ಮೀರಿರುವ ಆದರೆ 11 ವರ್ಷಗಳನ್ನು ಮೀರದಿರುವಲ್ಲಿ	500-00	200-00	200-00
11.	11 ವರ್ಷಗಳಿಗೆ ಮೀರಿರುವ ಆದರೆ 12 ವರ್ಷಗಳನ್ನು ಮೀರದಿರುವಲ್ಲಿ	400-00	170-00	170-00
12.	12 ವರ್ಷಗಳಿಗೆ ಮೀರಿರುವ ಆದರೆ 13 ವರ್ಷಗಳನ್ನು ಮೀರದಿರುವಲ್ಲಿ	300-00	140-00	140-00
13.	13 ವರ್ಷಗಳಿಗೆ ಮೀರಿರುವ ಆದರೆ 14 ವರ್ಷಗಳನ್ನು ಮೀರದಿರುವಲ್ಲಿ	300-00	110-00	110-00
14.	14 ವರ್ಷಗಳಿಗೆ ಮೀರಿರುವ ಆದರೆ 15 ವರ್ಷಗಳನ್ನು ಮೀರದಿರುವಲ್ಲಿ	300-00	80-00	80-00
15.	15 ವರ್ಷಗಳಿಗೆ ಮೀರಿರುವಲ್ಲಿ	300-00	50-00	50-00

ಟಿಪ್ಪಣಿ:- 1990ರ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ ತೆರಿಗೆ ಬಾಕಿಯಿರುವ ಆದರೆ ಅದನ್ನು ಸಂದಾಯ ಮಾಡದಿರುವ ವಾಹನಗಳಿಗೆ ಸಂಬಂಧಿಸಿದಂತೆ, ಅಂಥ ತೆರಿಗೆಯನ್ನು 1990ರ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ ಇರುವ ದರಗಳಲ್ಲಿ ಸಂಗ್ರಹಿಸತಕ್ಕದ್ದು.

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[²ಭಾಗ-ಎ3]²

[3(1)ನೇ ಪ್ರಕರಣ ನೋಡಿ]

ಬಾಬು ಸಂಖ್ಯೆ	ವಾಹನಗಳ ವರ್ಗ	ಆಜೀವ ತೆರಿಗೆ
1.	ಎಂಟೇಜ್ ಕಾರು ³ [XXX] ³	500-00
2.	ಕ್ಲಾಸಿಕ್ ಕಾರು ³ [XXX] ³	1000-00] ¹

1. 1991ರ ಅಧಿನಿಯಮ 10ರ ಮೂಲಕ 1.4.1991ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[ಭಾಗ-ಎ4

²[(3+1) ಪ್ರಯಾಣಿಕರನ್ನು ಸಾಗಿಸುವ ತ್ರಿಚಕ್ರ ಆಟೋ ರಿಕ್ಷಾಕ್ಕಾಗಿ ಮತ್ತು ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸುವ ಅಥವಾ ಉಪಯೋಗಿಸದಿರುವ, ಒಟ್ಟು ವಾಹನ ತೂಕವು 1500 ಕೆಜಿಗೆ ಮೀರದಿರುವ ಸರಕು ಸಾಗಣೆ ವಾಹನಕ್ಕಾಗಿ ಆಜೀವ ತೆರಿಗೆ]²

ಬಾಬು ಸಂಖ್ಯೆ	ವಾಹನದ ವರ್ಗ	ತೆರಿಗೆಯ ದರ ರೂಪಾಯಿಗಳಲ್ಲಿ
1	2	3
ಎ.	ಹೊಸ ವಾಹನದ ನೋಂದಣಿ ಸಮಯದಲ್ಲಿ	2500-00
ಬಿ.	ಈಗಾಗಲೇ ವಾಹನವನ್ನು ನೋಂದಾಯಿಸಿದ್ದರೆ, ನೋಂದಣಿಯ ತಿಂಗಳಿಂದ ಅದರ ಅವಧಿ-	
	(i) 2 ವರ್ಷಗಳಿಗೆ ಮೀರದಿರುವಲ್ಲಿ	2400-00
	(ii) 2 ವರ್ಷಗಳಿಗೆ ಮೀರಿದ ಆದರೆ 3 ವರ್ಷಗಳನ್ನು ಮೀರದಿರುವಲ್ಲಿ	2300-00
	(iii) 3 ವರ್ಷಗಳಿಗೆ ಮೀರಿದ ಆದರೆ 4 ವರ್ಷಗಳನ್ನು ಮೀರದಿರುವಲ್ಲಿ	2200-00
	(iv) 4 ವರ್ಷಗಳಿಗೆ ಮೀರಿದ ಆದರೆ 5 ವರ್ಷಗಳನ್ನು ಮೀರದಿರುವಲ್ಲಿ	2100-00
	(v) 5 ವರ್ಷಗಳಿಗೆ ಮೀರಿದ ಆದರೆ 6 ವರ್ಷಗಳನ್ನು ಮೀರದಿರುವಲ್ಲಿ	2000-00
	(vi) 6 ವರ್ಷಗಳಿಗೆ ಮೀರಿದ ಆದರೆ 7 ವರ್ಷಗಳನ್ನು ಮೀರದಿರುವಲ್ಲಿ	1900-00
	(vii) 7 ವರ್ಷಗಳಿಗೆ ಮೀರಿದ ಆದರೆ 8 ವರ್ಷಗಳನ್ನು ಮೀರದಿರುವಲ್ಲಿ	1800-00
	(viii) 8 ವರ್ಷಗಳಿಗೆ ಮೀರಿದ ಆದರೆ 9 ವರ್ಷಗಳನ್ನು ಮೀರದಿರುವಲ್ಲಿ	1700-00
	(ix) 9 ವರ್ಷಗಳಿಗೆ ಮೀರಿದ ಆದರೆ 10 ವರ್ಷಗಳನ್ನು ಮೀರದಿರುವಲ್ಲಿ	1600-00
	(x) 10 ವರ್ಷಗಳಿಗೆ ಮೀರದಿರುವಲ್ಲಿ ¹	1500-00"

1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2005ರ ಅಧಿನಿಯಮ 12ರ ಮೂಲಕ 1.4.2005ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ ಎ5

[3(1)ನೇ ಪ್ರಕರಣ ನೋಡಿ]

ಮೋಟಾರು ಕಾರುಗಳು, ಜೀಪುಗಳು, ಓಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳಿಗೆ ಆಜೀವ ತೆರಿಗೆ

ಕ್ರ. ಸಂ.	ವಾಹನಗಳ ವರ್ಗ	5 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಇರುವ ಮತ್ತು 5 ಲಕ್ಷ ರೂಪಾಯಿಗಳನ್ನು ಮೀರದ ಬೆಲೆಯ ಮೋಟಾರು ಕಾರುಗಳು, ಜೀಪುಗಳು, ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು	5 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಇರುವ ಮತ್ತು 5 ಲಕ್ಷ ರೂಪಾಯಿ ಬೆಲೆ ಮೀರದ ಆದರೆ 10 ಲಕ್ಷ ರೂಪಾಯಿಗಳನ್ನು ಮೀರದ ಬೆಲೆಯ ಮೋಟಾರು ಕಾರುಗಳು, ಜೀಪುಗಳು, ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು	5 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಇರುವ ಮತ್ತು 10 ಲಕ್ಷ ರೂಪಾಯಿ ಬೆಲೆ ಮೀರದ ಆದರೆ 20 ಲಕ್ಷ ರೂಪಾಯಿ ಬೆಲೆ ಮೀರದ ಮೋಟಾರು ಕಾರುಗಳು, ಜೀಪುಗಳು, ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು	5 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಇರುವ ಮತ್ತು 20 ಲಕ್ಷ ರೂಪಾಯಿ ಬೆಲೆ ಮೀರದ ಮೋಟಾರು ಕಾರುಗಳು, ಜೀಪುಗಳು, ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು	ವಿದ್ಯುಚ್ಛಕ್ತಿ ಯಿಂದ ಓಡುವ ಮೋಟಾರು ಕಾರುಗಳು, ವ್ಯಾನ್‌ಗಳು
1	2	3	4	5	6	7
ಎ.	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	ವಾಹನದ ಬೆಲೆಯ ಶೇಕಡಾ 13	ವಾಹನದ ಬೆಲೆಯ ಶೇ. 14	ವಾಹನದ ಬೆಲೆಯ ಶೇ. 17	ವಾಹನದ ಬೆಲೆಯ ಶೇ. 18	ವಾಹನದ ಬೆಲೆಯ ಶೇ. 4

ಬಿ.	ವಾಹನವು ಈಗಾಗಲೇ ನೋಂದಣಿಯಾಗಿದ್ದು ಮತ್ತು ನೋಂದಣಿಯ ದಿನಾಂಕದಂದು ಅದರ ಅವಧಿಯು:	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆ ಶೇಕಡಾವಾರು	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆ ಶೇಕಡಾವಾರು	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆ ಶೇಕಡಾವಾರು	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆ ಶೇಕಡಾವಾರು	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆ ಶೇಕಡಾವಾರು
1.	2 ವರ್ಷಗಳನ್ನು ಮೀರಿದಿರುವಲ್ಲಿ	93%	93%	93%	93%	93%
2.	2 ವರ್ಷಗಳು ಮೀರಿದ್ದು ಆದರೆ 3 ವರ್ಷಗಳು ಮೀರಿದಿರುವಲ್ಲಿ	87%	87%	87%	87%	87%
3.	3 ವರ್ಷಗಳು ಮೀರಿದ್ದು ಆದರೆ 4 ವರ್ಷಗಳು ಮೀರಿದಿರುವಲ್ಲಿ	81%	81%	81%	81%	81%
4.	4 ವರ್ಷಗಳು ಮೀರಿದ್ದು ಆದರೆ 5 ವರ್ಷಗಳು ಮೀರಿದಿರುವಲ್ಲಿ	75%	75%	75%	75%	75%
5.	5 ವರ್ಷಗಳು ಮೀರಿದ್ದು ಆದರೆ 6 ವರ್ಷಗಳು ಮೀರಿದಿರುವಲ್ಲಿ	69%	69%	69%	69%	69%
6.	6 ವರ್ಷಗಳು ಮೀರಿದ್ದು ಆದರೆ 7 ವರ್ಷಗಳು ಮೀರಿದಿರುವಲ್ಲಿ	64%	64%	64%	64%	64%
7.	7 ವರ್ಷಗಳು ಮೀರಿದ್ದು ಆದರೆ 8 ವರ್ಷಗಳು ಮೀರಿದಿರುವಲ್ಲಿ	59%	59%	59%	59%	59%
8.	8 ವರ್ಷಗಳು ಮೀರಿದ್ದು ಆದರೆ 9 ವರ್ಷಗಳು ಮೀರಿದಿರುವಲ್ಲಿ	54%	54%	54%	54%	54%
9.	9 ವರ್ಷಗಳು ಮೀರಿದ್ದು ಆದರೆ 10 ವರ್ಷಗಳು ಮೀರಿದಿರುವಲ್ಲಿ	49%	49%	49%	49%	49%
10.	10 ವರ್ಷಗಳು ಮೀರಿದ್ದು ಆದರೆ 11 ವರ್ಷಗಳು ಮೀರಿದಿರುವಲ್ಲಿ	45%	45%	45%	45%	45%
11.	11 ವರ್ಷಗಳು ಮೀರಿದ್ದು ಆದರೆ 12 ವರ್ಷಗಳು ಮೀರಿದಿರುವಲ್ಲಿ	41%	41%	41%	41%	41%
12.	12 ವರ್ಷಗಳು ಮೀರಿದ್ದು ಆದರೆ 13 ವರ್ಷಗಳು ಮೀರಿದಿರುವಲ್ಲಿ	37%	37%	37%	37%	37%
13.	13 ವರ್ಷಗಳು ಮೀರಿದ್ದು ಆದರೆ 14 ವರ್ಷಗಳು ಮೀರಿದಿರುವಲ್ಲಿ	33%	33%	33%	33%	33%
14.	14 ವರ್ಷಗಳು ಮೀರಿದ್ದು ಆದರೆ 15 ವರ್ಷಗಳು ಮೀರಿದಿರುವಲ್ಲಿ	29%	29%	29%	29%	29%
15.	15 ವರ್ಷಗಳನ್ನು ಮೀರಿರುವಲ್ಲಿ	25%	25%	25%	25%	25%

ಟಿಪ್ಪಣಿಗಳು:

1. 2009ನೇ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ಆಜೀವ ತೆರಿಗೆಯು ಬಾಕಿಯಿದ್ದು, ಆದರೆ ಅದನ್ನು ಸಂದಾಯ ಮಾಡದಿದ್ದ ವಾಹನಗಳ ಸಂಬಂಧದಲ್ಲಿ, ಅಂಥ ತೆರಿಗೆಯನ್ನು, ಯಾವುದಾದರೂ ದಂಡವು ಬಾಕಿಯಿದ್ದರೆ, ಅದರ ಸಮೇತವಾಗಿ, ಅಂಥ ದಿನದ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ದರಗಳ ಪ್ರಕಾರ ಸಂಗ್ರಹಿಸತಕ್ಕದ್ದು.

2. 2007ನೇ ಏಪ್ರಿಲ್ ಮೊದಲ ದಿನದಂದು ಅಥವಾ ನಂತರ ನೋಂದಣಿಯಾದ ವಾಹನಗಳ ಸಂಬಂಧದಲ್ಲಿ ಖರೀದಿ ಪಟ್ಟಿಯನ್ನು ಹಾಜರುಪಡಿಸತಕ್ಕದ್ದು.

3. ಒಂದು ಮೋಟಾರು ವಾಹನದ ಸಂಬಂಧದಲ್ಲಿ ವಾಹನದ ಬೆಲೆ ಎಂದರೆ:-

(ಎ) ಭಾರತದಲ್ಲಿ ತಯಾರಾದ ವಾಹನದ ಸಂಬಂಧದಲ್ಲಿ, ವಾಹನದ ತಯಾರಕನಾಗಲೀ ಅಥವಾ ಡೀಲರನಾಗಲೀ ನೀಡಿದ, ಕರ್ನಾಟಕ ರಾಜ್ಯದಲ್ಲಿ ಸಂದಾಯ ಮಾಡತಕ್ಕ ಉತ್ಪಾದನಾ ಸುಂಕ, ಮಾರಾಟ ತೆರಿಗೆ, ಅಧಿಭಾರ ಅಥವಾ ಉಪಕರ ಪ್ರವೇಶ ತೆರಿಗೆ ಇತ್ಯಾದಿಗಳನ್ನು ಒಳಗೊಂಡ ಖರೀದಿ ಪಟ್ಟಿಯ ಪ್ರಕಾರ ವಾಹನದ ಬೆಲೆ.

(ಬಿ) ಆಮದು ಮಾಡಿಕೊಂಡಿರುವ ಮೋಟಾರು ವಾಹನದ ಸಂಬಂಧದಲ್ಲಿ, ತಯಾರಾದ ಸ್ಥಳ ಯಾವುದೇ ಇರಲಿ, ವಾಹನವನ್ನು ಆಮದು ಮಾಡಿಕೊಳ್ಳುವಾಗ ಭರಿಸಿದ ಒಟ್ಟು ಬೆಲೆ, ಎಂದರೆ, ಆಮದು ರಫ್ತು ಸರಕುಗಳ ವಿವರಪಟ್ಟಿ ಅಥವಾ ಅಂಥ ದಸ್ತಾವೇಜಿನಲ್ಲಿ ಹಿಂಬರಹ ಮಾಡಿದಂತೆ ಮತ್ತು ಸೀಮಾ ಸುಂಕಗಳ ಅಧಿನಿಯಮ, 1962ರಡಿಯಲ್ಲಿ ಹಾಗೆ ಕರನಿರ್ಧರಣೆ ಮಾಡಿದ, ವಿಧಿಸಿದ ಸೀಮಾ ಸುಂಕ, ಭರಿಸಿದ ಸಾಗಣೆ ಬಾಡಿಗೆಯ ವೆಚ್ಚಗಳು ಮತ್ತು ಸೀಮಾ ಸುಂಕಗಳ ಇಲಾಖೆಯು ಅಥವಾ ಯಾವುದೇ ಇತರ ಇಲಾಖೆಯು ವಿಧಿಸಿದ ಹೆಚ್ಚುವರಿ ಸುಂಕ/ ದಂಡವು ಯಾವುದಾದರೂ ಇದ್ದಲ್ಲಿ ಅವುಗಳು ಒಳಗೊಂಡಂತೆ ಅವುಗಳ ಮೇಲೆ ವಿಧಿಸಿದ ಇತರ ತೆರಿಗೆಗಳ ಜೊತೆ ಮೋಟಾರು ವಾಹನದ ಮೌಲ್ಯ.]¹

1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ-ಎ6

[3(1)ನೇ ಪ್ರಕರಣ ನೋಡಿ]

ಸರಕು ವಾಹನದ ಒಟ್ಟಾರೆ ತೂಕವು 1500 ಕೆ.ಗ್ರಾಂಗಳನ್ನು ಮೀರಿದ್ದು ಆದರೆ 5000 ಕೆ.ಗ್ರಾಂಗಳನ್ನು ಮೀರದಿದ್ದರೆ, ವಾಹನವನ್ನು ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಬಳಸುತ್ತಿರಲಿ ಅಥವಾ ಬಳಸದಿರಲಿ, ಅಂಥ ಸರಕು ವಾಹನಗಳಿಗಾಗಿ ಆಜೀವ ತೆರಿಗೆ

ಕ್ರ. ಸಂ.	ವಾಹನಗಳ ವರ್ಗ	ಸರಕು ವಾಹನಗಳ ಒಟ್ಟಾರೆ ತೂಕವು 1500 ಕೆ.ಗ್ರಾಂಗಳನ್ನು ಮೀರಿದ್ದರೆ ಮತ್ತು 2000 ಕೆ.ಗ್ರಾಂಗಳನ್ನು ಮೀರದಿದ್ದರೆ	ಸರಕು ವಾಹನಗಳ ಒಟ್ಟಾರೆ ತೂಕವು 2000 ಕೆ.ಗ್ರಾಂಗಳನ್ನು ಮೀರಿದ್ದರೆ ಮತ್ತು 3000 ಕೆ.ಗ್ರಾಂಗಳನ್ನು ಮೀರದಿದ್ದರೆ	ಸರಕು ವಾಹನಗಳ ಒಟ್ಟಾರೆ ತೂಕವು 3000 ಕೆ.ಗ್ರಾಂಗಳನ್ನು ಮೀರಿದ್ದರೆ ಮತ್ತು 5500 ಕೆ.ಗ್ರಾಂಗಳನ್ನು ಮೀರದಿದ್ದರೆ
1	2	3	4	5
ಎ.	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	10,000.00	15,000.00	20,000.00
ಬಿ.	ವಾಹನವು ಈಗಾಗಲೇ ನೋಂದಣಿಯಾಗಿದ್ದು ನೋಂದಣಿಯ ತಿಂಗಳಿನಿಂದ ಅದರ ಅವಧಿಯು			
1.	2 ವರ್ಷಗಳಿಗೆ ಮೀರದಿರುವಲ್ಲಿ	9300.00	13950.00	18,600.00
2.	2 ವರ್ಷಗಳು ಮೀರಿರುವ, 3 ವರ್ಷಗಳಿಗೆ ಮೀರದಿರುವಲ್ಲಿ	8700.00	13050.00	17,400.00
3.	3 ವರ್ಷಗಳು ಮೀರಿರುವ, 4 ವರ್ಷಗಳಿಗೆ ಮೀರದಿರುವಲ್ಲಿ	8100.00	12150.00	16,200.00
4.	4 ವರ್ಷಗಳು ಮೀರಿರುವ, 5 ವರ್ಷಗಳಿಗೆ ಮೀರದಿರುವಲ್ಲಿ	7500.00	11250.00	15,000.00
5.	5 ವರ್ಷಗಳು ಮೀರಿರುವ, 6 ವರ್ಷಗಳಿಗೆ ಮೀರದಿರುವಲ್ಲಿ	6900.00	10350.00	13,800.00
6.	6 ವರ್ಷಗಳು ಮೀರಿರುವ, 7 ವರ್ಷಗಳಿಗೆ ಮೀರದಿರುವಲ್ಲಿ	6400.00	9600.00	12,800.00
7.	7 ವರ್ಷಗಳು ಮೀರಿರುವ, 8 ವರ್ಷಗಳಿಗೆ ಮೀರದಿರುವಲ್ಲಿ	5900.00	8850.00	11,800.00
8.	8 ವರ್ಷಗಳು ಮೀರಿರುವ, 9 ವರ್ಷಗಳಿಗೆ ಮೀರದಿರುವಲ್ಲಿ	5400.00	8100.00	10,800.00
9.	9 ವರ್ಷಗಳು ಮೀರಿರುವ, 10 ವರ್ಷಗಳಿಗೆ ಮೀರದಿರುವಲ್ಲಿ	4900.00	7350.00	9,800.00
10.	10 ವರ್ಷಗಳು ಮೀರಿರುವ, 11 ವರ್ಷಗಳಿಗೆ ಮೀರದಿರುವಲ್ಲಿ	4500.00	6750.00	9,000.00
11.	11 ವರ್ಷಗಳು ಮೀರಿರುವ, 12 ವರ್ಷಗಳಿಗೆ ಮೀರದಿರುವಲ್ಲಿ	4100.00	6150.00	8,200.00

12	12 ವರ್ಷಗಳು ಮೀರಿರುವ, 13 ವರ್ಷಗಳಿಗೆ ಮೀರದಿರುವಲ್ಲಿ	3700.00	5550.00	7,400.00
13.	13 ವರ್ಷಗಳು ಮೀರಿರುವ, 14 ವರ್ಷಗಳಿಗೆ ಮೀರದಿರುವಲ್ಲಿ	3300.00	4950.00	6,600.00
14.	14 ವರ್ಷಗಳು ಮೀರಿರುವ, 15 ವರ್ಷಗಳಿಗೆ ಮೀರದಿರುವಲ್ಲಿ	2900.00	4350.00	5,800.00
15.	15 ವರ್ಷಗಳು ಮೀರದಿರುವಲ್ಲಿ	2500.00	3750.00	5,000.00

ಟಿಪ್ಪಣಿಗಳು:

1.2010ರ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ತೆರಿಗೆ ಸಂದಾಯ ಬಾಕಿಯಿದ್ದು, ಅದನ್ನು ಸಂದಾಯ ಮಾಡದಿರುವ ವಾಹನಗಳ ಸಂಬಂಧದಲ್ಲಿ ಅಂಥ ತೆರಿಗೆಯನ್ನು, ಯಾವುದಾದರೂ ದಂಡವು ಬಾಕಿಯಿದ್ದರೆ, ಅದರ ಸಮೇತವಾಗಿ ಅಂಥ ದಿನದ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ದರಗಳ ಪ್ರಕಾರ ಸಂಗ್ರಹಿಸತಕ್ಕದ್ದು.¹

1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ.

¹[ಭಾಗ-ಎ7

[3(1)ನೇ ಪ್ರಕರಣ ನೋಡಿ]

ನಿರ್ಮಾಣ ಸಾಧನ ಸಾಮಗ್ರಿ ವಾಹನಗಳಿಗಾಗಿ (ಮೋಟಾರು ವಾಹನಗಳ ನಿಯಂತ್ರಣ ನಿಯಮಗಳು, 1989ರ 2(ಸಿಎ) ನಿಯಮದ ಅಡಿಯಲ್ಲಿ ಪರಿಭಾಷಿಸಲಾದಂತೆ) ಮತ್ತು ಏರ್‌ಕಂಪ್ರೆಸ್‌ರ್ ಮತ್ತು ಜನರೇಟರುಗಳನ್ನು ಜೋಡಿಸಿದ ವಾಹನಗಳಿಗಾಗಿ ಪೂರ್ಣಾವಧಿ ತೆರಿಗೆ

ಕ್ರ. ಸಂ.	ವಾಹನಗಳ ವರ್ಗ	ವಿಧಿಸುವ ಶೇಕಡಾವಾರು ತೆರಿಗೆ
ಎ.	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	“[ವಾಹನಗಳ ಬೆಲೆಯ ಶೇಕಡಾ 6]”
ಬಿ.	ವಾಹನವು ಈಗಾಗಲೇ ನೋಂದಣಿಯಾಗಿದ್ದರೆ ನೋಂದಣಿಯ ತಿಂಗಳಿನಿಂದ ಅದರ ಅವಧಿ:	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆಯ ಶೇಕಡಾವಾರು
1.	2 ವರ್ಷಗಳಿಗೆ ಮೀರದಿರುವಲ್ಲಿ	93%
2.	2 ವರ್ಷಗಳು ಮೀರಿದ, ಆದರೆ 3 ವರ್ಷಗಳಿಗೆ ಮೀರದಿರುವಲ್ಲಿ	87%
3.	3 ವರ್ಷಗಳು ಮೀರಿದ, ಆದರೆ 4 ವರ್ಷಗಳಿಗೆ ಮೀರದಿರುವಲ್ಲಿ	81%
4.	4 ವರ್ಷಗಳು ಮೀರಿದ, ಆದರೆ 5 ವರ್ಷಗಳಿಗೆ ಮೀರದಿರುವಲ್ಲಿ	75%
5.	5 ವರ್ಷಗಳು ಮೀರಿದ, ಆದರೆ 6 ವರ್ಷಗಳಿಗೆ ಮೀರದಿರುವಲ್ಲಿ	69%
6.	6 ವರ್ಷಗಳು ಮೀರಿದ, ಆದರೆ 7 ವರ್ಷಗಳಿಗೆ ಮೀರದಿರುವಲ್ಲಿ	64%
7.	7 ವರ್ಷಗಳು ಮೀರಿದ, ಆದರೆ 8 ವರ್ಷಗಳಿಗೆ ಮೀರದಿರುವಲ್ಲಿ	59%
8.	8 ವರ್ಷಗಳು ಮೀರಿದ, ಆದರೆ 9 ವರ್ಷಗಳಿಗೆ ಮೀರದಿರುವಲ್ಲಿ	54%
9.	9 ವರ್ಷಗಳು ಮೀರಿದ, ಆದರೆ 10 ವರ್ಷಗಳಿಗೆ ಮೀರದಿರುವಲ್ಲಿ	49%
10.	10 ವರ್ಷಗಳು ಮೀರಿದ, ಆದರೆ 11 ವರ್ಷಗಳಿಗೆ ಮೀರದಿರುವಲ್ಲಿ	45%
11.	11 ವರ್ಷಗಳು ಮೀರಿದ, ಆದರೆ 12 ವರ್ಷಗಳಿಗೆ ಮೀರದಿರುವಲ್ಲಿ	41%
12.	12 ವರ್ಷಗಳು ಮೀರಿದ, ಆದರೆ 13 ವರ್ಷಗಳಿಗೆ ಮೀರದಿರುವಲ್ಲಿ	37%
13.	13 ವರ್ಷಗಳು ಮೀರಿದ, ಆದರೆ 14 ವರ್ಷಗಳಿಗೆ ಮೀರದಿರುವಲ್ಲಿ	33%
14.	14 ವರ್ಷಗಳು ಮೀರಿದ, ಆದರೆ 15 ವರ್ಷಗಳಿಗೆ ಮೀರದಿರುವಲ್ಲಿ	29%
15.	15 ವರ್ಷಗಳು ಮೀರದಿರುವಲ್ಲಿ	25%

ಟಿಪ್ಪಣಿಗಳು:

1. 2010ರ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ತೆರಿಗೆಯು ಬಾಕಿಯಿದ್ದು, ಆದರೆ ಅದನ್ನು ಸಂದಾಯ ಮಾಡದಿರುವ ವಾಹನಗಳ ಸಂಬಂಧದಲ್ಲಿ ಅಂಥ ತೆರಿಗೆಯನ್ನು, ಯಾವುದಾದರೂ ದಂಡವು ಬಾಕಿಯಿದ್ದರೆ, ಅದರ ಸಮೇತವಾಗಿ ಅಂಥ ದಿನಕ್ಕೂ ಮೊದಲು ಚಾಲ್ತಿಯಲ್ಲಿದ್ದ ದರಗಳಲ್ಲಿ ಸಂಗ್ರಹಿಸತಕ್ಕದ್ದು.

2. 2007ರ ಏಪ್ರಿಲ್ 1ನೇ ದಿನಾಂಕದಂದು ಹಾಗೂ ನಂತರದಲ್ಲಿ ನೋಂದಣಿಯಾದ ವಾಹನಗಳ ಸಂಬಂಧದಲ್ಲಿ ವಾಹನ ಖರೀದಿಯ ಇನ್‌ವಾಯ್ಸ್‌ನ್ನು ಸಲ್ಲಿಸತಕ್ಕದ್ದು.

3. ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ವಾಹನದ ಬೆಲೆ ಎಂದರೆ:-

- (ಎ) ಭಾರತದಲ್ಲಿ ತಯಾರಾದ ವಾಹನಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ವಾಹನದ ತಯಾರಕನಾಗಲೀ ಅಥವಾ ಡೀಲರನಾಗಲೀ, ಕರ್ನಾಟಕ ರಾಜ್ಯದಲ್ಲಿ ಸಂದಾಯ ಮಾಡಬೇಕಾದ ಅಬಕಾರಿ ಸುಂಕ, ಮಾರಾಟ ತೆರಿಗೆ, ಅಧಿಕರ ಅಥವಾ ಉಪಕರ, ಪ್ರವೇಶ ತೆರಿಗೆಗಳು ಇತ್ಯಾದಿಗಳು ಸೇರಿದಂತೆ ನೀಡಿದ ಖರೀದಿ ಇನ್‌ವಾಯ್ಸ್ ಪ್ರಕಾರ ವಾಹನದ ಬೆಲೆ; ಮತ್ತು
- (ಬಿ) ಆಮದು ಮಾಡಿಕೊಂಡ ಮೋಟಾರು ವಾಹನಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ತಯಾರಾದ ಸ್ಥಳವನ್ನು ಗಣನೆಗೆ ತೆಗೆದುಕೊಳ್ಳದೇ, ವಾಹನವನ್ನು ಆಮದು ಮಾಡಿಕೊಳ್ಳುವಲ್ಲಿ ಭರಿಸಿದ ಒಟ್ಟು ಬೆಲೆ ಎಂದರೆ, ವಿಧಿಸಿದ ಸೀಮಾ ಸುಂಕ, ಭರಿಸಿದ ಸಾಗಣೆ ಬಾಡಿಗೆಯ ವೆಚ್ಚಗಳು ಮತ್ತು ಸೀಮಾ ಸುಂಕಗಳ ಇಲಾಖೆಯು ಅಥವಾ ಯಾವುದೇ ಇತರ ಇಲಾಖೆಯು ಯಾವುದಾದರೂ ಹೆಚ್ಚುವರಿ ಸುಂಕವನ್ನು/ ದಂಡವನ್ನು ವಿಧಿಸಿದ್ದರೆ, ಅವುಗಳೂ ಸೇರಿದಂತೆ ಮತ್ತು ಅದರ ಮೇಲೆ ವಿಧಿಸಲಾದ ಇತರ ತೆರಿಗೆಗಳ ಸಹಿತ ಆಮದು ರಫ್ತು ಸರಕುಗಳ ವಿವರಪಟ್ಟಿಯಲ್ಲಿ ಅಥವಾ ಅಂಥ ಇತರ ದಸ್ತಾವೇಜಿನಲ್ಲಿ ಹಿಂಬರಹ ಮಾಡಿದಂತೆ ಮತ್ತು ಸೀಮಾ ಸುಂಕಗಳ ಅಧಿನಿಯಮ, 1962ರ ಅಡಿಯಲ್ಲಿ ಹಾಗೆ ಕರನಿರ್ಧರಣೆ ಮಾಡಲಾದ, ಮೋಟಾರು ವಾಹನದ ಮೌಲ್ಯ.¹

1. 2010ರ ಅಧಿನಿಯಮ 7ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2010ರ ಅಧಿನಿಯಮ 38ರ ಮೂಲಕ 1.4.2010 ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ ಎಂದು ಭಾವಿಸಲಾಗಿದೆ.

¹[ಭಾಗ-ಎ8

[3(1)ನೇ ಪ್ರಕರಣ ನೋಡಿ]

²[ರಾಜ್ಯದ ಹೊರಗೆ ನೋಂದಣಿಯಾಗಿರುವ ಮತ್ತು ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ, 59) ರ 88ನೇ ಪ್ರಕರಣದ (9)ನೇ ಉಪ ಪ್ರಕರಣದ ಮೇರೆಗೆ ನೀಡಲಾದ ಪರ್ಮಿಟ್‌ನ್ನು ಹೊಂದಿರುವವುಗಳನ್ನು ಹೊರತುಪಡಿಸಿ]²

³[ಹದಿನೈದು ಲಕ್ಷ ರೂಪಾಯಿಗಳ ಬೆಲೆ ಮೀರಿರುವ]³ ಮೋಟಾರು ಕ್ಯಾಬುಗಳಿಗಾಗಿ ಪೂರ್ಣಾವಧಿ ತೆರಿಗೆ.

ಕ್ರ. ಸಂ.	ವಾಹನಗಳ ವರ್ಗ	ವಿಧಿಸುವ ಶೇಕಡಾವಾರು ತೆರಿಗೆ
ಎ.	ಹೊಸ ವಾಹನಗಳ ನೋಂದಣಿಯ ಸಮಯದಲ್ಲಿ	ವಾಹನಗಳ ಬೆಲೆಯ ಶೇಕಡಾ 15
ಬಿ.	ವಾಹನವು ಈಗಾಗಲೇ ನೋಂದಣಿಯಾಗಿದ್ದರೆ, ನೋಂದಣಿಯ ತಿಂಗಳಿನಿಂದ ಅದರ ಅವಧಿಯು:	ಎ ಖಂಡದಲ್ಲಿ ವಿಧಿಸುವ ಪೂರ್ಣಾವಧಿ ತೆರಿಗೆಯ ಶೇಕಡಾವಾರು
1.	2 ವರ್ಷಗಳಿಗೆ ಮೀರದಿರುವಲ್ಲಿ	93%
2.	2 ವರ್ಷಗಳು ಮೀರಿದ, ಆದರೆ 3 ವರ್ಷಗಳಿಗೆ ಮೀರದಿರುವಲ್ಲಿ	87%
3.	3 ವರ್ಷಗಳು ಮೀರಿದ, ಆದರೆ 4 ವರ್ಷಗಳಿಗೆ ಮೀರದಿರುವಲ್ಲಿ	81%
4.	4 ವರ್ಷಗಳು ಮೀರಿದ, ಆದರೆ 5 ವರ್ಷಗಳಿಗೆ ಮೀರದಿರುವಲ್ಲಿ	75%
5.	5 ವರ್ಷಗಳು ಮೀರಿದ, ಆದರೆ 6 ವರ್ಷಗಳಿಗೆ ಮೀರದಿರುವಲ್ಲಿ	69%
6.	6 ವರ್ಷಗಳು ಮೀರಿದ, ಆದರೆ 7 ವರ್ಷಗಳಿಗೆ ಮೀರದಿರುವಲ್ಲಿ	64%
7.	7 ವರ್ಷಗಳು ಮೀರಿದ, ಆದರೆ 8 ವರ್ಷಗಳಿಗೆ ಮೀರದಿರುವಲ್ಲಿ	59%
8.	8 ವರ್ಷಗಳು ಮೀರಿದ, ಆದರೆ 9 ವರ್ಷಗಳಿಗೆ ಮೀರದಿರುವಲ್ಲಿ	54%
9.	9 ವರ್ಷಗಳು ಮೀರಿದ, ಆದರೆ 10 ವರ್ಷಗಳಿಗೆ ಮೀರದಿರುವಲ್ಲಿ	49%
10.	10 ವರ್ಷಗಳು ಮೀರಿದ, ಆದರೆ 11 ವರ್ಷಗಳಿಗೆ ಮೀರದಿರುವಲ್ಲಿ	45%
11.	11 ವರ್ಷಗಳು ಮೀರಿದ, ಆದರೆ 12 ವರ್ಷಗಳಿಗೆ ಮೀರದಿರುವಲ್ಲಿ	41%
12.	12 ವರ್ಷಗಳು ಮೀರಿದ, ಆದರೆ 13 ವರ್ಷಗಳಿಗೆ ಮೀರದಿರುವಲ್ಲಿ	37%
13.	13 ವರ್ಷಗಳು ಮೀರಿದ, ಆದರೆ 14 ವರ್ಷಗಳಿಗೆ ಮೀರದಿರುವಲ್ಲಿ	33%
14.	14 ವರ್ಷಗಳು ಮೀರಿದ, ಆದರೆ 15 ವರ್ಷಗಳಿಗೆ ಮೀರದಿರುವಲ್ಲಿ	29%
15.	15 ವರ್ಷಗಳು ಮೀರಿದಿರುವಲ್ಲಿ	25%

ಟಿಪ್ಪಣಿಗಳು:

1. 2012ರ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ತೆರಿಗೆ ಸಂದಾಯ ಬಾಕಿಯಿದ್ದು, ಆದರೆ ಅದನ್ನು ಸಂದಾಯ ಮಾಡದಿರುವ ವಾಹನಗಳ ಸಂಬಂಧದಲ್ಲಿ, ಅಂಥ ತೆರಿಗೆಯನ್ನು, ಯಾವುದಾದರೂ ದಂಡವು ಬಾಕಿಯಿದ್ದರೆ, ಅದರ ಸಮೇತವಾಗಿ ಅಂಥ ದಿನಕ್ಕೂ ಮೊದಲು ಚಾಲ್ತಿಯಲ್ಲಿದ್ದ ದರಗಳಲ್ಲಿ ಸಂಗ್ರಹಿಸತಕ್ಕದ್ದು.

2. ಮೋಟಾರು ವಾಹನದ ಸಂಬಂಧದಲ್ಲಿ ವಾಹನದ ಬೆಲೆ ಎಂದರೆ:-

- (ಎ) ಭಾರತದಲ್ಲಿ ತಯಾರಾದ ವಾಹನದ ಸಂಬಂಧದಲ್ಲಿ ವಾಹನದ ತಯಾರಕನಾಗಲೀ ಅಥವಾ ಡೀಲರನಾಗಲೀ, ಕರ್ನಾಟಕ ರಾಜ್ಯದಲ್ಲಿ ಸಂದಾಯ ಮಾಡತಕ್ಕ ಅಬಕಾರಿ ಸುಂಕ, ಮಾರಾಟ ತೆರಿಗೆ, ಅಧಿಕರ ಅಥವಾ ಉಪಕರ, ಪ್ರವೇಶ ತೆರಿಗೆಗಳು ಇತ್ಯಾದಿಗಳು ಸೇರಿದಂತೆ ನೀಡಿದ ಖರೀದಿ ಇನ್‌ವಾಯ್ಸ್ ಪ್ರಕಾರ ವಾಹನದ ಬೆಲೆ; ಮತ್ತು
- (ಬಿ) ಆಮದು ಮಾಡಿಕೊಂಡ ಮೋಟಾರು ವಾಹನಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ತಯಾರಾದ ಸ್ಥಳವನ್ನು ಗಣನೆಗೆ ತೆಗೆದುಕೊಳ್ಳದೇ, ವಾಹನವನ್ನು ಆಮದು ಮಾಡಿಕೊಳ್ಳುವಲ್ಲಿ ಭರಿಸಿದ ಒಟ್ಟು ಬೆಲೆ ಎಂದರೆ, ವಿಧಿಸಿದ ಸೀಮಾ ಸುಂಕ, ಭರಿಸಿದ ಸಾಗಣೆ ಬಾಡಿಗೆಯ ವೆಚ್ಚಗಳು ಮತ್ತು ಸೀಮಾ ಸುಂಕಗಳ ಇಲಾಖೆಯು ಅಥವಾ ಯಾವುದೇ ಇತರ ಇಲಾಖೆಯು ಯಾವುದಾದರೂ ಹೆಚ್ಚುವರಿ ಸುಂಕವನ್ನು/ ದಂಡವನ್ನು ವಿಧಿಸಿದ್ದರೆ, ಅವುಗಳೂ ಸೇರಿದಂತೆ ಮತ್ತು ಅದರ ಮೇಲೆ ವಿಧಿಸಲಾದ ಇತರ ತೆರಿಗೆಗಳ ಸಹಿತ ಆಮದು ರಫ್ತು ಸರಕುಗಳ ವಿವರಪಟ್ಟಿಯಲ್ಲಿ ಅಥವಾ ಅಂಥ ಇತರೆ ದಸ್ತಾವೇಜಿನಲ್ಲಿ ಹಿಂಬರಹ ಮಾಡಿದಂತೆ ಮತ್ತು ಸೀಮಾ ಸುಂಕಗಳ ಅಧಿನಿಯಮ, 1962ರ ಅಡಿಯಲ್ಲಿ ಹಾಗೆ ಕರನಿರ್ಧರಣೆ ಮಾಡಲಾದ, ಮೋಟಾರು ವಾಹನದ ಮೌಲ್ಯ.]¹

1. 2012ರ ಅಧಿನಿಯಮ 14ರ ಮೂಲಕ 1.4.2012 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2012ರ ಅಧಿನಿಯಮ 29ರ ಮೂಲಕ 1.4.2012 ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ.

3. 2014ರ ಅಧಿನಿಯಮ 18ರ ಮೂಲಕ 1.3.2014 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಭಾಗ 'ಬಿ'

[3(2) ನೇ ಪ್ರಕರಣ ನೋಡಿ]

ಬಾಬು ಸಂಖ್ಯೆ	ವಾಹನಗಳ ವರ್ಗ	ಒಂದು ಸಲಕ್ಕೆ 7 ದಿನಗಳಿಗೆ ಮೀರದ ಅವಧಿಗಾಗಿ	7 ದಿನಗಳಿಗೆ ಮೀರಿದ ಆದರೆ 31 ದಿನಗಳಿಗೆ ಮೀರದ ಅವಧಿಗಾಗಿ
1	2	3	4
		ರೂ. ಪೈ.	ರೂ. ಪೈ.
1.	ಭಾರ ಹೇರದ, 400 ಕೆಜಿಗೆ ಮೀರದ ಮೋಟಾರು ಸೈಕಲ್‌ಗಳು (ಯಂತ್ರ ಶಕ್ತಿಯಿಂದ ಅದನ್ನು ಚಲಿಸಲು ಅಳವಡಿಸಿದ ಮೋಟಾರು ಸ್ಕೂಟರುಗಳು ಮತ್ತು ಸೈಕಲ್‌ಗಳನ್ನು ಒಳಗೊಂಡು)		
(ಎ)	ಟ್ರೈಲರು ಅಥವಾ ಸ್ಟೆಡ್ ಕಾರನ್ನು ಎಳೆಯುವುದಕ್ಕಾಗಿ ಉಪಯೋಗಿಸದಿರುವ 50 ಸಿಸಿಯನ್ನು ಮೀರದ ಬೈಸಿಕಲ್‌ಗಳು	5.00	10.00
(ಬಿ)	ಟ್ರೈಲರು ಅಥವಾ ಸ್ಟೆಡ್‌ಕಾರನ್ನು ಎಳೆಯಲು ಉಪಯೋಗಿಸದಿರುವ, 50 ಸಿ.ಸಿ.ಗೆ ಮೀರಿದ ಆದರೆ 300 ಸಿಸಿಗೆ ಮೀರದ ಬೈಸಿಕಲ್‌ಗಳು	7.00	15.00
(ಸಿ)	ಟ್ರೈಲರ್ ಅಥವಾ ಸ್ಟೆಡ್ ಕಾರನ್ನು ಎಳೆಯಲು ಉಪಯೋಗಿಸುವ, 300 ಸಿಸಿಗೆ ಮೀರದ ಬೈಸಿಕಲ್‌ಗಳು ಮತ್ತು ಟ್ರೈಲರ್ ಅಥವಾ ಸ್ಟೆಡ್ ಕಾರನ್ನು ಎಳೆಯಲು ಉಪಯೋಗಿಸುವ ಅಥವಾ ಉಪಯೋಗಿಸದಿರುವ 300 ಸಿಸಿಗೆ ಮೀರದ ಬೈಸಿಕಲ್‌ಗಳು	10.00	15.00
(ಡಿ)	ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ, ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಸಾಗಿಸುವುದಕ್ಕಾಗಿ ಉಪಯೋಗಿಸದ ಆಟೋರಿಕ್ಷಾಗಳನ್ನೊಳಗೊಂಡ ಟ್ರೈಸೈಕಲ್‌ಗಳು	15.00	25.00
2.	ಅಸಮರ್ಪಕ ವಾಹನಗಳು	3.00	5.00
[3.	(1) ಸಂಚಾರಿ ಕ್ಯಾಂಟನ್, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಗಾರ, ಸಂಚಾರಿ ಕ್ಲಿನಿಕ್, ಎಕ್ಸ್‌ರೇ ವಾಹನ, ಹಣದ ವಾಹನವನ್ನು ಒಳಗೊಂಡ ಸರಕು ವಾಹನಗಳು.		

	(1)	ಭಾರ ಹೇರಿದಾಗ,-		
	(ಎ)	3000 ಕೆಜಿಗಳನ್ನು ಮೀರದಿದ್ದರೆ	100.00	300.00
	(ಬಿ)	3000 ಕೆಜಿಗಳನ್ನು ಮೀರಿದ, ಆದರೆ 5500 ಕೆಜಿಗಳನ್ನು ಮೀರದ	200.00	600.00
	(ಸಿ)	5500 ಕೆಜಿಗಳನ್ನು ಮೀರಿದ, ಆದರೆ 12000 ಕೆಜಿಗಳನ್ನು ಮೀರದ	300.00	900.00
	(ಡಿ)	12000 ಕೆಜಿಗಳನ್ನು ಮೀರಿದ, ಆದರೆ 15000 ಕೆಜಿಗಳನ್ನು ಮೀರದ	450.00	1400.00
	(ಇ)	15000 ಕೆಜಿಗಳನ್ನು ಮೀರದಿದ್ದರೆ	460.00	1380.00
			ಜೊತೆಗೆ, 15000 ಕೆಜಿಗಳನ್ನು ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 75.00	ಜೊತೆಗೆ 15000 ಕೆಜಿಗಳನ್ನು ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 160.00
(2)		ಭಾರ ಹೇರಿದ ಪ್ರತಿಯೊಂದು ಟ್ರೈಲರ್‌ಗಾಗಿ, ಟ್ರೈಲರುಗಳನ್ನು ಎಳೆಯಲು ಉಪಯೋಗಿಸುವ, (1)ನೇ ಪ್ಯಾರಾದಲ್ಲಿ ನಿರ್ದಿಷ್ಟಪಡಿಸಿದ ಸರಕು ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆ; ಪ್ರತಿ 1000 ಕೆಜಿಗಳು ಅಥವಾ ಅದರ ಭಾಗಕ್ಕೆ, ಪರಂತು, ಎರಡು ಅಥವಾ ಹೆಚ್ಚು ಸರಕು ವಾಹನಗಳನ್ನು ಒದಗಿಸಿದಾಗ, ಅದೇ ಟ್ರೈಲರಿಗೆ ಸಂಬಂಧಿಸಿದಂತೆ ಈ ಬಾಬಿನ ಮೇರೆಗೆ ಚಾರ್ಜ್ ಮಾಡತಕ್ಕದ್ದಲ್ಲ ¹	25.00	75.00
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.				
[3ಎ.		ಬಾಬು 10ರ ಮೇರೆಗೆ ತೆರಿಗೆಯನ್ನು ವಿಧಿಸಿರುವ 15000ರ ಕೆಜಿಗಳಿಗೆ ಮೀರಿದ ಹೇರು ಭಾರವನ್ನು ಹೊಂದಿರುವ, ಜೋಡಣೆ ವಾಹನಗಳಲ್ಲದ ಬಹು ಅಚ್ಚಿನ ವಾಹನಗಳು	² [360-00] ²	² [950-00] ²
			ಜೊತೆಗೆ 15000 ಕೆಜಿಗಳಿಗೆ ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 25-00 ರೂ.ಗಳು	ಜೊತೆಗೆ 15000 ಕೆಜಿಗಳನ್ನು ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 75-00 ರೂ.ಗಳು] ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.				
2. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.				
4.		ಬಾಡಿಗೆಗೆ ಓಡಿಸುವ ಮತ್ತು ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸುವ ಮತ್ತು 1939ರ ಮೋಟಾರು ವಾಹನಗಳ ಅಧಿನಿಯಮದ ಮೇರೆಗೆ ಪರ್ಮಿಟ್‌ಗಳನ್ನು ನೀಡಲಾಗಿರುವ ಬಾಬು 5, 6, 7, 8 ಮತ್ತು 9ರಲ್ಲಿ ನಮೂದಿಸಿರುವಂಥ ವುಗಳನ್ನು ಹೊರತುಪಡಿಸಿದ ಮೋಟಾರು ವಾಹನಗಳು.		
[(1)		ಸಾಗಣೆಗೆ ಅನುಮತಿಸಲಾದ ವಾಹನಗಳು (ಚಾಲಕನನ್ನು ಹೊರತುಪಡಿಸಿ),-		
	[(ಎ)	ಐದು ಪ್ರಯಾಣಿಕರನ್ನು ಮೀರದ ಪ್ರತಿ ಪ್ರಯಾಣಿಕನಿಗೆ	10.00	30.00] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.				

	¹ [(ಬಿ) xxx] ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
	¹ [(ಸಿ) xxx] ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
	(ಡಿ) ಆರು ಪ್ರಯಾಣಿಕರನ್ನು ಮೀರದ (ಮೋಟಾರು ಕ್ಯಾಬ್‌ಗಳು) ಪ್ರತಿ ಪ್ರಯಾಣಿಕನಿಗೆ	¹ [75.00] ¹	¹ [150.00] ¹
1. 2000ರ ಅಧಿನಿಯಮ ಸಂಖ್ಯೆ 6ರ ಮೂಲಕ 1.4.2000ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
	(ಇ) ಆರು ಪ್ರಯಾಣಿಕರನ್ನು ಮೀರಿದ ಆದರೆ ಹನ್ನೆರಡು ಪ್ರಯಾಣಿಕರನ್ನು ಮೀರದ (ಮ್ಯಾಕ್ಸಿ ಕ್ಯಾಬ್‌ಗಳು) ಪ್ರತಿ ಪ್ರಯಾಣಿಕನಿಗೆ	² [75.00] ²	² [150.00] ² ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2000ರ ಅಧಿನಿಯಮ 6ರ ಮೂಲಕ 1.4.2000ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
¹ [(2)	12 ಪ್ರಯಾಣಿಕರನ್ನು ಮೀರಿ ಸಾಗಿಸಲು ಅನುಮತಿಸಿದ ವಾಹನಗಳು (ಚಾಲಕ ಮತ್ತು ನಿರ್ವಾಹಕನನ್ನು ಹೊರತುಪಡಿಸಿ),-		
	(ಎ) ವಾಹನದಲ್ಲಿ ಸಾಗಿಸಲು ಅನುಮತಿಸಿದ ಪ್ರತಿಯೊಬ್ಬ ಆಸೀನ ಪ್ರಯಾಣಿಕನಿಗೆ	100.00	200.00
	(ಬಿ) ವಾಹನದಲ್ಲಿ ಸಾಗಿಸಲು ಅನುಮತಿಸಿದ ಪ್ರತಿಯೊಬ್ಬ ನಿಲ್ಲುವ ಪ್ರಯಾಣಿಕನಿಗೆ	20.00	50.00] ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
	(3) ¹ [xxx] ¹		
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
¹ [5.	ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಸಂಚರಿಸುವ ಹಾಗೂ ಹನ್ನೆರಡಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು (ಚಾಲಕ ಮತ್ತು ನಿರ್ವಾಹಕ/ ಪರಿಚಾರಕನನ್ನು ಹೊರತುಪಡಿಸಿ) ಸಾಗಿಸಲು ರಚಿಸಿದ ಅಥವಾ ಅಳವಡಿಸಿದ ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ 151(2) ನಿಯಮವನ್ನು ಪಾಲಿಸುವ ಮೋಟಾರು ವಾಹನಗಳು ³ [ಮೋಟಾರು ವಾಹನಗಳ ಅಧಿನಿಯಮ, 1988ರ 88(8)ನೇ ಪ್ರಕರಣದ ಮೇರೆಗೆ ನೀಡಲಾದ ಪರ್ಮಿಟ್‌ಗಳೊಂದಿಗೆ ಇರುವ ಮೋಟಾರು ವಾಹನಗಳನ್ನು ಒಳಗೊಂಡು ಕರಾರು ವಾಹನಗಳು ಪ್ರತಿಯೊಬ್ಬ ಪ್ರಯಾಣಿಕನಿಗೆ] ³	² [300.00] ²	² [450.00] ² ¹
1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ 3. 2008ರ ಅಧಿನಿಯಮ 7ರ ಮೂಲಕ 1.8.2008ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ			
¹ [6.	ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಸಂಚರಿಸುವ ಮತ್ತು ಹನ್ನೆರಡಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು (ಚಾಲಕ ಮತ್ತು ನಿರ್ವಾಹಕ, ಪರಿಚಾರಕನನ್ನು ಹೊರತುಪಡಿಸಿ) ಸಾಗಿಸಲು ರಚಿಸಿದ ಅಥವಾ ಅಳವಡಿಸಿದ ಮತ್ತು 5ನೇ ಬಾಬಿನ ಅಡಿಯಲ್ಲಿ ತೆರಿಗೆಗೆ ಗುರಿಯಾಗತಕ್ಕವುಗಳನ್ನು ಹೊರತುಪಡಿಸಿದ ಮೋಟಾರು ವಾಹನಗಳು, ² [ಮೋಟಾರು ವಾಹನಗಳ ಅಧಿನಿಯಮ, 1988ರ 88(8)ನೇ ಪ್ರಕರಣದ ಮೇರೆಗೆ ನೀಡಲಾದ ಪರ್ಮಿಟ್‌ಗಳೊಂದಿಗೆ ಇರುವ ಮೋಟಾರು ವಾಹನಗಳನ್ನು ಒಳಗೊಂಡು ಕರಾರು ವಾಹನಗಳು ಪ್ರತಿ ಪ್ರಯಾಣಿಕನಿಗೆ] ²	³ [600-00] ³	³ [1500-00] ³

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
2. 2008ರ ಅಧಿನಿಯಮ 7ರ ಮೂಲಕ 1.8.2008ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
3. 2007ರ ಅಧಿನಿಯಮ 8' ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ			
'[7.	ನೆಲ ವಿಸ್ತೀರ್ಣದ ಆಧಾರದ ಮೇಲೆ ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸುವ ಕ್ಯಾಂಪರ್ಸ್ ವಾಹನ/ ಸ್ಲೀಪರ್ ಕೋಚ್, ಪ್ರತಿ ಚದರ ಮೀಟರಿಗೆ	² [700-00] ²	² [1400-00] ² ¹
1. 1992ರ ಅಧಿನಿಯಮ 7ರ ಮೂಲಕ 1.4.1992ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 2001ರ ಅಧಿನಿಯಮ 7ರ ಮೂಲಕ 1.4.2004ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.			
2. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
'[8.	ಆಮ್ನಿ ಬಸ್ಸುಗಳು, ಖಾಸಗಿ ಸೇವಾ ವಾಹನಗಳು,-		
(1)	ಶೈಕ್ಷಣಿಕ ಸಂಸ್ಥೆಗಳು ಒಡೆತನ ಹೊಂದಿರುವಂಥವುಗಳಿಗೆ ಹೊರತಾದವುಗಳು ಈ ಮುಂದಿನಂತೆ ಸಾಗಿಸಲು ಅನುಮತಿಸಿದ ವಾಹನಗಳು,-		
	(ಎ) 12 ವ್ಯಕ್ತಿಗಳವರೆಗೆ, ಪ್ರತಿ ಪ್ರಯಾಣಿಕನಿಗೆ	75-00	100-00
	(ಬಿ) 12 ವ್ಯಕ್ತಿಗಳನ್ನು ಮೀರಿದರೆ ಪ್ರತಿ ಪ್ರಯಾಣಿಕನಿಗೆ	100-00	200-00
(2)	ಶೈಕ್ಷಣಿಕ ಸಂಸ್ಥೆಗಳ ಒಡೆತನವಿರುವಂಥವುಗಳು, ಪ್ರತಿಯೊಬ್ಬ ವ್ಯಕ್ತಿಗೆ,-	10-00	30-00] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
'[9.	ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಓಡಿಸುವ ಆಂಬ್ಯುಲೆನ್ಸ್ ಅಥವಾ ಶವ ವಾಹನ	15-00	25-00] ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.			
10.	ಯಾವುದೇ ಭಾರವನ್ನು (ನೀರು, ಉರುವಲು, ಅಕ್ಕುಯುಲೇಟರುಗಳು ಮತ್ತು ಚಾಲನೆಯ ಉದ್ದೇಶಕ್ಕಾಗಿ ಉಪಯೋಗಿಸುವ ಇತರ ಸಾಧನ ಸಾಮಗ್ರಿ, ಬಿಡಿ ಉಪಕರಣಗಳು ಮತ್ತು ಬಿಡಿ ಸಾಧನ ಸಾಮಗ್ರಿ ಇವುಗಳನ್ನು ಹೊರತುಪಡಿಸಿ) ಸಾಗಿಸುವುದಕ್ಕೆ ಮಾತ್ರವೇ ಉಪಯೋಗಿಸುವ ಮತ್ತು ಭಾರ ಹೇರಿ ಎಳೆಯಲು ಉದ್ದೇಶಿಸಿದ ಅತಿ ಹೆಚ್ಚು ಸಂಖ್ಯೆಯ ಟ್ರೈಲರುಗಳೊಂದಿಗೆ ತೂಗುವ, ಅದಕ್ಕಾಗಿಯೇ ನಿರ್ಮಿಸಿದ ಮೋಟಾರು ವಾಹನಗಳು,-		
	[(ಎ) 7500 ಕೆಜಿಗೆ ಮೀರದಿದ್ದರೆ	150-00	400-00
	(ಬಿ) 7500 ಕೆಜಿಗೆ ಮೀರಿದ ಆದರೆ 15000 ಕೆಜಿಗೆ ಮೀರದ	300-00	900-00
	(ಸಿ) 15000 ಕೆಜಿಗೆ ಮೀರದಿದ್ದರೆ	300-00	900-00
		ಜೊತೆಗೆ 15000 ಕೆಜಿಗೆ ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 40 ರೂ.ಗಳು	ಜೊತೆಗೆ 15000 ಕೆಜಿಗೆ ಮೀರಿದ ಪ್ರತಿ 250 ಕೆಜಿಗೆ ಅಥವಾ ಅದರ ಭಾಗಕ್ಕೆ 80 ರೂ.ಗಳು] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
'[11.	3ನೇ ಪ್ರಕರಣದ (1)ನೇ ಉಪ ಪ್ರಕರಣದ ಎರಡನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಟ್ರಾಕ್ಟರುಗಳು, ಟ್ರೈಲರುಗಳು ಮತ್ತು ಪವರ್‌ಟಿಲ್ಲರ್ ಟ್ರೈಲರುಗಳು.	15.00	30.00] ¹
1. 1990ರ ಅಧಿನಿಯಮ 12ರ ಮೂಲಕ 1.4.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
'[12.	ಭಾರ ಹೇರಿದ ಅಗ್ನಿ ಶಾಮಕ ಇಂಜಿನ್ನುಗಳು, ಅಗ್ನಿಶಾಮಕ ಟೆಂಡರುಗಳು ಮತ್ತು ರಸ್ತೆಗೆ ನೀರು ಸಿಂಪಡಿಸುವ ಗಾಡಿಗಳು,-		

	(1)	ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	10-00	30-00
	(2)	ಅಗ್ನಿಶಾಮಕ ಎಂಜಿನ್‌ಗಳು, ಟ್ರೈಲರ್ ಪಂಪ್‌ಗಳನ್ನು ಒಳಗೊಂಡು ಟ್ರೈಲರ್ ಗಳನ್ನು ಎಳೆಯುವುದಕ್ಕಾಗಿ ಉಪಯೋಗಿಸಿರುವಂಥ ವಾಹನಗಳಿಗೆ ಸಂದಾಯ ಮಾಡಬಹುದಾದ ಹೆಚ್ಚುವರಿ ತೆರಿಗೆ, ಭಾರ ಹೇರಿದ ಪ್ರತಿ ಟ್ರೈಲರಿಗೆ, ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	5-00	20-00
		ಪರಂತು, ಅದೇ ರೀತಿಯ ಟ್ರೈಲರುಗಳಿಗೆ ಸಂಬಂಧಿಸಿದಂತೆ ಈ ಖಂಡದ ಮೇರೆಗೆ ಎರಡು ಅಥವಾ ಹೆಚ್ಚು ವಾಹನಗಳಿಗೆ ಚಾರ್ಜ್ ವಿಧಿಸತಕ್ಕದ್ದಲ್ಲ ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.				
'[13.		ಡ್ರಿಲ್ಲಿಂಗ್ ರಿಗ್ ಜೋಡಿಸಿದ ಅಥವಾ ಡ್ರಿಲ್ಲಿಂಗ್ ರಿಗ್ ಘಟಕಕ್ಕೆ ಏರ್ ಕಾಂಪ್ರೆಸ್ಸರ್ ಜೋಡಿಸಿದ ಮೋಟಾರು ವಾಹನಗಳು.	² [500-00] ²	² [1000-00] ² ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 2. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.				

	¹ [14. xxx] ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
	¹ [15. xxx] ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
	¹ [15ಎ. xxx] ¹		
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.			
'[16.	ಆಮದು ಕಾರುಗಳು ಒಳಗೊಂಡಂತೆ, ಕಂಪನಿಗಳ ಒಡೆತನದಲ್ಲಿರುವ ಅಥವಾ ಒಡೆತನದಲ್ಲಿರದ ಮೋಟಾರು ಕಾರುಗಳು, ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಉಪಯೋಗಿಸಿದ ಕ್ಯಾಂಪರ್ಸ್ ವಾಹನಗಳು ಮತ್ತು ಈ ಅನುಸೂಚಿಯಲ್ಲಿ ಹಿಂದೆ ಹೇಳಿದ ಉಪಬಂಧಗಳ ಮೇರೆಗೆ ತೆರಿಗೆಗೆ ಹೊಣೆಯಾಗಿರುವವುಗಳನ್ನು ಹೊರತುಪಡಿಸಿದ ಇತರ ಮೋಟಾರು ವಾಹನಗಳು, ಭಾರ ಹೇರದಿರುವಲ್ಲಿ,-		
	(ಎ)	ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	75-00 200-00
	(ಬಿ)	ಟ್ರೈಲರುಗಳನ್ನು ಎಳೆಯಲು ಉಪಯೋಗಿಸುವಂಥ ವಾಹನಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆ,-	
		ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ	10-00 300-00] ¹
1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			
'[17.	'ಕ್ರೇನುಗಳು, ಸಂಚಾರಿ ಕ್ರೇನುಗಳು, ಟವರ್ ವ್ಯಾಗನ್‌ಗಳು, ಟ್ರೇ ಟ್ರಿಮ್ಮಿಂಗ್ ವಾಹನಗಳು, ಪೋರ್ಕ್ ಲಿಫ್ಟ್‌ಗಳು, ಏರ್ ಕಾಂಪ್ರೆಸ್ಸರ್ ಅಥವಾ ಜನರೇಟರ್ ಜೋಡಿಸಿದ ವಾಹನಗಳೆಂದು ನೋಂದಾಯಿತವಾದ ಮೋಟಾರು ವಾಹನಗಳು, ಹೇರು ಭಾರದ ಪ್ರತಿ 1000 ಕೆಜಿಗೆ ಅಥವಾ ಅದರ ಭಾಗಕ್ಕೆ ²		
		25-00	50-00] ¹
1. 1993ರ ಅಧಿನಿಯಮ 12ರ ಮೂಲಕ 1.4.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. 2. 2001ರ ಅಧಿನಿಯಮ 7ರ ಮೂಲಕ 1.4.2001ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.			

¹[ಭಾಗ-ಸಿ

ಮರು ಪಾವತಿ ಕೋಷ್ಟಕ

[7(3)ನೇ ಪ್ರಕರಣ ನೋಡಿ]

ಬಾಬು ಸಂಖ್ಯೆ	ಮರುಪಾವತಿಯ ಪ್ರಮಾಣ	75ಸಿ ಮೀರದ ವಾಹನಗಳು	75 ಸಿ ಮೀರದ ಆದರೆ 300 ಸಿ ಮೀರದ ವಾಹನಗಳು	300 ಸಿ ಮೀರದ ವಾಹನಗಳು ಅಥವಾ ಸೈಡ್‌ಕಾರ್ ಅಥವಾ ಟ್ರೈಲರಿಗೆ ಜೋಡಿಸಿದ ಮೋಟಾರು ಸೈಕಲ್
1	2	3	4	5
ಎ.	ನೋಂದಣಿಯ ತರುವಾಯ ವಾಹನದ ಸ್ಥಳಾಂತರವಾಗಿದ್ದರೆ ಅಥವಾ ವಾಹನದ ನೋಂದಣಿಯು ರದ್ದಾಗಿದ್ದರೆ,-			
1.	ಒಂದು ವರ್ಷದೊಳಗೆ	1055.00	2400.00	3360.00
2.	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	1010.00	2300.00	3220.00
3.	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	965.00	2200.00	3080.00
4.	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	920.00	2100.00	2940.00
5.	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	875.00	2000.00	2800.00
6.	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	830.00	1900.00	2660.00
7.	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	785.00	1800.00	2520.00
8.	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	740.00	1700.00	2380.00
9.	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	695.00	1600.00	2240.00
10.	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	650.00	1500.00	2100.00
11.	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	605.00	1400.00	1960.00
12.	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	560.00	1300.00	1820.00
13.	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	515.00	1200.00	1680.00
14.	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	470.00	1100.00	1540.00
15.	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	425.00	1000.00	1400.00
16.	15 ವರ್ಷಗಳ ತರುವಾಯ	ಇಲ್ಲ	ಇಲ್ಲ	ಇಲ್ಲ

ಟಿಪ್ಪಣಿ: 1997ರ ಏಪ್ರಿಲ್ 1ನೇ ದಿನಾಂಕಕ್ಕೆ ಮುಂಚೆ ಇದ್ದ ಪೂರ್ಣಾವಧಿ ತೆರಿಗೆಯನ್ನು ಭಾಗ ಎ1ರ ಮೇರೆಗೆ ಸಂದಾಯ ಮಾಡಿರುವ ಸಂದರ್ಭದಲ್ಲಿ, ತೆರಿಗೆಯ ಮರುಪಾವತಿಯನ್ನು 1997ರ ಏಪ್ರಿಲ್ ಮೊದಲನೇ ದಿನಾಂಕಕ್ಕೆ ಮುಂಚೆ ಜಾರಿಯಲ್ಲಿದ್ದ ಮರುಪಾವತಿ ಕೋಷ್ಟಕದ ಮೇರೆಗೆ ಮರುಪಾವತಿ ಮಾಡತಕ್ಕದ್ದು¹.

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.

¹[ಭಾಗ -ಸಿ
[7(3)ನೇ ಪ್ರಕರಣ ನೋಡಿ]

ವಾಹನಗಳ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳದೆ 1.4.2007ರಂದು ಅಥವಾ ನಂತರ ಪೂರ್ಣಾವಧಿ ತೆರಿಗೆ ಸಂದಾಯ ಮಾಡಿರುವ
ದ್ವಿಚಕ್ರ ವಾಹನಗಳ ಸಂಬಂಧದಲ್ಲಿ ಮರುಪಾವತಿ ಕೋಷ್ಟಕ

ಕ್ರಮ ಸಂಖ್ಯೆ	ನೋಂದಣಿಯ ತರುವಾಯ ವಾಹನಗಳು ಸ್ಥಳಾಂತರವಾಗಿದ್ದರೆ ಅಥವಾ ವಾಹನದ ನೋಂದಣಿ ರದ್ದು ಗೊಂಡಿದ್ದರೆ	ಮರುಸಂದಾಯ ಮಾಡಬೇಕಾದ ಪೂರ್ಣಾವಧಿ ತೆರಿಗೆಯ ಶೇಕಡಾವಾರು
1	2	3
1.	ಒಂದು ವರ್ಷದ ಒಳಗೆ	93%
2	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	87%
3	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	81%
4	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	75%
5	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	69%
6	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	64%
7	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	59%
8	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	54%
9	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	49%
10	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	45%
11	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	41%
12	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	37%
13	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	33%
14	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	29%
15	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	25%
16	15 ವರ್ಷದ ತರುವಾಯ	ಇಲ್ಲ

ಟಿಪ್ಪಣಿ:

2007ನೇ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ಜಾರಿಯಲ್ಲಿದ್ದಂತೆ ಭಾಗ ಎ1ರ ಅಡಿಯಲ್ಲಿ ಪೂರ್ಣಾವಧಿ ತೆರಿಗೆಯನ್ನು ಸಂದಾಯ ಮಾಡಿರುವ ಸಂದರ್ಭಗಳಲ್ಲಿ, ತೆರಿಗೆಯ ಮರು ಸಂದಾಯವನ್ನು, 2007ರ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ಜಾರಿಯಲ್ಲಿದ್ದ ಮರು ಸಂದಾಯ ಕೋಷ್ಟಕದಲ್ಲಿ ಹೇಳಿರುವಂತೆ ಮಾಡತಕ್ಕದ್ದು.¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ

¹[ಭಾಗ-ಸಿ1]¹
ಮರುಪಾವತಿ ಕೋಷ್ಟಕ
[7(3)ನೇ ಪ್ರಕರಣ ನೋಡಿ]

ಬಾಬು ಸಂಖ್ಯೆ	ಮರು ಪಾವತಿಯ ಶ್ರೇಣಿ	ಟ್ರಾಕ್ಟರುಗಳು	ಟ್ರೈಲರುಗಳು	ಪವರ್ ಟ್ರೈಲರ್ ಟ್ರೈಲರ್‌ಗಳು
1	2	3	4	5
	ನೋಂದಣಿಯ ತರುವಾಯ, ವಾಹನಗಳು ಸ್ಥಳಾಂತರಗೊಂಡಿದ್ದರೆ ಅಥವಾ ವಾಹನಗಳ ನೋಂದಣಿಯು ರದ್ದುಗೊಂಡಿದ್ದರೆ:			
1.	ಒಂದು ವರ್ಷದೊಳಗೆ	1,400-00	470-00	470-00
2.	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	1,300-00	440-00	440-00
3.	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	1,200-00	410-00	410-00

ಬಾಬು ಸಂಖ್ಯೆ	ಮರು ಪಾವತಿಯ ಶ್ರೇಣಿ	ಟ್ರಾಕ್ಟರುಗಳು	ಟ್ರೈಲರುಗಳು	ಪವರ್ ಟೆಲ್ಲರ್ ಟ್ರೈಲರ್‌ಗಳು
1	2	3	4	5
4.	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	1,100-00	380-00	380-00
5.	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	1000-00	350-00	350-00
6.	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	900-00	320-00	320-00
7.	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	800-00	290-00	290-00
8.	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	700-00	260-00	260-00
9.	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	600-00	230-00	230-00
10.	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	500-00	200-00	200-00
11.	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	400-00	170-00	170-00
12.	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	300-00	140-00	140-00
13.	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	200-00	110-00	110-00
14.	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	ಇಲ್ಲ	80-00	80-00
15.	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	ಇಲ್ಲ	50-00	50-00
16.	15 ವರ್ಷಗಳ ತರುವಾಯ	ಇಲ್ಲ	ಇಲ್ಲ	ಇಲ್ಲ] ²

1. 1995ರ ಅಧಿನಿಯಮ 7ರ ಮೂಲಕ 1.4.1995ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1997ರ ಅಧಿನಿಯಮ 8ರ ಮೂಲಕ 1.4.1997ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ ಸಿ2

ಬಾಡಿಗೆಗೆ ಅಥವಾ ಪ್ರತಿಫಲಕ್ಕಾಗಿ ಅಥವಾ ಇವುಗಳಿಗಲ್ಲದೇ ಉಪಯೋಗಿಸುವ, ಹೇರುಭಾರವು 1500 ಕೆಜಿಗಳನ್ನು ಮೀರದಂತೆ, ಪ್ರಯಾಣಿಕರು ಅಥವಾ ಸರಕುಗಳನ್ನು ಸಾಗಿಸುವ ಆಟೋರಿಕ್ಷಾಗಳು ಒಳಗೊಂಡಂತೆ ತ್ರಿಚಕ್ರ ವಾಹನಗಳ ಸಂಬಂಧದಲ್ಲಿ ಮರುಪಾವತಿ ಕೋಷ್ಟಕ

[7(3)ನೇ ಪ್ರಕರಣ ನೋಡಿ]

ಕ್ರಮ ಸಂಖ್ಯೆ	ಮರುಪಾವತಿಯ ಶ್ರೇಣಿ	ಮರುಪಾವತಿಯ ಮೊಬಲಗು ರೂಪಾಯಿಗಳಲ್ಲಿ
(1)	(2)	(3)
	ನೋಂದಣಿಯ ತರುವಾಯ ವಾಹನಗಳ ಸ್ಥಳಾಂತರ ಅಥವಾ ವಾಹನಗಳ ನೋಂದಣಿಯು ರದ್ದಿಯಾತಿಯಾಗಿದ್ದರೆ,	
(i)	2 ವರ್ಷಗಳೊಳಗೆ	2400-00
(ii)	2 ವರ್ಷಗಳ ತರುವಾಯ ಆದರೆ 3 ವರ್ಷಗಳೊಳಗೆ	2300-00
(iii)	3 ವರ್ಷಗಳ ತರುವಾಯ ಆದರೆ 4 ವರ್ಷಗಳೊಳಗೆ	2200-00
(iv)	4 ವರ್ಷಗಳ ತರುವಾಯ ಆದರೆ 5 ವರ್ಷಗಳೊಳಗೆ	2100-00
(v)	5 ವರ್ಷಗಳ ತರುವಾಯ ಆದರೆ 6 ವರ್ಷಗಳೊಳಗೆ	2000-00
(vi)	6 ವರ್ಷಗಳ ತರುವಾಯ ಆದರೆ 7 ವರ್ಷಗಳೊಳಗೆ	1900-00
(vii)	7 ವರ್ಷಗಳ ತರುವಾಯ ಆದರೆ 8 ವರ್ಷಗಳೊಳಗೆ	1800-00
(viii)	8 ವರ್ಷಗಳ ತರುವಾಯ ಆದರೆ 9 ವರ್ಷಗಳೊಳಗೆ	1700-00
(ix)	9 ವರ್ಷಗಳ ತರುವಾಯ ಆದರೆ 10 ವರ್ಷಗಳೊಳಗೆ	1600-00
(x)	10 ವರ್ಷಗಳ ತರುವಾಯ	ಇಲ್ಲ] ¹

1. 2002ರ ಅಧಿನಿಯಮ 4ರ ಮೂಲಕ 1.4.2002ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ ಸಿ3
[7 (3)ನೇ ಪ್ರಕರಣ ನೋಡಿ]

²[1.4.2000ರಿಂದ 31.3.2003ರವರೆಗೆ ಪೂರ್ಣಾವಧಿ ತೆರಿಗೆ ಸಂದಾಯ ಮಾಡಿರುವ]² ಮೋಟಾರು ಕಾರುಗಳು, ಜೀಪುಗಳು, ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳ ಸಂಬಂಧದಲ್ಲಿ
ಮರುಪಾವತಿ ಕೋಷ್ಟಕ

ಬಾಬು ಸಂಖ್ಯೆ	ವಾಹನಗಳ ವರ್ಗ	800 ಸಿಸಿ ಮೀರದ ಮೋಟಾರು ಕಾರುಗಳು ಮತ್ತು ಜೀಪುಗಳು	800 ಸಿಸಿ ಮೀರದ ಆದರೆ 1500 ಸಿಸಿಗೆ ಮೀರದ ಮೋಟಾರು ಕಾರುಗಳು ಮತ್ತು ಜೀಪುಗಳು	1500 ಸಿಸಿಗಿ ಮೀರಿದ ಮತ್ತು ಟ್ರೈಲರಿನ ಮೇಲೆ ಅಥವಾ ಅದಕ್ಕೆ ಜೋಡಿಸಿದ ಮೋಟಾರು ಕಾರುಗಳು ಮತ್ತು ಜೀಪುಗಳು	6 ಲಕ್ಷ ರೂ.ಗಳಿಗಿಂತ ಹೆಚ್ಚಿನ ಬೆಲೆ ಬಾಳುವ ಮೋಟಾರು ಕಾರುಗಳು ಮತ್ತು ಜೀಪುಗಳು	4 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಹೊಂದಿರುವ ಆಮ್ಮಿ ಬಸ್ಸುಗಳು, ಖಾಸಗಿ ಸೇವಾ ವಾಹನಗಳು	4 ಚದರ ಮೀಟರಿಗೆ ಮೀರಿದ ಆದರೆ 5 ಚ. ಮೀಟರಿಗೆ ಮೀರದ ಫ್ಲೋರ್ ವಿಸ್ತೀರ್ಣ ಹೊಂದಿರುವ ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು
1	2	3	4	5	6	7	8
ನೋಂದಣಿಯ ತರುವಾಯ ವಾಹನಗಳ ಸ್ಥಳಾಂತರ ಅಥವಾ ವಾಹನಗಳ ನೋಂದಣಿಯ ರದ್ದಿಯಾತಿಯಾಗಿದ್ದರೆ:							
(i)	ಒಂದು ವರ್ಷದೊಳಗೆ	11280-00	16920-00	22560-00	42300-00	28200-00	33850-00
(ii)	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	10560-00	15840-00	21120-00	39600-00	26400-00	31700-00
(iii)	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	9840-00	14760-00	19680-00	36900-00	24600-00	29550-00
(iv)	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	9120-00	13680-00	18240-00	34200-00	22800-00	27400-00
(v)	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	8400-00	12600-00	16800-00	31500-00	21000-00	25250-00
(vi)	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	7680-00	11520-00	15360-00	28800-00	19200-00	23100-00
(vii)	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	6960-00	10440-00	13920-00	26100-00	17400-00	20950-00
(viii)	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	6240-00	9360-00	12480-00	23400-00	15600-00	18800-00

ಬಾಬು ಸಂಖ್ಯೆ	ವಾಹನಗಳ ವರ್ಗ	800 ಸಿಸಿ ಮೀರದ ಮೋಟಾರು ಕಾರುಗಳು ಮತ್ತು ಜೀಪುಗಳು	800 ಸಿಸಿ ಮೀರದ ಆದರೆ 1500 ಸಿಸಿ ಮೀರದ ಮೋಟಾರು ಕಾರುಗಳು ಮತ್ತು ಜೀಪುಗಳು	1500 ಸಿಸಿ ಮೀರದ ಮತ್ತು ಟ್ರೈಲರಿನ ಮೇಲೆ ಅಥವಾ ಅದಕ್ಕೆ ಜೋಡಿಸಿದ ಮೋಟಾರು ಕಾರುಗಳು ಮತ್ತು ಜೀಪುಗಳು	6 ಲಕ್ಷ ರೂ.ಗಳಿಗಿಂತ ಹೆಚ್ಚಿನ ಬೆಲೆ ಬಾಳುವ ಮೋಟಾರು ಕಾರುಗಳು ಮತ್ತು ಜೀಪುಗಳು	4 ಚದರ ಮೀಟರುಗಳವರೆಗೆ ಫ್ಲೋರ್ ವಿಸ್ತೀರ್ಣ ಹೊಂದಿರುವ ಆಮ್ಮಿ ಬಸ್ಸುಗಳು, ಖಾಸಗಿ ಸೇವಾ ವಾಹನಗಳು	4 ಚದರ ಮೀಟರಿಗಿಂತ ಮೀರಿದ ಆದರೆ 5 ಚ. ಮೀಟರಿಗಿಂತ ಮೀರದ ಫ್ಲೋರ್ ವಿಸ್ತೀರ್ಣ ಹೊಂದಿರುವ ಆಮ್ಮಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳು
1	2	3	4	5	6	7	8
(ix)	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	5520-00	8280-00	11040-00	20700-00	13800-00	16650-00
(x)	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	4800-00	7200-00	9600-00	18000-00	12000-00	14500-00
(xi)	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	4080-00	6120-00	8160-00	15300-00	10200-00	12350-00
(xii)	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	3360-00	5040-00	6720-00	12600-00	8400-00	10200-00
(xiii)	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	2640-00	3960-00	5280-00.	9900-00	6600-00	8050-00
(xiv)	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	1920-00	2880-00	3840-00	7200-00	4800-00	5900-00
(xv)	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	1200-00	1800-00	2400-00	4500-00	3000-00	3750-00
(xvi)	15 ವರ್ಷಗಳ ತರುವಾಯ	ಇಲ್ಲ	ಇಲ್ಲ	ಇಲ್ಲ	ಇಲ್ಲ	ಇಲ್ಲ	ಇಲ್ಲ

ಟಿಪ್ಪಣಿ: 2000ದ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ ಇದ್ದ ಪೂರ್ಣಾವಧಿ ತೆರಿಗೆಯನ್ನು ಭಾಗ ೧೫ರ ಮೇರೆಗೆ ಸಂದಾಯ ಮಾಡಿರುವ ಸಂದರ್ಭದಲ್ಲಿ, ತೆರಿಗೆಯ ಮರುಪಾವತಿಯನ್ನು, 2000ದ ಏಪ್ರಿಲ್ ಮೊದಲನೇ ದಿವಸಕ್ಕೆ ಮುಂಚೆ ಜಾರಿಯಲ್ಲಿದ್ದಂಥ ಮರುಪಾವತಿ ಕೋಷ್ಟಕದ ಮೇರೆಗೆ ಮಾಡತಕ್ಕದ್ದು¹.

1. 2000ದ ಅಧಿನಿಯಮ 6ರ ಮೂಲಕ 1.4.2000ದಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2003ರ ಅಧಿನಿಯಮ 9ರ ಮೂಲಕ 1.4.2003ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[ಭಾಗ -ಸಿ4

[7(3)ನೇ ಪ್ರಕರಣ ನೋಡಿ]

ವಾಹನಗಳ ಬೆಲೆ ಏನೇ ಇರಲಿ, 5 ಚ.ಮೀ. ಫ್ಲೋರ್ ವಿಸ್ತೀರ್ಣವುಳ್ಳ ಮತ್ತು 1-4-2007ರಂದು ಅಥವಾ ತರುವಾಯ ಪೂರ್ಣಾವಧಿ ತೆರಿಗೆ ಸಂದಾಯ ಮಾಡಿರುವ ಮೋಟಾರು ಕಾರು, ಜೀಪು, ಆಮ್ನಿ ಬಸ್ಸು ಮತ್ತು ಖಾಸಗಿ ಸೇವಾ ವಾಹನಗಳಿಗೆ ಮರು ಪಾವತಿ ಕೋಷ್ಟಕ

ಕ್ರಮ ಸಂಖ್ಯೆ	ನೋಂದಣಿಯ ತರುವಾಯ ವಾಹನಗಳನ್ನು ಸ್ಥಳಾಂತರಿಸಿರುವ ಅಥವಾ ವಾಹನದ ನೋಂದಣಿ ರದ್ದಾದ ಸಂದರ್ಭಗಳಲ್ಲಿ	ಮರುಪಾವತಿ ಮಾಡಬೇಕಾದ ಪೂರ್ಣಾವಧಿ ತೆರಿಗೆಯ ಶೇಕಡಾವಾರು
(1)	(2)	(3)
1.	ಒಂದು ವರ್ಷದ ಒಳಗೆ	93%
2	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	87%
3	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	81%
4	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	75%
5	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	69%
6	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	64%
7	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	59%
8	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	54%
9	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	49%
10	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	45%
11	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	41%
12	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	37%
13	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	33%
14	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	29%
15	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	25%
16	15 ವರ್ಷದ ತರುವಾಯ	ಇಲ್ಲ

ಟಿಪ್ಪಣಿ:

2007ನೇ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲು ಜಾರಿಯಲ್ಲಿದ್ದಂತೆ ಭಾಗ ಎ5ರ ಅಡಿಯಲ್ಲಿ ಪೂರ್ಣಾವಧಿ ತೆರಿಗೆಯನ್ನು ಸಂದಾಯ ಮಾಡಿದ್ದಲ್ಲಿ, ತೆರಿಗೆ ಮರುಪಾವತಿಯನ್ನು, 2007ರ ಏಪ್ರಿಲ್ 1ನೇ ದಿನಾಂಕಕ್ಕೆ ಮೊದಲಿದ್ದ ಮರುಪಾವತಿ ಕೋಷ್ಟಕದಲ್ಲಿ ಹೇಳಿರುವಂತೆ ಮಾಡತಕ್ಕದ್ದು.]¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ -ಸಿ5

[7(3)ನೇ ಪ್ರಕರಣ ನೋಡಿ]

1.4.2007ರಂದು ಅಥವಾ ಆ ತರುವಾಯ ಭಾಗ ಎ6ರ ಅಡಿಯಲ್ಲಿ ಪೂರ್ಣಾವಧಿ ತೆರಿಗೆಯನ್ನು ಸಂದಾಯ ಮಾಡಲಾದ, 1500 ಕಿ.ಗ್ರಾಂ ಗಳಿಗೆ ಮೀರಿದ ಆದರೆ 5500 ಕಿ.ಗ್ರಾಂ.ಗಳಿಗೆ ಮೀರದ ಒಟ್ಟು ತೂಕವನ್ನು ಹೊಂದಿರುವ ಸರಕು ವಾಹನಗಳಿಗಾಗಿ ಮರುಪಾವತಿ ಕೋಷ್ಟಕ

ಮರುಪಾವತಿ ಮಾಡಬೇಕಾದ ಪೂರ್ಣಾವಧಿ ತೆರಿಗೆಯ ಶೇಕಡಾವಾರು				
ಕ್ರ. ಸಂ.	ನೋಂದಣಿಯ ತರುವಾಯ ವಾಹನಗಳ ಸ್ಥಳಾಂತರ ಅಥವಾ ವಾಹನದ ನೋಂದಣಿ ರದ್ದಾದ ಸಂದರ್ಭಗಳಲ್ಲಿ	1500 ಕಿ.ಗ್ರಾಂಗಳನ್ನು ಮೀರಿದ ಆದರೆ 2000 ಕಿ.ಗ್ರಾಂಗಳನ್ನು ಮೀರದ ಒಟ್ಟು ತೂಕವನ್ನು ಹೊಂದಿರುವ ಸರಕು ವಾಹನಗಳು ರೂ.ಗಳು	2000 ಕಿ.ಗ್ರಾಂಗಳನ್ನು ಮೀರಿದ ಮತ್ತು 3000 ಕಿ.ಗ್ರಾಂಗಳನ್ನು ಮೀರದ ಒಟ್ಟು ವಾಹನ ತೂಕವನ್ನು ಹೊಂದಿರುವ ಸರಕು ವಾಹನಗಳು ರೂ.ಗಳು	3000 ಕಿ.ಗ್ರಾಂಗಳನ್ನು ಮೀರಿದ ಮತ್ತು 5500 ಕಿ.ಗ್ರಾಂಗಳನ್ನು ಮೀರದ ಒಟ್ಟು ವಾಹನ ತೂಕವನ್ನು ಹೊಂದಿರುವ ಸರಕು ವಾಹನಗಳು ರೂ.ಗಳು
1	2	3	4	5
1	ಒಂದು ವರ್ಷದ ಒಳಗೆ	9300.00	13950.00	18600.00
2	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	8700.00	13050.00	17400.00

3	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	8100.00	12150.00	16200.00
4	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	7500.00	11250.00	15000.00
5	4 ವರ್ಷದ ನಂತರ ಆದರೆ 5 ವರ್ಷಗಳೊಳಗೆ	6900.00	10350.00	13800.00
6	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	6400.00	9600.00	12800.00
7	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	5900.00	8850.00	11800.00
8	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	5400.00	8100.00	10800.00
9	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	4900.00	7350.00	9800.00
10	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	4500.00	6750.00	9000.00
11	10 ವರ್ಷದ ನಂತರ ಆದರೆ 11 ವರ್ಷಗಳೊಳಗೆ	4100.00	6150.00	8200.00
12	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	3700.00	5550.00	7400.00
13	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	3300.00	4950.00	6600.00
14	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	2900.00	4350.00	5800.00
15	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	2500.00	3750.00	5000.00
16	15 ವರ್ಷದ ತರುವಾಯ	ಇಲ್ಲ	ಇಲ್ಲ	ಇಲ್ಲ ¹

1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ -ಸಿ6

[7(3)ನೇ ಪ್ರಕರಣ ನೋಡಿ]

ನಿರ್ಮಾಣ ಸಾಧನ ಸಾಮಗ್ರಿ ವಾಹನಗಳು (ಮೋಟಾರು ವಾಹನಗಳ ನಿಯಂತ್ರಣ ನಿಯಮಗಳು, 1989ರ ನಿಯಮ 2(ಸಿಎ) ಮೇರೆಗೆ ನಿರ್ದಿಷ್ಟಪಡಿಸಲಾದಂತೆ ಮತ್ತು ಏರ್‌ಕಂಪ್ರೆಸರ್ ಅಥವಾ ಜನರೇಟರ್‌ಗಳೊಂದಿಗೆ ಜೋಡಿಸಿದ ವಾಹನಗಳ ಮರುಪಾವತಿ ಕೋಷ್ಟಕ

ಕ್ರಮ ಸಂಖ್ಯೆ	ನೋಂದಣಿಯ ತರುವಾಯ ವಾಹನಗಳನ್ನು ಸ್ಥಳಾಂತರ ಅಥವಾ ವಾಹನದ ನೋಂದಣಿ ರದ್ದಾದ ಸಂದರ್ಭಗಳಲ್ಲಿ	ಮರುಪಾವತಿ ಮಾಡಬೇಕಾದ ಪೂರ್ಣಾವಧಿ ತೆರಿಗೆಯ ಶೇಕಡಾವಾರು
1	2	3
1.	ಒಂದು ವರ್ಷದ ಒಳಗೆ	93%
2	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	87%
3	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	81%
4	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	75%
5	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	69%
6	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	64%
7	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	59%
8	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	54%

ಕ್ರಮ ಸಂಖ್ಯೆ	ನೋಂದಣಿಯ ತರುವಾಯ ವಾಹನಗಳನ್ನು ಸ್ಥಳಾಂತರ ಅಥವಾ ವಾಹನದ ನೋಂದಣಿ ರದ್ದಾದ ಸಂದರ್ಭಗಳಲ್ಲಿ	ಮರುಪಾವತಿ ಮಾಡಬೇಕಾದ ಪೂರ್ಣಾವಧಿ ತೆರಿಗೆಯ ಶೇಕಡಾವಾರು
1	2	3
9	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	49%
10	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	45%
11	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	41%
12	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	37%
13	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	33%
14	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	29%
15	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	25%
16	15 ವರ್ಷದ ತರುವಾಯ	ಇಲ್ಲ ¹

1. 2010ರ ಅಧಿನಿಯಮ 7ರ ಮೂಲಕ 1.4.2010ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ -ಸಿ7

[7(3)ನೇ ಪ್ರಕರಣ ನೋಡಿ]

²[ರೂ. 10 ಲಕ್ಷಗಳನ್ನು ಮೀರಿದ ಬೆಲೆ]² ಯ ಮೋಟಾರು ಕ್ಯಾಬ್‌ಗಳಿಗೆ ಮರುಪಾವತಿ ಕೋಷ್ಟಕ

ಕ್ರಮ ಸಂಖ್ಯೆ	ವಾಹನಗಳ ವರ್ಗ	ಪಾವತಿಸಿದ ಶೇಕಡಾವಾರು ತೆರಿಗೆ
1.	ಒಂದು ವರ್ಷದ ಒಳಗೆ	93%
2	1 ವರ್ಷದ ತರುವಾಯ ಆದರೆ 2 ವರ್ಷಗಳೊಳಗೆ	87%
3	2 ವರ್ಷದ ತರುವಾಯ ಆದರೆ 3 ವರ್ಷಗಳೊಳಗೆ	81%
4	3 ವರ್ಷದ ತರುವಾಯ ಆದರೆ 4 ವರ್ಷಗಳೊಳಗೆ	75%
5	4 ವರ್ಷದ ತರುವಾಯ ಆದರೆ 5 ವರ್ಷಗಳೊಳಗೆ	69%
6	5 ವರ್ಷದ ತರುವಾಯ ಆದರೆ 6 ವರ್ಷಗಳೊಳಗೆ	64%
7	6 ವರ್ಷದ ತರುವಾಯ ಆದರೆ 7 ವರ್ಷಗಳೊಳಗೆ	59%
8	7 ವರ್ಷದ ತರುವಾಯ ಆದರೆ 8 ವರ್ಷಗಳೊಳಗೆ	54%
9	8 ವರ್ಷದ ತರುವಾಯ ಆದರೆ 9 ವರ್ಷಗಳೊಳಗೆ	49%
10	9 ವರ್ಷದ ತರುವಾಯ ಆದರೆ 10 ವರ್ಷಗಳೊಳಗೆ	45%
11	10 ವರ್ಷದ ತರುವಾಯ ಆದರೆ 11 ವರ್ಷಗಳೊಳಗೆ	41%
12	11 ವರ್ಷದ ತರುವಾಯ ಆದರೆ 12 ವರ್ಷಗಳೊಳಗೆ	37%
13	12 ವರ್ಷದ ತರುವಾಯ ಆದರೆ 13 ವರ್ಷಗಳೊಳಗೆ	33%
14	13 ವರ್ಷದ ತರುವಾಯ ಆದರೆ 14 ವರ್ಷಗಳೊಳಗೆ	29%
15	14 ವರ್ಷದ ತರುವಾಯ ಆದರೆ 15 ವರ್ಷಗಳೊಳಗೆ	25%
16	15 ವರ್ಷದ ತರುವಾಯ	ಇಲ್ಲ ¹

1. 2012ರ ಅಧಿನಿಯಮ 14ರ ಮೂಲಕ 1.4.2012ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 2012ರ ಅಧಿನಿಯಮ 29ರ ಮೂಲಕ 1.4.2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಭಾಗ -ಇ

[3(5)ನೇ ಪ್ರಕರಣ ನೋಡಿ]

ತಾತ್ಕಾಲಿಕ ನೋಂದಣಿ ಮಾಡಿಸಬೇಕಾದ, ಭಾಸ್ತಿಗಳೂ ಸೇರಿದಂತೆ ಎಲ್ಲಾ ಮೋಟಾರು ವಾಹನಗಳ ಮೇಲೆ ಸಂದಾಯ ಮಾಡಬೇಕಾದ ತೆರಿಗೆ

ಕ್ರಮ ಸಂಖ್ಯೆ	ವಾಹನಗಳ ವರ್ಗ	30 ದಿನಗಳಿಗೆ ಮೀರದ ಅವಧಿಗಾಗಿ
1	2	3
ಎ.	ಮೋಟಾರು ಸೈಕಲ್‌ಗಳು/ ತ್ರಿಚಕ್ರ ವಾಹನಗಳು	100.00
ಬಿ.	ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಲಘು ಮೋಟಾರು ವಾಹನಗಳು	200.00
ಸಿ.	ಪ್ರಯಾಣಿಕರ ಮಧ್ಯಮ ವಾಹನಗಳು/ ಮಧ್ಯಮ ಸರಕು ವಾಹನಗಳು	400.00
ಡಿ.	ಪ್ರಯಾಣಿಕರ ಭಾರಿ ವಾಹನಗಳು/ ಭಾರಿ ಸರಕು ವಾಹನಗಳು	600.00
ಇ.	ಒಡಲನ್ನು ಕಟ್ಟಿದೇ ಇರುವ ಭಾಸ್ತಿಗಳು	500.00
ಎಫ್.	ಯಾವುದೇ ಇತರ ವಾಹನಗಳು	300.00] ¹

1. 2007ರ ಅಧಿನಿಯಮ 8ರ ಮೂಲಕ 1.4.2007ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಅಧಿಸೂಚನೆ

I

ಬೆಂಗಳೂರು, ದಿನಾಂಕ 18ನೇ ಡಿಸೆಂಬರ್, 1957 [ಸಂಖ್ಯೆ ಹೆಚ್‌ಡಿ 146 ಎಂಎಚಿ 57]

ಮೈಸೂರು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ರ (1957ರ ಮೈಸೂರು ಅಧಿನಿಯಮ 35) 1ನೇ ಪ್ರಕರಣದ (3)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು, ಜನವರಿ 1958ರ ಮೊದಲನೇ ದಿವಸವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಭಾರತದ ರಾಷ್ಟ್ರಾಧ್ಯಕ್ಷರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಆರ್.ಜೆ. ರೆಬೆಲ್ಲೋ)

ಸರ್ಕಾರದ ಕಾರ್ಯದರ್ಶಿ,

ಗೃಹ ಇಲಾಖೆ.

II

ಬೆಂಗಳೂರು, ದಿನಾಂಕ 30ನೇ ನವೆಂಬರ್ 1971 (ಸಂಖ್ಯೆ ಹೆಚ್‌ಡಿ 92 ಟಿಎಂಟಿ 71)

ಎಸ್.ಓ 2002:- ಮೈಸೂರು ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1971 (1971ರ ರಾಷ್ಟ್ರಪತಿಗಳ ಅಧಿನಿಯಮ ಸಂ. 16) ರ 1ನೇ ಪ್ರಕರಣದ (2)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು, 1971ರ ಡಿಸೆಂಬರ್ ಮೊದಲನೇ ದಿವಸವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಭಾರತದ ರಾಷ್ಟ್ರಾಧ್ಯಕ್ಷರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಎನ್. ಲಕ್ಷ್ಮಣ್‌ರಾವ್)

ಗೃಹ ವ್ಯವಹಾರಗಳ ಆಯುಕ್ತರು ಮತ್ತು

ಸರ್ಕಾರದ ಕಾರ್ಯದರ್ಶಿ, ಗೃಹ ಇಲಾಖೆ

III

ಬೆಂಗಳೂರು, ದಿನಾಂಕ 11ನೇ ಜೂನ್ 1976 (ಸಂಖ್ಯೆ ಹೆಚ್‌ಡಿ 40 ಟಿಎಂಟಿ 76)

ಎಸ್.ಓ. 1588.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1976 (1976ರ ಕರ್ನಾಟಕ ಅಧಿನಿಯಮ 38) ರ 1ನೇ ಪ್ರಕರಣದ (2)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, 1976ರ ಜುಲೈ ಮೊದಲನೇ ದಿನವನ್ನು ಸದರಿ ಅಧಿನಿಯಮದ 1, 3, 9, 17, 19 ಮತ್ತು 21ನೇ ಪ್ರಕರಣಗಳ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಕೆ.ಪಿ. ರಾಮಕೃಷ್ಣ)
ಅಧೀನ ಕಾರ್ಯದರ್ಶಿ.

IV

ಬೆಂಗಳೂರು, ದಿನಾಂಕ 24ನೇ ಡಿಸೆಂಬರ್ 1976 (ಸಂಖ್ಯೆ ಹೆಚ್‌ಡಿ 263 ಟಿಎಂಟಿ 76(1))

ಎಸ್.ಓ. 3237.- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1976 (1976ರ ಕರ್ನಾಟಕ ಅಧಿನಿಯಮ 38)ರ 1ನೇ ಪ್ರಕರಣದ (2)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, 1977ರ ಜನವರಿ 1ನೇ ದಿನಾಂಕವನ್ನು ಅಧಿಸೂಚನೆ ಸಂಖ್ಯೆ ಎಸ್.ಓ. 1588 (ಹೆಚ್‌ಡಿ 40 ಟಿಎಂಟಿ 76, ದಿನಾಂಕ 11ನೇ ಜೂನ್ 1976)ರಲ್ಲಿ ಅಧಿಸೂಚಿಸಿದವುಗಳನ್ನು ಹೊರತುಪಡಿಸಿ ಸದರಿ ಅಧಿನಿಯಮದ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಜಿ.ಜಿ. ಪುರೋಹಿತ)
ಉಪ-ಕಾರ್ಯದರ್ಶಿ

2010ರ ಕರ್ನಾಟಕ ಅಧಿನಿಯಮ ಸಂಖ್ಯೆ 7

(2010ನೇ ಮಾರ್ಚ್ 31ನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2010

(2010ರ ಮಾರ್ಚ್ 31ನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ.

ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದ ಮೂಲಕ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2010 ಎಂದು ಕರೆಯತಕ್ಕದ್ದು.

(2) ಇದು 2010ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

(ಮೂಲ ಅಧಿನಿಯಮದಲ್ಲಿ 2 ರಿಂದ 4ನೇ ಪ್ರಕರಣಗಳನ್ನು ಸೇರಿಸಲಾಗಿದೆ)

5. ತೊಂದರೆ ನಿವಾರಣೆ ಅಧಿಕಾರ:- ಈ ಅಧಿನಿಯಮದ ಮೂಲಕ ತಿದ್ದುಪಡಿಯಾದಂಥ ಮೂಲ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉದ್ಭವಿಸಿದರೆ ರಾಜ್ಯ ಸರ್ಕಾರವು ಅಧಿಕೃತ ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಸದರಿ ತೊಂದರೆ ನಿವಾರಿಸಲು ಆವಶ್ಯಕವೆಂದು ಅಥವಾ ಯುಕ್ತವೆಂದು ಕಂಡುಬರಬಹುದಾದಂಥ ಉಪಬಂಧಗಳನ್ನು ಮಾಡಬಹುದು.

ಪರಂತು, ಯಾವುದೇ ಅಂಥ ಆದೇಶವನ್ನು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಅವಧಿಯ ಮುಕ್ತಾಯವಾದ ತರುವಾಯ ಮಾಡತಕ್ಕದ್ದಲ್ಲ.

2011ರ ಕರ್ನಾಟಕ ಅಧಿನಿಯಮ ಸಂಖ್ಯೆ 17

(2011ನೇ ಮಾರ್ಚ್ 21ನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2011

(2011ರ ಮಾರ್ಚ್ 15ನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ, ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ.

ಭಾರತ ಗಣರಾಜ್ಯದ ಅರವತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದ ಮೂಲಕ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2011 ಎಂದು ಕರೆಯತಕ್ಕದ್ದು.

(2) ಇದು 2011ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

(ಮೂಲ ಅಧಿನಿಯಮದಲ್ಲಿ 2 ರಿಂದ 3ನೇ ಪ್ರಕರಣಗಳನ್ನು ಸೇರಿಸಲಾಗಿದೆ)

4. ತೊಂದರೆ ನಿವಾರಣೆ ಅಧಿಕಾರ:- ಈ ತಿದ್ದುಪಡಿ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉದ್ಭವಿಸಿದರೆ ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಸದರಿ ತೊಂದರೆ ನಿವಾರಿಸಲು ಆವಶ್ಯಕವೆಂದು ಅಥವಾ ಯುಕ್ತವೆಂದು ಕಂಡುಬರಬಹುದಾದಂಥ ಉಪಬಂಧಗಳನ್ನು ಮಾಡಬಹುದು.

ಪರಂತು, ಯಾವುದೇ ಅಂಥ ಆದೇಶವನ್ನು, ಈ ತಿದ್ದುಪಡಿ ಅಧಿನಿಯಮವು ಪ್ರಾರಂಭಗೊಂಡ ದಿನಾಂಕದಿಂದ ಎರಡು ವರ್ಷಗಳ ಅವಧಿಯ ಮುಕ್ತಾಯವಾದ ತರುವಾಯ ಮಾಡತಕ್ಕದ್ದಲ್ಲ.

2012ರ ಕರ್ನಾಟಕ ಅಧಿನಿಯಮ ಸಂಖ್ಯೆ 14

(2012ನೇ ಮಾರ್ಚ್ 31ನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2012

(2012ರ ಮಾರ್ಚ್ 31ನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ.

ಇದು ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದ ಮೂಲಕ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2012 ಎಂದು ಕರೆಯತಕ್ಕದ್ದು.

(2) ಇದು 2012ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

(ಮೂಲ ಅಧಿನಿಯಮದಲ್ಲಿ 3 ರಿಂದ 4ನೇ ಪ್ರಕರಣಗಳನ್ನು ಸೇರಿಸಲಾಗಿದೆ)

5. ತೊಂದರೆ ನಿವಾರಣೆ ಅಧಿಕಾರ:- ಈ ಅಧಿನಿಯಮದ ಮೂಲಕ ತಿದ್ದುಪಡಿಯಾದಂಥ ಮೂಲ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉದ್ಭವಿಸಿದರೆ ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಸದರಿ ತೊಂದರೆ ನಿವಾರಿಸಲು ಆವಶ್ಯಕವೆಂದು ಅಥವಾ ಯುಕ್ತವೆಂದು ಕಂಡುಬರಬಹುದಾದಂಥ ಉಪಬಂಧಗಳನ್ನು ಮಾಡಬಹುದು.

ಪರಂತು, ಯಾವುದೇ ಅಂಥ ಆದೇಶವನ್ನು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಅವಧಿಯ ಮುಕ್ತಾಯವಾದ ತರುವಾಯ ಮಾಡತಕ್ಕದ್ದಲ್ಲ.

2012ರ ಕರ್ನಾಟಕ ಅಧಿನಿಯಮ ಸಂಖ್ಯೆ 29

(2012ರ ಆಗಸ್ಟ್ ನಾಲ್ಕನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2012

(2010ರ ಆಗಸ್ಟ್ ಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2012 ಎಂದು ಕರೆಯತಕ್ಕದ್ದು.

(2) ಇದು 2012ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದೆಂದು ಭಾವಿಸತಕ್ಕದ್ದು.

[ಮೂಲ ಅಧಿನಿಯಮದಲ್ಲಿ 3, 4ನೇ ಪ್ರಕರಣಗಳನ್ನು ಹಾಗೂ ಅನುಸೂಚಿಯನ್ನು ಸೇರಿಸಲಾಗಿದೆ]

5. ಉಳಿಸುವಿಕೆಗಳು:- ಹತ್ತು ಲಕ್ಷ ರೂಪಾಯಿಗಳನ್ನು ಮೀರಿದ ಆದರೆ ಹದಿನೈದು ಲಕ್ಷ ರೂಪಾಯಿಗಳನ್ನು ಮೀರದ ಬೆಲೆಯ ಯಾವುದೇ ಮೋಟಾರು ಕ್ಯಾಬ್‌ಗಳ ಸಂಬಂಧದಲ್ಲಿ,-

(ಎ) 2012ರ ಏಪ್ರಿಲ್ 1ನೇ ದಿನದಿಂದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮದ, 2012ನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದವರೆಗೆ ಸಂದಾಯ ಮಾಡಿರುವ ಪೂರ್ಣಾವಧಿ ತೆರಿಗೆಯು, ತ್ರೈಮಾಸಿಕ ತೆರಿಗೆಯ ಸಂದಾಯಕ್ಕೆ ಒಳಪಟ್ಟು ಮರುಪಾವತಿಗೆ ಹಕ್ಕುಳ್ಳದ್ದಾಗಿರತಕ್ಕದ್ದು.

(ಬಿ) 2012ರ ಏಪ್ರಿಲ್ 1ನೇ ದಿನಾಂಕಕ್ಕೆ ಮುಂಚೆ ತೆರಿಗೆಯು ಬಾಕಿ ಇದ್ದು, ಅದನ್ನು ಸಂದಾಯ ಮಾಡಿರದಿದ್ದರೆ, ಅಂಥ ತೆರಿಗೆಯನ್ನು, ಯಾವುದಾದರೂ ದಂಡ ಇದ್ದರೆ, ಅವರೊಂದಿಗೆ ಅಂಥ ದಿನಕ್ಕೆ ಮುಂಚೆ ಚಾಲ್ತಿಯಲ್ಲಿರುವ ದರಗಳಲ್ಲಿ ಸಂಗ್ರಹಿಸತಕ್ಕದ್ದು.

(ಸಿ) 2012ರ ಏಪ್ರಿಲ್ 1ನೇ ದಿನಾಂಕದ ತರುವಾಯ ಪೂರ್ಣಾವಧಿ ತೆರಿಗೆ ಬಾಕಿ ಇದ್ದು, ಅದನ್ನು ಸಂದಾಯ ಮಾಡಿರದಿದ್ದರೆ, ಅಂಥ ತೆರಿಗೆಯನ್ನು ದಂಡದೊಂದಿಗೆ ಸಂಗ್ರಹಿಸತಕ್ಕದ್ದು.

2013ರ ಕರ್ನಾಟಕ ಅಧಿನಿಯಮ ಸಂಖ್ಯೆ 30

(2013ರ ಮಾರ್ಚ್ ಹನ್ನೊಂದನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2013

(2013ರ ಮಾರ್ಚ್ ಐದನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2013 ಎಂದು ಕರೆಯತಕ್ಕದ್ದು.

(2) ಇದು 2013ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

[ಮೂಲ ಅಧಿನಿಯಮದಲ್ಲಿ 4ನೇ ಪ್ರಕರಣದ (3)ನೇ ಉಪಪ್ರಕರಣದ ಮೂರನೇ ಪರಂತುಕವನ್ನು ಬಿಟ್ಟುಬಿಡಲಾಗಿದೆ]

2. 4ನೇ ಪ್ರಕರಣದ ತಿದ್ದುಪಡಿ:- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35)ರ 4ನೇ ಪ್ರಕರಣದ (3)ನೇ ಉಪಪ್ರಕರಣದ ಮೂರನೇ ಪರಂತುಕವನ್ನು ಬಿಟ್ಟುಬಿಡತಕ್ಕದ್ದು.

2014ರ ಕರ್ನಾಟಕ ಅಧಿನಿಯಮ ಸಂಖ್ಯೆ 18

(2014ರ ಫೆಬ್ರವರಿ ಇಪ್ಪತ್ತೆಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2014

(2014ರ ಫೆಬ್ರವರಿ ಇಪ್ಪತ್ತೆಂಟನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. **ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:-** (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2014 ಎಂದು ಕರೆಯತಕ್ಕದ್ದು.

(2) ಇದು 2014ರ ಮಾರ್ಚ್ ಮೊದಲನೇ ದಿನದಿಂದ ಜಾರಿಗೆ ಬರತಕ್ಕದ್ದು.

2. **3ನೇ ಪ್ರಕರಣದ ತಿದ್ದುಪಡಿ:-** ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮ ಎಂದು ಉಲ್ಲೇಖಿಸಲಾಗಿದೆ)ರ 3ನೇ ಪ್ರಕರಣದ (1)ನೇ ಉಪಪ್ರಕರಣದ ನಾಲ್ಕನೇ ಪರಂತುಕದಲ್ಲಿ,-

(i) ಇರುವ ವಿವರಣೆಗೆ, ವಿವರಣೆ-1 ಎಂದು ಮರು ಸಂಖ್ಯೆ ನೀಡತಕ್ಕದ್ದು ಹಾಗೂ ಹಾಗೆ ಮರು ಸಂಖ್ಯೆ ನೀಡಿದ ವಿವರಣೆ-1 ರ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು. ಎಂದರೆ:-

“ವಿವರಣೆ-2.- ಕರ್ನಾಟಕ ರಾಜ್ಯದ ಹೊರಗೆ ನೋಂದಾಯಿತವಾದ ಹಾಗೂ ಮೂವತ್ತು ದಿವಸಗಳಿಗೂ ಮೀರಿದ ಅವಧಿಯವರೆಗೆ ರಾಜ್ಯದಲ್ಲಿರುವಂಥ ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ, ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59) ರ ಉಪಬಂಧಗಳಲ್ಲಿ ಮತ್ತು ಯಾವುದೇ ನ್ಯಾಯಾಲಯದ ಯಾವುದೇ ತೀರ್ಪಿನಲ್ಲಿ ಅಥವಾ ಆದೇಶದಲ್ಲಿ ಅಥವಾ ನಿರ್ದೇಶನದಲ್ಲಿ ಏನೇ ಒಳಗೊಂಡಿದ್ದರೂ ಸಂದರ್ಭಾನುಸಾರ, ಎ1, ಎ2, ಎ4, ಎ5, ಎ6, ಎ7 ಹಾಗೂ ಎ8 ಭಾಗಗಳಲ್ಲಿ ಗೊತ್ತುಪಡಿಸಿದಂಥ ತೆರಿಗೆಯನ್ನು ವಿಧಿಸತಕ್ಕದ್ದು”;

(ii) (ಡಿ) ಖಂಡದಲ್ಲಿ “ಅವುಗಳ ಬೆಲೆಯು ಹದಿನೈದು ಲಕ್ಷ ರೂಪಾಯಿಗಳನ್ನು ಮೀರಿರುವಲ್ಲಿ” ಎಂಬ ಪದಗಳ ತರುವಾಯ “ರಾಜ್ಯದ ಹೊರಗೆ ನೋಂದಣಿಯಾಗಿರುವ ಹಾಗೂ ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59)ರ 88ನೇ ಪ್ರಕರಣದ (9)ನೇ ಉಪ-ಪ್ರಕರಣದ ಮೇರೆಗೆ ನೀಡಿದ ಅನುಮತಿ ಪತ್ರವನ್ನು ಹೊಂದಿರುವವರನ್ನು ಹೊರತುಪಡಿಸಿ” ಎಂಬ ಪದಗಳನ್ನು, ಅಂಕಗಳನ್ನು ಮತ್ತು ಆವರಣಗಳನ್ನು ಸೇರಿಸತಕ್ಕದ್ದು.

3. **ಅನುಸೂಚಿಯ ತಿದ್ದುಪಡಿ.-** ಮೂಲ ಅಧಿನಿಯಮದ ಅನುಸೂಚಿಯಲ್ಲಿ,-

(1) ಭಾಗ ಎಯಲ್ಲಿ, ಬಾಬು 4ರಲ್ಲಿ,-

(i) (1)ನೇ ಉಪ-ಬಾಬಿನಲ್ಲಿ (ಬಿ) ಖಂಡಕ್ಕೆ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

	“(ಬಿ), (ಸಿ) ಖಂಡದಲ್ಲಿ ತೆರಿಗೆ ವಿಧಿಸುವುದಕ್ಕೆ ಗುರಿಯಾಗಬೇಕಾದವುಗಳಲ್ಲದ ಮೋಟಾರು ಕ್ಯಾಬ್‌ಗಳು, ಪ್ರತಿ ಪ್ರಯಾಣಿಕರಿಗಾಗಿ”	100.00
(ii)	(ಬಿ) ಖಂಡದ ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-	
	“(ಸಿ)ರಾಜ್ಯದ ಹೊರಗೆ ನೋಂದಣಿಯಾಗಿರುವ ಹಾಗೂ ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59) ರ 88ನೇ ಪ್ರಕರಣದ (9)ನೇ ಉಪಪ್ರಕರಣದ ಮೇರೆಗೆ ನೀಡಿದ ಪರ್ಮಿಟ್ ಹೊಂದಿರುವ ಮೋಟಾರು ಕ್ಯಾಬ್‌ಗಳು ಪ್ರತಿಯೊಬ್ಬ ಪ್ರಯಾಣಿಕರಿಗಾಗಿ”	500.00
(iii)	(4)ನೇ ಉಪ-ಬಾಬಿನಲ್ಲಿ, (2)ನೇ ಕಲನದಲ್ಲಿ “ಆರು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿದ ವಾಹನಗಳು (ಮೋಟಾರು ಕ್ಯಾಬ್‌ಗಳು ಹಾಗೂ ಮ್ಯಾಕ್ಸಿ ಕ್ಯಾಬ್‌ಗಳು)” ಎಂಬ ಪದಗಳು ಹಾಗೂ ಆವರಣಗಳಿಗೆ ಬದಲಾಗಿ “ಮ್ಯಾಕ್ಸಿ ಕ್ಯಾಬ್‌ಗಳು” ಎಂಬ ಪದಗಳನ್ನು ಪ್ರತಿಯೊಬ್ಬನಿಗಿಂತಕ್ಕದ್ದು.	

(2) ಎ8 ನೇ ಭಾಗದ ಶೀರ್ಷಿಕೆಯಲ್ಲಿ “ಅವುಗಳ ಬೆಲೆಯು ಹದಿನೈದು ಲಕ್ಷ ರೂಪಾಯಿಗಳನ್ನು ಮೀರಿರುವಲ್ಲಿ” ಎಂಬ ಪದಗಳ ತರುವಾಯ “ಮೋಟಾರು ಕ್ಯಾಬ್‌ಗಳ ನೋಂದಾವಣೆಯು ರಾಜ್ಯದ ಹೊರಗೆ ಆಗಿರುವ ಹಾಗೂ ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59)ರ 88ನೇ ಪ್ರಕರಣದ ಮೇರೆಗೆ ನೀಡಲಾದ ಪರ್ಮಿಟ್‌ನ್ನು ಹೊಂದಿರುವವುಗಳನ್ನು ಹೊರತುಪಡಿಸಿ” ಎಂಬ ಪದಗಳನ್ನು, ಅಂಕಿಗಳನ್ನು ಮತ್ತು ಆವರಣಗಳನ್ನು ಸೇರಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಎಸ್.ಬಿ. ಗುಂಜಿಗಾವಿ
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಹಾಗೂ
ಶಾಸನ ರಚನಾ ಇಲಾಖೆ

2016ರ ಕರ್ನಾಟಕ ಅಧಿನಿಯಮ ಸಂಖ್ಯೆ 08

(2016ರ ಮಾರ್ಚ್ ಮೂವತ್ತೊಂದನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2016
(2016ರ ಮಾರ್ಚ್ ಮೂವತ್ತೊಂದನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ
ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ
ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;
ಇದು, ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ
ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ
ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು, 2016ರ ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

ಅನುಸೂಚಿಯ ಭಾಗ 'ಎ' ನಲ್ಲಿ 4, 5 ಹಾಗೂ 6 ನಮೂದುಗಳಿಗೆ ಮಾಡಲಾದ ತಿದ್ದುಪಡಿಗಳನ್ನು ಮೂಲ
ಅಧಿನಿಯಮದಲ್ಲಿ ಸೇರಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ 16

(2017ರ ಮಾರ್ಚ್ ಮೂವತ್ತೊಂದನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2017
(2017ರ ಮಾರ್ಚ್ ಮೂವತ್ತೊಂದನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ
ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ
ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ
ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2017 ಎಂದು ಕರೆಯತಕ್ಕದ್ದು.

(2) ಇದು, 2017 ಏಪ್ರಿಲ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿಗೆ ತಿದ್ದುಪಡಿ:- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1957 ರಲ್ಲಿ (1957ರ ಕರ್ನಾಟಕ ಅಧಿನಿಯಮ ಸಂಖ್ಯೆ 35), ಅನುಸೂಚಿಯಲ್ಲಿ ಭಾಗ ಎ1 ರ ಬದಲಿಗೆ ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

ಅನುಸೂಚಿಯಲ್ಲಿ ಭಾಗ ಎ1 ನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2018ರ ಕರ್ನಾಟಕ ಅಧಿನಿಯಮ ಸಂಖ್ಯೆ. 25

(2018ರ ಜುಲೈ ಹತ್ತೊಂಬತ್ತನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2018

(2018ರ ಜುಲೈ ಹದಿನೆಂಟನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಅಧಿನಿಯಮ.

ಇಲ್ಲಿ ಇನ್ನು ಮುಂದೆ ಹೇಳಲಾಗಿರುವ ಉದ್ದೇಶಗಳಿಗಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೊಂಬತ್ತನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2018 ಎಂದು ಕರೆಯತಕ್ಕದ್ದು.

(2) ಇದು, 2018ರ ಆಗಸ್ಟ್ ಒಂದನೇ ದಿನದಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿಗೆ ತಿದ್ದುಪಡಿ:- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 1957 ರಲ್ಲಿ (1957ರ ಕರ್ನಾಟಕ ಅಧಿನಿಯಮ ಸಂಖ್ಯೆ 35), ಅನುಸೂಚಿಯ ಭಾಗ ಎ - ಬಾಬು 8(ಎ) ಗೆ ಬದಲಿಗೆ ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

ಅನುಸೂಚಿಯ ಭಾಗ ಎ - ಬಾಬು 8(ಎ) ಯನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

Certificate

Certified that this is the true kannada translation of the Karnataka Motor Vehicles Taxation Act, 1957

The above translation of the Karnataka Motor Vehicle Taxation Act, 1957 (Karnataka Act 35 of 1957) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963).

VAJUBHAIVALA
GOVERNOR OF KARNATAKA

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ದ್ವಾರಕನಾಥ್ ಬಾಬು
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦)	ನಂ. ೧೪೦೫
Part-IVA	Bengaluru, Tuesday, October 9, 2018 (Ashwayuja 17, Shaka Varsha 1940)	No. 1405

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ. ಸಂವ್ಯಾಘ 26 ರಾಶಾಪ್ರ 2018, ಬೆಂಗಳೂರು, ದಿನಾಂಕ: 09-10-2018

Translation of the Karnataka Land Revenue Act, 1964 (Karnataka Act 12 of 1964) ಇದರ ಅಧಿಕೃತ ಕನ್ನಡ ಭಾಷಾಂತರವನ್ನು ಕರ್ನಾಟಕ ಅಫಿಷಿಯಲ್ ಲಾಗ್ವೇಜ್ ಆಕ್ಟ್, 1963ರ ಪ್ರಕರಣ 5A ಅಡಿಯಲ್ಲಿ ರಾಜ್ಯಪಾಲರ ಅಧಿಕಾರದ ಮೇರೆಗೆ ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಮರು ಪ್ರಕಟಿಸಲು ಆದೇಶಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964

ಪ್ರಕರಣಗಳ ಅನುಕ್ರಮಣಿಕೆ

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಗಳು

ಪ್ರಕರಣಗಳು

ಅಧ್ಯಾಯ - I

ಪ್ರಾರಂಭಿಕ

1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
2. ಪರಿಭಾಷೆಗಳು

ಅಧ್ಯಾಯ -II

ರೆವಿನ್ಯೂ ಅಧಿಕಾರಿಗಳ ನೇಮಕ ಮತ್ತು ಅವರ ಅಧಿಕಾರಗಳು

3. ರೆವಿನ್ಯೂ ವಿಷಯಗಳಲ್ಲಿ ಮುಖ್ಯ ನಿಯಂತ್ರಣ ಪ್ರಾಧಿಕಾರ
4. ರಾಜ್ಯವನ್ನು ಪ್ರದೇಶಗಳಾಗಿ, ಪ್ರದೇಶಗಳನ್ನು ಜಿಲ್ಲೆಗಳಾಗಿ ವಿಭಾಗಿಸುವುದು ಮತ್ತು ಜಿಲ್ಲೆಗಳಲ್ಲಿ ಹೋಬಳಿಗಳು ಮತ್ತು ಗ್ರಾಮಗಳನ್ನೊಳಗೊಂಡ ತಾಲೂಕುಗಳು ಇರುವುದು
5. ಗ್ರಾಮಗಳ ಸರಹದ್ದುಗಳನ್ನು ಬದಲಾಯಿಸಲು ಅಥವಾ ಗ್ರಾಮಗಳನ್ನು ಸಮ್ಮಿಲನಗೊಳಿಸಲು ಅಥವಾ ರಚಿಸಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರಗಳು
6. ಜಿಲ್ಲೆಗಳನ್ನು, ತಾಲೂಕುಗಳನ್ನು, ಹೋಬಳಿಗಳನ್ನು ಅಥವಾ ಗ್ರಾಮಗಳನ್ನು ರಚಿಸುವ, ರದ್ದುಗೊಳಿಸುವ, ಇತ್ಯಾದಿಗಳ ವಿಧಾನ
7. ರೀಜನಲ್ ಕಮಿಷನರ್‌ರ ನೇಮಕ, ಕರ್ತವ್ಯಗಳು ಮತ್ತು ಪ್ರಕಾರ್ಯಗಳು
8. ಡೆಪ್ಯುಟಿ ಕಮಿಷನರು
9. ವಿಶೇಷ ಡೆಪ್ಯುಟಿ ಕಮಿಷನರು
10. ಅಸಿಸ್ಟೆಂಟ್ ಕಮಿಷನರು

11. ತಹಸೀಲ್ದಾರರು
12. ವಿಶೇಷ ತಹಸೀಲ್ದಾರರು
13. ತಹಸೀಲ್ದಾರನು ಅಥವಾ ವಿಶೇಷ ತಹಸೀಲ್ದಾರನು ತನ್ನ ಕೆಲಸ ಕರ್ತವ್ಯಗಳನ್ನು ನಿರ್ವಹಿಸಲು ತನಗೆ ಅಧೀನರಾಗಿರುವವರನ್ನು ಪ್ರತಿನಿಯೋಜಿಸಬಹುದು
14. ಹಂಗಾಮಿ ಖಾಲಿ ಸ್ಥಾನಗಳಲ್ಲಿ ಅಧಿಕಾರಿಗಳು ಕರ್ತವ್ಯಗಳನ್ನು ನಿರ್ವಹಿಸುವುದು
15. ರೆವಿನ್ಯೂ ಇನ್‌ಸ್ಪೆಕ್ಟರುಗಳು
16. ಗ್ರಾಮ ಲೆಕ್ಕಿಗ
17. ಗ್ರಾಮ ಲೆಕ್ಕಿಗನು ಇಡಬೇಕೆಂದು ಅಗತ್ಯಪಡಿಸಲಾಗಿರುವಂಥ ದಾಖಲೆಗಳನ್ನು ಅವನು ಇಡುವುದು ಮತ್ತು ಸರ್ಕಾರಿ ದಾಖಲೆಗಳನ್ನು ಸಿದ್ಧಪಡಿಸುವುದು
18. ಮೋಜಣಿ ಅಧಿಕಾರಿಗಳು
- 18ಎ ಲೈಸೆನ್ಸ್ ಹೊಂದಿರುವ ಮೋಜಣಿದಾರರ ನೇಮಕ
19. ಇತರ ಅಧಿಕಾರಿಗಳು
20. ಹುದ್ದೆಗಳನ್ನು ಒಟ್ಟು ಗೂಡಿಸುವುದು
21. ಮೊಹರುಗಳು
22. ರೆವಿನ್ಯೂ ಅಧಿಕಾರಿಯ ಅಥವಾ ಬೇರೆ ವ್ಯಕ್ತಿಯ ವಶದಲ್ಲಿರುವ ಹಣ, ಕಾಗದ ಪತ್ರಗಳು, ಇತ್ಯಾದಿಗಳ ಬಗ್ಗೆ ತಗಾದೆ
23. ರೆವಿನ್ಯೂ ಅಧಿಕಾರಿಯಿಂದ ಅಥವಾ ಇತರ ವ್ಯಕ್ತಿಗಳಿಂದ ಸರ್ಕಾರಿ ಹಣದ ಅಥವಾ ಸ್ವತ್ತಿನ ವಸೂಲಿ

ಅಧ್ಯಾಯ-III

ರೆವಿನ್ಯೂ ಅಧಿಕಾರಿಗಳ ಪ್ರಕ್ರಿಯೆ

24. ರೆವಿನ್ಯೂ ಅಧಿಕಾರಿಗಳು ರೆವಿನ್ಯೂ ನ್ಯಾಯಾಲಯಗಳಾಗಿ ಕೆಲಸ ಮಾಡುವುದು
25. ರೆವಿನ್ಯೂ ನ್ಯಾಯಾಲಯದ ಅಂತರ್ನಿಹಿತ ಅಧಿಕಾರಗಳ ಉಳಿಸುವಿಕೆ
26. ತನಿಖೆ ನಡೆಸುವ ಅಥವಾ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸುವ ಸ್ಥಳ
27. ಮೊಕದ್ದಮೆಗಳನ್ನು ವರ್ಗಾಯಿಸುವ ಅಧಿಕಾರ
28. ಸಾಕ್ಷ್ಯ ತೆಗೆದುಕೊಳ್ಳಲು, ಸಾಕ್ಷ್ಯವನ್ನು ಕೊಡುವುದಕ್ಕಾಗಿ ಮತ್ತು ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕಾಗಿ ವ್ಯಕ್ತಿಗಳನ್ನು ಸಮನು ಮಾಡಲು ಅಧಿಕಾರ
29. ಸಮನಿನ ಒಳಾಂಶಗಳು ಮತ್ತು ಅದನ್ನು ಹೊರಡಿಸುವ ಹಾಗೂ ಜಾರಿ ಮಾಡುವ ರೀತಿ
30. ನೋಟೀಸುಗಳನ್ನು ಜಾರಿ ಮಾಡುವ ವಿಧಾನ
31. ಸಾಕ್ಷಿಗಳು ಹಾಜರಾಗುವಂತೆ ಮಾಡುವ ವಿಧಾನ
32. ಸಾಕ್ಷಿಗಳು ಹಾಜರಾಗಲು ಒತ್ತಾಯಪಡಿಸುವುದು ಮತ್ತು ಸಾಕ್ಷಿಗಳನ್ನು ಕಮಿಷನ್ನಿನ ಮೂಲಕ ವಿಚಾರಣೆ ಮಾಡುವುದು
33. ವಿದ್ಯುಕ್ತ ವಿಚಾರಣೆ
34. ಸಂಕ್ಷಿಪ್ತ ವಿಚಾರಣೆ
35. ವಿದ್ಯುಕ್ತ ಮತ್ತು ಸಂಕ್ಷಿಪ್ತ ವಿಚಾರಣೆಯನ್ನು ನ್ಯಾಯಿಕ ವ್ಯವಹಾರಣೆಗಳು ಎಂದು ಭಾವಿಸುವುದು
36. ವಿಚಾರಣೆಯನ್ನು ಮತ್ತು ತೀರ್ಮಾನವನ್ನು ಬಹಿರಂಗವಾಗಿ ಮತ್ತು ನೋಟೀಸು ಕೊಟ್ಟ ನಂತರ ಮಾಡತಕ್ಕದ್ದು
37. ವಿದ್ಯುಕ್ತ ಅಥವಾ ಕ್ಷಿಪ್ರ ವಿಚಾರಣೆಗಳು
38. ಅಳತೆ ಮೊದಲಾದ ಉದ್ದೇಶಕ್ಕಾಗಿ ಯಾವುದೇ ಭೂಮಿ ಅಥವಾ ಆವರಣದಲ್ಲಿ ಪ್ರವೇಶಿಸಲು ಅಧಿಕಾರ
39. ಅಕ್ರಮವಾಗಿ ಭೂಮಿಯನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಯಾರೇ ವ್ಯಕ್ತಿಯನ್ನು ಹೊರದೂಡುವ ರೀತಿ

ಅಧ್ಯಾಯ-IV

ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣದ ರಚನೆ ಮತ್ತು ಅಧಿಕಾರಗಳು

40. ರೆವಿನ್ಯೂ ಅಪೀಲು ನ್ಯಾಯಾಧಿಕರಣದ ರಚನೆ
41. ನ್ಯಾಯಾಧಿಕರಣದಿಂದ ವ್ಯವಹಾರ ನಿರ್ವಹಣೆ
42. ನ್ಯಾಯಾಧಿಕರಣದ ಉಪವೇಶನಗಳು
43. ನ್ಯಾಯಾಧಿಕರಣದ ಅಧಿಕಾರಗಳು
44. ಪುನರವಲೋಕನಾ ಅಧಿಕಾರ
45. ನ್ಯಾಯಾಧಿಕರಣದ ಆದೇಶಗಳ ಅಂತಿಮತೆ

46. ವಿವರಣ ಪಟ್ಟಿಕೆ ಮುಂತಾದವುಗಳನ್ನು ತರಿಸಿಕೊಳ್ಳಲು ನ್ಯಾಯಾಧಿಕರಣದ ಅಧಿಕಾರಗಳು
47. ನ್ಯಾಯಾಧಿಕರಣದ ವ್ಯವಹರಣೆಗಳು ನ್ಯಾಯಿಕ ವ್ಯವಹರಣೆಗಳಾಗಿರುವುದು
48. ವಿನಿಯಮಗಳನ್ನು ರಚಿಸಲು ಅಧಿಕಾರ

ಅಧ್ಯಾಯ-V

ಅಪೀಲು ಮತ್ತು ಪುನರೀಕ್ಷಣೆ

49. ಮೂಲ ಆದೇಶಗಳ ಮೇಲೆ ಅಪೀಲುಗಳು
50. ಎರಡನೆಯ ಅಪೀಲು
51. ಅಪೀಲುಗಳಿಗೆ ಕಾಲಪರಿಮಿತಿ
52. ಕಾಲಪರಿಮಿತಿ ಅಧಿನಿಯಮದ ಅನ್ವಯ
53. ಅಪೀಲು ಅರ್ಜಿಯ ಜತೆ ಆದೇಶದ ಪ್ರತಿ ಇರತಕ್ಕದ್ದು
54. ಅಪೀಲು ಪ್ರಾಧಿಕಾರಿಯ ಅಧಿಕಾರಗಳು
55. ಆದೇಶಗಳ ಜಾರಿಗೆ ತಡೆ
56. ಪುನರೀಕ್ಷಣಾ ಅಧಿಕಾರ
57. ಈ ಅಧಿನಿಯಮದ ಮೇರೆಗೆ ಸುಸ್ಪಷ್ಟವಾಗಿ ಅಂತಿಮವಾದುದೆಂದು ಮಾಡಿದ ಆದೇಶಗಳು
58. ಆದೇಶಗಳ ತಿದ್ದುಪಡಿ
59. ನ್ಯಾಯ ವಿಫಲತೆಯನ್ನು ಉಂಟುಮಾಡದ ತಪ್ಪು ಅಥವಾ ಅಕ್ರಮದ ಕಾರಣದಿಂದ ಆದೇಶವನ್ನು ವ್ಯತಿರಿಕ್ತಗೊಳಿಸಲಾಗದು

ಅಧ್ಯಾಯ-VI

ರೆವಿನ್ಯೂ ಅಧಿಕಾರ ವ್ಯಾಪ್ತಿ

60. ಪರಿಭಾಷೆಗಳು
61. ರೆವಿನ್ಯೂ ನ್ಯಾಯಾಲಯಗಳ ಅನನ್ಯ ಅಧಿಕಾರ ವ್ಯಾಪ್ತಿ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಪ್ರತಿಬಂಧ
62. ಕೆಲವು ದಾವೆಗಳ ಉಳಿಸುವಿಕೆಗಳು
63. ಸರ್ಕಾರದ ವಿರುದ್ಧ ಯಾವುದೇ ದಾವೆಯನ್ನು ಅಥವಾ ಇತರ ವ್ಯವಹರಣೆಯನ್ನು ಹೂಡುವುದಕ್ಕೆ ಮುಂಚೆ ವಾದಿಯು ಅಪೀಲು ಮಾಡಿಕೊಳ್ಳಲು ತನಗಿರುವ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳತಕ್ಕದ್ದು
64. ಉಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಪ್ರಶ್ನೆಗಳನ್ನು ಒಪ್ಪಿಸಲು ನ್ಯಾಯಾಧಿಕರಣದ ಅಧಿಕಾರ
65. ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಲು ಸಿವಿಲ್ ನ್ಯಾಯಾಲಯದ ಅಧಿಕಾರ
66. ನ್ಯಾಯಪೀಠದ ರಚನೆ

ಅಧ್ಯಾಯ-VII

ಭೂಮಿ ಮತ್ತು ಭೂ ಕಂದಾಯ

ಭೂಮಿ

67. ಸರ್ಕಾರಿ ರಸ್ತೆ, ಇತ್ಯಾದಿಗಳು ಮತ್ತು ಇತರರಿಗೆ ಸೇರಿದ ಎಲ್ಲ ಭೂಮಿಗಳು ಸರ್ಕಾರಕ್ಕೆ ಸೇರುತ್ತವೆ
68. ಸಾರ್ವಜನಿಕರ ಬಳಕೆಗೆ ಅಗತ್ಯವಿರದಂಥ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ಹಾದಿ ಇವುಗಳಲ್ಲಿ ಅಥವಾ ಇವುಗಳ ಮೇಲೆ ಸಾರ್ವಜನಿಕರಿಗೆ ಮತ್ತು ವ್ಯಕ್ತಿಗಳಿಗೆ ಇರುವ ಹಕ್ಕುಗಳು ನಿಂತುಹೋಗುವಿಕೆ
69. 67ನೇ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರಕ್ಕೆ ಸೇರಿರುವ ಭೂಮಿಗಳ ಅಥವಾ ಇತರ ಸ್ವತ್ತಿನ ವಿಲೇವಾರಿ
- 69ಎ ರಾಜ್ಯ ಸರ್ಕಾರಕ್ಕೆ ಸೇರಿರುವ ಭೂಮಿಗಳನ್ನು ಅಥವಾ ಇತರ ಸ್ವತ್ತನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವುದು
70. ಗಣಿ ಮತ್ತು ಖನಿಜೋತ್ಪತ್ತಿಗಳ ಬಗೆಗಿನ ಹಕ್ಕು ಸರ್ಕಾರದಲ್ಲಿ ನಿಹಿತವಾಗಿರುವುದು
71. ವಿಶೇಷ ಉದ್ದೇಶಗಳಿಗಾಗಿ ಭೂಮಿಗಳನ್ನು ಮೀಸಲಿಡಬಹುದು ಮತ್ತು ಮೀಸಲಿಟ್ಟಿದ್ದಾಗ ಡೆಪ್ಯುಟಿ ಕಮಿಷನರ ಮಂಜೂರಾತಿಯಿಲ್ಲದೆ ಅವುಗಳನ್ನು ಇತರ ರೀತಿ ಬಳಸತಕ್ಕದ್ದಲ್ಲ
72. ಗೋಮಾಳಗಳ ಬಳಕೆಗೆ ವ್ಯವಸ್ಥೆ
73. ಕೆಲವು ಭೂಮಿಗಳಿಂದ ಅನಧಿಕೃತವಾಗಿ ಸಾಗಿಸಿದ ನೈಸರ್ಗಿಕ ಉತ್ಪನ್ನದ ಮೌಲ್ಯದ ವಸೂಲಿ
74. ಮೋಜಣಿ ವ್ಯವಸ್ಥೆ ಆಗದಿರುವ ಗ್ರಾಮದಲ್ಲಿನ ಮರಗಳ ಬಗ್ಗೆ ಹಕ್ಕು
75. ಮೋಜಣಿ ವ್ಯವಸ್ಥೆ ಆಗಿರುವ ಗ್ರಾಮಗಳಲ್ಲಿನ ಮರಗಳ ಬಗ್ಗೆ ಹಕ್ಕು

76. ಮರಗಳು ಮತ್ತು ಕಾಡುಗಳು ಸರ್ಕಾರದಲ್ಲಿ ನಿಹಿತವಾಗಿರುವುದು
77. ರಸ್ತೆ ಬದಿಯ ಮರಗಳು
78. ಅನಧಿಕೃತವಾಗಿ ಬಳಸಿಕೊಂಡ ಮರ, ಇತ್ಯಾದಿಗಳ ಮೌಲ್ಯದ ವಸೂಲಿ
79. ಮನೆಬಳಕೆ ಅಥವಾ ಇತರ ಉದ್ದೇಶಗಳಿಗಾಗಿ ಸೌದೆ ಅಥವಾ ಮರಮುಟ್ಟಿನ ಸರಬರಾಜಿನ ನಿಯಂತ್ರಣ

ಭೂ ಕಂದಾಯ

80. ವಿಶೇಷವಾಗಿ ವಿನಾಯಿತಿಯಾದ ಭೂಕಂದಾಯದ ಹೊರತು ಭೂಕಂದಾಯದ ಸಂದಾಯಕ್ಕೆ ಎಲ್ಲ ಭೂಮಿ ಹೊಣೆಯಾಗಿರುವುದು
81. ನೆರೆಮಣ್ಣಿನ ಭೂಮಿ ಮತ್ತು ಅದರ ಬಗೆಗಿನ ಕಂದಾಯದ ಹೊಣೆ
82. ಪ್ರವಾಹದಿಂದಾದ ನಷ್ಟದ ಸಂದರ್ಭಗಳಲ್ಲಿ ಭೂಕಂದಾಯದ ಮಾಫಿ
83. ಕಂದಾಯ ನಿರ್ಣಯದ ರೀತಿ, ಬೇಸಾಯೇತರ ಕಂದಾಯದ ಪರಿವರ್ತನೆ ಮತ್ತು ಕೆಲವು ಉದ್ದೇಶಗಳಿಗಾಗಿ ಭೂಮಿಯ ಬಳಕೆಯನ್ನು ನಿಷೇಧಿಸುವುದು
84. ಭೂಕಂದಾಯವನ್ನು ಯಾರು ಗೊತ್ತುಪಡಿಸಬೇಕು
85. ವರ್ಗಾವಣೆಯಾದ ಭೂಮಿಗಳ ರಿಜಿಸ್ಟರು
86. ಕಂದಾಯ ನಿರ್ಧರಣೆಯನ್ನು ಮಾಡುವ ಬಗ್ಗೆ
87. ಭೂಕಂದಾಯವು ಭೂಮಿಯ ಮೇಲಿನ ಪ್ರಪಂಚದ ಹೊಣೆ
88. ಮುಟ್ಟುಗೋಲು ಹಾಕಿಕೊಂಡ ಹಿಡುವಳಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು ಮತ್ತು ಇತರ ರೀತಿಯಲ್ಲಿ ವಿಲೇವಾರಿ ಮಾಡಬಹುದು
89. ರಸೀದಿಗಳು
90. ರಸೀದಿಗಳನ್ನು ಕೊಡಲು ತಪ್ಪಿದಲ್ಲಿ ದಂಡ

ಅಧ್ಯಾಯ-VIIಎ

ಇನ್ನೊಬ್ಬರ ಭೂಮಿಯ ಮೂಲಕ ಜಲಮಾರ್ಗಗಳ ನಿರ್ಮಾಣ

- 90ಎ. ಇತರ ವ್ಯಕ್ತಿಗಳಿಗೆ ಸೇರಿದ ಭೂಮಿಯ ಮೂಲಕ ಜಲಮಾರ್ಗಗಳ ನಿರ್ಮಾಣ
- 90ಬಿ. ಗೇಣಿ ಸಂದಾಯ ಮಾಡುವುದಕ್ಕೆ ಮತ್ತು ಜಲ ಮಾರ್ಗವನ್ನು ಸುಸ್ಥಿತಿಯಲ್ಲಿಡುವುದಕ್ಕೆ ವಿಫಲವಾಗುವುದು
- 90ಸಿ. ಜಲಮಾರ್ಗವನ್ನು ತೆಗೆದುಹಾಕುವುದು ಅಥವಾ ನಿಲ್ಲಿಸುವುದು

ಅಧ್ಯಾಯ-VIII

ವರ್ಗಾವಣೆಯಾಗಿರದ ಭೂಮಿಗಳ ಮಂಜೂರಾತಿ, ಉಪಯೋಗ ಮತ್ತು ಬಿಟ್ಟು ಕೊಡುವಿಕೆ

91. ಅಧಿಭೋಗದಲ್ಲಿರದ ಭೂಮಿಯನ್ನು ಷರತ್ತುಗಳ ಮೇಲೆ ಮಂಜೂರು ಮಾಡಬಹುದು
92. ಸರ್ಕಾರದಲ್ಲಿ ನಿಹಿತವಾಗಿರುವ ಮೆಕ್ಕಲುಮಣ್ಣಿನ ಭೂಮಿಯ ಮಂಜೂರಾತಿ
93. ಅಧಿಭೋಗದಲ್ಲಿರುವ ಭೂಮಿಯನ್ನು ತೆಗೆದುಕೊಳ್ಳುವುದಕ್ಕೆ ಅನುಮತಿ
94. ಭೂಮಿಯ ಅನಧಿಕೃತ ಅಧಿಭೋಗಕ್ಕಾಗಿ ದಂಡಗಳು
- 94ಎ. ಸಮಿತಿ, ಮುಂತಾದವನ್ನು ರಚಿಸುವ ಮೂಲಕ ಅನಧಿಕೃತ ಅಧಿಭೋಗದ ಕೆಲವು ಪ್ರಕರಣಗಳನ್ನು ಸಕ್ರಮಗೊಳಿಸುವುದು
- 94ಬಿ. ಕೆಲವು ಪ್ರಕರಣಗಳಲ್ಲಿ ಭೂ ಮಂಜೂರಾತಿ
- 94ಸಿ. ಅಧಿಭೋಗದ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡಿದ್ದರೆ ಪ್ರಕರಣದಲ್ಲಿ ಭೂ ಮಂಜೂರಾತಿ
- 94ಸಿಸಿ. ನಗರ ಪ್ರದೇಶದಲ್ಲಿನ ಅಧಿಭೋಗದ ಭೂಮಿಯಲ್ಲಿನ ವಾಸದ ಮನೆಯ ನಿರ್ಮಾಣದ ಪ್ರಕರಣದಲ್ಲಿ ಭೂ ಮಂಜೂರಾತಿ
- 94ಡಿ. ದಾಖಲಾಗದ ವಾಸಿಸುವ ಸ್ಥಳಗಳಲ್ಲಿರುವ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ, ಅದರ ಮತ್ತು ಅದಕ್ಕೆ ನಿಕಟದಲ್ಲಿ ತಾಗಿಕೊಂಡಿರುವ ನಿವೇಶನ ಸಹಿತವಾಗಿ ವಾಸದ ಮನೆಯ ಭೂಮಿಯನ್ನು ಸಕ್ರಮಗೊಳಿಸುವುದು ಮತ್ತು ಮಂಜೂರು ಮಾಡುವುದು
95. ಬೇಸಾಯದ ಭೂಮಿಯ ಬಳಕೆಗಳು ಮತ್ತು ಬೇಸಾಯದ ಭೂಮಿಯನ್ನು ಇತರ ಉದ್ದೇಶಕ್ಕಾಗಿ ಬಳಸುವ ಬಗೆಗಿನ ವಿಧಾನ
96. ಬೇಸಾಯದ ಭೂಮಿಯನ್ನು ಅನುಮತಿ ಇಲ್ಲದೆ ಇತರ ಉದ್ದೇಶಕ್ಕಾಗಿ ಬಳಸುವುದಕ್ಕೆ ದಂಡ
97. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಿರುವ ಬೇಸಾಯೇತರ ಭೂಮಿಯ ಪರಿವರ್ತನೆ
98. ನಿಬಂಧನೆಗಳ ಮೇಲೆ ಅನುಮತಿಯನ್ನು ಕೊಡಬಹುದು
99. ಅಧಿಭೋಗದಾರರ ಹಕ್ಕುಗಳು

100. ಗೊತ್ತುಪಡಿಸಿದ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಅಧಿಭೋಗವು ವರ್ಗಾವಣೆಯಾಗತಕ್ಕದ್ದಲ್ಲ ಅಥವಾ ಸಿವಿಲ್ ನ್ಯಾಯಾಲಯದ ಕ್ರಮಗಳಿಗೆ ಒಳಪಡತಕ್ಕದ್ದಲ್ಲ
101. ಅಧಿಭೋಗದ ಹಕ್ಕು ವರ್ಗಾವಣೆಯವೂ ಮತ್ತು ವಾರಸುದಾರರು ಪಡೆಯುವಂಥದ್ದೂ ಆಗಿರತಕ್ಕದ್ದು
102. ಬಿಟ್ಟುಕೊಡುವಿಕೆ
103. ಬಿಟ್ಟುಕೊಟ್ಟ ಅಥವಾ ಮುಟ್ಟುಗೋಲು ಹಾಕಿಕೊಂಡ ಭೂಮಿಗೆ ಅಥವಾ ಬೇಸಾಯದ ಉದ್ದೇಶಕ್ಕಾಗಿ ಬಳಸಿದ ಭೂಮಿಗೆ ಹೋಗುವ ದಾರಿಯ ಹಕ್ಕು
104. ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುತ್ತಿರುವ ವ್ಯಕ್ತಿಯನ್ನು ಕೂಡಲೇ ಹೊರದೂಡುವುದು
105. ಅಧಿಭೋಗದ ಹಕ್ಕಿನ ಮುಟ್ಟುಗೋಲನ್ನು ತಡೆಯಲು ಅಧಿಭೋಗದಾರರಲ್ಲದ ಹಿತಾಸಕ್ತ ವ್ಯಕ್ತಿಗಳು ಭೂಕಂದಾಯವನ್ನು ಸಂದಾಯ ಮಾಡಬಹುದು

ಅಧ್ಯಾಯ-IX

ರೆವಿನ್ಯೂ ಮೋಜಣಿ, ಸರ್ವೇ ನಂಬರುಗಳ ವಿಭಾಗ (ಪೋಡು) ಮತ್ತು ಎಸ್ಟೇಟುಗಳ ವಿಭಜನೆ

106. ರಾಜ್ಯದ ಯಾವುದೇ ಭಾಗದಲ್ಲಿ ರಾಜ್ಯ ಸರ್ಕಾರವು ರೆವಿನ್ಯೂ ಮೋಜಣಿಯನ್ನು ಮಾಡಿಸಬಹುದು
107. ಭೂ ಹಿಡುವಳಿದಾರರಿಂದ ಸಹಾಯ ಬೇಕೆಂದು ಕೇಳಲು ಮೋಜಣಿ ಅಧಿಕಾರಿಯ ಅಧಿಕಾರ
108. ಸರ್ವೇ ನಂಬರಿನ ಕನಿಷ್ಠ ವಿಸ್ತೀರ್ಣ
109. ಸರ್ವೇ ನಂಬರುಗಳನ್ನು ಪೋಡುಗಳಾಗಿ ವಿಭಾಗಿಸುವುದು
110. ಒಂದು ಪೋಡನ್ನು ಬಿಟ್ಟು ಕೊಟ್ಟಾಗ ಅಥವಾ ಅದು ಮುಟ್ಟುಗೋಲಾದಾಗ ಅನ್ವಯಿಸುವ ಉಪಬಂಧಗಳು
111. ಭಾಗ ಮಾಡಿದ್ದಕ್ಕಾಗಿ ವೆಚ್ಚಗಳ ವಸೂಲಿ
112. ರಾಜ್ಯ ಸರ್ಕಾರವು ಹೊಸ ಮೋಜಣಿ ಮಾಡಲು ನಿರ್ದೇಶಿಸಬಹುದು
113. ಅಂಕಿ ಅಂಶಗಳ ಮತ್ತು ಹಣಕಾಸಿನ ದಾಖಲೆಗಳನ್ನು ಸಿದ್ಧಪಡಿಸುವಿಕೆ

ಅಧ್ಯಾಯ-X

ಬೇಸಾಯದ ಭೂಮಿಯ ಕಂದಾಯದ ನಿರ್ಧರಣೆ ಮತ್ತು ವ್ಯವಸ್ಥೆ

114. ಸರ್ಕಾರವು ಯಾವುದೇ ಭೂಮಿಯ ಭೂಕಂದಾಯದ ಮೂಲ ವ್ಯವಸ್ಥೆ ಅಥವಾ ಪರಿಷ್ಕರಣ ವ್ಯವಸ್ಥೆ ಮಾಡಲು ನಿರ್ದೇಶಿಸಬಹುದು
- 114ಎ. ಕೆಲವು ಸಂದರ್ಭಗಳಲ್ಲಿ ಭೂಕಂದಾಯ ವ್ಯವಸ್ಥೆಯ ಪರಿಷ್ಕರಣ
115. ಕಂದಾಯ ವ್ಯವಸ್ಥೆಯ ಅವಧಿ
116. ಕಂದಾಯ ನಿರ್ಧರಣೆಯನ್ನು ಮಾಡುವ ಬಗ್ಗೆ
117. ಹಿಡುವಳಿದಾರರು ಮಾಡಿದ ಸುಧಾರಣೆಗಳಿಂದಾದ ಸರಾಸರಿ ಇಳುವರಿಯ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳಬಹುದು
118. ಕಂದಾಯ ವ್ಯವಸ್ಥೆ ಮಾಡುವಾಗ ಕಂದಾಯ ವ್ಯವಸ್ಥೆಯ ಅಧಿಕಾರಿಯು ಅನುಸರಿಸಬೇಕಾದ ವಿಧಾನ
119. ಕಂದಾಯ ವ್ಯವಸ್ಥೆಯ ವರದಿಯ ಪ್ರಕಟಣೆ
120. ಡೆಪ್ಯುಟಿ ಕಮಿಷನರು ಕಂದಾಯ ವ್ಯವಸ್ಥೆಯ ವರದಿಯನ್ನು ಹಾಗೂ ಅದರ ಬಗೆಗಿನ ಆಕ್ಷೇಪಣೆ, ಇತ್ಯಾದಿಗಳ ವಿವರಣಾ ಪತ್ರವನ್ನು ಮತ್ತು ಆ ಬಗ್ಗೆ ತನ್ನ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಒಪ್ಪಿಸುವುದು
121. ಕಂದಾಯ ವ್ಯವಸ್ಥೆಯ ವರದಿಗೆ ರಾಜ್ಯ ವಿಧಾನಮಂಡಲದಿಂದ ಅನುಮೋದನೆ
122. ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುವುದು
- 122ಎ. ಅಧಿಭೋಗದಾರರಿಗೆ ಕಂದಾಯ ನಿರ್ಧರಣೆಯ ನೋಟೀಸು
- 122.ಬಿ. ಭೂಕಂದಾಯದ ನಿರ್ಧರಣೆ
123. ಭೂಕಂದಾಯದ ಸಂದಾಯದಿಂದ ಪೂರ್ತಿಯಾಗಿ ವಿನಾಯಿತಿಗೊಳಿಸಲಾದ ಭೂಮಿಯ ಕಂದಾಯದ ನಿರ್ಧರಣೆ
124. ಈ ಅಧಿನಿಯಮದ ಮೇರೆಗೆ ಕಂದಾಯದ ನಿರ್ಧರಣೆಯು ಸಾಧಾರಣ ಭೂಕಂದಾಯಕ್ಕೆ ಸೀಮಿತವಾಗಿರತಕ್ಕದ್ದು
125. ನೀರಾವರಿಯ ಸೌಕರ್ಯಗಳ ಬಗ್ಗೆ ಭೂಕಂದಾಯ ನಿರ್ಧರಣೆ ಮಾಡುವುದಕ್ಕಾಗಿ ನಿರ್ದೇಶಿಸಲು ಸರ್ಕಾರದ ಅಧಿಕಾರ
126. ಕೆಲವು ಮೋಜಣಿ ಮತ್ತು ಕಂದಾಯ ವ್ಯವಸ್ಥೆ ಕಾರ್ಯಗಳನ್ನು ಮುಂದುವರಿಸುವಿಕೆ

ಅಧ್ಯಾಯ-XI ಹಕ್ಕು ದಾಖಲೆ

127. ಹಕ್ಕು ದಾಖಲೆ
128. ಹಕ್ಕುಗಳ ಆರ್ಜನೆಯನ್ನು ವರದಿ ಮಾಡುವುದು
129. ಹಕ್ಕು ಬದಲಾವಣೆಗಳ ನೋಂದಣಿ ಮತ್ತು ತಕರಾರು ಪ್ರಕರಣಗಳ ರಿಜಿಸ್ಟರು
- 129ಎ. ಪಟ್ಟಾ ಪುಸ್ತಕ
130. ಮಾಹಿತಿಯನ್ನು ಒದಗಿಸಲು ಜವಾಬ್ದಾರಿ
131. ನಕಾಶೆಗಳನ್ನು ತಯಾರಿಸಲು ಸಹಾಯಕ್ಕಾಗಿ ಕಡ್ಡಾಯ ಕೋರಿಕೆ
132. ದಾಖಲೆಗಳ ಪ್ರಮಾಣಿತ ಪ್ರತಿಗಳನ್ನು ವಾದಪತ್ರಕ್ಕೆ ಅಥವಾ ಅರ್ಜಿಗೆ ಲಗತ್ತಿಸುವುದು
133. ದಾಖಲೆಗಳಲ್ಲಿರುವ ನಮೂದುಗಳ ಬಗ್ಗೆ ಪೂರ್ವಭಾವನೆ
134. ಪ್ರಮಾಣಿತ ಪ್ರತಿಗಳು
135. ದಾವೆಗಳಿಗೆ ಪ್ರತಿಬಂಧ
136. ಅಪೀಲು ಮತ್ತು ಪುನರೀಕ್ಷಣೆ

ಅಧ್ಯಾಯ-XII

ಎಲ್ಲೆಗಳು ಮತ್ತು ಎಲ್ಲೆ ಗೆರೆಯ ಗುರುತುಗಳು

137. ಗ್ರಾಮ ಸರಹದ್ದುಗಳನ್ನು ನಿರ್ಧರಿಸುವುದು, ಇತ್ಯಾದಿ
138. ಒಪ್ಪಂದದ ಮೂಲಕ ಗ್ರಾಮದ ಸರಹದ್ದುಗಳ ಇತ್ಯರ್ಥ
139. ಭಿನ್ನಾಭಿಪ್ರಾಯದ ಅಥವಾ ವಿವಾದದ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸುವ ಕ್ರಮ
140. ಸರ್ವೆ ನಂಬರಾಗುವ ಅಥವಾ ಹಿಡುವಳಿಯಾಗುವ ಭೂಮಿಗಳ ಸರಹದ್ದುಗಳ ನಿರ್ಧಾರ
141. ಎಲ್ಲೆಯ ಬಗೆಗಿನ ತಕರಾರನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸುವುದು
142. ಎಲ್ಲೆಯ ಇತ್ಯರ್ಥದ ಪರಿಣಾಮ
143. ಎಲ್ಲೆ ಗುರುತಿನ ನಿರ್ಮಾಣ ಮತ್ತು ದುರಸ್ತಿ
144. ಎಲ್ಲೆ ಗುರುತುಗಳ ವರ್ಣನೆ
145. ಎಲ್ಲೆ ಗುರುತುಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ
146. ಮೋಜಣಿ ವ್ಯವಸ್ಥೆಯು ಜಾರಿಗೆ ಬಂದ ನಂತರ ಎಲ್ಲೆ ಗುರುತುಗಳ ಸುಪರ್ದನ್ನು ಡೆಪ್ಯುಟಿ ಕಮಿಷನರು ಹೊಂದಿರುವುದು
147. ಎಲ್ಲೆ ಗುರುತುಗಳಿಗೆ ಹಾನಿಯುಂಟು ಮಾಡುವುದಕ್ಕೆ ದಂಡ

ಅಧ್ಯಾಯ-XIII

ಗ್ರಾಮ ಪ್ರದೇಶಗಳಲ್ಲಿರುವ ಮತ್ತು ಪಟ್ಟಣಗಳ ಮತ್ತು ನಗರಗಳ ಸರಹದ್ದುಗಳಲ್ಲಿರುವ ಭೂಮಿಗಳ ಮೋಜಣಿ ಮತ್ತು ಎಲ್ಲೆ ಬಗೆಗಿನ ವಿವಾದಗಳ ಇತ್ಯರ್ಥ

148. ಗ್ರಾಮಗಳ, ಪಟ್ಟಣಗಳ, ನಗರಗಳ ನಿವೇಶನ ಸರಹದ್ದುಗಳನ್ನು ಹೇಗೆ ಗೊತ್ತುಪಡಿಸಬೇಕು ಮತ್ತು ಕಟ್ಟಡಗಳ ನಿವೇಶನಗಳನ್ನು ವಹಿಸಿಕೊಡುವುದು
149. ಕಟ್ಟಡ ನಿವೇಶನಗಳ ವಿಲೆ
150. ಕೆಲವು ಸಂದರ್ಭಗಳಲ್ಲಿ ಈಗಿರುವ ವಿನಾಯಿತಿಗಳನ್ನು ಮುಂದುವರಿಸುವುದು
151. ವಿನಾಯಿತಿಯ ಹಕ್ಕನ್ನು ಡೆಪ್ಯುಟಿ ಕಮಿಷನರು ನಿರ್ಧರಿಸುವುದು
152. ಗ್ರಾಮ ಪ್ರದೇಶಗಳಲ್ಲಿ ಅಥವಾ ನಗರ ಮತ್ತು ಪಟ್ಟಣಗಳ ಸರಹದ್ದುಗಳಲ್ಲಿ ಇರುವ ಭೂಮಿಗಳನ್ನು ಮತ್ತು ಅವುಗಳ ಎಲ್ಲೆಗಳನ್ನು ಮೋಜಣಿ ಮಾಡುವ ಬಗ್ಗೆ
153. 152ನೇ ಪ್ರಕರಣದ ಮೇರೆಗೆ ಮೋಜಣಿಯ ಕೆಲವು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ಮೋಜಣಿ ಫೀಜನ್ನು ವಿಧಿಸುವುದು
154. ಪ್ರತ್ಯೇಕ ಹಣ ತೆಗೆದುಕೊಳ್ಳದೆ ಪ್ರಮಾಣ ಪತ್ರವನ್ನು ಕೊಡುವುದು
155. ಎಲ್ಲೆ ಅಥವಾ ಮೋಜಣಿ ಗುರುತುಗಳನ್ನು ಸಂರಕ್ಷಿಸುವ ಬಗ್ಗೆ ಸ್ಥಳೀಯ ಪ್ರಾಧಿಕಾರದ ಕರ್ತವ್ಯಗಳು
156. ಸ್ಥಳೀಯ ಪ್ರಾಧಿಕಾರವು ಸಂದಾಯ ಮಾಡಬೇಕಾದ ವಂತಿಗೆ ಹಣ

ಅಧ್ಯಾಯ-XIV

ಭೂಕಂದಾಯ ಮತ್ತು ಇತರ ಸರ್ಕಾರಿ ತಗಾದೆಗಳ ವಸೂಲಿ

157. ಭೂಕಂದಾಯದ ಹೊಣೆ
158. ರಾಜ್ಯ ಸರ್ಕಾರದ ಕ್ಲೇಮಿಗೆ ಇತರ ಎಲ್ಲ ಕ್ಲೇಮಿಗಿಂತಲೂ ಆದ್ಯತೆ ಇರತಕ್ಕದ್ದು
159. ಭೂಕಂದಾಯ ಸಂದಾಯದ ಸಂದರ್ಭ ಯಾವಾಗ ಉದ್ಭವಿಸುತ್ತದೆ ಮತ್ತು ಅದನ್ನು ಯಾವಾಗ ಸಂದಾಯ ಮಾಡಬೇಕು
160. ಭೂಕಂದಾಯದ ಬಾಕಿ ಮತ್ತು ಸುಸ್ತಿದಾರ
161. ಬಾಕಿಗಳನ್ನು ವಸೂಲು ಮಾಡುವ ವಿಧಾನ
162. ತಗಾದೆ ನೋಟೀಸು
163. ಅಧಿಭೋಗದ ಅಥವಾ ವರ್ಗಾವಣೆಯಾದ ಹಿಡುವಳಿಯ ಮುಟ್ಟುಗೋಲು
164. ಚರಸ್ವತ್ತಿನ ಜಪ್ತಿ ಮತ್ತು ಮಾರಾಟ
165. ಸ್ಥಿರಸ್ವತ್ತಿನ ಜಪ್ತಿ ಮತ್ತು ಮಾರಾಟ
166. ಜಪ್ತಿ ಮಾಡುವ ಬಗ್ಗೆ
167. ಜಪ್ತಿ ಮಾಡಲಾದ ಸ್ಥಿರ ಸ್ವತ್ತಿನ ಬಗ್ಗೆ ಕ್ಲೇಮುಗಳು
168. ಸ್ಥಿರ ಸ್ವತ್ತನ್ನು ಮಾರಾಟ ಮಾಡುವ ವಿಧಾನ
169. ಹರಾಜಿನ ಮೂಲಕ ಮಾರಾಟ ಆಗಬೇಕು
170. ಹರಾಜಿನಲ್ಲಿ ಬಿಡ್ ಮಾಡಲು ಪ್ರತಿಬಂಧ
171. ಸರ್ಕಾರದಿಂದ ಸ್ವತ್ತಿನ ಖರೀದಿ
172. ಕೆಟ್ಟು ಹೋಗುವ ವಸ್ತುಗಳ ಮಾರಾಟ
173. ಬಾಕಿ ಮೌಲ್ಯಕ್ಕಿಂತ ಹೆಚ್ಚು ಮೌಲ್ಯಕ್ಕೆ ಸ್ವತ್ತನ್ನು ಮಾರಕೂಡದು
174. ಸ್ಥಿರ ಸ್ವತ್ತನ್ನು ಕೊಳ್ಳುವವನಿಂದ ಠೇವಣಿ
175. ಠೇವಣಿ ಮಾಡಲು ತಪ್ಪುವುದು
176. ಹರಾಜನ್ನು ರದ್ದುಪಡಿಸುವುದು
177. ಮಾರಾಟದ ಸ್ಥಿರೀಕರಣ
178. ಮೊಬಲಗಿನ ವಾಪಸಾತಿ
179. ಖರೀದಿ ಪ್ರಮಾಣ ಪತ್ರ
180. ಅಡ್ಡಿ ಅಡಚಣೆಯ ನಿವಾರಣೆ
181. ಮಾರಾಟದಿಂದ ಬಂದ ಉತ್ಪತ್ತಿಯ ವಿನಿಯೋಗ
182. ಪ್ರಮಾಣಪತ್ರ ಪಡೆದ ಖರೀದಿದಾರನ ಹೊಣೆ
183. ಸುಸ್ತಿದಾರನ ಗ್ರಾಮವನ್ನು ಜಪ್ತಿ ಮಾಡಿ ಅದನ್ನು ತನ್ನ ಆಡಳಿತಕ್ಕೆ ತೆಗೆದುಕೊಳ್ಳುವುದರ ಮೂಲಕ ಬಾಕಿವಸೂಲಿ
184. ಅಂಥ ಗ್ರಾಮಗಳ ಭೂಮಿಗಳು ಪೂರ್ವಾವಧಿಯಿಲ್ಲದೆ ಸರ್ಕಾರಕ್ಕೆ ವಾಪಸ್ಸಾಗತಕ್ಕದ್ದು
185. ಹೆಚ್ಚುವರಿ ಉತ್ಪನ್ನಗಳ ವಿನಿಯೋಗ
186. ಹಾಗೆ ಜಪ್ತಿಯಾದ ಗ್ರಾಮವನ್ನು ಪುನಃ ವಹಿಸಿಕೊಡುವುದು
187. ಗ್ರಾಮ, ಇತ್ಯಾದಿಗಳು ಹನ್ನೆರಡು ವರುಷಗಳಲ್ಲಿ ಬಿಡುಗಡೆಯಾಗದಿದ್ದರೆ ಸರ್ಕಾರದಲ್ಲಿ ಕಾಯಂ ಆಗಿ ನಿಹಿತವಾಗಿರತಕ್ಕದ್ದು
188. ಕೆಲವು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳು
189. ಭದ್ರತೆಯನ್ನು ಒದಗಿಸಿದಾಗ ಮುಂಜಾಗ್ರತೆ ಕ್ರಮಗಳನ್ನು ಬಿಟ್ಟು ಬಿಡುವಿಕೆ
190. ಇತರ ಸರ್ಕಾರಿ ಬಾಕಿಗಳ ವಸೂಲಿ
191. ಜಾಮೀನುದಾರನಿಂದ ಹಣದ ವಸೂಲಿ
192. ಒಂದು ಜಿಲ್ಲೆಯಲ್ಲಿನ ಬಾಕಿಯನ್ನು ಮತ್ತೊಂದು ಜಿಲ್ಲೆಯ ಡೆಪ್ಯೂಟಿ ಕಮಿಷನರು ವಸೂಲು ಮಾಡುವುದು

ಅಧ್ಯಾಯ-XIV-ಎ

ಅಪರಾಧಗಳು ಮತ್ತು ದಂಡನೆಗಳು

- 192-ಎ. ಅಪರಾಧಗಳು ಮತ್ತು ದಂಡನೆಗಳು
- 192-ಬಿ. ಅಪರಾಧಗಳ ದುಷ್ಕರಣೆ
- 192-ಸಿ. ಇತರ ಕಾನೂನುಗಳ ಮೇರೆಗೆ ಶಿಕ್ಷಿಸಲು ನಿಷೇಧ ಇಲ್ಲ
- 192-ಡಿ. ಅಪರಾಧಗಳನ್ನು ನ್ಯಾಯಿಕ ಗಮನಕ್ಕೆ ತೆಗೆದುಕೊಳ್ಳಬೇಕು

ಅಧ್ಯಾಯ-XV ಸಂಕೀರ್ಣ

193. ನಕಾಶೆಗಳ ಮತ್ತು ಭೂ ದಾಖಲೆಗಳ ಪರಿಶೀಲನೆ ಮತ್ತು ಅವುಗಳ ಪ್ರತಿಗಳನ್ನು ಕೊಡುವುದು
194. ಭೂಕಂದಾಯದ ಸ್ಥಗಿತ ಅಥವಾ ಮಾಫಿ
195. ಅಧಿಕಾರಗಳನ್ನು ವಹಿಸಿಕೊಡುವುದು
196. ಸದ್ಭಾವನೆಯಿಂದ ಕೈಕೊಂಡ ಕ್ರಮಕ್ಕೆ ರಕ್ಷಣೆ
197. ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರದ ಅಧಿಕಾರ
198. ನಿಯಮಗಳನ್ನು, ವಿನಿಯಮನಗಳನ್ನು ಮತ್ತು ಅಧಿಸೂಚನೆಗಳನ್ನು ರಾಜ್ಯ ವಿಧಾನ ಮಂಡಲದ ಮುಂದೆ ಇಡುವುದು
199. ತತ್ಕಾಲೀನ ಉಪಬಂಧಗಳು
200. ಕಂಪೆನಿಗಳಿಂದ ಅಪರಾಧಗಳು
201. ಅಡಚಣೆಗಳನ್ನು ನಿವಾರಿಸುವ ಅಧಿಕಾರ
202. ನಿರಸನ ಮತ್ತು ಉಳಿಸುವಿಕೆಗಳು
ಅನುಸೂಚಿ

ಉದ್ದೇಶ ಮತ್ತು ಕಾರಣಗಳ ಹೇಳಿಕೆ

I

1964ರ ಅಧಿನಿಯಮ 12.- ಮೈಸೂರು, ಮುಂಬಯಿ, ಹೈದರಾಬಾದ್ ಮತ್ತು ಕೂಡಗು ಪ್ರದೇಶಗಳ ಭೂಮಿಯ ಹಾಗೂ ಭೂ ಕಂದಾಯ ನಿರ್ವಹಣೆಗೆ ಸಂಬಂಧಿಸಿದ ಕಾನೂನುಗಳನ್ನು ಭೂ ಕಂದಾಯ ಸಂಹಿತೆಗಳಿಗೆ ಅಥವಾ ಅಧಿನಿಯಮಗಳಿಗೆ ಅನುಗುಣವಾಗಿ ಕ್ರೋಡೀಕರಿಸಲಾಗಿದೆ. ಆದರೆ, ಮದ್ರಾಸ್ ಪ್ರದೇಶದಲ್ಲಿ ಭೂಮಿಯ ಮತ್ತು ಭೂ ಕಂದಾಯದ ನಿರ್ವಹಣೆಯನ್ನು ಮಂಡಳಿಯ ಸ್ಥಾಯೀ ಆದೇಶಗಳ ಮೇರೆಗೆ ಹಾಗೂ ಭೂ ಮತ್ತು ಭೂ ಕಂದಾಯದ ನಿರ್ದಿಷ್ಟ ಅಂಶಗಳನ್ನು ನಿರ್ವಹಿಸುವ ಸುಮಾರು 23 ಅಧಿನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತಿದೆ. ರಾಜ್ಯದ ಬೇರೆಬೇರೆ ಪ್ರದೇಶಗಳಲ್ಲಿರುವ ಹಲವಾರು ಕಾನೂನುಗಳಲ್ಲಿ, ತಾತ್ವಿಕವಾಗಿ ಯಾವುದೇ ಪ್ರಮುಖ ವ್ಯತ್ಯಾಸ ಕಂಡುಬರದಿದ್ದರೂ, ಮೈಸೂರು ರಾಜ್ಯದಲ್ಲಿ ಭೂಮಿಯ ಮತ್ತು ಭೂ ಕಂದಾಯ ನಿರ್ವಹಣೆಯನ್ನು ನಿಯಂತ್ರಿಸಲು ಏಕರೂಪದ ಕಾನೂನನ್ನು ನಿರ್ವಹಣೆ ಮಾಡುವುದನ್ನು ಹೊಂದುವುದು ಅಪೇಕ್ಷಣೀಯವಾಗಿದೆ ಹಾಗೂ ಆಡಳಿತಾತ್ಮಕವಾಗಿ ಅನುಕೂಲಕರವಾಗಿದೆ ಎಂದು ಭಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 9ನೇ ಆಗಸ್ಟ್ 1962ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ ಪುಟ ಸಂಖ್ಯೆ 594 ರಲ್ಲಿ ಪ್ರಕಟಿಸಲಾಗಿದೆ.)

II

1965ರ ತಿದ್ದುಪಡಿ ಅಧಿನಿಯಮ 9.- ಖುಷ್ತಿ ಭೂಮಿ, ಮಳೆ ಆಧಾರಿತ ತರಿ ಭೂಮಿ ಮತ್ತು ಮಳೆ ಆಧಾರಿತ ಬಾಗಾಯತು ಭೂಮಿಗೆ ಸಂಬಂಧಿಸಿದಂತೆ, ಆ ವರ್ಗದಲ್ಲಿ ಶೇಕಡಾ ನೂರರಷ್ಟು ವರ್ಗೀಕರಣ ಮೌಲ್ಯದ ಭೂಮಿಯ ಭೂಕಂದಾಯದ ನಿಗದಿತ ದರವು, ಅಂಥ ಭೂಮಿಯ ಸರಾಸರಿ ಇಳುವರಿಯ ಮೌಲ್ಯದ ಶೇಕಡಾ ನಾಲ್ಕರಷ್ಟಿರತಕ್ಕದ್ದೆಂಬುದನ್ನು ಪರಿಗಣಿಸಲಾಗಿದೆ. ನೆಡುತೋಪುಗಳಿಗೆ ಸಂಬಂಧಿಸಿದಂತೆ ನಿಗದಿತ ದರವು, ಶೇಕಡಾ ನೂರರಷ್ಟು ವರ್ಗೀಕರಣ ಮೌಲ್ಯವುಳ್ಳಂಥ ವರ್ಗದ ಭೂಮಿಗಳ ಸರಾಸರಿ ಇಳುವರಿಯ ಮೌಲ್ಯದ ಶೇಕಡಾ ಒಂದರಷ್ಟು ಇರತಕ್ಕದ್ದೆಂಬುದನ್ನು ಸಹ ಪರಿಗಣಿಸಲಾಗಿದೆ.

ನೀರಾವರಿ ತರಿ ಭೂಮಿ ಹಾಗೂ ನೀರಾವರಿ ಬಾಗಾಯತು ಭೂಮಿಗೆ ಸಂಬಂಧಪಡುವಷ್ಟರ ಮಟ್ಟಿಗೆ ಹೇಳುವುದಾದರೆ, ಅವು ಖುಷ್ತಿ ಭೂಮಿಯಾಗಿದ್ದರೂ, ಅವುಗಳನ್ನು ಭೂ ಕಂದಾಯದ ಉದ್ದೇಶಕ್ಕಾಗಿ ಪರಿಗಣಿಸಬೇಕೆಂದು ಮತ್ತು ಆ ಸ್ಥಳದಲ್ಲಿರುವ ಆ ವರ್ಗದ ಖುಷ್ತಿ ಭೂಮಿಯ ಆ ವರ್ಗೀಕರಣ ಮೌಲ್ಯದ ಭೂಮಿಗಳಿಗೆ ಅನ್ವಯವಾಗುವ ಭೂ ಕಂದಾಯವನ್ನು ವಿಧಿಸತಕ್ಕದ್ದೆಂಬುದನ್ನು ಮತ್ತು ನೀರಿನ ದರವನ್ನು ಮೈಸೂರು ನೀರಾವರಿ (ಪುರೋಭಿವೃದ್ಧಿ ವಂತಿಗೆ ಮತ್ತು ನೀರಿನ ದರ ವಿಧಿಸುವಿಕೆ) ಅಧಿನಿಯಮ, 1957ರ ಉಪಬಂಧಗಳ ಮೇರೆಗೆ ಪ್ರತ್ಯೇಕವಾಗಿ ವಿಧಿಸತಕ್ಕದ್ದೆಂಬುದನ್ನು ಪರಿಗಣಿಸಲಾಗಿದೆ.

ಪ್ರಾರಂಭದಲ್ಲಿ ಹೊಸ ನಿರ್ಧರಣಾ ದರಗಳನ್ನು, 1965-66 ರಿಂದ ಜಾರಿಗೆ ತರಬೇಕೆಂದು ಉದ್ದೇಶಿಸಲಾಗಿತ್ತು. ಕಂದಾಯ ನಿರ್ಧರಣೆಯ ವರದಿಗಳನ್ನು ಪರಿಶೀಲಿಸಲು, ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿರುವ ಕಾರಣದಿಂದಾಗಿ, ಹೊಸ ದರಗಳನ್ನು ರೆವಿನ್ಯೂ ವರ್ಷದಲ್ಲಿ ವಾಸ್ತವಿಕವಾಗಿ ಜಾರಿಗೊಳಿಸಿದ್ದರೂ, ಮರು ನಿರ್ಧರಣೆಗೆ ಅನುಸಾರವಾಗಿ ಭೂ ಕಂದಾಯವನ್ನು ವಿಧಿಸುವುದಕ್ಕೆ ಸರ್ಕಾರವನ್ನು ಸಮರ್ಥಗೊಳಿಸುವ ಸಲುವಾಗಿ ಅವಶ್ಯಕ ತಿದ್ದುಪಡಿಗಳನ್ನು ತರಲು ಪ್ರಸ್ತಾವಿಸಲಾಗಿದೆ. ಆದ್ದರಿಂದ ಈ ವಿಧೇಯಕ.

ಚಿಕ್ಕ ಸ್ವರೂಪದ ಕೆಲವು ಇತರ ತಿದ್ದುಪಡಿಗಳನ್ನು ಮಾಡಲು ಇರುವ ಅವಕಾಶವನ್ನು ಬಳಸಿಕೊಳ್ಳಲಾಗಿದೆ.

(ದಿನಾಂಕ: 18ನೇ ಏಪ್ರಿಲ್ 1965ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ 90 ಪುಟ ಸಂಖ್ಯೆ 6 ರಲ್ಲಿ ಪ್ರಕಟಿಸಲಾಗಿದೆ.)

III

1966ರ ತಿದ್ದುಪಡಿ ಅಧಿನಿಯಮ 2.- ಮೈಸೂರು ಭೂ ಕಂದಾಯ ಅಧಿನಿಯಮ, 1964 ರ 49ನೇ ಪ್ರಕರಣದ ಅನುಸಾರ ಡೆಪ್ಯೂಟಿ ಕಮಿಷನರನು ಹೊರಡಿಸಿದ ಯಾವುದೇ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಅಪೀಲು ಪ್ರಾಧಿಕಾರವಾಗಿರುತ್ತದೆ. ಮೇಲ್ಮನವಿ ಅಧಿಕಾರವನ್ನು ಡಿವಿಷನಲ್ ಕಮಿಷನರ್‌ನಿಗೆ ನೀಡಲಾಗಿದೆ, ಆದರೆ ಭೂ ಕಂದಾಯ ಅಧಿನಿಯಮದ ಮೂಲಕ ನಿರಸಿತವಾದ ಅಧಿನಿಯಮಗಳ ಮೇರೆಗೆ ಪ್ರಾರಂಭವಾದ ಹಾಗೂ ಮುಗಿಸಬೇಕಾದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಡೆಪ್ಯೂಟಿ ಕಮಿಷನರನು ಹೊರಡಿಸಿದ ಆದೇಶಗಳ ಮೇಲಿನ ಅಪೀಲುಗಳನ್ನು ಡಿವಿಷನಲ್ ಕಮಿಷನರನು ನಿರ್ವಹಿಸಬೇಕಾಗುತ್ತದೆ ಹಾಗೂ ವ್ಯವಹರಿಸಬೇಕಾಗುತ್ತದೆ. ನಿರಸನಗೊಳಿಸಿದ ಅಧಿನಿಯಮಗಳ ಮೇರೆಗೆ ಮಾಡಿದ ಆದೇಶಗಳಿಗೆ ಸಂಬಂಧಿಸಿದ ಅಪೀಲು ಪ್ರಕಾರ್ಯಗಳನ್ನು ಮೈಸೂರು ರೆವಿನ್ಯೂ ಅಪೀಲು ನ್ಯಾಯಾಧಿಕರಣಕ್ಕೆ ವಹಿಸಿಕೊಡುವುದು ಅಪೇಕ್ಷಣೀಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ, ಈ ವಿಧೇಯಕ.

ಸದರಿ ಅಪೀಲು ಪ್ರಕಾರ್ಯಗಳನ್ನು ವಹಿಸಿಕೊಡುವುದರಿಂದ ರಾಜ್ಯಕ್ಕೆ ಯಾವುದೇ ಹೆಚ್ಚುವರಿ ವೆಚ್ಚ ಉಂಟಾಗುವುದಿಲ್ಲ.

(ದಿನಾಂಕ: 22ನೇ ಜನವರಿ 1966 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2 ಎ ಯಲ್ಲಿ 9, ಪುಟ ಸಂಖ್ಯೆ 4 ರಲ್ಲಿ ಪ್ರಕಟಿಸಲಾಗಿದೆ.)

IV

1969ರ ತಿದ್ದುಪಡಿ ಅಧಿನಿಯಮ 7.- ಯಾವ ವಲಯಗಳಲ್ಲಿ ಕಂದಾಯ ವ್ಯವಸ್ಥೆಯಲ್ಲಿ ಇತ್ತೀಚೆಗೆ ಆದ ಪರಿಷ್ಕರಣೆಯಿಂದಾಗಿ ದರಗಳನ್ನು ನಿಗದಿಪಡಿಸಲಾಗಿದೆಯೋ ಆ ದರಗಳನ್ನು ಮಾರ್ಪಾಡು ಮಾಡುವ ಅಗತ್ಯವಿದೆಯೋ ಆ ವಲಯಗಳಲ್ಲಿ ಕಂದಾಯ ವ್ಯವಸ್ಥೆಯ ಪರಿಷ್ಕರಣೆಗೆ ನಿರ್ದೇಶಿಸಲು ಅಧಿಕಾರ ಪಡೆಯುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ವೈಯಕ್ತಿಕ ಹಿಡುವಳಿಗಳ ಮೇಲೆ ಕರ ನಿರ್ಧರಣೆಯನ್ನು ನಿರ್ಣಯಿಸುವುದಕ್ಕೆ ಪ್ರಾಧಿಕಾರವನ್ನು ನಿರ್ದಿಷ್ಟಪಡಿಸಲು ಉಪಬಂಧ ಕಲ್ಪಿಸುವುದು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಹಿಡುವಳಿದಾರರಿಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ಈ ಆಕ್ಷೇಪಣೆಗಳ ಪರಿಶೀಲನೆಗಾಗಿ ಹಾಗೂ ತೀರ್ಮಾನಕ್ಕಾಗಿ ಏರ್ಪಾಟು ಮಾಡುವುದು ಸಹ ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 31ನೇ ಮಾರ್ಚ್ 1969ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ ಪುಟ ಸಂಖ್ಯೆ 6 ರಲ್ಲಿ ಸಂಖ್ಯೆ 193 ಕೊಟ್ಟು ಪ್ರಕಟಿಸಲಾಗಿದೆ.)

V

1970ರ ತಿದ್ದುಪಡಿ ಅಧಿನಿಯಮ 5.- ಈಗ, ಭೂ ಮಂಜೂರಾತಿ ಪ್ರಕರಣಗಳಲ್ಲಿ ಸಹ ಅಪೀಲುಗಳನ್ನು ಮೈಸೂರು ಕಂದಾಯ ಅಪೀಲು ನ್ಯಾಯಾಧಿಕರಣಕ್ಕೆ ಸಲ್ಲಿಸಲಾಗುತ್ತಿದೆ. ಈ ಪ್ರಕರಣಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಅಪೀಲುಗಳನ್ನು ಡಿವಿಷನಲ್ ಕಮಿಷನರನಿಗೆ ಸಲ್ಲಿಸುವುದು ಹಾಗೂ ಪುನರೀಕ್ಷಣಾ ಅಧಿಕಾರಗಳನ್ನು ಸರ್ಕಾರದಲ್ಲಿ ನಿಹಿತಗೊಳಿಸುವುದು ಸೂಕ್ತವಾಗಿದೆ.

ಸರ್ಕಾರಿ ಭೂಮಿಯ ಅನಧಿಕೃತ ಅಧಿಭೋಗದ ಪ್ರಕರಣಗಳಲ್ಲಿ, ಈಗ ಅಸ್ತಿತ್ವದಲ್ಲಿರುವ 94ನೇ ಪ್ರಕರಣದ ಉಪಬಂಧಗಳು ಹೊರಹಾಕುವುದಕ್ಕೆ ಪರ್ಯಾಯ ಉಪಬಂಧ ಕಲ್ಪಿಸಿರುವುದಿಲ್ಲ. ಹೀಗಾಗಿ, ಅನಧಿಕೃತ ಅನುಭೋಗದಾರರು ಸದ್ಭಾವನೆಯಿಂದ ಗಣನೀಯವಾಗಿ ಹೂಡಿಕೆ ಮಾಡಿರುವ ಕೆಲವು ಪ್ರಕರಣಗಳಲ್ಲಿ, ಹೊರಹಾಕುವ ಕ್ರಮದಿಂದ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ, ಪ್ರತಿಯೊಂದು ಪ್ರಕರಣದ ಸನ್ನಿವೇಶಗಳಿಗೆ ಹೊಂದುವಂಥ ಸೂಕ್ತ ಷರತ್ತುಗಳ ಮೇಲೆ ಅರ್ಹ ಪ್ರಕರಣಗಳಲ್ಲಿ ಅಂಥ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವ ಸಲುವಾಗಿ ಹೊಸ 94ಎ ಪ್ರಕರಣವನ್ನು ಸೇರ್ಪಡೆ ಮಾಡಲು ಪ್ರಸ್ತಾವಿಸಲಾಗಿದೆ.

ಆದ್ದರಿಂದ, ಈ ವಿಧೇಯಕ.

(ದಿನಾಂಕ: 16ನೇ ಜನವರಿ 1970ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎಯಲ್ಲಿ, ಪುಟ ಸಂಖ್ಯೆ 7 ರಲ್ಲಿ ಸಂಖ್ಯೆ 24 ಕೊಟ್ಟು, ಪ್ರಕಟಿಸಲಾಗಿದೆ.)

VI

1975ರ ತಿದ್ದುಪಡಿ ಅಧಿನಿಯಮ 33.- 1970 ರಲ್ಲಿ ತಿದ್ದುಪಡಿಯಾದ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಮೇರೆಗೆ ಭೂ ಮಂಜೂರಾತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಅತ್ಯುನ್ನತ ಅಪೀಲು ಹಾಗೂ ಪುನರೀಕ್ಷಣಾ ಪ್ರಾಧಿಕಾರವಾಗಿದೆ. ಈ ಕಾರಣದಿಂದಾಗಿ ಸರ್ಕಾರದ ಮಟ್ಟದಲ್ಲಿ ಕಾರ್ಯಬಾಹುಳ್ಯ ಹೆಚ್ಚಾಗಿದೆ ಹಾಗೂ ಸಮರ್ಪಕ ಪ್ರಮಾಣದಲ್ಲಿ ಈ ಕಾರ್ಯವನ್ನು ಮಾಡಲು ಸಾಧ್ಯವಾಗಿಲ್ಲ. ತತ್ಪರಿಣಾಮವಾಗಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಸಾಮಾನ್ಯವಾಗಿ, ಕಂದಾಯ ವಿಷಯಗಳ ಬೆಂಗಳೂರಿನಲ್ಲಿರುವ ಕರ್ನಾಟಕ ರೆವಿನ್ಯೂ ಅಪೀಲು ವಿಚಾರಣಾ ನ್ಯಾಯಾಧಿಕರಣ ಅತ್ಯುನ್ನತ ಅಪೀಲು ಪ್ರಾಧಿಕಾರವಾಗಿದೆ. ಮೂರು-ನಾಲ್ಕು ವರ್ಷಗಳ ಹಿಂದೆ ನ್ಯಾಯಾಧಿಕರಣದ ಕಾರ್ಯಬಾಹುಳ್ಯ ತುಂಬಾನೆ ಹೆಚ್ಚಿಗೆ ಇತ್ತು. ಆದರೆ, ಇನಾಮು ರದ್ದಿಯಾತಿ ಅಧಿನಿಯಮದ ಮೇರೆಗೆ ಬೃಹತ್ ಪ್ರಮಾಣದಲ್ಲಿ ಅಪೀಲುಗಳ ವಿಲೇವಾರಿಯಿಂದಾಗಿ ಮತ್ತು ಮೋಟಾರು ವಾಹನಗಳ ಅಧಿನಿಯಮದ ಮೇರೆಗೆ ಈ ನ್ಯಾಯಾಧಿಕರಣಕ್ಕೆ

ಎರಡನೆಯದಾಗಿ ಇದ್ದ ಅಪೀಲು ಅಧಿಕಾರವನ್ನು ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ತೆಗೆದು ಹಾಕಿರುವುದರಿಂದ ಕಾರ್ಯಬಾಹುಳ್ಯ ಕಡಿಮೆಯಾಗಿದೆ.

ಭೂ ಮಂಜೂರಾತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪೀಲು ಮತ್ತು ಪುನರೀಕ್ಷಣಾ ಅಧಿಕಾರಗಳನ್ನು ಕರ್ನಾಟಕ ರೆವಿನ್ಯೂ ಅಪೀಲುಗಳ ನ್ಯಾಯಾಧಿಕರಣಕ್ಕೆ ವರ್ಗಾಯಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ವಿಹಿತವೆಂದು ಸರ್ಕಾರವು ಭಾವಿಸಿತ್ತು.

ಹಾಗಾಗಿ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧ್ಯಾದೇಶ, 1975ನ್ನು ಹೊರಡಿಸಲಾಗಿತ್ತು.

ಸದರಿ ಅಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕ.

(ದಿನಾಂಕ: 26ನೇ ಜುಲೈ 1975 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಸಂಖ್ಯೆ. 2041 ಕೊಟ್ಟು, ಪುಟ ಸಂಖ್ಯೆ 7 ರಲ್ಲಿ ಪ್ರಕಟಿಸಲಾಗಿದೆ.)

VII

1976ರ ತಿದ್ದುಪಡಿ ಅಧಿನಿಯಮ 22.- ಕರ್ನಾಟಕ ಭೂ ಕಂದಾಯ ಅಧಿನಿಯಮದ 49ನೇ ಪ್ರಕರಣದ ಮೇರೆಗೆ, ಅಸಿಸ್ಟೆಂಟ್ ಕಮೀಷನರ್ ಅಥವಾ ಡೆಪ್ಯುಟಿ ಕಮೀಷನರ್ ಅಧಿಕಾರಗಳನ್ನು ಅಸಿಸ್ಟೆಂಟ್ ಕಮೀಷನರ್ ಅಧೀನದಲ್ಲಿರುವ ಕಂದಾಯ ಅಧಿಕಾರಿಗೆ ನಿಹಿತಗೊಳಿಸಿರಲಿ ಅಥವಾ ನಿಹಿತಗೊಳಿಸದಿರಲಿ ಆ ಕಂದಾಯ ಅಧಿಕಾರಿಯು ಹೊರಡಿಸಿರುವ ಆದೇಶದ ವಿರುದ್ಧ ಅಪೀಲನ್ನು ಅಸಿಸ್ಟೆಂಟ್ ಕಮೀಷನರಿಗೆ ಸಲ್ಲಿಸಬೇಕಾಗುತ್ತದೆ. 197ನೇ ಪ್ರಕರಣದ ಮೇರೆಗೆ ಡೆಪ್ಯುಟಿ ಕಮೀಷನರ್ ಕೆಲವು ಅಧಿಕಾರಗಳನ್ನು ತಹಸೀಲ್ದಾರನಿಗೆ ವಹಿಸಿಕೊಡಲಾಗಿದೆ. ವಹಿಸಿಕೊಟ್ಟ ಅಂಥ ಅಧಿಕಾರದ ಮೇರೆಗೆ ತಹಸೀಲ್ದಾರನು ಹೊರಡಿಸಿದ ಆದೇಶಗಳ ವಿರುದ್ಧ ಮಾತ್ರ ನ್ಯಾಯಾಧಿಕರಣಕ್ಕೆ ಅಪೀಲು ಸಲ್ಲಿಸಬಹುದೆಂದು ಕೆಲವು ಪ್ರಕರಣಗಳಲ್ಲಿ ಕರ್ನಾಟಕ ರೆವಿನ್ಯೂ ಅಪೀಲು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ. ಅಂಥ ಪ್ರಕರಣಗಳಲ್ಲಿ ಸಹ ಅಪೀಲುಗಳನ್ನು ಅಸಿಸ್ಟೆಂಟ್ ಕಮೀಷನರಿಗೆ ಸಲ್ಲಿಸಬೇಕೆಂದು ಉದ್ದೇಶಿಸಲಾಗಿತ್ತು.

94ಎ ಪ್ರಕರಣದ ಮೇರೆಗೆ ಸರ್ಕಾರಿ ಭೂಮಿಗಳ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಬೇಕಾಗಿತ್ತು. ಅನಧಿಕೃತ ಅಧಿಭೋಗದಾರರಿಗೆ ಅಂಥ ಹಕ್ಕನ್ನು ನೀಡುವ ಅವಶ್ಯಕತೆ ಇಲ್ಲವೆಂದು ಮತ್ತು ಈ ಸರ್ಕಾರಿ ಭೂಮಿಗಳನ್ನು ನೈಜ ಭೂ ರಹಿತ ವ್ಯಕ್ತಿಗಳಿಗೆ ಹಂಚಿಕೆ ಮಾಡಬೇಕೆಂದು ಭಾವಿಸಲಾಗಿತ್ತು.

ಆದ್ದರಿಂದ, 49ಎ ಪ್ರಕರಣವನ್ನು ತಿದ್ದುಪಡಿ ಮಾಡಲು ಮತ್ತು 94ಎ ಪ್ರಕರಣವನ್ನು ಬಿಟ್ಟುಬಿಡಲು ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧ್ಯಾದೇಶ, 1975ನ್ನು ಹೊರಡಿಸಲಾಗಿತ್ತು.

ಸದರಿ ಅಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕ.

(ಕಡತ ಸಂ.ಲಾ 16 ಎಲ್‌ಜಿಎನ್ 76 ರಿಂದ ಪಡೆದುಕೊಳ್ಳಲಾಗಿದೆ)

VIII

1976ರ ತಿದ್ದುಪಡಿ ಅಧಿನಿಯಮ 23.- ರಾಜ್ಯದಲ್ಲಿ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಪುನಾರಚನೆಯು ಎಲ್ಲೆಲ್ಲಿ ಅವಶ್ಯಕತೆಯಿದೆ ಎಂಬುದನ್ನು ಸರ್ಕಾರ ಪರ್ಯಾಲೋಚಿಸುತ್ತಿದೆ. ಏಕೆ ಸದಸ್ಯ ಆಯೋಗವು ಅನೇಕ ಕಡೆಗಳಿಂದ ಬಂದ ಮನವಿಗಳನ್ನು ಆಲಿಸಿದ ನಂತರ ಹಾಗೂ ಸಲಹೆಗಳನ್ನು ಪರಿಗಣಿಸಿದ ನಂತರ ವಿಷಯವನ್ನು ವಿವರವಾಗಿ ಪರಿಶೀಲಿಸಿದೆ. ಕ್ಷೇತ್ರ ವ್ಯಾಪ್ತಿಯನ್ನು ರದ್ದುಗೊಳಿಸುವುದಕ್ಕೆ, ಸೃಜಿಸುವುದಕ್ಕೆ ಅಥವಾ ಬದಲಾಯಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರ ಕೊಟ್ಟಿರುವ ಕರ್ನಾಟಕ ಭೂ ಕಂದಾಯ ಅಧಿನಿಯಮದ 6ನೇ ಪ್ರಕರಣದ ಅನುಸಾರವಾಗಿ, ಯಾವುದೇ ಅಧಿಸೂಚನೆಯನ್ನು ಆಕ್ಷೇಪಣೆಗಳನ್ನು ಆಲಿಸುವುದಕ್ಕಾಗಿ ಅಧಿಸೂಚಿಸಬೇಕಾಗುತ್ತದೆ. ಪರ್ಯಾಲೋಚನೆ ಯಲ್ಲಿರುವ ಬದಲಾವಣೆಗಳ ಬಗ್ಗೆ ಸವಿಸ್ತಾರವಾಗಿ ವಿಚಾರಣೆಗಳಾಗುತ್ತಿರುವುದರಿಂದಾಗಿ, ಯಾವ ಪ್ರಕರಣಗಳಲ್ಲಿ ಅಧಿಸೂಚನೆಯ ಪ್ರಕಟಣೆಯು ಅವಶ್ಯಕವಲ್ಲವೆಂದು ಸರ್ಕಾರವು ಪರಿಗಣಿಸುತ್ತದೋ ಅಂಥ ಪ್ರಕರಣಗಳಲ್ಲಿ ಅಧಿಸೂಚನೆಯ ಪ್ರಕಟಣೆಯಾಗಬೇಕಾಗಿಲ್ಲವೆಂದು ಭೂ ಕಂದಾಯ ಅಧಿನಿಯಮದ ಆ 6ನೇ ಪ್ರಕರಣವನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ವಿಧಾನಸಭೆ ವಿಧೇಯಕ ಸಂಖ್ಯೆ 1979ರ 19, ಕಡತ ಸಂಖ್ಯೆ ಲಾ 16 ಎಲ್‌ಜಿಎನ್ 76 ರಿಂದ ಪಡೆದುಕೊಳ್ಳಲಾಗಿದೆ)

IX

1981ರ ತಿದ್ದುಪಡಿ ಅಧಿನಿಯಮ 42.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12) ರ 69ನೇ ಪ್ರಕರಣವು ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯ ವಿಲೇವಾರಿಯನ್ನು ನಿಯಂತ್ರಿಸುತ್ತದೆ. ಅದರಲ್ಲಿ ನಿರ್ದಿಷ್ಟಪಡಿಸಿರುವ ಅಧಿಕಾರಿಗಳು ವಿಲೇವಾರಿಯನ್ನು ಮಾಡುವುದಕ್ಕೆ ಸಕ್ಷಮ ವ್ಯಕ್ತಿಗಳಾಗಿರುತ್ತಾರೆ. ವಿಲೇವಾರಿಯ ಪ್ರಸ್ತುತ ವ್ಯವಸ್ಥೆಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳ 24ನೇ ನಿಯಮದ ಮೇರೆಗೆ ರಾಜ್ಯ ಸರ್ಕಾರವು, ಸಮಾಲೋಚನಾ ಸಮಿತಿಯನ್ನು ರಚಿಸುವುದಕ್ಕೆ ಅವಕಾಶವಿದೆ. ಇದು, ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಒಳಗೊಂಡಿದ್ದು, ಅವರ ಶಿಫಾರಸುಗಳನ್ನು ಸಾಮಾನ್ಯವಾಗಿ ಸಕ್ಷಮ ಪ್ರಾಧಿಕಾರವು ಅಂಗೀಕರಿಸುತ್ತದೆ. ಅವುಗಳು ಕೇವಲ ಸಲಹಾ ಸ್ವರೂಪದ್ದಾಗಿರುವುದರಿಂದ ಸಮಿತಿಯು ಪರಿಣಾಮಕಾರಿಯಾಗಿಲ್ಲದಿರುವುದು ಕಂಡು ಬಂದಿದೆ.

ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡ ಶಾಸನಾತ್ಮಕ ಸಮಿತಿಗಳನ್ನು ರಚಿಸಲು ಹಾಗೂ ತಾಲ್ಲೂಕುಗಳು ಮತ್ತು ನಗರ ಪ್ರದೇಶಗಳಲ್ಲಿನ ರೆವಿನ್ಯೂ ಭೂಮಿಗಳನ್ನು ವಿಲೇವಾರಿ ಮಾಡುವುದನ್ನು ಅಂಥ ಸಮಿತಿಗೆ ವಹಿಸಲು

ಉದ್ದೇಶಿಸಲಾಗಿದೆ.ಆದ್ದರಿಂದ ಪ್ರಕರಣ 69ನ್ನು ತಿದ್ದುಪಡಿ ಮಾಡಲು ಪ್ರಸ್ತಾವಿಸಲಾಗಿದೆ.56ನೇ ಪ್ರಕರಣಕ್ಕೆ ಸೂಕ್ತವಾದ ತಿದ್ದುಪಡಿ ತರುವ ಮೂಲಕ ಸಮಿತಿಯ ನಿರ್ಣಯದ ಪುನರಾವಲೋಕಕ್ಕಾಗಿ ಉಪಬಂಧವನ್ನು ಕಲ್ಪಿಸಲಾಗಿದೆ.

ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯ ಪರಿವರ್ತನೆಗಾಗಿ ಪ್ರಸ್ತುತ ಇರುವ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಯಿಂದ ಮುಂಚಿತವಾಗಿ ಅನುಮೋದನೆ ಪಡೆಯುವುದು ಒಳಗೊಂಡಿರುವುದರಿಂದ ವಿಳಂಬವಾಗುತ್ತಿರುವುದು ಕಂಡು ಬಂದಿದೆ.ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಉಪಯೋಗಿಸಲು ಬಯಸುವವರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಈ ಪ್ರಕ್ರಿಯೆಯನ್ನು ಕೈಬಿಡಲು ಉದ್ದೇಶಿಸಲಾಗಿದೆ. ತತ್ಪರಿಣಾಮವಾಗಿ, ಅಧಿನಿಯಮದ 95ನೇ ಪ್ರಕರಣದ (2) ರಿಂದ (6) ವರೆಗಿನ ಉಪಪ್ರಕರಣವನ್ನು ಬಿಟ್ಟುಬಿಡಲಾಗಿದೆ.ಕೆಲವು ತತ್ಪರಿಣಾಮದ ಹಾಗೂ ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 3ನೇ ಫೆಬ್ರವರಿ 1981 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಸಂಖ್ಯೆ. 97, ಪುಟ ಸಂಖ್ಯೆ 6 ರಲ್ಲಿ ಪ್ರಕಟಿಸಲಾಗಿದೆ.)

X

1982ರ ತಿದ್ದುಪಡಿ ಮಾಡುವ ಅಧಿನಿಯಮ 23.- ಪ್ರಸ್ತುತ ತನ್ನ ಜಮೀನಿನ ಹಕ್ಕು ದಾಖಲೆಯ ಉದ್ಭವ ಭಾಗವನ್ನು ಪಡೆಯಲು ಇಚ್ಛೆಪಡುವ ವ್ಯಕ್ತಿಯು, ಸದರಿ ಉದ್ಭವ ಭಾಗವನ್ನು ಸಿದ್ಧಪಡಿಸುವಲ್ಲಿ ಮತ್ತು ಅದನ್ನು ಒದಗಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದರಿಂದ ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾನೆ. ಇದನ್ನು ತಪ್ಪಿಸಲು, ತನ್ನ ಜಮೀನಿಗೆ ಸಂಬಂಧಿಸಿದ ಇತ್ತೀಚಿನ ವಿವರಗಳನ್ನೊಳಗೊಂಡ ಪಟ್ಟಾ ಪುಸ್ತಕವನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ತದ್ವಿರುದ್ಧವಾದುದು ರುಜುವಾತಾಗದ ಹೊರತು ಅದರಲ್ಲಿನ ನಮೂದುಗಳು ನಿಜವೆಂದು ಭಾವಿಸಲು ಉಪಬಂಧವನ್ನು ಸಹ ಕಲ್ಪಿಸಲಾಗಿದೆ, ಆ ಮೂಲಕ ಈ ಪುಸ್ತಕದ ನೆರವಿನಿಂದ ಸಾಲಗಳನ್ನು ಮತ್ತು ಮುಂಗಡಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 12ನೇ ಜೂನ್ 1982 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಪುಟ 4ರಲ್ಲಿ ಸಂಖ್ಯೆ. 483 ರಲ್ಲಿ ಪ್ರಕಟಿಸಲಾಗಿದೆ.)

XI

1983ರ ತಿದ್ದುಪಡಿ ಮಾಡುವ ಅಧಿನಿಯಮ 20.- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇರುವ ವಿಶೇಷ ಸನ್ನಿವೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಆ ಜಿಲ್ಲೆಯಲ್ಲಿನ ಖುಷ್ಕಿ (ಪುಂಜಾ) ಜಮೀನುಗಳನ್ನು ಪರಿವರ್ತನೆಗೊಳಿಸುವುದಕ್ಕಾಗಿ ಸರಳ ವಿಧಾನವನ್ನು ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿತ್ತು. ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮದ ಮೇರೆಗೆ ವ್ಯಕ್ತಿಗಳು ಅಧಿಭೋಗದಾರರೆಂದು ನೋಂದಾಯಿಸಿಕೊಂಡವರನ್ನು ಮತ್ತು ಆ ಅಧಿನಿಯಮದ ಮೇರೆಗೆ ಹೆಚ್ಚುವರಿ ಭೂಮಿಯನ್ನು ಪಡೆದವರನ್ನು ಸಹ ಸದರಿ ಉಪಬಂಧದ ವ್ಯಾಪ್ತಿಗೆ ತಂದಿರುವುದಿಲ್ಲ.

ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 12ನೇ ಆಗಸ್ಟ್ 1983 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಪುಟ 4 ರಲ್ಲಿ ಸಂಖ್ಯೆ 717ರಲ್ಲಿ ಪ್ರಕಟಿಸಲಾಗಿದೆ.)

XII

1984ರ ತಿದ್ದುಪಡಿ ಮಾಡುವ ಅಧಿನಿಯಮ 23.- ನಗರೀಕರಣವು, ವಿಶೇಷವಾಗಿ ಕರ್ನಾಟಕದಲ್ಲಿ ತೀವ್ರಗತಿಯಲ್ಲಿ ಆಗುತ್ತಿದೆ. ಭಾರತದ ಯಾವುದೇ ನಗರಕ್ಕೆ ಹೋಲಿಸಿದರೆ ಬೆಂಗಳೂರಿನ ಜನಸಂಖ್ಯೆಯ ಬೆಳವಣಿಗೆ ದರವು 1971-81 ರ ದಶಕದಲ್ಲಿ ಶೇಕಡ 76.17 ರಷ್ಟಿತ್ತು.ಪ್ರಸ್ತುತ 2001 A.D. ಒಳಗೆ ಬೆಂಗಳೂರಿನ ಜನಸಂಖ್ಯೆಯ ಪ್ರಮಾಣ ಆಶ್ಚರ್ಯದಾಯಕ ಸಂಖ್ಯೆ 70 ಲಕ್ಷಗಳನ್ನು ತಲುಪಲಿದೆಯೆಂದು ಅಂದಾಜು ಮಾಡಲಾಗಿದೆ.

ಬೆಂಗಳೂರಿಗೆ ಹೋಲಿಸಲಾಗಿ ಸಾಮಾನ್ಯವಾಗಿ ನಿಧಾನವಾಗಿ ಕರ್ನಾಟಕದ ಇತರ ನಗರಗಳು ಮತ್ತು ಪಟ್ಟಣಗಳು ಸಹ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ.

ಸಾಕಷ್ಟು ಅವಶ್ಯಕಮೂಲ ಸೌಕರ್ಯಗಳನ್ನು ಒದಗಿಸದೇ ಹೋದರೆ ಅಂಥ ತೀವ್ರಗತಿಯ ನಗರೀಕರಣವು ದೊಡ್ಡ ಪ್ರಮಾಣದ ಪರಿಸರ ಅಪಾಯ ಉಂಟು ಮಾಡಬಹುದು. ಅದೇ ರೀತಿ ಸಾಕಷ್ಟು ಹಸಿರು ವಲಯಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಸೂಕ್ತ ಉಪಬಂಧವನ್ನು ಕಲ್ಪಿಸುವುದರ ಜೊತೆಗೆ ಅವುಗಳ ಬೆಳವಣಿಗೆಯನ್ನು ಸಮರ್ಪಕವಾಗಿ ನಿಯಂತ್ರಿಸದ ಹೊರತು ಈ ನಗರ ಪ್ರದೇಶಗಳು ತೀವ್ರ ಅಪಾಯಕ್ಕೆ ಒಳಗಾಗುವುದರ ಜೊತೆಗೆ “ಕಾಂಕ್ರಿಟ್ ಕಾಡು” ಗಳಾಗಿ ಪರಿವರ್ತಿತವಾಗುತ್ತವೆ. ಅಂಥ ಉಪಬಂಧಗಳನ್ನು ಕಲ್ಪಿಸಿರುವುದರಿಂದ ಬಹುತೇಕ ನಗರಗಳು ಇಂದು ಹಸಿರು ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ.

ಕರ್ನಾಟಕದ ನಗರ ಪ್ರದೇಶದ ಜನರಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಒದಗುತ್ತಿರುವುದನ್ನು ಹಾಗೂ ಪರಿಸರದಿಂದ ಉಂಟಾಗುವ ಹಾನಿಗೆ ಒಳಗಾಗುತ್ತಿಲ್ಲವೆಂಬುದನ್ನು ಸುನಿಶ್ಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಅಂಥ ನಗರಗಳ/ ಪಟ್ಟಣಗಳ ಸುತ್ತಮುತ್ತಲೂ ಹಸಿರು ವಲಯವನ್ನು ನಿರ್ಮಾಣ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗಾಗಿ ಪರಿವರ್ತಿಸುವುದನ್ನು ನಿಯಂತ್ರಿಸುವುದು ಅಂಥ ಹಸಿರು ವಲಯವನ್ನು ಸಂರಕ್ಷಿಸಲು ಮೊಟ್ಟಮೊದಲು ಕೈಗೊಳ್ಳಬೇಕಾದ ಕ್ರಮ. ಆದ್ದರಿಂದ, ನಗರಗಳ/ ಪಟ್ಟಣಗಳ ಸುತ್ತಮುತ್ತಲೂ ಇರುವ ಹಸಿರು ವಲಯಗಳ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದನ್ನು ತಡೆಯುವುದಕ್ಕಾಗಿ ಉಪಬಂಧ ಕಲ್ಪಿಸುವ ಸಲುವಾಗಿ, ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 95ನೇ ಪ್ರಕರಣದ ಉಪಬಂಧಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 9ನೇ ಫೆಬ್ರವರಿ 1984 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎಯಲ್ಲಿ, ಪುಟ 3 ರಲ್ಲಿ ಸಂಖ್ಯೆ. 112 ರಲ್ಲಿ ಪ್ರಕಟಿಸಲಾಗಿದೆ.)

XIII

1985ರ ತಿದ್ದುಪಡಿ ಅಧಿನಿಯಮ 10.- ಎರಡು ಹೆಕ್ಟಾರ್‌ಗಳಿಗೆ ಮೀರದ ಮಳೆ ಆಶ್ರಿತ ಖುಷ್ಕಿ ಭೂಮಿಯ ಮತ್ತು ಅದಕ್ಕೆ ಸಮನಾದ ವಿಸ್ತೀರ್ಣದ ಮಳೆ ಆಶ್ರಿತ ತರಿ ಭೂಮಿಯ ಹಿಡುವಳಿಗಳಿಗೆ ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 215 ಎಸ್‌ಎಸ್‌ಟಿ 77, ದಿನಾಂಕ 5.10.1977 ರಲ್ಲಿ ಭೂ ಕಂದಾಯ ಪಾವತಿಯಿಂದ ವಿನಾಯಿತಿ ನೀಡಲಾಗಿತ್ತು ಹಾಗೂ ಈ ವಿನಾಯಿತಿಯನ್ನು ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 215 ಎಸ್‌ಎಸ್‌ಟಿ 77, ದಿನಾಂಕ: 18.10.1980 ರಲ್ಲಿ ನಾಲ್ಕು ಹೆಕ್ಟಾರ್‌ಗಳಿಗೆ ಹೆಚ್ಚಿಸಲಾಗಿತ್ತು. ಆದರೆ, ಅಂಥ ಸ್ವರೂಪದ ವಿನಾಯಿತಿಗಳನ್ನು ನೀಡಲು ಭೂ ಕಂದಾಯ ಅಧಿನಿಯಮ, 1964 ರಲ್ಲಿ ಯಾವುದೇ ಉಪಬಂಧವಿರಲಿಲ್ಲ.

ಈ ಹಿಂದೆ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ನಿಯಂತ್ರಕ ಉಪಬಂಧಗಳನ್ನು ಉಲ್ಲಂಘಿಸಿ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗಾಗಿ ಅನಧಿಕೃತವಾಗಿ ಮಾರ್ಪಾಡಿಸಿರುವ ಬಹಳಷ್ಟು ನಿದರ್ಶನಗಳು ಕಂಡು ಬರುತ್ತವೆ. ಹಾಗೆ ಮಾರ್ಪಾಡಿಸಿರುವುದನ್ನು ರದ್ದು ಮಾಡುವುದು ಮುಂತಾದ ಅಧಿಕಾರದ ನೆರವಿನಿಂದ ಹಾಗೆ ಮಾರ್ಪಾಡಿಸುವುದನ್ನು ತಡೆಯಲು ಪ್ರಯತ್ನಿಸಿದರೂ ಆ ಉಪಬಂಧಗಳು ಪರಿಣಾಮಕಾರಿ ಫಲಿತಾಂಶ ನೀಡಿರುವುದಿಲ್ಲ ಮತ್ತು ಬಹಳಷ್ಟು ಸಲ ಉಪಬಂಧಗಳನ್ನು ಕಾರ್ಯಗತಗೊಳಿಸುವುದಕ್ಕೆ ಆಗಿರುವುದಿಲ್ಲ.

ಇಂಥ ಸನ್ನಿವೇಶಗಳಲ್ಲಿ, ಈಗಾಗಲೇ ನೀಡಿರುವ ವಿನಾಯಿತಿಗಳನ್ನು ಸಕ್ರಮಗೊಳಿಸಲು ಹಾಗೂ ಹಾಗೆ ಮಾರ್ಪಾಡಿಸಿರುವುದಕ್ಕೆ ಗೊತ್ತುಪಡಿಸಿದ ಮೊತ್ತವನ್ನು ಸಂದಾಯ ಮಾಡಿದ ಮೇಲೆ, ಒಪ್ಪಿಗೆ ಕೊಟ್ಟು, ಯಾವ ಪರಿವರ್ತನೆಗಳು ಕಟ್ಟಡ ನಿರ್ಮಾಣ ಕಾನೂನುಗಳಿಗೆ ಮತ್ತು ಗೊತ್ತುಪಡಿಸಿರುವ ನಿಯಮಗಳು ಮುಂತಾದವುಗಳಿಗೆ ಅನುಗುಣವಾಗಿಯೋ ಅಂಥ ಪರಿವರ್ತನೆಗಳನ್ನು ಸಕ್ರಮಗೊಳಿಸುವುದಕ್ಕಾಗಿ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಭೂ ಕಂದಾಯ ಅಧಿನಿಯಮ, 1964ಕ್ಕೆ ಸೂಕ್ತ ತಿದ್ದುಪಡಿ ತರುವ ಮೂಲಕ ಪ್ರದೇಶಗಳಿಗೆ ಅನುಗುಣವಾಗಿ ಅಥವಾ ಮಾಡಿರುವ ಪರಿವರ್ತನೆ ಮತ್ತು ಮಾಡಿರುವ ಉಲ್ಲಂಘನೆಯ ಉದ್ದೇಶಗಳಿಗೆ ಅನುಗುಣವಾಗಿ ವಿವಿಧ ದರಗಳಲ್ಲಿ ಪರಿವರ್ತನೆ ಜುಲ್ಮಾನೆಯ ಮೊತ್ತವನ್ನು ಅಥವಾ ಒಪ್ಪಿಗೆ ಕೊಡಲು ತಗಲುವ ವೆಚ್ಚವನ್ನು ವಿಧಿಸಲು ಅಧಿಕಾರ ಪಡೆದುಕೊಳ್ಳಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 20ನೇ ಮಾರ್ಚ್ 1985ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ ಪುಟ 4 ರಲ್ಲಿ ಸಂಖ್ಯೆ. 150ರಲ್ಲಿ ಪ್ರಕಟಿಸಲಾಗಿದೆ.)

XIV

1986ರ ತಿದ್ದುಪಡಿ ಮಾಡುವ ಅಧಿನಿಯಮ 20.- ತಮ್ಮ ಅಕ್ಕಪಕ್ಕದ ಜಮೀನುಗಳ ಮೂಲಕ ತಮ್ಮ ಜಮೀನುಗಳಿಗೆ ನೀರಾವರಿ ಉದ್ದೇಶಕ್ಕಾಗಿ ನೀರಿನ ಕೊಳವೆಗಳನ್ನು ಹಾಕುವುದು ಅಥವಾ ನೀರುದಾರಿಗಳನ್ನು ನಿರ್ಮಿಸುವುದು ಅವಶ್ಯಕವಾಗಿರುವಾಗ, ಅಕ್ಕಪಕ್ಕದವರು ತಮಗೆ ಅಡ್ಡಿಪಡಿಸುತ್ತಿದ್ದಾರೆಂದು ಬೇಸಾಯಗಾರರಿಂದ ಬಹಳಷ್ಟು ಮನವಿಗಳು ಬರುತ್ತಿವೆ. ಪ್ರಸ್ತುತ, ನೀರಿನ ಕೊಳವೆಗಳನ್ನು ಹಾಕಲು ಅಥವಾ ನೀರು ದಾರಿಗಳನ್ನು ನಿರ್ಮಿಸಲು ಅವರಿಗೆ ಅನುಮತಿಸುವಂಥ ಯಾವುದೇ ಕಾನೂನುಗಳು ಇರುವುದಿಲ್ಲ. ಆದ್ದರಿಂದ, ಅವರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನವು ನಿಧಾನಗತಿಯದಾಗಿದೆ. ಈ ಸನ್ನಿವೇಶವನ್ನು ನಿಭಾಯಿಸುವ ಸಲುವಾಗಿ, ಷರತ್ತುಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟು, ತಮ್ಮ ನೆರೆಹೊರೆ ಜಮೀನುಗಳ ಮುಖಾಂತರ ನೀರಿನ ಕೊಳವೆಗಳನ್ನು ಹಾಕಿಕೊಳ್ಳಲು ಭೂ ಹಿಡುವಳಿದಾರರಿಗೆ ಅನುಮತಿ ನೀಡುವ ಸಲುವಾಗಿ ತಹಸೀಲ್ದಾರರಿಗೆ ಅಧಿಕಾರ ನೀಡಲು ಕರ್ನಾಟಕ ಭೂ ಕಂದಾಯ ಅಧಿನಿಯಮವನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

ಇದೇ ರೀತಿಯ ಉಪಬಂಧ ಮಹಾರಾಷ್ಟ್ರ ರಾಜ್ಯದಲ್ಲಿ ಚಾಲ್ತಿಯಲ್ಲಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 29ನೇ ಜನವರಿ 1986 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎಯಲ್ಲಿ, ಪುಟ 6 ರಲ್ಲಿ ಸಂಖ್ಯೆ 58ರಲ್ಲಿ ಪ್ರಕಟಿಸಲಾಗಿದೆ.)

V

1991ರ ತಿದ್ದುಪಡಿ ಮಾಡುವ ಅಧಿನಿಯಮ 2.-ಸರ್ಕಾರವು, ಕೆಲವೊಂದು ಷರತ್ತುಗಳಿಗೆ ಹಾಗೂ ನಿರ್ಬಂಧಗಳಿಗೆ ಒಳಪಟ್ಟು ಮತ್ತು ಸಕ್ರಮಗೊಳಿಸುವಿಕೆಯ ಶುಲ್ಕಗಳನ್ನು ಸಂದಾಯ ಮಾಡಿದ ಮೇಲೆ ಸರ್ಕಾರಿ ಜಮೀನಿನ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಲು ನಿರ್ಧರಿಸಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ, 1954ರ ಪ್ರಕರಣ 94ನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ ಹಾಗೂ ಈ ಮುಂದಿನವುಗಳಿಗೆ ಉಪಬಂಧ ಕಲ್ಪಿಸಲು 94-ಎ ಪ್ರಕರಣವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ:-

- 1) ಸರ್ಕಾರಿ ಜಮೀನಿನ ಅನಧಿಕೃತ ಅಧಿಭೋಗವನ್ನು ಶಿಕ್ಷಾರ್ಹಗೊಳಿಸುವುದು.
- 2) 1.1.1989 ಕ್ಕಿಂತ ಮುಂಚೆ ಆಗಿರುವ ಸರ್ಕಾರಿ ಜಮೀನಿನ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವುದು.
- 3) ಸಕ್ರಮಗೊಳಿಸಲು ಉದ್ದೇಶಿಸಿದ ಅನಧಿಕೃತ ಹಿಡುವಳಿಯ ಗರಿಷ್ಠ ವಿಸ್ತೀರ್ಣವು 2 ಎಕರೆ 'ಡಿ' ವರ್ಗದ ಭೂಮಿಗೆ ಅಥವಾ ಅದಕ್ಕೆ ಸಮನಾದುದಾಗಿರಬೇಕು.
- 4) ಅಂಥ ಭೂಮಿಯು ನಗರ ಅಥವಾ ನಗರಸಭೆಯ ಪರಿಮಿತಿಯಲ್ಲಿ ಇದ್ದರೆ, ಸಕ್ರಮಗೊಳಿಸಬೇಕಾದ ವಿಸ್ತೀರ್ಣ ಗರಿಷ್ಠ 2 ಹೆಕ್ಟೇರ್ ವಿಸ್ತೀರ್ಣಕ್ಕೆ ಒಳಪಟ್ಟು ಗೊತ್ತುಪಡಿಸಬಹುದಾದಷ್ಟಾಗಿರತಕ್ಕದ್ದು.
- 5) ಸಕ್ರಮಗೊಳಿಸುವಿಕೆಯ ಶುಲ್ಕಗಳು ಭೂಮಿಯ ಕಂದಾಯ ನಿರ್ಧರಣೆಯ 500 ಪಟ್ಟು ಆಗಿರತಕ್ಕದ್ದು.
- 6) ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಕೇವಲ 1/20 ರಷ್ಟು ಮೊತ್ತವನ್ನು ಸಂದಾಯ ಮಾಡತಕ್ಕದ್ದು.
- 7) ನೆಡುತೋಪು ಭೂಮಿ, ಭಾಗಾಯತ್ ಭೂಮಿ ಮತ್ತು ಅರಣ್ಯ ಭೂಮಿಯನ್ನು ಸಕ್ರಮಗೊಳಿಸುವಿಕೆಯಿಂದ ಹೊರತುಪಡಿಸತಕ್ಕದ್ದು.

ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಲು ಡೆಪ್ಯೂಟಿ ಕಮಿಷನರ್‌ನ ಅನುಮತಿ ಪಡೆಯಲಾಗುತ್ತಿದೆ ಎಂಬುದನ್ನು ಸುನಿಶ್ಚಿತಪಡಿಸಿಕೊಳ್ಳಲು ಪ್ರಕರಣ 95ನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ.ಕೆಲವೊಂದು ನ್ಯಾಯಿಕ ತೀರ್ಮಾನಗಳ ಕಾರಣದಿಂದ ಉಂಟಾಗಿರುವ ಸಂದಿಗ್ಧತೆಯನ್ನು ನಿವಾರಿಸುವ ಸಲುವಾಗಿ ಈ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ.

ಕೆಲವೊಂದು ಪ್ರಾಸಂಗಿಕ ಹಾಗೂ ತತ್ಪರಿಣಾಮದ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 20ನೇ ನವೆಂಬರ್ 1990 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಪುಟ 7 ರಲ್ಲಿ ಸಂಖ್ಯೆ. 607ರಲ್ಲಿ ಪ್ರಕಟಿಸಲಾಗಿದೆ.)

XVI

1991ರ ತಿದ್ದುಪಡಿ ಮಾಡುವ ಅಧಿನಿಯಮ 21.- 1991ರ ಕರ್ನಾಟಕ ಅಧಿನಿಯಮ 2ರ ಮೂಲಕ ತಿದ್ದುಪಡಿಯಾದ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ ಮೇರೆಗೆ, ಅನಧಿಕೃತ ಅಧಿಭೋಗದ ಕೆಲವು ಪ್ರಕರಣಗಳನ್ನು ಸಕ್ರಮಗೊಳಿಸುವುದಕ್ಕಾಗಿ ರಚಿಸಿ ಸಮಿತಿಯಲ್ಲಿ ಮೂರು ಜನರನ್ನು ಮೀರದ ಸದಸ್ಯರು ಇರಬೇಕಾಗಿತ್ತು. ಕಾರ್ಯಗತಗೊಳಿಸುವಾಗ ಎದುರಾಗುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸದಸ್ಯರ ಸಂಖ್ಯೆಯನ್ನು ಐದರವರೆಗೆ ಹೆಚ್ಚಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 26ನೇ ಮಾರ್ಚ್ 1991 ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಪುಟ 137 ರಲ್ಲಿ ಸಂಖ್ಯೆ. 138ರಲ್ಲಿ ಪ್ರಕಟಿಸಲಾಗಿದೆ.)

XVII

1991ರ ತಿದ್ದುಪಡಿ ಮಾಡುವ ಅಧಿನಿಯಮ 28.- ಭೂ ಕಂದಾಯವು ಬಾಕಿ ಇರುವ ಯಾವ ಅನಧಿಕೃತ ಅಧಿಭೋಗದ ಅಥವಾ ಪರಭಾರೆಯ ಹಿಡುವಳಿಯು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲಾಗತಕ್ಕದ್ದೆಂದು ಘೋಷಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 163ನೇ ಪ್ರಕರಣವು ತಹಸೀಲ್ದಾರನಿಗೆ ಅಧಿಕಾರ ನೀಡುತ್ತದೆ.

ಭೂ ಕಂದಾಯ ಬಾಕಿಯು ಹತ್ತು ಸಾವಿರ ರೂ.ಗಳನ್ನು ಮೀರಿದಿದ್ದರೆ ಅಂಥ ಅಧಿಭೋಗದ ಅಥವಾ ಪರಭಾರೆಯ ಹಿಡುವಳಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದಲ್ಲವೆಂದು ಪರಿಗಣಿಸುವುದು ಅವಶ್ಯಕವಾಗಿರುವುದರಿಂದ, 163ನೇ ಪ್ರಕರಣಕ್ಕೆ ಸೂಕ್ತ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

ಸದರಿ ಉದ್ದೇಶಕ್ಕಾಗಿ ಹೊರಡಿಸಿದ್ದ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧ್ಯಾದೇಶ, 1991ಕ್ಕೆ (1991ರ ಕರ್ನಾಟಕ ಅಧ್ಯಾದೇಶ 8) ಬದಲಿಗೆ ಈ ವಿಧೇಯಕ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 28ನೇ ಆಗಸ್ಟ್ 1991ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ-IV 2ಎ ಯಲ್ಲಿ, ಪುಟ 32 ರಲ್ಲಿ ಸಂಖ್ಯೆ. 567 ರಲ್ಲಿ ಪ್ರಕಟಿಸಲಾಗಿದೆ.)

XVIII

1993ರ ಕರ್ನಾಟಕ ಅಧಿನಿಯಮ 20.- ರಾಜ್ಯದ ವಿವಿಧ ಭಾಗಗಳಲ್ಲಿರುವ ಪಟ್ಟಾ ಅಥವಾ ಹಿಡುವಳಿ ಭೂಮಿಗಳಲ್ಲಿ ನಡೆಸುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ, ಗ್ರಾನೈಟ್ ಮತ್ತು ಇತರ ಉಪ ಖನಿಜಗಳ ಗಣಿಗಾರಿಕೆಯನ್ನು ತಡೆಯುವ ಸಲುವಾಗಿ ಮತ್ತು ಪಟ್ಟಾ ಭೂಮಿಗಳಲ್ಲಿನ ಉಪ ಖನಿಜಗಳ ಮೇಲಿನ ಹಕ್ಕುಗಳು ರಾಜ್ಯ ಸರ್ಕಾರದಲ್ಲಿ ನಿಹಿತವಾಗಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 70 ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 70ರ ಉಳಿಸುವಿಕೆ ಉಪಬಂಧದ ಮೇರೆಗೆ, ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಪಟ್ಟಾ ಹಿಡುವಳಿದಾರರು, ಪಟ್ಟಾ ಹಿಡುವಳಿ ಭೂಮಿಗಳಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ರಾಜಧನವನ್ನು ಸಂದಾಯ ಮಾಡದೇ ಗಣಿಗಾರಿಕೆಯನ್ನು ನಡೆಸಿಕೊಂಡು ಬರುತ್ತಿದ್ದರು.

ಅಮೂಲ್ಯವಾದ ಗ್ರಾನೈಟ್‌ನ್ನು ಮತ್ತು ಇತರ ಉಪ ಖನಿಜಗಳನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಜೀವಿ ಪರಿಸರದ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 70 ಕ್ಕೆ ಸೂಕ್ತ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ತದನುಸಾರವಾಗಿ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧ್ಯಾದೇಶ 1993ನ್ನು (1993ರ ಕರ್ನಾಟಕ ಅಧ್ಯಾದೇಶ 2) ಹೊರಡಿಸಲಾಗಿತ್ತು.

ಸದರಿ ಅಧ್ಯಾದೇಶಕ್ಕೆ ಬದಲಿಗೆ ಈ ವಿಧೇಯಕ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ವಿಧಾನ ಸಭೆ ವಿಧೇಯಕ ಸಂಖ್ಯೆ 12ರ ಕಡತ ಸಂಖ್ಯೆ ಲಾ 11 ಎಲ್‌ಜಿಎನ್ 93 ರಿಂದ ಪಡೆಯಲಾಗಿದೆ).

XIX

1994ರ ತಿದ್ದುಪಡಿ ಮಾಡುವ ಅಧಿನಿಯಮ 33.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ತಿದ್ದುಪಡಿ ಮಾಡುವ ಮೂಲಕ,-

- 1) ಪ್ರಕರಣ 94ರ ಮೇರೆಗೆ ಡೆಪ್ಯೂಟಿ ಕಮಿಷನರ್ ಅಥವಾ ತಹಸೀಲ್ದಾರ್‌ನು ಮಾಡಿದ ಆದೇಶಗಳ ಬಗ್ಗೆ ಅಪೀಲು ಸಲ್ಲಿಸುವುದಕ್ಕಾಗಿ;
- 2) ಅನಧಿಕೃತ ಬೇಸಾಯವನ್ನು ಸಕ್ರಮಗೊಳಿಸಲು, ಸರ್ಕಾರಕ್ಕೆ ಅವಶ್ಯಕವೆಂದು ಕಂಡುಬಂದರೆತಾಲೂಕಿನಲ್ಲಿ ಹೆಚ್ಚುವರಿ ಸಮಿತಿಗಳನ್ನು ರಚಿಸುವುದಕ್ಕಾಗಿ;
- 3) ಭೂಮಿ ಪಡೆದವನು ಮೊತ್ತವನ್ನು ಸಂದಾಯ ಮಾಡುವುದಕ್ಕೂ ಮುಂಚೆ ತಹಸೀಲ್ದಾರನು ಮಂಜೂರಾತಿ ಆದೇಶ ಮತ್ತು ಸಾಗುವಳಿ ಚೀಟಿಯನ್ನು ನೀಡುವುದಕ್ಕಾಗಿ; ಮತ್ತು
- 4) ನಗರಸಭೆಯ ಸರಹದ್ದಿನಿಂದ ಐದು ಕಿಲೋಮೀಟರ್ ಅಂತರದೊಳಗೆ ಇರುವ, 50,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯ ಮಂಜೂರಾತಿಗೆ,

- ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ದಿನಾಂಕ: 5ನೇ ಸೆಪ್ಟೆಂಬರ್ 1994ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ- 2ಎ ಯಲ್ಲಿ, 13ರಲ್ಲಿ ಪುಟ ಸಂಖ್ಯೆ 731 ರಲ್ಲಿ ಪ್ರಕಟಿಸಲಾಗಿದೆ).

XX

1998ರ ತಿದ್ದುಪಡಿ ಮಾಡುವ ಅಧಿನಿಯಮ 22.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 94ಎ ಪ್ರಕರಣವು, 14ನೇ ಏಪ್ರಿಲ್ 1990ಕ್ಕೆ ಮುಂಚೆ ಯಾರೇ ವ್ಯಕ್ತಿಯು ಕೆಲವು ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸಿದ್ದು, ನಿಗದಿಪಡಿಸಿದ ಅವಧಿಯೊಳಗೆ ಅಂಥ ಭೂಮಿಯ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಮಂಜೂರು ಮಾಡಲು ಉಪಬಂಧ ಕಲ್ಪಿಸುತ್ತದೆ. ಇಂಥ ಹೆಚ್ಚಿನ ಪ್ರಕರಣಗಳಲ್ಲಿ ವ್ಯಕ್ತಿಗಳು ಬಡವರು ಮತ್ತು ಅನಕ್ಷರಸ್ಥರಾಗಿದ್ದು, ಅಂಥ ದಿನಾಂಕಕ್ಕೆ ಮುಂಚೆ ಅನಧಿಕೃತ ಅಧಿಭೋಗದಲ್ಲಿದ್ದು ಹಾಗೂ ಮಂಜೂರಾತಿಗಾಗಿ ಅರ್ಹರಾಗಿದ್ದು, ಗೊತ್ತುಪಡಿಸಿದ ಅವಧಿಯೊಳಗೆ ಅಂಥ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಅವರಿಗೆ ಆಗದಿದ್ದ ಕಾರಣದಿಂದ ಇದರ ಪ್ರಯೋಜನದಿಂದ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಡೆಪ್ಯೂಟಿ ಕಮಿಷನರ್‌ನು, ವಿಚಾರಣೆಯನ್ನು ನಡೆಸಿದ ತರುವಾಯ ಹಾಗೂ ಸಮಿತಿಯ ಮುಂದೆ ಬಾಕಿ ಇರುವ ಯಾರೇ ವ್ಯಕ್ತಿಯು ಅರ್ಜಿಯ ಕ್ಲೇಮನ್ನು ಪರಿಗಣಿಸಿದ ತರುವಾಯ ಸೂಕ್ತವಾದ ಪ್ರಕರಣಗಳಲ್ಲಿ ಅಂಥ ಭೂಮಿಯನ್ನು ಮಂಜೂರು ಮಾಡುವುದಕ್ಕಾಗಿ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

79ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ಭೂಮಿಗಳು ಸೇರಿದಂತೆ ಕೆಲವು ಬಗೆಯ ಭೂಮಿಗೆ ಹಾಗೂ ಇತರ ವರ್ಗಗಳ ಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ಲಭ್ಯವಿರುವ ಸಕ್ರಮಗೊಳಿಸುವಿಕೆಯ ಪ್ರಯೋಜನವನ್ನು ವಿಸ್ತರಿಸಲು ಹಾಗೂ ವಿಚಾರಣೆಯನ್ನು ನಡೆಸಿದ ತರುವಾಯ ಅಂಥ ಭೂಮಿಯನ್ನು ಮಂಜೂರು ಮಾಡಲು ಡೆಪ್ಯೂಟಿ ಕಮಿಷನರ್‌ಗೆ ಅಧಿಕಾರ ನೀಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

79ನೇ ಪ್ರಕರಣದ (2)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಭೂಮಿಯಾಗಿರದ, ಅದು ಅರಣ್ಯ ಭೂಮಿಯಾಗಿದ್ದರೆ ಅಂಥ ಭೂಮಿಯನ್ನು ಮಂಜೂರು ಮಾಡದಿರಲು ಸಹ ಉಪಬಂಧ ಕಲ್ಪಿಸಲಾಗಿದೆ.

ಅರಣ್ಯ ಸಂರಕ್ಷಣೆ ಅಧಿನಿಯಮ, 1990ರ ಮೇರೆಗೆ ಕೇಂದ್ರ ಸರ್ಕಾರದಿಂದ ಮುಂಚಿತವಾಗಿ ಅನುಮೋದನೆ ಪಡೆಯುವುದು ಅಗತ್ಯವಿರುವಂಥ ಕಡೆಗಳಲ್ಲಿ ಕೇಂದ್ರ ಸರ್ಕಾರದಿಂದ ಮೊದಲೇ ಅನುಮೋದನೆ ಪಡೆಯದೇ ಯಾವುದೇ ಮಂಜೂರಾತಿಯನ್ನು ಮಾಡತಕ್ಕದ್ದಲ್ಲವೆಂಬುದನ್ನು ಸ್ಪಷ್ಟಪಡಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ವಿಧಾನಸಭೆ ವಿಧೇಯಕ ಸಂಖ್ಯೆ. 30ರ ಕಡತ ಸಂಖ್ಯೆ ಲಾ 43 ಎಲ್‌ಜಿಎನ್ 97 ರಿಂದ ಪಡೆಯಲಾಗಿದೆ).

XXI

1999ರ ತಿದ್ದುಪಡಿ ಮಾಡುವ ಅಧಿನಿಯಮ 14.-

ಮೂರು ಲಕ್ಷಕ್ಕಿಂತ ಅಧಿಕ ಮುಟೇಷನ್ ಪೋಡಿ ಪ್ರಕರಣಗಳು ಅಳತೆಗಾಗಿ ಬಾಕಿ ಇವೆ ಹಾಗೂ ಸರ್ವೆ ನಂಬರಗಳ ಬದಲಾವಣೆ, ವಿಸ್ತೀರ್ಣ ವ್ಯತ್ಯಾಸ ಹಾಗೂ ಇತರ ಕಾರಣಗಳಿಂದ ಹಲವು ಪ್ರಕರಣಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ. ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ಕ್ಕೆ ಹೊಸ ಪ್ರಕರಣವನ್ನು ಸೇರಿಸುವ ಮೂಲಕ ಗೊತ್ತುಪಡಿಸಬಹುದಾದಂಥ ಅರ್ಹತೆಗಳು ಹಾಗೂ ಅನುಭವವನ್ನು ಹೊಂದಿರತಕ್ಕಂಥ ಖಾಸಗಿ ಮೋಜಣಿದಾರರಿಗೆ (ಅವರನ್ನು ಲೈಸೆನ್ಸ್ ಹೊಂದಿರುವ ಮೋಜಣಿದಾರರೆಂದು ಕರೆಯಲಾಗುವುದು) ಸ್ವತ್ತುಗಳ ನಕ್ಷೆಯನ್ನು ಸಿದ್ಧಪಡಿಸುವ ಕಾರ್ಯವನ್ನು ವಹಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಸದರಿ ಅಧಿನಿಯಮದ 128 ಹಾಗೂ 131 ನೇ ಪ್ರಕರಣಗಳನ್ನು ತಿದ್ದುಪಡಿ ಮಾಡುವ ಮೂಲಕ, ಭಾಗ ಮಾಡಿಕೊಂಡಿರುವ ಭೂಮಿಗೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯು ಹಕ್ಕನ್ನು ಪಡೆದುಕೊಂಡಿರುವುದನ್ನು ಆ ವ್ಯಕ್ತಿಯು ವರದಿ ಮಾಡುವುದನ್ನು ಮತ್ತು ಸರ್ವೆ ನಂಬರಿನ ಅಥವಾ ಉಪ-ಸಂಖ್ಯೆಯ ಭಾಗವಾಗಿರುವ ಯಾವುದೇ ಭೂಮಿಯನ್ನು ಪರಭಾರಿಯ ಮಾಡುವ ಯಾರೇ ವ್ಯಕ್ತಿಯು ಲೈಸೆನ್ಸ್ ಹೊಂದಿರುವ ಮೋಜಣಿದಾರನು ಸಿದ್ಧಪಡಿಸಿದ ಸದರಿ ಸ್ವತ್ತಿನ ನಕ್ಷೆಯನ್ನು ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಹ ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ವಿಧಾನ ಪರಿಷತ್ ವಿಧೇಯಕ ಸಂಖ್ಯೆ.14ರ ಕಡತ ಸಂಖ್ಯೆ ಲಾ 46 ಎಲ್‌ಜಿಎನ್ 98 ರಿಂದ ಪಡೆಯಲಾಗಿದೆ).

XXII

1999ರ ತಿದ್ದುಪಡಿ ಮಾಡುವ ಅಧಿನಿಯಮ 26.-

ಜನಸಂಖ್ಯೆಯ ಹೆಚ್ಚಳದಿಂದಾಗಿ, ಅವಿಭಕ್ತ ಕುಟುಂಬಗಳು ಬೇರೆಬೇರೆಯಾಗುವುದರಿಂದಾಗಿ ಮತ್ತು ವಲಸೆ ಹೋಗುವಿಕೆಯ ಕಾರಣದಿಂದ ಸಮಾಜದ ಬಡ ವರ್ಗಗಳಿಗೆ ಸೇರಿದ ಜನರು ಗ್ರಾಮ ತಾಣಗಳಿಗೆ ಹೊಂದಿಕೊಂಡು ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮತ್ತು ಅನಧಿಕೃತವಾಗಿ ಮನೆಗಳನ್ನು ಹಾಗೂ ಗುಡಿಸಲುಗಳನ್ನು ಕಟ್ಟಿಕೊಂಡು ದೀರ್ಘಕಾಲದಿಂದ ವಾಸಿಸುತ್ತಿದ್ದಾರೆ. ಬೇಸಾಯಕ್ಕಾಗಿ ಬಳಕೆ ಮಾಡಿಕೊಂಡಿರುವ ಸರ್ಕಾರದ ಭೂಮಿಯ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಲು ಈಗಾಗಲೇ ಉಪಬಂಧ ಕಲ್ಪಿಸಲಾಗಿದೆ.ಅದೇ ರೀತಿಯಾಗಿ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ಕ್ಕೆ ತಿದ್ದುಪಡಿ ಮಾಡುವ ಮೂಲಕ (ಕರ್ನಾಟಕ ನಗರ ಪ್ರದೇಶಗಳಲ್ಲಿನ ಅನಧಿಕೃತ ಕಟ್ಟಡಗಳನ್ನು ನಿಯಂತ್ರಿಸುವ ಅಧಿನಿಯಮ 1991)ರ ಮೇರೆಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ,ಅರಣ್ಯ ಭೂಮಿಯಲ್ಲಿ ಅಥವಾ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದನ್ನು ಹೊರತುಪಡಿಸಿ ಇತರ ಯಾವುದೇ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ ಅನಧಿಕೃತ ವಾಸದ ಮನೆಗಳನ್ನು ಸಕ್ರಮಗೊಳಿಸುವುದಕ್ಕಾಗಿ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(1999ರ ಕರ್ನಾಟಕ ವಿಧಾನ ಪರಿಷತ್ ವಿಧೇಯಕ ಸಂಖ್ಯೆ.7ರ ಕಡತ ಸಂಖ್ಯೆ ಲಾ 46 ಎಲ್‌ಜಿಎನ್ 99 ರಿಂದ ಪಡೆಯಲಾಗಿದೆ).

XXIII

2000ರ ತಿದ್ದುಪಡಿ ಅಧಿನಿಯಮ 15.-

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ಕ್ಕೆ ಸೇರ್ಪಡೆ ಮಾಡಲಾದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಕೆಲವು ಭೂಮಿಗಳನ್ನು ಸಕ್ರಮಗೊಳಿಸುವುದಕ್ಕಾಗಿ ಉಪಬಂಧ ಕಲ್ಪಿಸುತ್ತದೆ. ಸದರಿ ಅಧಿನಿಯಮವನ್ನು 1998ರ ನವೆಂಬರ್, 1 ರಿಂದ ಜಾರಿಗೆ ಬರುವಂತೆ ಜಾರಿಗೊಳಿಸಲಾಗಿದೆ ಮತ್ತು 1999ರ ಅಕ್ಟೋಬರ್ 30ರಂದು ಒಂದು ವರ್ಷದ ಅವಧಿಯು ಮುಕ್ತಾಯವಾಗುತ್ತದೆ. ವಿಲೇವಾರಿಗಾಗಿ ಪ್ರಸ್ತುತ 10.54 ಲಕ್ಷ ಅರ್ಜಿಗಳು ಬಾಕಿಯಿರುವುದರಿಂದ, ಒಂದು ವರ್ಷದ ಅವಧಿಯ ನಿರ್ಬಂಧವನ್ನು ತೆಗೆದು ಹಾಕುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(2000ರ ಕರ್ನಾಟಕ ವಿಧಾನಸಭೆ ವಿಧೇಯಕ ಸಂಖ್ಯೆ.14 ರಿಂದ ಪಡೆಯಲಾಗಿದೆ).

XXIV

2000ರ ತಿದ್ದುಪಡಿ ಅಧಿನಿಯಮ 22.-

ಕರ್ನಾಟಕ ಅಧಿನಿಯಮಗಳ ಕೋಡಲ್ ವಾಲ್ಯೂಂಗಳನ್ನು ತಹಲ್‌ವರೆಗೆ ಸಿದ್ಧಪಡಿಸುವುದು ಮತ್ತು ಕಾಲಕಾಲಕ್ಕೆ ಚಾಲ್ತಿಗೆ ತಂದಿದ್ದ, ಆದರೆ ಬಳಕೆ ನಿಂತುಹೋದ ಎಲ್ಲಾ ಅಧಿನಿಯಮಗಳನ್ನು ಹಾಗೂ ತಿದ್ದುಪಡಿ ಅಧಿನಿಯಮಗಳನ್ನು ನಿರಸನಗೊಳಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಈ ಮೇಲಿನ ಉದ್ದೇಶಕ್ಕಾಗಿ ಸರ್ಕಾರವು ಏಕವ್ಯಕ್ತಿ ಸಮಿತಿಯನ್ನು ರಚಿಸಿದೆ. ಸಮಿತಿಯು 1.1.1956 ರಿಂದ 31.12.1998 ರ ಅವಧಿಯ ಕರ್ನಾಟಕ ಅಧಿನಿಯಮಗಳನ್ನು ಪುನರ್ ಪರಿಶೀಲಿಸಿದೆ ಮತ್ತು ಈ ಮುಂದಿನ ಬಗೆಯ ಅಧಿನಿಯಮಗಳನ್ನು ನಿರಸನಗೊಳಿಸುವುದಕ್ಕಾಗಿ ಈ 'ನಿರಸನಗೊಳಿಸುವ ಮತ್ತು ತಿದ್ದುಪಡಿ ಮಾಡುವ ವಿಧೇಯಕ, 2000' ನ್ನು ಪ್ರಸ್ತಾಪಿಸಿದೆ.

(i) ಕರ್ನಾಟಕ ಅಧಿನಿಯಮಗಳು ಅವು ಜಾರಿಯಲ್ಲಿರಲಿ ಅಥವಾ ಇಲ್ಲದಿರಲಿ ಅವುಗಳನ್ನು ತಿದ್ದುಪಡಿ ಮಾಡಿರುವ ಅಧಿನಿಯಮಗಳು;

(ii) ದೀರ್ಘಕಾಲದಿಂದ ಜಾರಿಯಲ್ಲಿಲ್ಲದ ಪ್ರಾದೇಶಿಕ ಅಧಿನಿಯಮಗಳನ್ನು ತಿದ್ದುಪಡಿ ಮಾಡಿರುವ ಅಧಿನಿಯಮಗಳು;

(iii) ಬಳಕೆ ನಿಂತುಹೋದ ಅಧಿನಿಯಮಗಳಾದಂಥ ವಿನಿಯೋಗ ಅಧಿನಿಯಮಗಳು;

(iv) ನ್ಯಾಯಾಲಯವು ತಳ್ಳಿಹಾಕಿದ ಅಥವಾ ಅಗತ್ಯ ಇಂಗಿತದ ಮೂಲಕ ತಳ್ಳಿ ಹಾಕಿದ ಅಧಿನಿಯಮಗಳು;

(v) ಕೇಂದ್ರ ಅಧಿನಿಯಮಗಳಲ್ಲಿ ಇಂಗಿತದ ಮೂಲಕ ನಿರಸನಗೊಂಡ ಅಧಿನಿಯಮಗಳು; ಮತ್ತು

(vi) ತಾತ್ಕಾಲಿಕ ಹಾಗೂ ಬಳಕೆ ನಿಂತುಹೋದ ಅಧಿನಿಯಮಿತಿಗಳಂಥ ಅಧಿನಿಯಮಗಳು;

ಈ ವಿಧೇಯಕವು ಈ ಮುಂದಿನವುಗಳನ್ನು ಒಳಗೊಳ್ಳುವುದಿಲ್ಲ,-

(i) ಕೇಂದ್ರ ಅಧಿನಿಯಮಗಳ ತಿದ್ದುಪಡಿ ಅಧಿನಿಯಮಗಳು ಮತ್ತು ಜಾರಿಯಲ್ಲಿರುವ ಪ್ರಾದೇಶಿಕ ಅಧಿನಿಯಮಗಳು; ಮತ್ತು

(ii) ಈಗಾಗಲೇ ಸುಸ್ಪಷ್ಟವಾಗಿ ನಿರಸನಗೊಂಡಿರುವ ಅಧಿನಿಯಮಗಳು
ಬಳಕೆ ನಿಂತುಹೋದ ಎಲ್ಲಾ ಮತ್ತು ತಿದ್ದುಪಡಿ ಅಧಿನಿಯಮಗಳನ್ನು ನಿರಸನಗೊಳಿಸಲು ಮತ್ತು ಶಾಸನ ಪುಸ್ತಕದಿಂದ ತೆಗೆದು ಹಾಕಲು ಈ ವಿಧೇಯಕವು ಉದ್ದೇಶಿಸಿದೆ.

ಆದ್ದರಿಂದ ಈ ವಿಧೇಯಕ.

(2000ರ ಕರ್ನಾಟಕ ವಿಧಾನ ಸಭೆ ವಿಧೇಯಕ ಸಂಖ್ಯೆ.17 ರಿಂದ ಪಡೆಯಲಾಗಿದೆ).

XXV

2003ರ ತಿದ್ದುಪಡಿ ಅಧಿನಿಯಮ 21.- ಡಿವಿಜನಲ್ ಕಮಿಷನರ್ ಹುದ್ದೆಗಳನ್ನು ರದ್ದುಗೊಳಿಸುವುದು, ಮತ್ತು,-

(i) ಡಿವಿಜನಲ್ ಕಮಿಷನರ್‌ನ ಅಪೀಲು ಮತ್ತು ಪುನರೀಕ್ಷಣಾ ಅಧಿಕಾರಗಳನ್ನು ಕರ್ನಾಟಕ ಅಪೀಲು ನ್ಯಾಯಾಧೀಕರಣಕ್ಕೆ ವಹಿಸುವುದು;

(ii) ಭೂದಾಖಲೆಗಳ ಉಪ-ಆಯುಕ್ತರ, ಕಂದಾಯ ವ್ಯವಸ್ಥೆಯ ಉಪ-ಆಯುಕ್ತರ, ಭೂ ದಾಖಲೆಗಳ ಸೂಪರಿಂಟೆಂಡೆಂಟ್, ಕಂದಾಯ ವ್ಯವಸ್ಥೆಯ ಸೂಪರಿಂಟೆಂಡೆಂಟ್, ಕಂದಾಯ ವ್ಯವಸ್ಥೆಯ ಸಹಾಯಕ ಸೂಪರಿಂಟೆಂಡೆಂಟ್, ಭೂ ದಾಖಲೆಗಳ ಸಹಾಯಕ ಸೂಪರಿಂಟೆಂಡೆಂಟ್ ಹುದ್ದೆಗಳನ್ನು ಅನುಕ್ರಮವಾಗಿ ಭೂ ದಾಖಲೆಗಳ ಜಂಟಿ ನಿರ್ದೇಶಕ, ಕಂದಾಯ ವ್ಯವಸ್ಥೆ ಜಂಟಿ ನಿರ್ದೇಶಕ, ಭೂ ದಾಖಲೆಗಳ ಉಪನಿರ್ದೇಶಕ, ಕಂದಾಯ ವ್ಯವಸ್ಥೆಯ ಉಪನಿರ್ದೇಶಕ, ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕ, ಭೂದಾಖಲೆಗಳ ಸಹಾಯಕ ನಿರ್ದೇಶಕ ಹುದ್ದೆ ಎಂದು ಮರು ನಾಮಕರಣಗೊಳಿಸುವುದು.

(iii) ಪ್ರಸ್ತಾವಿತ ಶಾಸನವು ಜಾರಿಗೆ ಬಂದ ದಿನಾಂಕದಿಂದ ಡಿವಿಜನಲ್ ಕಮಿಷನರ್‌ನ ಮುಂದೆ ಇತ್ಯರ್ಥಕ್ಕಾಗಿ ಇರುವ ಅಪೀಲುಗಳ/ ಪುನರೀಕ್ಷಣೆಗಳ ವಿಲೇವಾರಿಗಾಗಿ ಉಪಬಂಧ ಕಲ್ಪಿಸುವುದು,

-ಅವಶ್ಯಕವೆಂದು ಪರಿಗಣಿಸಲಾಗಿದೆ.

ಕೆಲವು ಇತರೆ ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

[2002ರ ಕರ್ನಾಟಕ ವಿಧಾನಸಭೆಯ ವಿಧೇಯಕ ಸಂಖ್ಯೆ.33].

(ಭಾರತ ಸಂವಿಧಾನದ 7ನೇ ಅನುಸೂಚಿಯ IIನೇ ಪಟ್ಟಿಯ 18ನೇ ನಮೂದು)

XXVI

2004ರ ತಿದ್ದುಪಡಿ ಅಧಿನಿಯಮ 19.-ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಭೂ ಕಂದಾಯ ಅಧಿನಿಯಮ, 1964ಕ್ಕೆ ಸೇರ್ಪಡೆ ಮಾಡಲಾದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮವು ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದೊಳಗೆ ಕೆಲವು ಭೂಮಿಗಳನ್ನು ಸಕ್ರಮಗೊಳಿಸಲು ಉಪಬಂಧವನ್ನು ಕಲ್ಪಿಸುತ್ತದೆ. ಸದರಿ ಅಧಿನಿಯಮವನ್ನು 1998ರ ನವಂಬರ್ 1 ರಿಂದ ಜಾರಿಗೆ ತರಲಾಗಿತ್ತು ಮತ್ತು 1999ರ ಅಕ್ಟೋಬರ್ 30 ರಂದು ಒಂದು ವರ್ಷದ ಅವಧಿಯು ಮುಕ್ತಾಯವಾಗಿದೆ. ಈ ಅವಧಿಯನ್ನು ಭೂಕಂದಾಯ (ತಿದ್ದುಪಡಿ) ಅಧಿನಿಯಮ, 2000 (2000ರ ಕರ್ನಾಟಕ ಅಧಿನಿಯಮ 15ರ) ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿತ್ತು. ಸದರಿ ಅವಧಿಯು 2003ರ ಏಪ್ರಿಲ್ 27 ರಂದು ಮುಕ್ತಾಯವಾಗಿದೆ. ನಮೂನೆ 50 ರಲ್ಲಿ 55267 ಅರ್ಜಿಗಳು ಮತ್ತು ನಮೂನೆ 53 ರಲ್ಲಿ 753727

ಅರ್ಜಿಗಳು ಈಗಲೂ ಬಾಕಿ ಉಳಿದಿದ್ದರಿಂದ, ಸದರಿ ಅವಧಿಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2004ರ ಕರ್ನಾಟಕ ವಿಧಾನ ಪರಿಷತ್ ವಿಧೇಯಕ ಸಂಖ್ಯೆ.10].

(ಭಾರತ ಸಂವಿಧಾನದ 7ನೇ ಅನುಸೂಚಿಯ IIನೇ ಪಟ್ಟಿಯ 18 ಮತ್ತು 45ನೇ ನಮೂದುಗಳು)

XXVII

2005ರ ತಿದ್ದುಪಡಿ ಅಧಿನಿಯಮ 1.- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 ಕ್ಕೆ ತಿದ್ದುಪಡಿ ಮಾಡಿ.-

(i) ಪಾರಂಪರಿಕ ಕಟ್ಟಡ ಮತ್ತು ಪಾರಂಪರಿಕ ಪ್ರಾಕಾರಗಳನ್ನು ಪರಿಭಾಷಿಸುವುದಕ್ಕೆ ಮತ್ತು ಅವುಗಳ ಸಂರಕ್ಷಣೆಗಾಗಿ ವಿನಿಯಮನ ರಚಿಸುವುದಕ್ಕೆ;

(ii) ಮಾಸ್ಟರ್ ಪ್ಲಾನ್ ಮೂಲಕ ಸಮಗ್ರ ಅಭಿವೃದ್ಧಿ ಯೋಜನೆ ಮತ್ತು ರೂಪುರೇಷೆ ಅಭಿವೃದ್ಧಿ ಯೋಜನೆ ಮತ್ತು ರೂಪುರೇಷೆ ಅಭಿವೃದ್ಧಿ ಯೋಜನೆಯನ್ನು ಬದಲಾಯಿಸುವುದಕ್ಕಾಗಿ ಕಾರ್ಯವಿಧಾನವನ್ನು ಸರಳೀಕರಣಗೊಳಿಸುವುದಕ್ಕೆ;

(iii) ವಾಣಿಜ್ಯ ಬಳಕೆಯಿಂದ ಅಥವಾ ಕೈಗಾರಿಕೆ ಬಳಕೆಯಿಂದ ನಿವಾಸ ಬಳಕೆಗೆ ಮತ್ತು ಕೈಗಾರಿಕೆ ಬಳಕೆಯಿಂದ ವಾಣಿಜ್ಯ ಬಳಕೆಗೆ ಭೂ ಬಳಕೆಯ ಪರಿಭಾವಿತ ಬದಲಾವಣೆಗೆ;

- ಉಪಬಂಧ ಕಲ್ಪಿಸುವುದಕ್ಕಾಗಿ ಅವಶ್ಯಕವೆಂದು ಪರಿಗಣಿಸಲಾಗಿದೆ.

ಕೆಲವು ಇತರ ಪ್ರಾಸಂಗಿಕ ಬದಲಾವಣೆಗಳನ್ನು ಮಾಡಲಾಗಿದೆ.

ಆದ್ದರಿಂದ ಈ ವಿಧೇಯಕ.

XXVIII

2005ರ ತಿದ್ದುಪಡಿ ಅಧಿನಿಯಮ 29.- ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಭೂ ಕಂದಾಯ ಅಧಿನಿಯಮ, 1964ಕ್ಕೆ ಸೇರ್ಪಡೆ ಮಾಡಲಾದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದೊಳಗೆ ಕೆಲವು ಭೂಮಿಗಳನ್ನು ಸಕ್ರಮಗೊಳಿಸಲು ಉಪಬಂಧವನ್ನು ಕಲ್ಪಿಸುತ್ತದೆ. ಸದರಿ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿತ್ತು ಮತ್ತು ಅದು 24.04.2005 ರಂದು ಮುಕ್ತಾಯವಾಗಿದೆ. ತಿದ್ದುಪಡಿ ಉಪಬಂಧಗಳಿಗೆ ಅನುಸಾರವಾಗಿ ನಮೂನೆ 50 ರಲ್ಲಿ ಸಲ್ಲಿಸಲಾದ 94350 ಅರ್ಜಿಗಳು ಮತ್ತು ನಮೂನೆ 53 ರಲ್ಲಿ ಸಲ್ಲಿಸಲಾದ 4,26,912 ಅರ್ಜಿಗಳು ವಿವಿಧ ಸಮಿತಿಗಳ ಮುಂದೆ ವಿಲೇವಾರಿಗಾಗಿ ಬಾಕಿ ಉಳಿದಿರುವುದರಿಂದ, ಸದರಿ ಅವಧಿಯನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

[2005ರ ಕರ್ನಾಟಕ ವಿಧಾನ ಪರಿಷತ್ ವಿಧೇಯಕ ಸಂಖ್ಯೆ. 20].

XXVIII

2006ರ ತಿದ್ದುಪಡಿ ಅಧಿನಿಯಮ 18.- ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಭೂ ಕಂದಾಯ ಅಧಿನಿಯಮ, 1964 ಕ್ಕೆ ಸೇರ್ಪಡೆ ಮಾಡಲಾದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದೊಳಗೆ ಕೆಲವು ಭೂಮಿಗಳನ್ನು ಸಕ್ರಮಗೊಳಿಸಲು ಉಪಬಂಧವನ್ನು ಕಲ್ಪಿಸುತ್ತದೆ. ಈ ಅವಧಿಯನ್ನು 2006ರ ಏಪ್ರಿಲ್ 26 ರವರೆಗೆ ಕಾಲಕಾಲಕ್ಕೆ ವಿಸ್ತರಿಸಲಾಗಿತ್ತು. ನೋಡಿ: (i) ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 2000 (2000ರ ಕರ್ನಾಟಕ ಅಧಿನಿಯಮ, 15); (ii) ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 2004 (2004ರ ಕರ್ನಾಟಕ ಅಧಿನಿಯಮ, 19); (iii) ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 2005 (2005ರ ಕರ್ನಾಟಕ ಅಧಿನಿಯಮ, 29)

ಪ್ರಸ್ತುತ, ನಮೂನೆ 50 ರಲ್ಲಿ 29361 ಅರ್ಜಿಗಳು ಮತ್ತು ನಮೂನೆ 53 ರಲ್ಲಿ 435842 ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿರುವುದರಿಂದ, ಸದರಿ ಅವಧಿಯನ್ನು ಇನ್ನೂ ಎರಡು ವರ್ಷಗಳ ಅವಧಿಗೆ ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2006ರ ಕರ್ನಾಟಕ ವಿಧಾನಸಭೆಯ ವಿಧೇಯಕ ಸಂಖ್ಯೆ. 20].

XXIX

2007ರ ತಿದ್ದುಪಡಿ ಅಧಿನಿಯಮ 15.- ಕರ್ನಾಟಕ ಭೂಕಂದಾಯ ಅಧಿನಿಯಮದ 94ನೇ ಪ್ರಕರಣವು, ಸರ್ಕಾರದ ಭೂಮಿಯಲ್ಲಿನ ಅನಧಿಕೃತವಾಗಿ ಅಧಿಭೋಗವನ್ನು ತೆರವುಗೊಳಿಸಲು ಡೆಪ್ಯೂಟಿ ಕಮಿಷನರ್‌ನಿಗೆ ಅಧಿಕಾರ ನೀಡುತ್ತದೆ. ಆದರೆ ಇಂದಿಗೂ ವಿಶೇಷವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾಂ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಮತ್ತು ಇತರ ನಗರಗಳ ಸುತ್ತಮುತ್ತಲೂ ಇರುವ ಸರ್ಕಾರದ ಭೂಮಿಗಳನ್ನು ವ್ಯಾಪಕವಾಗಿ ಒತ್ತುವರಿ ಮಾಡಲಾಗುತ್ತಿದೆ. ಅಂಥ ಭೂ ಕಬಳಿಕೆದಾರರು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿರುವುದು ಮತ್ತು ಆ ಮೂಲಕ ಮುಗ್ಧ ಸಾರ್ವಜನಿಕರನ್ನು

ವಂಚನೆಗೊಳಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ನಗರ ಪ್ರದೇಶಗಳಲ್ಲಿ ಸರ್ಕಾರದ ಭೂಮಿಯ ಮತ್ತಷ್ಟು ಒತ್ತುವರಿಯನ್ನು ಪತ್ತೆ ಮಾಡುವುದು ಮತ್ತು ಅಂಥ ಭೂ ಕಬಳಿಕೆದಾರರನ್ನು ತೀವ್ರ ಶಿಕ್ಷೆಗೆ ಗುರಿಪಡಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಅಧಿಕಾರಿಗಳು ಅಂಥ ಭೂಕಬಳಿಕೆದಾರರೊಂದಿಗೆ ಶಾಮೀಲಾಗುವುದನ್ನು ತಡೆಯುವುದಕ್ಕಾಗಿ, ಅಂಥ ಚಟುವಟಿಕೆಗಳ ಬಗ್ಗೆ ಗೊತ್ತಿದ್ದು ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳದಿರುವ ಅಧಿಕಾರಿಗಳನ್ನು, ಒತ್ತುವರಿಗಳಿಗೆ ಪ್ರೇರೇಪಣೆ ನೀಡುವ ಅಧಿಕಾರಿಗಳನ್ನು, ಸುಳ್ಳು ದಾಖಲೆಗಳನ್ನು ಮತ್ತು ರೆವಿನ್ಯೂ ದಾಖಲಾತಿಗಳನ್ನು ಸೃಷ್ಟಿಸುವ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ ಹಾಗೂ ಪ್ರಾಸಿಕ್ಯೂಷನ್‌ಗೆ ಒಳಪಡಿಸಲಾಗುತ್ತದೆ.

ಮೇಲಿನ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, “ಅಪರಾಧಗಳು ಮತ್ತು ದಂಡನೆಗಳು” ಎಂಬ ಹೊಸ ಅಧ್ಯಾಯವನ್ನು ಸೇರಿಸುವ ಮೂಲಕ ಕರ್ನಾಟಕ ಭೂಕಂದಾಯ ಅಧಿನಿಯಮ, 1964ಕ್ಕೆ ತಿದ್ದುಪಡಿಯನ್ನು ತರಲು ಉದ್ದೇಶಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಜಮ್ಮಾ, ಬಾಣ ಭೂಮಿಗಳಿಗೆ ಅಥವಾ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಕ್ರಮ ಮಾಡಿಕೊಂಡಿರುವ ಅಥವಾ ಅಧಿನಿಯಮದ 94ಎ, 94ಬಿ ಮತ್ತು 94ಸಿ ಪ್ರಕರಣಗಳ ಮೇರೆಗೆ ರಚಿಸಲಾದ ಸಮಿತಿಯ ಮುಂದೆ ಸಕ್ರಮಗೊಳಿಸುವುದಕ್ಕಾಗಿ ಇತ್ಯರ್ಥದಲ್ಲಿರುವ ಪ್ರಕರಣಗಳನ್ನು ಮತ್ತು ಈ ಬಗ್ಗೆ ವಿಶೇಷ ಯೋಜನೆಯನ್ನು ರೂಪಿಸುವ ಮೂಲಕ ಸರ್ಕಾರವು ಸಕ್ರಮಗೊಳಿಸಿರುವಂಥ ಪ್ರಕರಣಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ.

ವಿಷಯವು ತುರ್ತುಸ್ವರೂಪದಾಗಿದ್ದುದರಿಂದ ಮತ್ತು ಕರ್ನಾಟಕದ ವಿಧಾನ ಮಂಡಲವು ಅಧಿವೇಶನದಲ್ಲಿಲ್ಲದಿರುವುದರಿಂದ ಮೇಲಿನ ಉದ್ದೇಶವನ್ನು ಸಾಧಿಸುವ ಸಲುವಾಗಿ ಕರ್ನಾಟಕ ಭೂಕಂದಾಯ (ತಿದ್ದುಪಡಿ) ಆಧ್ಯಾದೇಶ, 2006 (2006ರ ಕರ್ನಾಟಕ ಆಧ್ಯಾದೇಶ ಸಂಖ್ಯೆ.3) ನ್ನು ಹೊರಡಿಸಲಾಗಿತ್ತು.

ಸದರಿ ಆಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

[2007ರ ವಿಧಾನಸಭೆ ವಿಧೇಯಕ ಸಂಖ್ಯೆ. 28].

[ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ ನಮೂದು 64]

XXX

2007ರ ತಿದ್ದುಪಡಿ ಅಧಿನಿಯಮ 17.—ಆದೇಶ ಸಂಖ್ಯೆ: ಆರ್‌ಡಿ 9 ಬಿಎಂಎಂ 2003, ದಿನಾಂಕ: 08.09.2005ರಲ್ಲಿ ಸಹಾಯಕ ಸಿಬ್ಬಂದಿಯೊಂದಿಗೆ ಬೆಂಗಳೂರು, ಮೈಸೂರು, ಗುಲ್ಬರ್ಗಾ, ಬೆಳಗಾಂನಲ್ಲಿ ರೀಜನಲ್ ಕಮೀಷನರ್ ಹುದ್ದೆಗಳನ್ನು ಸೃಜಿಸಲಾಗಿದೆ.

ಆಯಾಯ ಅಧಿನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡುವ ಮೂಲಕ ರೀಜನಲ್ ಕಮೀಷನರುಗಳಿಗೆ ಶಾಸನಾತ್ಮಕ ಅಧಿಕಾರಗಳನ್ನು ನೀಡಬೇಕಾಗಿದೆ.

ವಿಷಯವು ತುರ್ತುಸ್ವರೂಪದಾಗಿದ್ದುದರಿಂದ ಮತ್ತು ಕರ್ನಾಟಕ ವಿಧಾನ ಮಂಡಲವು ಅಧಿವೇಶನದಲ್ಲಿಲ್ಲದಿದ್ದುದರಿಂದ ಮೇಲಿನ ಉದ್ದೇಶವನ್ನು ಸಾಧಿಸುವ ಸಲುವಾಗಿ ಕರ್ನಾಟಕ ಭೂಕಂದಾಯ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ಆಧ್ಯಾದೇಶ, 2006 (2006ರ ಕರ್ನಾಟಕ ಆಧ್ಯಾದೇಶ ಸಂಖ್ಯೆ.5ರ) ನ್ನು ಹೊರಡಿಸಲಾಗಿತ್ತು.

ಆದ್ದರಿಂದ ಈ ವಿಧೇಯಕ.

[2007ರ ವಿಧಾನಸಭೆ ವಿಧೇಯಕ ಸಂಖ್ಯೆ. 07].

[ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 5 ಮತ್ತು 18ನೇ ನಮೂದುಗಳು]

XXXI

2007ರ ತಿದ್ದುಪಡಿ ಅಧಿನಿಯಮ 18.— ಕರ್ನಾಟಕ ಭೂಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ (2)ರ 69ನೇ ಪ್ರಕರಣವು, ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಅಥವಾ ಇತರ ಸ್ವತ್ತನ್ನು ವಿಲೆ ಮಾಡುವುದಕ್ಕಾಗಿ ಉಪಬಂಧ ಕಲ್ಪಿಸುತ್ತದೆ, ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಿದ ಭೂಮಿಯ ಸ್ಥಿರೀಕರಣಕ್ಕಾಗಿ ಯಾವುದೇ ಉಪಬಂಧ ಇಲ್ಲ. ಸಾರ್ವಜನಿಕ ಹರಾಜಿನ ಮೂಲಕ ಮಾರಾಟಕ್ಕಾಗಿ ಮತ್ತು ಅಂಥ ಮಾರಾಟದ ಸ್ಥಿರೀಕರಣಕ್ಕಾಗಿ ಹೊಸ ಪ್ರಕರಣವನ್ನು ಸೇರಿಸುವ ಮೂಲಕ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2005ರ ವಿಧಾನಸಭೆ ವಿಧೇಯಕ ಸಂಖ್ಯೆ. 31]

[ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 18 ಮತ್ತು 45ನೇ ನಮೂದುಗಳು]

XXXII

2009ರ ತಿದ್ದುಪಡಿ ಅಧಿನಿಯಮ 23.— ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಕರ್ನಾಟಕ ಭೂಕಂದಾಯ ಅಧಿನಿಯಮ, 1964ಕ್ಕೆ ಸೇರ್ಪಡೆ ಮಾಡಿದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದೊಳಗೆ ಕೆಲವು ಭೂಮಿಗಳನ್ನು ಸಕ್ರಮಗೊಳಿಸಲು ಉಪಬಂಧವನ್ನು ಕಲ್ಪಿಸುತ್ತದೆ. ಸದರಿ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿದೆ ಮತ್ತು ಆ ಅವಧಿಯು 26.04.2008 ರಂದು ಮುಕ್ತಾಯವಾಗಿದೆ. ತಿದ್ದುಪಡಿಯಾದ ಉಪಬಂಧಗಳಿಗೆ ಅನುಸಾರವಾಗಿ ನಮೂನೆ 50ರಲ್ಲಿ 29047 ಅರ್ಜಿಗಳು ಮತ್ತು ನಮೂನೆ

53 ರಲ್ಲಿ 402482 ಅರ್ಜಿಗಳು ಬೇರೆಬೇರೆ ಸಮಿತಿಗಳ ಮುಂದೆ ವಿಲೇವಾರಿಗಾಗಿ ಬಾಕಿ ಉಳಿದಿರುವುದರಿಂದ, ಈ ಅವಧಿಯನ್ನು ಇನ್ನೂ ಎರಡು ವರ್ಷಗಳಿಗೆ ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಿದೆ.

ಹಲವಾರು ರಿಟ್ ಅರ್ಜಿಗಳಲ್ಲಿ, ಗೌರವಾನ್ವಿತ ಕರ್ನಾಟಕ ಉಚ್ಚನ್ಯಾಯಾಲಯವು, ಬಗರ್ ಹುಕುಂ ಸಮಿತಿಗಳನ್ನು ರಚಿಸುವ ಮೂಲಕ ನಿಗದಿತ ಅವಧಿಯೊಳಗೆ ಬಾಕಿ ಇರುವ ಅರ್ಜಿಗಳನ್ನು ವಿಲೇ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ, ಈ ಸಂಬಂಧದಲ್ಲಿ ನ್ಯಾಯಾಲಯ ನಿಂದನೆ ಅರ್ಜಿಗಳನ್ನು ಸಹ ಸಲ್ಲಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2009ರ ವಿಧಾನಸಭೆ ವಿಧೇಯಕ ಸಂಖ್ಯೆ.15, ಕಡತ ಸಂಖ್ಯೆ. ಡಿಪಿಎಎಲ್ 20 ಶಾಸನ 2008]

[ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 18, 45ನೇ ನಮೂದುಗಳು.]

XXXIII

2009ರ ತಿದ್ದುಪಡಿ ಅಧಿನಿಯಮ 26.- ಅನಧಿಕೃತ ಬಡಾವಣೆಗಳಲ್ಲಿನ ರೆವಿನ್ಯೂ ನಿವೇಶನಗಳ ವಿಶೇಷವಾಗಿ, ಬೆಂಗಳೂರಿನ ಸುತ್ತಮುತ್ತ ಇರುವ ಮತ್ತು ರಾಜ್ಯದ ಇತರ ನಗರಪಾಲಿಕೆಗಳಲ್ಲಿ ಇರುವ ಈ ಬಡಾವಣೆಗಳು ನಿವೇಶನಗಳು ಪರಿವರ್ತನೆ ಹೊಂದದ ಕೃಷಿ ಭೂಮಿಯಲ್ಲಿದ್ದವು ಮತ್ತು ಬಡಾವಣೆಗಳಲ್ಲಿನ ಮತ್ತು ಅನುಮೋದಿತವಾದ ಆದರೆ ಅಭಿವೃದ್ಧಿಪಡಿಸದನಿವೇಶನಗಳ ನೋಂದಣಿಯನ್ನು ನಿಷೇಧಿಸಲಾಗಿತ್ತು. ಏಕೆಂದರೆ ಈ ಬಡಾವಣೆಗಳು ಮತ್ತು ನಿವೇಶನಗಳು ಪರಿವರ್ತನೆ ಹೊಂದದ ಕೃಷಿ ಭೂಮಿಯಲ್ಲಿದ್ದವು. ನಿಷೇಧ ಇದ್ದ ದಿನಾಂಕದವರೆಗೆ ಸುಮಾರು 3 ರಿಂದ 5 ಲಕ್ಷ ಜನರು ಅನೌಪಚಾರಿಕವಾಗಿ ಅಂಥ ನಿವೇಶನಗಳನ್ನು ಖರೀದಿಸಿದ್ದಾರೆ ಮತ್ತು ನೋಂದಣಿ ಮಾಡಿಸದೆಯೇ ಅವುಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಅಂತಹ ಜನರಿಗೆ ಅನಗತ್ಯ ಬವಣೆ ಉಂಟಾಗಿದೆ. ಆದ್ದರಿಂದ, 13.12.2008 ಕ್ಕೆ ಮುಂಚೆ ಅಭಿವೃದ್ಧಿಪಡಿಸಿದ ಎಲ್ಲಾ ಅಂಥ ನಿವೇಶನಗಳನ್ನು ಮತ್ತು ಬಡಾವಣೆಗಳನ್ನು ಒಂದು ಸಲದ ಸಮಗ್ರ ವ್ಯವಸ್ಥೆ ಎಂಬಂತೆ ಸರ್ಕಾರವು ಕೆಲವು ಸೂಕ್ತ ಷರತ್ತುಗಳಿಗೆ ಒಳಪಟ್ಟು, ಸಕ್ರಮಗೊಳಿಸಲು ಉದ್ದೇಶಿಸಿದೆ.

ಆದ್ದರಿಂದ ಈ ವಿಧೇಯಕ.

[2009ರ ವಿಧಾನಸಭೆಯ ವಿಧೇಯಕ ಸಂಖ್ಯೆ.16, ಕಡತ ಸಂಖ್ಯೆ. 20. ಶಾಸನ 2006]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18 ಮತ್ತು 45ನೇ ನಮೂದುಗಳು.]

XXXIV

2011ರ ತಿದ್ದುಪಡಿ ಅಧಿನಿಯಮ 29.- 2009ರ ಕರ್ನಾಟಕ ಅಧಿನಿಯಮ 26 ರಲ್ಲಿ ತಿದ್ದುಪಡಿಯಾದಂತೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ 95ನೇ ಪ್ರಕರಣದ ಉದ್ದೇಶಕ್ಕಾಗಿ ಅರ್ಜಿಗಳನ್ನು ಸಲ್ಲಿಸುವುದಕ್ಕಾಗಿ ಇದ್ದ ಒಂದು ವರ್ಷದ ಅವಧಿಯು ಮುಕ್ತಾಯವಾಗಿರುತ್ತದೆ. ಸದರಿ ಒಂದು ವರ್ಷದ ಅವಧಿಯನ್ನು ಪ್ರಸ್ತಾವಿತ ತಿದ್ದುಪಡಿ ಮೂಲಕ ವಿಸ್ತರಿಸಲಾಗುತ್ತಿದೆ.

ಆದ್ದರಿಂದ ಈ ವಿಧೇಯಕ.

[2011ರ ವಿಧಾನಸಭೆ ವಿಧೇಯಕ ಸಂಖ್ಯೆ.27, ಕಡತ ಸಂಖ್ಯೆ. ಸಂವ್ಯಶಾಇ 28, ಶಾಸನ 2011]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದುಗಳು.]

XXXV

2012ರ ತಿದ್ದುಪಡಿ ಅಧಿನಿಯಮ 9.- ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಮೂಲಕ ಕರ್ನಾಟಕ ಭೂಕಂದಾಯ ಅಧಿನಿಯಮ, 1964ಕ್ಕೆ ಸೇರ್ಟಡೆ ಮಾಡಲಾದ 94ಬಿ ಪ್ರಕರಣವು, ಸದರಿ ತಿದ್ದುಪಡಿ ಅಧಿನಿಯಮವು ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದೊಳಗೆ ಕೆಲವು ಭೂಮಿಗಳನ್ನು ಸಕ್ರಮಗೊಳಿಸಲು ಉಪಬಂಧವನ್ನು ಕಲ್ಪಿಸುತ್ತದೆ. ಸದರಿ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿತ್ತು ಮತ್ತು ಆ ಅವಧಿಯು 26.04.2011 ರಂದು ಮುಕ್ತಾಯವಾಗಿದೆ. ತಿದ್ದುಪಡಿ ಉಪಬಂಧಗಳಿಗೆ ಅನುಸಾರವಾಗಿ ನಮೂನೆ ಸಂಖ್ಯೆ. 50ರಲ್ಲಿ 26,000 ಅರ್ಜಿಗಳು ಮತ್ತು ನಮೂನೆ ಸಂಖ್ಯೆ.53 ರಲ್ಲಿ 4.02 ಲಕ್ಷ ಅರ್ಜಿಗಳು ಬೇರೆಬೇರೆ ಸಮಿತಿಗಳ ಮುಂದೆ ವಿಲೇವಾರಿಗಾಗಿ ಬಾಕಿ ಉಳಿದಿರುತ್ತವೆ. ಆದ್ದರಿಂದ, ಸದರಿ ಅವಧಿಯನ್ನು ಇನ್ನೂ ಮೂರು ವರ್ಷಗಳಿಗೆ ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಹಲವಾರು ರಿಟ್ ಅರ್ಜಿಗಳಲ್ಲಿ, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು, ಬಗರ್ ಹುಕುಂ ಸಮಿತಿಗಳನ್ನು ರಚಿಸುವ ಮೂಲಕ ನಿಗದಿತ ಅವಧಿಯೊಳಗೆ ಬಾಕಿ ಇರುವ ಅರ್ಜಿಗಳನ್ನು ವಿಲೇ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. ಈ ಸಂಬಂಧದಲ್ಲಿ ನ್ಯಾಯಾಲಯ ನಿಂದನೆ ಅರ್ಜಿಗಳನ್ನು ಸಹ ಸಲ್ಲಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2011ರ ವಿಧಾನಸಭೆ ವಿಧೇಯಕ ಸಂಖ್ಯೆ.48, ಕಡತ ಸಂಖ್ಯೆ. ಸಂವ್ಯಶಾಇ 43, ಶಾಸನ 2011]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದು.]

XXXVI

2013ರ ತಿದ್ದುಪಡಿ ಅಧಿನಿಯಮ 11.- ಕೊಡಗು ಜಿಲ್ಲೆಯಲ್ಲಿರುವ ಬಾಣೆ ಭೂಮಿಯ ಕರನಿರ್ಧರಣೆಯೂ ಒಳಗೊಂಡಂತೆ ಕೆಲವು ಹಕ್ಕುಗಳನ್ನು ನೀಡಲು ಕರ್ನಾಟಕ ಭೂಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12) ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2011ರ ವಿಧಾನಸಭೆ ವಿಧೇಯಕ ಸಂಖ್ಯೆ.49, ಕಡತ ಸಂಖ್ಯೆ. ಸಂವ್ಯಶಾಇ 53, ಶಾಸನ 2011]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದು.]

XXXVII

2013ರ ತಿದ್ದುಪಡಿ ಅಧಿನಿಯಮ 51.—ಸರ್ಕಾರಿ ಭೂಮಿಯಲ್ಲಿ 2012ರ ಜನವರಿ ಒಂದನೇ ದಿನಾಂಕಕ್ಕೂ ಮುಂಚೆ ಅನಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳನ್ನು ಕೆಲವು ಷರತ್ತುಗಳಿಗೊಳಪಟ್ಟು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂಕಂದಾಯ ಅಧಿನಿಯಮ, 1961 (1964ರ ಕರ್ನಾಟಕ ಅಧಿನಿಯಮ 12) ರ 94ಸಿ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2012ರ ವಿಧಾನಸಭೆ ವಿಧೇಯಕ ಸಂಖ್ಯೆ.02, ಕಡತ ಸಂಖ್ಯೆ. ಸಂವ್ಯಶಾಇ 47, ಶಾಸನ 2012]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದು.]

XXXVIII

2013ರ ತಿದ್ದುಪಡಿ ಅಧಿನಿಯಮ 66.— ಪ್ರಸ್ತುತ 1964ರ ಭೂಕಂದಾಯ ಅಧಿನಿಯಮವು, ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ವಿಧಾನ ಸಭೆಯ ಸದಸ್ಯರು ಅಧ್ಯಕ್ಷರಾಗಿರುವ ತಾಲ್ಲೂಕು ಮಟ್ಟದ ಸಮಿತಿಯು ಹಂಚಿಕೆ ಮತ್ತು ಮಂಜೂರು ಮಾಡಲು ಉಪಬಂಧ ಕಲ್ಪಿಸಿದೆ. ವಿಧಾನಸಭಾ ಚುನಾವಣಾ ಕ್ಷೇತ್ರಗಳ ಸೀಮಾನ್ವಿತವಾದ ಪರಿಣಾಮವಾಗಿ ತಾಲ್ಲೂಕಿನ ಕೆಲವು ಪ್ರದೇಶಗಳು ಅಕ್ಕಪಕ್ಕದ ತಾಲ್ಲೂಕುಗಳೊಂದಿಗೆ ಪರಸ್ಪರ ವ್ಯಾಪ್ತವಾಗಿರುವುದರಿಂದ, ಯಾವ ವಿಧಾನಸಭಾ ಸದಸ್ಯರು ತಾಲ್ಲೂಕು ಮಟ್ಟದ ಸಮಿತಿಗೆ ಅಧ್ಯಕ್ಷರಾಗಬೇಕೆಂಬ ಬಗ್ಗೆ ಗೊಂದಲ ಉಂಟಾಗುತ್ತಿದೆ.

ಈ ಅಸಂಗತತೆಯನ್ನು ತಪ್ಪಿಸುವುದಕ್ಕಾಗಿ, ಅವಶ್ಯವಿರುವ ಕಡೆಗಳಲ್ಲಿ ಪ್ರತಿಯೊಂದು ವಿಧಾನಸಭಾ ಚುನಾವಣಾ ಕ್ಷೇತ್ರಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಕರ್ನಾಟಕ ಭೂಕಂದಾಯ ಅಧಿನಿಯಮ 1964ನ್ನು (1964ರ ಕರ್ನಾಟಕ ಅಧಿನಿಯಮ 12) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿತ್ತು.

ವಿಷಯವು ತರ್ತು ಸ್ವರೂಪದ್ದಾಗಿರುವುದರಿಂದ ಮತ್ತು ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು ಅಧಿವೇಶನದಲ್ಲಿಲ್ಲದಿದ್ದರಿಂದ, ಕರ್ನಾಟಕ ಭೂಕಂದಾಯ (ತಿದ್ದುಪಡಿ) ಆಧ್ಯಾದೇಶ, 2013 (2013ರ ಆಧ್ಯಾದೇಶ ಸಂಖ್ಯೆ. 1) ನ್ನು 15.11.2013 ರಂದು ಹೊರಡಿಸಲಾಗಿತ್ತು.

ಸದರಿ ಆಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2013ರ ವಿಧಾನಸಭೆ ವಿಧೇಯಕ ಸಂಖ್ಯೆ.18, ಕಡತ ಸಂಖ್ಯೆ. ಸಂವ್ಯಶಾಇ 45, ಶಾಸನ 2013]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದು.]

XXXIX

2014ರ ತಿದ್ದುಪಡಿ ಅಧಿನಿಯಮ 26.— ವಿಲೇವಾರಿಗಾಗಿ ಇತ್ಯರ್ಥದಲ್ಲಿರುವ ಸುಮಾರು 34,824 (ನಮೂನೆ 50ರಲ್ಲಿರುವ) ಅರ್ಜಿಗಳನ್ನು ಮತ್ತು (ನಮೂನೆ 53ರಲ್ಲಿರುವ) 3,74,580 ಅರ್ಜಿಗಳನ್ನು ವಿಲೇ ಮಾಡಲು ಕರ್ನಾಟಕ ಭೂಕಂದಾಯ ಅಧಿನಿಯಮ, 1964ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ ಮತ್ತು ಅದಕ್ಕಾಗಿ ಇನ್ನೂ ಎರಡು ವರ್ಷಗಳಿಗೆ ಕಾಲಮಿತಿಯನ್ನು ವಿಸ್ತರಿಸುವುದು ಅವಶ್ಯಕವಾಗಿದೆ.

ಆದ್ದರಿಂದ ಈ ವಿಧೇಯಕ.

[2014ರ ವಿಧಾನಸಭೆ ವಿಧೇಯಕ ಸಂಖ್ಯೆ.54, ಕಡತ ಸಂಖ್ಯೆ. ಸಂವ್ಯಶಾಇ 25, ಶಾಸನ 2014]

[ಭಾರತ ಸಂವಿಧಾನದ ಏಳನೇ ಅನುಸೂಚಿ ಪಟ್ಟಿ IIರ 18ನೇ ನಮೂದು.]

XL

2014ರ ತಿದ್ದುಪಡಿ ಅಧಿನಿಯಮ 27.—ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ 109ನೇ ಪ್ರಕರಣದ ಮೇರೆಗೆ ಒಮ್ಮೆ ಅನುಮತಿಯನ್ನು ತೆಗೆದುಕೊಂಡರೆ, ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ 95ನೇ ಪ್ರಕರಣದ ಮೇರೆಗೆ ಅನುಮತಿಯನ್ನು ತೆಗೆದುಕೊಳ್ಳಲಾಗಿದೆಯೆಂದು ಪರಿಭಾವಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಕರ್ನಾಟಕ ಭೂಸುಧಾರಣಾ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 10)ರ 109ನೇ ಪ್ರಕರಣವನ್ನು ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 95ನೇ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಎರಡೂ ಅಧಿನಿಯಮಗಳ ಮೇರೆಗೆ ಕೈಗೊಳ್ಳುವ ಕಾರ್ಯವಿಧಾನವು ಒಂದೇ ರೀತಿ ಇತ್ತು ಎಂದು ಭಾವಿಸಿ ಉಪಬಂಧ ಕಲ್ಪಿಸಿದೆ. ಹೀಗಾಗಿ ಪ್ರತಿಯೊಂದು ಅಧಿನಿಯಮದ ಮೇರೆಗೆ ಪ್ರತ್ಯೇಕವಾಗಿ ಅನುಮತಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಹಾಗಾಗಿ ಅನುಚಿತ ವಿಳಂಬ ಉಂಟಾಗುತ್ತಿತ್ತು. ಸದರಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ.

(1)ನೇ ಪ್ರಕರಣದ ಮೇರೆಗೆ ಯಾವುದೇ ಪ್ರದೇಶದ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು, ರಾಜ್ಯ ಸರ್ಕಾರವು ಅನುಮೋದಿಸಿದ ವಸತಿ ಯೋಜನೆಯ ಉದ್ದೇಶಗಳಿಗಾಗಿ ಅಥವಾ ತೋಟಗಾರಿಕಾ ಉದ್ದೇಶಕ್ಕಾಗಿ

ಬಳಸದೇ ಇರುವ ಸಂದರ್ಭದಲ್ಲಿ ಅಂಥ ಭೂಮಿಯನ್ನು ನಿಗದಿತ ಸಮಯದೊಳಗೆ ಸರ್ಕಾರದ ಭೂಬ್ಯಾಂಕಿಗೆ ಒಪ್ಪಿಸತಕ್ಕದ್ದೆಂದು, ಹಾಗೆ ಮಾಡಲು ವಿಫಲವಾದರೆ ವಿನಾಯಿತಿಯನ್ನು ರದ್ದುಗೊಳಿಸತಕ್ಕದ್ದೆಂದು ಮತ್ತು ಪರಿಹಾರವನ್ನು ಪಾವತಿ ಮಾಡದೆಯೇ ಅದನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದೆಂದು ಸಹ ಉಪಬಂಧಗಳನ್ನು ಕಲ್ಪಿಸಲಾಗಿದೆ. ಆದ್ದರಿಂದ ಕರ್ನಾಟಕ ಭೂಕಂದಾಯ ಅಧಿನಿಯಮ, 1961ರ 109ನೇ ಪ್ರಕರಣದ (2)ನೇ ಉಪ-ಪ್ರಕರಣಕ್ಕೆ ಹೊಸ ಪರಂತುಕವನ್ನು ಸೇರಿಸಲು ಉದ್ದೇಶಿಸಿದೆ.

ಆದ್ದರಿಂದ ಈ ವಿಧೇಯಕ.

[2014ರ ವಿಧಾನಸಭೆ ವಿಧೇಯಕ ಸಂಖ್ಯೆ.47, ಕಡತ ಸಂಖ್ಯೆ. ಸಂವ್ಯಶಾಇ 24, ಶಾಸನ 2014]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 5 ಮತ್ತು 18ನೇ ನಮೂದುಗಳು.]

XLII

2015ರ ತಿದ್ದುಪಡಿ ಅಧಿನಿಯಮ 02.- ಉಪ-ಖನಿಜಗಳ ಗಣಿಗಾರಿಕೆಯನ್ನು, ನಿರ್ದಿಷ್ಟಪಡಿಸಿರಲಿ ಅಥವಾ ನಿರ್ದಿಷ್ಟಪಡಿಸದಿರಲಿ ಅದನ್ನು ಸೇರ್ಪಡೆ ಮಾಡುವುದಕ್ಕಾಗಿ ಉಪಬಂಧ ಕಲ್ಪಿಸಲು ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 10ರ) 109ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿ “ಕೈಗಾರಿಕೆ ಅಭಿವೃದ್ಧಿ” ಗೆ ಸಂಬಂಧಿಸಿದಂತೆ ಮತ್ತು ಆ ಪ್ರಕರಣದ ಮೇರೆಗೆ ವಿನಾಯಿತಿ ನೀಡುವುದಕ್ಕಾಗಿ ಕಲ್ಲು ಪುಡಿ ಮಾಡುವ ಚಟುವಟಿಕೆಗಳಿಗೆ ವಿವರಣೆಯನ್ನು ಸೇರಿಸಲು ಆ 109ನೇ ಪ್ರಕರಣಕ್ಕೆ ತಿದ್ದುಪಡಿ ತರುವುದು.

(2) ತತ್ಕಾಲದಲ್ಲಿ ಜಾರಿಯಲ್ಲಿರುವ ಸಂಬಂಧಪಟ್ಟ ಕಾನೂನಿನ ಮೇರೆಗೆ ಉಪ-ಖನಿಜದ ಕಲ್ಲುಗಣಿಗಾರಿಕೆಯ ಅಥವಾ ಕಲ್ಲುಪುಡಿ ಮಾಡುವ ಚಟುವಟಿಕೆಯ ಉದ್ದೇಶಕ್ಕಾಗಿ ಅನುಮತಿಯನ್ನು ಪಡೆಯುವುದಕ್ಕೆ ಒಳಪಟ್ಟು ಭೂಮಿಯ ಪರಿವರ್ತನೆಯನ್ನು ಸರಳಗೊಳಿಸುವುದಕ್ಕೆ ಅಥವಾ ಗೊತ್ತುಪಡಿಸಿರುವ ಸಮಯವನ್ನು ಕಡಿಮೆ ಮಾಡುವುದಕ್ಕೆ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ, 12)ರ 95ನೇ ಪ್ರಕರಣಕ್ಕೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

[2014ರ ವಿಧಾನಸಭೆ ವಿಧೇಯಕ ಸಂಖ್ಯೆ.64, ಕಡತ ಸಂಖ್ಯೆ. ಸಂವ್ಯಶಾಇ 42, ಶಾಸನ 2014]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 5 ಮತ್ತು 18ನೇ ನಮೂದುಗಳು.]

XLIII

2015ರ ತಿದ್ದುಪಡಿ ಅಧಿನಿಯಮ 07.- ನಗರ ಪ್ರದೇಶಗಳಲ್ಲಿರುವ ರೆವಿನ್ಯೂ ಭೂಮಿಗಳಲ್ಲಿ 2012ರ ಜನವರಿ, ಒಂದನೇ ದಿನಾಂಕಕ್ಕೆ ಮುಂಚೆ ಕಟ್ಟಿಕೊಂಡಿರುವ ಅನಧಿಕೃತ ವಾಸದ ಮನೆಯನ್ನು ಸಕ್ರಮಗೊಳಿಸುವುದಕ್ಕೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12) ಕ್ಕೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

[2012ರ ವಿಧಾನಸಭೆ ವಿಧೇಯಕ ಸಂಖ್ಯೆ.45, ಕಡತ ಸಂಖ್ಯೆ. ಸಂವ್ಯಶಾಇ 76, ಶಾಸನ 2012]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು]

XLIV

2015ರ ತಿದ್ದುಪಡಿ ಅಧಿನಿಯಮ 31.- ಕರ್ನಾಟಕ ಭೂಸುಧಾರಣೆಗಳ ಅಧಿನಿಯಮ, 1961ರ 109ನೇ ಪ್ರಕರಣಕ್ಕೆ ತಂದ ತಿದ್ದುಪಡಿಯ ಕಾರಣದಿಂದ,-

(i) ಸರ್ಕಾರಿ ಭೂಮಿಗಳಲ್ಲಿ ಕಟ್ಟಿಕೊಂಡಿರುವ ಅನಧಿಕೃತ ವಾಸದ ಮನೆಗಳನ್ನು ಸಕ್ರಮಗೊಳಿಸುವುದಕ್ಕೆ;

(ii) ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆಗೊಳಿಸಲು ಅನುಮತಿಗಾಗಿ ಸಲ್ಲಿಸುವ ಅರ್ಜಿಯನ್ನು ಸ್ವೀಕರಿಸುವ ಕಾಲಾವಧಿಯ ವಿಸ್ತರಣೆಗೆ; ಮತ್ತು

(iii) ಫಾರಂ ಹೌಸ್‌ನ್ನು ನಿರ್ಮಿಸುವ ಉದ್ದೇಶಕ್ಕಾಗಿ ಮಾತ್ರವೇ ಸದ್ಭಾವನೆಯಿಂದ ಬಳಸಿದ ಎಂದರೆ ಕೃಷಿ ಉದ್ದೇಶಕ್ಕಾಗಿ, ಹಿಡುವಳಿಯ ಶೇಕಡ ಹತ್ತರಷ್ಟಕ್ಕೆ ವಿನಾಯಿತಿಗೆ,

- ಉಪಬಂಧ ಕಲ್ಪಿಸುವುದಕ್ಕಾಗಿ ಕರ್ನಾಟಕ ಭೂಕಂದಾಯ ಅಧಿನಿಯಮ, 1964ಕ್ಕೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

[2015ರ ವಿಧಾನಸಭಾ ವಿಧೇಯಕ ಸಂಖ್ಯೆ.19, ಕಡತ ಸಂಖ್ಯೆ. ಸಂವ್ಯಶಾಇ 23, ಶಾಸನ 2015]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು.]

XLIV

2017ರ ತಿದ್ದುಪಡಿ ಅಧಿನಿಯಮ 11.- ಕೆಲವು ಭೂಮಿಗಳ ಸಕ್ರಮಕ್ಕಾಗಿ ಸುಮಾರು 2,387 ಅರ್ಜಿಗಳು ನಮೂನೆ 50ರಲ್ಲಿ ಮತ್ತು 3,09,293 ಅರ್ಜಿಗಳು ನಮೂನೆ 53 ರಲ್ಲಿ ವಿಲೇವಾರಿಗಾಗಿ ಇನ್ನೂ ಬಾಕಿಯಿದ್ದು, ಈ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 94ಬಿ

ಪ್ರಕರಣವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇನ್ನೂ ಎರಡು ವರ್ಷಗಳಿಗೆ ಕಾಲಮಿತಿಯನ್ನು ವಿಸ್ತರಿಸುವುದು ಅವಶ್ಯಕವಾಗಿದೆ.

ಆದ್ದರಿಂದ ಈ ವಿಧೇಯಕ.

[2017ರ ವಿಧಾನಸಭಾ ವಿಧೇಯಕ ಸಂಖ್ಯೆ.4, ಕಡತ ಸಂಖ್ಯೆ. ಸಂವ್ಯಶಾಇ 12, ಶಾಸನ 2017]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು.]

XLV

2017ರ ತಿದ್ದುಪಡಿ ಅಧಿನಿಯಮ 20.—ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) 94ಸಿ ಪ್ರಕರಣವನ್ನು, ಸದರಿ ಪ್ರಕರಣದಲ್ಲಿರುವ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿರುವ ಪೌರಸಭಾ ನಿಗಮಗಳ, ಪುರಸಭೆಗಳ ಮತ್ತು ಪಟ್ಟಣ ಪಂಚಾಯತ್‌ಗಳ ಸರಹದ್ದುಗಳಿಂದ ಗೊತ್ತುಪಡಿಸಿರುವ ಅಂತರಗಳೊಳಗೆ ಇರುವ ಜಾಗಗಳಲ್ಲಿ ಕಟ್ಟಿಕೊಂಡಿರುವ 30X40 ಅಡಿ ಅಳತೆಯಷ್ಟರ ವಾಸದ ಮನೆಗಳನ್ನು ಸಕ್ರಮಗೊಳಿಸುವುದಕ್ಕಾಗಿ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

[2017ರ ವಿಧಾನಸಭಾ ವಿಧೇಯಕ ಸಂಖ್ಯೆ.7, ಕಡತ ಸಂಖ್ಯೆ. ಸಂವ್ಯಶಾಇ 57, ಶಾಸನ 2016]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು.]

XLVI

2017ರ ತಿದ್ದುಪಡಿ ಅಧಿನಿಯಮ 49.— ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ, ಅದಕ್ಕೆ ಹೊಂದಿಕೊಂಡಿರುವ ಭೂಮಿಯಲ್ಲಿ ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಶಿಬಿರ, ಕಾಲೋನಿ ಮುಂತಾದ ದಾಖಲಿಸದಿರುವ ವಾಸಸ್ಥಳಗಳಲ್ಲಿ ವಾಸದ ಮನೆಯ ಅಥವಾ ಈಗಿರುವ ರೆವಿನ್ಯೂ ಗ್ರಾಮದ ವ್ಯಾಪ್ತಿಯೊಳಗೆ ಬರುವ ಯಾವುದೇ ಇತರ ಗುಂಪಿನ ಮನೆಗಳು ಎಂದು ರಾಜ್ಯ ಸರ್ಕಾರವು ಗುರುತಿಸಿರುವ ಅಥವಾ ನಿಗದಿಪಡಿಸಬಹುದಾದಂತಹ ಷರತ್ತುಗಳಿಗೆ ಒಳಪಟ್ಟು ಒಂದು ಗ್ರಾಮದಲ್ಲಿ ಸಂಯೋಜನೆಗೊಳಿಸಬೇಕಾದ ಅಥವಾ ಪರಿವರ್ತಿತವಾಗಬೇಕಾದ ಆ ಯಾವುದೇ ಇತರ ಗುಂಪಿನ ಮನೆಗಳ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ಕ್ಕೆ ಪ್ರಕರಣ 94 ಡಿ ಯನ್ನು ಸೇರಿಸಿ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2017ರ ವಿಧಾನಸಭಾ ವಿಧೇಯಕ ಸಂಖ್ಯೆ.43, ಕಡತ ಸಂಖ್ಯೆ. ಸಂವ್ಯಶಾಇ 54, ಶಾಸನ 2017]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು.]

XLVII

2017ರ ತಿದ್ದುಪಡಿ ಅಧಿನಿಯಮ 50.— ಸರ್ಕಾರಿ ಭೂಮಿಗಳ ಮೇಲೆ ವಾಸದ ಮನೆಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಿರುವುದನ್ನು ಸಕ್ರಮಗೊಳಿಸಲು ನಿರ್ದಿಷ್ಟ ದಿನಾಂಕವಾದ 2012ರ ಜನವರಿಯ ಮೊದಲ ದಿನದ ಬದಲು 2015ರ ಜನವರಿಯ ಮೊದಲ ದಿನಕ್ಕೆ ವಿಸ್ತರಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12) ರ ಪ್ರಕರಣಗಳು 94 ಸಿ ಮತ್ತು 94 ಸಿಸಿ ಯನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

[2017ರ ವಿಧಾನಸಭಾ ವಿಧೇಯಕ ಸಂಖ್ಯೆ.45, ಕಡತ ಸಂಖ್ಯೆ. ಸಂವ್ಯಶಾಇ 60, ಶಾಸನ 2017]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ IIರ 18ನೇ ನಮೂದು.]

XLVIII

2018ರ ತಿದ್ದುಪಡಿ ಅಧಿನಿಯಮ 11.—ಈ ಮುಂದಿನವುಗಳಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12) 94-ಎ ಮತ್ತು 95ನೇ ಪ್ರಕರಣಗಳನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ.

- (ಎ) ಕೆಲವು ಭೂಮಿಗಳ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವುದಕ್ಕಾಗಿ ಇರುವ ಕೊನೆಯ (cut-off) ದಿನಾಂಕವನ್ನು ವಿಸ್ತರಿಸುವುದು;
- (ಬಿ) ಅಂಥ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸುವ ಸಮಯವನ್ನು ವಿಸ್ತರಿಸುವುದು; ಮತ್ತು
- (ಸಿ) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) ಅಡಿಯಲ್ಲಿ ಪ್ರಕಟಿಸಲಾದ ಮಾಸ್ಟರ್ ಪ್ಲಾನ್‌ನಲ್ಲಿ ಭೂಬಳಕೆಯನ್ನು ನಿರ್ದಿಷ್ಟಪಡಿಸಿರುವ ಸ್ಥಳೀಯ ಯೋಜನಾ ಪ್ರದೇಶದೊಳಗೆ ಇರುವ ಭೂಮಿಗೆ ಸಂಬಂಧಿಸಿದಂತೆ ಭಾವಿತ ಅನುಮತಿಯನ್ನು ನೀಡುವುದು.

ಆದ್ದರಿಂದ ಈ ವಿಧೇಯಕ.

[2018ರ ವಿಧಾನಸಭಾ ವಿಧೇಯಕ ಸಂಖ್ಯೆ.58, ಕಡತ ಸಂಖ್ಯೆ. ಸಂವ್ಯಶಾಇ 09, ಶಾಸನ 2018]

[ಭಾರತ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ II ರ 18ನೇ ನಮೂದು.]

1964ರ¹[ಕರ್ನಾಟಕ ಅಧಿನಿಯಮ]¹, ಸಂಖ್ಯೆ 12

(1964ರಮಾರ್ಚ್ ಹತ್ತೊಂಬತ್ತನೇ ದಿನಾಂಕದಂದು ¹[ಕರ್ನಾಟಕ ರಾಜ್ಯಪತ್ರದಲ್ಲಿ] ಮೊದಲು ಪ್ರಕಟವಾಗಿದೆ)

¹[ಕರ್ನಾಟಕ] ಭೂ ಕಂದಾಯ ಅಧಿನಿಯಮ, 1964

(1964ರ ಮಾರ್ಚ್ ಆರನೆಯ ದಿನಾಂಕದಂದು ರಾಷ್ಟ್ರಪತಿಯ ಅನುಮತಿ ಪಡೆದಿದೆ)

(ಕರ್ನಾಟಕ ಅಧಿನಿಯಮಗಳು, 1965ರ 9, 1966ರ 2, 1969ರ 7, 1970ರ 5, 1975ರ 33, 1976ರ 22, 1976ರ 23, 1981ರ 42, 1982ರ 23, 1983ರ 20, 1984ರ 23, 1985ರ 10, 1986ರ 20, 1991ರ 2, 1991ರ 21, 1991ರ 28, 1993ರ 20, 1994ರ 33, 1998ರ 22, 1999ರ 14, 1999ರ 26, 2000ರ 15, 2000ರ 22, 2003ರ 21, 2004ರ 19, 2005ರ 1, 2005ರ 29, 2006ರ 18, 2007ರ 15, 2007ರ 17, 2007ರ 18, 2009ರ 23, 2009ರ 26, 2011ರ 29, 2012ರ 9, 2013ರ 11, 2013ರ 51, 2013ರ 66, 2014ರ 26, 2014ರ 27, 2015ರ 2, 2015ರ 7, 2015ರ 31, 2017ರ 11, 2017ರ 20, 2017ರ 49, 2017ರ 50 ಮತ್ತು 2018ರ 11 -ಇವುಗಳ ಮೂಲಕ ತಿದ್ದುಪಡಿಯಾದಂತೆ)

¹[ಕರ್ನಾಟಕ ರಾಜ್ಯ]¹ದಲ್ಲಿ ಭೂಮಿಯ ಮತ್ತು ಭೂ ಕಂದಾಯದ ನಿರ್ವಹಣೆಗೆ ಸಂಬಂಧಿಸಿದ ಕಾನೂನನ್ನು ಒಂದುಗೂಡಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ.

ಭೂಮಿ, ಭೂಕಂದಾಯದ ನಿರ್ಧಾರಣೆ ಮತ್ತು ವಸೂಲಿ, ಭೂಕಂದಾಯದ ನಿರ್ವಹಣೆ ಮತ್ತು ಈ ಮುಂದಿನ ಇತರ ವಿಷಯಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಡೀಕರಿಸುವುದು ಮತ್ತು ತಿದ್ದುಪಡಿ ಮಾಡುವುದು ವಿಹಿತವಾಗಿರುವುದರಿಂದ;

ಭಾರತ ಗಣರಾಜ್ಯದ ಹದಿನಾಲ್ಕನೆಯ ವರ್ಷದಲ್ಲಿ ¹[ಕರ್ನಾಟಕ]¹ರಾಜ್ಯವಿಧಾನಮಂಡಲದಿಂದ ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಅಧ್ಯಾಯ - I

ಪ್ರಾರಂಭಿಕ

1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ¹[ಕರ್ನಾಟಕ]¹ಭೂ ಕಂದಾಯ ಅಧಿನಿಯಮ, 1964ಎಂದು ಕರೆಯತಕ್ಕದ್ದು.

1.1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) ಇದು ಇಡೀ ¹[ಕರ್ನಾಟಕ]¹ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(3) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ¹[ದಿನಾಂಕ]¹ ದಂದು ಇದು ಜಾರಿಗೆ ಬರತಕ್ಕದ್ದು.

1. ಅಧಿನಿಯಮವು ಅಧಿಸೂಚನೆಯ ಮೂಲಕ 1-4-1964ರಿಂದ ಜಾರಿಗೆ ಬಂದಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.

2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯತಾ ಅಗತ್ಯಪಡಿಸಿದ ಹೊರತು, -

(1) "ವರ್ಗಾವಣೆ ಮಾಡಿದ" ಎಂದರೆ, ಗೇಣಿಯನ್ನು ಅಥವಾ ಕಂದಾಯವನ್ನು ಸಲ್ಲಿಸುವುದಕ್ಕೆ ಸಂಬಂಧಪಡುವಷ್ಟರ ಮಟ್ಟಿಗೆ ರಾಜ್ಯ ಸರ್ಕಾರದ ಹಕ್ಕುಗಳನ್ನು ಪೂರ್ತಿಯಾಗಿ ಅಥವಾ ಭಾಗಶಃ ಯಾರೇ ವ್ಯಕ್ತಿಯ ಒಡೆತನಕ್ಕೆ ವರ್ಗಾವಣೆ ಮಾಡಲಾದುದು;

(2) "ಕಟ್ಟಡ ನಿವೇಶನ" ಎಂದರೆ, ಕಟ್ಟಡದ ಉದ್ದೇಶಗಳಿಗಾಗಿ ಹೊಂದಿರುವ ಫ್ಲಾಟ್‌ನ ಮೇಲೆ ವಾಸ್ತವವಾಗಿ ಯಾವುದೇ ಕಟ್ಟಡವನ್ನು ಕಟ್ಟಿರಲಿ ಅಥವಾ ಇಲ್ಲದಿರಲಿ ಆ ಫ್ಲಾಟ್ ಮತ್ತು ಅದರ ಮೇಲೆ ಕಟ್ಟಡ ಯಾವುದೇ ಕಟ್ಟಡದಿಂದ ಸುತ್ತುವರಿದಿರುವ ಅಥವಾ ಅದಕ್ಕೆ ಹೊಂದಿಕೊಂಡಿರುವ ಖುಲ್ಲಾ ಜಾಗವು ಅಥವಾ ಅಂಗಳವೂ ಇದರಲ್ಲಿ ಸೇರುತ್ತದೆ ;

(3) "ಎಲ್ಲೆಗೆರೆ ಗುರುತು" ಎಂದರೆ, ಭೂಮಿಯ ಯಾವುದೇ ಭಾಗದ ಎಲ್ಲೆಗೆರೆಯನ್ನು ನಿರ್ಧರಿಸುವ ಸಲುವಾಗಿ ಆ ಬಗ್ಗೆ ಅಧಿಕಾರವುಳ್ಳ ಮೋಜಣಿ ಅಧಿಕಾರಿಯು ಅಥವಾ ಇತರ ರೆವಿನ್ಯೂ ಅಧಿಕಾರಿಯು ಆ ಮೋಜಣಿ ಅಧಿಕಾರಿಯು ಅಥವಾ ರೆವಿನ್ಯೂ ಅಧಿಕಾರಿಯು ಸ್ಥಾಪಿಸಿದ, ಬಳಸಿದ ಅಥವಾ ನಿರ್ದಿಷ್ಟಪಡಿಸಿದ ಬೇರೆ ವಸ್ತು ಮತ್ತು ಮಣ್ಣಿನಿಂದ, ಕಲ್ಲಿನಿಂದ ಅಥವಾ ಇತರ ಸಾಮಗ್ರಿಯಿಂದ ಗುರುತು ಮಾಡಿ ಏನನ್ನಾದರೂ ಸ್ಥಾಪಿಸಿದ್ದರೆ, ಅದು ಮತ್ತು ಯಾವುದೇ ಬೇಲಿ, ಉಳಿದೆ ಇರುವ ಬದುವು ಅಥವಾ ನೆಲದ ಯಾವುದೇ ಪಟ್ಟೆ;

(4) "ಪ್ರಮಾಣೀಕೃತ ನಕಲು" ಅಥವಾ "ಪ್ರಮಾಣೀಕೃತ ಉದ್ಧೃತ ಭಾಗ" ಎಂದರೆ, ಭಾರತ ಸಾಕ್ಷ್ಯ ಅಧಿನಿಯಮ, 1872ರ (ಕೇಂದ್ರ ಅಧಿನಿಯಮ 1872ರ 1) 76ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಸಂದರ್ಭಾನುಸಾರ ಪ್ರಮಾಣೀಕರಿಸಿದ ನಕಲು ಅಥವಾ ಉದ್ಧೃತ ಭಾಗ;

(5) "ಚಾವಡಿ" ಎಂಬುದರಲ್ಲಿ ಚಾವಡಿ ಇಲ್ಲದಿರುವ ಯಾವುದೇ ಗ್ರಾಮದಲ್ಲಿ ಡೆಪ್ಯುಟಿ ಕಮಿಷನರು, ಈ ಅಧಿನಿಯಮದ ಉದ್ದೇಶಕ್ಕಾಗಿ ಅಧಿಸೂಚನೆಯ ಮೂಲಕ ಚಾವಡಿಯೆಂದು ನಿಶ್ಚಯ ಮಾಡಿದಂತಹ ಸ್ಥಳವು ಸೇರುತ್ತದೆ;

(6) "ನಗರ" ಎಂಬುದರಲ್ಲಿ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ನಗರ ಪಾಲಿಕೆ ಎಂದು, ನಗರ ಪೌರಸಭೆ ಎಂದು ಅಥವಾ ಬರೋ ಪೌರಸಭೆ ಎಂದು ಘೋಷಿಸಿದ ಯಾವುದೇ ಸ್ಥಳೀಯ ಪ್ರದೇಶವೂ ಸೇರುತ್ತದೆ ;

(7) "ವರ್ಗೀಕರಣ ಮೌಲ್ಯ" ಎಂದರೆ, '[ಯಾವುದೇ ವರ್ಗದ ಭೂಮಿ]'ಯ ಬಗ್ಗೆ ಅದರ ಮಣ್ಣು, ನೀರು ಮತ್ತು ಇತರ ಪ್ರಯೋಜನಗಳನ್ನು ಪರಿಗಣಿಸಿ ಮೋಜಣಿ ದಾಖಲೆಗಳಲ್ಲಿ ನಮೂದಿಸಿದ ಸಾಪೇಕ್ಷ ಮೌಲ್ಯೀಕರಣ;

1. 1965ರ ಅಧಿನಿಯಮ 9ರ ಮೂಲಕ 1.4.1964ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

[(8) "ಭೂಮಿಯ ವರ್ಗ" ಎಂದರೆ, ಮುಂದೆ ಹೇಳಿರುವ ಎಂದರೆ, ಖುಷ್ತಿಭೂಮಿ, ತರಿ ಭೂಮಿ, ಬಾಗಾಯತ ಭೂಮಿ ಅಥವಾ ಪ್ಲಾಂಟೇಷನ್ ಭೂಮಿ ಎಂಬ ಯಾವುದೇ ವರ್ಗಗಳ ಭೂಮಿ ;

1.1965ರ ಅಧಿನಿಯಮ 9ರ ಮೂಲಕ 1.4.1964ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ವಿವರಣೆಗಳು:- ಅಧಿನಿಯಮದ ಉದ್ದೇಶಗಳಿಗಾಗಿ :-

(ಎ) "ಖುಷ್ತಿ ಭೂಮಿ" ಎಂದರೆ:-

(i) 202ನೇ ಪ್ರಕರಣದಿಂದ ನಿರಸಿತವಾದ ಯಾವುದೇ ಕಾನೂನು ಅಥವಾ ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಯಾವುದೇ ಕಾಲದಲ್ಲಿ ಜಾರಿಯಲ್ಲಿದ್ದ ಯಾವುದೇ ಕಾನೂನಿನ ಅಡಿಯಲ್ಲಿ ಖುಷ್ತಿ ಭೂಮಿಯೆಂದು ವರ್ಗೀಕರಿಸಲಾದ ಭೂಮಿ ;

(ii) ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಜಲಮೂಲದಿಂದ ಪಡೆದ ನೀರಿನಿಂದ ನೀರಾವರಿ ಮಾಡಿದ ಹೊರತು ತರಿ ಬೆಳೆ ಬೆಳೆಯಲಾಗದ ಭೂಮಿ ;

(ಬಿ) "ತರಿ ಭೂಮಿ" ಎಂದರೆ, ಮಳೆ ನೀರಿನ ಅಥವಾ ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಜಲಮೂಲದಿಂದ ಪಡೆದ ನೀರಿನ ಬಳಕೆಯಿಂದ ತರಿ ಬೆಳೆ ಬೆಳೆಯುವ ಭೂಮಿ ;

(ಸಿ) "ಬಾಗಾಯತ ಭೂಮಿ" ಎಂದರೆ, ಪ್ಲಾಂಟೇಷನ್ ಬೆಳೆಯಲ್ಲದ ಇತರ ಬಾಗಾಯತು ಬೆಳೆಗಳನ್ನು ಬೆಳೆಯುವ ಭೂಮಿ; ಮತ್ತು ಇದರಲ್ಲಿ ಖುಷ್ತಿ ಬಾಗಾಯತು ಭೂಮಿ ಮತ್ತು ತರಿ ಬಾಗಾಯತು ಭೂಮಿಯೂ ಸೇರುತ್ತವೆ ; ಮತ್ತು

(i) "ಖುಷ್ತಿ ಬಾಗಾಯತು ಭೂಮಿ" ಎಂದರೆ, 202ನೇ ಪ್ರಕರಣದಿಂದ ನಿರಸಿತವಾದ ಯಾವುದೇ ಕಾನೂನಿನ ಅಥವಾ ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಯಾವುದೇ ಕಾಲದಲ್ಲಿ ಜಾರಿಯಲ್ಲಿದ್ದ ಯಾವುದೇ ಕಾನೂನಿನ ಅಡಿಯಲ್ಲಿ ಹಾಗೆಂದು ವರ್ಗೀಕರಿಸಲಾದ, ಅಥವಾ ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಜಲ ಮೂಲದ ನೀರಿನಿಂದ ನೀರಾವರಿ ಮಾಡಿದ ಹೊರತು ತರಿ ಬಾಗಾಯತು ಬೆಳೆಗಳನ್ನು ಬೆಳೆಯಲಾಗದ ಬಾಗಾಯತು ಭೂಮಿ;

(ii) "ತರಿ ಬಾಗಾಯತು ಭೂಮಿ" ಎಂದರೆ, ಮಳೆ ನೀರಿನ ಅಥವಾ ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಜಲಮೂಲದಿಂದ ಪಡೆದ ನೀರಿನ ಬಳಕೆಯಿಂದ ತರಿ ಬಾಗಾಯತು ಬೆಳೆಯನ್ನು ಬೆಳೆಯುವ ಭೂಮಿ ;

(ಡಿ) "ಪ್ಲಾಂಟೇಷನ್ ಭೂಮಿ", ಎಂದರೆ ಏಲಕ್ಕಿ, ಕಾಫಿ, ಮೆಣಸು, ರಬ್ಬರು ಅಥವಾ ಚಹಾ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುವ ಭೂಮಿ;]¹

(9) "ಎಸ್ಟೇಟ್" ಎಂದರೆ, ಭೂಮಿಯಲ್ಲಿನ ಹಿತಾಸಕ್ತಿ ಮತ್ತು ಭೂಮಿಯಲ್ಲಿನ ಯಾವುದೇ ಹಿತಾಸಕ್ತಿಯನ್ನು ಹೊಂದಿರಲು ಸಮರ್ಥವಾಗಿರುವ ವ್ಯಕ್ತಿಯಲ್ಲಿ ಅಥವಾ ವ್ಯಕ್ತಿಗಳ ಸಮೂಹದಲ್ಲಿ ನಿಹಿತವಾಗಿರುವ, ಒಟ್ಟುಗೂಡಿರುವ ಅಂಥ ಹಿತಾಸಕ್ತಿ ;

(10) "ಗುಂಪು" ಎಂದರೆ, 116ನೇ ಪ್ರಕರಣದಲ್ಲಿ ವಿವರಿಸಿರುವ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವ ಭೂಮಿಗಳಿಗೆ ಭೂ ಕಂದಾಯವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಒಂದೇ ಬಗೆಯ ಅಧಿಕೃತ ಪ್ರಮಾಣಿತ ದರಗಳನ್ನು ಅನ್ವಯಿಸಲು ಆ ಸಂಗತಿಗಳು ಸಾಧ್ಯವಾಗುತ್ತದೋ ಆ ಭೂಮಿಗಳು ಸಾಕಷ್ಟುಮಟ್ಟಿಗೆ ಒಂದೇ ರೀತಿಯಲ್ಲಿರುವವೆಂದು ಹಾಗೂ ಒಂದೇ ವಲಯದೊಳಗಿರುವವೆಂದು ರಾಜ್ಯ ಸರ್ಕಾರವು ಅಭಿಪ್ರಾಯಪಡುವುದೋ ಅಥವಾ ಆ ಬಗ್ಗೆ ಅಧಿಕೃತನಾದ ಅಧಿಕಾರಿಯು ಅಭಿಪ್ರಾಯಪಡುವನೋ ಆ ಎಲ್ಲ ಭೂಮಿಗಳು ;

(11) "ಭೂಮಿಯನ್ನು ಹೊಂದಿರುವುದು" ಅಥವಾ "ಭೂ ಹಿಡುವಳಿದಾರನಾಗಿರಲು" ಅಥವಾ "ಭೂಮಿಯ ಹಿಡುವಳಿದಾರ" ಎಂದರೆ ಭೂಮಿಯ ಸ್ವಾಧೀನ ವಾಸ್ತವವಾದುದಾಗಿರಲಿ ಅಥವಾ ಇಲ್ಲದಿರಲಿ; ಅಂಥ ಭೂಮಿಯನ್ನು ಕಾನೂನು ಬದ್ಧವಾಗಿ ಸ್ವಾಧೀನದಲ್ಲಿ ಹೊಂದಿರುವುದು,

(12) "ಹಿಡುವಳಿ" ಎಂದರೆ, ಹಿಡುವಳಿದಾರನು ಹೊಂದಿರುವ ಭೂಮಿಯ ಭಾಗ;

(13) "ಜಂಟಿ ಹಿಡುವಳಿದಾರರು" ಅಥವಾ "ಜಂಟಿ ಅಧಿಭೋಗದಾರರು" ಎಂದರೆ, ಹಿಂದೂ ಕಾನೂನಿಗನುಸಾರವಾಗಿ ಅವಿಭಕ್ತ ಕುಟುಂಬದಲ್ಲಿ ಅಥವಾ ಬೇರೆ ರೀತಿಯಲ್ಲಿ ಸಹ ಪಾಲುಗಾರರಾಗಿದ್ದು ಸಹಪಾಲುಗಾರರಂತೆ ಭೂಮಿಯನ್ನು ಹೊಂದಿರುವ "ಹಿಡುವಳಿದಾರ" ಅಥವಾ ಅಧಿಭೋಗದಾರರು ಮತ್ತು ಯಾರ ಪಾಲುಗಳನ್ನು ಅಳತೆ ಮತ್ತು ಗುರುತುಗಳಿಂದ ವಿಭಾಗಿಸಿಲ್ಲವೋ ಅವರು ; ಮತ್ತು ಜಂಟಿ ಹಿಡುವಳಿದಾರರು ಅಥವಾ ಜಂಟಿ ಅಧಿಭೋಗದಾರರು ಭೂಮಿಯನ್ನು ಹೊಂದಿದ್ದಾಗ, ಸಂದರ್ಭಾನುಸಾರ "ಹಿಡುವಳಿದಾರ" ಅಥವಾ "ಅಧಿಭೋಗದಾರ" ಎಂದರೆ, ಆ ಎಲ್ಲ ಜಂಟಿ ಹಿಡುವಳಿದಾರರು ಅಥವಾ ಜಂಟಿ ಅಧಿಭೋಗದಾರರು ;

(14) "ಭೂಮಿ" ಎಂಬುವುದರಲ್ಲಿ ಭೂಮಿಯಿಂದ ಉದ್ಭವವಾಗುವ ಪ್ರಯೋಜನಗಳು ಮತ್ತು ಮಣ್ಣಿಗೆ ಲಗತ್ತಾಗಿರುವ ಅಥವಾ ಮಣ್ಣಿಗೆ ಲಗತ್ತಾಗಿರುವ ಯಾವುದೇ ವಸ್ತುವಿಗೆ ಖಾಯಂ ಆಗಿ ಲಗತ್ತಾಗಿರುವ ವಸ್ತುಗಳು ಮತ್ತು ಗ್ರಾಮಗಳ ಅಥವಾ ಇತರ ನಿರ್ದಿಷ್ಟ ಪ್ರದೇಶಗಳ ಕಂದಾಯದಲ್ಲಿ ಅಥವಾ ಗೇಣಿಯಲ್ಲಿರುವ ಪಾಲುಗಳು ಅಥವಾ ಅವುಗಳ ಮೇಲಿರುವ ಹೊಣೆಗಳು ಸೇರಿರುತ್ತವೆ ;

(15) "ಭೂಮಾಲೀಕ" ಎಂದರೆ, ಗೇಣಿದಾರನಿಗೆ ಭೂಮಿಯನ್ನು ಗುತ್ತಿಗೆ ಕೊಟ್ಟಿರುವ ವ್ಯಕ್ತಿ ಮತ್ತು ಇದರಲ್ಲಿ ಗೇಣಿದಾರನಿಂದ ಕಂದಾಯವನ್ನು ಅಥವಾ ಗೇಣಿಯನ್ನು ಪಡೆಯಲು ಹಕ್ಕುಳ್ಳವನಾಗಿರುವ ವ್ಯಕ್ತಿಯೂ ಸೇರುತ್ತಾನೆ;

(16) "ಭೂ ದಾಖಲೆಗಳು" ಎಂದರೆ, ಈ ಅಧಿನಿಯಮದ ಉಪಬಂಧಗಳ ಮೇರೆಗೆ ಅಥವಾ ಉದ್ದೇಶಗಳಿಗಾಗಿ ಇಟ್ಟಿರುವ ದಾಖಲೆಗಳು;

(17) "ಸ್ಥಳೀಯ ಪ್ರಾಧಿಕಾರ" ಎಂದರೆ:-

(i) ಸಂದರ್ಭಾನುಸಾರ, ಯಾವುದೇ ಪೌರಸಭಾ ಪ್ರದೇಶದಲ್ಲಿರುವ ನಗರಪಾಲಿಕೆ, ಪುರಸಭೆ, ಕಂಟೋನ್ಮೆಂಟ್ ಮಂಡಲಿ, ನೈರ್ಮಲ್ಯ ಮಂಡಲಿ ಅಥವಾ ಅಧಿಸೂಚಿತ ಪ್ರದೇಶ ಸಮಿತಿ;

(ii) ಯಾವುದೇ ಗ್ರಾಮದಲ್ಲಿ, '[ಕರ್ನಾಟಕ]' ಗ್ರಾಮ ಪಂಚಾಯಿತಿಗಳ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ 1859ರ ಅಡಿಯಲ್ಲಿ ರಚಿತವಾದ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ;

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(18) "ಅಧಿಸೂಚನೆ" ಎಂದರೆ, ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿತವಾದ ಅಧಿಸೂಚನೆ;

(19) "ಅಧಿಭೋಗ" ಎಂದರೆ, ಸ್ವಾಧೀನ ಮತ್ತು "ಭೂಮಿಯ ಅಧಿಭೋಗ" ಎಂದರೆ ಭೂಮಿಯನ್ನು ಹೊಂದುವುದು ಅಥವಾ ಸ್ವಾಧೀನಕ್ಕೆ ತೆಗೆದುಕೊಳ್ಳುವುದು;

(20) "ಅಧಿಭೋಗದಾರ" ಎಂದರೆ, ಗೇಣಿದಾರನಲ್ಲದ, ಆದರೆ, ವರ್ಗಾವಣೆಯಾಗದಿರುವ ಭೂಮಿಯನ್ನು ವಾಸ್ತವವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಹಿಡುವಳಿದಾರ:

ಪರಂತು, ಭೂಮಿಯನ್ನು ವಾಸ್ತವವಾಗಿ ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಹಿಡುವಳಿದಾರನೇ ಗೇಣಿದಾರನಾಗಿದ್ದರೆ, ಸಂದರ್ಭಾನುಸಾರ, ಭೂಮಾಲೀಕನನ್ನು ಅಥವಾ ಪ್ರಧಾನ ಭೂಮಾಲೀಕನನ್ನು ಅಧಿಭೋಗದಾರನೆಂದು ಭಾವಿಸತಕ್ಕದ್ದು.

¹[ವಿವರಣೆ:-²[ಮಂಗಳೂರು ಮತ್ತು ಕೊಳ್ಳೆಗಾಲ ಪ್ರದೇಶದಲ್ಲಿ]² ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಇರುವ ರೈತವಾರಿ ಪಟ್ಟೇದಾರನನ್ನು, ²[ಗುಲ್ಬರ್ಗಾ ಪ್ರದೇಶದಲ್ಲಿಯು]² ಪಟ್ಟೇದಾರನನ್ನು ಅಥವಾ ಷಿಕ್ಕಿದಾರನನ್ನು ಮತ್ತು ³[ಕೊಡಗು ಜಿಲ್ಲೆಯಲ್ಲಿರುವ ಜಮಾಬಾಣೆ ಭೂಮಿ ಮೇಲೆ ಹಕ್ಕುಳ್ಳ ಮತ್ತು ಹಕ್ಕುಳ್ಳದಿರುವನೂ ಒಳಗೊಂಡಂತೆ ಉಂಬಳಿ ಭೂಮಿಯ ಹಿಡುವಳಿದಾರನನ್ನು]³ ಈ ಅಧಿನಿಯಮದ ಉದ್ದೇಶಗಳಿಗಾಗಿ, ಅಂಥ ಭೂಮಿಯ ಅಧಿಭೋಗದಾರನೆಂದು ಭಾವಿಸತಕ್ಕದ್ದು.]¹

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

3. 2013ರ ಅಧಿನಿಯಮ 11ರ ಮೂಲಕ 1.2.2013 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(21) "ಅಧಿಭೋಗದಲ್ಲಿರುವ ಭೂಮಿ" ಎಂದರೆ, ಅಧಿಭೋಗದಾರನು ಹೊಂದಿರುವ ಭೂಮಿಯ ಭಾಗ;

(22) "ನಿಯಮಿಸಿದ" ಎಂದರೆ, ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ನಿಯಮಗಳಿಂದ ನಿಯಮಿಸಲಾದುದು;

(23) "ಗೇಣಿ ಮೌಲ್ಯ" ಎಂದರೆ, ಕೊಡುಗೆಗಳೇನಾದರೂ ಇದ್ದರೆ, ಅದನ್ನು ಅಥವಾ ಸಂದಾಯ ಮಾಡಿದ ಅಥವಾ ಸಂದಾಯ ಮಾಡಲು ವಾಗ್ದಾನ ಮಾಡಿದ ಯಾವುದೇ ಮೊಬಲಗು, ಅಥವಾ ನಿಯತಕಾಲಿಕವಾಗಿ ಅಥವಾ ನಿರ್ದಿಷ್ಟಪಡಿಸಿದ ಸಮಯಗಳಲ್ಲಿ ಸಲ್ಲಿಸಿದ ಬೆಲೆಯ ಪಾಲು ಅಥವಾ ಇತರ ಯಾವುದೇ ಮೌಲಿಕ ವಸ್ತುಗಳು ಸೇರಿ ಯಾವ ಪ್ರತಿಫಲಕ್ಕಾಗಿ ಒಂದು ವರ್ಷದ ಅವಧಿಗಾಗಿ ಯಾವ ಭೂಮಿಯನ್ನು ಅದರಿಂದ ಅತ್ಯಧಿಕ ಪ್ರಯೋಜನ ಪಡೆಯಲು ಬಳಕೆಗೆ ಯಾವ ಪ್ರತಿಫಲಕ್ಕಾಗಿ ಗೇಣಿಗೆ ಗುತ್ತಿಗೆಗೆ ಕೊಡಲಾಗಿದೆಯೋ ಅಥವಾ ಕೊಡಬಹುದಾಗಿದೆಯೋ ಆ ಪ್ರತಿಫಲ;

(24) "ರೆವಿನ್ಯೂಅಧಿಕಾರಿ" ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಉದ್ದೇಶಗಳಿಗಾಗಿ ನೇಮಕ ಮಾಡಲಾದ ಅಥವಾ ನಿಯೋಜಿಸಲಾದ ಯಾವುದೇ ದರ್ಜೆಯ ಅಧಿಕಾರಿ ;

(25) "ರೆವಿನ್ಯೂವರ್ಷ" ಎಂದರೆ, ಜುಲೈ 1ನೆಯ ದಿನಾಂಕದಂದು ಪ್ರಾರಂಭವಾಗುವ ವರ್ಷ;

(26) "ಕಂದಾಯ ವ್ಯವಸ್ಥೆ" ಎಂದರೆ, ಒಂದು ವಲಯದಲ್ಲಿ ಭೂಕಂದಾಯದ ನಿರ್ಧರಣೆಗಾಗಿ ನಡೆಸಿದ ಕಾರ್ಯಗಳ ಫಲಿತಾಂಶ;

(27) "ಅಧಿಕೃತ ಪ್ರಮಾಣ ದರ" ಎಂದರೆ, ಒಂದು ಗುಂಪಿನ ಯಾವುದೇ ವಿಶಿಷ್ಟ ವರ್ಗದ ಭೂಮಿಯ ಸಂಬಂಧದಲ್ಲಿ, ಶೇಕಡ ನೂರರಷ್ಟು ವರ್ಗೀಕರಣ ಮೌಲ್ಯವುಳ್ಳ ಆ ವರ್ಗದ ಭೂಮಿಯಲ್ಲಿ ಒಂದು ಎಕರೆ ಬೆಲೆಯ ಸರಾಸರಿ ಉತ್ಪನ್ನದಲ್ಲಿ '[ಶೇಕಡ ನಾಲ್ಕರಷ್ಟು]' ಮೌಲ್ಯ;

1. 1965ರ ಅಧಿನಿಯಮ 9ರ ಮೂಲಕ 21.4.1965 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[ಪರಂತು, ಯಾವುದೇ ಪ್ಲಾಂಟೇಷನ್ ಭೂಮಿಯ ಸಂಬಂಧದಲ್ಲಿ, ಶೇಕಡ ನೂರರಷ್ಟು ವರ್ಗೀಕರಣ ಮೌಲ್ಯವುಳ್ಳ ವರ್ಗದ ಭೂಮಿಯಲ್ಲಿ ಒಂದು ಎಕರೆ ಬೆಲೆಯ ಸರಾಸರಿ ಉತ್ಪನ್ನದಲ್ಲಿ ಶೇಕಡ ಒಂದರಷ್ಟು ಮೌಲ್ಯವು ಅಧಿಕೃತ ಪ್ರಮಾಣ ದರವಾಗಿರತಕ್ಕದ್ದು.]¹

1. 1965ರ ಅಧಿನಿಯಮ 9ರ ಮೂಲಕ 21.4.1965 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(28) "ಪ್ರಧಾನ ಹಿಡುವಳಿದಾರ" ಎಂದರೆ, (ಇದರಲ್ಲಿ ಇನ್ನು ಮುಂದೆ ಕನಿಷ್ಠ ಹಿಡುವಳಿದಾರರೆಂದು ಕರೆಯಲಾಗಿರುವ) ಇತರ ಭೂ ಹಿಡುವಳಿದಾರರಿಂದ ಗೇಣಿಯನ್ನು ಅಥವಾ ಭೂ ಕಂದಾಯವನ್ನು ಪಡೆಯಲು ಹಕ್ಕಿರುವ ಅಂಥ ಭೂಮಿಗೆ ಅಥವಾ ಭೂ ಕಂದಾಯಕ್ಕೆ ಅಥವಾ ಅದರ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಅವನು ಹೊಣೆಗಾರನಾಗಬೇಕಾದ ವ್ಯಕ್ತಿಯಾಗಿರಲಿ ಅಥವಾ ಇಲ್ಲದಿರಲಿ ಆ ಭೂ ಹಿಡುವಳಿದಾರ;

ಪರಂತು, ಭೂ ದಾಖಲೆಗಳಲ್ಲಿ ಅಧಿಕೃತವಾಗಿ ಯಾವ ಜಹಗೀರದಾರನ, ಇನಾಂದಾರನ ಅಥವಾ ವರ್ಗಾವಣೆಯಾದ ಭೂಮಿಯ ಹಿಡುವಳಿದಾರನ ಹೆಸರನ್ನು ನಮೂದಿಸಲಾಗಿದೆಯೋ ಆ ಜಹಗೀರದಾರನು, ಇನಾಮದಾರನು ಅಥವಾ ವರ್ಗಾವಣೆಯಾದ ಭೂಮಿಯ ಇತರ ಹಿಡುವಳಿದಾರನು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಭೂಮಿಯನ್ನು ಪುನಃ ಪಡೆಯುವ ಹಕ್ಕಿಗೊಳಪಟ್ಟು, ಆ ಜಹಗೀರದಾರನಿಗೆ, ಇನಾಂದಾರನಿಗೆ ಅಥವಾ ವರ್ಗಾವಣೆಯಾದ ಇತರ ಹಿಡುವಳಿದಾರನಿಗೆ ಗೇಣಿ ಅಥವಾ ಭೂಕಂದಾಯವಿಲ್ಲದೆ ಭೂಮಿಯನ್ನು ಕೊಟ್ಟಿದ್ದರೆ, ಅಂಥ ಜಹಗೀರದಾರನನ್ನು, ಇನಾಮದಾರನನ್ನು ಅಥವಾ ಹಿಡುವಳಿದಾರನನ್ನು, ಭೂಮಿಯ ಮಂಜೂರಾತಿ ಪಡೆದವನಿಗೆ ಸಂಬಂಧಿಸಿದಂತೆ, ಅಂಥ ಭೂಮಿಯ ಪ್ರಧಾನ ಹಿಡುವಳಿದಾರನೆಂದು ಭಾವಿಸತಕ್ಕದ್ದು ಮತ್ತು ಅಂಥ ಭೂಮಿಯನ್ನು ಪಡೆದವನನ್ನು, ಕೊಟ್ಟವನಿಗೆ ಸಂಬಂಧಿಸಿದಂತೆ ಅಂಥ ಭೂಮಿಯ ಕನಿಷ್ಠ ಹಿಡುವಳಿದಾರನೆಂದು ಭಾವಿಸತಕ್ಕದ್ದು;

(29) "ಮೋಜಣಿ" ಎಂಬುದರಲ್ಲಿ, ಎಲ್ಲೆಯ ಅಥವಾ ಎಲ್ಲೆಗಳ ಅಥವಾ ಎಲ್ಲೆಯ ಯಾವುದೇ ಭಾಗದ ನಿರ್ಧರಣೆ, ಅಳತೆ ಮತ್ತು ನಮೂದನೆಗಳಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳು ಸೇರುತ್ತವೆ ಮತ್ತು ಇದರಲ್ಲಿ ಮರು ಮೋಜಣಿಯೂ ಸೇರುತ್ತದೆ;

(30) "ಮೋಜಣಿ ಗುರುತು" ಎಂದರೆ, ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಸ್ಥಳಗಳ ಸ್ಥಾನವನ್ನು ಅಥವಾ ಮಟ್ಟವನ್ನು ಸೂಚಿಸಲು ಅಥವಾ ನಿರ್ಧರಿಸಲು ಅಥವಾ ನಿರ್ಧರಿಸುವುದಕ್ಕೆ ನೆರವಾಗಲು ಮೋಜಣಿ ಅಧಿಕಾರಿಯು ಸ್ಥಾಪಿಸಿದ, ಮಾಡಿದ, ಬಳಸಿದ ಅಥವಾ ನಿರ್ದಿಷ್ಟಪಡಿಸಿದ ಯಾವುದೇ ಗುರುತು ಅಥವಾ ವಸ್ತು ;

(31) "ಮೋಜಣಿ ಅಧಿಕಾರಿ" ಎಂದರೆ, 18ನೇ ಪ್ರಕರಣದ ಅಡಿಯಲ್ಲಿ ಅಥವಾ ಅದರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ನೇಮಕಗೊಂಡ ಅಧಿಕಾರಿ ;

(32) "ಸರ್ವೇ ನಂಬರ್" ಎಂದರೆ, ಭೂ ದಾಖಲೆಗಳಲ್ಲಿ ಒಂದು ಸೂಚಿತ ಸಂಖ್ಯೆಯ ಕೆಳಗೆ ಭೂಮಿಯ ಯಾವ ಭಾಗದ ವಿಸ್ತೀರ್ಣವನ್ನು ಮತ್ತು ಕಂದಾಯವನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆಯೋ ಆ ಭಾಗ; ಮತ್ತು "ಸರ್ವೇ ನಂಬರಿನ ಪೋಷು" ಎಂದರೆ ಆ ಪೋಷು ಯಾವ ಸರ್ವೇ ನಂಬರಿನ ಭಾಗವಾಗಿದೆಯೋ ಅಂಥ ಸರ್ವೇ ನಂಬರಿನ ಕೆಳಗಿನ ಸೂಚಿತ ಸಂಖ್ಯೆಯ ಕೆಳಗೆ ಭೂದಾಖಲೆಗಳಲ್ಲಿ ಯಾವ ಆ ಭಾಗದ ವಿಸ್ತೀರ್ಣವನ್ನು ಮತ್ತು ಕಂದಾಯವನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆಯೋ ಆ ಭಾಗ;

(33) "ಮೋಜಣಿ ಮತ್ತು ಕಂದಾಯ ವ್ಯವಸ್ಥೆ" ಎಂಬುದರ, 10ನೆಯ ಅಧ್ಯಾಯದ ಉಪಬಂಧಗಳ ಅಡಿಯಲ್ಲಿ ಮಾಡಿದ ಕಂದಾಯ ವ್ಯವಸ್ಥೆಯೂ ಸೇರುತ್ತದೆ;

(34) "ಗೇಣಿದಾರ" ಎಂದರೆ, ಲಿಖಿತದ ಮೇರೆಗೆ ಅಥವಾ ಬಾಯಿ ಮಾತಿನ ಒಪ್ಪಂದದ ಮೇರೆಗೆ ಭೂಮಿಯನ್ನು ಹೊಂದಿರುವ ಗೇಣಿದಾರ; ಮತ್ತು ಇದರಲ್ಲಿ,-

(i) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಗೇಣಿದಾರನಾಗಿರುವ ಅಥವಾ ಗೇಣಿದಾರನೆಂದು ಭಾವಿಸಲ್ಪಡುವ ವ್ಯಕ್ತಿ;

(ii) ಭೂಮಿಯ ಸ್ವಾಧೀನದೊಂದಿಗೆ ಗೇಣಿದಾರನ ಹಕ್ಕುಗಳನ್ನು ಹೊಂದಿರುವ ಅಡಮಾನದಾರ; ಅಥವಾ

(iii) ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅಥವಾ ನಿಗಮಿತ ನಿಕಾಯದ ಅಧೀನದಲ್ಲಿ ನೇರವಾಗಿ ಭೂಮಿಯನ್ನು ಹೊಂದಿರುವ ಗೇಣಿದಾರ;

- ಸೇರುತ್ತಾರೆ;

(35) "ಕಂದಾಯ ವ್ಯವಸ್ಥೆಯ ಅವಧಿ" ಎಂದರೆ, ಕಂದಾಯ ವ್ಯವಸ್ಥೆಯು ಯಾವ ಅವಧಿಯವರೆಗೆ ಜಾರಿಯಲ್ಲಿರತಕ್ಕದ್ದೆಂದು ರಾಜ್ಯ ಸರ್ಕಾರವು ಘೋಷಿಸಿದೆಯೋ ಅಂಥ ಅವಧಿ;

(36) "ಪಟ್ಟಣ" ಎಂಬುದರಲ್ಲಿ '[ಕರ್ನಾಟಕ]' ಗ್ರಾಮಪಂಚಾಯತಿ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ 1959ರ ಮೇರೆಗಿನ ಪಂಚಾಯತ್ ಪಟ್ಟಣ ಅಥವಾ ಪಟ್ಟಣ ಪ್ರದೇಶವು ಸೇರುತ್ತದೆ;

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(37) "ನ್ಯಾಯಾಧಿಕರಣ" ಎಂದರೆ 40ನೇ ಪ್ರಕರಣದ ಮೇರೆಗೆ ರಚಿಸಲಾದ '[ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣ:]'

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(38) "ಗ್ರಾಮ" ಎಂದರೆ, ರೆವಿನ್ಯೂ ಆಡಳಿತದ ಉದ್ದೇಶಗಳಿಗಾಗಿ ಭೂದಾಖಲೆಗಳಲ್ಲಿ ಗ್ರಾಮ ಎಂಬುದಾಗಿ ಮನ್ನಣೆ ಪಡೆದಿರುವ ಸ್ಥಳೀಯ ಪ್ರದೇಶ ಮತ್ತು ಪಟ್ಟಣ ಅಥವಾ ನಗರವು ಮತ್ತು ಗ್ರಾಮದ, ಪಟ್ಟಣದ ಅಥವಾ ನಗರದ ಸರಹದ್ದುಗಳ ಒಳಗಡೆ ಇರುವ ಎಲ್ಲ ಭೂಮಿಯೂ ಇದರಲ್ಲಿ ಸೇರುತ್ತದೆ;

(39) "ಗ್ರಾಮ ಲೆಕ್ಕಿಗ" ಎಂದರೆ, 16ನೇ ಪ್ರಕರಣದ ಮೇರೆಗೆ ನೇಮಕಗೊಂಡ ಅಥವಾ ನೇಮಕಗೊಂಡಿರುವನೆಂದು ಭಾವಿಸಲಾದ ಗ್ರಾಮ ಲೆಕ್ಕಿಗ;

(40) "ವಲಯ" ಯಾವ ಸ್ಥಳೀಯ ಪ್ರದೇಶದಲ್ಲಿ ಎಂದರೆ, ಒಂದು ಜಿಲ್ಲೆಯಲ್ಲಿರುವ ಅಥವಾ ಹೆಚ್ಚು ಜಿಲ್ಲೆಗಳಲ್ಲಿರುವ ತಾಲೂಕನ್ನು; ಅಥವಾ ತಾಲೂಕುಗಳ ಗುಂಪನ್ನು ಅಥವಾ ಅದರ ಭಾಗವನ್ನೊಳಗೊಂಡಿರುವುದೋ ಮತ್ತು ರಾಜ್ಯ ಸರ್ಕಾರವು ಅಥವಾ ಈ ಬಗ್ಗೆ ಅದರಿಂದ ಅಧಿಕೃತನಾದ ಅಧಿಕಾರಿಯು,

(i) ಪ್ರಾಕೃತಿಕ ಆಕಾರಕ್ಕೆ;

(ii) ವಾಯುಗುಣಕ್ಕೆ ಮತ್ತು ಮಳೆಗೆ;

(iii) ಆ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ; ಮತ್ತು

(iv) ಮಣ್ಣಿನ ಗುಣಕ್ಕೆ

- ಸಂಬಂಧಿಸಿದಂತೆ ಅದು ಒಂದಕ್ಕೊಂದು ಹೊಂದಿಕೊಂಡಿರುವುದೆಂದು ಮತ್ತು ಒಂದೇ ರೀತಿಯದಾಗಿರುವುದೆಂದು ಅಭಿಪ್ರಾಯಪಟ್ಟಿದೆಯೋ ಅಥವಾ ಅಭಿಪ್ರಾಯಪಟ್ಟಿರುವರೋ ಆ ಯಾವುದೇ ಸ್ಥಳೀಯ ಪ್ರದೇಶ.

ಅಧ್ಯಾಯ -II

ರೆವಿನ್ಯೂ ಅಧಿಕಾರಿಗಳ ನೇಮಕ ಮತ್ತು ಅವರ ಅಧಿಕಾರಗಳು

3. ರೆವಿನ್ಯೂ ವಿಷಯಗಳಲ್ಲಿ ಮುಖ್ಯ ನಿಯಂತ್ರಣ ಪ್ರಾಧಿಕಾರ.- ಈ ಅಧಿನಿಯಮದ ಮೇರೆಗೆ ಭೂಮಿಯ ಮತ್ತು ಭೂಕಂದಾಯದ ನಿರ್ವಹಣೆಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ರಾಜ್ಯ ಸರ್ಕಾರವು ಮುಖ್ಯ ನಿಯಂತ್ರಣ ಪ್ರಾಧಿಕಾರವಾಗಿರತಕ್ಕದ್ದು.

4. ರಾಜ್ಯವನ್ನು 'ಪ್ರದೇಶಗಳಾಗಿ, ಪ್ರದೇಶಗಳನ್ನು ಜಿಲ್ಲೆಗಳಾಗಿ ವಿಭಾಗಿಸುವುದು' ಮತ್ತು ಜಿಲ್ಲೆಗಳಲ್ಲಿ ಹೋಬಳಿಗಳು ಮತ್ತು ಗ್ರಾಮಗಳನ್ನೊಳಗೊಂಡ ತಾಲೂಕುಗಳು ಇರುವುದು.- [(1) ರಾಜ್ಯದಲ್ಲಿ ಯಾವ ಪ್ರದೇಶಗಳು ಪ್ರತ್ಯೇಕ ಪ್ರದೇಶವಾಗತಕ್ಕದ್ದೆಂದು ಭಾವಿಸುತ್ತದೋ ಆ ಪ್ರದೇಶಗಳನ್ನು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ನಿರ್ಧರಿಸಬಹುದು ಮತ್ತು ಅಂಥ ಪ್ರದೇಶದ ಸರಹದ್ದುಗಳನ್ನು ಅಧಿಸೂಚನೆಯ ಮೂಲಕ ಅದು ಬದಲಾಯಿಸಬಹುದು ಅಥವಾ ರದ್ದುಗೊಳಿಸಬಹುದು.]²

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಪ್ರತಿಯೋಜಿಸಲಾಗಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ ಮತ್ತು 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(2) '[ಪ್ರತಿಯೊಂದು ಪ್ರತ್ಯೇಕ ಪ್ರದೇಶವನ್ನು,]' ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ಧರಿಸಬಹುದಾದಂಥ ಸರಹದ್ದುಗಳನ್ನು ಜಿಲ್ಲೆಗಳನ್ನಾಗಿ ವಿಭಾಗಿಸತಕ್ಕದ್ದು.

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ಉಪಪ್ರಕರಣ (2)ರಮೇರೆಗೆ ನಿರ್ಧರಿಸಲಾದ ಪ್ರತಿಯೊಂದು ಜಿಲ್ಲೆಯು ರಾಜ್ಯ ಸರ್ಕಾರವು, ಅಧಿಸೂಚನೆ ಮೂಲಕ ನಿರ್ಧರಿಸಬಹುದಾದಂಥ ತಾಲೂಕುಗಳನ್ನು ಮತ್ತು ಪ್ರತಿಯೊಂದು ತಾಲೂಕು ಹಾಗೆ ನಿರ್ಧರಿಸಬಹುದಾದಂಥ ಹೋಬಳಿಗಳನ್ನು ಮತ್ತು ಪ್ರತಿಯೊಂದು ಹೋಬಳಿಯು ಹಾಗೆ ನಿರ್ಧರಿಸಬಹುದಾದಂಥ ಗ್ರಾಮಗಳನ್ನು ಒಳಗೊಂಡಿರತಕ್ಕದ್ದು.

(4) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಯಾವುದೇ ಜಿಲ್ಲೆಯ, ತಾಲೂಕಿನ ಅಥವಾ ಹೋಬಳಿಯ ಸರಹದ್ದುಗಳನ್ನು ಬದಲಾಯಿಸಬಹುದು ಮತ್ತು ಜಿಲ್ಲೆಗಳನ್ನು, ತಾಲೂಕುಗಳನ್ನು ಅಥವಾ ಹೋಬಳಿಗಳನ್ನು ಹೊಸದಾಗಿ ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವವುಗಳನ್ನು ರದ್ದುಗೊಳಿಸಬಹುದು.

(5) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಅಸ್ತಿತ್ವದಲ್ಲಿದ್ದಂಥ ವಿಭಾಗಗಳ, ಜಿಲ್ಲೆಗಳ, ತಾಲೂಕುಗಳ, ಹೋಬಳಿಗಳ (ಅವುಗಳನ್ನು ಯಾವ ಹೆಸರಿನಿಂದಲೇ ಕರೆಯಲಿ) ಮತ್ತು ಗ್ರಾಮಗಳ ಸರಹದ್ದುಗಳನ್ನು (1), (2), (3) ಮತ್ತು (4)ನೇ ಉಪಪ್ರಕರಣಗಳ ಮೇರೆಗೆ ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು ಬದಲಾಯಿಸುವವರೆಗೆ, ಈ ಅಧಿನಿಯಮದ ಉದ್ದೇಶಗಳಿಗಾಗಿ ಆ ಸರಹದ್ದುಗಳು ಇದ್ದಂತೆಯೇ ಇರತಕ್ಕದ್ದು.

5. ಗ್ರಾಮಗಳ ಸರಹದ್ದುಗಳನ್ನು ಬದಲಾಯಿಸಲು ಅಥವಾ ಗ್ರಾಮಗಳನ್ನು ಸಮ್ಮಿಲನಗೊಳಿಸಲು ಅಥವಾ ರಚಿಸಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರಗಳು.- ನಿಯಮಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಮತ್ತು ನಿಯಮಿಸಬಹುದಾದಂಥ ರೀತಿಯಲ್ಲಿ ರಾಜ್ಯ ಸರ್ಕಾರವು, ಈ ಅಧಿನಿಯಮದ ಉದ್ದೇಶಕ್ಕಾಗಿ ಯಾವುದೇ ಗ್ರಾಮದ ಸರಹದ್ದುಗಳನ್ನು ಬದಲಾಯಿಸಬಹುದು ಅಥವಾ ವಿಸ್ತರಿಸಬಹುದು ಅಥವಾ ಎರಡು ಅಥವಾ ಹೆಚ್ಚು ಗ್ರಾಮಗಳನ್ನು ಸಮ್ಮಿಲನಗೊಳಿಸಬಹುದು ಅಥವಾ ಹೊಸ ಗ್ರಾಮವನ್ನು ರಚಿಸಬಹುದು.

6. '[XXX]¹, '[ಪ್ರದೇಶಗಳನ್ನು, ಜಿಲ್ಲೆಗಳನ್ನು]' ತಾಲೂಕುಗಳನ್ನು, ಹೋಬಳಿಗಳನ್ನು ಅಥವಾ ಗ್ರಾಮಗಳನ್ನು ರಚಿಸುವ, ರದ್ದುಗೊಳಿಸುವ, ಇತ್ಯಾದಿಗಳ ವಿಧಾನ.- 4ನೆಯ ಅಥವಾ 5ನೆಯ ಪ್ರಕರಣದ ಮೇರೆಗೆ ಯಾವುದೇ ಪ್ರದೇಶವನ್ನು '[XXX]¹, ಜಿಲ್ಲೆಯೆಂದು, ತಾಲೂಕೆಂದು, ಹೋಬಳಿಯೆಂದು ಅಥವಾ ಗ್ರಾಮವೆಂದು ಘೋಷಿಸುವ ಅಥವಾ ಯಾವುದೇ '[XXX]¹, '[ಪ್ರದೇಶಗಳ, ಜಿಲ್ಲೆಗಳ]', ತಾಲೂಕಿನ, ಹೋಬಳಿಯ ಅಥವಾ ಗ್ರಾಮದ ಸರಹದ್ದನ್ನು ಬದಲಾಯಿಸುವ ಅಥವಾ ಯಾವುದೇ '[XXX]¹, '[ಪ್ರದೇಶಗಳ ಜಿಲ್ಲೆಗಳ]' ತಾಲೂಕನ್ನು, ಹೋಬಳಿಯನ್ನು ಅಥವಾ ಗ್ರಾಮವನ್ನು ರದ್ದುಗೊಳಿಸುವ ಅಧಿಸೂಚನೆಯನ್ನು ಪ್ರಕಟಿಸುವುದಕ್ಕೂ ಮೊದಲು ರಾಜ್ಯ ಸರ್ಕಾರವು, ಆಕ್ಷೇಪಣೆಗಳಿದ್ದರೆ ತಿಳಿಸಬೇಕೆಂದು ಕೇಳಿ,

²[ಅಕ್ಷೇಪಣೆಗಳನ್ನು ಆಹ್ವಾನಿಸುವುದು ಅವಶ್ಯವಿಲ್ಲವೆಂದು ಪರಿಗಣಿಸುವ ಪ್ರಕರಣಗಳಲ್ಲಿ ಹೊರತು,]² ತನ್ನ ಉದ್ದೇಶದ ಬಗೆಗಿನ ನೋಟೀಸನ್ನು ಸರ್ಕಾರಿ ಗೆಜೆಟಿನಲ್ಲಿ ಮತ್ತು ನಿಯಮಿಸಬಹುದಾದಂಥ ಬೇರೆ ರೀತಿಯಲ್ಲಿ ಪ್ರಕಟಿಸತಕ್ಕದ್ದು ಮತ್ತು ಅಂಥ ಉದ್ದೇಶದ ಬಗೆಗೆ ಬಂದ ಅಕ್ಷೇಪಣೆಗಳನ್ನು ಪರ್ಯಾಲೋಚಿಸತಕ್ಕದ್ದು.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[7. ರೀಜನಲ್ ಕಮೀಷನರ್‌ರ ನೇಮಕ, ಕರ್ತವ್ಯಗಳು ಮತ್ತು ಪ್ರಕಾರ್ಯಗಳು.- (1) ಪ್ರತಿಯೊಂದು ಪ್ರತ್ಯೇಕ ಪ್ರದೇಶಕ್ಕೆ ಒಬ್ಬರು ರೀಜನಲ್ ಕಮೀಷನರ್‌ರನ್ನು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನೇಮಕ ಮಾಡತಕ್ಕದ್ದು.

(2) ರೀಜನಲ್ ಕಮೀಷನರ್‌ರು, ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟು, ವಿಭಾಗಕ್ಕೆ ಮುಖ್ಯ ರೆವಿನ್ಯೂಅಧಿಕಾರಿಯಾಗಿರತಕ್ಕದ್ದು ಮತ್ತು ವಿಭಾಗದಲ್ಲಿ ತನ್ನ ಅಧೀನದಲ್ಲಿರುವ ಎಲ್ಲ ಅಧಿಕಾರಿಗಳ ಮೇಲೆ ಮೇಲ್ವಿಚಾರಣೆಯ ಹಾಗೂ ನಿಯಂತ್ರಣದ ಅಧಿಕಾರಗಳನ್ನು ಚಲಾಯಿಸತಕ್ಕದ್ದು.

(3)ರೀಜನಲ್ ಕಮೀಷನರ್‌ರು, ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಅಡಿಯಲ್ಲಿ ಅಥವಾ ಅಂಥ ಕಾನೂನಿನಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ವಹಿಸಿದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶಕ್ಕಾಗಿ ಈ ಬಗ್ಗೆ ರಾಜ್ಯ ಸರ್ಕಾರದಿಂದ ಪ್ರದತ್ತವಾಗಬಹುದಾದಂಥ ಅಧಿಕಾರಗಳನ್ನು ಸಹ ಚಲಾಯಿಸತಕ್ಕದ್ದು ಮತ್ತು ವಹಿಸಬಹುದಾದಂಥ ಕರ್ತವ್ಯಗಳನ್ನು ಸಹ ನಿರ್ವಹಿಸತಕ್ಕದ್ದು.]¹

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

8. ಡೆಪ್ಯುಟಿ ಕಮಿಷನರು.- (1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಪ್ರತಿಯೊಂದು ಜಿಲ್ಲೆಗೆ ಒಬ್ಬರು ಡೆಪ್ಯುಟಿ ಕಮೀಷನರನ್ನು ನೇಮಕ ಮಾಡತಕ್ಕದ್ದು ಮತ್ತು '[ಅವನು ರೀಜನಲ್ ಕಮೀಷನರ್‌ಗೆ ಅಧೀನನಾಗಿರತಕ್ಕದ್ದು.]'

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(2) ಡೆಪ್ಯುಟಿ ಕಮಿಷನರನು, ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ತನಗೆ ಪ್ರದತ್ತವಾದ ಎಲ್ಲ ಅಧಿಕಾರಗಳನ್ನು ತನ್ನ ಜಿಲ್ಲೆಯಲ್ಲಿ ಚಲಾಯಿಸತಕ್ಕದ್ದು ಮತ್ತು ತನಗೆ ವಹಿಸಿದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಅಲ್ಲದೆ, ಅವನು ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅಸಿಸ್ಟೆಂಟ್ ಕಮಿಷನರನಿಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ವಹಿಸಿದ ಕರ್ತವ್ಯಗಳನ್ನು ನಿರ್ವಹಿಸಬಹುದು, ಮತ್ತು ಕಾನೂನಿನಿಂದ ವಿಶೇಷವಾಗಿ ಉಪಬಂಧಿಸಲಾಗಿರುವ ಎಲ್ಲ ವಿಷಯಗಳಲ್ಲಿ ಅವನು ರಾಜ್ಯ ಸರ್ಕಾರದ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸತಕ್ಕದ್ದು.

9. ವಿಶೇಷ ಡೆಪ್ಯುಟಿ ಕಮಿಷನರು.- (1) ಯಾವುದೇ ಅವಧಿಯವರೆಗೆ ಯಾವುದೇ ಉದ್ದೇಶಗಳಿಗಾಗಿ ಯಾವುದೇ ಜಿಲ್ಲೆಗೆ ಒಬ್ಬರು ವಿಶೇಷ ಡೆಪ್ಯುಟಿ ಕಮಿಷನರನ್ನು ನೇಮಕಮಾಡುವುದು ವಿಹಿತವೆಂದು ರಾಜ್ಯ ಸರ್ಕಾರವು ಪರ್ಯಾಲೋಚಿಸಿದಲ್ಲಿ, ಅದು ಅಧಿಸೂಚನೆಯ ಮೂಲಕ, ಅದರಲ್ಲಿ ಉಲ್ಲೇಖಿಸಬಹುದಾದಂಥ ಜಿಲ್ಲೆಗೆ ಅಂಥ ಉದ್ದೇಶಕ್ಕಾಗಿ ಮತ್ತು ಅಂಥ ಅವಧಿಗಾಗಿ ಒಬ್ಬರು ವಿಶೇಷ ಡೆಪ್ಯುಟಿ ಕಮೀಷನರನ್ನು ನೇಮಕ ಮಾಡಬಹುದು.

(2) ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೇರೆಗೆ ಡೆಪ್ಯುಟಿ ಕಮಿಷನರು ಜಿಲ್ಲೆಯಲ್ಲಿ ಅಥವಾ ಜಿಲ್ಲೆಯ ಭಾಗದಲ್ಲಿ ಚಲಾಯಿಸುವಂಥ ಅಧಿಕಾರಗಳನ್ನು ಅಥವಾ ನೆರವೇರಿಸುವಂಥ ಕರ್ತವ್ಯಗಳನ್ನು ವಿಶೇಷ ಡೆಪ್ಯುಟಿ ಕಮಿಷನರು, ರಾಜ್ಯ ಸರ್ಕಾರವು ನಿರ್ದೇಶಿಸಿದಂತೆ ಚಲಾಯಿಸತಕ್ಕದ್ದು ಮತ್ತು ನೆರವೇರಿಸತಕ್ಕದ್ದು.

(3) '[ಉಪಪ್ರಕರಣ (1)ರ ಮೇರೆಗೆ ನೇಮಕಗೊಂಡ ವಿಶೇಷ ಡೆಪ್ಯುಟಿ ಕಮಿಷನರನು, ರೀಜನಲ್ ಕಮೀಷನರ್‌ಗೆ ಅಧೀನನಾಗಿರತಕ್ಕದ್ದು. ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ವಿಷಯಗಳನ್ನುಳಿದು ಜಿಲ್ಲೆಯ ಡೆಪ್ಯುಟಿ ಕಮೀಷನರನಿಗೂ ಕೂಡ ಅವನು ಅಧೀನನಾಗಿರತಕ್ಕದ್ದು.]'

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

10. ಅಸಿಸ್ಟೆಂಟ್ ಕಮಿಷನರು.- (1) ರಾಜ್ಯ ಸರ್ಕಾರವು ಪ್ರತಿಯೊಂದು ಜಿಲ್ಲೆಗೆ, ಸೂಕ್ತವೆಂದು ತಾನು ಭಾವಿಸುವಷ್ಟು ಸಂಖ್ಯೆಯ ಅಸಿಸ್ಟೆಂಟ್ ಕಮೀಷನರನ್ನು ಅಧಿಸೂಚನೆಯ ಮೂಲಕ ನೇಮಕ ಮಾಡಬಹುದು; ಅಂಥ ಎಲ್ಲ ಅಸಿಸ್ಟೆಂಟ್ ಕಮಿಷನರು ಮತ್ತು ಜಿಲ್ಲೆಯ ರೆವಿನ್ಯೂಆಡಳಿತದಲ್ಲಿ ನಿಯೋಜಿತರಾಗಿರುವ ಇತರ ಎಲ್ಲಾ ಅಧಿಕಾರಿಗಳು '[ರೀಜನಲ್ ಕಮೀಷನರ್‌ಗೆ ಅಥವಾ ಡೆಪ್ಯುಟಿ ಕಮಿಷನರಿಗೆ]'ಅಧೀನರಾಗಿರತಕ್ಕದ್ದು.

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ರಾಜ್ಯ ಸರ್ಕಾರವು (1)ನೇ ಉಪ ಪ್ರಕರಣದ ಮೇರೆಗೆ ನೇಮಕ ಮಾಡಿದ ಯಾರೇ ಅಸಿಸ್ಟೆಂಟ್ ಕಮೀಷನರನಿಗೆ, ರೆವಿನ್ಯೂ ಉಪವಿಭಾಗ ಎಂದು ಕರೆಯಲ್ಪಡುವ'[XXX]', ಒಂದು ತಾಲೂಕನ್ನು ಅಥವಾ ಹೆಚ್ಚು ತಾಲೂಕುಗಳನ್ನೊಳಗೊಂಡಿರುವ ರೆವಿನ್ಯೂ ಉಪವಿಭಾಗದ ಆಡಳಿತದ ಹೊಣೆಗಾರಿಕೆಯನ್ನು ವಹಿಸಬಹುದು. ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನ ಮೂಲಕ ಅಸಿಸ್ಟೆಂಟ್ ಕಮೀಷನರನಿಗೆ ಪ್ರದತ್ತವಾದ ಅಂಥ ಎಲ್ಲ ಕರ್ತವ್ಯಗಳನ್ನು ಅಸಿಸ್ಟೆಂಟ್ ಕಮಿಷನರು ನೆರವೇರಿಸತಕ್ಕದ್ದು ಮತ್ತು ಅಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು Vನೇ ಅಧ್ಯಾಯದ ಉಪಬಂಧಗಳಿಗೆ ಒಳಪಟ್ಟು ಮತ್ತು ರಾಜ್ಯ ಸರ್ಕಾರದ ಆದೇಶಗಳು ಯಾವುದಾದರೂ ಇದ್ದರೆ ಅವುಗಳಿಗೊಳಪಟ್ಟು, ಆ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೂಲಕ ಡೆಪ್ಯುಟಿ

ಕಮಿಷನರನಿಗೆ ಪ್ರದತ್ತವಾದ ಎಲ್ಲ ಅಧಿಕಾರಗಳನ್ನು ಕೂಡ ಅಂಥ ಅಸಿಸ್ಟೆಂಟ್ ಕಮಿಷನರನು ಚಲಾಯಿಸತಕ್ಕದ್ದು ಮತ್ತು ಅಂಥ ಎಲ್ಲ ಕರ್ತವ್ಯಗಳನ್ನು ಸಹ ನೆರವೇರಿಸತಕ್ಕದ್ದು.

1. 1969ರ ಅಧಿನಿಯಮ 7ರ ಮೂಲಕ 17.4.1969 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

(3) ಉಪಪ್ರಕರಣ (1)ರಮೇರೆಗೆ ನೇಮಕಗೊಂಡ ಆದರೆ (2)ನೇ ಉಪಪ್ರಕರಣದ ಅಡಿಯಲ್ಲಿ ರೆವಿನ್ಯೂ ಉಪವಿಭಾಗದ ಆಡಳಿತವನ್ನು ಹೊಂದಿರುವಂಥ ಅಸಿಸ್ಟೆಂಟ್ ಕಮಿಷನರನು, ರಾಜ್ಯ ಸರ್ಕಾರದ ಆದೇಶಗಳಿಗೊಳಪಟ್ಟು, ಡೆಪ್ಯುಟಿ ಕಮಿಷನರನು ಅವನಿಗೆ ವಹಿಸಿಕೊಡಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.

11. ತಹಸೀಲ್ದಾರರು.- (1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಪ್ರತಿಯೊಂದು ತಾಲೂಕಿಗೆ ಒಬ್ಬರು ತಹಸೀಲ್ದಾರನನ್ನು ನೇಮಕ ಮಾಡತಕ್ಕದ್ದು ಮತ್ತು ಅವನು ತಾಲ್ಲೂಕಿನ ಭೂ ಕಂದಾಯದ ನಿರ್ವಹಣೆಯನ್ನು ನೆರವೇರಿಸುವ ಮುಖ್ಯ ಅಧಿಕಾರಿಯಾಗಿರತಕ್ಕದ್ದು. ಆ ತಾಲೂಕಿನ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮಿಷನರನಿಗೆ ಅವನು ಅಧೀನವಾಗಿರತಕ್ಕದ್ದು ಮತ್ತು ಅಂಥ ಅಸಿಸ್ಟೆಂಟ್ ಕಮಿಷನರನ ಇಲ್ಲದಿದ್ದಲ್ಲಿ ಆ ಜಿಲ್ಲೆಯ ಡೆಪ್ಯುಟಿ ಕಮಿಷನರನಿಗೆ ಅಧೀನವಾಗಿರತಕ್ಕದ್ದು.

(2) ತಹಸೀಲ್ದಾರನ ಕರ್ತವ್ಯಗಳು ಮತ್ತು ಅಧಿಕಾರಗಳು ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೂಲಕ ಸ್ಪಷ್ಟವಾಗಿ ಅವನಿಗೆ ವಹಿಸಬಹುದಾದಂಥವುಗಳು ಅಥವಾ ಪ್ರದತ್ತವಾಗಬಹುದಾದಂಥವುಗಳು ಆಗಿರತಕ್ಕದ್ದು, ಅಥವಾ ರಾಜ್ಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳ ಅಡಿಯಲ್ಲಿ ಡೆಪ್ಯುಟಿ ಕಮಿಷನರು ಅವನಿಗೆ ಗೊತ್ತುಪಡಿಸಬಹುದಾದಂಥ ಅವಧಿಗಾಗಿ ಅವನಿಗೆ ವಹಿಸಬಹುದಾದಂಥವುಗಳು ಅಥವಾ ಪ್ರತ್ಯಾಯೋಜಿಸಬಹುದಾದಂಥವುಗಳು ಆಗಿರತಕ್ಕದ್ದು.

12. ವಿಶೇಷ ತಹಸೀಲ್ದಾರರು.- (1) ಯಾವುದೇ ಉದ್ದೇಶಕ್ಕಾಗಿ ಯಾವುದೇ ತಾಲೂಕಿಗೆ, ವಿಶೇಷ ತಹಸೀಲ್ದಾರನನ್ನು ನೇಮಕ ಮಾಡುವುದು ಯುಕ್ತವೆಂದು ರಾಜ್ಯ ಸರ್ಕಾರವು ಪರ್ಯಾಲೋಚಿಸಿದಾಗ, ಅಧಿಸೂಚನೆಯ ಮೂಲಕ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಉದ್ದೇಶಗಳಿಗಾಗಿ ಮತ್ತು ಅಂಥ ತಾಲ್ಲೂಕಿಗೆ ವಿಶೇಷ ತಹಸೀಲ್ದಾರನನ್ನು ಅದು ನೇಮಕ ಮಾಡಬಹುದು.

(2) ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವಂಥ ಬೇರೆ ಕಾನೂನಿನ ಅಡಿಯಲ್ಲಿ ತಾಲ್ಲೂಕಿನಲ್ಲಿ ಅಥವಾ ತಾಲ್ಲೂಕಿನ ಭಾಗದಲ್ಲಿ ತಹಸೀಲ್ದಾರನು ಚಲಾಯಿಸುವಂಥ ಅಧಿಕಾರಗಳಲ್ಲಿ ಮತ್ತು ನೆರವೇರಿಸುವಂಥ ಕರ್ತವ್ಯಗಳಲ್ಲಿ ರಾಜ್ಯ ಸರ್ಕಾರವು ನಿರ್ದೇಶಿಸುವಂಥ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ವಿಶೇಷ ತಹಸೀಲ್ದಾರನು ಚಲಾಯಿಸತಕ್ಕದ್ದು ಮತ್ತು ನೆರವೇರಿಸತಕ್ಕದ್ದು.

(3) ವಿಶೇಷ ತಹಸೀಲ್ದಾರನು ಆ ತಾಲ್ಲೂಕಿನ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮಿಷನರಿಗೆ ಅಧೀನವಾಗಿರತಕ್ಕದ್ದು ಮತ್ತು ಅಂಥ ಅಸಿಸ್ಟೆಂಟ್ ಕಮಿಷನರನು ಇಲ್ಲದಿರುವಲ್ಲಿ ಆ ಜಿಲ್ಲೆಯ ಡೆಪ್ಯುಟಿ ಕಮಿಷನರಿಗೆ ಅಧೀನವಾಗಿರತಕ್ಕದ್ದು. ರಾಜ್ಯ ಸರ್ಕಾರವು ಆದೇಶದ ಮೂಲಕ ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದಂಥ ವಿಷಯಗಳನ್ನುಳಿದು ಬೇರೆ ವಿಷಯಗಳಲ್ಲಿ ವಿಶೇಷ ತಹಸೀಲ್ದಾರನು ಆ ತಾಲ್ಲೂಕಿನ ತಹಸೀಲ್ದಾರನಿಗೆ ಅಧೀನವಾಗಿರತಕ್ಕದ್ದು.

13. ತಹಸೀಲ್ದಾರನು ಅಥವಾ ವಿಶೇಷ ತಹಸೀಲ್ದಾರನು ತನ್ನ ಕೆಲಸ ಕರ್ತವ್ಯಗಳನ್ನು ನಿರ್ವಹಿಸಲು ತನ್ನ ಅಧೀನರಾಗಿರುವವರನ್ನು ಪ್ರತಿನಿಯೋಜಿಸಬಹುದು.-¹[XXX]²[ಪ್ರಾದೇಶಿಕ ಆಯುಕ್ತರು ಅಥವಾ ಡೆಪ್ಯುಟಿ ಕಮಿಷನರನು]² ಮಾಡಬಹುದಾದಂಥ ಆದೇಶಗಳಿಗೊಳಪಟ್ಟು, ಆಡಳಿತಕ್ಕೆ ಸಂಬಂಧಿಸಿದ ಕರ್ತವ್ಯಗಳ ಯಾವುದೇ ಭಾಗವನ್ನು ನಿರ್ವಹಿಸಲು ತನ್ನ ಅಧೀನ ಅಧಿಕಾರಿಗಳ ಪೈಕಿ ಯಾರನ್ನಾದರೂ ತಹಸೀಲ್ದಾರನು ಅಥವಾ ವಿಶೇಷ ತಹಸೀಲ್ದಾರನು ಪ್ರತಿನಿಯೋಜಿಸಬಹುದು:

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪರಂತು, ಹಾಗೆ ನಿಯೋಜಿಸಿದಾಗ ಅವನ ಅಧೀನ ಅಧಿಕಾರಿಗಳ ಎಲ್ಲ ಕಾರ್ಯಗಳು ಅಂಥ ತಹಸೀಲ್ದಾರನ ಅಥವಾ ವಿಶೇಷ ತಹಸೀಲ್ದಾರನ ಪುನರೀಕ್ಷಣೆಗೆ ಮತ್ತು ಸ್ಥಿರೀಕರಣಕ್ಕೆ ಒಳಪಟ್ಟಿರುತ್ತವೆ.

14. ಹಂಗಾಮಿ ಖಾಲಿ ಸ್ಥಾನಗಳಲ್ಲಿ ಅಧಿಕಾರಿಗಳು ಕರ್ತವ್ಯಗಳನ್ನು ನಿರ್ವಹಿಸುವುದು.-¹[(1) ರೀಜನಲ್ ಕಮೀಷನರ್‌ರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಶಕ್ತನಾದರೆ ಅಥವಾ ರಜೆಯ ಮೇಲಿದ್ದರೆ ಅಥವಾ ಯಾವುದೇ ಕಾರಣದಿಂದಾಗಿ ತನ್ನ ಹುದ್ದೆಯನ್ನು ತ್ಯಜಿಸಿದರೆ ಅಥವಾ ಮೃತಪಟ್ಟರೆ, ರೀಜನಲ್ ಕಮೀಷನರ್ ಕೇಂದ್ರ ಕಾರ್ಯಸ್ಥಳದಲ್ಲಿರುವ ಡೆಪ್ಯುಟಿ ಕಮಿಷನರನು, ರಾಜ್ಯ ಸರ್ಕಾರವು ಬೇರೆ ಏರ್ಪಾಟು ಮಾಡಿದ ಹೊರತು, ಆ ಪ್ರಾದೇಶಿಕ ಆಯುಕ್ತರ ಹುದ್ದೆಗೆ ತಾತ್ಕಾಲಿಕವಾಗಿ ಉತ್ತರಾಧಿಕಾರಿಯಾಗತಕ್ಕದ್ದು ಮತ್ತು ಪ್ರಾದೇಶಿಕ ಆಯುಕ್ತರು ತಮ್ಮ ವಿಭಾಗದ ಆಡಳಿತವನ್ನು ಪುನಃ ವಹಿಸಿಕೊಳ್ಳುವವರೆಗೆ ಅಥವಾ ಮೊದಲಿನ ಪ್ರಾದೇಶಿಕ ಆಯುಕ್ತರ ಸ್ಥಳದಲ್ಲಿ ರಾಜ್ಯ ಸರ್ಕಾರವು ಉತ್ತರಾಧಿಕಾರಿಯನ್ನು ನೇಮಿಸಿದಾಗ ಅಂಥ ಉತ್ತರಾಧಿಕಾರಿಯು ತನ್ನ ನೇಮಕ ಆದಾಗ ಆಡಳಿತವನ್ನು ವಹಿಸಿಕೊಳ್ಳುವವರೆಗೆ ಈ ಅಧಿನಿಯಮದ ಅಡಿಯಲ್ಲಿ ಆ ವಿಭಾಗದ ಪ್ರಾದೇಶಿಕ ಆಯುಕ್ತರೆಂದು ಭಾವಿಸತಕ್ಕದ್ದು.]¹

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(2) ಡೆಪ್ಯುಟಿ ಕಮಿಷನರನು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಶಕ್ತನಾದರೆ ಅಥವಾ ಯಾವುದೇ ಕಾರಣದಿಂದಾಗಿ ತನ್ನ ಹುದ್ದೆಯನ್ನು ತ್ಯಜಿಸಿದರೆ ಅಥವಾ ತನ್ನ ಜಿಲ್ಲೆಯನ್ನು ಬಿಟ್ಟು ಹೋದರೆ ಅಥವಾ ಮೃತಪಟ್ಟರೆ, ವಿಶೇಷ ಡೆಪ್ಯುಟಿ ಕಮಿಷನರನು, ಯಾರಾದರೂ ಇದ್ದರೆ, ಅಥವಾ ಅವನು ಇರದಿದ್ದರೆ ಆ ಜಿಲ್ಲೆಯ ಕೇಂದ್ರಕಾರ್ಯ ಸ್ಥಳದಲ್ಲಿರುವ ಅತ್ಯಂತ ಹಿರಿಯ ಅಸಿಸ್ಟೆಂಟ್ ಕಮಿಷನರನು, ರಾಜ್ಯ ಸರ್ಕಾರವು ಬೇರೆ ಏರ್ಪಾಟು ಮಾಡಿದ ಹೊರತು, ಆ ಹುದ್ದೆಗೆ ತಾತ್ಕಾಲಿಕವಾಗಿ ಉತ್ತರಾಧಿಕಾರಿಯಾಗತಕ್ಕದ್ದು ಮತ್ತು ಡೆಪ್ಯುಟಿ ಕಮಿಷನರನು ತನ್ನ ಜಿಲ್ಲೆಯ ಆಡಳಿತವನ್ನು ಪುನಃ ವಹಿಸಿಕೊಳ್ಳುವವರೆಗೆ ಅಥವಾ ರಾಜ್ಯ ಸರ್ಕಾರವು ಅವನ ಬದಲಿಗೆ ಉತ್ತರಾಧಿಕಾರಿಯನ್ನು ನೇಮಿಸಿದಾಗ, ಅವನು ಆಡಳಿತವನ್ನು ವಹಿಸಿಕೊಳ್ಳುವವರೆಗೆ ಅಂಥ ಅಸಿಸ್ಟೆಂಟ್ ಕಮಿಷನರನನ್ನು ಈ ಅಧಿನಿಯಮದ ಮೇರೆಗೆ ಡೆಪ್ಯುಟಿ ಕಮಿಷನರನೆಂದು ಭಾವಿಸತಕ್ಕದ್ದು.

(3) ರೆವಿನ್ಯೂ ಉಪವಿಭಾಗದ ಅಸಿಸ್ಟೆಂಟ್ ಕಮಿಷನರನು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಶಕ್ತನಾದರೆ ಅಥವಾ ರಜೆಯ ಮೇಲಿದ್ದರೆ ಅಥವಾ ಯಾವುದೇ ಕಾರಣದಿಂದಾಗಿ ತನ್ನ ಹುದ್ದೆಯನ್ನು ತ್ಯಜಿಸಿದರೆ ಅಥವಾ ಮೃತಪಟ್ಟರೆ, ಅಸಿಸ್ಟೆಂಟ್ ಕಮಿಷನರನ ಕಛೇರಿಯ ಕೇಂದ್ರ ಕಾರ್ಯಸ್ಥಳದಲ್ಲಿ ಇರುವ ತಹಸೀಲ್ದಾರನು, ಸರ್ಕಾರವು ಬೇರೆ ಏರ್ಪಾಟನ್ನು ಮಾಡಿದ ಹೊರತು, ಆ ಅಸಿಸ್ಟೆಂಟ್ ಕಮಿಷನರನ ಹುದ್ದೆಗೆ ತಾತ್ಕಾಲಿಕವಾಗಿ, ಉತ್ತರಾಧಿಕಾರಿಯಾಗತಕ್ಕದ್ದು ಮತ್ತು ಆ ಅಸಿಸ್ಟೆಂಟ್ ಕಮಿಷನರು ತನ್ನ ರೆವಿನ್ಯೂ ಉಪವಿಭಾಗದ ಆಡಳಿತವನ್ನು ಪುನಃ ವಹಿಸಿಕೊಳ್ಳುವವರೆಗೆ ಅಥವಾ ಸರ್ಕಾರವು ಮೊದಲಿನ ಅಸಿಸ್ಟೆಂಟ್ ಕಮಿಷನರನ ಬದಲಿಗೆ ಉತ್ತರಾಧಿಕಾರಿಯನ್ನು ನೇಮಿಸಿ, ಅಂಥ ಉತ್ತರಾಧಿಕಾರಿಯು ಆಡಳಿತವನ್ನು ವಹಿಸಿಕೊಳ್ಳುವವರೆಗೆ, ಈ ಅಧಿನಿಯಮದ ಮೇರೆಗೆ ಅಂಥ ತಹಸೀಲ್ದಾರನನ್ನು ರೆವಿನ್ಯೂ ಉಪವಿಭಾಗದ ಅಸಿಸ್ಟೆಂಟ್ ಕಮಿಷನರನೆಂದು ಭಾವಿಸತಕ್ಕದ್ದು.

(4) ತಹಸೀಲ್ದಾರನು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಶಕ್ತನಾದರೆ ಅಥವಾ ಯಾವುದೇ ಕಾರಣದಿಂದಾಗಿ ತನ್ನ ಹುದ್ದೆಯನ್ನು ತ್ಯಜಿಸಿದರೆ ಅಥವಾ ತನ್ನ ತಾಲ್ಲೂಕನ್ನು ಬಿಟ್ಟು ಹೋದರೆ ಅಥವಾ ಮೃತ ಪಟ್ಟರೆ, ವಿಶೇಷ ತಹಸೀಲ್ದಾರನು ಯಾರಾದರೂ ಇದ್ದರೆ, ಅಥವಾ ಅವನು ಇರದಿದ್ದರೆ ತಾಲ್ಲೂಕು ಕಚೇರಿಯ ಅತ್ಯಂತ ಹಿರಿಯ ಲಿಪಿಕ ಅಧಿಕಾರಿಯು ಸದರಿ ತಹಸೀಲ್ದಾರನ ಹುದ್ದೆಗೆ ಹಂಗಾಮಿಯಾಗಿ ಉತ್ತರಾಧಿಕಾರಿಯಾಗತಕ್ಕದ್ದು ಮತ್ತು ಆ ತಹಸೀಲ್ದಾರನು ತನ್ನ ತಾಲ್ಲೂಕಿನ ಆಡಳಿತವನ್ನು ಪುನಃ ವಹಿಸಿಕೊಳ್ಳುವವರೆಗೆ ಅಥವಾ ಆ ತಹಸೀಲ್ದಾರ್ ಹುದ್ದೆಗೆ ಉತ್ತರಾಧಿಕಾರಿಯು ಕ್ರಮಬದ್ಧವಾಗಿ ನೇಮಕಗೊಂಡು ಆಡಳಿತವನ್ನು ವಹಿಸಿಕೊಳ್ಳುವವರೆಗೆ, ಈ ಅಧಿನಿಯಮದ ಮೇರೆಗೆ ಅಂಥ ಲಿಪಿಕ ಅಧಿಕಾರಿಯನ್ನು ತಹಸೀಲ್ದಾರನೆಂದು ಭಾವಿಸತಕ್ಕದ್ದು.

15. ರೆವಿನ್ಯೂ ಇನ್‌ಸ್ಪೆಕ್ಟರುಗಳು.- (1) '[ಡೆಪ್ಯುಟಿ ಕಮಿಷನರನು ರೀಜನಲ್ ಕಮಿಷನರ ಅಥವಾ ರಾಜ್ಯ ಸರ್ಕಾರದ] ಸಾಮಾನ್ಯ ಆದೇಶಗಳಿಗೊಳಪಟ್ಟು, ಪ್ರತಿಯೊಂದು ಹೋಬಳಿಗೆ ಒಬ್ಬ ರೆವಿನ್ಯೂ ಇನ್‌ಸ್ಪೆಕ್ಟರ್‌ನನ್ನು ನೇಮಕ ಮಾಡಬಹುದು ಮತ್ತು ಅವನು ಈ ಅಧಿನಿಯಮದಲ್ಲಿ ಅಥವಾ ಇದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಕಾನೂನಿನಲ್ಲಿ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂತೆ ರೆವಿನ್ಯೂ ಇನ್‌ಸ್ಪೆಕ್ಟರನ ಎಲ್ಲ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು ಮತ್ತು ಆ ಹುದ್ದೆಯಲ್ಲಿರತಕ್ಕದ್ದು ಮತ್ತು ನಿಯಮಿಸಬಹುದಾದಂಥ ನಿಯಮಗಳಿಗೆ ಒಳಪಟ್ಟಿರತಕ್ಕದ್ದು.

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಹೋಬಳಿಯ ರೆವಿನ್ಯೂ ಇನ್‌ಸ್ಪೆಕ್ಟರ್‌ನ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು (ಅವರನ್ನು ಯಾವುದೇ ಹೆಸರಿನಿಂದ ಕರೆಯಲಿ) (1)ನೇ ಉಪ ಪ್ರಕರಣದ ಮೇರೆಗೆ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡುವವರೆಗೆ, ಅಂಥ ಹೋಬಳಿಯ ರೆವಿನ್ಯೂ ಇನ್‌ಸ್ಪೆಕ್ಟರುಗಳೆಂದು ಭಾವಿಸತಕ್ಕದ್ದು.

16. ಗ್ರಾಮ ಲೆಕ್ಕಿಗ.- (1) ಡೆಪ್ಯುಟಿ ಕಮಿಷನರನು,¹[XXX]^{1,2}[ರಾಜ್ಯ ಸರ್ಕಾರದ ಮತ್ತು ರೀಜನಲ್ ಕಮಿಷನರ್]² ಸಾಮಾನ್ಯ ಆದೇಶಗಳಿಗೊಳಪಟ್ಟು ಒಂದು ಗ್ರಾಮಕ್ಕೆ ಅಥವಾ ಗ್ರಾಮಗಳ ಗುಂಪಿಗೆ ಒಬ್ಬ ಗ್ರಾಮ ಲೆಕ್ಕಿಗನನ್ನು ನೇಮಕ ಮಾಡಬಹುದು ಮತ್ತು ಅವನು ಈ ಅಧಿನಿಯಮದಲ್ಲಿ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನಲ್ಲಿ ಅಥವಾ ಅದರ ಮೇರೆಗೆ ನಿಯಮಿಸಲಾದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು ಮತ್ತು ನಿಯಮಿಸಬಹುದಾದಂಥ ನಿಯಮಗಳ ಮೇರೆಗೆ ಆ ಹುದ್ದೆಯಲ್ಲಿರತಕ್ಕದ್ದು ಮತ್ತು ಆ ನಿಯಮಗಳಿಗೆ ಒಳಪಟ್ಟಿರತಕ್ಕದ್ದು.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಒಂದು ಗ್ರಾಮಕ್ಕೆ ಅಥವಾ ಗ್ರಾಮಗಳ ಗುಂಪಿಗೆ ಗ್ರಾಮ ಲೆಕ್ಕಿಗನ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು, (1)ನೇ ಉಪಪ್ರಕರಣದ ಮೇರೆಗೆ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡುವವರೆಗೆ, ಅಂಥ ಗ್ರಾಮದ ಅಥವಾ ಗ್ರಾಮಗಳ ಗುಂಪಿಗೆ ಗ್ರಾಮ ಲೆಕ್ಕಿಗರೆಂದು ಭಾವಿಸತಕ್ಕದ್ದು.

17. ಗ್ರಾಮ ಲೆಕ್ಕಿಗನು ಇಡಬೇಕೆಂದು ಅಗತ್ಯಪಡಿಸಲಾಗಿರುವಂಥ ದಾಖಲೆಗಳನ್ನು ಅವನು ಇಡುವುದು ಮತ್ತು ಸರ್ಕಾರಿ ದಾಖಲೆಗಳನ್ನು ಸಿದ್ಧಪಡಿಸುವುದು.- (1) ಗ್ರಾಮ ಲೆಕ್ಕಿಗನು ಇಡಬೇಕಾದ ರಿಜಿಸ್ಟರುಗಳನ್ನು, ಲೆಕ್ಕಿಗಳನ್ನು ಮತ್ತು ಇತರೆ ದಾಖಲೆಗಳನ್ನು ರಾಜ್ಯ ಸರ್ಕಾರವು ನಿಯಮಿಸತಕ್ಕದ್ದು.

(2) ಉಪ ಪ್ರಕರಣ (1)ರ ಮೇರೆಗೆ ನಿಯಮಿಸಬಹುದಾದಂಥ ಎಲ್ಲ ರಿಜಿಸ್ಟರುಗಳನ್ನು, ಲೆಕ್ಕಿಗಳನ್ನು ಮತ್ತು ಇತರೆ ದಾಖಲೆಗಳನ್ನು ಗ್ರಾಮ ಲೆಕ್ಕಿಗನು ಇಡತಕ್ಕದ್ದು ಮತ್ತು ಅವನು ತಾಲ್ಲೂಕಿನ ಅಥವಾ ಜಿಲ್ಲೆಯ ಯಾರೇ ವರಿಷ್ಠ ರೆವಿನ್ಯೂ ಅಧಿಕಾರಿಯು ಕೇಳಿದಾಗ, ಗ್ರಾಮ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಥವಾ ಸಾರ್ವಜನಿಕರ

ಉಪಯೋಗಕ್ಕಾಗಿ ಅಗತ್ಯವಾಗಿರುವಂಥ ಎಲ್ಲ ದಾಖಲೆಗಳನ್ನು ಎಂದರೆ, ನೋಟೀಸುಗಳನ್ನು, ವರದಿಗಳನ್ನು, ಮಹಜರುಗಳನ್ನು ಮತ್ತು ಕೈಪಿಲುಗಳನ್ನು ಸಿದ್ಧಪಡಿಸತಕ್ಕದ್ದು.

18. ಮೋಜಣಿ ಅಧಿಕಾರಿಗಳು.- (1) ಮೋಜಣಿ, ಕಂದಾಯ ನಿರ್ದೇಶಕ ಮತ್ತು ಭೂಕಂದಾಯದ ನಿರ್ದೇಶಕ ವ್ಯವಸ್ಥೆ ಮತ್ತು ಎಲ್ಲೆಗಳ ನಿರ್ಣಯ ಮತ್ತು ಈ ಅಧಿನಿಯಮದಲ್ಲಿ ಉಪಬಂಧಿಸಲಾದ ಅವುಗಳಿಗೆ ಸಂಬಂಧಿಸಿದ ವಿಷಯಗಳು, ಇವುಗಳ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರವು, ಅವಶ್ಯವೆಂದು ತಾನು ಭಾವಿಸುವಂಥ ಅಧಿಕಾರಿಗಳನ್ನು ಅಧಿಸೂಚನೆಯ ಮೂಲಕ ನೇಮಕ ಮಾಡಬಹುದು. ಅಂಥ ಅಧಿಕಾರಿಗಳಿಗೆ ¹[ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕರು,]²[ಭೂ ದಾಖಲೆಗಳ ಜಂಟಿ ನಿರ್ದೇಶಕರು, ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರು, ಭೂ ದಾಖಲೆಗಳ ಉಪ ನಿರ್ದೇಶಕರು, ಕಂದಾಯ ವ್ಯವಸ್ಥೆಯ ಉಪ ನಿರ್ದೇಶಕರು, ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕರು, "ಭೂ ದಾಖಲೆಗಳ ಸಹಾಯಕ ನಿರ್ದೇಶಕರು,]³ಕಂದಾಯ ವ್ಯವಸ್ಥೆಯ ಅಧಿಕಾರಿಗಳು ಮತ್ತು "ಕಂದಾಯ ವ್ಯವಸ್ಥೆಯ ಸಹಾಯಕ ಅಧಿಕಾರಿಗಳು" ಅಥವಾ ರಾಜ್ಯ ಸರ್ಕಾರವು ಉಚಿತವೆಂದು ಭಾವಿಸುವಂಥ ಬೇರೆ ರೀತಿಯ ಹೆಸರನ್ನು ಕೊಡತಕ್ಕದ್ದು. ಅಂಥ ಪ್ರತಿಯೊಬ್ಬ ಅಧಿಕಾರಿಯು ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ಅಧಿಕಾರಿಗೆ ಅಥವಾ ಅಧಿಕಾರಿಗಳಿಗೆ ಅಧೀನನಾಗಿರತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 1.3.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

2. 2003ರ ಅಧಿನಿಯಮ 21ರ ಮೂಲಕ 26.5.2003 ರಿಂದ ಜಾರಿಗೆ ಬರುವಂತೆ ಪ್ರತಿಯೊಬ್ಬರನ್ನೂ ಅಳವಡಿಸಲಾಗಿದೆ.

(2) ಉಪ ಪ್ರಕರಣ(1)ರ ಮೇರೆಗೆ ನೇಮಕಗೊಂಡ ಅಧಿಕಾರಿಗಳು, ರಾಜ್ಯ ಸರ್ಕಾರದ ಆದೇಶಗಳಿಗೊಳಪಟ್ಟು, ಮೋಜಣಿ ಮತ್ತು ಕಂದಾಯ ವ್ಯವಸ್ಥೆ-ಇವುಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರತಕ್ಕದ್ದು ಮತ್ತು ಈ ಅಧಿನಿಯಮದಿಂದ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಕಾನೂನಿನಿಂದ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಎಲ್ಲ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಎಲ್ಲ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

¹[18ಎ. ಲೈಸೆನ್ಸ್ ಹೊಂದಿರುವ ಮೋಜಣಿದಾರರ ನೇಮಕ.- (1) ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ನಿರ್ದೇಶಕರು, 128ನೇ ಪ್ರಕರಣದ 3ನೇ ಪರಂತುಕದ ಮತ್ತು 131ನೇ ಪ್ರಕರಣದ (ಸಿ) ಖಂಡದ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರದಿಂದ ಮುಂಚಿತವಾಗಿಯೇ ಅನುಮೋದನೆ ಪಡೆದು ಮತ್ತು ಗೊತ್ತುಪಡಿಸಬಹುದಾದಂಥ ಷರತ್ತುಗಳಿಗೆ ಹಾಗೂ ನಿರ್ಬಂಧಗಳಿಗೆ ಒಳಪಟ್ಟು ಮತ್ತು ಅಂಥ ರೀತಿಯಲ್ಲಿ ಗೊತ್ತುಪಡಿಸಿದ ಅರ್ಹತೆಗಳನ್ನು ಮತ್ತು ಅನುಭವವನ್ನು ಹೊಂದಿರುವ ಯಾರೇ ವ್ಯಕ್ತಿಯು (ಇಲ್ಲಿ ಇನ್ನು ಮುಂದೆ ಲೈಸೆನ್ಸ್ ಹೊಂದಿರುವ ಮೋಜಣಿದಾರ ಎಂದು ಉಲ್ಲೇಖಿಸಲಾಗಿದೆ) ಲೈಸೆನ್ಸ್ ಪಡೆಯಬಹುದು.

(2) ಲೈಸೆನ್ಸ್ ಪಡೆದಿರುವ ಮೋಜಣಿದಾರನು ಸಂದಾಯ ಮಾಡಬೇಕಾದ ಶುಲ್ಕವು ಗೊತ್ತುಪಡಿಸಬಹುದಾದಂತೆ ಇರತಕ್ಕದ್ದು.]¹

1. 1999ರ ಅಧಿನಿಯಮ 14ರ ಮೂಲಕ 30.4.1999 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

19. ಇತರ ಅಧಿಕಾರಿಗಳು.- (1) ರಾಜ್ಯ ಸರ್ಕಾರವು ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರಲು ಅವಶ್ಯಕವಾದಂಥ ಇತರ ಅಧಿಕಾರಿಗಳನ್ನು ನೇಮಕ ಮಾಡಬಹುದು ಮತ್ತು ಅಂಥ ಅಧಿಕಾರಿಗಳನ್ನು ಅವರಿಗೆ ವಹಿಸಿಕೊಡಬಹುದು

(2) ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ಕರ್ತವ್ಯಗಳನ್ನು ಅಂಥ ಅಧಿಕಾರಿಗಳು ನಿರ್ವಹಿಸತಕ್ಕದ್ದು ಮತ್ತು ಅಂಥ ಅಧಿಕಾರಿಗಳಿಗೆ ಅಧೀನರಾಗಿರತಕ್ಕದ್ದು.

20. ಹುದ್ದೆಗಳನ್ನು ಒಟ್ಟು ಗೂಡಿಸುವುದು.- ಈ ಅಧ್ಯಾಯದಲ್ಲಿ ಉಪಬಂಧ ಕಲ್ಪಿಸಿರುವ ಯಾವುದೇ ಎರಡು ಅಥವಾ ಹೆಚ್ಚು ಹುದ್ದೆಗಳಿಗೆ ಬೇರೆ ರೀತಿಯಲ್ಲಿ ಕಾನೂನಿನುಸಾರವಾಗಿ ಅರ್ಹನಾಗಿರುವ ಒಬ್ಬನೇ ವ್ಯಕ್ತಿಯನ್ನು ರಾಜ್ಯ ಸರ್ಕಾರವು ನೇಮಕ ಮಾಡುವುದು ಅಥವಾ ಒಂದು ವರ್ಗಕ್ಕೆ ಸೇರಿದ ಅಧಿಕಾರಿಗೆ ಕೆಲವೊಂದು ನಿರ್ದಿಷ್ಟ ಸ್ಥಳೀಯ ಎಲ್ಲೆಗಳ ಒಳಗಿರುವ ಅಥವಾ ಅನ್ಯಥಾ ವಿಹಿತವೆಂದು ಕಂಡುಬಂದರೆ ಇತರ ಯಾರೇ ಅಧಿಕಾರಿಯ ಅಥವಾ ಅಧಿಕಾರಿಗಳ ಎಲ್ಲ ಅಥವಾ ಯಾವುದೇ ಅಧಿಕಾರಿಗಳನ್ನು ಪ್ರಧಾನ ಮಾಡುವುದು ಅಥವಾ ಕರ್ತವ್ಯಗಳನ್ನು ವಹಿಸುವುದು ಕಾನೂನುಬದ್ಧವಾಗಿರತಕ್ಕದ್ದು.

21. ಮೊಹರುಗಳು.- ಮೊಹರನ್ನು ಬಳಸತಕ್ಕ ರೆವಿನ್ಯೂ ಅಧಿಕಾರಿಗಳು ಯಾರೆಂಬುದನ್ನು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಅಂಥ ಅಧಿಕಾರಿಗಳು ಬಳಸಬೇಕಾಗಿರುವ ಮೊಹರಿನ ಗಾತ್ರವನ್ನು ಮತ್ತು ವಿವರವನ್ನು ನಿಯಮಿಸತಕ್ಕದ್ದು.

22. ರೆವಿನ್ಯೂ ಅಧಿಕಾರಿಯ ಅಥವಾ ಬೇರೆ ವ್ಯಕ್ತಿಯ ವಶದಲ್ಲಿರುವ ಹಣಕಾಸಿನ ಪತ್ರಗಳು, ಇತ್ಯಾದಿಗಳ ಬಗ್ಗೆ ತಗಾದೆ.- (1) ಯಾವ ಪ್ರಕರಣಗಳಲ್ಲಿ ಸರ್ಕಾರಿ ಹಣಕ್ಕೆ, ಅಥವಾ ಕಾಗದ ಪತ್ರಗಳಿಗೆ ಅಥವಾ ಸರ್ಕಾರದ ಇತರ ಸ್ವತ್ತುಗಳಿಗೆ ಸಂಬಂಧಿಸಿದಂತೆ ತನ್ನ ಜಿಲ್ಲೆಯಲ್ಲಿ ಅಥವಾ ಇಲಾಖೆಯಲ್ಲಿ ಯಾರೇ ರೆವಿನ್ಯೂ ಅಧಿಕಾರಿಯ ಮೇಲೆ ಅಥವಾ ಹಾಗೆಂದು ನಿಯೋಜಿತನಾಗಿದ್ದ ಯಾರೇ ವ್ಯಕ್ತಿಯ ಮೇಲೆ ರಾಜ್ಯ ಸರ್ಕಾರವು ಕ್ಲೇಮು ಹೊಂದಿರಬಹುದಾಗಿದೆಯೋ ಆ ರೆವಿನ್ಯೂ ಅಧಿಕಾರಿಯು ಅಥವಾ ಆ ವ್ಯಕ್ತಿಯು ತನ್ನ ಬಳಿ ಇರುವ ಹಣವನ್ನು ಅಥವಾ ಕಾಗದ ಪತ್ರಗಳನ್ನು ಅಥವಾ ಸ್ವತ್ತನ್ನು ¹[ಜಿಲ್ಲೆಯ ಡೆಪ್ಯುಟಿ ಕಮಿಷನರನು, ಅಥವಾ ಭೂ ದಾಖಲೆಗಳ ಜಂಟಿ ನಿರ್ದೇಶಕನು ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕನು]¹ ಅಥವಾ ಈ ಬಗ್ಗೆ ಅಂಥ ಡೆಪ್ಯುಟಿ ಕಮಿಷನರನು ನೇಮಕ ಮಾಡಿದ ಯಾರೇ ಅಧಿಕಾರಿಯು ತನ್ನ ಹುದ್ದೆಯ ಮೊಹರು ಮತ್ತು ತನ್ನ ಸಹಿ ಇರುವ ಆದೇಶದ ಮೂಲಕ, ಅಂಥ ಆದೇಶವನ್ನು ತಲುಪಿಸುವ ವ್ಯಕ್ತಿಗೆ ಕೂಡಲೇ ಅಥವಾ ಅಂಥ ಆದೇಶದಲ್ಲಿ ಉಲ್ಲೇಖಿಸಬಹುದಾದಂಥ ವ್ಯಕ್ತಿಗೆ ಉಲ್ಲೇಖಿಸಬಹುದಾದಂಥ ಕಾಲದಲ್ಲಿ ಮತ್ತು ಸ್ಥಳದಲ್ಲಿ ಒಪ್ಪಿಸಬೇಕೆಂದು ಅಗತ್ಯಪಡಿಸತಕ್ಕದ್ದು.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಉಪಪ್ರಕರಣ (1)ರ ಮೇರೆಗೆ ಯಾವ ರೆವಿನ್ಯೂ ಅಧಿಕಾರಿಗೆ ಅಥವಾ ಇತರ ವ್ಯಕ್ತಿಗೆ ಆದೇಶ ಮಾಡಲಾಗಿದೆಯೋ ಅಂಥ ಅಧಿಕಾರಿಯು ಅಥವಾ ಇತರ ವ್ಯಕ್ತಿಯು ನಿರ್ದೇಶಿಸಿದಂತೆ ಹಣವನ್ನು ಸಂದಾಯ ಮಾಡದಿದ್ದರೆ ಅಥವಾ ಕಾಗದ ಪತ್ರಗಳನ್ನು ಅಥವಾ ಸ್ವತ್ತನ್ನು ಒಪ್ಪಿಸಿಕೊಡದಿದ್ದರೆ ಅಥವಾ ಮೇಲೆ ಹೇಳಿದಂಥ ಅಗತ್ಯತೆಯನ್ನು ಪಾಲಿಸದಿರುವುದಕ್ಕೆ ಸಾಕಷ್ಟು ಕಾರಣವನ್ನು ಕೊಡಲು ತಪ್ಪಿದರೆ, ಸಂದರ್ಭಾನುಸಾರ, '[ಜಿಲ್ಲೆಯ ಡೆಪ್ಯೂಟಿ ಕಮಿಷನರು ಅಥವಾ ಭೂ ದಾಖಲೆಗಳ ಜಂಟಿ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರು]' ಆ ರೆವಿನ್ಯೂ ಅಧಿಕಾರಿಯನ್ನು ಅಥವಾ ಇತರ ವ್ಯಕ್ತಿಯನ್ನು ದಸ್ತಗಿರಿ ಮಾಡಿಸಬಹುದು ಮತ್ತು ಅವನು ಕೊಡಬೇಕಾದ ಮೊಬಲಗನ್ನು ಸಂದಾಯ ಮಾಡುವವರೆಗೆ ಅಥವಾ ಕಾಗದ ಪತ್ರಗಳನ್ನು ಅಥವಾ ಸ್ವತ್ತನ್ನು ಒಪ್ಪಿಸಿ ಕೊಡುವವರೆಗೆ ಅವನನ್ನು ಸಿವಿಲ್ ಜೈಲಿನಲ್ಲಿ ಬಂಧಿಸಿಡಬೇಕೆಂದು ನಿಯಮಿಸಿದ ನಮೂನೆಯಲ್ಲಿನ ವಾರಂಟಿನೊಂದಿಗೆ ಕಳಿಸಬಹುದು:

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪರಂತು, ಇಂಥ ವಾರಂಟಿನಿಂದಾಗಿ ತೊಂಬತ್ತು ದಿನಗಳ ಅವಧಿಗೆ ಮೀರಿ ಯಾರೇ ವ್ಯಕ್ತಿಯನ್ನು ಬಂಧನದಲ್ಲಿ ಇರಿಸತಕ್ಕದ್ದಲ್ಲ.

23. ರೆವಿನ್ಯೂ ಅಧಿಕಾರಿಯಿಂದ ಅಥವಾ ಇತರ ವ್ಯಕ್ತಿಗಳಿಂದ ಸರ್ಕಾರಿ ಹಣದ ಅಥವಾ ಸ್ವತ್ತಿನ ವಸೂಲಿ.— (1) ಆ ರೆವಿನ್ಯೂ ಅಧಿಕಾರಿಯು ಅಥವಾ ಇತರ ವ್ಯಕ್ತಿಯು ಡೆಪ್ಯೂಟಿ ಕಮಿಷನರನ ಇಲಾಖೆಯಲ್ಲಿ ಮತ್ತು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅಥವಾ ಸೇವೆ ಸಲ್ಲಿಸಿದ್ದರೆ, ಆ ಡೆಪ್ಯೂಟಿ ಕಮಿಷನರನ ತಾನಾಗಿಯೇ ಮತ್ತು ಅಂಥ ಅಧಿಕಾರಿಯು ಅಥವಾ ವ್ಯಕ್ತಿಯು ತನ್ನ ಜಿಲ್ಲೆಯಲ್ಲಿ ಮೋಜಣಿ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ, ಸೇವೆ ಸಲ್ಲಿಸುತ್ತಿದ್ದರೆ ಅಥವಾ ಸೇವೆ ಸಲ್ಲಿಸಿದ್ದರೆ ಆ '[ಭೂ ದಾಖಲೆಗಳ ಜಂಟಿ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರು]' ಅರ್ಜಿ ಸಲ್ಲಿಸಿದಾಗ,—

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎ) ಅಂಥ ಅಧಿಕಾರಿಯಿಂದ ಅಥವಾ ವ್ಯಕ್ತಿಯಿಂದ ಬಾಕಿಯಾಗಿರುವ ಯಾವುದೇ ಸರ್ಕಾರಿ ಹಣವನ್ನು ಬಾಕಿದಾರನಿಂದ ಭೂ ಕಂದಾಯದ ಬಾಕಿಯನ್ನು ಯಾವ ರೀತಿಯಲ್ಲಿ ವಸೂಲು ಮಾಡಲಾಗುತ್ತದೋ ಮತ್ತು ಯಾವ ನಿಯಮಗಳು ಅನ್ವಯವಾಗುತ್ತವೋ ಅದೇ ರೀತಿಯಲ್ಲಿ ಮತ್ತು ಅವೇ ನಿಯಮಗಳಿಗೊಳಪಟ್ಟು ವಸೂಲು ಮಾಡಿಕೊಳ್ಳಲು ವ್ಯವಹರಣೆಗಳನ್ನು ನಡೆಸಬಹುದು; ಮತ್ತು

(ಬಿ) ಸರ್ಕಾರಿ ಕಾಗದ ಪತ್ರಗಳ ಅಥವಾ ರಾಜ್ಯ ಸರ್ಕಾರದ ಇತರ ಸ್ವತ್ತಿನ ವಸೂಲಿಗಾಗಿ ಸರ್ಚ್ ವಾರಂಟನ್ನು ಹೊರಡಿಸಬಹುದು, ಮತ್ತು ದಂಡ ಪ್ರಕ್ರಿಯಾ ಸಂಹಿತೆ, 1898ರ VIIನೇ ಅಧ್ಯಾಯದಲ್ಲಿರುವ ಉಪಬಂಧಗಳ ಮೇರೆಗೆ ಮ್ಯಾಜಿಸ್ಟ್ರೇಟನು ಕಾನೂನುಬದ್ಧವಾಗಿ ಚಲಾಯಿಸಬಹುದಾದಂಥ ಎಲ್ಲಾ ಅಧಿಕಾರಗಳನ್ನು ಈ ಸಂಬಂಧದಲ್ಲಿ ಚಲಾಯಿಸಬಹುದು.

(2) ಅಂಥ ಸರ್ಕಾರಿ ಹಣದ, ರಾಜ್ಯ ಸರ್ಕಾರದ ಕಾಗದ ಪತ್ರಗಳ ಅಥವಾ ಇತರ ಸ್ವತ್ತಿನ ಸ್ವಾಧೀನವನ್ನು ಹೊಂದಿರುವ ಎಲ್ಲ ವ್ಯಕ್ತಿಗಳು ಅವುಗಳನ್ನು ಕೂಡಲೇ ಡೆಪ್ಯೂಟಿ ಕಮಿಷನರನಿಗೆ ಒಪ್ಪಿಸಿಕೊಡುವುದು ಅವರ ಕರ್ತವ್ಯವಾಗಿರತಕ್ಕದ್ದು, ಮತ್ತು ಅಂಥ ಯಾವುದೇ ಸ್ವತ್ತನ್ನು ಎಲ್ಲಿ ಬಚ್ಚಿಡಲಾಗಿದೆಯೆಂಬುದನ್ನು ತಿಳಿದಿರುವ ಪ್ರತಿಯೊಬ್ಬ ವ್ಯಕ್ತಿಯು ಅದರ ಬಗ್ಗೆ ಡೆಪ್ಯೂಟಿ ಕಮಿಷನರನಿಗೆ ಮಾಹಿತಿಯನ್ನು ಕೊಡಲು ಬದ್ಧನಾಗಿರತಕ್ಕದ್ದು.

(3) ಉಪಪ್ರಕರಣ (2)ರ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಅವನು ಅಪರಾಧಿಯೆಂದು ನಿರ್ಣೀತನಾದ ಮೇಲೆ ಆರು ತಿಂಗಳವರೆಗಿನ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಎರಡರಿಂದಲೂ ದಂಡಿತನಾಗಿರತಕ್ಕದ್ದು.

ಅಧ್ಯಾಯ—III

ರೆವಿನ್ಯೂ ಅಧಿಕಾರಿಗಳ ಪ್ರಕ್ರಿಯೆ

24. ರೆವಿನ್ಯೂ ಅಧಿಕಾರಿಗಳು ರೆವಿನ್ಯೂ ನ್ಯಾಯಾಲಯಗಳಾಗಿ ಕೆಲಸ ಮಾಡುವುದು.— ತಹಸೀಲ್ದಾರನ ದರ್ಜೆಗೆ ಕಡಿಮೆಯಲ್ಲದ ರೆವಿನ್ಯೂ ಅಧಿಕಾರಿಯು, ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನ ಮೇರೆಗೆ ರಾಜ್ಯ ಸರ್ಕಾರದ ಮತ್ತು ಯಾರೇ ವ್ಯಕ್ತಿಯ ನಡುವೆ ಅಥವಾ ಯಾವುದೇ ವ್ಯವಹರಣೆಗೆ ಪಕ್ಷಕಾರರಾಗಿರುವವರ ನಡುವೆ ಉದ್ಭವಿಸುವ ಯಾವುದೇ ಪ್ರಶ್ನೆಯ ವಿಚಾರಣೆ ಮಾಡಲು ಅಥವಾ ಅದನ್ನು ತೀರ್ಮಾನಿಸಲು ಅಧಿಕಾರವನ್ನು ಚಲಾಯಿಸುವಾಗ ರೆವಿನ್ಯೂ ನ್ಯಾಯಾಲಯವಾಗಿ ಕೆಲಸ ಮಾಡತಕ್ಕದ್ದು.

25. ರೆವಿನ್ಯೂ ನ್ಯಾಯಾಲಯದ ಅಂತರ್ನಿಹಿತ ಅಧಿಕಾರಗಳ ಉಳಿಸುವಿಕೆ.— ನ್ಯಾಯ ನೀಡಿಕೆ ಉದ್ದೇಶಗಳಿಗಾಗಿ ಅಗತ್ಯವಿರಬಹುದಾದಂಥ ಆದೇಶಗಳನ್ನು ಮಾಡಲು ಅಥವಾ ರೆವಿನ್ಯೂ ನ್ಯಾಯಾಲಯದ ಕಾರ್ಯವಿಧಾನಗಳು ದುರುಪಯೋಗವಾಗುವುದನ್ನು ತಡೆಗಟ್ಟಲು ರೆವಿನ್ಯೂ ನ್ಯಾಯಾಲಯದ ಅಂತರ್ನಿಹಿತ ಅಧಿಕಾರವನ್ನು ಈ ಅಧಿನಿಯಮದಲ್ಲಿ ಇರುವುದು ಯಾವುದೂ ನಿರ್ಬಂಧಿಸುವುದೆಂದು ಅಥವಾ ಅದರ ಮೇಲೆ ಬೇರೆ ರೀತಿಯಲ್ಲಿ ಪ್ರಭಾವ ಬೀರುವುದೆಂದು ಭಾವಿಸತಕ್ಕದ್ದಲ್ಲ.

26. ತನಿಖೆ ನಡೆಸುವ ಅಥವಾ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸುವ ಸ್ಥಳ.— ಯಾರೇರೆವಿನ್ಯೂ ಅಧಿಕಾರಿಯು, ತಾನು ಯಾರಿಗೆ ಅಧೀನನಾಗಿರುವನೋ ಆ ಅಧಿಕಾರಿಯ ನಿರ್ದೇಶನಗಳಿಗೆ ಮತ್ತು ನಿಯಂತ್ರಣಕ್ಕೊಳಪಟ್ಟು ಮತ್ತು ಲಿಖಿತದಲ್ಲಿ

ಕಾರಣಗಳನ್ನು ದಾಖಲಿಸಿ, ತನ್ನ ಅಧಿಕಾರ ವ್ಯಾಪ್ತಿಯ ಸ್ಥಳೀಯ ಸರಹದ್ದುಗಳ ಹೊರಗಿನ ಯಾವುದೇ ಸ್ಥಳದಲ್ಲಿ ಯಾವುದೇ ಮೊಕದ್ದಮೆಯನ್ನು ಕುರಿತು ತನಿಖೆಯನ್ನು ಅಥವಾ ವಿಚಾರಣೆಯನ್ನು ನಡೆಸತಕ್ಕದ್ದಲ್ಲ:

ಪರಂತು, ರೆವಿನ್ಯೂ ಅಧಿಕಾರಿಯು, ಕೇಂದ್ರ ಕಾರ್ಯಸ್ಥಳವು ತನ್ನ ಅಧಿಕಾರ ವ್ಯಾಪ್ತಿಯ ಸ್ಥಳೀಯ ಸರಹದ್ದುಗಳ ಹೊರಗಡೆ ಇದ್ದರೆ, ಅವನು, ಅಂಥ ಯಾವುದೇ ನಿರ್ದೇಶನ ಅಥವಾ ನಿಯಂತ್ರಣವಿಲ್ಲದೆ ಆ ಸ್ಥಳದಲ್ಲಿ ಮೊಕದ್ದಮೆಯನ್ನು ಕುರಿತು ತನಿಖೆಯನ್ನು ಅಥವಾ ವಿಚಾರಣೆಯನ್ನು ನಡೆಸಬಹುದು.

27. ಮೊಕದ್ದಮೆಗಳನ್ನು ವರ್ಗಾಯಿಸುವ ಅಧಿಕಾರ.- ¹[(1) ವರ್ಗಾವಣೆಯ ಬಗ್ಗೆ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದಾಗ ಅಥವಾ ಬೇರೆ ಅನ್ಯಥಾ, ನ್ಯಾಯೋದ್ದೇಶಗಳಿಗಾಗಿ ವರ್ಗಾವಣೆ ಮಾಡುವುದು ವಿಹಿತವೆಂದು ಅದು ಅಭಿಪ್ರಾಯಪಟ್ಟರೆ, ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಕಾನೂನಿನ ಮೇರೆಗೆ ಉದ್ಭವಿಸುವ ಯಾವುದೇ ಮೊಕದ್ದಮೆಯನ್ನು ಅಥವಾ ಯಾವುದೇ ವರ್ಗದ ಮೊಕದ್ದಮೆಗಳನ್ನು ಯಾರೇ ರೀಜನಲ್ ಕಮೀಷನರ್‌ರಿಂದ ಮತ್ತೊಬ್ಬ ರೀಜನಲ್ ಕಮೀಷನರು ವರ್ಗಾವಣೆ ಮಾಡಲು ಅದು ಆದೇಶ ಮಾಡಬಹುದು.

(1ಎ) ಈ ಬಗ್ಗೆ ರೀಜನಲ್ ಕಮೀಷನರ್‌ಗೆ ಅರ್ಜಿ ಸಲ್ಲಿಸಿದಾಗ ಅಥವಾ ಅನ್ಯಥಾ ನ್ಯಾಯೋದ್ದೇಶಗಳಿಗಾಗಿ ಅಂಥ ವರ್ಗಾವಣೆಯು ವಿಹಿತವೆಂದು ಅವರು ಅಭಿಪ್ರಾಯಪಟ್ಟರೆ ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನ ಮೇರೆಗೆ ಉದ್ಭವಿಸುವ ಯಾವುದೇ ಮೊಕದ್ದಮೆಯನ್ನು ಅಥವಾ ಮೊಕದ್ದಮೆಗಳ ವರ್ಗವನ್ನು ಯಾರೇ ರೆವಿನ್ಯೂ ಅಧಿಕಾರಿಯಿಂದ, ಅದೇ ಜಿಲ್ಲೆಯಲ್ಲಿರುವ ಅಥವಾ ಅದೇ ವಿಭಾಗದಲ್ಲಿ ಬೇರೊಂದು ಜಿಲ್ಲೆಯಲ್ಲಿರುವ ಹಾಗೂ ಆ ಬಗ್ಗೆ ವ್ಯವಹರಿಸಲು ಸಕ್ಷಮನಾದ ಬೇರೊಬ್ಬ ರೆವಿನ್ಯೂ ಅಧಿಕಾರಿಗೆ ವರ್ಗಾವಣೆ ಮಾಡಲು ಆದೇಶ ಮಾಡಬಹುದು.]¹

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

¹[(2)XXX]¹.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

(2) ಡೆಪ್ಯುಟಿ ಕಮೀಷನರನು, ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೇರೆಗೆ ಉದ್ಭವಿಸುವ ಹಾಗೂ ತನ್ನ ಮುಂದೆ ಅಥವಾ ತನಗೆ ಅಧೀನನಾಗಿರುವ ಬೇರೆ ಯಾರೇ ರೆವಿನ್ಯೂ ಅಧಿಕಾರಿಯ ಮುಂದೆ ತನಿಖೆಗಾಗಿ ಅಥವಾ ತೀರ್ಮಾನಕ್ಕಾಗಿ ಇರುವ ಯಾವುದೇ ಮೊಕದ್ದಮೆಯನ್ನು ಅಥವಾ ಯಾವುದೇ ವರ್ಗದ ಮೊಕದ್ದಮೆಗಳನ್ನು ತನಗೆ ಅಧೀನನಾಗಿರುವ ಮತ್ತು ಅಂಥ ಮೊಕದ್ದಮೆಯ ಬಗ್ಗೆ ಅಥವಾ ಅಂಥ ಮೊಕದ್ದಮೆಗಳ ಬಗ್ಗೆ ವ್ಯವಹರಿಸಲು ಸಕ್ಷಮನಾದ ಬೇರೊಬ್ಬ ರೆವಿನ್ಯೂ ಅಧಿಕಾರಿಗೆ ವರ್ಗಾವಣೆ ಮಾಡಬಹುದು.

(3) ಡೆಪ್ಯುಟಿ ಕಮೀಷನರನು, ತನಗೆ ಅಧೀನನಾಗಿರುವ ಯಾರೇ ರೆವಿನ್ಯೂ ಅಧಿಕಾರಿಯ ಮುಂದೆ ಇರುವ ಹಾಗೂ ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೇರೆಗೆ ಉದ್ಭವಿಸುವ ಯಾವುದೇ ಮೊಕದ್ದಮೆಯನ್ನು ಅಥವಾ ಯಾವುದೇ ವರ್ಗದ ಮೊಕದ್ದಮೆಗಳನ್ನು ತಾನು ಹಿಂತೆಗೆದುಕೊಳ್ಳಬಹುದು ಮತ್ತು ಅಂಥ ಮೊಕದ್ದಮೆಯ ಬಗ್ಗೆ ಅಥವಾ ಅಂಥ ವರ್ಗದ ಮೊಕದ್ದಮೆಗಳ ಬಗ್ಗೆ ತಾನೇ ವ್ಯವಹರಿಸಬಹುದು.

28. ಸಾಕ್ಷ್ಯ ತೆಗೆದುಕೊಳ್ಳಲು, ಸಾಕ್ಷ್ಯವನ್ನು ಕೊಡುವುದಕ್ಕಾಗಿ ಮತ್ತು ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕಾಗಿ ವ್ಯಕ್ತಿಗಳನ್ನು ಸಮನು ಮಾಡಲು ಅಧಿಕಾರ.- (1) ತಹಸೀಲ್ದಾರನ ಅಥವಾ ತಮ್ಮ ತಮ್ಮ ಇಲಾಖೆಗಳಲ್ಲಿ ¹[ಭೂ ದಾಖಲೆಗಳ ಸಹಾಯಕ ನಿರ್ದೇಶಕನ]¹ ದರ್ಜೆಗೆ ಕಡಿಮೆಯಲ್ಲದ ಪ್ರತಿಯೊಬ್ಬ ರೆವಿನ್ಯೂ ಅಧಿಕಾರಿಯು ತಮ್ಮ ತಮ್ಮ ಇಲಾಖೆಗಳಲ್ಲಿ ತಾನು ಯಾವ ತನಿಖೆಯನ್ನು ಮಾಡಲು ಕಾನೂನುಬದ್ಧವಾಗಿ ಅಧಿಕಾರ ಪಡೆದಿರುವನೋ ಆ ಯಾವುದೇ ತನಿಖೆಯ ಉದ್ದೇಶಕ್ಕಾಗಿ, ಪ್ರಮಾಣ ಮಾಡಿಸಿ ಸಾಕ್ಷ್ಯ ತೆಗೆದುಕೊಳ್ಳಲು ಮತ್ತು ಪಕ್ಷಕಾರನೆಂದು ವಿಚಾರಣೆ ನಡೆಸುವುದಕ್ಕಾಗಿ ಅಥವಾ ಸಾಕ್ಷಿಯೆಂದು ಸಾಕ್ಷ್ಯ ತೆಗೆದುಕೊಳ್ಳಲು ಅಥವಾ ದಸ್ತಾವೇಜುಗಳನ್ನು ಹಾಜರುಪಡಿಸಲು ಯಾವ ವ್ಯಕ್ತಿಯ ಹಾಜರಾತಿಯು ಅವಶ್ಯವೆಂದು ತಾನು ಪರ್ಯಾಲೋಚಿಸುತ್ತಾನೆಯೋ ಅಂಥ ವ್ಯಕ್ತಿಯನ್ನು ಸಮನು ಮಾಡಲು ಅಧಿಕಾರವನ್ನು ಹೊಂದಿರತಕ್ಕದ್ದು.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಉಪಪ್ರಕರಣ (1)ರ ಮೇರೆಗೆ, ಯಾರಿಗೆ ಸಮನು ಮಾಡಲಾಗಿದೆಯೋ ಯಾರೇವ್ಯಕ್ತಿಯು ಸಮನಿನಲ್ಲಿ ನಿರ್ದೇಶಿಸಿರುವಂತೆ ಮುದ್ದಾಗಿ ಅಥವಾ ಅಧಿಕೃತ ವಿಜೇಟಿನ ಮೂಲಕ ಹಾಜರಾಗಲು ಬದ್ಧನಾಗಿರತಕ್ಕದ್ದು:

ಪರಂತು, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ 132 ಮತ್ತು 133ನೇ ಪ್ರಕರಣಗಳಲ್ಲಿ ಹೇಳಿರುವ ವಿನಾಯಿತಿಗಳು, ಈ ಪ್ರಕರಣದ ಮೇರೆಗಿನ ಹಾಜರಾತಿಯ ಅಗತ್ಯತೆಗಳಿಗೆ ಅನ್ವಯವಾಗತಕ್ಕದ್ದು.

(3) ಪಕ್ಷಕಾರನೆಂದು ವಿಚಾರಣೆಗೊಳಗಾಗಲು ಅಥವಾ ಸಾಕ್ಷಿಯೆಂದು ಸಾಕ್ಷ್ಯಕೊಡಲು (1)ನೇ ಉಪಪ್ರಕರಣದ ಮೇರೆಗೆ ಯಾರಿಗೆ ಸಮನು ಮಾಡಲಾಗಿದೆಯೋ ಆ ಪ್ರತಿಯೊಬ್ಬ ವ್ಯಕ್ತಿಯು,-

(i) ಯಾವುದರ ಬಗ್ಗೆ ತನ್ನನ್ನು ವಿಚಾರಣೆ ಮಾಡಲಾಗುತ್ತಿದೆಯೋ ಅಥವಾ ತಾನು ಹೇಳಿಕೆ ಕೊಡುತ್ತಿರುವನೋ ಆ ಯಾವುದೇ ವಿಷಯದ ಬಗ್ಗೆ ಸತ್ಯವನ್ನು ಹೇಳಲು; ಮತ್ತು

(ii) ಅಗತ್ಯವಾಗಬಹುದಾದಂಥ ದಸ್ತಾವೇಜುಗಳನ್ನು ಹಾಜರುಪಡಿಸಲು, - ಬದ್ಧನಾಗಿರತಕ್ಕದ್ದು.

(4) ದಸ್ತಾವೇಜನ್ನು ಹಾಜರುಪಡಿಸಲು ಮಾತ್ರವೇ ಯಾರಿಗೆ ಸಮನು ಮಾಡಲಾಗಿದೆಯೋ ಆ ಯಾರೇ ವ್ಯಕ್ತಿಯು ಅದನ್ನು ಹಾಜರುಪಡಿಸಲು ಖುದ್ದಾಗಿ ಹಾಜರಾಗುವುದರ ಬದಲಾಗಿ ಅಂಥ ದಸ್ತಾವೇಜನ್ನು ಹಾಜರುಪಡಿಸುವ ಏರ್ಪಾಟು ಮಾಡಿದರೆ ಅವನು ಸಮನನ್ನು ಪಾಲಿಸಿದನೆಂದು ಭಾವಿಸತಕ್ಕದ್ದು.

29. ಸಮನಿನ ಒಳಾಂಶಗಳು ಮತ್ತು ಅದನ್ನು ಹೊರಡಿಸುವ ಹಾಗೂ ಜಾರಿ ಮಾಡುವ ರೀತಿ.-(1) ಪ್ರತಿಯೊಂದು ಸಮನು ಲಿಖಿತದಲ್ಲಿದ್ದು, ದ್ವಿಪ್ರತಿಯಲ್ಲಿರತಕ್ಕದ್ದು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಹೊರಡಿಸಲಾಗಿದೆಯೋ ಆ ಉದ್ದೇಶವನ್ನು ಅದರಲ್ಲಿ ನಿರೂಪಿಸತಕ್ಕದ್ದು ಮತ್ತು ಅದನ್ನು ಹೊರಡಿಸುವ ಅಧಿಕಾರಿಯು ಅಥವಾ ಆ ಕಚೇರಿಯಲ್ಲಿ ಅವನಿಗೆ ಅಧೀನನಾಗಿರುವ ಹಾಗೂ ಈ ಬಗ್ಗೆ ಅವನಿಂದ ಅಧಿಕೃತನಾಗಿರುವ ಅಧಿಕಾರಿಯು ಅದಕ್ಕೆ ಸಹಿ ಹಾಕತಕ್ಕದ್ದು ಮತ್ತು ಅಂಥ ಅಧಿಕಾರಿಯ ಬಳಿಯಲ್ಲಿ ಮೊಹರು ಇದ್ದರೆ ಆ ಸಮನಿಗೆ ಆ ಮುದ್ರೆಯನ್ನು ಹಾಕತಕ್ಕದ್ದು; ಯಾರಿಗೆ ಸಮನು ಮಾಡಲಾಗಿದೆಯೋ ಆ ವ್ಯಕ್ತಿಯು ಅದರಲ್ಲಿ ಹೇಳಿರುವ ಸಮಯದಲ್ಲಿ ಮತ್ತು ಸ್ಥಳದಲ್ಲಿ ಸದರಿ ಅಧಿಕಾರಿಯ ಮುಂದೆ ಹಾಜರಾಗಲು ಅದು ಅಗತ್ಯಪಡಿಸತಕ್ಕದು ಮತ್ತು ಅವನ ಹಾಜರಾತಿಯ ಅಗತ್ಯವು ಸಾಕ್ಷ್ಯ ಕೊಡುವ ಉದ್ದೇಶಕ್ಕಾಗಿದೆಯೋ ಅಥವಾ ದಸ್ತಾವೇಜನ್ನು ಹಾಜರುಪಡಿಸುವುದಕ್ಕಾಗಿದೆಯೋ ಅಥವಾ ಅವರಡರ ಸಲುವಾಗಿದೆಯೇ ಎಂಬುದನ್ನು ಅದರಲ್ಲಿ ನಿರ್ದಿಷ್ಟಪಡಿಸಿರತಕ್ಕದ್ದು.

(2) ಯಾರಿಗೆ ಸಮನು ಮಾಡಲಾಗಿದೆಯೋ ಆ ವ್ಯಕ್ತಿಗೆ ಅಥವಾ ಅವನು ಸಿಗದಿದ್ದರೆ, ಅವನೊಂದಿಗೆ ವಾಸಿಸುವ ಅವನ ಕುಟುಂಬದ ಯಾರೇ ವಯಸ್ಕನಿಗೆ ಅದರ ಒಂದು ಪ್ರತಿಯನ್ನು ಕೊಡುವ ಅಥವಾ ತಲುಪಿಸುವ ಮೂಲಕ ಪ್ರತಿಯೊಂದು ಸಮನನ್ನು ಜಾರಿ ಮಾಡತಕ್ಕದ್ದು; ಅಂಥ ವಯಸ್ಕನು ಇರದಿದ್ದರೆ, ಸಮನು ಮಾಡಲಾದ ವ್ಯಕ್ತಿಯು ಸಾಮಾನ್ಯವಾಗಿ ವಾಸಿಸುವ ಅಥವಾ ಅವನು ಕೊನೆಯದಾಗಿ ವಾಸಿಸುತ್ತಿದ್ದ ಮನೆಯ ಎದ್ದು ಕಾಣುವ ಸ್ಥಳದಲ್ಲಿ ಸಮನಿನ ಒಂದು ಪ್ರತಿಯನ್ನು ಅಂಟಿಸುವುದರ ಮೂಲಕ ಅದನ್ನು ಜಾರಿ ಮಾಡಬಹುದು.

(3) ಯಾರಿಗೆ ಸಮನು ಮಾಡಲಾಗಿದೆಯೋ ಆ ವ್ಯಕ್ತಿಯ ಸಾಮಾನ್ಯ ನಿವಾಸವು ಬೇರೊಂದು ಜಿಲ್ಲೆಯಲ್ಲಿದ್ದರೆ, ಆ ಜಿಲ್ಲೆಯ ಡೆಪ್ಯುಟಿ ಕಮಿಷನರಿಗೆ ಅಂಚೆಯ ಮೂಲಕ ಸಮನನ್ನು ಕಳಿಸಬಹುದು ಮತ್ತು ಅವರು ಅದನ್ನು (2)ನೇ ಉಪಪ್ರಕರಣಕ್ಕನುಸಾರವಾಗಿ ಜಾರಿ ಮಾಡಿಸತಕ್ಕದ್ದು.

(4) ಉಪಪ್ರಕರಣ (2)ರಲ್ಲಿ ಅಥವಾ (3)ರಲ್ಲಿ ಏನೇ ಇದ್ದರೂ, ರೆವಿನ್ಯೂ ನ್ಯಾಯಾಲಯವು ತಾನಾಗಿಯೇ ಅಥವಾ ಪಕ್ಷಕಾರನಿಂದ ಅರ್ಜಿಯು ಬಂದ ಮೇಲೆ, ಮೊದಲ ಬಾರಿ ಆಗಲಿ ಅಥವಾ ಕೊನೆಯದಾಗಿ ಹೊರಡಿಸಿದ್ದ ಸಮನು ಜಾರಿ ಆಗದೆ ವಾಪಸ್ಸು ಬಂದಾಗಲಾಗಲಿ, ಮತ್ತೆ ಅದನ್ನು ತಲುಪಿಸುವುದಕ್ಕಾಗಿ ಮುಂಚೆಯೇ ಸಂದಾಯ ಮಾಡಿದ ರಿಜಿಸ್ಟರು ಅಂಚೆಯ ಮೂಲಕ ಸಮನು ಜಾರಿ ಮಾಡಲು ನಿರ್ದೇಶಿಸಬಹುದು. ಯಾರಿಗೆ ಸಮನು ಮಾಡಲಾಗಿದೆಯೋ ಆ ವ್ಯಕ್ತಿಗೆ ಅಂಚೆ ಮೂಲಕ ಸಮನು ತಲುಪಿದ್ದಕ್ಕೆ ಆ ವ್ಯಕ್ತಿಯ ಸಹಿ ಇರುವ ಒಪ್ಪಿಗೆಯನ್ನು, ಅದರ ಮೇಲೆ ಅವನು ಸಹಿ ಹಾಕಿದನೆಂದು ತೋರಿಸುವ ದಿನದಂದು ಸಮನು ಮಾಡಲಾದ ವ್ಯಕ್ತಿಗೆ ಅದನ್ನು ತೃಪ್ತಿಕರವಾಗಿ ಜಾರಿ ಮಾಡಲಾಗಿದೆಯೆಂಬುದರ ಬಗ್ಗೆ ಮೊದಲ ನೋಟದ ರುಜುವಾತೆಂದು ಭಾವಿಸತಕ್ಕದ್ದು. ಅಂಚೆ ಲಕೋಟೆಯು ಜಾರಿಯಾಗದೆ ವಾಪಸ್ಸು ಬಂದರೆ, ಅದರ ಮೇಲೆ ಅಂಚೆ ಇಲಾಖೆಯ ಬಟವಾಡೆ ಜವಾನನು ಅಥವಾ ಇತರ ನೌಕರನು ಅಥವಾ ಅಧಿಕಾರಿಯು ಮಾಡಿದ್ದಾನೆಂದು ತಾತ್ಪರ್ಯವಾಗುವ ಹಿಂಬರಹವು, ಅದರಲ್ಲಿರುವ ಹೇಳಿಕೆಗಳ ಬಗ್ಗೆ ಮೊದಲ ನೋಟದ ಸಾಕ್ಷ್ಯವಾಗಿರತಕ್ಕದ್ದು.

30. ನೋಟೀಸುಗಳನ್ನು ಜಾರಿ ಮಾಡುವ ವಿಧಾನ.-(1) ಅನ್ಯಥಾ ಸ್ಪಷ್ಟವಾಗಿ ಉಪಬಂಧಿಸಿದ್ದ ಹೊರತು, ಈ ಅಧಿನಿಯಮದ ಮೇರೆಗೆನ ಪ್ರತಿಯೊಂದು ನೋಟೀಸನ್ನು ಅದನ್ನು ಯಾವ ವ್ಯಕ್ತಿಗೆ ಜಾರಿ ಮಾಡಬೇಕಾಗಿದೆಯೋ ಆ ವ್ಯಕ್ತಿಗೆ ಅಥವಾ ಅವನ ಏಜೆಂಟ ಯಾವನಾದರೂ ಇದ್ದರೆ ಅವನಿಗೆ, ಅದರ ಒಂದು ಪ್ರತಿಯನ್ನು ಕೊಡುವ ಅಥವಾ ತಲುಪಿಸುವ ಮೂಲಕ, ಅಥವಾ ಅಂಥ ನೋಟೀಸಿನಲ್ಲಿ ಉಲ್ಲೇಖಿಸಿದ ಭೂಮಿ ಯಾವುದಾದರೂ ಇದ್ದರೆ, ಅದರಲ್ಲಿ ಎದ್ದು ಕಾಣುವ ಸ್ಥಳದ ಮೇಲೆ ಅದರ ಪ್ರತಿಯನ್ನು ಅಂಟಿಸುವುದರ ಮೂಲಕ, ಜಾರಿ ಮಾಡತಕ್ಕದ್ದು.

(2) ಯಾವ ವ್ಯಕ್ತಿಗೆ ನೋಟೀಸು ಜಾರಿ ಮಾಡಬೇಕಾಗಿದೆಯೋ ಆ ವ್ಯಕ್ತಿಯು ಬೇರೆ ಯಾವುದೇ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೆ, ನೋಟೀಸನ್ನು ಆ ಜಿಲ್ಲೆಯ ಡೆಪ್ಯುಟಿ ಕಮಿಷನರಿಗೆ ಅಂಚೆಯ ಮೂಲಕ ಕಳಿಸಬಹುದು, ಮತ್ತು ಅವನು (1)ನೇ ಉಪ ಪ್ರಕರಣಕ್ಕನುಸಾರವಾಗಿ ಅದನ್ನು ಜಾರಿ ಮಾಡಿಸತಕ್ಕದ್ದು.

(3) ಈ ಪ್ರಕರಣದ ಮೇರೆಗೆ ಜಾರಿ ಮಾಡಿದ ಯಾವುದೇ ನೋಟೀಸಿನಲ್ಲಿ ನಮೂದಿಸಿದ ಯಾರೇವ್ಯಕ್ತಿಯ ಹೆಸರಿನಲ್ಲಿ ಅಥವಾ ಹುದ್ದೆಯ ಹೆಸರಿನಲ್ಲಿ ಯಾವುದೇ ತಪ್ಪು ಇರುವ ಕಾರಣಕ್ಕಾಗಿ, ಅಂಥ ತಪ್ಪು ಗಣನಾರ್ಹವಾದ ಅನ್ಯಾಯವನ್ನುಂಟು ಮಾಡಿದ್ದ ಹೊರತು, ಆ ನೋಟೀಸು ಅನುರ್ಜಿತವಾದುದೆಂದು ಭಾವಿಸತಕ್ಕದ್ದಲ್ಲ.

31. ಸಾಕ್ಷಿಗಳು ಹಾಜರಾಗುವಂತೆ ಮಾಡುವ ವಿಧಾನ.-(1) ಯಾವುದೇ ವಿದ್ಯುಕ್ತ ಅಥವಾ ಸಂಕ್ಷಿಪ್ತ ತನಿಖೆಯಲ್ಲಿ ಸಾಕ್ಷಿಗಳು ಹಾಜರಾಗಬೇಕೆಂದು ಯಾರೇ ಪಕ್ಷಕಾರನು ಇಚ್ಛಿಸಿದರೆ, ಸಾಕ್ಷಿಗಳಿಗೆ ಸಮನು ಮಾಡಬೇಕೆಂದು ಅರ್ಜಿ ಸಲ್ಲಿಸುವ ಉದ್ದೇಶಗಳಿಗಾಗಿ ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರಲ್ಲಿ ನಿಯಮಿಸಿದ ವಿಧಾನವನ್ನು ಅವನು ಅನುಸರಿಸತಕ್ಕದ್ದು.

32. ಸಾಕ್ಷಿಗಳು ಹಾಜರಾಗಲು ಒತ್ತಾಯಪಡಿಸುವುದು ಮತ್ತು ಸಾಕ್ಷಿಗಳನ್ನು ಕಮಿಷನ್ನಿನ ಮೂಲಕ ವಿಚಾರಣೆ ಮಾಡುವುದು.-(1) ಸಾಕ್ಷಿಯಾಗಿ ಹಾಜರಾಗಲು ಅಥವಾ ಯಾವುದೇ ದಸ್ತಾವೇಜನ್ನು ಹಾಜರುಪಡಿಸಲು ಯಾರೇ ವ್ಯಕ್ತಿಗೆ ಸಮನು ಜಾರಿ ಆಗಿದ್ದು ಅವನು ಸಮನನ್ನು ಪಾಲಿಸದಿದ್ದರೆ, ಸಮನು ಹೊರಡಿಸಿದ ಅಧಿಕಾರಿಯು,-

(ಎ) ಜಾಮೀನೀಯ ದಸ್ತಗಿರಿ ವಾರಂಟನ್ನು ಹೊರಡಿಸಬಹುದು;

(ಬಿ) ಹಾಜರಾತಿಯ ಬಗ್ಗೆ ಭದ್ರತೆಯನ್ನು ಒದಗಿಸಲು ಅವನಿಗೆ ಆದೇಶ ಮಾಡಬಹುದು; ಅಥವಾ

(ಸಿ) ಇಪ್ಪತ್ತು ರೂಪಾಯಿಗಳಿಗೆ ಮೀರಿದ ಜುಲ್ಮಾನೆಯನ್ನು ಅವನಿಗೆ ವಿಧಿಸಬಹುದು.

(2) ಉಪಪ್ರಕರಣ (1)ರಲ್ಲಿ ಏನೇ ಇದ್ದರೂ, ಯಾವ ವ್ಯಕ್ತಿಯ ಸಾಕ್ಷ್ಯವು ಅಗತ್ಯವಿದೆಯೋ ಅವನು ಹಾಜರಾಗಲು ರೋಗದಿಂದಾಗಿ ಅಥವಾ ದೌರ್ಬಲ್ಯದಿಂದಾಗಿ ಅಸಮರ್ಥನಾಗಿರುವಾಗ ಅಥವಾ ಸಿವಿಲ್ ಪ್ರಕ್ರಿಯಾ ಸಂಹಿತೆ, 1898ರ 132 ಅಥವಾ 133ನೇ ಪ್ರಕರಣದ ಮೇರೆಗೆ ನ್ಯಾಯಾಲಯದ ಮುಂದೆ ಅವನು ಖುದ್ದಾಗಿ ಹಾಜರಾಗುವುದನ್ನು ವಿನಾಯಿತಿಗೊಳಿಸಿರುವಾಗ, ಸಮನನ್ನು ಹೊರಡಿಸುವ ಅಧಿಕಾರಿಯು, ತಾನಾಗಿಯೇ ಅಥವಾ ಯಾವ ವ್ಯಕ್ತಿಯ ಸಾಕ್ಷ್ಯವನ್ನು ಅಪೇಕ್ಷಿಸಲಾಗಿದೆಯೋ ಅವನು ಅರ್ಜಿ ಸಲ್ಲಿಸಿದಾಗ ಅಂಥ ವ್ಯಕ್ತಿಯ ಹಾಜರಾತಿಗೆ ವಿನಾಯಿತಿ ಕೊಡಬಹುದು ಮತ್ತು ಅವನನ್ನು ವಿಚಾರಣೆ ಮಾಡುವ ಉದ್ದೇಶಕ್ಕಾಗಿ ಪ್ರತಿನಿಯೋಜಿತನಾದ ಅಧೀನ ಅಧಿಕಾರಿಗೆ ಕಾರ್ಯಾಜ್ಞೆ ನೀಡಿ, ಅಂಥ ವ್ಯಕ್ತಿಯನ್ನು ವಿಚಾರಣೆ ಮಾಡತಕ್ಕದ್ದೆಂದು ನಿರ್ದೇಶಿಸಬಹುದು.

33. ವಿದ್ಯುಕ್ತ ವಿಚಾರಣೆ.- (1) ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಯಾವುದೇ ಪ್ರಶ್ನೆಯನ್ನು ನಿರ್ಧರಿಸುವ ಸಲುವಾಗಿ ನಿಯಮಿಸಿದ ಯಾವುದೇ ವಿದ್ಯುಕ್ತ ವಿಚಾರಣೆಯಲ್ಲಿ, ತನಿಖೆ ನಡೆಸುವ ಅಧಿಕಾರಿಯು ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಅಥವಾ ಆ ಜಿಲ್ಲೆಯಲ್ಲಿ ಅಥವಾ ಅದರ ಭಾಗದಲ್ಲಿ ಬಳಸಲು ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾದಂಥ ಭಾಷೆಯಲ್ಲಿ ಸಾಕ್ಷ್ಯವನ್ನು ಪೂರ್ತಿಯಾಗಿ ಬರೆದುಕೊಳ್ಳತಕ್ಕದ್ದು ಮತ್ತು ಅದಕ್ಕೆ ಅವನು ಸಹಿ ಹಾಕತಕ್ಕದ್ದು.

(2) ತನಿಖೆಯನ್ನು ನಡೆಸುವ ಅಧಿಕಾರಿಯು ದೈಹಿಕ ಅಶಕ್ತತೆಯಿಂದಾಗಿ ಅಥವಾ ಇತರ ಕಾರಣವನ್ನು ದಾಖಲಿಸಿ ಸ್ವತಃ ಸಾಕ್ಷ್ಯವನ್ನು ಬರೆದುಕೊಡಲಾಗದಿದ್ದರೆ, ಅಂಥ ಸಾಕ್ಷ್ಯವನ್ನು ತನ್ನ ಸಮಕ್ಷಮದಲ್ಲಿ ತನಗೆ ಕೇಳಿಸುವ ಹಾಗೆ ಮತ್ತು ತನ್ನ ಸ್ವಂತ ಮೇಲ್ವಿಚಾರಣೆಯಲ್ಲಿ ಹಾಗೂ ನಿರ್ದೇಶನದಲ್ಲಿ, ಪೂರ್ತಿಯಾಗಿ ಬರೆಸತಕ್ಕದ್ದು ಮತ್ತು ಅಂಥ ದಾಖಲೆಗೆ ಅವನು ಸಹಿ ಹಾಕತಕ್ಕದ್ದು.

(3) ವಿದ್ಯುಕ್ತ ವಿಚಾರಣೆಯ ನಂತರದ ಪ್ರತಿಯೊಂದು ತೀರ್ಮಾನವು ಅಥವಾ ಆದೇಶವು ಅದನ್ನು ಯಾವ ಆಧಾರಗಳ ಮೇಲೆ ಮಾಡಲಾಯಿತೋ ಅಥವಾ ಕೊಡಲಾಯಿತೋ ಆ ಆಧಾರಗಳ ಸಂಪೂರ್ಣ ನಿರೂಪಣೆಯನ್ನು ಒಳಗೊಂಡಿರತಕ್ಕದ್ದು; ಮತ್ತು ತೀರ್ಮಾನ ಮಾಡುವ, ಆದೇಶ ಮಾಡುವ ಅಧಿಕಾರಿಯು ಅದನ್ನು ಬರೆದು ಅದಕ್ಕೆ ಸಹಿ ಹಾಕತಕ್ಕದ್ದು ಅಥವಾ ಅಂಥ ಅಧಿಕಾರಿಯು ಅದನ್ನು ಹೇಳಿ ಬರಿಸಿದಾಗ ಆ ಬಗ್ಗೆ ಅವನು ಒಂದು ಪ್ರಮಾಣಪತ್ರವನ್ನು ತಾನು ಸಹಿ ಹಾಕಿಕೊಡತಕ್ಕದ್ದು.

34. ಸಂಕ್ಷಿಪ್ತ ವಿಚಾರಣೆ.- ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಯಾವುದೇ ಪ್ರಶ್ನೆಯನ್ನು ನಿರ್ಧರಿಸುವುದರ ಸಲುವಾಗಿ ಸಂಕ್ಷಿಪ್ತ ವಿಚಾರಣೆಯನ್ನು ನಿಯಮಿಸಿರುವಾಗ, ತನಿಖೆ ನಡೆಸುವ ಅಧಿಕಾರಿಯು, ಅಂಥ ತನಿಖೆಯು ಮುಂದುವರಿಯುತ್ತಿರುವಾಗಲೇ ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಅಥವಾ ರಾಜ್ಯ ಸರ್ಕಾರವು ಘೋಷಿಸಿದಂಥ ತಾಲೂಕಿನ ಅಥವಾ ಗ್ರಾಮದ ಬೇರೆ ಭಾಷೆಯಲ್ಲಿ ಸಾಕ್ಷ್ಯದ ಸಾರಾಂಶವನ್ನು ಮತ್ತು ಹಿತಾಸಕ್ತಿಯುಳ್ಳ ಪಕ್ಷಕಾರರು ಹೇಳಿದ ಮುಖ್ಯ ದೃಢೋಕ್ತಿಗಳನ್ನೊಳಗೊಂಡ ವ್ಯವಹರಣೆಗಳ ಟಿಪ್ಪಣಿಯನ್ನು, ತೀರ್ಮಾನವನ್ನು ಮತ್ತು ಅದಕ್ಕಿರುವ ಕಾರಣಗಳನ್ನು ತನ್ನ ಸ್ವಹಸ್ತದಿಂದಲೇ ಬರೆದುಕೊಳ್ಳತಕ್ಕದ್ದು; ಪರಂತು, ಈ ಅಧಿನಿಯಮದಲ್ಲಿ ಸಂಕ್ಷಿಪ್ತವೆಂದು ನಿರ್ದೇಶಿಸಲಾದ ತನಿಖೆಯನ್ನು ವಿಧ್ಯುಕ್ತವಾದ ವಿಚಾರಣೆಗೆ ಅನ್ವಯವಾಗುವಂಥ ಯಾವುದೇ ಅಥವಾ ಎಲ್ಲ ಉಪಬಂಧಗಳ ಮೇರೆಗೆ ಅದನ್ನು ನಡೆಸುವುದು ಸೂಕ್ತವೆಂದು ಆ ಅಧಿಕಾರಿಯು ಭಾವಿಸಿದರೆ, ಹಾಗೆ ಮಾಡುವುದು ಯಾವ ಕಾಲದಲ್ಲಾದರೂ ಕಾನೂನು ಸಮ್ಮತವಾಗಿರತಕ್ಕದ್ದು.

35. ವಿದ್ಯುಕ್ತ ಮತ್ತು ಸಂಕ್ಷಿಪ್ತ ವಿಚಾರಣೆಯನ್ನು ನ್ಯಾಯಿಕ ವ್ಯವಹರಣೆಗಳು ಎಂದು ಭಾವಿಸುವುದು.- ಈ ಅಧಿನಿಯಮದ ಮೇರೆಗೆನ ವಿಧ್ಯುಕ್ತ ಅಥವಾ ಸಂಕ್ಷಿಪ್ತ ವಿಚಾರಣೆಯನ್ನು ಭಾರತ ದಂಡ ಸಂಹಿತೆಯ 193, 219 ಮತ್ತು 228ನೇ ಪ್ರಕರಣಗಳ ಅರ್ಥದಲ್ಲಿ "ನ್ಯಾಯಿಕ ವ್ಯವಹರಣೆಗಳು" ಎಂದು ಭಾವಿಸತಕ್ಕದ್ದು, ಮತ್ತು ವಿಧ್ಯುಕ್ತ ಅಥವಾ ಸಂಕ್ಷಿಪ್ತ ವಿಚಾರಣೆಯನ್ನು ನಡೆಸುವ ಯಾರೇ ಅಧಿಕಾರಿಯನ್ನು ಅಥವಾ ಯಾರೇಪ್ರಾಧಿಕಾರಿಯನ್ನು ಅಂಥ ತನಿಖೆಯು ಉದ್ದೇಶಗಳಿಗಾಗಿ ಸಿವಿಲ್ ನ್ಯಾಯಾಲಯ ಎಂದು ಭಾವಿಸತಕ್ಕದ್ದು.

36. ವಿಚಾರಣೆಯನ್ನು ಮತ್ತು ತೀರ್ಮಾನವನ್ನು ಬಹಿರಂಗವಾಗಿ ಮತ್ತು ನೋಟೀಸು ಕೊಟ್ಟ ನಂತರ ಮಾಡತಕ್ಕದ್ದು.- (1) ಪ್ರತಿಯೊಂದು ವಿಚಾರಣೆಯನ್ನು ಅದು ವಿಧ್ಯುಕ್ತವಾದುದಾಗಲಿ ಅಥವಾ ಸಂಕ್ಷಿಪ್ತವಾದುದಾಗಲಿ ಬಹಿರಂಗವಾಗಿ ನಡೆಸತಕ್ಕದ್ದು ಮತ್ತು ಪಕ್ಷಕಾರರಿಗೆ ಅಥವಾ ಅವರ ಮಾನ್ಯತೆ ಪಡೆದ ಏಜೆಂಟರಿಗೆ, ಅವರು ಹಾಜರಾಗುವುದಕ್ಕಾಗಿ, ಯುಕ್ತ ನೋಟೀಸು ಕೊಡತಕ್ಕದ್ದು. ವಿಚಾರಣೆಯ ತರುವಾಯ ಮಾಡಲಾದ ಪ್ರತಿಯೊಂದು ಆದೇಶವನ್ನು ಪಕ್ಷಕಾರರಿಗೆ ಅಥವಾ ಅವರ ಮಾನ್ಯತೆ ಪಡೆದ ಏಜೆಂಟರಿಗೆ ಕೊಟ್ಟ ನೋಟೀಸಿನಲ್ಲಿ ಸೂಚಿಸಲಾದ ದಿನ ಬಹಿರಂಗ ನ್ಯಾಯಾಲಯದಲ್ಲಿ ಸಹಿ ಮಾಡಿ ಓದಿ ಹೇಳತಕ್ಕದ್ದು;

ಪರಂತು, ಆದೇಶವನ್ನು ಓದಿ ಹೇಳುವಾಗ, ನ್ಯಾಯಾಲಯದಲ್ಲಿ ಪಕ್ಷಕಾರನು ಅಥವಾ ಅವನ ಮಾನ್ಯತೆ ಪಡೆದ ಏಜೆಂಟನು ಹಾಜರಿರದಿದ್ದಲ್ಲಿ ಆ ತೀರ್ಮಾನವನ್ನೊಳಗೊಂಡಿರುವ ಆದೇಶದ ಸಾರವನ್ನು ಅಂಥ ಪಕ್ಷಕಾರನಿಗೆ ಅಥವಾ ಅವನ ಮಾನ್ಯತೆ ಪಡೆದ ಏಜೆಂಟನಿಗೆ ಅಂಚೆಯ ಮೂಲಕ ತಿಳಿಸತಕ್ಕದ್ದು.

(2) ವಿದ್ಯುಕ್ತ ವಿಚಾರಣೆಯಲ್ಲಾಗಲಿ ಅಥವಾ ಸಂಕ್ಷಿಪ್ತ ವಿಚಾರಣೆಯಲ್ಲಾಗಲಿ, ಯಾವುದೇ ಮೊಕದ್ದಮೆಯ ಅಥವಾ ವ್ಯವಹರಣೆಯ ಯಾರೇ ಪಕ್ಷಕಾರನು, ಅವನಿಗೆ ಯುಕ್ತ ನೋಟೀಸನ್ನು ಅಥವಾ ಸಮನನ್ನು ಜಾರಿ ಮಾಡಿದ ನಂತರವೂ ವಿಚಾರಣೆಗಾಗಿ ಗೊತ್ತುಪಡಿಸಿದ ದಿನಾಂಕದಂದು ಹಾಜರಾಗದಿದ್ದರೆ ಅವನ ಗೈರುಹಾಜರಿಯಲ್ಲಿ, ಸಂದರ್ಭಾನುಸಾರ,

ಮೊಕದ್ದಮೆಯನ್ನು ಅಥವಾ ವ್ಯವಹರಣೆಯನ್ನು ವಿಚಾರಣೆ ಮಾಡಬಹುದು ಮತ್ತು ತೀರ್ಮಾನಿಸಬಹುದು ಅಥವಾ ಹಾಗೆ ಗೈರು ಹಾಜರಾದುದಕ್ಕಾಗಿ ಅದನ್ನು ವಜಾ ಮಾಡಬಹುದು.

(3) ಉಪಪ್ರಕರಣ(2)ರ ಮೇರೆಗೆ ಯಾವ ಪಕ್ಷಕಾರನ ವಿರುದ್ಧ ಆದೇಶ ಮಾಡಲಾಗಿದೆಯೋ ಅವನು, ಯಾವುದಾದರೂ ಸಾಕಷ್ಟು ಕಾರಣದಿಂದ ವಿಚಾರಣೆಯ ಕಾಲದಲ್ಲಿ ಹಾಜರಿರಲು ತನಗೆ ಆಗಲಿಲ್ಲವೆಂಬ ಆಧಾರದ ಮೇಲೆ ಆ ಆದೇಶವನ್ನು ತಳ್ಳಿ ಹಾಕಲು, ಅಂಥ ಆದೇಶದ ದಿನಾಂಕದಿಂದ ಅಥವಾ ನೋಟೀಸು ಅಥವಾ ಸಮನು ಸರಿಯಾದ ರೀತಿಯಲ್ಲಿ ಜಾರಿಯಾಗಿರದ ಸಂದರ್ಭದಲ್ಲಿ ಅಂಥ ಆದೇಶವು ಅವನಿಗೆ ತಿಳಿದು ಬಂದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಅಂಥ ಆದೇಶವನ್ನು ಮಾಡಿದ ದಿನಾಂಕದಂದು ಹಾಜರಿದ್ದ ಪ್ರತಿಪಕ್ಷಕಾರನಿಗೆ ರೆವಿನ್ಯೂ ಅಧಿಕಾರಿಯು ನೋಟೀಸು ಕೊಟ್ಟ ತರುವಾಯ ಮತ್ತು ಅವಶ್ಯವೆಂದು ತಾನು ಪರ್ಯಾಲೋಚಿಸುವಂಥ ತನಿಖೆಯನ್ನು ನಡೆಸಿದ ನಂತರ ಹಾಗೆ ಮಾಡಿದ ಆದೇಶವನ್ನು ತಳ್ಳಿ ಹಾಕಬಹುದು ಮತ್ತು ಮೊಕದ್ದಮೆಯನ್ನು ಅದರ ಗುಣಾವಗುಣಗಳ ಆಧಾರದ ಮೇಲೆ ತೀರ್ಮಾನಿಸಬಹುದು.

37. ವಿದ್ಯುಕ್ತ ಅಥವಾ ಕ್ಷಿಪ್ರ ವಿಚಾರಣೆಗಳು.- ಈ ಅಧಿನಿಯಮವು ವಿದ್ಯುಕ್ತವಾಗಿ ಅಥವಾ ಕ್ಷಿಪ್ರವಾಗಿ ಆಗಬೇಕೆಂದು ಅಗತ್ಯಪಡಿಸಿರುವ ಅಥವಾ ಯಾರೇ ರೆವಿನ್ಯೂ ಅಧಿಕಾರಿಯು ತನ್ನ ಕಾನೂನುಬದ್ಧ ಕರ್ತವ್ಯಗಳ ನಿರ್ವಹಣೆಯ ಯಾವುದೇ ಕಾಲದಲ್ಲಿ ಅವಶ್ಯವೆಂದು ಭಾವಿಸಬಹುದಾದ ವಿಚಾರಣೆಯನ್ನು, ಅದಕ್ಕೆ ಅನ್ವಯವಾಗುವ ಹಾಗೂ ರಾಜ್ಯ ಸರ್ಕಾರವು ನಿಯಮಿಸಬಹುದಾದ ಸಾಮಾನ್ಯ ಅಥವಾ ವಿಶೇಷ ನಿಯಮಗಳಿಗನುಸಾರವಾಗಿ ನಡೆಸತಕ್ಕದ್ದು ಮತ್ತು ಅಂಥ ನಿಯಮಗಳಿಗೊಳಪಟ್ಟು, ಎಲ್ಲ ಅವಶ್ಯಕ ಸಂಗತಿಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮತ್ತು ಸಾರ್ವಜನಿಕ ಹಿತ ಸಾಧನೆಗಾಗಿ ಅತ್ಯುತ್ತಮವೆಂದು ಪರಿಗಣಿಸಬಹುದಾದಂಥ ರೀತಿಯಲ್ಲಿ ಆ ಅಧಿಕಾರಿಯು ತನ್ನ ವಿವೇಚನಾನುಸಾರ ತನಿಖೆ ನಡೆಸತಕ್ಕದ್ದು.

38. ಅಳತೆ ಮೊದಲಾದ ಉದ್ದೇಶಕ್ಕಾಗಿ ಯಾವುದೇ ಭೂಮಿ ಅಥವಾ ಆವರಣದಲ್ಲಿ ಪ್ರವೇಶಿಸಲು ಅಧಿಕಾರ.- ಅವಶ್ಯಕವಿದ್ದಾಗಲೆಲ್ಲ ಅಳತೆ ಮಾಡುವ, ಎಲ್ಲೆಗಳನ್ನು ಗೊತ್ತುಪಡಿಸುವ ಅಥವಾ ಪರಿಶೀಲಿಸುವ, ಮಣ್ಣಿನ ವರ್ಗೀಕರಣ ಮಾಡುವ ಅಥವಾ ಕಂದಾಯ ವ್ಯವಸ್ಥೆ ಮಾಡುವ ಉದ್ದೇಶಗಳಿಗಾಗಿ ಅಥವಾ ಈ ಅಧಿನಿಯಮದ ಅಥವಾ ಭೂ ಕಂದಾಯಕ್ಕೆ ಸಂಬಂಧಿಸಿತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಉಪಬಂಧಗಳ ಮೇರೆಗೆ, ತನ್ನ ಹುದ್ದೆಯ ಕಾನೂನು ಸಮ್ಮತ ಅಧಿಕಾರಗಳ ಚಲಾವಣೆಗೆ ಸಂಬಂಧಿಸಿದ ಯಾವುದೇ ಇತರ ಉದ್ದೇಶಕ್ಕಾಗಿ ಯಾರೇ ರೆವಿನ್ಯೂ ಅಧಿಕಾರಿಯು ಮತ್ತು ತನ್ನ ಮೇಲ್ವಿಚಾರಣೆ ಹಾಗೂ ನಿಯಂತ್ರಣದಲ್ಲಿರುವ ತನ್ನ ನೌಕರರು ಮತ್ತು ಕೆಲಸಗಾರರು, ರಾಜ್ಯ ಸರ್ಕಾರಕ್ಕೆ ಸೇರಿರುವ ಅಥವಾ ಯಾರೇ ವ್ಯಕ್ತಿಗೆ ಸೇರಿರುವ ಯಾವುದೇ ಭೂಮಿಗೆ ಅಥವಾ ಆವರಣಕ್ಕೆ ಪ್ರವೇಶಿಸಬೇಕೆಂದು ನಿರ್ದೇಶಿತರಾದಾಗ, ಅವರು ರಾಜ್ಯ ಸರ್ಕಾರಕ್ಕೆ ಸೇರಿರುವ ಅಥವಾ ಯಾರೇ ವ್ಯಕ್ತಿಗೆ ಸೇರಿರುವ ಯಾವುದೇ ಭೂಮಿಯನ್ನು ಅಥವಾ ಆವರಣವನ್ನು ಪ್ರವೇಶಿಸಬಹುದು:

ಪರಂತು, ವಾಸದ ಮನೆಯಾಗಿ ಉಪಯೋಗಿಸುತ್ತಿರುವ ಯಾವುದೇ ಕಟ್ಟಡವನ್ನು ಅಥವಾ ವಾಸದ ಮನೆಗೆ ಹೊಂದಿಕೊಂಡಿರುವ ಆವೃತ ಅಂಗಗಳ ಅಥವಾ ತೋಟವನ್ನು ಅದರ ಅಧಿಭೋಗದಾರನ ಅನುಮತಿ ಪಡೆದ ಹೊರತು, ಅಂಥ ಅಧಿಭೋಗದಾರನಿಗೆ ಏಳು ದಿನಗಳಿಗೆ ಕಡಿಮೆಯಲ್ಲದ ಅವಧಿಗೆ ಮುಂಚಿತವಾಗಿ ನೋಟೀಸು ಕೊಟ್ಟಲ್ಲದೆ ಯಾರೇ ವ್ಯಕ್ತಿಯು ಪ್ರವೇಶಿಸತಕ್ಕದ್ದಲ್ಲ ಮತ್ತು ಹಾಗೆ ಪ್ರವೇಶಿಸುವಾಗ ಅಧಿಭೋಗದಾರನ ಸಾಮಾಜಿಕ ಹಾಗೂ ಮತೀಯ ಭಾವನೆಗಳಿಗೆ ಸೂಕ್ತ ಗೌರವ ಕೊಡತಕ್ಕದ್ದು.

39. ಅಕ್ರಮವಾಗಿ ಭೂಮಿಯನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಯಾರೇ ವ್ಯಕ್ತಿಯನ್ನು ಹೊರದೂಡುವ ರೀತಿ.- ಡೆಪ್ಯುಟಿ ಕಮಿಷನರನು, ಅಕ್ರಮವಾಗಿ ಭೂಮಿಯನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಯಾರೇ ವ್ಯಕ್ತಿಯನ್ನು ಹೊರದೂಡಬಹುದು ಅಥವಾ ಹೊರದೂಡತಕ್ಕದ್ದು ಎಂದು ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಉಪಬಂಧಿಸಿರುವಾಗ ಅಥವಾ ಭೂಮಿಯ ಸ್ವಾಧೀನವನ್ನು ವಹಿಸಿಕೊಡಬೇಕೆಂದು ಯಾರೇ ವ್ಯಕ್ತಿಗೆ ಈ ಅಧಿನಿಯಮದ ಮೇರೆಗೆ ಆದೇಶ ಮಾಡಿದ್ದರೆ, ಕೆಳಕಂಡ ರೀತಿಯಲ್ಲಿ ಸಂದರ್ಭಾನುಸಾರ, ಹೊರದೂಡತಕ್ಕದ್ದು ಅಥವಾ ಅಂಥ ಆದೇಶವನ್ನು ಜಾರಿಗೊಳಿಸತಕ್ಕದ್ದು, ಎಂದರೆ-

- (i) ನೋಟೀಸು ತಲುಪಿದ ತರುವಾಯ ಯುಕ್ತವೆಂದು ಕಂಡುಬರಬಹುದಾದಂಥ ಕಾಲದೊಳಗಾಗಿ ಭೂಮಿಯನ್ನು ತೆರವು ಮಾಡುವಂತೆ ಅಗತ್ಯಪಡಿಸುವ ನೋಟೀಸನ್ನು ಭೂಮಿಯ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಜಾರಿ ಮಾಡುವುದರ ಮೂಲಕ;
- (ii) ಅಂಥ ನೋಟೀಸನ್ನು ಪಾಲಿಸದಿದ್ದರೆ, ಅದನ್ನು ತೆರವು ಮಾಡಲು ನಿರಾಕರಿಸಬಹುದಾದ ವ್ಯಕ್ತಿಯನ್ನು ಹೊರಗೆ ಹಾಕುವ ಮೂಲಕ ಅಥವಾ ಹಾಗೆ ಹೊರಗೆ ಹಾಕಲು ಒಬ್ಬ ಅಧೀನ ಅಧಿಕಾರಿಯನ್ನು ಪ್ರತಿನಿಯೋಜಿಸುವ ಮೂಲಕ; ಮತ್ತು
- (iii) ಅಂಥ ವ್ಯಕ್ತಿಯನ್ನು ಹೊರಗೆ ಹಾಕುವ ಅಧಿಕಾರಿಗೆ ಯಾರೇ ವ್ಯಕ್ತಿಯು ಪ್ರತಿಭಟಿಸಿದರೆ ಅಥವಾ ಅಡ್ಡಿ ಮಾಡಿದರೆ, ಸಂದರ್ಭಾನುಸಾರ, ಡೆಪ್ಯುಟಿ ಕಮಿಷನರನು ಅಥವಾ ರೆವಿನ್ಯೂ ಅಧಿಕಾರಿಯು ಆ ಮೊಕದ್ದಮೆಯ ಸಂಗತಿಗಳ ಬಗ್ಗೆ ಒಂದು ಸಂಕ್ಷಿಪ್ತ ವಿಚಾರಣೆಯನ್ನು ನಡೆಸತಕ್ಕದ್ದು; ಮತ್ತು ಅಂಥ ಪ್ರತಿಭಟನೆಗೆ ಅಥವಾ ಅಡ್ಡಿಗೆ ಯಾವುದೇ ನ್ಯಾಯ ಸಮ್ಮತ ಕಾರಣವಿಲ್ಲವೆಂದು ಮತ್ತು ಅಂಥ ಪ್ರತಿಭಟನೆ ಹಾಗೂ ಅಡ್ಡಿಯು ಇನ್ನು ಮುಂದುವರಿಯುತ್ತಿದೆ ಎಂದು ಅವನಿಗೆ ಮನದಟ್ಟಾದರೆ, ಹಾಗೆ ಪ್ರತಿಭಟಿಸಿದ್ದಕ್ಕಾಗಿ ಅಥವಾ ಅಡ್ಡಿಪಡಿಸಿದ್ದಕ್ಕಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ದಂಡನೆಗೆ ಸಂಬಂಧಿಸಿದ ಯಾವ ವ್ಯವಹರಣೆಗೆ ಆ ವ್ಯಕ್ತಿಯು

ಗುರಿಯಾಗಬಹುದೋ ಆ ಯಾವುದೇ ವ್ಯವಹರಣೆಗೆ ಬಾಧಕವಾಗದಂತೆ, ಆ ಆದೇಶವನ್ನು ಪಾಲಿಸುವುದಕ್ಕೆ ಸಮಂಜಸವಾಗಿ ಅವಶ್ಯವಿರಬಹುದಾದಂಥ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಅಥವಾ ತೆಗೆದುಕೊಳ್ಳುವಂತೆ ಮಾಡಬೇಕೆಂದು ಮತ್ತು ಅಂಥ ಬಲವನ್ನು ಬಳಸಬಹುದೆಂದು ಅಥವಾ ಬಳಸುವಂತೆ ಮಾಡಬಹುದೆಂದು, ಆ ಅಧಿಕಾರಿಯು ಅಭಿಪ್ರಾಯಪಟ್ಟರೆ ಹಾಗೆ ಮಾಡಬಹುದು.

ಅಧ್ಯಾಯ-IV

¹[ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣದ]¹ ರಚನೆ ಮತ್ತು ಅಧಿಕಾರಗಳು

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

40. ರೆವಿನ್ಯೂ ಅಪೀಲು ನ್ಯಾಯಾಧಿಕರಣದ ರಚನೆ.- (1) ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ¹[ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣ]¹ ಎಂದು ಕರೆಯಲಾಗುವ ಅಪೀಲು ನ್ಯಾಯಾಧಿಕರಣವನ್ನು ¹[ಕರ್ನಾಟಕ]¹ ರಾಜ್ಯಕ್ಕಾಗಿ ರಚಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) ರಾಜ್ಯ ಸರ್ಕಾರವು ನೇಮಕ ಮಾಡಿದ ಕೆಳಕಂಡ ಆರು ಸದಸ್ಯರನ್ನು ನ್ಯಾಯಾಧಿಕರಣವು ಒಳಗೊಂಡಿರತಕ್ಕದ್ದು, ಎಂದರೆ:-

(ಎ) ¹[ರೀಜನಲ್ ಕಮೀಷನರ್]¹ ದರ್ಜೆಯ ಅಧಿಕಾರಿ - ಅಧ್ಯಕ್ಷ ಮತ್ತು

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಬಿ) ಐವರು ಸದಸ್ಯರು, ಅವರಲ್ಲಿ, ಮೂವರು ಜಿಲ್ಲಾ ನ್ಯಾಯಾಧೀಶರಾಗಿರಬೇಕು ಮತ್ತು ಉಳಿದವರು ರೆವಿನ್ಯೂ ವಿಷಯಗಳಿಗೆ ಸಂಬಂಧಪಟ್ಟ ಆಡಳಿತದ ಅನುಭವವುಳ್ಳ ಡೆಪ್ಯುಟಿ ಕಮೀಷನರನ ದರ್ಜೆಗೆ ಕಡಿಮೆ ದರ್ಜೆಯವರಲ್ಲದ ಅಧಿಕಾರಿಗಳು.

(3) ನ್ಯಾಯಾಧಿಕರಣವು ಮಾಡಬೇಕಾದ ಕೆಲಸದಲ್ಲಿ ಹೆಚ್ಚಳವಾಗಿದೆಯೆಂಬ ಕಾರಣದಿಂದ ಅಥವಾ ಅದರಲ್ಲಿ ಕೆಲಸವು ಬಾಕಿ ಉಳಿದಿದೆಯೆಂಬ ಕಾರಣದಿಂದ ಅಥವಾ ಬೇರೆ ಕಾರಣದಿಂದ, ನ್ಯಾಯಾಧಿಕರಣದ ಸದಸ್ಯರ ಸಂಖ್ಯೆಯನ್ನು ತತ್ಕಾಲಕ್ಕೆ ಹೆಚ್ಚಿಸತಕ್ಕದ್ದೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದರೆ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, (2)ನೇ ಉಪಪ್ರಕರಣದ (ಬಿ) ಖಂಡದಲ್ಲಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನುಳ್ಳ ವ್ಯಕ್ತಿಗಳನ್ನು, ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂಥ ಅವಧಿಯವರೆಗೆ ನ್ಯಾಯಾಧಿಕರಣದ ಹೆಚ್ಚಿನ ಸದಸ್ಯರನ್ನಾಗಿ ನೇಮಕ ಮಾಡಬಹುದು.

(4) ¹[ಕರ್ನಾಟಕ]¹ ರೆವಿನ್ಯೂ ಅಪೀಲು ನ್ಯಾಯಾಧಿಕರಣ ಅಧಿನಿಯಮ, 1957ರ (¹[ಕರ್ನಾಟಕ]¹ ಅಧಿನಿಯಮ 1957ರ 34) ಮೇರೆಗೆ ರಚಿತವಾದ ಮತ್ತು ಈ ಅಧಿನಿಯಮವು ಜಾರಿಯಲ್ಲಿ ಬರುವುದಕ್ಕೆ ನಿಕಟ ಪೂರ್ವದಲ್ಲಿ, ಮೈಸೂರು ರೆವಿನ್ಯೂ ಅಪೀಲು ನ್ಯಾಯಾಧಿಕರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ರೆವಿನ್ಯೂ ಅಪೀಲು ನ್ಯಾಯಾಧಿಕರಣವು, ಈ ಪ್ರಕರಣದ ಉಪಬಂಧಗಳಿಗನುಸಾರವಾಗಿ ನ್ಯಾಯಾಧಿಕರಣವು ಯುಕ್ತವಾಗಿ ರಚಿತವಾಗುವವರೆಗೆ ಈ ಅಧಿನಿಯಮದ ಉದ್ದೇಶಗಳಿಗಾಗಿ ನ್ಯಾಯಾಧಿಕರಣವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-II-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

41. ನ್ಯಾಯಾಧಿಕರಣದಿಂದ ವ್ಯವಹಾರ ನಿರ್ವಹಣೆ.- (1) ಅಪೀಲಿಗೆ ಪುನರೀಕ್ಷಣೆಗೆ ಮತ್ತು ಇತರ ವ್ಯವಹರಣೆಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳಲ್ಲಿ, ನ್ಯಾಯಾಧಿಕರಣದ ಅಧಿಕಾರಗಳನ್ನು ಇಬ್ಬರು ಸದಸ್ಯರನ್ನುಳ್ಳ ನ್ಯಾಯಪೀಠವು ಚಲಾಯಿಸತಕ್ಕದ್ದು:

ಪರಂತು, ಯಾವುದೇ ಅಪೀಲಿನ, ಪುನರೀಕ್ಷಣೆಯ, ಉಲ್ಲೇಖದ ಅಥವಾ ಇತರ ವ್ಯವಹರಣೆಗಳ ವಿಚಾರಣೆಗಾಗಿ, ಮೂರು ಸದಸ್ಯರಿಗೆ ಕಡಿಮೆಯಲ್ಲದಷ್ಟು ಸದಸ್ಯರಿಂದ ಕೂಡಿದ ಪೂರ್ಣ ನ್ಯಾಯಪೀಠವನ್ನು ರಚಿಸುವುದು ವಿಹಿತವೆಂದು ಇಬ್ಬರು ಸದಸ್ಯರನ್ನುಳ್ಳ ನ್ಯಾಯಪೀಠವು ಭಾವಿಸಿದರೆ, ನ್ಯಾಯಾಧಿಕರಣದ ಅಧ್ಯಕ್ಷರು, ಅಂಥ ನ್ಯಾಯಪೀಠವನ್ನು ರಚಿಸತಕ್ಕದ್ದು:

ಮತ್ತು ಪರಂತು, ಪ್ರತಿಯೊಂದು ನ್ಯಾಯಪೀಠದಲ್ಲಿ ಒಬ್ಬರು ಜಿಲ್ಲಾ ನ್ಯಾಯಾಧೀಶರು ಮತ್ತು ರೆವಿನ್ಯೂ ವಿಷಯಕ್ಕೆ ಸಂಬಂಧಪಟ್ಟ ಆಡಳಿತದ ಅನುಭವವುಳ್ಳ ಒಬ್ಬರು ಅಧಿಕಾರಿಯು ಇರತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಏನೇ ಇದ್ದರೂ ನ್ಯಾಯಾಧಿಕರಣದ ಸದಸ್ಯನು ಈ ಮುಂದೆ ಹೇಳಿರುವ ವಿಷಯಗಳ ಬಗ್ಗೆ ನ್ಯಾಯಾಧಿಕರಣದ ಅಧಿಕಾರಗಳನ್ನು ಚಲಾಯಿಸಬಹುದು, ಎಂದರೆ:-

(i) ಅಪೀಲಿನ ಅಥವಾ ಪುನರೀಕ್ಷಣೆ ಅರ್ಜಿಯ ಅಂಗೀಕಾರ;

(ii) ಕಾನೂನು ನಿರ್ದಿಷ್ಟಪಡಿಸಿದ ಅವಧಿಯು ಕೊನೆಗೊಂಡ ತರುವಾಯ ಸಲ್ಲಿಸಿದ ಅಪೀಲಿನ ಅಥವಾ ಪುನರೀಕ್ಷಣಾ ಅರ್ಜಿಯ ಅಂಗೀಕಾರ;

(iii) ಅಪೀಲು, ಪುನರೀಕ್ಷಣೆ, ಉಲ್ಲೇಖ ಅಥವಾ ಇತರ ವ್ಯವಹರಣೆ ಇತ್ಯರ್ಥದಲ್ಲಿರುವಾಗ ತಡೆಯಾಜ್ಞೆಗಳು;

(iv) ಅಪೀಲುಗಳಲ್ಲಿ, ಪುನರೀಕ್ಷಣೆಗಳಲ್ಲಿ, ಉಲ್ಲೇಖಗಳಲ್ಲಿ ಅಥವಾ ಇತರ ವ್ಯವಹರಣೆಗಳಲ್ಲಿ ವಾದಕಾಲೀನ ಸ್ವರೂಪದ ಯಾವುದೇ ವಿಷಯ;

ಪರಂತು, ಅಪೀಲನ್ನು ಅಥವಾ ಅರ್ಜಿಯನ್ನು ತಿರಸ್ಕರಿಸಿದ ಆದೇಶದಿಂದ ಬಾಧಿತನಾದ ಯಾರೇವ್ಯಕ್ತಿಯು ಅಂಥ ಆದೇಶದ ಪುನರೀಕ್ಷಣೆಯ ಸಲುವಾಗಿ ಅರ್ಜಿಯನ್ನು ಸಲ್ಲಿಸಬಹುದು, ಆ ವಿಷಯವನ್ನು ಇಬ್ಬರು ಸದಸ್ಯರನ್ನುಳ್ಳ ನ್ಯಾಯಪೀಠವು ವಿಚಾರಣೆ ಮಾಡಿ ಇತ್ಯರ್ಥ ಮಾಡತಕ್ಕದ್ದು.

(3) ಇಬ್ಬರು ಅಥವಾ ಹೆಚ್ಚು ಸದಸ್ಯರನ್ನುಳ್ಳ ನ್ಯಾಯಪೀಠವು ಅಪೀಲನ್ನು, ಪುನರೀಕ್ಷಣೆಯನ್ನು, ಉಲ್ಲೇಖವನ್ನು ಅಥವಾ ಅರ್ಜಿಯನ್ನು ವಿಚಾರಣೆ ಮಾಡಿದಾಗ, ಆ ಸದಸ್ಯರ ಅಭಿಪ್ರಾಯಗಳೇನಾದರೂ ಇದ್ದರೆ ಅಥವಾ ಅಂಥ ಸದಸ್ಯರಲ್ಲಿ ಒಮ್ಮತ ಇದ್ದರೆ ಅದರಂತೆ, ಅಪೀಲನ್ನು, ಪುನರೀಕ್ಷಣೆಯನ್ನು, ಉಲ್ಲೇಖವನ್ನು ಅಥವಾ ಅರ್ಜಿಯನ್ನು ತೀರ್ಮಾನಿಸತಕ್ಕದ್ದು:

ಪರಂತು, ಅಪೀಲನ್ನು, ಪುನರೀಕ್ಷಣೆಯನ್ನು, ಉಲ್ಲೇಖವನ್ನು ಅಥವಾ ಅರ್ಜಿಯನ್ನು ವಿಚಾರಣೆ ಮಾಡುವ ನ್ಯಾಯಪೀಠದಲ್ಲಿ ಇಬ್ಬರೇ ಸದ್ಯರಿದ್ದರೆ ಮತ್ತು ಮೊಕದ್ದಮೆಯ ತೀರ್ಮಾನಕ್ಕೆ ಮುಖ್ಯವಾದ ಯಾವುದೇ ಅಂಶದ ಬಗ್ಗೆ ಆ ನ್ಯಾಯಪೀಠದ ಸದಸ್ಯರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ, ಅವರು ಅಂಥ ಅಂಶವನ್ನು ನಿರೂಪಿಸತಕ್ಕದ್ದು ಮತ್ತು ನ್ಯಾಯಾಧಿಕರಣದ ಇನ್ನೊಬ್ಬ ಸದಸ್ಯನು ಮೊಕದ್ದಮೆಯ ಅಂಥ ಅಂಶವನ್ನು ಮಾತ್ರ ವಿಚಾರಣೆ ಮಾಡತಕ್ಕದ್ದು ಮತ್ತು ಮೊದಲು ವಿಚಾರಣೆ ಮಾಡಿದ ಸದಸ್ಯರೂ ಸೇರಿ ಸದಸ್ಯರ ಬಹುಮತ ಅಭಿಪ್ರಾಯಕ್ಕೆ ಅನುಸಾರವಾಗಿ ಅಂಥ ಅಂಶವನ್ನು ತೀರ್ಮಾನಿಸತಕ್ಕದ್ದು.

42. ನ್ಯಾಯಾಧಿಕರಣದ ಉಪವೇಶನಗಳು.- (1) ನ್ಯಾಯಾಧಿಕರಣದ ಕೇಂದ್ರಕಾರ್ಯ ಸ್ಥಳವು ಬೆಂಗಳೂರಿನಲ್ಲಿ ಇರತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಏನೇ ಇದ್ದರೂ ನ್ಯಾಯಾಧಿಕರಣದ ನ್ಯಾಯಪೀಠಗಳು ಕಾಲಕಾಲಕ್ಕೆ ಮತ್ತು ನಿಯಮಿಸಬಹುದಾದಂಥ ಷರತ್ತುಗಳಿಗೊಳಪಟ್ಟು, ನ್ಯಾಯಾಧಿಕರಣದ ಅಧ್ಯಕ್ಷರು ನಿರ್ದಿಷ್ಟಪಡಿಸಬಹುದಾದಂಥ ಸ್ಥಳಗಳಲ್ಲಿ ತಮ್ಮ ಕಾರ್ಯನಿರ್ವಹಣೆಗಾಗಿ ಉಪವೇಶನಗಳನ್ನು ನಡೆಸಬಹುದು.

43. ನ್ಯಾಯಾಧಿಕರಣದ ಅಧಿಕಾರಗಳು.- (1) ಅಪೀಲು, ನಿರ್ದೇಶ ಕೋರಿಕೆ ಅಥವಾ ಪುನರೀಕ್ಷಣೆ ಇವುಗಳ ಬಗ್ಗೆ ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನ್ಯಾಯಾಧಿಕರಣದಲ್ಲಿ ನಿಹಿತವಾಗಿರುವಂಥ ಅಧಿಕಾರಗಳನ್ನು ಅದು ಚಲಾಯಿಸತಕ್ಕದ್ದು.

(2) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮುಂಚೆ '[ಕರ್ನಾಟಕ]' ರೆವಿನ್ಯೂ ಅಪೀಲು ನ್ಯಾಯಾಧಿಕರಣ ('[ಕರ್ನಾಟಕ]' ಅಧಿನಿಯಮ 1957ರ 24) ಅಧಿನಿಯಮ, 1957ರ ಮೇರೆಗೆ ರಚಿತವಾಗಿದ್ದ ನ್ಯಾಯಾಧಿಕರಣದಲ್ಲಿ ಯಾವುದೇ ಕಾನೂನಿನ ಮೇರೆಗೆ ನಿಹಿತವಾಗಿದ್ದ ಅಥವಾ ಅದು ಚಲಾಯಿಸಬಹುದಾಗಿದ್ದ ಎಲ್ಲ ಅಪೀಲು ವಿಚಾರಣೆಯ ಮತ್ತು ಪುನರೀಕ್ಷಣೆಯ ಅಧಿಕಾರಗಳು 40ನೇ ಪ್ರಕರಣದ ಮೇರೆಗೆ ರಚಿತವಾದ ನ್ಯಾಯಾಧಿಕರಣಕ್ಕೆ ವರ್ಗಾವಣೆಯಾಗತಕ್ಕದ್ದು ಮತ್ತು ಅದು ಅವುಗಳನ್ನು ಚಲಾಯಿಸುವಂತಿರತಕ್ಕದ್ದು ಮತ್ತು ಮೈಸೂರು ರೆವಿನ್ಯೂ ಮಂಡಲಿಯ ಅಥವಾ ಮೈಸೂರು ರೆವಿನ್ಯೂ ಅಪೀಲು ನ್ಯಾಯಾಧಿಕರಣದ ಅಥವಾ '[ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣದ]' ಬಗ್ಗೆ ಯಾವುದೇ ಕಾನೂನಿನಲ್ಲಿ ಮಾಡಿದ ಯಾವುದೇ ಉಲ್ಲೇಖವು 40ನೇ ಪ್ರಕರಣದ ಮೇರೆಗೆ ರಚಿಸಲಾದ ನ್ಯಾಯಾಧಿಕರಣದ ಬಗ್ಗೆ ಮಾಡಿದ ಉಲ್ಲೇಖವೆಂದು ಅರ್ಥ ಮಾಡತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(3) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ರಾಜ್ಯ ಸರ್ಕಾರಕ್ಕೆ ಅಥವಾ ಇತರ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗೆ ವಹಿಸಿಕೊಡಲಾದ ಯಾವುದೇ ಅಪೀಲು ವಿಚಾರಣೆಯ ಅಥವಾ ಪುನರೀಕ್ಷಣಾ ಅಧಿಕಾರವನ್ನು ಅಥವಾ ಕಾರ್ಯವನ್ನು ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ನ್ಯಾಯಾಧಿಕರಣಕ್ಕೆ ಪ್ರದಾನ ಮಾಡಬಹುದು ಅಥವಾ ವಹಿಸಿಕೊಡಬಹುದು ಮತ್ತು ಹಾಗೆ ಪ್ರದಾನ ಮಾಡಿದ ಅಧಿಕಾರಗಳನ್ನು ಚಲಾಯಿಸಲು ಅಥವಾ ವಹಿಸಿಕೊಟ್ಟ ಕಾರ್ಯಗಳನ್ನು ನಿರ್ವಹಿಸಲು ನ್ಯಾಯಾಧಿಕರಣವು ಸಕ್ಷಮವಾಗಿರತಕ್ಕದ್ದು.

44. ಪುನರವಲೋಕನಾ ಅಧಿಕಾರ.- (1) ನ್ಯಾಯಾಧಿಕರಣವು ತಾನೇ ಮಾಡಿದ ಯಾವುದೇ ಆದೇಶವನ್ನು ತಾನಾಗಿಯೇ ಅಥವಾ ಬಾಧಿತನಾದ ಯಾರೇ ಪಕ್ಷಕಾರನು ಅರ್ಜಿ ಸಲ್ಲಿಸಿದಾಗ ಮೇಲೆ ಪುನರವಲೋಕಿಸಬಹುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಅವಶ್ಯವೆಂದು ತಾನು ಭಾವಿಸುವಂಥ ಆದೇಶಗಳನ್ನು ಮಾಡಬಹುದು:

ಪರಂತು, ಆ ನ್ಯಾಯಾಧಿಕರಣವು ಆದೇಶ ಮಾಡಿದ ಕಾಲಕ್ಕೆ, ಆ ಬಗ್ಗೆ ಸೂಕ್ತ ಜಾಗರೂಕತೆ ವಹಿಸಿದ್ದರೂ, ಅರ್ಜಿದಾರನಿಗೆ ಗೊತ್ತಿರದಿದ್ದ ಅಥವಾ ಆಗ ಅವನಿಂದ ಹಾಜರುಪಡಿಸಲಾಗದಿದ್ದಂಥ ಹೊಸದಾದ ಮತ್ತು ಮಹತ್ವದ ವಿಷಯವು ಅಥವಾ ಸಾಕ್ಷ್ಯವು ದೊರಕಿದೆಯೆಂದೂ ಅಥವಾ ದಾಖಲೆಯನ್ನು ನೋಡಿದ ಕೂಡಲೇ ಕಂಡು ಬರುವ ಯಾವುದೋ ಪ್ರಮಾದ ಅಥವಾ ತಪ್ಪು ಇದರಲ್ಲಿ ಇದೆಯೆಂದೂ ನ್ಯಾಯಾಧಿಕರಣಕ್ಕೆ ಮನದಟ್ಟಾದ ಹೊರತು ಅಥವಾ ಬೇರೆ ಯಾವುದೇ ಸಾಕಷ್ಟು ಕಾರಣಕ್ಕಾಗಿ, ಅಂಥ ಯಾರೇಪಕ್ಷಕಾರನು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧಿಕರಣವು ಸ್ವೀಕರಿಸತಕ್ಕದ್ದಲ್ಲ:

ಮತ್ತು ಪರಂತು,-

(i) ಬಾಧಿತ ಪಕ್ಷಕಾರರಿಗೆ ನೋಟೀಸು ಕೊಟ್ಟಿದ್ದ ಹೊರತು, ಯಾವುದೇ ಆದೇಶವನ್ನು ವ್ಯತ್ಯಾಸಗೊಳಿಸತಕ್ಕದ್ದಲ್ಲ ಅಥವಾ ವ್ಯತಿರಿಕ್ತಗೊಳಿಸತಕ್ಕದ್ದಲ್ಲ, ಮತ್ತು

(ii) ಬಾಧಿತ ಪಕ್ಷಕಾರನು ಅರ್ಜಿಯನ್ನು ಸಲ್ಲಿಸಿದ ಹೊರತು ಖಾಸಗಿ ವ್ಯಕ್ತಿಗಳ ನಡುವಣ ಹಕ್ಕಿನ ಪ್ರಶ್ನೆಯ ಮೇಲೆ ಪರಿಣಾಮ ಬೀರುವಂಥ ಯಾವುದೇ ಆದೇಶವನ್ನು ಪುನರವಲೋಕಿಸತಕ್ಕದ್ದಲ್ಲ.

(2) (1)ನೇ ಉಪಪ್ರಕರಣದ ಮೇರೆಗೆ ಆದೇಶದ ಪುನರಾವಲೋಕನಕ್ಕಾಗಿ ಪ್ರತಿಯೊಂದು ಅರ್ಜಿಯನ್ನು ಆದೇಶದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯೊಳಗಾಗಿ ಸಲ್ಲಿಸತಕ್ಕದ್ದು.

(3) ಕಾಲಪರಿಮಿತಿ ಅಧಿನಿಯಮ, 1963ರ 4ನೇ, 5ನೇ ಮತ್ತು 12ನೇ ಪ್ರಕರಣಗಳ ಉಪಬಂಧಗಳು ಈ ಪ್ರಕರಣದ ಮೇರೆಗೆ ಪುನರಾವಲೋಕನಕ್ಕಾಗಿ ಸಲ್ಲಿಸುವ ಅರ್ಜಿಗೆ ಅನ್ವಯವಾಗತಕ್ಕದ್ದು.

45. ನ್ಯಾಯಾಧಿಕರಣದ ಆದೇಶಗಳ ಅಂತಿಮತೆ.— ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ, ಆದರೆ, 44ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು, ನ್ಯಾಯಾಧಿಕರಣದ ಪ್ರತಿಯೊಂದು ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಯಾವುದೇ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸತಕ್ಕದ್ದಲ್ಲ.

46. ವಿವರಣಾಪಟ್ಟಿಗೆ ಮುಂತಾದವುಗಳನ್ನು ತರಿಸಿಕೊಳ್ಳಲು ನ್ಯಾಯಾಧಿಕರಣದ ಅಧಿಕಾರಗಳು.— ನ್ಯಾಯಾಧಿಕರಣವು, ತನಗಿರುವ ಅಪೀಲು ವಿಚಾರಣಾ ಅಥವಾ ಪುನರೀಕ್ಷಣೆಯ ಅಧಿಕಾರವ್ಯಾಪ್ತಿಗೆ ಒಳಪಟ್ಟಿರುವ ವಿಷಯಗಳ ಬಗ್ಗೆ, ಮುಂದೆ ಹೇಳಿರುವಂಥವುಗಳಲ್ಲಿ ಎಲ್ಲವನ್ನೂ ಅಥವಾ ಯಾವುದನ್ನಾದರೂ ಮಾಡಬಹುದು, ಎಂದರೆ:—

(ಎ) ತನ್ನ ಅಧಿಕಾರ ವ್ಯಾಪ್ತಿಗೊಳಪಟ್ಟಿರುವ ಪ್ರಾಧಿಕಾರಿಗಳಿಂದ ವಿವರಣಾ ಪಟ್ಟಿಗೆಗಳನ್ನು ತರಿಸಿಕೊಳ್ಳುವುದು;

(ಬಿ) ಅಂಥ ಪ್ರಾಧಿಕಾರಿಗಳ ಕಾರ್ಯಪದ್ಧತಿಗಳು ಮತ್ತು ಕಾರ್ಯವಿಧಾನಗಳು ಕರಾರುವಾಕ್ಕಾಗಿ ನಡೆಯುವಂತೆ ಮಾಡಲು ಸಾಮಾನ್ಯ ನಿರ್ದೇಶನಗಳನ್ನು ಹೊರಡಿಸುವುದು ಮತ್ತು ನಮೂನೆಗಳನ್ನು ನಿಯಮಿಸುವುದು;

ಪರಂತು, ಅಂಥ ನಿರ್ದೇಶನಗಳು ಮತ್ತು ನಮೂನೆಗಳು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೆ ಅಸಂಗತವಾಗಿರತಕ್ಕದ್ದಲ್ಲ.

47. ನ್ಯಾಯಾಧಿಕರಣದ ವ್ಯವಹರಣೆಗಳು ನ್ಯಾಯಿಕ ವ್ಯವಹರಣೆಗಳಾಗಿರುವುದು.— ಭಾರತ ದಂಡ ಸಂಹಿತೆಯ 193ನೇ ಮತ್ತು 228ನೇ ಪ್ರಕರಣಗಳ ಅರ್ಥದಲ್ಲಿ 196ನೇ ಪ್ರಕರಣದ ಉದ್ದೇಶದ ಸಲುವಾಗಿ ನ್ಯಾಯಾಧಿಕರಣದ ಮುಂದೆ ಇರುವ ಯಾವುದೇ ವ್ಯವಹರಣೆಯು ನ್ಯಾಯಿಕ ವ್ಯವಹರಣೆಯಾಗಿರತಕ್ಕದ್ದು ಮತ್ತು ನ್ಯಾಯಾಧಿಕರಣವನ್ನು ದಂಡ ಪ್ರಕ್ರಿಯಾ ಸಂಹಿತೆ, 1898ರ (1898ರ ಕೇಂದ್ರ ಅಧಿನಿಯಮ 5) 195ನೇ ಪ್ರಕರಣದ ಮತ್ತು XXXV ನೇ ಅಧ್ಯಾಯದ ಎಲ್ಲ ಉದ್ದೇಶಗಳಿಗಾಗಿ, ಸಿವಿಲ್ ನ್ಯಾಯಾಲಯ ಎಂದು ಭಾವಿಸತಕ್ಕದ್ದು.

48. ವಿನಿಯಮಗಳನ್ನು ರಚಿಸಲು ಅಧಿಕಾರ.— (1) ಸಾಮಾನ್ಯವಾಗಿ ನ್ಯಾಯಾಧಿಕರಣದ ಕಾರ್ಯಪದ್ಧತಿಯು ಮತ್ತು ಕಾರ್ಯವಿಧಾನ ಕರಾರುವಾಕ್ಕಾಗಿ ನಡೆಯುವುದಕ್ಕಾಗಿ ಮತ್ತು ನ್ಯಾಯಾಧಿಕರಣಕ್ಕೆ ಅಪೀಲನ್ನು ಮತ್ತು ಅರ್ಜಿಗಳನ್ನು ಯಾವ ಕಾಲದೊಳಗೆ ಸಲ್ಲಿಸಬಹುದೋ, ಆ ಕಾಲದ ಬಗ್ಗೆ ಸಂಬಂಧಿಸಿದ ಅಧಿನಿಯಮದಲ್ಲಿ ಯಾವುದೇ ಸ್ಪಷ್ಟ ಉಪಬಂಧ ಇರದಿದ್ದರೆ, ಆ ಕಾಲ, ಕಾಲಮಿತಿ ವಿನಿಯಮಗಳನ್ನೊಳಗೊಂಡು ನ್ಯಾಯಾಧಿಕರಣದ ವ್ಯವಹಾರದ ವಿಲೇವಾರಿಗಾಗಿ ಮತ್ತು ನ್ಯಾಯಾಧಿಕರಣದ ಮುಂದಿರುವ ಯಾವುದೇ ವ್ಯವಹರಣೆಗಳಿಗೆ ತಗಲುವ ಮತ್ತು ಅನುಷ್ಠಾನಗೊಳಿಸಬಹುದಾದ ಖರ್ಚುಗಳ ಬಗ್ಗೆ, ನ್ಯಾಯಾಧಿಕರಣವು, ಮುಂಚಿತವಾಗಿಯೇ ಪ್ರಕಟಣೆ ಮಾಡಿದ ತರುವಾಯ ಮತ್ತು ರಾಜ್ಯ ಸರ್ಕಾರದಿಂದ ಮುಂಚಿತವಾಗಿಯೇ ಮಂಜೂರಾತಿಯನ್ನು ಪಡೆದು, ಈ ಅಧಿನಿಯಮದ ಉಪಬಂಧಗಳಿಗೆ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳಿಗೆ ಸುಸಂಗತವಾದ ವಿನಿಯಮಗಳನ್ನು ರಚಿಸತಕ್ಕದ್ದು.

(2) ಉಪಪ್ರಕರಣ (1)ರ ಮೇರೆಗೆ ರಚಿಸಿದ ವಿನಿಯಮಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.

ಅಧ್ಯಾಯ-V

ಅಪೀಲು ಮತ್ತು ಪುನರೀಕ್ಷಣೆ

49. ಮೂಲ ಆದೇಶಗಳ ಮೇಲೆ ಅಪೀಲುಗಳು.— ಅನ್ಯಥಾ ವ್ಯಕ್ತವಾಗಿ ಉಪಬಂಧಿಸಿರುವುದನ್ನಲ್ಲದೆ, ಈ ಅಧಿನಿಯಮದ ಅಥವಾ ಅದರ ಮೇರೆಗೆ ರಚಿಸಿರುವ ನಿಯಮಗಳ ಮೇರೆಗೆ ಮಾಡಿದ ಪ್ರತಿಯೊಂದು ಮೂಲ ಆದೇಶದ ಮೇಲೆ '[ಮತ್ತು ಸಿವಿಲ್ ಪ್ರಕ್ರಿಯಾ ಸಂಹಿತೆ 1908ರ (1908ರ ಕೇಂದ್ರ ಅಧಿನಿಯಮ 5) 54ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮಾಡಿದ ಪ್ರತಿಯೊಂದು ಆದೇಶದ]' ಮೇಲೆ ಕೆಳಕಂಡಂತೆ ಎಂದರೆ,—

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಎ) ಅಸಿಸ್ಟೆಂಟ್ ಕಮಿಷನರನಿಗೆ ಅಧೀನನಾಗಿರುವ ರೆವಿನ್ಯೂ ಅಧಿಕಾರಿಯು, ಅವನಲ್ಲಿ '[ಅಸಿಸ್ಟೆಂಟ್ ಕಮಿಷನರರ ಅಥವಾ ಡೆಪ್ಯೂಟಿ ಕಮಿಷನರರ ಅಧಿಕಾರಗಳು ನಿಹಿತವಾಗಿರಲಿ]' ಅಥವಾ ನಿಯೋಜಿತವಾಗಿರಲಿ]' ಅಥವಾ ಇಲ್ಲದಿರಲಿ,]' ಆದೇಶವನ್ನು ಮಾಡಿದ್ದರೆ ಅಸಿಸ್ಟೆಂಟ್ ಕಮಿಷನರಿಗೆ;

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

2. 1976ರ ಅಧಿನಿಯಮ 22ರ ಮೂಲಕ 24.12.1975 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಬಿ) ಅಂಥ ಆದೇಶವನ್ನು ಅಸಿಸ್ಟೆಂಟ್ ಕಮಿಷನರನು ಮಾಡಿದ್ದರೆ ಅವನಲ್ಲಿ ಡೆಪ್ಯೂಟಿ ಕಮಿಷನರರ ಅಧಿಕಾರಗಳು ನಿಹಿತವಾಗಿರಲಿ ಅಥವಾ ಇಲ್ಲದಿರಲಿ, ಡೆಪ್ಯೂಟಿ ಕಮಿಷನರನಿಗೆ;

¹[(ಸಿ) ಅಂಥ ಆದೇಶವನ್ನು ಡೆಪ್ಯೂಟಿ ಕಮಿಷನರ್ ಮಾಡಿದ್ದರೆ, ನ್ಯಾಯಾಧಿಕರಣಕ್ಕೆ;

²[(ಡಿ) ಅಂಥ ಆದೇಶವನ್ನು ರೀಜನಲ್ ಕಮಿಷನರ್ ಮಾಡಿದ್ದರೆ, ನ್ಯಾಯಾಧಿಕರಣಕ್ಕೆ;]

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ (ಸಿ) ಯಿಂದ (ಹೆಚ್) ವರೆಗಿನ ಖಂಡಗಳನ್ನು ಪ್ರತಿಯೋಜಿಸಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ (ಡಿ) ಖಂಡವನ್ನು ಸೇರಿಸಲಾಗಿದೆ.

(ಇ) ಅಂಥ ಆದೇಶವನ್ನು ¹[ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕರ ದರ್ಜೆಗಿಂತಲೂ ಕಡಿಮೆ ದರ್ಜೆಯ ಮೋಜಣಿ ಅಧಿಕಾರಿಯು ಮಾಡಿದ್ದರೆ, ಸಂದರ್ಭಾನುಸಾರ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಅಥವಾ ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕರಿಗೆ;]¹

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎಫ್) ಅಂಥ ಆದೇಶವನ್ನು ¹[ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕರ ದರ್ಜೆಯ ಮೋಜಣಿ ಅಧಿಕಾರಿಯು ಮಾಡಿದ್ದರೆ ಸಂದರ್ಭಾನುಸಾರ, ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರಿಗೆ;]¹

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಜಿ) ಅಂಥ ಆದೇಶವನ್ನು ¹[ಭೂ ದಾಖಲೆಗಳ ಜಂಟಿ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರು]¹ ಮಾಡಿದ್ದರೆ, ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕರಿಗೆ;

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಹೆಚ್) ಅಂಥ ಆದೇಶವನ್ನು ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕರು ಮಾಡಿದ್ದರೆ ನ್ಯಾಯಾಧಿಕರಣಕ್ಕೆ;¹

-ಅಪೀಲುಸಲ್ಲಿಸಲು ಅವಕಾಶ ಇರತಕ್ಕದ್ದು.

50. ಎರಡನೆಯ ಅಪೀಲು.- (1) 49ನೇ ಪ್ರಕರಣದ ಮೇರೆಗೆ ಮೊದಲನೆಯ ಅಪೀಲಿನಲ್ಲಿ ಮಾಡಿದ ಯಾವುದೇ ಆದೇಶದ ಬಗ್ಗೆ, ಈ ಕೆಳಕಂಡಂತೆ ಎಂದರೆ,-

(ಎ) ಅಂಥ ಆದೇಶವನ್ನು ಅಪೀಲಿಂಗ್ ಕಮಿಷನರು ಮಾಡಿದ್ದರೆ, ಡೆಪ್ಯೂಟಿ ಕಮಿಷನರಿಗೆ;

¹[(ಬಿ) ಅಂಥ ಆದೇಶವನ್ನು ಡೆಪ್ಯೂಟಿ ಕಮಿಷನರು ಮಾಡಿದ್ದರೆ ನ್ಯಾಯಾಧಿಕರಣಕ್ಕೆ;

(ಬಿ1) ಅಂಥ ಆದೇಶವನ್ನು ಕಂದಾಯ ವ್ಯವಸ್ಥೆಯ ²[ಸಹಾಯಕ ನಿರ್ದೇಶಕರು ಅಥವಾ ಭೂ ದಾಖಲೆಗಳ ಸಹಾಯಕ ನಿರ್ದೇಶಕರು]² ಮಾಡಿದ್ದರೆ, ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕರಿಗೆ;]¹

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಸಿ) ಅಂಥ ಆದೇಶವನ್ನು ¹[ಭೂ ದಾಖಲೆಗಳ ಜಂಟಿ ನಿರ್ದೇಶಕರು ಅಥವಾ ಕಂದಾಯ ವ್ಯವಸ್ಥೆಯ ಜಂಟಿ ನಿರ್ದೇಶಕರು]¹ ಅಥವಾ ²[ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕರು]² ಮಾಡಿದ್ದರೆ, ನ್ಯಾಯಾಧಿಕರಣಕ್ಕೆ;

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

- ಎರಡನೆಯ ಅಪೀಲುಸಲ್ಲಿಸಲು ಅವಕಾಶ ಇರತಕ್ಕದ್ದು.

(2) ಎರಡನೆಯ ಅಪೀಲಿನ ಮೇಲೆ ಮಾಡಿದ ಆದೇಶವು ಅಂತಿಮವಾಗಿರತಕ್ಕದ್ದು.

51. ಅಪೀಲುಗಳಿಗೆ ಕಾಲಪರಿಮಿತಿ.- (ಎ) ಮೊದಲನೆಯ ಅಪೀಲಿನ ಸಂದರ್ಭದಲ್ಲಿ, ಯಾವ ಆದೇಶದ ವಿರುದ್ಧ ಅಪೀಲು ಮಾಡಲಾಗಿದೆಯೋ ಆ ಆದೇಶವನ್ನು ಮಾಡಿದ ದಿನಾಂಕದಿಂದ ಅರವತ್ತು ದಿನಗಳು ಕಳೆದ ತರುವಾಯ; ಮತ್ತು

(ಬಿ) ಎರಡನೇ ಅಪೀಲಿನ ಸಂದರ್ಭದಲ್ಲಿ, ಯಾವ ಆದೇಶದ ವಿರುದ್ಧ ಅಪೀಲು ಮಾಡಲಾಗಿದೆಯೋ ಆ ಆದೇಶವನ್ನು ಮಾಡಿದ ದಿನಾಂಕದಿಂದ ತೊಂಬತ್ತು ದಿನಗಳು ಕಳೆದ ತರುವಾಯ

-ಯಾವ ಅಪೀಲಿಗೂ ಅವಕಾಶವಿರತಕ್ಕದ್ದಲ್ಲ.

52. ಕಾಲಪರಿಮಿತಿ ಅಧಿನಿಯಮದ ಅನ್ವಯ.- ಈ ಅಧಿನಿಯಮದಲ್ಲಿ ಅನ್ಯಥಾ ಉಪ ಬಂಧಿಸಿರುವುದನ್ನುಳಿದು, ಕಾಲಪರಿಮಿತಿ ಅಧಿನಿಯಮ, 1963ರ (ಕೇಂದ್ರ ಅಧಿನಿಯಮ 1963ರ 36) 4ನೇ, 5ನೇ ಮತ್ತು 12ನೇ ಪ್ರಕರಣಗಳ ಉಪಬಂಧಗಳು ಯಥೋಚಿತ ವ್ಯತ್ಯಾಸದೊಂದಿಗೆ ಈ ಅಧಿನಿಯಮದ ಮೇರೆಗಿನ ಎಲ್ಲ ಅಪೀಲುಗಳಿಗೆ ಅನ್ವಯವಾಗತಕ್ಕದ್ದು.

53. ಅಪೀಲು ಅರ್ಜಿಯ ಜತೆ ಆದೇಶದ ಪ್ರತಿ ಇರತಕ್ಕದ್ದು.- ಯಾವ ಆದೇಶದ ಬಗ್ಗೆ ಅಪೀಲು ಮಾಡಲಾಗುತ್ತಿದೆಯೋ ಆ ಆದೇಶದ ಪ್ರಮಾಣಿತ ಪ್ರತಿಯನ್ನು ಸಲ್ಲಿಸುವ ಬಗ್ಗೆ ಅಪೀಲು ಪ್ರಾಧಿಕಾರಿಯು ವಿನಾಯಿತಿಯನ್ನು ಕೊಟ್ಟಿದ್ದ ಹೊರತು, ಅಂಥ ಪ್ರತಿಯನ್ನು ಅಪೀಲು ಅರ್ಜಿಯೊಂದಿಗೆ ಕಳಿಸತಕ್ಕದ್ದು.

54. ಅಪೀಲು ಪ್ರಾಧಿಕಾರಿಯ ಅಧಿಕಾರಗಳು.- ಯಾವ ಆದೇಶದ ಬಗ್ಗೆ ಅಪೀಲು ಮಾಡಲಾಗಿದೆಯೋ ಆ ಆದೇಶವನ್ನು ಅಪೀಲು ಪ್ರಾಧಿಕಾರಿಯು, ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ರದ್ದುಗೊಳಿಸಬಹುದು, ವ್ಯತಿರಿಕ್ತಗೊಳಿಸಬಹುದು, ಮಾರ್ಪಡಿಸಬಹುದು, ಅಥವಾ ಸ್ಥಿರೀಕರಿಸಬಹುದು ಅಥವಾ ಆದೇಶ ಮಾಡಿದ ಅಧಿಕಾರಿಗೆ ಅವನು ತಾನೇ ಆಗಲಿ ಅಥವಾ ತನ್ನ ಅಧೀನ ಅಧಿಕಾರಿಗಳ ಪೈಕಿ ಯಾರೇ ಆಗಲೀ ಅಪೀಲು ಪ್ರಾಧಿಕಾರಿಯು ನಿರ್ದಿಷ್ಟ ಪಡಿಸಬಹುದಾದಂಥ ಅಂಶಗಳ ಬಗ್ಗೆ ಮತ್ತಷ್ಟು ತನಿಖೆಯನ್ನು ಮಾಡಲು ಅಥವಾ ಹೆಚ್ಚಿನ ಸಾಕ್ಷ್ಯವನ್ನು ತೆಗೆದುಕೊಳ್ಳಲು ನಿರ್ದೇಶಿಸಬಹುದು ಅಥವಾ ಅಪೀಲು ಪ್ರಾಧಿಕಾರಿಯು ತಾನೇ ಅಂಥ ತನಿಖೆಯನ್ನು ಮಾಡಬಹುದು ಅಥವಾ ಅಂಥ ಹೆಚ್ಚಿನ ಸಾಕ್ಷ್ಯವನ್ನು ತೆಗೆದುಕೊಳ್ಳಬಹುದು:

ಪರಂತು,-

(ಎ) ಯಾವ ರೆವಿನ್ಯೂ ಅಧಿಕಾರಿಯ ಆದೇಶದ ವಿರುದ್ಧ ಅಪೀಲು ಮಾಡಲಾಗಿದೆಯೋ ಆ ಅಧಿಕಾರಿಯು ಸ್ವೀಕರಿಸಬೇಕಾಗಿದ್ದ ಸಾಕ್ಷ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದ ಹೊರತು; ಅಥವಾ

(ಬಿ) ಆದೇಶಗಳನ್ನು ಮಾಡಲು ಅಪೀಲು ಪ್ರಾಧಿಕಾರಿಗೆ ಸಹಾಯಕವಾಗುವಂತೆ ಯಾವುದೇ ದಸ್ತಾವೇಜನ್ನು ಹಾಜರುಪಡಿಸುವುದು ಅಥವಾ ಯಾವುದೇ ಸಾಕ್ಷಿಯನ್ನು ವಿಚಾರಣೆ ಮಾಡುವುದು ಅಗತ್ಯವೆನಿಸಿದ ಹೊರತು; ಅಥವಾ

(ಸಿ) ಯಾವುದೇ ಗಣನಾರ್ಹವಾದ ಕಾರಣಕ್ಕಾಗಿ ಅಂಥ ಹೆಚ್ಚಿನ ಸಾಕ್ಷ್ಯವನ್ನು ಅಥವಾ ದಸ್ತಾವೇಜನ್ನು ಹಾಜರುಪಡಿಸಲು ಅಥವಾ ಸಾಕ್ಷಿಯನ್ನು ವಿಚಾರಣೆ ಮಾಡಲು ಅಪೀಲು ಪ್ರಾಧಿಕಾರಿಯು ಅವಕಾಶ ಕೊಟ್ಟಿದ್ದ ಹೊರತು

—ಯಾವುದೇ ಹೆಚ್ಚಿನ ಸಾಕ್ಷ್ಯವನ್ನು, ಅದು ಬಾಯಿ ಮಾತಿನದಾಗಿರಲಿ ಅಥವಾ ದಸ್ತಾವೇಜಿನ ರೂಪದಲ್ಲಿರಲಿ, ತೆಗೆದುಕೊಳ್ಳಲು ನಿರ್ದೇಶಿಸತಕ್ಕದ್ದಲ್ಲ:

ಮತ್ತೂ ಪರಂತು, ಅಪೀಲು ಪ್ರಾಧಿಕಾರಿಯು ಹೆಚ್ಚಿನ ಸಾಕ್ಷ್ಯವನ್ನು ಹಾಜರುಪಡಿಸಲು ಅವಕಾಶ ಕೊಟ್ಟಾಗ, ಅಂಥ ಪ್ರಾಧಿಕಾರಿಯು ಹಾಗೆ ಸ್ವೀಕರಿಸಲು ಇರುವ ಕಾರಣಗಳನ್ನು ದಾಖಲಿಸತಕ್ಕದ್ದು.

55. ಆದೇಶಗಳ ಜಾರಿಗೆ ತಡೆ.- (1) ಆದೇಶವನ್ನು ಮಾಡಿದ ರೆವಿನ್ಯೂ ಅಧಿಕಾರಿಯು ಅಥವಾ ಅವನ ಹುದ್ದೆಯ ಉತ್ತರಾಧಿಕಾರಿಯು ಅಪೀಲಿಗಾಗಿ ನಿಯಮಿಸಿದ ಅವಧಿಯು ಮುಗಿಯುವುದಕ್ಕಿಂತ ಮುಂಚೆ ಯಾವುದೇ ಕಾಲದಲ್ಲಿ, ಅಪೀಲು ಸಲ್ಲಿಸುವುದಕ್ಕಾಗಿ ಮತ್ತು ಅಪೀಲು ಪ್ರಾಧಿಕಾರಿಯಿಂದ ತಡೆಯಾಜ್ಞೆ ಆದೇಶವನ್ನು ಪಡೆಯುವುದಕ್ಕಾಗಿ ಅಗತ್ಯವಾಗಬಹುದಾದಂಥ ಕಾಲದವರೆಗೆ, ಅಂಥ ಆದೇಶದ ಜಾರಿಯನ್ನು ತಡೆಯಲು ನಿರ್ದೇಶಿಸಬಹುದು.

(2) ಅಪೀಲು ಪ್ರಾಧಿಕಾರಿಯು, ಸೂಕ್ತವೆಂದು ತಾನು ಆಲೋಚಿಸುವಂಥ ಕಾಲದವರೆಗೆ ಅಥವಾ ಅಪೀಲು ತೀರ್ಮಾನವಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಯಾವ ಆದೇಶದ ಬಗ್ಗೆ ಅಪೀಲು ಮಾಡಲಾಗಿದೆಯೋ ಆ ಆದೇಶದ ಜಾರಿಯನ್ನು ತಡೆಯುವಂತೆ ಯಾವುದೇ ಕಾಲದಲ್ಲಿ ನಿರ್ದೇಶಿಸಬಹುದು ಮತ್ತು ಸಾಕಷ್ಟು ಕಾರಣವನ್ನು ತೋರಿಸಿದಾಗ, ಯಾವ ಆದೇಶದ ತಡೆಗೆ ನಿರ್ದೇಶಿಸಲಾಗಿದೆಯೋ ಆ ಆದೇಶವನ್ನು ರದ್ದುಮಾಡಬಹುದು ಅಥವಾ ವ್ಯತ್ಯಸ್ಥಗೊಳಿಸಬಹುದು.

(3) ಈ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿಯಲ್ಲದೆ ಯಾವುದೇ ಆದೇಶದ ಜಾರಿಯನ್ನು ತಡೆಯಲು ನಿರ್ದೇಶಿಸುವ ಯಾವುದೇ ಆದೇಶವನ್ನು ಮಾಡತಕ್ಕದ್ದಲ್ಲ.

56. ಪುನರೀಕ್ಷಣಾ ಅಧಿಕಾರ.- (1) ನ್ಯಾಯಾಧಿಕರಣವು, ಅಸಿಸ್ಟೆಂಟ್ ಕಮಿಷನರ ದರ್ಜೆಗೆ ಕಡಿಮೆ ದರ್ಜೆಯವರಲ್ಲದ ಯಾರೇ ರೆವಿನ್ಯೂ ಅಧಿಕಾರಿಯು ಮತ್ತು ಅವರವರ ಇಲಾಖೆಯಲ್ಲಿ '[ಭೂ ದಾಖಲೆಗಳ ಉಪ ನಿರ್ದೇಶಕರ]' ಅಥವಾ ಸಹಾಯಕ ಕಂದಾಯ ವ್ಯವಸ್ಥೆಯ ಅಧಿಕಾರಿಯ ದರ್ಜೆಗೆ ಕಡಿಮೆ ದರ್ಜೆಯವರಲ್ಲದ ಯಾರೇಮೋಜಣಿ ಅಧಿಕಾರಿಯು, ಈ ಅಧಿನಿಯಮದ ಮೇರೆಗೆ '[ಅಥವಾ ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (ಕೇಂದ್ರ ಅಧಿನಿಯಮ 1908ರ 5) 54ನೇ ಪ್ರಕರಣದ ಮೇರೆಗೆ]' ಯಾರೇ ಅಧೀನ ಅಧಿಕಾರಿಯು ಮಾಡಿದ ಯಾವುದೇ ತನಿಖೆಯ ಅಥವಾ ಕೈಗೊಂಡ ಕ್ರಮಗಳ ದಾಖಲೆಗಳನ್ನು ಅಂಥ ಅಧಿಕಾರಿಯು ಕೈಗೊಂಡ ಕ್ರಮಗಳ ಕಾನೂನು ಸಮ್ಮತತೆ ಅಥವಾ ಔಚಿತ್ಯದ ಬಗ್ಗೆ ಸಂದರ್ಭಾನುಸಾರ, ಅದು ಅಥವಾ ತಾನು ಮನದಟ್ಟು ಮಾಡಿಕೊಳ್ಳುವ ಸಲುವಾಗಿ ತರಿಸಿಕೊಳ್ಳಬಹುದು ಹಾಗೂ ಪರೀಕ್ಷಿಸಬಹುದು.

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

'[ಪರಂತುಕXXX]',

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

'[ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಿಗಾಗಿ,-

(i) ವಿಶೇಷ ಡೆಪ್ಯೂಟಿ ಕಮಿಷನರು, ಡೆಪ್ಯೂಟಿ ಕಮಿಷನರಿಗೆ ಅಧೀನನಾಗಿರುವುದಿಲ್ಲವೆಂದು ಭಾವಿಸತಕ್ಕದ್ದು; ಮತ್ತು

(ii) ಎಲ್ಲಾ ರೆವಿನ್ಯೂ ಅಧಿಕಾರಿಗಳು ನ್ಯಾಯಾಧಿಕರಣಕ್ಕೆ ಅಧೀನರಾಗಿರುವುದಾಗಿ ಭಾವಿಸತಕ್ಕದ್ದು.]'

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ

'[(1ಎ)XXX]',

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

(2) ಯಾವುದೇ ಮೊಕದ್ದಮೆಯಲ್ಲಿ ಯಾವುದೇ ತೀರ್ಮಾನವನ್ನು ಅಥವಾ ಆದೇಶವನ್ನು ಅಥವಾ ಹಾಗೆ ತರಿಸಿಕೊಂಡ ವ್ಯವಹರಣೆ-ಇವುಗಳನ್ನು ಮಾರ್ಪಡಿಸುವುದು, ರದ್ದುಗೊಳಿಸುವುದು ಅಥವಾ ವ್ಯತಿರಿಕ್ತ ಗೊಳಿಸುವುದು ಅಗತ್ಯವೆಂದು ನ್ಯಾಯಾಧಿಕರಣಕ್ಕೆ'[XXX]' ಅಥವಾ ಮೇಲೆ ಹೇಳಿದಂಥ ಅಧಿಕಾರಿಗೆ ಕಂಡು ಬಂದರೆ, ನ್ಯಾಯಾಧಿಕರಣವು'[XXX]' ಅಥವಾ ಅಂಥ ಅಧಿಕಾರಿಯು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡಬಹುದು:

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಮತ್ತು 1975ರ ಅಧಿನಿಯಮದ 33ರ ಮೂಲಕ 2000 ಅಧಿನಿಯಮ 22ರ ಮೂಲಕ 10.7.1975 ರ ಮೂಲಕ ತಿದ್ದುಪಡಿಯಾದಂತೆ ಬಿಟ್ಟುಬಿಡಲಾಗಿದೆ.

ಪರಂತು, ಹಿತಾಸಕ್ತಿಯುಳ್ಳ ಪಕ್ಷಕಾರರಿಗೆ ನೋಟೀಸನ್ನು ಜಾರಿ ಮಾಡಿದ ಹೊರತು ಮತ್ತು ಅಹವಾಲು ಹೇಳಿಕೊಳ್ಳಲು ಅವರಿಗೆ ಅವಕಾಶ ಕೊಟ್ಟ ಹೊರತು ಯಾವುದೇ ಆದೇಶವನ್ನು ಮಾರ್ಪಡಿಸತಕ್ಕದ್ದಲ್ಲ, ರದ್ದುಗೊಳಿಸತಕ್ಕದ್ದಲ್ಲ ಅಥವಾ ವ್ಯತಿರಿಕ್ತಗೊಳಿಸತಕ್ಕದ್ದಲ್ಲ.

'[(3) ಈ ಪ್ರಕರಣದ ಮೇರೆಗೆ ಯಾವುದೇ ಅರ್ಜಿಯನ್ನು ಪುನರೀಕ್ಷಣೆಗಾಗಿ ಸ್ವೀಕರಿಸತಕ್ಕದ್ದಲ್ಲ ಮತ್ತು ಈ ಅಧ್ಯಾಯದ ಮೇರೆಗೆ ಯಾವ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಯಾವುದೇ ಆದೇಶದ ವಿರುದ್ಧ ಅಂಥ ಅರ್ಜಿ

ಸಲ್ಲಿಸಿದಾಗ ಪುನರೀಕ್ಷಣೆ ಮಾಡಲು ಯಾವುದೇ ಅಧಿಕಾರವನ್ನು ಚಲಾಯಿಸತಕ್ಕದ್ದಲ್ಲ ಮತ್ತು ಪುನರೀಕ್ಷಣೆಗಾಗಿ ಸಲ್ಲಿಸಿದ ಯಾವುದೇ ಅರ್ಜಿಯನ್ನು ಅದನ್ನು ಅಂಥ ಆದೇಶದ ದಿನಾಂಕದಿಂದ ನಾಲ್ಕು ತಿಂಗಳುಗಳ ಅವಧಿಯೊಳಗೆ ಸಲ್ಲಿಸಿದ್ದ ಹೊರತು ಸ್ವೀಕರಿಸತಕ್ಕದ್ದಲ್ಲ:

ಪರಂತು, (1)ನೇ ಉಪಪ್ರಕರಣದಲ್ಲಿ ಹೇಳಿರುವ, ಯಾರೇ ರೆವಿನ್ಯೂ ಅಧಿಕಾರಿಯು ಅಥವಾ ಮೋಜಣಿ ಅಧಿಕಾರಿಯು, ಯಾವ ಆದೇಶದ ವಿರುದ್ಧ ಈ ಅಧ್ಯಾಯದ ಮೇರೆಗೆ ಯಾವ ಅಪೀಲು ದಾಖಲಾಗಿಲ್ಲವೋ ಆ ಯಾವುದೇ ಆದೇಶದ ಬಗ್ಗೆ ಪುನರೀಕ್ಷಣೆ ಮಾಡಬೇಕೆಂದು ಕೋರಿದ ಆ ಆದೇಶದ ದಿನಾಂಕದಿಂದ ಮೂರು ವರ್ಷಗಳೊಳಗೆ ಯಾವುದೇ ಸಮಯದಲ್ಲಿ ಈ ಪ್ರಕರಣದ ಮೇರೆಗಿನ ಅಧಿಕಾರವನ್ನು ಚಲಾಯಿಸಬಹುದು.

ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ ಕಾಲ ಪರಿಮಿತಿಯ ಅವಧಿಯನ್ನು ಲೆಕ್ಕ ಮಾಡುವಾಗ, ಈ ಪ್ರಕರಣದ ಮೇರೆಗಿನ ಯಾವುದೇ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯದ ಆದೇಶದ ಅಥವಾ ನಿರ್ಬಂಧಕಾಜ್ಞೆಯ ಮೂಲಕ ತಡೆಹಿಡಿದಿದ್ದರೆ ಅಂಥ ಅವಧಿಯನ್ನು ಬಿಟ್ಟುಬಿಡತಕ್ಕದ್ದು.¹

1. 1975ರ ಅಧಿನಿಯಮ 33ರ ಮೂಲಕ 10.7.1975 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ

57. ಈ ಅಧಿನಿಯಮದ ಮೇರೆಗೆ ಸುಸ್ಪಷ್ಟವಾಗಿ ಅಂತಿಮವಾದುದೆಂದು ಮಾಡಿದ ಆದೇಶಗಳು.- ರೆವಿನ್ಯೂ ಅಧಿಕಾರಿಯ ಆದೇಶವು ಅಂತಿಮವಾಗಿರತಕ್ಕದ್ದೆಂದು ಈ ಅಧಿನಿಯಮದಲ್ಲಿ ಘೋಷಿಸಿರುವಾಗ, ಅಂಥ ಆದೇಶದ ವಿರುದ್ಧ ಅಪೀಲು ಇರುವುದಿಲ್ಲವೆಂಬುದೇ ಅಂಥ ಪದಾವಳಿಯ ಅರ್ಥವೆಂದು ಭಾವಿಸತಕ್ಕದ್ದು, ಅಂಥ ಯಾವುದೇ ಆದೇಶವನ್ನು ಮಾರ್ಪಡಿಸಲು, ರದ್ದುಗೊಳಿಸಲು ಅಥವಾ ವೈರಿಕ್ತಗೊಳಿಸಲು 56ನೇ ಪ್ರಕರಣದ ಉಪಬಂಧಗಳ ಮೇರೆಗೆ ನ್ಯಾಯಾಧಿಕರಣವು ಮಾತ್ರ ಸಕ್ಷಮವಾಗಿರತಕ್ಕದ್ದು.

58. ಆದೇಶಗಳ ತಿದ್ದುಪಡಿ.- ಯಾವುದೇ ಆಕಸ್ಮಿಕ ಕೈತಪ್ಪಿನಿಂದಾಗಿ ಅಥವಾ ಲೋಪದಿಂದಾಗಿ ಆದೇಶಗಳಲ್ಲಿ ಉಂಟಾಗುವ ಅಥವಾ ಲೆಕ್ಕದಲ್ಲಿಯ ತಪ್ಪುಗಳನ್ನು ಆದೇಶ ಮಾಡುವ ರೆವಿನ್ಯೂ ಅಧಿಕಾರಿಯು ಅಥವಾ ಹುದ್ದೆಯಲ್ಲಿ ಅವನ ಉತ್ತರಾಧಿಕಾರಿಯಾಗಿರುವ ಯಾರೇ ಅಧಿಕಾರಿಯು, ತಾನಾಗಿಯೇ ಅಥವಾ ಸಂಬಂಧಿಸಿದ ಪಕ್ಷಕಾರರಲ್ಲಿ ಯಾರಾದರೊಬ್ಬರು ಅರ್ಜಿ ಸಲ್ಲಿಸಿದಾಗ ಯಾವ ಕಾಲದಲ್ಲಾದರೂ ತಿದ್ದಬಹುದು:

ಪರಂತು, ಪಕ್ಷಕಾರರಿಗೆ ಅಹವಾಲು ಹೇಳಿಕೊಳ್ಳಲು ಯುಕ್ತ ಅವಕಾಶ ಕೊಡದೆ ಅಂಥ ಯಾವುದೇ ತಿದ್ದುಪಡಿಯನ್ನು ಮಾಡತಕ್ಕದ್ದಲ್ಲ.

59. ನ್ಯಾಯ ವಿಫಲತೆಯನ್ನು ಉಂಟುಮಾಡದ ತಪ್ಪು ಅಥವಾ ಅಕ್ರಮದ ಕಾರಣದಿಂದ ಆದೇಶವನ್ನು ವೈರಿಕ್ತಗೊಳಿಸಲಾಗದು.- ಅಪೀಲಿನಲ್ಲಿ ಅಥವಾ ಪುನರೀಕ್ಷಣೆಯಲ್ಲಿ ರೆವಿನ್ಯೂ ಅಧಿಕಾರಿಯು ಮಾಡಿದ ಯಾವುದೇ ಆದೇಶವನ್ನು ಈ ಅಧಿನಿಯಮದ ಮೇರೆಗಿನ, ಸಮನು, ನೋಟೀಸು, ಉದ್ಘೋಷಣೆ, ವಾರಂಟು ಅಥವಾ ಆದೇಶ ಅಥವಾ ಇತರ ಯಾವುದೇ ವ್ಯವಹರಣೆಗಳು ಇವುಗಳಲ್ಲಿರುವ ಪ್ರಮಾದ, ಲೋಪ ಅಥವಾ ಅಕ್ರಮದ ಕಾರಣದಿಂದಾಗಿ ಅಂಥ ಪ್ರಮಾದ, ಲೋಪ ಅಥವಾ ಅಕ್ರಮವು, ವಸ್ತುಶಃ ನ್ಯಾಯ ವಿಫಲತೆಯನ್ನು ಉಂಟುಮಾಡಿದ ಹೊರತು, ವೈರಿಕ್ತಗೊಳಿಸತಕ್ಕದ್ದಲ್ಲ ಅಥವಾ ಮಾರ್ಪಡಿಸತಕ್ಕದ್ದಲ್ಲ.

ಅಧ್ಯಾಯ-VI

ರೆವಿನ್ಯೂ ಅಧಿಕಾರ ವ್ಯಾಪ್ತಿ

60. ಪರಿಭಾಷೆಗಳು.- ಈ ಅಧ್ಯಾಯದಲ್ಲಿ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿರದಿದ್ದರೆ,-

(ಎ) 'ಭೂಮಿ' ಎಂಬುದರಲ್ಲಿ ಗ್ರಾಮಗಳು, ಪಟ್ಟಣಗಳು ಮತ್ತು ನಗರಗಳು, ನಿವೇಶನಗಳು, ಮರಗಳು, ಬೆಳೆಯುವ ಪೈರು ಮತ್ತು ಹುಲ್ಲು, ಮರಗಳಲ್ಲಿರುವ ಹಣ್ಣು ಮತ್ತು ಮರದ ಹಾಲು, ದಾರಿಯ ಹಕ್ಕುಗಳು, ದೋಣಿಯ ಹಾಯ್ಗಡ ಮತ್ತು ಮತ್ಸ್ಯ ಕ್ಷೇತ್ರ-ಇವು ಸೇರುತ್ತವೆ;

(ಬಿ) "ಭೂಕಂದಾಯ" ಎಂದರೆ, ಯಾರೇ ವ್ಯಕ್ತಿಯು ಹೊಂದಿರುವ ಅಥವಾ ಅವನಲ್ಲಿ ನಿಹಿತವಾಗಿರುವ ಭೂಮಿಗೆ ಅವನಿಂದ ಸರ್ಕಾರವು ಅಥವಾ ಸರ್ಕಾರದ ಪರವಾಗಿ ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ಸ್ವೀಕರಿಸಿದಅಥವಾ ಕ್ಲೇಮು ಮಾಡಬಹುದಾದ ಎಲ್ಲ ಮೊಬಲಗುಗಳು ಮತ್ತು ಸಂದಾಯಗಳು, ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳ ಮೇರೆಗೆ ಸಂದಾಯ ಮಾಡಬೇಕಾದ ಯಾವುದೇ ಕರ, ಉಪಕರ, ದರ¹[ಮತ್ತು ಇತರ ತೆರಿಗೆಗಳು ಇವುಗಳನ್ನು ಭೂಕಂದಾಯ ಒಳಗೊಳ್ಳುತ್ತದೆ].¹

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ

61. ರೆವಿನ್ಯೂ ನ್ಯಾಯಾಲಯಗಳ ಅನನ್ಯ ಅಧಿಕಾರವ್ಯಾಪ್ತಿ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಪ್ರತಿಬಂಧ.-

(1) ಈ ಅಧಿನಿಯಮದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನಲ್ಲಿ ಅನ್ಯಥಾ ಉಪಬಂಧಿಸಿರುವುದನ್ನುಳಿದು, ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ, ಯಾವ ವಿಷಯವನ್ನು ನಿರ್ಧರಿಸಲು, ತೀರ್ಮಾನಿಸಲು ಅಥವಾ ಇತ್ಯರ್ಥ ಮಾಡಲು ರೆವಿನ್ಯೂ ನ್ಯಾಯಾಲಯಕ್ಕೆ ಅಧಿಕಾರ ಕೊಡಲಾಗಿದೆಯೋ ಆ ವಿಷಯವನ್ನು ನಿರ್ಧರಿಸಲು, ತೀರ್ಮಾನಿಸಲು ಅಥವಾ ವಿಲೇ ಮಾಡಲು ಆ ನ್ಯಾಯಾಲಯಕ್ಕೆ ಅಧಿಕಾರವ್ಯಾಪ್ತಿ ಇರತಕ್ಕದ್ದು ಮತ್ತು ಅಂಥ ಯಾವುದೇ ವಿಷಯದ ಬಗ್ಗೆ ಯಾವುದೇ ಸಿವಿಲ್ ನ್ಯಾಯಾಲಯವು ಅಧಿಕಾರವ್ಯಾಪ್ತಿಯನ್ನು ಹೊಂದಿರತಕ್ಕದ್ದಲ್ಲ.

(2) ಈ ಮುಂದೆ ನಿರ್ದಿಷ್ಟಪಡಿಸಿರುವ ವಿನಾಯಿತಿಗೊಳಪಟ್ಟು, ಯಾವುದೇ ಸಿವಿಲ್ ನ್ಯಾಯಾಲಯವು ಕೆಳಕಂಡ ಯಾವುದೇ ವಿಷಯಗಳ ಬಗ್ಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದಲ್ಲ, ಎಂದರೆ:-

(ಎ) ಯಾವುದೇ ಹುದ್ದೆಗೆ ಅಥವಾ ಸೇವೆಗೆ ಸಂಬಂಧಪಟ್ಟ ಯಾವುದೇ ಸ್ವತ್ತಿನ ಬಗ್ಗೆ ಸರ್ಕಾರದ ವಿರುದ್ಧ ಕ್ಲೇಮುಗಳು;

(ಬಿ) (i) ಈ ಅಧಿನಿಯಮದ ಮೇರೆಗೆ ನಿರ್ಧರಣೆ ಮಾಡಿದ ಭೂಕಂದಾಯದ ಮೊಬಲಗು ಅಥವಾ ಅದರ ಹೊರೆ ಅಥವಾ;

(ii) ಕಂದಾಯ ನಿರ್ಧರಣೆಯ ಅಥವಾ ವಿಧಿಸುವಿಕೆಯ ರೀತಿ ಅಥವಾ ಯಾವ ತತ್ವದ ಮೇರೆಗೆ ಅಂಥ ಕಂದಾಯ ನಿರ್ಧರಣೆಯನ್ನು ಅಥವಾ ವಿಧಿಸುವಿಕೆಯನ್ನು ಗೊತ್ತುಪಡಿಸಲಾಗಿದೆಯೋ ಆ ತತ್ವ; ಅಥವಾ

(iii) ಮೋಜಣಿಯ ಅಥವಾ ಕಂದಾಯದ ವ್ಯವಸ್ಥೆಯ ಅಧಿಸೂಚನೆಯ ಕಾನೂನು ಸಮ್ಮತತೆ ಅಥವಾ ಪರಿಣಾಮ

- ಇವುಗಳ ಬಗ್ಗೆ ಆಕ್ಷೇಪಣೆಗಳು;

(ಸಿ) ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೇರೆಗೆ ಭೂಕಂದಾಯದ ಅಥವಾ ಭೂಕಂದಾಯದ ಬಾಕಿಗಳಂತೆ ವಸೂಲು ಆಗಬೇಕಾಗಿರುವ ಬೇರೆ ತಗಾದೆಗಳ ವಸೂಲಿಯ ಬಗ್ಗೆನ ಯಾವುದೇ ವ್ಯವಹರಣೆಗಳಿಗೆ ಸಂಬಂಧಿಸಿದ ಅಥವಾ ಅವುಗಳಿಂದ ಉದ್ಭವಿಸುವ ಕ್ಲೇಮುಗಳು;

(ಡಿ) ಭೂಕಂದಾಯ ಬಾಕಿಗಳ ಬಗ್ಗೆ ಆದ ಹರಾಜನ್ನು, ಮೋಸದ ಕಾರಣದ ಹೊರತು ಅಕ್ರಮ, ತಪ್ಪುಅಥವಾ ಇತರ ಯಾವುದೇ ಕಾರಣಕ್ಕಾಗಿ ತಳ್ಳಿಹಾಕಲು ಮಾಡಿದ ಕ್ಲೇಮುಗಳು;

(ಇ) (i) ಕಂದಾಯಕ್ಕೆ ಹೊಣೆಗಾರನೆಂದು ಅಥವಾ ಪ್ರಧಾನ ಹಿಡುವಳಿದಾರ, ಕನಿಷ್ಠ ಹಿಡುವಳಿದಾರ, ಅಧಿಭೋಗದಾರ, ಅಡಮಾನದಾರ, ಭೂಮಾಲೀಕ ಅಥವಾ ಗೇಣಿದಾರ-ಎಂದು ರೆವಿನ್ಯೂ ಮೋಜಣಿಯ ಅಥವಾ ಕಂದಾಯ ನಿರ್ಧರಣೆಯ ದಾಖಲೆಗಳಲ್ಲಿ ಅಥವಾ ಯಾವುದೇ ಭೂದಾಖಲೆಗಳಲ್ಲಿ ನಮೂದಿಸಿಕೊಳ್ಳಲು; ಅಥವಾ

(ii) ರೆವಿನ್ಯೂ ಮೋಜಣಿ ಅಥವಾ ಕಂದಾಯ ನಿರ್ಧರಣೆಯ ಯಾವುದೇ ದಾಖಲೆಯಲ್ಲಿ ಯಾವುದೇ ನಮೂದನೆಯನ್ನು ಮಾಡಿಕೊಳ್ಳಲು; ಅಥವಾ

(iii) ಅಂಥ ಯಾವುದೇ ನಮೂದನೆಯನ್ನು ಬಿಟ್ಟುಬಿಡುವಂತೆ ಮಾಡಲು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು

- ಸರ್ಕಾರಕ್ಕೆ ಸಲ್ಲಿಸಿದ ಕ್ಲೇಮುಗಳು;

(ಎಫ್) ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಯಾವುದೇ ಎಸ್ಟೇಟಿನ ವಿಭಜನೆಯಾದಾಗ ಭೂಮಿಯ ಹಂಚಿಕೆ ಅಥವಾ ಭೂಕಂದಾಯವನ್ನು ಗೊತ್ತು ಮಾಡುವಿಕೆ;

(ಜಿ) (i) ಭೂಕಂದಾಯವನ್ನು ಪೂರ್ತಿಯಾಗಿ ಅಥವಾ ಭಾಗಶಃ ಸಂದಾಯ ಮಾಡದೆ ಭೂಮಿಯನ್ನು ಹೊಂದಿರಲು; ಅಥವಾ

(ii) ಭೂಕಂದಾಯದ ಮೇಲೆ ಹೊರಿಸಿದ ಅಥವಾ ಭೂಕಂದಾಯದಿಂದ ಮಾಡಬೇಕಾಗಿರುವ ಸಂದಾಯಗಳನ್ನು ಸ್ವೀಕರಿಸಲು; ಅಥವಾ

(iii) ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಉಪಬಂಧಗಳ ಮೇರೆಗೆ ಸಂದಾಯವಾಗಬೇಕಾಗಿರುವ ಯಾವುದೇ ಉಪಕರವನ್ನು ಅಥವಾ ದರವನ್ನು ತಳ್ಳಿ ಹಾಕಲು; ಅಥವಾ

(iv) ಸರ್ಕಾರಕ್ಕೆ ಸೇರಿದ ಬೀಳು ಅಥವಾ ಖಾಲಿ ಭೂಮಿಯ ಅಧಿಭೋಗಕ್ಕೆ ಸಂಬಂಧಿಸಿದಂತೆ

- ಸರ್ಕಾರಕ್ಕೆ ಸಲ್ಲಿಸಿದ ಕ್ಲೇಮುಗಳು;

(ಹೆಚ್) ಈ ಅಧಿನಿಯಮದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಗೊತ್ತುಪಡಿಸಿದ ಎಲ್ಲೆಗಳ ಬಗ್ಗೆ ಅಥವಾ ಎಲ್ಲೆ ಗುರುತುಗಳ ಅಥವಾ ಮೋಜಣಿ ಗುರುತುಗಳ ಬಗ್ಗೆ ಅಂಥ ಕಾನೂನಿನ ಮೇರೆಗೆ ಸಕ್ಷಮ ಅಧಿಕಾರಿಯು ಮಾಡಿದ ಯಾವುದೇ ಆದೇಶವನ್ನು ತಳ್ಳಿ ಹಾಕುವ ಬಗ್ಗೆ ಕ್ಲೇಮುಗಳು; ಪರಂತು, -

(ಎ) ಯಾರೇ ವ್ಯಕ್ತಿಯ ಅಥವಾ ವ್ಯಕ್ತಿಗಳ ವರ್ಗದ ಪರವಾಗಿ ಮೊದಲು ಇಲ್ಲದಿದ್ದ ಯಾವುದೇ ವಿನಾಯಿತಿಯನ್ನು ಸುಸ್ಪಷ್ಟವಾಗಿ ಕಲ್ಪಿಸಿದ, ಅಥವಾ ಅಂಥ ವಿನಾಯಿತಿಯನ್ನು ಸರ್ಕಾರಿ ದಾಖಲೆಯಲ್ಲಿ ತೋರಿಸಲಾಗಿದೆಯೆಂಬ ಅಥವಾ ನಿರ್ದಿಷ್ಟ ವರ್ಷಗಳ ಅವಧಿಯಲ್ಲಿ ಆ ವಿನಾಯಿತಿಯು ಇತ್ತು ಎಂಬ ಕಾರಣದ ಮೇಲೆ ಸ್ಪಷ್ಟವಾಗಿ ಸ್ಥಿರೀಕರಿಸುವ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ; ಅಥವಾ

(ಬಿ) ಅಂಥ ವಿನಾಯಿತಿಯನ್ನು ಸ್ಪಷ್ಟವಾಗಿ ಕಲ್ಪಿಸಿರುವ ಅಥವಾ ಸ್ಥಿರೀಕರಿಸಿರುವ ಸರ್ಕಾರವು ನೀಡಿರುವ ಯಾವುದೇ ಲಿಖಿತ ಮಂಜೂರಾತಿಯ ಮೇರೆಗೆ

- ಕಂದಾಯದ ಸಂದಾಯಕ್ಕೆ ಪೂರ್ತಿಯಾಗಿ ಅಥವಾ ಭಾಗಶಃ ವಿನಾಯಿತಿ ಇರುವ ಭೂಮಿಯನ್ನು ತಾನು ಹೊಂದಿದ್ದೇನೆಂದು ಯಾರೇ ವ್ಯಕ್ತಿಯು ಕ್ಲೇಮು ಮಾಡಿದರೆ, ಅಂಥ ಕ್ಲೇಮನ್ನು ಸಿವಿಲ್ ನ್ಯಾಯಾಲಯವು ನ್ಯಾಯಿಕ ಗಮನಕ್ಕೆ ತೆಗೆದುಕೊಳ್ಳತಕ್ಕದ್ದು.

62. ಕೆಲವು ದಾವೆಗಳ ಉಳಿಸುವಿಕೆಗಳು.- ಈ ಕೆಳಗಿನ ದಾವೆಗಳ ಪೈಕಿ ಯಾವುದೇ ದಾವೆಯನ್ನು ವಿಚಾರಣೆಗೆ ತೆಗೆದುಕೊಳ್ಳಲು 61ನೇ ಪ್ರಕರಣದಲ್ಲಿರುವುದು ಯಾವುದೂ ಸಿವಿಲ್ ನ್ಯಾಯಾಲಯವನ್ನು ಪ್ರತಿಬಂಧಿಸುವುದೆಂದು ಭಾವಿಸತಕ್ಕದ್ದಲ್ಲ; ಎಂದರೆ:

(ಎ) ಭೂಕಂದಾಯವೆಂದು ಕ್ಲೇಮು ಮಾಡಲಾದ ಅಥವಾ ಪ್ರತಿಭಟಿಸಿ ಅಥವಾ ಸಂದಾಯ ಮಾಡಿದ ಅಥವಾ ಯಾವ ಮೊಬಲಗನ್ನು ವಸೂಲು ಮಾಡಲು ರಾಜ್ಯ ಸರ್ಕಾರವು ಅಧಿಕಾರ ನೀಡಿರುವುದೋ ಆ ಮೊಬಲಗಿಗಿಂತ ವಸೂಲು ಮಾಡಿದ ಮೊಬಲಗು ಹೆಚ್ಚಾಗಿದೆಯೆಂಬ ಅಥವಾ ಅಂಥ ಮೊಬಲಗನ್ನು ಅಂಥ ಕ್ಲೇಮಿಗೆ, ಸಂದಾಯಕ್ಕೆ ಅಥವಾ ವಸೂಲಿಗೆ ಮುಂಚೆಯೇ ಪೂರ್ತಿಯಾಗಿ ಅಥವಾ ಭಾಗಶಃ ಸಂದಾಯ ಮಾಡಲಾಗಿದೆಯೆಂಬ ಅಥವಾ ವಾದಿಯು ಅಥವಾ ಅವನನ್ನು ಪ್ರತಿನಿಧಿಸುವ ವ್ಯಕ್ತಿಯು ಅಂಥ ಮೊಬಲಗಿಗೆ ಹೊಣೆಗಾರನಾದ ವ್ಯಕ್ತಿಯಲ್ಲ ಎಂಬ ಕಾರಣದ ಮೇಲೆ ಅಂಥ ಮೊಬಲಗಿನ ಬಗ್ಗೆ ವಿವಾದ ಎತ್ತಿ ರಾಜ್ಯ ಸರ್ಕಾರದ ವಿರುದ್ಧ ಹೂಡಿದ ದಾವೆಗಳು;

(ಬಿ) ಯಾವುದೇ ಭೂದಾಖಲೆಯಲ್ಲಿರುವ ಯಾವುದೇ ನಮೂದನೆಯಿಂದಾಗಿ ಯಾವುದೇ ಖಾಸಗಿ ಹಕ್ಕಿನ ಮೇಲೆ ಪರಿಣಾಮವಾಗಬಹುದಾಗಿದ್ದರೂ, ಅಂಥ ಖಾಸಗಿ ಹಕ್ಕನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಖಾಸಗಿ ವ್ಯಕ್ತಿಗಳ ನಡುವಣ ದಾವೆಗಳು;

(ಸಿ) ಪೂರ್ತಿ ಸರ್ವೆ ನಂಬರಿನ ಅಥವಾ ಸರ್ವೆ ನಂಬರಿನ ಘೋಷಿನ ಅಥವಾ ಅದರ ಭಾಗ ಆಗಿರುವ ಯಾವುದೇ ಭೂಮಿಯ ಸ್ವಾಧೀನಕ್ಕಾಗಿ ಖಾಸಗಿ ವ್ಯಕ್ತಿಗಳ ನಡುವಣ ದಾವೆಗಳು.

63. ಸರ್ಕಾರದ ವಿರುದ್ಧ ಯಾವುದೇ ದಾವೆಯನ್ನು ಅಥವಾ ಇತರ ವ್ಯವಹರಣೆಯನ್ನು ಹೂಡುವುದಕ್ಕೆ ಮುಂಚೆ ವಾದಿಯು ಅಪೀಲು ಮಾಡಿಕೊಳ್ಳಲು ತನಗಿರುವ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳತಕ್ಕದ್ದು.— ರಾಜ್ಯ ಸರ್ಕಾರದ ಅಥವಾ ರೆವಿನ್ಯೂ ಅಧಿಕಾರಿಯ ಯಾವುದೇ ಕಾರ್ಯದ ಅಥವಾ ಕಾರ್ಯಲೋಪದ ಕಾರಣದಿಂದಾಗಿ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ದಾವೆಯನ್ನು ಅಥವಾ ಇತರ ವ್ಯವಹರಣೆಯನ್ನು ವಾದಿಯು ಹೂಡುವುದಕ್ಕೂ ಮೊದಲು ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿನ ಮೇರೆಗೆ ಅವಕಾಶವಿರುವಂಥ ಎಲ್ಲ ಅಪೀಲುಗಳನ್ನು, ಅಂಥ ದಾವೆಯನ್ನು ಅಥವಾ ವ್ಯವಹರಣೆಯನ್ನು ಯಾವ ಕಾಲದೊಳಗೆ ಹೂಡಲು ಅವಕಾಶ ಸಾಧ್ಯವಿತ್ತೋ ಆ ಕಾಲಪರಿಮಿತಿಯೊಳಗೇ ವಾದಿಯು ಹೂಡಿದ್ದಾನೆಂದು ಅವನು ಸಿದ್ಧಪಡಿಸಿದ ಹೊರತು, ಯಾವ ಸಿವಿಲ್ ನ್ಯಾಯಾಲಯವೂ ಅಂಥ ದಾವೆಯನ್ನು ಅಥವಾ ವ್ಯವಹರಣೆಯನ್ನು ವಿಚಾರಣೆಗೆ ತೆಗೆದುಕೊಳ್ಳತಕ್ಕದ್ದಲ್ಲ.

64. ಉಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಪ್ರಶ್ನೆಗಳನ್ನು ಒಪ್ಪಿಸಲು ನ್ಯಾಯಾಧಿಕರಣದ ಅಧಿಕಾರ.—(1) ಈ ಅಧ್ಯಾಯದಲ್ಲಿ ಉಪಬಂಧ ಇಲ್ಲದಿದ್ದರೂ, ಸಿವಿಲ್ ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಳ್ಳಬಹುದಾಗಿದ್ದ ಮತ್ತು ವಿಲೇ ಮಾಡಬಹುದಾಗಿದ್ದ ಯಾವುದೇ ಮೊಕದ್ದಮೆಯಲ್ಲಿ ಅಥವಾ ಅಂಥ ಮೊಕದ್ದಮೆಯಲ್ಲಿ ಮಾಡಿದ ಆದೇಶದ ವಿರುದ್ಧ ಸಲ್ಲಿಸಿದ ಯಾವುದೇ ಅಪೀಲಿನಲ್ಲಿ ಅಥವಾ ನಡೆಯುತ್ತಿರುವ ಇತರ ವ್ಯವಹರಣೆಯಲ್ಲಿ, ಉದ್ಭವಿಸಿದ ಯಾವುದೇ ಪ್ರಶ್ನೆ ಮೇಲೆ ನ್ಯಾಯಾಧಿಕರಣವು ತಾನಾಗಿಯೇ ಅಥವಾ ಹಿತಾಸಕ್ತಿಯುಳ್ಳ ಪಕ್ಷಕಾರನು ಅರ್ಜಿ ಸಲ್ಲಿಸಿದಾಗ, ಉಚ್ಚ ನ್ಯಾಯಾಲಯದ ತೀರ್ಮಾನವನ್ನು ಪಡೆಯಲಿಚ್ಛಿಸಿದರೆ, ನ್ಯಾಯಾಧಿಕರಣವು ಅಂಥ ಪ್ರಶ್ನೆಯನ್ನು ರೂಪಿಸಿ ಅದನ್ನು ಉಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಒಪ್ಪಿಸಬಹುದು.

(2) ಒಪ್ಪಿಸಿದ ಆ ಪ್ರಶ್ನೆಯ ವಿಚಾರಣೆಗಾಗಿ ಉಚ್ಚ ನ್ಯಾಯಾಲಯವು ಶೀಘ್ರದಲ್ಲಿಯೇ ಒಂದು ದಿನವನ್ನು ಗೊತ್ತುಪಡಿಸತಕ್ಕದ್ದು ಮತ್ತು ಅಂಥ ದಿನದ ನೋಟೀಸನ್ನು ನ್ಯಾಯಾಲಯದ ಭವನದಲ್ಲಿ ಇರಿಸತಕ್ಕದ್ದು. ಮೊಕದ್ದಮೆಯ ಪಕ್ಷಕಾರರು ಖುದ್ದಾಗಿ ಅಥವಾ ತಮ್ಮ ನ್ಯಾಯವಾದಿಗಳ ಮುಖಾಂತರ ಹಾಜರಾಗಬಹುದು ಮತ್ತು ಉಚ್ಚ ನ್ಯಾಯಾಲಯವು ಅವರ ವಾದವನ್ನು ಕೇಳತಕ್ಕದ್ದು.

(3) ಉಚ್ಚ ನ್ಯಾಯಾಲಯವು ಮೊಕದ್ದಮೆಯಲ್ಲಿನ ವಾದವನ್ನು ಕೇಳಿ ಪರ್ಯಾಲೋಚಿಸಿದ ತರುವಾಯ, ತನ್ನ ತೀರ್ಮಾನದ ಒಂದು ಪ್ರತಿಯನ್ನು ಕಾರಣಗಳೊಂದಿಗೆ ಮತ್ತು ನ್ಯಾಯಾಲಯದ ಮೊಹರು ಹಾಕಿ ನ್ಯಾಯಾಧಿಕರಣಕ್ಕೆ ಕಳಿಸಿಕೊಡತಕ್ಕದ್ದು ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬಹುದಾದ ಯಾವುದೇ ಅಪೀಲಿಗೊಳಪಟ್ಟು, ಆ ಮೊಕದ್ದಮೆಯನ್ನು ಅಂಥ ತೀರ್ಮಾನಕ್ಕನುಗುಣವಾಗಿ ವಿಲೇ ಮಾಡತಕ್ಕದ್ದು.

(4) ಉಪಪ್ರಕರಣ (1)ರ ಮೇರೆಗೆ ಒಪ್ಪಿಸಿದ ಯಾವುದೇ ಪ್ರಶ್ನೆಯನ್ನು ಅಪೂರ್ಣವಾಗಿ ರೂಪಿಸಲಾಗಿದೆಯೆಂದು ಉಚ್ಚ ನ್ಯಾಯಾಲಯವು ಭಾವಿಸಿದರೆ, ಅದನ್ನು ತಿದ್ದುಪಡಿಗಾಗಿ ವಾಪಸ್ಸು ಕಳಿಸಬಹುದು.

(5) ಹಾಗೆ ಉಲ್ಲೇಖ ಮಾಡಿದ ಕಾರಣದಿಂದಾಗಿ ಯಾವುದಾದರೂ ಖರ್ಚುಗಳಾಗಿದ್ದರೆ, ಆ ಬಗ್ಗೆ ಉಚ್ಚ ನ್ಯಾಯಾಲಯವು ಪ್ರತಿಯೊಂದು ಮೊಕದ್ದಮೆಯಲ್ಲಿ ನಿರ್ದೇಶಿಸುವ ರೀತಿಯಲ್ಲಿ ವ್ಯವಹರಿಸತಕ್ಕದ್ದು.

65. ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಲು ಸಿವಿಲ್ ನ್ಯಾಯಾಲಯದ ಅಧಿಕಾರ.—

(1) ಸಿವಿಲ್ ನ್ಯಾಯಾಲಯದಲ್ಲಿ ಹೂಡಿದ ಯಾವುದೇ ದಾವೆಯಲ್ಲಿ ಅಥವಾ ಸಲ್ಲಿಸಿದ ಯಾವುದೇ ಅಪೀಲಿನಲ್ಲಿ, ನ್ಯಾಯಾಧೀಶನು ಅಂಥ ದಾವೆಯನ್ನು ಅಥವಾ ಅಪೀಲನ್ನು ವಿಚಾರಣೆಗೆ ತೆಗೆದುಕೊಳ್ಳಲು ಮತ್ತು ವಿಲೇ ಮಾಡಲು ಈ ಅಧ್ಯಾಯದ ಪ್ರಕಾರ ತನಗೆ ಅಧಿಕಾರವ್ಯಾಪ್ತಿ ಇಲ್ಲವೆಂದು ಸಂದೇಹಪಟ್ಟರೆ, ಆ ವಿಷಯವನ್ನು ಅವನು ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಬಹುದು.

(2) ಉಲ್ಲೇಖ ಮಾಡಿದ್ದ ನ್ಯಾಯಾಧೀಶರಿಗೆ ಆ ಮೊಕದ್ದಮೆಯನ್ನು ಮುಂದುವರಿಸಲು ಅಥವಾ ವಾದಪತ್ರವನ್ನು ವಾಪಸ್ಸು ಮಾಡಲು ಉಚ್ಚ ನ್ಯಾಯಾಲಯವು ಆದೇಶ ಮಾಡಬಹುದು.

(3) ಅಂಥ ಯಾವುದೇ ಉಲ್ಲೇಖದ ಮೇಲೆ ಉಚ್ಚ ನ್ಯಾಯಾಲಯವು ಮಾಡಿದ ಆದೇಶವು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲನ್ನು ಸಲ್ಲಿಸುವುದಾದರೆ ಆ ಅಪೀಲಿನ ತೀರ್ಮಾನಕ್ಕೆ ಒಳಪಟ್ಟು ಅಂತಿಮವಾಗಿರತಕ್ಕದ್ದು.

66. ನ್ಯಾಯಪೀಠದ ರಚನೆ.- 64ನೆಯ ಪ್ರಕರಣದ ಅಥವಾ 65ನೆಯ ಪ್ರಕರಣದ ಮೇರೆಗಿನ ಪ್ರತಿಯೊಂದು ಉಲ್ಲೇಖವನ್ನು ಇಬ್ಬರಿಗಿಂತ ಕಡಿಮೆ ಇರದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆ ಮಾಡತಕ್ಕದ್ದು.

ಅಧ್ಯಾಯ-VII

ಭೂಮಿ ಮತ್ತು ಭೂ ಕಂದಾಯ

ಭೂಮಿ

67. ಸರ್ಕಾರಿ ರಸ್ತೆ, ಇತ್ಯಾದಿಗಳು ಮತ್ತು ಇತರರಿಗೆ ಸೇರಿದ ಎಲ್ಲ ಭೂಮಿಗಳು ಸರ್ಕಾರಕ್ಕೆ ಸೇರುತ್ತವೆ.- (1) ಎಲ್ಲ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು ಮತ್ತು ಹಾದಿಗಳು, ಸೇತುವೆಗಳು, ನೀರಿನ ಹಳ್ಳಗಳು, ಒಡ್ಡುಗಳು ಮತ್ತು ಅವುಗಳ ಮೇಲೆ ಅಥವಾ ಪಕ್ಕದಲ್ಲಿರುವ ಬೇಲಿಗಳು, ಮತ್ತು ಸಮುದ್ರದ ಮತ್ತು ಬಂದರುಗಳ ತಳಗಳು ಮತ್ತು ನೀರಿನ ಏರುಮಟ್ಟದ ಗುರುತಿನ ಕೆಳಗಿನ ಮತ್ತು ನದಿಗಳ ಚಾಚುಗಳು, ತೊರೆಗಳು, ನಾಲೆಗಳು, ಸರೋವರಗಳು ಮತ್ತು ಕೆರೆಗಳು ಮತ್ತು ಎಲ್ಲ ಕಾಲುವೆಗಳು ಮತ್ತು ಸಣ್ಣ ಹೊಳೆಗಳು ಮತ್ತು ಎಲ್ಲ ನಿಂತ ಮತ್ತು ಹರಿಯುತ್ತಿರುವ ನೀರಿನ ತಳಗಳು ಮತ್ತು ವ್ಯಕ್ತಿಗಳಿಗೆ ಅಥವಾ ಸ್ವತ್ತನ್ನು ಹೊಂದಿರಲು ಕಾನೂನು ಸಮ್ಮತವಾಗಿ ಅರ್ಹರಾಗಿರುವ ವ್ಯಕ್ತಿಗಳ ಸಮೂಹಕ್ಕೆ ಸೇರಿದ ಎಲ್ಲ ಭೂಮಿಗಳು, ಅವು ಎಲ್ಲಿಯೇ ಇರಲಿ ಮತ್ತು ಅವುಗಳಲ್ಲಿ ಅಥವಾ ಅವುಗಳ ಮೇಲೆ ಅಂಥ ವ್ಯಕ್ತಿಗಳ ಹಕ್ಕುಗಳನ್ನು ಸ್ಥಾಪಿಸಬಹುದಾದಷ್ಟರ ಮಟ್ಟಿಗೆ ಹೊರತುಪಡಿಸಿ, ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಅನ್ಯಥಾ ಉಪಬಂಧಿಸಬಹುದಾದುದನ್ನು ಹೊರತು ಪಡಿಸಿ, ಅವುಗಳಲ್ಲಿ ಅಥವಾ ಅವುಗಳ ಮೇಲೆ ಅಥವಾ ಅವುಗಳಿಗೆ ಸಂಬಂಧಿಸಿದ ಎಲ್ಲ ಹಕ್ಕುಗಳೊಂದಿಗೆ, ಅವು ರಾಜ್ಯ ಸರ್ಕಾರದ ಸ್ವತ್ತಾಗಿರುತ್ತವೆ ಮತ್ತು ಸ್ವತ್ತಾಗಿರುವವು ಎಂದು ಈ ಮೂಲಕ ಘೋಷಿಸಲಾಗಿದೆ.

ವಿವರಣೆ:- ಈ ಪ್ರಕರಣದಲ್ಲಿ, "ನೀರಿನ ಏರು ಮಟ್ಟದ ಗುರುತು" ಎಂದರೆ, ವರ್ಷದ ಯಾವುದೇ ಋತುವಿನಲ್ಲಿ ಸಾಮಾನ್ಯವಾಗಿ ನೀರು ಉಕ್ಕೇರಿ ಮುಟ್ಟಿದ ಅತ್ಯುನ್ನತ ಮಟ್ಟ.

(2) ರಾಜ್ಯ ಸರ್ಕಾರವು ಅಥವಾ ಅದರ ಪರವಾಗಿ ಅಥವಾ ರಾಜ್ಯ ಸರ್ಕಾರದ ವಿರುದ್ಧವಾಗಿ ಯಾರೇ ವ್ಯಕ್ತಿಯು ಯಾವುದೇ ಸ್ವತ್ತನ್ನು ಅಥವಾ ಯಾವುದೇ ಸ್ವತ್ತಿನಲ್ಲಿ ಅಥವಾ ಸ್ವತ್ತಿನ ಮೇಲಿನ ಹಕ್ಕನ್ನು ಕ್ಲೇಮು ಮಾಡಿರುವಲ್ಲಿ, ಡೆಪ್ಯುಟಿ ಕಮಿಷನರು ಅಥವಾ ಡೆಪ್ಯುಟಿ ಕಮಿಷನರನ ದರ್ಜೆಗೆ ಕಡಿಮೆ ಇರದ ದರ್ಜೆಯ ಮೋಜಣಿ ಅಧಿಕಾರಿಯು ಕ್ರಮಾನುಸಾರವಾದ ತನಿಖೆಯ ತರುವಾಯ ಆ ಕ್ಲೇಮನ್ನು ತೀರ್ಮಾನಿಸುವ ಆದೇಶವನ್ನು ಮಾಡುವುದು ಕಾನೂನು ಬದ್ಧವಾಗಿರತಕ್ಕದ್ದು.

(3) ಉಪ ಪ್ರಕರಣ (2)ರ ಮೇರೆಗೆ ಮಾಡಿದ ಆದೇಶದಿಂದ ಅಥವಾ ಆ ಆದೇಶದ ವಿರುದ್ಧ ಸಲ್ಲಿಸಿದ ಅಪೀಲಿನಲ್ಲಿ ಅಥವಾ ಆ ಆದೇಶದ ಪುನರೀಕ್ಷಣೆಯಲ್ಲಿ ಮಾಡಿದ ಆದೇಶದಿಂದ ಬಾಧಿತನಾದ ಯಾರೇವ್ಯಕ್ತಿಯು ಅಂಥ ಆದೇಶದ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗಾಗಿ ಆದೇಶವನ್ನು ವಿರೋಧಿಸಲು ಸಿವಿಲ್ ದಾವೆಯನ್ನು ಹೂಡಬಹುದು ಮತ್ತು ಆ ಸಿವಿಲ್ ದಾವೆಯಲ್ಲಿ ಆದ ಅಂತಿಮ ಅಂತಿಮ ತೀರ್ಮಾನಕ್ಕೆ ಪಕ್ಷಕಾರರಿಗೆ ಬದ್ಧರಾಗಿರತಕ್ಕದ್ದು.

68. ಸಾರ್ವಜನಿಕರ ಬಳಕೆಗೆ ಅಗತ್ಯವಿರದಂಥ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ಹಾದಿ ಇವುಗಳಲ್ಲಿ ಅಥವಾ ಇವುಗಳ ಮೇಲೆ ಸಾರ್ವಜನಿಕರಿಗೆ ಮತ್ತು ವ್ಯಕ್ತಿಗಳಿಗೆ ಇರುವ ಹಕ್ಕುಗಳು ನಿಂತುಹೋಗುವಿಕೆ.- (1) ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ಹಾದಿ ಇವುಗಳು ಪೂರ್ತಿಯಾಗಿ ಅಥವಾ ಭಾಗಶಃ ಸಾರ್ವಜನಿಕರ ಬಳಕೆಗೆ ಅಗತ್ಯವಾಗಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಾಗ, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಹಾಗೆಂದು ಘೋಷಿಸಬಹುದು ಮತ್ತು ಸಂದರ್ಭಾನುಸಾರ, ಅಂಥ ಯಾವುದೇ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಯಾವುದೇ ಭಾಗದಲ್ಲಿ ಅಥವಾ ಅವುಗಳ ಮೇಲೆ ಇರುವ ಸಾರ್ವಜನಿಕರ ಹಾಗೂ ಎಲ್ಲ ವ್ಯಕ್ತಿಗಳ ಹಕ್ಕುಗಳೂ ನಿಂತು ಹೋಗತಕ್ಕದ್ದೆಂದು ಪ್ರಸ್ತಾಪಿಸಲಾಗಿದೆಯೆಂದು ಆ ಘೋಷಣೆಯಲ್ಲಿ ನಿರೂಪಿಸಿರತಕ್ಕದ್ದು ಅಂಥ ಅಧಿಸೂಚನೆಯು ಪ್ರಕಟವಾದ ಮೇಲೆ, ಡೆಪ್ಯುಟಿ ಕಮಿಷನರು, ಸಾಧ್ಯವಿದ್ದಷ್ಟು ಬೇಗನೆ, ಅಂಥ ಘೋಷಣೆಯ ಬಗ್ಗೆ ಸಾರ್ವಜನಿಕ ನೋಟೀಸನ್ನು ಸಂದರ್ಭಾನುಸಾರ ಅಂಥ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಭಾಗದ ಮೇಲೆ ಅಥವಾ ಅವುಗಳ ಸಮೀಪದಲ್ಲಿನ ಅನುಕೂಲವಾದ ಸ್ಥಳಗಳಲ್ಲಿ ಪ್ರಕಟಿಸುವಂತೆ ಮಾಡತಕ್ಕದ್ದು. ಅಂಥ ಘೋಷಣೆಯಲ್ಲಿ ಮತ್ತು ನೋಟೀಸನ್ನು ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ, ಅಂಥ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಭಾಗವು ಇರುವ ಸ್ಥಳವನ್ನು ಮತ್ತು ಅವುಗಳ ಎಲ್ಲೆಗಳನ್ನು ನಿರ್ದಿಷ್ಟಪಡಿಸತಕ್ಕದ್ದು, ಮತ್ತು ಮೇಲೆ ಹೇಳಿದ ಪ್ರಸ್ತಾಪಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ ತಿಳಿಸಬೇಕೆಂದು ಕೇಳತಕ್ಕದ್ದು.

(2) ಅಂಥ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಯಾವುದೇ ಭಾಗ ಇವುಗಳಲ್ಲಿ ಅಥವಾ ಇವುಗಳ ಮೇಲೆ ಸಾರ್ವಜನಿಕ ಹೆದ್ದಾರಿಯ ಹಕ್ಕಿನ ಜೊತೆಗೆ ಯಾವುದೇ ಹಿತಾಸಕ್ತಿಯನ್ನು ಅಥವಾ ಹಕ್ಕನ್ನು ಉಳ್ಳ ಅಥವಾ ಆ ಪ್ರಸ್ತಾಪದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗಬಹುದಾದ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಅಥವಾ ಹಕ್ಕನ್ನು ಉಳ್ಳ ಯಾರೇ ಸಾರ್ವಜನಿಕ ವ್ಯಕ್ತಿಯು ಅಥವಾ ಯಾರೇ ವ್ಯಕ್ತಿಯು, (1)ನೇ ಉಪ ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಹೊರಡಿಸಿದ ತರುವಾಯದ ತೊಂಬತ್ತು ದಿನಗಳೊಳಗಾಗಿ, ಆ ಪ್ರಸ್ತಾಪದ ಬಗ್ಗೆ ತನಗಿರುವ ಆಕ್ಷೇಪಗಳು, ತನ್ನ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪ, ಮತ್ತು ಅದರಿಂದ ತಾನು ಪ್ರತಿಕೂಲ ಪರಿಣಾಮಕ್ಕೊಳಗಾಗಬಹುದಾದ ರೀತಿ ಮತ್ತು ಅಂಥ ಹಿತಾಸಕ್ತಿಯ ಅಥವಾ ಹಕ್ಕಿನ ಬಗೆಗಿನ ಪರಿಹಾರಕ್ಕೆ ಸಂಬಂಧಿಸಿದ ತನ್ನ ಕ್ಲೇಮಿನ ಮೊಬಲಗು ಮತ್ತು ವಿವರಗಳು ಇವುಗಳನ್ನು ಬರಹದಲ್ಲಿ ಡೆಪ್ಯುಟಿ ಕಮಿಷನರಿಗೆ ತಿಳಿಸಬಹುದು:

ಪರಂತು, ಯಾರೇ ವ್ಯಕ್ತಿಯು ಸದರಿ ಅವಧಿಯೊಳಗಾಗಿ ಹಾಗೆ ಲಿಖಿತದಲ್ಲಿ ತಿಳಿಸದಿರಲು ಸಾಕಷ್ಟು ಕಾರಣವಿತ್ತೆಂಬ ಬಗ್ಗೆ ಡೆಪ್ಯುಟಿ ಕಮಿಷನರಿಗೆ ಮನದಟ್ಟಾದರೆ, ಅವರು ಅಂಥ ವ್ಯಕ್ತಿಗೆ (1)ನೇ ಉಪ ಪ್ರಕರಣದ ಮೇರೆಗೆ, ಅಧಿಸೂಚನೆಯನ್ನು ಹೊರಡಿಸಿದ ಬಳಿಕ ತೊಂಬತ್ತು ದಿನಗಳ ತರುವಾಯ, ಹಾಗೆ ಬರಹದಲ್ಲಿ ತಿಳಿಸಲು ಅವಕಾಶ ಕೊಡಬಹುದು.

(3) ಡೆಪ್ಯುಟಿ ಕಮಿಷನರನು, (2)ನೇ ಉಪ ಪ್ರಕರಣದ ಮೇರೆಗೆ ತನಗೆ ಬರಹದಲ್ಲಿ ತಿಳಿಸಿರುವ ಪ್ರತಿಯೊಬ್ಬ ವ್ಯಕ್ತಿಗೆ, ಖುದ್ದಾಗಿ ಅಥವಾ ವಕೀಲನ ಮೂಲಕ ಅಹವಾಲು ಹೇಳಿಕೊಳ್ಳಲು ಅವಕಾಶ ಕೊಡತಕ್ಕದ್ದು ಮತ್ತು ಅವಶ್ಯವೆಂದು ತಾನು ಅಲೋಚಿಸುವಂಥ ರೀತಿಯಲ್ಲಿ ಆ ಎಲ್ಲ ವ್ಯಕ್ತಿಗಳ ಅಹವಾಲು ಕೇಳಿದ ತರುವಾಯ ಮತ್ತು ಮುಂದಿನ ತನಿಖೆ ಮಾಡುವುದಾದರೂ ಇದ್ದರೆ, ಅದನ್ನು ಮಾಡಿದ ತರುವಾಯ, ಪ್ರಸ್ತಾಪಿತವಾದಂತೆ ಸಾರ್ವಜನಿಕರ ಹಾಗೂ ಮೊದಲು ಹೇಳಿದಂಥ ವ್ಯಕ್ತಿಗಳ ಹಕ್ಕು ನಿಂತುಹೋಗುವುದರಿಂದ ಉಂಟಾಗಬಹುದಾದಂಥ ಗಣನಾರ್ಹವಾದ ನಷ್ಟ ಅಥವಾ ಹಾನಿಯ ಬಗ್ಗೆ ಯಾವುದೇ ಸಂದರ್ಭದಲ್ಲಿ, ಏನಾದರೂ ನಷ್ಟ ಪರಿಹಾರವನ್ನು ಕೊಡಬೇಕೆಂದು ಅವರು ಅಭಿಪ್ರಾಯಪಟ್ಟರೆ ಅದರ ಮೊತ್ತವನ್ನು ನಿರ್ಧರಿಸತಕ್ಕದ್ದು, ಭೂಸ್ವಾಧೀನ ಅಧಿನಿಯಮ, 1894ರ (ಕೇಂದ್ರ ಅಧಿನಿಯಮ 1894ರ 1) 9ನೇ, 10ನೇ ಮತ್ತು 11ನೇ ಪ್ರಕರಣದ ಉಪಬಂಧಗಳು, ಈ ಉಪ ಪ್ರಕರಣದ ಮೇರೆಗೆ ಡೆಪ್ಯುಟಿ ಕಮಿಷನರು ನಡೆಸಿದ ವ್ಯವಹರಣೆಗಳಿಗೆ ಸಾಧ್ಯವಿರುವಷ್ಟರ ಮಟ್ಟಿಗೆ, ಅನ್ವಯವಾಗತಕ್ಕದ್ದು.

(4) ಡೆಪ್ಯುಟಿ ಕಮಿಷನರು ತಾನು ನಡೆಸಿದ ವ್ಯವಹರಣೆಗಳ ದಾಖಲೆಯನ್ನು, ತನಗೆ ಯಾವುದಾದರೂ ಆಕ್ಷೇಪಣೆಗಳು ಬಂದಿದ್ದರೆ, ಆ ಬಗ್ಗೆ ತನ್ನ ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಯಾರೇ ಇಂತಿಷ್ಟು ವ್ಯಕ್ತಿಗೆ ನಷ್ಟ ಪರಿಹಾರ ಮೊತ್ತವನ್ನು ಸಂದಾಯ ಮಾಡಬಹುದಾಗಿದೆಯೆಂದು ಅಭಿಪ್ರಾಯಪಡುವರೋ ಆ ಮೊತ್ತವನ್ನು ಸೂಚಿಸಿ, ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.

(5) ರಾಜ್ಯ ಸರ್ಕಾರವು, ವ್ಯವಹರಣೆಗಳ ದಾಖಲೆಯನ್ನು ಮತ್ತು ಉಪಪ್ರಕರಣ (4)ರ ಮೇರೆಗೆ ವರದಿಯನ್ನೇನಾದರೂ ಸಲ್ಲಿಸಿದ್ದರೆ ಅದನ್ನು, ಪರ್ಯಾಲೋಚಿಸಿದ ತರುವಾಯ, (1)ನೇ ಉಪಪ್ರಕರಣದ ಮೇರೆಗೆನಿ ನಿರ್ದಿಷ್ಟಪಡಿಸಿದ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಭಾಗಗಳು ಸಾರ್ವಜನಿಕ ಬಳಕೆಗೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಮನದಟ್ಟಾದರೆ, ಅಂಥ ರಸ್ತೆ, ಬೀದಿ, ಓಣಿ ಅಥವಾ ಹಾದಿಗಳಲ್ಲಿ ಅಥವಾ ಅವುಗಳ ಭಾಗಗಳಲ್ಲಿ ಅಥವಾ ಅವುಗಳ ಮೇಲೆ ಇರುವ ಸಾರ್ವಜನಿಕರ ಹಾಗೂ ಎಲ್ಲ ವ್ಯಕ್ತಿಗಳ ಎಲ್ಲ ಹಕ್ಕುಗಳು ನಿಂತುಹೋಗಿವೆ ಎಂದು ಘೋಷಣೆಯನ್ನು ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸತಕ್ಕದ್ದು; ಮತ್ತು ಆ ತರುವಾಯ ಅಂಥ ಎಲ್ಲ ಹಕ್ಕುಗಳು ನಿಂತುಹೋಗತಕ್ಕದ್ದು ಮತ್ತು ಅಂಥ ಘೋಷಣೆಯ ದಿನಾಂಕದಿಂದ ಅಂಥ ರಸ್ತೆ, ಬೀದಿ, ಓಣಿ ಅಥವಾ ಹಾದಿ ಅಥವಾ ಅವುಗಳ ಭಾಗಗಳು ರಾಜ್ಯ ಸರ್ಕಾರದ ವಿಲೇ ಮಾಡುವ ಅಧಿಕಾರಕ್ಕೊಳಪಟ್ಟಿರತಕ್ಕದ್ದು.

(6) ನಷ್ಟ ಪರಿಹಾರದ ಮೊಬಲಗಿನ ಬಗ್ಗೆ ಮತ್ತು ಅಂಥ ನಷ್ಟ ಪರಿಹಾರವನ್ನೇನಾದರೂ, ಯಾರಿಗೆ ಸಂದಾಯ ಮಾಡಬೇಕಾಗಿದೆಯೋ, ಆ ವ್ಯಕ್ತಿಯ ಬಗ್ಗೆ ಡೆಪ್ಯುಟಿ ಕಮಿಷನರ ತೀರ್ಮಾನವು, Vನೇ ಅಧ್ಯಾಯದ ಮೇರೆಗೆ ಅವಕಾಶವಿರುವ ಅಪೀಲುಗಳಿಗೆ ಅಥವಾ ಪುನರೀಕ್ಷಣೆಗಳಿಗೆ ಒಳಪಟ್ಟು ಅಂತಿಮವಾಗಿರತಕ್ಕದ್ದು. ಮತ್ತು ಅದಕ್ಕನುಸಾರವಾಗಿ ಡೆಪ್ಯುಟಿ ಕಮಿಷನರು ಅಂಥ ವ್ಯಕ್ತಿಗಳಿಗೆ ಅದನ್ನು ಸಂದಾಯಮಾಡತಕ್ಕದ್ದು.

¹[69. 67ನೇ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರಕ್ಕೆ ಸೇರಿರುವ ಭೂಮಿಗಳ ಅಥವಾ ಇತರ ಸ್ವತ್ತಿನ ವಿಲೇವಾರಿ.- ಈ ಸಂಬಂಧದಲ್ಲಿ ಮಾಡಬಹುದಾದಂತಹ ನಿಯಮಗಳಿಗೊಳಪಟ್ಟು, ²[ರಾಜ್ಯ ಸರ್ಕಾರವು, ರೀಜನಲ್ ಕಮೀಷನರು,]³[XXX]³, ಡೆಪ್ಯುಟಿ ಕಮಿಷನರು ತಾಲ್ಲೂಕು ಅಥವಾ ತಾಲ್ಲೂಕುಗಳ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮಿಷನರು, ಮತ್ತು ತಹಶೀಲ್ದಾರನು 67ನೇ ಪ್ರಕರಣದ ಮೇರೆಗೆ ಅಥವಾ ಅನ್ಯಥಾ ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಅಥವಾ ಇತರ ಸ್ವತ್ತನ್ನು ಬೇಸಾಯ, ಕೈಗಾರಿಕೆ ಅಥವಾ ಯಾವುದೇ ಸಾರ್ವಜನಿಕ ಉಪಯುಕ್ತತೆಯ ಉದ್ದೇಶಗಳಿಗಾಗಿ ಮತ್ತು XII ಅಧ್ಯಾಯದ ಉಪಬಂಧಗಳಿಗೊಳಪಟ್ಟು ಕಟ್ಟಡಗಳ ರಚನೆಯ ಸಲುವಾಗಿ ವಿಲೇ ಮಾಡಬಹುದು.]¹

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

3. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.

¹[69ಎ. ರಾಜ್ಯ ಸರ್ಕಾರಕ್ಕೆ ಸೇರಿರುವ ಭೂಮಿಗಳನ್ನು ಅಥವಾ ಇತರ ಸ್ವತ್ತನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವುದು.-(1) ಅಧಿನಿಯಮದ 69ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಈ ಬಗ್ಗೆ ನಿಯಮಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು, ರಾಜ್ಯ ಸರ್ಕಾರವು ಅಥವಾ ಅಧಿಕೃತ ಅಧಿಕಾರಿಯು, ರಾಜ್ಯ ಸರ್ಕಾರಕ್ಕೆ ಸೇರಿದ ಬೆಲೆಯುಳ್ಳ ಭೂಮಿಯನ್ನು ಅಥವಾ ಇತರ ಸ್ವತ್ತನ್ನು 67ನೇ ಪ್ರಕರಣದ ಮೇರೆಗೆ ಅಥವಾ ಬಹಿರಂಗ ಹರಾಜಿನ ಮೂಲಕ ವಿಲೇ ಮಾಡಬಹುದು.

ಪರಂತು, ಈ ಪ್ರಕರಣದ ಮೇರೆಗೆ ಪಾರಂಪರಿಕ ನಿವೇಶನಗಳು ಮತ್ತು ಕಟ್ಟಡಗಳು ಅಥವಾ ಸ್ಮಾರಕಗಳನ್ನು ವಿಲೇ ಮಾಡತಕ್ಕದ್ದಲ್ಲ.

(2) ಡೆಪ್ಯುಟಿ ಕಮೀಷನರ್ ಅಥವಾ ಅಧಿಕೃತ ಅಧಿಕಾರಿಯು, ಸ್ಥಿರ ಸ್ವತ್ತಿನ ಮಾರಾಟದ ದಿನಾಂಕದಿಂದ ಮೂವತ್ತು ದಿನಗಳ ಮುಕ್ತಾಯದ ತರುವಾಯ (1)ನೇ ಉಪ ಪ್ರಕರಣದ ಮೇರೆಗೆ ಆದೇಶದ ಮೂಲಕ ಮಾರಾಟವನ್ನು ಸ್ಥಿರೀಕರಿಸಬಹುದು. ವಿವರಣೆ.- ಈ ಪ್ರಕರಣದ ಉದ್ದೇಶಕ್ಕಾಗಿ ಬೆಲೆಯುಳ್ಳ ಭೂಮಿ ಎಂದರೆ ಅಂಥ ಭೂಮಿಯನ್ನು ಹರಾಜಿಗಿಟ್ಟಿದ್ದರೆ ಸಾಮಾನ್ಯ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುವ ಭೂಮಿ.]¹

1. 2007ರ ಅಧಿನಿಯಮ 18ರ ಮೂಲಕ 10.5.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

70. ಗಣಿ ಮತ್ತು ಖನಿಜೋತ್ಪತ್ತಿಗಳ ಬಗೆಗಿನ ಹಕ್ಕು ಸರ್ಕಾರದಲ್ಲಿ ನಿಹಿತವಾಗಿರುವುದು.- ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಜಾರಿಯಲ್ಲಿದ್ದ ಯಾವುದೇ ಕಾನೂನಿನಲ್ಲಿ '[ಏನೇ ಒಳಗೊಂಡಿದ್ದರೂ]' ಅಥವಾ ತತ್ಕಾಲದಲ್ಲಿ ಸರ್ಕಾರವು ಅಥವಾ ಸರ್ಕಾರದ ಪರವಾಗಿ ನೀಡಿದ ಯಾವುದೇ ಮಂಜೂರಾತಿಯ ಅಥವಾ ಬರೆದುಕೊಟ್ಟ ಯಾವುದೇ ವರ್ಗಾವಣೆ ಲಿಖಿತದ ನಿಬಂಧನೆಗಳ ಮೇರೆಗೆ, ಗಣಿ, ಖನಿಜ ಮತ್ತು ಖನಿಜೋತ್ಪತ್ತಿ ಇವುಗಳ ಬಗೆಗಿನ ಹಕ್ಕು ರಾಜ್ಯ ಸರ್ಕಾರದಲ್ಲಿ ಸಂಪೂರ್ಣವಾಗಿ ನಿಹಿತವಾಗಿರತಕ್ಕದ್ದು ಮತ್ತು ಗಣಿ ಮತ್ತು ಖನಿಜಗಳ ನಿಯಂತ್ರಣ ಮತ್ತು ಅಭಿವೃದ್ಧಿ ಅಧಿನಿಯಮ, 1957 (ಕೇಂದ್ರ ಅಧಿನಿಯಮ 1957ರ 67)ರ ಉಪಬಂಧಗಳಿಗೊಳಪಟ್ಟು, ಅಂಥ ಹಕ್ಕುಗಳ ಯುಕ್ತ ಅನುಭೋಗ ಅಥವಾ ವಿಲೇವಾರಿಯ ಬಗ್ಗೆ ಅವಶ್ಯಕವಾದ ಎಲ್ಲ ಅಧಿಕಾರಗಳನ್ನು ರಾಜ್ಯ ಸರ್ಕಾರವು ಹೊಂದಿರತಕ್ಕದ್ದು.

1. 1993ರ ಅಧಿನಿಯಮ 20ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

71. ವಿಶೇಷ ಉದ್ದೇಶಗಳಿಗಾಗಿ ಭೂಮಿಗಳನ್ನು ಮೀಸಲಿಡಬಹುದು ಮತ್ತು ಮೀಸಲಿಟ್ಟಿದ್ದಾಗ ಡೆಪ್ಯುಟಿ ಕಮಿಷನರ ಮಂಜೂರಾತಿಯಿಲ್ಲದೆ ಅವುಗಳನ್ನು ಇತರ ರೀತಿ ಬಳಸತಕ್ಕದ್ದಲ್ಲ.- ರಾಜ್ಯ ಸರ್ಕಾರದ ಸಾಮಾನ್ಯ ಆದೇಶಗಳಿಗೊಳಪಟ್ಟು, ಈ ಅಧಿನಿಯಮದ ಮೇರೆಗಿನ ಮೋಜಣಿಯ ಕಾರ್ಯಗಳು ನಡೆಯುತ್ತಿರುವಾಗ, ಮೋಜಣಿ ಅಧಿಕಾರಿಗಳು ಮತ್ತು ಇತರ ಯಾವುದೇ ಕಾಲದಲ್ಲಿ ಡೆಪ್ಯುಟಿ ಕಮಿಷನರು ಯಾವುದೇ ಗ್ರಾಮದಲ್ಲಿ ಅಥವಾ ಗ್ರಾಮದ ಭಾಗದಲ್ಲಿ ಆ ಗ್ರಾಮದ ದನಗಳಿಗೆ ಉಚಿತ ಗೋಮಾಳಕ್ಕಾಗಿ ಮೀಸಲು ಕಾಡುಗಳಿಗಾಗಿ ಮತ್ತು ಇತರ ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರದ ಸ್ವತ್ತಾಗಿರುವ ಮತ್ತು ಯಾರೇ ವ್ಯಕ್ತಿಯ ಅಥವಾ ವ್ಯಕ್ತಿಗಳ ಸಮೂಹದ ಕಾನೂನು ಬದ್ಧ ಅಧಿಭೋಗದಲ್ಲಿರದ ಭೂಮಿಗಳನ್ನು ಮೀಸಲು ಇಡಬಹುದು; ಮತ್ತು ಅಂಥ ಯಾವುದೇ ಉದ್ದೇಶಕ್ಕಾಗಿ ವಿಶೇಷವಾಗಿ ಮೀಸಲಿಡಲಾದ ಭೂಮಿಗಳನ್ನು ಡೆಪ್ಯುಟಿ ಕಮಿಷನರ ಮಂಜೂರಾತಿ ಇಲ್ಲದೆ ಇತರ ರೀತಿಯಲ್ಲಿ ಬಳಸತಕ್ಕದ್ದಲ್ಲ, ಮತ್ತು 69ನೇ ಪ್ರಕರಣದ ಮೇರೆಗೆ ಭೂಮಿಗಳನ್ನು ವಿಲೇವಾರಿ ಮಾಡುವಾಗ ಇಂಥ ಎಲ್ಲ ವಿಶೇಷ ಮೀಸಲುಗಳಿಗೆ ತಕ್ಕ ಗಮನವನ್ನು ಕೊಡತಕ್ಕದ್ದು.

72. ಗೋಮಾಳಗಳ ಬಳಕೆಗೆ ವ್ಯವಸ್ಥೆ.- ಉಚಿತ ಗೋಮಾಳ ಭೂಮಿಗಳು ಯಾವ ಗ್ರಾಮ ಅಥವಾ ಗ್ರಾಮಗಳಿಗೆ ಸೇರಿವೆಯೋ ಅಥವಾ ಅವುಗಳನ್ನು ಮೀಸಲಾಗಿಡಲಾಗಿದೆಯೋ ಅಂಥ ಉಚಿತ ಗೋಮಾಳ ಭೂಮಿಗಳಲ್ಲಿ ಮೇಯಿಸುವ ಹಕ್ಕು, ಅಂಥ ಗ್ರಾಮದ ಅಥವಾ ಗ್ರಾಮಗಳ ದನಗಳಿಗೆ ಮಾತ್ರ ಅನ್ವಯವಾಗತಕ್ಕದ್ದು ಮತ್ತು ರಾಜ್ಯ ಸರ್ಕಾರವು ಸಾಮಾನ್ಯವಾಗಿ ಅಥವಾ ವಿಶಿಷ್ಟ ಸಂದರ್ಭಕ್ಕಾಗಿ ಮಾಡಿದ ನಿಯಮಗಳ ಅಥವಾ ಆದೇಶಗಳ ಮೂಲಕ ಅವುಗಳನ್ನು ವ್ಯವಸ್ಥೆಗೊಳಿಸತಕ್ಕದ್ದು. ಮೇಯಿಸುವ ಸದರಿ ಹಕ್ಕಿನ ಬಗ್ಗೆ ಯಾವುದೇ ವಿವಾದ ಉಂಟಾದಲ್ಲಿ ಡೆಪ್ಯುಟಿ ಕಮಿಷನರ ತೀರ್ಮಾನವು ಅಂತಿಮವಾಗಿರತಕ್ಕದ್ದು.

73. ಕೆಲವು ಭೂಮಿಗಳಿಂದ ಅನಧಿಕೃತವಾಗಿ ಸಾಗಿಸಿದ ನೈಸರ್ಗಿಕ ಉತ್ಪನ್ನದ ಮೌಲ್ಯದ ವಸೂಲಿ.- (1) ವಿಶೇಷ ಉದ್ದೇಶಕ್ಕಾಗಿ ಮೀಸಲಿಡಲಾದ ಭೂಮಿಯಿಂದ ಅಥವಾ ಸರಕಾರದ ಸ್ವತ್ತಾಗಿರುವ ಯಾವುದೇ ಭೂಮಿಯಿಂದ ಯಾವುದೇ ನೈಸರ್ಗಿಕ ಉತ್ಪನ್ನವನ್ನು ಅನಧಿಕೃತವಾಗಿ ಸಾಗಿಸುವ ಯಾರೇ ವ್ಯಕ್ತಿಯು, ಅಂಥ ಅನಧಿಕೃತ ಸಾಗಣೆಗಾಗಿ ಈ ಅಧಿನಿಯಮದ ಮೇರೆಗೆ ಹೊಣೆಯಾಗಬಹುದಾದ ಯಾವುದೇ ದಂಡನೆಯ ಜೊತೆಗೆ ನೈಸರ್ಗಿಕ ಉತ್ಪನ್ನದ ಮೌಲ್ಯಕ್ಕೆ ರಾಜ್ಯ ಸರ್ಕಾರಕ್ಕೆ ಹೊಣೆಗಾರರಾಗಿರತಕ್ಕದ್ದು ಹಾಗೂ ಈ ಮೌಲ್ಯವನ್ನು ಭೂಕಂದಾಯದ ಬಾಕಿಯಂತೆ ವಸೂಲಾಡತಕ್ಕದ್ದು ಮತ್ತು ಹಾಗೆ ಅನಧಿಕೃತವಾಗಿ ಸಾಗಿಸಿರುವುದಕ್ಕಾಗಿ ಅವನ ವಿರುದ್ಧ ಹೂಡಬಹುದಾದ ಯಾವುದೇ ಕ್ರಿಮಿನಲ್ ವ್ಯವಹಾರಗಳಿಗೂ ಅವನು ಗುರಿಯಾಗತಕ್ಕದ್ದು.

(2) ಅಂಥ ನೈಸರ್ಗಿಕ ಉತ್ಪನ್ನದ ಮೌಲ್ಯದ ಬಗ್ಗೆ '[ತಹಶೀಲ್ದಾರನ]' ತೀರ್ಮಾನವು ಅಂತಿಮವಾಗಿರತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

74. ಮೋಜಣಿ ವ್ಯವಸ್ಥೆ ಆಗದಿರುವ ಗ್ರಾಮದಲ್ಲಿನ ಮರಗಳ ಬಗ್ಗೆ ಹಕ್ಕು.- ಈ ಅಧಿನಿಯಮದ ಮೇರೆಗೆ ಅಥವಾ ಈ ಅಧಿನಿಯಮದಿಂದ ನಿರಸಿತವಾಗಿರುವ ಅಧಿನಿಯಮಗಳ ಪೈಕಿ ಯಾವುದೇ ಅಧಿನಿಯಮದ ಮೇರೆಗೆ ಮೋಜಣಿ ವ್ಯವಸ್ಥೆ ಆಗಿರದ ಯಾವುದೇ ಗ್ರಾಮದಲ್ಲಿ ಅಥವಾ ಗ್ರಾಮದ ಭಾಗಗಳಲ್ಲಿ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಸರಕಾರವು ಕಾಯ್ದಿರಿಸಿದ ಮರಗಳನ್ನುಳಿದು ಇತರ ಎಲ್ಲ ಮರಗಳ ಬಗೆಗಿನ ಹಕ್ಕು, ಅಂಥ ಮರಗಳು ರಾಜ್ಯ ಸರ್ಕಾರದ ಸ್ವತ್ತಾಗಿದ್ದ ಹೊರತು, ಅವು ಇರುವ ಭೂಮಿಯ ಅಧಿಭೋಗದಾರನು ಯಾರಾದರೂ ಇದ್ದರೆ, ಅವನಲ್ಲಿ ನಿಹಿತವಾಗಿದೆಯೆಂದು ಭಾವಿಸತಕ್ಕದ್ದು.

75. ಮೋಜಣಿ ವ್ಯವಸ್ಥೆ ಆಗಿರುವ ಗ್ರಾಮಗಳಲ್ಲಿನ ಮರಗಳ ಬಗ್ಗೆ ಹಕ್ಕು.- (1) ಈ ಅಧಿನಿಯಮದ ಪ್ರಾರಂಭಕ್ಕೆ ಮೊದಲು ಆರಂಭಿಕ ಮೋಜಣಿ ವ್ಯವಸ್ಥೆಯನ್ನು ಯಾವುದೇ ಗ್ರಾಮದಲ್ಲಿ ಅಥವಾ ಗ್ರಾಮದ ಭಾಗಗಳಲ್ಲಿ ಪೂರ್ಣಗೊಳಿಸಲಾಗಿದ್ದಲ್ಲಿ, ರಾಜ್ಯ ಸರ್ಕಾರವು ಅಥವಾ ಮೋಜಣಿ ಅಧಿಕಾರಿಯು, ಅಂಥ ಮೋಜಣಿ ವ್ಯವಸ್ಥೆಯ ಕಾಲದಲ್ಲಿ ಅಥವಾ ಆ ಸುಮಾರಿನಲ್ಲಿ ಮಾಡಿದ ಸ್ಪಷ್ಟ ಆದೇಶದ ಮೂಲಕವಾಗಲಿ ಅಥವಾ ಅಂಥಾ ವ್ಯವಸ್ಥೆಯ ಕಾಲದಲ್ಲಿ ಅಥವಾ ಆ ತರುವಾಯದ ಯಾವುದೇ ಕಾಲದಲ್ಲಿ ಮಾಡಿದ ಮತ್ತು ಪ್ರಕಟಿಸಿದ ಅಧಿಸೂಚನೆಯ ಮೂಲಕವಾಗಲಿ ಕಾಯ್ದಿರಿಸಿದ ಮರಗಳ ಹೊರತು, ಯಾವುದೇ ಭೂಮಿಯಲ್ಲಿರುವ ಎಲ್ಲ ಮರಗಳ ಮೇಲೆ ರಾಜ್ಯ ಸರ್ಕಾರಕ್ಕಿರುವ ಹಕ್ಕನ್ನು ಅಧಿಭೋಗದಾರನಿಗೆ ಕೊಡಲಾಗಿದೆಯೆಂದು ಭಾವಿಸತಕ್ಕದ್ದು.

(2) ಯಾವುದೇ ಗ್ರಾಮದಲ್ಲಿ ಅಥವಾ ಗ್ರಾಮ ಭಾಗದಲ್ಲಿ, ಈ ಅಧಿನಿಯಮವು ಅನುಮೋದಿತವಾಗುವುದಕ್ಕೆ ಮೊದಲು ಅಥವಾ ತರುವಾಯ ಕೈಕೊಳ್ಳಲಾಗಿದ್ದ ಆರಂಭಿಕ ಮೋಜಣಿ ವ್ಯವಸ್ಥೆಯ ಕೆಲಸವನ್ನು ಈ ಅಧಿನಿಯಮವು ಅನುಮೋದಿತವಾದ ತರುವಾಯ ಪೂರ್ಣಗೊಳಿಸಿದ್ದರೆ ಅಂಥ ಮೋಜಣಿ ವ್ಯವಸ್ಥೆಯ ಕಾಲಕ್ಕೆ ಅಥವಾ ಆ ಸುಮಾರಿಗೆ ಅಥವಾ ಅಂಥ ಗ್ರಾಮದ ಅಥವಾ ಗ್ರಾಮ ಭಾಗದ ಮೋಜಣಿ ವ್ಯವಸ್ಥೆಯು ಪೂರ್ಣವಾಗುವುದಕ್ಕಿಂತ ಮೊದಲು ಯಾವುದೇ ಕಾಲದಲ್ಲಿ ಸಾಮಾನ್ಯವಾಗಿ ಮಾಡಿದ ಮತ್ತು ಪ್ರಕಟಿಸಿದ ಅಧಿಸೂಚನೆಯ ಮೂಲಕ, ರಾಜ್ಯ ಸರ್ಕಾರವು ಯಾವುದೇ ಭೂಮಿಯಲ್ಲಿರುವ ಎಲ್ಲ ಮರಗಳ

ಮೇಲೆ ತನಗಿರುವ ಹಕ್ಕನ್ನು ಕಾಯ್ದಿರಿಸಿರಬಹುದಾದಷ್ಟರ ಮಟ್ಟಿಗೆ ಹೊರತು, ಆ ಹಕ್ಕನ್ನು ಅಂಥ ಭೂಮಿಯ ಅಧಿಭೋಗದಾರನಿಗೆ ಕೊಡಲಾಗಿದೆಯೆಂದು ಭಾವಿಸತಕ್ಕದ್ದು.

(3) ಭೂಮಿಯು ಇರುವ ಯಾವುದೇ ಗ್ರಾಮದ ಅಥವಾ ಗ್ರಾಮ ಭಾಗದ ಮೋಜಣಿ ವ್ಯವಸ್ಥೆಯು ಪೂರ್ಣಗೊಂಡ ತರುವಾಯ ಅಂಥ ಭೂಮಿಯನ್ನು ಅಧಿಭೋಗಿಸಲು ಅನುಮತಿ ಕೊಟ್ಟಿರುವಾಗ ಅಥವಾ ಆ ತರುವಾಯ ಅನುಮತಿಯನ್ನು ಕೊಡಬೇಕಾಗಿರುವಾಗ, ಅಂಥ ಅನುಮತಿ ಕೊಡುವ ಕಾಲಕ್ಕೆ ಸ್ಪಷ್ಟವಾಗಿ ಕಾಯ್ದಿರಿಸಿದ ಅಥವಾ ಆ ತರುವಾಯ ಕಾಯ್ದಿರಿಸಿದ ಅಥವಾ ಸದರಿ ಗ್ರಾಮದ ಅಥವಾ ಗ್ರಾಮ ಭಾಗದ ಆರಂಭಿಕ ಮೋಜಣಿ ವ್ಯವಸ್ಥೆಯ ಕಾಲಕ್ಕೆ ಅಥವಾ ಆ ಸುಮಾರಿಗೆ ಈ ಪ್ರಕರಣದಲ್ಲಿ ಹಿಂದೆ ಹೇಳಿರುವ ಉಪಬಂಧಗಳ ಪೈಕಿ ಯಾವುದೇ ಉಪಬಂಧದ ಮೇರೆಗೆ ಕಾಯ್ದಿರಿಸಿದ ಮತ್ತು ಆ ಭೂಮಿಯಲ್ಲಿ ಬೆಳೆಯುವಂತಹ ಎಲ್ಲ ಮರಗಳ ಮೇಲೆ ರಾಜ್ಯ ಸರ್ಕಾರಕ್ಕಿರುವ ಹಕ್ಕನ್ನು ಬಿಟ್ಟು ಕೊಡುವುದೂ ಸೇರಿದೆಯೆಂದು ಭಾವಿಸತಕ್ಕದ್ದು.

76. ಮರಗಳು ಮತ್ತು ಕಾಡುಗಳು ಸರ್ಕಾರದಲ್ಲಿ ನಿಹಿತವಾಗಿರುವುದು.- 75ನೇ ಪ್ರಕರಣದ ಉಪಬಂಧಗಳ ಮೇರೆಗೆ ವಿಶೇಷವಾಗಿ ಕಾಯ್ದಿರಿಸಿರುವ ಎಲ್ಲ ಮರಗಳ ಬಗೆಗಿನ ಹಕ್ಕು ಮತ್ತು ಸ್ವತ್ತನ್ನು ಹೊಂದಿರಲು ಸಮರ್ಥನಾದ ಯಾರೇ ವ್ಯಕ್ತಿಯು ಅಥವಾ ವ್ಯಕ್ತಿ ಸಮೂಹದ ಸ್ವತ್ತಾಗಿರಬಹುದಾದಷ್ಟರ ಮಟ್ಟಿಗೆ ಹೊರತುಪಡಿಸಿ, ಎಲ್ಲಿಯಾದರೂ ಬೆಳೆಯುವ ಎಲ್ಲ ಮರಗಳು, ಕುರುಚಲು ಗಿಡ, ಕಾಡು ಅಥವಾ ಇತರ ನೈಸರ್ಗಿಕ ಉತ್ಪನ್ನ ಇವುಗಳ ಮೇಲಿನ ಹಕ್ಕುಗಳು ರಾಜ್ಯ ಸರ್ಕಾರದಲ್ಲಿ ನಿಹಿತವಾಗಿವೆ; ಮತ್ತು ಅಂಥ ಮರಗಳು, ಕುರುಚಲು ಗಿಡ, ಕಾಡು ಅಥವಾ ಇತರ ನೈಸರ್ಗಿಕ ಉತ್ಪನ್ನ ಇವುಗಳನ್ನು ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ರೀತಿಯಲ್ಲಿ ರಕ್ಷಿಸತಕ್ಕದ್ದು ಅಥವಾ ವಿಲೇವಾರಿ ಮಾಡತಕ್ಕದ್ದು.

77. ರಸ್ತೆ ಬದಿಯ ಮರಗಳು.- ಯಾರೇ ವ್ಯಕ್ತಿಗೆ ಸೇರಿರುವ ಭೂಮಿಯ ಮೇಲೆ ಮತ್ತು ರಾಜ್ಯ ಸರ್ಕಾರದಿಂದ ಅಥವಾ ಅದರ ಆದೇಶದ ಮೇರೆಗೆ ಮತ್ತು ಅದರ ವೆಚ್ಚದಲ್ಲಿ ನೆಟ್ಟು ಬೆಳೆಸಿರುವ ರಸ್ತೆ ಬದಿಯ ಎಲ್ಲ ಮರಗಳು ಮತ್ತು ರಾಜ್ಯ ಸರ್ಕಾರಕ್ಕೆ ಸೇರಿರುವ ಯಾವುದೇ ರಸ್ತೆಯ ಬದಿಗಿರುವ ಮತ್ತು ಸ್ಥಳೀಯ ಪ್ರಾಧಿಕಾರದ ವೆಚ್ಚದಲ್ಲಿ ನೆಟ್ಟು ಬೆಳೆಸಲಾದ ಎಲ್ಲ ಮರಗಳು ರಾಜ್ಯ ಸರ್ಕಾರದಲ್ಲಿ ನಿಹಿತವಾಗಿವೆ; ಆದರೆ, ಅಂಥ ಮರಗಳು ಒಣಗಿಹೋದಾಗ, ಅಥವಾ ಗಾಳಿಯಿಂದ ಉರುಳಿ ಬಿದ್ದಾಗ, ಅಥವಾ '[ತಹಸೀಲ್ದಾರನ]' ಆದೇಶದ ಮೇರೆಗೆ ಅವುಗಳನ್ನು ಕಡಿದುಹಾಕಿದಾಗ, ಅವುಗಳ ಮರಮುಟ್ಟು ಅವು ಬೆಳೆದಿದ್ದ ಭೂಮಿಯ ಹಿಡುವಳಿದಾರನ ಸ್ವತ್ತಾಗಿರತಕ್ಕದ್ದು. ಮತ್ತು ಅಂಥ ಮರಗಳ ಸವರಿದ ರೆಂಬೆಗಳೂ ಸೇರಿ ಅವುಗಳನ್ನು ಬಳಸುವ ಅಧಿಕಾರವು ಕೂಡ ಸದರಿ ಹಿಡುವಳಿದಾರನಲ್ಲಿ ನಿಹಿತವಾಗತಕ್ಕದ್ದು:

ಪರಂತು, '[ತಹಸೀಲ್ದಾರನ]' ಆದೇಶವಿಲ್ಲದೆ ಅಂಥ ಮರಗಳನ್ನು ಸವರತಕ್ಕದ್ದಲ್ಲ.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

78. ಅನಧಿಕೃತವಾಗಿ ಬಳಸಿಕೊಂಡ ಮರ, ಇತ್ಯಾದಿಗಳ ಮೌಲ್ಯದ ವಸೂಲಿ.- (1) ಸರ್ಕಾರದ ಸ್ವತ್ತಾಗಿರುವ ಯಾವುದೇ ಮರವನ್ನು ಅಥವಾ ಅದರ ಯಾವುದೇ ಭಾಗವನ್ನು ಅನಧಿಕೃತವಾಗಿ ಕಡೆವತಕ್ಕ ಮತ್ತು ಉಪಯೋಗಿಸತಕ್ಕ ಅಥವಾ ಅದೇ ವರ್ಣನೆಯದಾಗಿರುವ ಅಥವಾ ಆಗಿರದ ಇತರ ಯಾವುದೇ ನೈಸರ್ಗಿಕ ಉತ್ಪನ್ನವನ್ನು ತನ್ನ ಹಿಡುವಳಿಯಿಂದ ಸಾಗಿಸುವ ಯಾರೇ ವ್ಯಕ್ತಿಯು ಅದರ ಮೌಲ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೊಣೆಗಾರನಾಗಿರತಕ್ಕದ್ದು ಮತ್ತು ಭೂಮಿಯ ಅಧಿಭೋಗಕ್ಕಾಗಿ ಅಥವಾ ಅನ್ಯಥಾ ಮತ್ತು ಸರ್ಕಾರದ ಸ್ವತ್ತನ್ನು ಬಳಸಿದ ಬಗ್ಗೆ ಅವನ ವಿರುದ್ಧ ಯಾವುದೇ ಕ್ರಿಮಿನಲ್ ವ್ಯವಹಾರಣೆ ಹೂಡಬಹುದಾಗಿದ್ದರೂ, ಈ ಅಧಿನಿಯಮದ ಉಪಬಂಧಗಳ ಮೇರೆಗೆ ಅವನು ಹೊಣೆಗಾರನಾಗಬಹುದಾಗಿರುವ ಯಾವುದೇ ದಂಡದ ಜೊತೆಗೆ, ಸದರಿ ಮೌಲ್ಯವು ಅವನಿಂದ ಭೂಕಂದಾಯದ ಬಾಕಿಯಂತೆ ವಸೂಲಿ ಮಾಡತಕ್ಕದ್ದು.

(2) ಅಂಥ ಯಾವುದೇ ಮರದ ಅಥವಾ ಅದರ ಭಾಗದ ಅಥವಾ ಇತರ ನೈಸರ್ಗಿಕ ಉತ್ಪನ್ನದ ಮೌಲ್ಯದ ಬಗ್ಗೆ '[ತಹಸೀಲ್ದಾರನ]' ತೀರ್ಮಾನವು ಅಂತಿಮವಾಗಿರತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

79. ಮನೆಬಳಕೆ ಅಥವಾ ಇತರ ಉದ್ದೇಶಗಳಿಗಾಗಿ ಸೌದೆ ಅಥವಾ ಮರಮುಟ್ಟಿನ ಸರಬರಾಜಿನ ನಿಯಂತ್ರಣ.- (1) ಮನೆ ಬಳಕೆಗಾಗಿ ಅಥವಾ ಇತರ ಉಪಯೋಗಗಳಿಗಾಗಿ ಸೌದೆ ಅಥವಾ ಮರಗಳನ್ನು ಕಡಿಯುವ ಬಗ್ಗೆ ಗ್ರಾಮಸ್ಥರಿಗೆ ಅಥವಾ ಕೆಲವು ವ್ಯಕ್ತಿಗಳ ವರ್ಗಗಳಿಗೆ ಇರುವ ಕೆಲವು ವಿಶೇಷಾಧಿಕಾರಗಳಿಗೊಳಪಟ್ಟು, ಯಾವ ಗ್ರಾಮದಲ್ಲಿ ಅಥವಾ ಭೂಮಿಯಲ್ಲಿ ಇರುವ ಮರಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅಧಿಕಾರಗಳನ್ನು 75ನೇ ಪ್ರಕರಣದ ಮೇರೆಗೆ ಕಾಯ್ದಿರಿಸಲಾಗಿದೆಯೋ ಅಂಥ ಯಾವುದೇ ಗ್ರಾಮದಲ್ಲಿ ಅಥವಾ ಭೂಮಿಯಲ್ಲಿ ಮತ್ತು ಅಂಥ ವಿಶೇಷಾಧಿಕಾರಕ್ಕೊಳಪಟ್ಟು ಮೀಸಲು ಕಾಡುಗಳ ಸಲುವಾಗಿ 71ನೇ ಪ್ರಕರಣದ ಮೇರೆಗೆ ಮೀಸಲಿರಿಸಿದ ಯಾವುದೇ ಭೂಮಿಯಲ್ಲಿ ಮತ್ತು ವರ್ಗಾವಣೆ ಮಾಡಿದ ಯಾವುದೇ ಭೂಮಿಯ ಬಗ್ಗೆ ಇಂಥ ವಿಶೇಷಾಧಿಕಾರಗಳು ಅಸ್ತಿತ್ವದಲ್ಲಿರುವ ಇತರ ಎಲ್ಲ ಸಂದರ್ಭಗಳಲ್ಲಿ, ಸದರಿ ವಿಶೇಷಾಧಿಕಾರಗಳನ್ನು ಚಲಾಯಿಸುವುದನ್ನು ನಿಯಮಿಸಬಹುದಾದಂಥ ನಿಯಮಗಳಿಂದ, ಅಥವಾ ಸರ್ವಸಾಮಾನ್ಯವಾಗಿ ಅಥವಾ ಯಾವುದೇ ವಿಶಿಷ್ಟ ಪ್ರಸಂಗಕ್ಕಾಗಿ ಡೆಪ್ಯುಟಿ ಕಮಿಷನರು ಅಥವಾ ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ಬೇರೆ ಅಧಿಕಾರಿಯು ಮಾಡಿದ ಆದೇಶಗಳಿಂದ ನಿಯಂತ್ರಿಸತಕ್ಕದ್ದು. ಅಂಥ ವಿಶೇಷಾಧಿಕಾರಗಳನ್ನು ಚಲಾಯಿಸುವ ವಿಧಾನದ ಅಥವಾ ಕಾಲದ ಬಗ್ಗೆ ವಿವಾದ ಉಂಟಾದ ಯಾವುದೇ ಸಂದರ್ಭದಲ್ಲಿ, ಡೆಪ್ಯುಟಿ ಕಮಿಷನರ ಅಥವಾ ಅಂಥ ಅಧಿಕಾರಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು.

(2) ಉಪಪ್ರಕರಣ(1)ರಲ್ಲಿ ಏನೇ ಇದ್ದರೂ, ಆದರೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸ ಬಹುದಾದಂಥ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೊಳಪಟ್ಟು, ರೂಢಿಯಂತೆ ಅಂಥ ಯಾವುದೇ ಆದೇಶದ ಮೇರೆಗೆ, ಅನುಭೋಗಿಸಲಾಗುತ್ತಿರುವ ವಿಶೇಷಾಧಿಕಾರಗಳು ಅಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಮಕಿ ಭೂಮಿಗಳು, ಬಾಣಿ ಭೂಮಿಗಳು ಮತ್ತು ಕಾಣೆ ಭೂಮಿಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿನ ಬೆಟ್ಟ ಭೂಮಿಗಳು, ಮತ್ತು ಹಾಡಿ ಭೂಮಿಗಳು,

ಮೈಸೂರು ಪ್ರದೇಶದಲ್ಲಿನ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನ ಜಮ್ಮಾ ಮತ್ತು ಬಾಣ ಭೂಮಿಗಳು ಮತ್ತು 'ಗುಲ್ಬರ್ಗಾ ಪ್ರದೇಶದಲ್ಲಿ'¹[ಮೋಟಸ್ಥಳ ತರಿ ಭೂಮಿಗಳು]²-ಇವುಗಳ ಬಗೆಗಿನ ವಿಶೇಷಾಧಿಕಾರಗಳು ಮುಂದುವರಿಯತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
2. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಭೂ ಕಂದಾಯ

80. ವಿಶೇಷವಾಗಿ ವಿನಾಯಿತಿಯಾದ ಭೂಕಂದಾಯದ ಹೊರತು ಭೂಕಂದಾಯದ ಸಂದಾಯಕ್ಕೆ ಎಲ್ಲ ಭೂಮಿ ಹೊಣೆಯಾಗಿರುವುದು.- ಬೇಸಾಯಕ್ಕಾಗಿ ಅಥವಾ ಇತರ ಉದ್ದೇಶಕ್ಕಾಗಿ ಬಳಸುತ್ತಿರುವ ಎಲ್ಲ ಭೂಮಿಯ ಬಗ್ಗೆ ಮತ್ತು [ಅದು ಎಲ್ಲಿಯೇ ಇರಲಿ, ಕೊಡಗು ಜಿಲ್ಲೆಯಲ್ಲಿ ಅಧಿಭೋಗದಾರನು ಹೊಂದಿರುವ ಪರಭಾರೆ ಮಾಡದ ಜುಮ್ಮಾ ಬಾಣ ಭೂಮಿಯೂ ಸೇರಿದಂತೆ]¹ ಸರ್ಕಾರದೊಂದಿಗೆ ಮಾಡಿಕೊಂಡಿರುವ ಯಾವುದೇ ವಿಶೇಷ ಕರಾರಿನ ಉಪಬಂಧಗಳ ಮೇರೆಗೆ ಅಥವಾ ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಯಾವುದೇ ಉಪಬಂಧದ ಮೇರೆಗೆ ಪೂರ್ತಿಯಾಗಿ ವಿನಾಯಿತಿಗೊಳಿಸಬಹುದಾಗಿರುವಂಥದನ್ನು ಹೊರತುಪಡಿಸಿ, ಈ ಅಧಿನಿಯಮದ ಉಪಬಂಧಗಳಿಗನುಸಾರವಾಗಿ, ರಾಜ್ಯ ಸರ್ಕಾರಕ್ಕೆ ಭೂಕಂದಾಯವನ್ನು ಸಂದಾಯ ಮಾಡತಕ್ಕದ್ದು.

[ಪರಂತು, ರಾಜ್ಯ ಸರ್ಕಾರವು, ಅಧಿಸೂಚನೆ ಅಥವಾ ಆದೇಶದ ಮೂಲಕ ಮತ್ತು ಅದರಲ್ಲಿ ಯಾವುದಾದರೂ ಷರತ್ತುಗಳನ್ನು ನಿರ್ದಿಷ್ಟಪಡಿಸುವುದಿದ್ದರೆ ಆ ಯಾವುದೇ ಷರತ್ತುಗಳಿಗೆ ಒಳಪಟ್ಟು ಕಾರಣಗಳನ್ನು ಲಿಖಿತದಲ್ಲಿ ದಾಖಲು ಮಾಡಿ ಯಾವುದೇ ಪ್ರದೇಶದಲ್ಲಿರುವ ಅಥವಾ ಪ್ರದೇಶಗಳಲ್ಲಿರುವ ಅಥವಾ ಅದರ ಯಾವುದೇ ಭಾಗದಲ್ಲಿರುವ ಯಾವುದೇ ವರ್ಗದ ಭೂಮಿಗಳನ್ನು ಪೂರ್ವಾನ್ವಯವಾಗಲಿ ಅಥವಾ ತರುವಾಯವಾಗಲಿ ಭೂ ಕಂದಾಯದ ಸಂದಾಯದಿಂದ ವಿನಾಯಿತಿಗೊಳಿಸಬಹುದು.]²

1. 2013ರ ಅಧಿನಿಯಮ 11ರ ಮೂಲಕ 1.2.2013 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1985ರ ಅಧಿನಿಯಮ 10ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪರಂತುಕವನ್ನು ಸೇರಿಸಲಾಗಿದೆ.

81. ನೆರೆಮಣ್ಣಿನ ಭೂಮಿ ಮತ್ತು ಅದರ ಬಗೆಗಿನ ಕಂದಾಯದ ಹೊಣೆ.- (1) ಯಾವುದೇ ಕಾನೂನು, ರೂಢಿ ಅಥವಾ ಆಚರಣೆ ಇವುಗಳಲ್ಲಿ ತದ್ವಿರುದ್ಧವಾದುದು ಏನೇ ಇದ್ದರೂ, ಎಲ್ಲ ನೆರೆಮಣ್ಣಿನ ಭೂಮಿಗಳು, ಹೊಸದಾಗಿ ರೂಪುಗೊಂಡ ನಡುಗಡ್ಡೆಗಳು ನೀರು ಒಣಗಿದ ನದಿ ಅಂಗಳಗಳು ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರತಕ್ಕದ್ದು. ಆದರೆ, ಅದರ ವಿಸ್ತೀರ್ಣವು ಒಂದು ಎಕರೆಗೆ ಮೀರದಿದ್ದರೆ ಮತ್ತು ಮೀರುವವರೆಗೆ, ಇಂಥ ನೆರೆ ಮಣ್ಣಿನ ಭೂಮಿಯು ರೂಪುಗೊಂಡಿರುವ ದಂಡೆಯ ಅಥವಾ ತೀರದ ಹಿಡುವಳಿದಾರನು ಅಥವಾ ಅಧಿಭೋಗದಾರನು, ಅದರ ತಾತ್ಕಾಲಿಕ ಬಳಕೆಗೆ ಹಕ್ಕುಳ್ಳವನಾಗಿರತಕ್ಕದ್ದು. ಹಾಗೆ ಮೀರಿದ್ದರೆ ಅಂಥ ಭೂಮಿಯು, ನಡುಗಡ್ಡೆಯು ಅಥವಾ ನದಿ ಅಂಗಳವು 92ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು, ಡೆಪ್ಯುಟಿ ಕಮಿಷನರ ವಿಲೆಗೆ ಒಳಪಟ್ಟಿರತಕ್ಕದ್ದು.

(2) ಉಪಪ್ರಕರಣ (1)ರ ಮೇರೆಗೆ ಹಂಗಾಮಿಯಾಗಿ ಬಳಕೆಯಲ್ಲಿರುವ ಅವಧಿಯಲ್ಲಿ ಯಾವುದೇ ನೆರೆಮಣ್ಣಿನ ಭೂಮಿಗಳು, ಹೊಸ ದಾರಿ ರೂಪಿತವಾದ ನಡುಗಡ್ಡೆಗಳು ಅಥವಾ ನೀರು ಒಣಗಿದ ನದಿ ಅಂಗಳಗಳು-ಇವುಗಳ ಬಗ್ಗೆ ಯಾವುದೇ ಭೂ ಕಂದಾಯವನ್ನು ವಿಧಿಸತಕ್ಕದ್ದಲ್ಲ.

82. ಪ್ರವಾಹದಿಂದಾದ ನಷ್ಟದ ಸಂದರ್ಭಗಳಲ್ಲಿ ಭೂಕಂದಾಯದ ಮಾಫಿ.- ಅರ್ಧ ಎಕರೆ ವಿಸ್ತೀರ್ಣಕ್ಕೆ ಕಡಿಮೆಯಾಗಿರದ ಭೂಮಿಯ ಯಾವುದೇ ಭಾಗವು ಪ್ರವಾಹದಿಂದ ನಷ್ಟವಾದರೆ, ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಅಂಥ ಭೂಮಿಯ ಬಗ್ಗೆ ಭೂಕಂದಾಯವನ್ನು ಸಂದಾಯ ಮಾಡುವ ಪ್ರತಿಯೊಬ್ಬ ಹಿಡುವಳಿದಾರನು ಭೂಕಂದಾಯದ ಇಳಿಕೆಗೆ ಹಕ್ಕುಳ್ಳವನಾಗಿರತಕ್ಕದ್ದು.

83. ಕಂದಾಯ ನಿರ್ಣಯದ ರೀತಿ, ಬೇಸಾಯೇತರ ಕಂದಾಯದ ಪರಿವರ್ತನೆ ಮತ್ತು ಕೆಲವು ಉದ್ದೇಶಗಳಿಗಾಗಿ ಭೂಮಿಯ ಬಳಕೆಯನ್ನು ನಿಷೇಧಿಸುವುದು.- (1) ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಅನ್ಯಥಾ ಉಪಬಂಧಿಸಿರುವುದನ್ನುಳಿದು, ಈ ಅಧಿನಿಯಮದ ಮೇರೆಗೆ ಯಾವುದೇ ಭೂಮಿಯ ಬಗ್ಗೆ ವಿಧಿಸಲಾಗುವ ಭೂಕಂದಾಯವನ್ನು, ಬೇಸಾಯದ ಉದ್ದೇಶಕ್ಕಾಗಿ ಆ ಭೂಮಿಯು ಬಳಕೆಯಾಗುವುದನ್ನು ಗಮನಿಸಿ ನಿರ್ಧರಿಸತಕ್ಕದ್ದು ಅಥವಾ ನಿರ್ಧರಿಸಲಾಗಿದೆಯೆಂದು ಭಾವಿಸತಕ್ಕದ್ದು.

(2) ಬೇಸಾಯವಲ್ಲದ ಇತರ ಯಾವುದೇ ಉದ್ದೇಶಕ್ಕಾಗಿ ಹೊಂದಿರುವ ಅಥವಾ ಬಳಸಿರುವ ಯಾವುದೇ ಭೂಮಿಯನ್ನು ಬೇಸಾಯದ ಉದ್ದೇಶಕ್ಕಾಗಿ ಬದಲಿಸಿಕೊಂಡರೆ ಅಥವಾ ಬಳಸಿದರೆ, ಅದಕ್ಕೆ ಕಂದಾಯವನ್ನು ಮನ್ನಾ ಮಾಡಿದ್ದರೂ ಅಥವಾ ಬೇಸಾಯವಲ್ಲದ ಇತರ ಯಾವುದೇ ಉದ್ದೇಶಕ್ಕಾಗಿ ಕಂದಾಯವನ್ನು ನಿರ್ಧರಿಸಿದರೂ, ಬೇಸಾಯದ ಉದ್ದೇಶಕ್ಕಾಗಿ ಬಳಸಿದಂಥ ಭೂಮಿಯ ಬಗ್ಗೆ ನಿಯಮಿಸಬಹುದಾದಂಥ ದರಗಳ ಮೇರೆಗೆ ಮತ್ತು ಅಂಥ ನಿಯಮಗಳಿಗೆ ಒಳಪಟ್ಟು, ಆ ಭೂಮಿಯ ಬಗ್ಗೆ ಭೂಕಂದಾಯವನ್ನು ಸಂದಾಯ ಮಾಡತಕ್ಕದ್ದು.

(3) ಯಾವುದೇ ಭೂಮಿಯನ್ನು, -

- (ಎ) ವಾಸದ ಮನೆಗಳ ಉದ್ದೇಶಕ್ಕಾಗಿ;
- (ಬಿ) ಕೈಗಾರಿಕೆ ಅಥವಾ ವಾಣಿಜ್ಯದ ಉದ್ದೇಶಗಳಿಗಾಗಿ; ಅಥವಾ
- (ಸಿ) ಇತರ ಯಾವುದೇ ಬೇಸಾಯೇತರ ಉದ್ದೇಶಕ್ಕಾಗಿ

- ಬಳಸುವುದಕ್ಕೆ ಸಂಬಂಧಿಸಿ, ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಜಾರಿಯಲ್ಲಿದ್ದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ಆ ಭೂಮಿಯ ಮೇಲೆ ವಿಧಿಸಲಾಗುವ ಮತ್ತು ನಿರ್ಧರಿಸಿದ ಅಥವಾ ನಿರ್ಧರಿಸಲಾಗಿದೆಯೆಂದು ಭಾವಿಸಿದ ಭೂಕಂದಾಯವನ್ನು, ಈ ಅಧಿನಿಯಮದಲ್ಲಿ ಏನೇ ಇದ್ದರೂ, (4)ನೇ ಉಪಪ್ರಕರಣದ ಉಪಬಂಧಗಳಿಗನುಸಾರವಾಗಿ ಅಂಥ ಕಂದಾಯವು ಪರಿವರ್ತಿತವಾಗಿದ್ದ ಹೊರತು, ಈ ಅಧಿನಿಯಮವು ಪ್ರಾರಂಭವಾಗುವ ಕಾಲದಲ್ಲಿ ಯಾವ ದರದ ಪ್ರಕಾರ ವಿಧಿಸಲಾಗಿತ್ತೋ ಅಥವಾ ವಿಧಿಸಬಹುದಾಗಿತ್ತೋ ಅದರ ಪ್ರಕಾರ ವಿಧಿಸುವುದು ಮುಂದುವರಿಯತಕ್ಕದ್ದು.

(4) ಬೇಸಾಯವಲ್ಲದ ಇತರ ಯಾವುದೇ ಉದ್ದೇಶಕ್ಕಾಗಿ ಬಳಸಿದ ಯಾವುದೇ ಭೂಮಿಗೆ ಸಂಬಂಧಿಸಿ, ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಜಾರಿಯಲ್ಲಿರುವ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಮೂಲಕ ಅಥವಾ ಅವುಗಳ ಮೇರೆಗೆ ವಾರ್ಷಿಕವಾಗಿ ಸಂದಾಯ ಮಾಡಬೇಕಾಗಿರುವ ಭೂಕಂದಾಯವನ್ನು ವಿಧಿಸಬಹುದಾಗಿತ್ತೋ ಅಥವಾ ವಿಧಿಸಲಾಗಿದೆಯೋ ಅಂಥ ಭೂಕಂದಾಯವನ್ನು, ನಿಯಮಿಸಬಹುದಾದಂಥ ನಿಯಮಗಳಿಗನುಸಾರವಾಗಿ ಅಂಥ ವಾರ್ಷಿಕ ಕಂದಾಯದ ಮೊಬಲಗಿನ ಐದರಷ್ಟಕ್ಕೆ ಸಮನಾದ ಮೊಬಲಗನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡುವುದರ ಮೂಲಕ ಪರಿವರ್ತಿಸಬಹುದು ಮತ್ತು ಅಂಥ ಪರಿವರ್ತನೆಯಾದ ಮೇಲೆ ಅಂಥ ಭೂಮಿಗೆ ಅಂಥ ವಾರ್ಷಿಕ ಭೂಕಂದಾಯದಿಂದ ವಿನಾಯಿತಿ ಇರತಕ್ಕದ್ದು.

(5) '[ತಹಶೀಲ್ದಾರನು]'¹ ಅಥವಾ ಮೋಜಣಿ ಅಧಿಕಾರಿಯು, ಈ ಬಗ್ಗೆ ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಭೂಕಂದಾಯಕ್ಕೆ ಹೊಣೆಯಾಗಿರುವ ಯಾವುದೇ ಭೂಮಿಯ ಬಳಕೆಯನ್ನು ಕೆಲವು ಉದ್ದೇಶಗಳಿಗಾಗಿ ಪ್ರತಿಬಂಧಿಸಬಹುದು ಮತ್ತು ಅಂಥ ಯಾವುದೇ ಪ್ರತಿಬಂಧಿತ ಉದ್ದೇಶಕ್ಕಾಗಿ ಅದನ್ನು ಬಳಸುವ ಅಥವಾ ಬಳಸಲು ಯತ್ನಿಸುವ ಯಾರೇ ಹಿಡುವಳಿದಾರನನ್ನು ಅಥವಾ ಇತರ ವ್ಯಕ್ತಿಯನ್ನು ಸಂಕ್ಷಿಪ್ತ ಕ್ರಮದ ಮೂಲಕ ಹೊರದೂಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

84. ಭೂಕಂದಾಯವನ್ನು ಯಾರು ಗೊತ್ತುಪಡಿಸಬೇಕು.-(1) ಭೂಕಂದಾಯ ಸಂದಾಯದಿಂದ ಪೂರ್ತಿಯಾಗಿ ವಿನಾಯಿತಿ ಪಡೆದಿರದ ಮತ್ತು Xನೇ ಅಧ್ಯಾಯದ ಮೇರೆಗೆ ಭೂಕಂದಾಯವನ್ನು ಗೊತ್ತುಪಡಿಸಿರದ ಎಲ್ಲ ಭೂಮಿಗಳ ಮೇಲೆ, ಈ ಬಗ್ಗೆ ರಾಜ್ಯ ಸರ್ಕಾರವು ರಚಿಸಬಹುದಾದಂಥ ನಿಯಮಗಳಿಗೊಳಪಟ್ಟು, ರಾಜ್ಯ ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ನಿರ್ದಿಷ್ಟಪಡಿಸ ಬಹುದಾದಂಥ ಪರಮಾವಧಿ ಮೀರದಂಥ ಅವಧಿಗೆ ಭೂಕಂದಾಯದಂತೆ ಸಂದಾಯಮಾಡಬೇಕಾದ ಕಂದಾಯವನ್ನು, ಡೆಪ್ಯುಟಿ ಕಮಿಷನರು ಗೊತ್ತುಪಡಿಸತಕ್ಕದ್ದು ಮತ್ತು ಅಂಥ ಭೂಕಂದಾಯ ನಿರ್ಧರಣೆಗನುಸಾರವಾಗಿ ಬರಬೇಕಾದ ಮೊಬಲಗುಗಳನ್ನು ಅಂಥ ಎಲ್ಲ ಭೂಮಿಗಳ ಮೇಲೆ ವಿಧಿಸತಕ್ಕದ್ದು:

ಪರಂತು, ಯಾವ ಭೂಮಿಗಳು ಭೂಕಂದಾಯದಿಂದ ಭಾಗಶಃ ವಿನಾಯಿತಿ ಹೊಂದಿರುವುವೋ, ಅಥವಾ ಯಾವ ಭೂಮಿಗಳ ಭೂಕಂದಾಯದ ಸಂದಾಯದ ಹೊಣೆಯು ವಿಶೇಷ ಷರತ್ತುಗಳಿಗೆ ಅಥವಾ ನಿರ್ಬಂಧಗಳಿಗೊಳಪಟ್ಟಿದೆಯೋ, ಆ ಭೂಮಿಗಳ ಬಗ್ಗೆ ಕಂದಾಯವನ್ನು ಗೊತ್ತುಪಡಿಸುವಾಗ ಮತ್ತು ಕಂದಾಯವನ್ನು ವಿಧಿಸುವಾಗ ಸದರಿ ಹಕ್ಕುಗಳ ಸ್ವರೂಪಕ್ಕನುಸಾರವಾಗಿ ಕಾನೂನು ಸಮ್ಮತವಾಗಿ ಅಸ್ತಿತ್ವದಲ್ಲಿರುವ ಎಲ್ಲ ಹಕ್ಕುಗಳಿಗೆ ಗಮನಕೊಡತಕ್ಕದ್ದು:

ಮತ್ತೂ ಪರಂತು, ಪೂರ್ತಿಯಾಗಿ ಅಥವಾ ಭಾಗಶಃ ಭೂಕಂದಾಯದ ಸಂದಾಯದಿಂದ ವಿನಾಯಿತಿಯನ್ನು ಪಡೆದ ಯಾವುದೇ ಭೂಮಿಯ ಬಗ್ಗೆ, ಇರುವ ಅಂಥ ವಿನಾಯಿತಿಯು ಕೊನೆಗೊಂಡ ಸಂದರ್ಭದಲ್ಲಿ, ಅಂಥ ಭೂಮಿಯ ಬಗ್ಗೆ ಇದ್ದ ವಿನಾಯಿತಿಯು ಕೊನೆಗೊಂಡ ದಿನಾಂಕದಿಂದ ಅಥವಾ ಡೆಪ್ಯುಟಿ ಕಮಿಷನರು ಸೂಕ್ತವೆಂದು ತಾನು ಭಾವಿಸಬಹುದಾದಂಥ ಆ ತರುವಾಯದ ಯಾವುದೇ ದಿನಾಂಕದಿಂದ ಅಂಥ ಭೂಮಿಯ ಬಗ್ಗೆ ಭೂಕಂದಾಯವಾಗಿ ಸಂದಾಯ ಮಾಡಬೇಕಾಗುವ ಮೊಬಲಗನ್ನು ಅವರು ಗೊತ್ತುಪಡಿಸುವುದು ಕಾನೂನುಬದ್ಧವಾಗಿರತಕ್ಕದ್ದು.

(2) ಉಪಪ್ರಕರಣ (1)ರ ಮೇರೆಗೆ ಯಾವುದೇ ಭೂಮಿಯ ಕಂದಾಯವನ್ನು ಗೊತ್ತು ಮಾಡಿರುವ ಅವಧಿಯು ಕೊನೆಗೊಂಡ ತರುವಾಯ, ಈ ಬಗ್ಗೆ ರಾಜ್ಯ ಸರ್ಕಾರವು ಮಾಡಿದ ನಿಯಮಗಳಿಗನುಸಾರವಾಗಿ, ಡೆಪ್ಯುಟಿ ಕಮಿಷನರು ಕಾಲಕಾಲಕ್ಕೆ ಅದನ್ನು ಪರಿಷ್ಕರಿಸಬಹುದು. ಹಾಗೆ ಪರಿಷ್ಕರಿಸಲಾದ ಕಂದಾಯವನ್ನು ರಾಜ್ಯ ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಪರಮಾವಧಿ ಅವಧಿಗೆ ಮೀರದ ಅವಧಿಯವರೆಗೆ ಪ್ರತಿಯೊಂದು ಸಲ ಗೊತ್ತುಪಡಿಸತಕ್ಕದ್ದು.

85. ವರ್ಗಾವಣೆಯಾದ ಭೂಮಿಗಳ ರಿಜಿಸ್ಟರು.- ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳ ಮೇರೆಗೆ ಯಾವ ಭೂಮಿಗಳ ವರ್ಗಾವಣೆಯನ್ನು ಸ್ಥಿರಪಡಿಸಲಾಗಿದೆಯೋ ಅಥವಾ ಅದಕ್ಕೆ ಮನ್ನಣೆ ಕೊಡಲಾಗಿದೆಯೋ ಅಂಥ ಎಲ್ಲ ಭೂಮಿಗಳ ಬಗ್ಗೆ ಒಂದು ರಿಜಿಸ್ಟರನ್ನು, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿಯಮಿಸಬಹುದಾದಂಥ ನಮೂನೆಯಲ್ಲಿ, ಡೆಪ್ಯುಟಿ ಕಮಿಷನರು ಇಡತಕ್ಕದ್ದು; ಮತ್ತು ಹಾಗೆ ವರ್ಗಾವಣೆ ಮಾಡಲಾದ ಅಂಥ ಯಾವುದೇ ಭೂಮಿಗಳ ಸಂಬಂಧದಲ್ಲಿ ಕೊಡಲಾದ ಸನ್ನದು ಶಾಶ್ವತವಾಗಿ ಕಳೆದುಹೋಗಿದೆ ಅಥವಾ ನಾಶವಾಗಿದೆಯೆಂಬ ಬಗ್ಗೆ ಡೆಪ್ಯುಟಿ ಕಮಿಷನರಿಗೆ ಮನದಟ್ಟು ಮಾಡಿಕೊಟ್ಟಾಗ, ಅದನ್ನು ನಿಯಮಗಳಿಗೆ ಮತ್ತು ನಿಯಮಿಸಬಹುದಾದಂಥ ಫೀಜುಗಳ ಸಂದಾಯಕ್ಕೆ ಒಳಪಟ್ಟು, ಅದಕ್ಕೆ ಹಕ್ಕುಳ್ಳವನೆಂದು ಡೆಪ್ಯುಟಿ ಕಮಿಷನರು ಭಾವಿಸಬಹುದಾದಂಥ ಯಾರೇ ವ್ಯಕ್ತಿಗೆ ಸದರಿ ರಿಜಿಸ್ಟರಿನಿಂದ ಒಂದು ಪ್ರಮಾಣಿತ ಉದ್ಭೂತ ಭಾಗವನ್ನು ಕೊಡಬಹುದು ಮತ್ತು ಕಳೆದು ಹೋಗಿವೆಯೆಂದು ಅಥವಾ ನಾಶವಾಗಿದೆಯೆಂದು ಹೇಳಲಾಗಿರುವ ಸನ್ನದಿನ ಬದಲಾಗಿ ಅದನ್ನು

ಕೊಡಲಾಗಿದೆಯೆಂದು ಅದರ ಮೇಲೆ ಅವರು ಬರೆಯತಕ್ಕದ್ದು, ಮತ್ತು ಹಕ್ಕಿನ ಬಗ್ಗೆ ಸದರಿ ಸನ್ನದು ಹೇಗೆ ಕಾನೂನು ಸಮ್ಮತವಾಗಿತ್ತೋ ಹಾಗೆಯೇ ಇದನ್ನೂ ಕಾನೂನು ಸಮ್ಮತವಾದ ರುಜುವಾತೆಂದು ಭಾವಿಸತಕ್ಕದ್ದು.

86. ಕಂದಾಯ ನಿರ್ಧರಣೆಯನ್ನು ಮಾಡುವ ಬಗ್ಗೆ.- ಭೂಮಿಯ ಪ್ರತಿಯೊಂದು ಭಾಗದ ಅಥವಾ ಸರ್ವೆ ನಂಬರಿನ ಭೂಕಂದಾಯದ ನಿರ್ಧರಣೆಯನ್ನು, ಈ ಅಧಿನಿಯಮದ ಉಪಬಂಧಗಳ ಮೇರೆಗೆ ಆ ಭೂಕಂದಾಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿ ಜವಾಬ್ದಾರನಾಗಿರುವ ವ್ಯಕ್ತಿಗೆ ತಿಳಿವಳಿಕೆ ಕೊಟ್ಟು ಮಾಡತಕ್ಕದ್ದು.

87. ಭೂಕಂದಾಯವು ಭೂಮಿಯ ಮೇಲಿನ ಪ್ರಪ್ರಥಮ ಹೊಣೆ.- (1) ಯಾರೇ ಭೂ ಹಿಡುವಳಿದಾರನಿಂದ ಭೂಮಿಯ ಬಗ್ಗೆ ಬರಬೇಕಾದ ಭೂಕಂದಾಯದ ಬಾಕಿಗಳು ಆ ಹಿಡುವಳಿಯ ಮೇಲಿನ ಮತ್ತು ಅದರ ಪ್ರತಿಯೊಂದು ಭಾಗದ ಮೇಲಿನ ಪ್ರಪ್ರಥಮ ಹೊಣೆ ಆಗಿರತಕ್ಕದ್ದು; ಅದನ್ನು ಸಂದಾಯ ಮಾಡಲು ತಪ್ಪಿದರೆ ಅದರಲ್ಲಿ ಇರುವ ಎಲ್ಲ ಮರಗಳು, ಬೆಳೆಗಳು, ಕಟ್ಟಡಗಳು ಮತ್ತು ಆ ಭೂಮಿಗೆ ಸೇರಿದಂತಿರುವ ಅಥವಾ ಆ ಭೂಮಿಗೆ ಸೇರಿದಂತಿರುವ ಯಾವುದೇ ವಸ್ತುವಿಗೆ ಶಾಶ್ವತವಾಗಿ ಲಗತ್ತಾಗಿರುವ ವಸ್ತುಗಳು-ಇವುಗಳ ಮೇಲೆ ಅಧಿಭೋಗದಾರನಿಗೆ ಅಥವಾ ಹಿಡುವಳಿದಾರನಿಗೆ ಇರುವ ಎಲ್ಲ ಹಕ್ಕುಗಳೊಂದಿಗೆ ಅಧಿಭೋಗವು ಅಥವಾ ಹಿಡುವಳಿಯು ಮುಟ್ಟುಗೋಲಿಗೆ ಗುರಿಯಾಗತಕ್ಕದ್ದು ಮತ್ತು ಈ ಬಗ್ಗೆ '[ತಹಶೀಲ್ದಾರನು]' ಆದೇಶವನ್ನು ಮಾಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಉಪ ಪ್ರಕರಣ (1)ರ ಮೇರೆಗೆ ಮುಟ್ಟುಗೋಲಿನ ಆದೇಶ ಮಾಡಿದ ಮೇಲೆ, '[ತಹಶೀಲ್ದಾರನು]' 10ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು, ಅಧಿಭೋಗದ ಹಕ್ಕನ್ನು ಅಥವಾ ಹಿಡುವಳಿಯನ್ನು ಮಾರಾಟ ಮಾಡುವ ಮೂಲಕ ಬಾಕಿಯಿರುವ ಎಲ್ಲ ಮೊಬಲಗನ್ನು ವಸೂಲು ಮಾಡಿಕೊಳ್ಳಬಹುದು ಅಥವಾ ಈ ಬಗ್ಗೆ ರಾಜ್ಯ ಸರ್ಕಾರವು ರಚಿಸಿದ ನಿಯಮಗಳ ಮೇರೆಗೆ ಅಂಥ ಅಧಿಭೋಗದ ಹಕ್ಕು ಅಥವಾ ಹಿಡುವಳಿಯನ್ನು ಇತರ ರೀತಿಯಲ್ಲಿ ವಿಲೇವಾರಿ ಮಾಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ಅಂಥ ಅಧಿಭೋಗದ ಹಕ್ಕನ್ನು ಅಥವಾ ಹಿಡುವಳಿಯನ್ನು ಬಾಕಿದಾರನಿಗೆ ಅದನ್ನು ಮರಳಿ ವಹಿಸಿಕೊಡುವುದನ್ನು ಹೊರತುಪಡಿಸಿ, (2)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ನಿಯಮಗಳ ಮೇರೆಗೆ ಮೇಲೆ ಹೇಳಿದಂಥ ರೀತಿಯಲ್ಲಿ ಮಾರಾಟದ ಮೂಲಕವಾಗಲಿ ಅಥವಾ ಇತರ ರೀತಿಯಲ್ಲಿಯಾಗಲಿ ವಿಲೇವಾರಿ ಮಾಡಿದಾಗ, '[ತಹಶೀಲ್ದಾರನು]' ಅನ್ಯಥಾ ನಿರ್ದೇಶಿಸದಿದ್ದರೆ, ಅಧಿಭೋಗದಾರನು ಅಥವಾ ಹಿಡುವಳಿದಾರನು ಅಥವಾ ಹಕ್ಕುದಾರರಾದ ಅವನ ಪೂರ್ವಜರ ಪೈಕಿ ಯಾರಾದರೂ ಸರ್ಕಾರವನ್ನುಳಿದು ಇತರ ಯಾರೇವ್ಯಕ್ತಿಯ ಪರವಾಗಿ ಹೊರಿಸಿದ ಅಥವಾ ಅಂಥ ಅಧಿಭೋಗದಾರನ ಅಥವಾ ಹಿಡುವಳಿದಾರನ ಮೇಲೆ ಇತರ ಯಾವುದೇ ರೀತಿಯಲ್ಲಿ ಇರುವ ಎಲ್ಲ ಹಿಡುವಳಿಯ ಸ್ವರೂಪಗಳು, ಹಕ್ಕುಗಳು, ಋಣಭಾರಗಳು ಮತ್ತು ನ್ಯಾಯ ಸಮ್ಮತ ಹೊಣೆಗಾರಿಕೆಗಳು-ಇವುಗಳಿಂದ, ಅಂಥ ಅಧಿಭೋಗದ ಅಥವಾ ಹಿಡುವಳಿಯ ಸಂಬಂಧದಲ್ಲಿ ವರ್ಗಾವಣೆ ಮಾಡಲಾದ ಹಿಡುವಳಿಗಳಲ್ಲಿನ ಕದೀಮ ಗೇಣಿದಾರರ ಅಥವಾ ಖಾಯಂ ಗೇಣಿದಾರರ ಹಕ್ಕುಗಳಿಗೆ ಬಾಧಕವಾಗದಂತೆ, ಆ ಅಧಿಭೋಗವು ಅಥವಾ ಹಿಡುವಳಿಯು ವಿಮುಕ್ತವಾಗಿದೆ ಎಂದು ಭಾವಿಸತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

88. ಮುಟ್ಟುಗೋಲು ಹಾಕಿಕೊಂಡ ಹಿಡುವಳಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು ಮತ್ತು ಇತರ ರೀತಿಯಲ್ಲಿ ವಿಲೇವಾರಿ ಮಾಡಬಹುದು.- ಸಂದಾಯ ಮಾಡಲು ತಪ್ಪುವುದರಿಂದಾಗಿ ಅಥವಾ 87ನೇ ಪ್ರಕರಣದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅಂಥ ಮುಟ್ಟುಗೋಲಿಗೆ ಕಾರಣವಾಗುವ ಇತರ ಲೋಪದಿಂದಾಗಿ ಹಿಡುವಳಿಯು ಮುಟ್ಟುಗೋಲು ಅದರಲ್ಲಿ, '[ತಹಶೀಲ್ದಾರನು]' ಅಂಥ ಹಿಡುವಳಿಯನ್ನು ಕೂಡಲೇ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು ಮತ್ತು ಕೊಂಡುಕೊಂಡವನ ಅಥವಾ ಈ ಅಧಿನಿಯಮದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನು ಉಪಬಂಧಗಳಿಗನುಸಾರವಾಗಿ ಅದನ್ನು ಹೊಂದಲು ಹಕ್ಕಿರುವ ಇತರ ಯಾರೇ ವ್ಯಕ್ತಿಯ ಸ್ವಾಧೀನಕ್ಕೆ ಕೊಡುವ ಮೂಲಕ ಅದನ್ನು ವಿಲೇವಾರಿ ಮಾಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

89. ರಸೀದಿಗಳು.- (1) ಭೂಕಂದಾಯವನ್ನು ಸ್ವೀಕರಿಸುವ ಪ್ರತಿಯೊಬ್ಬ ರೆವಿನ್ಯೂ ಅಧಿಕಾರಿಯು, ಅದನ್ನು ತಾನು ಸ್ವೀಕರಿಸುವ ಕಾಲದಲ್ಲಿ, ನಿಯಮಿಸಿದ ನಮೂನೆಯಲ್ಲಿ ಅದರ ಬಗ್ಗೆ ರಸೀದಿಯನ್ನು ಬರೆದುಕೊಡತಕ್ಕದ್ದು.

(2) ಗೇಣಿ ಅಥವಾ ಭೂಕಂದಾಯದ ಬಗ್ಗೆ ಬರಬೇಕಾದ ಯಾವುದೇ ಮೊಬಲಗನ್ನು ಯಾರೇ ಕನಿಷ್ಠ ಹಿಡುವಳಿದಾರನಿಂದ ನೇರವಾಗಿ ಸ್ವೀಕರಿಸಲು ಹಕ್ಕಿರುವ ಪ್ರತಿಯೊಬ್ಬ ವರಿಷ್ಠ ಹಿಡುವಳಿದಾರನು, ಅಂಥ ಮೊಬಲಗನ್ನು ತಾನು ಸ್ವೀಕರಿಸುವ ಕಾಲದಲ್ಲಿ, ಅಂಥ ಕನಿಷ್ಠ ಹಿಡುವಳಿದಾರನಿಗೆ ನಿಯಮಿಸಿದ ನಮೂನೆಯಲ್ಲಿ ಅದರ ಬಗ್ಗೆ ರಸೀದಿಯನ್ನು ಬರೆದುಕೊಡತಕ್ಕದ್ದು.

90. ರಸೀದಿಗಳನ್ನು ಕೊಡಲು ತಪ್ಪಿದಲ್ಲಿ ದಂಡ.- 89ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವಂಥ ಯಾರೇ ವ್ಯಕ್ತಿಯು, ಡೆಪ್ಯುಟಿ ಕಮಿಷನರ ಸಮಕ್ಷಮದಲ್ಲಿ ನಡೆದ ಸಂಕ್ಷಿಪ್ತ ವಿಚಾರಣೆಯ ತರುವಾಯ, ಸ್ವೀಕರಿಸಿದ ಯಾವ ಮೊಬಲಗಿನ ಬಗ್ಗೆ ಕ್ರಮಬದ್ಧ ರೀತಿಯಲ್ಲಿ ರಸೀದಿಯನ್ನು ಕೊಟ್ಟಿಲ್ಲವೋ ಅಂಥ ಮೊಬಲಗಿನ ಮೂರರಷ್ಟಕ್ಕೆ ಮೀರದಂತೆ, ಡೆಪ್ಯುಟಿ ಕಮಿಷನರು ನಿರ್ದಿಷ್ಟಪಡಿಸಬಹುದಾದಂಥ ಮೊಬಲಗನ್ನು ಜುಲ್ಮಾನೆಯಾಗಿ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು.

[ಅಧ್ಯಾಯ-VIIಎ

1. 1986ರ ಅಧಿನಿಯಮ 20ರ ಮೂಲಕ 13.5.1986 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಇನ್ನೊಬ್ಬರ ಭೂಮಿಯ ಮೂಲಕ ಜಲಮಾರ್ಗಗಳ ನಿರ್ಮಾಣ

90ಎ. ಇತರ ವ್ಯಕ್ತಿಗಳಿಗೆ ಸೇರಿದ ಭೂಮಿಯ ಮೂಲಕ ಜಲಮಾರ್ಗಗಳ ನಿರ್ಮಾಣ.- (1) ರಾಜ್ಯ ಸರ್ಕಾರ ಅಥವಾ ಸಹಕಾರಿ ಬೇಸಾಯ ಸಂಘ ಅಥವಾ ಯಾರೇ ವ್ಯಕ್ತಿಯು (ಇನ್ನು ಮುಂದೆ ಈ ಅಧ್ಯಾಯದಲ್ಲಿ ಅಭ್ಯರ್ಥಿ ಎಂದು ಕರೆಯಲಾಗಿದೆ) ಜಲಮೂಲದಿಂದ ಕೃಷಿ ಉದ್ದೇಶಕ್ಕಾಗಿ ನೀರನ್ನು ಪಡೆಯಲು ಜಲಮಾರ್ಗವನ್ನು ನಿರ್ಮಾಣ ಮಾಡಲು ಬಯಸಿದರೆ, ಆ ವ್ಯಕ್ತಿ ಅಥವಾ ರಾಜ್ಯಸರ್ಕಾರ ಅಥವಾ ಅಂಥ ಬೇಸಾಯ ಸಂಘವು ಅದಕ್ಕಾಗಿ ಹಕ್ಕುಳ್ಳವರಾಗಿರುತ್ತಾರೆ. ಆದರೆ, ಅಂಥ ಜಲಮಾರ್ಗವು, ಇತರ ವ್ಯಕ್ತಿಗೆ (ಇನ್ನು ಮುಂದೆ ಈ ಅಧ್ಯಾಯದಲ್ಲಿ ನೆರೆಯ ಹಿಡುವಳಿದಾರ ಎಂದು ಕರೆಯಲಾಗಿದೆ) ಸೇರಿದ ಅಥವಾ ಸ್ವಾಧೀನದಲ್ಲಿರುವ ಯಾವುದೇ ಅಂಥ ಭೂಮಿಯ ಮೂಲಕ ನಿರ್ಮಾಣವಾಗಬೇಕಾಗಿದ್ದರೆ ಮತ್ತು ಅರ್ಜಿದಾರ ಹಾಗೂ ನೆರೆಯ ಹಿಡುವಳಿದಾರನ ಮಧ್ಯೆ ಅಂಥ ನಿರ್ಮಾಣಕ್ಕಾಗಿ ಯಾವುದೇ ಖಾಸಗಿ ಒಪ್ಪಂದ ಏರ್ಪಡದಿದ್ದರೆ, ಜಲಮಾರ್ಗವನ್ನು ನಿರ್ಮಿಸಲು ಬಯಸುವ ವ್ಯಕ್ತಿಯು ತಹಶೀಲ್ದಾರನಿಗೆ ನಿಗದಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ವಿವರಣೆ.- ಈ ಅಧ್ಯಾಯದ ಉದ್ದೇಶಕ್ಕಾಗಿ, “ಸಹಕಾರಿ ಬೇಸಾಯ ಸಂಘ” ಎಂದರೆ, ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 10) ರಲ್ಲಿ ಪರಿಭಾಷಿಸಿದಂಥ ಸಹಕಾರಿ ಬೇಸಾಯ ಸಂಘ ಹಾಗೂ “ನೆರೆಯ ಹಿಡುವಳಿದಾರ” ಎಂದರೆ, ಭೂಮಿಯ ಒಡೆಯನಾಗಿರುವ ಯಾರೇ ವ್ಯಕ್ತಿ ಮತ್ತು ಅವನ ಮೂಲಕ ಅಥವಾ ಅವನ ಅಧೀನದಲ್ಲಿ ಹಿಡುವಳಿದಾರರಾಗಿರುವ ಎಲ್ಲಾ ವ್ಯಕ್ತಿಗಳನ್ನು ಒಳಗೊಳ್ಳುತ್ತದೆ.

(2) ಅರ್ಜಿಯನ್ನು ಸ್ವೀಕರಿಸಿದ ಮೇಲೆ, ತಹಶೀಲ್ದಾರನು, ವಿಚಾರಣೆ ಮಾಡಿದ ತರುವಾಯ ಮತ್ತು ಅರ್ಜಿಗೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ನೆರೆಯ ಹಿಡುವಳಿದಾರನಿಗೆ ಮತ್ತು ಭೂಮಿಯ ಹಿತಾಸಕ್ತಿ ಹೊಂದಿರುವ ಎಲ್ಲಾ ಇತರ ವ್ಯಕ್ತಿಗಳಿಗೆ ಒಂದು ಅವಕಾಶವನ್ನು ಕೊಟ್ಟು ತರುವಾಯ, ಅರ್ಜಿದಾರನಿಗೆ ಸೇರಿದ ಭೂಮಿಯನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ಕೃಷಿಗಾಗಿ ಬಳಸಿಕೊಳ್ಳುವುದಕ್ಕೆ ಜಲ ಮಾರ್ಗವನ್ನು ನಿರ್ಮಿಸುವುದು ಅಗತ್ಯವಿರುವುದೆಂದು ಕಂಡು ಬಂದರೆ, ಈ ಮುಂದಿನ ಷರತ್ತುಗಳಿಗೆ ಒಳಪಟ್ಟು ಜಲ ಮಾರ್ಗವನ್ನು ನಿರ್ಮಿಸಲು ಅರ್ಜಿದಾರನಿಗೆ ಅನುಮತಿಸುವುದಕ್ಕಾಗಿ ನೆರೆಯ ಹಿಡುವಳಿದಾರನಿಗೆ ಲಿಖಿತ ಆದೇಶದ ಮೂಲಕ ನಿರ್ದೇಶನ ನೀಡಬಹುದು, ಎಂದರೆ,-

(ಎ) ಜಲ ಮಾರ್ಗವನ್ನು, ಪಕ್ಷಕಾರರು ಒಪ್ಪಂದ ಮಾಡಿಕೊಂಡಂತೆ, ಅಂಥ ನಿರ್ದೇಶನದಂತೆ ಮತ್ತು ರೀತಿಯಲ್ಲಿ ಅಥವಾ ಅಂಥ ಒಪ್ಪಂದ ವಿಫಲವಾದರೆ, ಅಂಥ ಭೂಮಿಯ ಮೂಲಕ ಅದನ್ನು ನಿರ್ಮಿಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಸಣ್ಣ ಪ್ರಮಾಣದ ಹಾನಿಗೆ ಸೀಮಿತವಾಗುವ ಹಾಗೆ ತಹಶೀಲ್ದಾರನು ನಿರ್ದೇಶಿಸಿದಂತೆ ನಿರ್ಮಿಸತಕ್ಕದ್ದು.

(ಬಿ) ಜಲಮಾರ್ಗವು ಕೊಳವೆಗಳನ್ನು ಒಳಗೊಂಡಿರುವಂಥ ಕಡೆಗಳಲ್ಲಿ, ಆ ಕೊಳವೆಗಳನ್ನು ಭೂಮಿಯ ಮೇಲ್ಮೈಯಿಂದ ಎರಡು ಅಡಿಗಳಿಗಿಂತ ಕಡಿಮೆಯಿಲ್ಲದಷ್ಟು ಆಳದಲ್ಲಿ ಹಾಕತಕ್ಕದ್ದು.

(ಸಿ) ಜಲಮಾರ್ಗವು, ನೀರು ಕಾಲುವೆಯಂತಾಗುವುದಾದರೆ, ಆ ಕಾಲುವೆಯ ಐದು ಅಡಿಗಳಿಗಿಂತ ಹೆಚ್ಚು ಅಗಲವಾಗಿರತಕ್ಕದ್ದಲ್ಲ.

(ಡಿ) ಯುಕ್ತವೆಂದು ತಹಶೀಲ್ದಾರನು ನಿರ್ಧರಿಸಬಹುದಾದ, ಎಂದರೆ,-

(i) ಜಲ ಮಾರ್ಗದ ನಿರ್ಮಾಣವು ಅಂಥ ಭೂಮಿಗೆ ತೀವ್ರವಾಗಿ ಧಕ್ಕೆ ಉಂಟುಮಾಡುವ ಕಾರಣದಿಂದ ಅಂಥ ಭೂಮಿಗೆ ಉಂಟಾಗುವ ಯಾವುದೇ ಹಾನಿಗಾಗಿ ಅಂಥ ನಷ್ಟಪರಿಹಾರವನ್ನು ನಿರ್ಧರಿಸಿದರೆ; ಮತ್ತು

(ii) ಅಂಥ ವಾರ್ಷಿಕ ಗೇಣಿಯನ್ನು ನಿರ್ಧರಿಸಿದರೆ

- ಆ ನಷ್ಟ ಪರಿಹಾರವನ್ನು ಮತ್ತು ವಾರ್ಷಿಕ ಗೇಣಿಯನ್ನು ಅರ್ಜಿದಾರನು ನೆರೆಯ ಹಿಡುವಳಿದಾರನಿಗೆ ಸಂದಾಯ ಮಾಡತಕ್ಕದ್ದು.

(ಇ) ಅರ್ಜಿದಾರನು, ಜಲಮಾರ್ಗವನ್ನು ಉತ್ತಮ ಸ್ಥಿತಿಯಲ್ಲಿರುವಂತೆ ಹಾಗೂ ದುರಸ್ತಿ ಕಾರ್ಯ ಸೂಕ್ತವಾಗಿ ನಡೆಯುವಂತೆ ನೋಡಿಕೊಳ್ಳತಕ್ಕದ್ದು.

(ಎಫ್) ಅರ್ಜಿದಾರನು ನಿಯಮಿಸಿದ ಅವಧಿಯೊಳಗೆ ನೆರೆಯ ಹಿಡುವಳಿದಾರನೊಂದಿಗೆ ನಿಯಮಿಸಿದ ನಮೂನೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು.

(ಜಿ) ನಿಯಮಿಸಬಹುದಾದಂಥ ಅಥವಾ ಯುಕ್ತವೆಂದು ತಹಶೀಲ್ದಾರನು ಭಾವಿಸಬಹುದಾದಂಥ ಇತರ ಷರತ್ತುಗಳನ್ನು ವಿಧಿಸತಕ್ಕದ್ದು.

(3) ಉಪ ಪ್ರಕರಣ (2)ರ ಮೇರೆಗೆ ಮಾಡಿದ ಆದೇಶವು ನೆರೆಯ ಹಿಡುವಳಿದಾರನ ಹಾಗೂ ಭೂಮಿಯಲ್ಲಿ ಹಿತಾಸಕ್ತಿ ಹೊಂದಿರುವ ಎಲ್ಲಾ ಇತರ ವ್ಯಕ್ತಿಗಳ ನಡುವೆ ನಷ್ಟಪರಿಹಾರದ ಮೊತ್ತವನ್ನು ಹೇಗೆ ಹಂಚಿಕೆ ಮಾಡತಕ್ಕದೆಂದು ನಿರ್ದೇಶಿಸತಕ್ಕದ್ದು.

(4) ಉಪ ಪ್ರಕರಣ (2)ರ ಮೇರೆಗೆ ಮಾಡಿದ ಆದೇಶವು, (2)ನೇ ಉಪ ಪ್ರಕರಣದ (ಎಫ್) ಖಂಡದ ಮೇರೆಗೆ ಅಗತ್ಯಪಡಿಸಿದಂತೆ ಅರ್ಜಿದಾರನು ಒಪ್ಪಂದವನ್ನು ಮಾಡಿಕೊಂಡ ತರುವಾಯ, ಸಹಾಯಕರುಗಳು ಅಥವಾ ಕೆಲಸಗಾರರೊಂದಿಗೆ ಆದೇಶದಲ್ಲಿ ನಿರ್ದಿಷ್ಟಪಡಿಸಲಾದ ಭೂಮಿಯನ್ನು ಪ್ರವೇಶಿಸುವ ಉದ್ದೇಶಕ್ಕಾಗಿ ಮತ್ತು ಜಲ ಮಾರ್ಗದ ನಿರ್ಮಾಣಕ್ಕೆ ಅವಶ್ಯವಾಗಬಹುದಾದಂಥ ಎಲ್ಲ ಕೆಲಸವನ್ನು ಮಾಡಲು ಮತ್ತು ಅದರ ದುರಸ್ತಿ ಅಥವಾ ನಿರ್ವಹಣೆಗಾಗಿ ಅವನಿಗೆ ಅಥವಾ ಯಾರೇ ಏಜೆಂಟನಿಗೆ ಅಥವಾ ಅವನು ನಿಯೋಜಿಸಿದ ಇತರ ವ್ಯಕ್ತಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡತಕ್ಕದ್ದು.

90ಬಿ. ಗೇಣಿ ಸಂದಾಯ ಮಾಡುವುದಕ್ಕೆ ಮತ್ತು ಜಲ ಮಾರ್ಗವನ್ನು ಸುಸ್ಥಿತಿಯಲ್ಲಿಡುವುದಕ್ಕೆ ವಿಫಲವಾಗುವುದು.- 90ಎ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಅರ್ಜಿದಾರನ ಪರವಾಗಿ ಆದೇಶ ಮಾಡಿದ್ದಾಗ,-

(ಎ) ಪರಿಹಾರದ ಮೊತ್ತವನ್ನು ಅಥವಾ ಗೇಣಿಯ ಮೊತ್ತವನ್ನು ಸಂದಾಯ ಮಾಡಲು ವಿಫಲನಾದರೆ, ಅದಕ್ಕೆ ಹಕ್ಕುಳ್ಳ ವ್ಯಕ್ತಿಯು ತಹಶೀಲ್ದಾರನಿಗೆ ಅರ್ಜಿ ಸಲ್ಲಿಸಿದಾಗ ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡತಕ್ಕದ್ದು.

(ಬಿ) ಜಲಮಾರ್ಗವನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಲು ಮತ್ತು ದುರಸ್ತಿಗಳನ್ನು ಯೋಗ್ಯ ಸ್ಥಿತಿಯಲ್ಲಿಡಲು ವಿಫಲನಾದರೆ, ಅವನು ಅಂಥ ವಿಫಲತೆಯ ಕಾರಣದಿಂದ ಉಂಟಾದ ಯಾವುದೇ ಹಾನಿಗಾಗಿ, ತಹಶೀಲ್ದಾರನು ನಿರ್ಧರಿಸಬಹುದಾದಂಥ ನಷ್ಟಪರಿಹಾರವನ್ನು ಸಂದಾಯ ಮಾಡುವುದಕ್ಕೆ ಹೊಣೆಗಾರನಾಗತಕ್ಕದ್ದು.

90ಸಿ. ಜಲಮಾರ್ಗವನ್ನು ತೆಗೆದುಹಾಕುವುದು ಅಥವಾ ನಿಲ್ಲಿಸುವುದು.- (1) ವ್ಯಕ್ತಿಯು, 90ಎ ಪ್ರಕರಣದ ಮೇರೆಗೆ ಅವನಿಗೆ ಪ್ರದತ್ತವಾದ ಅಧಿಕಾರದ ಮೇರೆಗೆ ನಿರ್ಮಿಸಿರುವ ಜಲಮಾರ್ಗವನ್ನು ತೆಗೆದುಹಾಕಲು ಅಥವಾ ನಿಲ್ಲಿಸಲು ಉದ್ದೇಶಿಸಿದ್ದರೆ, ಅವನು ತಹಶೀಲ್ದಾರನಿಗೆ ಮತ್ತು ನೆರೆಯ ಹಿಡುವಳಿದಾರನಿಗೆ ನೋಟೀಸನ್ನು ನೀಡಿದ ತರುವಾಯ ಹಾಗೆ ಮಾಡಬಹುದು.

(2) ಅಂಥ ಜಲಮಾರ್ಗವನ್ನು ತೆಗೆದುಹಾಕಿದ ಅಥವಾ ನಿಲ್ಲಿಸಿದ ಸಂದರ್ಭದಲ್ಲಿ, ನೀರನ್ನು ತೆಗೆದುಕೊಂಡಿರುವ ವ್ಯಕ್ತಿಯು ಹೆಚ್ಚು ವಿಳಂಬ ಮಾಡದೆ ಅವನ ಸ್ವಂತ ಖರ್ಚಿನಲ್ಲಿ ಅಂಥ ಭೂಮಿಯನ್ನು ಮೊದಲಿದ್ದ ಸ್ಥಿತಿಗೆ ತರತಕ್ಕದ್ದು. ಅವನು ಹಾಗೆ ಮಾಡಲು ತಪ್ಪಿದರೆ, ನೆರೆಯ ಹಿಡುವಳಿದಾರನು, ಭೂಮಿಯನ್ನು, ಅದರ ಮೂಲಸ್ಥಿತಿಗೆ ತರಲು ಅಂಥ ವ್ಯಕ್ತಿಯನ್ನು ಅಗತ್ಯಪಡಿಸಲು ತಹಶೀಲ್ದಾರನಿಗೆ ಅರ್ಜಿಸಲ್ಲಿಸಬಹುದು.¹]

ಅಧ್ಯಾಯ-VIII

ವರ್ಗಾವಣೆಯಾಗಿರದ ಭೂಮಿಗಳ ಮಂಜೂರಾತಿ, ಉಪಯೋಗ ಮತ್ತು ಬಿಟ್ಟು ಕೊಡುವಿಕೆ

91. ಅಧಿಭೋಗದಲ್ಲಿರದ ಭೂಮಿಯನ್ನು ಷರತ್ತುಗಳ ಮೇಲೆ ಮಂಜೂರು ಮಾಡಬಹುದು.- ಈ ಬಗ್ಗೆ ರಾಜ್ಯ ಸರ್ಕಾರವು ರಚಿಸಬಹುದಾದಂಥ ನಿಯಮಗಳಿಗೊಳಪಟ್ಟು, ವರ್ಗಾವಣೆಯಾಗಿರದ ಭೂಮಿಯ ಬಗೆಗಿನ ಬೆಲೆಯನ್ನು ಸಂದಾಯ ಮಾಡಬೇಕೆಂದು ಡೆಪ್ಯುಟಿ ಕಮಿಷನರು ಅಗತ್ಯಪಡಿಸಬಹುದು ಅಥವಾ ಅದನ್ನು ಹರಾಜಿನ ಮೂಲಕ ಮಾರಾಟ ಮಾಡಬಹುದು ಮತ್ತು 93ನೇ ಪ್ರಕರಣದ ಮೇರೆಗೆ ಅಂಥ ಭೂಮಿಯನ್ನು ಅಧಿಭೋಗಿಸಲು ಅನುಮತಿ ಕೊಡುವುದಕ್ಕೆ ಮುಂಚೆ ಸೂಕ್ತವೆಂದು ತಾನು ಭಾವಿಸುವಂಥ ಷರತ್ತುಗಳಿಗೆ ಒಳಪಡಿಸಿ ಅದನ್ನು ಮಂಜೂರು ಮಾಡಬಹುದು. ಅಂಥ ಭೂಮಿಗೆ ಬೆಲೆ ಯಾವುದಾದರೂ ಇದ್ದರೆ, ಅದರಲ್ಲಿ 75ನೇ ಪ್ರಕರಣದ ಉಪಬಂಧಗಳ ಮೇರೆಗೆ ವಿಶೇಷವಾಗಿ ಕಾಯ್ದಿರಿಸಿದ ಎಲ್ಲ ಮರಗಳ ಮೇಲೆ ಸರ್ಕಾರಕ್ಕಿರುವ ಹಕ್ಕಿನ ಬೆಲೆಯೂ ಸೇರಿರತಕ್ಕದ್ದು ಮತ್ತು ಭೂಕಂದಾಯದ ಬಾಕಿಯಂತೆ ಅದು ವಸೂಲಿಯಾಗಿರತಕ್ಕದ್ದು.

92. ಸರ್ಕಾರದಲ್ಲಿ ನಿಹಿತವಾಗಿರುವ ಮೆಕ್ಕಲುಮಣ್ಣಿನ ಭೂಮಿಯ ಮಂಜೂರಾತಿ.- (1) 81ನೇ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಯಾವುದೇ ಮೆಕ್ಕಲುಮಣ್ಣಿನ ಭೂಮಿಯನ್ನು, ಸರ್ಕಾರಿ ವರಮಾನದ ಹಿತದೃಷ್ಟಿಯಿಂದ ವಿಲೇವಾರಿ ಮಾಡಬಹುದಾಗಿದೆಯೆಂದು ಡೆಪ್ಯುಟಿ ಕಮಿಷನರಿಗೆ ಕಂಡುಬಂದರೆ, ಅವನು ಯಾವ ದಂಡೆಯಲ್ಲಿ ಅಥವಾ ತೀರದಲ್ಲಿ ಅಂಥ ಮೆಕ್ಕಲುಮಣ್ಣಿನ ಭೂಮಿಯ ರೂಪುಗೊಂಡಿರುವುದೋ ಅದರ ಹಿಡುವಳಿದಾರನು ಅಥವಾ ಅಧಿಭೋಗದಾರನು, ಯಾರಾದರೂ ಇದ್ದರೆ, ಅವನಿಗೆ ಅಂಥ ಭೂಮಿಯನ್ನು ನೀಡತಕ್ಕದ್ದು.

(2) ಹಾಗೆ ನೀಡಿದ ಭೂಮಿಯ ಬೆಲೆಯು ಅದರ ವಾರ್ಷಿಕ ಭೂಕಂದಾಯದ ಮೂರರಷ್ಟಕ್ಕೆ ಮೀರತಕ್ಕದ್ದಲ್ಲ.

(3) ಹಾಗೆ ನೀಡಿದ ಭೂಮಿಯನ್ನು ಸದರಿ ಹಿಡುವಳಿದಾರನು ಅಥವಾ ಅಧಿಭೋಗದಾರನು ನಿರಾಕರಿಸಿದರೆ ಡೆಪ್ಯುಟಿ ಕಮಿಷನರು ಭೂಮಿಯನ್ನು ಅದರ ಬೆಲೆಯ ಬಗೆಗಿನ ಯಾವ ನಿರ್ಬಂಧಗಳೂ ಇಲ್ಲದೆ 91ನೇ ಪ್ರಕರಣದ ಮೇರೆಗೆ ವಿಲೇ ಮಾಡಬಹುದು.

93. ಅಧಿಭೋಗದಲ್ಲಿರುವ ಭೂಮಿಯನ್ನು ತೆಗೆದುಕೊಳ್ಳುವುದಕ್ಕೆ ಅನುಮತಿ.- (1) ಯಾರೇ ವ್ಯಕ್ತಿಯು ಅಧಿಭೋಗದಲ್ಲಿರದ ಮತ್ತು ವರ್ಗಾವಣೆಯಾಗಿರದ ಭೂಮಿಯನ್ನು ಅದನ್ನು ಅಧಿಭೋಗಕ್ಕೆ ತೆಗೆದುಕೊಳ್ಳುವುದಕ್ಕೂ ಮೊದಲು, ಅಂಥ ಭೂಮಿಯು ಇರುವ ತಾಲ್ಲೂಕಿನ ತಹಶೀಲ್ದಾರನ ಅನುಮತಿಯನ್ನು ಬರಹದಲ್ಲಿ ಪಡೆದುಕೊಂಡ ಹೊರತು ತೆಗೆದುಕೊಳ್ಳತಕ್ಕದ್ದಲ್ಲ.

(2) 91ನೇ ಪ್ರಕರಣದ ಉಪಬಂಧಗಳಿಗೆ ಮತ್ತು ಈ ಬಗ್ಗೆ ರಾಜ್ಯ ಸರ್ಕಾರವು ಮಾಡಬಹುದಾದಂಥ ನಿಯಮಗಳಿಗೆ ಒಳಪಟ್ಟು, ಅಧಿಭೋಗದಲ್ಲಿರದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಿಚ್ಛಿಸುವ ಯಾರೇ ವ್ಯಕ್ತಿಗೆ (1)ನೇ ಉಪಪ್ರಕರಣದ ಮೇರೆಗೆ ಅಗತ್ಯವಿರುವ ಅನುಮತಿಯನ್ನು ತಹಶೀಲ್ದಾರನು ಕೊಡಬಹುದು.

94. ಭೂಮಿಯ ಅನಧಿಕೃತ ಅಧಿಭೋಗಕ್ಕಾಗಿ ದಂಡಗಳು.- (1) ವಿಶೇಷ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಯಾವುದೇ ಭೂಮಿಯನ್ನು ಅಥವಾ ವರ್ಗಾವಣೆಯಾಗಿರದ ಮತ್ತು ಅಧಿಭೋಗದಲ್ಲಿರದ ಯಾವುದೇ ಭೂಮಿಯನ್ನು ಅನಧಿಕೃತವಾಗಿ ಯಾರೇ ವ್ಯಕ್ತಿಯು ಸ್ವಾಧೀನಕ್ಕೆ ತೆಗೆದುಕೊಂಡರೆ ಅವನು ಮತ್ತು ಯಾವ ಭೂಮಿಯ ಬಳಕೆಗೆ ಅಥವಾ ಅಧಿಭೋಗಕ್ಕೆ ಹಕ್ಕಿರದ ಅಥವಾ ಇರುವ ಹಕ್ಕನ್ನು ಕಳೆದುಕೊಂಡಿರುವ ಯಾರೇ ವ್ಯಕ್ತಿಯು, ಅಂಥ ಭೂಮಿಯನ್ನು ಬಳಸಿದರೆ ಅಥವಾ ಅಧಿಭೋಗಿಸಿದರೆ, ಅವನು ಹಾಗೆ ಅನಧಿಕೃತವಾಗಿ ಅಧಿಭೋಗಿಸಿದ ಪ್ರತಿಯೊಂದು ವರ್ಷಕ್ಕಾಗಿ ಅದೇ ಗ್ರಾಮದಲ್ಲಿ ಅದೇ ಉದ್ದೇಶಕ್ಕಾಗಿ ಬಳಸಿದ ಅದೇ ವಿಸ್ತೀರ್ಣದ ಅದೇ ಬಗೆಯ ಭೂಮಿಗೆ ವಿಧಿಸಬಹುದಾದಂಥ ಭೂಕಂದಾಯದ ಎರಡರಷ್ಟು ಮೊಬಲಗನ್ನು ಸಂದಾಯ ಮಾಡತಕ್ಕದ್ದು ಮತ್ತು ಡೆಪ್ಯುಟಿ ಕಮಿಷನರನ ವಿವೇಚನಾನುಸಾರ ಹಾಗೆ ಅನಧಿಕೃತವಾಗಿ ಅಧಿಭೋಗಿಸಿದ ಪ್ರತಿಯೊಂದು ವರ್ಷಕ್ಕಾಗಿ, ಅಂಥ ಅಧಿಭೋಗವು ಬೇಸಾಯದ ಉದ್ದೇಶಕ್ಕಾಗಿದ್ದರೆ, ಪ್ರತಿಯೊಂದು ಎಕರೆಗೆ ಐದು ನೂರು ರೂಪಾಯಿಗಳಿಗೆ

ಮೀರದ, ಮತ್ತು ಅಂಥ ಅಧಿಭೋಗವು ಬೇಸಾಯೇತರ ಉದ್ದೇಶಕ್ಕಾಗಿದ್ದರೆ, ಪ್ರತಿಯೊಂದು ಎಕರೆಗೆ ಒಂದು ಸಾವಿರ ರೂಪಾಯಿಗೆ ಮೀರದ ಜುಲ್ಮಾನೆಗೆ ಕೂಡ ಹೊಣೆಗಾರನಾಗಿರತಕ್ಕದ್ದು.

¹[(2) ಡೆಪ್ಯುಟಿ ಕಮಿಷನರನು, (1)ನೇ ಉಪಪ್ರಕರಣದ ಮೇರೆಗೆ ಭೂ ಕಂದಾಯದ ಮೊಬಲಗು ಮತ್ತು ಜುಲ್ಮಾನೆ ಇವುಗಳನ್ನು ನಿರ್ಧರಿಸುವಲ್ಲಿ ವರ್ಷದ ಭಾಗದ ಅಧಿಭೋಗವನ್ನು ಪೂರ್ತಿ ವರ್ಷದ್ದೆಂದು ಲೆಕ್ಕ ಹಾಕತಕ್ಕದ್ದು.]¹

1. 1994ರ ಅಧಿನಿಯಮ 33ರ ಮೂಲಕ 6.7.1994 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(3) ¹[ಕರ್ನಾಟಕ]¹ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರದೂಡುವಿಕೆ) ಅಧಿನಿಯಮ, 1961 (¹[ಕರ್ನಾಟಕ]¹ ಅಧಿನಿಯಮ 1962ರ 3)ರಲ್ಲಿ ಏನೇ ಇದ್ದರೂ, ಅಂಥ ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುವ, ಯಾರೇ ವ್ಯಕ್ತಿಯನ್ನು ಡೆಪ್ಯುಟಿ ಕಮಿಷನರನು ಕೂಡಲೇ ಹೊರದೂಡತಕ್ಕದ್ದು ಮತ್ತು ಮರಗಳೂ ಸೇರಿ, ಅಂಥ ಭೂಮಿಯಲ್ಲಿ ಬೆಳೆಸಿದ ಬೆಳೆಯು ಮುಟ್ಟುಗೋಲಿಗೆ ಗುರಿಯಾಗತಕ್ಕದ್ದಾಗಿರುತ್ತದೆ ಮತ್ತು ಯಾವುದೇ ಹಿಡುವಳಿಯನ್ನು ಮತ್ತು ಅದರ ಮೇಲೆ ರಚಿಸಿದ ಯಾವುದೇ ಕಟ್ಟಡವನ್ನು ಡೆಪ್ಯುಟಿ ಕಮಿಷನರನು ಯುಕ್ತವೆಂದು ಭಾವಿಸಬಹುದಾದಂಥ ಬರಹದ ಮೂಲಕ ಕೊಟ್ಟ ನೋಟೀಸಿನ ತರುವಾಯ ಆ ವ್ಯಕ್ತಿಯು ತೆಗೆದು ಹಾಕದಿದ್ದರೆ, ಅದು ಮುಟ್ಟುಗೋಲಿಗೆ ಅಥವಾ ಕೂಡಲೇ ತೆಗೆದು ಹಾಕುವಿಕೆಗೆ ಕೂಡ ಗುರಿಯಾಗತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(4) ಈ ಪ್ರಕರಣದ ಮೇರೆಗಿನ ಮುಟ್ಟುಗೋಲಿನ ಬಗ್ಗೆ ಡೆಪ್ಯುಟಿ ಕಮಿಷನರು ನಿರ್ಣಯಿಸತಕ್ಕದ್ದು ಮತ್ತು ಹಾಗೆ ಮುಟ್ಟುಗೋಲಾದ ಯಾವುದೇ ಸ್ಥಳವನ್ನು ಡೆಪ್ಯುಟಿ ಕಮಿಷನರು ನಿರ್ದೇಶಿಸಬಹುದಾದಂತೆ ವಿಲೇ ಮಾಡತಕ್ಕದ್ದು ಮತ್ತು ಈ ಪ್ರಕರಣದ ಮೇರೆಗಿನ ಒತ್ತುವರಿಯನ್ನು ತೆಗೆದು ಹಾಕುವ ಬಗೆಗಿನ ಖರ್ಚು ಭೂಕಂದಾಯದ ಬಾಕಿಯಂತೆ ವಸೂಲು ಮಾಡಿಕೊಳ್ಳುವಂಥದಾಗಿರತಕ್ಕದ್ದು.

¹[94ಎ.ಸಮಿತಿ, ಮುಂತಾದವನ್ನು ರಚಿಸುವ ಮೂಲಕ ಅನಧಿಕೃತ ಅಧಿಭೋಗದ ಕೆಲವು ಪ್ರಕರಣಗಳನ್ನು ಸಕ್ರಮಗೊಳಿಸುವುದು.-(1) ಗೊತ್ತುಪಡಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, (4)ನೇ ಉಪಪ್ರಕರಣದ ಮೇರೆಗೆ ಭೂ ಮಂಜೂರಾತಿಯ ಉದ್ದೇಶಕ್ಕಾಗಿ ಒಬ್ಬರು ವಿಧಾನಸಭೆಯ ಸದಸ್ಯರನ್ನು ಒಳಗೊಂಡ ²[ಐದು ಸದಸ್ಯರನ್ನು ಮೀರದಂಥ]² ಸಮಿತಿಯನ್ನು ³[ವಿಧಾನಸಭೆಯ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೆ]³ ರಚಿಸತಕ್ಕದ್ದು.

(2) ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರನು ಸಮಿತಿಯ ಕಾರ್ಯದರ್ಶಿಯಾಗಿರತಕ್ಕದ್ದು.

³[(2ಎ) ಉಪ-ಪ್ರಕರಣ(4)ರ ಮೇರೆಗೆ ಭೂಮಿಯನ್ನು ಮಂಜೂರು ಮಾಡುವ ಉದ್ದೇಶಕ್ಕಾಗಿ ತಾಲೂಕಿಗೆ ಒಂದಕ್ಕಿಂತ ಹೆಚ್ಚಿಗೆ ಸಮಿತಿಗಳನ್ನು ರಚಿಸುವುದು ಅವಶ್ಯಕವೆಂದು ರಾಜ್ಯ ಸರ್ಕಾರವು ಅಭಿಪ್ರಾಯಪಟ್ಟರೆ, ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾದಂತೆ, ಐವರನ್ನು ಮೀರದ ಸದಸ್ಯರನ್ನೊಳಗೊಂಡ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಮಿತಿಗಳನ್ನು ರಚಿಸಬಹುದು ಮತ್ತು ರಾಜ್ಯ ಸರ್ಕಾರವು, ಸದಸ್ಯರ ಪೈಕಿಯಿಂದ ಒಬ್ಬರನ್ನು ಅಧ್ಯಕ್ಷರನ್ನಾಗಿ ಹಾಗೂ ಇನ್ನೊಬ್ಬರನ್ನು ಸಮಿತಿಯ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡತಕ್ಕದ್ದು. ಒಂದು ಹೆಚ್ಚುವರಿ ಸಮಿತಿಯನ್ನು ರಚಿಸಿದಾಗ, ಡೆಪ್ಯುಟಿ ಕಮಿಷನರನು, ಸಮಿತಿಯ ಹಾಗೂ ಹೆಚ್ಚುವರಿ ಸಮಿತಿಯು ಕಾರ್ಯವ್ಯಾಪ್ತಿಯನ್ನು ನಿರ್ಧರಿಸತಕ್ಕದ್ದು ಹಾಗೂ ಸಂಬಂಧಪಟ್ಟ ಸಮಿತಿಗೆ ಬಾಕಿಯಿರುವ ವಿಷಯಗಳನ್ನು ವರ್ಗಾವಣೆ ಮಾಡತಕ್ಕದ್ದು.]³

(3) ⁴[ಸಮಿತಿಯು ಅಥವಾ ಹೆಚ್ಚುವರಿ ಸಮಿತಿಯು]⁴ ಗೊತ್ತುಪಡಿಸಬಹುದಾದಂಥ ಕಾರ್ಯವಿಧಾನವನ್ನು ಅನುಸರಿಸತಕ್ಕದ್ದು.

(4) ⁶[2005ನೇ ಜನವರಿ ಒಂದನೇ ದಿನಾಂಕಕ್ಕೆ]⁶ (ಇಲ್ಲಿ ಇನ್ನು ಮುಂದೆ ಸದರಿ ದಿನಾಂಕವೆಂದು ಉಲ್ಲೇಖಿಸಿದೆ) ಮುಂಚೆ ಯಾರೇ ವ್ಯಕ್ತಿಯು ಭೂಮಿಯನ್ನು ಅಥವಾ ಅದರ ಭಾಗವನ್ನು ಅನಧಿಕೃತವಾಗಿ ಸ್ವಾಧೀನ ಹೊಂದಿದ್ದು, ಆ ಪ್ರಕರಣದ ಮೇರೆಗೆ ಹೊರದೂಡಲು ಅರ್ಹನಾಗಿದ್ದರೆ ಮತ್ತು ಗೊತ್ತುಪಡಿಸಿದ ಷರತ್ತುಗಳನ್ನು (ಅವನು ಹೊಂದಿರುವ ಹಾಗೂ ಅನಧಿಕೃತವಾಗಿ ಅಧಿಭೋಗಿಸಿದ ಭೂಮಿಯ ವಿಸ್ತೀರ್ಣವು ಒಳಗೊಂಡು) ಅವನು ಈಡೇರಿಸಿದರೆ, (1)ನೇ ಉಪ-ಪ್ರಕರಣದ ಮೇರೆಗೆ ರಚಿಸಿದ ಸಮಿತಿಯು ³[ಅಥವಾ (2ಎ) ಉಪ ಪ್ರಕರಣದ ಮೇರೆಗೆ ರಚಿಸಿದ ಹೆಚ್ಚುವರಿ ಸಮಿತಿಯು]³, ಗೊತ್ತುಪಡಿಸಬಹುದಾದಂಥ ನಿಯಮಗಳೇನಾದರೂ ಇದ್ದರೆ ಅವುಗಳಿಗೆ ಒಳಪಟ್ಟು ಮತ್ತು ⁷[ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 2018 (ಇಲ್ಲಿ ಇನ್ನು ಮುಂದೆ ತಿದ್ದುಪಡಿ ಅಧಿನಿಯಮವೆಂದು ಉಲ್ಲೇಖಿಸಿದೆ) ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗಾಗಿ]⁷ ಗೊತ್ತುಪಡಿಸಬಹುದಾದಂಥ ಶುಲ್ಕಗಳೊಂದಿಗೆ ಮತ್ತು (5)ನೇ ಉಪ-ಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ಮೊತ್ತವನ್ನು ಸಂದಾಯ ಮಾಡಿದ ಮೇಲೆ, ಅಂಥ ನಮೂನೆಯಲ್ಲಿ ಅಂಥ ಭೂಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಮೇಲೆ ಮಂಜೂರು ಮಾಡುವುದಕ್ಕೆ 94ನೇ ಪ್ರಕರಣದಲ್ಲಿರುವುದಾದರೂ ಅಡ್ಡಿಯಾಗತಕ್ಕದ್ದಲ್ಲ.

ಪರಂತು, ಅಂಥ ವ್ಯಕ್ತಿಯು ಈಗಾಗಲೇ ಹೊಂದಿರುವ ಭೂಮಿಯ ಜೊತೆಗೆ ಹಾಗೆ ಮಂಜೂರು ಮಾಡಿದ ಭೂಮಿಯು 'ಡಿ' ವರ್ಗದ ಅಥವಾ ಅದಕ್ಕೆ ಸಮನಾದ ಭೂಮಿಯು ಎರಡು ಹೆಕ್ಟರ್‌ಗಳನ್ನು ಮೀರತಕ್ಕದ್ದಲ್ಲ:

ಮತ್ತು ಪರಂತು, ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ನಗರಗಳ ಮತ್ತು ನಗರ ಸಭೆಗಳ ಸರಹದ್ದುಗಳ ಒಳಗಿರುವ ಮತ್ತು ಅದರ (3)ನೇ ಅಂಕಣದ ಎದುರಿಗೆ ಮಾಡಿರುವ ನಮೂದುಗಳಲ್ಲಿ ನಿರ್ದಿಷ್ಟಪಡಿಸಿದಂಥ ಸರಹದ್ದುಗಳ ಅಂತರದೊಳಗಿರುವ ಪ್ರದೇಶಗಳಲ್ಲಿ ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ;

‘[ಕೋಷ್ಟಕ

ಕ್ರಮ ಸಂಖ್ಯೆ	ಸ್ಥಳಗಳು	ಅಂತರಗಳು
(1)	(2)	(3)
1.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	18 ಕಿ.ಮೀ
2.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಅನುಕ್ರಮವಾಗಿ ಬರುವ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು; ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಬರುವ ಇತರ ನಗರ ಪಾಲಿಕೆಗಳು	10 ಕಿ.ಮೀ
3.	ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಉಪಬಂಧಗಳ ಅಡಿಯಲ್ಲಿ ಬರುವ ಎಲ್ಲಾ ನಗರ ಪೌರಸಭೆಗಳು (CMC)	5 ಕಿ.ಮೀ.
4.	ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಉಪಬಂಧಗಳ ಅಡಿಯಲ್ಲಿನ ಎಲ್ಲಾ ಪೌರಸಭೆಗಳು (TMC) ಮತ್ತು ಪಟ್ಟಣ ಪಂಚಾಯತ್‌ಗಳು	3 ಕಿ.ಮೀ.

ಪರಂತು, ಈ ಅಧಿನಿಯಮದ ಅಡಿಯಲ್ಲಿ ಅಂಥ ಭೂಮಿಯು,-

(ಎ) ನೈಸರ್ಗಿಕ ಕಾಲುವೆಗಳು ಅಥವಾ ನದಿ ಕಣಿವೆ ಪ್ರದೇಶಗಳ ಸಾಲಿನಲ್ಲಿ ಇದ್ದರೆ;

(ಬಿ) ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಶಾಸನಾತ್ಮಕ ಅಥವಾ ಶಾಸನಾತ್ಮಕವಲ್ಲದ ನಿಕಾಯಕ್ಕೆ ಸೇರಿದ್ದರೆ;

(ಸಿ) ಅಸ್ತಿತ್ವದಲ್ಲಿರುವ ಅಥವಾ ಉದ್ದೇಶಿತ ರಸ್ತೆಗಳ, ಒಳ ಅಥವಾ ಹೊರ ವರ್ತುಲ ರಸ್ತೆಗಳ, ರಾಷ್ಟ್ರೀಯ ಹೆದ್ದಾರಿಗಳ, ಅಗಲೀಕರಣಕ್ಕಾಗಿ ಉದ್ದೇಶಿಸಿದ ವರ್ತುಲ ರಸ್ತೆಯಲ್ಲಿ ಹಾದುಹೋಗುವ ಬೈಪಾಸುಗಳನ್ನು ಒಳಗೊಂಡು ಮತ್ತು ರೈಲ್ವೆ ಲೈನುಗಳ, ಟ್ರಾಮ್ ಮಾರ್ಗಗಳ, ಅಧಿಕ ವೇಗ ಸಾರಿಗೆ ವ್ಯವಸ್ಥೆ ಯೋಜನೆಗಳ, ಸಂಪರ್ಕಗಳ ಮತ್ತು ಇತರ ನಾಗರೀಕ ಸೌಲಭ್ಯಗಳ ಅಥವಾ ಸಾರ್ವಜನಿಕ ಉಪಯೋಗಗಳ ಮಾರ್ಗಗಳಲ್ಲಿ ಬಂದರೆ;

(ಡಿ) ಉದ್ಯಾನಗಳು, ಆಟದ ಮೈದಾನಗಳು ಅಥವಾ ಯಾವುದೇ ನಾಗರೀಕ ಸೌಲಭ್ಯ ಒದಗಿಸಲು ಇರುವ ಮುಕ್ತ ಜಾಗಗಳಿಗೆ ಮೀಸಲಾಗಿದ್ದರೆ;

(ಇ) ನೆರೆಯವರ ಸ್ವತ್ತು, ಮಳೆನೀರು ಹರಿವು, ಕೆರೆ ದಂಡೆ ಪ್ರದೇಶಗಳ ಕಡೆಗೆ ಒತ್ತಲ್ಪಟ್ಟಿದ್ದರೆ; ಅಥವಾ

(ಎಫ್) ಭೂಸ್ವಾಧೀನಕ್ಕಾಗಿ ಉದ್ದೇಶಿಸಿದ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ, ರಾಜ್ಯ ಸರ್ಕಾರದ ಶಾಸನಾತ್ಮಕ ಅಥವಾ ಶಾಸನಾತ್ಮಕವಲ್ಲದ ನಿಕಾಯಗಳ ಯಾವುದೇ ಉದ್ದೇಶಿತ ಯೋಜನೆಗಾಗಿ ಅವಶ್ಯವಿರುವ ಜಾಗದಲ್ಲಿದ್ದರೆ,

- ಅಂಥ ಭೂಮಿಯನ್ನು ಸಕ್ರಮಗೊಳಿಸತಕ್ಕದ್ದಲ್ಲ⁶

³[ಪರಂತು, 1990 ರ ಏಪ್ರಿಲ್ 14ನೇ ದಿನಾಂಕಕ್ಕೆ ಮುಂಚೆ, ಐವತ್ತು ಸಾವಿರ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸಭೆಯ ಸರಹದ್ದಿನಿಂದ ಐದು ಕಿ.ಮೀ. ಅಂತರದೊಳಗೆ ಅನಧಿಕೃತವಾಗಿ ಭೂಮಿಯನ್ನು ಅಧಿಭೋಗಿಸಿದ ವ್ಯಕ್ತಿಯು, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1994 ಜಾರಿಗೆ ಬಂದ ದಿನಾಂಕದಿಂದ ಮೂರು ತಿಂಗಳೊಳಗಾಗಿ ಅಂಥ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.]³

ಪರಂತು, ಅರಣ್ಯ ಭೂಮಿಗಳು, ಪ್ಲಾಂಟೇಷನ್ ಭೂಮಿಗಳು ಅಥವಾ 79ನೇ ಪ್ರಕರಣದ (2)ನೇ ಉಪ ಪ್ರಕರಣದಲ್ಲಿನ ಭೂಮಿಗಳಿಗೆ ಈ ಪ್ರಕರಣವು ಅನ್ವಯವಾಗತಕ್ಕದ್ದಲ್ಲ.

ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ, ‘ಡಿ’ ವರ್ಗದ ಭೂಮಿ ಎಂದರೆ, ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ 1ನೇ ಅನುಸೂಚಿಯಲ್ಲಿ ಹೇಳಿರುವ ಸೂತ್ರಕ್ಕೆ ಅನುಸಾರವಾಗಿ ನಿರ್ದಿಷ್ಟಪಡಿಸಿದಂತೆ ಮತ್ತು ಗೊತ್ತುಪಡಿಸಿದಂತೆ ಒಂದು ಅಥವಾ ಹೆಚ್ಚಿನ ವರ್ಗಗಳ ಭೂಮಿಯನ್ನು ಒಳಗೊಂಡ ‘ಡಿ’ ವರ್ಗದ ಅಥವಾ ಅದಕ್ಕೆ ಸಮನಾದ ವಿಸ್ತೀರ್ಣವನ್ನು ಹೊಂದಿದ ಭೂಮಿ.

(5) ಉಪ-ಪ್ರಕರಣ(1)ರ ³[(2ಎ) ಉಪ-ಪ್ರಕರಣದ]³ ಮೇರೆಗೆ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಸಂದಾಯ ಮಾಡಬೇಕಾದ ಮೊತ್ತವು ಗೊತ್ತುಪಡಿಸಬಹುದಾದಂತೆ ಇರತಕ್ಕದ್ದು.

(6) ಈ ಹಿಂದಿನ ಉಪ ಪ್ರಕರಣದಲ್ಲಿ ಏನೆ ಒಳಗೊಂಡಿದ್ದರೂ,-

⁴[(ಎ) ಸಂಬಂಧಪಟ್ಟ ತಹಶೀಲ್ದಾರನು, ಸಂದರ್ಭಾನುಸಾರ ಸಮಿತಿಯ ಅಥವಾ ಹೆಚ್ಚುವರಿ ಸಮಿತಿಯು ಶಿಫಾರಸುಗಳನ್ನೇನಾದರೂ ಮಾಡಿದ್ದರೆ, ಅದರಂತೆ ಭೂ ಮಂಜೂರಾತಿ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಸಾಗುವಳಿ ಚೀಟಿಯನ್ನು ನೀಡತಕ್ಕದ್ದು, ಸಂದಾಯ ಮಾಡಬೇಕಾದ ಯಾವುದಾದರೂ ಮೊತ್ತವನ್ನು ಸಂದಾಯ ಮಾಡಬೇಕಾಗಿದ್ದರೆ, ಮೂರು ಸಮಾನ ಕಂತುಗಳಲ್ಲಿ ಸಂದಾಯ ಮಾಡತಕ್ಕದ್ದು, ಅದರಲ್ಲಿ ಮೊದಲನೇ ಕಂತನ್ನು ಮಂಜೂರಾತಿ ಆದೇಶ ತಲುಪಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯು ಮುಗಿಯುವುದಕ್ಕೂ ಮುಂಚೆ ಮತ್ತು ಉಳಿದಿರುವ ಎರಡು ಕಂತುಗಳನ್ನು ಗೊತ್ತುಪಡಿಸಬಹುದಾದಂಥ ಅವಧಿಯೊಳಗೆ ಸಂದಾಯ ಮಾಡತಕ್ಕದ್ದು; ಮತ್ತು]⁴

⁵[(ಬಿ)XXX]⁵

(ಸಿ) ಮಂಜೂರು ಮಾಡಿದ ಭೂಮಿಯ ಮೇಲೆ ಮರಗಳೇನಾದರೂ ಇದ್ದರೆ ಮತ್ತು ಅಂಥ ಭೂಮಿಯಲ್ಲಿ ಗ್ರಾನೈಟ್ ಇದ್ದರೆ ಸರ್ಕಾರಕ್ಕೆ ಸೇರಿದಂತೆ ಮುಂದುವರಿಯತಕ್ಕದ್ದು. ಸೂಕ್ತವೆಂದು ತಾನು ಭಾವಿಸಬಹುದಾದಂಥ ರೀತಿಯಲ್ಲಿ ವಿವೇಚನಾನುಸಾರ ಅದನ್ನು ಸರ್ಕಾರವು ವಿಲೇ ಮಾಡಬಹುದು.]¹

1. 1991ರ ಅಧಿನಿಯಮ 2ರ ಮೂಲಕ 20.03.1991 ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಸೇರಿಸಲಾಗಿದೆ, ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.
2. 1991ರ ಅಧಿನಿಯಮ 21ರ ಮೂಲಕ 7.8.1991 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.
3. 1994ರ ಅಧಿನಿಯಮ 33ರ ಮೂಲಕ 6.7.1994ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
4. 1994ರ ಅಧಿನಿಯಮ 33ರ ಮೂಲಕ 6.7.1994 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. 1994ರ ಅಧಿನಿಯಮ 33ರ ಮೂಲಕ 6.7.1994 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
6. 2018ರ ಅಧಿನಿಯಮ 11ರ ಮೂಲಕ 17.3.2018 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[94ಬಿ. ಕೆಲವು ಪ್ರಕರಣಗಳಲ್ಲಿ ಭೂ ಮಂಜೂರಾತಿ.- (1) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಡೆಪ್ಯೂಟಿ ಕಮಿಷನರ್ ಅಥವಾ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತಗೊಂಡ ಇತರ ಅಧಿಕಾರಿಗೆ, ಸೂಕ್ತವೆಂದು ತಾನು ಭಾವಿಸಬಹುದಾದಂಥ ವಿಚಾರಣೆಯನ್ನು ನಡೆಸಿದ ತರುವಾಯ ಯಾರೇ ವ್ಯಕ್ತಿಯು.-

1. 1998ರ ಅಧಿನಿಯಮ 22ರ ಮೂಲಕ 1.11.1998 ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ 94ಬಿ ಪ್ರಕರಣವನ್ನು ಸೇರಿಸಲಾಗಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.

(i) 1990 ರ ಎಪ್ರಿಲ್ ಹದಿನಾಲ್ಕನೇ ದಿನಾಂಕಕ್ಕೆ ಮುಂಚೆ, 79ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ಭೂಮಿಯೂ ಸೇರಿದಂತೆ ಯಾವುದೇ ಭೂಮಿಯನ್ನು ಅನಧಿಕೃತವಾಗಿ ಅಧಿಭೋಗ ಹೊಂದಿದ್ದು 94ನೇ ಪ್ರಕರಣದ ಮೇರೆಗೆ ಹೊರಹಾಕುವುದಕ್ಕೆ ಗುರಿಯಾಗುತ್ತಾನೆಂದು; ಮತ್ತು

(ii) ಪ್ರಕರಣ 94ಎ ಮೇರೆಗೆ ಅಂಥ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳುವುದಕ್ಕೆ ಅರ್ಹನಾಗಿದ್ದು, ಅದರಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸದರಿ ಪ್ರಕರಣದ (4)ನೇ ಉಪ-ಪ್ರಕರಣದ ಮೇರೆಗೆ ಅಂಥ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ವಿಫಲನಾಗಿದ್ದಾನೆಂದು; ಮತ್ತು

ಪರಂತು, ಈ ಖಂಡದಲ್ಲಿ ಇರುವುದು ಯಾವುದೂ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1997ರ ಕಾರಣದಿಂದ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಅರ್ಹನಾಗಿರುವ ವ್ಯಕ್ತಿಗೆ ಅನ್ವಯವಾಗತಕ್ಕದ್ದಲ್ಲ;

(iii) ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1997 ಜಾರಿಗೆ ಬಂದ ದಿನಾಂಕದಂದು ಅಂಥ ಭೂಮಿಯ ವಾಸ್ತವಿಕ ಸ್ವಾಧೀನತೆಯು ಮುಂದುವರಿದಿದ್ದಾನೆಂದು;

ಮನವರಿಕೆಯಾದರೆ ಆ ಅಧಿಕಾರಿಯು, ¹[ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2000 ಜಾರಿಗೆ ಬಂದ ದಿನಾಂಕದಿಂದ]²[³[⁴[⁵[⁶[ಹದಿನೆಂಟು ವರ್ಷಗಳೊಳಗೆ]⁷]]]⁸ ಮತ್ತು ನಿಗದಿಪಡಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು ಸಂದರ್ಭಾನುಸಾರ, 94ಎ ಪ್ರಕರಣದ ಮೇರೆಗೆ ರಚಿಸಿದ ಸಮಿತಿಗೆ ಅಥವಾ ಹೆಚ್ಚುವರಿ ಸಮಿತಿಗೆ ಶಿಫಾರಸುಗಳನ್ನು ಮಾಡಬಹುದು ಮತ್ತು ಅಂಥ ಸಮಿತಿಯ ಶಿಫಾರಸನ್ನು ಸ್ವೀಕರಿಸಿದ ಮೇಲೆ ಅಂಥ ವ್ಯಕ್ತಿಗೆ ಭೂಮಿಯನ್ನು ಮಂಜೂರು ಮಾಡಬಹುದು;

1. 2000ರ ಅಧಿನಿಯಮ 15ರ ಮೂಲಕ 27.4.2000 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2006ರ ಅಧಿನಿಯಮ 18ರ ಮೂಲಕ 27.4.2000 ರಿಂದ ಜಾರಿಗೆ ಬರುವಂತೆ ಯಾವಾಗಲೂ ಪ್ರತಿಯೋಜಿಸಲಾಗಿದೆಯೆಂದು ಭಾವಿಸಲಾಗಿದೆ.
3. 2009ರ ಅಧಿನಿಯಮ 23ರ ಮೂಲಕ 1.11.1998 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು ಹಾಗೂ ಪ್ರತಿಯೋಜಿಸಲಾಗಿದೆಯೆಂದು ಯಾವಾಗಲೂ ಭಾವಿಸಲಾಗಿದೆ.
4. 2012ರ ಅಧಿನಿಯಮ 9ರ ಮೂಲಕ 13.1.2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. 2014ರ ಅಧಿನಿಯಮ 26ರ ಮೂಲಕ ಅಧಿಸೂಚನೆಯಲ್ಲಿ 28.8.2014 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
6. 2017ರ ಅಧಿನಿಯಮ 11ರ ಮೂಲಕ ಅಧಿಸೂಚನೆಯಲ್ಲಿ 28.2.2017 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪರಂತು, ಅದೇ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಯಾರೇ ಇತರ ವ್ಯಕ್ತಿಯು 94ಎ ಪ್ರಕರಣದ ಮೇರೆಗೆ ಅರ್ಜಿ ಸಲ್ಲಿಸಿದ್ದು, ಆ ಪ್ರಕರಣದ ಮೇರೆಗೆ ಪರಿಗಣಿಸಲು ಬಾಕಿ ಇದ್ದರೆ, ಸಂದರ್ಭಾನುಸಾರ, ಸಮಿತಿಯು ಅಥವಾ ಹೆಚ್ಚುವರಿ ಸಮಿತಿಯು, ಈ ಉಪ-ಪ್ರಕರಣದ ಮೇರೆಗೆ ಭೂಮಿಯನ್ನು ಮಂಜೂರು ಮಾಡುವುದಕ್ಕೂ ಮುಂಚೆ ಅಂಥ ಇತರ ವ್ಯಕ್ತಿಯ ಕ್ಲೇಮನ್ನು ಪರಿಶೀಲಿಸತಕ್ಕದ್ದು:

ಮತ್ತೂ ಪರಂತು, ಈ ಪ್ರಕರಣದ ಮೇರೆಗೆ ಯಾವುದೇ ಭೂಮಿಯನ್ನು ಮಂಜೂರು ಮಾಡಲು, ಅರಣ್ಯ ಸಂರಕ್ಷಣೆ ಅಧಿನಿಯಮ, 1980 (1980ರ ಕೇಂದ್ರ ಅಧಿನಿಯಮ 69) 2ನೇ ಪ್ರಕರಣದ ಮೇರೆಗೆ ಕೇಂದ್ರ ಸರ್ಕಾರದಿಂದ ಮುಂಚಿತವಾಗಿಯೇ ಅನುಮೋದನೆ ಪಡೆಯುವ ಅಗತ್ಯ ಇದ್ದರೆ, ಹಾಗೆ ಅನುಮತಿ ಪಡೆಯದೆ ಅಂಥ ಮಂಜೂರಾತಿಯನ್ನು ಮಾಡತಕ್ಕದ್ದಲ್ಲ.

(2) 94ಎ ಪ್ರಕರಣದ (4)ನೇ ಉಪ-ಪ್ರಕರಣದಲ್ಲಿರುವ ಕೋಷ್ಟಕ ಹಾಗೂ ವಿವರಣೆ ಮತ್ತು (5)ನೇ ಹಾಗೂ (6)ನೇ ಉಪ-ಪ್ರಕರಣಗಳೂ ಒಳಗೊಂಡಂತೆ ಮೊದಲನೆಯ ಪರಂತುಕದ, ಎರಡನೆಯ ಪರಂತುಕದ ಉಪಬಂಧಗಳು, (1)ನೇ ಉಪ-ಪ್ರಕರಣದ ಮೇರೆಗೆ ಮಾಡಿದ ಭೂ ಮಂಜೂರಾತಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.

(3) ಈ ಪ್ರಕರಣದಲ್ಲಿ ಏನೇ ಇದ್ದರೂ, 79ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ಯಾವುದೇ ಭೂಮಿಯನ್ನು ಹೊರತುಪಡಿಸಿ, ಅರಣ್ಯ ಭೂಮಿಯೆಂದು ವರ್ಗೀಕರಿಸಿದ ಅರಣ್ಯ ಭೂಮಿಗೆ ಅನ್ವಯವಾಗತಕ್ಕದ್ದಲ್ಲ.¹

¹[194ಸಿ ಅಧಿಭೋಗದ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡಿದ್ದರೆ ಪ್ರಕರಣದಲ್ಲಿ ಭೂ ಮಂಜೂರಾತಿ.- ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಈ ಪ್ರಕರಣದಲ್ಲಿ ಇಲ್ಲಿ ಇನ್ನು ಮುಂದೆ ಉಪಬಂಧಿಸಿರುವುದನ್ನು ಹೊರತುಪಡಿಸಿ, ಗೊತ್ತುಪಡಿಸಿದ ಪ್ರಾಧಿಕಾರಕ್ಕೆ, ⁴[2015ರ ಜನವರಿ ಮೊದಲನೇ ದಿನಕ್ಕೆ]⁴ ಮುಂಚೆ, ಯಾರೇ ವ್ಯಕ್ತಿಯು, ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದಾನೆಂದು ಮತ್ತು ಅಂಥ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡಿದ್ದಾನೆಂದು, ಸೂಕ್ತವೆಂದು ತಾನು ಭಾವಿಸುವಂಥ, ವಿಚಾರಣೆಯನ್ನು ನಡೆಸಿದ ತರುವಾಯ ಮನದಟ್ಟಾದಲ್ಲಿ, ಆ ಪ್ರಾಧಿಕಾರವು ಅಂಥ ವ್ಯಕ್ತಿಯು ತನಗೆ ಅರ್ಜಿ ಸಲ್ಲಿಸಿದಾಗ, ನಿಯಮಿಸಬಹುದಾದ ಅಂಥ ಅವಧಿಯೊಳಗೆ, ಅಂಥ ಫೀಜಿನೊಂದಿಗೆ ಅಂಥ ನಮೂನೆಯಲ್ಲಿ ಮತ್ತು ಅಂಥ ಮೊತ್ತವನ್ನು ಸಂದಾಯ ಮಾಡಿದ ಮೇಲೆ, ಅಂಥ ವಿಧಾನದಲ್ಲಿ ಮತ್ತು ಈ ಮುಂದಿನ ಷರತ್ತುಗಳಿಗೆ ಮತ್ತು ನಿಯಮಿಸಬಹುದಾದಂಥ ಇತರ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ಆದೇಶದಲ್ಲಿ ನಿರ್ದಿಷ್ಟಪಡಿಸಬೇಕಾದ ಮನೆಯು ಆವರಿಸಿರುವಷ್ಟು ಭೂಮಿಗೆ ಮಂಜೂರಾತಿಯನ್ನು ನೀಡಬಹುದು, ಎಂದರೆ:-

- (i) ⁴[2015ರ ಜನವರಿ ಮೊದಲನೇ ದಿನಕ್ಕೆ]⁴ ಮುಂಚೆ ವಾಸದ ಮನೆಯನ್ನು ಕಟ್ಟಿಕೊಂಡಿರುವುದಕ್ಕಾಗಿ ರುಜುವಾತನ್ನು ಅರ್ಜಿದಾರನು ಸಲ್ಲಿಸತಕ್ಕದ್ದು;
- (ii) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯದಲ್ಲಿನ ನಗರ ಪಾಲಿಕೆಗಳು, ಸಿಎಂಸಿಗಳು, ಟಿಎಂಸಿಗಳ ಅಧಿಕಾರ ವ್ಯಾಪ್ತಿಯ ಮಿತಿಗಳೊಳಗೆ ಬರುವ ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯ ಮೇಲೆ ಅನಧಿಕೃತವಾಗಿ ಕಟ್ಟಿದ ಯಾವುದೇ ಮನೆಯನ್ನು ಸಕ್ರಮಗೊಳಿಸತಕ್ಕದ್ದಲ್ಲ;
- (iii) ಅಂಥ ಭೂಮಿಯ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿಗೆ ಅಥವಾ ಆತನ ಕುಟುಂಬದ ಯಾರೇ ಸದಸ್ಯನಿಗೆ ಯಾವ ಭೂಮಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಆ ಭೂಮಿಯು ಇರುವ ನಗರ ಅಥವಾ ಗ್ರಾಮೀಣ ಪ್ರದೇಶದೊಳಗೆ ಯಾವುದೇ ಕಟ್ಟಡ ಅಥವಾ ನಿವೇಶನವು ಇದ್ದರೆ ಆ ಭೂಮಿಗೆ ಮಂಜೂರಾತಿಯನ್ನು ನೀಡತಕ್ಕದ್ದಲ್ಲ;
- (iv) ಯಾರೇ ವ್ಯಕ್ತಿಯು, ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚಿನ ವಾಸದ ಮನೆ ಕಟ್ಟಿಕೊಳ್ಳಲು, ಭೂಮಿಯ ಮಂಜೂರಾತಿಗೆ ಅರ್ಹನಾಗತಕ್ಕದ್ದಲ್ಲ;

ವಿವರಣೆ:-

ಈ ಖಂಡದ ಉದ್ದೇಶಕ್ಕಾಗಿ “ಕುಟುಂಬದ ಸದಸ್ಯರು” ಎಂದರೆ ಗಂಡ, ಹೆಂಡತಿ, ಅವಿವಾಹಿತ ಹೆಣ್ಣುಮಕ್ಕಳು ಮತ್ತು ಸಂದರ್ಭಾನುಸಾರ ಅಪ್ರಾಪ್ತ ವಯಸ್ಸು ಗಂಡುಮಕ್ಕಳು.

- (v) ಹಾಗೆ ಮಂಜೂರಾದ ಭೂಮಿಯನ್ನು ಮಂಜೂರಾತಿ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಗಾಗಿ ಪರಭಾರೆ ಮಾಡತಕ್ಕದ್ದಲ್ಲ;
- (vi) ಮಂಜೂರಾತಿ ಪಡೆದವನು ಕಟ್ಟಡವನ್ನು ವಾಸದ ಮನೆಗಾಗಿ ಹೊರತು ಯಾವುದೇ ಇತರ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.
- (vi ಎ) ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ನಗರಗಳು ಮತ್ತು ನಗರಪುರಸಭೆಗಳ ಸರಹದ್ದುಗಳ ಒಳಗೆ ಇರುವ ಪ್ರದೇಶಗಳಲ್ಲಿ ಮತ್ತು (3)ನೇ ಅಂಕಣದ ಎದುರಿಗಿರುವ ನಮೂದುಗಳಲ್ಲಿ ನಿರ್ದಿಷ್ಟಪಡಿಸಿದ ಅಂಥ ಸರಹದ್ದುಗಳಿಂದ ಅಷ್ಟು ದೂರದ ಅಂತರದೊಳಗೆ ಇರುವ ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ;

ಕೋಷ್ಟಕ

ಕ್ರಮ ಸಂಖ್ಯೆ	ಸ್ಥಳಗಳು	ಅಂತರಗಳು
(1)	(2)	(3)
1.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	18 ಕಿ.ಮೀ.ಗಳು
2.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಅನುಕ್ರಮವಾಗಿ ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು	10 ಕಿ.ಮೀ.ಗಳು
3.	ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿಯ ಎಲ್ಲಾ ನಗರ ಮುನಿಸಿಪಾಲಿಟಿಗಳು	5 ಕಿ.ಮೀ.ಗಳು

(vi ಬಿ) ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಇತರ ನಗರ ಪಾಲಿಕೆಗಳ ಹೊರಗಿನ 10 ಕಿ.ಮೀ.ಗಳವರೆಗಿನ ಸರಹದ್ದು ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.

(vi ಸಿ) ತಾಲೂಕು ಪುರಸಭೆಗಳು ಮತ್ತು ಪಟ್ಟಣ ಗ್ರಾಮಪಂಚಾಯತಿಗಳ ಹೊರಗಿನ ವರ್ತುಲದಿಂದ 3 ಕಿ.ಮೀ.ಗಳ ಸರಹದ್ದಿನ ಒಳಗೆ ಇರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸತಕ್ಕದ್ದಲ್ಲ ;

(vi ಡಿ) ಆಶ್ರಯ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹತೆಗಾಗಿ ಪ್ರಸ್ತುತ ಸರ್ಕಾರಿ ಅನುಮೋದಿತ ಷರತ್ತುಗಳು ಒಟ್ಟಾಗಿ ಅನ್ವಯವಾಗತಕ್ಕದ್ದು ;

(vi ಇ) ಕಟ್ಟಿದ ಮನೆಯು ವಾಸ್ತವಿಕವಾಗಿ ಆವರಿಸಿಕೊಂಡಿರುವ ಜಾಗ ಅಥವಾ ³[4000 ಚದರ ಅಡಿಯವರೆಗೆ]¹³ ನಿರ್ಮಿತ ಮನೆಯ ಜಾಗ ಇದರಲ್ಲಿ ಯಾವುದು ಕಡಿಮೆ ವಿಸ್ತೀರ್ಣದ್ದೋ ಅದನ್ನು ಸಕ್ರಮಗೊಳಿಸತಕ್ಕದ್ದು.”

(vii) ಸ್ವಾಧೀನದಲ್ಲಿರುವ ಯಾವ ಭೂಮಿಯಲ್ಲಿ ವಾಸದ ಮನೆ ಇರುವುದೋ ಆ ಭೂಮಿಯನ್ನು,-

(ಎ) ನೈಸರ್ಗಿಕ ಒಳಚರಂಡಿಗಳ ಮಾರ್ಗದಲ್ಲಿ ಅಥವಾ ಕಾಲುವೆ ಹರಿವಿನ ದಾರಿಯಲ್ಲಿ ಇದ್ದರೆ;

(ಬಿ) ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಒಡೆತನದ ಅಥವಾ ನಿಯಂತ್ರಣದ ಪ್ರಾಧಿಕಾರಕ್ಕೆ ಸೇರಿದ್ದಲ್ಲಿ;

(ಸಿ) ಪ್ರಸ್ತುತ ಅಥವಾ ಪ್ರಸ್ತಾಪಿತ ರಸ್ತೆಗಳಿಗೆ, ಒಳಗಿನ ಅಥವಾ ಹೊರಗಿನ ವರ್ತುಲ ರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ, ಅಗಲೀಕರಣಕ್ಕಾಗಿ ಪ್ರಸ್ತಾಪಿಸಲಾದವುಗಳೂ ಒಳಗೊಂಡಂತೆ ವರ್ತುಲ ರಸ್ತೆಗಳಲ್ಲಿರುವ ಬೈಪಾಸ್‌ಗೆ ಮತ್ತು ರೈಲ್ವೆ ಲೈನುಗಳಿಗೆ, ಟ್ರಾಮ್‌ವೇಗಳಿಗೆ, ಸಮೂಹ ಕ್ಷಿಪ್ರ ಸಾರಿಗೆ ಪದ್ಧತಿ ಯೋಜನೆಗಳಿಗೆ, ಸಂಪರ್ಕಗಳಿಗೆ ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಅಥವಾ ಸಾರ್ವಜನಿಕ ಉಪಯುಕ್ತತೆಗಳಿಗೆ ಅಡ್ಡಿ ಅಡಚಣೆ ಉಂಟು ಮಾಡುತ್ತಿದ್ದರೆ;

(ಡಿ) ಅಂಥ ಭೂಮಿಯು ಅರಣ್ಯ ಭೂಮಿಯಾಗಿದ್ದಲ್ಲಿ;

(ಇ) ಅಂಥ ಭೂಮಿಯು ಬೇರೊಬ್ಬ ವ್ಯಕ್ತಿಗೆ ಸೇರಿದ್ದೂ ಅದರ ಮೇಲೆ ಅರ್ಜಿದಾರನಿಗೆ ಹಕ್ಕು ಇರದಿದ್ದರೆ ;

(ಎಫ್) ಅಂಥ ಭೂಮಿಯನ್ನು ಉದ್ಯಾನವನಗಳು, ಆಟದ ಮೈದಾನಗಳು, ಮುಕ್ತ ಸ್ಥಳಗಳು ಅಥವಾ ಯಾವುದೇ ನಾಗರಿಕ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಮೀಸಲಿಟ್ಟಿದ್ದರೆ;

(ಜಿ) ಅಂಥ ಭೂಮಿಯು ಅಕ್ಕಪಕ್ಕದವರ ಸ್ವತ್ತಿಗೆ, ಬಿರುಮಳೆಯ ನೀರು ಹರಿದುಹೋಗುವ ಒಳಚರಂಡಿಗೆ, ಕೆರೆ ಏರಿ ಪ್ರದೇಶಗಳಿಗೆ, ನದಿ ದಡಕ್ಕೆ ಅಥವಾ ನದಿಪಾತ್ರಗಳಿಗೆ ಮತ್ತು ಕಾಲುವೆಗಳಿಗೆ ಹೊಂದಿಕೊಂಡಿದ್ದರೆ ಅಥವಾ ಹೈಟೆನ್‌ಷನ್ ವಿದ್ಯುಚ್ಛಕ್ತಿ ಲೈನ್‌ಗಳ ಕೆಳಗಿದ್ದರೆ;

(ಎಚ್) ಪಾರಂಪರಿಕ ಸ್ಮಾರಕಗಳಿಗೆ, ವಿಮಾನ ನಿಲ್ದಾಣಗಳಿಗೆ ಮತ್ತು ಸೇನಾ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಲಯ ನಿಬಂಧನೆಗಳಲ್ಲಿ ಇಂತಿಷ್ಟೇ ಎತ್ತರ ಇರಬೇಕೆಂದು ನಿರ್ದಿಷ್ಟಪಡಿಸಿ ನಿಬಂಧನೆಗಳಿಗೆ ವಿರುದ್ಧವಾಗಿ ಅಂಥ ಭೂಮಿಯನ್ನು ಬಳಕೆ ಮಾಡುತ್ತಿದ್ದರೆ;

(ಐ) ಭೂಮಿಯು ಹೈಟೆನ್‌ಷನ್ ಲೈನ್‌ಗಳಿಗೆ ಅಥವಾ ಬೆಂಕಿ ಆಕಸ್ಮಿಕ ಶಮನದ ಕ್ರಮಗಳಿಗೆ ಕೊಟ್ಟಿರುವ ಯಾವುದೇ ಅನುಮತಿಗೆ ಅಂಥ ಅನುಗುಣವಾಗಿರದಿದ್ದರೆ;

(ಜೆ) ಅಂಥ ಭೂಮಿಯು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ, ಕರಾವಳಿ ವಲಯ ನಿಬಂಧನೆ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿದ್ದರೆ,

- ಅಂಥ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ;

ಪರಂತು, ಭೂ ಬಳಕೆಯ ಬದಲಾವಣೆಗೆ ಸಂಬಂಧಿಸಿದಂತೆ ಆಗಿರುವ ಉಲ್ಲಂಘನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) 14-ಎ ಪ್ರಕರಣಕ್ಕೆ ಅನುಸಾರವಾಗಿ ಸಕ್ರಮಗೊಳಿಸತಕ್ಕದ್ದು.]¹

1. 1999ರ ಅಧಿನಿಯಮ 26ರ ಮೂಲಕ 1.1.2000 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ, ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯಲ್ಲಿದೆ.
2. 2013ರ ಅಧಿನಿಯಮ 51ರ ಮೂಲಕ 11.7.2013 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 31ರ ಮೂಲಕ 13.8.2015 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2017ರ ಅಧಿನಿಯಮ 50ರ ಮೂಲಕ 16.12.2017 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[94ಸಿ. ನಗರ ಪ್ರದೇಶದಲ್ಲಿನ ಅಭಿಭೋಗದ ಭೂಮಿಯಲ್ಲಿನ ವಾಸದ ಮನೆಯ ನಿರ್ಮಾಣದ ಪ್ರಕರಣದಲ್ಲಿ ಭೂ ಮಂಜೂರಾತಿ.- ಈ ಅಧಿನಿಯಮದಲ್ಲಿ ಏನೇ ಇದ್ದರೂ ಮತ್ತು ಈ ಪ್ರಕರಣದಲ್ಲಿ ಇಲ್ಲಿ ಇನ್ನು ಮುಂದೆ ಉಪಬಂಧಿಸಿದುದನ್ನು ಹೊರತುಪಡಿಸಿ, ಗೊತ್ತುಪಡಿಸಿದ ಪ್ರಾಧಿಕಾರಕ್ಕೆ, ತಾನು ಸೂಕ್ತವೆಂದು ಭಾವಿಸುವ ಅಂಥ ವಿಚಾರಣೆಯನ್ನು ನಡೆಸಿದ ತರುವಾಯ ³[2015ರ ಜನವರಿ ಮೊದಲನೇ ದಿನಕ್ಕೆ] ಮೊದಲು, ಯಾರೇ ವ್ಯಕ್ತಿಯು, ನಗರ ಪ್ರದೇಶದಲ್ಲಿರುವ ಸರ್ಕಾರಕ್ಕೆ ಸೇರಿದ ಯಾವುದೇ ಕಂದಾಯ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದಾನೆಂದು ಮತ್ತು ಅಂಥ ಭೂಮಿಯ ಮೇಲೆ ವಾಸದ ಮನೆಯನ್ನು ಕಟ್ಟಿಕೊಂಡಿದ್ದಾನೆಂದು, ಸೂಕ್ತವೆಂದು ತಾನು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಮನದಟ್ಟಾದಲ್ಲಿ, ಅಂಥ ವ್ಯಕ್ತಿಯು, ಗೊತ್ತುಪಡಿಸಬಹುದಾದ ಅಂಥ ಅವಧಿಯೊಳಗೆ, ಅಂಥ ಫೀಜಿನೊಂದಿಗೆ ಅಂಥ ನಮೂನೆಯಲ್ಲಿ ಮತ್ತು ಅಂಥ ಮೊತ್ತವನ್ನು ಸಂದಾಯ ಮಾಡಿ ತನಗೆ ಅರ್ಜಿ ಸಲ್ಲಿಸಿದಾಗ ಗೊತ್ತುಪಡಿಸಬಹುದಾದಂಥ ವಿಧಾನದಲ್ಲಿ ಹಾಗೂ ಈ ಮುಂದಿನ ಷರತ್ತುಗಳಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು, ಮಂಜೂರಾತಿ ಆದೇಶದಲ್ಲಿ ನಿರ್ದಿಷ್ಟಪಡಿಸಿ ಆ ಮನೆಯು ಆವರಿಸಿರುವಷ್ಟು, ಆ ಭೂಮಿಗೆ ಮಂಜೂರಾತಿಯನ್ನು ನೀಡಬಹುದು, ಎಂದರೆ:-

- (i) ಅರ್ಜಿದಾರನು ³[2015ರ ಜನವರಿ ಮೊದಲನೇ ದಿನಕ್ಕೆ] ಮೊದಲು ವಾಸದ ಮನೆಯನ್ನು ಕಟ್ಟಿಕೊಂಡಿರುವುದಕ್ಕಾಗಿ ರುಜುವಾತನ್ನು ಸಲ್ಲಿಸತಕ್ಕದ್ದು;
- (ii) ವಾಸದ ಮನೆ ಇರದ ಯಾವುದೇ ಖಾಲಿ ಭೂಮಿಯನ್ನು ಸಕ್ರಮಗೊಳಿಸತಕ್ಕದ್ದಲ್ಲ;
- (iii) ಅಂಥ ಭೂಮಿಯ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿಗೆ ಅಥವಾ ಆತನ ಕುಟುಂಬದ ಯಾರೇ ಸದಸ್ಯನಿಗೆ, ಯಾವ ಭೂಮಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಆ ಭೂಮಿಯು ಇರುವ ನಗರ ಪ್ರದೇಶದೊಳಗೆ ಯಾವುದೇ ಕಟ್ಟಡ ಅಥವಾ ನಿವೇಶನವು ಇದ್ದಲ್ಲಿ ಆ ಭೂಮಿಗೆ ಮಂಜೂರಾತಿಯನ್ನು ನೀಡತಕ್ಕದ್ದಲ್ಲ;
- (iv) ಯಾರೇ ವ್ಯಕ್ತಿಯು, ತನ್ನ ಹೆಸರಿನಲ್ಲಿಯಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿಯಾಗಲೀ ಒಂದಕ್ಕಿಂತ ಹೆಚ್ಚಿನ ವಾಸದ ಮನೆ ಕಟ್ಟಿಕೊಳ್ಳಲು, ಭೂಮಿಯ ಮಂಜೂರಾತಿಗೆ ಅರ್ಹನಾಗತಕ್ಕದ್ದಲ್ಲ.

ವಿವರಣೆ:- ಈ ಖಂಡದ ಉದ್ದೇಶಕ್ಕಾಗಿ “ಕುಟುಂಬದ ಸದಸ್ಯರು” ಎಂದರೆ ಗಂಡ, ಹೆಂಡತಿ, ಅವಿವಾಹಿತ ಹೆಣ್ಣುಮಕ್ಕಳು ಮತ್ತು ಸಂದರ್ಭಾನುಸಾರ ಅಪ್ರಾಪ್ತ ವಯಸ್ಕ ಗಂಡುಮಕ್ಕಳು.

- (v) ಹಾಗೆ ಮಂಜೂರಾದ ಭೂಮಿಯನ್ನು ಮಂಜೂರಾತಿ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಗಾಗಿ ಪರಭಾರೆ ಮಾಡತಕ್ಕದ್ದಲ್ಲ;
- (vi) ಮಂಜೂರಾತಿ ಪಡೆದವನು ಕಟ್ಟಡವನ್ನು ವಾಸದ ಮನೆಯ ಉದ್ದೇಶಕ್ಕಾಗಿ ಹೊರತು ಇತರ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.
- (vii) ನಗರ ಪಾಲಿಕೆಗೆ ಅಥವಾ ಪುರಸಭೆಗಳಿಗೆ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅಥವಾ ಅಭಿವೃದ್ಧಿ ಪ್ರಾಧಿಕಾರಗಳಿಗೆ ಅಥವಾ ನಗರಗಳು ಮತ್ತು ನಗರ ಪ್ರದೇಶಗಳ ಮಿತಿಗಳೊಳಗೆ ಬರುವ ಪಟ್ಟಣ ಪಂಚಾಯತಿಗಳೂ ಒಳಗೊಂಡಂಥ ನಗರ ಯೋಜನಾ ಪ್ರಾಧಿಕಾರಗಳಿಗೆ ಸೇರಿದ ಪ್ರದೇಶಗಳಲ್ಲಿನ ಭೂಮಿಯಲ್ಲಿ ಕಟ್ಟಿರುವ ಯಾವುದೇ ವಾಸದ ಮನೆಗೆ ಮಂಜೂರಾತಿ ನೀಡತಕ್ಕದ್ದಲ್ಲ.
- (viii) ನಿವೇಶನದಲ್ಲಿರುವ ಅಥವಾ ಪ್ಲಾಟ್‌ನಲ್ಲಿರುವ ವಾಸದ ಮನೆಯ ಮೇಲುಪಾಯ ಅಥವಾ ವಾಸದ ಮನೆಯು ಇರುವ ಪ್ಲಾಟ್ ಅಥವಾ ಆ ಮನೆಯ ವಾಸ್ತವಿಕ ನಿರ್ಮಿತ ಜಾಗ 20'X30' ಅಡಿಯನ್ನು ಮೀರಿದಿದ್ದರೆ ಅಥವಾ ಇವುಗಳಲ್ಲಿ ಯಾವುದು ಕಡಿಮೆ ವಿಸ್ತೀರ್ಣವೋ ಅದನ್ನು ಸಕ್ರಮಗೊಳಿಸತಕ್ಕದ್ದು.

²[ಪರಂತು, ಕೆಳಕಂಡ ಕೋಷ್ಟಕದ (3) ನೇ ಅಂಕದಲ್ಲಿ ನಿರ್ದಿಷ್ಟಪಡಿಸಿದಂಥ ಅಂತರದೊಳಗೆ ಇರುವ ಪ್ರದೇಶಗಳಲ್ಲಿ ಕೋಷ್ಟಕದ ಅಂಕಣ (2) ರಲ್ಲಿ ನಿರ್ದಿಷ್ಟಪಡಿಸಿದ ಪೌರಸಭಾ ನಿಗಮಗಳ, ಪುರಸಭೆಗಳ ಮತ್ತು ಪಟ್ಟಣ ಪಂಚಾಯತ್‌ಗಳ ಸರಹದ್ದುಗಳಿಂದ ಗೊತ್ತುಪಡಿಸಿರುವ ಅಂತರಗಳೊಳಗೆ ಇರುವ ಜಾಗಗಳಲ್ಲಿ ಕಟ್ಟಿಕೊಂಡಿರುವ 30X40 ಅಳತೆಯಷ್ಟರ ನಿವೇಶನದಲ್ಲಿ ಅಥವಾ ಪ್ಲಾಟ್‌ನಲ್ಲಿ ಇರುವವಾಸದ ಮನೆ ಅಥವಾ ವಾಸದ ಮನೆಯ ವಾಸ್ತವಿಕ ನಿರ್ಮಿತ ಜಾಗ

ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಈ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಇತರ ಷರತ್ತುಗಳನ್ನು ಈಡೇರಿಸುವುದಕ್ಕೆ ಒಳಪಟ್ಟು ಮಂಜೂರು ಮಾಡಬಹುದು.]²

(ix) ಯಾವ ಭೂಮಿಯಲ್ಲಿ ವಾಸದ ಮನೆಯು ಇರುವುದೋ ಆ ಭೂಮಿಯು,-

- (ಎ) ನೈಸರ್ಗಿಕ ಒಳಚರಂಡಿಗಳ ಅಥವಾ ಕಾಲುವೆ ಹರಿವಿನ ದಾರಿಯಲ್ಲಿ ಇದ್ದಲ್ಲಿ;
- (ಬಿ) ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಒಡೆತನದ ಅಥವಾ ನಿಯಂತ್ರಣದ ಪ್ರಾಧಿಕಾರಕ್ಕೆ ಸೇರಿದ್ದಲ್ಲಿ;
- (ಸಿ) ಪ್ರಸ್ತುತ ಅಥವಾ ಪ್ರಸ್ತಾಪಿತ ರಸ್ತೆಗಳಿಗೆ, ಒಳಗಿನ ಅಥವಾ ಹೊರಗಿನ ವರ್ತುಲ ರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ, ಅಗಲೀಕರಣಕ್ಕಾಗಿ ಪ್ರಸ್ತಾಪಿಸಲಾದವುಗಳೂ ಒಳಗೊಂಡಂತೆ ವರ್ತುಲ ರಸ್ತೆಗಳ ಬೈಪಾಸ್‌ಗೆ ಮತ್ತು ರೈಲ್ವೆ ಲೈನುಗಳಿಗೆ, ಟ್ರಾಮ್‌ವೇಗಳಿಗೆ, ಸಮೂಹ ಕ್ಷಿಪ್ರ ಸಾರಿಗೆ ಪದ್ಧತಿ ಯೋಜನೆಗಳಿಗೆ, ಸಂಪರ್ಕಗಳಿಗೆ ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಅಥವಾ ಸಾರ್ವಜನಿಕ ಉಪಯುಕ್ತತೆಗಳಿಗೆ ಅಡ್ಡಿ ಅಡಚಣೆ ಉಂಟು ಮಾಡುತ್ತಿದ್ದರೆ;
- (ಡಿ) ನಿವೇಶನವನ್ನು ಅಥವಾ ಪ್ಲಾಟ್‌ನ್ನು ಆವರಿಸಿಕೊಂಡಿರುವ ಭೂಮಿಯ ಗೊತ್ತುಪಡಿಸಿದ ಮಿತಿಗಿಂತ ಹೆಚ್ಚಾಗಿದ್ದರೆ;
- (ಇ) ಅರಣ್ಯ ಭೂಮಿಯಾಗಿದ್ದರೆ;
- (ಎಫ್) ಅಂಥ ಭೂಮಿಯು ಬೇರೊಬ್ಬ ವ್ಯಕ್ತಿಗೆ ಸೇರಿದ್ದು, ಅರ್ಜಿದಾರನಿಗೆ ಅದರ ಮೇಲೆ ಹಕ್ಕು ಇರದಿದ್ದರೆ ;
- (ಜಿ) ಅಂಥ ಭೂಮಿಯನ್ನು ಉದ್ಯಾನವನಗಳು, ಆಟದ ಮೈದಾನಗಳು, ಮುಕ್ತ ಸ್ಥಳಗಳು ಅಥವಾ ಯಾವುದೇ ನಾಗರಿಕ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಮೀಸಲಿಟ್ಟಿದ್ದರೆ;
- (ಹೆಚ್) ಅಂಥ ಭೂಮಿಯು ಅಕ್ಕಪಕ್ಕದವರ ಸ್ವತ್ತಿಗೆ, ಬಿರುಮಳೆಯ ನೀರು ಹರಿದುಹೋಗುವ ಒಳಚರಂಡಿಗೆ, ಕೆರೆ ವಿರಿಪ್ರದೇಶಗಳಿಗೆ, ನದಿ ದಡಕ್ಕೆ ಅಥವಾ ನದಿಪಾತ್ರಗಳಿಗೆ ಮತ್ತು ಕಾಲುವೆಗಳಿಗೆ ಹೊಂದಿಕೊಂಡಿದ್ದರೆ ಅಥವಾ ಹೈಟೆನ್‌ಷನ್ ವಿದ್ಯುಚ್ಛಕ್ತಿ ಲೈನ್‌ಗಳ ಕೆಳಗಿದ್ದರೆ;
- (ಐ) ಅಂಥ ಭೂಮಿಯನ್ನು ಪಾರಂಪರಿಕ ಸ್ಮಾರಕಗಳಿಗೆ, ವಿಮಾನನಿಲ್ದಾಣಗಳಿಗೆ ಮತ್ತು ಸೇನಾ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಲಯ ನಿಬಂಧನೆಗಳಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗಳಲ್ಲಿ ಎತ್ತರ ಇಂತಿಷ್ಟೇ ಇರಬೇಕೆಂದು ನಿರ್ದಿಷ್ಟಪಡಿಸಿದ ಎತ್ತರದ ನಿರ್ಬಂಧಗಳಿಗೆ ವಿರುದ್ಧವಾಗಿ ಬಳಕೆ ಮಾಡುತ್ತಿದ್ದರೆ;
- (ಜೆ) ಹೈಟೆನ್‌ಷನ್ ಲೈನ್‌ಗಳಿಗೆ ಅಥವಾ ಬೆಂಕಿಶಾಮಕ ಕ್ರಮಗಳಿಗೆ ಕೊಟ್ಟಿರುವ ಯಾವುದೇ ಅನುಮತಿಗೆ ಅನುಗುಣವಾಗಿ ಅಂಥ ಭೂಮಿಯು ಇರದಿದ್ದರೆ;
- (ಕೆ) ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಕರಾವಳಿ ವಲಯ ನಿಬಂಧನೆಗೆ ಒಳಪಟ್ಟಿರುವ ಪ್ರದೇಶದಲ್ಲಿದ್ದರೆ,

- ಆ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.

ಪರಂತು, ಭೂ ಬಳಕೆಯ ಬದಲಾವಣೆಗೆ ಸಂಬಂಧಿಸಿದಂತೆ ಆಗಿರುವ ಉಲ್ಲಂಘನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) 14-ಎ ಪ್ರಕರಣಕ್ಕೆ ಅನುಸಾರವಾಗಿ ಮತ್ತು ಪ್ರತಿಯೊಂದು ನಗರ ಪಾಲಿಕೆಯ, ಪುರಸಭೆಗಳ, ನಗರ ಸ್ಥಳೀಯ ಸಂಸ್ಥೆಗಳ, ಅಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರದ ಮಂಜೂರಾದ ಮಾಸ್ಟರ್ ಪ್ಲಾನ್‌ಗೆ ಅನುಸಾರವಾಗಿ ಸಕ್ರಮಗೊಳಿಸತಕ್ಕದ್ದು.

ವಿವರಣೆ: ಈ ಪ್ರಕರಣದ ಉದ್ದೇಶಕ್ಕಾಗಿ, ನಗರ ಪ್ರದೇಶ ಎಂದರೆ:- ಈ ಮುಂದಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ನಗರಗಳು ಮತ್ತು ನಗರ ಸಭೆಗಳ ಸರಹದ್ದುಗಳ ಒಳಗೆ ಮತ್ತು (3)ನೇ ಅಂಕಣದ ಎದುರಿಗೆ ಮಾಡಿರುವ ನಮೂದುಗಳಲ್ಲಿ ನಿರ್ದಿಷ್ಟಪಡಿಸಿದ ಸರಹದ್ದುಗಳಿಂದ ಅಂಥ ಅಂತರದೊಳಗೆ ಇರುವ ಪ್ರದೇಶಗಳು:

ಕೋಷ್ಟಕ

ಕ್ರಮ ಸಂಖ್ಯೆ	ಪ್ರದೇಶಗಳು	ಅಂತರ
(1)	(2)	(3)
1.	ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976 ಅಡಿಯಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	18 ಕಿ.ಮೀ.
2.	ಕರ್ನಾಟಕ ಪೌರನಿಗಮಗಳ ಅಧಿನಿಯಮ, 1976ರ ಉಪಬಂಧಗಳಡಿಯಲ್ಲಿ ಬರುವ ಅನುಕ್ರಮವಾಗಿ ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರ.	10 ಕಿ.ಮೀ.
3.	ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿನ ಎಲ್ಲಾ ನಗರಸಭೆಗಳು	5 ಕಿ.ಮೀ.

ಕ್ರಮ ಸಂಖ್ಯೆ	ಪ್ರದೇಶಗಳು	ಅಂತರ
(1)	(2)	(3)
4.	ಕರ್ನಾಟಕ ಪೌರನಿಗಮಗಳ ಅಧಿನಿಯಮ, 1976ರ ಅಡಿಯಲ್ಲಿನ ಇತರೆ ನಗರ ಪಾಲಿಕೆಗಳು	10 ಕಿ.ಮೀ
5.	ಟೆಂಪ್ಲೇಟ್ ಮತ್ತು ಪಟ್ಟಣ ಪಂಚಾಯಿತಿಗಳು	3 ಕಿ.ಮೀ ¹

1. 2015ರ ಅಧಿನಿಯಮ 7ರ ಮೂಲಕ 12.1.2015 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 2017ರ ಅಧಿನಿಯಮ 20ರ ಮೂಲಕ 06.04.2017 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
3. 2017ರ ಅಧಿನಿಯಮ 50ರ ಮೂಲಕ 16.12.2017 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

¹[94-ಡಿ.ದಾಖಲಾಗದ ವಾಸಿಸುವ ಸ್ಥಳಗಳಲ್ಲಿರುವ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ, ಅದರ ಮತ್ತು ಅದಕ್ಕೆ ನಿಕಟದಲ್ಲಿ ತಾಗಿಕೊಂಡಿರುವ ನಿವೇಶನ ಸಹಿತವಾಗಿ ವಾಸದ ಮನೆಯ ಭೂಮಿಯನ್ನು ಸಕ್ರಮಗೊಳಿಸುವುದು ಮತ್ತು ಮಂಜೂರು ಮಾಡುವುದು.- ಈ ಪ್ರಕರಣದಲ್ಲಿ ಇನ್ನುಮುಂದೆ ಉಪಬಂಧಿಸಿದುದನ್ನು ಹೊರತುಪಡಿಸಿ, ಈ ಅಧಿನಿಯಮದಲ್ಲಿ ಏನೇ ಇದ್ದರೂ, ನಿಯಮಿಸಲಾದ ಪ್ರಾಧಿಕಾರವು, ಅದು ಸೂಕ್ತವೆಂದು ಭಾವಿಸಬಹುದಾದ ಅಂಥ ವಿಚಾರಣೆಯನ್ನು ನಡೆಸಿದ ತರುವಾಯ, ಅಸ್ತಿತ್ವದಲ್ಲಿರುವ ಅಥವಾ ವಿಲೀನಗೊಳಿಸಬೇಕಾದ ಅಥವಾ ಗ್ರಾಮವಾಗಿ ಪರಿವರ್ತನೆಗೊಂಡ ಗ್ರಾಮದ ಗಡಿಯೊಳಗೆ ಬರುವ, ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2017ರ ಪ್ರಾರಂಭದ ದಿನಾಂಕಕ್ಕೆ ಮೊದಲು ಸರ್ಕಾರಕ್ಕೆ ಸೇರಿದ ದಾಖಲಾಗದ ವಾಸಿಸುವ ಸ್ಥಳಗಳಲ್ಲಿರುವ ಯಾವುದೇ ಭೂಮಿಯಲ್ಲಿ, ಯಾವೊಬ್ಬ ವ್ಯಕ್ತಿಯು, ವಾಸದ ಮನೆ ಅದರ ನಿವೇಶನ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಭೂಮಿ, ಯಾವುದಾದರೂ ಇದ್ದಲ್ಲಿ, ಅದರ ಸಹಿತವಾಗಿ ಅನಧಿಕೃತ ಅಧಿಭೋಗವನ್ನು ಹೊಂದಿದ್ದಾನೆಂದು ಹಾಗೂ ಅದನ್ನು ಅನುಭವಿಸುವುದಕ್ಕೆ ಅದು ಅವಶ್ಯವೆಂದು ಮನವರಿಕೆಯಾದರೆ, ನಿಯಮಿಸಬಹುದಾದ ಅಂಥ ಅವಧಿಯೊಳಗೆ, ಅಂಥ ನಮೂನೆಯಲ್ಲಿ, ಅಂಥ ಶುಲ್ಕದ ಜೊತೆಗೆ ಮತ್ತು ಅಂಥ ಮೊತ್ತದ ಸಂದಾಯದ ಮೇಲೆ ಅಂಥ ವ್ಯಕ್ತಿಯು ಅದಕ್ಕೆ ಅರ್ಜಿ ಸಲ್ಲಿಸಿದ ಮೇಲೆ, ಈ ಮುಂದಿನ ಷರತ್ತುಗಳಿಗೆ ಮತ್ತು ನಿಯಮಿಸಬಹುದಾದ ಹಾಗೂ ಮಂಜೂರಾತಿ ಆದೇಶದ ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಅಂಥ ಇತರ ನಿರ್ಬಂಧಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಅಂಥ ರೀತಿಯಲ್ಲಿ ಸಕ್ರಮಗೊಳಿಸಬಹುದು ಮತ್ತು ಮಂಜೂರು ಮಾಡಬಹುದು, ಎಂದರೆ:-

- (i) ಈ ಪ್ರಕರಣದ ಅಡಿಯಲ್ಲಿ ಸಕ್ರಮಗೊಳಿಸುವಿಕೆ ಮತ್ತು ಮಂಜೂರಾತಿಗೆ ಸಂಬಂಧಿಸಿದ ಅರ್ಜಿಯನ್ನು, ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2017ರ ಪ್ರಾರಂಭದಲ್ಲಿದ್ದಂತೆ, ಕೃಷಿ ಮತ್ತು ತತ್ಸಂಬಂಧಿತ ಉದ್ದೇಶಗಳಿಗಾಗಿ ಇರಿಸಿದ, ಅರ್ಜಿದಾರನು ನಿರ್ಮಿಸಿದ ಮತ್ತು ಅಧಿಭೋಗ ಹೊಂದಿದ ಅನಧಿಕೃತ ವಾಸದ ಮನೆಯನ್ನು ಮತ್ತು ಅದಕ್ಕೆ ಲಗತ್ತಾದ ನಿವೇಶನವನ್ನು, ಆತನು ಅದರ ವಿಸ್ತೀರ್ಣ ಮತ್ತು ಚಕ್ಕುಬಂದಿಗಳೊಂದಿಗೆ ರುಜುವಾತಿನ ಸಹಿತ ಸಲ್ಲಿಸತಕ್ಕದ್ದು;
- (ii) ಅರ್ಜಿಯನ್ನು ಯಾವ ಭೂಮಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದೆಯೋ, ಆ ಭೂಮಿಯು ಇರುವ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ, ಸಕ್ರಮಗೊಳಿಸುವುದಕ್ಕೆ ಮತ್ತು ಮಂಜೂರಾತಿಗೆ ಅರ್ಜಿಯನ್ನು ಸಲ್ಲಿಸಿರುವ ವ್ಯಕ್ತಿ ಅಥವಾ ಆತನ ಕುಟುಂಬದ ಯಾವೊಬ್ಬ ಸದಸ್ಯನು, ಯಾವುದೇ ಕಟ್ಟಡ ಅಥವಾ ನಿವೇಶನವನ್ನು ಹೊಂದಿದ್ದರೆ, ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ;
- (iii) ಯಾವೊಬ್ಬ ವ್ಯಕ್ತಿಯು, ಆತನ ಹೆಸರಿನಲ್ಲಾಗಲಿ ಅಥವಾ ಆತನ ಕುಟುಂಬದ ಯಾವೊಬ್ಬ ಸದಸ್ಯನ ಹೆಸರಿನಲ್ಲಾಗಲಿ, ಒಂದಕ್ಕಿಂತ ಹೆಚ್ಚು ವಾಸದ ಮನೆ ಮತ್ತು ಅದಕ್ಕೆ ಲಗತ್ತಾದ ನಿವೇಶನವನ್ನು ಸಕ್ರಮಗೊಳಿಸುವುದಕ್ಕೆ ಮತ್ತು ಅದರ ಮಂಜೂರಾತಿಗೆ ಅರ್ಹನಾಗಿರತಕ್ಕದ್ದಲ್ಲ;
ವಿವರಣೆ: ಈ ಖಂಡದ ಉದ್ದೇಶಕ್ಕಾಗಿ, "ಕುಟುಂಬದ ಸದಸ್ಯ" ಎಂದರೆ ಮತ್ತು ಇದು, ಪತಿ, ಪತ್ನಿ, ಮದುವೆಯಾಗದ ಹೆಣ್ಣು ಮಕ್ಕಳು ಮತ್ತು ಸಂದರ್ಭಾನುಸಾರವಾಗಿ ಅಪ್ರಾಪ್ತ ಗಂಡು ಮಕ್ಕಳು ಇವರನ್ನು ಒಳಗೊಳ್ಳುತ್ತದೆ;
- (iv) ಹಾಗೆಮಂಜೂರಾದ ಭೂಮಿಯನ್ನು, ಮಂಜೂರಾತಿ ಪ್ರಮಾಣಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಯವರೆಗೆ ಪರಭಾರೆ ಮಾಡತಕ್ಕದ್ದಲ್ಲ;
- (v) ಈ ಪ್ರಕರಣದ ಅಡಿಯಲ್ಲಿ ಮಾಡಲಾದ ಸಕ್ರಮ ಮತ್ತು ಮಂಜೂರಾತಿಯು, ವಾಸ್ತವವಾಗಿ ಅನಧಿಕೃತ ವಾಸದ ಮನೆ ಮತ್ತು ಅದಕ್ಕೆ ಲಗತ್ತಾದ ನಿವೇಶನಕ್ಕಿಂತ ಹೆಚ್ಚಾಗಿಲ್ಲದಂತೆ ಮತ್ತು ಅಂಥ ವ್ಯಕ್ತಿಯು ಅದನ್ನು ಅನುಭವಿಸುವುದಕ್ಕೆ ಸಂಬಂಧಿಸಿದಂತೆ ಅವಶ್ಯಕವಾಗಿದ್ದರೆ, ಆದರೆ ಒಟ್ಟಾರೆಯಾಗಿ 4000 ಚದರ ಅಡಿಗಿಂತ ಹೆಚ್ಚಾಗದಂತೆ, ಯಾವುದು ಕಡಿಮೆಯೋ ಅಷ್ಟಕ್ಕಿಂತ ಹೆಚ್ಚಾಗಿರತಕ್ಕದ್ದಲ್ಲ; ಮತ್ತು
- (vi) ವಾಸದ ಮನೆಯ ನಿರ್ಮಾಣ ಮತ್ತು ಅದಕ್ಕೆ ಲಗತ್ತಾದ ಭೂಮಿಯು,-
(ಎ) ನೈಸರ್ಗಿಕ ಜಲ ಹರಿವಿನ ಸಾಲಿನಲ್ಲಿ ಅಥವಾ ಕಣಿವೆ ಮಾರ್ಗದಲ್ಲಿದ್ದರೆ;

- (ಬಿ) ಅಸ್ತಿತ್ವದಲ್ಲಿರುವ ಅಥವಾ ಉದ್ದೇಶಿಸಲಾದ ರಸ್ತೆಗಳು, ಒಳ ಅಥವಾ ಹೊರ ವರ್ತುಲ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ವಿಸ್ತರಿಸುವುದಕ್ಕೆ ಉದ್ದೇಶಿಸಿದಂಥವುಗಳನ್ನು ಒಳಗೊಂಡಂತೆ ವರ್ತುಲ ರಸ್ತೆಗಳ ಉಪ ರಸ್ತೆ (ಬೈ-ಪಾಸ್)ಗಳು ಮತ್ತು ರೈಲು ಮಾರ್ಗಗಳು, ಟ್ರಾಮ್ ಮಾರ್ಗಗಳು, ಸಮೂಹ ತ್ವರಿತ ಸಾರಿಗೆ ವ್ಯವಸ್ಥೆ ಪರಿಯೋಜನೆಗಳು, ಸಂಪರ್ಕ ಮತ್ತು ಇತರ ನಾಗರಿಕ ಸೌಲಭ್ಯಗಳು ಅಥವಾ ಸಾರ್ವಜನಿಕ ಉಪಯುಕ್ತತೆಗಳ ಮಾರ್ಗದಲ್ಲಿದ್ದಲ್ಲದ್ದರೆ;
- (ಸಿ) ಅರಣ್ಯ ಭೂಮಿಯಾಗಿದ್ದರೆ;
- (ಡಿ) ಮೀಸಲುಉದ್ಯಾನಗಳು, ಆಟದ ಮೈದಾನಗಳು, ಬಹಿರಂಗ ಸ್ಥಳಗಳು ಅಥವಾ ಯಾವುದೇ ನಾಗರಿಕ ಸೌಲಭ್ಯಗಳಿಗೆ ಒದಗಿಸಿದಂಥ ಸ್ಥಳವಾಗಿದ್ದರೆ;
- (ಇ) ನೆರೆಹೊರೆಯವರ ಸ್ವತ್ತಿನೊಳಗೆ, ಮಳೆ ನೀರು ಹರಿವುಗಳ ಮೇಲೆ, ಕೆರೆ ತಳ ಪ್ರದೇಶಗಳಲ್ಲಿ, ನದಿ ಪಾತ್ರ ಅಥವಾ ತಳಗಳಲ್ಲಿ ಮತ್ತು ಕಾಲುವೆಗಳಲ್ಲಿ ಚಾಚಿಕೊಂಡಿದ್ದರೆ ಅಥವಾ ಹೈ ಟೆನ್ಷನ್ ವಿದ್ಯುತ್ ಮಾರ್ಗಗಳ ಕೆಳಗಿನ ಸ್ಥಳವಾಗಿದ್ದರೆ;
- (ಎಫ್) ಪಾರಂಪರಿಕ ಸ್ಮಾರಕಗಳು, ವಿಮಾನ ನಿಲ್ದಾಣಗಳು ಮತ್ತು ರಕ್ಷಣಾಇಲಾಖೆಯ ನಿಯಂತ್ರಣಗಳಿಗಾಗಿ ವಲಯ ರಚನೆ ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಎತ್ತರದ ನಿರ್ಬಂಧಗಳ ವಿರುದ್ಧ ಬಳಸಲಾದ ಸ್ಥಳವಾಗಿದ್ದರೆ;
- (ಜಿ) ಹೈ ಟೆನ್ಷನ್ ಮಾರ್ಗಗಳು ಅಥವಾ ಅಗ್ನಿ ಸಂರಕ್ಷಣಾ ಕ್ರಮಗಳಿಂದ ಯಾವುದೇ ಅನುಮತಿಗೆ ಅನುಗುಣವಾಗಿರದ ಸ್ಥಳವಾಗಿದ್ದರೆ; ಮತ್ತು
- (ಹೆಚ್) ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಕರಾವಳಿ ವಲಯ ನಿಯಂತ್ರಣವು ಒಳಗೊಂಡಿರುವ ಪ್ರದೇಶವಾಗಿದ್ದರೆ
- ಅದನ್ನು ಸಕ್ರಮಗೊಳಿಸತಕ್ಕದ್ದಲ್ಲ ಮತ್ತು ಮಂಜೂರು ಮಾಡತಕ್ಕದ್ದಲ್ಲ.

ವಿವರಣೆ.- ಈ ಪ್ರಕರಣದ ಉದ್ದೇಶಕ್ಕಾಗಿ, "ದಾಖಲಾಗದ ವಾಸಿಸುವ ಸ್ಥಳ" ಎಂದರೆ, ಅಸ್ತಿತ್ವದಲ್ಲಿರುವ ಗ್ರಾಮ ಅಥವಾ ವಿಲೀನಗೊಳಿಸಬೇಕಾದ ಅಥವಾ ಗ್ರಾಮವಾಗಿ ಪರಿವರ್ತಿಸಿದ ಗ್ರಾಮದ ಗಡಿಯೊಳಗೆ ಬರುವ, ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯಲ್ಲಿರುವ ಮತ್ತು ಸರ್ಕಾರವು ಹಾಗೆಂದು ಗುರುತಿಸಿದ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲಿನಿ, ಅಥವಾ ವಾಸಿಸುವ ಸ್ಥಳಗಳ ಯಾವುದೇ ಅಂಥ ಗುಂಪು.¹

1. 2017ರ ಅಧಿನಿಯಮ 49ರ ಮೂಲಕ 16.12.2017 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

95.ಬೇಸಾಯದ ಭೂಮಿಯ ಬಳಕೆಗಳು ಮತ್ತು ಬೇಸಾಯದ ಭೂಮಿಯನ್ನು ಇತರ ಉದ್ದೇಶಕ್ಕಾಗಿ ಬಳಸುವ ಬಗೆಗಿನ ವಿಧಾನ.- (1) ಕಟ್ಟಡಗಳನ್ನು ಕಟ್ಟುವ ಅಥವಾ ಬಾವಿಗಳನ್ನು ಅಥವಾ ಕೆರೆಗಳನ್ನು ನಿರ್ಮಿಸುವ ಬಗ್ಗೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿಗೆ ಒಳಪಟ್ಟು, ಕಂದಾಯದ ನಿರ್ಧರಣೆಯಾದ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು, ಆ ಭೂಮಿಯನ್ನು ಉತ್ತಮವಾಗಿಸುವುದಕ್ಕೆ ಮಾಡಲು ಅಥವಾ ಮೇಲೆ ಹೇಳಿದ ಉದ್ದೇಶಕ್ಕಾಗಿ ಆ ಭೂಮಿಯನ್ನು ಹೆಚ್ಚು ಅನುಕೂಲಕರವಾಗಿ ಬಳಕೆ ಮಾಡುವುದಕ್ಕಾಗಿ, ತಾನೇ ಖುದ್ದಾಗಿ ಫಾರಂ ಕಟ್ಟಡಗಳನ್ನು ಕಟ್ಟಲು, ಬಾವಿ ಅಥವಾ ಕೆರೆಗಳನ್ನು ನಿರ್ಮಿಸಲು, ಬೇರೆ ಯಾವುದೇ ಸುಧಾರಣೆಗಳನ್ನು ಮಾಡಲು ಅಥವಾ ತನ್ನ ನೌಕರರಿಂದ, ಗೇಣಿದಾರರಿಂದ, ಏಜೆಂಟರಿಂದ ಅಥವಾ ಇತರ ಕಾನೂನುಸಮ್ಮತ ಪ್ರತಿನಿಧಿಗಳಿಂದ ಫಾರಂ ಕಟ್ಟಡಗಳನ್ನು ಕಟ್ಟಿಸಲು, ಬಾವಿ ಅಥವಾ ಕೆರೆಗಳನ್ನು ನಿರ್ಮಿಸಿಕೊಳ್ಳಲು ಅಥವಾ ಬೇರೆ ಯಾವುದೇ ಸುಧಾರಣೆಗಳನ್ನು ಮಾಡಿಸಲು ಹಕ್ಕುಳ್ಳವನಾಗಿರುತ್ತಾನೆ.

¹²["ಪರಂತು, ಭೂಮಿಗೆ ನಿಯಮಿಸಬಹುದಾದಂಥ ಗರಿಷ್ಠ ವಿಸ್ತೀರ್ಣಕ್ಕೆ ಒಳಪಟ್ಟು, ಹಾಗೆ ಕಟ್ಟಿದ ಫಾರಂ ಕಟ್ಟಡವು ಅಥವಾ ಫಾರಂ ಹೌಸ್ ಆತನ ಹಿಡುವಳಿಯ ಶೇಕಡ ಹತ್ತಕ್ಕಿಂತ ಹೆಚ್ಚಾಗಿರತಕ್ಕದ್ದಲ್ಲ."

ವಿವರಣೆ.- ಈ ಉಪಪ್ರಕರಣದ ಉದ್ದೇಶಕ್ಕಾಗಿ "ಫಾರಂ ಕಟ್ಟಡ" ಅಥವಾ "ಫಾರಂ ಹೌಸ್" ಎಂದರೆ, ರೈತನ ವಸತಿಗಾಗಿ ಬಳಸಿದ ಅಥವಾ ಕೃಷಿ ಪರಿಕರಗಳನ್ನು ಇಡುವ ಉದ್ದೇಶಕ್ಕಾಗಿ ಬಳಸಿದ ಮತ್ತು ಜಾನುವಾರುಗಳನ್ನು ಕಟ್ಟಿಹಾಕಲು ಬಳಸಿದ ಜಮೀನಿಗೆ ಹೊಂದಿಕೊಂಡಿರುವ ಅಥವಾ ಕೃಷಿ ಭೂಮಿಯ ಒಂದು ಭಾಗದಲ್ಲಿ ನಿರ್ಮಿಸಿದ ಮನೆ ಮತ್ತು ಈ ಮನೆಯನ್ನು ರೈತನು ತನ್ನ ಸ್ವಂತ ಉಪಯೋಗಕ್ಕಾಗಿ ಬಳಸತಕ್ಕದ್ದು ಹಾಗೂ ಅದನ್ನು ಯಾವುದೇ ವ್ಯಕ್ತಿಯ ಅಥವಾ ಏಜೆನ್ಸಿಯ ವಾಣಿಜ್ಯ ಚಟುವಟಿಕೆಗಳಿಗೆ ನೀಡತಕ್ಕದ್ದಲ್ಲ.¹²

(2) ಕಂದಾಯದ ನಿರ್ಧರಣೆ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಯಾರೇ ಅಧಿಭೋಗದಾರನು ಅಂಥ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಇತರ ಉದ್ದೇಶಕ್ಕಾಗಿ ಬದಲಿಸಲು ಇಚ್ಛಿಸಿದರೆ, [ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ]¹ ಅವನು ಅನುಮತಿಗಾಗಿ ಡೆಪ್ಯುಟಿ ಕಮಿಷನರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಡೆಪ್ಯುಟಿ ಕಮಿಷನರು ಈ ಪ್ರಕರಣದ ಉಪಬಂಧಗಳಿಗೆ ಮತ್ತು ಈ ಅಧಿನಿಯಮದ ಮೇರೆಗೆ ಮಾಡಿದ ನಿಯಮಗಳಿಗೆ ಒಳಪಟ್ಟು ಅನುಮತಿಯನ್ನು ನಿರಾಕರಿಸಬಹುದು ಅಥವಾ ಯುಕ್ತವೆಂದು ತಾನು ಆಲೋಚಿಸುವಂಥ ಷರತ್ತುಗಳಿಗೆ ಒಳಪಟ್ಟು ಅದನ್ನು ಕೊಡಬಹುದು.

¹³[ಪರಂತು, ಕೃಷಿ ಉದ್ದೇಶಕ್ಕಾಗಿ ಮೌಲ್ಯಮಾಪನ ಮಾಡಿದ ಅಥವಾ ಹೊಂದಿದ ಯಾವುದೇ ಕೃಷಿ ಭೂಮಿಯು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) ಅಡಿಯಲ್ಲಿ ಮಾಸ್ಟರ್ ಪ್ಲಾನ್ ಅನ್ನು ಯುಕ್ತವಾಗಿ ಪ್ರಕಟಿಸಲಾಗಿರುವ ಸ್ಥಳೀಯ ಯೋಜನಾ ಪ್ರದೇಶದೊಳಗೆ ಇದ್ದು ಮತ್ತು ಅಂಥ ಭೂಮಿ ಮತ್ತು ಅಂಥ ಪರಿವರ್ತನೆಯು ಅಂಥ ಮಾಸ್ಟರ್ ಪ್ಲಾನಿನಲ್ಲಿ ನಿರ್ದಿಷ್ಟಪಡಿಸಿದ ಭೂ ಬಳಕೆಯ ಉದ್ದೇಶಕ್ಕೆ ಅನುಸಾರವಾಗಿದ್ದ ಪ್ರಕರಣದಲ್ಲಿ, ಅದಕ್ಕೆ (7)ನೇ ಉಪಪ್ರಕರಣದ ಅಡಿಯಲ್ಲಿ ನಿಯಮಿಸಲಾದ ಜುಲ್ಮಾನೆಯನ್ನು ಪಾವತಿಸುವುದಕ್ಕೆ ಒಳಪಟ್ಟು ಅನುಮತಿಯನ್ನು ನೀಡಲಾಗಿದೆಯೆಂದು ಭಾವಿಸತಕ್ಕದ್ದು]¹³

³[ಮತ್ತೂ ಪರಂತು⁵, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅಥವಾ ಬಾವಿಗಳನ್ನು ಅಥವಾ ಕೆರೆಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿಗೆ ಒಳಪಟ್ಟು, ⁵[ಖುಷ್ಕಿ (ಪುಂಜಾ) ಭೂಮಿ, ತರಿಭೂಮಿ ಅಥವಾ ಬಾಗಾಯತ್ ಭೂಮಿ]⁵ ಅಧಿಭೋಗದಾರನು,-

(ಎ) ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 10) ರ 48ಎ ಪ್ರಕರಣದ ಮೇರೆಗೆ ಅಂಥ ಭೂಮಿಯ ಅಧಿಭೋಗದಾರನೆಂದು ನೋಂದಣಿಯಾದ ಅಥವಾ ನೋಂದಣಿಯಾಗಬೇಕಾದ ವ್ಯಕ್ತಿ ಅಲ್ಲದಿದ್ದರೆ; ಅಥವಾ

(ಬಿ) ಸದರಿ ಅಧಿನಿಯಮದ 77ನೇ ಪ್ರಕರಣದ ಮೇರೆಗೆ ಅಂಥ ಭೂಮಿಯನ್ನು ಪಡೆದ ವ್ಯಕ್ತಿ ಅಲ್ಲದಿದ್ದರೆ, ಈ ಉಪ-ಪ್ರಕರಣದ ಮೇರೆಗೆ ಅಗತ್ಯಪಡಿಸಿದ ಅನುಮತಿಯನ್ನು ಪಡೆಯದೆ ಮತ್ತು ಅದರಲ್ಲಿ ಏನೇ ಒಳಗೊಂಡಿದ್ದರೂ, ತಹಶೀಲ್ದಾರನಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಆ ಬಗ್ಗೆ ಮುಂಚಿತವಾಗಿಯೇ ನೋಟೀಸ್‌ನ್ನು ಕಳುಹಿಸಿದ ತರುವಾಯ ಮತ್ತು ಉಪ-ಪ್ರಕರಣ (7)ರ ಮೇರೆಗೆ ನಿಗದಿಪಡಿಸಿದ ದಂಡವನ್ನು ನಿಗದಿತ ರೀತಿಯಲ್ಲಿ ಸಂದಾಯ ಮಾಡಿದ ಮೇಲೆ ಯಾವುದೇ ಇತರ ಉದ್ದೇಶಕ್ಕಾಗಿ ಅಂಥ ಭೂಮಿಯನ್ನು ಅಥವಾ ಅದರ ಭಾಗವನ್ನು ಪರಿವರ್ತನೆ ಮಾಡಬಹುದು.]³

⁷[(2ಎ) ಕಂದಾಯದ ನಿರ್ಧರಣೆ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಯಾರೇ ಅಧಿಭೋಗದಾರನು, 2008ರ ಡಿಸೆಂಬರ್, 31ಕ್ಕೂ ಮುಂಚೆ, (2)ನೇ ಉಪ-ಪ್ರಕರಣದ ಮೇರೆಗೆ ಡೆಪ್ಯೂಟಿ ಕಮಿಷನರ್‌ನ ಅನುಮತಿ ಪಡೆಯದೆ ಅಂಥ ಭೂಮಿಯನ್ನು ಅಥವಾ ಅದರ ಭಾಗವನ್ನು ವಾಸದ ಉದ್ದೇಶಕ್ಕಾಗಿ ಬದಲಿಸಿರುವಲ್ಲಿ ಮತ್ತು ಅಂಥ ಬದಲಾವಣೆಯನ್ನು ಸಕ್ರಮಗೊಳಿಸುವುದಕ್ಕೆ ಇಚ್ಛಿಸಿದಲ್ಲಿ, ⁸[ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2011 ಜಾರಿಗೆ ಬಂದ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗಾಗಿ]⁸ ಗೊತ್ತುಪಡಿಸಬಹುದಾದಂಥ ಅರ್ಜಿ ನಮೂನೆಯಲ್ಲಿ, ಶುಲ್ಕ ಹಾಗೂ ದಂಡನೆಯೊಂದಿಗೆ ಡೆಪ್ಯೂಟಿ ಕಮಿಷನರ್‌ನಿಗೆ ಅರ್ಜಿ ಸಲ್ಲಿಸತಕ್ಕದ್ದು. ಅಂಥ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಡೆಪ್ಯೂಟಿ ಕಮಿಷನರ್‌ನು, ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಆದರೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಉಪಬಂಧಗಳಿಗೆ ಒಳಪಟ್ಟು ಮತ್ತು ಗೊತ್ತುಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟ ಹಾಗೂ ಅಂಥ ರೀತಿಯಲ್ಲಿ, ಅವಶ್ಯಕವೆಂದು ತಾನು ಅಗತ್ಯಪಡಿಸಬಹುದಾದಂಥ ಸಾಕ್ಷ್ಯವನ್ನು ಹಾಜರುಪಡಿಸಿದ ಮೇಲೆ ಹಾಗೂ ವಿಚಾರಣೆಯ ತರುವಾಯ ಅಂಥ ಭೂಮಿಯು,-

- (i) ನೈಸರ್ಗಿಕ ಒಳಚರಂಡಿ ಅಥವಾ ಕಾಲುವೆ ಹರಿವಿನ ಮಾರ್ಗದಲ್ಲಿ ಇದ್ದರೆ;
- (ii) ರಾಜ್ಯ ಸರ್ಕಾರಕ್ಕೆ ಅಥವಾ ಅಥವಾ ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಒಡೆತನಕ್ಕೆ ಅಥವಾ ನಿಯಂತ್ರಣದಲ್ಲಿರುವ ಪ್ರಾಧಿಕಾರಕ್ಕೆ ಸೇರಿದ;
- (iii) ಪ್ರಸ್ತುತ ಅಥವಾ ಪ್ರಸ್ತಾಪಿತ ರಸ್ತೆಗಳಿಗೆ, ಒಳಗಿನ ಅಥವಾ ಹೊರಗಿನ ವರ್ತುಲ ರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ, ಅಗಲೀಕರಣಕ್ಕಾಗಿ ಪ್ರಸ್ತಾಪಿಸಿದವುಗಳೂ ಸೇರಿದಂತೆ ಪ್ರಸ್ತಾಪಿತ ವರ್ತುಲ ರಸ್ತೆಗಳ ಬೈಪಾಸ್‌ಗಳಿಗೆ ಮತ್ತು ರೈಲ್ವೆ ಲೈನುಗಳಿಗೆ, ಟ್ರಾಂವೇಗಳಿಗೆ, ಸಮೂಹ ಸಾರಿಗೆ ಕ್ಷಿಪ್ರ ಪದ್ಧತಿ ಯೋಜನೆಗಳಿಗೆ, ಸಂಪರ್ಕಗಳಿಗೆ ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಅಥವಾ ಸಾರ್ವಜನಿಕ ಸೌಕರ್ಯಗಳಿಗೆ ಅಡ್ಡಿ ಅಡಚಣೆ ಉಂಟು ಮಾಡುತ್ತಿದ್ದರೆ;
- (iv) ಅರಣ್ಯ ಭೂಮಿಯಾಗಿದ್ದರೆ;
- (v) ಬೇರೊಬ್ಬ ವ್ಯಕ್ತಿಗೆ ಸೇರಿದ್ದು ಅರ್ಜಿದಾರನಿಗೆ ಅದರ ಮೇಲೆ ಹಕ್ಕು ಇರದಿದ್ದರೆ;
- (vi) ಅಂಥ ಭೂಮಿಯನ್ನು ಉದ್ಯಾನವನಗಳು, ಆಟದ ಮೈದಾನಗಳು, ಮುಕ್ತ ಪ್ರದೇಶಗಳು ಅಥವಾ ಯಾವುದೇ ಸೌಕರ್ಯಗಳನ್ನು ಒದಗಿಸಲು ಮೀಸಲಿಟ್ಟಿದ್ದರೆ;
- (vii) ಅಥವಾ ಕಟ್ಟಡವು ಅಕ್ಕಪಕ್ಕದವರೊಡನೆ ಬಿರುಮಳೆಯ ನೀರು ಹರಿದುಹೋಗುವ ಚರಂಡಿಗಳಿಗೆ, ಕೆರೆ ಏರಿ ಪ್ರದೇಶಗಳಿಗೆ, ನದಿ ಪಾತ್ರಕ್ಕೆ ಅಥವಾ ನದಿ ದಂಡೆಗೆ ಮತ್ತು ಕಾಲುವೆಗಳಿಗೆ ಹೊಂದಿಕೊಂಡಿದ್ದರೆ ಅಥವಾ ಹೈ-ಟೆನ್ಷನ್ ವಿದ್ಯುತ್ ಮಾರ್ಗದ ಕೆಳಗೆ ಇದ್ದರೆ;
- (viii) ಪಾರಂಪರಿಕ ಸ್ಮಾರಕಗಳಿಗೆ, ವಿಮಾನ ನಿಲ್ದಾಣಗಳಿಗೆ ಹಾಗೂ ಸೇನಾ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಲಯ ನಿಬಂಧನೆಗಳಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗಳಲ್ಲಿ ಎತ್ತರ ಇಂತಿಷ್ಟೇ ಇರಬೇಕೆಂದು ನಿರ್ದಿಷ್ಟಪಡಿಸಿದ ನಿಬಂಧನೆಗಳಿಗೆ ವಿರುದ್ಧವಾಗಿ ಬಳಕೆ ಮಾಡುತ್ತಿದ್ದರೆ;

(ix) ಹೈ-ಟೆನ್ಷನ್ ವಿದ್ಯುತ್ ಲೈನ್‌ಗಳಿಗೆ ಅಥವಾ ಅಗ್ನಿ ಶಾಮಕ ಕ್ರಮಗಳಿಗೆ ಕೊಟ್ಟಿರುವ ಯಾವುದೇ ಅನುಮತಿಗೆ ಅನುಗುಣವಾಗಿ ಇರದಿದ್ದರೆ;

(x) ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಕರಾವಳಿ ವಲಯ ನಿಬಂಧನೆಗಳ ಪಟ್ಟಿರುವ ಪ್ರದೇಶದಲ್ಲಿದ್ದರೆ; - ವಿಚಾರಣೆ ಮಾಡಿದ ತರುವಾಯ ಸಕ್ರಮಗೊಳಿಸಬಹುದು ಅಥವಾ ಸಕ್ರಮಗೊಳಿಸಲು ನಿರಾಕರಿಸಬಹುದು;

(xi) ಭೂ ಬಳಕೆಯಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಆಗಿರುವ ಉಲ್ಲಂಘನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ 14ಎ ಪ್ರಕರಣಕ್ಕೆ ಅನುಸಾರವಾಗಿ; ಅಥವಾ

(xii) ಎರಡು ಮಹಡಿಗಳಿಗಿಂತ ಹೆಚ್ಚು ಮಹಡಿಗಳನ್ನು ಹೊಂದಿರುವ ಯಾವುದೇ ಕಟ್ಟಡಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದರೆ,-

(ಎ) ಅಂಥ ಕಟ್ಟಡದ ರಚನೆಯ ಸ್ಥಿರತೆ ಬಗ್ಗೆ ಕಟ್ಟಡ ಇಂಜಿನಿಯರ್‌ನಿಂದ ಪ್ರಮಾಣ ಪತ್ರವನ್ನು ಹಾಜರುಪಡಿಸಿದಾಗ;

(ಬಿ) ಅಗ್ನಿಶಾಮಕ ಇಲಾಖೆಯಿಂದ ಆಕ್ಷೇಪಣೆ ಇಲ್ಲ ಪ್ರಮಾಣಪತ್ರ ಪಡೆದುಕೊಂಡಿದ್ದರೆ - ಸಕ್ರಮಗೊಳಿಸತಕ್ಕದ್ದು.

(xiii) ಅಥವಾ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಮೇರೆಗೆ ಘೋಷಿಸಿದ

ಅನುಮೋದಿತ ಮಾಸ್ಟರ್ ಪ್ಲಾನ್‌ನ ಅಥವಾ ಹಸಿರು ಪಟ್ಟಿ ವಲಯದಲ್ಲಿ ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣ ಮಾಡಿದ್ದರೆ; ಮತ್ತು

(xiv) ಗೊತ್ತುಪಡಿಸಬಹುದಾದಂಥ ಯಾವುದೇ ಇತರ ನಿಷೇಧಕ್ಕೆ ಒಳಪಟ್ಟಿದ್ದರೆ,

- ವಿಚಾರಣೆ ಮಾಡಿದ ತರುವಾಯ ಸಕ್ರಮಗೊಳಿಸಬಹುದು ಅಥವಾ ಸಕ್ರಮಗೊಳಿಸಲು ನಿರಾಕರಿಸಬಹುದು.

(2ಎಎ) 2008ರ ಡಿಸೆಂಬರ್ 31ಕ್ಕೂ ಮುಂಚೆ ವಾಸದ ಉದ್ದೇಶಕ್ಕಾಗಿ ಪರಿವರ್ತನೆ ಅಥವಾ ಭೂಬಳಕೆಯಲ್ಲಿ ಬದಲಾವಣೆ ಮಾಡಲಾಗಿತ್ತೆಂದು ರುಜುವಾತುಪಡಿಸುವ ಹೊಣೆಯು, ಅಂಥ ಅನಧಿಕೃತ ಪರಿವರ್ತನೆಯನ್ನು ಅಥವಾ ಭೂಬಳಕೆಯಲ್ಲಿ ಮಾಡಿದ ಬದಲಾವಣೆಯನ್ನು ಸಕ್ರಮಗೊಳಿಸುವುದಕ್ಕಾಗಿ ಕೋರಿದ ಅರ್ಜಿದಾರನ ಮೇಲೆ ಇರತಕ್ಕದ್ದು.

(2ಎಎಎ) ಎಲ್ಲಾ ಅಂಥ ಪರಿವರ್ತನೆಗಳನ್ನು ಅಥವಾ ಭೂಬಳಕೆಯ ಬದಲಾವಣೆಯನ್ನು ಸಕ್ರಮಗೊಳಿಸದಿರುವಾಗ ಅಥವಾ ಅರ್ಜಿದಾರನು (2ಎ) ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅರ್ಜಿ ಸಲ್ಲಿಸಿರದಿದ್ದರೆ, ನಾಶಪಡಿಸುವುದಕ್ಕೆ ಅಥವಾ ಅವು ಮುಂಚೆ ಬಳಕೆಯಲ್ಲಿದ್ದಂಥ ಸ್ಥಿತಿಗೆ ತರುವುದಕ್ಕೆ ಗುರಿಯಾಗತಕ್ಕದ್ದು ಮತ್ತು ಅದಕ್ಕಾಗಿ ಮಾಡಿದ ವೆಚ್ಚಗಳನ್ನು ಭೂಕಂದಾಯ ಬಾಕಿಗಳೆಂದು ಅಂಥ ವ್ಯಕ್ತಿಯಿಂದ ಸಂಗ್ರಹಿಸತಕ್ಕದ್ದು;⁷

(3) '[ಪರಿವರ್ತನೆಯು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಉಪಬಂಧಗಳನ್ನು ವಿಫಲಗೊಳಿಸುತ್ತದೆ ಅಥವಾ ಅದು ಸಾರ್ವಜನಿಕ ಉಪದ್ರವವನ್ನುಂಟು ಮಾಡುವಂಥದಾಗಿದೆ]' ಅಥವಾ ಅದು ಸಾರ್ವಜನಿಕರಿಗೆ ಹಿತಕಾರಿಯಾಗಿಲ್ಲ ಅಥವಾ (4)ನೇ ಉಪ ಪ್ರಕರಣದ ಮೇರೆಗೆ ವಿಧಿಸಬಹುದಾದಂಥ ಷರತ್ತುಗಳನ್ನು ಪಾಲಿಸಲು ಅಧಿಭೋಗದಾರನು ಅಸಮರ್ಥನಾಗಿದ್ದಾನೆ ಅಥವಾ ಇಷ್ಟಪಡುತ್ತಿಲ್ಲವೆಂಬ ಕಾರಣದಮೇಲೆ ಡೆಪ್ಯುಟಿ ಕಮಿಷನರನು ಪರಿವರ್ತನೆಗೆ ಅನುಮತಿಯನ್ನು ನಿರಾಕರಿಸಬಹುದು.

⁶[(3ಎ) XXX]⁶

⁶[(3ಬಿ) XXX]⁶

(4) ಆರೋಗ್ಯ, ಸುರಕ್ಷೆ ಮತ್ತು ಸೌಕರ್ಯಗಳನ್ನು ಕಾಪಾಡುವುದಕ್ಕಾಗಿ ಮತ್ತು ಕಟ್ಟಡದ ನಿವೇಶನಗಳೆಂದು ಬಳಸುವ ಭೂಮಿಗೆ ಸಂಬಂಧಿಸಿದಂತೆ ಅಷ್ಟೇ ಅಲ್ಲ, ನಿವೇಶನಗಳ ಅಳತೆ, ವ್ಯವಸ್ಥೆ ಮತ್ತು ನಿವೇಶನಗಳಿಗೆ ಪ್ರವೇಶ ಇವು ಅಧಿಭೋಗದಾರರ ಆರೋಗ್ಯಕ್ಕೆ ಮತ್ತು ಸೌಕರ್ಯಕ್ಕೆ ಸರಿಹೊಂದಿಕೊಳ್ಳುತ್ತವೆ/ ಸರಿಹೊಂದಿಕೆಯಾಗಿವೆ ಅಥವಾ ಆ ಸ್ಥಳಕ್ಕೆ ಸೂಕ್ತವಾಗಿವೆ ಮತ್ತು ಪಟ್ಟಣ ಮತ್ತು ಗ್ರಾಮಾಂತರದ ಯೋಜನೆಗೆ ಅಥವಾ ಕಟ್ಟಡಗಳ ಕಟ್ಟುವಿಕೆಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಉಪಬಂಧಗಳನ್ನು ಉಲ್ಲಂಘಿಸುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪರಿವರ್ತನೆ ಬಗ್ಗೆ ಷರತ್ತುಗಳನ್ನು ವಿಧಿಸಬಹುದು.

(5) ಉಪಪ್ರಕರಣ(2)ರ ಮೇರೆಗೆ ಅರ್ಜಿಯನ್ನು ಸಲ್ಲಿಸಿದಾಗ, ಅರ್ಜಿಯು ತಲುಪಿದ ದಿನಾಂಕದಿಂದ ನಾಲ್ಕು ತಿಂಗಳ ಅವಧಿಯೊಳಗಾಗಿ ಡೆಪ್ಯುಟಿ ಕಮಿಷನರು ತನ್ನ ತೀರ್ಮಾನವನ್ನು ಅರ್ಜಿದಾರನಿಗೆ ತಿಳಿಸಲು ತಪ್ಪಿದಲ್ಲಿ, ಕೇಳಿಕೊಂಡ ಅನುಮತಿಯನ್ನು ಮಂಜೂರು ಮಾಡಲಾಗಿದೆಯೆಂದು ಭಾವಿಸತಕ್ಕದ್ದು.

(6) ಡೆಪ್ಯುಟಿ ಕಮಿಷನರು ಯಾವುದೇ ವಿಶಿಷ್ಟ ಸಂದರ್ಭದಲ್ಲಿ ಅನ್ಯಥಾ ನಿರ್ದೇಶಿಸಿದ ಹೊರತು, (2)ನೇ ಉಪಪ್ರಕರಣದ ಮೇರೆಗೆ ಯಾವುದೇ ಅರ್ಜಿಯನ್ನು ಅದನ್ನು ಅಧಿಭೋಗದಾರನು ಸಲ್ಲಿಸಿದ ಹೊರತು ಮಾನ್ಯ ಮಾಡತಕ್ಕದ್ದಲ್ಲ.

⁷[(6ಎ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕೊಡಗು ಜಿಲ್ಲೆಯಲ್ಲಿ ಹಾಗೂ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಕಂದಾಯದ ನಿರ್ದೇಶನ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿದ ಯಾವುದೇ ಭೂಮಿಯನ್ನು ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1981 ಜಾರಿಗೆ ಬಂದ ದಿನಾಂಕಕ್ಕೆ ಮುಂಚೆ ಇತರ ಯಾವುದೇ ಉದ್ದೇಶಗಳಿಗಾಗಿ ಪರಿವರ್ತಿಸಿದ್ದರೆ

ಅಥವಾ ಬಳಸಿದ್ದರೆ, ಅದರಲ್ಲಿನ ಯಾವುದೇ ಕಟ್ಟಡಕ್ಕೆ (ಫಾರಂ ಹೌಸ್ ಅಲ್ಲದ) ಹೊಂದಿಕೊಂಡಿರುವ ಭೂಮಿಯ ಜೊತೆಗೆ ಬಳಸಿದ ಆ ಭೂಮಿಯಲ್ಲಿ ಅಂಥ ಕಟ್ಟಡದ ನಿರ್ಮಾಣದ ಪ್ರದೇಶವು ಮೂರುಪಟ್ಟು ಮೀರದಿದ್ದರೆ, ಅಂಥ ದಿನಾಂಕದಿಂದ ಪರಿಣಾಮಕಾರಿಯಾಗುವಂತೆ, ಕೃಷಿಯೇತರ ಉದ್ದೇಶಗಳಿಗಾಗಿ ಬಳಸುವುದಕ್ಕೆ ಅನುಮತಿಸಲಾಗಿದೆಯೆಂದು ಭಾವಿಸತಕ್ಕದ್ದು.¹

²[(7) ಕಂದಾಯ ನಿರ್ದೇಶನ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಯಾವುದೇ ಭೂಮಿಯನ್ನು ಬೇಸಾಯಕ್ಕೆ ಸಂಬಂಧಿಸಿದ ಯಾವುದೇ ಉದ್ದೇಶಕ್ಕಾಗಿ (2)ನೇ ಉಪ ಪ್ರಕರಣದ ಮೇರೆಗೆ ಅನುಮತಿ ಕೊಟ್ಟಿರುವಾಗ ³[ಅಥವಾ ಸದರಿ ಉಪ ಪ್ರಕರಣದ ⁴[ಪರಂತುಕಗಳ]⁵ ಮೇರೆಗೆ ಪರಿವರ್ತಿಸಿದ್ದರೆ]³ ಅಥವಾ (5)ನೇ ಉಪ ಪ್ರಕರಣದ ಅಥವಾ (6ಎ) ಉಪ ಪ್ರಕರಣದ ಮೇರೆಗೆ ಅನುಮತಿ ನೀಡಲಾಗಿದೆಯೆಂದು ಭಾವಿಸಿರುವಾಗ, ಡೆಪ್ಯೂಟಿ ಕಮಿಷನರ್‌ನು, ಈ ಬಗ್ಗೆ ರಾಜ್ಯ ಸರ್ಕಾರವು ರಚಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು, ಜುಲಾನೆಯನ್ನು ಸಂದಾಯ ಮಾಡಲು ಅಗತ್ಯಪಡಿಸಬಹುದು. ಆ ತರುವಾಯ 83ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಹೊರತು ಅಂಥ ಭೂಮಿಯ ಮೇಲೆ ಯಾವುದೇ ಕಂದಾಯವನ್ನು ವಿಧಿಸತಕ್ಕದ್ದಲ್ಲ.

⁹[(8) ಕೈಗಾರಿಕೆ ಅಭಿವೃದ್ಧಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಪೂಜಾ ಸ್ಥಳಗಳಿಗೆ, ರಾಜ್ಯ ಸರ್ಕಾರವು ಅನುಮೋದಿಸಿದ ಗೃಹ ನಿರ್ಮಾಣ ಯೋಜನೆಗಾಗಿ ಅಥವಾ ಈ ಪ್ರಕರಣದ ಮೇರೆಗೆ ತೋಟಗಾರಿಕೆಯ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಪರಿವರ್ತಿಸುವುದಕ್ಕಾಗಿ ಅನುಮತಿಯನ್ನು, ಕೈಗಾರಿಕಾ ಅಭಿವೃದ್ಧಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಪೂಜಾ ಸ್ಥಳಗಳಿಗೆ, ರಾಜ್ಯ ಸರ್ಕಾರವು ಅನುಮೋದಿಸಿದ ಗೃಹ ನಿರ್ಮಾಣ ಯೋಜನೆಗಳಿಗಾಗಿ ಅಥವಾ ಸಂದರ್ಭಾನುಸಾರ ತೋಟಗಾರಿಕೆಯ ಉದ್ದೇಶಕ್ಕಾಗಿ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 10) ರ 109ನೇ ಪ್ರಕರಣದ ಮೇರೆಗೆ ಕೃಷಿ ಭೂಮಿಯನ್ನು ಖರೀದಿಸುವುದಕ್ಕಾಗಿ ನೀಡಿದ ಅನುಮತಿಯಂತೆಯೇ ಗೊತ್ತುಪಡಿಸಬಹುದಾದಂಥ ¹⁰[ದಂಡವನ್ನು]¹⁰ ಸಂದಾಯ ಮಾಡುವುದಕ್ಕೆ ಒಳಪಟ್ಟು ಮಂಜೂರು ಮಾಡಲಾಗಿದೆ ಎಂದು ಭಾವಿಸತಕ್ಕದ್ದು.]⁹

ವಿವರಣೆ.- ಈ ಪ್ರಕರಣದ ಉದ್ದೇಶಕ್ಕಾಗಿ, “ಅಧಿಭೋಗದಾರ” ಎಂಬುದು ಮೂಲಗೇಣಿದಾರ ಅಥವಾ ಖಾಯಂ ಗೇಣಿದಾರ ಎಂಬುದನ್ನು ಒಳಗೊಳ್ಳುತ್ತದೆ.]⁹

¹¹[(9) ಕಂದಾಯ ನಿರ್ದೇಶನ ಆಗಿರುವ ಅಥವಾ ಕೃಷಿ ಉದ್ದೇಶಕ್ಕಾಗಿ ಹೊಂದಿದ ಭೂಮಿಯ ಯಾರೇ ಅಧಿಭೋಗದಾರನು ಕರ್ನಾಟಕ ಕಲ್ಲುಪುಡಿ ಮಾಡುವಿಕೆ ನಿಯಂತ್ರಣ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ, 8)ರ ಮೇರೆಗೆ ಉಪ ಖನಿಜಗಳ ಗಣಿಗಾರಿಕೆಯನ್ನು ಅಥವಾ ಕಲ್ಲುಪುಡಿ ಮಾಡುವಿಕೆ ಚಟುವಟಿಕೆಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಸಾರವಾಗಿ ಉಪಖನಿಜಗಳ ಗಣಿಗಾರಿಕೆಯನ್ನು ನಿರ್ದಿಷ್ಟಪಡಿಸಿರಲಿ ಅಥವಾ ನಿರ್ದಿಷ್ಟಪಡಿಸದಿರಲಿ, ಅಂಥ ಗಣಿಗಾರಿಕೆ ಉದ್ದೇಶಕ್ಕಾಗಿ ಅಂಥ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಪರಿವರ್ತಿಸಲು ಇಚ್ಛಿಸಿದಲ್ಲಿ, ಅಂಥ ಭೂಮಿಯ ಪರಿವರ್ತನೆಗಾಗಿ ಅನ್ವಯವಾಗುವ ದಂಡದೊಂದಿಗೆ ಡೆಪ್ಯೂಟಿ ಕಮಿಷನರನಿಗೆ ಅರ್ಜಿ ಸಲ್ಲಿಸತಕ್ಕದ್ದು, ಅಂಥ ಅರ್ಜಿಯನ್ನು ಸಲ್ಲಿಸಿದ ಮೇಲೆ ಸದರಿ ಅಧಿನಿಯಮಗಳ ಮೇರೆಗೆ ಗುತ್ತಿಗೆ, ಲೈಸೆನ್ಸ್ ಕೆಲಸಗಳಿಗಾಗಿ ಅನುಮತಿಯನ್ನು ಪಡೆಯುವುದಕ್ಕೆ ಒಳಪಟ್ಟು ಅಂಥ ಭೂಮಿಯ ಪರಿವರ್ತನೆಗಾಗಿ ಅನುಮತಿಯನ್ನು ನೀಡಲಾಗಿದೆಯೆಂದು ಭಾವಿಸತಕ್ಕದ್ದು.]¹¹

¹²[(10) ಕಂದಾಯ ನಿರ್ದೇಶನ ಆಗಿರುವ ಯಾವುದೇ ಕೃಷಿ ಭೂಮಿಯ ಅಥವಾ ಕೃಷಿ ಉದ್ದೇಶಕ್ಕಾಗಿ ಹೊಂದಿದ ಯಾವುದೇ ಅಧಿಭೋಗದಾರನು ಅಂಥ ಭೂಮಿಯನ್ನು ಅಥವಾ ಅದರ ಭಾಗವನ್ನು, ಸರ್ಕಾರದ ಆದೇಶ ಸಂಖ್ಯೆ: ಇಎನ್ 21 ವಿಎಸ್‌ಸಿ 2014 ದಿನಾಂಕ:22.05.2014ರಲ್ಲಿ 2014-21ರ ಕರ್ನಾಟಕ ಸೌರಶಕ್ತಿ ನೀತಿ ಅನುಸಾರವಾಗಿ ರಾಜ್ಯವು ಮತ್ತು ಕೇಂದ್ರ ಸರ್ಕಾರವು ಅನುಮೋದಿಸಿರುವ ಮತ್ತು ಸಕ್ಷಮ ಪ್ರಾಧಿಕಾರವು ಅನುಮೋದಿಸಿದ ಸೌರಶಕ್ತಿ ಉತ್ಪಾದಕ ಯಂತ್ರವನ್ನು ಸ್ಥಾಪಿಸುವ ಉದ್ದೇಶಕ್ಕಾಗಿ, ಬದಲಿಯಾಗಿ ಬಳಕೆ ಮಾಡಲು ಬಯಸಿದಲ್ಲಿ, ಇದಕ್ಕಾಗಿ ಸಂದಾಯ ಮಾಡಬೇಕಾದ ಪರಿವರ್ತನೆ ದಂಡ ಮತ್ತು ಯಾವುದಾದರೂ ಫೀಜುಗಳನ್ನು ಪಾವತಿ ಮಾಡಬೇಕಿದ್ದರೆ, ಅಂಥ ಎಲ್ಲಾ ಇತರ ಫೀಜುಗಳ ಪಾವತಿಗೆ ಒಳಪಟ್ಟು, ಯಾವ ಉದ್ದೇಶಕ್ಕಾಗಿ ಅನುಮತಿಯನ್ನು ಮಂಜೂರು ಮಾಡಲಾಗಿದೆಯೋ ಆ ಉದ್ದೇಶಕ್ಕಾಗಿ ಅಧಿಭೋಗದಾರನು ಅದನ್ನು ಬಳಸುವವರೆಗೂ, ಅನುಮತಿಯು ಮಂಜೂರಾಗಿದೆ ಎಂದು ಭಾವಿಸತಕ್ಕದ್ದು.]¹²

1. 1981ರ ಅಧಿನಿಯಮ 42ರ ಮೂಲಕ 02.10.1980 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1981ರ ಅಧಿನಿಯಮ 42ರ ಮೂಲಕ 02.10.1980 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 1983ರ ಅಧಿನಿಯಮ 20ರ ಮೂಲಕ 28.6.1983 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
4. 1991ರ ಅಧಿನಿಯಮ 2ರ ಮೂಲಕ 20.03.1991 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
5. 1991ರ ಅಧಿನಿಯಮ 2ರ ಮೂಲಕ 20.03.1991 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
6. 2005ರ ಅಧಿನಿಯಮ 1ರ ಮೂಲಕ 14.02.2005 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
7. 2009ರ ಅಧಿನಿಯಮ 26ರ ಮೂಲಕ 29.09.2009 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
8. 2011ರ ಅಧಿನಿಯಮ 29ರ ಮೂಲಕ 27.6.2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು ಹಾಗೂ ಪ್ರತಿಯೋಜಿಸಲಾಗಿದೆಯೆಂದು ಯಾವಾಗಲೂ ಭಾವಿಸತಕ್ಕದ್ದು.
9. 2014ರ ಅಧಿನಿಯಮ 27ರ ಮೂಲಕ 28.8.2014 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
10. 2015ರ ಅಧಿನಿಯಮ 2ರ ಮೂಲಕ 8.1.2015 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
11. 2015ರ ಅಧಿನಿಯಮ 2ರ ಮೂಲಕ 8.1.2015 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
12. 2015ರ ಅಧಿನಿಯಮ 31ರ ಮೂಲಕ 13.8.2015 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
13. 2018ರ ಅಧಿನಿಯಮ 11ರ ಮೂಲಕ 17.03.2018 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

96. ಬೇಸಾಯದ ಭೂಮಿಯನ್ನು ಅನುಮತಿ ಇಲ್ಲದೆ ಇತರ ಉದ್ದೇಶಕ್ಕಾಗಿ ಬಳಸುವುದಕ್ಕೆ ದಂಡ.- (1) ಕಂದಾಯದನಿರ್ಧರಣೆ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿದ ಯಾವುದೇ ಭೂಮಿಯನ್ನು ಡೆಪ್ಯೂಟಿ ಕಮಿಷನರ ಅನುಮತಿ ಇಲ್ಲದೆ ಅಥವಾ 85ನೇ ಪ್ರಕರಣದ (5)ನೇ ಉಪಪ್ರಕರಣದಲ್ಲಿ ನಿಯಮಿಸಿದ ಅವಧಿಯು ಕೊನೆಗೊಳ್ಳುವುದಕ್ಕೆ ಮುಂಚೆ, ಇತರ ಉದ್ದೇಶಕ್ಕಾಗಿ ಪರಿವರ್ತಿಸಿದರೆ ಅಥವಾ ಬಳಸಿದರೆ, ಡೆಪ್ಯೂಟಿ ಕಮಿಷನರು ಅಧಿಭೋಗದಾರನನ್ನು ಮತ್ತು ಹಾಗೆ ಪರಿವರ್ತನೆ ಮಾಡಿರುವುದಕ್ಕೆ ಜವಾಬ್ದಾರನಾಗಿರುವ ವ್ಯಕ್ತಿಯನ್ನು ಕೂಡಲೆ ಹಾಗೆ ಪರಿವರ್ತಿಸಿದ ಭೂಮಿಯಿಂದ ಹೊರದೂಡಬಹುದು ಮತ್ತು ಅದರ ಮೇಲೆ ನಿರ್ಮಿಸಿದ ಯಾವುದೇ ಕಟ್ಟಡವನ್ನು ಅಥವಾ ಇತರ ನಿರ್ಮಾಣವನ್ನು, ಡೆಪ್ಯೂಟಿ ಕಮಿಷನರು ಸೂಕ್ತವೆಂದು ತಾನು ಭಾವಿಸುವಂಥ ಲಿಖಿತ ನೋಟೀಸು ಕೊಟ್ಟು ತರುವಾಯವೂ ತೆಗೆದುಹಾಕದಿದ್ದರೆ, ಅದು ಮುಟ್ಟುಗೋಲಿಗೆ ಅಥವಾ ಕೂಡಲೆ ತೆಗೆದುಹಾಕುವಿಕೆಗೆ ಗುರಿಯಾಗತಕ್ಕದ್ದು. ಅಧಿಭೋಗದಾರನು ಮತ್ತು ಪರಿವರ್ತನೆಗೆ ಜವಾಬ್ದಾರನಾಗಿರುವ ವ್ಯಕ್ತಿಯು, ಈ ಬಗ್ಗೆ ರಾಜ್ಯ ಸರ್ಕಾರವು ಮಾಡಬಹುದಾದ ನಿಯಮಗಳಿಗೊಳಪಟ್ಟು ಒಂದು ಸಾವಿರ ರೂಪಾಯಿಗೆ ಮೀರದಂಥ ಡೆಪ್ಯೂಟಿ ಕಮಿಷನರು ನಿರ್ದೇಶಿಸಬಹುದಾದಂಥ ದಂಡಕ್ಕೂ ಗುರಿಯಾಗತಕ್ಕದ್ದು.

(2) ಕಂದಾಯದನಿರ್ಧರಣೆ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿದ ಯಾವುದೇ ಭೂಮಿಯನ್ನು, 95ನೇ ಪ್ರಕರಣದ ಮೇರೆಗೆ ಮಾಡಿದ ಆದೇಶವನ್ನು ಅಥವಾ ವಿಧಿಸಿದ ಷರತ್ತನ್ನು ಉಲ್ಲಂಘಿಸಿ ಬೇರೆ ಉದ್ದೇಶಕ್ಕಾಗಿ ಪರಿವರ್ತಿಸಿದರೆ, ಡೆಪ್ಯೂಟಿ ಕಮಿಷನರು ಅಂಥ ಉಲ್ಲಂಘನೆಗೆ ಜವಾಬ್ದಾರನಾಗಿರುವ ವ್ಯಕ್ತಿಗೆ, ನೋಟೀಸಿನಲ್ಲಿ ವಿವರಿಸಿದ ಸಮಂಜಸ ಅವಧಿಯೊಳಗಾಗಿ ಆ ಭೂಮಿಯನ್ನು ಅದರ ಮೂಲ ಉದ್ದೇಶಕ್ಕಾಗಿ ಬಳಸಬೇಕೆಂದು ಅಥವಾ ಷರತ್ತುಗಳನ್ನು ಪಾಲಿಸಬೇಕೆಂದು ನಿರ್ದೇಶಿಸುವ ನೋಟೀಸು ಕೊಡಬಹುದು; ಮತ್ತು ಭೂಮಿಯನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗುವಂತೆ ಅಥವಾ ಷರತ್ತುಗಳನ್ನು ಪಾಲಿಸಲು ಸಾಧ್ಯವಾಗುವಂತೆ ಯಾವುದೇ ಕಟ್ಟಡವನ್ನು ತೆಗೆದುಹಾಕಲು, ಯಾವುದೇ ಅಗೆತವನ್ನು ಮುಚ್ಚಲು, ಅಥವಾ ಅಗತ್ಯವೆನಿಸಬಹುದಾದ ಇತರ ಕ್ರಮಗಳನ್ನು ಕೈಕೊಳ್ಳಲು ಅಂಥ ನೋಟೀಸಿನಲ್ಲಿ ಅಂಥ ವ್ಯಕ್ತಿಯನ್ನು ಅಗತ್ಯಪಡಿಸಬಹುದು. ರಾಜ್ಯ ಸರ್ಕಾರದ ಆದೇಶಗಳಿಗೊಳಪಟ್ಟು ಅಂಥ ಉಲ್ಲಂಘನೆಗಾಗಿ ಒಂದು ಸಾವಿರ ರೂಪಾಯಿಗಳಿಗೆ ಮೀರದಂಥ ದಂಡವನ್ನು ಮತ್ತು ಅಂಥ ಉಲ್ಲಂಘನೆಯು ಮುಂದುವರಿಯುವ ಪ್ರತಿಯೊಂದು ದಿನಕ್ಕೆ ಇಪ್ಪತ್ತೈದು ರೂಪಾಯಿಗಳಿಗೆ ಮೀರದಂಥ ಮತ್ತಷ್ಟು ದಂಡವನ್ನು ಡೆಪ್ಯೂಟಿ ಕಮಿಷನರು ವಿಧಿಸಬಹುದು.

(3) ಉಪಪ್ರಕರಣ (2)ರ ಮೇರೆಗೆ ಯಾವ ವ್ಯಕ್ತಿಗೆ ನೋಟೀಸು ಜಾರಿ ಆಗಿದೆಯೋ ಆ ಯಾರೇವ್ಯಕ್ತಿಯು ನೋಟೀಸಿನಲ್ಲಿ ಹೇಳಿರುವ ಅವಧಿಯೊಳಗಾಗಿ ಆ ಉಪಪ್ರಕರಣದ ಮೇರೆಗೆ ಡೆಪ್ಯೂಟಿ ಕಮಿಷನರು ಆದೇಶಿಸಿದ ಕ್ರಮಗಳನ್ನು ತೆಗೆದುಕೊಳ್ಳಲು ತಪ್ಪಿದರೆ ಡೆಪ್ಯೂಟಿ ಕಮಿಷನರು ಖುದ್ದಾಗಿ ಅಂಥ ಕ್ರಮಗಳನ್ನು ತೆಗೆದುಕೊಳ್ಳ ಬಹುದು ಅಥವಾ ಕ್ರಮ ತೆಗೆದುಕೊಳ್ಳುವಂತೆ ಮಾಡಬಹುದು ಮತ್ತು ಹಾಗೆ ಮಾಡುವಾಗ ತಗುಲಿದ ಯಾವುದೇ ಖರ್ಚು ಭೂಕಂದಾಯದ ಬಾಕಿಯನ್ನು ವಸೂಲು ಮಾಡುವ ರೀತಿಯಲ್ಲಿಯೇ ಅಂಥ ವ್ಯಕ್ತಿಯಿಂದ ಅದು ವಸೂಲೀಯವಾಗಿರತಕ್ಕದ್ದು.

[(4) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಕಂದಾಯದನಿರ್ಧರಣೆ ಆಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿದ ಯಾವುದೇ ಭೂಮಿಯನ್ನು ಡೆಪ್ಯೂಟಿ ಕಮಿಷನರ ಅನುಮತಿ ಇಲ್ಲದೆ ಅಥವಾ 95ನೇ ಪ್ರಕರಣದ (5)ನೇ ಉಪ ಪ್ರಕರಣದಲ್ಲಿ ಗೊತ್ತುಪಡಿಸಿದ ಅವಧಿಯು ಕೊನೆಗೊಳ್ಳುವುದಕ್ಕೆ ಮುಂಚೆ ಅಥವಾ 95ನೇ ಪ್ರಕರಣದ ಮೇರೆಗೆ ಹೊರಡಿಸಿದ ಆದೇಶವನ್ನು ಅಥವಾ ವಿಧಿಸಿದ ಷರತ್ತನ್ನು ಉಲ್ಲಂಘಿಸಿ ಇತರ ಯಾವುದೇ ಉದ್ದೇಶಕ್ಕಾಗಿ ಪರಿವರ್ತಿಸಿದರೆ ಅಥವಾ ಬಳಸಿದ್ದರೆ, ಡೆಪ್ಯೂಟಿ ಕಮಿಷನರನ್ನು, ಗೊತ್ತುಪಡಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು ಮತ್ತು ಕಟ್ಟಡಗಳ ನಿರ್ಮಾಣ ಅಥವಾ ಬಾವಿಗಳು ಹಾಗೂ ಕೆರೆಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿಗೆ ಒಳಪಟ್ಟು, ಮತ್ತು ಗೊತ್ತುಪಡಿಸಿದ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು, ಬೇರೆಬೇರೆ ಪ್ರದೇಶಗಳಿಗೆ ಅಥವಾ ಬೇರೆಬೇರೆ ಉಲ್ಲಂಘನೆಗಳಿಗೆ ಅಥವಾ ಯಾವ ಉದ್ದೇಶಗಳಿಗೆ ಪರಿವರ್ತನೆಗೆ ಅಥವಾ ಬಳಕೆಯನ್ನು ಮಾಡಲಾಗಿದೆಯೋ ಆ ವಿವಿಧ ಉದ್ದೇಶಗಳಿಗೆ ಬೇರೆಬೇರೆಯಾಗಿರಬಹುದಾದಂಥ ಗೊತ್ತುಪಡಿಸಿದ ಮೊತ್ತವನ್ನು ಸಂದಾಯ ಮಾಡಿದ ಮೇಲೆ ಅಂಥ ಪರಿವರ್ತನೆಗೆ ಅಥವಾ ಬಳಕೆಗೆ ವಿನಾಯಿತಿ ಕೊಡಬಹುದು.]¹

1. 1985ರ ಅಧಿನಿಯಮ 10ರ ಮೂಲಕ 08.06.1984 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

97. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಿರುವ ಬೇಸಾಯೇತರ ಭೂಮಿಯ ಪರಿವರ್ತನೆ.- ಬೇಸಾಯೇತರ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆ ಮಾಡಬೇಕೆಂಬ ಷರತ್ತಿನ ಮೇಲೆ ಭೂಕಂದಾಯವಿಲ್ಲದೆ ಹೊಂದಿರುವ ಭೂಮಿಯನ್ನು ಬೇರೆ ಯಾವುದೇ ಬೇಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದಕ್ಕೆ ಅಥವಾ ಬಳಸುವುದಕ್ಕೆ ಸಂಬಂಧಪಟ್ಟಂತೆ 95ನೇ ಮತ್ತು 96ನೇ ಪ್ರಕರಣಗಳ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.

98. ನಿಬಂಧನೆಗಳ ಮೇಲೆ ಅನುಮತಿಯನ್ನು ಕೊಡಬಹುದು.- ರಾಜ್ಯ ಸರ್ಕಾರವು ಈ ಬಗ್ಗೆ ಮಾಡಿರುವ ನಿಯಮಗಳಲ್ಲಿ ನಿರ್ದಿಷ್ಟಪಡಿಸಿರುವ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೆ ಅನುಸಾರವಾಗಿ ಮತ್ತು ಒಳಪಟ್ಟು, ವಿಶೇಷ ಸಂದರ್ಭಗಳಲ್ಲಿ ಡೆಪ್ಯೂಟಿ ಕಮಿಷನರು ಮತ್ತು ಅಧಿಭೋಗದಾರನು ಪರಸ್ಪರ ಒಪ್ಪಿಕೊಳ್ಳಬಹುದಾದ ನಿಬಂಧನೆಗಳ ಮತ್ತು ಷರತ್ತುಗಳ ಮೇಲೆ ಸದರಿ ಅನುಮತಿಯನ್ನು ಕೊಡುವುದನ್ನು 95ನೇ ಮತ್ತು 96ನೇ ಪ್ರಕರಣಗಳಲ್ಲಿರುವುದು ಯಾವುದೂ ಪ್ರತಿಬಂಧಿಸತಕ್ಕದ್ದಲ್ಲ.

99. ಅಧಿಭೋಗದಾರರ ಹಕ್ಕುಗಳು.- ಅಧಿಭೋಗದಾರನು ತನ್ನ ಹಿಡುವಳಿಯು ಯಾವ ಅವಧಿಗೆ ಸೀಮಿತವಾಗಿದೆಯೋ ಆ ಅವಧಿಯವರೆಗೆ ಅಥವಾ ಆ ಹಿಡುವಳಿಯು ಯಾವ ಅವಧಿಗೂ ಸೀಮಿತವಾಗಿರದಿದ್ದರೆ ಅಥವಾ ಶಾಶ್ವತವಾಗಿ ಆ ಭೂಮಿಗೆ ಮೋಜಣಿ ವ್ಯವಸ್ಥೆಯನ್ನು ಮಾಡಿದ್ದರೆ, ಈ ಅಧಿನಿಯಮದ ಅಥವಾ ಇದರ ಮೇರೆಗೆ ರಚಿಸಿರುವ ಯಾವುದೇ ನಿಯಮಗಳ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಉಪಬಂಧಗಳಿಗನುಸಾರವಾಗಿ ಆ ಭೂಮಿಗೆ ಆ ಭೂ

ಕಂದಾಯವಾಗಿ ಬರಬೇಕಾದ ಮೊಬಲಗನ್ನು ಸಂದಾಯ ಮಾಡಬೇಕೆಂಬ ಷರತ್ತನ್ನು ವಿಧಿಸಿದ್ದರೆ ಮತ್ತು ಅಧಿಭೋಗದಾರನ ಹಿಡುವಳಿಗೆ ಕಾನೂನುಬದ್ಧವಾಗಿ ವಿಧಿಸಿದ ಇತರ ಯಾವುದೇ ನಿಬಂಧನೆಗಳನ್ನು ಅಥವಾ ಷರತ್ತುಗಳನ್ನು ಪಾಲಿಸಿದಾಗ ಅಧಿಭೋಗದಾರನು, ತನ್ನ ಭೂಮಿಯನ್ನು ಬಳಸಲು ಅಥವಾ ಅಧಿಭೋಗಿಸಲು ಹಕ್ಕುಳ್ಳವನಾಗಿರುತ್ತಾನೆ:

ಪರಂತು, ವರ್ಗಾವಣೆ ಮಾಡಿರದ ಮತ್ತು ಅಧಿಭೋಗದಲ್ಲಿರದ ಯಾವುದೇ ಭೂಮಿಯನ್ನು ಅಧಿಭೋಗಿಸಲು, ಈ ಬಗ್ಗೆ ರಾಜ್ಯ ಸರ್ಕಾರವು ಮಾಡಿದ ನಿಯಮಗಳಿಗೊಳಪಟ್ಟು, ಡೆಪ್ಯುಟಿ ಕಮಿಷನರು ತಾನು ನಿಯಮಿಸಬಹುದಾದಂಥ ಅವಧಿಯವರೆಗೆ ಮತ್ತು ಅಂಥ ಷರತ್ತುಗಳ ಮೇಲೆ ಯಾರೇವ್ಯಕ್ತಿಗೆ ಯಾವುದೇ ಸಮಯದಲ್ಲಿ ಅನುಮತಿ ಕೊಡುವುದನ್ನು ಈ ಪ್ರಕರಣದಲ್ಲಿರುವ ಅಥವಾ ಇತರ ಯಾವುದೇ ಪ್ರಕರಣದಲ್ಲಿರುವ ಯಾವುದೂ ಕಾನೂನು ಬಾಹಿರವಾದುದನ್ನಾಗಿ ಮಾಡತಕ್ಕದ್ದಲ್ಲ; ಅಥವಾ ಅದನ್ನು ಕಾನೂನುಬಾಹಿರವಾದುದನ್ನಾಗಿ ಮಾಡುತ್ತದೆಂದು ಯಾವಾಗಲೂ ಭಾವಿಸತಕ್ಕದ್ದಲ್ಲ ಮತ್ತು ಅಂಥ ಯಾವುದೇ ಸಂದರ್ಭದಲ್ಲಿ, ಆ ಭೂಮಿಗೆ ಮೋಜಣಿಗೆ ವ್ಯವಸ್ಥೆ ಮಾಡಿರಲಿ ಅಥವಾ ಮಾಡಿರದಿರಲಿ, ಅಧಿಭೋಗವನ್ನು ಹಾಗೆ ನಿಯಮಿಸಲಾದ ಅವಧಿಯವರೆಗೆ ಮಾತ್ರ ಮತ್ತು ಅಂಥ ಷರತ್ತುಗಳಿಗೊಳಪಟ್ಟು ಹೊಂದಿರತಕ್ಕದ್ದು.

100.ಗೊತ್ತುಪಡಿಸಿದ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಅಧಿಭೋಗವು ವರ್ಗಾವಣೆಯಾಗತಕ್ಕದ್ದಲ್ಲ ಅಥವಾ ಸಿವಿಲ್ ನ್ಯಾಯಾಲಯದ ಕ್ರಮಗಳಿಗೆ ಒಳಪಡತಕ್ಕದ್ದಲ್ಲ.—ಗೊತ್ತುಪಡಿಸಿದ ಪ್ರಾಧಿಕಾರದಿಂದ ಮುಂಚಿತವಾಗಿ ಮಂಜೂರಾತಿ ಪಡೆಯದೆಯೇ ಅಧಿಭೋಗವನ್ನು ವರ್ಗಾವಣೆ ಮಾಡಲಾಗದ್ದೆಂಬ, ಯಾವುದೇ ಸಂದರ್ಭದಲ್ಲಿ ಮತ್ತು ಸಿವಿಲ್ ನ್ಯಾಯಾಲಯವು ಮಾಡಿದ ಅಥವಾ ಅದರ ಆದೇಶದ ಮೇರೆಗೆ ಮಾಡಿದ ವರ್ಗಾವಣೆಗೆ ಅಥವಾ ನ್ಯಾಯಾಲಯದ ಡಿಕ್ರಿಗೆ ಅಥವಾ ಆದೇಶಕ್ಕೆ ಒಳಪಟ್ಟಿರುವ ವರ್ಗಾವಣೆಗೆ ಅಂಥ ಮಂಜೂರಾತಿಯನ್ನು ಕೊಡದಿರುವ ಯಾವುದೇ ಸಂದರ್ಭದಲ್ಲಿ,—

(ಎ) ಅಂಥ ಅಧಿಭೋಗವು ಯಾವುದೇ ನ್ಯಾಯಾಲಯದ ಕ್ರಮಕ್ಕೆ ಒಳಪಡತಕ್ಕದ್ದಲ್ಲ ಮತ್ತು ಅಂಥ ವರ್ಗಾವಣೆಯು ಅನೂರ್ಜಿತವಾಗತಕ್ಕದ್ದು; ಮತ್ತು

(ಬಿ) ಗೊತ್ತುಪಡಿಸಿದ ಪ್ರಾಧಿಕಾರದಿಂದ ಮುಂಚಿತವಾಗಿ ಮಂಜೂರಾತಿ ಪಡೆಯದೆಯೇ ಅಂಥ ಯಾವುದೇ ಅಧಿಭೋಗವು ವರ್ಗಾವಣೆ ಮಾಡಲಾಗದ್ದೆಂಬ ಬಗ್ಗೆ ಮತ್ತು ಅಂಥ ಮಂಜೂರಾತಿಯನ್ನು ಕೊಟ್ಟಿಲ್ಲವೆಂಬ ಬಗ್ಗೆ 'ತಹಸೀಲ್ದಾರನ' ಸಹಿ ಮತ್ತು ಮುದ್ರೆ ಇರುವ ಪ್ರಮಾಣಪತ್ರವು ನ್ಯಾಯಾಲಯಕ್ಕೆ ತಲುಪಿದಾಗ, ಆ ನ್ಯಾಯಾಲಯವು, ಅಂಥ ಅಧಿಭೋಗದ ಮೇಲಿರುವ ಜಪ್ತಿಯನ್ನು ಅಥವಾ ಇತರ ಕ್ರಮವನ್ನು ತೆಗೆದುಹಾಕತಕ್ಕದ್ದು ಅಥವಾ ಅಂಥ ಅಧಿಭೋಗದ ಮಾರಾಟವನ್ನು ಅಥವಾ ಅದರ ಮೇಲೆ ಪರಿಣಾಮ ಉಂಟುಮಾಡುವ ಯಾವುದೇ ಮಾರಾಟವನ್ನು ತಳ್ಳಿ ಹಾಕತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

101. ಅಧಿಭೋಗದ ಹಕ್ಕು ವರ್ಗಾವಣೆಯವೂ ಮತ್ತು ವಾರಸುದಾರರು ಪಡೆಯುವಂಥದ್ದೂ ಆಗಿರತಕ್ಕದ್ದು.— 87ನೇ ಪ್ರಕರಣದಲ್ಲಿರುವ ಉಪಬಂಧಗಳಿಗೆ ಹಾಗೂ ಕಾನೂನು ಬದ್ಧವಾದ ಹಿಡುವಳಿಗೆವಿಧಿಸಿರುವ ಯಾವುದೇ ಷರತ್ತುಗಳಿಗೆ ಒಳಪಟ್ಟು ಮತ್ತು ಕಾನೂನಿನಿಂದ ಅನ್ಯಥಾ ಉಪಬಂಧಿಸಿರುವುದನ್ನುಳಿದು ಅಧಿಭೋಗವು ವಾರಸುದಾರರು ಪಡೆಯುವಂಥದ್ದೂ ಮತ್ತು ವರ್ಗಾವಣೆಯಾಗುವಂಥದ್ದೆಂದು ಭಾವಿಸತಕ್ಕದ್ದು.

102.ಬಿಟ್ಟುಕೊಡುವಿಕೆ.— ಯಾವುದೇ ವರ್ಷದ 31ನೇ ಮಾರ್ಚಿಗೆ ಮುಂಚೆ ಅಥವಾ ಈ ಬಗ್ಗೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿಯಮಿಸಬಹುದಾದಂಥ ಇತರ ದಿನಾಂಕಕ್ಕೆ ಮುಂಚೆ ಅಧಿಭೋಗದಾರನು ಭೂಮಿಯು ಇರುವ ತಾಲೂಕಿನ ತಹಸೀಲ್ದಾರನಿಗೆ ಲಿಖಿತ ನೋಟೀಸನ್ನು ಕೊಡುವುದರ ಮೂಲಕ ತನ್ನ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡಬಹುದು; ಆದರೆ ಹಾಗೆ ಬಿಟ್ಟು ಕೊಡುವಿಕೆಯು, ಅಧಿಭೋಗದಾರನು (ರಾಜ್ಯ ಸರ್ಕಾರದ ಅಥವಾ ಅಧಿಭೋಗದಾರನ ಹೊರತು) ಇತರ ಯಾರೇ ವ್ಯಕ್ತಿಯ ಪರವಾಗಿ ಕಾನೂನುಬದ್ಧವಾಗಿ ಅಸ್ತಿತ್ವದಲ್ಲಿರುವ ಯಾವುದೇ ಹಕ್ಕುಗಳಿಗೆ, ಹಿಡುವಳಿಗಳಿಗೆ, ಋಣಭಾರಗಳಿಗೆ, ಅಥವಾ ನ್ಯಾಯಸಮ್ಮತ ಹಕ್ಕುಗಳಿಗೆ ಒಳಪಟ್ಟಿರಬೇಕು ಮತ್ತು ಹಾಗೆ ಬಿಟ್ಟುಕೊಡುವಿಕೆಯು ಚಾಲ್ತಿ ವರ್ಷದ ಕೊನೆಯಲ್ಲಿ ಪರಿಣಾಮಕಾರಿಯಾಗತಕ್ಕದ್ದು:

ಪರಂತು, ಪೂರ್ತಿ ಸರ್ವೆ ನಂಬರಿನ ಅಥವಾ ಸರ್ವೆ ನಂಬರಿನ ಪೋಡಿನ ವಿಸ್ತೀರ್ಣಕ್ಕಿಂತ ಕಡಿಮೆ ಇರುವ ಯಾವುದೇ ಭೂಮಿಯ ಭಾಗವನ್ನು ಡೆಪ್ಯುಟಿ ಕಮಿಷನರಿಂದ ಮುಂಚಿತವಾಗಿ ಅನುಮೋದನೆ ಪಡೆಯದೆಯೇ ಬಿಟ್ಟು ಕೊಡುವಂತಿಲ್ಲ.

103.ಬಿಟ್ಟುಕೊಟ್ಟ ಅಥವಾ ಮುಟ್ಟುಗೋಲು ಹಾಕಿಕೊಂಡ ಭೂಮಿಗೆ ಅಥವಾ ಬೇಸಾಯದ ಉದ್ದೇಶಕ್ಕಾಗಿ ಬಳಸಿದ ಭೂಮಿಗೆ ಹೋಗುವ ದಾರಿಯ ಹಕ್ಕು.— (1) ಈ ಅಧಿನಿಯಮದ ಉಪಬಂಧಗಳ ಮೇರೆಗೆ ಯಾವುದೇ ಭೂಮಿಯನ್ನು ಬಿಟ್ಟು ಕೊಟ್ಟಿದ್ದರೆ ಅಥವಾ ಅದು ಮುಟ್ಟುಗೋಲು ಆಗಿದ್ದರೆ ಮತ್ತು ಅಂಥ ಭೂಮಿಗೆ ಹೋಗುವ ದಾರಿಯು ಬೇರೆ ಭೂಮಿಯಲ್ಲಿ ಹಾಯುತ್ತಿದ್ದರೆ, ಬಿಟ್ಟು ಕೊಟ್ಟಿರುವ ಅಥವಾ ಮುಟ್ಟುಗೋಲು ಆದ ಭೂಮಿಯ ಮುಂಬರುವ ಹಿಡುವಳಿದಾರನಿಗೂ ಅಂಥ ಬೇರೆ ಭೂಮಿಯಲ್ಲಿ ಹಾಯ್ದು ಹೋಗುವ ದಾರಿಯ ಹಕ್ಕು ಮುಂದುವರಿಯತಕ್ಕದ್ದು.

(2) ಬೇಸಾಯದ ಉದ್ದೇಶಗಳಿಗಾಗಿ ಬಳಸುವ ಭೂಮಿಗೆ ಇರುವ ಮತ್ತು ಈ ಅಧಿನಿಯಮದ ಮೇರೆಗೆ ಇಟ್ಟಿರುವ ಯಾವುದೇ ನಕಾಶೆಯಲ್ಲಿ ಅಥವಾ ಭೂದಾಖಲೆಯಲ್ಲಿ ಸರಿಯಾಗಿ ನಮೂದಿಸಿರುವ ದಾರಿಯ ಹಕ್ಕಿಗೆ ಅಕ್ರಮವಾಗಿ ಅಡ್ಡಿ ಅಥವಾ ಆತಂಕ ಉಂಟು ಮಾಡಿದರೆ, ಆದರಿಂದ ಬಾಧಿತನಾದ ಯಾರೇ ವ್ಯಕ್ತಿಯು, ಅಂಥ ಅಡ್ಡಿ ಅಥವಾ ಆತಂಕವನ್ನು ನಿವಾರಿಸಲು ಡೆಪ್ಯುಟಿ ಕಮಿಷನರಿಗೆ ಅರ್ಜಿಯನ್ನು ಸಲ್ಲಿಸಬಹುದು. ಡೆಪ್ಯುಟಿ ಕಮಿಷನರು, ಸಂಕ್ಷಿಪ್ತ ವಿಚಾರಣೆ ನಡೆಸಿದ ತರುವಾಯ, ಆ ಅಡ್ಡಿಯನ್ನು ನಿವಾರಿಸಲು ಅಥವಾ ಆತಂಕವನ್ನು ದೂರ ಮಾಡಲು ಆದೇಶ ಮಾಡಬಹುದು ಮತ್ತು ಅಂಥ ಆದೇಶವನ್ನು ಜಾರಿಗೆ ತರುವುದಕ್ಕೆ ಅವಶ್ಯಕವಾಗಬಹುದಾದಂಥ ಕ್ರಮವನ್ನು ತೆಗೆದುಕೊಳ್ಳಬಹುದು.

(3) ಉಪಪ್ರಕರಣ (2)ರ ಮೇರೆಗಿನ ಡೆಪ್ಯುಟಿ ಕಮಿಷನರ ಆದೇಶವು, ಸಿವಿಲ್ ದಾವೆಯಲ್ಲಿ ಆಗುವ ತೀರ್ಮಾನಕ್ಕೊಳಪಟ್ಟು, ಅಂತಿಮವಾಗಿರತಕ್ಕದ್ದು.

104. ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುತ್ತಿರುವ ವ್ಯಕ್ತಿಯನ್ನು ಕೂಡಲೇ ಹೊರದೂಡುವುದು.-'[ಕರ್ನಾಟಕ]¹ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರದೂಡುವಿಕೆ) ಅಧಿನಿಯಮ, 1961 ('[ಕರ್ನಾಟಕ]¹ ಅಧಿನಿಯಮ 1962ರ 3)ರಲ್ಲಿ ಏನೇ ಒಳಗೊಂಡಿದ್ದರೂ, 91ನೇ, 98ನೇ ಅಥವಾ 99ನೇ ಪ್ರಕರಣಗಳ ಮೇರೆಗೆ ಕಾನೂನು ಬದ್ಧವಾಗಿ ಹಿಡುವಳಿಗೆವಿಧಿಸಿರುವ ಯಾವುದೇ ಷರತ್ತಿನ ಕಾರಣದಿಂದಾಗಿ ವರ್ಗಾವಣೆಯವಲ್ಲದ ಯಾವುದೇ ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುವ ಅಥವಾ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಯಾರೇ ವ್ಯಕ್ತಿಯನ್ನು ²'[ತಹಶೀಲ್ದಾರನು]² ಕೂಡಲೇ ಹೊರದೂಡಬಹುದು ಮತ್ತು ಮರಗಳೂ ಸೇರಿದಂತೆ ಆ ಭೂಮಿಯ ಮೇಲಿರುವ ಯಾವುದೇ ಬೆಳೆಯು ಮುಟ್ಟುಗೋಲಿಗೆ ಗುರಿಯಾಗತಕ್ಕದ್ದು ಮತ್ತು ಆ ಭೂಮಿಯ ಮೇಲೆ ಕಟ್ಟಿರುವ ಯಾವುದೇ ಕಟ್ಟಡವನ್ನು ಅಥವಾ ಇತರ ನಿರ್ಮಾಣವನ್ನು ³'[ತಹಶೀಲ್ದಾರನು]³ಯುಕ್ತವೆಂದು ಭಾವಿಸಬಹುದಾದ ಲಿಖಿತ ನೋಟೀಸನ್ನು ಕೊಟ್ಟ ತರುವಾಯವೂ ಅವನು ತೆಗೆದು ಹಾಕದಿದ್ದರೆ, ಅದು ಮುಟ್ಟುಗೋಲಿಗೆ ಅಥವಾ ಕೂಡಲೇ ತೆಗೆದು ಹಾಕುವಿಕೆಗೆ ಗುರಿಯಾಗತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

105. ಅಧಿಭೋಗದ ಹಕ್ಕಿನ ಮುಟ್ಟುಗೋಲನ್ನು ತಡೆಯಲು ಅಧಿಭೋಗದಾರರಲ್ಲದ ಹಿತಾಸಕ್ತ ವ್ಯಕ್ತಿಗಳು ಭೂಕಂದಾಯವನ್ನು ಸಂದಾಯ ಮಾಡಬಹುದು.-(1) ಅಧಿಭೋಗದ ಬಗ್ಗೆ ಬರಬೇಕಾದ ಭೂ ಕಂದಾಯವನ್ನು ಅಧಿಭೋಗದಾರನು ಸಂದಾಯ ಮಾಡದಿರುವ ಕಾರಣದಿಂದ 87ನೇ ಪ್ರಕರಣದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನ ಉಪಬಂಧಗಳ ಮೇರೆಗೆ ಅಧಿಭೋಗದ ಮುಟ್ಟುಗೋಲನ್ನು ತಡೆಯುವುದಕ್ಕಾಗಿ, ಭೂ ಕಂದಾಯವಾಗಿ ಸಂದಾಯ ಮಾಡಬೇಕಾದ ಎಲ್ಲ ಮೊಬಲಗುಗಳನ್ನು ಹಿತಾಸಕ್ತಿಯುಳ್ಳ ಯಾರೇ ವ್ಯಕ್ತಿಯು ಅಂಥ ಅಧಿಭೋಗದಾರನ ಪರವಾಗಿ ಸಂದಾಯ ಮಾಡುವುದು ಕಾನೂನು ಸಮ್ಮತವಾಗಿರತಕ್ಕದ್ದು ಮತ್ತು ಅದನ್ನು ಹಾಗೆ ಸರಿಯಾಗಿ ಸಂದಾಯ ಮಾಡಿದಾಗ '[ತಹಶೀಲ್ದಾರನು]¹ಅದನ್ನು ಸ್ವೀಕರಿಸತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಅಧಿಭೋಗದಾರನು ಅಥವಾ ಹಿಡುವಳಿದಾರನು ಬಾಕಿಯಿರುವ ಭೂಕಂದಾಯವನ್ನು ಸಂದಾಯ ಮಾಡಲು ತಪ್ಪಿದ್ದಾನೆಂದು ಹಾಗೂ ಅದರಿಂದಾಗಿ, ಅಧಿಭೋಗವು ಅಥವಾ ಹಿಡುವಳಿಯು ಮುಂದುವರಿಯಲು ಇಚ್ಛಿಸುವ ಇತರ ವ್ಯಕ್ತಿಗಳಿಗೆ ನಷ್ಟ ಉಂಟು ಮಾಡುವುದಕ್ಕಾಗಿ ಅಥವಾ ಮೋಸ ಮಾಡುವುದಕ್ಕಾಗಿ ಅದು ಮುಟ್ಟುಗೋಲಿಗೆ ಒಳಗಾಗುವಂತೆ ಮಾಡಿದ್ದಾನೆಂದು ಅಥವಾ ಅಧಿಭೋಗದ ಹಕ್ಕಿನ ಅಥವಾ ಹಿಡುವಳಿಯ ಮಾರಾಟದಿಂದ ಅಂಥ ಇತರ ವ್ಯಕ್ತಿಗಳಿಗೆ ತೀವ್ರವಾಗಿ ಬಾಧಕವಾಗುವುದೆಂದು '[ತಹಶೀಲ್ದಾರನಿಗೆ]¹ ಕಂಡು ಬಂದರೆ, '[ತಹಶೀಲ್ದಾರನು]¹ಬಾಕಿದಾರನಾದ ಅಧಿಭೋಗದಾರನ ಅಥವಾ ಹಿಡುವಳಿದಾರನ ಹಿತಾಸಕ್ತಿಯನ್ನು ಮಾತ್ರವೇ ಮುಟ್ಟುಗೋಲು ಹಾಕಲು ಮತ್ತು ಅದನ್ನು ಮಾರಲು ಅಥವಾ ವಿಲೇವಾರಿ ಮಾಡಲು ಆದೇಶ ಮಾಡಬಹುದು:

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪರಂತು, ಬಾಕಿದಾರನಿಗೆ ಅಧಿಭೋಗ ಅಥವಾ ಹಿಡುವಳಿಯಲ್ಲಿ ಇರುವ ಹಿತಾಸಕ್ತಿಮಟ್ಟಿಗೆ ಮಾತ್ರವೇ ಅಂಥ ಮಾರಾಟ ಅಥವಾ ವಿಲೇವಾರಿ ಆದನಂತರವೂ ಉಳಿಯಬಹುದಾದ ಯಾವುದೇ ಬಾಕಿಯನ್ನು ಸಂದಾಯ ಮಾಡಲು ಹಿತಾಸಕ್ತಿಯುಳ್ಳ ಬೇರೆ ವ್ಯಕ್ತಿಗಳು ಮುಚ್ಚಳಿಕೆ ಬರೆದು ಕೊಡತಕ್ಕದ್ದು ಮತ್ತು ಅಂಥ ಮುಚ್ಚಳಿಕೆಯನ್ನು ಪಾಲಿಸುವ ಬಗ್ಗೆ ಸಾಕಷ್ಟು ಭದ್ರತೆಯನ್ನು ಒದಗಿಸತಕ್ಕದ್ದು.

(3) ಹಿತಾಸಕ್ತಿಯುಳ್ಳ ವ್ಯಕ್ತಿಗಳ ಹಕ್ಕನ್ನು, ಸಕ್ಷಮ ಅಧಿಕಾರ ವ್ಯಾಪ್ತಿ ಉಳ್ಳ ನ್ಯಾಯಾಲಯದಲ್ಲಿ ಆ ವ್ಯಕ್ತಿಗಳ ನಡುವಣ ದಾವೆಯಲ್ಲಿ ಸಾಬೀತುಪಡಿಸಬಹುದಾದ್ದರಿಂದ, ಈ ಪ್ರಕರಣದ ಉಪಬಂಧಗಳ ಮೇರೆಗೆ ಅಧಿಕೃತಗೊಳಿಸಿದ ಅಥವಾ ಮಾಡಿದ ಯಾವುದೂ ಆ ಹಕ್ಕಿಗೆ ಬಾಧಕವಾಗತಕ್ಕದ್ದಲ್ಲ.

ಅಧ್ಯಾಯ-IX

ರೆವಿನ್ಯೂ ಮೋಜಣಿ, ಸರ್ವೇ ನಂಬರುಗಳ ವಿಭಾಗ (ಪೋಡು) ಮತ್ತು ಎಸ್ಟೇಟುಗಳ ವಿಭಜನೆ

106. ರಾಜ್ಯದ ಯಾವುದೇ ಭಾಗದಲ್ಲಿ ರಾಜ್ಯ ಸರ್ಕಾರವು ರೆವಿನ್ಯೂ ಮೋಜಣಿಯನ್ನು ಮಾಡಿಸಬಹುದು.-(1) ಭೂ ಕಂದಾಯದ ನಿರ್ಧರಣೆಗಾಗಿ ಮತ್ತು ಅದಕ್ಕೆ ಸಂಬಂಧಪಟ್ಟ ಹಕ್ಕುಗಳನ್ನು ದಾಖಲಿಸುವುದಕ್ಕಾಗಿ ಮತ್ತು ಸಂರಕ್ಷಿಸುವುದಕ್ಕಾಗಿ ಅಥವಾ ಅದೇ ರೀತಿಯ ಇತರ ಯಾವುದೇ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ರಾಜ್ಯದ ಯಾವುದೇ ಭಾಗದಲ್ಲಿರುವ ಭೂಮಿಯನ್ನು ಮೋಜಣಿ ಮಾಡಲು ನಿರ್ದೇಶಿಸಬಹುದು ಮತ್ತು ಅಂಥ ಮೋಜಣಿಯನ್ನು ರೆವಿನ್ಯೂ ಮೋಜಣಿಯೆಂದು ಕರೆಯತಕ್ಕದ್ದು, ಅಂಥ ಮೋಜಣಿಯನ್ನು ಸರ್ವೇ ಸಾಧಾರಣವಾಗಿ ಯಾವುದೇ ಗ್ರಾಮದ, ಪಟ್ಟಣದ ಅಥವಾ ನಗರದ ಭೂಮಿಗಳಿಗೆ ಅಥವಾ ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ಭೂಮಿಗೆ ಮಾತ್ರ ವಿಸ್ತರಿಸತಕ್ಕದ್ದು; ಮತ್ತು ರಾಜ್ಯ ಸರ್ಕಾರದ ಆದೇಶಗಳಿಗೊಳಪಟ್ಟು ಅಂಥ ಯಾವುದೇ ಮೋಜಣಿಯನ್ನು ನಡೆಸುವ ಅಧಿಕಾರಿಗಳಿಗೆ, ಯಾವುದೇ ಭೂಮಿಗೆ ಅಂಥ ಕಂದಾಯ ವ್ಯವಸ್ಥೆಯನ್ನು ಅನ್ವಯಿಸುವುದು ಸರಿಯಲ್ಲವೆಂದು ಕಂಡು ಬಂದಲ್ಲಿ, ಅವರು ಅಂಥ ಯಾವುದೇ ಭೂಮಿಯನ್ನು ಅಂಥ ಕಂದಾಯ ವ್ಯವಸ್ಥೆಯ ಮೋಜಣಿಯಿಂದ ಹೊರತುಪಡಿಸಬಹುದು.

(2) ಉಪಪ್ರಕರಣ (1)ರ ಮೇರೆಗೆ ಪ್ರತಿಯೊಂದು ರೆವಿನ್ಯೂ ಮೋಜಣಿಯ ನಿಯಂತ್ರಣವು ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅದನ್ನು ರಾಜ್ಯ ಸರ್ಕಾರವು ಚಲಾಯಿಸತಕ್ಕದ್ದು.

107. ಭೂ ಹಿಡುವಳಿದಾರರಿಂದ ಸಹಾಯ ಬೇಕೆಂದು ಕೇಳಲು ಮೋಜಣಿ ಅಧಿಕಾರಿಯ ಅಧಿಕಾರ.- 106ನೇ ಪ್ರಕರಣದ ಮೇರೆಗಿನ ಯಾವುದೇ ರೆವಿನ್ಯೂ ಮೋಜಣಿಯನ್ನು ನಡೆಸಲು ಅಥವಾ ಅದರಲ್ಲಿ ಭಾಗವಹಿಸಲು ಪ್ರತಿನಿಯೋಜಿತನಾದ ಮೋಜಣಿ ಅಧಿಕಾರಿಯು, ವಿಶೇಷ ಆದೇಶದ ಮೂಲಕ ಅಥವಾ ನಿಯಮಿಸಬಹುದಾದ ರೀತಿಯಲ್ಲಿ ಪ್ರಕಟಿಸಬೇಕಾದ ಸಾಮಾನ್ಯ ನೋಟೀಸಿನ ಮೂಲಕ ಅಥವಾ ಸಮನಿನ ಮೂಲಕ ರೆವಿನ್ಯೂ ಮೋಜಣಿಯ ವ್ಯಾಪ್ತಿಯೊಳಗಿರುವ ಭೂಮಿಗಳ ಹಿಡುವಳಿದಾರರು ಅಥವಾ ಅವುಗಳಲ್ಲಿ ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳು ಅಂಥ ಭೂಮಿಯ ಅಳತೆ ಅಥವಾ ವರ್ಗೀಕರಣ ಇವುಗಳಿಗೆ ಸಹಾಯ ಮಾಡುವುದಕ್ಕಾಗಿ ಹಾಜರಿರಬೇಕೆಂದು ಅಗತ್ಯಪಡಿಸಬಹುದು ಮತ್ತು ಅಂಥ ರೆವಿನ್ಯೂ ಮೋಜಣಿಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಮಜೂರಿಯ ಮೇಲೆ ಕಾರ್ಮಿಕರನ್ನು ನೇಮಿಸಿಕೊಂಡಾಗ, ಅಂಥ ಮೋಜಣಿ ಅಧಿಕಾರಿಯು ಎಲ್ಲ ಸಂಬಂಧನೀಯ ವೆಚ್ಚಗಳ ಸಹಿತವಾಗಿ ಅದಕ್ಕೆ ತಗಲಿದ ಖರ್ಚನ್ನು ನಿರ್ಧರಣೆ ಮಾಡಿ, ಅದನ್ನು ಮೋಜಣಿ ಮಾಡಿದ ಭೂಮಿಯ ಮೇಲೆ ಹಂಚಿ ಹಾಕಬಹುದು ಮತ್ತು ಅಂಥ ಖರ್ಚುಗಳನ್ನು ಮತ್ತು ವೆಚ್ಚಗಳನ್ನು ಅಂಥ ಭೂಮಿಗಳಿಗೆ ಬರಬೇಕಾದ ಭೂಕಂದಾಯದಂತೆ ವಸೂಲು ಮಾಡತಕ್ಕದ್ದು.

108. ಸರ್ವೇ ನಂಬರಿನ ಕನಿಷ್ಠ ವಿಸ್ತೀರ್ಣ.- (1) ಬೇಸಾಯದ ಉದ್ದೇಶಗಳಿಗಾಗಿ ಮಾತ್ರ ಬಳಸುವ ಭೂಮಿಯನ್ನು ಒಳಗೊಂಡಿರುವ ಯಾವುದೇ ಸರ್ವೇ ನಂಬರು, ಕಾಲಕಾಲಕ್ಕೆ ರಾಜ್ಯ ಸರ್ಕಾರದ ಮಂಜೂರಾತಿಯನ್ನು ಪಡೆದು, '[ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕನು]' ಪ್ರತಿಯೊಂದು ಜಿಲ್ಲೆಯಲ್ಲಿಯಲ್ಲಿರುವ ವಿವಿಧ ವರ್ಗದ ಭೂಮಿಗಳಿಗಾಗಿ ಗೊತ್ತುಪಡಿಸುವ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣದ್ದಾಗಿರತಕ್ಕದ್ದಲ್ಲ:

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಪರಂತು,-

(ಎ) ಹಾಗೆ ಗೊತ್ತುಪಡಿಸಲಾದ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣವುಳ್ಳ ಹಾಗೂ ಈಗಾಗಲೇ ರೂಪಿಸಿರುವ ಸರ್ವೇ ನಂಬರುಗಳು ಅಥವಾ ಸಾಮಾನ್ಯವಾಗಿ ಅಥವಾ ಯಾವುದೇ ವಿಶಿಷ್ಟ ಸಂದರ್ಭದಲ್ಲಿ ಮೋಜಣಿ, '[ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕನು]' ಈ ಬಗ್ಗೆ ಕೊಟ್ಟಿರುವ ಅಧಿಕಾರದ ಮೇರೆಗೆ ಹಾಗೆ ರೂಪಿಸಬಹುದಾದ ಸರ್ವೇ ನಂಬರುಗಳು ಮತ್ತು ಭೂದಾಖಲೆಗಳಲ್ಲಿ ಪ್ರತ್ಯೇಕವಾಗಿ ಮಾನ್ಯತೆ ಹೊಂದಿದ ಯಾವುದೇ ಸರ್ವೇ ನಂಬರು, ಅದರ ವಿಸ್ತೀರ್ಣವು ಎಷ್ಟೇ ಇದ್ದರೂ, ಅವುಗಳನ್ನು ಕಾನೂನುಬದ್ಧ ಪ್ರಾಧಿಕಾರದ ಮೇರೆಗೆ ರೂಪಿತವಾದವುಗಳೆಂದು ಭಾವಿಸತಕ್ಕದ್ದು; ಮತ್ತು

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(ಬಿ) ಕೃಷಿ ಯೋಗ್ಯವಾದ ಭೂಮಿಯ ಯಾವುದೇ ಭಾಗವನ್ನು ಯಾವುದೇ ಬೇಸಾಯೇತರ ಉದ್ದೇಶಕ್ಕಾಗಿ 95ನೇ ಅಥವಾ 98ನೇ ಪ್ರಕರಣಗಳ ಉಪಬಂಧಗಳ ಮೇರೆಗೆ ಬಳಸಲು ಅನುಮತಿ ಕೊಟ್ಟಿರುವಾಗ ಅಥವಾ ಭೂಮಿಯ ಯಾವುದೇ ಭಾಗವನ್ನು 71ನೇ ಪ್ರಕರಣದ ಮೇರೆಗೆ ವಿಶೇಷವಾಗಿ ಮೀಸಲಿಟ್ಟಿರುವಾಗ ಅಥವಾ ಭೂಮಿಯ ಯಾವುದೇ ಭಾಗವನ್ನು 83ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಯಾವುದೇ ಕಂದಾಯವನ್ನು ನಿರ್ಧರಿಸಿರುವಾಗ, ಅಂಥ ಭಾಗವನ್ನು ಡೆಪ್ಯೂಟಿ ಕಮಿಷನರನ ಮಂಜೂರಾತಿ ಪಡೆದು ಯಾವುದೇ ಕಾಲದಲ್ಲಿ ಒಂದು ಪ್ರತ್ಯೇಕವಾದ ಸರ್ವೇ ನಂಬರನ್ನಾಗಿ ರೂಪಿಸಬಹುದು.

109. ಸರ್ವೇ ನಂಬರುಗಳನ್ನು ಪೋಡುಗಳಾಗಿ ವಿಭಾಗಿಸುವುದು.- ರಾಜ್ಯದಲ್ಲಿ ಹಿಡುವಳಿಗಳ ತುಂಡೀಕರಣ ನಿರೋಧ ಮತ್ತು ಸಂಯೋಜನೆಯ ಬಗ್ಗೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು,-

(1) ಭೂಮಿಯಲ್ಲಿನ ಹಕ್ಕನ್ನು ಕಾನೂನುಬದ್ಧವಾಗಿ ಪಡೆಯುವುದಕ್ಕಾಗಿ ಅಥವಾ ಇತರ ಯಾವುದೇ ಕಾರಣಕ್ಕಾಗಿ ಸರ್ವೇ ನಂಬರುಗಳನ್ನು ಕಾಲಕಾಲಕ್ಕೆ ಮತ್ತು ಯಾವ ಕಾಲದಲ್ಲಾದರೂ ಅಗತ್ಯವಿರಬಹುದಾದಷ್ಟು ಪೋಡುಗಳಾಗಿ ವಿಭಾಗಿಸಬಹುದು;

(2) ಈ ಬಗ್ಗೆ ರಾಜ್ಯ ಸರ್ಕಾರವು ಮಾಡಬಹುದಾದಂಥ ನಿಯಮಗಳ ಮೇರೆಗೆ ಸರ್ವೇ ನಂಬರುಗಳನ್ನು ಪೋಡುಗಳನ್ನಾಗಿ ವಿಭಾಗಿಸುವುದನ್ನು ಮತ್ತು ಪೋಡುಗಳ ಭೂಕಂದಾಯವನ್ನು ಗೊತ್ತುಪಡಿಸುವುದನ್ನು ಕಾರ್ಯರೂಪಕ್ಕೆ ತರತಕ್ಕದ್ದು ಮತ್ತು ಕಾಲಕಾಲಕ್ಕೆ ಪರಿಷ್ಕರಿಸತಕ್ಕದ್ದು;

ಪರಂತು, ಯಾವುದೇ ಸರ್ವೇ ನಂಬರಿನ ಅಥವಾ ಪೋಡಿನ ಒಟ್ಟು ಭೂಕಂದಾಯವನ್ನು ಈ ಅಧಿನಿಯಮದ ಉಪಬಂಧಗಳ ಮೇರೆಗೆ ಯಾವ ಅವಧಿಯ ಬಗ್ಗೆ ಗೊತ್ತು ಮಾಡಲಾಗಿರುವುದೋ ಆ ಅವಧಿಯಲ್ಲಿ, 83ನೇ ಪ್ರಕರಣದ ಮೇರೆಗೆ ಅದು ಮಾರ್ಪಾಟಿಗೆ ಒಳಪಡುವ ಹೊರತು ಹೆಚ್ಚಿಸತಕ್ಕದ್ದಲ್ಲ.

(3) ಅಂಥ ಪೋಡಿನ ವಿಸ್ತೀರ್ಣವನ್ನು ಮತ್ತು ಭೂಕಂದಾಯವನ್ನು ಈ ಬಗ್ಗೆ ರಾಜ್ಯ ಸರ್ಕಾರವು ನಿಯಮಿಸಬಹುದಾದಂಥ ಭೂ ದಾಖಲೆಗಳಲ್ಲಿ ನಮೂದಿಸತಕ್ಕದ್ದು.

110. ಒಂದು ಪೋಡನ್ನು ಬಿಟ್ಟು ಕೊಟ್ಟಾಗ ಅಥವಾ ಅದು ಮುಟ್ಟುಗೋಲಾದಾಗ ಅನ್ವಯಿಸುವ ಉಪಬಂಧಗಳು.- ರಾಜ್ಯದಲ್ಲಿಯ ಹಿಡುವಳಿಗಳ ತುಂಡೀಕರಣವನ್ನು ನಿರೋಧಿಸುವುದಕ್ಕಾಗಿ ಮತ್ತು ಅವುಗಳನ್ನು ಸಂಯೋಜಿಸುವುದಕ್ಕಾಗಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು, 102ನೇ ಪ್ರಕರಣದ ಮೇರೆಗೆ ಸರ್ವೇ ನಂಬರಿನ ಯಾವುದೇ ಪೋಡನ್ನು ಬಿಟ್ಟು ಕೊಟ್ಟಿರುವಾಗ, ಅಥವಾ ಭೂ ಕಂದಾಯವನ್ನು ಸಂದಾಯ ಮಾಡಲು ತಪ್ಪಿದ್ದಕ್ಕಾಗಿ ಅದು ಮುಟ್ಟುಗೋಲಾಗಿರುವಾಗ, '[ತಹಶೀಲ್ದಾರನು]' ತನ್ನ ವಿವೇಚನಾನುಸಾರ ಸೂಕ್ತವೆಂದು ತಾನು ಆಲೋಚಿಸುವಂಥ ಕ್ರಮದಲ್ಲಿ, ಅದಕ್ಕೆ ಹೊಂದಿಕೊಂಡಿರುವ ಅದೇ ಸರ್ವೇ ನಂಬರಿನ ಇತರ ಪೋಡುಗಳ ಅಧಿಭೋಗದಾರರಿಗೆ, ಯುಕ್ತವೆಂದು ತಾನು

ಪರ್ಯಾಯೋಚಿಸ ಬಹುದಾದಂಥ ಬೆಲೆಗಳಿಗೆ ಆ ಪೋಡನ್ನು ನೀಡತಕ್ಕದ್ದು; ಅಂಥ ಎಲ್ಲ ಅಧಿಭೋಗದಾರರು ಅದನ್ನು ನಿರಾಕರಿಸಿದ ಸಂದರ್ಭದಲ್ಲಿ, '[ತಹಶೀಲ್ದಾರನು]' ಸೂಕ್ತವೆಂದು ತಾನು ಭಾವಿಸುವಂತೆ ವಿಲೇವಾರಿ ಮಾಡತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

111. ಭಾಗ ಮಾಡಿದ್ದಕ್ಕಾಗಿ ವೆಚ್ಚಗಳ ವಸೂಲಿ.- ರಾಜ್ಯ ಸರ್ಕಾರಕ್ಕೆ ಕಂದಾಯವನ್ನು ಸಂದಾಯ ಮಾಡುವ ಯಾವುದೇ ಭೂಸಂಪದವನ್ನು ನ್ಯಾಯಾಲಯದ ಡಿಕ್ರಿಯ ಅಥವಾ ಆದೇಶದ ಮೇರೆಗೆ ಅಥವಾ ಅನ್ಯಥಾ ಭಾಗ ಮಾಡಬೇಕಾದಾಗ, ಹಾಗೆ ಭಾಗ ಮಾಡಿದ್ದಕ್ಕಾಗಿ ಯುಕ್ತವಾಗಿ ತಗಲಿದ ವೆಚ್ಚಗಳನ್ನು, ಯಾರ ವಿನಂತಿಯ ಮೇರೆಗೆ ಭಾಗ ಮಾಡಲಾಗಿದೆಯೋ ಅಂಥ ಹಿಸ್ತಿದಾರರಿಂದ ಅಥವಾ ಆ ಹಿಸ್ತಿಯಲ್ಲಿ ಹಿತಾಸಕ್ತಿಯುಳ್ಳ ವ್ಯಕ್ತಿಗಳಿಂದ ಡೆಪ್ಯುಟಿ ಕಮಿಷನರು ಸೂಕ್ತವೆಂದು ಆಲೋಚಿಸಬಹುದಾದಂಥ ದಾಮಾಷಾ ಪ್ರಕಾರ ಭೂಕಂದಾಯದ ತಗಾದೆ ಎಂಬಂತೆ ವಸೂಲು ಮಾಡತಕ್ಕದ್ದು.

112. ರಾಜ್ಯ ಸರ್ಕಾರವು ಹೊಸ ಮೋಜಣಿ ಮಾಡಲು ನಿರ್ದೇಶಿಸಬಹುದು.- ರಾಜ್ಯ ಸರ್ಕಾರವು ಯಾವುದೇ ಕಾಲದಲ್ಲಿ ಹೊಸ ಮೋಜಣಿಯನ್ನು ಅಥವಾ ಅದಕ್ಕೆ ಸಹಾಯಕವಾದ ಯಾವುದೇ ಕಾರ್ಯವನ್ನು ನಡೆಸುವಂತೆ ನಿರ್ದೇಶಿಸಬಹುದು: ಪರಂತು, ಯಾವುದೇ ಪ್ರದೇಶದಲ್ಲಿ ಮಣ್ಣಿನ ಸಾಮಾನ್ಯ ವರ್ಗೀಕರಣವನ್ನು ಮಾಡಿರುವಾಗ ಮತ್ತು ಅದು ಅಂತಿಮವೆಂದು ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದಿರುವಾಗ, ಅಂಥ ಪ್ರದೇಶದ ಭೂಕಂದಾಯವನ್ನು ಪರಿಷ್ಕರಿಸುವುದಕ್ಕಾಗಿ ಪುನಃ ಅಂಥ ವರ್ಗೀಕರಣವನ್ನು ಮಾಡತಕ್ಕದ್ದಲ್ಲ.

113. ಅಂಕಿ ಅಂಶಗಳ ಮತ್ತು ಹಣಕಾಸಿನ ದಾಖಲೆಗಳನ್ನು ಸಿದ್ಧಪಡಿಸುವಿಕೆ.- ಭೂಕಂದಾಯದ ವ್ಯವಸ್ಥೆಯನ್ನು ಮಾಡುವಾಗ ಅಥವಾ ಅದನ್ನು ಪರಿಷ್ಕರಿಸುವಾಗ, ಪ್ರತಿಯೊಂದು ಸರ್ವೇ ನಂಬರಿನ ವಿಸ್ತೀರ್ಣ ಮತ್ತು ಭೂಕಂದಾಯಗಳೊಂದಿಗೆ, ನಿಯಮಿಸಬಹುದಾದಂಥ ಇತರ ಯಾವುದೇ ವಿವರಗಳನ್ನು ಒಳಗೊಂಡಿರುವ "ಕಂದಾಯ ವ್ಯವಸ್ಥೆ ರಿಜಿಸ್ಟರೆಂದು" ಕರೆಯಲಾಗುವ ರಿಜಿಸ್ಟರನ್ನು ಮತ್ತು ಈ ಬಗ್ಗೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಮಾಡಬಹುದಾದ ಆದೇಶಗಳಿಗನುಸಾರವಾಗಿ ಇತರ ದಾಖಲೆಗಳನ್ನೂ ಸಿದ್ಧಪಡಿಸುವುದು ಮೋಜಣಿ ಅಧಿಕಾರಿಯ ಅಥವಾ ಕಂದಾಯ ವ್ಯವಸ್ಥೆಯ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು.

ಅಧ್ಯಾಯ-X

ಬೇಸಾಯದ ಭೂಮಿಯ ಕಂದಾಯದ ನಿರ್ಧರಣೆ ಮತ್ತು ವ್ಯವಸ್ಥೆ

114. ಸರ್ಕಾರವು ಯಾವುದೇ ಭೂಮಿಯ ಭೂಕಂದಾಯದ ಮೂಲ ವ್ಯವಸ್ಥೆ ಅಥವಾ ಪರಿಷ್ಕರಣ ವ್ಯವಸ್ಥೆ ಮಾಡಲು ನಿರ್ದೇಶಿಸಬಹುದು.- (1) 106ನೇ ಪ್ರಕರಣದ ಮೇರೆಗೆ ಯಾವುದೇ ಭೂಮಿಯ ರೆವಿನ್ಯೂ ಮೋಜಣಿಯನ್ನು ಮಾಡಿರಲಿ ಅಥವಾ ಮಾಡಿರದಿರಲಿ ರಾಜ್ಯ ಸರ್ಕಾರವು ಯಾವುದೇ ಕಾಲದಲ್ಲಿ ಅಂಥ ಭೂಮಿಯ ಕಂದಾಯದ (ಈ ಮುಂದೆ ಮೂಲ ಕಂದಾಯ ವ್ಯವಸ್ಥೆ ಎಂದು ಉಲ್ಲೇಖಿಸಲಾಗುವ) ವ್ಯವಸ್ಥೆಯನ್ನು ಮಾಡಲು ನಿರ್ದೇಶಿಸಬಹುದು.

(2) ಅಂಥ ಭೂಮಿಯ ಕಂದಾಯದ ಬಗ್ಗೆ ಈ ಮುಂದೆ ಪರಿಷ್ಕರಣ ವ್ಯವಸ್ಥೆಯೆಂದು ಉಲ್ಲೇಖಿಸಲಾಗುವ ಹೊಸ ವ್ಯವಸ್ಥೆಯನ್ನು ಮಾಡುವುದಕ್ಕೆ ಕೂಡ ರಾಜ್ಯ ಸರ್ಕಾರವು ಯಾವುದೇ ಕಾಲಕ್ಕೆ ನಿರ್ದೇಶಿಸಬಹುದು: ಪರಂತು, ತತ್ಕಾಲದಲ್ಲಿ ಜಾರಿಯಲ್ಲಿರುವ ಕಂದಾಯ ವ್ಯವಸ್ಥೆಯ ಅವಧಿಯು ಕೊನೆಗೊಳ್ಳುವುದಕ್ಕೆ ಮುಂಚೆ ಭೂಕಂದಾಯದಲ್ಲಿ ಮಾಡುವ ಯಾವುದೇ ಹೆಚ್ಚಳವೂ ಕಾರ್ಯಗತವಾಗತಕ್ಕದ್ದಲ್ಲ.

'[114ಎ. ಕೆಲವು ಸಂದರ್ಭಗಳಲ್ಲಿ ಭೂಕಂದಾಯ ವ್ಯವಸ್ಥೆಯ ಪರಿಷ್ಕರಣ.- ಈ ಅಧಿನಿಯಮದಲ್ಲಿ ಅಥವಾ ಇತರ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ,-

1. 1969ರ ಅಧಿನಿಯಮ 7ರ ಮೂಲಕ 17.04.1969 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಎ) 112ನೇ ಪ್ರಕರಣದ ಮೇರೆಗೆ ಭೂಕಂದಾಯ ವ್ಯವಸ್ಥೆಯನ್ನು ಜಾರಿ ಮಾಡಿದ ತರುವಾಯ ಯಾವುದೇ ಕಾಲದಲ್ಲಿ, ರಾಜ್ಯ ಸರ್ಕಾರವು, ಬರಹದಲ್ಲಿ ಕಾರಣಗಳನ್ನು ದಾಖಲಿಸಿ ಯಾವುದೇ ವಲಯದಲ್ಲಿ ಭೂಕಂದಾಯ ವ್ಯವಸ್ಥೆಯಲ್ಲಿ ಮಾರ್ಪಾಟಾಗಬೇಕಾಗಿದೆಯೆಂದು ಅಭಿಪ್ರಾಯಪಟ್ಟರೆ, ಅದು ಅಂಥ ವಲಯದಲ್ಲಿ ಭೂಕಂದಾಯದ ವ್ಯವಸ್ಥೆಯನ್ನು ಪರಿಷ್ಕರಿಸಲು ಆದೇಶದ ಮೂಲಕ ನಿರ್ದೇಶಿಸಬಹುದು ಮತ್ತು ಭೂ ಕಂದಾಯದ ಪರಿಷ್ಕರಣ ವ್ಯವಸ್ಥೆಗೆ ಸಂಬಂಧಪಡುವ ಈ ಅಧ್ಯಾಯದ ಉಪಬಂಧಗಳು ಅಂಥ ವ್ಯವಸ್ಥೆಯ ಪರಿಷ್ಕರಣಕ್ಕೆ ಅನ್ವಯವಾಗತಕ್ಕದ್ದು;

(ಬಿ) ಅಂಥ ವ್ಯವಸ್ಥೆಯಿಂದ ಏರ್ಪಟ್ಟ ಭೂಕಂದಾಯವನ್ನು, ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅನುಮೋದನೆಯನ್ನು ಪಡೆದು, ಈ ಪ್ರಕರಣದ ಮೇರೆಗೆ ಪರಿಷ್ಕೃತವಾಗಬೇಕೆಂದು ನಿರ್ದೇಶಿತವಾದ ಭೂಕಂದಾಯದ ವ್ಯವಸ್ಥೆಯು ಜಾರಿಯಲ್ಲಿ ಬಂದ ದಿನಾಂಕದಿಂದ ವಿಧಿಸಬೇಕೆಂದು ಮತ್ತು ಸಂದಾಯವಾಗತಕ್ಕದ್ದೆಂದು ರಾಜ್ಯ ಸರ್ಕಾರವು ನಿರ್ದೇಶಿಸಿದರೆ ಹಾಗೆ ವಿಧಿಸತಕ್ಕದ್ದು ಮತ್ತು ಸಂದಾಯ ಮಾಡಬಹುದಾಗಿರತಕ್ಕದ್ದು; ಮತ್ತು

(ಸಿ) ಖಂಡ (ಎ)ಯಮೇರೆಗೆ ಭೂಕಂದಾಯದ ವ್ಯವಸ್ಥೆಯನ್ನು ಪರಿಷ್ಕರಿಸಬೇಕೆಂದುನಿರ್ದೇಶಿಸಿರುವಾಗ, ಸಂಬಂಧಪಟ್ಟ ವಲಯದಲ್ಲಿರುವ ಭೂಮಿಗಳ ಮೇಲಣ ಭೂಕಂದಾಯವನ್ನು, ಹಾಗೆ ಪರಿಷ್ಕರಣೆಯಾಗುವವರೆಗೆ, ಅಂಥ ವ್ಯವಸ್ಥೆಯು ಜಾರಿಯಲ್ಲಿ ಬರುವುದಕ್ಕೂ ಮೊದಲು ಚಾಲ್ತಿಯಲ್ಲಿದ್ದಂಥ ದರಗಳಲ್ಲೇ ವಿಧಿಸತಕ್ಕದ್ದು ಮತ್ತು ಸಂದಾಯ ಮಾಡಬಹುದಾಗಿರತಕ್ಕದ್ದು ಮತ್ತು ಪರಿಷ್ಕೃತ ಭೂಕಂದಾಯದ ವ್ಯವಸ್ಥೆಯು ಜಾರಿಗೆ ಬಂದ ತರುವಾಯ, ಪರಿಷ್ಕರಣೆಯಾಗುವವರೆಗೆ ಸಂದಾಯ ಮಾಡಿದ ಭೂಕಂದಾಯದ ಮೊಬಲಗಿಗೂ ಮತ್ತು ಪರಿಷ್ಕೃತ ಭೂಕಂದಾಯದ ವ್ಯವಸ್ಥೆಗೆ ಅನುಸಾರವಾಗಿ ಆ ಅವಧಿಗೆ ಸಂದಾಯ ಮಾಡಬೇಕಾದ ಭೂಕಂದಾಯದ ಮೊಬಲಗಿಗೂ ವ್ಯತ್ಯಾಸವೇನಾದರೂ ಇದ್ದರೆ, ಅದನ್ನು ಸಂದರ್ಭಾನುಸಾರ ಸಂದಾಯ ಮಾಡತಕ್ಕದ್ದು ಅಥವಾ ಮರು ಪಾವತಿ ಮಾಡತಕ್ಕದ್ದು.]'

115. ಕಂದಾಯ ವ್ಯವಸ್ಥೆಯ ಅವಧಿ.- ಕಂದಾಯ ವ್ಯವಸ್ಥೆಯು ಮೂವತ್ತು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರತಕ್ಕದ್ದು: ಪರಂತು, ಕಂದಾಯ ವ್ಯವಸ್ಥೆಯ ಪರಿಷ್ಕರಣೆಯು ಅನುಚಿತವಾದುದೆಂದು ರಾಜ್ಯ ಸರ್ಕಾರವು ಅಭಿಪ್ರಾಯಪಟ್ಟರೆ ಅಥವಾ ಅಂಥ ಕಂದಾಯ ವ್ಯವಸ್ಥೆಯನ್ನು ಜಾರಿಗೊಳಿಸುವುದು ಯಾವುದೇ ಕಾರಣದಿಂದಾಗಿ ವಿಳಂಬವಾದಾಗ, ತತ್ಕಾಲದಲ್ಲಿ ಜಾರಿಯಲ್ಲಿರುವ ಕಂದಾಯ ವ್ಯವಸ್ಥೆಯ ಅವಧಿಯನ್ನು ಸೂಕ್ತವೆಂದು ತನಗೆ ಕಂಡುಬರುವಂಥ ಅವಧಿಯವರೆಗೆ ರಾಜ್ಯ ಸರ್ಕಾರವು ಮುಂದುವರಿಸಬಹುದು.

116. ಕಂದಾಯ ನಿರ್ಧರಣೆಯನ್ನು ಮಾಡುವ ಬಗ್ಗೆ.- (1) 114ನೇ ಪ್ರಕರಣದ (1)ನೇ ಅಥವಾ (2)ನೇ ಉಪಪ್ರಕರಣದ ಮೇರೆಗೆ ಯಾವ ಭೂಮಿಗಳ ಬಗ್ಗೆ ವ್ಯವಸ್ಥೆಯನ್ನು ಮಾಡಬೇಕೆಂದು ನಿರ್ದೇಶಿಸಲಾಗಿದೆಯೋ ಮತ್ತು ಯಾವ ಭೂಮಿಗಳನ್ನು ಭೂಕಂದಾಯದ ಸಂದಾಯದಿಂದ ಪೂರ್ತಿಯಾಗಿ ವಿನಾಯಿತಿಗೊಳಿಸಿಲ್ಲವೋ ಆ ಎಲ್ಲ ಭೂಮಿಗಳ ಮೇಲಿನ ಭೂಕಂದಾಯವನ್ನು, 84ನೇ ಪ್ರಕರಣದ (1)ನೇ ಉಪಪ್ರಕರಣದ ಮೊದಲನೆಯ ಪರಂತುಕದಲ್ಲಿರುವ ಪರಿಮಿತಿಗಳಿಗೊಳಪಟ್ಟು, ಕಂದಾಯ ವ್ಯವಸ್ಥೆ ಮಾಡಬೇಕಾದ ಭೂಮಿಯನ್ನು ಗುಂಪುಗಳಾಗಿ ವಿಭಾಗಿಸಿ ಮತ್ತು ಅಂಥ ಪ್ರತಿಯೊಂದು ಗುಂಪಿಗೆ ಪ್ರಮಾಣಬದ್ಧ ದರವನ್ನು ಗೊತ್ತುಪಡಿಸುವುದರ ಮೂಲಕ ನಿರ್ಧರಿಸತಕ್ಕದ್ದು.

(2) ಗುಂಪುಗಳನ್ನು ಸಾಧಾರಣವಾಗಿ ಈ ಕೆಳಗಿನ ಅಂಶಗಳನ್ನು ಪರ್ಯಾಲೋಚಿಸಿ ರೂಪಿಸತಕ್ಕದ್ದು, ಅವು ಯಾವುವೆಂದರೆ:-

(i) ಪ್ರಾಕೃತಿಕ ಆಕಾರ;

(ii) ವಾಯುಗುಣ ಮತ್ತು ಮಳೆ;

(iii) ಮುಖ್ಯ ಬೆಳೆಗಳ ಇಳುವರಿ ಮತ್ತು ಅವುಗಳ ಬೆಲೆಗಳು:

ಪರಂತು, ಅವಶ್ಯವೆಂದು ಭಾವಿಸಿದರೆ, ಗುಂಪುಗಳನ್ನು ರೂಪಿಸುವ ಸಲುವಾಗಿ ಈ ಕೆಳಗಿನ ಅಂಶಗಳನ್ನು ಕೂಡ ಪರ್ಯಾಲೋಚನೆಗೆ ತೆಗೆದುಕೊಳ್ಳಬಹುದು, ಅವು ಯಾವುವೆಂದರೆ:-

(ಎ) ಮಾರುಕಟ್ಟೆಯ ಸೌಲಭ್ಯಗಳು;

(ಬಿ) ಸಂಪರ್ಕ ಸಾಧನಗಳು;

(ಸಿ) ಬೇಸಾಯದ ಮಟ್ಟ;

(ಡಿ) ಜನಸಂಖ್ಯೆ ಮತ್ತು ಕಾರ್ಮಿಕರ ಪೂರೈಕೆ;

(ಇ) ಬೇಸಾಯದ ಸಂಪನ್ಮೂಲಗಳು;

(ಎಫ್) ಹಿಂದಿನ ಮೂವತ್ತು ವರ್ಷಗಳಲ್ಲಿ ಅಧಿಭೋಗಕ್ಕೊಳಪಟ್ಟ ಮತ್ತು ಸಾಗುವಳಿ ಮಾಡಿದ ಭೂಮಿಗಳ ವಿಸ್ತೀರ್ಣದಲ್ಲಿ ಆದ ವ್ಯತ್ಯಾಸಗಳು;

(ಜಿ) ಮಜೂರಿ;

(ಹೆಚ್) ಭೂಸಾಗುವಳಿ ಮಾಡುವಾಗ ಸಾಗುವಳಿದಾರನ ದುಡಿಮೆಗೆ ಮಜೂರಿಯನ್ನೊಳಗೊಂಡು ಮುಖ್ಯ ಬೆಳೆಗಳ ಸಾಗುವಳಿಗೆ ತಗುಲಿದ ಸಾಮಾನ್ಯ ವೆಚ್ಚಗಳು;

(ಐ) ಬೇಸಾಯದ ಉದ್ದೇಶಕ್ಕೆ ಬಳಸಿದ ಭೂಮಿಗಳ ಮಾರಾಟಗಳು.

(3) ಪ್ರತ್ಯೇಕ ಸರ್ವೇ ನಂಬರುಗಳ ಮತ್ತು ಅವುಗಳ ಪೋಡುಗಳ ಭೂಕಂದಾಯದ ನಿರ್ಧರಣೆಯು ನಿಯಮಿಸಿದ ರೀತಿಯಲ್ಲಿ ಅವುಗಳ ವರ್ಗೀಕರಣ ಮೌಲ್ಯದ ಆಧಾರದ ಮೇಲೆ ಆಗಿರತಕ್ಕದ್ದು.

117. ಹಿಡುವಳಿದಾರರು ಮಾಡಿದ ಸುಧಾರಣೆಗಳಿಂದಾದ ಸರಾಸರಿ ಇಳುವರಿಯ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳುವುದು.- ತತ್ಕಾಲದಲ್ಲಿ ಜಾರಿಯಲ್ಲಿರುವ ಕಂದಾಯ ವ್ಯವಸ್ಥೆಯು ಕೊನೆಗೊಳ್ಳುವ ದಿನಾಂಕಕ್ಕೆ ನಿಕಟ ಪೂರ್ವದ ಮೂವತ್ತು ವರ್ಷಗಳಲ್ಲಿ ಆ ಭೂಮಿಯಲ್ಲಿ ಹಿಡುವಳಿದಾರನು ಅಥವಾ ಅವನ ವೆಚ್ಚದಿಂದ ಯಾವುವೇ ಸುಧಾರಣೆಗಳನ್ನು ಮಾಡಿದ್ದರೆ, ಆ ಸುಧಾರಣೆಗಳಿಂದ ಅಂಥ ಭೂಮಿಯ ಬೆಳೆಗಳ ಸರಾಸರಿ ಇಳುವರಿಯಲ್ಲಾದ ಹೆಚ್ಚಳವನ್ನು, ಆ ಭೂಮಿಯ ಬಗ್ಗೆ ಪರಿಷ್ಕೃತ ಕಂದಾಯವನ್ನು ಗೊತ್ತು ಮಾಡುವಾಗ ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ.

118. ಕಂದಾಯ ವ್ಯವಸ್ಥೆ ಮಾಡುವಾಗ ಕಂದಾಯ ವ್ಯವಸ್ಥೆಯ ಅಧಿಕಾರಿಯು ಅನುಸರಿಸಬೇಕಾದ ವಿಧಾನ.- ಕಂದಾಯ ವ್ಯವಸ್ಥೆ ಮಾಡುವಾಗ, ಕಂದಾಯ ವ್ಯವಸ್ಥೆ ಅಧಿಕಾರಿಯು ಕೆಳಕಂಡಂತೆ ಕ್ರಮಕೈಗೊಳ್ಳತಕ್ಕದ್ದು,-

(1) ನಿಯಮಿಸಿದ ರೀತಿಯಲ್ಲಿ ವಿಚಾರಣೆಯನ್ನು ನಡೆಸತಕ್ಕದ್ದು;

(2) ಕಂದಾಯ ವ್ಯವಸ್ಥೆ ಮಾಡಬೇಕಾದ ಭೂಮಿಗಳನ್ನು ಗುಂಪುಗಳಾಗಿ ವಿಭಾಗಿಸತಕ್ಕದ್ದು;

(3) ಕಂದಾಯ ವ್ಯವಸ್ಥೆಯ ಉದ್ದೇಶಗಳಿಗಾಗಿ ಭೂಮಿಗಳ ಬೆಳೆಗಳ ಸರಾಸರಿ ಇಳುವರಿಯನ್ನು ನಿಯಮಿಸಿದ ರೀತಿಯಲ್ಲಿ ಕಂಡುಕೊಳ್ಳತಕ್ಕದ್ದು;

(4) ತರುವಾಯ, 116ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ಹೇಳಿರುವ ಸುಸಂಗತ ಅಂಶಗಳನ್ನು ಗಮನಿಸಿ ಪ್ರತಿಯೊಂದು ಗುಂಪಿನಲ್ಲಿನ ಪ್ರತಿಯೊಂದು ವರ್ಗದ ಭೂಮಿಗೆ ಪ್ರಮಾಣಬದ್ಧ ದರಗಳನ್ನು ಗೊತ್ತುಪಡಿಸತಕ್ಕದ್ದು;

(5) ಕಂದಾಯ ವ್ಯವಸ್ಥೆಯ ಬಗೆಗಿನ ತನ್ನ ಸೂಚನೆಗಳನ್ನೊಳಗೊಂಡ ಈ ಮುಂದೆ ಕಂದಾಯ ವ್ಯವಸ್ಥೆಯ ವರದಿಯೆಂದು ಕರೆಯಲ್ಪಡುವ, ಒಂದು ವರದಿಯನ್ನು ಅವನು ಡೆಪ್ಯುಟಿ ಕಮಿಷನರಿಗೆ ಒಪ್ಪಿಸತಕ್ಕದ್ದು.

119. ಕಂದಾಯ ವ್ಯವಸ್ಥೆಯ ವರದಿಯ ಪ್ರಕಟಣೆ.- (1) 118ನೇ ಪ್ರಕರಣದ ಮೇರೆಗೆ ಒಪ್ಪಿಸಿದ ಕಂದಾಯ ವ್ಯವಸ್ಥೆಯ ವರದಿಯು ಡೆಪ್ಯುಟಿ ಕಮಿಷನರಿಗೆ ತಲುಪಿದ ತರುವಾಯ, ಅವರು ಅಂಥ ವರದಿಯನ್ನು ನಿಯಮಿಸಿದ ರೀತಿಯಲ್ಲಿ ಪ್ರಕಟಿಸುವಂತೆ ಮಾಡತಕ್ಕದ್ದು.

(2) ಗ್ರಾಮದಲ್ಲಿರುವ ಪ್ರತಿಯೊಂದು ವರ್ಗದ ಭೂಮಿಯ ಬಗ್ಗೆ ಅಸ್ತಿತ್ವದಲ್ಲಿರುವ ಪ್ರಮಾಣಬದ್ಧ ದರವನ್ನು ಮತ್ತು ಕಂದಾಯ ವ್ಯವಸ್ಥೆಯ ಅಧಿಕಾರಿಯು ಆ ಬಗ್ಗೆ ಸೂಚಿಸಿರುವ ಯಾವುದೇ ಹೆಚ್ಚು ಇಲ್ಲವೆ ಕಡಿಮೆ ದರವನ್ನು ತಿಳಿಸುವ ನೋಟೀಸನ್ನು ಕೂಡ ಸಂಬಂಧಪಟ್ಟ ಪ್ರತಿಯೊಂದು ಗ್ರಾಮದಲ್ಲಿ ಕನ್ನಡದಲ್ಲಿ ಮತ್ತು ಆ ಪ್ರದೇಶದ ಭಾಷೆ ಯಾವುದಾದರೂ ಇದ್ದರೆ, ರಾಜ್ಯ ಸರ್ಕಾರವು, ಆ ಬಗ್ಗೆ ನಿರ್ದೇಶಿಸಬಹುದಾದಂತೆ ಆ ಭಾಷೆಯಲ್ಲಿ ಡೆಪ್ಯುಟಿ ಕಮಿಷನರನು ಅದನ್ನು ಪ್ರಕಟಿಸತಕ್ಕದ್ದು ಅಥವಾ ಪ್ರಕಟಿಸುವಂತೆ ಮಾಡತಕ್ಕದ್ದು. ಅಂಥ ನೋಟೀಸಿನ ದಿನಾಂಕದಿಂದ ಮೂರು ತಿಂಗಳೊಳಗಾಗಿ ಯಾರೇ ವ್ಯಕ್ತಿಯು ಕಂದಾಯ ವ್ಯವಸ್ಥೆಯ ವರದಿಯಲ್ಲಿನ ಸೂಚನೆಗಳ ಬಗ್ಗೆ ತನಗಿರುವ ಆಕ್ಷೇಪಣೆಗಳನ್ನು ಡೆಪ್ಯುಟಿ ಕಮಿಷನರಿಗೆ ಒಪ್ಪಿಸಬಹುದೆಂದು ಕೂಡ ನೋಟೀಸಿನಲ್ಲಿ ನಮೂದಿಸತಕ್ಕದ್ದು.

120. ಡೆಪ್ಯುಟಿ ಕಮಿಷನರು ಕಂದಾಯ ವ್ಯವಸ್ಥೆಯ ವರದಿಯನ್ನು ಹಾಗೂ ಅದರ ಬಗೆಗಿನ ಆಕ್ಷೇಪಣೆ, ಇತ್ಯಾದಿಗಳ ವಿವರಣಾ ಪತ್ರವನ್ನು ಮತ್ತು ಆ ಬಗ್ಗೆ ತನ್ನ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಒಪ್ಪಿಸುವುದು.- ಡೆಪ್ಯುಟಿ ಕಮಿಷನರು ತನಗೆ ಬಂದ ಆಕ್ಷೇಪಣೆಗಳನ್ನು ಪರ್ಯಾಲೋಚಿಸಿದ ತರುವಾಯ, ಮತ್ತು ಅಹವಾಲು ಹೇಳಿಕೊಳ್ಳಲು ಇಚ್ಛಿಸುವ ಆಕ್ಷೇಪಕರಿಗೆ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ತರುವಾಯ, ಡೆಪ್ಯುಟಿ ಕಮಿಷನರು ಕಂದಾಯ ವ್ಯವಸ್ಥೆಯ ವರದಿಯನ್ನು ಹಾಗೂ ಆಕ್ಷೇಪಣೆಗಳ ವಿವರಣಾ ಪತ್ರವನ್ನು ಮತ್ತು ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು '[ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕನ]' ಮುಖಾಂತರ ಸರ್ಕಾರಕ್ಕೆ ಕಳಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

121. ಕಂದಾಯ ವ್ಯವಸ್ಥೆಯ ವರದಿಗೆ ರಾಜ್ಯ ವಿಧಾನಮಂಡಲದಿಂದ ಅನುಮೋದನೆ.- (1) ಕಂದಾಯ ವ್ಯವಸ್ಥೆಯ ವರದಿಯನ್ನು, ಅದರ ಮೇಲೆ ಯಾವುದಾದರೂ ಆಕ್ಷೇಪಣೆಗಳು ಬಂದಿದ್ದರೆ, ಅವುಗಳೊಂದಿಗೆ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಇರಿಸತಕ್ಕದ್ದು ಮತ್ತು ಈ ಬಗ್ಗೆ ಮಂಡಿಸಲಾದ ನಿರ್ಣಯದ ಮೂಲಕ ವರದಿಯನ್ನು ಯಾವುದೇ ಮಾರ್ಪಾಟಿನೊಂದಿಗೆ ಅಥವಾ ಮಾರ್ಪಾಟಿಲ್ಲದೆ ಎರಡೂ ಸದನಗಳು ಅನುಮೋದಿಸಿದ ತರುವಾಯ, ರಾಜ್ಯ ಸರ್ಕಾರವು ಅಂಥ ನಿರ್ಣಯಕ್ಕೆ ಅನುಗುಣವಾಗಿ ಆದೇಶಗಳನ್ನು ಮಾಡತಕ್ಕದ್ದು:

ಪರಂತು, 119ನೇ ಪ್ರಕರಣದಲ್ಲಿ ಹೇಳಿರುವಂತೆ ಹೊಸ ನೋಟೀಸನ್ನು ಅಂಥ ದರಗಳ ಪರಿಣಾಮಕ್ಕೆ ಒಳಗಾಗುವ ಪ್ರತಿಯೊಂದು ಗ್ರಾಮದಲ್ಲಿ ಪ್ರಕಟಿಸಿದ ಹೊರತು ಮತ್ತು ಯಾವುದಾದರೂ ಆಕ್ಷೇಪಣೆಗಳು ಬಂದಿದ್ದರೆ ಅವುಗಳನ್ನು ಪರ್ಯಾಲೋಚಿಸಿದ ತರುವಾಯ, ಈ ಬಗ್ಗೆ ಮಂಡಿಸಲಾಗುವ ನಿರ್ಣಯದ ಮೂಲಕ ಅಂಥ ದರಗಳನ್ನು ಎರಡು ಸದನಗಳು ಅನುಮೋದಿಸಿದ ಹೊರತು, '[ಕಂದಾಯ ವ್ಯವಸ್ಥೆಯ ವರದಿಯನ್ನು ಮಾರ್ಪಡಿಸುವುದರ ಮೂಲಕ ಅಂಥ ವರದಿಯಲ್ಲಿ ಭೂಮಿಯ ಯಾವುದೇ ವರ್ಗದ ಬಗ್ಗೆ ಸೂಚಿಸಲಾದ ಪ್ರಮಾಣಬದ್ಧ ದರಗಳನ್ನು ಹೆಚ್ಚಿಸುವ ಪರಿಣಾಮವುಳ್ಳ ಯಾವುದೇ ಆದೇಶವನ್ನು ರಾಜ್ಯ ಸರ್ಕಾರವು ಮಾಡತಕ್ಕದ್ದಲ್ಲ.]'

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಉಪಪ್ರಕರಣ(1)ರ ಮೇರೆಗೆ ರಾಜ್ಯ ಸರ್ಕಾರವು ಮಾಡಿದ ಆದೇಶಗಳು ಅಂತಿಮವಾಗಿರತಕ್ಕದ್ದು ಮತ್ತು ಅವುಗಳನ್ನು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನಿಸತಕ್ಕದ್ದಲ್ಲ.

122. ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುವುದು.- 121ನೇ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರವು ಆದೇಶಗಳನ್ನು ಮಾಡಿದ ತರುವಾಯ ಮತ್ತು ನಿಯಮಿಸಿದ ರೀತಿಯಲ್ಲಿ ಅದರ ಬಗ್ಗೆ ನೋಟೀಸು ಕೊಟ್ಟು ತರುವಾಯ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರಲಾಯಿತೆಂದು ಭಾವಿಸತಕ್ಕದ್ದು ಮತ್ತು ಅಂಥ ಕಂದಾಯ ವ್ಯವಸ್ಥೆಗನುಸಾರವಾಗಿ ಭೂಕಂದಾಯವನ್ನು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸ ಬಹುದಾದಂತೆ ಮುಂದಿನ ದಿನಾಂಕದಿಂದ ಅಥವಾ ಹಿಂದಿನ ದಿನಾಂಕದಿಂದ ವಿಧಿಸತಕ್ಕದ್ದು:

'[ಪರಂತು, ಕಂದಾಯ ವ್ಯವಸ್ಥೆಯನ್ನು ಯಾವುದೇ ಕಂದಾಯ ವರ್ಷದಲ್ಲಿ ಜಾರಿಗೊಳಿಸಿದರೆ, ಹಾಗೆ ನಿರ್ದಿಷ್ಟಪಡಿಸಿದ ಹಿಂದಿನ ದಿನಾಂಕವು ಆ ಕಂದಾಯ ವರ್ಷವು ಆರಂಭವಾದ ದಿನಾಂಕಕ್ಕಿಂತ ಬೇರೆಯದೇ ದಿನಾಂಕವಾಗಿರತಕ್ಕದ್ದಲ್ಲ.]'

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

²[122.ಎ. ಅಧಿಭೋಗದಾರರಿಗೆ ಕಂದಾಯ ನಿರ್ಧರಣೆಯ ನೋಟೀಸು.- (1) 122ನೇ ಪ್ರಕರಣದ ಮೇರೆಗೆ ಕಂದಾಯ ವ್ಯವಸ್ಥೆಯನ್ನು ಜಾರಿಯಲ್ಲಿ ತಂದ ಕೂಡಲೇ ಪ್ರತಿ ಸರ್ವೇ ನಂಬರಿನ ಅಥವಾ ಪೋಡಿನ '[ಭೂ ಕಂದಾಯವನ್ನು ಕಂದಾಯ ವ್ಯವಸ್ಥೆಯ ಉಪನಿರ್ದೇಶಕನು]', '[ಕಂದಾಯ ವ್ಯವಸ್ಥೆಯ ಸಹಾಯಕ ನಿರ್ದೇಶಕನು]' ಅಥವಾ '[ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕನು]' ನೇಮಕ ಮಾಡಬಹುದಾದಂಥ ಇತರ ಅಧಿಕಾರಿಯು ನಿರ್ಧರಿಸತಕ್ಕದ್ದು ಮತ್ತು ಭೂಮಿಯ ವಿಸ್ತೀರ್ಣವನ್ನು ಅಂಥ ಭೂಮಿಯ ವರ್ಗವನ್ನು ಅದಕ್ಕೆ ಅನ್ವಯವಾಗುವ ಪ್ರಮಾಣಬದ್ಧ ದರವನ್ನು ಮತ್ತು ಸಂದಾಯ ಮಾಡಬೇಕಾದ ಭೂಕಂದಾಯವನ್ನು ನಿರ್ದಿಷ್ಟಪಡಿಸಿದ ನೋಟೀಸನ್ನು ಭೂಕಂದಾಯವನ್ನು ಸಂದಾಯ ಮಾಡಲು ಬದ್ಧನಾಗಿರುವ ಭೂಮಿಯ ಅಧಿಭೋಗದಾರನಿಗೆ ಜಾರಿ ಮಾಡತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶ ಅಳವಡಿಕೆಗಳ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

2. 1969ರ ಅಧಿನಿಯಮ 7ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ 122ಎ ಮತ್ತು 122ಬಿ ಪ್ರಕರಣಗಳನ್ನು ಸೇರಿಸಲಾಗಿದೆ.

(2) ಉಪಪ್ರಕರಣ(1)ರ ಮೇರೆಗೆ ನೋಟೀಸನ್ನು ಜಾರಿ ಮಾಡಿದ ತರುವಾಯ ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಭೂಕಂದಾಯವನ್ನು 122(ಬಿ) ಪ್ರಕರಣದ ಮೇರೆಗೆ ಮಾಡಿದ ಯಾವುದೇ ಮಾಪಾಡಿಗೆ ಒಳಪಟ್ಟು ಸರ್ವೆ ನಂಬರಿಗೆ ಅಥವಾ ಪೋಡಿಗೆ ವಿಧಿಸತಕ್ಕದ್ದು.

122.ಬಿ. ಭೂಕಂದಾಯದ ನಿರ್ಧರಣೆ.- (1) ಡೆಪ್ಯುಟಿ ಕಮೀಷನರು,-

(i)ಯಾವುದೇ ಕಾಲದಲ್ಲಿ ತಾನಾಗಿಯೇ; ಮತ್ತು

(ii) 122 (ಎ) ಪ್ರಕರಣದ ಮೇರೆಗೆ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೊಳಗಾಗಿ, ನಿರ್ಧರಿಸಲ್ಪಟ್ಟ ಭೂಕಂದಾಯದಿಂದ ತೊಂದರೆಗೊಳಗಾದ ಯಾರೇ ವ್ಯಕ್ತಿಯು ಅರ್ಜಿ ಸಲ್ಲಿಸಿದಾಗ,- ಸೂಕ್ತವೆಂದು ತಾನು ಭಾವಿಸುವಂಥ ವಿಚಾರಣೆಯ ತರುವಾಯ, ಸಂದರ್ಭಾನುಸಾರ, ಯಾವುದೇ ಭೂಮಿಯ ಅಥವಾ ನಿರ್ದಿಷ್ಟ ಭೂಮಿಯ ಭೂಕಂದಾಯ ನಿರ್ಧರಣೆಯು, ಕಾನೂನಿಗೆ ವಿರುದ್ಧವಾದುದಾಗಿದೆಯೆಂದು ಅಥವಾ ಭೂಮಿಯ ವಿಸ್ತೀರ್ಣಕ್ಕೆ, ಅಂಥ ಭೂಮಿಯ ವರ್ಗಕ್ಕೆ, ಅನ್ವಯಿಸುವ ಪ್ರಮಾಣಬದ್ಧ ದರಕ್ಕೆ ಮತ್ತು ಸಂದಾಯ ಮಾಡಬೇಕಾದ ಭೂಕಂದಾಯಕ್ಕೆ ಸಂಬಂಧಪಟ್ಟಂತೆ ಅನ್ಯಥಾ ತಪ್ಪಾಗಿದೆಯೆಂದು ತನಗೆ ಮನದಟ್ಟಾದರೆ ನ್ಯಾಯವೆಂದು ತಾನು ಭಾವಿಸುವಂಥ ಆದೇಶಗಳನ್ನು ಹೊರಡಿಸಬಹುದು:

ಪರಂತು, ಅರ್ಜಿದಾರನಿಗೆ ಅಥವಾ ಹಿತಾಸಕ್ತಿಯುಳ್ಳ ಇತರ ಯಾರೇ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ಕೊಟ್ಟು ಹೊರತು, ಅಧಿಭೋಗದಾರನಿಗೆ ಪ್ರತಿಕೂಲವಾದ ಯಾವ ಆದೇಶವನ್ನು ಈ ಉಪಪ್ರಕರಣದ ಮೇರೆಗೆ ಮಾಡತಕ್ಕದ್ದಲ್ಲ.

(2) ಉಪಪ್ರಕರಣ (1)ರ ಮೇರೆಗಿನ ಡೆಪ್ಯುಟಿ ಕಮೀಷನರ ಆದೇಶದಿಂದ ತೊಂದರೆಗೊಳಗಾದ ಯಾರೇ ವ್ಯಕ್ತಿಯು, '[ಅಂಥ ಆದೇಶದ ದಿನಾಂಕದಿಂದ ಅರವತ್ತು ದಿನಗಳೊಳಗೆ ರೀಜನಲ್ ಕಮೀಷನರ್ ಗೆ]'¹ಅಪೀಲು ಮಾಡಿಕೊಳ್ಳಬಹುದು ಮತ್ತು ²[ಅದರ ಮೇಲೆ ರೀಜನಲ್ ಕಮೀಷನರ್ ತೀರ್ಮಾನವು ಅಂತಿಮವಾಗಿರತಕ್ಕದ್ದು].²

1. 2007ರ ಅಧಿನಿಯಮ 17ರ ಮೂಲಕ 5.1.2007 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

2. 2003ರ ಅಧಿನಿಯಮ 21ರ ಮೂಲಕ 26.5.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

123. ಭೂಕಂದಾಯದ ಸಂದಾಯದಿಂದ ಪೂರ್ತಿಯಾಗಿ ವಿನಾಯಿತಿಗೊಳಿಸಲಾದ ಭೂಮಿಯ ಕಂದಾಯದ ನಿರ್ಧರಣೆ.- ಭೂಕಂದಾಯದ ಸಂದಾಯದಿಂದ ಪೂರ್ತಿಯಾಗಿ ವಿನಾಯಿತಿಗೊಳಿಸಲಾದ ಭೂಮಿಗಳ ಮೇಲೆ ಯೋಗ್ಯವಾದ ಪೂರ್ತಿ ಕಂದಾಯವನ್ನು ನಿರ್ಧರಿಸುವುದಕ್ಕೆ ಮತ್ತು ದಾಖಲು ಮಾಡುವುದಕ್ಕೆ ಕಂದಾಯ ವ್ಯವಸ್ಥೆ ಅಧಿಕಾರಿಯನ್ನು ಈ ಅಧ್ಯಾಯದಲ್ಲಿರುವುದು ಯಾವುದೂ ಪ್ರತಿಬಂಧಿಸುವುದೆಂದು ಭಾವಿಸತಕ್ಕದ್ದಲ್ಲ.

124. ಈ ಅಧಿನಿಯಮದ ಮೇರೆಗೆ ಕಂದಾಯದ ನಿರ್ಧರಣೆಯು ಸಾಧಾರಣ ಭೂಕಂದಾಯಕ್ಕೆ ಸೀಮಿತವಾಗಿರತಕ್ಕದ್ದು.- ಈ ಅಧಿನಿಯಮದ ಮೇರೆಗೆ ಕಂದಾಯದ ನಿರ್ಧರಣೆಯು ಸಾಧಾರಣ ಭೂಕಂದಾಯಕ್ಕೆ ಸೀಮಿತವಾಗಿರತಕ್ಕದ್ದು ಮತ್ತು ಅಂಥ ನಿರ್ಧರಣೆಯಲ್ಲಿ¹[ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿನ]¹ ಮೇರೆಗೆ ನೀರಿನ ಬಳಕೆಗೆ ಯಾವುದೇ ದರವನ್ನು ಅಥವಾ ಯಾವುದೇ ಉಪಕರವನ್ನು ವಿಧಿಸುವುದೂಸೇರಿರತಕ್ಕದ್ದು.

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

1. [ವಿವರಣೆ.- "ಸಾಧಾರಣ ಭೂಕಂದಾಯ" ಎಂದರೆ, ರಾಜ್ಯ ಸರ್ಕಾರದ ಸ್ವತ್ತಾಗಿರುವ ಜಲಮೂಲದ ನೀರಿನ ಬಳಕೆಯಿಂದ ಯಾವುದೇ ಪ್ರಯೋಜನ ಹೊಂದದ ಯಾವುದೇ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾಗಿರುವ ಭೂಕಂದಾಯ.]¹

1. 1965ರ ಅಧಿನಿಯಮ 9ರ ಮೂಲಕ 1.4.1964 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

125. ನೀರಾವರಿಯ ಸೌಕರ್ಯಗಳ ಬಗ್ಗೆ ಭೂಕಂದಾಯ ನಿರ್ಧರಣೆ ಮಾಡುವುದಕ್ಕಾಗಿ ನಿರ್ದೇಶಿಸಲು ಸರ್ಕಾರದ ಅಧಿಕಾರ.- ಈ ಅಧ್ಯಾಯದಲ್ಲಿ ಏನೇ ಒಳಗೊಂಡಿದ್ದರೂ, ಈ ಅಧ್ಯಾಯದ ಮೇರೆಗೆ ಯಾವ ಭೂಮಿಗೆ ಕಂದಾಯ ವ್ಯವಸ್ಥೆ ಮಾಡಲಾಗಿದೆಯೋ ಆ ಯಾವುದೇ ಭೂಮಿಯ ಮೇಲೆ, 114ನೇ ಪ್ರಕರಣದ ಮೇರೆಗೆ ಕಂದಾಯ ವ್ಯವಸ್ಥೆಯನ್ನು ಸರ್ಕಾರವು ನಿರ್ದೇಶಿಸಿದ ತರುವಾಯ ಪೂರ್ತಿಗೊಂಡಿದ್ದ, ಆದರೆ, ಭೂ ಹಿಡುವಳಿದಾರನು ಅಥವಾ ಅವನ ವೆಚ್ಚದಿಂದ ಮಾಡಿದ್ದ ನೀರಾವರಿ ಕಾಮಗಾರಿಗಳಿಂದಾಗಿ ಅಥವಾ ಈಗಿರುವ ಕಾಮಗಾರಿಗಳಲ್ಲಿ ಮಾಡಿದ ಸುಧಾರಣೆಗಳಿಂದಾಗಿ ದೊರೆತ ನೀರಿನಿಂದ ಒದಗಿಬರುವ ಹೆಚ್ಚಿನ ಪ್ರಯೋಜನಗಳ ಬಗ್ಗೆ ಕಂದಾಯ ವ್ಯವಸ್ಥೆಯ ಅವಧಿಯಲ್ಲಿ ಹೆಚ್ಚಿನ ಭೂಕಂದಾಯವನ್ನು ವಿಧಿಸತಕ್ಕದ್ದೆಂದು ರಾಜ್ಯ ಸರ್ಕಾರವು '[ಯಾವುದೇ ಕಾಲದಲ್ಲಿ ನಿರ್ದೇಶಿಸಬಹುದು.]'¹[ಕರ್ನಾಟಕ]¹ ನೀರಾವರಿ (ಅಭಿವೃದ್ಧಿ ಕೊಡುಗೆ ಮತ್ತು ನೀರು ದರ ವಿಧಿಸುವಿಕೆ) ಅಧಿನಿಯಮ, 1957ರ ('[ಕರ್ನಾಟಕ]' ಅಧಿನಿಯಮ, 1957ರ 28)ರ ಮೇರೆಗೆ ಇಂಥ ಹೆಚ್ಚಿನ ಪ್ರಯೋಜನದ ಬಗ್ಗೆ ನೀರು ದರವನ್ನು ವಿಧಿಸದಿದ್ದಾಗ ಮಾತ್ರ ಅಂಥ ಭೂಕಂದಾಯವನ್ನು ವಿಧಿಸತಕ್ಕದ್ದು:

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಪರಂತು, ರಾಜ್ಯ ಸರ್ಕಾರವು ಅಂಥ ನಿರ್ದೇಶನವನ್ನು ಕೊಡುವುದಕ್ಕೆ ಮುಂಚೆ ಸಂಬಂಧಪಟ್ಟ ಗ್ರಾಮದಲ್ಲಿ ಕನ್ನಡದಲ್ಲಿ ಮತ್ತು ಆ ಗ್ರಾಮದ ಯಾವುದಾದರೂ ಭಾಷೆಯಲ್ಲಿ, ರಾಜ್ಯ ಸರ್ಕಾರವು, ಆ ಬಗ್ಗೆ ನಿರ್ದೇಶಿಸಬಹುದಾದಂತೆ ಆ ಭಾಷೆಯಲ್ಲಿ ನೋಟೀಸನ್ನು ಪ್ರಕಟಿಸತಕ್ಕದ್ದು ಮತ್ತು ಅದರಲ್ಲಿ ಹೇಳಿರುವ ಸೂಚನೆಗೆ ಆಕ್ಷೇಪಣೆಗಳೇನಾದರೂ ಬಂದಿದ್ದರೆ, ಅವುಗಳನ್ನು ಪರ್ಯಾಲೋಚಿಸತಕ್ಕದ್ದು ಮತ್ತು ಅಂಥ ನೋಟೀಸು ಪ್ರಕಟವಾದ ದಿನಾಂಕದಿಂದ ಆರು ತಿಂಗಳ ಅವಧಿಯ ಕೊನೆಗೊಳ್ಳುವವರೆಗೆ ಅಂಥ ಯಾವ ನಿರ್ದೇಶನವನ್ನೂ ಕೊಡತಕ್ಕದ್ದಲ್ಲ.

126.ಕೆಲವು ಮೋಜಣಿ ಮತ್ತು ಕಂದಾಯ ವ್ಯವಸ್ಥೆ ಕಾರ್ಯಗಳನ್ನು ಮುಂದುವರಿಸುವಿಕೆ.- ಈ ಅಧ್ಯಾಯದಲ್ಲಿ ಅಥವಾ 202ನೇ ಪ್ರಕರಣದ ಮೂಲಕ ನಿರಸಿತವಾದ ಯಾವುದೇ ಅಧಿನಿಯಮದಲ್ಲಿ ಅಥವಾ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ,-

(1) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮುಂಚೆ ಆರಂಭಿಸಲಾದ ಮತ್ತು ಆ ಕಾಲದಲ್ಲಿ ಮುಂದುವರಿಯುತ್ತಿರುವ ಮೋಜಣಿ ಮತ್ತು ಕಂದಾಯ ವ್ಯವಸ್ಥೆಯ ಕಾರ್ಯಗಳೆಲ್ಲವೂ ಈ ಅಧಿನಿಯಮದ ಉಪಬಂಧಗಳ ಮೇರೆಗೆ ಆರಂಭಿಸಲಾದವುಗಳು ಮತ್ತು ಮುಂದುವರಿಯುತ್ತಿರುವಂಥವು ಎಂದು ಭಾವಿಸತಕ್ಕದ್ದು; ಮತ್ತು

(2) ಈವರೆಗೆ ಮಾಡಿದ್ದ ಹಾಗೂ ಜಾರಿಗೆ ತಂದಿದ್ದ ಮತ್ತು ಈ ಅಧಿನಿಯಮವು ಪ್ರಾರಂಭವಾಗುವ ದಿನಾಂಕದಂದು ಜಾರಿಯಲ್ಲಿದ್ದ ಭೂಕಂದಾಯದ ಎಲ್ಲ ನಿರ್ಧರಣೆಗಳನ್ನು ಮತ್ತು ಎಲ್ಲ ಕಂದಾಯ ವ್ಯವಸ್ಥೆಗಳನ್ನು, ಈ ಅಧ್ಯಾಯದ ಉಪಬಂಧಗಳಿಗನುಸಾರವಾಗಿ ಮಾಡಲಾದವುಗಳು ಮತ್ತು ಜಾರಿಗೆ ತರಲಾದವುಗಳು ಎಂದು ಭಾವಿಸತಕ್ಕದ್ದು ಮತ್ತು 115ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಪರಿಷ್ಕೃತ ಕಂದಾಯ ವ್ಯವಸ್ಥೆಯು ಜಾರಿಗೆ ಬರುವವರೆಗೆ ಅವು ಜಾರಿಯಲ್ಲಿರುತ್ತವೆ ಎಂದು ಭಾವಿಸತಕ್ಕದ್ದು.

ಅಧ್ಯಾಯ-XI

ಹಕ್ಕು ದಾಖಲೆ

127. ಹಕ್ಕು ದಾಖಲೆ.- (1) ಪ್ರತಿಯೊಂದು ಗ್ರಾಮದ ಬಗೆಗೂ, ನಿಯಮಿಸಿದ ರೀತಿಯಲ್ಲಿ ಹಕ್ಕು ದಾಖಲೆಯನ್ನು ತಯಾರಿಸತಕ್ಕದ್ದು ಮತ್ತು ಅಂಥ ದಾಖಲೆಯಲ್ಲಿ ಈ ಕೆಳಗಿನ ವಿವರಗಳು ಇರತಕ್ಕದ್ದು,-

(ಎ) ಭೂಮಿಯ ಹಿಡುವಳಿದಾರರು, ಅಧಿಭೋಗದಾರರು, ಒಡೆಯರು, ಅಡಮಾನಪಡೆದವರು, ಮಾಲೀಕರು ಅಥವಾ ಗೇಣಿದಾರರು ಆಗಿರುವ ವ್ಯಕ್ತಿಗಳ ಅಥವಾ ಆ ಭೂಮಿಯ ಗೇಣಿಯ ಅಥವಾ ಕಂದಾಯದ ಸಂದಾಯವನ್ನು ಯಾರಿಗೆ ಹಸ್ತಾಂತರಿಸಲಾಗಿದೆಯೋ ಆ ವ್ಯಕ್ತಿಗಳ ಹೆಸರುಗಳು;

(ಬಿ) ಅಂಥ ವ್ಯಕ್ತಿಗಳಿಗೆ ಇರುವ ಆಯಾ ಹಿತಾಸಕ್ತಿಯ ಸ್ವರೂಪ ಮತ್ತು ವ್ಯಾಪ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ಷರತ್ತುಗಳು ಅಥವಾ ಹೊಣೆಗಳು (ಯಾವುದಾದರೂ, ಇದ್ದರೆ);

(ಸಿ) ಅಂಥ ವ್ಯಕ್ತಿಗಳಲ್ಲಿ ಯಾರಾದರೂ ಅಥವಾ ಯಾರಿಗಾದರೂ (ಯಾವುದಾದರೂ) ಸಂದಾಯ ಮಾಡಬೇಕಾಗಿರುವ ಗೇಣಿ ಅಥವಾ ಕಂದಾಯ (ಯಾವುದಾದರೂ ಇದ್ದರೆ); ಮತ್ತು

(ಡಿ)ನಿಯಮಿಸಬಹುದಾದಂಥ ಇತರ ವಿವರಗಳು.

(2) ನಿಯಮಿಸಬಹುದಾದಂಥ ಪ್ರದೇಶಗಳಲ್ಲಿ ನಿಯಮಿಸಬಹುದಾದಂಥ ಅಧಿಕಾರಿಗಳು ಹಕ್ಕು ದಾಖಲೆಗಳನ್ನು ಇಟ್ಟಿರತಕ್ಕದ್ದು ಮತ್ತು ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಅಧಿಕಾರಿಗಳನ್ನು ಗೊತ್ತುಪಡಿಸಬಹುದು.

(3) ಯಾವುದೇ ಗ್ರಾಮದ ಬಗ್ಗೆ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿರುವ ಹಕ್ಕು ದಾಖಲೆಯ ತಯಾರಿಕೆಯು ಪೂರ್ಣವಾದಾಗ, ಹಾಗೆ ಅದು ಪೂರ್ಣಗೊಂಡ ಸಂಗತಿಯನ್ನು ರಾಜ್ಯಪತ್ರದಲ್ಲಿ ಮತ್ತು ನಿಯಮಿಸಬಹುದಾದಂಥ ರೀತಿಯಲ್ಲಿ ಅಧಿಸೂಚಿಸತಕ್ಕದ್ದು.

128.ಹಕ್ಕುಗಳ ಆರ್ಜನೆಯನ್ನು ವರದಿ ಮಾಡುವುದು.- (1) ಉತ್ತರಾಧಿಕಾರ, ಉತ್ತರ ಜೀವಿತಾಧಿಕಾರ, ವಾರಸು, ಪಾಲು, ಖರೀದಿ, ಅಡಮಾನ, ದಾನ, ಗೇಣಿ-ಇವುಗಳ ಮೂಲಕ ಅಥವಾ ಇತರ ರೀತಿಯಿಂದ, ಭೂಮಿಯ ಹಿಡುವಳಿದಾರನಾಗಿ, ಅಧಿಭೋಗದಾರನಾಗಿ, ಒಡೆಯನಾಗಿ, ಅಡಮಾನ ಪಡೆದವನಾಗಿ, ಮಾಲೀಕನಾಗಿ ಅಥವಾ ಗೇಣಿದಾರನಾಗಿ ಅಥವಾ ಅದರ ಗೇಣಿಯನ್ನು ಅಥವಾ ಕಂದಾಯವನ್ನು ಪಡೆಯುವ ಹಕ್ಕನ್ನು ಪಡೆದುಕೊಂಡಿರುವವನಾಗಿ ಯಾವುದೇ ಹಕ್ಕನ್ನು ಆರ್ಜಿಸುವ ಯಾರೇ ವ್ಯಕ್ತಿಯು, ಅಂಥ ಆರ್ಜನೆಯ ದಿನಾಂಕದಿಂದ ಮೂರು ತಿಂಗಳೊಳಗಾಗಿ ಆ ಗ್ರಾಮದಲ್ಲಿ ನಿಯಮಿಸಿದ ಅಧಿಕಾರಿಗೆ ಅಂಥ ತನ್ನಹಕ್ಕಿನ ಆರ್ಜನೆಯ ಬಗ್ಗೆ ಹೇಳಿ ಅಥವಾ ಮೌಕಿಕವಾಗಿ ವರದಿ ಮಾಡತಕ್ಕದ್ದು ಮತ್ತು ಸದರಿ ಅಧಿಕಾರಿಯು ಆ ವರದಿ ತಲುಪಿದ ಬಗ್ಗೆ ಹಾಗೆ ವರದಿ ಮಾಡುವ ವ್ಯಕ್ತಿಗೆ ಕೂಡಲೇ ಲಿಖಿತ ಸ್ವೀಕೃತಿ ಕೊಡತಕ್ಕದ್ದು:

ಪರಂತು, ಆ ಹಕ್ಕನ್ನು ಆರ್ಜಿಸುವ ವ್ಯಕ್ತಿಯು ಅಪ್ರಾಪ್ತ ವಯಸ್ಸನಾಗಿದ್ದರೆ ಅಥವಾ ಇತರ ರೀತಿಯಿಂದ ಅನರ್ಹನಾಗಿದ್ದರೆ, ಅವನ ಪಾಲಕನು ಅಥವಾ ಅವನ ಸ್ವತ್ತಿನ ಸ್ವಾಧೀನಹೊಂದಿರುವ ಇತರ ವ್ಯಕ್ತಿಯು ನಿಯಮಿಸಿದ ಅಧಿಕಾರಿಗೆ ವರದಿ ಮಾಡತಕ್ಕದ್ದು:

ಮತ್ತು ಪರಂತು, ನೋಂದಾಯಿತ ದಸ್ತಾವೇಜಿನ ಮೇರೆಗೆ ಹಕ್ಕನ್ನು ಆರ್ಜಿಸುವ ಯಾರೇ ವ್ಯಕ್ತಿಗೆ ನಿಯಮಿಸಿದ ಅಧಿಕಾರಿಗೆ ವರದಿ ಮಾಡುವ ಜವಾಬ್ದಾರಿಯಿಂದ ವಿನಾಯಿತಿ ಕೊಡತಕ್ಕದ್ದು.

[ಮತ್ತೂ ಪರಂತು, ಯಾರೇ ವ್ಯಕ್ತಿಯು ಭೂಮಿಗೆ ಸಂಬಂಧಿಸಿದಂತೆ ಅವನು ಆರ್ಜಿಸಿದ ಪಾಲುಗಾರಿಕೆಯ ಹಕ್ಕನ್ನು ಈ ಉಪ-ಪ್ರಕರಣದ ಮೇರೆಗೆ ವರದಿ ಮಾಡಿದಾಗ, ಆ ವರದಿಯ ಜೊತೆಗೆ, ಅಂಥ ಭೂಮಿಯ ಆಳತೆಗಳನ್ನು ಮತ್ತು ಎಲ್ಲೆಗಳನ್ನು ತೋರಿಸುವ ನಕ್ಷೆಯನ್ನು ಮತ್ತು ಇತರ ಗೊತ್ತುಪಡಿಸಿದ ವಿವರಗಳನ್ನು ಲಗತ್ತಿಸತಕ್ಕದ್ದು ಮತ್ತು ಅಂಥ ವ್ಯಕ್ತಿಯು ಲೈಸೆನ್ಸ್ ಹೊಂದಿದ ಮೋಜಣಿದಾರನಿಂದ ನಕ್ಷೆಯನ್ನು ತಯಾರಿಸಿಕೊಳ್ಳತಕ್ಕದ್ದು.]

1. 1999 ರ ಅಧಿನಿಯಮ 14ರ ಮೂಲಕ 30.4.1999 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ವಿವರಣೆ 1:- ಮೇಲೆ ಹೇಳಿದ ಹಕ್ಕುಗಳಲ್ಲಿ ಸ್ವಾಧೀನ ರಹಿತ ಅಡಮಾನವೂ ಸೇರುತ್ತದೆ, ಆದರೆ ಅನುಭೋಗದ ಹಕ್ಕುಗಳು ಅಥವಾ ಸ್ವತ್ತಿನ ವರ್ಗಾವಣೆ ಅಧಿನಿಯಮ, 1882 (ಕೇಂದ್ರ ಅಧಿನಿಯಮ 1882ರ 4)ರ 100ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಅಡಮಾನವೆನಿಸದಿರುವ ಋಣ ಭಾರವು ಸೇರುವುದಿಲ್ಲ.

ವಿವರಣೆ 2:- ಯಾವ ವ್ಯಕ್ತಿಯ ಪರವಾಗಿ ಅಡಮಾನವು ವಿಮೋಚಿತವಾಗಿದೆಯೋ ಅಥವಾ ಇಲ್ಲವಾಗಿದೆಯೋ ಅಥವಾ ಗೇಣಿ ಕೊನೆಗೊಂಡಿದೆಯೋ ಅಂಥ ವ್ಯಕ್ತಿಯು ಈ ಪ್ರಕರಣದ ಅರ್ಥದಲ್ಲಿ ಹಕ್ಕನ್ನು ಆರ್ಜಿಸುತ್ತಾನೆ.

(2) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ಯಾವ ಅಧಿಕಾರಿಗೆ (1)ನೇ ಉಪಪ್ರಕರಣದ ಮೇರೆಗೆ ವರದಿ ಮಾಡಬಹುದೋ ಅಂಥ ಯಾರೇ ರೆವಿನ್ಯೂ ಅಧಿಕಾರಿಯನ್ನು ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ನೇಮಿಸಬಹುದು. ಆ ಸಂದರ್ಭದಲ್ಲಿ, ಅಂಥ ಅಧಿಕಾರಿಯು ಆ ವರದಿ ತಲುಪಿದ ಬಗ್ಗೆ ಹಾಗೆ ವರದಿ ಮಾಡುವ ವ್ಯಕ್ತಿಗೆ ಲಿಖಿತ ಸ್ವೀಕೃತಿಯನ್ನು ಕೊಡತಕ್ಕದ್ದು ಮತ್ತು ಆ ವರದಿಯನ್ನು ಸಂಬಂಧಪಟ್ಟ ಗ್ರಾಮದ ಗೊತ್ತುಪಡಿಸಿದ ಅಧಿಕಾರಿಗೆ ಕಳುಹಿಸತಕ್ಕದ್ದು.

(3) ಯಾರೇ ವ್ಯಕ್ತಿಯು (1)ನೇ ಅಥವಾ (2)ನೇ ಉಪಪ್ರಕರಣದ ಮೇರೆಗೆ

(ಎ) ಹಕ್ಕನ್ನು ಆರ್ಜಿಸಿದ ದಿನಾಂಕದಿಂದ ಮೂರು ತಿಂಗಳುಗಳ ಅವಧಿಯ ತರುವಾಯ ಆದರೆ ಒಂದು ವರ್ಷದ ಅವಧಿಯೊಳಗಾಗಿ, ವರದಿಯನ್ನು ಸಲ್ಲಿಸಿದರೆ ಎರಡು ರೂಪಾಯಿ ದಂಡವನ್ನು ಸಂದಾಯ ಮಾಡಿದ ಮೇಲೆ ವರದಿಯನ್ನು ಸ್ವೀಕರಿಸತಕ್ಕದ್ದು;

(ಬಿ) ಅಂಥ ಆರ್ಜನೆಯ ದಿನಾಂಕದಿಂದ ಒಂದು ವರ್ಷದ ಅವಧಿಯ ತರುವಾಯ,-

(i) ಗೊತ್ತುಪಡಿಸಿದ ಅಧಿಕಾರಿಗೆ (1)ನೇ ಉಪಪ್ರಕರಣದ ಮೇರೆಗೆ ವರದಿಯನ್ನು ಮಾಡಿದ್ದ ಸಂದರ್ಭದಲ್ಲಿ ತಹಶೀಲ್ದಾರನು ಮಾಡಬಹುದಾದ ಆದೇಶದ ಮೇರೆಗೆ; ಅಥವಾ

(ii) ರೆವಿನ್ಯೂಅಧಿಕಾರಿಗೆ (2)ನೇ ಉಪಪ್ರಕರಣದ ಮೇರೆಗೆ ವರದಿ ಮಾಡಿದ ಸಂದರ್ಭದಲ್ಲಿ ಅಂಥ ಅಧಿಕಾರಿಯು ಮಾಡಬಹುದಾದ ಆದೇಶದ ಮೇರೆಗೆ;

ಎರಡು ರೂಪಾಯಿಗೆ ಕಡಿಮೆಯಿಲ್ಲದ ಆದರೆ ಹತ್ತು ರೂಪಾಯಿಗೆ ಮೀರದ ದಂಡವನ್ನು ಸಂದಾಯ ಮಾಡಿದ ಮೇಲೆ ವರದಿಯನ್ನು ಸ್ವೀಕರಿಸತಕ್ಕದ್ದು.

(4) ಯಾವ ದಸ್ತಾವೇಜಿನ ಆಧಾರದ ಮೇಲೆ ಯಾವುದೇ ಭೂಮಿಯಲ್ಲಿ ಯಾರೇ ವ್ಯಕ್ತಿಯು ಹಿಡುವಳಿದಾರನಾಗಿ, ಅಧಿಭೋಗದಾರನಾಗಿ, ಒಡೆಯನಾಗಿ, ಅಡಮಾನ ಪಡೆದವನಾಗಿ, ಭೂಮಾಲೀಕನಾಗಿ, ಗೇಣಿದಾರನಾಗಿ ಅಥವಾ ಗೇಣಿಯನ್ನು ಅಥವಾ ಕಂದಾಯವನ್ನು ಪಡೆಯುವ ಹಕ್ಕನ್ನು ಪಡೆದವನಾಗಿ ಹಕ್ಕನ್ನು ಆರ್ಜಿಸುತ್ತಾನೋ ಅಂಥ ಯಾವುದೇ ದಸ್ತಾವೇಜನ್ನು ನೋಂದಣಿ ಫೀಜು ಸಂದಾಯಮಾಡಲು ಹೊಣೆಗಾರನಾಗಿರುವ ವ್ಯಕ್ತಿಯು ಹಕ್ಕು ದಾಖಲೆಯಲ್ಲಿ ಮತ್ತು 129ನೇ ಪ್ರಕರಣದಲ್ಲಿ ಹೇಳಿರುವ ರಿಜಿಸ್ಟರುಗಳಲ್ಲಿ ಅವಶ್ಯವಾದ ನಮೂನೆಗಳನ್ನು ಮಾಡುವುದಕ್ಕಾಗಿ ನಿಯಮಿಸಬಹುದಾದಂಥ ಫೀಜುಗಳನ್ನೂ ಸಹ ನೋಂದಣಿ ಪ್ರಾಧಿಕಾರಿಗೆ ಸಂದಾಯ ಮಾಡಿದ ಹೊರತು, ಭಾರತ ನೋಂದಣಿ ಅಧಿನಿಯಮ, 1908 (ಕೇಂದ್ರ ಅಧಿನಿಯಮ 1908ರ 12)ರ ಮೇರೆಗೆ ನೋಂದಾಯಿಸತಕ್ಕದ್ದಲ್ಲ; ಮತ್ತು ಅಂಥ ದಸ್ತಾವೇಜು ನೋಂದಣಿಯಾದ ಮೇಲೆ, ನೋಂದಣಿ ಪ್ರಾಧಿಕಾರಿಯು ಆ ಹಕ್ಕಿನ ಆರ್ಜನೆಯ ಬಗ್ಗೆ ಗೊತ್ತುಪಡಿಸಿದ ಅಧಿಕಾರಿಗೆ ವರದಿ ಮಾಡತಕ್ಕದ್ದು.

129. ಹಕ್ಕು ಬದಲಾವಣೆಗಳ ನೋಂದಣಿ ಮತ್ತು ತಕರಾರು ಪ್ರಕರಣಗಳ ರಿಜಿಸ್ಟರು.- (1) ಗೊತ್ತುಪಡಿಸಿದ ಅಧಿಕಾರಿಯು 128ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ತನಗೆ ಸಲ್ಲಿಸಿದ ಅಥವಾ ಸದರಿ ಪ್ರಕರಣದ (2)ನೇ ಅಥವಾ (4)ನೇ ಉಪಪ್ರಕರಣದ ಮೇರೆಗೆ ತಾನು ಸ್ವೀಕರಿಸಿದ ಪ್ರತಿಯೊಂದು ವರದಿಯನ್ನೂ ಹಕ್ಕು ಬದಲಾವಣೆ ರಿಜಿಸ್ಟರಿನಲ್ಲಿ ನಮೂದಿಸತಕ್ಕದ್ದು.

(2) ಗೊತ್ತುಪಡಿಸಿದ ಅಧಿಕಾರಿಯು ಹಕ್ಕು ಬದಲಾವಣೆ ರಿಜಿಸ್ಟರಿನಲ್ಲಿ ನಮೂದು ಮಾಡಿದಾಗ, ಅದೇ ಕಾಲದಲ್ಲಿ ನಮೂದಿನ ಒಂದು ಪೂರ್ಣ ಪ್ರತಿಯನ್ನು ಚಾವಡಿಯಲ್ಲಿ ಎದ್ದು ಕಾಣುವ ಸ್ಥಳದಲ್ಲಿ ಅಂಟಿಸತಕ್ಕದ್ದು ಮತ್ತು ಆ ಹಕ್ಕು ಬದಲಾವಣೆಯಲ್ಲಿ, ಹಿತಾಸಕ್ತಿ ಉಳ್ಳವರೆಂದು ಹಕ್ಕು ದಾಖಲೆಗಳಿಂದ ಅಥವಾ ಹಕ್ಕು ಬದಲಾವಣೆ ರಿಜಿಸ್ಟರಿನಿಂದ ಕಂಡು ಬರುವ ಎಲ್ಲ ವ್ಯಕ್ತಿಗಳಿಗೆ, ಮತ್ತು ಅದರಲ್ಲಿ ಹಿತಾಸಕ್ತಿ ಉಳ್ಳವನೆಂದು ನಂಬಲು ತನಗೆ ಕಾರಣವಿರುವ ಇತರ ಯಾರೇ ವ್ಯಕ್ತಿಗೆ ಲಿಖಿತ ತಿಳಿವಳಿಕೆಯನ್ನು ಕೊಡತಕ್ಕದ್ದು.

(3) ಹಕ್ಕು ಬದಲಾವಣೆಗಳ ರಿಜಿಸ್ಟರಿನಲ್ಲಿ (1)ನೇ ಉಪಪ್ರಕರಣದ ಮೇರೆಗೆ ಮಾಡಿದ ಯಾವುದೇ ನಮೂದಿನ ಬಗ್ಗೆ ಗೊತ್ತುಪಡಿಸಿದ ಅಧಿಕಾರಿಗೆ ಮೌಖಿಕವಾಗಿ ಅಥವಾ ಬರಹದಲ್ಲಿ ಯಾವುದೇ ಆಕ್ಷೇಪಣೆ ಮಾಡಿದರೆ, ಆ ಆಕ್ಷೇಪಣೆಗಳ ವಿವರಗಳನ್ನು ತಕರಾರು ಪ್ರಕರಣಗಳ ರಿಜಿಸ್ಟರಿನಲ್ಲಿ ನಮೂದಿಸುವುದು ಗೊತ್ತುಪಡಿಸಿದ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು.

(4) ತಕರಾರು ಪ್ರಕರಣಗಳ ರಿಜಿಸ್ಟರಿನಲ್ಲಿ ನಮೂದಿಸಿದ ಆಕ್ಷೇಪಣೆಗಳನ್ನು ಮತ್ತು ವಿಚಾರಣೆಯ ಕಾಲದಲ್ಲಿ ಮಾಡಬಹುದಾದಂಥ ಇತರ ಆಕ್ಷೇಪಣೆಗಳನ್ನು ಗೊತ್ತುಪಡಿಸಬಹುದಾದಂಥ ಅಧಿಕಾರಿಯು ಗೊತ್ತುಪಡಿಸಬಹುದಾದಂಥ ರೀತಿಯಲ್ಲಿ ವಿಚಾರಣೆ ಮಾಡತಕ್ಕದ್ದು ಮತ್ತು ಇತ್ಯರ್ಥಗೊಳಿಸತಕ್ಕದ್ದು. ಅಂಥ ಆಕ್ಷೇಪಣೆಗಳನ್ನು ಇತ್ಯರ್ಥ ಮಾಡಿದ ಆದೇಶಗಳನ್ನು, ಅಂಥ ಅಧಿಕಾರಿಯು ಹಕ್ಕು ಬದಲಾವಣೆ ರಿಜಿಸ್ಟರಿನಲ್ಲಿ ದಾಖಲಿಸತಕ್ಕದ್ದು.

(5) ಉಪಪ್ರಕರಣ (4)ರ ಮೇರೆಗೆ ವಿಚಾರಣೆ ನಡೆಸುವ ಅಧಿಕಾರಿಗೆ, ಈ ಅಧಿನಿಯಮದ ಮೇರೆಗೆ ವಿಧ್ಯುಕ್ತ ಅಥವಾ ಸಂಕ್ಷಿಪ್ತ ವಿಚಾರಣೆಯನ್ನು ಮಾಡುವಾಗ ರೆವಿನ್ಯೂ ಅಧಿಕಾರಿಗೆ IIIನೇ ಅಧ್ಯಾಯದ ಮೇರೆಗೆ ಇರುವ ಎಲ್ಲ ಅಧಿಕಾರಗಳು ಇರತಕ್ಕದ್ದು.

(6) ಹಕ್ಕು ಬದಲಾವಣೆ ರಿಜಿಸ್ಟರಿನಲ್ಲಿರುವ ನಮೂದುಗಳನ್ನು ಪರೀಕ್ಷಿಸತಕ್ಕದ್ದು ಮತ್ತು ಸಂದರ್ಭಾನುಸಾರ, ಸರಿಯೆಂದು ಕಂಡು ಬಂದ ಮೇಲೆ ಅಥವಾ ಸರಿಪಡಿಸಿದ ತರುವಾಯ, ಗೊತ್ತುಪಡಿಸಬಹುದಾದಂಥ ಅಧಿಕಾರಿಯು ಅವುಗಳನ್ನು ಪ್ರಮಾಣೀಕರಿಸತಕ್ಕದ್ದು.

(7) ಹಕ್ಕು ಬದಲಾವಣೆಗಳ ರಿಜಿಸ್ಟರಿನಿಂದ ಹಕ್ಕುದಾಖಲೆಗೆ ಗೊತ್ತುಪಡಿಸಿದ ರೀತಿಯಲ್ಲಿ ನಮೂದುಗಳ ವರ್ಗಾವಣೆಮಾಡತಕ್ಕದ್ದು: ಪರಂತು, ಹಕ್ಕು ಬದಲಾವಣೆಗಳ ರಿಜಿಸ್ಟರಿನಲ್ಲಿರುವ ನಮೂದನ್ನು ಕ್ರಮಬದ್ಧವಾಗಿ ಪ್ರಮಾಣೀಕರಿಸುವವರೆಗೆ, ಅದನ್ನು ಹಕ್ಕು ದಾಖಲೆಗೆ ವರ್ಗಾಯಿಸತಕ್ಕದ್ದಲ್ಲ.

[129ಎ. ಪಟ್ಟಾ ಪುಸ್ತಕ.- (1) ಪ್ರತಿಯೊಬ್ಬ ಕೃಷಿಭೂಮಿಯ ಹಿಡುವಳಿದಾರನಿಗೆ (ಗೇಣಿದಾರನು ಅದಕ್ಕೆ ಭೂ ಕಂದಾಯವನ್ನು ಸಂದಾಯ ಮಾಡುವುದಕ್ಕೆ ಹೊಣೆಗಾರನಾಗಿದ್ದರೆ ಅವನನ್ನೂ ಒಳಗೊಂಡಂತೆ) ಗೊತ್ತುಪಡಿಸಿದ ಅಧಿಕಾರಿಯು, ಅಂಥ ಭೂಮಿಗೆ ಸಂಬಂಧಿಸಿದ ಹಕ್ಕುಗಳ ದಾಖಲೆಯ ಪ್ರತಿಯನ್ನು ಒಳಗೊಂಡ ಪಟ್ಟಾ ಪುಸ್ತಕವನ್ನು ಸರಬರಾಜು ಮಾಡತಕ್ಕದ್ದು.

(2) ಪಟ್ಟಾ ಪುಸ್ತಕವು ಭೂಮಿಗೆ ಸಂಬಂಧಿಸಿದಂತೆ ಭೂಕಂದಾಯದ ಸಂದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಹಿಡುವಳಿದಾರನು, ಸಂದರ್ಭಾನುಸಾರ, ಗೇಣಿದಾರನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾದ ಬಾಕಿಗಳನ್ನು ಸಹ ಒಳಗೊಂಡಿರತಕ್ಕದ್ದು, ಮತ್ತು ಗ್ರಾಮ ದಾಖಲೆಗಳಲ್ಲಿ ತೋರಿಸಿದಂತೆ ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ಮತ್ತು ಬೆಳೆಗಳ ಪ್ರದೇಶದ ಮಾಹಿತಿಯನ್ನು ಹಾಗೂ ಗೊತ್ತುಪಡಿಸಬಹುದಾದಂಥ ಇತರ ಸಂಗತಿಗಳನ್ನು ಅದರಲ್ಲಿ ತೋರಿಸತಕ್ಕದ್ದು.

(3) ಪಟ್ಟಾ ಪುಸ್ತಕವನ್ನು, ಆ ಬಗ್ಗೆ ರಾಜ್ಯ ಸರ್ಕಾರವು ರೂಪಿಸಿದ ನಿಯಮಗಳಿಗೆ ಅನುಸಾರವಾಗಿ ಸಿದ್ಧಪಡಿಸತಕ್ಕದ್ದು, ನೀಡತಕ್ಕದ್ದು ಮತ್ತು ಇಡತಕ್ಕದ್ದು. ಆ ಪುಸ್ತಕವನ್ನು ಸಿದ್ಧಪಡಿಸುವುದಕ್ಕಾಗಿ, ನೀಡುವುದಕ್ಕಾಗಿ ಹಾಗೂ ಇಡುವುದಕ್ಕಾಗಿ ವಿಧಿಸಬಹುದಾದ ಶುಲ್ಕಗಳಿಗೆ ಅಂಥ ನಿಯಮಗಳಲ್ಲಿ ಉಪಬಂಧ ಕಲ್ಪಿಸಬಹುದು.]¹

1. 1982ರ ಅಧಿನಿಯಮ 23ರ ಮೂಲಕ 15.07.1982 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

130. ಮಾಹಿತಿಯನ್ನು ಒದಗಿಸಲು ಜವಾಬ್ದಾರಿ.- (1) ಈ ಅಧ್ಯಾಯದ ಮೇರೆಗೆ ಯಾವ ವ್ಯಕ್ತಿಯ ಹಕ್ಕುಗಳನ್ನು, ಹಿತಾಸಕ್ತಿಗಳನ್ನು ಅಥವಾ ಹೊಣೆಗಳನ್ನು ಯಾವುದೇ ದಾಖಲೆಯಲ್ಲಿ ಅಥವಾ ರಿಜಿಸ್ಟರಿನಲ್ಲಿ ನಮೂದಿಸುವುದು ಅಗತ್ಯವಾಗಿದೆಯೋ ಅಥವಾ ನಮೂದಿಸಲಾಗಿದೆಯೋ ಅಂಥ ಯಾರೇ ವ್ಯಕ್ತಿಯು, ದಾಖಲೆಯನ್ನು ಅಥವಾ ರಿಜಿಸ್ಟರನ್ನು ಸಂಕಲನ ಮಾಡುವಲ್ಲಿ ಅಥವಾ ಪರಿಷ್ಕರಿಸುವಲ್ಲಿ ತೊಡಗಿದ ಯಾರೇ ಅಧಿಕಾರಿಯು ಕಡ್ಡಾಯವಾಗಿ ಕೋರಿದಾಗ, ಅವುಗಳ ಸರಿಯಾದ ಸಂಕಲನಕ್ಕೆ ಮತ್ತು ಪರಿಷ್ಕರಣೆಗೆ ಅವಶ್ಯವಾದಂಥ ಮತ್ತು ತನಗೆ ತಿಳಿದಿರಬಹುದಾದ ಅಥವಾ ತನ್ನ ಸ್ವಾಧೀನದಲ್ಲಿರಬಹುದಾದ ಅಥವಾ ತನ್ನ ಅಧಿಕಾರಕ್ಕೊಳಪಟ್ಟಿರಬಹುದಾದಂಥ ಎಲ್ಲ ಮಾಹಿತಿಗಳನ್ನು ಅಥವಾ ದಸ್ತಾವೇಜುಗಳನ್ನು ಹಾಗೆ ಕಡ್ಡಾಯವಾಗಿ ಕೋರಿಕೆ ಕಳುಹಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಅವನ ಪರಿಶೀಲನೆಗಾಗಿ ಒದಗಿಸಲು ಅಥವಾ ಹಾಜರುಪಡಿಸಲು ಬದ್ಧನಾಗಿರತಕ್ಕದ್ದು.

(2) ಉಪಪ್ರಕರಣ (1)ರ ಮೇರೆಗೆ ಕಡ್ಡಾಯವಾಗಿ ಕೋರಿದ್ದಾಗ ಯಾವ ಅಧಿಕಾರಿಗೆ ಮಾಹಿತಿಯನ್ನು ಒದಗಿಸಲಾಗಿದೆಯೋ ಅಥವಾ ಯಾವುದೇ ದಸ್ತಾವೇಜನ್ನು ಹಾಜರುಪಡಿಸಲಾಗಿದೆಯೋ ಆ ಅಧಿಕಾರಿಯು ಅವುಗಳನ್ನು ಒದಗಿಸಿದ ಅಥವಾ ಹಾಜರುಪಡಿಸಿದ ವ್ಯಕ್ತಿಗೆ ಅವುಗಳು ತಲುಪಿರುವ ಬಗ್ಗೆ ಲಿಖಿತ ಸ್ವೀಕೃತಿಯನ್ನು ಕೂಡಲೇ ಕೊಡತಕ್ಕದ್ದು¹[ಅಥವಾ ಅಗತ್ಯಪಡಿಸಿದರೆ, ಅದರ ಪ್ರತಿಯನ್ನು ಇಟ್ಟುಕೊಂಡ ತರುವಾಯ ಕೂಡಲೇ ಅದನ್ನು ಮರಳಿಸಬಹುದು]¹ ಮತ್ತು ಅದನ್ನು ಹಾಜರುಪಡಿಸಿರುವುದನ್ನು ಮತ್ತು ಹಾಜರುಪಡಿಸಿದ ದಿನಾಂಕವನ್ನು ತೋರಿಸುವ ಟಿಪ್ಪಣಿಯನ್ನು ಅಂಥ ಯಾವುದೇ ದಸ್ತಾವೇಜಿನ ಮೇಲೆ ಬರೆದು ತನ್ನ ಸಹಿ ಹಾಕತಕ್ಕದ್ದು.

1. 1982ರ ಅಧಿನಿಯಮ 23ರ ಮೂಲಕ 15.07.1982 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(3) ಉಪಪ್ರಕರಣ (1)ರ ಮೂಲಕ ಅಗತ್ಯಪಡಿಸಿದ ಮಾಹಿತಿಯನ್ನು ಅಥವಾ ದಸ್ತಾವೇಜನ್ನು ಸದರಿ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಒದಗಿಸಲು ಅಥವಾ ಹಾಜರುಪಡಿಸಲು ತಪ್ಪುವ ಯಾರೇ ವ್ಯಕ್ತಿಯು, ಇಪ್ಪತ್ತೈದು ರೂಪಾಯಿಗಳಿಗೆ ಮೀರದಂತೆ '[ತಹಶೀಲ್ದಾರನು]¹ ಗೊತ್ತುಪಡಿಸಬಹುದಾದ ದಂಡವನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು ಮತ್ತು ದಂಡವಾಗಿ ಸಂದಾಯವಾಗಬೇಕಾಗಿರುವ ಮೊಬಲಗು ಭೂಕಂದಾಯದ ಬಾಕಿಯಂತೆ ವಸೂಲೀಯವಾಗಿರತಕ್ಕದ್ದು:

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪರಂತು, ಸಂಬಂಧಪಟ್ಟ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳಲು ಯುಕ್ತವಾದ ಅವಕಾಶವನ್ನು ಕೊಡದೆ, ಈ ಉಪಪ್ರಕರಣದ ಮೇರೆಗೆ ಯಾವ ದಂಡವನ್ನೂ ವಿಧಿಸತಕ್ಕದ್ದಲ್ಲ.

131. ನಕಾಶೆಗಳನ್ನು ತಯಾರಿಸಲು ಸಹಾಯಕ್ಕಾಗಿ ಕಡ್ಡಾಯ ಕೋರಿಕೆ.- ಈ ಬಗ್ಗೆ ರಾಜ್ಯ ಸರ್ಕಾರವು ಮಾಡಿದ ನಿಯಮಗಳಿಗೆ ಒಳಪಟ್ಟು,

(ಎ) ಈ ಅಧ್ಯಾಯದ ಮೇರೆಗೆ ಯಾವುದೇ ದಾಖಲೆಯ ಅಥವಾ ರಿಜಿಸ್ಟರಿನ ಸಲುವಾಗಿ ಅಥವಾ ಅವುಗಳಿಗೆ ಸಂಬಂಧಪಟ್ಟಂತೆ ಅಗತ್ಯವಿರುವ ಯಾವುದೇ ನಕಾಶೆಯನ್ನು ಅಥವಾ ನಕ್ಷೆಯನ್ನು ತಯಾರಿಸುವ ಅಥವಾ ಪರಿಷ್ಕರಿಸುವ ಉದ್ದೇಶಕ್ಕಾಗಿ ಯಾರೇ ರೆವಿನ್ಯೂಅಧಿಕಾರಿಯು ಅಥವಾ ಗೊತ್ತುಪಡಿಸಿದ ಅಧಿಕಾರಿಯು, 107ನೇ ಪ್ರಕರಣದ ಮೇರೆಗೆ ಮೋಜಣಿ ಅಧಿಕಾರಿಗಿರುವ ಅಧಿಕಾರಗಳ ಪೈಕಿ, ಮಜೂರಿ ಮೇಲೆ ನಿಯೋಜಿಸಿಕೊಂಡಿರುವ ದುಡಿಮೆಗಾರನಿಗೆ ತಗಲುವ ಖರ್ಚು ವೆಚ್ಚವನ್ನು ನಿರ್ಧರಿಸುವ ಅಧಿಕಾರವನ್ನುಳ್ಳದು, ಇತರ ಯಾವುದೇ ಅಧಿಕಾರಗಳನ್ನು ಚಲಾಯಿಸಬಹುದು; ಮತ್ತು

(ಬಿ) ಯಾರೇ ವ್ಯಕ್ತಿಯು ಅರ್ಜಿ ಸಲ್ಲಿಸಿದಾಗ ಅಂಥ ನಕಾಶೆ ತಯಾರಿಕೆಯನ್ನು ತಯಾರಿಸಿದರೆ ಅಥವಾ ಪರಿಷ್ಕರಣೆ ಮಾಡಿದರೆ, ಅಸಿಸ್ಟೆಂಟ್ ಕಮಿಷನರು ಅಥವಾ ಮೋಜಣಿ ಅಧಿಕಾರಿಯ ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ಯಾರೇ ರೆವಿನ್ಯೂ ಅಧಿಕಾರಿಯು ಅಂಥ ನಕಾಶೆಯ ಅಥವಾ ನಕ್ಷೆಯ ತಯಾರಿಕೆಯ ಅಥವಾ ಪರಿಷ್ಕರಣೆ ಖರ್ಚನ್ನು ಮತ್ತು ಬರವಣಿಗೆ

ಕೆಲಸದ ಮತ್ತು ಮೇಲ್ವಿಚಾರಣೆಯ ಖರ್ಚು ಸಮೇತವಾಗಿ ಎಲ್ಲ ಸಾದಿಲ್ವಾರು ವೆಚ್ಚಗಳನ್ನು ನಿರ್ಧರಿಸಬಹುದು; ಮತ್ತು ಅಂಥ ಖರ್ಚುಗಳು ಅಂಥ ವ್ಯಕ್ತಿಯಿಂದ ಭೂಕಂದಾಯದ ಬಾಕಿಯಂತೆ ವಸೂಲೀಯವಾಗಿರತಕ್ಕದ್ದು.

1. (ಸಿ) ಯಾರೇ ವ್ಯಕ್ತಿಯು, 128ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂರನೇ ಪರಂತುಕಕ್ಕೆ ಅನುಸಾರವಾಗಿ ತನ್ನ ಅಧಿಭೋಗದ ಹಕ್ಕನ್ನು ವರದಿ ಮಾಡುವಾಗ ಅಥವಾ ಯಾರೇ ವ್ಯಕ್ತಿಯು ಮೋಜಣಿಯ ಅಥವಾ ಉಪ ಸಂಖ್ಯೆಯ ಭಾಗವಾಗಿರುವ ಯಾವುದೇ ಭೂಮಿಯನ್ನು ವರ್ಗಾವಣೆ ಮಾಡುವಾಗ, ನೋಂದಣಿ ಪ್ರಾಧಿಕಾರದ ಮುಂದೆ ಹಕ್ಕುಪತ್ರವನ್ನು ಹಾಜರುಪಡಿಸುವ ಉದ್ದೇಶಕ್ಕಾಗಿ ಲೈಸೆನ್ಸ್ ಹೊಂದಿದ ಮೋಜಣಿದಾರನಿಂದ ಸದರಿ ಸ್ವತ್ತಿನ ನಕ್ಷೆಯನ್ನು ಸಿದ್ಧಪಡಿಸಿಕೊಳ್ಳತಕ್ಕದ್ದು]¹

1. 1999ರ ಅಧಿನಿಯಮ 14ರ ಮೂಲಕ 30.04.1999 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

132. ದಾಖಲೆಗಳ ಪ್ರಮಾಣಿತ ಪ್ರತಿಗಳನ್ನು ವಾದಪತ್ರಕ್ಕೆ ಅಥವಾ ಅರ್ಜಿಗೆ ಲಗತ್ತಿಸುವುದು.- (1) ಈ ಅಧ್ಯಾಯವು ಅನ್ವಯವಾಗುವ ಯಾವುದೇ ಪ್ರದೇಶದಲ್ಲಿ ಇರುವ ಭೂಮಿಗೆ ಸಂಬಂಧಿಸಿದ, ಈ ಮುಂದೆ ವಿವರಿಸಿರುವ ಪ್ರತಿಯೊಂದು ದಾವೆಯಲ್ಲಿ ಅಥವಾ ಅರ್ಜಿಯಲ್ಲಿ ವಾದಿಯು ಅಥವಾ ಅರ್ಜಿದಾರನು ಅಂಥ ಭೂಮಿಗೆ ಸಂಬಂಧಿಸಿದ ಹಕ್ಕು ದಾಖಲೆಯಲ್ಲಿ ಅಥವಾ ಹಕ್ಕು ಬದಲಾವಣೆ ರಿಜಿಸ್ಟ್ರಿನಲ್ಲಿ ಇರುವ ಯಾವುದೇ ನಮೂದಿನ ಪ್ರಮಾಣಿತ ಪ್ರತಿಯನ್ನು, ವಾದಪತ್ರಕ್ಕೆ ಅಥವಾ ಅರ್ಜಿಗೆ ಲಗತ್ತಿಸತಕ್ಕದ್ದು.

(2) ಸಾಕೆಂದು ನ್ಯಾಯಾಲಯವು ಭಾವಿಸುವ ಯಾವುದೇ ಕಾರಣದಿಂದಾಗಿ ವಾದಿಯು ಅಥವಾ ಅರ್ಜಿದಾರನು, ಹಾಗೆ ಮಾಡಲು ತಪ್ಪಿದರೆ, ನ್ಯಾಯಾಲಯವು ಗೊತ್ತುಪಡಿಸುವ ಯುಕ್ತ ಕಾಲದೊಳಗಾಗಿ ಅಂಥ ಪ್ರಮಾಣಿತ ಪ್ರತಿಯನ್ನು ಅವನು ಹಾಜರುಪಡಿಸತಕ್ಕದ್ದು ಮತ್ತು ಅಂಥ ಪ್ರಮಾಣಿತ ಪ್ರತಿಯನ್ನು ಹಾಗೆ ಲಗತ್ತಿಸಿರದಿದ್ದರೆ ಅಥವಾ ಹಾಜರುಪಡಿಸಿರದಿದ್ದರೆ, ವಾದಪತ್ರವನ್ನು ಅಥವಾ ಅರ್ಜಿಯನ್ನು ತಿರಸ್ಕರಿಸತಕ್ಕದ್ದು; ಆದರೆ, ಪ್ರಮಾಣ ಪ್ರತಿಯನ್ನು ಲಗತ್ತಿಸಿ ಅದೇ ವ್ಯಾಜ್ಯ ಕಾರಣಕ್ಕೆ ಸಂಬಂಧಪಟ್ಟಂತೆ ಹೊಸ ವಾದಪತ್ರವನ್ನು, ಅಥವಾ ಅದೇ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ಅರ್ಜಿಯನ್ನು ಹಾಜರುಪಡಿಸುವುದನ್ನು, ಹಾಗೆ ತಿರಸ್ಕರಿಸಿರುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.

(3) ಯಾವ ಪ್ರಕರಣದಲ್ಲಿ ಅಂಥ ಯಾವುದೇ ನಮೂದಿನ ಪ್ರಮಾಣಿತ ಪ್ರತಿಯನ್ನು ದಾಖಲು ಮಾಡಲಾಗಿದೆಯೋ ಆ ಯಾವುದೇ ಪ್ರಕರಣದ ಇತ್ಯರ್ಥದ ತರುವಾಯ, ಅಂಥ ನಮೂದಿನಲ್ಲಿ ಕಂಡು ಬಂದ ಯಾವುದೇ ತಪ್ಪನ್ನು ಮತ್ತು ಡಿಕ್ರಿಯ ಅಥವಾ ಆದೇಶದ ಕಾರಣದಿಂದ ಅದರಲ್ಲಿ ಮಾಡುವುದು ಅಗತ್ಯವಿರಬಹುದಾದ ಯಾವುದೇ ಬದಲಾವಣೆಯನ್ನು ನ್ಯಾಯಾಲಯವು ಡೆಪ್ಯುಟಿ ಕಮಿಷನರಿಗೆ ತಿಳಿಸತಕ್ಕದ್ದು ಮತ್ತು ಅಂಥ ತಿಳಿವಳಿಕೆ ಪತ್ರದ ಪ್ರತಿಯನ್ನು ದಾಖಲೆಯೊಂದಿಗೆ ಇಡತಕ್ಕದ್ದು. ಇಂಥ ಸಂದರ್ಭಗಳಲ್ಲಿ ಡೆಪ್ಯುಟಿ ಕಮಿಷನರನು ನ್ಯಾಯಾಲಯದ ಡಿಕ್ರಿಗೆ ಅಥವಾ ತೀರ್ಮಾನಕ್ಕೆ ಅನುಸಾರವಾಗಿ, ಆ ಡಿಕ್ರಿಯ ಅಥವಾ ತೀರ್ಮಾನವು ಹಕ್ಕು ದಾಖಲೆಯಲ್ಲಿ ಅಥವಾ ಹಕ್ಕು ಬದಲಾವಣೆ ರಿಜಿಸ್ಟ್ರಿನಲ್ಲಿ ಯಾವುದೇ ಹಕ್ಕನ್ನು ನ್ಯಾಯಾಲಯವು ನಮೂದಿಸಬೇಕೆಂದು ನಿರ್ಣಯಿಸುವಷ್ಟರ ಮಟ್ಟಿಗೆ, ಆ ನಮೂನೆಯನ್ನು ಸರಿಪಡಿಸುವಂತೆ ಮಾಡತಕ್ಕದ್ದು. ಈ ಉಪಪ್ರಕರಣದ ಉಪಬಂಧಗಳು ಅಪೀಲಿನ ಅಥವಾ ಪುನರೀಕ್ಷಣೆಯ ನ್ಯಾಯಾಲಯಕ್ಕೆ ಕೂಡ ಅನ್ವಯಿಸತಕ್ಕದ್ದು.

ಪರಂತು, ಉಚ್ಚ ನ್ಯಾಯಾಲಯವು ಅಥವಾ ಸರ್ವೋಚ್ಚ ನ್ಯಾಯಾಲಯವು ಅಪೀಲಿನಲ್ಲಿ ಅಥವಾ ಪುನರೀಕ್ಷಣೆಯಲ್ಲಿ ಡಿಕ್ರಿಯನ್ನು ಅಥವಾ ಆದೇಶವನ್ನು ಹೊರಡಿಸಿದ ಸಂದರ್ಭದಲ್ಲಿ ಯಾವ ಮೂಲ ನ್ಯಾಯಾಲಯದಿಂದ ಅಪೀಲು ಆಗಿದೆಯೋ ಅಥವಾ ದಾಖಲೆಯನ್ನು ತರಿಸಲಾಗಿದೆಯೋ ಆ ನ್ಯಾಯಾಲಯವು ತಿಳಿವಳಿಕೆಯನ್ನು ಕೊಡತಕ್ಕದ್ದು.

(4) ಈ ಪ್ರಕರಣದಲ್ಲಿ,-

(ಎ) 'ದಾವೆ' ಎಂದರೆ ಸಿವಿಲ್ ಪ್ರಕ್ರಿಯಾ ಸಂಹಿತೆಯ ಉಪಬಂಧಗಳು ಅನ್ವಯವಾಗುವ ದಾವೆ;

(ಬಿ) 'ಅರ್ಜಿ' ಎಂದರೆ,-

(i) ದಾವೆಯಲ್ಲಾದ ಡಿಕ್ರಿಯ ಅಥವಾ ಆದೇಶದ ಅಮಲ್ಜಾರಿಗಾಗಿ ಮಾಡಿದ ಅರ್ಜಿ;

(ii) ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಮೇರೆಗೆ ನ್ಯಾಯಾಲಯದ ಅಭಿಪ್ರಾಯಕ್ಕಾಗಿ ವಿವಾದ ವಿಷಯವನ್ನು ನಿರೂಪಿಸಿ ಒಪ್ಪಂದವನ್ನು ದಾಖಲು ಮಾಡುವುದಕ್ಕೆ ಅರ್ಜಿ;

(iii) ಮಧ್ಯಸ್ಥ ನಿರ್ಣಯ ಅಧಿನಿಯಮ, 1940ರ (ಕೇಂದ್ರಾಧಿನಿಯಮ, 1940ರ 10) 20ನೇ ಪ್ರಕರಣದ ಮೇರೆಗೆ ಮಧ್ಯಸ್ಥಿಕೆಗೆ ಒಪ್ಪಿಸುವ ಒಪ್ಪಂದವನ್ನು ದಾಖಲು ಮಾಡುವುದಕ್ಕಾಗಿ ಅರ್ಜಿ;

(iv) ಸದರಿ ಮಧ್ಯಸ್ಥ ನಿರ್ಣಯ ಅಧಿನಿಯಮದ 14ನೇ ಪ್ರಕರಣದ ಮೇರೆಗೆ ಐತೀರ್ಪನ್ನು ದಾಖಲು ಮಾಡುವುದಕ್ಕಾಗಿ ಅರ್ಜಿ;

(v) ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಪ್ರಕರಣವು ಯಾವ ಇತರ ಬಗೆಯ ಅರ್ಜಿಗೆ ಅನ್ವಯವಾಗತಕ್ಕದ್ದೆಂದು ನಿರ್ದೇಶಿಸಬಹುದಾಗಿದೆಯೋ ಆ ಬೇರೆ ಯಾವುದೇ ವಿಧದ ಅರ್ಜಿ.

(ಸಿ) ಯಾವ ಡಿಕ್ರಿಯ ಅಥವಾ ಇತರ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಅದು ಭೂಮಿಗೆ ಸಂಬಂಧಪಟ್ಟದ್ದಾಗಿದ್ದರೆ, ಆ ಅರ್ಜಿಯು ಭೂಮಿಗೆ ಸಂಬಂಧಪಟ್ಟದೆಯೆಂದು ಭಾವಿಸತಕ್ಕದ್ದು;

(ಡಿ) ಭೂಮಿಗೆ ಸಂಬಂಧಿಸಿದ ದಾವೆಯು, ಡಿಕ್ರಿಯು ಅಥವಾ ಇತರ ವಿಷಯವು, ಪದಾವಳಿಯ ಸಾಮಾನ್ಯಾರ್ಥಕ್ಕೆ ಬಾಧಕವಾಗದಂತೆ, ಭೂಮಿಯ ಗೇಣಿಗೆ ಅಥವಾ ಗೇಣಿದಾರಿಕೆಗೆ ಸಂಬಂಧಿಸಿದ ದಾವೆಯನ್ನು, ಡಿಕ್ರಿಯನ್ನು ಅಥವಾ ಇತರ ವಿಷಯವನ್ನು ಒಳಗೊಳ್ಳುವುದೆಂದು ಭಾವಿಸತಕ್ಕದ್ದು.

133. ದಾಖಲೆಗಳಲ್ಲಿರುವ ನಮೂದುಗಳ ಬಗ್ಗೆ ಪೂರ್ವಭಾವನೆ.- ಹಕ್ಕು ದಾಖಲೆಯಲ್ಲಿರುವ ನಮೂದನ್ನು ಮತ್ತು ಹಕ್ಕು ಬದಲಾವಣೆ ರಿಜಿಸ್ಟ್ರಿನಲ್ಲಿರುವ 'ಅಥವಾ ಪಟ್ಟಾ ಪುಸ್ತದಲ್ಲಿರುವ' ಪ್ರಮಾಣಿತ ನಮೂದನ್ನು, ಅದಕ್ಕೆ ತದ್ವಿರುದ್ಧವಾಗಿ ರುಜುವಾತಾಗುವವರೆಗೆ ಅಥವಾ ಅದರ ಸ್ಥಳದಲ್ಲಿ ಹೊಸ ನಮೂದನ್ನು ಕಾನೂನುಬದ್ಧವಾಗಿ ಸೇರಿಸುವವರೆಗೆ ನಿಜವಾದುದೆಂದು ಪೂರ್ವಭಾವನೆ ಮಾಡತಕ್ಕದ್ದು.

1. 1982ರ ಅಧಿನಿಯಮ 23ರ ಮೂಲಕ 15.07.1982 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

134. ಪ್ರಮಾಣಿತ ಪ್ರತಿಗಳು.- ಹಕ್ಕು ದಾಖಲೆಯಲ್ಲಿರುವ ಅಥವಾ ಹಕ್ಕು ಬದಲಾವಣೆ ರಿಜಿಸ್ಟ್ರಿನಲ್ಲಿರುವ ನಮೂದುಗಳ ಪ್ರಮಾಣಿತ ಪ್ರತಿಗಳಿಗಾಗಿ ಗೊತ್ತುಪಡಿಸಿದ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅವರು ಅಂಥ ಪ್ರಮಾಣಿತ ಪ್ರತಿಗಳನ್ನು ಕೊಡಬಹುದು.

135. ದಾವೆಗಳಿಗೆ ಪ್ರತಿಬಂಧ.- ಈ ಅಧ್ಯಾಯದ ಮೇರೆಗೆ ಇಟ್ಟಿರುವ ಯಾವುದೇ ದಾಖಲೆಯಲ್ಲಿ ಅಥವಾ ರಿಜಿಸ್ಟ್ರಿನಲ್ಲಿ ಯಾವುದೇ ನಮೂದು ಮಾಡಬೇಕೆಂಬ ಅಥವಾ ಅಂಥ ಯಾವುದೇ ನಮೂದನ್ನು ಬಿಟ್ಟುಬಿಡಬೇಕೆಂಬ ಅಥವಾ ತಿದ್ದುಪಡಿ ಮಾಡಬೇಕೆಂಬ ಕ್ಲೇಮಿನ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಅಥವಾ ರಾಜ್ಯ ಸರ್ಕಾರದ ಯಾರೇ ಅಧಿಕಾರಿಯ ವಿರುದ್ಧ ಯಾವ ದಾವೆಗೂ ಅವಕಾಶವಿರತಕ್ಕದ್ದಲ್ಲ.

ಪರಂತು, ಈ ಅಧ್ಯಾಯದ ಮೇರೆಗೆ ಇಟ್ಟಿರುವ ಯಾವುದೇ ದಾಖಲೆಯಲ್ಲಿ ಅಥವಾ ರಿಜಿಸ್ಟ್ರಿನಲ್ಲಿ ಮಾಡಿದ ಯಾವುದೇ ನಮೂದಿನಿಂದಾಗಿ ಯಾರೇ ವ್ಯಕ್ತಿಯು ತಾನು ಹೊಂದಿರುವ ಯಾವುದೇ ಹಕ್ಕಿನ ಬಗ್ಗೆ ಬಾಧಿತನಾದರೆ, ಅಂಥ ಹಕ್ಕಿನ ಬಗ್ಗೆ ತನಗಿರುವ ಆಧಾರಗಳನ್ನು ನಿರಾಕರಿಸುವ ಅಥವಾ ನಿರಾಕರಿಸಲು ಆಸಕ್ತಿಯುಳ್ಳ ಯಾರೇವ್ಯಕ್ತಿಯ ವಿರುದ್ಧ ನಿರ್ದಿಷ್ಟ ಪರಿಹಾರ ಅಧಿನಿಯಮ, 1877ರ VIನೇ ಅಧ್ಯಾಯದ ಮೇರೆಗೆ ಹಕ್ಕಿನ ಘೋಷಣೆಗಾಗಿ ದಾವೆಯನ್ನು ಹೂಡಬಹುದು; ಮತ್ತು ಆ ದಾಖಲೆಯಲ್ಲಿ ಅಥವಾ ರಿಜಿಸ್ಟ್ರಿನಲ್ಲಿ ಇರುವ ನಮೂದನ್ನು ಅಂಥ ಘೋಷಣೆಗೆ ಅನುಸಾರವಾಗಿ ತಿದ್ದುಪಡಿ ಮಾಡತಕ್ಕದ್ದು.

136. ಅಪೀಲು ಮತ್ತು ಪುನರೀಕ್ಷಣೆ.- (1) Vನೇ ಅಧ್ಯಾಯದ ಉಪಬಂಧಗಳು ಈ ಅಧ್ಯಾಯದ ಮೇರೆಗಿನ ಯಾವುದೇ ತೀರ್ಮಾನಕ್ಕೆ ಅಥವಾ ಆದೇಶಕ್ಕೆ ಅನ್ವಯವಾಗತಕ್ಕದ್ದಲ್ಲ.

(2) 129ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ಮಾಡಿದ ಯಾವುದೇ ಆದೇಶದಿಂದ ಅಥವಾ (6)ನೇ ಉಪಪ್ರಕರಣದ ಮೇರೆಗೆ ಪ್ರಮಾಣಿತವಾದ ಯಾವುದೇ ನಮೂದಿನಿಂದ ಬಾಧಿತನಾದ ಯಾರೇ ವ್ಯಕ್ತಿಯು, ಆದೇಶವನ್ನು ತನಗೆ ತಿಳಿಸಿದ ಅಥವಾ ಆ ನಮೂದು ಯಾವ ದಿನಾಂಕದಂದು ಪ್ರಮಾಣಿತವಾಗಿರುವುದೆಂದು ತಿಳಿದು ಬಂದಿದೆಯೋ ಆ ದಿನಾಂಕದಿಂದ ಅರವತ್ತು ದಿನಗಳ ಅವಧಿಯೊಳಗಾಗಿ ಈ ಬಗ್ಗೆ ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾದಂಥ ಅಧಿಕಾರಿಗೆ ಅಪೀಲು ಮಾಡಬಹುದು ಮತ್ತು ಅವರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು.

(3) ಡೆಪ್ಯುಟಿ ಕಮಿಷನರು, ತಾನಾಗಿಯೇ ಅಥವಾ ಪಕ್ಷಕಾರನು ಅರ್ಜಿ ಸಲ್ಲಿಸಿದಾಗ, 127ನೇ ಮತ್ತು 129ನೇ ಪ್ರಕರಣದ ಮೇರೆಗೆ ಮಾಡಿದ ಯಾವುದೇ ದಾಖಲೆಗಳನ್ನು ತರಿಸಿಕೊಳ್ಳಬಹುದು ಮತ್ತು ಪರೀಕ್ಷಿಸಬಹುದು ಮತ್ತು ಸೂಕ್ತವೆಂದು ತಾನು ಭಾವಿಸುವಂಥ ಆದೇಶಗಳನ್ನು ಮಾಡಬಹುದು.

ಪರಂತು, ಅಂಥ ಆದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾದ ಪಕ್ಷಕಾರನ ಅಹವಾಲನ್ನು ಕೇಳಿದ ತರುವಾಯವಲ್ಲದೆ, ಯಾವ ಆದೇಶವನ್ನೂ ಮಾಡತಕ್ಕದ್ದಲ್ಲ.

ಅಧ್ಯಾಯ-XII

ಎಲ್ಲೆಗಳು ಮತ್ತು ಎಲ್ಲೆ ಗೆರೆಯ ಗುರುತುಗಳು

137. ಗ್ರಾಮ ಸರಹದ್ದುಗಳನ್ನು ನಿರ್ಧರಿಸುವುದು, ಇತ್ಯಾದಿ.- ಈ ಅಧ್ಯಾಯದ ಉಪಬಂಧಗಳ ಮತ್ತು ಈ ಬಗ್ಗೆ ಯಾವುದೇ ನಿಯಮಗಳನ್ನು ಮಾಡಿದ್ದರೆ ಅವುಗಳ ಅನುಸಾರವಾಗಿ ಮೋಜಣಿ ಅಧಿಕಾರಿಗಳು ಅಥವಾ ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವುಗೊತ್ತುಪಡಿಸಬಹುದಾದಂಥ ಇತರ ಅಧಿಕಾರಿಗಳು ಗ್ರಾಮಗಳ ಸರಹದ್ದುಗಳನ್ನು ಸರ್ವೇ ನಂಬರುಗಳ, ಸರ್ವೇ ನಂಬರುಗಳ ಪೋಡುಗಳ ಅಥವಾ ಹಿಡುವಳಿಗಳ ಎಲ್ಲೆಗಳನ್ನು ನಿಗದಿ ಮಾಡತಕ್ಕದ್ದು ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ತಕರಾರುಗಳನ್ನೂ ನಿರ್ಧರಿಸತಕ್ಕದ್ದು.

138. ಒಪ್ಪಂದದ ಮೂಲಕ ಗ್ರಾಮದ ಸರಹದ್ದುಗಳ ಇತ್ಯರ್ಥ.- ಅಕ್ಕಪಕ್ಕದ ಯಾವುದೇ ಎರಡು ಅಥವಾ ಹೆಚ್ಚು ಗ್ರಾಮಗಳಲ್ಲಿ 'ಕರ್ನಾಟಕ' ಗ್ರಾಮ ಪಂಚಾಯತಿಗಳ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ, 1959ರ ಮೇರೆಗೆ ಒಂದು ಅಥವಾ ಹೆಚ್ಚು ಪಂಚಾಯತಿಗಳನ್ನು ಸ್ಥಾಪಿಸಿರುವಲ್ಲಿ ಮತ್ತು ಅಂಥ ಪಂಚಾಯತಿಯ ಅಥವಾ ಪಂಚಾಯತಿಗಳ, ಯಾವುದೇ ಒಂದು ಸರಹದ್ದಿನ ರೇಖೆಯನ್ನು ತಮ್ಮ ತಮ್ಮ ಗ್ರಾಮದ ಸಾಮಾನ್ಯ ಸರಹದ್ದಿನ ರೇಖೆಯೆಂದು ಒಪ್ಪಿಕೊಂಡರೆ, ಸರಹದ್ದನ್ನು ನಿರ್ಧರಿಸುವ ಅಧಿಕಾರಿಯು ಅಂಥ ಒಪ್ಪಂದವನ್ನು ದಾಖಲಿಸತಕ್ಕದ್ದು ಮತ್ತು ಸಂದರ್ಭಾನುಸಾರ, ಸಂಬಂಧಪಟ್ಟ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯರಿಂದ ಅದಕ್ಕೆ ಕ್ರಮಬದ್ಧವಾಗಿ ಸಹಿ ಹಾಕಿಸತಕ್ಕದ್ದು. ಆಮೇಲೆ ಸರಹದ್ದನ್ನು ನಿರ್ಧರಿಸುವ ಅಧಿಕಾರಿಯು, ಒಪ್ಪಂದ ಮಾಡಿಕೊಂಡ ರೀತಿಯಲ್ಲಿ ಸರಹದ್ದನ್ನು ಗುರುತು ಮಾಡತಕ್ಕದ್ದು. ಹಾಗೆ ಗುರುತು ಮಾಡಿದ ಯಾವುದೇ ಗ್ರಾಮದ ಸರಹದ್ದು ಅಂತಿಮವಾಗಿ ಇತ್ಯರ್ಥವಾಗಿದೆಯೆಂದು ಭಾವಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

139. ಭಿನ್ನಾಭಿಪ್ರಾಯದ ಅಥವಾ ವಿವಾದದ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸುವ ಕ್ರಮ.- (1) ಅಕ್ಕಪಕ್ಕದ ಯಾವುದೇ ಎರಡು ಅಥವಾ ಹೆಚ್ಚು ಗ್ರಾಮಗಳಲ್ಲಿ 'ಕರ್ನಾಟಕ' ಗ್ರಾಮ ಪಂಚಾಯತಿಗಳ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ,

1959ರ ಮೇರೆಗೆ ಒಂದು ಅಥವಾ ಹೆಚ್ಚು ಪಂಚಾಯತಿಗಳನ್ನು ಸ್ಥಾಪಿಸಿದಲ್ಲಿ, ಅಂಥ ಪಂಚಾಯತಿಯು ಅಥವಾ ಪಂಚಾಯತಿಗಳು 138ನೇ ಪ್ರಕರಣದಲ್ಲಿ ನಿಯಮಿಸಲಾದ ರೀತಿಯಲ್ಲಿ ತಮ್ಮ ತಮ್ಮ ಗ್ರಾಮಗಳ ಸರಹದ್ದುಗಳನ್ನು ನಿಗದಿಗೊಳಿಸಲು ಒಪ್ಪದಿದ್ದರೆ ಅಥವಾ ಸರಹದ್ದುಗಳಿಗೆ ಸಂಬಂಧಿಸಿದಂತೆ ಇತ್ಯರ್ಥವಾಗದಿದ್ದ ಯಾವುದೇ ವಿವಾದವಿದ್ದರೆ, ಸರಹದ್ದನ್ನು ನಿರ್ಧರಿಸುವ ಅಧಿಕಾರಿಯು, ವಿವಾದದ ಪಕ್ಷಕಾರರು ಕ್ಲೇಮು ಮಾಡುವ ಭೂಮಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ತೋರಿಸಿ, ಅಂಥ ವಿವಾದಗ್ರಸ್ಥ ನೆಲದ ಮೋಜಣಿ ಮಾಡತಕ್ಕದ್ದು ಮತ್ತು ನಕ್ಷೆಯನ್ನು ಸಿದ್ಧಪಡಿಸತಕ್ಕದ್ದು; ಮತ್ತು ಸದರಿ ಪಕ್ಷಕಾರರ ಕ್ಲೇಮುಗಳ ಬಗ್ಗೆ ವಿಧ್ಯುಕ್ತವಾದ ತನಿಖೆ ಮಾಡಿದ ನಂತರ, ಆಯಾ ಗ್ರಾಮಗಳ ಸರಹದ್ದುಗಳನ್ನು ತೀರ್ಮಾನಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) '[ಭೂ ದಾಖಲೆಗಳ ಜಂಟಿ ನಿರ್ದೇಶಕರೇ]', ಸರಹದ್ದನ್ನು ತೀರ್ಮಾನಿಸುವ ಅಧಿಕಾರಿಯಾಗಿದ್ದರೆ, ಅವರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು ಮತ್ತು ಇತರ ಯಾವುದೇ ಸಂದರ್ಭದಲ್ಲಿ (1)ನೇ ಉಪಪ್ರಕರಣದ ಮೇರೆಗೆ ಸರಹದ್ದನ್ನು ತೀರ್ಮಾನಿಸುವ ಅಧಿಕಾರಿಯ ತೀರ್ಮಾನವು, '[ಭೂ ದಾಖಲೆಗಳ ಜಂಟಿ ನಿರ್ದೇಶಕನಿಗೆ]' ಅಪೀಲು ಮಾಡುವ ಅವಕಾಶಕ್ಕೆ ಒಳಪಟ್ಟು, ಅಂತಿಮವಾದುದಾಗಿರತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

140. ಸರ್ವೇ ನಂಬರಾಗುವ ಅಥವಾ ಹಿಡುವಳಿಯಾಗುವ ಭೂಮಿಗಳ ಸರಹದ್ದುಗಳ ನಿರ್ಧಾರ.- (1) ಮೋಜಣಿ ಕಾಲದಲ್ಲಿ ಸರ್ವೇ ನಂಬರಿನ, ಸರ್ವೇ ನಂಬರಿನ ಪೋಡಿನ ಅಥವಾ ಹಿಡುವಳಿಯ ಸರಹದ್ದಿನ ಬಗ್ಗೆ,-

(ಎ) ತಕರಾರಿರದಿದ್ದರೆ, ಅದರ ಹಿಡುವಳಿದಾರನು ಅಥವಾ ಅಧಿಭೋಗದಲ್ಲಿರುವ ವ್ಯಕ್ತಿಯು ತೋರಿಸುವಂತೆ ಆ ಎಲ್ಲೆಯನ್ನು ದಾಖಲಿಸತಕ್ಕದ್ದು ಮತ್ತು ಗುರುತು ಮಾಡತಕ್ಕದ್ದು; ಮತ್ತು

(ಬಿ) ತಕರಾರಿದ್ದರೆ, ಅಥವಾ ಹಿಡುವಳಿದಾರನು ಅಥವಾ ಅಧಿಭೋಗದಲ್ಲಿರುವ ವ್ಯಕ್ತಿಯು ಹಾಜರಿರದಿದ್ದರೆ, ಮೋಜಣಿ ಅಧಿಕಾರಿಯು ಆ ಭೂಮಿಗೆ ಸಂಬಂಧಿಸಿದ ದಾಖಲೆಗಳಿಗೆ ಅನುಸಾರವಾಗಿ ಮತ್ತು ಅವಶ್ಯವೆಂದು ಅವನು ಭಾವಿಸುವಂತಹ ವಿಚಾರಣೆಯನ್ನು ಮಾಡಿದ ತರುವಾಯ ಎಲ್ಲೆಯನ್ನು ನಿಗದಿಗೊಳಿಸತಕ್ಕದ್ದು.

(2) ಮೋಜಣಿಯಾಗಿರದ ಹಿಡುವಳಿಯ ಎಲ್ಲೆಯ ಬಗ್ಗೆ ಯಾವುದೇ ತಕರಾರು ಉದ್ಭವಿಸಿದರೆ ಅಥವಾ ಮೋಜಣಿಯು ಪೂರ್ತಿಯಾದ ತರುವಾಯ ಯಾವುದೇ ಕಾಲದಲ್ಲಿ, ಸರ್ವೇ ನಂಬರಿನ, ಸರ್ವೇ ನಂಬರಿನ ಪೋಡಿನ ಅಥವಾ ಹಿಡುವಳಿಯ ಎಲ್ಲೆಯ ಬಗ್ಗೆ ತಕರಾರು ಉದ್ಭವಿಸಿದರೆ, '[ತಹಶೀಲ್ದಾರನು]' ಹಿಂದೆ ನಿಗದಿಗೊಳಿಸಿದ ಎಲ್ಲೆಯಬಗ್ಗೆ ಭೂದಾಖಲೆಗಳು ಸಮಾಧಾನಕರವಾದ ಸಾಕ್ಷ್ಯವನ್ನು ಒದಗಿಸಿದರೆ, ಅವುಗಳಿಗೆ ತಕ್ಕ ಗಮನಕೊಟ್ಟು ಮತ್ತು ಹಾಗಿರದಿದ್ದರೆ, ಅವಶ್ಯವೆಂದು ತಾನು ಭಾವಿಸುವಂಥ ವಿಚಾರಣೆ ಮಾಡಿದ ತರುವಾಯ ಆ ತಕರಾರನ್ನು ತೀರ್ಮಾನಿಸತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

141. ಎಲ್ಲೆಯ ಬಗೆಗಿನ ತಕರಾರನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸುವುದು.- (1) ಎಲ್ಲೆಯ ತಕರಾರಿಗೆ ಸಂಬಂಧಿಸಿದ ನಾನಾ ಪಕ್ಷಕಾರರು ತಕರಾರನ್ನು ಮಧ್ಯಸ್ಥಿಕೆಯ ಇತ್ಯರ್ಥಕ್ಕಾಗಿ ಒಪ್ಪಿಸಲು ಸಮ್ಮತಿಸಿದರೆ ಮತ್ತು ಹಾಗೆಂದು ಬರಹ ಮೂಲಕ ಅರ್ಜಿ ಸಲ್ಲಿಸಿದರೆ, ಅರ್ಜಿಯನ್ನು ಸಲ್ಲಿಸದಿದ್ದರೂ ಎಲ್ಲೆಯನ್ನು ನಿರ್ಧರಿಸುವುದು ಯಾವ ಅಧಿಕಾರಿಯ ಕರ್ತವ್ಯವೋ ಆ ಅಧಿಕಾರಿಯು, ಒಬ್ಬನೇ ಮಧ್ಯಸ್ಥನನ್ನು ಅಥವಾ ಮೂರು ಜನರಿಂದ ಕೂಡಿದ ಒಂದು ಮಧ್ಯಸ್ಥಿಕೆ ಸಮಿತಿಯನ್ನು ನಿರ್ದಿಷ್ಟ ಅವಧಿಯೊಳಗಾಗಿ ನಾಮನಿರ್ದೇಶನ ಮಾಡಲು ಸದರಿ ಪಕ್ಷಕಾರರನ್ನು ಅಗತ್ಯಪಡಿಸತಕ್ಕದ್ದು ಮತ್ತು ಸದರಿ ಅಧಿಕಾರಿಯು ಗೊತ್ತುಪಡಿಸುವ ಅವಧಿಯೊಳಗಾಗಿ ಹಾಗೆ ನಾಮನಿರ್ದೇಶಿತನಾದ ಒಬ್ಬನೇ ಮಧ್ಯಸ್ಥನು ಅಥವಾ ಮಧ್ಯಸ್ಥಿಕೆ ಸಮಿತಿಯು ಅಥವಾ ಅದರ ಬಹುಸಂಖ್ಯಾತ ಸದಸ್ಯರು ಯಾವುದಾದರೊಂದು ತೀರ್ಮಾನಕ್ಕೆ ಬಂದರೆ, ಅಂಥ ತೀರ್ಮಾನವನ್ನು ಸದರಿ ಅಧಿಕಾರಿಯು, ಅಥವಾ ಸದರಿ ಅಧಿಕಾರಿಯು '[ಭೂ ದಾಖಲೆಗಳ ಜಂಟಿ ನಿರ್ದೇಶಕರ]' ದರ್ಜೆಗಿಂತ ಕಡಿಮೆ ದರ್ಜೆಯ ಮೋಜಣಿ ಅಧಿಕಾರಿಯಾಗಿದ್ದರೆ, '[ಭೂ ದಾಖಲೆಗಳ ಜಂಟಿ ನಿರ್ದೇಶಕರು]' ಸ್ಥಿರೀಕರಿಸಿದಾಗ, ಅಂತಿಮ ವಾದುದಾಗಿರತಕ್ಕದ್ದು:

ಪರಂತು, ಆ ಐತೀರ್ಪನ್ನು ಅಥವಾ ಮಧ್ಯಸ್ಥಿಕೆಗೆ ಒಪ್ಪಿಸಿದ ವಿಷಯಗಳ ಪೈಕಿ ಯಾವುದೇ ವಿಷಯವನ್ನು ಮಧ್ಯಸ್ಥ ನಿರ್ಣಯ ಅಧಿನಿಯಮ, 1940ರ (ಕೇಂದ್ರ ಅಧಿನಿಯಮ, 1940ರ 10) 16ನೇ ಪ್ರಕರಣದಲ್ಲಿ ಹೇಳಿರುವ ಕಾರಣಗಳ ಪೈಕಿ ಯಾವುದೇ ಕಾರಣಗಳಿಗಾಗಿ, ಸಂದರ್ಭಾನುಸಾರ, ಮಧ್ಯಸ್ಥನ ಅಥವಾ ಆ ಸಮಿತಿಯ ಪುನರ್ವಿಮರ್ಶೆಗಾಗಿ ಕಳುಹಿಸಲು ಸದರಿ ಅಧಿಕಾರಿಯು ಅಥವಾ '[ಭೂ ದಾಖಲೆಗಳ ಜಂಟಿ ನಿರ್ದೇಶಕರು]' ಅಧಿಕಾರವನ್ನು ಹೊಂದಿರತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ವಿವಾದವನ್ನು ಇತ್ಯರ್ಥಗೊಳಿಸಲು ಆ ಒಬ್ಬನೇ ಮಧ್ಯಸ್ಥನು ಅಥವಾ ಮಧ್ಯಸ್ಥಿಕೆ ಸಮಿತಿಯು ತಪ್ಪಿದರೆ, ಮೇಲೆ ಹೇಳಿದ ಅಧಿಕಾರಿಯು ಅಥವಾ ಆ ಅಧಿಕಾರಿಯು '[ಭೂ ದಾಖಲೆಗಳ ಜಂಟಿ ಕಮಿಷನರ್]'ದರ್ಜೆಗಿಂತ ಕಡಿಮೆ ದರ್ಜೆಯ ಮೋಜಣಿ ಅಧಿಕಾರಿಯಾಗಿದ್ದರೆ, '[ಭೂ ದಾಖಲೆಗಳ ಜಂಟಿ ನಿರ್ದೇಶಕರು]' ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದಂತೆ ಕಾಲಾವಧಿಯನ್ನು ಹೆಚ್ಚಿಸಬಹುದು ಅಥವಾ ವಿವಾದವನ್ನು ಇತ್ಯರ್ಥಗೊಳಿಸಬಹುದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

142. ಎಲ್ಲೆಯ ಇತ್ಯರ್ಥದ ಪರಿಣಾಮ.- (1) ಈ ಅಧ್ಯಾಯದ ಮೇರೆಗೆ ಎಲ್ಲೆಯ ಇತ್ಯರ್ಥವಾದಾಗ, ಅದು-

(ಎ) ಎಲ್ಲೆ ಗೆರೆಯ ಅಥವಾ ಎಲ್ಲೆ ಗೆರೆ ಗುರುತಿನ ನಿರ್ದಿಷ್ಟ ಸ್ಥಾನದ ಬಗ್ಗೆ; ಮತ್ತು

(ಬಿ) ಅವರವರ ಹಿಡುವಳಿಗಳಿಗೆ ಸೇರಿದೆಯೆಂದು ಇಲ್ಲವೆ ಸೇರಿಲ್ಲವೆಂದು ತೀರ್ಮಾನಿಸಲಾದ ಭೂಮಿಗೆ ಸಂಬಂಧಿಸಿದಂತೆ ಗೊತ್ತುಪಡಿಸಿದ ಮೇರೆಯ ಎರಡೂ ಬದಿಗಳ ಭೂಹಿಡುವಳಿದಾರರ ಹಕ್ಕುಗಳ ಬಗ್ಗೆ;

- ನಿರ್ಣಾಯಕವಾದುದಾಗಿರತಕ್ಕದ್ದು.

(2) ಎಲ್ಲೆಯನ್ನು ಹಾಗೆ ನಿಗದಿಗೊಳಿಸಿದಾಗ, ಯಾವ ಭೂಮಿಯು ಯಾರೇ ವ್ಯಕ್ತಿಯ ಹಿಡುವಳಿಗೆ ಸೇರಿಲ್ಲವೆಂದು ಅಥವಾ ಯಾವ ವ್ಯಕ್ತಿಯ ಮುಖಾಂತರ ಅಥವಾ ಯಾವ ವ್ಯಕ್ತಿಯ ಪರವಾಗಿ ಅವನು ಕ್ಲೇಮು ಮಾಡುತ್ತಾನೋ ಅಂಥ ವ್ಯಕ್ತಿಯ ಹಿಡುವಳಿಗೆ ಆ ಭೂಮಿಯು ಸೇರಿಲ್ಲವೆಂದು ಎಲ್ಲೆಯನ್ನು ನಿರ್ಧರಿಸುವಾಗ ತೀರ್ಮಾನವಾಗಿದೆಯೋ ಆ ಯಾವುದೇ ಭೂಮಿಯ ಸ್ವಾಧೀನವನ್ನು ಅಕ್ರಮವಾಗಿ ಹೊಂದಿರುವ ಯಾರೇ ಭೂಹಿಡುವಳಿದಾರನನ್ನು ಯಾವುದೇ ಸಮಯದಲ್ಲಿ 'ತಹಶೀಲ್ದಾರನು' ಕ್ಷಿಪ್ರವಾಗಿ ಹೊರದೂಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

143. ಎಲ್ಲೆ ಗುರುತಿನ ನಿರ್ಮಾಣ ಮತ್ತು ದುರಸ್ತಿ.- (1) ಸಂದರ್ಭಾನುಸಾರ, '[ಭೂ ದಾಖಲೆಗಳ ಜಂಟಿ ನಿರ್ದೇಶಕರಿಂದ]' ಅಥವಾ '[ಕಂದಾಯ ವ್ಯವಸ್ಥೆ ಜಂಟಿ ನಿರ್ದೇಶಕರಿಂದ]' ಅಧಿಕೃತನಾದ ಯಾರೇ ಮೋಜಣಿ ಅಧಿಕಾರಿಯು ಗ್ರಾಮಗಳ ಅಥವಾ ಸಾಗುವಳಿ ಮಾಡಿದ ಅಥವಾ ಮಾಡಿರದ ಸರ್ವೆ ನಂಬರುಗಳಲ್ಲಿ ಅಥವಾ ಸರ್ವೆ ನಂಬರುಗಳ ಪೋಡುಗಳಲ್ಲಿ ಎಲ್ಲೆ ಗುರುತುಗಳನ್ನು ನಿರ್ದಿಷ್ಟಪಡಿಸಬಹುದು ಅಥವಾ ಅವುಗಳನ್ನು ನಿರ್ಮಾಣ ಮಾಡಿಸತಕ್ಕದ್ದು, ಹಾಕಿಸತಕ್ಕದ್ದು, ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳತಕ್ಕದ್ದು ಅಥವಾ ದುರಸ್ತಿ ಮಾಡಿಸತಕ್ಕದ್ದು ಮತ್ತು ಆ ಬಗ್ಗೆ ತಗುಲಿದ ಎಲ್ಲ ವೆಚ್ಚಗಳನ್ನು ನಿರ್ಧರಣೆ ಮಾಡಿ ಹಿಡುವಳಿದಾರರ ಮೇಲೆ ಅಥವಾ ಅವುಗಳಲ್ಲಿ ಹಿತಾಸಕ್ತಿಯುಳ್ಳ ಇತರರ ಮೇಲೆ ಹೊರಿಸತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

1. 2003ರ ಅಧಿನಿಯಮ 21ರ ಮೂಲಕ 26.05.2003 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಮೇಲೆ ಹೇಳಿದಂಥ ಅಧಿಕಾರಿಯು ಸರ್ವೆ ನಂಬರುಗಳ ಅಥವಾ ಸರ್ವೆ ನಂಬರುಗಳ ಪೋಡುಗಳ ಹಿಡುವಳಿದಾರರಿಗೆ, ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅವರವರ ಸರ್ವೆ ನಂಬರುಗಳಲ್ಲಿ ಅಥವಾ ಪೋಡುಗಳಲ್ಲಿ ಎಲ್ಲೆ ಗುರುತುಗಳನ್ನು ನಿರ್ಮಿಸುವಂತೆ, ಹಾಕುವಂತೆ, ಸುಸ್ಥಿತಿಯಲ್ಲಿಡುವಂತೆ ಅಥವಾ ದುರಸ್ತಿ ಮಾಡುವಂತೆ ನಿರ್ದೇಶಿಸುವ ಲಿಖಿತ ಆದೇಶವನ್ನು ಮೋಜಣಿಗೆ ಒಳಪಟ್ಟ ಭೂಮಿಗಳು ಇರುವ ಗ್ರಾಮಚಾವಡಿಯಲ್ಲಿ ಅಥವಾ ಇತರೆ ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿ, ಭೂಮಿಯ ಎಲ್ಲೆ ಗುರುತುಗಳನ್ನು ನಿರ್ಮಿಸುವಂತೆ, ಹಾಕುವಂತೆ, ಸುಸ್ಥಿತಿಯಲ್ಲಿಡುವಂತೆ ಅಥವಾ ದುರಸ್ತಿ ಮಾಡುವಂತೆ, ಭೂಹಿಡುವಳಿದಾರರನ್ನು ಆದೇಶದ ಮೂಲಕ ಅಗತ್ಯಪಡಿಸಬಹುದು.

(3) ಉಪಪ್ರಕರಣ(2)ರಲ್ಲಿ ಕಡ್ಡಾಯವಾಗಿಹೇಳಿರುವುದನ್ನು ಈಡೇರಿಸಲು ಹಿಡುವಳಿದಾರರು ತಪ್ಪಿದರೆ, ಮೋಜಣಿ ಅಧಿಕಾರಿಯು ಎಲ್ಲೆ ಗುರುತುಗಳನ್ನು ನಿರ್ಮಿಸಬಹುದು, ಹಾಕಬಹುದು ಅಥವಾ ದುರಸ್ತಿ ಮಾಡಿಸಬಹುದು ಮತ್ತು ಅದಕ್ಕಾಗಿ ತಗುಲಿದ ಎಲ್ಲ ವೆಚ್ಚಗಳನ್ನು ಹಿಡುವಳಿದಾರರ ಅಥವಾ ಅದರಲ್ಲಿ ಹಿತಾಸಕ್ತಿಯುಳ್ಳ ಇತರರ ಮೇಲೆ ಹೊರಿಸಬಹುದು.

(4) ಉಪಪ್ರಕರಣ (2)ರ ಮೇರೆಗೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಹೊರಡಿಸಿದ ಸಾಮಾನ್ಯ ಆದೇಶವನ್ನು, ಮೋಜಣಿಯು ಅನ್ವಯವಾಗುವ ಭೂಮಿಗಳ ಸರಹದ್ದುಗಳ ಒಳಗಿರುವ ಯಾವುದೇ ಸರ್ವೆ ನಂಬರಿನಲ್ಲಿ ಅಥವಾ ಪೋಡಿನಲ್ಲಿ ಹಿತಾಸಕ್ತಿಯುಳ್ಳ ಪ್ರತಿಯೊಬ್ಬ ವ್ಯಕ್ತಿಗೂ ಕೊಟ್ಟ ಸರಿಯಾದ ಮತ್ತು ಸಾಕಷ್ಟು ನೋಟೀಸು ಎಂದು ಭಾವಿಸತಕ್ಕದ್ದು.

144. ಎಲ್ಲೆ ಗುರುತುಗಳ ವರ್ಣನೆ.-ಎಲ್ಲೆ ಗುರುತುಗಳು, ಈ ಬಗ್ಗೆ ರಾಜ್ಯ ಸರ್ಕಾರವು ಮಾಡಿದ ನಿಯಮಗಳಿಗೊಳಪಟ್ಟು '[ಭೂ ದಾಖಲೆಗಳ ಜಂಟಿ ನಿರ್ದೇಶಕರು]' ಅಥವಾ ಈ ಉದ್ದೇಶಕ್ಕಾಗಿ ನೇಮಕ ಮಾಡಿದ ಇತರ ಅಧಿಕಾರಿಯು ನಿರ್ಧರಿಸಬಹುದಾದಂಥ ವರ್ಣನೆಯುಳ್ಳವಾಗಿರತಕ್ಕದ್ದು ಮತ್ತು ಅವನ್ನು ಹಾಗೆ ನಿರ್ಧರಿಸಿದಂಥ ರೀತಿಯಲ್ಲಿ ನಿರ್ಮಿಸತಕ್ಕದ್ದು, ಹಾಕತಕ್ಕದ್ದು, ಸುಸ್ಥಿತಿಯಲ್ಲಿಡತಕ್ಕದ್ದು ಅಥವಾ ದುರಸ್ತಿ ಮಾಡತಕ್ಕದ್ದು ಮತ್ತು ಹಾಗೆ ನಿರ್ಧರಿಸಿದಂಥ ಗಾತ್ರದ್ದೂ ಮತ್ತು ಸಾಮಗ್ರಿಯದೂ ಆಗಿರತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಆದೇಶದ ಅಳವಡಿಕೆಗಳ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

145. ಎಲ್ಲೆ ಗುರುತುಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ.- ಪ್ರತಿಯೊಬ್ಬ ಭೂಹಿಡುವಳಿದಾರನೂ ತನ್ನ ಹಿಡುವಳಿಯ ಎಲ್ಲೆ ಗುರುತುಗಳನ್ನು ಸುಸ್ಥಿತಿಯಲ್ಲಿಡಲು ಮತ್ತು ಒಳ್ಳೇ ರೀತಿಯಲ್ಲಿ ದುರಸ್ತಿ ಮಾಡಿಸಲು ಜವಾಬ್ದಾರನಾಗಿರತಕ್ಕದ್ದು ಮತ್ತು ರೆವಿನ್ಯೂ ಅಧಿಕಾರಿಗಳು ಮಾಡುವ ಬದಲಾವಣೆ, ತೆಗೆದು ಹಾಕುವಿಕೆ ಅಥವಾ ಮರುದುರಸ್ತಿ ಬಗ್ಗೆ ಯುಕ್ತವಾಗಿ ತಗಲುವ ವೆಚ್ಚಕ್ಕೆ ಕೂಡ ಜವಾಬ್ದಾರನಾಗಿರತಕ್ಕದ್ದು. ಗ್ರಾಮದ ಸರಹದ್ದು ಗುರುತುಗಳು ನಾಶವಾಗದಂತೆ ಅಥವಾ ಅನಧಿಕೃತವಾಗಿ ಬದಲಾವಣೆಯಾಗುವುದನ್ನು ತಡೆಯುವುದು ಗ್ರಾಮ ಲೆಕ್ಕಿಗನ ಮತ್ತು ಗ್ರಾಮಪಂಚಾಯತಿಯ ಅಧಿಕಾರಿಯ ಮತ್ತು ನೌಕರರ ಕರ್ತವ್ಯವಾಗಿರತಕ್ಕದ್ದು.

146. ಮೋಜಣಿ ವ್ಯವಸ್ಥೆಯು ಜಾರಿಗೆ ಬಂದ ನಂತರ ಎಲ್ಲೆ ಗುರುತುಗಳ ಸುಪರ್ದನ್ನು ಡೆಪ್ಯುಟಿ ಕಮಿಷನರು ಹೊಂದಿರುವುದು.- ಜಿಲ್ಲೆಯಲ್ಲಿ ಮೋಜಣಿ ವ್ಯವಸ್ಥೆಯು ಜಾರಿಗೆ ಬಂದ ನಂತರ, ಎಲ್ಲೆ ಗುರುತುಗಳ ಸುಪರ್ದಿನ ಹೊಣೆಗಾರಿಕೆಯು ಡೆಪ್ಯುಟಿ ಕಮಿಷನರಿಗೆ ಇರತಕ್ಕದ್ದು ಮತ್ತು ಅವುಗಳನ್ನು ನಿರ್ಮಿಸುವುದಕ್ಕಾಗಿ, ಹಾಕುವುದಕ್ಕಾಗಿ, ಸುಸ್ಥಿತಿಯಲ್ಲಿರಿಸುವುದಕ್ಕಾಗಿ ಮತ್ತು ದುರಸ್ತಿ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿರತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ, 142ನೇ ಮತ್ತು 143ನೇ ಪ್ರಕರಣಗಳ ಮೇರೆಗೆ ಮೋಜಣಿ ಅಧಿಕಾರಿಗೆ ಪ್ರದತ್ತವಾದ ಅಧಿಕಾರಗಳು ಅವರಲ್ಲಿ ನಿಹಿತವಾಗತಕ್ಕದ್ದು.

147. ಎಲ್ಲೆ ಗುರುತುಗಳಿಗೆ ಹಾನಿಯುಂಟುಮಾಡುವುದಕ್ಕೆ ದಂಡ.- (1) ಎಲ್ಲೆ ಗುರುತನ್ನು ಬುದ್ಧಿಪೂರ್ವಕವಾಗಿ ಅಳಿಸುವ, ತೆಗೆದುಹಾಕುವ ಅಥವಾ ಅದಕ್ಕೆ ಹಾನಿಯುಂಟು ಮಾಡುವ ಅಥವಾ ಅನಧಿಕೃತವಾಗಿ ಎಲ್ಲೆ ಗುರುತನ್ನು ನಿರ್ಮಿಸುವ ಯಾರೇ

ವ್ಯಕ್ತಿಯು 'ತಹಶೀಲ್ದಾರನ' ಸಮ್ಮುಖದಲ್ಲಿ ಅಥವಾ ಗೆಜೆಟೆಡ್ ದರ್ಜೆಯ ಮೋಜಣಿ ಅಧಿಕಾರಿಯ ಸಮ್ಮುಖದಲ್ಲಿ ಸಂಕ್ಷಿಪ್ತ ವಿಚಾರಣೆಯ ನಡೆದ ತರುವಾಯ, ಹಾಗೆ ಅಳಿಸಿದ, ತೆಗೆದುಹಾಕಿದ, ಹಾನಿಯುಂಟು ಮಾಡಿದ ಅಥವಾ ಅನಧಿಕೃತವಾಗಿ ನಿರ್ಮಿಸಿದ ಪ್ರತಿಯೊಂದು ಎಲ್ಲೆ ಗುರುತಿಗೆ ಐವತ್ತು ರೂಪಾಯಿಗಳಿಗೆ ಮೀರದ ಜುಲ್ಮಾನೆಗೆ ಗುರಿಯಾಗಿರತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಉಪಪ್ರಕರಣ (1)ರ ಮೇರೆಗೆ ವಿಧಿಸಿದ ಜುಲ್ಮಾನೆಯನ್ನು ಭೂಕಂದಾಯದ ಬಾಕಿಯಂತೆ ವಸೂಲು ಮಾಡತಕ್ಕದ್ದು, ಮತ್ತು ಅದರಲ್ಲಿ ಅರ್ಧಕ್ಕೆ ಮೀರದಷ್ಟು ಮೊತ್ತವನ್ನು ಜುಲ್ಮಾನೆ ವಿಧಿಸುವ ಅಧಿಕಾರಿಯು ಆ ಬಗ್ಗೆ ಮಾಹಿತಿ ಕೊಟ್ಟವನು ಯಾರಾದರೂ ಇದ್ದರೆ ಅವನಿಗೆ ಬಹುಮಾನವಾಗಿ ಕೊಡತಕ್ಕದ್ದು.

ಅಧ್ಯಾಯ-XIII

ಗ್ರಾಮ ಪ್ರದೇಶಗಳಲ್ಲಿರುವ ಮತ್ತು ಪಟ್ಟಣಗಳ ಮತ್ತು ನಗರಗಳ ಸರಹದ್ದುಗಳಲ್ಲಿರುವ ಭೂಮಿಗಳ ಮೋಜಣಿ ಮತ್ತು ಎಲ್ಲೆ ಬಗೆಗಿನ ವಿವಾದಗಳ ಇತ್ಯರ್ಥ

148. ಗ್ರಾಮಗಳ, ಪಟ್ಟಣಗಳ, ನಗರಗಳ ನಿವೇಶನಸರಹದ್ದುಗಳನ್ನು ಹೇಗೆ ಗೊತ್ತುಪಡಿಸಬೇಕು ಮತ್ತು ಕಟ್ಟಡಗಳ ನಿವೇಶನಗಳನ್ನು ವಹಿಸಿಕೊಡುವುದು.- (1) ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದೇಶಿಸಿದಾಗ, ಡೆಪ್ಯುಟಿ ಕಮಿಷನರು ಅಥವಾ ಮೋಜಣಿ ಅಧಿಕಾರಿಯು ಯಾವುದೇ ಗ್ರಾಮದ, ಪಟ್ಟಣದ ಅಥವಾ ನಗರದ ಪ್ರದೇಶಗಳಲ್ಲಿ ಯಾವ ಭೂಮಿಗಳನ್ನು ಸೇರಿಸಲಾಗಿದೆಯೆಂಬುದನ್ನು ನಿರ್ಧರಿಸಬಹುದು ಮತ್ತು ಭೂಹಿಡುವಳಿದಾರರಿಗೆ ಇರುವ ಹಕ್ಕುಗಳನ್ನು ಗಮನಿಸಿ, ಕಾಲಕಾಲಕ್ಕೆ ಅವುಗಳ ಸರಹದ್ದನ್ನು ನಿಗದಿ ಮಾಡಬಹುದು ಮತ್ತು ವ್ಯತ್ಯಾಸ ಮಾಡಬಹುದು.

(2) ಉಪಪ್ರಕರಣ(1)ರ ಮೇರೆಗೆ ಕಾರ್ಯನಿರ್ವಹಿಸುವ ಡೆಪ್ಯುಟಿ ಕಮಿಷನರು ಅಥವಾ ಮೋಜಣಿ ಅಧಿಕಾರಿಯು ರಾಜ್ಯ ಸರ್ಕಾರದ ಸ್ವತ್ತಾಗಿರುವ ಮತ್ತು ಯಾರೇ ವ್ಯಕ್ತಿಯ ಅಥವಾ ವ್ಯಕ್ತಿ ಸಮೂಹದ ಕಾನೂನುಬದ್ಧ ಅಧಿಭೋಗದಲ್ಲಿ ಇಲ್ಲದಿರುವ ಯಾವುದೇ ಗ್ರಾಮದ, ಪಟ್ಟಣದ ಅಥವಾ ನಗರದ ಸರಹದ್ದುಗಳ ಒಳಗಿರುವ ಭೂಮಿಗಳನ್ನು ಕಟ್ಟಡದ ನಿವೇಶನಕ್ಕಾಗಿ ಪ್ರತ್ಯೇಕವಾಗಿರಿಸಬಹುದು:

ಪರಂತು, ಇದುವರೆಗೆ ಬೇಸಾಯದ ಉದ್ದೇಶಕ್ಕಾಗಿ ಮಾತ್ರ ಬಳಸಿದ ಯಾವ ಭೂಮಿಯನ್ನು, ರಾಜ್ಯ ಸರ್ಕಾರದಿಂದ ಮುಂಚಿತವಾಗಿ ಅನುಮತಿ ಪಡೆದ ಹೊರತು, ಕಟ್ಟಡ ನಿವೇಶನಗಳಿಗಾಗಿ ಪ್ರತ್ಯೇಕವಾಗಿರಿಸತಕ್ಕದ್ದಲ್ಲ.

(3) ಈ ಅಧಿನಿಯಮವು ಪ್ರಾರಂಭವಾಗುವುದಕ್ಕಿಂತಲೂ ಮೊದಲು ತತ್ಕಾಲದಲ್ಲಿ ಜಾರಿಯಲ್ಲಿದ್ದ ಯಾವುದೇ ಕಾನೂನಿಗೆ ಅನುಸಾರವಾಗಿ ಯಾವುದೇ ಗ್ರಾಮಗಳ, ಪಟ್ಟಣಗಳ ಅಥವಾ ನಗರಗಳ ಸರಹದ್ದುಗಳಲ್ಲಿ ಕಟ್ಟಡಗಳ ನಿವೇಶನಗಳಿಗಾಗಿ ಈಗಾಗಲೇ ಪ್ರತ್ಯೇಕವಾಗಿ ಇರಿಸಲಾದ ಭೂಮಿಗಳನ್ನು, ಈ ಪ್ರಕರಣದ ಮೇರೆಗೆ ಹಾಗೆ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಭಾವಿಸತಕ್ಕದ್ದು.

149. ಕಟ್ಟಡ ನಿವೇಶನಗಳ ವಿಲೇ.- ಡೆಪ್ಯುಟಿ ಕಮಿಷನರು, ಗ್ರಾಮಗಳ, ಪಟ್ಟಣಗಳ ಅಥವಾ ನಗರಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರದಲ್ಲಿ ನಿಹಿತವಾಗಿರುವಂಥ ಭೂಮಿಗಳನ್ನು ಬಿಟ್ಟು 148ನೇ ಪ್ರಕರಣದ ಮೇರೆಗೆ ಕಟ್ಟಡ ನಿವೇಶನಕ್ಕಾಗಿ ಪ್ರತ್ಯೇಕವಾಗಿರಿಸಿರುವ ಭೂಮಿಗಳನ್ನು, ಈ ಬಗ್ಗೆ ರಾಜ್ಯ ಸರ್ಕಾರವು ಮಾಡಿದ ನಿಯಮಗಳು ನಿರ್ದೇಶಿಸಬಹುದಾದಂಥ ರೀತಿಯಲ್ಲಿ ವಿಲೇ ಮಾಡಬಹುದು.

150. ಕೆಲವು ಸಂದರ್ಭಗಳಲ್ಲಿ ಈಗಿರುವ ವಿನಾಯಿತಿಗಳನ್ನು ಮುಂದುವರಿಸುವುದು.- ಗ್ರಾಮಗಳ ಪ್ರದೇಶಗಳಲ್ಲಿ ಮತ್ತು ಪಟ್ಟಣಗಳ ಅಥವಾ ನಗರಗಳ ಸರಹದ್ದಿನಲ್ಲಿ ಇರುವ ಭೂಮಿಗಳಿಗೆ ಕಂದಾಯ ಸಂದಾಯ ಮಾಡುವ ಬಗ್ಗೆ ಮತ್ತು ಬೇಸಾಯೇತರ ಕಂದಾಯ ನಿರ್ಧರಣೆಯ ಬಗ್ಗೆ ಈಗಿರುವ ವಿನಾಯಿತಿಗಳನ್ನು ಕೆಳಕಂಡ ಸಂದರ್ಭಗಳಲ್ಲಿ, ಎಂದರೆ -

(i) ಅಂಥ ಭೂಮಿಗಳು ಬೇಸಾಯದ ಉದ್ದೇಶಕ್ಕಾಗಿ ಬಳಸುವ ಭೂಮಿಗಳಲ್ಲಿದ್ದಲ್ಲಿ, ಮತ್ತು ಅವು ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಯಾವುದೇ ಕಾನೂನಿನ ಅಥವಾ ಸಕ್ಷಮ ಪ್ರಾಧಿಕಾರದ ಆದೇಶದ ಅಥವಾ ರಾಜ್ಯ ಸರ್ಕಾರದೊಡನೆ ಮಾಡಿಕೊಂಡ ಯಾವುದೇ ಕರಾರಿನ ಅಥವಾ ಅದರಿಂದ ಪಡೆದ ಮಂಜೂರಾತಿಯ ಮೇರೆಗೆ ಪೂರ್ತಿಯಾಗಿ ಅಥವಾ ಭಾಗಶಃ ಭೂಕಂದಾಯದ ಸಂದಾಯದಿಂದ ಅಥವಾ ಬೇಸಾಯೇತರ ಕಂದಾಯ ನಿರ್ಧರಣೆಯಿಂದ ವಿನಾಯಿತಿ ಹೊಂದಿದ್ದರೆ;

(ii) ಅಂಥ ಭೂಮಿಗಳನ್ನು ಸಾಧಾರಣವಾಗಿ ಬೇಸಾಯದ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಮತ್ತು ಅವು ಕಟ್ಟಡಗಳಿಗೆ ಲಗತ್ತಾಗಿರುವ 'ಹಿತ್ತಲು'ಗಳೆಂಬ ಕಾರಣದಿಂದ ಅಥವಾ ಅವುಗಳಿಗೆ ಮೋಜಣಿ ಮತ್ತು ಕಂದಾಯ ವ್ಯವಸ್ಥೆಯನ್ನು ಅನ್ವಯಿಸುವುದು ವಿಹಿತವಲ್ಲವೆಂದು ಭಾವಿಸಿರುವ ಕಾರಣದಿಂದ ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಭೂಕಂದಾಯದ ಸಂದಾಯದಿಂದ ಮತ್ತು ಬೇಸಾಯೇತರ ಕಂದಾಯದಿಂದ ವಿನಾಯಿತಿ ಹೊಂದಿದ್ದು, ಈ ಅಧಿನಿಯಮಕ್ಕೆ ಮೊದಲು ಜಾರಿಗೆ ತಂದ ಮೋಜಣಿ ಮತ್ತು ಕಂದಾಯ ವ್ಯವಸ್ಥೆಯಿಂದ ಹೊರತುಪಡಿಸಿದ್ದರೆ, -ಮುಂದುವರಿಸತಕ್ಕದ್ದು.

151. ವಿನಾಯಿತಿಯ ಹಕ್ಕನ್ನು ಡೆಪ್ಯುಟಿ ಕಮಿಷನರು ನಿರ್ಧರಿಸುವುದು.- (1) 150ನೇ ಪ್ರಕರಣದ ಮೇರೆಗೆ ವಿನಾಯಿತಿಯನ್ನು ಪಡೆಯುವ ಬಗೆಗಿನ ಕ್ಲೇಮುಗಳನ್ನು ಸಂಕ್ಷಿಪ್ತ ವಿಚಾರಣೆಯ ನಂತರ ಡೆಪ್ಯುಟಿ ಕಮಿಷನರು ನಿರ್ಧರಿಸತಕ್ಕದ್ದು ಮತ್ತು ಅವರ ತೀರ್ಮಾನವು, ಸಿವಿಲ್ ದಾವೆಯಲ್ಲಿಯೇ ತೀರ್ಮಾನಕ್ಕೊಳಪಟ್ಟು ಅಂತಿಮವಾಗಿರತಕ್ಕದ್ದು.

(2) ಗ್ರಾಮದ ಪ್ರದೇಶದಲ್ಲಿರುವ ಅಥವಾ ಪಟ್ಟಣದ ಅಥವಾ ನಗರದ ಸರಹದ್ದುಗಳಲ್ಲಿರುವ ಯಾವುದೇ ಭೂಮಿಯ ಬಗ್ಗೆ (1)ನೇ ಉಪಪ್ರಕರಣದ ಮೇರೆಗೆ ಡೆಪ್ಯುಟಿ ಕಮಿಷನರು ಮಾಡಿದ ಯಾವುದೇ ಆದೇಶವನ್ನು ತಳ್ಳಿಹಾಕಲು ಸಿವಿಲ್

ನ್ಯಾಯಾಲಯದಲ್ಲಿ ಹೂಡಿದ ಯಾವುದೇ ದಾವೆಯನ್ನು(ಕಾಲಪರಿಮಿತಿಯನ್ನು ಪ್ರತಿವಾದವಾಗಿ ಮಂಡಿಸದಿದ್ದರೂ ಸಹ) ಅದನ್ನು ಆದೇಶದ ದಿನಾಂಕದಿಂದ ಒಂದು ವರುಷದೊಳಗಾಗಿ ಹೂಡಿರದಿದ್ದರೆ, ವಜಾ ಮಾಡತಕ್ಕದ್ದು.

152. ಗ್ರಾಮ ಪ್ರದೇಶಗಳಲ್ಲಿ ಅಥವಾ ನಗರ ಮತ್ತು ಪಟ್ಟಣಗಳ ಸರಹದ್ದುಗಳಲ್ಲಿ ಇರುವ ಭೂಮಿಗಳನ್ನು ಮತ್ತು ಅವುಗಳ ಎಲ್ಲೆಗಳನ್ನು ಮೋಜಣಿ ಮಾಡುವ ಬಗ್ಗೆ.- ಯಾವುದೇ ಗ್ರಾಮದ ಪ್ರದೇಶದಲ್ಲಿರುವ ಅಥವಾ ಯಾವುದೇ ನಗರದ ಅಥವಾ ಪಟ್ಟಣದ ಸರಹದ್ದುಗಳಲ್ಲಿರುವ ಯಾವುದೇ ಭೂಮಿಯ ಅಥವಾ ಅದರ ಎಲ್ಲೆಯ ಮೋಜಣಿಯನ್ನು 106ನೇ ಪ್ರಕರಣದ ಉಪಬಂಧಗಳ ಮೇರೆಗೆ ಮಾಡುವುದಕ್ಕೆ ಅಥವಾ 112ನೇ ಪ್ರಕರಣದ ಉಪಬಂಧಗಳ ಮೇರೆಗೆ ಒಂದು ಹೊಸ ಮೋಜಣಿಯನ್ನು ಮಾಡುವುದಕ್ಕೆ ನಿರ್ದೇಶಿಸುವುದು ವಿಹಿತವೆಂದು ರಾಜ್ಯ ಸರ್ಕಾರವು ಯಾವುದೇ ಕಾಲದಲ್ಲಿ ಭಾವಿಸಿದರೆ, ಅಂಥ ಮೋಜಣಿಯನ್ನು ಮಾಡತಕ್ಕದ್ದು ಮತ್ತು 150ನೇ ಪ್ರಕರಣದ ಮೇರೆಗೆ ಮುಂದುವರಿಸಿದ ಹಾಗೂ ಆಸ್ತಿತ್ವದಲ್ಲಿರುವ ಎಲ್ಲ ಭೂಕಂದಾಯ ಸಂದಾಯದ ವಿನಾಯಿತಿಗಳಿಗೆ ಸರಿಯಾದ ಗಮನವನ್ನು ಕೊಟ್ಟು, ಮೋಜಣಿಯ ಎಲ್ಲ ಕಾರ್ಯಗಳನ್ನು ಈ ಅಧಿನಿಯಮದ ಮತ್ತು Xನೇ ಮತ್ತು XIIನೇ ಅಧ್ಯಾಯಗಳ ಉಪಬಂಧಗಳಿಗನುಸಾರವಾಗಿ ನಿಯಂತ್ರಿಸತಕ್ಕದ್ದು:

ಪರಂತು, 107ನೇ, 138ನೇ ಅಥವಾ 139ನೇ ಪ್ರಕರಣದಲ್ಲಿ ಇರುವುದು ಯಾವುದೂ, ಐದು ಸಾವಿರಕ್ಕಿಂತ ಹೆಚ್ಚು ನಿವಾಸಿಗಳನ್ನುಳ್ಳ ಯಾವುದೇ ನಗರದಲ್ಲಿ, ಪಟ್ಟಣದಲ್ಲಿ ಅಥವಾ ಗ್ರಾಮದಲ್ಲಿನ ಅಂಥ ಮೋಜಣಿಗೆ ಅನ್ವಯವಾಗುವುದೆಂದು ಪರಿಗಣಿಸತಕ್ಕದ್ದಲ್ಲ.

153. 152ನೇ ಪ್ರಕರಣದ ಮೇರೆಗೆ ಮೋಜಣಿಯ ಕೆಲವು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ಮೋಜಣಿ ಫೀಜನ್ನು ವಿಧಿಸುವುದು.- (1) ಐದು ಸಾವಿರಕ್ಕೂ ಹೆಚ್ಚು ನಿವಾಸಿಗಳನ್ನುಳ್ಳ ಯಾವುದೇ ನಗರದ ಅಥವಾ ಪಟ್ಟಣದ ಸರಹದ್ದುಗಳಲ್ಲಿರುವ ಯಾವುದೇ ಪ್ರದೇಶದ ಮೋಜಣಿಯನ್ನು 152ನೇ ಪ್ರಕರಣದ ಮೇರೆಗೆ ಮಾಡಲು ಆದೇಶ ಮಾಡುವಾಗ,-

(ಎ) ಯಾವ ಭೂಮಿಯ ಮೋಜಣಿ ಮಾಡಬೇಕೆಂದು ಆದೇಶ ಮಾಡಲಾಗಿದೆಯೋ ಆ ಯಾವುದೇ ಭೂಮಿಯಲ್ಲಿ ಅಥವಾ ಅದರ ಎಲ್ಲೆಗಳಲ್ಲಿ ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳಿಗೆ, ಎಲ್ಲೆಗಳನ್ನು ತೋರಿಸುವುದಕ್ಕಾಗಿ ಮತ್ತು ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನೊದಗಿಸುವುದಕ್ಕಾಗಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಮತ್ತು ಕಾಲದಲ್ಲಿ ಮತ್ತು ಆಮೇಲೆ ಕರೆದಾಗಲೆಲ್ಲ ಕಾಲಕಾಲಕ್ಕೆ ಸ್ವತಃ ಅಥವಾ ಏಜೆಂಟನ ಮೂಲಕ ಹಾಜರಿರಬೇಕೆಂದು ಆಹ್ವಾನಿಸುವ ಒಂದು ಅಧಿಸೂಚನೆಯನ್ನು ಮೋಜಣಿ ಅಧಿಕಾರಿಯು ನಿಯಮಿಸಿದ ರೀತಿಯಲ್ಲಿ ಪ್ರಕಟಿಸತಕ್ಕದ್ದು.

(ಬಿ) ಅಂಥ ಪ್ರದೇಶದಲ್ಲಿ ಕಟ್ಟಡ ನಿವೇಶನವನ್ನು ಹೊಂದಿರುವ ಪ್ರತಿಯೊಬ್ಬ ಹಿಡುವಳಿದಾರನು, ಅಂಥ ಭೂಮಿಯ ವಿಸ್ತೀರ್ಣದ ಮೇಲೆ ಡೆಪ್ಯುಟಿ ಕಮಿಷನರು, ನಿಯಮಿಸಿದ ರೀತಿಯಲ್ಲಿ, ನಿರ್ಧರಣೆ ಮಾಡುವ ಮೋಜಣಿ ಫೀಜನ್ನು ಸಂದಾಯ ಮಾಡಲು ಹೊಣೆಗಾರನಾಗತಕ್ಕದ್ದು:

ಪರಂತು,-ಯಾವ ಮೋಜಣಿ ಫೀಜನ್ನೂ

(i) ರಾಜ್ಯ ಸರ್ಕಾರವು; ಅಥವಾ

(ii) ಸಾರ್ವಜನಿಕ ಪೂಜೆಗಾಗಿ ಅಥವಾ ಧರ್ಮಾರ್ಥ ಉದ್ದೇಶಗಳಿಗಾಗಿ ಮಾತ್ರ ಸ್ವಾಧೀನದಲ್ಲಿಟ್ಟುಕೊಂಡಿರುವ ಯಾವ ಕಟ್ಟಡಗಳ ಮತ್ತು ಭೂಮಿಗಳ ಬಗ್ಗೆ, ಅವು ಇರುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ಕಾನೂನಿನ ಮೇರೆಗೆ, ಕರ ಸಂದಾಯದಿಂದ ವಿನಾಯಿತಿ ಕೊಡಲಾಗಿದೆಯೋ ಆ ಕಟ್ಟಡಗಳಿಗೆ ಮತ್ತು ಭೂಮಿಗಳಿಗೆ

- ಸಂದಾಯ ಮಾಡತಕ್ಕದ್ದಲ್ಲ.

(2) ಉಪಪ್ರಕರಣ(1)ರ ಮೇರೆಗೆ ನಿರ್ಧರಣೆ ಮಾಡಿದ ಯಾವುದೇ ಮೋಜಣಿ ಫೀಜನ್ನು ಸಂದಾಯ ಮಾಡಲು ಹೊಣೆಗಾರನಾಗಿರುವ ವ್ಯಕ್ತಿಗೆ, ಯಾವ ನೋಟೀಸನ್ನು, ಆ ನೋಟೀಸಿನಲ್ಲಿ ಹೇಳಿರುವ ಪಟ್ಟಣದ ಅಥವಾ ನಗರದ ಅಥವಾ ಅದರ ಯಾವುದೇ ಭಾಗದೊಳಗಿರುವ ಪ್ರದೇಶದ ಮೋಜಣಿಯು ಮುಗಿದ ಬಳಿಕ ಡೆಪ್ಯುಟಿ ಕಮಿಷನರು ಜಾರಿ ಮಾಡುತ್ತಾನೋ ಆ ನೋಟೀಸಿನ ದಿನಾಂಕದಿಂದ ಮೂರು ತಿಂಗಳೊಳಗಾಗಿ ಆ ವ್ಯಕ್ತಿಯು ಆ ಮೋಜಣಿ ಫೀಜನ್ನು ಸಂದಾಯ ಮಾಡತಕ್ಕದ್ದು. ಅಂಥ ಮೋಜಣಿ ಫೀಜು ಭೂಕಂದಾಯದ ಬಾಕಿ ಎಂಬಂತೆ ವಸೂಲೀಯಾಗಿರತಕ್ಕದ್ದು.

154. ಪ್ರತ್ಯೇಕ ಹಣ ತೆಗೆದುಕೊಳ್ಳದೆ ಪ್ರಮಾಣ ಪತ್ರವನ್ನು ಕೊಡುವುದು.- (1) 152ನೇ ಪ್ರಕರಣದ ಮೇರೆಗೆ ಯಾವುದೇ ಪಟ್ಟಣದ ಅಥವಾ ನಗರದ ಪ್ರದೇಶದ ಒಳಗಿರುವ ಕಟ್ಟಡ ನಿವೇಶನವನ್ನು ಮೋಜಣಿ ಮಾಡಲು ಆದೇಶಿಸಲಾಗಿದೆಯೋ ಆ ಯಾವುದೇ ಪಟ್ಟಣದ ಅಥವಾ ನಗರದ ಪ್ರದೇಶದ ಒಳಗಿರುವ ಕಟ್ಟಡ ನಿವೇಶನದ ಪ್ರತಿಯೊಬ್ಬ ಹಿಡುವಳಿದಾರನು, 153ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಮೋಜಣಿ ಫೀಜನ್ನು ಸಂದಾಯ ಮಾಡಿದ ಬಳಿಕ, ನಿಯಮಿಸಿದ ನಮೂನೆಯಲ್ಲಿ ಅಥವಾ ಅದೇ ರೀತಿಯಲ್ಲಿ ತನ್ನ ಹಿಡುವಳಿಯ ನಕ್ಷೆಯನ್ನು ಮತ್ತು ವರ್ಣನೆಯನ್ನು, ವಿಸ್ತೀರ್ಣವನ್ನು ಮತ್ತು ಸ್ವರೂಪವನ್ನು ನಿರ್ದಿಷ್ಟವಾಗಿ ಒಳಗೊಂಡಿರುವ ಪ್ರಮಾಣ ಪತ್ರವನ್ನು ಯಾವುದೇ ಪ್ರತ್ಯೇಕ ಹಣ ಕೊಡದೆ '[ತಹಶೀಲ್ದಾರನಿಂದ]' ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು:

ಪರಂತು, ಅಂಥ ಹಿಡುವಳಿದಾರನು ಮೋಜಣಿ ಫೀಜನ್ನು ಸಂದಾಯ ಮಾಡುವ ಕಾಲದಲ್ಲಿ ಅಥವಾ ಆಮೇಲೆ 153ನೇ ಪ್ರಕರಣದ ಮೇರೆಗೆ '[ತಹಶೀಲ್ದಾರನು]' ನೋಟೀಸು ಕೊಟ್ಟ ದಿನಾಂಕದಿಂದ ಮೂರು ತಿಂಗಳೊಳಗೆ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸದಿದ್ದರೆ, ಅಂಥ ಪ್ರತಿಯೊಂದು ಪ್ರಮಾಣಪತ್ರದ ಬಗ್ಗೆ ಒಂದು ರೂಪಾಯಿಗೆ ಮೀರಿದ ಹೆಚ್ಚಿನ ಫೀಜನ್ನು ಸಂದಾಯ ಮಾಡಲು ತಹಶೀಲ್ದಾರನು ಅವನನ್ನು ಅಗತ್ಯಪಡಿಸಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಅಂಥ ಪ್ರತಿಯೊಂದು ಪ್ರಮಾಣಪತ್ರವನ್ನು, ಅದನ್ನು ಬರೆದು ಕೊಡಲು ಕಾಲಕಾಲಕ್ಕೆ ಯಾವ ಅಧಿಕಾರಿಗೆ ಅಧಿಕಾರ ಕೊಡಲಾಗಿದೆಯೋ ಆ ಅಧಿಕಾರಿಯು ರಾಜ್ಯ ಸರ್ಕಾರದ ಪರವಾಗಿ ಬರೆದು ಕೊಡತಕ್ಕದ್ದು.

155. ಎಲ್ಲೆ ಅಥವಾ ಮೋಜಣಿ ಗುರುತುಗಳನ್ನು ಸಂರಕ್ಷಿಸುವ ಬಗ್ಗೆ ಸ್ಥಳೀಯ ಪ್ರಾಧಿಕಾರದ ಕರ್ತವ್ಯಗಳು.-

ಈ ಕೆಳಕಂಡವುಗಳನ್ನು, ಎಂದರೆ

(ಎ) ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೇ ಎಲ್ಲೆ ಅಥವಾ ಮೋಜಣಿ ಗುರುತನ್ನು ನಾಶಪಡಿಸುವುದನ್ನು, ಅದಕ್ಕೆ ಹಾನಿ ಉಂಟು ಮಾಡುವುದನ್ನು, ತೆಗೆದುಹಾಕುವುದನ್ನು ಅಥವಾ ಬದಲಾವಣೆ ಮಾಡುವುದನ್ನು ತಡೆಯುವುದು ; ಮತ್ತು

(ಬಿ) ಅಂಥ ಯಾವುದೇ ಗುರುತನ್ನು ನಾಶ ಮಾಡಲಾಗಿದೆ, ಹಾನಿ ಉಂಟುಮಾಡಲಾಗಿದೆ, ತೆಗೆದುಹಾಕಲಾಗಿದೆ ಅಥವಾ ಬದಲಾಯಿಸಲಾಗಿದೆ ಎಂದು ಪ್ರತಿಯೊಂದು ಸ್ಥಳೀಯ ಪ್ರಾಧಿಕಾರಕ್ಕೆ ತಿಳಿದು ಬಂದಾಗ ಆ ಸಂಗತಿಯನ್ನು ಗೊತ್ತುಪಡಿಸಿದ ಅಧಿಕಾರಿಗೆ ವರದಿ ಮಾಡುವುದು,

-ಪ್ರತಿಯೊಂದು ಸ್ಥಳೀಯ ಪ್ರಾಧಿಕಾರದ ಕರ್ತವ್ಯವಾಗಿರತಕ್ಕದ್ದು.

156. ಸ್ಥಳೀಯ ಪ್ರಾಧಿಕಾರವು ಸಂದಾಯ ಮಾಡಬೇಕಾದ ವಂತಿಗೆ ಹಣ.- 152ನೇ ಪ್ರಕರಣದ ಮೇರೆಗೆ ಯಾವುದೇ ನಗರದ ಅಥವಾ ಪಟ್ಟಣದ ಸರಹದ್ದುಗಳಲ್ಲಿರುವ ಯಾವುದೇ ಭೂಮಿಯ ಅಥವಾ ಎಲ್ಲೆಯ ಬಗ್ಗೆ ನಿರ್ದೇಶಿಸಲಾದ ಮೋಜಣಿಯನ್ನು ಈ ಅಧಿನಿಯಮದ ಉಪಬಂಧಗಳಿಗನುಸಾರವಾಗಿ ಮುಗಿಸಿದಾಗ, ಅಂಥ ಮೋಜಣಿಗೆ ತಗಲಿದ ವೆಚ್ಚಗಳನ್ನು, ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾದ ಪ್ರಮಾಣದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು.

ಅಧ್ಯಾಯ-XIV

ಭೂಕಂದಾಯ ಮತ್ತು ಇತರ ಸರ್ಕಾರಿ ತಗಾದೆಗಳ ವಸೂಲಿ

157. ಭೂಕಂದಾಯದ ಹೊಣೆ.- (1) ವರ್ಗಾವಣೆಯಾಗಿರದ ಭೂಮಿಗೆ ಅಧಿಭೋಗದಾರನು ಮತ್ತು ವರ್ಗಾವಣೆಯಾದ ಭೂಮಿಗೆ ವರಿಷ್ಠ ಹಿಡುವಳಿದಾರನು, ಆ ಭೂಮಿಯ ಬಗ್ಗೆ ಇರುವ ಎಲ್ಲ ಬಾಕಿಗಳ ಸಮೇತ ಭೂಕಂದಾಯವನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಲು ಮುಖ್ಯ ಹೊಣೆಗಾರನಾಗಿರತಕ್ಕದ್ದು; ಈ ಪ್ರಕರಣದ ಮೇರೆಗೆ ಮುಖ್ಯ ಹೊಣೆಗಾರನಾಗಿರುವ ಜಂಟಿ ಅಧಿಭೋಗದಾರರು ಮತ್ತು ಜಂಟಿ ಹಿಡುವಳಿದಾರರು ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಹೊಣೆಗಾರರಾಗಿರತಕ್ಕದ್ದು.

(2) ಈ ಪ್ರಕರಣದ ಮೇರೆಗೆ ಮುಖ್ಯ ಹೊಣೆಗಾರನಾಗಿರುವ ಯಾರೇ ವ್ಯಕ್ತಿಯು ಭೂ ಕಂದಾಯವನ್ನು ಸಂದಾಯ ಮಾಡಲು ತಪ್ಪಿದರೆ, ಮೇಲೆ ಹೇಳಿದಂಥ ಬಾಕಿಯನ್ನೊಳಗೊಂಡ ಭೂಕಂದಾಯವು ಭೂಮಿಯ ಸ್ವಾಧೀನವನ್ನು ಹೊಂದಿರುವ ಯಾರೇ ವ್ಯಕ್ತಿಯಿಂದ ವಸೂಲಿಯಾಗಿರತಕ್ಕದ್ದು:

ಪರಂತು, ಅಂಥ ವ್ಯಕ್ತಿಯು ಗೇಣಿದಾರನಾಗಿದ್ದರೆ, ಅವನಿಂದ ವಸೂಲು ಮಾಡಬೇಕಿದ್ದ ಮೊಬಲಗು, ಯಾವ ವರ್ಷದಲ್ಲಿ ಬಾಕಿ ವಸೂಲು ಮಾಡಲಾಗಿದೆಯೋ ಆ ವರ್ಷದ ತಗಾದೆ ಮೊಬಲಗನ್ನು ಮೀರತಕ್ಕದ್ದಲ್ಲ;

ಮತ್ತು ಪರಂತು, ಈ ಪ್ರಕರಣದ ಮೇರೆಗೆ ಭೂಕಂದಾಯವನ್ನು ಸಂದಾಯ ಮಾಡಲು ಮುಖ್ಯವಾಗಿ ಹೊಣೆಗಾರನಾಗಿರದ ವ್ಯಕ್ತಿಯಿಂದ ಅದನ್ನು ವಸೂಲು ಮಾಡಿದಾಗ, ಅವನು ಮುಖ್ಯವಾಗಿ ಹೊಣೆಗಾರನಾಗಿರುವ ವ್ಯಕ್ತಿಗೆ ಸಂದಾಯ ಮಾಡಬಹುದಾಗಿದ್ದ ಯಾವುದೇ ಮೊಬಲಗನ್ನು ಮುಖ್ಯವಾಗಿ ಹೊಣೆಗಾರನಾಗಿರುವ ವ್ಯಕ್ತಿಯ ಲೆಕ್ಕಕ್ಕೆ ಜಮಾ ಮಾಡಲು ಅಂಥ ವ್ಯಕ್ತಿಗೆ ಅವಕಾಶ ಇರತಕ್ಕದ್ದು ಮತ್ತು ಅಂಥ ವ್ಯಕ್ತಿಯಿಂದ ವಸೂಲು ಮಾಡಿದ ಹಣವನ್ನು ಮುಖ್ಯವಾಗಿ ಹೊಣೆಗಾರನಾಗಿರುವ ವ್ಯಕ್ತಿಯ ಲೆಕ್ಕದಿಂದ ಜಮಾ ಪಡೆಯಲು ಅಂಥ ವ್ಯಕ್ತಿಯು ಹಕ್ಕುಳ್ಳವನಾಗಿರತಕ್ಕದ್ದು.

158. ರಾಜ್ಯ ಸರ್ಕಾರದ ಕ್ಲೇಮಿಗೆ ಇತರ ಎಲ್ಲ ಕ್ಲೇಮಿಗಿಂತಲೂ ಆದ್ಯತೆ ಇರತಕ್ಕದ್ದು.- (1) ಈ ಅಧ್ಯಾಯದ ಉಪಬಂಧಗಳ ಮೇರೆಗೆ ವಸೂಲಾಗಬೇಕಿರುವ ಯಾವುದೇ ಹಣದ ಬಗ್ಗೆ ರಾಜ್ಯ ಸರ್ಕಾರಕ್ಕಿರುವ ಕ್ಲೇಮಿಗೆ, ಯಾವುದೇ ಭೂಮಿಯ ಅಥವಾ ಅದರ ಹಿಡುವಳಿದಾರನ ವಿರುದ್ಧ ಇರುವ, ಅಡಮಾನಕ್ಕೆ, ತೀರ್ಪಿಗೆ, ಡಿಕ್ರಿಗೆ, ಅಮಲುಜಾರಿಗೆ ಅಥವಾ ಜಪ್ತಿಗೆ ಸಂಬಂಧಿಸಿದಂತೆ ಅಥವಾ ಇತರ ಯಾವುದೇ ಪ್ರಕಾರದ ಯಾವುದೇ ಇತರ ಋಣ, ತಗಾದೆ ಅಥವಾ ಕ್ಲೇಮು ಏನೇ ಇರಲಿ ಆದ್ಯತೆ ಇರತಕ್ಕದ್ದು.

(2) ಎಲ್ಲ ಸಂದರ್ಭಗಳಲ್ಲೂ, ವ್ಯವಸಾಯದ ಉದ್ದೇಶಕ್ಕಾಗಿರುವ ಭೂಮಿಯ ಚಾಲ್ತಿ ವರ್ಷದ ಭೂಕಂದಾಯವು, ಇತರ ರೀತಿಯಿಂದ ವಸೂಲಾಗದಿದ್ದರೆ, ಇತರ ಎಲ್ಲ ಕ್ಲೇಮುಗಳಿಗಿಂತ ಮೊದಲು ಅಂಥ ಭೂಮಿಯ ಬೆಳೆಯಿಂದ ವಸೂಲಿಯಾಗಿರತಕ್ಕದ್ದು.

159. ಭೂಕಂದಾಯ ಸಂದಾಯದ ಸಂದರ್ಭ ಯಾವಾಗ ಉದ್ಭವಿಸುತ್ತದೆ ಮತ್ತು ಅದನ್ನು ಯಾವಾಗ ಸಂದಾಯ ಮಾಡಬೇಕು.- (1) ಯಾವುದೇ ರೆವಿನ್ಯೂ ವರುಷದ ಬಗ್ಗೆ ವಿಧಿಸಬಹುದಾದ ಭೂ ಕಂದಾಯವನ್ನು ಸಂದಾಯ ಮಾಡಬೇಕಾದ ಸಂದರ್ಭ ಆ ವರುಷದ ಮೊದಲನೆಯ ದಿನದಂದು ಉದ್ಭವಿಸುತ್ತದೆ ಮತ್ತು ನಿಯಮಿಸಬಹುದಾದಂಥ ಕಾಲಗಳಲ್ಲಿ, ಅಂಥ ಕಂತುಗಳಲ್ಲಿ, ಅಂಥ ವ್ಯಕ್ತಿಗಳಿಗೆ ಮತ್ತು ಅಂಥ ಸ್ಥಳಗಳಲ್ಲಿ ಅದನ್ನು ಸಂದಾಯ ಮಾಡತಕ್ಕದ್ದು.

(2) ಉಪಪ್ರಕರಣ (1)ರ ಮೇರೆಗೆ ಗೊತ್ತುಪಡಿಸಿದ ವ್ಯಕ್ತಿಗೆ ಭೂಕಂದಾಯವನ್ನು ನಗದಾಗಿ ಅಥವಾ ನಿಯಮಿಸಬಹುದಾದ ಯಾವುದೇ ರೀತಿಯಲ್ಲಿ ಸಂದಾಯ ಮಾಡಬಹುದು.

(3) ರೆವಿನ್ಯೂ ವರುಷದ ಮೊದಲನೆಯ ದಿನ ಮತ್ತು (1)ನೇ ಉಪಪ್ರಕರಣದ ಮೇರೆಗೆ ಭೂಕಂದಾಯವನ್ನು ಸಂದಾಯ ಮಾಡಲು ನಿಯಮಿಸಿದ ದಿನಾಂಕ ಇವುಗಳ ನಡುವಣ ಅವಧಿಯನ್ನು ರಿಯಾಯಿತಿ ಅವಧಿಯೆಂದು ಭಾವಿಸತಕ್ಕದ್ದು ಮತ್ತು ಅದು (1)ನೇ ಉಪ ಪ್ರಕರಣದ ಉಪಬಂಧಗಳಿಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

160. ಭೂಕಂದಾಯದ ಬಾಕಿ ಮತ್ತು ಸುಸ್ತಿದಾರ.- (1) 159ನೇ ಪ್ರಕರಣದ ಮೇರೆಗೆ ಸಂದಾಯ ಮಾಡಲು ಗೊತ್ತುಪಡಿಸಿದ ದಿನಾಂಕದಂದು ಸಂದಾಯ ಮಾಡದಿರುವ ಯಾವುದೇ ಭೂಕಂದಾಯದ ಕಂತು ಅಥವಾ ಅದರ ಯಾವುದೇ ಭಾಗವು ಭೂಕಂದಾಯದ ಬಾಕಿಯಾಗುತ್ತದೆ ಮತ್ತು ಅದನ್ನು ಸಂದಾಯ ಮಾಡಲು ಜವಾಬ್ದಾರನಾಗಿರುವ ವ್ಯಕ್ತಿಯು ಸುಸ್ತಿದಾರನಾಗುತ್ತಾನೆ.

(2) ಡೆಪ್ಯುಟಿ ಕಮಿಷನರು ಅಥವಾ ಅಸಿಸ್ಟೆಂಟ್ ಕಮಿಷನರು ಪ್ರಮಾಣೀಕರಿಸಿದ ಲೆಕ್ಕದ ತಃಖ್ತೆಯು, ಈ ಅಧ್ಯಾಯದ ಉದ್ದೇಶಕ್ಕಾಗಿ, ಕಂದಾಯದ ಬಾಕಿಯು ಇರುವ ಬಗ್ಗೆ, ಅದರ ಮೊಬಲಗಿನ ಬಗ್ಗೆ ಮತ್ತು ಸುಸ್ತಿದಾರನಾಗಿರುವ ವ್ಯಕ್ತಿ ಯಾರೆಂಬುದರ ಬಗ್ಗೆ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದ್ದು:

ಪರಂತು, ಈ ಉಪಪ್ರಕರಣದಲ್ಲಿರುವುದು ಯಾವುದೂ, ಅಂಥ ವ್ಯಕ್ತಿಗೆ, ಆ ವ್ಯಕ್ತಿಯು ತಕರಾರು ಎತ್ತಿ ಸಂದಾಯ ಮಾಡುವ ಮತ್ತು ಸಂದರ್ಭಾನುಸಾರ, ಡೆಪ್ಯುಟಿ ಕಮಿಷನರರ ಅಥವಾ ಅಸಿಸ್ಟೆಂಟ್ ಕಮಿಷನರರ ಮುಂದೆ ಪ್ರತ್ಯೇಕ ವ್ಯವಹರಣೆಯಲ್ಲಿ ಆ ಲೆಕ್ಕದ ಸರಿತನದ ಬಗ್ಗೆ ಪ್ರಶ್ನೆಸಲು ಇರುವ ಹಕ್ಕುಗಳಿಗೆ ಬಾಧಕವಾಗತಕ್ಕದ್ದಲ್ಲ.

161. ಬಾಕಿಗಳನ್ನು ವಸೂಲು ಮಾಡುವ ವಿಧಾನ.- 162ನೇ ಪ್ರಕರಣದ ಮೇರೆಗೆ ಲಿಖಿತ ತಗಾದೆ ನೋಟೀಸನ್ನು ಸುಸ್ತಿದಾರನಿಗೆ ಜಾರಿ ಮಾಡಿದ ಬಳಿಕ ಭೂಕಂದಾಯದ ಬಾಕಿಯನ್ನು ಈ ಮುಂದಿನ ವಿಧಾನಗಳ ಪೈಕಿ ಒಂದು ವಿಧಾನದ ಪ್ರಕಾರ ಅಥವಾ ಹೆಚ್ಚು ವಿಧಾನಗಳ ಪ್ರಕಾರ , -

- (ಎ) 163ನೇ ಪ್ರಕರಣದ ಮೇರೆಗೆ ಯಾವ ಹಿಡುವಳಿ ಬಗ್ಗೆ ಬಾಕಿ ಇದೆಯೋ ಆ ಹಿಡುವಳಿಯ ಅಧಿಭೋಗವನ್ನು ಅಥವಾ ವರ್ಗಾವಣೆಯಾದ ಹಿಡುವಳಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ;
- (ಬಿ) ಸುಸ್ತಿದಾರನ ಭೂಮಿಯ ಉತ್ಪತ್ತಿಯ ಸಮೇತ ಅವನ ಚರ ಸ್ವತ್ತನ್ನು 164ನೇ ಪ್ರಕರಣದ ಮೇರೆಗೆ ಜಪ್ತಿಮಾಡುವ ಮತ್ತು ಮಾರಾಟ ಮಾಡುವ ಮೂಲಕ;
- (ಸಿ) ಸುಸ್ತಿದಾರನ ಸ್ಥಿರ ಸ್ವತ್ತನ್ನು 165ನೇ ಪ್ರಕರಣದಿಂದ 168ನೇ ಪ್ರಕರಣಗಳ ಮೇರೆಗೆ ಜಪ್ತಿ ಮತ್ತು ಮಾರಾಟ ಮಾಡುವ ಮೂಲಕ;
- (ಡಿ) ಇಡೀ ಗ್ರಾಮಗಳನ್ನು ಅಥವಾ ಗ್ರಾಮಗಳ ಭಾಗಗಳನ್ನೊಳಗೊಂಡಿರುವ ಹಿಡುವಳಿಗಳನ್ನು ವರ್ಗಾವಣೆ ಮಾಡಿದ್ದರೆ ಅಂಥ ಹಿಡುವಳಿಗಳ ಸಂದರ್ಭದಲ್ಲಿ, 183 ರಿಂದ 187ನೇ ಪ್ರಕರಣಗಳ ಮೇರೆಗೆ ಸದರಿ ಗ್ರಾಮಗಳನ್ನು ಅಥವಾ ಗ್ರಾಮಗಳ ಭಾಗಗಳನ್ನು ಜಪ್ತಿ ಮಾಡಿ ಸರ್ಕಾರದ ಆಡಳಿತಕ್ಕೆ ಒಳಪಡಿಸುವುದರ ಮೂಲಕ ವಸೂಲು ಮಾಡಿಕೊಳ್ಳಬಹುದು.

162. ತಗಾದೆ ನೋಟೀಸು.- (1) ತಗಾದೆಯ ನೋಟೀಸನ್ನು ಬಾಕಿಯನ್ನು ಸಂದಾಯ ಮಾಡಬೇಕಾಗಿರುವ ದಿನದಂದು ಅಥವಾ ಆ ದಿನದ ತರುವಾಯ ಹೊರಡಿಸಬಹುದು.

(2) ತಗಾದೆ ನೋಟೀಸಿನ ನಮೂನೆ ಮತ್ತು ಅದರ ಒಳಾಂಶಗಳು, ಅಂಥ ನೋಟೀಸಿನ ಬಗ್ಗೆ ಭೂಕಂದಾಯದ ಬಾಕಿಯಂತೆ ಸುಸ್ತಿದಾರನಿಂದ ವಸೂಲಾಗಬೇಕಾಗಿರುವ ಖರ್ಚು ಮತ್ತು ಅಂಥ ನೋಟೀಸುಗಳನ್ನು ಹೊರಡಿಸಬೇಕಾದ ಅಧಿಕಾರಿಗಳು ನಿಯಮಿಸಬಹುದಾದಂತೆ ಇರತಕ್ಕದ್ದು.

163. ಅಧಿಭೋಗದ ಅಥವಾ ವರ್ಗಾವಣೆಯಾದ ಹಿಡುವಳಿಯ ಮುಟ್ಟುಗೋಲು.- (1) ಯಾವ ಅಧಿಭೋಗಕ್ಕೆ ವರ್ಗಾವಣೆಯಾದ ಹಿಡುವಳಿಗಳಿಗೆ ಸಂಬಂಧಪಟ್ಟಂತೆ ಭೂಕಂದಾಯ ಬಾಕಿ ಇದೆಯೋ ಆ ಅಧಿಭೋಗವು ಅಥವಾ ಹಿಡುವಳಿಯು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಆಗತಕ್ಕದ್ದೆಂದು, '[ತಹಶೀಲ್ದಾರನು]' ಘೋಷಿಸಬಹುದು ಮತ್ತು ಅದನ್ನು 87ನೇ ಮತ್ತು 88ನೇ ಪ್ರಕರಣಗಳ ಉಪಬಂಧಗಳ ಮೇರೆಗೆ ಮಾರಾಟ ಮಾಡಬಹುದು ಅಥವಾ ಇತರ ರೀತಿಯಲ್ಲಿ ವಿಲೆ ಮಾಡಬಹುದು ಮತ್ತು ಅದರಿಂದ ಬಂದ ಉತ್ಪತ್ತಿ ಏನಾದರೂ ಬಂದರೆ, ಅದನ್ನು ಸುಸ್ತಿದಾರನ ಲೆಕ್ಕಕ್ಕೆ ಜಮೆ ಮಾಡಬೇಕು:

ಪರಂತು, '[ತಹಶೀಲ್ದಾರನು]' ಅಂಥ ಯಾವುದೇ ಅಧಿಭೋಗದ ಅಥವಾ ವರ್ಗಾವಣೆ ಮಾಡಿದ ಹಿಡುವಳಿಯ ಮುಟ್ಟುಗೋಲಿನ ಘೋಷಣೆಯನ್ನು,

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎ) ಸ್ಥಿರ ಸ್ವತ್ತನ್ನು ಮಾರಾಟ ಮಾಡುವುದಕ್ಕೆ 168ನೇ ಪ್ರಕರಣದ ಮೇರೆಗೆ ನಿಯಮಿಸಿದ ರೀತಿಯಲ್ಲಿ, ತನ್ನ ಉದ್ದೇಶಿತ ಘೋಷಣೆಯ ಬಗ್ಗೆ ಉದ್ಘೋಷಣೆಯನ್ನು ಮತ್ತು ಲಿಖಿತ ನೋಟೀಸುಗಳನ್ನು ಅದಕ್ಕೆಘೋಷಣೆಗೂ ಮುಂಚೆ ಹೊರಡಿಸಿದ್ದ ಹೊರತು; ಮತ್ತು

(ಬಿ) 168ನೇ ಪ್ರಕರಣದ ಮೇರೆಗೆ ನಿಯಮಿಸಿದಂತೆ ಪ್ರಕಟಿಸಿದ ಸದರಿ ನೋಟೀಸುಗಳ ಪೈಕಿ ಯಾವುದನ್ನಾದರೂ ಯಾವ ಇತ್ತೀಚಿನ ದಿನಾಂಕದಂದು ಪ್ರಕಟಿಸಬೇಕಾಗಿತ್ತೋ ಆ ದಿನಾಂಕದಿಂದ ಕನಿಷ್ಠ ಹದಿನೈದು ದಿನಗಳು ಮುಗಿಯುವ ತನಕ ; - ಮಾಡತಕ್ಕದ್ದಲ್ಲ.

'[ಮತ್ತು ಪರಂತು, 87ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಬರಬೇಕಾದ ಭೂಕಂದಾಯದ ಬಾಕಿಗಳು ಹತ್ತು ಸಾವಿರ ರೂಪಾಯಿಗಳಿಗೆ ಮೀರದಿದ್ದರೆ, ತಹಶೀಲ್ದಾರನು, ಯಾವುದೇ ಅಂಥ ಅಧಿಭೋಗದ ಅಥವಾ ಪರಭಾರಿಯ ಹಿಡುವಳಿಯನ್ನು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಘೋಷಣೆ ಮಾಡತಕ್ಕದ್ದಲ್ಲ.]'

1. 1991ರ ಅಧಿನಿಯಮ 28ರ ಮೂಲಕ 7.8.1991 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(2) ಉಪಪ್ರಕರಣ (1)ರ ಮೇರೆಗೆ ಯಾವುದೇ ಅಧಿಭೋಗವು ಅಥವಾ ವರ್ಗಾವಣೆ ಮಾಡಲಾದ ಭೂಮಿಯು ಮುಟ್ಟುಗೋಲಾಗಿದೆಯೆಂದು ಘೋಷಿಸಿದಾಗ, ಅಂಥ ಅಧಿಭೋಗವನ್ನು ಅಥವಾ ವರ್ಗಾವಣೆಯಾದ ಹಿಡುವಳಿಯನ್ನು

ಮಾರಾಟ ಮಾಡುವುದಕ್ಕಿಂತ ಅಥವಾ ಇತರ ರೀತಿಯಲ್ಲಿ ವಿಲೇ ಮಾಡುವುದಕ್ಕಿಂತ ಮುಂಚೆ, ಸುಸ್ತಿದಾರನು ಅಥವಾ ಆ ಅಧಿಭೋಗದಲ್ಲಿ ಅಥವಾ ವರ್ಗಾವಣೆಯಾದ ಹಿಡುವಳಿಯಲ್ಲಿ ಹಿತಾಸಕ್ತಿಯನ್ನುಳ್ಳ ಯಾರೇ ವ್ಯಕ್ತಿಯು ಬಾಕಿಯಾಗಿರುವ ಪೂರ್ಣ ಭೂಕಂದಾಯವನ್ನು ಮತ್ತು ಭೂಕಂದಾಯದ ವಸೂಲಿಯ ವ್ಯವಹರಣೆಗಳಿಗಾಗಿ ಅಲ್ಲಿಯವರೆಗೆ ತಗುಲಿದ ಎಲ್ಲ ವೆಚ್ಚಗಳನ್ನು, '[ತಹಶೀಲ್ದಾರನು]'ಗೊತ್ತುಪಡಿಸಬಹುದಾದಂತೆ, ಸಂದಾಯ ಮಾಡಿದ್ದರೆ '[ತಹಶೀಲ್ದಾರನು]'ಮುಟ್ಟುಗೋಲಿನ ಘೋಷಣೆಯನ್ನು ರದ್ದುಪಡಿಸಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

164. ಚರಸ್ವತ್ತಿನ ಜಪ್ತಿ ಮತ್ತು ಮಾರಾಟ.- (1) '[ತಹಶೀಲ್ದಾರನು]'ಸುಸ್ತಿದಾರನ ಚರ ಸ್ವತ್ತನ್ನು ಜಪ್ತಿ ಮಾಡಿಸಬಹುದು ಮತ್ತು ಮಾರಾಟ ಮಾಡಿಸಬಹುದು, ಅಂಥ ಜಪ್ತಿ ಮತ್ತು ಮಾರಾಟವನ್ನು ನಿಯಮಿಸಬಹುದಾದಂಥ ಅಧಿಕಾರಿಗಳು ಅಥವಾ ಅಧಿಕಾರಿಗಳ ವರ್ಗವು ಅಂಥ ರೀತಿಯಲ್ಲಿ ಮತ್ತು ಅಂಥ ಪ್ರಕ್ರಿಯೆಗಳಿಗನುಸಾರವಾಗಿ ಮಾಡತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಮೇರೆಗೆ ಡಿಕ್ರಿಯ ಅಮಲ್ದಾರಿಯಾಗುವಾಗಿನಾಯಿತಿಕೊಡಲಾಗಿದೆಯೋ ಅಥವಾ ಧಾರ್ಮಿಕ ಉಪಯೋಗಗಳಿಗಾಗಿ ಮಾತ್ರವೇ ಕಾದಿರಿಸಲಾದ ಯಾವುದೇ ಸ್ವತ್ತಿನ ಜಪ್ತಿಗೆ ಅಥವಾ ಮಾರಾಟಕ್ಕೆ ವಿನಾಯಿತಿ ಕೊಡಲಾಗಿದೆಯೋ ಆ ಸ್ವತ್ತಿನ ಜಪ್ತಿ ಅಥವಾ ಮಾರಾಟ ಮಾಡುವುದನ್ನು (1)ನೇ ಉಪಪ್ರಕರಣದಲ್ಲಿರುವುದು ಯಾವುದೂ ಅಧಿಕೃತಗೊಳಿಸುವುದೆಂದು ಭಾವಿಸತಕ್ಕದ್ದಲ್ಲ.

165. ಸ್ಥಿರಸ್ವತ್ತಿನ ಜಪ್ತಿಮತ್ತು ಮಾರಾಟ.- 161ನೇ ಪ್ರಕರಣದ (ಎ) ಮತ್ತು (ಬಿ) ಖಂಡಗಳಲ್ಲಿ ಉಲ್ಲೇಖಿಸಿದ ವಿಧಾನಗಳು ಬಾಕಿ ವಸೂಲು ಮಾಡಲು ವಿಹಿತವಾದವುಗಳಲ್ಲವೆಂದು ಅಥವಾ ಸಾಕಾಗುವುದಿಲ್ಲವೆಂದು '[ತಹಶೀಲ್ದಾರನು]'ಅಭಿಪ್ರಾಯಪಟ್ಟರೆ, ಆ ವಿಧಾನಗಳ ಜೊತೆಗೆ ಅಥವಾ ಅವುಗಳ ಪೈಕಿ ಯಾವುದೊಂದರ ಬದಲಾಗಿ ಸುಸ್ತಿದಾರನ ಯಾವ ಸ್ಥಿರ ಸ್ವತ್ತನ್ನಾದರೂ ಜಪ್ತಿ ಮಾಡಿಸಬಹುದು ಮತ್ತು ಮಾರಾಟ ಮಾಡಿಸಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

166. ಜಪ್ತಿ ಮಾಡುವ ಬಗೆ.- (1)ಸುಸ್ತಿದಾರನು ಸ್ವತ್ತನ್ನು ವರ್ಗಾವಣೆ ಮಾಡುವುದನ್ನು ಅಥವಾ ಯಾವುದೇ ರೀತಿಯಲ್ಲಿ ಹೊಣೆಗೆ ಗುರಿ ಮಾಡುವುದನ್ನು ಮತ್ತು ಅಂಥ ವರ್ಗಾವಣೆಗೆ ಅಥವಾ ಹೊಣೆಗೆ ಗುರಿ ಮಾಡುವುದರಿಂದಾಗಿ ಯಾವುದಾದರೂ ಪ್ರಯೋಜನವನ್ನು ಪಡೆಯುವುದನ್ನು ತಡೆಯುವ ಆದೇಶದ ಮೂಲಕ 165ನೇ ಪ್ರಕರಣದ ಮೇರೆಗೆ ಸ್ಥಿರ ಸ್ವತ್ತನ್ನು ಜಪ್ತಿ ಮಾಡತಕ್ಕದ್ದು.

(2) ಉಪಪ್ರಕರಣ(1)ರ ಮೇರೆಗಿನ ಆದೇಶವನ್ನು, ಅಂಥ ಸ್ವತ್ತಿನ ಮೇಲೆ ಅಥವಾ ಅದರ ಬದಿಯಲ್ಲಿ ಇರುವ ಯಾವುದೇ ಸ್ಥಳದಲ್ಲಿ ಡಂಗುರ ಹೊರಡಿಸುವ ಮೂಲಕ ಅಥವಾ ಯಾವುದೇ ರೂಢಿಗತ ರೀತಿಯಿಂದ ಉದ್ಘೋಷಿಸತಕ್ಕದ್ದು ಮತ್ತು ಆ ಆದೇಶದ ಒಂದು ಪ್ರತಿಯನ್ನು ಸ್ವತ್ತಿನಲ್ಲಿ ಎದ್ದು ಕಾಣುವ ಸ್ಥಳಗಳಲ್ಲಿ ಮತ್ತು ಆದೇಶ ಮಾಡುವ ರೆವಿನ್ಯೂ ಅಧಿಕಾರಿಯ ಕಚೇರಿಯ ಸೂಚನಾ ಫಲಕದ ಮೇಲೆ ಅಂಟಿಸತಕ್ಕದ್ದು.

(3) ಉಪಪ್ರಕರಣ(1)ರ ಮೇರೆಗೆ ಮಾಡಿದ ಆದೇಶದ ದಿನಾಂಕದ ಅನಂತರ ಸುಸ್ತಿದಾರನು ಮಾಡಿದ ಯಾವುದೇ ವರ್ಗಾವಣೆಯು ಅಥವಾ ಸೃಜಿಸಿದ ಹೊಣೆಯು ಸರ್ಕಾರಕ್ಕೆ ಸಂಬಂಧಿಸಿದಂತೆ ಅಥವಾ ಭೂಕಂದಾಯದ ಬಾಕಿಯ ವಸೂಲಿಗಾಗಿ ಜಪ್ತಿಯ ತರುವಾಯದಲ್ಲಿ ನಡೆದ ಸ್ವತ್ತಿನ ಹರಾಜಿನಲ್ಲಿ ಸ್ವತ್ತನ್ನು ಕೊಂಡುಕೊಂಡ ವ್ಯಕ್ತಿಗೆ ಸಂಬಂಧಿಸಿದಂತೆ ಸಿಂಧುವಾದುದಾಗತಕ್ಕದ್ದಲ್ಲ.

167. ಜಪ್ತಿ ಮಾಡಲಾದ ಸ್ಥಿರ ಸ್ವತ್ತಿನ ಬಗ್ಗೆ ಕ್ಲೇಮುಗಳು.- (1) 165ನೇ ಪ್ರಕರಣದ ಮೇರೆಗೆ ಜಪ್ತಿಯಾದ ಸ್ಥಿರ ಸ್ವತ್ತಿಗೆ ಸುಸ್ತಿದಾರನ ಪರವಾಗಿ ಅಲ್ಲದೆ ಯಾರೇ ವ್ಯಕ್ತಿಯು ಬೇರೆ ಯಾವುದೇ ಕ್ಲೇಮನ್ನು ಮಾಡಿದರೆ, ಜಪ್ತಿ ಮಾಡುವ ರೆವಿನ್ಯೂ ಅಧಿಕಾರಿಯು ಆ ಕ್ಲೇಮಿನ ಬಗ್ಗೆ ಸಂಕ್ಷಿಪ್ತ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಅಂಥ ವಿಚಾರಣೆಯ ಅನಂತರ ಆ ಕ್ಲೇಮನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು.

(2) ಉಪಪ್ರಕರಣ(1)ರ ಮೇರೆಗೆ ಯಾವ ವ್ಯಕ್ತಿಯ ವಿರುದ್ಧ ಆದೇಶ ಮಾಡಲಾಗಿದೆಯೋ ಆ ವ್ಯಕ್ತಿಯು, ಅಂಥ ಆದೇಶದ ದಿನಾಂಕದಿಂದ ಒಂದು ವರುಷದೊಳಗಾಗಿ, ಜಪ್ತಿ ಮಾಡಲಾದ ಸ್ವತ್ತಿನ ಬಗ್ಗೆ ತಾನು ಕ್ಲೇಮು ಮಾಡುವ ಹಕ್ಕನ್ನು ಸ್ಥಾಪಿಸಲು ದಾವೆಯನ್ನು ಹೂಡಬಹುದು; ಆದರೆ, ಅಂಥ ದಾವೆಯನ್ನೇನಾದರೂ ಹೂಡಿದ್ದರೆ, ಅದರ ಫಲಿತಾಂಶಕ್ಕೊಳಪಟ್ಟು, ಆದೇಶವು ನಿರ್ಣಾಯಕವಾಗಿರತಕ್ಕದ್ದು.

168. ಸ್ಥಿರ ಸ್ವತ್ತನ್ನು ಮಾರಾಟ ಮಾಡುವ ವಿಧಾನ.- (1) ಈ ಅಧ್ಯಾಯದ ಉಪಬಂಧಗಳ ಮೇರೆಗೆ ಯಾವುದೇ ಭೂಮಿಯನ್ನು ಅಥವಾ ಇತರ ಸ್ಥಿರ ಸ್ವತ್ತನ್ನು ಮಾರಾಟ ಮಾಡುವುದಕ್ಕೂ ಮೊದಲು ಡೆಪ್ಯುಟಿ ಕಮಿಷನರು ಅಥವಾ ಈ ಬಗ್ಗೆ ಅಧಿಕಾರ ಪಡೆದ ಅಧಿಕಾರಿಯು, ನಿಯಮಿಸಬಹುದಾದಂಥ ನಮೂನೆಯಲ್ಲಿ ಮತ್ತು ರೀತಿಯಲ್ಲಿ ಮತ್ತು ನಿಯಮಿಸಬಹುದಾದಂಥ ವಿವರಗಳನ್ನೊಳಗೊಂಡ ನೋಟೀಸುಗಳನ್ನು ಮತ್ತು ಉದ್ಘೋಷಣೆಗಳನ್ನು ಹೊರಡಿಸತಕ್ಕದ್ದು ಮತ್ತು ಅಂಥ ನೋಟೀಸುಗಳನ್ನು ಮತ್ತು ಉದ್ಘೋಷಣೆಗಳನ್ನು ನಿಯಮಿಸಬಹುದಾದಂಥ ರೀತಿಯಲ್ಲಿ ಪ್ರಕಟಿಸತಕ್ಕದ್ದು.

(2) ಉಪಪ್ರಕರಣ(1)ರ ಮೇರೆಗೆ ಹೊರಡಿಸಿದ ಪ್ರತಿಯೊಂದು ನೋಟೀಸಿನ ಅಥವಾ ಉದ್ಘೋಷಣೆಯ ಒಂದು ಪ್ರತಿಯನ್ನು ಸುಸ್ತಿದಾರನಿಗೆ ಜಾರಿಮಾಡತಕ್ಕದ್ದು.

169. ಹರಾಜಿನ ಮೂಲಕ ಮಾರಾಟ ಆಗಬೇಕು.- ಈ ಅಧ್ಯಾಯದ ಮೇರೆಗಿನ ಸ್ಥಿರ ಅಥವಾ ಚರ ಸ್ವತ್ತಿನ ಎಲ್ಲ ಮಾರಾಟಗಳು ನಿಯಮಿಸಬಹುದಾದಂಥ ನಿಯಮಗಳ ಮೇರೆಗೆ ಬಹಿರಂಗ ಹರಾಜಿನ ಮೂಲಕ ನಡೆಯತಕ್ಕದ್ದು.

170. ಹರಾಜಿನಲ್ಲಿ ಬಿಡ್ ಮಾಡಲು ಪ್ರತಿಬಂಧ.- 169ನೇ ಪ್ರಕರಣದ ಮೇರೆಗೆ ಹರಾಜಿನ ಮೂಲಕ ಆಗುವ ಮಾರಾಟಕ್ಕೆ ಸಂಬಂಧಪಟ್ಟಂತೆ ಯಾವುದೇ ಕರ್ತವ್ಯವನ್ನು ನೆರವೇರಿಸಬೇಕಾಗಿರುವ ಯಾರೇ ಅಧಿಕಾರಿಯು ಮತ್ತು ಅಂಥ ಅಧಿಕಾರಿಯು ನಿಯೋಜಿಸಿದ ಅಥವಾ ಅಂಥ ಅಧಿಕಾರಿಗೆ ಅಧೀನನಾಗಿರುವ ಯಾರೇ ವ್ಯಕ್ತಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸ್ವತ್ತಿಗೆ ಬಿಡ್ ಮಾಡತಕ್ಕದ್ದಲ್ಲ ಅಥವಾ ಯಾವುದೇ ಸ್ವತ್ತನ್ನು ಅರ್ಜಿಸತಕ್ಕದ್ದಲ್ಲ.

171. ಸರ್ಕಾರದಿಂದ ಸ್ವತ್ತಿನ ಖರೀದಿ.- (1) 169ನೇ ಪ್ರಕರಣದ ಮೇರೆಗೆ ಸ್ವತ್ತನ್ನು ಬಹಿರಂಗ ಹರಾಜಿಗೆ ಇಟ್ಟಾಗ, ಬಿಡ್ ಕೂಗದಿದ್ದರೆ '[ತಹಶೀಲ್ದಾರನು]' ಅಥವಾ ಅವನಿಂದ ಕ್ರಮಬದ್ಧವಾಗಿ ಅಧಿಕೃತನಾದ ಇತರ ಅಧಿಕಾರಿಯು, ನಿಯಮಿಸಬಹುದಾದ ರೀತಿಯಲ್ಲಿ ನಿರ್ಧರಿಸಬಹುದಾದ ಮೌಲ್ಯಕ್ಕೆ, ಸರ್ಕಾರದ ಪರವಾಗಿ ಆ ಸ್ವತ್ತನ್ನು ಕೊಂಡುಕೊಳ್ಳಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) ಸ್ವತ್ತನ್ನು ಹಾಗೆ ಕೊಂಡುಕೊಂಡಾಗ, '[ತಹಶೀಲ್ದಾರನು]' ಸರ್ಕಾರಕ್ಕೆ ಸಲ್ಲಬೇಕಾದ ಮೊಬಲಗು ಹಾಗೂ ಮಾರಾಟದ ಖರ್ಚಿಗೆಂದು ಸಾಕಾಗುವಷ್ಟು ಮೌಲ್ಯದ ಭಾಗವನ್ನು ವಜಾವಿಟ್ಟು ಮಾಡಿಕೊಳ್ಳಬಹುದು ಮತ್ತು ಅಂಥ ಮೌಲ್ಯದಲ್ಲಿ ಏನಾದರೂ ಬಾಕಿ ಉಳಿದರೆ ಅದನ್ನು ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಸುಸ್ತಿದಾರನು ಹಕ್ಕುಳ್ಳವನಾಗಿರತಕ್ಕದ್ದು.

(3) ರಾಜ್ಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೊಳಪಟ್ಟ, ಹಾಗೆ ಕೊಂಡುಕೊಂಡ ಸ್ವತ್ತನ್ನು '[ತಹಶೀಲ್ದಾರನು]' ಸೂಕ್ತವೆಂದು ತಾನು ಭಾವಿಸುವಂತೆ ವಿಲೆ ಮಾಡಬಹುದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

172. ಕೆಟ್ಟು ಹೋಗುವ ವಸ್ತುಗಳ ಮಾರಾಟ.- ಕೆಟ್ಟು ಹೋಗುವ ವಸ್ತುಗಳಿಗೆ 169ನೇ ಪ್ರಕರಣದಲ್ಲಿರುವ ಯಾವುದೂ ಅನ್ವಯವಾಗುವುದಿಲ್ಲ. ಅಂಥ ವಸ್ತುಗಳನ್ನು ಆದಷ್ಟು ಜಾಗ್ರತೆಯಾಗಿ ಹರಾಜಿನ ಮೂಲಕ ಮಾರಾಟ ಮಾಡತಕ್ಕದ್ದು ಮತ್ತು ಈ ಬಗ್ಗೆ ಡೆಪ್ಯೂಟಿ ಕಮಿಷನರು ಸಾಮಾನ್ಯವಾಗಿ ಅಥವಾ ವಿಶೇಷವಾಗಿ ಕಾಲಕಾಲಕ್ಕೆ ಮಾಡಬಹುದಾದಂಥ ಆದೇಶಗಳಿಗೊಳಪಟ್ಟು, ಮಾರಾಟ ಮಾಡುವ ಅಧಿಕಾರಿಯು ಅಂಥ ಮಾರಾಟವನ್ನು ಅಂತಿಮವಾಗಿ ಮುಗಿಸತಕ್ಕದ್ದು.

173. ಬಾಕಿ ಮೌಲ್ಯಕ್ಕಿಂತ ಹೆಚ್ಚು ಮೌಲ್ಯಕ್ಕೆ ಸ್ವತ್ತನ್ನು ಮಾರಕೂಡದು.- ಈ ಅಧ್ಯಾಯದ ಉಪಬಂಧಗಳ ಮೇರೆಗೆ ಕಾರ್ಯ ಸಾಧ್ಯವಾದ ಮಟ್ಟಿಗೆ, ವಸೂಲು ಮಾಡಬೇಕಾದ ಭೂಕಂದಾಯದ ಬಾಕಿಯಷ್ಟಕ್ಕೆ ಹಾಗೂ ಜಪ್ತಿಗೆ ಮತ್ತು ಮಾರಾಟಕ್ಕೆ ತಗಲುವ ವೆಚ್ಚದ ಹಣಕ್ಕೆ ಅನುಗುಣವಾದ ಪ್ರಮಾಣದಷ್ಟು ಚರ ಅಥವಾ ಸ್ಥಿರ ಸ್ವತ್ತನ್ನು ಮಾರಾಟ ಮಾಡತಕ್ಕದ್ದು.

174. ಸ್ಥಿರ ಸ್ವತ್ತನ್ನು ಕೊಳ್ಳುವವನಿಂದ ಠೇವಣಿ.- ಸ್ಥಿರ ಸ್ವತ್ತಿನ ಮಾರಾಟದ ಎಲ್ಲ ಸಂದರ್ಭಗಳಲ್ಲಿ, ಕೊಂಡುಕೊಂಡವನೆಂದು ಘೋಷಿತನಾದವನು ತಾನು ಕೂಗಿದ ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟನ್ನು ಕೂಡಲೇ ಠೇವಣಿ ಮಾಡಬೇಕೆಂದು ಮತ್ತು ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಜಮೆ ಮಾಡತಕ್ಕದ್ದೆಂದು ಅಗತ್ಯಪಡಿಸತಕ್ಕದ್ದು.

175. ಠೇವಣಿ ಮಾಡಲು ತಪ್ಪುವುದು.- (1) 174ನೇ ಪ್ರಕರಣದಲ್ಲಿ ಹೇಳಿರುವ ಠೇವಣಿಯನ್ನು ಮಾಡಲು ತಪ್ಪಿದರೆ, ಸ್ವತ್ತನ್ನು ಕೂಡಲೇ ಮರು ಹರಾಜಿಗಾಗಿ ಇಡತಕ್ಕದ್ದು ಮತ್ತು ಠೇವಣಿ ಮಾಡಲು ತಪ್ಪಿದ ಸವಾಲುದಾರನು ಮೊದಲನೆಯ ಹರಾಜಿಗೆ ಸಂಬಂಧಪಟ್ಟಂತೆ ಆದ ವೆಚ್ಚಗಳನ್ನು ಕೂಡತಕ್ಕದ್ದು.

(2) ಕೂಗಿದ ಮೊಬಲಗಿನ ಉಳಿದ ಭಾಗವನ್ನು 174ನೇ ಪ್ರಕರಣದಲ್ಲಿ ಗೊತ್ತುಪಡಿಸಿದ ಅವಧಿಯೊಳಗಾಗಿ ಸಂದಾಯ ಮಾಡಲು ತಪ್ಪಿದರೆ, ಠೇವಣಿ ಮಾಡಿದ ಮೊಬಲಗಿನಲ್ಲಿ ಮಾರಾಟಕ್ಕೆ ತಗುಲಿದ ವೆಚ್ಚವನ್ನು ಕಳೆದು ಉಳಿದ ಮೊಬಲಗನ್ನು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಆಗತಕ್ಕದ್ದು ಮತ್ತು ಸ್ವತ್ತನ್ನು ಮರು ಹರಾಜಿಗೆ ಇಡತಕ್ಕದ್ದು; ಈ ಅಧ್ಯಾಯದ ಮೇರೆಗೆ ಮೂಲ ಹರಾಜಿಗಾಗಿ ಗೊತ್ತುಪಡಿಸಿದ ರೀತಿಯಲ್ಲಿಯೇ ಹೊಸ ನೋಟೀಸನ್ನು ಹೊರಡಿಸಿದ ಬಳಿಕ ಅಂಥ ಮರು ಹರಾಜು ನಡೆಯತಕ್ಕದ್ದು.

(3) ಕೊಂಡುಕೊಂಡವನ ತಪ್ಪಿನ ಕಾರಣದಿಂದಾಗಿ ಮಾಡಬೇಕಾಗಿ ಬಂದ ಮರು ಹರಾಜಿನ ಬೆಲೆಯಲ್ಲಿ ಕಡಿಮೆ ಬಿದ್ದದ್ದನ್ನು ಮತ್ತು ಅಂಥ ಮರು ಹರಾಜಿಗಾಗಿ ತಗಲುವ ಎಲ್ಲ ವೆಚ್ಚಗಳನ್ನು, ತಪ್ಪಿದ ಆ ಕೊಂಡುಕೊಂಡವನಿಂದ ಭೂಕಂದಾಯದ ಬಾಕಿಯಂತೆ ವಸೂಲು ಮಾಡತಕ್ಕದ್ದು.

176. ಹರಾಜನ್ನು ರದ್ದುಪಡಿಸುವುದು.- (1) ಈ ಅಧ್ಯಾಯದ ಮೇರೆಗೆ ಸ್ಥಿರ ಸ್ವತ್ತನ್ನು ಹರಾಜು ಮಾಡಿದಾಗ, ಸುಸ್ತಿದಾರನು ಅಥವಾ ಅಂಥ ಸ್ವತ್ತಿನ ಒಡೆಯನಾಗಿರುವನು ಅಥವಾ ಅದರಲ್ಲಿ ಹಿತಾಸಕ್ತಿಯುಳ್ಳ ಯಾರೇ ವ್ಯಕ್ತಿಯು ಹರಾಜಿನ ದಿನಾಂಕದಿಂದ ತೊಂಬತ್ತು ದಿನಗಳೊಳಗಾಗಿ ಯಾವುದೇ ಸಮಯದಲ್ಲಿ ನಿಯಮಿಸಬಹುದಾದ ರೀತಿಯಲ್ಲಿ ಡೆಪ್ಯೂಟಿ ಕಮಿಷನರಿಗೆ,-

(ಎ) ಮುಖ್ಯವೆನಿಸುವ ಕ್ರಮದೋಷ ಅಥವಾ ಪ್ರಮಾದ ಅಥವಾ ಮೋಸ-ಇವುಗಳಿಂದಾಗಿ ತನಗೆ ನಷ್ಟ ಅಥವಾ ಹಾನಿ ಉಂಟಾಗಿದೆಯೆಂಬ ಆಧಾರದ ಮೇಲೆ; ಅಥವಾ

(ಬಿ) ಹರಾಜಿಗೆ ಮಾಡಿದ ಘೋಷಣೆಯಲ್ಲಿ ನಿರ್ದಿಷ್ಟಪಡಿಸಿದ ಬಾಕಿ ಮೊಬಲಗನ್ನು ಮಾರಾಟಕ್ಕೆ ತಗುಲಿದ ವೆಚ್ಚವನ್ನು ಮತ್ತು ಖರೀದಿದಾರನಿಗೆ ಕೊಡುವ ಸಲುವಾಗಿ ಖರೀದಿ ಹಣದ ಶೇಕಡಾ ಐದರಷ್ಟು ಮೊಬಲಗನ್ನು ಡೆಪ್ಯೂಟಿ ಕಮಿಷನರ ಕಚೇರಿಯಲ್ಲಿ ಠೇವಣಿ ಮಾಡಿ,

- ಹರಾಜನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಬಹುದು

(2) (1)ನೇ ಉಪಪ್ರಕರಣದ (ಎ) ಖಂಡದ ಮೇರೆಗೆ ಅರ್ಜಿಯನ್ನು ಸಲ್ಲಿಸಿದಾಗ, ಹರಾಜು ಪ್ರಕಟಿಸುವಲ್ಲಿ ಅಥವಾ ನಡೆಸುವಲ್ಲಿ ಮುಖ್ಯವಾದ ಕ್ರಮದೋಷ, ತಪ್ಪು ಆಗಿದೆ ಅಥವಾ ಮೋಸವು ನಡೆದಿದೆ ಎಂದು ಡೆಪ್ಯೂಟಿ ಕಮಿಷನರಿಗೆ ಸಂಕ್ಷಿಪ್ತ ವಿಚಾರಣೆಯ ಅನಂತರ ಮನದಟ್ಟಾದರೆ, ಅವನು ಆ ಹರಾಜನ್ನು ರದ್ದುಪಡಿಸತಕ್ಕದ್ದು ಮತ್ತು ಹೊಸ ಹರಾಜಿಗೆ ನಿರ್ದೇಶಿಸತಕ್ಕದ್ದು;

ಪರಂತು ಅಂಥ ಕ್ರಮದಿಂದಾಗಿ ಅಥವಾ ತಪ್ಪಿನಿಂದಾಗಿ ಅರ್ಜಿದಾರನಿಗೆ ನಷ್ಟ ಅಥವಾ ಹಾನಿ ಉಂಟಾಗಿದೆಯೆಂದು ರುಜುವಾತಾದ ಹೊರತು, ಯಾವುದೇ ಕ್ರಮದೋಷದ ಅಥವಾ ತಪ್ಪಿನ ಕಾರಣದ ಮೇಲೆ ಯಾವುದೇ ಹರಾಜನ್ನು ರದ್ದುಪಡಿಸತಕ್ಕದ್ದಲ್ಲ.

(3) (1)ನೇ ಉಪಪ್ರಕರಣದ (ಬಿ) ಖಂಡದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಅಗತ್ಯವಿರುವ ಮೊಬಲಗನ್ನು ಠೇವಣಿ ಮಾಡಿ ಅರ್ಜಿ ಸಲ್ಲಿಸಿದಾಗ, ಡೆಪ್ಯೂಟಿ ಕಮಿಷನರು ಆ ಹರಾಜನ್ನು ರದ್ದುಪಡಿಸುವ ಆದೇಶವನ್ನು ಮಾಡತಕ್ಕದ್ದು; ಪರಂತು, ಒಬ್ಬನಿಗಿಂತ ಹೆಚ್ಚು ಜನರು ಮೊಬಲಗನ್ನು ಠೇವಣಿ ಮಾಡಿ, ಈ ಪ್ರಕರಣದ ಮೇರೆಗೆ ಅರ್ಜಿ ಸಲ್ಲಿಸಿದರೆ, ಮೊದಲು ಠೇವಣಿ ಮಾಡಿದವನ ಅರ್ಜಿಯನ್ನು ಅಥವಾ ಠೇವಣಿ ಮಾಡಿದ ಎಲ್ಲರೂ, ಹಾಗೆ ಠೇವಣಿ ಮಾಡಿದ ಯಾರೇ ಇತರ ಠೇವಣಿದಾರನ ಅರ್ಜಿಗೆ ಒಪ್ಪಿಕೊಟ್ಟರೆ, ಆ ಯಾರೇ ಇತರ ಠೇವಣಿದಾರನ ಅರ್ಜಿಯನ್ನು ಸ್ವೀಕರಿಸತಕ್ಕದ್ದು.

177. ಮಾರಾಟದ ಸ್ಥಿರೀಕರಣ.- ಆ ಮಾರಾಟವನ್ನು ರದ್ದುಪಡಿಸಲು ಯಾವ ಅರ್ಜಿಯೂ ಬರದಿದ್ದರೆ ಅಥವಾ ಅಂಥ ಯಾವುದೇ ಅರ್ಜಿಯು ಬಂದಿದ್ದು ಅದು ತಿರಸ್ಕೃತವಾಗಿದ್ದರೆ, ಯಾವುದೇ ಸ್ಥಿರ ಸ್ವತ್ತಿನ ಮಾರಾಟದ ದಿನಾಂಕದಿಂದ ತೊಂಬತ್ತು ದಿನಗಳು ಕಳೆದ ತರುವಾಯ ಡೆಪ್ಯೂಟಿ ಕಮಿಷನರು ಆ ಮಾರಾಟವನ್ನು ಸ್ಥಿರೀಕರಿಸುವ ಆದೇಶವನ್ನು ಮಾಡತಕ್ಕದ್ದು;

ಪರಂತು, ಆ ಬಗ್ಗೆ ಯಾವ ಅರ್ಜಿಯೂ ಬರದಿದ್ದರೂ ಅಥವಾ ಬಂದಿದ್ದು ಅದರಲ್ಲಿ ಹೇಳಿದ್ದ ಕಾರಣಗಳು ತಿರಸ್ಕೃತವಾಗಿದ್ದು ಇತರ ಕಾರಣಗಳಿಗಾಗಿ, ಯುಕ್ತವೆಂದು ತಾನು ಭಾವಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಡೆಪ್ಯೂಟಿ ಕಮಿಷನರು ಕಾರಣಗಳನ್ನು ದಾಖಲಿಸಿ, ಆ ಹರಾಜನ್ನು ರದ್ದುಪಡಿಸಬಹುದು.

178. ಮೊಬಲಗಿನ ವಾಪಸಾತಿ.- (1) ಡೆಪ್ಯೂಟಿ ಕಮಿಷನರು, ಖರೀದಿದಾರನಿಗೆ,-

(ಎ) 174ನೆಯ ಪ್ರಕರಣದ ಮೇರೆಗೆ ಅವನು ಠೇವಣಿ ಮಾಡಿದ ಮೊಬಲಗನ್ನು; ಮತ್ತು

(ಬಿ) 176ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ ಮೇರೆಗೆ ಠೇವಣಿ ಮಾಡಿದ್ದರೆ, ಖರೀದಿ ಹಣದ ಶೇಕಡಾ ಐದರಷ್ಟಕ್ಕೆ ಸಮನಾದ ಮೊಬಲಗನ್ನು

- ಸ್ಥಿರಸ್ವತ್ತಿನ ಮಾರಾಟವನ್ನು ಸ್ಥಿರೀಕರಿಸದೆ ಇದ್ದ ಅಥವಾ ರದ್ದುಪಡಿಸಿದ ಸಂದರ್ಭಗಳಲ್ಲಿ ವಾಪಸ್ಸು ಕೊಡಬೇಕೆಂದು ಆದೇಶಿಸತಕ್ಕದ್ದು.

(2) ಮಾರಾಟವು ಸ್ಥಿರೀಕೃತವಾದರೆ, 176ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ ಮೇರೆಗೆ ಠೇವಣಿ ಮಾಡಿದ ಎಲ್ಲ ಹಣವನ್ನು ಠೇವಣಿ ಮಾಡಿದ್ದ ವ್ಯಕ್ತಿಗೆ ವಾಪಸ್ಸು ಕೊಡಬೇಕೆಂದು ಡೆಪ್ಯೂಟಿ ಕಮಿಷನರು ಆದೇಶ ಮಾಡತಕ್ಕದ್ದು; ಪರಂತು, ಠೇವಣಿ ಮಾಡಿದ್ದ ವ್ಯಕ್ತಿಯಿಂದ ಬರಬೇಕಾಗಿರುವ ಭೂಕಂದಾಯದ ಬಾಕಿ ನಿಮಿತ್ತ ಅಥವಾ ಭೂಕಂದಾಯದ ಬಾಕಿ ಎಂಬಂತೆ ವಸೂಲಾಗಬೇಕಾದ ಇತರ ಯಾವುದಾದರೂ ಬಾಕಿ ನಿಮಿತ್ತ ಪೂರ್ತಿ ಹಣವನ್ನು ಅಥವಾ ಅದರ ಯಾವುದೇ ಭಾಗವನ್ನು ಡೆಪ್ಯೂಟಿ ಕಮಿಷನರು ವಜಾ ಹಾಕಿಕೊಳ್ಳಬಹುದು.

179. ಖರೀದಿ ಪ್ರಮಾಣ ಪತ್ರ.- ಈ ಅಧ್ಯಾಯದ ಮೇರೆಗೆ ನಡೆಸಲಾದ ಮಾರಾಟವನ್ನು ಸ್ಥಿರೀಕರಿಸಿದಾಗ, '[ತಹಶೀಲ್ದಾರನು]' ಖರೀದಿದಾರನೆಂದು ಘೋಷಿತನಾದ ವ್ಯಕ್ತಿಗೆ ಸ್ವತ್ತಿನ ಸ್ವಾಧೀನವನ್ನು ವಹಿಸತಕ್ಕದ್ದು ಮತ್ತು ಅವನ ಹೆಸರನ್ನು ಭೂದಾಖಲೆಯಲ್ಲಿ ನಮೂದಿಸುವಂತೆ ಮಾಡತಕ್ಕದ್ದು ಮತ್ತು ನಿರ್ದಿಷ್ಟಪಡಿಸಿದ ಸ್ವತ್ತನ್ನು ಅವನು ಕೊಂಡುಕೊಂಡಿದ್ದಾನೆಂಬ ಬಗ್ಗೆ ನಿಯಮಿಸಿದ ನಮೂನೆಯಲ್ಲಿ ಪ್ರಮಾಣಪತ್ರವನ್ನು ಕೊಡತಕ್ಕದ್ದು ಮತ್ತು ಅಂಥ ಪ್ರಮಾಣಪತ್ರವನ್ನು, ಅಂಥ ಸ್ವತ್ತಿನ ವರ್ಗಾವಣೆಯು ಸಿಂಧುವಾದುದೆಂಬುದರ ಬಗೆಗಿನ ಪ್ರಮಾಣ ಪತ್ರವೆಂದು ಭಾವಿಸತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

180. ಅಡ್ಡಿ ಅಡಚಣೆಯ ನಿವಾರಣೆ.- (1) ಯಾವ ಸ್ಥಿರ ಸ್ವತ್ತಿನ ಖರೀದಿದಾರನಿಗೆ 179ನೇ ಪ್ರಕರಣದ ಮೇರೆಗೆ ಪ್ರಮಾಣಪತ್ರವನ್ನು ಕೊಡಲಾಗಿದೆಯೋ, ಆ ಖರೀದಿದಾರನು ಸ್ವತ್ತಿನ ಸ್ವಾಧೀನವನ್ನು ಪಡೆಯುವಾಗ ಯಾರೇವ್ಯಕ್ತಿಯು ಆ ಖರೀದಿದಾರನನ್ನು ವಿರೋಧಿಸಿದರೆ ಅಥವಾ ಆ ಖರೀದಿದಾರನಿಗೆ ಅಡ್ಡಿ ಮಾಡಿದರೆ, ಆ ಸ್ವತ್ತಿನ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಿವಿಲ್ ನ್ಯಾಯಾಲಯಕ್ಕೆ ಅಂಥ ಪ್ರತಿರೋಧವನ್ನು ಅಥವಾ ಅಡ್ಡಿಯನ್ನು ನಿವಾರಿಸುವಂತೆ ಅಂಥ ಖರೀದಿದಾರನು ಅರ್ಜಿ ಸಲ್ಲಿಸಬಹುದು ಮತ್ತು ಅಂಥ ನ್ಯಾಯಾಲಯವು, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಮೇರೆಗೆ ಅಂಥ ನ್ಯಾಯಾಲಯವು ಹೊರಡಿಸಿದ ಡಿಕ್ರಿಯ ಅಮಲ್ಜಾರಿಯಲ್ಲಿ ನಡೆದ ಮಾರಾಟದಲ್ಲಿ ಅರ್ಜಿದಾರನು ಆ ಸ್ವತ್ತನ್ನು ಕೊಂಡುಕೊಂಡಿದ್ದಿದ್ದರೆ ಹೇಗೆ ಆ ವಿಷಯದ ಬಗ್ಗೆ ತನಿಖೆ ಮಾಡುತ್ತಿತ್ತೋ ಹಾಗೆಯೇ ಈ ವಿಷಯದ ಬಗ್ಗೆ ತನಿಖೆ ಮಾಡತಕ್ಕದ್ದು.

(2) ಉಪಪ್ರಕರಣ(1)ರ ಮೇರೆಗೆ ನ್ಯಾಯಾಲಯವು ನಡೆಸುವ ತನಿಖೆಗೆ ಮತ್ತು ಆ ಬಳಿಕ ಮಾಡುವ ಆದೇಶಕ್ಕೆ ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಉಪಬಂಧಗಳು ಉಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.

181. ಮಾರಾಟದಿಂದ ಬಂದ ಉತ್ಪತ್ತಿಯ ವಿನಿಯೋಗ.- ಈ ಅಧ್ಯಾಯದ ಮೇರೆಗೆ ಯಾವುದೇ ಸ್ವತ್ತಿನ ಮಾರಾಟದಿಂದ ಬಂದ ಉತ್ಪತ್ತಿಯಿಂದ, ನಿಯಮಿಸಿದ ರೀತಿಯಲ್ಲಿ ನಿರ್ಧರಿಸಲಾಗುವ, ಮಾರಾಟದ ವೆಚ್ಚವನ್ನು ಕಳೆದು, ಉಳಿದ ಹಣವನ್ನು ಯಾವ ಬಾಕಿಗಳ ಸಲುವಾಗಿ ಹರಾಜು ನಡೆಸಲಾಯಿತೋ ಅದನ್ನು ಸಂದಾಯ ಮಾಡುವುದಕ್ಕಾಗಿ ವಿನಿಯೋಗಿಸತಕ್ಕದ್ದು ಮತ್ತು ಅನಂತರ ಏನಾದರೂ ಉಳಿದರೆ ಅದನ್ನು ಯಾವ ವ್ಯಕ್ತಿಯ ಸ್ವತ್ತನ್ನು ಹರಾಜಿನಲ್ಲಿ ಮಾರಾಟ ಮಾಡಲಾಯಿತೋ ಆ ವ್ಯಕ್ತಿಗೆ ಸಂದಾಯ ಮಾಡತಕ್ಕದ್ದು.

182. ಪ್ರಮಾಣಪತ್ರ ಪಡೆದ ಖರೀದಿದಾರನ ಹೊಣೆ.- ಯಾವುದೇ ಭೂಮಿಯನ್ನು ಖರೀದಿ ಮಾಡಿದ ಅಥವಾ ಹಾಗೆ ಖರೀದಿ ಮಾಡಿದ ಬಗ್ಗೆ ಪ್ರಮಾಣಪತ್ರವನ್ನು ಪಡೆದ ವ್ಯಕ್ತಿಯು, ಆ ಭೂಮಿಯ ಹರಾಜಿನ ದಿನಾಂಕಕ್ಕಿಂತಲೂ ಮುಂಚಿನ ಯಾವುದೇ ಅವಧಿಯ ಭೂಕಂದಾಯಕ್ಕೆ ಹೊಣೆಯಾಗಿರತಕ್ಕದ್ದಲ್ಲ.

183. ಸುಸ್ತಿದಾರನ ಗ್ರಾಮವನ್ನು ಜಪ್ತಿ ಮಾಡಿ ಅದನ್ನು ತನ್ನ ಆಡಳಿತಕ್ಕೆ ತೆಗೆದುಕೊಳ್ಳುವುದರ ಮೂಲಕ ಬಾಕಿ ವಸೂಲಿ.- ಯಾವ ಹಿಡುವಳಿಯ ಬಗ್ಗೆ ಬಾಕಿ ಬರಬೇಕಾಗಿದೆಯೋ ಆ ಹಿಡುವಳಿಯು ಒಂದು ಪೂರ್ಣ ಗ್ರಾಮವಾಗಿದ್ದರೆ ಅಥವಾ ಗ್ರಾಮದ ಭಾಗ ಆಗಿದ್ದರೆ ಮತ್ತು 161ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಇತರ ಕ್ರಮಗಳ ಪೈಕಿ ಯಾವ ಕ್ರಮವನ್ನಾದರೂ ಕೈಕೊಳ್ಳುವುದು ವಿಹಿತವಲ್ಲವೆಂದು ಭಾವಿಸಿದರೆ, ಡೆಪ್ಯೂಟಿ ಕಮಿಷನರು, ರಾಜ್ಯ ಸರ್ಕಾರದಿಂದ ಮುಂಚಿತವಾಗಿಯೇ ಮಂಜೂರಾತಿ ಪಡೆದು, ಆ ಗ್ರಾಮವನ್ನು ಅಥವಾ ಅಂಥ ಆ ಗ್ರಾಮದ ಭಾಗವನ್ನು ಜಪ್ತಿ ಮಾಡುವಂತೆ ಮತ್ತು ಅದನ್ನು ತನ್ನ ಅಥವಾ ತಾನು ಆ ಉದ್ದೇಶಕ್ಕಾಗಿ ನೇಮಿಸುವ ಏಜೆಂಟನ ಆಡಳಿತಕ್ಕೆ ತೆಗೆದುಕೊಳ್ಳುವಂತೆ ಮಾಡತಕ್ಕದ್ದು.

184. ಅಂಥ ಗ್ರಾಮಗಳ ಭೂಮಿಗಳು ಪೂರ್ವಾವಧಿಯಿಲ್ಲದೆ ಸರ್ಕಾರಕ್ಕೆ ವಾಪಸ್ಸಾಗತಕ್ಕದ್ದು.- (1) 183ನೇ ಪ್ರಕರಣದ ಮೇರೆಗೆ ಜಪ್ತಿ ಆದ ಗ್ರಾಮದ ಭೂಮಿಗಳು ಅಥವಾ ಗ್ರಾಮದ ಭಾಗಗಳು, ವರಿಷ್ಠ ಹಿಡುವಳಿದಾರನ ಅಥವಾ ಯಾರೇ ಹಿಸ್ತಿದಾರನ ಕಾರ್ಯಗಳ ಅಥವಾ ಅಂಥ ವರಿಷ್ಠ ಹಿಡುವಳಿದಾರನಲ್ಲಿ ಅಥವಾ ಅದರಲ್ಲಿ ಹಿತಾಸಕ್ತಿಯುಳ್ಳ ಹಿಸ್ತಿದಾರರಲ್ಲಿ ಆಸ್ತಿತ್ವದಲ್ಲಿರುವ ಯಾವುದೇ ಋಣಭಾರಗಳ ಅಥವಾ ಹೊಣೆಗಳ ಪರಿಣಾಮರಹಿತವಾಗಿ ಕೊಡಬೇಕಾಗಿರುವ ಭೂಕಂದಾಯದ ಬಾಕಿಯ ಮಟ್ಟಿಗೆ, ಆದರೆ ಇತರ ಯಾರೇಗೇದಾರನ ಅಥವಾ ಇತರ ಯಾರೇ ವ್ಯಕ್ತಿಯ ಹಕ್ಕುಗಳಿಗೆ ಬೇರೆ ಯಾವುದೇ ಪ್ರತಿಕೂಲತೆ ಉಂಟಾಗದ ಹಾಗೆ ರಾಜ್ಯ ಸರ್ಕಾರಕ್ಕೆ ವಾಪಸ್ಸಾಗತಕ್ಕದ್ದು.

(2) ಡೆಪ್ಯೂಟಿ ಕಮಿಷನರು ಅಥವಾ 183ನೇ ಪ್ರಕರಣದ ಮೇರೆಗೆ ನೇಮಕಗೊಂಡ ಅವನ ಏಜೆಂಟನು, ಜಪ್ತಿಯಾದ ಭೂಮಿಗಳನ್ನು ಸಮಂಜಸವೆಂದು ತಾನು ಭಾವಿಸುವ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ನಿಯಮಿಸಿದ ದರಗಳಿಗೆ ಮೀರದ ದರಕ್ಕೆ ಗೇಣಿಗೆ ಕೊಡುವ ಮೂಲಕ ಮತ್ತು ಅಧಿಭೋಗದಲ್ಲಿರದ ಭೂಮಿಗಳನ್ನು ಗೇಣಿಗೆ ಕೊಡುವ ಮೂಲಕ ಅಂಥ ಭೂಮಿಗಳ ನಿರ್ವಹಣೆಗೆ ಮತ್ತು ವರಿಷ್ಠ ಹಿಡುವಳಿದಾರರನ್ನು ಅಥವಾ ಅದರ ಯಾರೇ ಹಿಸ್ತಿದಾರನನ್ನು ಹೊರತುಪಡಿಸಿ, ಎಲ್ಲ ಗೇಣಿಗಳನ್ನು ಮತ್ತು ಅವುಗಳಿಂದ ಬರುವ ಎಲ್ಲ ಪ್ರಯೋಜನಗಳನ್ನು ಪಡೆಯಲು, ಸದರಿ ವರಿಷ್ಠ ಗೇಣಿದಾರನಿಗೆ ಅದರ ನಿರ್ವಹಣೆಯನ್ನು ಡೆಪ್ಯೂಟಿ ಕಮಿಷನರು ಪುನಃ ವಹಿಸಿಕೊಡುವವರೆಗೆ, ಹಕ್ಕುಳ್ಳವನಾಗಿರತಕ್ಕದ್ದು.

(3) ಡೆಪ್ಯೂಟಿ ಕಮಿಷನರು ಅಥವಾ 183ನೇ ಪ್ರಕರಣದ ಮೇರೆಗೆ ನೇಮಕಗೊಂಡ ಅವನ ಏಜೆಂಟನು, ಅಂಥ ನಿರ್ವಹಣೆಯ ಅವಧಿಯಲ್ಲಿ, ಯಾವ ರೆವಿನ್ಯೂ ವರ್ಷದಲ್ಲಿ ಹಾಗೆ ಜಪ್ತಿ ಮಾಡಲಾಯಿತೋ ಆ ರೆವಿನ್ಯೂ ವರ್ಷದಲ್ಲಿ ಅಥವಾ ಅನಂತರ ಒದಗಿಬರುವಂಥ ಎಲ್ಲ ಗೇಣಿಗಳನ್ನು ಅಥವಾ ಉತ್ಪನ್ನಗಳನ್ನು ಈ ಅಧ್ಯಾಯದ ಉಪಬಂಧಗಳ ಮೇರೆಗೆ ವಸೂಲು ಮಾಡಲು ಹಕ್ಕುಳ್ಳವರಾಗಿರತಕ್ಕದ್ದು, ಪರಂತು, ಯಾವ ರೆವಿನ್ಯೂ ವರ್ಷದ ನಿಮಿತ್ತ ಅಂಥ ಗೇಣಿ ಅಥವಾ ಉತ್ಪನ್ನವು ಬರಬೇಕಾಗಿದೆಯೋ ಆ ರೆವಿನ್ಯೂ ವರ್ಷದ ಕೊನೆಯ ದಿನದಿಂದ ಆರು ವರ್ಷದ ಒಳಗೆ ಅದರ ವಸೂಲಿಗಾಗಿ ವ್ಯವಹರಣೆಗಳನ್ನು ಹೂಡತಕ್ಕದ್ದು.

185. ಹೆಚ್ಚುವರಿ ಉತ್ಪನ್ನಗಳ ವಿನಿಯೋಗ.-183ನೇ ಪ್ರಕರಣದ ಮೇರೆಗೆ ಜಪ್ತಿ ಮಾಡಲಾದ ಭೂಮಿಯ ಎಲ್ಲ ಹೆಚ್ಚುವರಿ ಉತ್ಪನ್ನವನ್ನು ಚಾಲ್ತಿ ವರುಷದ ಕಂದಾಯದ ಮತ್ತು ಯಾವ ರೆವಿನ್ಯೂ ಮೋಜಣಿಯನ್ನು ಜಾರಿಗೆ ತರಲು ಈ ಮೂಲಕ ಡೆಪ್ಯೂಟಿ ಕಮಿಷನರಿಗೆ ಅಧಿಕಾರ ಕೊಡಲಾಗಿದೆಯೋ ಆ ಮೋಜಣಿಯನ್ನು ಮಾಡುವುದಕ್ಕೆ ತಗುಲಿದ ಖರ್ಚಿನ ಸಂದಾಯ ಸೇರಿದಂತೆ ಜಪ್ತಿ ಮತ್ತು ಆಡಳಿತದ ಖರ್ಚನ್ನು ಕಳೆದು, ಸದರಿ ಬಾಕಿಯನ್ನು ತೀರಿಸುವುದಕ್ಕಾಗಿ ವಿನಿಯೋಗಿಸತಕ್ಕದ್ದು.

186. ಹಾಗೆ ಜಪ್ತಿಯಾದ ಗ್ರಾಮವನ್ನು ಪುನಃ ವಹಿಸಿಕೊಡುವುದು.- (1) 183ನೇ ಪ್ರಕರಣದ ಮೇರೆಗೆ ಜಪ್ತಿ ಮಾಡಿದ ಗ್ರಾಮವನ್ನು ಅಥವಾ ಗ್ರಾಮದ ಭಾಗವನ್ನು, ಅದು ಜಪ್ತಿಯಾದ ಅನಂತರದ ಜುಲೈ 1ನೇ ದಿನಾಂಕದಿಂದ ಹನ್ನೆರಡು ವರುಷದ ಒಳಗೆ ಯಾವುದೇ ಕಾಲದಲ್ಲಿ ವರಿಷ್ಠ ಹಿಡುವಳಿದಾರನು ಡೆಪ್ಯೂಟಿ ಕಮಿಷನರ್‌ಗೆ ಅರ್ಜಿ ಸಲ್ಲಿಸಿದರೆ,

(ಎ) ಅಂಥ ಅರ್ಜಿಯನ್ನು ಸಲ್ಲಿಸಿದ ಕಾಲದಲ್ಲಿ, ಬಾಕಿಯನ್ನು ತೀರಿಸಲಾಗಿದೆ ಎಂದು ಕಂಡು ಬಂದರೆ; ಅಥವಾ

(ಬಿ) ವರಿಷ್ಠ ಹಿಡುವಳಿದಾರನು, ಇನ್ನೂ ಬಾಕಿ ಏನಾದರೂ ಉಳಿದಿದ್ದರೆ ಅದನ್ನು ಸಂದಾಯ ಮಾಡಲು ಇಚ್ಛಿಸಿದ್ದು ಡೆಪ್ಯೂಟಿ ಕಮಿಷನರು ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದ ಅವಧಿಯೊಳಗಾಗಿ ಆ ಬಾಕಿಯನ್ನು ಸಂದಾಯ ಮಾಡಿದ್ದರೆ; - ಜಪ್ತಿಯಿಂದ ಬಿಡುಗಡೆ ಮಾಡತಕ್ಕದ್ದು ಮತ್ತು ಅದರ ಆಡಳಿತವನ್ನು ಆ ವರಿಷ್ಠ ಹಿಡುವಳಿದಾರನಿಗೆ ವಹಿಸಿಕೊಡತಕ್ಕದ್ದು.

(2) ವರಿಷ್ಠ ಹಿಡುವಳಿದಾರನು ಗ್ರಾಮವನ್ನು ಅಥವಾ ಗ್ರಾಮದ ಭಾಗವನ್ನು ತನಗೆ ಪುನಃ ವಹಿಸಿಕೊಡಬೇಕೆಂದುಯಾವ ವರ್ಷದಲ್ಲಿ ಅರ್ಜಿ ಸಲ್ಲಿಸಿದ್ದಾನೋ ಆ ವರ್ಷದಲ್ಲಿಹೆಚ್ಚುವರಿ ಉತ್ಪನ್ನವೇನಾದರೂ ಬಂದಿದ್ದರೆ ಅದರಿಂದ ಎಲ್ಲ ಬಾಕಿಗಳನ್ನು ಮತ್ತು ಖರ್ಚುಗಳನ್ನು ಕಳೆದು ಅನಂತರ ಉಳಿಯುವ ಹೆಚ್ಚುವರಿ ಉತ್ಪನ್ನವನ್ನು, ವರಿಷ್ಠ ಗೇಣಿದಾರನಿಗೆ ಡೆಪ್ಯೂಟಿ ಕಮಿಷನರನು ಸಂದಾಯ ಮಾಡತಕ್ಕದ್ದು. ಆದರೆ ಹಿಂದಿನ ವರುಷಗಳಲ್ಲಿ ಅಂಥ ಹೆಚ್ಚುವರಿ ಉತ್ಪನ್ನಗಳೇನಾದರೂ ಬಂದಿದ್ದರೆ ಅದು ರಾಜ್ಯ ಸರ್ಕಾರದ ವಿಲೆಯ ಅಧಿಕಾರಕ್ಕೊಳಪಟ್ಟಿರತಕ್ಕದ್ದು.

187. ಗ್ರಾಮ, ಇತ್ಯಾದಿಗಳು ಹನ್ನೆರಡು ವರುಷಗಳಲ್ಲಿ ಬಿಡುಗಡೆಯಾಗದಿದ್ದರೆ ಸರ್ಕಾರದಲ್ಲಿ ಕಾಯಂ ಆಗಿ ನಿಹಿತವಾಗಿರತಕ್ಕದ್ದು.- 183ನೇ ಪ್ರಕರಣದ ಮೇರೆಗೆ ಜಪ್ತಿ ಮಾಡಿದ ಗ್ರಾಮವನ್ನು ಅಥವಾ ಗ್ರಾಮದ ಭಾಗವನ್ನು ತನಗೆ ಪುನಃ ವಹಿಸಿಕೊಡಬೇಕೆಂದು ಈ ಮೊದಲು ಹೇಳಿದ ಹನ್ನೆರಡು ವರ್ಷದ ಅವಧಿಯೊಳಗಾಗಿ ಅರ್ಜಿಯನ್ನು ಸಲ್ಲಿಸದಿದ್ದರೆ ಅಥವಾ ಅಂಥ ಅರ್ಜಿಯನ್ನು ಸಲ್ಲಿಸಿದ ಬಳಿಕ ವರಿಷ್ಠ ಹಿಡುವಳಿದಾರನು ಇನ್ನೂ ಬಾಕಿಯೇನಾದರೂ ಉಳಿದಿದ್ದರೆ, ಅದನ್ನು ಈ ಬಗ್ಗೆ ಡೆಪ್ಯೂಟಿ ಕಮಿಷನರು ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಸಂದಾಯ ಮಾಡಲು ತಪ್ಪಿದರೆ, ಆ ಗ್ರಾಮವು ಅಥವಾ ಗ್ರಾಮದ ಭಾಗವು ಅಂದಿನಿಂದ, ವರಿಷ್ಠ ಹಿಡುವಳಿದಾರನು ಅಥವಾ ಯಾರೇ ಹಿಸ್ತಿದಾರನು ಅಥವಾ ಅವನ ಅಥವಾ ಅವರ ಪೂರ್ವಜ ಯಾರಿಗಾದರೂ ಅವರು ಸೃಜಿಸಿದ ಅಥವಾ ಅಂಥ ವರಿಷ್ಠ ಹಿಡುವಳಿದಾರನಿಗೆ ಅಥವಾ ಯಾರೇ ಹಿಸ್ತಿದಾರನಿಗೆ ಸಂಬಂಧಿಸಿದಂತೆ ಅದರ ಮೇಲೆ ಹಕ್ಕಿದ್ದರೆ

ಯಾವುದೇ ರೀತಿಯಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪೂರ್ವಾಧಿಕಾರಿಗಳಿಂದ ಮುಕ್ತವಾಗಿ, ಆದರೆ ಭೂಮಿಯ ವಾಸ್ತವಿಕ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಯ ಹಕ್ಕುಗಳಿಗೆ ಬಾಧಕವಾಗದಂತೆ, ಸರ್ಕಾರದಲ್ಲಿ ನಿಹಿತವಾಗತಕ್ಕದ್ದು.

188. ಕೆಲವು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳು.-(1) ಯಾವುದೇ ಭೂಮಿಯ ಬೆಲೆಯನ್ನು ಅಥವಾ ಅದರ ಯಾವುದೇ ಭಾಗವನ್ನು, ಖಾಸಗಿ ಒಪ್ಪಂದದ ಮೇರೆಗೆ ಅಥವಾ ಸಿವಿಲ್ ನ್ಯಾಯಾಲಯದ ಅಥವಾ ಇತರ ಸಾರ್ವಜನಿಕ ಪ್ರಾಧಿಕಾರದ ಆದೇಶದ ಮೇರೆಗೆ ಮಾರಾಟ ಮಾಡಿದಾಗ, ಅಡಮಾನ ಮಾಡಿದಾಗ ಅಥವಾ ಬೇರೆ ರೀತಿಯಲ್ಲಿ ವಿಲೇ ಮಾಡಿದಾಗ, '[ತಹಶೀಲ್ದಾರನು]'ಅವಶ್ಯಕವೆಂದು ತಾನು ಆಲೋಚಿಸಿದರೆ, ಸದರಿ ಭೂಮಿಯ ಬಗೆಗಿನ ಚಾಲ್ತಿ ವರುಷದ ಕಂದಾಯವನ್ನು, ಅದರ ಸಂದಾಯದ ಬಗ್ಗೆ ಗೊತ್ತುಪಡಿಸಿದ ದಿನಾಂಕವು ಬಂದಿರಲಿ ಅಥವಾ ಇಲ್ಲದಿರಲಿ, ಸಂದಾಯ ಮಾಡುವವರೆಗೆ, ಆ ಭೂಮಿಯಿಂದ ಬೆಲೆಯನ್ನು ತೆಗೆದುಕೊಂಡು ಹೋಗದಂತೆ ತಡೆಯಬಹುದು. ಆದರೆ, ಮಾರಾಟ ಮಾಡಿದ, ಅಡಮಾನ ಮಾಡಿದ ಅಥವಾ ಬೇರೆ ರೀತಿಯಲ್ಲಿ ವಿಲೇ ಮಾಡಿದ ಬೆಲೆಯನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವ ವರ್ಷದ ಕಂದಾಯಕ್ಕಾಗಿ ಹಾಗೆ ತಡೆಹಿಡಿಯಲಾಗಿದೆಯೋ ಆ ವರ್ಷದ ಕಂದಾಯದ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ತಡೆಹಿಡಿಯತಕ್ಕದ್ದಲ್ಲ.

(2) ರಾಜ್ಯ ಸರ್ಕಾರಕ್ಕೆ ಬೆಲೆಯ ಮೇಲಿರುವ ಧಾರಣಾಧಿಕಾರವನ್ನು ಚಲಾಯಿಸುವುದರ ಮೂಲಕ, ಭೂಕಂದಾಯದ ಸಂದಾಯವನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ, '[ತಹಶೀಲ್ದಾರನು]',-

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎ) ಭೂಕಂದಾಯದ ಸಂದಾಯಕ್ಕೆ ಹೊಣೆಯಾಗಿರುವ ಭೂಮಿಯಲ್ಲಿ ಬೆಲೆಯಲಾಗುವ ಬೆಲೆಯನ್ನು ತನಗೆ ಅಥವಾ ಈ ಬಗ್ಗೆ ತಾನು ಹೆಸರಿಸುವ ಇತರ ಅಧಿಕಾರಿಗೆ ಮೊದಲು ಬರಹ ಮೂಲಕ ನೋಟೀಸನ್ನು ಕೊಟ್ಟು ಹೊರತು, ಕೊಯ್ಲು ಮಾಡತಕ್ಕದ್ದಲ್ಲವೆಂದು ಅಗತ್ಯಪಡಿಸಬಹುದು;

(ಬಿ) ಕೊಯ್ಲು ಮಾಡಿದ ಬೆಲೆಯನ್ನು ಭೂಮಿಯಿಂದ ಅಥವಾ ಅದನ್ನು ರಾಶಿ ಹಾಕಿದ ಸ್ಥಳದಿಂದ ತನ್ನ ಅಥವಾ ಮೇಲೆ ಹೇಳಿದ ಬೇರೆ ಅಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಸಾಗಿಸಬಾರದೆಂದು ನಿರ್ದೇಶಿಸಬಹುದು;

(ಸಿ) ಅಂಥ ಬೆಲೆಯ ಕೊಯ್ಲು ಮಾಡುವುದನ್ನು ಅಥವಾ ಸಾಗಿಸುವುದನ್ನು ತಡೆಯಲು ಆ ಬೆಲೆಗೆ ಕಾವಲುಗಾರರನ್ನು ನೇಮಿಸಬಹುದು, ಮತ್ತು ಆ ಸಂಬಂಧದಲ್ಲಿ ತಗಲುವ ಖರ್ಚನ್ನು ಆ ಬೆಲೆಯು ಇರುವ ಭೂಮಿಯ ಕಂದಾಯದ ಬಾಕಿ ಎಂಬಂತೆ ವಸೂಲು ಮಾಡಬಹುದು.

(3) ಉಪಪ್ರಕರಣ(2)ರ ಮೇರೆಗೆ ಮಾಡಿದ ಯಾವುದೇ ಆದೇಶವನ್ನು, ಅದನ್ನು ಕ್ರಮಬದ್ಧವಾಗಿ ಪ್ರಕಟಿಸಿದ ಅನಂತರ ಅಥವಾ ಅದರ ಬಗ್ಗೆ ನೋಟೀಸನ್ನು ಜಾರಿ ಮಾಡಿದ ಅನಂತರ, ಯಾರೇ ವ್ಯಕ್ತಿಯು ಅದನ್ನು ಪಾಲಿಸದಿದ್ದರೆ ಅಥವಾ ಪಾಲಿಸದಂತೆ ದುಷ್ಟೇರಣೆ ಮಾಡಿದರೆ, ಅವನು '[ತಹಶೀಲ್ದಾರನು]' ನಡೆಸುವ ಸಂಕ್ಷಿಪ್ತ ವಿಚಾರಣೆಯ ಅನಂತರ, ಅಂಥ ಭೂಮಿಯ ಬಗ್ಗೆ ಬಾಕಿಯಾಗಿರುವ ಭೂಕಂದಾಯದ ಎರಡರಷ್ಟಕ್ಕೆ ಮೀರದ ಜುಲ್ಮಾನೆಗೆ ಗುರಿಯಾಗತಕ್ಕದ್ದು.

(4) '[ತಹಶೀಲ್ದಾರನು]',ಬಹಳ ದಿನ ಇಟ್ಟರೆ ಕೆಟ್ಟು ಹೋಗುತ್ತದೆಯಾದ್ದರಿಂದ ಬೆಲೆಯ ಕೊಯ್ಲನ್ನು ಮುಂದೂಡತಕ್ಕದ್ದಲ್ಲ ಅಥವಾ ಅದನ್ನು ರಾಶಿ ಹಾಕಿರುವುದನ್ನು ಅನಾವಶ್ಯಕವಾಗಿ ರಾಶಿ ಹಾಗೆಯೇ ಇಟ್ಟಿರತಕ್ಕದ್ದಲ್ಲ, ಬೆಲೆಯನ್ನು ರಾಶಿ ಹಾಕಿದ ಎರಡು ತಿಂಗಳೊಳಗಾಗಿ ಭೂಕಂದಾಯದ ಬಾಕಿಯು ಸಂದಾಯವಾಗದಿದ್ದರೆ, '[ತಹಶೀಲ್ದಾರನು]'ಬೆಲೆಯನ್ನು ಬಿಡುಗಡೆ ಮಾಡಿ ಈ ಅಧ್ಯಾಯವು ಅಧಿಕೃತಗೊಳಿಸಿರುವಂತಹ ಬೇರೆ ಇತರ ರೀತಿಯಲ್ಲಿ ಭೂಕಂದಾಯವನ್ನು ವಸೂಲು ಮಾಡಲು ಕ್ರಮಕೈಗೊಳ್ಳತಕ್ಕದ್ದು ಅಥವಾ ಕಂದಾಯದ ಬಾಕಿಯ ಮತ್ತು ಎಲ್ಲ ಕಾನೂನು ಸಮ್ಮತ ಖರ್ಚಿನ ವಸೂಲಿಗಾಗಿ ಚರಸ್ವತ್ತಿನ ಮಾರಾಟಕ್ಕೆ ಅನ್ವಯವಾಗುವ ಈ ಅಧ್ಯಾಯದ ಉಪಬಂಧಗಳ ಮೇರೆಗೆ ಮಾರಾಟ ಮಾಡುವುದಕ್ಕಾಗಿ ಆ ಬೆಲೆಯಲ್ಲಿ ಸೂಕ್ತವೆಂದು ತಾನು ಭಾವಿಸುವಷ್ಟು ಭಾಗವನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಉಳಿದುದನ್ನು ಬಿಟ್ಟು ಕೊಡತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

189. ಭದ್ರತೆಯನ್ನು ಒದಗಿಸಿದಾಗ ಮುಂಜಾಗತೆ ಕ್ರಮಗಳನ್ನು ಬಿಟ್ಟು ಬಿಡುವಿಕೆ.- ಕಂದಾಯವನ್ನು ಸಂದಾಯ ಮಾಡಲು ಮುಖ್ಯವಾಗಿ ಜವಾಬ್ದಾರನಾಗಿರುವ ವ್ಯಕ್ತಿಯು ಅಥವಾ ಮುಖ್ಯವಾಗಿ ಜವಾಬ್ದಾರನಾಗಿರುವ ಆ ವ್ಯಕ್ತಿಯು ತಪ್ಪಿದರೆ ಅದಕ್ಕೆ ಜವಾಬ್ದಾರನಾಗುವ ವ್ಯಕ್ತಿಯು, ಮುಂಜಾಗತೆ ಕ್ರಮಗಳನ್ನು ಬಿಟ್ಟು ಬಿಡುವವರೆಗೆ '[ತಹಶೀಲ್ದಾರನು]'ಕಾನೂನುಬದ್ಧವಾಗಿ ವಹಿಸಿದ ಖರ್ಚನ್ನು ಸಂದಾಯ ಮಾಡತಕ್ಕದ್ದು ಮತ್ತು ಈ ಅಧ್ಯಾಯದ ಉಪಬಂಧಗಳ ಮೇರೆಗೆ ಯಾವ ಕಾಲಕ್ಕೆ ಕಂದಾಯವನ್ನು ಅಥವಾ ಅದರ ಕಂತನ್ನು ಸಂದಾಯ ಮಾಡಬೇಕಾಗಿದೆಯೋ ಆ ಕಾಲದಲ್ಲಿ ಅದನ್ನು ಸಂದಾಯ ಮಾಡುವ ಬಗ್ಗೆ '[ತಹಶೀಲ್ದಾರನಿಗೆ]' ತೃಪ್ತಿಕರವಾಗುವಂಥ ಭದ್ರತೆಯನ್ನು ಒದಗಿಸಿದರೆ 188ನೇ ಪ್ರಕರಣದ ಮೇರೆಗಿನ ಮುಂಜಾಗತೆಯ ಕ್ರಮಗಳನ್ನು ಬಿಟ್ಟು ಬಿಡತಕ್ಕದ್ದು.

1. 1970ರ ಅಧಿನಿಯಮ 5ರ ಮೂಲಕ 23.10.1969 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

190. ಇತರ ಸರ್ಕಾರಿ ಬಾಕಿಗಳ ವಸೂಲಿ.-ಈ ಅಧಿನಿಯಮದ ಮೇರೆಗೆ ವಸೂಲಾಗಬೇಕಾದ ಈ ಮುಂದೆ ಹೇಳಿರುವ ಮೊಬಲಗುಗಳನ್ನು ಎಂದರೆ,-

(ಎ) ಭೂಮಿಯ ಅಥವಾ ನೀರಿನ ಅಥವಾ ಭೂಮಿಯ ಯಾವುದೇ ಉತ್ಪನ್ನದ ಬಳಕೆಗಾಗಿ ಅಥವಾ ಅಧಿಭೋಗಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲ್ಲತಕ್ಕ ಎಲ್ಲ ಗೇಣಿಗಳು, ರಾಜಾದಾಯಗಳು, ನೀರು ದರಗಳು, ಉಪಕರಗಳು, ಫೀಜು, ಋಣ ಭಾರಗಳು, ಮೇಲ್ಕೊಡುಗೆಗಳು, ದಂಡಗಳು ಮತ್ತು ಜುಲ್ಮಾನೆಗಳು;

(ಬಿ) ಭೂಕಂದಾಯದ ಬಾಕಿಯಂತೆ ವಸೂಲಾಗಬೇಕಾದವುಗಳೆಂದು ಉಪಬಂಧ ಕಲ್ಪಿಸಿರುವ ಯಾವುದೇ ಅನುದಾನ, ಗೇಣಿ ಅಥವಾ ಕರಾರಿನ ಮೇರೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿತಕ್ಕ ಎಲ್ಲ ಮೊಬಲಗು;

(ಸಿ) ಈ ಅಧಿನಿಯಮದ ಮೂಲಕ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಭೂಕಂದಾಯದ ಬಾಕಿಯಂತೆ ವಸೂಲಾಗಬೇಕಾದುದೆಂದು ಘೋಷಿತವಾದ ಎಲ್ಲ ಮೊಬಲಗು;

—ಭೂಕಂದಾಯದ ಬಾಕಿಯನ್ನು ವಸೂಲು ಮಾಡುವ ರೀತಿಯಲ್ಲಿಯೇ ವಸೂಲು ಮಾಡಬಹುದು;

191. ಜಾಮೀನುದಾರನಿಂದ ಹಣದ ವಸೂಲಿ.— ಈ ಅಧಿನಿಯಮದ ಅಥವಾ ಇತರ ಯಾವುದೇ ಅಧಿನಿಯಮದ ಮೇರೆಗೆ ಅಥವಾ ಯಾವ ಮಂಜೂರಾತಿಯ, ಗೇಣಿಯ ಅಥವಾ ಕರಾರಿನ ನಿಬಂಧನೆಗಳ ಮೇರೆಗೆ ಭದ್ರತೆಯಾಗಿ ಒದಗಿಸಿರುವ ಹಣವು ಭೂಕಂದಾಯದ ಬಾಕಿ ಎಂಬಂತೆ ಮೂಲಕರ್ತನಿಂದ ವಸೂಲಾಗಬೇಕಾದುದಾಗಿದೆಯೋ ಆ ಮಂಜೂರಾತಿಯಿಂದಾಗಿ ಗೇಣಿ ಅಥವಾ ಕರಾರಿನಿಂದಾಗಿ ಜಾಮೀನುದಾರನಾಗಿರಬಹುದಾದ ಪ್ರತಿಯೊಬ್ಬ ವ್ಯಕ್ತಿಯು, ತನ್ನ ಭದ್ರತಾ ಪತ್ರದ ನಿಬಂಧನೆಗಳಿಗನುಸಾರವಾಗಿ ತಾನು ಕೊಡಲು ಹೊಣೆಗಾರನಾಗಿರಬಹುದಾದ ಮೊಬಲಗನ್ನು ಅಥವಾ ಅದರ ಯಾವುದೇ ಭಾಗವನ್ನು ಸಂದಾಯ ಮಾಡಲು ತಪ್ಪಿದರೆ, ಅವನು ಈ ಅಧ್ಯಾಯದ ಉಪಬಂಧಗಳ ಮೇರೆಗೆ ಭೂಕಂದಾಯದ ಬಾಕಿಯ ಬಗ್ಗೆ ನಡೆಸಲಾಗುವ ವ್ಯವಹರಣೆಗಳಂತಹ ವ್ಯವಹರಣೆಗಳಿಗೆ ಬದ್ಧನಾಗಿರತಕ್ಕದ್ದು.

192. ಒಂದು ಜಿಲ್ಲೆಯಲ್ಲಿನ ಬಾಕಿಯನ್ನು ಮತ್ತೊಂದು ಜಿಲ್ಲೆಯ ಡೆಪ್ಯೂಟಿ ಕಮಿಷನರು ವಸೂಲು ಮಾಡುವುದು.— (1) ಭೂಕಂದಾಯದ ಬಾಕಿಯು ಅಥವಾ 190ನೇ ಪ್ರಕರಣದ ಮೇರೆಗೆ ಭೂಕಂದಾಯದ ಬಾಕಿ ಎಂಬಂತೆ ವಸೂಲಿಯಾಗದಿರುವ ಇತರ ಸರ್ಕಾರಿ ಬಾಕಿಗಳು ಒಂದು ಜಿಲ್ಲೆಯಲ್ಲಿ ಬಾಕಿಯಾಗಿದ್ದು ಬೇರೆ ಯಾವುದೇ ಜಿಲ್ಲೆಯಲ್ಲಿರುವ ಸುಸ್ತಿದಾರನ ಸ್ವತ್ತಿನ ಮಾರಾಟದಿಂದ ವಸೂಲಾಗಬೇಕಿದ್ದಲ್ಲಿ, ಯಾವ ಜಿಲ್ಲೆಯಲ್ಲಿ ಅಂಥ ಬಾಕಿಯು ಉಳಿದಿರುವುದೋ ಆ ಜಿಲ್ಲೆಯ ಡೆಪ್ಯೂಟಿ ಕಮಿಷನರನು 160ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಪ್ರಮಾಣಿತವಾದ ಲೆಕ್ಕಗಳ ತಃಖ್ತೆಯನ್ನು ಯಾವ ಜಿಲ್ಲೆಯಲ್ಲಿ ವಸೂಲು ಮಾಡಬೇಕಾಗಿದೆಯೋ ಆ ಜಿಲ್ಲೆಯ ಡೆಪ್ಯೂಟಿ ಕಮಿಷನರಿಗೆ ಕಳುಹಿಸಿಕೊಡತಕ್ಕದ್ದು.

(2) ಅಂಥ ಪ್ರಮಾಣಿತ ತಃಖ್ತೆಯು ತಲುಪಿದ ಬಳಿಕ, ಒಂದು ಜಿಲ್ಲೆಯ ಡೆಪ್ಯೂಟಿ ಕಮಿಷನರು, ಇನ್ನೊಂದು ಜಿಲ್ಲೆಯ ಡೆಪ್ಯೂಟಿ ಕಮಿಷನರು ವಸೂಲು ಮಾಡಬೇಕೆಂದು ಕೇಳಿದ ಬಾಕಿಯನ್ನು ಅದು ತನ್ನ ಜಿಲ್ಲೆಯಲ್ಲಿಯೇ ಬಾಕಿ ಇದೆ ಎಂಬಂತೆ ಭಾವಿಸಿ ಈ ಅಧ್ಯಾಯದ ಉಪಬಂಧಗಳ ಮೇರೆಗೆ ವಸೂಲು ಮಾಡುವುದು ಕಾನೂನು ಬದ್ಧವಾಗಿರತಕ್ಕದ್ದು.

¹[ಅಧ್ಯಾಯ—XIV—ಎ

ಅಪರಾಧಗಳು ಮತ್ತು ದಂಡನೆಗಳು

192ಎ. ಅಪರಾಧಗಳು ಮತ್ತು ದಂಡನೆಗಳು.— ಈ ಅಧಿನಿಯಮದಲ್ಲಿ ಅಥವಾ ಅದರ ಮೇರೆಗೆ ಮಾಡಿದ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಯಾರಾದರೂ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಅಪರಾಧವನ್ನು ಮಾಡಿದರೆ, ಅಂಥ ಪ್ರತಿಯೊಂದು ಅಪರಾಧಕ್ಕೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ಅಪರಾಧ ನಿರ್ಣಾಯವಾದ ನಂತರ ಅದರ (3)ನೇ ಅಂಕಣದಲ್ಲಿ ನಮೂದಿಸಿರುವ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

ಕೋಷ್ಟಕ

ಕ್ರ.ಸಂ.	ಅಪರಾಧ	ದಂಡನೆ
(1)	(2)	(3)
1.	ಸರ್ಕಾರದ ಭೂಮಿಯನ್ನು ಹೊಂದುವ ಉದ್ದೇಶದಿಂದ ಯಾವುದೇ ಸರ್ಕಾರಿ ಭೂಮಿಯನ್ನು ಕಾನೂನುಬಾಹಿರವಾಗಿ ಪ್ರವೇಶಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು. ಪರಂತು, ಕೊಡಗು ಜಿಲ್ಲೆಯಲ್ಲಿ ಜಮಾ, ಬಾಣೆ ಭೂಮಿಗಳ ಅಥವಾ ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸಿರುವ ಅಥವಾ 94ಎ, 94ಬಿ, ಮತ್ತು 94ಸಿ ಪ್ರಕರಣಗಳ ಮೇರೆಗೆ ರಚಿಸಲಾದ ಸಮಿತಿಯ ಮುಂದೆ ಸಕ್ರಮಕ್ಕಾಗಿ ಬಾಕಿಯಿರುವ ಪ್ರಕರಣಗಳಿಗೆ ಇದು ಅನ್ವಯವಾಗತಕ್ಕದ್ದಲ್ಲ.	ಒಂದು ವರ್ಷದ ಕಾರಾವಾಸ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿಗಳ ಜುಲ್ಮಾನೆ
2.	ಮೋಸ ಮಾಡಿದ್ದರೆ ಮತ್ತು ಆ ಮೂಲಕ ಸರ್ಕಾರದ ಯಾವುದೇ ಭೂಮಿಯನ್ನು ದಾನದ ಮೂಲಕ ಅಥವಾ ಅನ್ಯಥಾ ಮಾರಾಟ, ಅಡಮಾನ, ವರ್ಗಾವಣೆ ಮಾಡುವ ಉದ್ದೇಶದಿಂದ ಅಪ್ರಾಮಾಣಿಕವಾಗಿ ದಸ್ತಾವೇಜುಗಳನ್ನು ಸೃಷ್ಟಿಸಿದ್ದರೆ.	ಮೂರು ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ.
3.	ಆ ಉದ್ದೇಶಕ್ಕಾಗಿ ಅದನ್ನು ಬಳಸುವ ಉದ್ದೇಶದಿಂದ ಸರ್ಕಾರದ ಭೂಮಿಗೆ ಸಂಬಂಧಿಸಿದಂತೆ ಅಥವಾ ಅಂಥ ಜಮೀನನ್ನು ಕಬಳಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರೆ	ಮೂರು ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿಗಳ ಜುಲ್ಮಾನೆ.

4.	ಸರ್ಕಾರದ ಭೂಮಿಯನ್ನು ಅನಧಿಕೃತ ಅಧಿಭೋಗವನ್ನು ವರದಿ ಮಾಡುವ ಅಥವಾ ಅಂಥ ಅನಧಿಕೃತ ಅಧಿಭೋಗದಾರರನ್ನು ತೆರವುಗೊಳಿಸಲು ಕ್ರಮವನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಯಾವ ರೆವಿನ್ಯೂ ಅಧಿಕಾರಿಗೆ ವಹಿಸಿಕೊಡಲಾಗಿದೆಯೋ ಆ ರೆವಿನ್ಯೂ ಅಧಿಕಾರಿಯು ವರದಿ ಮಾಡುವುದಕ್ಕೆ ಅಥವಾ ಅಂಥ ಅನಧಿಕೃತ ಅಧಿಭೋಗದಾರರನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವುದಕ್ಕೆ ವಿಫಲರಾಗಿದ್ದರೆ: ಪರಂತು, ಕೊಡಗು ಜಿಲ್ಲೆಯಲ್ಲಿ ಜಮ್ಮಾ, ಕಂದಾಯ ಮುಕ್ತ ಅರಣ್ಯ ಭೂಮಿಗಳಿಗೆ ಅಥವಾ ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸಿರುವ ಅಥವಾ ಅಧಿನಿಯಮದ 94ಎ, 94ಬಿ ಮತ್ತು 94ಸಿ ಪ್ರಕರಣಗಳ ಮೇರೆಗೆ ರಚಿಸಲಾದ ಸಮಿತಿಯ ಮುಂದೆ ಸಕ್ರಮಕ್ಕಾಗಿ ಬಾಕಿಯಿರುವ ಪ್ರಕರಣಗಳಿಗೆ ಇದು ಅನ್ವಯವಾಗತಕ್ಕದ್ದಲ್ಲ.	
5.	ಕೃಷಿಯೇತರ ಉದ್ದೇಶಕ್ಕಾಗಿ ಯಾವುದೇ ಕೃಷಿ ಭೂಮಿಯನ್ನು ಸಕ್ರಮ ಪ್ರಾಧಿಕಾರದಿಂದ ಪರಿವರ್ತನೆಗೊಳಿಸಿಕೊಳ್ಳದಯೇ ಅಥವಾ ಮುಂಚಿತವಾಗಿ ಅನುಮೋದನೆ ಪಡೆಯದಯೇ ಮಾರಾಟ ಮಾಡಿದರೆ: ಪರಂತು, ಈ ಬಗ್ಗೆ ವಿಶೇಷ ಯೋಜನೆಯನ್ನು ರೂಪಿಸುವುದರ ಮೂಲಕ ಸರ್ಕಾರವು ಸಕ್ರಮಗೊಳಿಸಿದ ಪ್ರಕರಣಗಳಿಗೆ ಇದು ಅನ್ವಯವಾಗತಕ್ಕದ್ದಲ್ಲ.	ಮೂರು ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ.
6.	ಕೃಷಿಯೇತರ ಬಳಕೆಗಾಗಿ ಕೃಷಿ ಭೂಮಿಯನ್ನು ಪರಿವರ್ತಿಸುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಅಥವಾ ಕೃಷಿಯೇತರ ಉದ್ದೇಶಕ್ಕಾಗಿ ಬಳಸುವುದಕ್ಕೆ ಕೃಷಿ ಭೂಮಿಯ ಹಿಡುವಳಿದಾರನಿಗೆ ಅಧಿಕಾರ ನೀಡುವುದು.	ಮೂರು ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿಗಳ ಜುಲ್ಮಾನೆ.
7.	ಯಾವ ಸಾರ್ವಜನಿಕ ನೌಕರನಿಗೆ ದಾಖಲೆಗಳನ್ನು ನಿರ್ವಹಣೆ ಮಾಡಲು ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆಯೋ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಅನಧಿಕೃತ ಪರಿವರ್ತನೆಯ ಬಗ್ಗೆ ವರದಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆಯೋ ಆ ಸಾರ್ವಜನಿಕನು ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಲು ಅಥವಾ ಕೃಷಿಯೇತರ ಉದ್ದೇಶಗಳಿಗಾಗಿ ರೆವಿನ್ಯೂ ಭೂಮಿಗಳನ್ನು ಅನಧಿಕೃತವಾಗಿ ಪರಿವರ್ತಿಸುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲನಾಗಿದ್ದರೆ: ಪರಂತು, ಈ ಬಗ್ಗೆ ವಿಶೇಷ ಯೋಜನೆಯನ್ನು ರೂಪಿಸುವ ಮೂಲಕ ಸರ್ಕಾರವು ಸಕ್ರಮಗೊಳಿಸುವಂಥ ಪ್ರಕರಣಗಳಿಗೆ ಇದು ಅನ್ವಯವಾಗತಕ್ಕದ್ದಲ್ಲ.	ಮೂರು ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ.
8.	ಈ ಅಧಿನಿಯಮದ ಮೇರೆಗೆ ಹೊರಡಿಸಲಾದ ಯಾವುದೇ ಕಾನೂನು ಆದೇಶಗಳನ್ನು ಉಲ್ಲಂಘಿಸಿದ್ದರೆ.	ಮೊದಲನೇ ಅಪರಾಧಕ್ಕಾಗಿ ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಮತ್ತು ಎರಡನೇ ಮತ್ತು ತರುವಾಯದ ಅಪರಾಧಗಳಿಗೆ ಐದು ಪಟ್ಟು ಜುಲ್ಮಾನೆ.

192-ಬಿ. ಅಪರಾಧಗಳ ದುಷ್ಟೀಕರಣೆ.- ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಯಾರಾದರೂ ದಂಡನೀಯವಾದ ಯಾವುದೇ ಅಪರಾಧಕ್ಕೆ ದುಷ್ಟೀಕರಣೆ ನೀಡಿದರೆ ಅಥವಾ ಅಂಥ ಅಪರಾಧವನ್ನು ಮಾಡಲು ಪ್ರಯತ್ನಿಸಿದರೆ, ಅಂಥ ಅಪರಾಧವನ್ನು ಮಾಡಿರುವುದಕ್ಕಾಗಿ ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಉಪಬಂಧಿಸಿರುವ ದಂಡದೊಂದಿಗೆ ಶಿಕ್ಷಿಸತಕ್ಕದ್ದು.

192-ಸಿ. ಇತರ ಕಾನೂನುಗಳ ಮೇರೆಗೆ ಶಿಕ್ಷಿಸಲು ನಿಷೇಧ ಇಲ್ಲ.- ಯಾವ ಕೃತ್ಯವು ಅಥವಾ ಲೋಪವು ದಂಡನೀಯವೆಂದು ಈ ನಿಯಮದಲ್ಲಿ ಅಥವಾ ಮೇರೆಗೆ ಹೇಳಲಾಗಿದೆಯೋ ಆ ಯಾವುದೇ ಕೃತ್ಯಕ್ಕಾಗಿ ಅಥವಾ ಲೋಪಕ್ಕಾಗಿ ಯಾರೇ ವ್ಯಕ್ತಿಯನ್ನು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಮೇರೆಗೆ ಪ್ರಾಸಿಕ್ಯೂಷನ್ ಮಾಡುವುದನ್ನು ಅಥವಾ ಶಿಕ್ಷಿಸುವುದನ್ನು ಈ ಅಧಿನಿಯಮದಲ್ಲಿ ಇರುವುದು ಯಾವುದೂ ತಡೆಯತಕ್ಕದ್ದಲ್ಲ.

ಪರಂತು, ಒಂದೇ ಅಪರಾಧಕ್ಕಾಗಿ ಯಾರೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚುಬಾರಿ ಪ್ರಾಸಿಕ್ಯೂಷನ್ ಮಾಡತಕ್ಕದ್ದಲ್ಲ ಮತ್ತು ಶಿಕ್ಷಿಸತಕ್ಕದ್ದಲ್ಲ.

192.ಡಿ. ಅಪರಾಧಗಳನ್ನು ನ್ಯಾಯಿಕ ಗಮನಕ್ಕೆ ತೆಗೆದುಕೊಳ್ಳಬೇಕು.- ಈ ಅಧ್ಯಾಯದ ಮೇರೆಗಿನ ಅಪರಾಧಗಳನ್ನು ನ್ಯಾಯಿಕ ಗಮನಕ್ಕೆ ತೆಗೆದುಕೊಳ್ಳತಕ್ಕದ್ದು.]¹

1. 2007ರ ಅಧಿನಿಯಮ 15ರ ಮೂಲಕ 11.12.2006 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಅಧ್ಯಾಯ-XV

ಸಂಕೀರ್ಣ

193. ನಕಾಶೆಗಳ ಮತ್ತು ಭೂ ದಾಖಲೆಗಳ ಪರಿಶೀಲನೆ ಮತ್ತು ಅವುಗಳ ಪ್ರತಿಗಳನ್ನು ಕೊಡುವುದು.- ಈ ಬಗ್ಗೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿಯಮಿಸಬಹುದಾದ ನಿಯಮಗಳಿಗೆ ಮತ್ತು ಫೀಜಿನ ಸಂದಾಯಕ್ಕೊಳಪಟ್ಟು, ಎಲ್ಲ ನಕಾಶೆಗಳು ಮತ್ತು ಭೂದಾಖಲೆಗಳು ಮತ್ತು ಯುಕ್ತ ಕಾಲದಲ್ಲಿ ಸಾರ್ವಜನಿಕರ ಪರಿಶೀಲನೆಗೆ ದೊರೆಯುವಂತೆ ಇರತಕ್ಕದ್ದು ಮತ್ತು ಅಂಥ ನಕಾಶೆಗಳ ಮತ್ತು ಭೂ ದಾಖಲೆಗಳ ಪ್ರಮಾಣಿತ ಉದ್ದತೆ ಭಾಗಗಳನ್ನು ಅಥವಾ ಅವುಗಳ ಪ್ರಮಾಣ ಪ್ರತಿಗಳನ್ನು, ಅವುಗಳಿಗಾಗಿ ಅರ್ಜಿ ಸಲ್ಲಿಸುವ ಎಲ್ಲ ವ್ಯಕ್ತಿಗಳಿಗೂ ಕೊಡತಕ್ಕದ್ದು.

194. ಭೂಕಂದಾಯದ ಸ್ಥಗಿತ ಅಥವಾ ಮಾಫಿ.- (1) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಆದರೆ ನಿಯಮಿಸಬಹುದಾದ ನಿಯಮಗಳಿಗೊಳಪಟ್ಟು, ಯಾವುದೇ ಭಾಗದಲ್ಲಿ ಸಾಕಷ್ಟು ಮಳೆ ಬಾರದ ಕಾರಣದಿಂದಾಗಿ ಅಥವಾ ಇತರ ಕಾರಣದಿಂದಾಗಿ ಬೆಳೆಗಳು ಆಗದೇ ಇದ್ದರೆ ಮತ್ತು ಅಂಥ ಭಾಗದಲ್ಲಿರುವ ಯಾವುದೇ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾಗಿರುವ ಕಂದಾಯವನ್ನು ಸ್ಥಗಿತಗೊಳಿಸುವುದು ಅಥವಾ ಮಾಫಿ ಮಾಡುವುದು ಅವಶ್ಯಕವೆಂದು ರಾಜ್ಯ ಸರ್ಕಾರವು ಪರ್ಯಾಲೋಚಿಸಿದರೆ, ಅದು ಅಧಿಸೂಚನೆಯ ಮೂಲಕ,-

(i) ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯವರೆಗೆ ಭೂಕಂದಾಯದ ಅಥವಾ ಅದರ ಯಾವುದೇ ಭಾಗದ ವಸೂಲಿಯನ್ನು ಸ್ಥಗಿತಗೊಳಿಸಬಹುದು; ಅಥವಾ

(ii) ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಯಾವುದೇ ವರ್ಷದಲ್ಲಿ ಸಂದಾಯವಾಗ ಬೇಕಾಗಿರುವ ಭೂಕಂದಾಯವನ್ನು ಪೂರ್ತಿಯಾಗಿ ಅಥವಾ ಭಾಗಶಃ ಮಾಫಿ ಮಾಡಬಹುದು.

(2) ಉಪಪ್ರಕರಣ(1)ರ ಮೇರೆಗೆ ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನೂ ರಾಜ್ಯ ವಿಧಾನ ಮಂಡಲದ ಎರಡೂ ಸದನಗಳ ಮುಂದೆಯೂ ಇರಿಸತಕ್ಕದ್ದು.

195. ಅಧಿಕಾರಗಳನ್ನು ವಹಿಸಿಕೊಡುವುದು.- (1) ಈ ಅಧಿನಿಯಮದ ಮೇರೆಗೆ ರಾಜ್ಯ ಸರ್ಕಾರಕ್ಕೆ ಅಥವಾ ಅದಕ್ಕೆ ಅಧೀನವಾಗಿರುವ ಯಾರೇ ಅಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರಗಳನ್ನು, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ತನಗೆ ಅಧೀನವಾಗಿರುವ ಯಾರೇ ಅಧಿಕಾರಿಗೆ ಅಥವಾ ಪ್ರಾಧಿಕಾರಕ್ಕೆ, ಸದರಿ ಅಧಿಸೂಚನೆಯಲ್ಲಿ ಯಾವುವಾದರೂ ನಿರ್ದಿಷ್ಟಪಡಿಸಬಹುದಾದ ನಿಬಂಧಗಳನ್ನು ಮತ್ತು ಷರತ್ತುಗಳನ್ನು ಅವುಗಳಿಗೊಳಪಟ್ಟು ವಹಿಸಿಕೊಡಬಹುದು.

(2) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ರಾಜ್ಯ ಸರ್ಕಾರವು 3, 4, 6, 7, 8, 9, 10, 18, 20, 21, 40, 43, 48, 114, 115, 121 ಅಥವಾ 125ನೇ ಪ್ರಕರಣಗಳ ಮೇರೆಗಿನ ತನ್ನ ಯಾವುದೇ ಅಧಿಕಾರಗಳನ್ನು ಅಥವಾ 19ನೇ ಪ್ರಕರಣದ ಮೇರೆಗೆ ನಿಯಮಗಳನ್ನು ರಚಿಸುವ ಅಧಿಕಾರವನ್ನು ಅಥವಾ 210ನೇ ಪ್ರಕರಣದ ಮೇರೆಗೆ ತೊಂದರೆಗಳನ್ನು ನಿವಾರಿಸುವ ಅಧಿಕಾರವನ್ನು ವಹಿಸಿಕೊಡತಕ್ಕದ್ದಲ್ಲ.

196. ಸದ್ಭಾವನೆಯಿಂದ ಕೈಕೊಂಡ ಕ್ರಮಕ್ಕೆ ರಕ್ಷಣೆ.- (ಎ) ಈ ಅಧಿನಿಯಮದ ಅಥವಾ ಅದರ ಮೇರೆಗಿನ ನಿಯಮಗಳ ಮೇರೆಗೆ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಯಾರೇ ಅಧಿಕಾರಿಯ ವಿರುದ್ಧ;

(ಬಿ) ಈ ಅಧಿನಿಯಮದ ಅಥವಾ ಅದರ ಮೇರೆಗಿನ ನಿಯಮಗಳ ಮೇರೆಗೆ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯದಿಂದಾಗಿ ಉಂಟಾದ ಅಥವಾ ಉಂಟಾಗಬಹುದಾದ ಯಾವುದೇ ನಷ್ಟಕ್ಕಾಗಿ ಅಥವಾ ಅನುಭವಿಸಿದ ಅಥವಾ ಅನುಭವಿಸಬಹುದಾದ ಹಾನಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ದಾವೆಯನ್ನು, ಪ್ರಾಸಿಕ್ಯೂಷನ್ ಅಥವಾ ವ್ಯವಹರಣೆಯನ್ನು ನಡೆಸತಕ್ಕದ್ದಲ್ಲ.

197. ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರದ ಅಧಿಕಾರ.- (1) ಈ ಅಧಿನಿಯಮದ ಉದ್ದೇಶಗಳನ್ನು ಮತ್ತು ಅದರ ಧ್ಯೇಯಗಳನ್ನು ಕಾರ್ಯರೂಪಕ್ಕೆ ತರುವುದರ ಸಲುವಾಗಿ ಮತ್ತು ಈ ಅಧಿನಿಯಮವನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಥವಾ ಇದರಲ್ಲಿ ಸುಸ್ಪಷ್ಟವಾಗಿ ಹೇಳಿರುವ ಸಂದರ್ಭಗಳ ಬಗ್ಗೆ ಎಲ್ಲ ಜನರ ಮಾರ್ಗದರ್ಶನಕ್ಕಾಗಿ ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗಿರದ ರಾಜ್ಯ ಸರ್ಕಾರವು, ಮೊದಲೇ ಪ್ರಕಟಿಸಿದ ನಂತರ, ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.

(2) ಅದರಲ್ಲೂ ಮುಖ್ಯವಾಗಿ ಮತ್ತು ಈ ಮುಂಚೆ ಹೇಳಿರುವ ಅಧಿಕಾರದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ, ಅಂಥ ನಿಯಮಗಳನ್ನು,-

(ಎ) ರೆವಿನ್ಯೂ ಅಧಿಕಾರಿಗಳ ಮತ್ತು ಮೋಜಣಿ ಅಧಿಕಾರಿಗಳ ನೇಮಕವನ್ನು ಮತ್ತು ಅವರು ತಮ್ಮ ಅಧಿಕಾರಗಳನ್ನು ಚಲಾಯಿಸುವುದನ್ನು ನಿಯಂತ್ರಿಸುವ;

(ಬಿ) 16ನೇ ಪ್ರಕರಣದ ಮೇರೆಗೆ ಯಾವ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದಾದ ಲೆಕ್ಕಿಗನು ತನ್ನ ಹುದ್ದೆಯನ್ನು ಧಾರಣ ಮಾಡಬೇಕೋ ಆ ಷರತ್ತುಗಳನ್ನು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸಿರುವ;

(ಸಿ) ಯಾವುದೇ ಜಿಲ್ಲೆಯಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ 33ನೇ ಪ್ರಕರಣದ ಮೇರೆಗಿನ ಕ್ರಮಬದ್ಧವಾದ ವಿಚಾರಣೆಯಲ್ಲಿ ಸಾಕ್ಷ್ಯವನ್ನು ತೆಗೆದುಕೊಳ್ಳಬೇಕಾಗಿದ್ದರೆ, ಕನ್ನಡ ಅಥವಾ ಇಂಗ್ಲೀಷನ್ನು ಬಿಟ್ಟು ಬೇರೆ ಭಾಷೆಯನ್ನು ನಿರ್ದಿಷ್ಟಪಡಿಸಿರುವ;

(ಡಿ) 37ನೇ ಪ್ರಕರಣದ ಮೇರೆಗಿನ ವಿದ್ಯುಕ್ತ ವಿಚಾರಣೆ ಅಲ್ಲದ ಅಥವಾ ಕ್ರಿಪ್ತ ವಿಚಾರಣೆ ಅಲ್ಲದ ಇತರ ರೀತಿಯ ವಿಚಾರಣೆಗಳನ್ನು ನಡೆಸುವ ವಿಧಾನವನ್ನು ನಿಯಮಿಸಿರುವ;

(ಇ) 42ನೇ ಪ್ರಕರಣದ ಮೇರೆಗೆ ನ್ಯಾಯಾಧೀಕರಣದ ಪೀಠಗಳು ತಮ್ಮ ಮುಖ್ಯ ಸ್ಥಳಗಳನ್ನು ಬಿಟ್ಟು, ಬೇರೆ ಸ್ಥಳಗಳಲ್ಲಿ ಉಪವೇಶನಗಳನ್ನು ನಡೆಸುವ ಬಗ್ಗೆ ಷರತ್ತುಗಳನ್ನು ಗೊತ್ತುಪಡಿಸಿರುವ;

(ಎಫ್) Vನೇ ಅಧ್ಯಾಯದ ಮೇರೆಗಿನ ಅಪೀಲುಗಳನ್ನು ಯಾವ ವಿಧಾನದಲ್ಲಿ, ಯಾವ ನಮೂನೆಯಲ್ಲಿ ಮತ್ತು ಯಾವ ರೀತಿಯಲ್ಲಿ ರೂಪಿಸಬೇಕೋ ಮತ್ತು ಸಲ್ಲಿಸಬೇಕೋ ಆ ವಿಧಾನವನ್ನು, ನಮೂನೆಯನ್ನು ಮತ್ತು ರೀತಿಯನ್ನು ನಿಯಮಿಸಿರುವ;

(ಜಿ) 56ನೇ ಪ್ರಕರಣದ ಮೇರೆಗಿನ ಪುನರೀಕ್ಷಣೆಗಾಗಿ ಅರ್ಜಿಯನ್ನು ಯಾವ ಅವಧಿಯ ಒಳಗಾಗಿ ಸಲ್ಲಿಸಬೇಕೋ ಅವಧಿಯನ್ನು ನಿಯಮಿಸಿರುವ;

(ಹೆಚ್) ಭೂಕಂದಾಯದ ಸಂದಾಯಕ್ಕೆ ಗುರಿಯಾಗಿರುವ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಬಳಸಬಹುದು ಅಥವಾ ಬಳಸಬಾರದು ಎಂಬುದನ್ನು ನಿಯಮಿಸಿರುವ ಮತ್ತು ಬೇಸಾಯದ ಭೂಮಿಯನ್ನು ಬೇಸಾಯೇತರ ಉದ್ದೇಶಕ್ಕಾಗಿ ಬಳಸಲು ಅನುಮತಿ ಕೊಡುವುದನ್ನು ನಿಯಂತ್ರಿಸಿರುವ;

(ಐ) ರಾಜ್ಯ ಸರ್ಕಾರದಲ್ಲಿ ನಿಹಿತವಾದ ಭೂಮಿಯನ್ನು ಮತ್ತು ಇತರ ಸ್ವತ್ತನ್ನು 69ನೇ ಪ್ರಕರಣದ ಮೇರೆಗೆ ವಿಲೇ ಮಾಡುವುದನ್ನು ನಿಯಂತ್ರಿಸಿರುವ;

(ಜೆ) ಮುಟ್ಟುಗೋಲಾದ ಭೂಮಿಯ ವಿಲೇ ಮಾಡುವುದನ್ನು ನಿಯಂತ್ರಿಸಿರುವ;

(ಕೆ) ಅಧಿಭೋಗದಲ್ಲಿರದ ಮತ್ತು ವರ್ಗಾವಣೆಯಾಗಿರದ ಭೂಮಿಯನ್ನು ಯಾವ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಮತ್ತು ಯಾವ ಅವಧಿಯವರೆಗೆ ಕೊಡಬಹುದೆಂಬುದನ್ನು ನಿಯಮಿಸಿರುವ;

[1(ಎಲ್) ಬೇರೆಬೇರೆ ಪ್ರದೇಶಗಳಿಗೆ ಅಥವಾ ಬೇರೆಬೇರೆ ಉಲ್ಲಂಘನೆಗಳಿಗೆ ಅಥವಾ ಭೂಮಿಯ ಪರಿವರ್ತನೆಗೆ ಅಥವಾ ಯಾವ ಬೇರೆಬೇರೆ ಉದ್ದೇಶಗಳಿಗಾಗಿ ಭೂಮಿಯನ್ನು ಪರಿವರ್ತಿಸಲಾಗಿದೆಯೋ ಅಥವಾ ಬಳಕೆ ಮಾಡಲಾಗಿದೆಯೋ ಆ ಉದ್ದೇಶಗಳಿಗಾಗಿ 95 ಮತ್ತು 96ನೇ ಪ್ರಕರಣಗಳ ಮೇರೆಗೆ ವಿಧಿಸಬಹುದಾದಂಥ ಜುಲ್ಮಾನೆ ಮೊತ್ತ ಮತ್ತು ವಿನಾಯಿತಿ ಮೊತ್ತವನ್ನು ಗೊತ್ತುಪಡಿಸಿರುವ;]¹

1. 1985ರ ಅಧಿನಿಯಮ 10ರ ಮೂಲಕ 8.6.1984 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(ಎಂ) 109ನೇ ಪ್ರಕರಣದ ಮೇರೆಗೆ ಸರ್ವೆ ನಂಬರುಗಳನ್ನು ಪೋಡುಗಳಾಗಿ ವಿಭಾಗಿಸುವುದನ್ನು ನಿಯಂತ್ರಿಸಿರುವ ಮತ್ತು ಪೋಡುಗಳ ಕಂದಾಯವನ್ನು ನಿರ್ಧರಿಸಿರುವ;

(ಎನ್) ಮೋಜಣಿ ನಡೆಸುವುದನ್ನು ಮತ್ತು ಭೂಕಂದಾಯದ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಮತ್ತು ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಮುಂಚಿತವಾಗಿ 122ನೇ ಪ್ರಕರಣದ ಮೇರೆಗೆ ಕೊಡಬೇಕಾದ ನೋಟೀಸನ್ನು ಗೊತ್ತುಪಡಿಸಿರುವ;

(ಓ) ಎಲ್ಲೆ ಗುರುತುಗಳನ್ನು ನಿರ್ಮಿಸುವುದನ್ನು, ಹಾಕಿಸುವುದನ್ನು, ಸುಸ್ಥಿತಿಯಲ್ಲಿಟ್ಟುಕೊಳ್ಳುವುದನ್ನು ಮತ್ತು ಅವುಗಳ ದುರಸ್ತಿಯನ್ನು ನಿಯಂತ್ರಿಸುವ;

(ಪಿ) ಈ ಅಧಿನಿಯಮದ ಉದ್ದೇಶಕ್ಕಾಗಿ ಇಡಬೇಕಾದ ದಾಖಲೆಗಳನ್ನು, ರಿಜಿಸ್ಟರುಗಳನ್ನು, ಲೆಕ್ಕ ಪತ್ರಗಳನ್ನು, ನಕಾಶೆಗಳನ್ನು ಮತ್ತು ನಕ್ಷೆಗಳನ್ನು ಮತ್ತು ಅವುಗಳನ್ನು ಸಿದ್ಧಪಡಿಸುವುದಕ್ಕೆ ಮತ್ತು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ರೀತಿ ಮತ್ತು ನಮೂನೆಗಳನ್ನು ಗೊತ್ತುಪಡಿಸಿರುವ;

(ಕ್ಯೂ) ಸರ್ವೆ ನಂಬರು ಮತ್ತು ಅದರ ಪೋಡುಗಳ ಭೂ ಕಂದಾಯದ ನಿರ್ಧರಣೆಯು ಯಾವ ರೀತಿಯಲ್ಲಿ ಅವುಗಳ ವರ್ಗೀಕರಣ ಮೌಲ್ಯದ ಮೇಲೆ ಆಧಾರಿತವಾಗಿರಬೇಕೆಂಬುದನ್ನು ನಿಯಮಿಸಿರುವ;

(ಆರ್) 118ನೇ ಪ್ರಕರಣದ ಮೇರೆಗೆ ವಿಚಾರಣೆಯು ಯಾವ ರೀತಿಯಲ್ಲಿ ನಡೆಯಬೇಕೆಂಬುದನ್ನು ನಿಯಮಿಸಿರುವ;

(ಎಸ್) ಮೋಜಣಿ ಅಧಿಕಾರಿಯು ಭೂಮಿಯ ಬೆಳೆಗಳ ಸರಾಸರಿ ಉತ್ಪತ್ತಿಯನ್ನು ಯಾವ ರೀತಿಯಲ್ಲಿ ಗೊತ್ತುಪಡಿಸಿಕೊಳ್ಳಬೇಕೆಂಬುದನ್ನು ನಿರ್ಧರಿಸುವುದಕ್ಕಾಗಿ;

(ಟಿ) 119ನೇ ಪ್ರಕರಣದ ಮೇರೆಗೆ ಮೋಜಣಿ ವರದಿಯನ್ನು ಯಾವ ರೀತಿಯಲ್ಲಿ ಪ್ರಕಟಿಸತಕ್ಕದ್ದೆಂಬುದನ್ನು ನಿಯಮಿಸಿರುವ;

(ಯು) 119ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ, ಕಂದಾಯ ವ್ಯವಸ್ಥೆಯ ಸೂಚನೆಗಳ ಬಗ್ಗೆ ಇರುವ ಆಕ್ಷೇಪಣೆಗಳನ್ನು ತಿಳಿಸಬೇಕೆಂದು ಕೋರುವ ನೋಟೀಸನ್ನು ಯಾವ ರೀತಿಯಲ್ಲಿ ಮತ್ತು ಯಾವ ಸ್ಥಳಗಳಲ್ಲಿ ಪ್ರಕಟಿಸಬೇಕೆಂಬುದನ್ನು ಗೊತ್ತುಪಡಿಸಿರುವ;

(ಎ) ಹಕ್ಕು ದಾಖಲೆಗಳನ್ನು, ಹಕ್ಕು ಬದಲಾವಣೆಗಳ ರಿಜಿಸ್ಟರುಗಳನ್ನು ಮತ್ತು ತಕರಾರು ಮೊಕದ್ದಮೆಗಳ ರಿಜಿಸ್ಟರುಗಳನ್ನು ಸಿದ್ಧಪಡಿಸುವುದನ್ನು, ಇಡುವುದನ್ನು ಮತ್ತು ಪರಿಷ್ಕರಿಸುವುದನ್ನು ನಿಯಂತ್ರಿಸುವ ಬಗ್ಗೆ ಮತ್ತು ಅವುಗಳನ್ನು ಯಾವ ನಮೂನೆಯಲ್ಲಿ

ತಯಾರಿಸಬೇಕೆಂಬುದನ್ನು ಮತ್ತು ಸದರಿ ದಾಖಲೆಗಳು ಮತ್ತು ರಿಜಿಸ್ಟರುಗಳನ್ನು ಯಾವ ಯಾವ ಅಧಿಕಾರಿಗಳು ಇಡಬೇಕೆಂಬುದನ್ನು, ಪರೀಕ್ಷಿಸಬೇಕೆಂಬುದನ್ನು ಮತ್ತು ಪರಿಷ್ಕರಿಸಬೇಕೆಂಬುದನ್ನು ಗೊತ್ತುಪಡಿಸಿರುವ;

[(ವಿಎ) ಪಟ್ಟಾ ಪುಸ್ತಕವನ್ನು ಸಿದ್ಧಪಡಿಸಲು, ನಿರ್ವಹಿಸಲು ಮತ್ತು ನೀಡುವುದಕ್ಕಾಗಿ ಪ್ರಕ್ರಿಯೆಯನ್ನು ಮತ್ತು ಅದರ ಸಿದ್ಧತೆಗಾಗಿ, ನೀಡಿಕೆಗಾಗಿ ಮತ್ತು ನಿರ್ವಹಣೆಗಾಗಿ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಏನಾದರೂ ಶುಲ್ಕವನ್ನು ಸಂದಾಯ ಮಾಡಬೇಕಿದ್ದರೆ ಅದನ್ನು ನಿಗದಿಪಡಿಸಿರುವ;]¹

1. 1982ರ ಅಧಿನಿಯಮ 23ರ ಮೂಲಕ 15.7.1982 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಡಬ್ಲ್ಯೂ) ಮೋಜಣಿ ಅಧಿಕಾರಿಯ ಅಧಿಕಾರಗಳನ್ನು ಗೊತ್ತುಪಡಿಸಿದ ಅಧಿಕಾರಿಗಳು ಮತ್ತು ರೆವಿನ್ಯೂ ಅಧಿಕಾರಿಗಳು ಚಲಾಯಿಸುವುದನ್ನು ಮತ್ತು 131ನೇ ಪ್ರಕರಣದ ಮೇರೆಗೆನ ಖರ್ಚು ಮತ್ತು ವೆಚ್ಚಗಳ ನಿರ್ಧರಣೆಯನ್ನು ನಿಯಂತ್ರಿಸುವ;

(ಎಕ್ಸ್) ಭೂಕಂದಾಯವನ್ನು ಯಾವ ಕಾಲಗಳಲ್ಲಿ ಮತ್ತು ಯಾವ ಸ್ಥಳಗಳಲ್ಲಿ ಮತ್ತು ಯಾವ ವ್ಯಕ್ತಿಗಳಿಗೆ ಸಂದಾಯ ಮಾಡತಕ್ಕದ್ದೆಂಬುದನ್ನು ಮತ್ತು ಅದನ್ನು ಎಷ್ಟು ಕಂತುಗಳಲ್ಲಿ ಸಂದಾಯ ಮಾಡಬಹುದೆಂಬುದನ್ನು ನಿಯಮಿಸಿರುವ;

(ವೈ) ತಗಾದೆ ನೋಟೀಸಿನ ನಮೂನೆಯನ್ನು ಮತ್ತು ಅದರಲ್ಲಿರಬೇಕಾದ ಒಳಾಂಶಗಳನ್ನು, ಅಂಥ ನೋಟೀಸಿನ ಬಗ್ಗೆ ವಸೂಲಾಗಬೇಕಾದ ಖರ್ಚುಗಳನ್ನು ಮತ್ತು ಅಂಥ ನೋಟೀಸುಗಳನ್ನು ಯಾವ ಅಧಿಕಾರಿಗಳು ಹೊರಡಿಸತಕ್ಕದ್ದೆಂಬುದನ್ನು ನಿಯಮಿಸಿರುವ;

(ಝಡ್) ಚರಸ್ವತ್ತಿನ ಜಪ್ತಿಯ ವಿಧಾನವನ್ನು ಹಾಗೂ ರೀತಿಯನ್ನು ಮತ್ತು ಅಂಥ ಜಪ್ತಿಯನ್ನು ಮಾಡಲು ಯಾವ ಅಧಿಕಾರಿಗಳು ಅಥವಾ ಅಧಿಕಾರಿಗಳ ವರ್ಗಗಳು ಸಕ್ಷಮ ಎಂಬುದನ್ನು ನಿಯಮಿಸಿರುವ;

(ಎಎ) ರೆವಿನ್ಯೂಅಧಿಕಾರಿಗಳು ಹೊರಡಿಸಬೇಕಾದ ಸಮನುಗಳ ಮತ್ತು ಇತರ ಪ್ರೊಸೆಸುಗಳ, ನೋಟೀಸುಗಳ, ಆದೇಶಗಳ ಮತ್ತು ಮಾಡಬೇಕಾದ ಉದ್ಘೋಷಣೆಗಳ ನಮೂನೆಯನ್ನು ಮತ್ತು ಅವುಗಳ ಜಾರಿಯ ರೀತಿಯನ್ನು ನಿಯಮಿಸಿರುವ;

(ಬಿಬಿ) ಸ್ವತ್ತಿನ ಜಪ್ತಿ ಮತ್ತು ಹರಾಜಿನ ವಿಧಾನವನ್ನು ಮತ್ತು 14ನೇ ಅಧ್ಯಾಯದ ಮೇರೆಗೆ ಹರಾಜಿನಲ್ಲಾದ ಸ್ಥಿರ ಸ್ವತ್ತಿನ ಮಾರಾಟದ ಸ್ಥಿರೀಕರಣ ಮತ್ತು ರದ್ದಿಯಾತಿಗಳನ್ನು ನಿಯಮಿಸಿರುವ;

(ಸಿಸಿ) ಸ್ವತ್ತಿನ ಜಪ್ತಿಯ ಮತ್ತು ಹರಾಜಿನ ನೋಟೀಸಿನ ಮತ್ತು ಉದ್ಘೋಷಣೆಗಳ ಪ್ರಕಟಣೆಯ ರೀತಿಯನ್ನು ನಿಯಂತ್ರಿಸಿರುವ;

(ಡಿಡಿ) ಸ್ವತ್ತಿನ ಜಪ್ತಿ ಮತ್ತು ಹರಾಜಿಗೆ ಸಂಬಂಧಿಸಿದ ಖರ್ಚು ಮತ್ತು ವೆಚ್ಚಗಳನ್ನು ನಿರ್ಧರಿಸುವ ರೀತಿಯನ್ನು ನಿಯಂತ್ರಿಸುವ;

(ಇಇ) ಭೂಕಂದಾಯದ ಬಾಕಿಗಾಗಿ ಅಥವಾ ಅಂಥ ಬಾಕಿಯಂತೆ ವಸೂಲಾಗಬೇಕಾದ ಇತರ ಸರ್ಕಾರಿ ಬಾಕಿಗಳಿಗಾಗಿ ಮಾಡಿದ ಸ್ವತ್ತಿನ ಹರಾಜಿನ ಬಗೆಗಿನ ಠೇವಣಿಯನ್ನು ಮತ್ತು ಖರೀದಿ ಹಣವನ್ನು ಸಂದಾಯ ಮಾಡುವ ರೀತಿಯನ್ನು ನಿಯಮಿಸಿರುವ;

(ಎಫ್‌ಎಫ್) 168ನೇ ಪ್ರಕರಣದ ಮೇರೆಗೆ ಭೂಕಂದಾಯದ ಸಂದಾಯ ಆಗುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಯಾವ ಸಂದರ್ಭ ಸನ್ನಿವೇಶಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಸಂದರ್ಭ- ಸನ್ನಿವೇಶಗಳನ್ನು ನಿರೂಪಿಸಿರುವ;

(ಜಿಜಿ) ರೆವಿನ್ಯೂ ಅಧಿಕಾರಿಯಿಂದ ಮತ್ತೊಬ್ಬನಿಗೆ ಮೊಕದ್ದಮೆಗಳನ್ನು ವರ್ಗಾಯಿಸುವ ವಿಧಾನವನ್ನು ಗೊತ್ತುಪಡಿಸಿರುವ;

(ಎಚ್‌ಎಚ್) ಪ್ರಮಾಣಿತ ಪ್ರತಿಗಳನ್ನು ಕೊಡುವುದಕ್ಕಾಗಿ ಮತ್ತು ದಾಖಲೆಗಳ ಹಾಗೂ ಇತರ ರಿಜಿಸ್ಟರುಗಳ ಪರಿಶೀಲನೆ ಮತ್ತು ಅವುಗಳ ಪ್ರಮಾಣಿತ ಪ್ರತಿಗಳನ್ನು ಕೊಡುವುದರ ಬಗ್ಗೆ ಫೀಜನ್ನು ಗೊತ್ತುಪಡಿಸಿರುವ;

(ಐಐ) ಅಪೀಲು ಮಮೋರಾಂಡಮ್‌ಗೆ ಅಥವಾ ಪುನರೀಕ್ಷಣೆಯ ಅರ್ಜಿಗಳಿಗೆ ಏನಾದರೂ ಫೀಜನ್ನು ವಿಧಿಸಬಹುದಾದರೆ, ಅದರ ಮೊಬಲಗನ್ನು ಮತ್ತು ಅದನ್ನು ವಿಧಿಸಬೇಕಾದ ರೀತಿಯನ್ನು ಗೊತ್ತುಪಡಿಸಿರುವ;

(ಜಿಜಿ) ಈ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಬಗ್ಗೆ ನಿಯಮಿಸಬೇಕಾದ ಅಥವಾ ನಿಯಮಿಸಬಹುದಾದ ಇತರ ಯಾವುದೇ ವಿಷಯಕ್ಕಾಗಿ

- ಅಂಥ ನಿಯಮಗಳನ್ನು ರಚಿಸಬಹುದು.

(3) ರಾಜ್ಯ ಸರ್ಕಾರವು, (1)ನೇ ಅಥವಾ (2)ನೇ ಉಪಪ್ರಕರಣದ ಮೇರೆಗೆ ಯಾವುದೇ ನಿಯಮಗಳನ್ನು ರಚಿಸುವಾಗ, ಯಾವುದೇ ನಿರ್ದಿಷ್ಟ ನಿಯಮವನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಅಪರಾಧ ನಿರ್ಣಯವಾದ ಬಳಿಕ, ಅಂಥ ಉಲ್ಲಂಘನೆಯಿಂದ ಉದ್ಭವಿಸಬಹುದಾದ ಇತರ ಪರಿಣಾಮಗಳ ಜೊತೆಗೆ, ಒಂದು ತಿಂಗಳಿಗೆ ಮೀರದ ಕಾರಾಗೃಹವಾಸದಿಂದ ಅಥವಾ ಐದು ನೂರು ರೂಪಾಯಿಗಳಿಗೆ ಮೀರದ ಜುಲ್ಮಾನೆಯಿಂದ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದೆಂದು ನಿಯಮಿಸಬಹುದು.

(4) ಈ ಅಧಿನಿಯಮದ ಮೇರೆಗಿನ ನಿಯಮವನ್ನು ಪೂರ್ವಾನ್ವಯವಾಗುವಂತೆ ರಚಿಸಬಹುದು ಮತ್ತು ಅಂಥ ನಿಯಮವನ್ನು ರಚಿಸಿದಾಗ, ಅದನ್ನು ರಚಿಸಿದ್ದಕ್ಕೆ ಕಾರಣಗಳನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳ ಮುಂದೆ ಇರಿಸಲಾಗುವ ನಿರೂಪಣಾ ಪತ್ರದಲ್ಲಿ ನಿರ್ದಿಷ್ಟಪಡಿಸತಕ್ಕದ್ದು. 196ನೇ ಪ್ರಕರಣದ ಮೇರೆಗೆ ಮಾಡಲಾಗುವ ಮಾರ್ಪಾಟಿಗೊಳಪಟ್ಟು, ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವು ಈ ಅಧಿನಿಯಮದಲ್ಲಿ ಅಧಿನಿಯಮಿತವಾಗಿದೆಯೆಂಬಂತೆಯೇ ಪರಿಣಾಮಕಾರಿಯಾಗತಕ್ಕದ್ದು.

198. ನಿಯಮಗಳನ್ನು, ವಿನಿಯಮನಗಳನ್ನು ಮತ್ತು ಅಧಿಸೂಚನೆಗಳನ್ನು ರಾಜ್ಯ ವಿಧಾನ ಮಂಡಲದ ಮುಂದೆ ಇಡುವುದು.- ಈ ಅಧಿನಿಯಮದ ಮೇರೆಗೆ ರಚಿಸಲಾದ ಪ್ರತಿಯೊಂದು ನಿಯಮವನ್ನು, 48ನೇ ಪ್ರಕರಣದ ಮೇರೆಗೆ ರಚಿಸಿದ ಪ್ರತಿಯೊಂದು ವಿನಿಯಮವನ್ನು ಮತ್ತು 201ನೇ ಪ್ರಕರಣದ ಮೇರೆಗೆ ಹೊರಡಿಸಲಾದ ಪ್ರತಿಯೊಂದು ಅಧಿಸೂಚನೆಯನ್ನು ಅದನ್ನು ರಚಿಸಿದ ಅಥವಾ ಹೊರಡಿಸಿದ ತರುವಾಯ ಸಾಧ್ಯವಾದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಥವಾ ಒಂದಾದ ಮೇಲೊಂದರಂತೆ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಇರಿಸತಕ್ಕದ್ದು ಮತ್ತು ಅದನ್ನು ಹಾಗೆ ಇರಿಸಿದ ಅಧಿವೇಶನವು ಅಥವಾ ಅದಕ್ಕೆ ನಿಕಟ ತರುವಾಯದ ಅಧಿವೇಶನಗಳು ಮುಗಿಯುವುದಕ್ಕೂ ಮೊದಲು, ಆ ನಿಯಮದಲ್ಲಿ, ವಿನಿಯಮದಲ್ಲಿ ಅಥವಾ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟು ಮಾಡಬೇಕೆಂದು ಎರಡು ಸದನಗಳು ಒಪ್ಪಿದರೆ, ಅಥವಾ ಆ ನಿಯಮವನ್ನು ಅಥವಾ ವಿನಿಯಮವನ್ನು ಅಥವಾ ಅಧಿಸೂಚನೆಯನ್ನು ಮಾಡಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ನಿಯಮವು, ವಿನಿಯಮವು ಅಥವಾ ಅಧಿಸೂಚನೆಯು ಆ ತರುವಾಯ, ಸಂದರ್ಭಾನುಸಾರ, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ; ಆದರೆ, ಅಂಥ ಯಾವುದೇ ಮಾರ್ಪಾಡು ಅಥವಾ ರದ್ದಿಯಾತಿಯು ಆ ನಿಯಮದ, ವಿನಿಯಮದ ಅಥವಾ ಅಧಿಸೂಚನೆಯ ಮೇರೆಗೆ ಹಿಂದೆ ಮಾಡಿದ ಯಾವುದೇ ಕಾರ್ಯದ ಕಾನೂನು ಮಾನ್ಯತೆಗೆ ಬಾಧಕವಾಗದಂತೆ ಇರತಕ್ಕದ್ದು.

199. ತತ್ಕಾಲೀನ ಉಪಬಂಧಗಳು.-(1) ಈ ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪ ಬಂಧಿಸಿರುವುದನ್ನುಳ್ಳದು, ಈ ಅಧಿನಿಯಮವು ಜಾರಿಯಲ್ಲಿ ಬರುವುದಕ್ಕೆ ನಿಕಟಪೂರ್ವದಲ್ಲಿ ರಾಜ್ಯದೊಳಗಿರುವ ಯಾವುದೇ ಪ್ರದೇಶದಲ್ಲಿ ಯಾವುದೇ ನ್ಯಾಯಾಧಿಕರಣದಲ್ಲಿ ಅಥವಾ ರೆವಿನ್ಯೂ ನ್ಯಾಯಾಲಯದಲ್ಲಿ ಹೂಡಲಾದ ಅಥವಾ ಇತ್ಯರ್ಥದಲ್ಲಿರುವ ಎಲ್ಲ ಮೊಕದ್ದಮೆಗಳನ್ನು, ಅದು ಅಪೀಲು ಆಗಿರಲಿ, ಪುನರೀಕ್ಷಣೆ ಅಥವಾ ಬೇರೆ ರೀತಿಯದಾಗಿರಲಿ, ಈ ಅಧಿನಿಯಮವು ಅನುಮೋದಿತವಾಗಿರದಿದ್ದ ಸಂದರ್ಭದಲ್ಲಿ ಅವುಗಳಿಗೆ ಯಾವ ಕಾನೂನು ಅನ್ವಯವಾಗುತ್ತಿತ್ತೋ ಅಂಥ ಸಮುಚಿತ ಕಾನೂನಿನ ಉಪಬಂಧಗಳಿಗನುಸಾರವಾಗಿ ತೀರ್ಮಾನಿಸತಕ್ಕದ್ದು.

(2) ಈ ಅಧಿನಿಯಮದ ಮೇರೆಗೆ ರೆವಿನ್ಯೂ ನ್ಯಾಯಾಲಯವು ಮಾತ್ರ ವಿಚಾರಣೆ ನಡೆಸತಕ್ಕ, ಆದರೆ ಈ ಅಧಿನಿಯಮವು ಜಾರಿಗೆ ಬರುವುದಕ್ಕೆ ನಿಕಟಪೂರ್ವದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಹೂಡಲಾದ ಅಥವಾ ಇತ್ಯರ್ಥದಲ್ಲಿರುವ ಯಾವುದೇ ಮೊಕದ್ದಮೆಯನ್ನು ಈ ಅಧಿನಿಯಮವು ಕಾರ್ಯಗತವಾಗುವುದಕ್ಕೆ ಮೊದಲು ಜಾರಿಯಲ್ಲಿದ್ದ ಕಾನೂನಿನಗನುಸಾರವಾಗಿ ಅಂಥ ಸಿವಿಲ್ ನ್ಯಾಯಾಲಯವು ವಿಲೆ ಮಾಡತಕ್ಕದ್ದು.

200. ಕಂಪೆನಿಗಳಿಂದ ಅಪರಾಧಗಳು.- (1) ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಕಂಪೆನಿಯು ಮಾಡಿದ್ದರೆ, ಆ ಅಪರಾಧವನ್ನು ಮಾಡಿದ ಕಾಲದಲ್ಲಿ ಕಂಪೆನಿಯ ಪ್ರಭಾರದಲ್ಲಿದ್ದ ಮತ್ತು ಕಂಪೆನಿಯ ವ್ಯವಹಾರದ ನಿರ್ವಹಣೆಗೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಆ ಕಂಪೆನಿಯನ್ನೂ ಆ ಅಪರಾಧದ ತಪ್ಪಿತಸ್ಥ ಎಂದು ಭಾವಿಸತಕ್ಕದ್ದು; ಮತ್ತು ತದನುಸಾರವಾಗಿ ಅವರ ವಿರುದ್ಧ ವ್ಯವಹರಣೆ ನಡೆಸತಕ್ಕದ್ದು ಹಾಗೂ ಅವರು ದಂಡಿತರಾಗತಕ್ಕದ್ದು; ಪರಂತು, ತನಗೆ ತಿಳುವಳಿಕೆ ಇಲ್ಲದೆ ಅಪರಾಧವು ನಡೆಯಿತೆಂದು ಅಥವಾ ಅಂಥ ಅಪರಾಧ ನಡೆಯುವುದನ್ನು ತಡೆಗಟ್ಟಲು ತಾನು ಎಲ್ಲ ಸೂಕ್ತ ಜಾಗರೂಕತೆಯನ್ನು ವಹಿಸಿದ್ದೆಂದು ಯಾರೇ ವ್ಯಕ್ತಿಯು ರುಜುವಾತು ಪಡಿಸಿದರೆ, ಈ ಉಪಪ್ರಕರಣದಲ್ಲಿರುವುದು ಯಾವುದೂ ಈ ಅಧಿನಿಯಮದಲ್ಲಿ ಉಪಬಂಧಿಸಿರುವ ಯಾವುದೇ ದಂಡನೆಗೆ ಅವನನ್ನು ಗುರಿಪಡಿಸತಕ್ಕದ್ದಲ್ಲ.

(2) ಕಂಪೆನಿಯು ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಮಾಡಿದ್ದರೆ ಮತ್ತು ಆ ಅಪರಾಧವು ಕಂಪೆನಿಯ ಯಾರೇ ನಿರ್ದೇಶಕನ, ವ್ಯವಸ್ಥಾಪಕನ, ಕಾರ್ಯದರ್ಶಿಯ ಅಥವಾ ಇತರ ಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ನಡೆಯಿತೆಂಬುದಾಗಿ ಅಥವಾ ಆ ಅಪರಾಧವು, ಆ ನಿರ್ದೇಶಕನ, ವ್ಯವಸ್ಥಾಪಕನ, ಕಾರ್ಯದರ್ಶಿಯ ಅಥವಾ ಇತರ ಅಧಿಕಾರಿಯ ಯಾವುದೇ ನಿರ್ಲಕ್ಷ್ಯದಿಂದಾಗಿ ನಡೆಯಿತೆಂದು ರುಜುವಾತಾದರೆ, (1)ನೇ ಉಪಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಅಂಥ ನಿರ್ದೇಶಕನನ್ನು, ವ್ಯವಸ್ಥಾಪಕನನ್ನು, ಕಾರ್ಯದರ್ಶಿಯನ್ನು ಅಥವಾ ಆ ಇತರ ಅಧಿಕಾರಿಯನ್ನೂ ಸಹ ಆ ಅಪರಾಧದ ತಪ್ಪಿತಸ್ಥ ಎಂಬುದಾಗಿ ಭಾವಿಸತಕ್ಕದ್ದು ಮತ್ತು ಅವನು ತದನುಸಾರವಾಗಿ ವ್ಯವಹರಣೆಗೆ ಗುರಿಯಾಗತಕ್ಕದ್ದು ಮತ್ತು ದಂಡಿತನಾಗತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ,-

(ಎ) 'ಕಂಪೆನಿ' ಎಂದರೆ, ನಿಗಮಿತ ನಿಕಾಯ ಮತ್ತು ಇದರಲ್ಲಿ ಫರ್ಮು ಅಥವಾ ವ್ಯಕ್ತಿಗಳ ಇತರ ಸಂಘವೂ ಸೇರುತ್ತದೆ;

(ಬಿ) ಫರ್ಮಿಗೆ ಸಂಬಂಧಿಸಿದಂತೆ 'ನಿರ್ದೇಶಕ' ಎಂದರೆ, ಫರ್ಮಿನ ಪಾಲುದಾರ.

201. ಅಡಚಣೆಗಳನ್ನು ನಿವಾರಿಸುವ ಅಧಿಕಾರ.- (1) ರಾಜ್ಯದ ಯಾವುದೇ ಪ್ರದೇಶದಲ್ಲಿ ಈ ಕಾನೂನು ಜಾರಿಗೆ ಬರುವುದಕ್ಕೆ ನಿಕಟಪೂರ್ವದಲ್ಲಿ ಜಾರಿಯಲ್ಲಿದ್ದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಉಪಬಂಧಗಳ ಬದಲಿಗೆ ಈ ಅಧಿನಿಯಮದ ಉಪಬಂಧಗಳಿಗೆ ಬದಲಾವಣೆ ಹೊಂದುವುದರ ಪರಿಣಾಮವಾಗಿ, ರಾಜ್ಯದ ಅಂಥ ಯಾವುದೇ ಪ್ರದೇಶದಲ್ಲಿ ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದಾದರೂ ಅಡಚಣೆಯು ಉದ್ಭವಿಸಿದರೆ, ರಾಜ್ಯ

ಸರ್ಕಾರವು ಅಂಥ ಅಡಚಣೆಯನ್ನು ನಿವಾರಣೆ ಮಾಡುವುದರ ಸಲುವಾಗಿ ಅವಶ್ಯಕವೆಂದು ಅಥವಾ ಯುಕ್ತವೆಂದು ಕಂಡು ಬರುವಂಥ ಉಪಬಂಧಗಳನ್ನು ಅಧಿಸೂಚನೆಯ ಮೂಲಕ ರಚಿಸಬಹುದು.

(2) ರಾಜ್ಯದ ಯಾವುದೇ ಪ್ರದೇಶದಲ್ಲಿ ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಾಗ ಆ ಯಾವುದೇ ಪ್ರದೇಶದಲ್ಲಿ ಈ ಅಧಿನಿಯಮವು ಜಾರಿಗೆ ಬರುವುದಕ್ಕೆ ನಿಕಟಪೂರ್ವದಲ್ಲಿ, ಜಾರಿಯಲ್ಲಿದ್ದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಉಪಬಂಧಗಳಿಗೆ ಬದಲಾವಣೆ ಹೊಂದುವುದಕ್ಕೆ ಸಂಬಂಧಪಡದ ಯಾವುದಾದರೂ ತೊಂದರೆಯು ಉದ್ಭವಿಸಿದರೆ, ರಾಜ್ಯ ಸರ್ಕಾರವು ಆ ತೊಂದರೆಯನ್ನು ನಿವಾರಣೆ ಮಾಡುವುದಕ್ಕಾಗಿ ಅವಶ್ಯಕವೆಂದು ಅಥವಾ ಯುಕ್ತವೆಂದು ಕಂಡುಬರುವಂಥ ಈ ಅಧಿನಿಯಮದ ಉದ್ದೇಶಗಳಿಗೆ ಅಸಂಗತವಾಗಿರದ ಉಪಬಂಧಗಳನ್ನು ಅಧಿಸೂಚನೆಯ ಮೂಲಕ ರಚಿಸಬಹುದು.

202. ನಿರಸನ ಮತ್ತು ಉಳಿಸುವಿಕೆಗಳು.- (1) ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಅಧಿನಿಯಮಗಳು, ಮತ್ತು ಈ ಅಧಿನಿಯಮಕ್ಕೆ ಸಂವಾದಿಯಾಗಿರುವ ಇತರ ಯಾವುದೇ ಕಾನೂನು ಈ ಮೂಲಕ ನಿರಸಿತವಾಗಿವೆ:

ಪರಂತು, ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಅಂಥ ನಿರಸನವು,-

(ಎ) ಅಂಥ ಅಧಿನಿಯಮದ ಅಥವಾ ಕಾನೂನಿನ ಹಿಂದಿನಪ್ರವರ್ತನೆ ಅಥವಾ ಅವುಗಳ ಮೇರೆಗೆ ಕ್ರಮಬದ್ಧವಾಗಿ ಮಾಡಿದ ಅಥವಾ ಮಾಡಲೇಬೇಕಾದ ಯಾವುದೇ ಕಾರ್ಯ;

(ಬಿ) ಅಂಥ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ಆರ್ಜಿಸಿದ, ಒದಗಿಬಂದ ಅಥವಾ ಹೊರಿಸಿದ ಯಾವುದೇ ಹಕ್ಕು, ವಿಶೇಷ ಹಕ್ಕು, ಆಭಾರ ಅಥವಾ ಹೊಣೆ;

(ಸಿ) ಅಂಥ ಅಧಿನಿಯಮಕ್ಕೆ ಅಥವಾ ಕಾನೂನಿನ ವಿರುದ್ಧವಾಗಿ ಮಾಡಿದ ಯಾವುದೇ ಅಪರಾಧದ ಸಂಬಂಧದಲ್ಲಿ ಗುರಿಯಾದ ಯಾವುದೇ ದಂಡ, ಮುಟ್ಟುಗೋಲು ಅಥವಾ ದಂಡನೆ;

(ಡಿ) ಮೇಲೆ ಹೇಳಿದಂಥ ಹಕ್ಕು, ವಿಶೇಷ ಹಕ್ಕು, ಆಭಾರ, ಹೊಣೆ, ದಂಡ, ಮುಟ್ಟುಗೋಲು ಅಥವಾ ದಂಡನೆಗೆ ಸಂಬಂಧಿಸಿರುವ ಯಾವುದೇ ತನಿಖೆ, ಕಾನೂನು ವ್ಯವಹರಣೆ ಅಥವಾ ಪರಿಹಾರೋಪಾಯ-ಇವುಗಳ ಮೇಲೆ ಯಾವ ಪರಿಣಾಮವನ್ನು ಉಂಟು ಮಾಡತಕ್ಕದ್ದಲ್ಲ ಮತ್ತು ಅಂಥ ತನಿಖೆ, ಕಾನೂನು ವ್ಯವಹರಣೆ ಅಥವಾ ಪರಿಹಾರ ಕ್ರಮ ಇವುಗಳನ್ನು ಹೂಡಬಹುದು ಅಥವಾ ಜಾರಿಗೆ ತರಬಹುದು ಮತ್ತು ಅಂಥ ಅಧಿನಿಯಮವು ಅಥವಾ ಕಾನೂನು ನಿರಸಿತವಾಗಿರದಿದ್ದರೆ ಹೇಗೆ ಅಂಥ ಯಾವುದೇ ದಂಡ, ಮುಟ್ಟುಗೋಲು ಅಥವಾ ದಂಡನೆಯನ್ನು ವಿಧಿಸಬಹುದೋ ಹಾಗೆ ವಿಧಿಸಬಹುದು.

(2) ಉಪಪ್ರಕರಣ (1)ರ ಪರಂತುಕದಲ್ಲಿ ಏನೇ ಇದ್ದರೂ, ಆದರೆ 201ನೇ ಉಪಪ್ರಕರಣದ ಮೇರೆಗೆ ಹೊರಡಿಸಿದ ಯಾವುದೇ ಅಧಿಸೂಚನೆಗೆ ಒಳಪಟ್ಟು, (1)ನೇ ಉಪಪ್ರಕರಣದ ಮೇರೆಗೆ ನಿರಸಿತವಾದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ಮಾಡಿದ ಯಾವುದೇ ಕಾರ್ಯವನ್ನು ಅಥವಾ ಕೈಗೊಂಡ ಕ್ರಮಗಳನ್ನು (ಮಾಡಿದ ಯಾವುದೇ ನೇಮಕ ಅಥವಾ ಪ್ರತ್ಯಾಯೋಜನೆ, ನಿರ್ಧರಿಸಿದ, ಗೊತ್ತುಪಡಿಸಿದ ಅಥವಾ ವಿಧಿಸಿದ, ಭೂಕಂದಾಯ, ಬೇಸಾಯೇತರ ಕಂದಾಯ, ಫೀಜು ಅಥವಾ ಉಪಕರ, ಹೊರಡಿಸಿದ ಅಧಿಸೂಚನೆ, ಆದೇಶ, ಲಿಖಿತ ಅಥವಾ ನಿರ್ದೇಶನ, ರಚಿಸಿದ ನಿಯಮ ಅಥವಾ ವಿನಿಯಮ, ಪಡೆದುಕೊಂಡ ಪ್ರಮಾಣಪತ್ರ ಅಥವಾ ಕೊಡಲಾದ ಅನುಮತಿ ಸೇರಿ) ಈ ಅಧಿನಿಯಮಕ್ಕೆ ಸಂವಾದಿಯಾದ ಉಪಬಂಧಗಳ ಮೇರೆಗೆ ಮಾಡಿದವುಗಳೆಂದು ಅಥವಾ ಕೈಕೊಳ್ಳಲಾದವುಗಳೆಂದು ಭಾವಿಸತಕ್ಕದ್ದು; ಮತ್ತು ಈ ಅಧಿನಿಯಮದ ಮೇರೆಗೆ ಮಾಡಿದ ಯಾವುದೇ ಕಾರ್ಯದಿಂದ ಅಥವಾ ಕೈಕೊಂಡ ಯಾವುದೇ ಕ್ರಮದಿಂದ ಅದು ಮತ್ತು ತನಕ ಅವು ಅದೇ ಪ್ರಕಾರವಾಗಿ ಜಾರಿಯಲ್ಲಿ ಮುಂದುವರಿಯತಕ್ಕದ್ದು.

[(2ಎ) ಉಪಪ್ರಕರಣ (1)ರಲ್ಲಿ ಅಥವಾ (2)ನೇ ಉಪಪ್ರಕರಣದಲ್ಲಿ ಅಥವಾ (1)ನೇ ಉಪಪ್ರಕರಣದಿಂದ ರದ್ದಾಗುವವರೆಗೆ ನಿರಸಿತವಾದ ಯಾವುದೇ ಅಧಿನಿಯಮದಲ್ಲಿ ಅಥವಾ ಕಾನೂನಿನಲ್ಲಿ ಅಥವಾ (1)ನೇ ಉಪಪ್ರಕರಣದ ಮೇರೆಗೆ ನಿರಸಿತವಾದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ಡಿವಿಜನಲ್ ಕಮಿಷನರಿಗೆ ಅಧೀನನಾಗಿರುವ ಯಾರೇ ಅಧಿಕಾರಿಯು, ಮಾಡಿದ ಯಾವುದೇ ಆದೇಶಕ್ಕೆ ಅಥವಾ ವಿಲೇ ಮಾಡಿದ ಯಾವುದೇ ವ್ಯವಹರಣೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಇತರ ಕಾನೂನಿನಲ್ಲಿ ಅಥವಾ ಅಂಥ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ರಚಿಸಿದ ಯಾವುದೇ ನಿಯಮದಲ್ಲಿ ಅಥವಾ ಆದೇಶದಲ್ಲಿ ಅಥವಾ ಏನೇ ಒಳಗೊಂಡಿದ್ದರೂ, ಡಿವಿಜನಲ್ ಕಮಿಷನರಿಗೆ ಅಪೀಲು ಮಾಡಲು ಅವಕಾಶವಿರತಕ್ಕದ್ದಲ್ಲ. ಆದರೆ ಅಪೀಲನ್ನು ನ್ಯಾಯಾಧಿಕರಣಕ್ಕೆ ಅಂಥ ಅಧಿನಿಯಮದ, ಕಾನೂನಿನ, ನಿಯಮದ ಅಥವಾ ಆದೇಶದ ಮೇರೆಗೆ ನ್ಯಾಯಾಧಿಕರಣವೇ ಅಪೀಲು ಪ್ರಾಧಿಕಾರ ಎಂಬಂತೆ ಅಪೀಲು ಮಾಡಲು ಅವಕಾಶವಿರತಕ್ಕದ್ದು ಮತ್ತು ಅಂಥ ಅಪೀಲನ್ನು ಆ ನ್ಯಾಯಾಧಿಕರಣವು ಅಂಥ ಅಧಿನಿಯಮದ, ಕಾನೂನಿನ, ನಿಯಮದ ಅಥವಾ ಆದೇಶದ ಉಪಬಂಧಗಳಿಗನುಸಾರವಾಗಿ ವಿಲೇ ಮಾಡತಕ್ಕದ್ದು.]¹

1. 1966ರ ಅಧಿನಿಯಮ 2ರ ಮೂಲಕ 01.03.1966 ರಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಮೂಲಕ ಸೇರಿಸಲಾಗಿದೆ. ಅಧಿಸೂಚನೆಯ ಪಾಠವು ಈ ಅಧಿನಿಯಮದ ಕೊನೆಯಲ್ಲಿದೆ.

(3) ಯಾವುದೇ ಅಧಿನಿಯಮದಲ್ಲಿ ಅಥವಾ ಕಾನೂನಿನಲ್ಲಿ ಅಥವಾ ಲಿಖಿತದಲ್ಲಿ (1)ನೇ ಉಪಪ್ರಕರಣದ ಮೇರೆಗೆ ನಿರಸಿತವಾದ ಯಾವುದೇ ಅಧಿನಿಯಮದ ಅಥವಾ ಕಾನೂನಿನ ಯಾವುದೇ ಉಪಬಂಧದ ಬಗ್ಗೆ ಇರುವ ಉಲ್ಲೇಖವನ್ನು, ಬೇರೆ ಉದ್ದೇಶವು ಕಂಡು ಬರದಿದ್ದರೆ, ಈ ಅಧಿನಿಯಮಕ್ಕೆ ಸಂವಾದಿಯಾದ ಉಪಬಂಧಗಳಿಗೆ ಮಾಡಿದ ಉಲ್ಲೇಖವೆಂದು ಅರ್ಥ ಮಾಡತಕ್ಕದ್ದು.

(4) ಈ ಅಧಿನಿಯಮವು ಪ್ರಾರಂಭವಾಗುವ ಕಾಲದಲ್ಲಿ, ರಾಜ್ಯದ ಯಾವುದೇ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಕಾನೂನಿನಷ್ಟೇ ಬಲವನ್ನು ಹೊಂದಿರುವ ಯಾವುದೇ ರೂಢಿ, ಆಚರಣೆ, ಅಥವಾ ವ್ಯವಸ್ಥೆಯು ಅಧಿನಿಯಮದ ಯಾವುದೇ ಉಪಬಂಧಗಳಿಗೆ ತದ್ವಿರುದ್ಧವಾಗಿದ್ದರೆ, ಅಥವಾ ಅಸಂಗತವಾಗಿದ್ದರೆ, ಹಾಗೆ ತದ್ವಿರುದ್ಧವಾಗಿರುವಷ್ಟರ ಮಟ್ಟಿಗೆ ಅಥವಾ ಅಸಂಗತವಾಗಿರುವಷ್ಟರ ಮಟ್ಟಿಗೆ ಅವು ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು.

ಅನುಸೂಚಿ

(202ನೇ ಪ್ರಕರಣವನ್ನು ನೋಡಿ)

ಕ್ರ. ಸಂ.	ವರ್ಷ	ಅಧಿನಿಯಮದ ಕ್ರಮ ಸಂಖ್ಯೆ	ಸಂಕ್ಷಿಪ್ತ ಹೆಸರು
1	1831	1	ಭೂ ದಾವೆಗಳು (ಮುಂಬೈ ವಿನಿಯಮ, 1831ರ 1)
2	1876	10	ಮುಂಬೈ ರೆವಿನ್ಯೂ ಅಧಿಕಾರ ವ್ಯಾಪ್ತಿ ಅಧಿನಿಯಮ, 1876
3	1809	5	ಮುಂಬೈ ಭೂಕಂದಾಯ ಸಂಹಿತೆ, 1879
4	1906	2	ಮುಂಬೈ ಮಾಮಲತದಾರರ ನ್ಯಾಯಾಲಯಗಳ ಅಧಿನಿಯಮ, 1906
5	1939	12	ಮುಂಬೈ ರೆವಿನ್ಯೂ ನ್ಯಾಯಾಧಿಕರಣ ಅಧಿನಿಯಮ, 1939
6	1317 ಎಫ್	8	ಹೈದರಾಬಾದು ಭೂಕಂದಾಯ ಅಧಿನಿಯಮ, 1317-ಫ
7	1318 ಎಫ್	60	ಹೈದರಾಬಾದು ರೆವಿನ್ಯೂ ಮಂಡಲಿಯ ವಿನಿಯಮ, 1358-ಫ
8	1952	32	ಹೈದರಾಬಾದು ಭೂ (ವಿಶೇಷ ನಿರ್ಧರಣೆ) ಅಧಿನಿಯಮ, 1952
9	1888	4	ಮೈಸೂರು ಭೂಕಂದಾಯ ಸಂಹಿತೆ, 1888
10	1951	8	ಮೈಸೂರು ಮೋಜಣಿ ಮತ್ತು ಮೇರೆಗಳ ಅಧಿನಿಯಮ, 1951
11	1955	7	ಮೈಸೂರು ರೆವಿನ್ಯೂ ಮಂಡಲಿಯ ಅಧಿನಿಯಮ, 1955
12	1957	24	ಕರ್ನಾಟಕ ರೆವಿನ್ಯೂಅಪೀಲು ನ್ಯಾಯಾಧಿಕರಣ ಅಧಿನಿಯಮ, 1957
13	1958	17	ಕರ್ನಾಟಕ ಭೂ ದಾಖಲೆಗಳ ಅಧಿನಿಯಮ, 1958
14	1962	18	ಕರ್ನಾಟಕ ಹೆಚ್ಚಿನ ಡೆಪ್ಯೂಟಿ ಕಮಿಷನರ (ನೇಮಕ ಮತ್ತು ಅಧಿಕಾರಗಳು) ಅಧಿನಿಯಮ, 1962
15	1899	1	ಕೊಡಗು ಭೂ ಮತ್ತು ಕಂದಾಯ ವಿನಿಯಮ, 1899
16	1802	26	ಮದ್ರಾಸು ಭೂ ನೋಂದಣಿ ವಿನಿಯಮ, 1802
17	1803	1	ಮದ್ರಾಸು ರೆವಿನ್ಯೂ ಮಂಡಲಿಯ ವಿನಿಯಮ, 1803
18	1803	2	ಮದ್ರಾಸ್ ಕಲೆಕ್ಟರರ ವಿನಿಯಮ, 1803
19	1817	8	ಮದ್ರಾಸ್ ಕಂದಾಯ ವಸೂಲಿ (ಸೇನಾ ಸ್ವತ್ತು) ವಿನಿಯಮ, 1817
20	1822	9	ಮದ್ರಾಸ್ ಕಂದಾಯ ದುರುಪಯೋಗ ವಿನಿಯಮ, 1882
21	1823	3	ಮದ್ರಾಸು ದುರುಪಯೋಗ (ತಿದ್ದುಪಡಿ) ವಿನಿಯಮ, 1823
22	1828	7	ಮದ್ರಾಸು ಅಧೀನ ಕಲೆಕ್ಟರರ ಮತ್ತು ಕಂದಾಯ ದುರುಪಯೋಗ (ತಿದ್ದುಪಡಿ) ವಿನಿಯಮ, 1828
23	1832	3	ಮದ್ರಾಸು ಕಂದಾಯ ದುರುಪಯೋಗ (ತಿದ್ದುಪಡಿ) ವಿನಿಯಮ, 1832
24	1837	36	ಮದ್ರಾಸು ಸರ್ಕಾರೀ ಸ್ವತ್ತಿನ ದುರುಪಯೋಗ ಅಧಿನಿಯಮ, 1837
25	1839	7	ಮದ್ರಾಸ್ ಗೇಣಿ ಮತ್ತು ರೆವಿನ್ಯೂ ಮಾರಾಟ ಅಧಿನಿಯಮ, 1839
26	1857	7	ಮದ್ರಾಸು ಒಡಂಬಡಿಕೆ ಮಾಡಿಕೊಂಡಿಲ್ಲದ ಅಧಿಕಾರಿಗಳ ಅಧಿನಿಯಮ, 1857
27	1864	2	ಮದ್ರಾಸು ಕಂದಾಯ ವಸೂಲಿ ಅಧಿನಿಯಮ, 1864
28	1865	1	ಮದ್ರಾಸು ಜಿಲ್ಲಾ ಪರಿಮಿತಿಗಳ ಅಧಿನಿಯಮ, 1865
29	1865	6	ಮದ್ರಾಸು ಸರ್ಕಾರೀ ಮೊಹರುಗಳ ಅಧಿನಿಯಮ, 1865
30	1869	3	ಮದ್ರಾಸು ರೆವಿನ್ಯೂ ಸಮನುಗಳ ಅಧಿನಿಯಮ, 1869
31	1876	1	ಮದ್ರಾಸು ಭೂಕಂದಾಯ ನಿರ್ಧರಣೆ ಅಧಿನಿಯಮ, 1876
32	1893	5	ಮದ್ರಾಸು ರೆವಿನ್ಯೂ ವಿಚಾರಣೆಗಳ ಅಧಿನಿಯಮ, 1893
33	1905	3	ಮದ್ರಾಸು ಭೂ ಒತ್ತುವರಿ ಅಧಿನಿಯಮ, 1905
34	1914	2	ಮದ್ರಾಸು ಭೂ ಕಂದಾಯ ನಿರ್ಧರಣೆ (ತಿದ್ದುಪಡಿ ಅಧಿನಿಯಮ) 1914
35	1914	27	ಮದ್ರಾಸು ಡೆಪ್ಯೂಟಿ ಕಲೆಕ್ಟರರ ಅಧಿನಿಯಮ, 1914
36	1923	8	ಮದ್ರಾಸು ಮೋಜಣಿ ಮತ್ತು ಮೇರೆಗಳ ಅಧಿನಿಯಮ, 1923

ಕ್ರ. ಸಂ.	ವರ್ಷ	ಅಧಿನಿಯಮದ ಕ್ರಮ ಸಂಖ್ಯೆ	ಸಂಕ್ಷಿಪ್ತ ಹೆಸರು
37	1925	2	ಮದ್ರಾಸು ಮೋಜಣಿ ಮತ್ತು ಮೇರೆಗಳ ಅಧಿನಿಯಮ, 1923, (ಮಾನ್ಯೀಕರಣ) ಅಧಿನಿಯಮ, 1924
38	1937	14	ಮದ್ರಾಸು ಕಂದಾಯ ವಸೂಲಿ ಮತ್ತು ನಗರ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1937
39	1952	10	ಮದ್ರಾಸು ಮೋಜಣಿ ಮತ್ತು ಮೇರೆಗಳ (ತಿದ್ದುಪಡಿ) ಅಧಿನಿಯಮ, 1952

ಅಧಿಸೂಚನೆಗಳು

I

ಬೆಂಗಳೂರು, ದಿನಾಂಕ 19ನೇ ಮಾರ್ಚ್, 1964 [ಸಂಖ್ಯೆ. ಆರ್‌ಡಿ 55ಎಲ್‌ಎಡಿ 64]

ಎಸ್.ಓ. 385.- ಮೈಸೂರು ಭೂ ಕಂದಾಯ ಅಧಿನಿಯಮ, 1964ರ (1964ರ ಮೈಸೂರು ಅಧಿನಿಯಮ 12) 1ನೇ ಪ್ರಕರಣದ (3)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು ಈ ಮೂಲಕ, 1964ರ ಏಪ್ರಿಲ್ ಮೊದಲನೇ ದಿನವನ್ನು ಸದರಿ ಅಧಿನಿಯಮವು ಮೈಸೂರು ರಾಜ್ಯದಲ್ಲಿ ಜಾರಿಗೆ ಬರತಕ್ಕ ದಿನವೆಂದುಗೊತ್ತುಪಡಿಸುತ್ತದೆ.

ಮೈಸೂರು ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎನ್. ನರಸಿಂಹರಾವ್)

ಕಾರ್ಯದರ್ಶಿ.

II

ಬೆಂಗಳೂರು, ದಿನಾಂಕ 26ನೇ ಫೆಬ್ರವರಿ, 1966 [ಸಂಖ್ಯೆ. ಆರ್‌ಡಿ 48 ಎಆರ್‌ಟಿ 65]

ಎಸ್.ಓ. 3968.- ಮೈಸೂರು ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1966ರ (1966ರ ಮೈಸೂರು ಅಧಿನಿಯಮ 2) 1ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು ಈ ಮೂಲಕ, 1966ರ ಮಾರ್ಚ್ ಮೊದಲನೇ ದಿನವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನವೆಂದು ಗೊತ್ತುಪಡಿಸುತ್ತದೆ.

ಮೈಸೂರು ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಬಿ.ಎಸ್. ಶ್ರೀಕಂಠಯ್ಯ)

ಕಾರ್ಯದರ್ಶಿ.

(ದಿನಾಂಕ: 3ನೇ ಮಾರ್ಚ್, 1966ರ ಕರ್ನಾಟಕ ರಾಜ್ಯ ಪತ್ರ (ವಿಶೇಷ ಸಂಚಿಕೆ) ಭಾಗ-IV, 2ಸಿ(ii)ರಲ್ಲಿ, ಸಂಖ್ಯೆ. 33 ರಲ್ಲಿ ಪ್ರಕಟಿಸಲಾಗಿದೆ.)

III

ಬೆಂಗಳೂರು, ದಿನಾಂಕ 19ನೇ ಮಾರ್ಚ್, 1991 [ಸಂಖ್ಯೆ. ಆರ್‌ಡಿ 43 ಎಲ್‌ಜಿಪಿ 91]

ಎಸ್.ಓ. 217.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 107ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ, ತಿದ್ದುಪಡಿ ಅಧಿನಿಯಮದ 1ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ಅಗತ್ಯಪಡಿಸಿದಂತೆ, 1991ರ ಮಾರ್ಚ್ 20ನೇ ದಿನಾಂಕವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1990 (1991ರ ಕರ್ನಾಟಕ ಅಧಿನಿಯಮ 2) ಜಾರಿಗೆ ಬರತಕ್ಕ ದಿನಾಂಕವೆಂದುನಿರ್ದಿಷ್ಟಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಬಿ.ಎಲ್. ಶಾಂತಾ)

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ, (ಭೂ ಮಂಜೂರಾತಿಗಳು).

(ದಿನಾಂಕ: 20ನೇ ಮಾರ್ಚ್, 1991ರ ಕರ್ನಾಟಕ ರಾಜ್ಯ ಪತ್ರ (ವಿಶೇಷ ಸಂಚಿಕೆ) ಭಾಗ-IV, 2ಸಿ(ii)ರಲ್ಲಿ, ಸಂಖ್ಯೆ. 118 ರಲ್ಲಿ ಪ್ರಕಟಿಸಲಾಗಿದೆ.)

IV

ಬೆಂಗಳೂರು, ದಿನಾಂಕ 6ನೇ ಆಗಸ್ಟ್, 1991 [ಸಂಖ್ಯೆ. ಆರ್‌ಡಿ 107 ಎಲ್‌ಜೆಪಿ 91]

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 197ನೇಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ, ಅಧಿನಿಯಮದ 1ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗೆ ಅಗತ್ಯಪಡಿಸಿದಂತೆ, 1991ರ ಆಗಸ್ಟ್‌7ನೇ ದಿನಾಂಕವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1991 (1991ರ ಕರ್ನಾಟಕ ಅಧಿನಿಯಮ 21) ಜಾರಿಗೆ ಬರತಕ್ಕ ದಿನಾಂಕವೆಂದು ನಿರ್ದಿಷ್ಟಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಜಿತೇಂದ್ರ ಸಿಂಗ್)

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ, (ಭೂ ಮಂಜೂರಾತಿ).

V

ಬೆಂಗಳೂರು, ದಿನಾಂಕ 13ನೇ ಅಕ್ಟೋಬರ್, 1998 [ಸಂಖ್ಯೆ. ಆರ್‌ಡಿ 38 ಎಲ್‌ಜೆಪಿ 98-I]

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1997 (1998ರ ಅಧಿನಿಯಮ 22)ರ 1ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ, 1998ರ ನವೆಂಬರ್ ಮೊದಲನೇ ದಿನವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನಾಂಕವಾಗಬೇಕೆಂದು ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಬಿ. ಪುಟ್ಟಣ್ಣ)

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ, (ಭೂ ಮಂಜೂರಾತಿ-I).

VI

ಬೆಂಗಳೂರು, ದಿನಾಂಕ 3ನೇ ಡಿಸೆಂಬರ್, 1999 [ಸಂಖ್ಯೆ. ಆರ್‌ಡಿ 57 ಎಲ್‌ಜೆಪಿ 98 (ಪಿ1)]

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 1999 (1999ರ ಕರ್ನಾಟಕ ಅಧಿನಿಯಮ 26)ರ 1ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ, 2000ನೇ ಇಸವಿ ಜನವರಿ 1ನೇ ದಿನಾಂಕವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನಾಂಕವನ್ನಾಗಿ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಗಣೇಶಮೂರ್ತಿ)

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ, ಸಮನ್ವಯ.

VII

ಬೆಂಗಳೂರು, ದಿನಾಂಕ 26ನೇ ಮೇ, 2003 [ಸಂಖ್ಯೆ. ಆರ್‌ಡಿ 54 ಸಮಿತಿ 2002 (ಪಿ)]

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2002 (2003ರ ಕರ್ನಾಟಕ ಅಧಿನಿಯಮ 26)ರ 1ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ, 2003ರ ಮೇ 26ನೇ ದಿನಾಂಕವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ ದಿನಾಂಕವನ್ನಾಗಿ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಕೆ.ಎಸ್. ಶೆಂಡ್ರೆ)

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ, (ಸಮನ್ವಯ)

2013ರ ಕರ್ನಾಟಕ ಅಧಿನಿಯಮ ಸಂಖ್ಯೆ 11

(2013ರ ಫೆಬ್ರವರಿ ಒಂದನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2011

(2013ರ ಜನವರಿ ಇಪ್ಪತ್ತೆರಡನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2011 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. 2ನೇ ಪ್ರಕರಣದ ತಿದ್ದುಪಡಿ.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) (ಇದರಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಿದೆ) 2 ನೇ ಪ್ರಕರಣದ ಖಂಡ (20) ರ ವಿವರಣೆಯಲ್ಲಿ “ಕೊಡಗು ಜಿಲ್ಲೆಯ ಭೂ ಹಿಡುವಳಿದಾರ” ಎಂಬ ಪದಗಳಿಗೆ ಬದಲಾಗಿ “ಕೊಡಗು ಜಿಲ್ಲೆಯಲ್ಲಿರುವ ಜಮಾಬಾಣಿ ಭೂಮಿ ಮೇಲೆ ಹಕ್ಕುಳ್ಳ ಮತ್ತು ಹಕ್ಕುಳ್ಳದಿರುವನೂ ಒಳಗೊಂಡಂತೆ ಉಂಬಳಿ ಭೂಮಿಯ ಹಿಡುವಳಿದಾರನನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

3. 80ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 80ನೇ ಪ್ರಕರಣದಲ್ಲಿ, “ಅದು ಎಲ್ಲಿಯೇ ಇರಲಿ” ಎಂಬ ಪದಗಳಿಗೆ ಬದಲಾಗಿ “ಅದು ಎಲ್ಲಿಯೇ ಇರಲಿ, ಕೊಡಗು ಜಿಲ್ಲೆಯಲ್ಲಿ ಅಧಿಭೋಗದಾರನು ಹೊಂದಿರುವ ಪರಭಾರೆ ಮಾಡದ ಜುಮ್ಮಾ ಬಾಣಿ ಭೂಮಿಯೂ ಸೇರಿದಂತೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ,

ಜಿ.ಕೆ. ಬೋರೇಗೌಡ

ಸರ್ಕಾರದ ಕಾರ್ಯದರ್ಶಿ

ಸಂಸದೀಯ ವ್ಯವಹಾರಗಳು ಮತ್ತು

ಶಾಸನ ರಚನಾ ಇಲಾಖೆ

2013ರ ಕರ್ನಾಟಕ ಅಧಿನಿಯಮ ಸಂಖ್ಯೆ 51

(2013ರ ಜುಲೈ ಹನ್ನೊಂದನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2012

(2013ರ ಜುಲೈ ಆರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2012ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

(94ಸಿ ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ)

2. 94ಸಿ ಪ್ರಕರಣದ ತಿದ್ದುಪಡಿ.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) 94ಸಿ ಪ್ರಕರಣಕ್ಕೆ ಕೆಳಗಿನವುಗಳನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

94ಸಿ ಅಧಿಭೋಗದ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡಿದ್ದರೆ ಪ್ರಕರಣದಲ್ಲಿ ಭೂ ಮಂಜೂರಾತಿ.- ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಈ ಪ್ರಕರಣದಲ್ಲಿ ಇಲ್ಲಿ ಇನ್ನು ಮುಂದೆ ಉಪಬಂಧಿಸಿರುವುದನ್ನು ಹೊರತುಪಡಿಸಿ, ಗೊತ್ತುಪಡಿಸಿದ ಪ್ರಾಧಿಕಾರಕ್ಕೆ, 2012ರ ಜನವರಿ ಮೊದಲನೇ ದಿನಕ್ಕೆ ಮುಂಚೆ, ಯಾರೇ ವ್ಯಕ್ತಿಯು, ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದಾನೆಂದು ಮತ್ತು ಅಂಥ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡಿದ್ದಾನೆಂದು, ಸೂಕ್ತವೆಂದು ತಾನು ಭಾವಿಸುವಂಥ, ವಿಚಾರಣೆಯನ್ನು ನಡೆಸಿದ ತರುವಾಯ ಮನದಟ್ಟಾದಲ್ಲಿ, ಆ ಪ್ರಾಧಿಕಾರವು ಅಂಥ ವ್ಯಕ್ತಿಯು ತನಗೆ ಅರ್ಜಿ ಸಲ್ಲಿಸಿದಾಗ, ನಿಯಮಿಸಬಹುದಾದ ಅಂಥ ಅವಧಿಯೊಳಗೆ, ಅಂಥ ಫೀಜಿನೊಂದಿಗೆ ಅಂಥ ನಮೂನೆಯಲ್ಲಿ ಮತ್ತು ಅಂಥ ಮೊತ್ತವನ್ನು ಸಂದಾಯ ಮಾಡಿದ ಮೇಲೆ, ಅಂಥ ವಿಧಾನದಲ್ಲಿ ಮತ್ತು ಈ ಮುಂದಿನ ಷರತ್ತುಗಳಿಗೆ ಮತ್ತು ನಿಯಮಿಸಬಹುದಾದಂಥ ಇತರ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ಆದೇಶದಲ್ಲಿ ನಿರ್ದಿಷ್ಟಪಡಿಸಬೇಕಾದ ಮನೆಯು ಆವರಿಸಿರುವಷ್ಟು ಭೂಮಿಗೆ ಮಂಜೂರಾತಿಯನ್ನು ನೀಡಬಹುದು, ಎಂದರೆ:-

- (i) 2012ನೇ ಜನವರಿ ಮೊದಲನೇ ದಿನಕ್ಕೆ ಮುಂಚೆ ವಾಸದ ಮನೆಯನ್ನು ಕಟ್ಟಿಕೊಂಡಿರುವುದಕ್ಕಾಗಿ ರುಜುವಾತನ್ನು ಅರ್ಜಿದಾರನು ಸಲ್ಲಿಸತಕ್ಕದ್ದು;
- (ii) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯದಲ್ಲಿನ ನಗರ ಪಾಲಿಕೆಗಳು, ಸಿಎಂಸಿಗಳು, ಟಿಎಂಸಿಗಳ ಅಧಿಕಾರ ವ್ಯಾಪ್ತಿಯಮಿತಿಗಳೊಳಗೆ ಬರುವ ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯ ಮೇಲೆ ಅನಧಿಕೃತವಾಗಿ ಕಟ್ಟಿದ ಯಾವುದೇ ಮನೆಯನ್ನು ಸಕ್ರಮಗೊಳಿಸತಕ್ಕದ್ದಲ್ಲ;
- (iii) ಅಂಥ ಭೂಮಿಯ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿಗೆ ಅಥವಾ ಆತನ ಕುಟುಂಬದ ಯಾರೇ ಸದಸ್ಯನಿಗೆ ಯಾವ ಭೂಮಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಆ ಭೂಮಿಯು ಇರುವ ನಗರ ಅಥವಾ ಗ್ರಾಮೀಣ ಪ್ರದೇಶದೊಳಗೆ ಯಾವುದೇ ಕಟ್ಟಡ ಅಥವಾ ನಿವೇಶನವು ಇದ್ದರೆ ಆ ಭೂಮಿಗೆ ಮಂಜೂರಾತಿಯನ್ನು ನೀಡತಕ್ಕದ್ದಲ್ಲ;
- (iv) ಯಾರೇ ವ್ಯಕ್ತಿಯು, ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚಿನ ವಾಸದ ಮನೆ ಕಟ್ಟಿಕೊಳ್ಳಲು, ಭೂಮಿಯ ಮಂಜೂರಾತಿಗೆ ಅರ್ಹನಾಗತಕ್ಕದ್ದಲ್ಲ;

ವಿವರಣೆ:- ಈ ಖಂಡದ ಉದ್ದೇಶಕ್ಕಾಗಿ “ಕುಟುಂಬದ ಸದಸ್ಯರು” ಎಂದರೆ ಗಂಡ, ಹೆಂಡತಿ, ಅವಿವಾಹಿತ ಹೆಣ್ಣುಮಕ್ಕಳು ಮತ್ತು ಸಂದರ್ಭಾನುಸಾರ ಅಪ್ರಾಪ್ತ ವಯಸ್ಕ ಗಂಡುಮಕ್ಕಳು.

(v) ಹಾಗೆ ಮಂಜೂರಾದ ಭೂಮಿಯನ್ನು ಮಂಜೂರಾತಿ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಗಾಗಿ ಪರಭಾರೆ ಮಾಡತಕ್ಕದ್ದಲ್ಲ;

(vi) ಮಂಜೂರಾತಿ ಪಡೆದವನು ಕಟ್ಟಡವನ್ನು ವಾಸದ ಮನೆಗಾಗಿ ಹೊರತು ಯಾವುದೇ ಇತರ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.

(vi ಎ) ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ನಗರಗಳು ಮತ್ತು ನಗರಪುರಸಭೆಗಳ ಸರಹದ್ದುಗಳ ಒಳಗೆ ಇರುವ ಪ್ರದೇಶಗಳಲ್ಲಿ ಮತ್ತು (3)ನೇ ಅಂಕಣದ ಎದುರಿಗಿರುವ ನಮೂದುಗಳಲ್ಲಿ

ನಿರ್ದಿಷ್ಟಪಡಿಸಿದ ಅಂಥ ಸರಹದ್ದುಗಳಿಂದ ಅಷ್ಟು ದೂರದ ಅಂತರದೊಳಗೆ ಇರುವ ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ;

ಕೋಷ್ಟಕ

ಕ್ರಮ ಸಂಖ್ಯೆ	ಸ್ಥಳಗಳು	ಅಂತರಗಳು
(1)	(2)	(3)
1.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	18 ಕಿ.ಮೀ.ಗಳು
2.	ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಅನುಕ್ರಮವಾಗಿ ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು	10 ಕಿ.ಮೀ.ಗಳು
3.	ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿಯ ಎಲ್ಲಾ ನಗರ ಮುನಿಸಿಪಾಲಿಟಿಗಳು	5 ಕಿ.ಮೀ.ಗಳು

(vi ಬಿ) ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಇತರ ನಗರ ಪಾಲಿಕೆಗಳ ಹೊರಗಿನ 10 ಕಿ.ಮೀ.ಗಳವರೆಗಿನ ಸರಹದ್ದು ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.

(vi ಸಿ) ತಾಲೂಕು ಪುರಸಭೆಗಳು ಮತ್ತು ಪಟ್ಟಣ ಗ್ರಾಮಪಂಚಾಯತಿಗಳ ಹೊರಗಿನ ವರ್ತುಲದಿಂದ 3 ಕಿ.ಮೀ.ಗಳ ಸರಹದ್ದಿನ ಒಳಗೆ ಇರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸತಕ್ಕದ್ದಲ್ಲ ;

(vi ಡಿ) ಆಶ್ರಯ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹತೆಗಾಗಿ ಪ್ರಸ್ತುತ ಸರ್ಕಾರಿ ಅನುಮೋದಿತ ಷರತ್ತುಗಳು ಒಟ್ಟಾಗಿ ಅನ್ವಯವಾಗತಕ್ಕದ್ದು ;

(vi ಇ) ಕಟ್ಟಿದ ಮನೆಯು ವಾಸ್ತವಿಕವಾಗಿ ಆವರಿಸಿಕೊಂಡಿರುವ ಜಾಗ ಅಥವಾ 2,400 ಚದರ ಅಡಿಯವರೆಗೆ ನಿರ್ಮಿತ ಮನೆಯ ಜಾಗ ಇದರಲ್ಲಿ ಯಾವುದು ಕಡಿಮೆ ವಿಸ್ತೀರ್ಣದ್ದೋ ಅದನ್ನು ಸಕ್ರಮಗೊಳಿಸತಕ್ಕದ್ದು.”

(vii) ಸ್ವಾಧೀನದಲ್ಲಿರುವ ಯಾವ ಭೂಮಿಯಲ್ಲಿ ವಾಸದ ಮನೆ ಇರುವುದೋ ಆ ಭೂಮಿಯನ್ನು,-

(ಎ) ನೈಸರ್ಗಿಕ ಒಳಚರಂಡಿಗಳ ಮಾರ್ಗದಲ್ಲಿ ಅಥವಾ ಕಾಲುವೆ ಹರಿವಿನ ದಾರಿಯಲ್ಲಿ ಇದ್ದರೆ;

(ಬಿ) ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಒಡೆತನದ ಅಥವಾ ನಿಯಂತ್ರಣದ ಪ್ರಾಧಿಕಾರಕ್ಕೆ ಸೇರಿದ್ದಲ್ಲಿ;

(ಸಿ) ಪ್ರಸ್ತುತ ಅಥವಾ ಪ್ರಸ್ತಾಪಿತ ರಸ್ತೆಗಳಿಗೆ, ಒಳಗಿನ ಅಥವಾ ಹೊರಗಿನ ವರ್ತುಲ ರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ, ಅಗಲೀಕರಣಕ್ಕಾಗಿ ಪ್ರಸ್ತಾಪಿಸಲಾದುವುಗಳೂ ಒಳಗೊಂಡಂತೆ ವರ್ತುಲ ರಸ್ತೆಗಳಲ್ಲಿರುವ ಬೈಪಾಸ್‌ಗೆ ಮತ್ತು ರೈಲ್ವೆ ಲೈನುಗಳಿಗೆ, ಟ್ರಾಮ್‌ವೇಗಳಿಗೆ, ಸಮೂಹ ಕ್ಷಿಪ್ರ ಸಾರಿಗೆ ಪದ್ಧತಿ ಯೋಜನೆಗಳಿಗೆ, ಸಂಪರ್ಕಗಳಿಗೆ ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಅಥವಾ ಸಾರ್ವಜನಿಕ ಉಪಯುಕ್ತತೆಗಳಿಗೆ ಅಡ್ಡಿ ಅಡಚಣೆ ಉಂಟು ಮಾಡುತ್ತಿದ್ದರೆ;

(ಡಿ) ಅಂಥ ಭೂಮಿಯು ಅರಣ್ಯ ಭೂಮಿಯಾಗಿದ್ದಲ್ಲಿ;

(ಇ) ಅಂಥ ಭೂಮಿಯು ಬೇರೊಬ್ಬ ವ್ಯಕ್ತಿಗೆ ಸೇರಿದ್ದೂ ಅದರ ಮೇಲೆ ಅರ್ಜಿದಾರನಿಗೆ ಹಕ್ಕು ಇರದಿದ್ದರೆ ;

(ಎಫ್) ಅಂಥ ಭೂಮಿಯನ್ನು ಉದ್ಯಾನವನಗಳು, ಆಟದ ಮೈದಾನಗಳು, ಮುಕ್ತ ಸ್ಥಳಗಳು ಅಥವಾ ಯಾವುದೇ ನಾಗರಿಕ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಮೀಸಲಿಟ್ಟಿದ್ದರೆ;

(ಜಿ) ಅಂಥ ಭೂಮಿಯು ಅಕ್ಕಪಕ್ಕದವರ ಸ್ವತ್ತಿಗೆ, ಬಿರುಮಳೆಯ ನೀರು ಹರಿದುಹೋಗುವ ಒಳಚರಂಡಿಗೆ, ಕೆರೆ ಏರಿ ಪ್ರದೇಶಗಳಿಗೆ, ನದಿ ದಡಕ್ಕೆ ಅಥವಾ ನದಿಪಾತ್ರಗಳಿಗೆ ಮತ್ತು ಕಾಲುವೆಗಳಿಗೆ ಹೊಂದಿಕೊಂಡಿದ್ದರೆ ಅಥವಾ ಹೈಟೆನ್‌ಷನ್ ವಿದ್ಯುಚ್ಛಕ್ತಿ ಲೈನ್‌ಗಳ ಕೆಳಗಿದ್ದರೆ;

(ಎಚ್) ಪಾರಂಪರಿಕ ಸ್ಮಾರಕಗಳಿಗೆ, ವಿಮಾನ ನಿಲ್ದಾಣಗಳಿಗೆ ಮತ್ತು ಸೇನಾ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಲಯ ನಿಬಂಧನೆಗಳಲ್ಲಿ ಇಂತಿಷ್ಟೇ ಎತ್ತರ ಇರಬೇಕೆಂದು ನಿರ್ದಿಷ್ಟಪಡಿಸಿ ನಿಬಂಧನೆಗಳಿಗೆ ವಿರುದ್ಧವಾಗಿ ಅಂಥ ಭೂಮಿಯನ್ನು ಬಳಕೆ ಮಾಡುತ್ತಿದ್ದರೆ;

(ಐ) ಭೂಮಿಯು ಹೈಟೆನ್‌ಷನ್ ಲೈನ್‌ಗಳಿಗೆ ಅಥವಾ ಬೆಂಕಿ ಆಕಸ್ಮಿಕ ಶಮನದ ಕ್ರಮಗಳಿಗೆ ಕೊಟ್ಟಿರುವ ಯಾವುದೇ ಅನುಮತಿಗೆ ಅಂಥ ಅನುಗುಣವಾಗಿರದಿದ್ದರೆ;

(ಜೆ) ಅಂಥ ಭೂಮಿಯು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ, ಕರಾವಳಿ ವಲಯ ನಿಬಂಧನೆ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿದ್ದರೆ,

- ಅಂಥ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ;

ಪರಂತು, ಭೂ ಬಳಕೆಯ ಬದಲಾವಣೆಗೆ ಸಂಬಂಧಿಸಿದಂತೆ ಆಗಿರುವ ಉಲ್ಲಂಘನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) 14-ಎ ಪ್ರಕರಣಕ್ಕೆ ಅನುಸಾರವಾಗಿ ಸಕ್ರಮಗೊಳಿಸತಕ್ಕದ್ದು.]

3. ಬಾಕಿ ಉಳಿದ ಅರ್ಜಿಗಳ ವರ್ಗಾವಣೆ.—ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2012ರ ಪ್ರಾರಂಭದ ದಿನಾಂಕದಂದು, ಗೊತ್ತುಪಡಿಸಲಾದ ಪ್ರಾಧಿಕಾರಿಯ ಮುಂದೆ ಪ್ರಕರಣ 94ಸಿ ಅಡಿಯಲ್ಲಿ ಬಾಕಿ ಉಳಿದಿದ್ದ ಎಲ್ಲ ಅರ್ಜಿಗಳನ್ನು, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2012ರ ಉಪಬಂಧಗಳಿಗನುಸಾರವಾಗಿ, ಅಂಥ ಅರ್ಜಿಯನ್ನು ಗೊತ್ತುಪಡಿಸಲಾದ ಪ್ರಾಧಿಕಾರಿಗೆ ಸಲ್ಲಿಸಲಾಗಿದ್ದರೆ ಹೇಗೆ ಪರಿಗಣಿಸಲಾಗುತ್ತಿತ್ತೋ ಮತ್ತು ವಿಲೆ ಮಾಡಲಾಗುತ್ತಿತ್ತೋ ಹಾಗೆ ಪರಿಗಣಿಸತಕ್ಕದ್ದು ಮತ್ತು ವಿಲೆ ಮಾಡತಕ್ಕದ್ದು.

2013ರ ಕರ್ನಾಟಕ ಅಧಿನಿಯಮ ಸಂಖ್ಯೆ 66

(2013ರ ಡಿಸೆಂಬರ್ ಮೂವತ್ತನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2013

(2013ರ ಡಿಸೆಂಬರ್ ಇಪ್ಪತ್ತಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತಾಲ್ಕನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:—

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.— (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2013 ಎಂದು ಕರೆಯತಕ್ಕದ್ದು.

(2) ಇದು 2013 ರ ಅಕ್ಟೋಬರ್ ಹದಿನೈದನೇ ದಿನದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. 94-ಎ ಪ್ರಕರಣದ ತಿದ್ದುಪಡಿ.— ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) 94-ಎ ಪ್ರಕರಣದ (1)ನೇ ಉಪಪ್ರಕರಣದಲ್ಲಿ “ಪ್ರತಿಯೊಂದು ತಾಲ್ಲೂಕಿಗಾಗಿ” ಎಂಬ ಪದಗಳಿಗೆ ಬದಲಾಗಿ “ವಿಧಾನಸಭೆಯ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕಾಗಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

3. ನಿರಸನ ಮತ್ತು ಉಳಿಸುವಿಕೆಗಳು.—ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಆಧ್ಯಾದೇಶ, 2013ನ್ನು (2013 ರ ಕರ್ನಾಟಕ ಆಧ್ಯಾದೇಶ ಸಂಖ್ಯೆ 1) ಈ ಮೂಲಕ ನಿರಸನಗೊಳಿಸಲಾಗಿದೆ.

(2) ಹಾಗೆ ನಿರಸನಗೊಂಡಿದ್ದರೂ, ಸದರಿ ಆಧ್ಯಾದೇಶದ ಮೂಲಕ ತಿದ್ದುಪಡಿಯಾದಂತೆ ಮೂಲ ಅಧಿನಿಯಮದ ಅಡಿಯಲ್ಲಿ ಮಾಡಿದ ಅಥವಾ ಕೈಗೊಂಡ ಯಾವುದೇ ಕ್ರಮವನ್ನು ಈ ಅಧಿನಿಯಮದ ಮೂಲಕ ತಿದ್ದುಪಡಿಯಾದ ಮೂಲ ಅಧಿನಿಯಮದ ಮೇರೆಗೆ ಮಾಡಲಾಗಿದೆಯೆಂದು ಅಥವಾ ಕೈಗೊಳ್ಳಲಾಗಿದೆಯೆಂದು ಭಾವಿಸತಕ್ಕದ್ದು.

ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ,

ಕೆ.ಬಿ.ಚಂಗಪ್ಪ

ಸರ್ಕಾರದ ಕಾರ್ಯದರ್ಶಿ (ಪ್ರಭಾರ)

ಸಂಸದೀಯ ವ್ಯವಹಾರಗಳು ಮತ್ತು

ಶಾಸನ ರಚನಾ ಇಲಾಖೆ

2014ರ ಕರ್ನಾಟಕ ಅಧಿನಿಯಮ ಸಂಖ್ಯೆ 26

(2014ರ ಆಗಸ್ಟ್ ಇಪ್ಪತ್ತೆಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2014

(2014ರ ಆಗಸ್ಟ್ ಇಪ್ಪತ್ತೈದನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2014 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
94ಬಿ(1) ಪ್ರಕರಣಗಳನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ,

ಎಸ್.ಬಿ. ಗುಂಜಿಗಾವಿ
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ

2014ರ ಕರ್ನಾಟಕ ಅಧಿನಿಯಮ ಸಂಖ್ಯೆ 27

(2014ರ ಆಗಸ್ಟ್ ಇಪ್ಪತ್ತೆಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಸುಧಾರಣೆಗಳ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಅಧಿನಿಯಮ, 2014

(2014ರ ಆಗಸ್ಟ್ ಇಪ್ಪತ್ತೈದನೇದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ನ್ನು ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ನ್ನು (1962ರ ಕರ್ನಾಟಕ ಅಧಿನಿಯಮ ಸಂಖ್ಯೆ 10) ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಸುಧಾರಣೆಗಳ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಅಧಿನಿಯಮ, 2014ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
95 (8) ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ,

ಎಸ್.ಬಿ. ಗುಂಜಿಗಾವಿ
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ

2015ರ ಕರ್ನಾಟಕ ಅಧಿನಿಯಮ ಸಂಖ್ಯೆ 2

(2015ರ ಜನವರಿ ಎಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಸುಧಾರಣೆಗಳ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಅಧಿನಿಯಮ, 2014

(2015ರ ಜನವರಿ ಏಳನೇದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ನ್ನು ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ನ್ನು (1962ರ ಕರ್ನಾಟಕ ಅಧಿನಿಯಮ ಸಂಖ್ಯೆ 10) ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಸುಧಾರಣೆಗಳ ಮತ್ತುಇತರ ಕೆಲವು ಕಾನೂನುಗಳ (ತಿದ್ದುಪಡಿ) ಅಧಿನಿಯಮ, 2014ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

95 (8) ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2015ರ ಕರ್ನಾಟಕ ಅಧಿನಿಯಮ ಸಂಖ್ಯೆ 07

(2015ರ ಜನವರಿ ಹನ್ನೆರಡನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧಿನಿಯಮ, 2012

(2015ರ ಜನವರಿ ಒಂಭತ್ತನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತಮೂರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2012 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

94ಸಿ ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2015ರ ಕರ್ನಾಟಕ ಅಧಿನಿಯಮ ಸಂಖ್ಯೆ 31

(2015ರ ಆಗಸ್ಟ್ ಹದಿಮೂರನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2015

(2015ರ ಆಗಸ್ಟ್ ಹನ್ನೆರಡನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2015 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

94ಸಿ, 94ಸಿಸಿ ಮತ್ತು 95 ಪ್ರಕರಣಗಳನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ 11

(2017ರ ಫೆಬ್ರವರಿ ಇಪ್ಪತ್ತೆಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2017

(2017ರ ಫೆಬ್ರವರಿ ಇಪ್ಪತ್ತೇಳನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2017 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
94-ಬಿ ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ 20

(2017ರ ಏಪ್ರಿಲ್ ಆರನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧಿನಿಯಮ, 2017

(2017ರ ಏಪ್ರಿಲ್ ಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧಿನಿಯಮ, 2017 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
94-ಸಿಸಿ ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ 49

(2017ರ ಡಿಸೆಂಬರ್ ಹದಿನಾರನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2017

(2017ರ ಡಿಸೆಂಬರ್ ಹದಿಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮ, 2017 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
94-ಡಿಹೊಸ ಪ್ರಕರಣವನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ 50

(2017ರ ಡಿಸೆಂಬರ್ ಹದಿನಾರನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ನಾಲ್ಕನೇ ತಿದ್ದುಪಡಿ) ಅಧಿನಿಯಮ, 2017

(2017ರ ಡಿಸೆಂಬರ್ ಹದಿಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ನಾಲ್ಕನೇ ತಿದ್ದುಪಡಿ) ಅಧಿನಿಯಮ, 2017 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

94-ಸಿ ಮತ್ತು 94-ಸಿಸಿಪ್ರಕರಣಗಳನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

2018ರ ಕರ್ನಾಟಕ ಅಧಿನಿಯಮ ಸಂಖ್ಯೆ 11

(2018ರ ಮಾರ್ಚ್ ಹದಿನೇಳನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟಿಸಲಾಗಿದೆ)

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2018

(2018ರ ಮಾರ್ಚ್ ಹದಿಮೂರನೇ ದಿನದಂದು ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ)

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) ಮತ್ತಷ್ಟು ತಿದ್ದುಪಡಿ ಮಾಡುವುದುಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೊಂಬತ್ತನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2018 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

94-ಎ ಮತ್ತು 95ಪ್ರಕರಣಗಳನ್ನು ಮೂಲ ಅಧಿನಿಯಮದಲ್ಲಿ ಸೇರಿಸಲಾಗಿದೆ.

Certificate

Certified that this is the true kannada translation of the Karnataka Land Revenue Act, 1964

The above translation of the Karnataka Land Revenue Act, 1964 (Karnataka Act 12 of 1964) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963).

VAJUBHAIVALA
GOVERNOR OF KARNATAKA

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ದ್ವಾರಕನಾಥ್ ಬಾಬು
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಅಕ್ಟೋಬರ್ ೧೧, ೨೦೧೮ (ಅಶ್ವಯುಜ ೧೯, ಶಕ ವರ್ಷ ೧೯೪೦)	ನಂ. ೧೪೦೭
Part-IVA	Bengaluru, Thursday, October 11, 2018 (Ashwayuja 19, Shaka Varsha 1940)	No. 1407

FINANCE SECRETARIAT

NOTIFICATION

No. FD 55 CSL 2018, Bengaluru, dated: 10/10/2018

Whereas, in exercise of the powers conferred by Explanation-II to sub-section (3) of Section 5 of the Karnataka Sales Tax Act, 1957 (Karnataka Act 25 of 1957), a Notification No.FD 274 CSL 2003, dated 6th December 2003, was issued specifying, inter-alia, Essar Oil Limited, a Company incorporated under the Indian Companies Act, 1956, as an “Oil Company” for the purpose of second proviso to clause (a) of sub-section (3) of Section 5 of the said Act.

Whereas, as per the Certificate of Incorporation, pursuant to change of name vide Corporate Identification Number (CIN):U11100GJ1989PLCO32116 issued by the Registrar of Companies, Ahmadabad, Gujarat, the name of ‘Essar Oil Limited’ has been changed as ‘Nayara Energy Limited’ with effect from 25th May 2018.

Now, therefore, in exercise of the powers conferred by Explanation-II to sub-section (3) of Section 5 of the Karnataka Sales Tax Act, 1957 (Karnataka Act 25 of 1957), read with Section 21 of the Karnataka General Clauses Act, 1899 (Karnataka Act III of 1899), the Government of Karnataka hereby substitutes with effect from 25th May 2018, the Sl. No.(i) of the Notification No.FD 274 CSL 2003 dated 06/12/2003, as under:

- (i) NAYARA ENERGY LIMITED.

By Order and in the name of the Governor of Karnataka,

K.S. PADMAVATHI

Under Secretary to Government,
Finance Department [C.T.-1].



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೩, ೨೦೧೮ (ಕಾರ್ತಿಕ ೧, ಶಕ ವರ್ಷ ೧೯೪೦)	ನಂ. ೧೪೧೬
Part-IVA	Bengaluru Tuesday, October 23, 2018 (Karthika 1, Shaka Varsha 1940)	No. 1416

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 02 ಎಆರ್‌ಬಿ 2018, ಬೆಂಗಳೂರು, ದಿನಾಂಕ: 23.10.2018

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-

1. ಶೀರ್ಷಿಕೆ ಮತ್ತು ಪ್ರಾರಂಭ :- 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2018 ಎಂದು ಕರೆಯತಕ್ಕದ್ದು.
2) ಇವುಗಳು ದಿನಾಂಕ:02.03.2018ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂದಿದೆಯೆಂದು ಭಾವಿಸತಕ್ಕದ್ದು.
2. ಅನುಸೂಚಿ IVಕ್ಕೆ ತಿದ್ದುಪಡಿ :- ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977ರಲ್ಲಿ ಅನುಸೂಚಿ IVರ “ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ” ಶೀರ್ಷಿಕೆಯಡಿಯಲ್ಲಿ “ಎ. ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ.17 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-

“18. ಲಾಜಿಸ್ಟಿಕ್ಸ್ ವಲಯದ ಸಂಯೋಜಿತ ಅಭಿವೃದ್ಧಿ ”

ಸಹಿ/-

(ವಾಚುಬಾಯಿವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-1)

**PERSONNEL AND ADMINISTRATIVE REFORMS SECRETARIAT
NOTIFICATION**

NO: DPAR 02 ARB 2018, Bengaluru, Dated:23.10.2018

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely :-

1. Title and Commencement,- 1) These rules may be called the Karnataka Government (Allocation of Business) (Amendment) Rules, 2018.

2) They shall deem to have come into force with effect from second day of March, 2018.

2. Amendment of Schedule IV.- In the Karnataka Government (Allocation of Business) Rules, 1977, in SCHEDULE IV, under the heading “**Commerce and Industries Department**”, under the sub-heading “**A. Large and Medium Scale Industries**”, after item number 17 and the entries relating thereto, the following shall be inserted, namely,-

“18. Integrated Development of Logistics Sector”

Sd/-

(VAJUBHAI VALA)
GOVERNOR OF KARNATAKA.

By Order and in the name of the Governor of Karnataka

Gayathri M.R

Under Secretary to Government
Department of Personnel and
Administrative Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಅಕ್ಟೋಬರ್ ೨೫, ೨೦೧೮ (ಕಾರ್ತಿಕ ೩, ಶಕ ವರ್ಷ ೧೯೪೦)	ನಂ. ೧೪೧೯
Part-IVA	Bengaluru Thursday, October 25, 2018 (Karthika 3, Shaka Varsha 1940)	No. 1419

FINANCE SECRETARIAT

NOTIFICATION (21/2018)

No. FD 47 CSL 2017, Bengaluru, dated 25/10/2018

In exercise of the powers conferred by sub-section (2) of Section 23 of the Karnataka Goods and Services Tax Act, 2017 (Karnataka Act 27 of 2017), hereinafter referred to as the "said Act", the Government of Karnataka, on the recommendations of the Council and in supersession of the Government of Karnataka Notification (6/2017) No.FD 47 CSL 2017 dated the 15th September, 2017 published in the Karnataka Gazette, Extraordinary, Part-IVA, No.887, dated the 16th September, 2017, except as respects things done or omitted to be done before such supersession, hereby specifies the categories of casual taxable persons (hereinafter referred to as 'such persons') who shall be exempted from obtaining registration under the said Act-

- (i) such persons making inter-State taxable supplies of handicraft goods as defined in the "Explanation" in Notification (21/2018) No.FD 48 CSL 2017, dated the 26th July, 2018, published in the Karnataka Gazette, Extraordinary, Part-IVA, No.990, dated the 26th July, 2018 and falling under the Chapter, Heading, Sub-heading or Tariff item specified in column (2) of the Table contained in the said notification and the Description specified in the corresponding entry in column (3) of the Table contained in the said notification;
- or
- (ii) such persons making inter-State taxable supplies of the products mentioned in column (2) of the Table below and the Harmonised System of Nomenclature (HSN) code mentioned in the corresponding entry in column (3) of the said Table, when made by the craftsmen predominantly by hand even though some machinery may also be used in the process:-

Table

Sl. No.	Products	HSN Code
(1)	(2)	(3)
1.	Leather articles (including bags, purses, saddlery, harness, garments)	4201, 4202, 4203
2.	Carved wood products (including boxes, inlay work, cases, casks)	4415, 4416
3.	Carved wood products (including table and kitchenware)	4419
4.	Carved wood products	4420
5.	Wood turning and lacquer ware	4421
6.	Bamboo products [decorative and utility items]	46
7.	Grass, leaf and reed and fibre products, mats, pouches, wallets	4601, 4602
8.	Paper mache articles	4823
9.	Textile (handloom products)	including 50, 58, 62, 63

10.	Textiles hand printing	50, 52, 54
11.	Zari thread	5605
12.	Carpet, rugs and durries	57
13.	Textiles hand embroidery	58
14.	Theatre costumes	61, 62, 63
15.	Coir products (including mats, mattresses)	5705, 9404
16.	Leather footwear	6403, 6405
17.	Carved stone products (including statues, statuettes, figures of animals, writing sets, ashtray, candle stand)	6802
18.	Stones inlay work	68
19.	Pottery and clay products, including terracotta	6901, 6909, 6911, 6912, 6913, 6914
20.	Metal table and kitchen ware (copper, brass ware)	7418
21.	Metal statues, images/statues vases, urns and crosses of the type used for decoration of metals of Chapters 73 and 74	8306
22.	Metal bidriware	8306
23.	Musical instruments	92
24.	Horn and bone products	96
25.	Conch shell crafts	96
26.	Bamboo furniture, cane/Rattan furniture	94
27.	Dolls and toys	9503
28.	Folk paintings, madhubani, patchitra, Rajasthani miniature	97

Provided that such persons are availing the benefit of notification No. 03/2018 – Integrated Tax, dated the 22nd October, 2018, published in the Gazette of India, Extraordinary, Part II, Section 3, Sub-section (i) vide number G.S.R. 1052 (E), dated the 22nd October, 2018:

Provided further that the aggregate value of such supplies, to be computed on all India basis, does not exceed the amount of aggregate turnover above which a supplier is liable to be registered in the State or Union territory in accordance with sub-section (1) of section 22 of the said Act, read with clause (iii) of the Explanation to that section.

2. Such persons mentioned in the preceding paragraph shall obtain a Permanent Account Number and generate an e-way bill in accordance with the provisions of rule 138 of the Karnataka Goods and Services Tax Rules, 2017.

In exercise of the powers conferred by Section 128 of the Karnataka Goods and Services Tax Act, 2017 (Karnataka Act 27 of 2017), the Government of Karnataka, on the recommendations of the Council, hereby waives the late fee paid under section 47 of the said Act, by the following classes of taxpayers:-

- (i) the registered persons whose return in **FORM GSTR-3B** of the Karnataka Goods and Services Tax Rules, 2017 for the month of October, 2017, was submitted but not filed on the common portal, after generation of the application reference number;
- (ii) the registered persons who have filed the return in **FORM GSTR-4** of the Karnataka Goods and Services Tax Rules, 2017 for the period October to December, 2017 by the due date but late fee was erroneously levied on the common portal;
- (iii) the Input Service Distributors who have paid the late fee for filing or submission of the return in **FORM GSTR-6** of the Karnataka Goods and Services Tax Rules, 2017 for any tax period between the 1st day of January, 2018 and the 23rd day of January, 2018.

By Order and in the name of the Governor of Karnataka,

K.S. PADMAVATHI

Under Secretary to Government,
Finance Department [C.T.-1].



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಅಕ್ಟೋಬರ್ ೨೫, ೨೦೧೮ (ಕಾರ್ತಿಕ ೩, ಶಕ ವರ್ಷ ೧೯೪೦)	ನಂ. ೧೪೨೦
Part-IVA	Bengaluru Thursday, October 25, 2018 (Karthika 3, Shaka Varsha 1940)	No. 1420

FINANCE SECRETARIAT

NOTIFICATION (22/2018)

No. FD 47 CSL 2017, Bengaluru, dated 25/10/2018

In exercise of the powers conferred by sub-section (3) of Section 1 of the Karnataka Goods and Services Tax Act, 2017 (Karnataka Act 27 of 2017) (hereafter in this notification referred to as “the said Act”), read with Section 51 of the said Act, the Government of Karnataka, on the recommendations of the Council, hereby makes the following further amendment in the Government of Karnataka Notification (18/2018) No.FD 47 CSL 2017 dated the 14th September, 2018 published in the Karnataka Gazette, Extraordinary, Part-IVA, No. 1334 dated the 14th September, 2018, namely:-

In the paragraph of the notification, the following proviso shall be inserted, namely:-

“Provided that with respect to persons specified under clause (a) of sub-section (1) of Section 51 of the Act, nothing in this notification shall apply to the authorities under the Ministry of Defence, other than the authorities specified in the Annexure-A and their offices, with effect from the 1st day of October, 2018.”

By Order and in the name of the Governor of Karnataka,

K.S. PADMAVATHI

Under Secretary to Government,
Finance Department [C.T.-1].

ANNEXURE 'A'**CODE NUMBERS ALLOTTED TO
THE PRINCIPAL CONTROLLERS/CONTROLLERS OF DEFENCE ACCOUNTS****Sl No. Designation of Controller/Office
Code No.**

1. Controller of Defence Accounts, Patna	00
2. Pr. Controller of Defence Accounts (Pensions), Allahabad	01
3. Pr Controller of Defence Accounts (Officers), Pune	02
4. Controller of Defence Accounts, (Army), Meerut	03
5. Pr. Controller of Defence Accounts, Southern Command, Pune	04
6. Pr. Controller of Defence Accounts, Bangalore	05
7. Pr. Controller of Defence Accounts, Western Command, Chandigarh	06
8. Pr. Controller of Accounts (Factories), Kolkata	07
9. Pr. Controller of Defence Accounts (Air Force), Dehradun	08
10. Pr. Controller of Defence Accounts (Navy), Mumbai	09
11. Controller of Defence Accounts (Funds), Meerut	10
12. Pr. Controller of Defence Accounts, Northern Command, Jammu	12
13. Zonal Office (Pension Disbursement), Chennai	13
14. AO DAD Min. of Defence (Civil), New Delhi	14
15. Controller of Defence Accounts, Canteen Stores Dept., Mumbai	15
16. Pr. Controller of Defence Accounts, New Delhi	16

ANNEXURE 'A' (Contd)**CODE NUMBERS ALLOTTED TO
THE PRINCIPAL CONTROLLERS/CONTROLLERS OF DEFENCE ACCOUNTS****Sl No. Designation of Controller/Office
Code No.**

17. Controller of Defence Accounts, Chennai	18
18. Pr. Controller of Defence Accounts (R&D) New Delhi	19
19. Controller of Defence Accounts (Pension Disbursement), Meerut	20
20. Controller of Defence Accounts, Gauhati	21
21. Pr. Controller of Defence Accounts, (CC) Lucknow	22
22. Pr Controller of Defence Accounts (Border Roads), New Delhi	23
23. Controller of Defence Accounts (R&D), Bangalore	24
24. Controller of Defence Accounts, Secunderabad	25
25. Controller of Defence Accounts, Jabalpur	26
26. Pr Controller of Defence Accounts (Air Force), New Delhi	27
27. Pr Controller of Defence Accounts (R&D), Hyderabad	28
28. Controller of Defence Accounts, New Delhi	29
29. Controller of Defence Accounts (IDS), New Delhi	30
30. Pr Controller of Defence Accounts (SWC), Jaipur	31



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೨೬, ೨೦೧೮ (ಕಾರ್ತಿಕ ೪, ಶಕ ವರ್ಷ ೧೯೪೦)	ನಂ. ೧೪೨೧
Part-IVA	Bengaluru Friday, October 26, 2018 (Karthika 4, Shaka Varsha 1940)	No. 1421

FINANCE SECRETARIAT

NOTIFICATION (23/2018)

No. FD 47 CSL 2017, Bengaluru, dated 26/10/2018

In exercise of the powers conferred by Section 148 of the Karnataka Goods and Services Tax Act, 2017 (Karnataka Act 27 of 2017) (hereafter in this notification referred to as the 'said Act'), read with Section 45 of the said Act and rule 81 of the Karnataka Goods and Services Tax Rules, 2017 (hereinafter referred to as the said rules), the Government of Karnataka, on the recommendations of the Council, hereby notifies the persons whose registration under the said Act has been cancelled by the proper officer on or before the 30th September, 2018, as the class of persons who shall furnish the final return in **FORM GSTR-10** of the said rules till the 31st December, 2018.

By Order and in the name of the Governor of Karnataka,

K.S. PADMAVATHI

Under Secretary to Government,
Finance Department [C.T.-1].



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಅಕ್ಟೋಬರ್ ೨೭, ೨೦೧೮ (ಕಾರ್ತಿಕ ೫, ಶಕ ವರ್ಷ ೧೯೪೦)	ನಂ. ೧೪೨೩
Part-IVA	Bengaluru Saturday, October 27, 2018 (Karthika 5, Shaka Varsha 1940)	No. 1423

Office of the Commissioner of Commercial Taxes (Karnataka)

Vaniya Therige Karyalaya, Gandhinagar, Bengaluru,

NOTIFICATION (1-V/ 2018)

No. KGST.CR.01/17-18, Dated: 26.10.2018

In pursuance of section 168 of the Karnataka Goods and Services Tax Act, 2017 (Karnataka Act 27 of 2017) and sub-rule (3) of rule 45 of the Karnataka Goods and Services Tax Rules, 2017 (hereinafter referred to as the said rules), and in supersession of the CCT notification No. (1-O/2018) KGST.CR.01/17-18, dated the 4th September, 2018, published in the Karnataka Gazette, Extraordinary, Part-IVA, No. 1306, dated the 4th September, 2018, except as respects things done or omitted to be done before such supersession, the time limit for furnishing the declaration in **FORM GST ITC-04** of the said rules, in respect of goods dispatched to a job worker or received from a job worker or sent from one job worker to another, during the period from July, 2017 to September, 2018, is hereby extended till the 31st day of December, 2018.

SRIKAR M.S.

Commissioner of Commercial Taxes
(Karnataka) Bengaluru



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಅಕ್ಟೋಬರ್ ೨೭, ೨೦೧೮ (ಕಾರ್ತಿಕ ೫, ಶಕ ವರ್ಷ ೧೯೪೦)	ನಂ. ೧೪೨೪
Part-IVA	Bengaluru Saturday, October 27, 2018 (Karthika 5, Shaka Varsha 1940)	No. 1424

FINANCE SECRETARIAT

NOTIFICATION (4-T/2017)

No. FD 47 CSL 2017, Bengaluru, dated: 27/10/2018

In exercise of the powers conferred by Section 164 of the Karnataka Goods and Services Tax Act, 2017 (Karnataka Act 27 of 2017), on the recommendation of Goods and Services Tax Council, the Government of Karnataka hereby makes the following rules further to amend the Karnataka Goods and Services Tax Rules, 2017, namely: -

RULES

1. Title and commencement.-(1) These rules may be called the Karnataka Goods and Services Tax (Tenth Amendment) Rules, 2018.

(2) They shall be deemed to have come into force with effect from the 23rd October 2017.

2. Amendment of rule 96.- In the Karnataka Goods and Services Tax Rules, 2017, in rule 96, for sub-rule (10), the following sub-rule shall be deemed to have been substituted with effect from 23rd October 2017, namely:-

“(10) The persons claiming refund of integrated tax paid on exports of goods or services should not have received supplies on which the supplier has availed the benefit of the Government of Karnataka Notification (17/2017) No. FD 47 CSL 2017, dated 19th October 2017, published in the Karnataka Gazette, Extraordinary, Part-IVA, No. 969, dated 19th October 2017 or Notification (40/2017) No.FD 48 CSL 2017 dated 23rd October 2017, published in the Karnataka Gazette, Extraordinary, Part-IVA, No. 974, dated 23rd October 2017 or Government of India Notification No. 41/2017-Integrated Tax (Rate), dated 23rd October 2017, published in the Gazette of India, Extraordinary, Part II, Section 3, Sub-section (i), vide number G.S.R 1321 (E), dated 23rd October 2017 or Government of India Notification No. 78/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), vide number G.S.R 1272 (E), dated 13th October 2017 or Government of India Notification No. 79/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), vide number G.S.R 1299 (E) dated 13th October 2017.”

By Order and in the name of the Governor of Karnataka,

K.S. PADMAVATHI

Under Secretary to Government,
Finance Department (C.T.-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಅಕ್ಟೋಬರ್ ೨೭, ೨೦೧೮ (ಕಾರ್ತಿಕ ೫, ಶಕ ವರ್ಷ ೧೯೪೦)	ನಂ. ೧೪೨೫
Part-IVA	Bengaluru Saturday, October 27, 2018 (Karthika 5, Shaka Varsha 1940)	No. 1425

FINANCE SECRETARIAT NOTIFICATION (4-U/2017)

No. FD 47 CSL 2017, Bengaluru dated: 27/10/2018

In exercise of the powers conferred by Section 164 of the Karnataka Goods and Services Tax Act, 2017 (Karnataka Act 27 of 2017), on the recommendation of the GST Council, the Government of Karnataka hereby makes the following rules further to amend the Karnataka Goods and Services Tax Rules, 2017, namely: -

RULES

1. Title and commencement.-(1) These rules may be called the Karnataka Goods and Services Tax (Eleventh Amendment) Rules, 2018.

(2) They shall come into force on the date of their publication in the Official Gazette.

2. Amendment of rule 89.- In the Karnataka Goods and Services Tax Rules, 2017 (hereinafter referred to as the said rules), in rule 89, for sub-rule (4B), the following sub-rule shall be substituted, namely:-

“(4B) Where the person claiming refund of unutilised input tax credit on account of zero rated supplies without payment of tax has, -

- received supplies on which the supplier has availed the benefit of the Government of Karnataka Notification (40/2017) No. FD 48 CSL 2017, dated 23rd October 2017, published in the Karnataka Gazette, Extraordinary, Part-IVA, No. 974, dated 23rd October 2017 or Government of India Notification No. 41/2017-Integrated Tax (Rate), dated 23rd October 2017, published in the Gazette of India, Extraordinary, Part II, Section 3, Sub-section (i), vide number G.S.R 1321 (E), dated 23rd October, 2017; or
- availed the benefit of Government of India Notification No. 78/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), vide number G.S.R 1272 (E), dated 13th October 2017 or Government of India Notification No. 79/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), vide number G.S.R 1299 (E), dated 13th October, 2017,

export of goods and the input tax credit availed in respect of other inputs or input services to the extent used in making such export of goods, shall be granted.”.

3. Amendment of rule 96.- In rule 96 of the said rules, for sub-rule (10), the following shall be substituted, namely:-

“(10) The persons claiming refund of integrated tax paid on exports of goods or services should not have –

(a) received supplies on which the benefit of the Government of Karnataka Notification (17/2017) No. FD 47 CSL 2017, dated 19th October 2017, published in the Karnataka Gazette, Extraordinary, Part-IVA, No. 969, dated 19th October 2017 except so far it relates to receipt of capital goods by such person against Export Promotion Capital Goods Scheme or Government of Karnataka Notification (40/2017) No. FD 48 CSL 2017 dated 23rd October 2017, published in the Karnataka Gazette, Extraordinary, Part-IVA, No. 974, dated 23rd October 2017 or Government of India Notification No. 41/2017-Integrated Tax (Rate), dated 23rd October 2017, published in the Gazette of India, Extraordinary, Part II, Section 3, Sub-section (i), *vide* number G.S.R 1321 (E), dated 23rd October 2017 has been availed; or

(b) availed the benefit under Government of India Notification No. 78/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), *vide* number G.S.R 1272 (E), dated 13th October 2017 or Government of India Notification No. 79/2017-Customs, dated 13th October 2017, published in the Gazette of India, Extraordinary, Part II, Section 3, Sub-section (i), *vide* number G.S.R 1299 (E), dated 13th October 2017 except so far it relates to receipt of capital goods by such person against Export Promotion Capital Goods Scheme.”

By Order and in the name of the Governor of Karnataka,

K.S. PADMAVATHI

Under Secretary to Government,
Finance Department (C.T.-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ-IVA	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೯, ೨೦೧೮ (ಕಾರ್ತಿಕ ೭, ಶಕ ವರ್ಷ ೧೯೪೦)	ನಂ. ೧೪೨೭
Part-IVA	Bengaluru Monday, October 29, 2018 (Karthika 7, Shaka Varsha 1940)	No. 1427

URBAN DEVELOPMENT SECRETARIAT

NOTIFICATION

No.UDD 96 MLR 2017, Bengaluru, dated: 29.10.2018

The draft of the following rules, further to amend the Karnataka Municipal Corporation (Election) Rules 1979, which the Government of Karnataka proposes to make in exercise of the powers conferred by sub-section (1) of Section 421 of the Karnataka Municipal Corporations Act, 1976 (Karnataka Act 14 of 1977) is hereby, published for the information of the persons likely to be affected thereby and notice is hereby given that the said draft will be taken into consideration after thirty days from the date of its publication in the official Gazette.

Any objection or suggestion which may be received by the State Government from any person with respect to said draft before the expiry of the period specified above will be considered by the State Government. Objections and suggestions may be addressed to the Secretary to Government, Urban Development Department, Karnataka Government Secretariat, Vikasa Soudha, Bangalore 560 001.

DRAFT RULES.

1. Title and Commencement:(1) These rules may be called the Karnataka Municipal Corporation (Election) (Amendment) Rules, 2018.

(2) They shall come into force from the date of their final publication in the official Gazette.

2. Amendment of rule 73-A. In the Karnataka Municipal Corporations (Election) Rules, 1979 in rule 73-A, the proviso to sub rule (4), shall be omitted.

By order and in the name of the Governor of Karnataka

Pampanagouda Melseeme
Under Secretary to Government
Urban Development Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ 30, 2018 (ಕಾರ್ತಿಕ 8, ಶಕ ವರ್ಷ 1940)	ನಂ. 1430
Part-IVA	Bengaluru, Tuesday, October 30, 2018 (Karthika 8, Shaka Varsha 1940)	No. 1430

HIGH COURT OF KARNATAKA

NOTIFICATION

NO. HCE 68/2018, BENGALURU, DATED: 25TH OCTOBER, 2018

THE HIGH COURT OF KARNATAKA (OFFICERS AND OFFICIALS) REVISED PAY (I AMENDMENT) RULES, 2018

In exercise of the powers conferred under Article 229(1) and (2) of the Constitution of India read with Rules 6, 7 and 11 of High Court of Karnataka Service (Conditions of Service and Recruitment) Rules, 1973, and all other powers enabling thereunto, the Hon'ble Chief Justice of High Court of Karnataka, Bengaluru, hereby makes the following Rules to amend the High Court of Karnataka (Officers and Officials) Revised Pay Rules, 2018:-

Title and Commencement:- (i) These Rules may be called as the High Court Of Karnataka (Officers And Officials) Revised Pay (I- Amendment) Rules, 2018.

(ii) They shall be deemed to have come into force with effect from 6th day of October 2004 applicable to the post of Registrar (Administration).

Amendment to Annexure-A

In the Table given under Annexure-'A', after Sl.10 (Deputy Registrar) the following entries shall be inserted.

Sl. No.	Designation	Existing Scale of Pay prior to 06.10.2004 (State)	Scale of Pay w.e.f. 06.10.2004 to 31.10.2005 as per Central Civil Services Revised Pay Rules 1997.	
		PAY SCALE	PAY BAND	PAY SCALE
11.	Registrar (Administration)	12800-320-13440-380-14960-440-16720	S-24	14300-400-18300

BY ORDER OF HON'BLE THE CHIEF JUSTICE

ASHOK G. NIJAGANNAVAR
REGISTRAR GENERAL



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ 30, 2018 (ಕಾರ್ತಿಕ 8, ಶಕ ವರ್ಷ 1940)	ನಂ. 1431
Part-IVA	Bengaluru, Tuesday, October 30, 2018 (Karthika 8, Shaka Varsha 1940)	No. 1431

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 13 CHUVIPA 2018, Bengaluru, Dated: 30th October, 2018.

The following Order made by the Governor is hereby published for general information:

ORDER

In exercise of the powers vested in me by sub-clause (e) of clause (3) of Article 171 of the Constitution of India, I, Vajubhai Vala, Governor of Karnataka, nominate the following persons to be the members of the Karnataka Legislative Council, with immediate effect:

1. Shri U.B. Venkatesh,
#199, 2nd Cross, 3rd Main,
4th Phase, Dollors Layout,
J.P. Nagar,
Bengaluru – 560078.
2. Shri Prakash K. Rathod,
No.70, 14th Cross,
1st Block, R.T. Nagar,
Bengaluru – 560 032.

VAJUBHAI VALA
Governor of Karnataka.

By order and in the name of the Governor of Karnataka,

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೩೦, ೨೦೧೮ (ಕಾರ್ತಿಕ ೮, ಶಕ ವರ್ಷ ೧೯೪೦)	ನಂ. ೧೪೩೨
Part-IVA	Bengaluru, Tuesday, October 30, 2018 (Karthika 8, Shaka Varsha 1940)	No. 1432

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 207 CHUVISA 2018, Bengaluru, Dated: 30th October, 2018.

The following Order made by the Governor is hereby published for general information:

ORDER

In exercise of the powers conferred on me by Article 333 of the Constitution of India, I, Vajubhai Vala, Governor of Karnataka, being of the opinion that the Anglo-Indian community needs representation in the Karnataka Legislative Assembly and is not adequately represented therein, hereby nominate **Smt. Vinisha Nero, #37/1, Hutchins Road, 6th Cross, St. Thomas Town, Bengaluru-560 084**, as a nominated Member from the Anglo-Indian community to the Karnataka Legislative Assembly.

VAJUBHAI VALA
Governor of Karnataka.

By order and in the name of the Governor of Karnataka,

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೩೦, ೨೦೧೮ (ಕಾರ್ತಿಕ ೮, ಶಕ ವರ್ಷ ೧೯೪೦)	ನಂ. ೧೪೩೩
Part-IVA	Bengaluru, Tuesday, October 30, 2018 (Karthika 8, Shaka Varsha 1940)	No. 1433

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂ. ಸಾರಿಗೆ 174 ಸಾಇಪ 2015, ಬೆಂಗಳೂರು, ದಿನಾಂಕ: 30-10-2018

ಕರ್ನಾಟಕ ರಾಜ್ಯಾದ್ಯಂತ ಅನ್ವಯಿಸುವ ಹೊಸ ಸಮಗ್ರ ಪ್ರದೇಶ ಯೋಜನೆಯನ್ನು (New Comprehensive Area Scheme for entire State of Karnataka) ಜಾರಿಗೊಳಿಸಲು ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಗೆ 174 ಸಾಇಪ 2015, ದಿನಾಂಕ:24-03-2018 ರಲ್ಲಿ ಕರಡು ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ರಾಜ್ಯ ಸಾರಿಗೆ ನಿಗಮಗಳಿಂದ ಹಾಗೂ ಇದರಿಂದ ಭಾದಿತರಾದ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧವಾಗಿ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಆಲಿಸಿ, ಸರ್ಕಾರಕ್ಕೆ ಅಭಿಪ್ರಾಯ ಮತ್ತು ವರದಿ ನೀಡಲು ಶ್ರೀ ಬಂಡೆಪ್ಪ ಖಾಶೆಂಪೂರ, ಮಾನ್ಯ ಸಹಕಾರ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ವಿಚಾರಣಾ ಪ್ರಾಧಿಕಾರವನ್ನಾಗಿ (Hearing Authority) ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,
ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಅಕ್ಟೋಬರ್ 30, 2018 (ಕಾರ್ತಿಕ 8, ಶಕ ವರ್ಷ 1940)	ನಂ. ೧೪೩೪
Part-IVA	Bengaluru, Tuesday, October 30, 2018 (Karthika 8, Shaka Varsha 1940)	No. 1434

ಸಾರಿಗೆ ಸಚಿವಾಲಯ

ವಿಚಾರಣಾ ನೋಟೀಸ್

ಸಂ. ಸಾರಿಇ 174 ಸಾಇಪ 2015, ಬೆಂಗಳೂರು, ದಿನಾಂಕ: 30-10-2018

ಕರ್ನಾಟಕ ರಾಜ್ಯಾದ್ಯಂತ ಅನ್ವಯಿಸುವ ಹೊಸ ಸಮಗ್ರ ಪ್ರದೇಶ ಯೋಜನೆಯನ್ನು (New comprehensive Area Scheme for entire state of Karnataka) ಜಾರಿಗೊಳಿಸಲು ಸರ್ಕಾರದ ಅಧಿಸೂಚನೆ ಸಂಖ್ಯೆ:ಸಾರಿಇ 174 ಸಾಇಪ 2015, ದಿನಾಂಕ: 24-03-2018 ರಲ್ಲಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ರಾಜ್ಯ ಸಾರಿಗೆ ನಿಗಮಗಳಿಂದ ಹಾಗೂ ಇದರಿಂದ ಭಾದಿತರಾದ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಆಲಿಸಿ, ಸರ್ಕಾರಕ್ಕೆ ಅಭಿಪ್ರಾಯ ಮತ್ತು ವರದಿ ನೀಡಲು ಅಧಿಸೂಚನೆ ಸಂಖ್ಯೆ: ಸಾರಿಇ 174 ಸಾಇಪ 2015, ದಿನಾಂಕ: 30-10-2018 ರಲ್ಲಿ ಶ್ರೀ ಬಂಡೆಪ್ಪ ಖಾಶೆಂಪೂರ, ಮಾನ್ಯ ಸಹಕಾರ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ವಿಚಾರಣಾ ಪ್ರಾಧಿಕಾರವನ್ನಾಗಿ (Hearing Authority) ನೇಮಿಸಲಾಗಿದೆ.

ವಿಚಾರಣಾ ಪ್ರಾಧಿಕಾರವು ದಿನಾಂಕ: 15-11-2018 ರಂದು ಬೆಳಿಗ್ಗೆ 11:00 ಗಂಟೆಗೆ ಕೊಠಡಿ ಸಂಖ್ಯೆ: 318, 3ನೇ ಮಹಡಿ, ವಿಕಾಸಸೌಧ, ಬೆಂಗಳೂರು ಇಲ್ಲಿ ಹೊಸ ಸಮಗ್ರ ಪ್ರದೇಶ ಕರಡು ಯೋಜನೆಯ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆ/ಸಲಹೆಗಳನ್ನು ಆಲಿಸಲಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಅಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಈ ಮೂಲಕ ತಿಳಿಯಪಡಿಸಲಾಗಿದೆ.

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,
ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಅಕ್ಟೋಬರ್ ೩೧, ೨೦೧೮ (ಕಾರ್ತಿಕ ೯, ಶಕ ವರ್ಷ ೧೯೪೦)	ನಂ. ೧೪೩೮
Part-IVA	Bengaluru, Wednesday, October 31, 2018 (Karthika 9, Shaka Varsha 1940)	No. 1438

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 145 ಡಿಜಿಎಂ 2018, ಬೆಂಗಳೂರು, ದಿನಾಂಕ: 30/10/2018

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) 2015ರ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲು ಉದ್ದೇಶಿಸಿ ಕರಡನ್ನು ಸದರಿ ಅಧಿನಿಯಮದ ಪ್ರಕರಣ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡ 3ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣ (ಎ) ಖಂಡದ ಮೂಲಕ ಅಗತ್ಯ ಪಡಿಸಲಾದಂತೆ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ. ಮತ್ತು ಸದರಿ ಕರಡನ್ನು ಅದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚನೆ ನೀಡಲಾಗಿದೆ.

ಮೇಲೆ ನಿರ್ದಿಷ್ಟ ಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದಂತಹ ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇವರಿಗೆ ಸಲ್ಲಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ (ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು 2018 ಎಂದು ಕರೆಯತಕ್ಕದ್ದು.
(2) ಇದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ನಿಯಮ-6ಕ್ಕೆ ತಿದ್ದುಪಡಿ:- ಕರ್ನಾಟಕ ರಾಜ್ಯ ನಾಗರಿಕ ಸೇವಾ (ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ

ನಿಯಂತ್ರಣ) ನಿಯಮಗಳು 2015ರ ನಿಯಮ-6ಕ್ಕೆ ಈ ಕೆಳಕಂಡ ಪರಂತಕವನ್ನು ಸೇರ್ಪಡೆಗೊಳಿಸಲಾಗಿದೆ.

“ಪರಂತು, ರಾಜ್ಯ ಸರ್ಕಾರವು ಮೇಲಿನ ಷರತ್ತನ್ನು ಒಂದು ಕ್ಯಾಲೆಂಡರ್ ವರ್ಷದ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಡಿಲಗೊಳಿಸಿದೆ.”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ).

**EDUCATION SECRETARIAT
NOTIFICATION**

ED 145 DGM 2018, Bengaluru, dated: 30/10/2018

The draft of the following rules, further to amend the Karnataka State Civil Services (Regulation of Transfers of Block Education Officers/Deputy Directors and other officers in the Department of public Instruction) Rules, 2015 Which the Government of karnataka proposes to make in exercise of the powers conferred by sub section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published by as required by clause (a) of sub section(2) of section 3 of the said Act, for the information of all persons likely to be affected thereby and notice is hereby given that the draft will be taken into consideration after fifteen days from the date of its publication in Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Principal Secretary to Government, Education Department (Primary and Secondary), M.S. Building, Bangalore-560001.

DRAFT RULES

1. Title and commencement.- (1) These rules may be called the Karnataka State Civil Services (Regulation of Transfers of Block Education Officers/Deputy Directors and other officers in the Department of public Instructions)(Amendment) Rules, 2018

(2) They shall come into force from the date of their publication in the official Gazette.

2. Amendment of Rule 6:- In the Karnataka State Civil Services (Regulation of Transfers of Block Education Officers/Deputy Directors and other officers in the Department of public Instruction) Rules, 2015, after rule 6, the following provision shall be inserted namely:-

“ Provided that, state Government may relax the above condition in Public interest once in a calendar year. ”

By order and in the name of Governor of Karnataka

T.D.NAGENDRA
Under Secretary to Government
Education Department (ADMIN)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಅಕ್ಟೋಬರ್ ೩೧, ೨೦೧೮ (ಕಾರ್ತಿಕ ೯, ಶಕ ವರ್ಷ ೧೯೪೦)	ನಂ. ೧೪೪೧
Part-IVA	Bengaluru, Wednesday, October 31, 2018 (Karthika 9, Shaka Varsha 1940)	No. 1441

FINANCE SECRETARIAT

CORRIGENDUM

No. FD 47 CSL 2017, Bengaluru, dated: 31/10/2018

(1) In the Notification No.FD 47 CSL 2017, dated 15th March, 2018 published in part-IVA of the Karnataka Gazette Extra-ordinary, No.455, dated 15th March, 2018, the following corrections shall be read, namely:-

Sl.No.	Page No.	Line No.	For	Read
1	7	46	column A.6	column A.8

(2) In the Notification No.FD 47 CSL 2017, dated 5th April, 2018 published in part-IVA of the Karnataka Gazette Extra-ordinary, No.562, dated 5th April, 2018, the following corrections shall be read, namely:-

Sl.No.	Page No.	Line No.	For	Read
1	2	17	rule 138 occurring in two places	rule 138D

(3) In the Notification No.FD 47 CSL 2017, dated 17th September, 2018 published in part-IVA of the Karnataka Gazette Extra-ordinary, No.1346, dated 17th September, 2018, the following corrections shall be read, namely:-

Sl.No.	Page No.	Line No.	For	Read
1	2	38	In sub-rule (4), in clause (b), after sub-clause (iii)	in sub-rule (3)

By Order and in the name of the Governor of Karnataka,

K.S. PADMAVATHI

Under Secretary to Government,
Finance Department (C.T.-1).